

# ಕನಾಟಕ ಮುಸ್ಲಿಂ ಜಾನಪದ

ಡಾ. ಷರ್ಹಸೀನಾ ಬೇಗಂ



ಕನ್ನಡ ಪುಸ್ತಕ ಪ್ರಾಧಿಕಾರ  
ಚಂಗಳೂರು



# ಕರ್ನಾಟಕ ಮುಸ್ಲಿಂ ಜಾನಪದ

ಡಾ. ಪರಮಣ್ಯ ಬೇಗಂ, ಎಂ.ಎ., ಪಿಎಚ್.ಡಿ.

ಕರ್ನಾಟಕ ಸರ್ಕಾರ  
ಕನ್ನಡ ಪ್ರಸ್ತುತ ಪಾರ್ಥಿಕಾರ  
ವಂಪ ಮಹಾಕವ್ಯ ರಸ್ತೆ, ಬೆಂಗಳೂರು - 560 018.

**KARNATAKA MUSLIM JANAPADA : A study of Muslim Folklore in Karnataka.** by Dr. Shahasina Begum ; Published by the Administrative Officer, Kannada Pustaka Pradhikara (Kannada Book Authority), Pampa Mahakavi Road, Chamarajpet, Bangalore - 560 018.

Pages : viii + 220

Illustrations : 27

ಪ್ರಥಮ ಮುದ್ರಣ : ಡಿಸೆಂಬರ್ 2000

© ೧೦ಫ ಸ್ವಾಮ್ಯ : ಕನ್ನಡ ಪುಸ್ತಕ ಪಾರ್ಧಿಕಾರ

ISBN No. : 81-7713-048-X

ಚೆಲೆ : ರೂ.೬೦=೦೦

ಮುಖ್ಯಪುಟ ವಿನ್ಯಾಸ : ಶ್ರೀ. ನಾ. ದೇಶಪಾಂಡೆ

ಮುದ್ರಕರು :

ಎಮ್ ಎಮ್ ಪ್ರಿಂಟಿಂಗ್ ವೆಕ್ಸ್

ನಂ. 76, ಒಂಕಾರನಗರ, ಬನ್ನೇರುಫಟ್ಟ ರಸ್ತೆ,  
ಬೆಂಗಳೂರು - 560 076.

## ಮುನ್ನಡಿ

ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕೋದ್ಯಮದ ಅಭಿವರ್ಧನೆಗಾಗಿ ಸರ್ಕಾರದಿಂದ ಸ್ಥಾಪಿತವಾಗಿರುವ ೧೦೦ ಅಧಿಕೃತ ಸಂಸ್ಥೆ. ಲೇಖಕ-ಪ್ರಕಾಶಕ-ಮಾರಾಟಗಾರ ಮತ್ತು ಒಂದುಗಳ ನಡುವೆ ಮಧುರ ಮತ್ತು ಅರ್ಥಪೂರ್ಣ ಸಂಬಂಧವನ್ನು ಸ್ಥಾಪಿಸಿ, ಕನ್ನಡ ಪುಸ್ತಕೆಗಳ ಒಂದು ಕನ್ನಾರ್ಟಕದಲ್ಲಿ ಅತ್ಯಂತ ವ್ಯಾಪಕವಾಗಿ ಪ್ರಸರಿಸುವಂತೆ ಮಾಡುವುದು ಇದೆರ ಮುಖ್ಯ ಉದ್ದೇಶ. ಕನ್ನಾರ್ಟಕದಲ್ಲಿ ಆಯ್ದ ವರ್ಷ ಪ್ರಕಟವಾಗುವ ಉತ್ತಮ ಕೃತಿಗಳನ್ನು ವಿರೀದಿಸಿ ಗ್ರಂಥಾಲಯಗಳ ಮೂಲಕ ಒಂದುಗಳಿಗೆ ಮುಟ್ಟಿಸುವುದು ಮತ್ತು ಒಹು ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಸಾಹಿತ್ಯ, ಕಲೆ, ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮಂತಾದ ಕ್ಷೇತ್ರಗಳ ಅರಿವನ್ನು ಕನ್ನಡಿಗರಿಗೆ ತಮ್ಮ ಭಾಷೆಯಲ್ಲೇ ದೊರೆಯುವಂತೆ ಸುಲಭ ಬೆಲೆಯಲ್ಲಿ ಸುಂದರವಾಗಿ ಗ್ರಂಥಗಳನ್ನು ಪ್ರಕಟಿಸುವುದು ಪ್ರಾಧಿಕಾರದ ಅತಿಮುಖ್ಯ ಕರ್ತವ್ಯಗಳಲ್ಲಿ ಒಂದು.

ಮೇಲಿನ ಉದ್ದೇಶಕ್ಕೆ ಅನುಗುಣವಾಗಿ ಪುಸ್ತಕ ಪ್ರಾಧಿಕಾರವು ಹಲವು ಕಾರ್ಯಕ್ರಮಗಳನ್ನು ಹುಟ್ಟಿಕೊಂಡು ನಿರ್ಣಯಿಸಿ ನಡೆಸುತ್ತ ಬಂದಿದೆ. ಜನತ್ವಿಯ ಪುಸ್ತಕಮಾಲೆ, ಮೂಲಭೂತ ಶಿಕ್ಷಣಮಾಲೆ, ವಿಜ್ಞಾನ ದೀಪಮಾಲೆ, ಮತ್ತೆಂಬ ಪುಸ್ತಕಮಾಲೆ ಮಂತಾದ ವಿವಿಧ ಮಾಲಿಕೆಗಳ ಮೂಲಕ ನೂರಾರು ಅತ್ಯಂತ ಕೃತಿಗಳನ್ನು ಈಗಲೇ ಪ್ರಕಟಿಸಿದ್ದು ಅವು ಜನಮನ್ವಜ್ಞಾನಿಗೆ ಪಾತ್ರವಾಗಿವೆ. ಇವು ಗಳ ಜೊತೆಗೆ ಜಾನಪದದ ಮಾಲೆ ಎಂಬ ಶಿಈರ್ ಕೆಯ ಅಡಿಯಲ್ಲಿ ಜಾನಪದ ಕ್ಷೇತ್ರದ ಮೂಲ ಕೃತಿಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ಸಂಶೋಧನೆ ವಿಶ್ಲೇಷಣೆ, ಚಿಂತನೆಗಳನ್ನು ಪ್ರಕಟಿಸುತ್ತಿದೆ. ಜಾನಪದ ಕ್ಷೇತ್ರ ಅತ್ಯಂತ ವ್ಯಾಪಕವೂ ಮತ್ತು ಸೂಕ್ಷ್ಮವೂ ಆಗಿ ಬೆಳೆಯುತ್ತಿರುವ ಮತ್ತು ಕನ್ನಡ ಜಾನಪದದ ಕ್ಷೇತ್ರದ ಗಮನವನ್ನು ವಿಸ್ತೃತ ಪ್ರಮಾಣದಲ್ಲಿ ಸೆಳೆಯುತ್ತಿರುವ ಈ ಸಂರಭ್ರಹಣದಲ್ಲಿ ಕನ್ನಡ ಜಾನಪದಕ್ಕೆ ಸಂಬಂಧಿಸಿದ, ಆದರ ಚಿಂತನೆಗೆ ವಿಶಾಲ ವೇದಿಕೆಯನ್ನು ನಿರ್ಮಿಸುವ ಕಾರ್ಯವನ್ನು ಪ್ರಾಧಿಕಾರ ಈ ಮಾಲೆಯ ಮೂಲಕ ಕ್ಷೇಗೊಂಡಿದೆ.

ಈ ಮಾಲೆಯಲ್ಲಿ ಇದೀಗ ಡಾ. ಷಾಹಾಸೀನ ಬೇಗಂ ಅವರ ಸಂಶೋಧನಾ ಕೃತಿ "ಕನ್ನಾರ್ಟಕ ಮುಸ್ಲಿಂ ಜಾನಪದ" ಪ್ರಕಟವಾಗುತ್ತಿರುವುದು ಜಾನಪದ ಸಂಸ್ಕೃತಿ ಪ್ರೇಮಿಗಳಿಗೆ ಒಂದು ಹಷಟ ಸಂಗತಿಯಾಗಿದೆ. ಜಾನಪದ ಸಂಸ್ಕೃತಿ ಅತ್ಯಂತ ವ್ಯಾಪಕವಾದುದು, ವೈವಿಧ್ಯಮಯವಾದುದು ಮತ್ತು ಸುದೀರ್ಘ ಪರಂಪರೆಯನ್ನು ಒಳಗೊಂಡಿದ್ದು. ಆಧುನಿಕ ನಾಗರಿಕತೆಯ ಮತ್ತು ಅಳ್ಳಾರ ಜ್ಞಾನದ ಅನಿವಾರ್ಯ ಕಾರಣಗಳಿಂದಾಗಿ ಈ ಜಾನಪದ ಸಂಸ್ಕೃತಿಯ ಪ್ರಚೀನ ರೂಪ ಮೇಲು ಸ್ವರೂಪಗಳು ತೀವ್ರ, ವೇಗದಲ್ಲಿ ಬದಲಾವಣೆಯನ್ನು ಹೊಂದುತ್ತಿವೆ. ಶಿಷ್ಟ ಸಂಸ್ಕೃತಿ ಈ ಸ್ವತಂತ್ರ, ಮೇಲೆ ಮೂಲ ಸಂಸ್ಕೃತಿಯ ಜಾಗದಲ್ಲಿ ನಿರ್ಧಾರಿಸಿ, ಆದರೂ ದೃಢವಾಗಿ ಹೆಚ್ಚೆಯಾರುತ್ತಿದೆ. ಜೀವನೆದ ದಟ್ಟವಾದ ಅನುಭವದಿಂದ, ಆಚರಣೆಯಿಂದ ಮತ್ತು ಆಯಾ ಪರಿಸರದ ಪ್ರಫಾವದಿಂದ ರೂಪಗೊಳ್ಳುತ್ತಾ ಬಹುಮುಖೀಯನ್ನು ಪಡೆದುಕೊಂಡಿದ್ದ ಜಾನಪದ ಸಂಸ್ಕೃತಿ ತನ್ನ ಮೂಲತೆಯನ್ನು ಮತ್ತು ಮೌಲಿಕತೆಯನು ಕಳೆದುಕೊಳ್ಳುತ್ತಿದೆ. ಧರ್ಮ ಮತ್ತು ಜಾತಿಗಳಿಗೆ ಸಂಬಂಧಿಸಿದ ವಿಶಿಷ್ಟ ಸಂಸ್ಕೃತಿಗಳಲ್ಲಿಯೂ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ಕನ್ನಾರ್ಟಕದಲ್ಲಿ ಈ ಜಾನಪದ ಸಂಸ್ಕೃತಿಯ ಮೂಲ ಸೂಲಗಳನ್ನು ಶೋಧಿಸಿ, ಅವುಗಳ ಷಾಹಾಸೀನ ಸ್ವರೂಪವನ್ನು ಮತ್ತು ಅದು ಪ್ರತಿನಿಧಿಸುವ ಧರ್ಮಗಳ ಸ್ವತಂತ್ರ, ಅಳ್ಳಾರವನ್ನು ವ್ಯಾಪಕವಾದ ಕ್ಷೇತ್ರ, ಕಾರ್ಯದ ಮೂಲಕ ಶೋಧಿಸಿ, ಅವುಗಳ ವಿಶಿಷ್ಟತೆಯನ್ನು ಮನಗಾಣಸುವ ಪ್ರಯತ್ನಗಳು ಬಹಳ ಕಡಿಮೆ ಪ್ರಮಾಣದಲ್ಲಿ ನಡೆದಿವೆ. ಆದರೆ ಕನ್ನಾರ್ಟಕದಲ್ಲಿ ಮುಸ್ಲಿಂ ಧರ್ಮ ಕಾಲೂರಿ, ಯಾಜಕೀಯ,

ಆರ್ಥಿಕ ಮತ್ತು ಧಾರ್ಮಿಕ ಕಾರಣಗಳಿಂದ ಹರಡುತ್ತಾ ಬಂದತ್ತೆಲ್ಲಾ ಅದು ಸ್ಥಳೀಯ ಧಾರ್ಮಿಕ ಸಂಸ್ಕೃತಿಯೊಡೆನೆ ಮುಖ್ಯ-ಮುಖ್ಯಿಯಾಗಿ ಸಂಘರ್ಷಿಸಿ, ಅನೆಂತರ ಪರಸ್ಪರ ದಟ್ಟವಾದ ಪ್ರಭಾವವನ್ನು ಬೀರಿದ ಮತ್ತು ಪಡೆದುಕೊಂಡ ಕಾರಣದಿಂದಾಗಿ ಮುಸ್ಲಿಂ ಧಾರ್ಮಿಕ ಸಂಸ್ಕೃತಿಯ ಒಳ ಮತ್ತು ಹೊರ ಪದರಗೇಳಲ್ಲಿಯೂ ಕಾಲಾನುಕ್ರಮದಲ್ಲಿ ಸಾಕಷ್ಟು ಪರಿವರ್ತನೆಗಳಾಗುತ್ತಾ ಬಂದಿದೆ. ಇತಿಹಾಸದುಕೊಂಡ ನಡೆದ ಈ ಸುಷ್ಟ ಮತ್ತು ಬಾಹ್ಯ ಪರಿವರ್ತನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅಭಿವೃತ್ತಿಸುವ ಪ್ರಯತ್ನಗಳು ಸರಿಯಾಗಿ ಆಗಿಯೇ ಇಲ್ಲ. ಏಕೆಂದರೆ ಕನ್ನಡವನ್ನು ಮಾತ್ರಭಾಷೆಯುಳ್ಳ ಸಂಶೋಧಕರೂ ಕನ್ನಡದ ಮೂಲಕ ಈ ನಾಡಿನ ಸಂಸ್ಕೃತಿಕ ವೈದ್ಯ ಮತ್ತು ವೈರುಧ್ಯಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರಾದರೂ ಅನ್ಯ ದೇಶೀಯವಾದ ಮತ್ತು ಅನ್ಯ ಧರ್ಮಾಯವಾದ ಮುಸ್ಲಿಂ ಸಂಸ್ಕೃತಿಯ ಅದರಲ್ಲಿ ಜಾನಪದದ ಸಂಸ್ಕೃತಿಯ ಅಳೇವಾದ ಪರಿಚಯವನ್ನು ಪಡೆಯದ ಕಾರಣದಿಂದ ಈ ದಿಕ್ಕಿನಲ್ಲಿ ಸಂಶೋಧನೆ ನಡೆಯಲಿಲ್ಲ. ಕನಾರ್ಟಕ ಮುಸ್ಲಿಂ ಜನಾಂಗದಲ್ಲಿ ಅಕ್ಷರಸ್ಥಿರ ಸಂಖ್ಯೆ ಬಹು ಕಡಿಮೆಯಾಗಿರುವುದರಿಂದ ಮತ್ತು ತಮ್ಮ ಜನಾಂಗದ ಸಂಸ್ಕೃತಿಕ ಪರಂಪರೆಯನ್ನು ಕನ್ನಡ ಭಾಷೆಯ ಮೂಲಕ ಹಿಡಿದಿಡಲು ಆಗತ್ಯವಾದ ಕನ್ನಡ ಭಾಷೆಯ ಅರಿವು ಆಳವಾಗಿ ಇಲ್ಲದ್ದರಿಂದ ಅವರು ಸಹ ಈ ಸಂಶೋಧನೆಯಲ್ಲಿ ಸಫಲರಾಗಲಿಲ್ಲ. ಇತೀಚಿಗೆ ಮುಸ್ಲಿಂ ಜನಾಂಗದ ವಿದ್ಯಾವಂತರು ಕನ್ನಡವನ್ನು ಒಂದು ಪ್ರಧಾನವಾದ ಭಾಷೆಯನ್ನಾಗಿ ತೆಗೆದುಕೊಂಡು ಪ್ರತೀತಿಯಿಂದ ಅಧ್ಯಯನ ಮಾಡುತ್ತಿರುವುದರಿಂದ ಮತ್ತು ಕನಾರ್ಟಕ ಜಾನಪದ ಚಟುವಟಿಕೆಗಳು ಅವರ ಮೇಲೂ ತೀವ್ರವಾದ ಪರಿಣಾಮವು ಬೀರುತ್ತಿರುವುದರಿಂದ, ಕನ್ನಡ ಭಾಷೆಯ ಮೇಲೆ ಹಿಡಿತವನ್ನು ಹೊಂದಿದ ಲೇಖಕರು ಈ ಭಾಷೆಯ ಮೂಲಕೆ ಮುಸ್ಲಿಂ ಜನಾಂಗದ ಜಾನಪದ ಸಂಸ್ಕೃತಿಯ ಶೋಧನೆಗಳನ್ನು ಧೈರ್ಯವಾಗಿ ಅನಾವರಣ ಮಾಡುವ ಪ್ರಮಾಣೀಕ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಡಾ. ಷಹಸ್ರೀನ ಬೇಗಂ ಅವರ ಪ್ರಸ್ತುತ ಕೃತಿ “ಕನಾರ್ಟಕ ಮುಸ್ಲಿಂ ಜಾನಪದ” ಒಂದು ಮುಖ್ಯ ಸಾಂಸ್ಕೃತಿಕ ಆರ್ಕಿಗ್ರಂಥವಾಗಿ ಹೊರಹೊಮ್ಮಿದೆ. ಕನ್ನಡದಲ್ಲಿ ಎಂ.ಎ. ಮಾಡಿ ಕನ್ನಡ ಭಾಷಾ ಸಾಹಿತ್ಯಗಳ ಮೇಲೆ ಪ್ರಭುತ್ವವನ್ನು ಪಡೆದುಕೊಂಡಿರುವ ಇವರು ಕನಾರ್ಟಕದಲ್ಲಿ ವಾಸಿಸುವ ಮುಸ್ಲಿಂ ಬಾಂಧವರ ಜೀವನವಿಧಾನ, ಸಂಪ್ರದಾಯ, ಸಾಹಿತ್ಯ, ಅವುಗಳ ಪ್ರಾದೇಶಿಕ ಭಿನ್ನತೆ, ಉಪ ಪಂಗಡಗಳು ಮುಂತಾದವುಗಳ ಬಗ್ಗೆ ಸಾಕಷ್ಟು ವ್ಯಾಪಕವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ, ಮಾಹಿತಿಯನ್ನು ಸಂಗ್ರಹಿಸಿ ಇಲ್ಲಿ ಸರಳವಾಗಿ ಮತ್ತು ಆಧಾರ ಸಹಿತವಾಗಿ ನಿರೂಪಿಸಿದ್ದಾರೆ. ಈ ಕೃತಿ ಕನ್ನಡೇತರ ನೇಲದಿಂದ ಕನ್ನಡ ಭೂಮಿಯಲ್ಲಿ ನೇಲಸಿ, ತಮ್ಮ ಬದುಕನ್ನು ಕಟ್ಟಿಕೊಂಡಿರುವ ಮುಸ್ಲಿಂ ಜನಾಂಗದ ಜಾನಪದವನ್ನು ಅರಿಯಲು ತುಂಬಾ ಸಹಾಯಕವಾಗಿದೆ.

ಡಾ. ಷಹಸ್ರೀನ ಬೇಗಂ ಅವರ ಸಂಸ್ಕೃತಿ ಪ್ರತಿ, ಅಧ್ಯಯನದ ಗಾಂಭೀರ್ಯ, ಶಿಸುಬದ್ಧವಾದ ವರ್ಗೀಕರಣ ಮತ್ತು ಮಾಹಿತಿಗಳ ನಿರೂಪಣೆ ಹಾಗೂ ವಿಶೇಷಣೆಯಲ್ಲಿನ ನೈಪುಣ್ಯ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅಭಿವೃತ್ತಿ ಕೃತಿಯನ್ನು ಕನ್ನಡ ಪುಸ್ತಕ ಪಾರ್ಥಿಕಾರದ ಮೂಲಕ ಪ್ರಕಟಿಸಲು ಅನೇವು ಮಾಡಿಕೊಟ್ಟಿದ್ದಾರೆ; ಪಾರ್ಥಿಕಾರದ ಸದಸ್ಯ ಮಿಶ್ರರೂ ಇದನ್ನು ಪ್ರಕಟಿಸಲು ಸಹಮತಿಸಿದ್ದಾರೆ; ಎಂ ಎಂ ಪ್ರಿಯಂಗ ವರ್ಕನ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರು ಇದನ್ನು ಅಚ್ಚಿಕಟ್ಟಿದ್ದಾರೆ. ಇವರೆಲ್ಲರಿಗೂ ಪಾರ್ಥಿಕಾರದ ಪರವಾಗಿ ಕೃತಜ್ಞತೆಯ ನಮನಗಳು.

ಡಾ. ಎಚ್.ಜಿ. ಲಕ್ಷ್ಮಪ್ಪಗೌಡ

ಅಧ್ಯಕ್ಷರು

ಕನ್ನಡ ಪುಸ್ತಕ ಪಾರ್ಥಿಕಾರ, ಬೆಂಗಳೂರು.

ಸ್ಥಳ : ಬೆಂಗಳೂರು

ದಿನಾಂಕ : ೪-೧೨-೨೦೦೦

## ಲೇಖಕಿಯ ಅರಿಕೆ

ಜೀವನದಷ್ಟೇ ವಿಶಾಲವಾದ ಜಾನಪದವು ಬದುಕಿನ ಸರ್ವಸಂಸ್ಕೃತಿಯ ವೈವಿಧ್ಯತೆಗಳನ್ನು ಪರಂಪರಾಗತವಾಗಿ ಅಧ್ಯಯನ ಮಾಡುತ್ತದೆ. ಆಧುನಿಕಯುಗದಲ್ಲಿ ಭಾರತದುದ್ದಕ್ಕೂ ನೆಲೆಯೂರಿ ನಿಂತ ಮುಸ್ಲಿಮರು ತಮ್ಮ ಕಲೆ, ಸಂಸ್ಕೃತಿ, ಧರ್ಮ, ಆಚಾರ-ವಿಚಾರಗಳನ್ನು ಇಲ್ಲಿ ಉಳಿಸಿದ್ದಾರೆ. ಮೇಲ್ಮೈಟಕ್ಕೆ ಇವರ ಧಾರ್ಮಿಕ ವಿಚಾರ ಮತ್ತು ವಿಧಾನಗಳು ನೆಲದವರಿಗಿಂತ ಭಿನ್ನವಾಗಿ ಕಂಡುಬಂದರೂ, ಜಾನಪದೀಯ ದೃಷ್ಟಿಯಲ್ಲಿ ಗಮನಿಸಿದಾಗ ಒಬ್ಬರು ಮತ್ತೊಬ್ಬರಲ್ಲಿ ಕೊಡು-ಕೊಳ್ಳಬಿಕೆ ಇರುವುದನ್ನು ಕಾಣಬಹುದು. ತುಂಬಾ ವಿಶಿಷ್ಟವಾದ ಮುಸ್ಲಿಂ ಜಾನಪದದ ಅಧ್ಯಯನ ವಿರಳವೆಂದೂ ಹೇಳಬಹುದು. ನಾನು ಕನ್ನಡನಾಡಿನ ಮುಸ್ಲಿಂ ಜನಪದರಿಗೆ ಸಂಬಂಧಿಸಿದಂತೆ ಆಳವಾಗಿ ಅಧ್ಯಯನ ನಡೆಸಿ, ಈ ಕೃತಿಯನ್ನು ರಚಿಸಿದ್ದೇನೆ.

ಪ್ರಸ್ತುತ ಕೃತಿಯು “ಕನ್ನಡದಲ್ಲಿ ಮುಸ್ಲಿಂ ಜಾನಪದ” ಎಂಬ ನನ್ನ ಸಂಶೋಧನಾ ಮಹಾಪ್ರಬಂಧವನ್ನು ಆಧರಿಸಿದೆ. ಮುಸ್ಲಿಂ ಜನಾಂಗ ಬೆಳೆದು ಬಂದ ರೀತಿ, ಇವರಲ್ಲಿ ಕಂಡುಬರುವ ಪಂಗಡ, ಉಪ ಪಂಗಡಗಳ ವೈವಿಧ್ಯತೆ, ಪ್ರಾದೇಶಿಕ ಭಿನ್ನತೆ, ಹುಟ್ಟು, ಸಾವು, ಹಬ್ಬಿ-ಹರಿದಿನಗಳಲ್ಲಿರುವ ಸಂಪ್ರದಾಯ, ಆಚರಣೆ, ಪದ್ಧತಿಗಳು ಜನಪದ ಸಾಹಿತ್ಯ ಪ್ರಕಾರಗಳು, ಇತ್ಯಾದಿ ವಿಷಯಕ್ಕೆ ಸಂಬಂಧಿಸಿದಂತೆ ಇಡೀ ಕರ್ನಾಟಕದಲ್ಲಿ ಸ್ಥೀತ್ರ, ಕಾರ್ಯ ನಡೆಸಿ, ಮಾಹಿತಿ ಸಂಗ್ರಹಿಸಿ ತೌಲನಿಕವಾಗಿ ವಿವೇಚಿಸಿದ್ದೇನೆ.

ಆಕ್ರಮಣಕಾರೀ ಸಂಸ್ಕೃತಿ, ಘ್ಯಾಫಾರೀಸಂಸ್ಕೃತಿ ಮತ್ತು ಧರ್ಮಪ್ರಚಾರ ಸಂಸ್ಕೃತಿಯ ಹಿನ್ನಲೆಯಳ್ಳಿ ಮುಸ್ಲಿಮರು ಹೊರಗಿನಿಂದ ಬಂದು, ನೆಲದವರೊಂದಿಗೆ ಬದುಕಿದ ರೀತಿ ನೀತಿ ಅವರೂಪದ್ದು. ಇವರಾಡುವ ಉದ್ದೇಶ ಭಾಷೆಯ ಹುಟ್ಟು ಮತ್ತು ಬೆಳವಣಿಗೆ ಇತ್ಯಾದಿ ವಿಷಯಗಳನ್ನು ಸಹ ಕುರಿತು ಸಾಧ್ಯವಾದ ಮಟ್ಟಿಗೆ ಇಲ್ಲಿ ಘ್ಯಾಫಾರಿಯೇ ಚರ್ಚಿಸಿದ್ದೇನೆ.

ಕನ್ನಡ ಪುಸ್ತಕ ಪ್ರಾಧಿಕಾರದಂತಹ ಪ್ರತಿಷ್ಠಿತ ಸಂಸ್ಥೆಯೊಂದು ನನ್ನ ಈ ಸಂಶೋಧನಾಕೃತಿಯನ್ನು ಪ್ರಕಟಿಸುತ್ತಿರುವುದು ನನಗೆ ಹೆಮ್ಮೆಯನ್ನೂ, ಸಂಶೋಧನನ್ನೂ ತಂದಿದೆ. ಇದಕ್ಕೆ ಕಾರಣಕರ್ತರೂ, ಕನ್ನಡ ಪುಸ್ತಕ ಪ್ರಾಧಿಕಾರದ ಮಾನ್ಯ ಅಧ್ಯಕ್ಷರೂ, ಸ್ವತಃ ಶ್ರೀಷ್ಟ ಜಾನಪದ ವಿದ್ವಾಂಸರೂ ಆದ ಪೇರ್|| ಎಚ್.ಜಿ. ಲಕ್ಷ್ಮಿಪ್ರಸಾದರು ಈ ಕೃತಿಗೆ ಮುನ್ಮುದಿಯ ಮಾತುಗಳನ್ನಾಡಿ ಆಶೀರ್ವದಿಸಿದ್ದಾರೆ. ಇವರ ಗುಣಗಾರ್ಹ ದೃಷ್ಟಿಗೆ ನಾನು ಚರ್ಚಿಸಿದ್ದೇನೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರೂ, ಕನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮತ್ತು ಕನಾಟಕ ಸಾಹಿತ್ಯ ಆಕಾಡಮಿಯ ಸದಸ್ಯರೂ, ಉತ್ತಮ ವಾಗ್ವಿಗಳೂ ಹೇಸರಾಂತ ಲೇಖಕರೂ ಆದ ಡಾ. ಮಳಲಿ ವಸಂತಕುಮಾರ್ ರವರು ನನ್ನ ಪಿತಾ. ಇ ಮಹಾಪ್ರಬಂಧಕ್ಕೆ ಮಾರ್ಗದರ್ಶಕರಾಗಿ ತಮ್ಮ ಪಾಂಡಿತ್ಯವನ್ನು ನನ್ನ ಸಂಶೋಧನೆಗೆ ವಿನಿಯೋಗಿಸಿದ್ದಾರೆ. ಇವರಿಗೆ ನಾನು ಆಭಾರಿಯಾಗಿದ್ದೇನೆ.

ಹಾಸನದ ದೊಡ್ಡ ಕೊಂಡಗುಳ ಪ್ರಾಧಿಕಾರದ ಕನ್ನಡ ಅಧ್ಯಾಪಕರಿಯವನ್ನು ಹಿರಿಯ ಅಕ್ಕ ಷಹಜಬಿನ್ ಬೇಗಂ ಅವರು ಮಾತೃಸ್ಥಾನದಲ್ಲಿ ನಿಂತು ತೋರಿಯವ ಪ್ರೀತಿ ವಿಶ್ವಾಸ ಅನನ್ಯವಾದುದು. ಈ ನನ್ನ ಕೃತಿಯನ್ನು ಇವರಿಬ್ಬರಿಗೂ ಗೌರವದಿಂದ ಅರ್ಪಿಸುತ್ತೇನೆ.

ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಶ್ರೀ ಮಲ್ಲಿಕಾಜುರುನಾಥ್ ಯವರಿಗೂ, ಪ್ರಾಧಿಕಾರದ ಸದಸ್ಯರೆಲ್ಲರಿಗೂ ಹಾಗೂ ಮುದ್ರಣಾಲಯದ ಶ್ರೀ ಎಂ. ನಾಗರಾಜರವರಿಗೂ ನನ್ನ ಕೃತಜ್ಞತೆಗಳು ಸಲ್ಲಿತವೆ.

ಈ ಕೃತಿ ರಚನೆಗೆ ಕಳಕಳಿಯ ಕಾಳಜಿ ತೋರಿದ ನನ್ನ ಸಹೋದರ ಷ-ಅದಿಲ್ ಪಾಷಾ, ಸಹೋದರಿಯರಾದ ಷಹ್ವಾರ್ ಬೇಗಂ, ಷಹನಾಬತೂಲ್, ಷಹಜರಿನ್ ಬೇಗಂ, ಭಾವ ಸೈಯದ್ ಅಮ್ಜ್ದ್ - ಇವರೆಲ್ಲರಿಗೆ ಪ್ರೀತಿಯ ನೆನಪುಗಳು ಸಲ್ಲಿತವೆ.

## ಪರಿವಿಡಿ

ಪುಟ ಸಂಹೆ

- |                 |   |        |
|-----------------|---|--------|
| <b>ಅಧ್ಯಾಯ १</b> | : ಜಾನಪದ ಪರಿಕಲ್ಪನೆ ಮತ್ತು ತಾತ್ತ್ವಿಕ ವಿವೇಚನೆ<br>ಜಾನಪದ ಪ್ರಕಾರಗಳು - ಕಥೆ, ಗಾದೆ, ಒಗಟು,<br>ನಂಬಿಕೆಗಳು ; ಮುಸ್ಲಿಂ ಜನಾಂಗ ಬೆಳೆದುಬಂದ ಬಗೆ  | 1-28   |
| <b>ಅಧ್ಯಾಯ ೨</b> | : ಶೈಟ್ಪುಲು ಸಂಪ್ರದಾಯಗಳು<br>ಸತ್ಯಾಖಾಸ (ಸೀಮಂತ), ನಾಮಕರಣ, ಭಟ್ಟಿ, ಭಿಲ್ಲಾ   | 29-48  |
| <b>ಅಧ್ಯಾಯ ೩</b> | : ಬಾಲ್ಯದ ಆಚರಣೆಗಳು, ನಂಬಿಕೆಗಳು ಮತ್ತು ಕ್ರೀಡೆಗಳು<br>ಮಗುವಿಗೆ ಉಟಪ್ಪಮಾಡಿಸುವ ವಿಧಾನ ; ಮಗು ಹೊಸ್ತಿಲು<br>ದಾಟಿದಾಗ ಹಾಗೂ ಮಕ್ಕಡೆಯಾದಾಗ (ಹೊರಳಿದಾಗ) ;<br>ಮಕ್ಕಾತಬ್ರಾ, ಹಶೀಶಿಂ, ರೋಜ್ಜರ್ ಬ್ರಿಂ, ಲಿತ್ತಾ, ಕಿದಿ<br>ಚುಚ್ಚುವ ಶಾಸ್ತ್ರ ಮತ್ತು ಮತ್ತಿ ; ಕ್ರೀಡೆಗಳು - ಬಾಲ್ಯದ<br>ಆಟಗಳು, ಜೂಟಾಟ, ಅಂಶ್ವಾಮುಂಚಾನಿ, ಗೋಲಿ<br>ಆಟ, ಮುಕ್ಕೀಬನ್ನೇಕೆ ಬೇಲ್, ಚಿಯಾಂಪಿಯಾ ಆಟ,<br>ಶಾದೀಕಾ ಬೇಲ್, ಬುದ್ದೂಲಿ, ಬಾಗ್ ತಮಾಷ   | 49-69  |
| <b>ಅಧ್ಯಾಯ ೪</b> | : ವಿವಾಹದ ವಿಧಿ-ವಿಧಾನಗಳು<br>ವಯಸ್ಸಿನ ನಿರ್ಬಂಧವಿಲ್ಲ ಏಳ್ಳೇ ಶಾಸ್ತ್ರ ಪೌರ್ಣೇಜ್‌ಕಾ<br>ರಸಂ, ಅರಿತಿನ ಕುಟ್ಟುವ ಶಾಸ್ತ್ರ ಚಕ್ಕೀಸೆವಾರ್ಯೇಕಾ ರಸಂ,<br>ಚಪ್ಪರದ ಶಾಸ್ತ್ರ ಹಕ್ಕ ದಾರ್ಯೋಂಕೇ ಫಾತೇಹ, ಅರಿತಿನ<br>ಶಾಸ್ತ್ರ ಮೇಹೀಂದಿ, ಮದುವೆಯ ಆಹ್ವಾನ ; ಶುಕ್ರಾನಾ -<br>ವಸ್ತ್ವಾಭರಣ ಒಟ್ಟಿಸುವುದು, ಕರ್ಜಕಾಯಿ ಶಾಸ್ತ್ರಗಲ್ಲಾಸರ್<br>ಹಾಕುವುದು, ಮುಸ್ಲಿಕಾ ರಸಂ, ಇಸ್ಬಂನಾ, ಎಣ್ಣೆ ಶಾಸ್ತ್ರ,<br>ಭಟ್ಟಿ ಮೇಹೀಂದಿಕಾ ರಸಂ, ಸುಯ್ಯಾಲೆ ಹಸೆ, ಚಂಗೇರಿಕಾ<br>ರಸಂ ; ನಿಹಾ - ಸಹೇರೇಕಾ ರಸಂ ; ಖಂಡಾರ್ ಜನರಲ್ಲಿ<br>ಕಂಡುಬರುವ ವಿವಾಹದ ಆಚರಣ ; ಕೂಲಾಪುರ,<br>ನಿಹಾನ್, ಬೆಳಗಾಂ ಕಡೆಯಲ್ಲಿ ನಡೆಯುವ ವಿವಾಹದ<br>ಆಚರಣ ; ಏಳ್ಳೇ ಶಾಸ್ತ್ರ, ಯಾದೀಪೇ ಶಾದಿ, ಕಂಬ<br>ಹಾಕುವುದು, ನಾಮ್ರ ಲೇನೇಕಾ ರಸಂ (ಹಸರು ಕೂಗುವ<br>ಶಾಸ್ತ್ರ) ; ಹಲ್ಲಿದೀಕಾ ರಸಂ - ಪಹೇಲಿ ಹಲ್ಲಿ, ಎರಡನೇ<br>ಹಲ್ಲಿ, ಮೂರನೇ ಹಲ್ಲಿ, ನಾಲ್ಕನೇ ಹಲ್ಲಿ, ಪದನೇ ಹಲ್ಲಿ,<br>ಬಳಿ ಶಾಸ್ತ್ರ ಮೇಹೀಂದಿ ಶಾಸ್ತ್ರ ನೀರೆರೆಯುವ ಶಾಸ್ತ್ರ ; ಜಲ್ಲಾ | 70-130 |

- ಕಾಚೀಕಾ ಬಾಸಂ, ಮನೆ ತುಂಬಿಸಿಕೊಳ್ಳುವ ವಿಧಾನ,  
ಜಡೆಬಿಟ್ಟುವ ಶಾಸ್ತ್ರ ಅಡಿಕೆ ಇಡುವ ಶಾಸ್ತ್ರ ಅಕ್ಷೇಯುವ  
ಶಾಸ್ತ್ರ ಕರ್ಜೆಕಾಯಿ ಶಾಸ್ತ್ರ ; ವಿವಾಹ  
ವಿಷ್ಣೀದನ-ತಲ್ಲಾಶ್, ಖ್ಯಾಲಾ, ತಫ್ಫಾರೀಶ್, ಇದ್ದತ್,  
ಪುನರ್ ವಿವಾಹ, ಅನುಚಿತ ನಡವಳಿಕೆಗಳು

|  |   |         |
|--|---|---------|
| <b>ಅಧ್ಯಾಯ ೫ :</b>                                    | ಸಾಂಸ್ಕೃತಿಕ ವ್ಯಕ್ತಿಯ ಮೇಲೆ ಕೃಗೋಳುವ ಸಂಶೂರ ಪದ್ಧತಿಗಳು  | 131-138 |
|  | ಸಮಾಧಿಯ ಮೇಲೆ ಮಾಡುವ ಆಚರಣೆಗಳು ; ಮನೆಯಲ್ಲಿ<br>ಮಾಡುವ ಆಚರಣೆಗಳು - ರಿಯಾರತ್, ಸಾರೋಜ್<br>ಕೇ ಘಾತೇಹ, ನೌರೋಜ್ ಕೇ ಘಾತೇಹ, ಬೀಸ್ವಾಂ,<br>ಚಹೇಲಂ   |         |
| <b>ಅಧ್ಯಾಯ ೬ :</b>                                    | ಹಬ್ಬಗಳು ಮತ್ತು ಹರಕೆಗಳು   | 139-191 |
|  | ವೋಹರ್, ಬಕ್ಕೀದ್, ರಂಜಾನ್, ಶಹಬಾನ್,<br>ಈದ್-ಮಿಲಾದುನ್ನಬಿ, ಈದೇಸೂರಿ ಅಥವಾ<br>ಆಬಿರೀಚಾಶುಂಬ ; ಹರಕೆಗಳು-ಗ್ಯಾರ್ಂವೀ, ಗೋರಿಯ<br>ದರ್ಶನ, ಸಿದಾರೋಟಕೆ ಘಾತೇಹ ಅಥವಾ ಕಂದೋರಿ, ಪೂರ್ವ<br>ಘಾತೇಹ, ಕಂಡ ತುಳಿಯುವುದು, ಸದ್ಬಾ, ಉಪವಾಸ,<br>ಕಥೆ ಕೇಳಿಸುವುದು |         |
| <b>ಅಧ್ಯಾಯ ೭ :</b>                                    | ಹಿಂಡೂ ಜಾನಪದದ ಪ್ರಭಾವ   | 192-208 |
|  | ಉತ್ಸವ (ಉರುಸ್), ತೊಟ್ಟಿಲು ಆಚರಣೆ - ಜೋಗುಳ ;<br>ವೈದ್ಯಕೀಯ ಪದ್ಧತಿ - ಬಿಧೀಳ್ ಎತ್ತುವುದು, ಬಾಲಗ್ರಹ,<br>ಕರಡಿಯ ಮೇಲೆ ಕೂರಿಸುವುದು, ದೃಷ್ಟಿಯಾದಾಗ, ದಡಾರ,<br>ಉಡುಗೆ-ತೊಡುಗೆಗಳು, ಆಹಾರ   |         |
| <b>ಕೊನೆಯ ಮಾತು</b>                                    |   | 209     |
| <b>ಶಬ್ದಾರ್ಥಗಳು</b>                                   |   | 210-215 |
| <b>ಗ್ರಂಥ ಖಣ</b>                                      |   | 216     |
| <b>ಕ್ಷೇತ್ರಕಾರ್ಯ ಸಂದರ್ಭದಲ್ಲಿ ಆಯ್ದು ಪ್ರಮುಖ ವಕ್ಷಗಳು</b> |   | 217-220 |

## ೮

### ಜಾನಪದ ಪರಿಕಲ್ಪನೆ ಮತ್ತು ತಾತ್ಪರ್ಯ ವಿವೇಚನೆ

ಆದಿಮಾನವನು ತನ್ನ ಅಲೆಮಾರಿ ಜೀವನವನ್ನು ನಿಲ್ಲಿಸಿ ಒಂದೆಡೆ ಬದುಕಲು ವಾರಂಭಿಸಿದನು. ಹೀಗೆ ಬದುಕಲು ಅವನು ಕಂಡುಕೊಂಡ ಮಾರ್ಗವೆಂದರೆ ವ್ಯವಸಾಯ ಪದ್ಧತಿ. ಈ ವ್ಯವಸಾಯದೊಂದಿಗೆ ಬೇಟಿ, ಪಶುಪಾಲನೆ, ಲೋಹದ ಬಳಕೆ, ಜೋತೆಯಲ್ಲಿ ವಿರಾಮ ಸಿಕ್ಕುಗೆ ಕಲೆಗಳ ಕಡೆ ಕೂಡ ಗಮನ ಹರಿಸಿದ. ಇದರಿಂದ ಭಾಷೆ, ಧರ್ಮ, ನಂಬಿಕೆ, ಆರಾಧನೆ, ಸಂಪ್ರದಾಯ, ಹಾಡು, ಕುಣಿತ, ಚಿತ್ರಕಲೆ, ಕೆತ್ತನೆ ಮುಂತಾದವುಗಳನ್ನು ಕಲಿತು, ವೃದ್ಧಿಸಿಕೊಂಡು ಸಂಸ್ಕೃತಿಯ ಬೆಳವಣಿಗೆ ಕಾರಣನಾದ. ಅನಂತರ ತಾನು ಕಲಿತು ಆಚರಿಸುತ್ತಿದ್ದುದನ್ನು ತಲೆಮಾರಿನಿಂದ ತಲೆಮಾರಿಗೆ ಬಾಯಿ ಮಾತಿನ ಮೂಲಕ ಹರಡಿದ. ಹೀಗೆ ಪರಂಪರಾನುಗತವಾಗಿ ಹರಡಿರುವ ಸಮಸ್ತ ಜ್ಞಾನವನ್ನು ಜಾನಪದ ಎಂದು ಕರೆಯಲಾಯಿತು. ಜಾನಪದವು ಆದಿಮಾನವನಷ್ಟು ಹಳೆಯದಾದರೂ ಅದನ್ನು ಕುರಿತು ಅಧ್ಯಯನ ನಡೆದದ್ದು ಇತ್ತೀಚಿಗಷ್ಟೆ.

ಇಂದು ನಗರಗಳ ಬೆಳವಣಿಗೆಯಿಂದಾಗಿ ಕೆಲವು ಗ್ರಾಮಾಂತರ ಪ್ರದೇಶಗಳು, ಹಳ್ಳಿಗಳು ನಗರಗಳ ವ್ಯಾಪ್ತಿಯಲ್ಲಿ ಸಮಾವೇಶಗೊಳ್ಳುತ್ತಿವೆ. ಜನಪದರು ತಮ್ಮ ಜೀವನೋಪಾಯಕ್ಕಾಗಿ ಜೀವನಾವಶ್ಯಕತೆಯನ್ನು ಹುಡುಕುತ್ತಾ ಹಳ್ಳಿಯಿಂದ ನಗರಗಳಿಗೆ ವಲಸೆ ಬಂದು ನೆಲೆ ನಿಲ್ಲುತ್ತಿದ್ದಾರೆ. ಇದರಿಂದ ಇವರ ಜೀವನ ಕ್ರಮ, ಆಲೋಚನೆಗಳು ಸಂಪೂರ್ಣವಾಗಿ ಬದಲಾಗುತ್ತಿವೆ. ಹಾಗೆಯೇ ಜಾನಪದ ನಂಬಿಕೆ, ಸಂಪ್ರದಾಯ, ಆಚರಣೆಗಳೆಲ್ಲವೂ ದುರ್ಬಲಗೊಂಡು ಸತ್ತ್ವವನ್ನು ಕಳೆದುಕೊಳ್ಳುತ್ತಿವೆ. ಹಳ್ಳಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಗರೀಕತೆಯ ಬಿರುಸು ಅತಿಯಾಗುತ್ತಿದ್ದ ಜಾನಪದ ಪ್ರಕಾರಗಳು ಅಸ್ವಾಮಾಗುತ್ತಿವೆ. ಆದರೂ ಕೂಡ ಅವರ ನಂಬಿಕೆ ಆಚರಣೆ, ಸಂಪ್ರದಾಯ, ಒಗಟು, ಗಾದೆ, ಕಥೆ, ಗೀತೆ, ಹಬ್ಬಿ-ಹರಿದಿನಗಳು, ಮಾಟ, ಮಂತ್ರ, ಆಟ ಇತ್ಯಾದಿ ಎಲ್ಲಾ ಪ್ರಕಾರಗಳು ತಮ್ಮ ಸ್ವರೂಪ ಉಳಿಸಿಕೊಂಡು ಆಚರಣೆಯ ಮೂಲಕ ಮುಂದಿನ ಹೀಳಿಗೆಗೆ

ರವಾನೆಗೊಳ್ಳುತ್ತಿವೆ ಮತ್ತು ಹೊಸ ಹೊಸ ಜಾನಪದ ಅಂಶಗಳು ಸೃಷ್ಟಿಯಾಗುತ್ತಿವೆ.

### ಅಧ್ಯಯನ ದೃಷ್ಟಿಯಿಂದ ಕನಾರ್ಟಿಕವನ್ನು -

1. ಉತ್ತರ ಕನಾರ್ಟಿಕ
2. ದಕ್ಷಿಣ ಕನಾರ್ಟಿಕ
3. ಉತ್ತರ ಕನ್ನಡ ಜಿಲ್ಲೆ
4. ದಕ್ಷಿಣ ಕನ್ನಡ ಜಿಲ್ಲೆ
5. ಕೊಡಗು ಜಿಲ್ಲೆ

ಎಂದು ಸಾಂಸ್ಕೃತಿಕ, ಭೌಗೋಳಿಕ ಹಾಗೂ ಭಾಷಿಕವಾಗಿ ಮೇಲಿನಂತೆ ವಿಭಾಗ ಮಾಡಿಕೊಳ್ಳಬಹುದು. ಆಯಾ ಪ್ರದೇಶದ ಜಾನಪದವು ಸುತ್ತಲಿನ ಭೌಗೋಳಿಕ, ಭಾಷಿಕ, ಸಾಂಸ್ಕೃತಿಕ ಅಂಶಗಳಿಂದ ಪ್ರಭಾವಿತವಾಗಿ ರೂಪುಗೊಂಡಿರುತ್ತವೆ. ಅಂದರೆ ಒಂದೇ ರೀತಿಯ ಸಂಪ್ರದಾಯ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆಗೊಳ್ಳುತ್ತಿವೆ. ಹಾಗೆಯೇ ಬೇರೊಂದು ಸಂಸ್ಕೃತಿಯ ಅಂಶಗಳು ಕೂಡ ವಿಲೀನಗೊಂಡು ತನ್ನದೆಂಬಂತೆ ಚಾಲ್ತಿಯಲ್ಲಿದ್ದ ಆಯಾ ಪ್ರದೇಶದ ಜಾನಪದ ಅಲ್ಲಲ್ಲಿ ವಿಶ್ವವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಕನಾರ್ಟಿಕ ಮುಸ್ಲಿಮ್ ಜಾನಪದದ ವಿವೇಚನೆ ಮುಖ್ಯವಾಗಿದ್ದ ಮೇಲಿನಂತೆಯೇ ಮುಸ್ಲಿಮರಲ್ಲಿಯೂ ವಿವಿಧ ಸಂಪ್ರದಾಯಗಳು ಕನಾರ್ಟಿಕದ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಣೆಗೊಳ್ಳುತ್ತಿರುವುದನ್ನು ಕಾಣಬಹುದು.

ಮುಸ್ಲಿಮರು ಹೊರಗಿನಿಂದ ಬಂದವರಾದರೂ ಈ ನೆಲದ ಸಂಸ್ಕೃತಿಯೊಂದಿಗೆ ಬೆರೆತುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಅಂದರೆ ಅವರ ಉಡುಗೆ, ತೊಡಿಗೆ, ಆಹಾರ, ವಿವಾಹ, ಹಬ್ಬಗಳು, ದುಡಿಮೆ, ವ್ಯವಹಾರ, ಆರ್ಥಿಕ ಚಟುವಟಿಕೆಗಳಲ್ಲಿ ಇಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಪ್ರಪಂಚದ ಇತರ ಕಟ್ಟಾಸಂಪ್ರದಾಯವಾದಿ ಮುಸ್ಲಿಮರಿಗಿಂತ ಬೇರೆಯಾಗಿದ್ದಾರೆ.. ಹೀಗೆ ಇವರು ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದರೂ ತಮ್ಮ ಸಾಂಸ್ಕೃತಿಕ ಸಾಚಾತನವನ್ನು ಉಳಿಸಿಕೊಂಡಿದ್ದಾರೆ. ಈ ಜನಾಂಗದಲ್ಲಿ ಧಾರ್ಮಿಕ ಭಾವನೆಗಳು ಗಾಢವಾಗಿದ್ದು ಇವರ ರೂಢಿಗತ ಸಂಪ್ರದಾಯಗಳು ಜಾನಪದದ ಆವರಣದಲ್ಲಿ ಅಳವಡುತ್ತವೆ. ಮುಸ್ಲಿಮರ ಪವಿತ್ರ, 'ಖುರಾನ್' ಗ್ರಂಥದ ಆಧಾರದ ಮೇಲೆ ಧರ್ಮ ಬೋಧನೆಯನ್ನು ಸೈದ್ಧಾಂತಿಕವಾಗಿ ರೂಪಿಸಲಾಗಿದೆ. ಇದು ಪರಂಪರಾನುಗತವಾಗಿ ಉಳಿದುಕೊಂಡು ಬಂದಿದೆ. ಮುಖ್ಯವಾಗಿ ಇವರು ಇಸ್ಲಾಮ್ ಧರ್ಮದ ಮೂಲಭೂತ ನಿಲುವುಗಳನ್ನು ನಂಬಿಕೊಂಡು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ -

### ಅವತಾರ ಕಲ್ಪನೆ :

ಹಿಂದೂಗಳಲ್ಲಿ ಧರ್ಮಕ್ಕೆ ಚ್ಯಾತಿ ಉಂಟಾದಾಗ, ಪರಮಾತ್ಮನು ಒಂದೊಂದು ರೂಪದಲ್ಲಿ ಅವತಾರ ಎತ್ತುತ್ತಾನೆ ಎಂದು ನಂಬಲಾಗಿದೆ. ಮುಸ್ಲಿಮರಲ್ಲಿ ಅಲ್ಲಾನು ತನ್ನ ಸಂದೇಶವಾಹಕರನ್ನಾಗಿ 'ಪ್ರೇಗಂಬರ್' ರವರನ್ನು ಕಳುಹಿಸಿದ್ದಾನೆಂದು, ಸುಮಾರು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರೇಗಂಬರ್‌ರವರು ಬಂದು ಹೋದರೆಂದು, ಇವರಲ್ಲಿ ಹಜರತ್ ಮಹಮ್ಮದ್ ರಸೂಲಲ್ಲಿರವರು ಕೊನೆಯ ಪ್ರಾದಿಯೆಂದು ಮುಸ್ಲಿಮರು ನಂಬಿದ್ದಾರೆ.

### ಷಕ್ತಿರ್ವನ ಆರಾಧನೆ :

ಹಿಂದೂಗಳಲ್ಲಿ ಬಹುದೇವತಾರಾಧನೆ ಕಂಡು ಬಂದರೆ ಮುಸ್ಲಿಮರಲ್ಲಿ ಏಕದೈವಾರಾಧನೆಯನ್ನು ಬಿಟ್ಟು ಇನ್ನರನ್ನೂ ಪೂಜ್ಯ ಸ್ಥಾನದಲ್ಲಿ ನಿಲ್ಲಿಸುಕೊಡದೆಂದು ಇಸ್ಲಾಮಿನ ನಿಲ್ಲವು. ಆದರೆ ಹಿಂದೂ ಧರ್ಮದ ಪ್ರಭಾವದಿಂದಾಗಿ ಸಾಧು ಸಂತರ ಗೋರಿಗಳ ದರ್ಶನ ಪಡೆಯಲುವುದು, ಹರಕೆ ಸಲ್ಲಿಸುವುದು ಇವರಲ್ಲಿ ಕಾಣಬಹುದು.

### ಸೃಷ್ಟಿಯ ಮೊದಲ ವ್ಯಕ್ತಿಗಳು :

ಅಲ್ಲಾನು ಆದಂ (ಪುರುಷ) ಹವ್ವಾ (ಸ್ತ್ರೀ) ಎಂಬ ಮೊದಲ ಮಾನವರನ್ನು ಸೃಷ್ಟಿಸಿದನೆಂದೂ, ಈ ಮೂಲ ವ್ಯಕ್ತಿಗಳಿಂದ ಮಾನವ ಸಂತತಿ ಬೆಳೆಯಿತೆಂಬ ನಂಬಿಕೆ ಮುಸ್ಲಿಮರಲ್ಲಿದೆ. ಇದೇ ಕಲ್ಪನೆ ಕೈಸ್ತರಲ್ಲಾ ಇದೆ.

### ಪರದಾ ಪದ್ಧತಿ :

ಮುಸ್ಲಿಮರಲ್ಲಿ ಪರದಾ ಪದ್ಧತಿಗೆ ವಿಶಿಷ್ಟ ಸ್ಥಾನವಿದೆ. ಅದಕ್ಕಾಗಿ ಹೆಣ್ಣು ಮಕ್ಕಳು ಪರದಾ ಪದ್ಧತಿಯನ್ನು ಅನುಸರಿಸುತ್ತಾರೆ. ತಮ್ಮ ನೇರ ರಕ್ತಸಂಬಂಧಿಕರನ್ನು ಬಿಟ್ಟು ಅನ್ನ ಪುರುಷರು ತಮ್ಮನ್ನು ನೋಡಬಾರದು. ಇದಕ್ಕಾಗಿ ಇವರು 'ಬುರಜಾ' ಧರಿಸುತ್ತಾರೆ.

### ಆಸ್ತಿಯ ಹಕ್ಕು :

ಮಾತಾಪಿತರ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎರಡು ಭಾಗ, ಹೆಣ್ಣು ಮಕ್ಕಳಿಗೆ ಒಂದು ಭಾಗ ಎಂಬ ಹಕ್ಕಿನ ಅಧಿಕಾರವಿದೆ.

**ಉಪವಾಸ, ಕಲ್ಪಾ, ನಮಾಜ್, ರೂಕಾತ್, ಹಜ್ ಇದು ಪರಿಕಲ್ಪನೆಗಳು ಇತ್ತಾದಿ**

ಹೀಗೆ ಮೇಲಿನ ನಂಬಿಕೆ ಮತ್ತು ಆಚರಣೆಯಲ್ಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೂ ಮೂಲತಃ ಇವರು ತಮ್ಮ ನಡೆ ನುಡಿಗಳಲ್ಲಿ ಧಾರ್ಮಿಕ ಆಚರಣೆಯಲ್ಲಿ ಸಂಸ್ಕೃತಿ - ಹೀಗೆ ಎಲ್ಲದರಲ್ಲಾ ಈ ನೆಲದ ಪ್ರಭಾವವನ್ನು ಮೂಡಿಸಿಕೊಂಡು ಬದುಕುತ್ತಿದ್ದಾರೆ.

ಕನ್ಬಾಟಕದಲ್ಲಿರುವ ಬದುಪಾಲು ಮುಸ್ಲಿಮರ ಮನೆಮಾತು 'ಉದ್ದು'. ಹಾಗಾಗಿ ಅವರ ಜಾನಪದ ಸಾಹಿತ್ಯವೆಲ್ಲವೂ ಉದ್ದು ಭಾಷೆಯಲ್ಲಿದೆ. ಈ ಉದ್ದು ಭಾಷೆ ಒಂದು

ಜನವಿಭಾಗಕ್ಕೆ ಸೀಮಿತವಾದ ಭಾಷೆಯಲ್ಲ. ಹಾಗೆಯೇ ಕೇವಲ ಒಂದು ಜನಗುಂಪಿನಿಂದ ಉಗಮಗೊಳ್ಳಲಿಲ್ಲ. ಬೇರೆ ಬೇರೆ ಭಾಷೆಯನ್ನಾಡುವ ಜನಸಂಪರ್ಕದಿಂದ ಈ ಭಾಷೆ ಉಗಮಗೊಳ್ಳಲು ಕಾರಣವಾಯಿತು.

ಸುಮಾರು ಕ್ರಿ.ಶ. ಎಂಟನೆಯ ಶತಮಾನದಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಟರ್ಚಿಂಗರು, ಆಫ್ರಿಕಾನಿಯರು, ಪಷ್ಟಿಯನ್ನರು, ಅರಬ್ಬರು, ಭಾರತಕ್ಕೆ ಒಂದು ಸಿಂಧ್ರ ಪ್ರದೇಶವನ್ನು ಆಕ್ರಮಿಸಿಕೊಂಡರು. ಕಹಬೀರೋಪಾಸ್ ದಿಂದ ಕೆಲವರು ಪಂಜಾಬಿಗೆ ಬಂದರು. ಇವರುಗಳು ತಮ್ಮ ಉದ್ದೇಶಗಳ ಸಾಧನೆಗಾಗಿ ಜನಸಂಪರ್ಕ ಬೆಳೆಸಿಕೊಳ್ಳಬೇಕಾಯಿತು. ಸ್ಥಳೀಯ ಭಾಷೆ ಇವರಿಗೆ ಬರುತ್ತಿರಲಿಲ್ಲವಾದುದರಿಂದ ಸ್ಥಳೀಯ ಭಾಷಾಪದಗಳನ್ನು ತಮ್ಮ ಭಾಷೆಯೊಂದಿಗೆ ಸೇರಿಸಿ ವ್ಯವಹರಿಸುತ್ತಿದ್ದರು. ಇವರು ದೇಹಲಿಗೆ ತಮ್ಮ ಸಂಪರ್ಕವನ್ನು ಬೆಳೆಸಲು ಪ್ರಾರಂಭಿಸಿಕೊಂಡ ಸಂದರ್ಭದಲ್ಲಿ ಆಗ ದೇಹಲಿಯಲ್ಲಿ ವಿವಿಧ ಪ್ರಾದೇಶಿಕ ಭಾಷಾ ಪದಗಳು ಸೇರಿದ ಒಂದು ಭಾಷೆಯನ್ನಾಡುತ್ತಿದ್ದರು. ಅಲ್ಲಿಯೂ ಕೂಡ ತಮ್ಮ ಭಾಷೆಯೊಂದಿಗೆ ದೇಹಲಿಯಲ್ಲಾಡುತ್ತಿದ್ದ ಭಾಷಾಪದಗಳೊಂದಿಗೆ ಸೇರಿಸಿ ವ್ಯವಹರಿಸಲಾರಂಭಿಸಿದರು. ಹೀಗೆ ಆ ಭಾಷೆಯ ಮೇಲೆ ಪಾಸ್‌ಿಕ್, ಆಫ್ರಿಕಾನಿ, ಅರಬ್ಬಿ ಮುಂತಾದ ಭಾಷೆಯ ಪ್ರಭಾವವಾಯಿತು. ದಿನಕಳಿದಂತೆ ಒಂದು ಹೊಸ ಭಾಷೆಯ ಉಗಮಕ್ಕೂ ಕಾರಣವಾಯಿತು. ಕೇವಲ ಆಡು ಭಾಷೆಯಾಗಿದ್ದ ಈ ಭಾಷೆ ಕಾಲಾನಂತರ ಸಾಹಿತ್ಯಕ ಭಾಷೆಯಾಗಿ ಪರಿವರ್ತಿತಗೊಂಡಿತು. ಇಂತಹ ಸಾಹಿತ್ಯಕ ಅಥವಾ ಗ್ರಂಥಿಕ ಭಾಷೆಯನ್ನು ವಿದ್ಯಾಂಸರು ‘ರಿಶಾ’ ಎಂಬ ಹೆಸರಿನಿಂದ ಕರೆದರು.

ಆಗಿನ ಕಾಲದಲ್ಲಿ ಆಡಳಿತ ವ್ಯವಸ್ಥೆ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಅವರು ತಮ್ಮ ರಾಜ್ಯದ ರಕ್ಷಣೆಗಾಗಿ ಬಹುದೊಡ್ಡ ಸೈನ್ಯ ಕಟ್ಟುತ್ತಿದ್ದರು. ಆ ಸೈನ್ಯದಲ್ಲಿ ವಿವಿಧ ಭಾಷೆಯನ್ನಾಡುತ್ತಿದ್ದ ಜನರಿದ್ದು ಇವರು ತಮ್ಮ ವ್ಯವಹಾರ ಸಂಪರ್ಕಕ್ಕಾಗಿ ತಮಗೆ ಬರುತ್ತಿದ್ದ ಭಾಷೆಯೊಂದಿಗೆ ಇತರ ಭಾಷಾಪದಗಳನ್ನು ಸೇರಿಸಿ ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಒಂದು ಹೊಸ ಭಾಷೆಯ ನಿರ್ಮಾಣವಾಯಿತೆಂದು ಹೇಳುತ್ತಾರೆ.

� ಭಾಷೆಯ ಪ್ರಚಾರ ಮತ್ತು ಬೆಳವಣಿಗೆಯಲ್ಲಿ ಸೂಫಿ-ಸಂತರ ಪಾತ್ರ, ಪ್ರಮುಖವಾದದ್ದು. ಇವರು ತಮ್ಮ ಧರ್ಮದ ಪ್ರಚಾರಕ್ಕಾಗಿ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದಾಗ ಆಯಾ ಪ್ರಾದೇಶಿಕ ಭಾಷಾ ಪದಗಳೊಂದಿಗೆ ತಮ್ಮ ಭಾಷಾ ಪದಗಳನ್ನು ಸೇರಿಸಿ ವ್ಯವಹರಿಸುತ್ತಿದ್ದರು. ಹಾಗೆಯೇ ವ್ಯಾಪಾರಿಗಳು ಕೂಡ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತಿದ್ದು, ಮೇಲಿನಂತೆಯೇ ಇವರೂ ಆಯಾ ಪ್ರಾದೇಶಿಕ ಭಾಷಾ ಪದಗಳೊಂದಿಗೆ ತಮ್ಮ ಭಾಷಾ ಪದಗಳನ್ನು ಸೇರಿಸಿ ವ್ಯವಹರಿಸುತ್ತಿದ್ದರು. ಹೀಗೆ ಸ್ವಷ್ಟಿಯಾದ ಹೊಸ ಭಾಷೆಯ ಪ್ರಚಾರವಾಗುತ್ತಿತ್ತು. 14ನೆಯ ಶತಮಾನದ ಮಧ್ಯವಧಿಯಲ್ಲಿ

‘ತೊಗಲಕ್ ಮತ್ತು ಖಿಲ್ಲಿ’ ಸಂತತಿಯ ಅವನತಿಯ ಹಂತದಲ್ಲಿ ಹಸನಾಗಂಗೂ ಬಹಮನ್ ಷಾ ಉತ್ತರ ಕನಾಟಕ ದಲ್ಲಿ ಬಹಮನಿ ರಾಜ್ಯವನ್ನು ಸಾಫಿಸಿದನು. ಈತನು ಸ್ವತಃ ಕವಿಯಾಗಿದ್ದದಲ್ಲದೆ ಕವಿಗಳಾಗೂ, ಕಾವ್ಯ ನಿರ್ಮಾಣಕ್ಕೂ ಉತ್ತೇಜಿಸುತ್ತಿದ್ದನು. ಹೀಗೆ ಹೊಸ ಭಾಷೆಯ ಅಭಿವೃದ್ಧಿಗೆ ಕಾರಣನಾದನು. ಆಗ ಹೊಸದಾದ ಭಾಷೆಗೆ ಹಿಂಡಿ, ಹಿಂದ್, ದೆಹಲ್ಲಿ ಹೀಗೆ ಮುಂತಾದ ಹೆಸರಿನಿಂದ ಕರೆಯುತ್ತಿದ್ದರು. ಆದರೆ ಮೋಗಲ್ ಸಂತತಿಯ ಕೊನೆಯ ದೊರೆ ಬಹದೂರ್ ಷ-ಜಫರ್ನು ಆ ಹೊಸ ಭಾಷೆಗೆ ‘ಉದುರ್ಯೇಮೋವಲ್ಲು’ ಎಂಬ ಹೆಸರಿನಿಂದ ಕರೆದುದಲ್ಲದೆ ಆಡಳಿತ ವ್ಯವಹಾರದಲ್ಲಿಯೂ ಸರ್ವ ವ್ಯಾಪಿಯಾಗಿ ಬಳಸುವುದಕ್ಕೆ ಕಾರಣನಾದನು. ಜನಸಾಮಾನ್ಯರು ‘ಉದುರ್ಯೇಮೋವಲ್ಲು’ ಎಂಬ ಹೆಸರನ್ನು ಸಂಕ್ಷಿಪ್ತಗೊಳಿಸಿ ‘ಉದುರ್’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ‘ಉದುರ್’ ಎಂದರೆ ಸೈನ್ಯ ಅಥವಾ ದಂಡು ಎಂಬ ಅರ್ಥವಿದೆ. ಹೀಗೆ ಸೈನಿಕರ ಹಾಗೂ ಜನಸಾಮಾನ್ಯರ ನಡುವೆ ಉಗಮಗೊಂಡ ಈ ಉದುರ್ ಭಾಷೆ ಉತ್ತರ ಕನಾಟಕದ ವಿಶಿಷ್ಟ ಪರಿಸರದ ಸುತ್ತ ವ್ಯಾಪಿಸಿಕೊಂಡು ಜನಸಾಮಾನ್ಯರ ಭಾಷೆಯಾಗಿ ಇಡೀ ಕನಾಟಕವನ್ನು ವ್ಯಾಪಿಸಿಕೊಂಡಿದೆ.

ಕನಾಟಕದಲ್ಲಿ ಮಾತನಾಡುವ ಈ ಉದುರ್ ಭಾಷೆಯನ್ನು ‘ದಕ್ಕಿನಿ’ ಅಥವಾ ‘ದಕ್ಕಿ’ ಉದುರ್ ಎಂದು ಕರೆಯುತ್ತಾರೆ. ಮುಸ್ಲಿಮ್ ರಾಜರ ಆಳ್ಳಿಕೆಗೆ ಬಳಪಟ್ಟ ಮುಸ್ಲಿಮ್ ಪ್ರಚೆಗಳು ರಾಜನ ಗೌರವಾದರಗಳನ್ನು ಪಡೆಯುವ ಸಲುವಾಗಿ ಉದುರ್ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದರು. ಕಾಲಾನಂತರದಲ್ಲಿ ತಮ್ಮ ಮನೆಯ ಮಾತು ಉದುರ್ವಾಯಿತು. ಹೀಗೆ ಉದುರ್ ಭಾಷೆ ಮೊದಲೇ ಹೇಳಿದಂತೆ ಒಂದು ಜನ ವಿಭಾಗಕ್ಕೆ ಸೀಮಿತವಾದುದಲ್ಲ. ಆದರೂ ಇಲ್ಲಿನ ಅಲ್ಪಸಂಖ್ಯಾತರಾದ ಮುಸ್ಲಿಮರ ಮನೆಯ ಮಾತು ಉದುರ್ವಾಗಿದ್ದು ಅವರ ಶಿಷ್ಟ ಸಾಹಿತ್ಯ ಹಾಗೂ ಜನಪದ ಸಾಹಿತ್ಯ ಉದುರ್ ಭಾಷೆಯಲ್ಲಿವೆ. ಕನಾಟಕದ ಮುಸ್ಲಿಮರಲ್ಲಿ ಅನೇಕರು ಈಗಲೂ ತಮ್ಮ ಮನೆಯ ಮಾತನ್ನು ಕನ್ನಡದಲ್ಲಿ ಆಡುತ್ತಿದ್ದು. ಅವರ ಜನಪದ ಸಾಹಿತ್ಯ ಕನ್ನಡ ಭಾಷೆಯಲ್ಲಿಯೇ ಇದೆ. ದಕ್ಕಿಗಳ ಕನ್ನಡದ ಬಹುಪಾಲು ಮುಸ್ಲಿಮರ ಮನೆ ಮಾತು ಮಲೆಯಾಳಂ ಆಗಿದ್ದು, ಅವರು ಮಲೆಯಾಳಂ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಹೀಗೆ ಕನಾಟಕದಲ್ಲಿ ವಾಸಿಸುತ್ತಿರುವ ಮುಸ್ಲಿಮ್ ಜನತೆಯ ಜೀವನ ಕ್ರಮ, ಬದುಕಿನ ವಿಧಾನ ದಿನನಿತ್ಯದ ಆಗು-ಹೋಗುಗಳ ಮೇಲೆ ಬಹುಸಂಖ್ಯಾತರ ಸಾಂಸ್ಕೃತಿಕ, ಭಾಷಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಪ್ರಭಾವವಿರುವುದರ ಜೊತೆಗೆ ವಿವಿಧ ಸಂಪ್ರದಾಯ ಆಚರಣೆಗಳು ಸಹಜವಾಗಿ ಅವರ ಸಾಂಸ್ಕೃತಿಕ ಬದುಕಿನ ಮೇಲೆ ದಟ್ಟವಾದ ಪ್ರಭಾವವಿರುವುದನ್ನು ಕಾಣಬಹುದು. ಓದು-ಬರಹ ಬಾರದೆ ಇರುವ ಎಷ್ಟೋ ಮುಸ್ಲಿಮರಲ್ಲಿ ಆಯಾ ಪರಿಸರಕ್ಕೆ ಸಂಬಂಧಿಸಿದಂತೆ, ಅನಂತವೂ, ವೈವಿಧ್ಯಮಯವೂ ಆದ ರೂಪ, ಸಂಪ್ರದಾಯಗಳು ಕಂಡುಬರುತ್ತವೆ. ಚೇಲೋಟಕ್ಕೆ ಇವರಲ್ಲಿ ಜಾನಪದ ದಟ್ಟಣೆ

ಇಲ್ಲವಾದರೂ ಜಾನಪದೀಯ ಅಂಶಗಳಿಗೇನೂ ಕೊರತೆ ಕಂಡುಬರುವುದಿಲ್ಲ.

### ಜಾನಪದ ಪ್ರಕಾರಗಳು

#### ಕಥೆಗಳು :

ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ಕಥೆ ಬಹುಮುಖ್ಯವಾದ ಪ್ರಕಾರ. ಕಥನ ಕಲೆ ನೇನ್ನ ಮೊನ್ನೆಯದಲ್ಲ. ಮಾನವ ಸಂಸ್ಕೃತಿಯಲ್ಲೇ ಪುರಾತನವಾದುದು. ಮಾನವ ಸಂಸ್ಕೃತಿಯಿರುವಲ್ಲಿಲ್ಲ ಕಥೆಗಳು ಹುಟ್ಟಿ ಬೆಳೆದಿರಬೇಕು. ಇಂತಹ ಕಥೆಗಳು ಎಲ್ಲ ದೇಶ-ಕಾಲದಲ್ಲಿಯೂ ಮನರಂಜಿಸುತ್ತೇವೆ. ತನ್ನ ಕಡೆ ಎಲ್ಲರನ್ನೂ ಆಕರ್ಷಿಸಿ, ಬೇಸರಿಕೆಯನ್ನು ಕಳೆಯುವ ಸಾಧನವಾಗಿವೆ. ಕೆಲಸದ ಆಯಾಸವನ್ನು ನಿವಾರಿಸುವ ಇವು ಬೇಸರಿಕೆಗೆ ಸಿದ್ಧಾಂತದಂತೆ. ಸಾಮಾನ್ಯವಾಗಿ ಎಲ್ಲ ವಯಸ್ಸಿನವರು ಸಹ ಕಥೆ ಕೇಳಲು ಉತ್ಸರ್ಪಣಾಗುತ್ತಾರೆ. ಬಡವ-ಬಲ್ಲಿದನೆಂಬ ಭೇದವಿಲ್ಲದೆ ಕಥೆ ಕೇಳಿ ಶ್ರವ್ಯಾಪಾಗುತ್ತಾರೆ. ಮುಖ್ಯವಾಗಿ ಈ ಕಥೆಗಳು ನಿದ್ದ ಹತ್ತುವ ಕಣ್ಣಿಗೆ ಸಮ್ಮೋಹನ ಶಕ್ತಿಯಾಗಿ, ನವ ಚೈತನ್ಯವನ್ನು ತುಂಬುತ್ತವೆ.

ಕಥೆಗಳಲ್ಲಿ ಬರುವ ಪಾತ್ರ, ವಸ್ತು, ಸನ್ನಿಹಿತ, ಘಟನೆಗಳು ಅದ್ವಿತವಾಗಿದ್ದು, ಹೀಗಾಗಲು ಸಾಧ್ಯವೇ ! ಎಂದು ಆಶ್ಚರ್ಯ ಉಂಟಾದರೂ, ಪ್ರಶ್ನೆ ಯಾರೂ ಕೇಳುವಂತಿಲ್ಲ. ಇದು ಜನಪದ ಕಥೆಯ ಬಹು ಮುಖ್ಯ ಸ್ತೋತ್ರ.

ಜನಪದ ಕಥೆಯಲ್ಲಿ ಆಶಯವೇ ಜೀವಾಳವಾಗಿದ್ದು, ಈ ಆಶಯದ ಆಧಾರದ ಮೇಲೆ ಸರಳ ಮತ್ತು ಸಂಕೀರ್ಣ ಕಥೆಗಳಿಂದು ವಿಭಾಗಮಾಡಿದರೂ ಒಂದು ಕಥೆಯಲ್ಲಿ ಇನ್ನೊಂದು ಬೆಸೆದುಕೊಂಡಿರುತ್ತದೆ. ಆದರೆ ನಮ್ಮ ಜನಪದರಿಗೆ ಆಶಯ, ವರ್ಗಗಳ ಕಲ್ಪನೆಗಂತ ರಂಜನೆ ಹಾಗೂ ನೀತಿ ಬೋಧಯೇ ಮುಖ್ಯವಾಗಿದೆ.

ಕಥೆಗಳನ್ನು ಒಂದೊಂದು ದೇಶದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಇಂಗ್ಲಿಷಿನ "Flock-tale" ಎಂಬ ಪದಕ್ಕೆ ಸಂಖಾರಿಯಾಗಿ ಕನ್ನಡದಲ್ಲಿ 'ಜನಪದ ಕಥೆ'ಯಿಂದು ಕರೆಯಲಾಗುತ್ತದೆ.

ಈ ಜನಪದ ಕಥೆಯನ್ನು 'ಅಜ್ಞೇ ಕಥೆ' ಎಂದೂ ಸಹ ಕರೆಯಲಾಗುತ್ತದೆ. ಏಕೆಂದರೆ ಕಥೆ ಹೇಳುವಲ್ಲಿ ಅಜ್ಞ ಪ್ರಮುಖ ಪಾತ್ರ, ವಹಿಸಿರುವುದರಿಂದ ಆ ಹೆಸರು ಬಂದಿರಬಹುದು.

ಉದ್ದ್ರು ಭಾಷೆಯಲ್ಲಿ ಕಥೆ ಎಂಬ ಪದಕ್ಕೆ ಸಮನಾಗಿ 'ಕಹಾನಿ' ಎನ್ನಲಾಗುವುದು. ಮುಸ್ಲಿಫಿರು ಹೇಳುವ ಜನಪದ ಕಥೆಯಲ್ಲಿಯೂ ಸಹ ರಂಜಕತೆ, ಗ್ರಾಮ್ಯದ ಸೋಗಡು ಅವರು ಒಟ್ಟಿಕೊಂಡಿರುವ ಆಚಾರ - ವಿಚಾರ, ನಂಬಿಕೆ, ನಡವಳಿಕೆ. ಮಾಯಾ-ಮಂತ್ರ, ಇತ್ಯಾದಿ ಎಲ್ಲ ಅಂಶಗಳಿರುತ್ತವೆ. ಹಾಗೆಯೇ ಒಂದೂರಿನಲ್ಲಿ ಒಬ್ಬ ರಾಜನಿದ್ದನಂತೆ ಎಂದು ಪೂರಂಭವಾಗುತ್ತವೆ. ಅನಂತರ ಆಕಾಶಗಳ್ಲಾ ಚಪ್ಪರ ಹಾಕಿ, ಉರಗಳ್ಲಾ ಹಸೆ ಬರೆದು ಎಂದು ಸೂತ್ರಬದ್ಧವಾಗಿ ಮುಕ್ಕಾಯವಾಗುತ್ತವೆ. ಅಂದರೆ ಈ ಕಥೆಗಳು ಯಾವುದೇ ಒಂದು

ಫಟನೆಯಂದ ಆರಂಭವಾಗದೆ ಹಾಗೂ ಮುಕ್ತಾಯವಾಗದೆ, ನಿಲುಗಡೆಯ ಹಂತವನ್ನು ತಲುಪಿದಾಗಲೂ ಮುಂದುವರೆಯುತ್ತಿದೆ. ಸಂಗ್ರಹಿಸಿರುವ ರಾಕ್ಷಸಮ್ಮನ ಕಥೆಯಲ್ಲಿ ರಾಕ್ಷಸಿಯ ಪತ್ರ, ಪ್ರಮುಖವಾಗಿ ಕಂಡುಬರುತ್ತದೆ. ನಾಯಕನಾದ ಬಾಲಕ್ರಷ್ಣನಿಗೆ ಕಷ್ಟದ ಸಂದರ್ಭದಲ್ಲಿ ಸಹಾಯಕಳಾಗಿ ನಿಲ್ಲುತ್ತಿಳ್ಳಿ. ಇವಳಿಗೂ ಮಾತ್ರಹೃದಯ, ಮಮತೆ, ವಾತ್ಸಲ್ಯಗಳಿರುವುದನ್ನು ಗಮನಿಸಬಹುದು. ಕುಂಟುಕುದುರೆ, ಅಚ್ಚಗನ್ನಿಕೆ, ದೇವಗನ್ನಿಕೆಯರು, ರಾಕ್ಷಸಿಯ ಸಾಹಿತ್ಯ, ಅಚ್ಚಿ ಮುತ್ತಿನಶೆಟ್ಟಿ ಇವರೆಲ್ಲ ಕಥೆಯ ಮುನ್ನಡೆಗೆ ಬೇಕಾಗುವ ಪ್ರಮುಖ ಆಶಯಗಳಾಗಿ ಕಾಣಿಸಿಕೊಳ್ಳುವರು.

ಕುಂಟುಕುದುರೆಯ ಮೇಲೆ ಕುಳಿತು ಬಲ್ಲೆ ಕಿವಿ ತಿರುಗಿಸಿದರೆ ಮೇಲೆ ಹಾರುತ್ತೇ ಎಂದು, ಎಡ್ಡೆ ಕಿವಿ ತಿರುಗಿಸಿದರೆ ಕೆಳಗೆ ಇಳಿಯುತ್ತೇ ಎಂದು, ನಾಯಕ ಏಳ್ಳಿಮುದ್ರ, ದಾಟಿ ಕೀಳ್ಳಿಮುದ್ರ, ಕೈ ಹೋಗುವುದು, ಸಮುದ್ರದ ತಳದಲ್ಲಿ ಅರಮನೆ ಇದ್ದು, ಅಲ್ಲಿ ದೇವಗನ್ನಿಕೆ-ಅಚ್ಚಗನ್ನಿಕೆಯರು ವಾಸವಾಗಿರುವದು, ರಾಕ್ಷಸಿಯ ಸಿಟ್ಟನ್ನು ಕುರಿತು ಹೇಳುವಾಗ ಆಕಾಶಕ್ಕೆ ಒಂದು ತುಟಿ, ನೆಲಕ್ಕೆ ಒಂದು ತುಟಿ ಮಾಡೊಂಡು, ಸಿಡ್ಲು ಬಡ್ಡಾಗೆ ಬಂಧ್ರೀಡ್ತಾದೆ ಎನ್ನುವ ಚಿತ್ರ. ಹೂವಿನ ತೋಟ ಮಾಡುವಾಗ ರಾಕ್ಷಸಿಯ ಒಂದೊಂದು ಬೆರಳಿನ ಉಗುರು ಗುದ್ದಿ, ಹಾರೆ, ಹಿಕಾಸಿಯಂತಿರುವುದು, ದೇವಲೋಕದ ಗಿಡಗಳನ್ನು ತಂದು ಮೂರೇ ಮೂರು ದಿನದಲ್ಲಿ ಹೂವಿನ ತೋಟ ಮಾಡುವುದು, ನಾಯಕನ ಸ್ಥಿತಿಯನ್ನು ನೋಡಲಾರದ ಮುಗ್ಗನಿಗೂ ಬಾಯಿ ಬರುತ್ತದೆ ಎಂಬ ಆಶಯ, ಇತ್ಯಾದಿ ನಮ್ಮ ಜನಪದರ ಕಲ್ಪನಾ ಶಕ್ತಿ ನಿಜಕ್ಕೂ ಅಧ್ಯತಮಾದುದು.

ಮುಸ್ಲಿಮ್ ಮಹಿಳೆ ಹೇಳಿರುವ ಮೇಲಿನ ಕಥೆಯಲ್ಲಿ ಬಾಲಕ್ರಷ್ಣ ಅಚ್ಚಗನ್ನಿಕೆಯರು, ದೇವಗನ್ನಿಕೆಯರು, ಭೀಮ, ನಕುಲ, ಲಕ್ಷ್ಮಣ ಎಂಬ ಹೆಸರುಗಳನ್ನು ಗಮನಿಸಿದಾಗ ಜನಪದದಲ್ಲಿ ಜಾತಿ, ಧರ್ಮದ ಎಲ್ಲೆಯನ್ನು ಏರಿ ಮನುಷ್ಯ ಸಹಜವಾದ ಸಮಾನ ಗುಣಗಳು ಎಲ್ಲರಲ್ಲಿ ಏಕಪ್ರಕಾರವಾಗಿ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಈ ಕಥೆಯಲ್ಲಿ ಬಾಲಕ್ರಷ್ಣನಿಗೆ ಬದಲಾಗಿ ಜಲೀಯ, ಅಹ್ಮದು ; ಅಚ್ಚಗನ್ನಿಕೆ, ದೇವಗನ್ನಿಕೆಯರ ಬದಲಾಗಿ ಇನ್ನೇನಾದರೂ ಸೂಚಿಸಬಹುದಿತ್ತು. ಆದರೆ ನಮ್ಮ ಜನಪದರ ವಿಶಾಲ ಹೃದಯವನ್ನು ಗಮನಿಸಿದಾಗ ಜನಪದ ಎಂಬುದು ಭಾವೇಕ್ಕದ ಸಂಕೀರ್ತಕ್ಕ ಹಿಡಿದ ಕನ್ನಡಿಯಾಗಿದೆ.

‘ಮರ್ಯಾಗ್ನಿ’ ಕಥೆಯಲ್ಲಿ ಕಥೆಯ ಗಾತ್ರ, ಚಿಕ್ಕದಾಗಿದ್ದ ಅನೇಕ ಫಟನೆಗಳ ಮೂಲಕ ಕಥೆ ವಿಕಾಸಗೊಳ್ಳುತ್ತದೆ. ಈ ಕಥೆಯಲ್ಲಿ ವಿನೋದವೇ ಮುಖ್ಯವಾಗಿದೆ. ಅತಿಮಾನುಷ ಸಂಗತಿಗಳು ಬಂದರೂ ಅದೇ ಪ್ರಮುಖವಾಗಿಲ್ಲ. ಅಂದರೆ ಗೊಂಬೆಗಳು ರಾಕ್ಷಸರಾಗಿ ಪರಿವರ್ತಿತವಾಗಿ ಇಡೀ ಉರಣ್ಣೇ ನಾಶ ಮಾಡುವ ಅತಿಮಾನುಷ ವಿರೋಧಿಗಳಾಗಿ ಕಾಣಿಸಿಕೊಂಡರೂ, ಇವೇ ಪ್ರಮುಖವಾಗಿಲ್ಲ. ಅಣ್ಣ-ತಂಗಿ ತಮ್ಮ ಉಳಿವಿಗಾಗಿ ರಾಜ್ಞ ಬಿಟ್ಟು

ಓಡುವುದು, ತಮ್ಮ ಅದೃಷ್ಟದ ಮೇಲೆ ಭರವಸೆ ಇಟ್ಟು ಬದುಹುವುದು, ಅಣ್ಣಿಗೆ ಏಳು ಜನಹೆಣ್ಣು ಮಕ್ಕಳು, ತಂಗಿಗೆ ಏಳು ಜನ ಗಂಡು ಮಕ್ಕಳು. ಕಿರಿಯವ ಏಳನೆಯವನು ತನ್ನ ಸೋದರತ್ತಿಯ ಕೊನೆಯ ಮಗಳು ಏಳನೆಯವಳಿನ್ನು ಮದುವೆ ಮಾಡಿಕೊಳ್ಳುವನು. ಇವಳು ‘ಮರ್ಬ್ಬಿ’ ಹಾಕಿಕೊಂಡು, ತನ್ನ ನಿಜಸ್ವರೂಪ ಮರೆಮಾಚುವಳು. ಈ ಮೂಲಕ ಗಂಡನನ್ನು ವಿನೋದ, ಹಾಸ್ಯ ಮಾಡುವಳು. ಕೊನೆಗೆ ‘ಮರ್ಬ್ಬಿ’ ಹಾಕಿಕೊಂಡಿರುವವಳು ತನ್ನ ಹೆಂಡತಿ ಎಂದು ಗೊತ್ತಾಗುತ್ತದೆ. “ಎಂತಹ ರೂಪವತಿ ಕನ್ನಾ ನೀನು. ಇಷ್ಟು ದಿನ ಏಕೆ ಹೀಗಿದ್ದೆ”, ಎಂದು ಕೇಳಿದರೆ “ಸುಮ್ಮನೆ ತಮಾಷೆ ಮಾಡಿ ನೋಡಿದೆ” ಎಂದು ಹೇಳುವಳು. ಅನಂತರ ಆಕಾಶಗ್ರಾಮ ಚಪ್ಪರಹಾಕಿ, ಉಂರಗ್ನಾ ಹಸೆ ಬರೆದು, ಬಹಳ ಅದ್ವಾರಿಯಾಗಿ ಮದುವೆ ಮಾಡಿ ಎಲ್ಲರೂ ಸಂತೋಷವಾಗಿದ್ದರು, ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಅಂದರೆ ಈ ಕಥೆಯಲ್ಲಿ ಹಾಸ್ಯ, ವಿನೋದವೇ ಮೇವ್ಯವಾಗಿದ್ದ ಸುಖಾಂತ್ಯವಾಗಿ ಅಂತ್ಯಗೊಳ್ಳುತ್ತದೆ. ಆಶಯವು ಬಹುಕಡಿಮೆ ಇದ್ದು ಕಥೆಯ ವಸ್ತುವೇ ಪ್ರಮುಖವಾಗಿದೆ. ಕಿರಿಯವ ಅಥವಾ ಕಿರಿಯವಳು ಕಥೆಯ ನಾಯಕರಾಗಿದ್ದ ಅನೇಕ ಆಂತರಿಕಾಗಳನ್ನು ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ ಜಾನಪದ ಕಥೆಯಲ್ಲಿ ಹೊಟ್ಟೆಕ್ಕಿಂತಿಗ್ಗಾಗಿ ಅಥವಾ ಸ್ವಾರ್ಥಕ್ಕಾಗಿ ತಂಗಿಯ ಮಕ್ಕಳನ್ನು, ತಂಗಿಯನ್ನು ಕೊಲ್ಲುವ ಆಶಯವನ್ನು ಗಮನಿಸಲಾಗುತ್ತದೆ. ಹಾಗೆಯೆ ತನ್ನ ಸ್ವಾರ್ಥಕ್ಕಾಗಿ ತಂಗಿ ತನ್ನ ಅಣ್ಣನನ್ನು ಕೊಂಡು ಅವನ ಎಲ್ಲ ಸಂಪತ್ತನ್ನು ದೋಚಿಕೊಳ್ಳುವ ಆಶಯ ‘ತಾಜುಬಹೇನ್’ ಎಂಬ ಕಥೆಯಲ್ಲಿ ಕಾಣಬಹುದು. ಹೊರದೇಶದಿಂದ ಅಥಿಕ ಸಂಪತ್ತನ್ನು ತರುವಾಗ, ದಾರಿಯಲ್ಲಿ ತನ್ನ ತಂಗಿಯ ಮನೆ ಸಿಕ್ಕುವುದು. ತಂಗಿಯ ಮನೆಯಲ್ಲಿ ಇಂಳಿದು ಹೋಗಬಹುದೆಂದು ನಿಶ್ಚಯಿಸಿ ತಾಜು ತಂಗಿಯ ಮನೆಗೆ ಬರುತ್ತಾನೆ. ಅಣ್ಣನು ತಂದ ಸಂಪತ್ತನ್ನು ನೋಡಿ, ತಂಗಿಗೆ ಕರುಬಂಟಾಗುತ್ತದೆ. ಅನಂತರ ತನ್ನ ಅಣ್ಣನನ್ನೇ ಕೊಂಡು ಮನೆಯಲ್ಲೇ ಮಣ್ಣಮಾಡಿ ಕೆಮ್ಮೆಣ್ಣು ಸಾರಿಸುತ್ತಾಳೆ ಎಂಬ ಅಂಶಗಳನ್ನು ಗಮನಿಸಿದಾಗ ಈಕೆಯ ಹೃದಯ ಹೆಣ್ಣು ಹೃದಯವಲ್ಲ ಎಂದೆನಿಸುತ್ತದೆ.

ಜಾನಪದ ಕಥೆಗಳು ನೀತಿ ಚೋಧಿಗೆ ಸಂಬಂಧಿಸಿದೆ. ‘ಒಬ್ಬ ಕಳ್ಳನ’ ಕಥೆ ಸತ್ಯಕ್ಕೆ ಜಯ ಎಂಬ ಸಿದ್ಧಾಂತಕ್ಕೆ ಒಳಗಾಗಿದೆ. ಕಥೆ ಹೇಳಿಂದಾಗ ಕಥೆಗಾತ್ರಿಯ ನಿರೂಪಣ ವೈರಿ, ಭಾಷೆಯ ಶೈಲಿಯನ್ನು ಸಹ ಗಮನಿಸಬೇಕಾಗುತ್ತದೆ. ಕಳ್ಳ ತನ್ನ ಸತ್ಯದಿಂದ ಸಾಮಾಜಿಕ ಅರಸನಾಗುತ್ತಾನೆ ಎಂಬ ಹಿನ್ನೆಲೆಯನ್ನು ಈ ಕಥೆ ಒಳಗೊಂಡಿದೆ.

ಕಳ್ಳ ತನ್ನ ಹಿತ್ಯೆಷಿಗಳ ಮಾತು ಕೇಳಿಕೊಂಡು ಗುರುಗಳ ಹತ್ತಿರ ಬರುತ್ತಾನೆ. ಗುರುಗಳು “ಯೇನಪ್ಪಾ, ಯೇನ್ನಂದೆ” ಅಂತ ಕೇಳಾರೆ. “ನಾನು ಏನ್ನೇಳಿ ಗುರುಗಳೇ, ನನ್ನ ಸ್ಥಿತಿ ಒಂದು ಚೂರೂ ಸರಿಯಿಲ್ಲ. ನನ್ನ ಇವರೆಲ್ಲ ದೀಕ್ಷೆ ತಕ್ಕೋ ಅಂತ ಹೇಳಾರೆ.” ಆಮೇಲೆ “ಒಳ್ಳೇದಪ್ಪಾ, ನಿನ್ನಲ್ಲಿ ಏನೇನಭಾಸ ಏತೆ ಯೇಳು,” “ನೋಡಿ, ನಾನು ಕುಡಿತೇನಿ, ನಾನು

ಕಳ್ಳ. ನಾನು ಕಳ್ಳತನ ಮಾಡಿದ್ದೀರ್ ನನ್ನ ಹೊಟ್ಟಿ ಹೊರಿತ್ತೇತೆ. ಒಂದಲ್ಲ ನಾಲ್ಕುರು ಕಸುಬ್ಬೆತೆ. ಒಂದೂ ಒಟ್ಟೇ ಕಸುಬಲ್ಲ." "ಆಗ್ನಿ ಎನ್ನಸ್ವಂಭೋಕಾದ್ರ, ಮಾಡು. ಸುಳ್ಳ ಮಾತ್ರ, ಯೇಣ್ಣೀಡ್" ಅಂತ ಯೇಳಿ ದೀಕ್ಷೆ ಹೊಟ್ಟೀಕ್ಷಾರೆ ಅವನ್ನೆ.

ಹೀಗೆ ಉದ್ದರ್ಶ ಭಾಷೆಯನ್ನು ಕನ್ನಡದಲ್ಲಿ ತಜ್ರುವೆ ಮಾಡಿ ಹೇಳುವಂತಹ ಕಥೆಗಾತಿಯ ನಿರೂಪಣ ಶೈಲಿ, ನಾಟಕೀಯತೆ, ಕ್ರಮಬದ್ಧತೆಯೆಲ್ಲವೂ ವಿಶಿಷ್ಟವಾದುದು. ಯಾವುದಾದರೂ ಹೇಳಿಕೆಗೆ ಸಂಬಂಧಪಟ್ಟ ಕಥೆಯು ಜನಪದರಲ್ಲಿ ತನ್ನ ಸ್ಥಾನ ಪಡೆದುಕೊಂಡಿರುತ್ತದೆ. ಅಂದರೆ ಹಸುವಿಗೆ ಕೊಂಬಿದೆ. ಕುದುರೆಗೆ ಕೊಂಬಿಲ್ಲ ಏಕೆ ? ಪ್ರಾಣಿಗಳು ಮೊದಲು ಮಾತಾಡುತ್ತಿದ್ದವಂತೆ ಇತ್ಯಾದಿ. ಹಾಗೆಯೇ ಅಣಬೆ ನೆಲದ ಮೇಲೆ ಹುಟ್ಟಲು ಕಾರಣವೇನು ? ಎಂಬ ವಿಷಯಕ್ಕೆ ಸಂಬಂಧಿಸಿದ ಕಥೆ ಹೀಗಿದೆ -

ಒಂದೂರ್ಧಲ್ಲಿ ಅತ್ತೆ ಸೊಸೆಯರಿದ್ದರು. ಅತ್ತೆ ಸೊಸೆಗೆ ಬಹಳ ತೊಂದರೆ ಕೊಡುತ್ತಿದ್ದಳು. ಹೀಗಿರುವಾಗ ಒಂದಿನ ಅತ್ತೆ ಎಲ್ಲೋಹೋಗಿದ್ದು. ಸೊಸೆಗೆ ಕೋಳಿ ಸಾರು ಮಾಡ್ಬ್ರಾಂಡು ತಿನೋಽ ಆಸೆಯಾಯ್ತು. ಕೋಳಿ ಹಿಡ್ದು, ತಾನೇ ಕೊಯ್ದು, ಬೇಗ ಬೇಗ ಸಾರ್ಯಾಡಿ ಇನ್ನೇನು ಉಂಟಮಾಡ್ಬೇಕು ಅನ್ನವಾಗ ಅತ್ತೆ ಒಂದಿಷ್ಟು. ಅವಳು ಏನ್ರಂಪ ಮಾಡ್ತಾಳೋ ಎಂದು ಸೊಸೆ ಹೆದರಿ, ಸಾರ್ಯೆಲ್ಲ ತೆಗೆದುಕೊಂಡು ಹೋಗಿ ಹೊರಚೆಲ್ಲಿ ಮೇಲೆ ಒಂದು ಕುಕ್ಕೆ ಮುಚ್ಚಿ ಬಂದಳು. ಮಾರ್ಚೇ ದಿನ ಹೋಗಿ ನೋಡ್ತಾಳಿ ಭತ್ತಿಯಾಕಾರದ ಅಣಬೆ ಬೆಳಿದಿವೆ. ಹೀಗೆ ಅಣಬೆಗೆ ಸಂಬಂಧಿಸಿದ ಪೂರ್ವ ಕಥೆ ಇದೆ. ಇವತ್ತು ಸಹ ಅಣಬೆ ಸಾರು ಮಾಡ್ಬ್ರಾಂಡು ತಿಂದೆ, ಕೋಳಿ ಸಾರಷ್ಟೇ ರುಚಿಯಾಗಿರುತ್ತಿದೆ ನಮ್ಮ ಜನಪದರು ಹೇಳುತ್ತಾರೆ.

ಅಕ್ಕೆ-ತಂಗಿಯರ ಕಥೆಯಲ್ಲಿ ಆನೆ, ಇರುವೆ, ರೊಟ್ಟಿ, ಹೂವು ಇವುಗಳಿಲ್ಲ ಮನುಷ್ಯ ಸಹಜ ಗುಣಗಳನ್ನು ಹೊಂದಿರುತ್ತವೆ ಎಂಬ ಅಂಶವಿದೆ. ಈ ಕಥೆಯಲ್ಲಿ ಅಕ್ಕನ ತಲೆಯಲ್ಲಿ ಎರಡು ಕೂದಲು, ತಂಗಿ ತಲೆಯಲ್ಲಿ ಒಂದು ಕೂದಲು ಇರುತ್ತದೆ. ತಂಗಿ ತನ್ನ ವಿನಯ ವಿಧೀಯತೆಯಿಂದ ತೊಂದರೆಗೆ ಒಳಗಾದ ಆನೆ, ಇರುವೆ, ರೊಟ್ಟಿ, ಹೂವು ಇವುಗಳಿಗಲ್ಲ ಸಹಾಯ ಮಾಡುತ್ತಾಳೆ. ಇವುಗಳು ಸಹ ಪ್ರತಿಯಾಗಿ ಸಹಾಯ ಮಾಡುತ್ತವೆ. ಅಜ್ಞ ಹೇಳಿ ಕೊಟ್ಟಿ ಮಂತ್ರದಿಂದ ಇವಳ ತಲೆಯಲ್ಲಿ ಕೂದಲು ಹುಲುಸಾಗಿ ಬೆಳಿಯುತ್ತದೆ. ಆದರೆ ಅಕ್ಕ ತನ್ನ ಅಹಂಕಾರದಿಂದ ಇರುವ ಎರಡು ಕೂದಲನ್ನು ಸಹ ಕಳೆದುಕೊಳ್ಳುತ್ತಾಳೆ, ಎಂಬಲ್ಲಿ ನೀತಿ ಪ್ರಮುಖವಾಗಿದ್ದರೂ ಆನೆ, ಇರುವೆ, ರೊಟ್ಟಿ, ಹೂವು-ಇವೆಲ್ಲವೂ ಮಾತಾಡುತ್ತವೆ ಎಂಬ ಆಶಯ ಬಹಳ ಮುಖ್ಯವಾಗಿದ್ದು ಇವುಗಳಿಗೆ ಮನುಷ್ಯ ಸಹಜವಾದ ಗುಣಗಳನ್ನು ಆರೋಪಿಸಲಾಗುತ್ತದೆ.

ಜನಪದ ಕಥೆಗಳಲ್ಲಿ ಕೊನೆಯಿಲ್ಲದ ಕಥೆಗಳನ್ನು ತನ್ನದೇ ಆದ ಸ್ಥಾನವಿದೆ. ಈ ಕಥೆಯನ್ನು ಒಂದು ಗೂತ್ತಾದ ಸನ್ನವೇಶವೊಂದಕ್ಕೆ ನಲ್ಲಿಸಿ, ಕಥೆ ಮುಂದೆ ಸಾಗಿದಂತೆ, ಆ

ನುಡಿಯನ್ನೇ ಮತ್ತೆ ಮತ್ತೆ ಉಚ್ಚರಿಸುತ್ತಾ ಇರುವಾಗ ಕೇಳುಗೆ ಬೇಸತ್ತು ನಿನ್ನ ಕಥೆ ಮನೆ ಹಾಣಾಗ ಎಂದು ಬ್ಯಾದು ಎದ್ದು ಹೋಗುವಂತೆ ಮಾಡುವುದೇ ಈ ಕಥೆಯ ಉದ್ದೇಶ.

ಒಂದು ಉರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಕಥೆ ಕೇಳುವ ಹುಟ್ಟು ದೇಶದ ನಾನಾ ಮೂಲಗಳಿಂದ ಕಥೆ ಹೇಳುವವರು ಒಂದು ರಾಜನ ಮುಂದೆ ಕಥೆ ಹೇಳುತ್ತಿದ್ದರು. ರಾಜನಿಗೆ ತೃಪ್ತಿಯಾಗಲಿಲ್ಲ. ಹೀಗಾಗಿ ಕಥೆ ಹೇಳುವವರು ಬೇಸತ್ತರು. ಹೀಗಿರುವಾಗ ಅರಸ ಯಾರು ತನಗೆ ತೃಪ್ತಿಯಾಗುವಷ್ಟು ಕಥೆ ಹೇಳುತ್ತಾರೂ ಅವರಿಗೆ ತನ್ನ ಅರ್ಥ ರಾಜ್ಯ ಹಾಗೂ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುತ್ತೇನಿ ಎಂದು ಡಂಗೂರ ಸಾರಿಸಿದ. ಯಾರೋ ಒಬ್ಬ ಬಡವ, ಹೊಟ್ಟಿಗಿಲ್ಲದವ ಡಂಗೂರದ ವಿಷಯ ತಿಳಿದು ಅರಮನೆಗೆ ಒಂದು, ರಾಜನ ಹತ್ತಿರ ಕುಳಿತು ತಾನು ಕಥೆ ಹೇಳುತ್ತೇನೆ ಎಂದ.

ಓಹೋ ! ನೀನೋಬ್ಬ ಕಮ್ಮಿಯಿದ್ದೆ. ಬಾ ಹೇಳ್ಣಿ ಎಂದ ರಾಜ. ಇವನು ಕಥೆ ಹೇಳಲು ಪ್ರಾರಂಭಿಸಿದ. ಒಂದೂರ್ಜಲ್ಲಿ ಒಬ್ಬ ಅರಸನಿದ್ದ ಅವನು ಭತ್ತ ಬೆಳಿಸಿದನಂತೆ. ಫಸಲು ಚನ್ನಾಗಿ ಬಂದಿತು. ಗದ್ದೆ ಕೊಯ್ದು ಭತ್ತ ಬಡಿದು ರಾಶಿ ಹಾಕಿದ. ಅಲ್ಲಿ ಹಕ್ಕಿಗಳ ಹಿಂಡಿತ್ತು. ಒಂದು ಹಕ್ಕಿ ಬಂತು, ಭತ್ತದ ಕಾಳು ಕಚ್ಚಿಕೊಂಡು ಪುರ್ ಎಂದು ಹಾರಿತು. ಇನ್ನೂಂದು ಹಕ್ಕಿ ಬಂತು, ಮಗದೋಂದು ಹಕ್ಕಿ ಬಂತು ಎಂದು ಹೇಳುತ್ತಲೇ ಇದ್ದ. ಕಥೆ ಕೇಳುತ್ತ ಕುಳಿತ್ತಿದ್ದ ರಾಜನಿಗೆ ಸಿಟ್ಟು ಬಂತು. ಕಥೆ ಮುಂದುವರೆಸು, ಅದೆಷ್ಟು ಸತ್ಯ ಹೇಳಿದ್ದೇ ಹೇಳುತ್ತೀಯಾ ಎಂದಾಗ, ಕ್ಷಮಿಸಬೇಕು ಮಹಾರಾಜರೇ ಭತ್ತದ ರಾಶಿ ಇನ್ನೂ ಇದೆ ಎಂದು ಮತ್ತೊಂದು ಹಕ್ಕಿ ಬಂತು ಎನ್ನುತ್ತಿದ್ದಂತೆಯೇ ಸಾಕಪ್ಪ ಸಾಕು ನಿನ್ನ ಕಥೆ ಎಂದು ಹೇಳಿ ತನ್ನ ಮಾತಿನಂತೆ ರಾಜ ನಡೆದುಕೊಂಡು.

ಹೀಗೆ ಜಾನಪದ ಕಥಾಕ್ಷೇತ್ರ, ಭೂಮಂಡಲದಷ್ಟೇ ವಿಶಾಲವಾದುದು. ತನ್ನ ಗರ್ಭದಲ್ಲಿ ಅಣು, ರೇಣುಗಳನ್ನು ಒಳಗೊಂಡಂತೆ ಜಾನಪದ ಕಥೆಗಳೂ ಸಹ ತನ್ನ ಗರ್ಭದಲ್ಲಿ ಸಕಲ ಅಂಶಗಳನ್ನು ಒಳಪಡಿಸಿಕೊಂಡಿವೆ. ಕಥೆಗಳು ಮಾನವನ ಹೃದಯದಲ್ಲಿ ತಳವೂರಿ, ಭಾವ ಪ್ರಧಾನ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿಯನ್ನು ಪಡೆದುಕೊಂಡಿವೆ.

ಮುಸ್ಲಿಮ್ ಜನಪದರ ಕಥೆಯಲ್ಲಿಯೂ ಸಮಾನ ಅಂಶಗಳಿದ್ದ ಮಾನವ ಮನೋಧರ್ಮ ಒಂದೇ ಎಂಬುದನ್ನು ತಿಳಿಸುತ್ತದೆ. ಭಾಷಾಭಿವೃಕ್ಷ, ಸಂಸ್ಕೃತಿ, ಆಚಾರ-ವಿಚಾರಗಳು ವೈವಿಧ್ಯತೆಯಿಂದ ಹೂಡಿದ್ದ ಮಾನವಿಯ ಸಂಬಂಧ, ದಯೆ, ಪ್ರೀತಿ, ಅನುಕಂಪ ಮುಂತಾದ ಅಂಶಗಳು ಮುಖ್ಯವಾಗಿರುತ್ತವೆ.

**ಗಾದೆಗಳು :**

ಜಾನಪದ ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ಜನಪಿಯವಾದ ಪ್ರಕಾರವೆಂದರೆ ಗಾದೆ. ಸಕಲ ಜೀವನಾನುಭವವನ್ನು ಒಳಗೊಂಡ ರಸಗಟ್ಟಿಗಳಿವು. ಆದು ಮುಟ್ಟದ ಸೊಪ್ಪಿಲ್ಲ

ಎನ್ನುವಂತೆ ಗಾದೆ ಬಾರದ ಮನುಷ್ಯರಾಗಲಿ, ಭಾಷೆಯಾಗಲಿ ಸಿಗುವುದು ದುರ್ಭ. ಸೂಕ್ತ ಸಂದರ್ಭ ಹಾಗೂ ಸನ್ನಿಹಿತಗಳು ಸಿಕ್ಕಾಗ ತನಗೆ ತಾನೇ ಗಾದೆಗಳು ನೆನಪಾಗಿ ಮಾತಿನೊಂದಿಗೆ ಹೋರಹೊಮ್ಮತ್ವವೆ. ಎಲ್ಲರೂ ಒಪ್ಪಂತಹ ಅಷ್ಟೇ ಸೂಕ್ತವಾದ ನಿರ್ಣಯ ನೀಡುವಂತಹ ಶಕ್ತಿ ಈ ಗಾದೆಗಳಿಗಿಂತ.

ಇಂಗ್ಲಿಷಿನ 'Proverb' ಎಂಬ ಪದಕ್ಕೆ ಸಂಖಾದಿಯಾಗಿ ಸಂಸ್ಕೃತದಲ್ಲಿ 'ಗಾಥಾ' ಹಾಗೂ ಪ್ರಕೃತದ 'ಗಾಹೇ' ಎಂಬ ಪದಗಳಿವೆ. ಕನ್ನಡದಲ್ಲಿ ಗಾದೆಯನ್ನು ಸಮಾನಾರ್ಥಕ ಪದವಾಗಿ ಬಳಸುತ್ತಾರೆ. ಇದನ್ನು 'ನಾಣ್ಣಡಿ' ಎಂದು ಸಹ ಕರೆಯಲಾಗುತ್ತದೆ. ಇಂದು 'ಗಾದೆ' ಶಬ್ದದ ಬಳಕೆಯಿಂದಾಗಿ ನಾಣ್ಣಡಿ ಶಬ್ದ ಮೂಲಿಗುಂಪಾಗಿದೆ. ಗಾದೆ ಎಂಬ ಶಬ್ದಕ್ಕೆ ಉದ್ದೇಶವಿನಲ್ಲಿ "ಜರ್ಬರ್ಲ್ ಮಿಸರ್ಲ್" ಎಂದು ಕರೆಯಲಾಗುತ್ತದೆ. ಮುಸ್ಲಿಮ್ ಜನಪದರು ತಮ್ಮ ಆಡುಮಾತಿನಲ್ಲಿ ಗಾದೆ ಮತ್ತು ಒಗಟು ಈ ಎರಡು ಶಬ್ದಗಳಿಗೂ 'ಮಸ್ಲಾ' ಅಥವಾ ಹಿಂದಿಯಲ್ಲಿ ಹೇಳುವಂತೆ 'ಕಹಾವತ್' ಎನ್ನುವುದುಂಟು.

ವ್ಯಕ್ತಿಯ ಅನುಭವದ ತಳಹದಿಯ ಮೇಲೆ ನಿಂತಿರುವ ಗಾದೆಗಳು ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತವೆ. ಕೆಲವೊಮ್ಮೆ ಚೆಚ್ಚೆ ಪ್ರಸಂಗಗಳು ಒದಗಿಬಂದಾಗ ಹೆಚ್ಚಾಗಿ ವಿವರಿಸದೆ, ಕಾಲವಿಳಂಬ ಮಾಡದೆ, ಸಂದರ್ಭೋಚಿತವಾಗಿ, ಸಂಕ್ಷಿಪ್ತವಾಗಿ ಒಂದೇ ಉಕ್ತಿಯಲ್ಲಿ "ಗಾದೆ" ಗಳು ಪರಿಣಾಮಕಾರಿಯಾಗಿ ಪ್ರಯೋಗಗೊಳ್ಳುತ್ತವೆ.

ಒಟ್ಟನಲ್ಲಿ ಗಾದೆಗಳು ಜೀವನಾನುಭವದ ಆಧಾರದ ಮೇಲೆ ರೂಪುಗೊಂಡಿರುವ ಅರ್ಥಗಭ್ರತವಾದ ಸಂಕ್ಷಿಪ್ತ ಸೂಕ್ತಗಳು. ಇವುಗಳಲ್ಲಿ ಹಿತವಚನ, ವಿಡಂಬನೆ, ಹಾಸ್ಯ, ಕಟಕಿ, ಉಪದೇಶ, ಸಲಹೆ, ಎಚ್ಚರಿಕೆ, ತೀಕ್ಷ್ಣತೆ ಇತ್ಯಾದಿ ಗುಣಗಳು ಒಳಗೊಂಡಿರುತ್ತವೆ. ಆದ್ದರಿಂದಲೇ 'ಆಡು ಮುಟ್ಟದ ಸೂಕ್ತಿಲ್ಲ' ಎನ್ನುವಂತೆ, ಗಾದೆಯು ಹೇಳದೆ ಇರುವ ವಿಷಯವಿಲ್ಲ. ಹಾಗಾಗಿ ಗಾದೆಗಳು ಅಷ್ಟು ಜನಪ್ರಯತೆಯನ್ನು ಗ್ರಳಿಸಿಕೊಳ್ಳಲು ಸಾಧ್ಯವಾಯಿತು.

ಸಾಮಾನ್ಯವಾಗಿ ಗಾದೆಗಳನ್ನು ಸೂತ್ರ ರೂಪದಲ್ಲಿ ಹಿಡಿದು ಹೇಳುವುದು ರೂಡಿ. ಗಾದೆಯ ವ್ಯಾಪ್ತಿ ಬಹಳ ವಿಶಾಲವಾದುದು. ಕೆಲವೊಮ್ಮೆ ಸಂದರ್ಭೋಚಿತವಾಗಿ ಗಾದೆಗಳು ಬಾರದೇ ಇದ್ದಾಗ್ 'ಅದೇನೋ ಗಾದೆ ಇದ್ದಲ್ಲ ಹಾಗೆ' ಎಂದು ಹೀರಿಕೆ ಹಾಕಿ ಮಾತು ಪಾರಂಭಿಸಲಾಗುವುದು.

ಮುಸ್ಲಿಮ್ ಜನಪದದಲ್ಲಿಯೂ ಸಹ ಅನೇಕ ಗಾದೆಗಳಿಂದ್ದು ಅವುಗಳಲ್ಲಾ ಸಹ ಮೇಲಿನ ಎಲ್ಲಾ ಲಕ್ಷಣಗಳನ್ನು ಕಾಣಬಹುದು. ಅವು ಸಾಂಪ್ರದಾಯಿಕ, ಸಾಂಸ್ಕೃತಿಕ, ಗುಣವನ್ನು ಸಹ ಹೊಂದಿವೆ.

**ಮಾ ಜ್ಯೋ ಚೆಟಿ, ಆಟಿ ಜ್ಯೋ ರೀಟಿ | ತಾಯಿಯಂತೆ ಮಾರ್ಕಿ, ಹಂಡ್ವಂತೆ ರೀಪ್ಪಿ**

“ತಾಯಿಯಂತೆ ಮಗಳು ನೂಲಿನಂತೆ ಸೀರೆ” ಎಂಬಂತೆ ಮೇಲಿನ ಗಾದೆ ಇದೆ. ತಾಯಿಯ ಗುಣ, ಲಕ್ಷ್ಮಣ, ನಡಕೆಯೆಲ್ಲವೂ ಮಗಳಿಗೆ ಬರುವುದು ಸಹಜ. ತಾಯಿ ಉತ್ತಮ ಸಂಸ್ಕಾರವನ್ನು ತನ್ನ ನಡವಳಿಕೆಯಲ್ಲಿ ರೂಪಿಸಿಕೊಂಡಾಗ, ಮಗಳು ಸಹ ಆಕೆಯ ಆಚಾರ-ವಿಚಾರಗಳಿಲ್ಲವನ್ನೂ ತನ್ನ ನಡವಳಿಕೆಯಲ್ಲಿ ಅಳವಡಿಸಿಕೊಳ್ಳುತ್ತಾಳೆ. ಆದರೆ ಕೆಲವೊಮ್ಮೆ ಪರಿಸರದ ಪ್ರಭಾವಕ್ಕೆ ಒಳಗಾದರೂ ತಾಯಿ ಮತ್ತು ಮಗಳಲ್ಲಿ ಹೋಲಿಕೆಯ ಅಂಶಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

**ಕ್ಯೆಸಿ ಕರ್ರೀ ವೈಸೀ ಹಿ ಭರ್ರೀ | ಏನು ಮಾಡುತ್ತೇವೆಯೋ ಅದನ್ನೆ ಅನುಭವಿಸುತ್ತೇವೆ.**

“ಮಾಡಿದ್ದಷ್ಟೊಂದ್ರೀ ಮಹಾರಾಯ” ಎಂಬ ಗಾದೆಯಂತೆ ಈ ಗಾದೆ ವ್ಯಕ್ತಿಯ ಕಾರಿತ್ಯದ ನೆಲಗಟ್ಟಿನ ಮೇಲೆ ನಿಂತಿದೆ. ತನ್ನ ಸ್ವಾಧ್ಯಾಕ್ಷಾಗಿ ಬಡವರ, ಆಮಾಯಕರ, ಮುಗ್ಧರ ಹೊಟ್ಟೆಯ ಮೇಲೆ ಹೊಡೆದು ಬದುಕುತ್ತಿರುವವನು ಸ್ವತಃ ತಾನೇ ಇನ್ನೊಬ್ಬರಿಂದ ಮೋಸ ಹೋಗಿ ಆಕಸ್ಸಿಕ ಘಟನೆಗಳಿಂದ ತೊಂದರೆಗೆ ಒಳಗಾದಾಗ ಮುಸ್ಲಿಂ ಜನಪದರು ವ್ಯಕ್ತಿ ಸ್ವಭಾವವನ್ನು ಅನಾವರಣ ಮಾಡಿ ವಿಡಂಬನಾತ್ಮಕವಾಗಿ ಮೇಲಿನಂತೆ ಹೇಳುತ್ತಾರೆ.

**ಪಾನಿ ಕೆ ಉಪರ್ ಕಾ ಬುಲ್ ಬುಲ್ | ನೀರಿನ ಮೇಲಿನ ಗುಳ್ಳೆಯಂತೆ**

ಮಾನವನ ಬದುಕು ಸ್ಥಿರವಲ್ಲ. ಇದು ಪ್ರತಿಯೊಬ್ಬರ ಅರಿವಿನಲ್ಲಿ ಇರುವಂತಹದ್ದೇ ಆದರೂ ವ್ಯಕ್ತಿ ತನ್ನ ದಿನನಿತ್ಯದ ಜಂಜಾಟದಲ್ಲಿ ತಾನು ಶಾಶ್ವತನೆಂದು ತಿಳಿದಿರುತ್ತಾನೆ. ವ್ಯಕ್ತಿ ಸತ್ಯಗಳೋ ಅಥವಾ ಇತರರಿಂದ ಮೋಸಹೋದಾಗಲೋ ತನ್ನ ಮನಃತ್ಯಾಪ್ತಿಗಾದರೂ “ಯಾರ ಬದುಕು ಯಾರಿಗೆ ಶಾಶ್ವತ, ನೀರಿನ ಮೇಲಿನ ಗುಳ್ಳೆಯಂತೆ” ಎಂದು ಹೇಳುವುದುಂಟು.

**ನಾಚ್ ನೇ ಸ್ನೇ ಆನೇ ವಾಲಿಕೋ ಅಂಗನ್ ಬಿಂಗಾ | ಕುಣಲಾರ್ಮೋಳಿ ನೆಲ ಡೋಂಕು**

ಹೊಂದಿಕೊಂಡು ಬದುಕಲು ಬಾರದವರನ್ನು ನೋಡಿದ ಜನಪದರು ಹಾಸ್ಯತ್ತಕವಾಗಿ, ವಿಡಂಬಿಸುತ್ತಾ ಮೇಲಿನ ರೀತಿಯ ಗಾದೆ ಹೇಳುವರು.

**ಚೋರ್ ಕೆ ದಾಡಿಮೇ ತಿನಾ್ನ | ಕಳ್ಳನ ಗಡ್ಡದಲ್ಲಿ ಅಗಳು**

“ಕಳ್ಳನ ಮನಸ್ಸು ಹುಟ್ಟಳಿಗೆ” ಎಂಬಂತೆ ಕಳ್ಳನ ಹಾವ-ಖಾವದಿಂದ ಆತನು ಕಳ್ಳನೆಂದು ಪತ್ತೆ ಹಚ್ಚಲು ಸಾಧ್ಯವೆಂಬಂತೆ ಜನಪದರು ತಮ್ಮ ಅಗಾಧ ಅನುಭವದ ಆಧಾರದಿಂದ ಗಾದೆಗಳನ್ನು ಹೇಳುತ್ತಾರೆ. “ಕುಂಬುಕಾಯಿ ಕಳ್ಳ ಅಂದ್ರ ಹೆಗ್ಲ ಮುಟ್ಟೋಡ್ಲೋಂಡ್” ಎಂಬ ಗಾದೆ ಮೇಲಿನ ಗಾದೆಗೆ ಅನ್ವಯವಾಗುತ್ತದೆ.

**ಆದ್ರೀ ಮೇ ಬಸ್ಮೋ ದೇಕ್ |**

**ಸೋನೇಕು ಘಸ್ಮೋ ದೇಕ್ |**

“ಸೋತು ಸಂಗಾತಿ ಗುಣ ನೋಡು, ಹೇತು ಹೆಂಡ್ತಿ ಗುಣ ನೋಡು” ಎಂಬ

**ವ್ಯಕ್ತಿಯೊಂದಿಗೆ ಇದ್ದು ನೋಡು**

**ಬಿನ್ನವನ್ನು ಉಜ್ಜಿ ನೋಡು**

ಗಾದೆಯಂತೆ ವ್ಯಕ್ತಿಯ ಸಾಹಾತನ ತಿಳಿಯಬೇಕಾದರೆ ಅವರೊಟಿಗೆ ಇದ್ದಾಗ ಅವರೇನು ಎಂಬ ಪರಿಚಯವಾಗುತ್ತದೆ. ಆ ಮುಖೀನ ಅವರ ಸಹಜ ಗುಣಗಳು ಸಹ ಪ್ರಕಟವಾಗುತ್ತವೆ. ಹಣ, ಸಂಪತ್ತು ಇದ್ದಾಗಲೇ ನೆಂಟರಿಷ್ಟರು, ಸೈಹಿತರು, ಆಪ್ತರು. ಯಾವಾಗ ತನ್ನಿಂದ ಪ್ರಯೋಜನವಿಲ್ಲವೆಂದು ತಿಳಿಯತ್ತದೋ ಎಲ್ಲರೂ ಗುರುತಿಲ್ಲದ ರೀತಿಯಲ್ಲಿ ದೂರವಾಗುವುದು ಸಹಜ. ಇದರಿಂದ ಜನರ ನಿಜ ಸ್ವರೂಪ ತಿಳಿಯತ್ತದೆ. ಹಾಗೆಯೇ ಚಿನ್ನ ಉಜ್ಜಿ ನೋಡಿದಾಗ ಮಾತ್ರ ಅದು ಅಪ್ಪಟಿ ಅಪರಂಜಿ ಹೌದೋ ಅಲ್ಲವೋ ಎಂಬುದು ತಿಳಿಯಲು ಸಾಧ್ಯವಾಗುತ್ತದೆ. ಹೀಗೆ ಮೇಲಿನ ಗಾದೆಗಳು ಒಟ್ಟು ವ್ಯಕ್ತಿಯ ನಿಜ ಸ್ವರೂಪವನ್ನು ಪರಿಚಯಿಸಿದರೆ ಇನ್ನೂ ಅನೇಕ ಗಾದೆಗಳು ಹಾಸ್ಯ, ವ್ಯಂಗ್ಯ, ಟೀಕೆ, ಕಟಕಿ ಇತ್ಯಾದಿ ಗುಣಗಳನ್ನು ಒಳಗೊಂಡಿರುತ್ತವೆ.

ಮನ್ಯ ಮನ್ಯ ಖೀರಾ ಹೈ

ಎಷ್ಟು ಪೂಸಿ ಹೊಡೆದರೂ ಪಾಯಸ ತಿನ್ನಲು

ಬರಲಿಲ್ಲ

ಆದಿ ರಾತ್ಮೋ ಉಟ್ಮೋ ಖೀರಾನ್ನಾ ಹೈ

ಮಧ್ಯರಾತ್ರಿಯಲ್ಲಿ ಎದ್ದು ತಳಹಿಡಿದ್ದು

ತಿಂದಳಂತे-

ಮುನಿದುಕೊಂಡ ತನ್ನ ಹೆಂಡತಿಗೆ ಉಟ ಮಾಡು ಎಂದು ಗಂಡನು ಎಷ್ಟು ಸಮಜಾಯಿಷಿ ಹೇಳಿದರೂ ತನ್ನ ಸ್ವಾಭಿಮಾನಕ್ಕೆ ಕುಂದು ಬರುತ್ತದೆಂದು ಹತ ಹಿಡಿದು ಕುಳಿತಳು. ಹಸಿವು ಯಾರಿಗೆ ತಾನೆ ಬಿಡುತ್ತದೆ, ಮಧ್ಯರಾತ್ರಿಯಲ್ಲಿ ಹೊಟ್ಟಿ ಚುರುಗುಟ್ಟಲು ಪ್ರಾರಂಭಿಸಿತು. ಆಗ ಯಾರಿಗೂ ಗೊತ್ತಾಗದಂತೆ ಮೆಲ್ಲನೆ ಪಾತ್ರೆಯ ಮುಚ್ಚಳ ತೆಗೆದು ಸೇರಿಕುತ್ತಾಳೆ, ಎಲ್ಲಾ ತಳಹಿಡಿದು ಹೋಗಿದೆ. ತಡೆಯಲಾಗದೆ ಆದನ್ನೇ ತಿಂದಳಂತೆ ಎಂದು ವ್ಯಂಗ್ಯವಾಗಿ ಹೇಳಲಾಗಿದೆ. ಹಳೇ ಗಂಡನ ಪಾದವೇ ಗತಿಯೆಂಬಂತೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸುವುದರಲ್ಲಿ ಜಣತನ ಆಡಿದೆ.

ಬೀರಿ ಫ್ರಾದ್ಯೇ ಕಲ್ಲಾ ಬಜಾದ್ಯೇ । ಶ್ರೀಮತಿ ಮನೆಯಲ್ಲಿ ಅವಳ ಧ್ವನಿ ಸಂತೆಯಲ್ಲಿ

ಮನೆಯ ಗೃಹಿಣಿ ತಗ್ಗಿ ಬಗ್ಗಿ ನಡೆದು ಗುರುಹಿರಿಯರ ಸೇವೆ ಮಾಡುತ್ತಾ ಮನೆತನದ ಗೌರವ ಕಾಪಾಡುವುದು ಅವಳ ಧರ್ಮ ಎನ್ನಲಾಗುತ್ತದೆ. ಹಾಗೆಯೇ ಮನೆಯ ವ್ಯವಹಾರ ಮನೆಯ ಹೊಸ್ತಿಲ ಒಳಗೆ ಇದ್ದರೆ ಗೌರವ, ಆದರೆ ಮನೆ ಮಂದಿಯೋಂದಿಗೆ ಜಗಳ ಮಾಡಿ ಇವಳ ಧ್ವನಿ ಇಡೀ ಉರು ಕೇಳುವಂತಾದರೆ ಹಾಸ್ಯ ಮಾಡಿ ನಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಅಂತಹ ಹೆಂಗಸರನ್ನು ಗುರುತಿಸಿದ ಜನಪದರು ತಮ್ಮ ಅಗಾಧ ಅನುಭವದಿಂದ ಇಂತಹ ಅನೇಕ ಗಾದೆಗಳನ್ನು ಸೃಷ್ಟಿಸಿದ್ದಾರೆ.

ಬ್ಯಾಲ್ಯೇ ಸಾಮ್ಮೇ ಶಿದ್ಧಾ ಪರೇಸರ್ಯಾ । ಎತ್ತನ ಮುಂದೆ ಆಧ್ಯಾತ್ಮ ಚೋಧಿಸಿದ ಹಾಗೆ

“ಕೋಣನ ಮುಂದೆ ಕನ್ನರಿ ಬಾರಿಸಿದ ಹಾಗೆ” ಎಂಬ ಗಾದೆಯಂತೆ ಕೆಲವರ

ಮುಂದೆ ಕಷ್ಟ, ಸುಖ ಎನು ಹೇಳಿದರೂ ಯಾವುದಕ್ಕೂ ಸ್ಥಂಧಿಸುವುದಿಲ್ಲ. ‘‘ಸುಂಕದವನ ಮುಂದೆ ಸುಖ ದುಃখ’’ ಹೇಳಿಕೊಳ್ಳುವಂತಾಗುತ್ತದೆ. ಹೀಗೆ ವ್ಯಕ್ತಿಯ ಸ್ವಭಾವವನ್ನು ಗುರುತಿಸಿ ವಿವೇಕಪೂರ್ವಾವಾಗಿ ಹಾಸ್ಯ ಮಾಡಿ, ನಗಿಸುವಂತಹ ಗಾದೆಗಳು ಜನಪದರ ಮಾತಿನಲ್ಲಿ ಸರಾಗವಾಗಿ ಹೋರಹೋಮ್ಮತ್ವವೆ.

|   |
|---|
| <p><b>ಕಾಮ್ ಸ್ನೇಹೋ ಹಜಾಮ್</b></p> <p>ಬಿಲ್ಲಿಕಾ ಸಿರ್ ಮುಂಡ್ಯಾ ಕತೇ   ಬೆಕ್ಕಿನ ತಲೆ ಚೋಳಿಸಿದನಂತೆ</p> <p>‘‘ಕೆಲ್ಲಿವಿಲ್ಲದ ಕುಂಬಾರ ಮಗುವಿನ ತಿಕ ತಟ್ಟಿದ್ದಂತೆ’’ ಎಂಬ ಗಾದೆಯಂತೆ ಸೋಮಾರಿಗಳನ್ನು ಕಂಡ ನಮ್ಮ ಜನಪದರು ಅವರನ್ನು ಸಹ ಬಿಡಲಿಲ್ಲ. ಹಿಡಿದು ಬುದ್ಧಿ ಹೇಳುವಂತೆ, ವ್ಯಂಗ್ಯವಾಗಿ ನೇರವಾಗಿ ಬಿರುಸು ನುಡಿಯಲ್ಲಿ ಕೆನ್ನೆಯ ಮೇಲೆ ಹೊಡೆದು ಎಚ್ಚರಿಸುವಂತೆ ಗಾದೆಯ ರೂಪದಲ್ಲಿ ಜಾಗ್ರತೆಗೊಳಿಸಿದ್ದಾರೆ.</p> <p><b>ಪಾಂಪ್ ಕರ್ಮೋ ಪರ್ವೇಸಿಪು ಜಗಾದೇಸೇಮೇ   ಪಾಪ ಅಂತ ಪರ್ವೇಸಿಗೆ ಜಾಗ ಕೊಡೋ ಹೋತ್ತೆ</b></p> <p><b>ಅದಿರಾತ್ಮ್ ಉಟ್ಟೋ ತೂಚ್ ಮೇರಿ ಜೋರು   ಮಧ್ಯರಾತ್ರಿಯಲ್ಲಿ ಎದ್ದು ನೀನೇ ನನ್ನ ಹೆಂಡತಿ ಎಂದನಂತೆ</b></p> |
|---|

‘‘ಮದುವ ಆಗೋ ಬಾಹ್ಯಣ ಅಂದೆ, ನೀನೆ ನನ್ನ ಹೆಂಡತಿ’’ ಅಂದನಂತೆ ಎಂಬ ಗಾದೆಗಳು ಬದುಕಿನ ಸತ್ಯವನ್ನು ತೀಕ್ಷ್ಣವಾಗಿ ಹೇಳುತ್ತವೆ. ಧರ್ಮ, ಕರ್ಮ ಎಲ್ಲ ಕಟ್ಟಿಟ್ಟ ಬುತ್ತಿ ನಮ್ಮ ಸುತ್ತ ಕೇವಲ ವ್ಯವಹಾರಿಕವಾಗಿ ಆಲೋಚಿಸುವ ಜನರನ್ನೇ ಕಾಣುವಂತಾಗಿದೆ. ಹಾಗೆಯೇ ‘‘ಧರ್ಮಕ್ಕೆ ದಟ್ಟಿ ಕೊಡೋ ಹೋತ್ತೆ ಹಿತ್ತಿಗ್ನೋಗಿ ಮಳ ಹಾಕ್ಕನಂತೆ’’ ಎಂಬಂತೆ ಗಾದೆಗಳು ತಟ್ಟಿ ಎಬ್ಬಿಸುವ ವಿವೇಕದ ಒರೆಗಲ್ಲಾಗಿವೆ.

|  |
|--|
| <p><b>ಸುನ್ನೇಕಿ ಸೂಂಯ್ ಕರ್ಮೋ</b></p> <p>ಅಂಖಿಮೇ ಚು ಚೋಲಿನ ಹೊತಾಕ್ಯಾ   ಚಿನ್ನದ ಸೂಜಿ ಅಂತ</p> <p><b>ಕಣ್ಣಗೆ ಚುಚ್ಚಕೊಳ್ಳಲು ಸಾಧ್ಯವೇ</b></p> <p><b>ಪುತ್ರೇಕು ಪಾಲ್ಯೋ ಪ್ರೋ ಬಿತಾಯೇತೋ   ನಾಯಿಯನ್ನ ಪಲ್ಲಕ್ಕಿ ಮೇಲೆ ಕೂರಿದೂ,</b></p> <p><b>ಗೂ ಖಾನಾ ಭೋಡ್ಯಾಕ್ಯಾ   ಹೇಲು ತಿನ್ನಪುದು ಬಿಡಲಿಲ್ಲ</b></p> |
|--|

‘‘ಎಷ್ಟೇ ಆಗಲಿ ನಾಯಿ ಚಾಲ ಡೊಂಕು’’ ಎಂಬ ಗಾದೆಯಂತೆ ಮೇಲಿನ ಗಾದೆ ಇದೆ. ಖಿಯೇಸೋ ಫರ್ಡ್ಯೋ ಭಾಂಸೇ ಗಿಂದಾ | ಉಂಡವರ ಮನೆಯ ಗಳು ಎಣಿಸುವುದು

‘‘ಉಂಡವರ ಮನೆಗೆ ಏರಡು ಬಗೆಯುವುದು’’ ಎಂಬಂತೆ.

|   |  |
|---|--|
| <p><b>ಮಾ ಮರಿತೋ ಬಾಪ್ ಚಿಚ್ಚಾ</b></p> <p>ಬಾಪ್ಪು ಬಾಪ್ ಕೈನೀ ಮಂಜೀ</p> <p>ಕಂಹಾ ಚಿಚ್ಚಾ ಕತ್ತೆ ತುಮ್ಮು</p> | <p><b>ಅಪ್ಪ ಸತ್ತರೆ ಅಪ್ಪ ಚಿಕ್ಕಪ್ಪ</b></p> <p>ನನಗಂತೂ ಅಪ್ಪ ಅನ್ನಲಿಲ್ಲ</p> <p>ನಿನಗೆಲ್ಲಿ ಚಿಕ್ಕಪ್ಪ ಅನ್ನಾತೆ</p> |
|---|--|

ಇತ್ಯಾದಿ ವಿಡಂಬನಾತ್ಮಕ ಗಾದೆಯೊಂದಿಗೆ ಮುಸ್ಲಿಮ್ ಸಂಸ್ಕೃತಿಗೆ ತತ್ತ್ವಂತೆ :  
 ಅಲ್ಲಾ ಮಹೇರುಬಾನ್ ಕೋ | ದೇವರ ದಯಿ ಒಂದಿದ್ದರೆ  
 ಗಧಾಭೀ ಪೈಲಾನ್ | ಕತ್ತೆಯೂ ಪೈಲಾನನಾಗುವುದು

ಮಾರ್ಡೆ ವಾಲೆಟೇ ಜಿಲಾನ್ ವಾಲಾ ಬಡ್ | ಕೊಲ್ಲುವವನಿಗಂತ ಉಳಿಸುವವನೇ ದೊಡ್ಡವನು

ದಿಲ್ ಮೇ ಏತ್ತಾರಾ | ನಿಯತ್ನಿನಲ್ಲಿ ಕೊಂಕಿದ್ದರೆ  
 ಜೋಲಿಮೇ ಫತ್ತಾರಾ | ಜೋಳಿಗೆಯಲ್ಲಿ ಕಲ್ಲು ಬೀಳುತ್ತದೆ

ಉಡುಕೊಣ್ಣೇ ಆಯಿಕೋ ರಲ್ಲಿ ಹಲಾಲ್ | ಅದಾಗಿ ಬಂದ ತುಂಡು ಸ್ವಿಕಾರಾಹ್

ಹೀಗೆ ಗಾದೆಗಳಲ್ಲಿ ದೈನಂದಿನ ಜೀವನಾನುಭವ, ಆಚಾರ, ಆಶಯಗಳಲ್ಲವೂ ಒಳಗೊಂಡಿದೆ. ತಮಗೆ ಸರಿ ತಪ್ಪು ಎನಿಸಿದ್ದನ್ನು ನೇರವಾಗಿ ಹೇಳುವ ಈ ಜನಪದದ ಮಾತ್ರ ಒರಟಾಗಿದ್ದರೂ ನೀತಿ, ವಿವೇಚನೆ ಮೇಲ್ಮೈಸಿಕೊಂಡಿದೆ. ಕೆಲವು ಗಾದೆಗಳು ತಲೆಯ ಮೇಲೆ ಹೊಡೆದು, ಕಿವಿ ಹಿಂಡಿ ಬುದ್ಧಿ ಕಲಿಸುವಂತಹ ಸಾಮಧ್ಯ ಹೊಂದಿವೆ.

ಒಗಟುಗಳು :

ಮುಸ್ಲಿಮ್ ಜನಪದರ ಆಚಾರ ವಿಚಾರಗಳನ್ನು ಮೇಲ್ಮೈಟಕ್ಕೆ ಗಮನಿಸಿದಾಗ ಭಿನ್ನವಾಗಿ ಕಂಡರೂ ಅವರ ಬದುಕನ್ನು ಒಳಹೊಕ್ಕಿ ನೋಡಿದಾಗ ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿರುವುದು ಕಂಡುಬರುತ್ತದೆ. ಈ ನೆಲದ ಮಣಿನೊಂದಿಗೆ ಬೆರೆತು ಬದುಕುತ್ತಿರುವ ಇವರು ತಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಇವರು ತಮ್ಮ ದಿನನಿತ್ಯದ ಬಿಡುವಿನ ವೇಳೆಯಲ್ಲಿ ಹೇಳುವ ಒಗಟನ್ನು ಗಮನಿಸಿದಾಗ ಅವರ ಆಚಾರ - ವಿಚಾರ, ನಡೆ - ನುಡಿ, ನಂಬಿಕೆ ಸಾಂಸ್ಕೃತಿಕ ಸಂಗತಿಗಳೆಲ್ಲವೂ ವಸ್ತುವಾಗಿರುವುದರ ಜೊತೆಗೆ ಪ್ರಾಣ, ಪಕ್ಷಿ, ಗಿಡ, ಮರಗಳೆಲ್ಲವೂ ಸಹ ವಸ್ತುವಾಗಿದ್ದು ಇವುಗಳು ಸಾರ್ವತ್ರಿಕ ಅನುಭವದ ತೀವ್ರತೆಯಿಂದ ಹೂಡಿದ್ದು ಅಭಿವೃತ್ತಿಯ ಕಲ್ಪನಾ ಚಾತುರ್ಯವನ್ನು ಒಗಟಿಸಲ್ಪಿಗೆ ಕಾಣಬಹುದು.

ಮುಸ್ಲಿಮ್ ಜನಪದರು ಒಗಟು ಎಂಬ ಶಬ್ದಕ್ಕೆ ಸಂಘಾದಿಯಾಗಿ 'ಪಹೇಲಿ' ಅಥವಾ 'ಮಸ್ಲಾ' ಎಂದು ಕರೆಯುತ್ತಾರೆ. 'ಪಹೇಲಿ' ಎಂದರೆ ರಹಸ್ಯವನ್ನು ಒಳಗೊಂಡದ್ದು ಎಂಬ ಅರ್ಥವಿದೆ.

ಒಟ್ಟಿನಲ್ಲಿ ಒಗಟು ರಹಸ್ಯವಾದುದನ್ನು ಭೇದಿಸುವುದರಲ್ಲಿ ತೊಡಗಿದ್ದು, ಉಪಮಾನ, ಉಪಮೇಯ ಮತ್ತು ರೂಪಕಗಳ ಮೂಲಕ ವ್ಯಕ್ತವಾಗುತ್ತವೆ. ಹಾಗೆಯೇ ಹಾಸ್ಯ ವಿಡಂಬನೆಯೊಂದಿಗೆ ಮನರಂಜನೆ ನೀಡಿ ಮನಸ್ಸಿಗೆ ಸಂತೋಷವನ್ನಂಟುಮಾಡುತ್ತವೆ. ಆದರೆ ಒಗಟುಗಳು ಗಾದೆಯಷ್ಟು ಚಲಾವಣೆಗೆ ಬಂದಿಲ್ಲದಿದ್ದರೂ ಪ್ರಪಂಚದ ಎಲ್ಲ ದೇಶ ಹಾಗೂ ಜನಾಂಗಗಳಲ್ಲಿ ಪರಂಪರಾನುಗತವಾಗಿ ರಂಜಿಸುತ್ತಾ ಬಂದಿವೆ. ಒಬ್ಬನಿಗೆ ಪ್ರಶ್ನೆ ಹಾಕಿ ಉತ್ತರವನ್ನು ಹುಡುಕಿಸಬೇಕಾದುದರಿಂದ ಇಂದಿನ ಯಾಂತ್ರಿಕ ಬದುಕಿನಲ್ಲಿ ಬಿಡುವು ಮಾಡಿಕೊಂಡು ಉತ್ತರ ಹುಡುಕಿ ಹೇಳುವಷ್ಟು ತಾಳೆ, ಸಂಯಮ ಇಲ್ಲವಾಗಿದ್ದ ಎಷ್ಟೋ ಒಗಟುಗಳು ಮೂಲೆಗುಂಪಾಗಿವೆ ಮತ್ತು ತನ್ನ ಜನಪ್ರಿಯತೆಯನ್ನು ಸಹ ಕಳೆದುಕೊಳ್ಳುತ್ತಿವೆ.

ಮುಸ್ಲಿಂ ಜನಪದರು ಹೇಳುತ್ತಿರುವ ಒಗಟುಗಳಿಗೂ ಅದೇ ಗತಿ ಬರುತ್ತಿರುವುದರಿಂದ ಆದರ ಅಧ್ಯಯನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೆಲವು ಒಗಟುಗಳನ್ನು ಇಲ್ಲಿ ಗಮನಿಸಿ ಹೇಳಲಾಗಿದೆ.

ಸಂಕೇತ ಮಥ್ತು ರೂಪಕಗಳ ಮೂಲಕ ಒಗಟುಗಳನ್ನು ಅಭಿವೃತ್ತಿಸುವ ವ್ಯಕ್ತಿಯ ಚಾಣಾಷ್ಟಕೆ ಇಲ್ಲಿ ಮುಖ್ಯವಾದುದು.

**ಇತ್ತಿಸೀ ಹಲ್ಲೀ ಸಾರೇ ಘರ್ರೇ ಮಲ್ಲೀ**

‘ಹಿಡಿದ್ರೆ, ಹಿಡಿ, ಬಿಟ್ಟೆ, ಬಯಲು’ ಎಂಬ ಒಗಟಿನಂತೆ ದೀಪವನ್ನು ಉದ್ದೇಶಿಸಿ ಹೇಳುವ ಒಗಟು ಅರ್ಥಪೂರ್ಣವಾಗಿದೆ. ‘ಹಿಡಿ ಅರಿಶಿಣಿ ಇಡೀ ಮನಗೆ ಲೇಪಿಸುವುದು’ ಎಂಬ ಸೂಚನೆಯ ಮೂಲಕ ಒಗಟಿನ ಉತ್ತರ ‘ದೀಪ’ ಎಂಬುದನ್ನು ಕುರಿತು ಹೇಳಿದೆ.

|                               |                                    |
|-------------------------------|------------------------------------|
| <b>ಬಾಪ್ ದಾತ್ರ, ಮಾ ರಿಯೇತಿ,</b> | <b>ಅಪ್ಪ ಹಲ್ಲುರ್ಜ ಅಪ್ಪ ಜಾಧಾರಿ</b>   |
| <b>ಬಚ್ಚೆ ಚಾಂಡ್ಯೇ ತುಕ್ಕೇ</b>   | <b>ಆದರೆ ಮಕ್ಕಳು ಚಂದ್ರನ ತುಂಡುಗಳು</b> |

**ಉತ್ತರ :** ಹಲಸಿನಕಾಯಿ

|                             |                           |
|-----------------------------|---------------------------|
| <b>ಉಜ್ಜಾಲೀ ತಷ್ಣ ತರ್ವಿಮೇ</b> | <b>ಬಿಳಿಯಾದ ತಟ್ಟೆಯಲ್ಲಿ</b> |
|-----------------------------|---------------------------|

**ಕಾಲೀ ಅಂಗೂರ್**

**ಕಪ್ಪಾದ ದಾಕ್ಕೆ**

**ಉತ್ತರ :** ಕಣ್ಣ

|                      |                           |
|----------------------|---------------------------|
| <b>ಖಟೋರೆಮೇ ಖಟೋರಾ</b> | <b>ಚೌರಿಗೆ ಮೇಲೆ ಚೌರಿಗೆ</b> |
|----------------------|---------------------------|

**ಬಾಪ್ಪೇ ಬೇಟಾ ಗೋರಾ**

**ತಂದೆಗಿಂತ ಮಗ ಬೆಳ್ಗೆ**

**ಉತ್ತರ :** ತೆಂಗಿನಕಾಯಿ

ಹೀಗೆ ಹೋಲಿಕೆಗಳ ಸೂಚನೆ ಮೇಲೆ ಉತ್ತರವನ್ನು ಹುಡುಕುವುದರ ಮತ್ತು ಏನಾಗಿರಬಹುದೆಂದು ಯೋಚಿಸುವುದರ ಮೂಲಕ ಮೆದುಳಿಗೆ ಒತ್ತಾಯಪೂರ್ವಕವಾಗಿ ಕೆಲಸ ಹೊಡುವ ಶಕ್ತಿ ಒಗಟಿಗಿದೆ.

ಒಗಟುಗಳಲ್ಲಿ ಕ್ರಿಯಾತ್ಮಕ ಒಗಟುಗಳು ಸಹ ಮುಖ್ಯವಾಗಿದ್ದ ಕ್ರಿಯಾತ್ಮಕವಾದ ವರ್ಣನೆಯೇ ಪ್ರಥಾನವಾಗಿದ್ದು, ವಾಕ್ಯಗಳು ಸಂಕೀರ್ಣವಾಗಿರುತ್ತವೆ.

ರಾಜಾಕೀ ಬೇಟೆ ತರ್ವೀಪ್ರೋ ಲೇಟೆ | ರಾಜನ ಮಗಳು ಮಂಚದ ಮೇಲೆ ಪವಡಿಸಿದಳು  
ಭರಿ ನದ್ವಿಮೇ ತೀರ್ವಿಚಲೀ | ಮಂಬಿದ ನದಿಯಲ್ಲಿ ಈಡಿದಳು

ಉತ್ತರ : ಕರ್ಜ್‌ಕಾಯಿ

ಹರಿಯ ಮಹಾಲ್ ಹಜಾರ್ ಖಾನೀ |  
ಉಸ್ಕೇ ಬ್ಯಾತೀ ಕಾಲೀ ದಿವಾನೀ |

ಉತ್ತರ : ಕಲ್ಲಂಗಡೀ ಹಣ್ಣು

ಬೂಬೂ ಚೌಡೀ ದೇಶ್‌ಮೋ |  
ಚೌಡಿಮೇ ಪಾನೀ ದೇಶ್‌ಮೋ |  
ಪಾನೀಮೇ ಬೇಲ್ ದೇಶ್‌ಮೋ |  
ಬೇಲ್ ಮೇ ಷೂಲ್ ದೇಶ್‌ಮೋ |

ಉತ್ತರ : ದೀಪ

ಏಕ್ ದುಬ್ರ್ ತಾ, ಏಕ್ ತೀರ್ಥಾತಾ |  
ಏಕ್ ಪಿಗಲ್ ತಾ |

ಉತ್ತರ : ಎಲೆ, ಅಡಿಕೆ, ಸುಣಣ  
ಮಾಕೀ ಫರ್ಜು ಜಾನಾತೋ |  
ಜಲ್ಲಿ ಜಾತ್ಯೇ |  
ಸಾಸ್ಕೇ ಫರ್ಜು ಆನಾತೋ |  
ರೋ ರೋ ಹೋ ಆತ್ಯೇ |  
ಉತ್ತರ : ನೀರು ಸೇದುವುದು

ಹಸುರು ಅರಮನೆ ಸಾವಿರ ಮೂಲೆಗಳು  
ಅದರಲ್ಲಿ ಕುಳಿತಿದಾರೆ ಕಪ್ಪು ಮರುಳರು

ಅತ್ತೆ ಅತ್ತೆ ಬಾವಿ ಸೋಡು |  
ಬಾವಿ ಒಳಗೆ ನೀರು ಸೋಡು |  
ನೀರಿನಲ್ಲಿ ಬಳ್ಳಿ ಸೋಡು |  
ಬಳ್ಳಿಮೇಲೆ ಹೂವು ಸೋಡು |

ಒಂದು ಮುಳುಗುತ್ತೇ, ಒಂದು ತೇಲುತ್ತೇ |  
ಒಂದು ಕರಗುತ್ತೇ |

ತವರು ಮನೆಗೆ ಹೋಗುವಾಗ  
ಬೇಗ ಹೋಗುತ್ತಾಳಿ |  
ಅತ್ತೇ ಮನೆಗೆ ಬರುವಾಗ  
ಅಳು ಅಳುತ್ತ ಬರುತ್ತಾಳಿ |

ವಸ್ತುಗಳ ಮೇಲೆ ಮನುಷ್ಯ ಸ್ವಭಾವವನ್ನು ಆರೋಹಿಸಿ ಆ ಮೂಲಕ ಉತ್ತರ ಹುಡುಕುವ ಜಾಣ್ಯ ಗಮನಿಸುವಂತಹದ್ದು. ನೀರು ಸೇದುವ ಕ್ರಿಯೆಯಲ್ಲಿ ತವರಿನ ಆಪ್ತ ಬಾಂಧವ್ಯವನ್ನು ಕುರಿತು ಹೇಳುವ ರೂಪದಲ್ಲಿ ನಮ್ಮ ಸಂಸ್ಕೃತಿಯ ಭಾಯೆಯನ್ನು ಕಾಣಬಹುದು. ಒಗಟುಗಳಲ್ಲಿ ವಿನೋದಾತ್ಮಕ ಹಾಗೂ ವಿಡಂಬನಾತ್ಮಕ ಒಗಟುಗಳನ್ನು ಸಹ ಕಾಣಬಹುದು. ಇಂತಹ ಒಗಟುಗಳು ಹೇಳುವಾಗ ಅಶ್ಲೀಲವಾಗಿ ಕಂಡರೂ ಉತ್ತರ ಕೇಳಿದಾಗ ಅಶ್ಲೀಲತೆ ಹೋಗಿ ಹಾಸ್ಯವೇ ಪ್ರಥಾನವಾಗುತ್ತದೆ.

ಲಾಲ್ ಷೂಲ್ ದಿಲ್ ಶುಷ್ |  
ಟಾಂಗ್ ಉತಾರೋ ಅಂದರ್ ಘುಸ್ |

ಕಂಪಾದ ಹೂವು ಮನದಾಸಂದ  
ಕಾಲೆತ್ತಿ ಒಳಗೆ ನುಗ್ಗು |

ಉತ್ತರ : ಈ ಅಥವಾ ಚಪ್ಪಲಿ

ನಾನೀಕೆ ಲಂಗೇಮೆ

ನಾನಾಕಾ ಹಾತ್

ಉತ್ತರ : ಕೊಡೆ (ಭತ್ತಿ)

ರಘುದೀ ಪದ್ದಿತಿ ತುಕೂರಿ ಬಜ್ಞಾತೀತಿ

ರಾಜಾಸಾಬ್ದ ದೂಲ್ ದೂಲೆಚೋ ಆತೆಫೋ | ಸೋನೆ ಬೀಳುತ್ತಿತ್ತು ತುಕೂರಿ ಉದುತ್ತಿತ್ತು

ರಾಜಾಸಾಬ್ದ ತೂಗುತ್ತ ತೂಗುತ್ತ ಬರುತ್ತಿದ್ದರು

ಉತ್ತರ : ಮಲವಿಸಜ್ಜನಾ ಕ್ರಿಯೆ

ಸಾಡೀ ಖೋಲೆ ಸರ್ಕಾ

ಖುಲ್ಲಾತಿ ಹೈ

ಉತ್ತರ : ಈರುಣ್ಣಿ

ಅಜ್ಜಿಯ ಲಂಗದ ಒಳಗೆ

ಅಜ್ಜನ ಕೈ

ಸೀರೆ ಬಿಚ್ಚೋ ಹಾಗೆ

ಬಿಚ್ಚೋಳುತ್ತೆ

ಈ ಮೇಲಿನ ಒಗಟುಗಳಲ್ಲಿ ಉತ್ತರ ಗೊತ್ತಾದ ಮೇಲೆ ಅಶ್ಲೀಲತೆ ಗೌಣವಾಗುತ್ತದೆ.

ಮುಖ್ಯವಾಗಿ ಅಶ್ಲೀಲತೆಯ ವಾಕ್ಯದೊಂದಿಗೆ ವಸ್ತುವಿನ ವಿಶಿಷ್ಟ ರೂಪವನ್ನು ಸ್ವಷ್ಟಗೊಳಿಸಿ

ಉತ್ತರವನ್ನು ಹುಡುಕುವ ಸನ್ನಿವೇಶವನ್ನು ರಚಿಸಲಾಗುತ್ತದೆ. ಇಂತಹ ಒಗಟುಗಳು ಆವರವರ

ವಯೋಮಾನಕ್ಕನುಗೂಣವಾಗಿ ಬುದ್ಧಿ, ಅನುಭವ, ಮನೋಭಾವದ ಮೇಲೆ ನಿಂತಿದೆ.

ಬುದ್ಧಿಯನ್ನು ಚುರುಹುಗೊಳಿಸುವಂತಹ ಸಂಖ್ಯಾತ್ಮಕ ಒಗಟುಗಳು ಸರಳವಾಗಿದ್ದರೂ ಉತ್ತರ ಹುಡುಕುವಾಗ ಕೆಲವು ಕ್ಷಣಿ ತಲೆ ಕೆಡಿಸಿಕೊಂಡು ಉತ್ತರ ಹುಡುಕುವ ಸ್ಥರ್ಥಯಲ್ಲಿ ಜೂಬಿನ ಸನ್ನಿವೇಶವನ್ನು ಸ್ಪಷ್ಟಿಸುತ್ತವೆ.

ಎಕ್ಕು ರಘುಾದ್ವಾಪೋ ಸೌ ಚುಡಿಂಯಾ

ಎಕೇಲಾ ಏಕ್ಕು ಚುಡಿಕೂ ಮಾರ್ಯಾ ;

ಬಚೇಸೋ ಕೆತ್ತೇ

ಒಂದು ಮರದ ಮೇಲೆ ನೂರು ಹಕ್ಕಿಗಳು

ಒಬ್ಬ ಒಂದು ಹಕ್ಕಿಗೆ ಹೊಡೆದ ;

ಉಳಿದವು ಎಷ್ಟು

ಉತ್ತರ : ಎಲ್ಲವೂ ಹಾರಿಹೋದವು, ಒಂದೂ ಉಳಿಯಲ್ಲ.

ಇಂತಹ ಒಗಟುಗಳು ಮೆದುಳಿಗೆ ಕಸರತ್ತನ್ನು ನೀಡುವುದರಿಂದ ಅವರ ಜಾಣ್ಣೆಯನ್ನು ಪರೀಕ್ಷಿಸುವಿಹುದು.

ಲಟ್ಟು ಪಟ್ಟು ಸಟ್ಟಾಗಾಂವ್

ತೇನೋ ಮುಂಡ್ಯ ದಸ್ಸು ಪೌಂವ್

ಲಟ್ಟು ಪಟ್ಟು ಸಟ್ಟಾ ಉರು

ಮೂರು ತಲೆ ಹತ್ತು ಕಾಲುಗಳು

ಮೇಲಿನ ಒಗಟು ಲೆಕ್ಕದಂತೆ ಕಂಡುಬಂದರೂ ಉತ್ತರ ಎತ್ತಿನಗಾಡಿಯಾಗಿದೆ. ಎತ್ತಿನ ಗಾಡಿ ಚಲಿಸುತ್ತಿರುವ ಕ್ರಿಯೆ. ಎರಡು ಎತ್ತುಗಳ ಎರಡು ತಲೆ ಮತ್ತು ಗಾಡಿ ಓಡಿಸುವವನ ಒಂದು ತಲೆ ಸೇರಿ ಮೂರು ತಲೆ. ಎತ್ತುಗಳ ಎಂಟು ಕಾಲು, ವೃಕ್ಷಿಯ ಎರಡು ಕಾಲು ಒಟ್ಟು ಹತ್ತು ಕಾಲು ಸೂಚಿಸುವುದರ ಮೂಲಕ ಉತ್ತರವನ್ನು ಹುಡುಕುವ ವಿಧಾನ ಮುಖ್ಯವಾದುದು.

ಹೀಗೆ ಅನೇಕ ಬಗೆಯ ಒಗಟುಗಳಿದ್ದ ಪೂರ್ವಾರ್ಥ ಮತ್ತು ಉತ್ತರಾರ್ಥ ಸಮಾನವಾಗಿದ್ದು ಆದಿ, ಅಂತ್ಯ ಪ್ರಸವನ್ನ ಸಹ ಒಳಗೊಂಡಿವೆ. ಪರಿಸರದ ಎಲ್ಲ ವಸ್ತುಗಳನ್ನ ತನ್ನ ಪ್ರಕಾರದಲ್ಲಿ ಸೇರಿಸಿ ವಿಶಿಷ್ಟವಾದ ಕಲ್ಪನೆಯೊಂದಿಗೆ ಉತ್ತರವನ್ನ ಹುಡುಕಿಸಿ ಆಹ್ಲಾದವನ್ನುಂಟುಮಾಡುತ್ತವೆ.

### ನಂಬಿಕೆಗಳು :

ಮಾನವನ ಬದುಕಿನಲ್ಲಿ ನಂಬಿಕೆಗಳು ಬಹು ಮುಖ್ಯ ಸ್ಥಾನ ಪಡೆದುಕೊಂಡಿವೆ. ನಂಬಿಕೆಗಳು ಮಾನವರ ಬದುಕನ್ನ ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ, ಜೀವನಾಡಿಯಾಗಿ, ಸಂಸ್ಕೃತಿಯ ಭಾಗವಾಗಿವೆ. ವ್ಯಕ್ತಿ ಮತ್ತು ಸಮಾಜದ ಮೇಲೆ ಪ್ರಭಾವ ಬೀರುವ ನಂಬಿಕೆಗಳು ಒಂದು ದೃಷ್ಟಿಯಲ್ಲಿ ಸಮಾಜದಲ್ಲಿ ಕಂಡು ಬರುವ ಧೈರ್ಯ-ಧೋರಣೆಗಳ ಅವಿಭಾಜ್ಯ ಅಂಗವಾಗಿವೆ. ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಅಗತ್ಯ ಆಶಯಗಳು ಹಾಗೂ ನಂಬುವ ಇಚ್ಛೆ ಪ್ರಬಲವಾಗಿದ್ದರೆ ನಂಬಿಕೆಗಳ ಬೆಳವಣಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಯಾವುದಾದರೂ ಹೇಳಿಕೆಗಳು ಹಾಗೂ ಸಂದರ್ಭವನ್ನು ನಿಜವೆಂದು ಭಾವಿಸಿ ಸ್ವೀಕರಿಸುವುದು ನಂಬಿಕೆ ಎನಿಸುತ್ತದೆ. ಇವು ಸಮಾಜದಲ್ಲಿ ಪ್ರಚಲಿತವಾಗಿ ಇವುಗಳ ಸ್ವೀಕಾರ ಹಾಗೂ ಆಚರಣೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಜನಪದದ ಪ್ರಸಿದ್ಧ ವಿದ್ವಾಂಸ ಆರ್.ಎಸ್. ಬಾಗ್ ಎಂಬುವನು ಜನಪದವನ್ನ ಸೂರ್ಯತ್ವಕ ಬಗೆ, ಭಾಷಿಕ ಬಗೆ, ವೈಜ್ಞಾನಿಕ ಬಗೆ, ಶಿಯಾತ್ಮಕ ಬಗೆ ಎಂದು ವರ್ಗೀಕರಿಸಿದ್ದಾನೆ. ವೈಜ್ಞಾನಿಕ ಬಗೆಯಲ್ಲಿ ಜನಪದ ನಂಬಿಕೆಯನ್ನ ಸೇರಿಸಿ ಕಾರ್ಯಕಾರಣ ಸಂಬಂಧವನ್ನು ಪುರಿತು ಹೇಳಿದ್ದಾನೆ.

ಮಾನವನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ನಂಬಿಕೆಗಳು ಒಂದಲ್ಲಿ ಒಂದು ವಿಧದಲ್ಲಿ ಅಭಿವೃದ್ಧಿಗೊಳ್ಳುತ್ತವೆ. ಈ ನಂಬಿಕೆಗಳು ಗ್ರಾಮೀಣ ಜನರಿಗೆ ಮಾತ್ರ ಸೀಮಿತವಾಗಿರದೆ ನಗರವಾಸಿಗಳಲ್ಲಿಯೂ ಕಂಡುಬರುತ್ತವೆ. ಅಂದರೆ ನಂಬಿಕೆಗಳಲ್ಲದ ದೇಶವಾಗಲಿ, ಜನರಾಗಲಿ ಇಲ್ಲ. ಬಾಳಗೊಂದು ನಂಬಿಕೆ ಅಗತ್ಯ.

ಭಾರತೀಯ ಸಂಸ್ಕೃತಿಯೊಂದಿಗೆ ಬದುಕುತ್ತಿರುವ ಮುಸ್ಲಿಮ್ ಜನಪದರಲ್ಲಿಯೂ ಸ್ಥಾಯಿ ಪರಿಸರಕ್ಕನುಗಣವಾಗಿ ಪದ್ಧತಿಗಳು, ಆಚರಣೆಗಳು, ನಂಬಿಕೆಗಳು ಕಂಡುಬರುತ್ತವೆ. ನಂಬಿಕೆಗಳು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪ್ರಭಾವ ಬೀರಬಹುದು. ಸಾಮಾನ್ಯವಾಗಿ ನಂಬಿಕೆಗಳನ್ನ ಎರಡು ವಿಧವಾಗಿ ವಿಂಗಡಿಸಬಹುದು.

1. ಮೂರ್ಖ ನಂಬಿಕೆಗಳು - ಕಾಲ್ಪನಿಕ ಅಂಶಗಳನ್ನ ಒಳಗೊಂಡಿರುತ್ತವೆ. ಅಂದರೆ ಪ್ರಮೇಯ ಹಾಗೂ ಹೇಳಿಕೆಗಳನ್ನ ಮಾತ್ರ, ನಂಬಲಾಗುವುದು.

2. ವೈಜ್ಞಾನಿಕ ನಂಬಿಕೆಗಳು - ವೈಜ್ಞಾನಿಕ ಸ್ತೋವನ್ನು ಒಳಗೊಂಡ ನಂಬಿಕೆಗಳು ಮೂಡಣಂಬಿಕೆಗಳನ್ನು ಮುಖ್ಯವಾಗಿ ಈ ರೀತಿ ಗುರುತಿಸಬಹುದು :

ಶುಭ ಕಾರ್ಯ ಅಥವಾ ಹೆಣ್ಣು ನೋಡಲು ಹೊರಡುವಾಗ ವಿಧವೇ ಕಾಣಿಸಿಕೊಳ್ಳಬಾರದು. ಕೊತ್ತಿ (ಬೆಕ್ಕು) ಅಡ್ಡಬರಬಾರದು. ಗುದ್ದಲಿ, ಹಿಡ್ಲು ಬಂಡಲಿ, ಖಾಲಿ ಬಿಂದಿಗೆ ಮೊದಲಾದವು ಕಾಣಿಸಿಕೊಳ್ಳಬಾರದು. ಹೀಗೆ ಕಾಣಿಸಿಕೊಂಡರೆ ಹೋಗುವ ಕಾರ್ಯಸಂಘರ್ಷವಾಗುವುದಿಲ್ಲವೆಂದೂ, ಇವೆಲ್ಲವೂ ಕೆಟ್ಟ ಶಕುನವೆಂದೂ ನಂಬಲಾಗಿದೆ.

ಇನ್ನು ಕೆಲವು ನಂಬಿಕೆಗಳು ವ್ಯಕ್ತಿ ಮತ್ತು ಸಮಾಜದ ದಾರುಣ ದುಃಖಕ್ಕೆ ಕಾರಣವಾಗಬಹುದು. ಅಂದರೆ ಸೊಸೆ ಬಂದ ವರ್ಷದೊಳಗೆ ಮನೆಯಲ್ಲೇನಾದರೂ ಅನಾಹತವಾದರೆ ಅಥವಾ ಯಾರಾದರೂ ಸತ್ತರೆ ಸೊಸೆಯ ಕಾಲುಗುಣ ಕೆಟ್ಟದ್ದು ಎಂದು ಭಾವಿಸಿ ಆಕೆಗೆ ಅನೇಕ ತೋಂದರೆ ಕೊಡುವುದು ಸರ್ವೇಸಾಮಾನ್ಯ. ಹಾಗೆಯೇ ಮಗು ಹುಟ್ಟುಪುದಕ್ಕಿಂತ ಮೊದಲೀ ಅಥವಾ ಅನಂತರ ಮೇಲಿನಂತೆಯೇ ಅನಾಹತವಾದರೆ ಅಥವಾ ಸತ್ತರೆ, ಹುಟ್ಟಲಿರುವ ಅಥವಾ ಹುಟ್ಟಿದ ಮಗುವಿನ ಕಾಲುಗುಣ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. “ಹುಟ್ಟುಟ್ಟತ್ತು ಮಕ್ಕಳ ಪುಣ್ಯ, ಬರಾ ಬರಾ ಸೊಸೆ ಪುಣ್ಯ” ಎಂದು ಇದಕ್ಕೆ ಸಂಬಂಧಪಟ್ಟಿಂತೆ ನಮ್ಮು ಜನಪದರ ಜಾಯಲ್ಲಿ ಗಾದೆಯ ಮಾತು ಪ್ರಚಲಿತವಾಗಿದೆ. ಇದು ಎಷ್ಟು ಸತ್ಯವೋ, ಸುಳ್ಳೋ. ಒಟ್ಟೆನಲ್ಲಿ ಎಮ್ಮೆಗೆ ಜ್ಞಾರ ಬಂದರೆ ಎತ್ತಿಗೆ ಬರೆ ಎಳೆಯುವಂತೆ ಏನೋ ಕಾರಣಕ್ಕೆ ಯಾವುದೋ ಸಂಬಂಧ ಕಲ್ಪಿಸಿ ತಮ್ಮ ಮನಶ್ವಾಂತಿ ಕೆಳದುಕೊಳ್ಳತ್ತಾರೆ. ವಿಧವೆಯ ಕ್ಷಯಿಂದ ಯಾವ ಶುಭಕಾರ್ಯವನ್ನೂ ಮಾಡಿಸುವುದಿಲ್ಲ. ಹಾಗೆ ಮಾಡಿಸುವುದು ಅಮಂಗಳ ಎಂದು ಭಾವಿಸುತ್ತಾರೆ.

ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾದಾಗ ಆತನಿಗೆ ಸರಿಯಾಗಿ ಚಿಕಿತ್ಸೆ ನೀಡುವುದರ ಬದಲು ದೆವ್ವ, ಭೂತ. ಗಾಳಿಸೋಂಕು ಇತ್ಯಾದಿ ದುಷ್ಪಶಕ್ತಿಯ ಭಾದೆ ಇದೆ ಎಂದು ಮಂತ್ರವಾದಿಯನ್ನು ಕರೆಯಿಸಿ ಯಂತ್ರ, ತಂತ್ರ, ಕಟ್ಟಿಸುವುದು ; ಮಾಂಸದ ಅಡುಗೆ ಬೇಯಿಸಿಹಾಕುವುದು ; ಚಪ್ಪೆಲಿ, ಪೂರಕೆಯಿಂದ ಹೊಡೆಯುವುದು ; ಮೃಮೇಲೆ ಬರೆ ಎಳೆಯುವುದು ; ಬೇವಿನ ಸೊಪ್ಪು ನಿವಾಳಿಸಿ ಹೊಂಕಾರ ಮಾಡುವುದು ; ಕೆಂಡದ ಸ್ವಾನ ಮಾಡಿಸುವುದು ; ಹರಕೆ ಹೊಡುವುದು ; ಗೋರಿಗಳ ಹತ್ತಿರ ಕರೆದುಕೊಂಡು ಹೋಗಿ ‘ತವ್ವಾಫ್’ ಬರಿಸುವುದು ಮುಂತಾದವುಗಳನ್ನು ಕಾಣಬಹುದು. ಒಟ್ಟೆನಲ್ಲಿ ಪೂರ್ವಾಗ್ರಹ ಪೀಡಿತಕ್ಕೆ ಒಳಗಾಗಿ ಜ್ಞಾನದ ಅರಿವಿಲ್ಲದೆ ಯಾರು ವ್ಯವಹರಿಸುತ್ತಾರ್ಹೋ ಅವರಲ್ಲಿ ಇಂತಹ ನಂಬಿಕೆಗಳು ಬೇರು ಬಿಟ್ಟಿರುತ್ತವೆ.

ನೆಲಸಿದ ಪ್ರದೇಶಿಕತೆಗನುಗುಣವಾಗಿ ಮುಸ್ಲಿಮ್ ಮುತ್ತೆದೆಯರು ಕ್ಷೇಗೆ ಒಳೆ, ಕಾಲಿಗೆ ಕಾಲುಂಗರ, ಕುತ್ತಿಗೆಗೆ ಕರಿಮಣಿ ಸರ (ಲಭ್ಜ) ಹಾಕುತ್ತಾರೆ. ಇವು ಮುತ್ತೆದೆಯರ ಲಕ್ಷಣ. ಇವು

ಮುತ್ತೆದೆಯರು ಹೊಡದೆ ಇದ್ದರೆ ಅಮಂಗಳ, ಅಪಶ್ಚಣವೆಂದು ನಂಬಲಾಗಿದೆ. ಇದರಿಂದ ವಿಭಿನ್ನ ಸಂಸ್ಕೃತಿಗಳಲ್ಲಿ ಏಕತೆ ಗುರುತಿಸಲು ಸಾಧ್ಯ.

ಸಾನ್ಯ ಮಾಡಿದ ಮೇಲೆ ಕೂಡಲಿನ ನೀರು ಮನೆಯ ಒಳಗೆ ಹನಿಯಬಾರದು, ಹೊಸ್ತಿಲ ಮೇಲೆ ಒಂಟಿಕಾಲಲ್ಲಿ ನಿಲ್ಲಬಾರದು, ಹೊಸ್ತಿಲ ಮೇಲೆ ಕುಳಿತು ಏನೂ ತಿನ್ನಬಾರದು, ಸೀನಬಾರದು. ಇದರಿಂದ ಮನೆಗೆ ದರಿದ್ರ, ಬರುತ್ತದೆಂದೂ, ಮನೆಯ ಯಜಮಾನಿಗೆ ಹಾನಿಯೆಂದೂ ನಂಬಲಾಗಿದೆ. ಹಾಗೆಯೇ ಮನೆಯಲ್ಲಿ ಜೀಡ ಬಲೆ ಕಟ್ಟಬಾರದು. ಇದರಿಂದ ಮನೆಯ ಸಾಲ ಅಧಿಕವಾಗುತ್ತದೆಂಬ ನಂಬಿಕೆ ಇದೆ. ಮುಖ್ಯವಾಗಿ ಮನೆ ಶುಚಿಯಾಗಿಡಲು ಈ ರೀತಿಯ ನಂಬಿಕೆ ಬೆಳೆದಿರಬಹುದು.

ಕೆಲ ನಂಬಿಕೆಗಳಿಂದ ಘೃತೀಗೆ ಅನುಕೂಲವಾಗುವ ಸಾಧ್ಯತೆ ಇದೆ. ಮಗು ಮಲಗಿಂದ್ದಾಗ ಮುದ್ದಾಡಬಾರದು ; ಮಗುವಿಗೆ ನಿದ್ರಾಭಂಗವಾಗುತ್ತದೆಂಬ ಕಾರಣದಿಂದ ಈ ನಂಬಿಕೆ ಬೆಳೆದಿರಬಹುದು. ಧೂಳ ಹೊತ್ತಲ್ಲಿ ಕಸ ಹೊರಹಾಕಬಾರದು, ಮನೆ ಗುಡಿಸಬಾರದು, ಇತ್ಯಾದಿ ನಂಬಿಕೆಗಳಿವೆ. ಕಸದಲ್ಲಿ ಸಣ್ಣ ಪ್ರಟ್ಟ ಬೆಲೆ ಬಾಳುವ ವಸ್ತುಗಳು ಸೇರಿಕೊಂಡಿದ್ದು ಕತ್ತಲೆಯಲ್ಲಿ ಕಸ ಹೊರಹಾಕಿದರೆ ಕಾಣಿಸುವುದಿಲ್ಲ ಎಂಬ ಕಾರಣದಿಂದ ಈ ನಂಬಿಕೆಗಳು ಬೆಳೆದಿರಬಹುದು.

### ವೈಜ್ಞಾನಿಕ ನಂಬಿಕೆಗಳು :

ಕಾಲ್ಪನಿಕ ಅಂಶದಿಂದ ದೂರವಾಗಿ ವೈಜ್ಞಾನಿಕ ಸ್ಕ್ಯಾವನ್ನು ಒಳಗೊಂಡ ನಂಬಿಕೆಗಳನ್ನು ವೈಜ್ಞಾನಿಕ ನಂಬಿಕೆಗಳು ಎನ್ನಲಾಗುವುದು. ನಮ್ಮ ಹಿರಿಯರು ನಂಬಿ ಆಚರಿಸಿಕೊಂಡು ಬರುತ್ತಿರುವ ಈ ನಂಬಿಕೆಗಳಲ್ಲಿ ಯಾವುದು ಮೂಡ ನಂಬಿಕೆ, ಯಾವುದು ವೈಜ್ಞಾನಿಕ ನಂಬಿಕೆ ಎಂದು ಗೆರೆ ಎಳೆದು ಹೋರಿಸುವುದು ಸಾಧ್ಯವಿಲ್ಲ. ಒಟ್ಟನಲ್ಲಿ ವೈಜ್ಞಾನಿಕ ಸ್ಕ್ಯಾಕ್ ಹತ್ತಿರವಾಗಿರುವ ನಂಬಿಕೆಗಳನ್ನು ಗುರ್ತಿಸಿ ಅವುಗಳನ್ನು ವೈಜ್ಞಾನಿಕ ನಂಬಿಕೆಗಳು ಎನ್ನಲಾಗುತ್ತವೆ.

ಲಗುರು ಕಡಿಯಬಾರದು ಎಂಬ ನಂಬಿಕೆಯೊಂದಿಗೆ ಲಗುರು ಮನೆಯ ಒಳಗೆ ಕತ್ತರಿಸಬಾರದು ಎಂಬ ಮತ್ತೊಂದು ನಂಬಿಕೆ ಇದೆ. ಇಂಥಹ ಆಪಾಯದಿಂದ ತಪ್ಪಿಸಲು ನಂಬಿಕೆಯ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಲಗುರು ಮನೆಯ ಒಳಗೆ ಹಾಕಬಾರದು ಅಥವಾ ಕತ್ತರಿಸಬಾರದು, ಇದರಿಂದ ಮನೆಗೆ ಬಡತನ ಬರುತ್ತದೆಂಬ ನಂಬಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಕಥೆಯು ಬೆಳೆದಿದೆ. ಒಬ್ಬ ಕಳ್ಳು ಧನಿಕನ ಮನೆಗೆ ಕಳ್ಳುತನ ಮಾಡಲು ಹೋದನಂತೆ. ಆಕಸ್ಯಾತ್ ಅವನ ಲಗುರು ಮನೆಯಲ್ಲಿ ಬಿದ್ದಿತು. ಅದನ್ನು ಹುಡುಕಲು ಆರಂಭಿಸಿದ. ಬೆಳಗಾಯಿತು ಲಗುರು ಸಿಗಲಿಲ್ಲ. ಕಳ್ಳು ಸಿಕ್ಕಬಿದ್ದನಂತೆ. ಧನಿಕನು ಅವನನ್ನು ವಿಚಾರಿಸಿದಾಗ ನನ್ನ ಲಗುರು ಮನೆಯಲ್ಲಿ ಬಿದ್ದಿದೆ. ಲಗುರು ಮನೆಯಲ್ಲಿ ಬೆಳೆಬಾರದು. ಇದರಿಂದ ದರಿದ್ರ, ಬರುತ್ತದೆ. ನೀವು ಧನಿಕರಾಗಿ ಉಳಿದರೆ ಇನ್ನೊಮ್ಮೆ ಕಳ್ಳುತನ

ಮಾಡಬಹುದು. ಬಡತನ ಬಂದರೆ ಪುನಃ ಬರಲು ಸಾಧ್ಯವೇ ? ಎಂದನಂತೆ. ಇದನ್ನು ಕೇಳಿದ ಧನಿಕ ಸಂತೋಷಗೊಂಡು ಕಳ್ಳನಿಗೆ ಬಹುಮಾನ ಕೊಟ್ಟು ಕಳುಹಿಸಿದನಂತೆ. ಇದು ಎಷ್ಟು ಸತ್ಯವೋ ಸುಳಭೋ. ಮನೆಯ ಒಳಗೆ ಉಗುರು ಕತ್ತರಿಸಬಾರದು ಎಂಬ ಕಾರಣಕ್ಕೆ ಈ ನಂಬಿಕೆಯನ್ನು ಒಟ್ಟುಕೊಳ್ಳುವುದಕ್ಕೆ ಇಂತಹ ಕಥೆ ಬೆಳೆದಿರಬಹುದು.

ಗಭೀಣೆಯರು, ಬಾಣಂತಿಯರು ಸಂಜಿಯ ಹೊತ್ತಿನಲ್ಲಿ ಮನೆಯ ಹೊರಗೆ ಹೋಗಬಾರದು ಎಂಬ ನಂಬಿಕೆ ಇದೆ. ಅಶ್ಯಂತ ಸೂಕ್ಷ್ಮಾವಸ್ಥೆಯಲ್ಲಿರುವ ಈ ಸ್ಥಿತಿಯಲ್ಲಿ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡುವುದರಿಂದ ಮನೆಯ ಹೊರಗೆ ಹೋಗಬಾರದೆಂಬ ನಂಬಿಕೆ ಬೆಳೆದಿರಬಹುದು. ಹಾಗೆಯೇ ಒಬ್ಬರು ಮೆಟ್ಟಿದ ಚಪ್ಪಲಿ ಮತ್ತೊಬ್ಬರು ಮೆಟ್ಟಬಾರದು; ಒಬ್ಬರು ಧರಿಸಿದ ಬಟ್ಟೆ ಮತ್ತೊಬ್ಬರು ಧರಿಸಬಾರದು; ಚರ್ಮರೋಗ ನಿವಾರಣೆಗಾಗಿ ಇವು ನಂಬಿಕೆಯ ರೀತಿಯಲ್ಲಿ ಪ್ರಚಲಿತವಾಗಿರಬಹುದು. ಇಂತಹ ನಂಬಿಕೆಗಳು ಆರೋಗ್ಯದಾಯಕ ವಾತಾವರಣವನ್ನು ಸೈಫಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.

ಕಷ್ಟಗಳ ನಿವಾರಣೆಗಾಗಿ ಮುಸ್ಲಿಮ್ ಜನಪದರು ಮೇಲಿನ ನಂಬಿಕೆಯೊಂದಿಗೆ ಇನ್ನೂ ಅನೇಕಾನೇಕ ನಂಬಿಕೆಗಳನ್ನು ತಮ್ಮ ಬದುಕಿನಲ್ಲಿ ದಿನನಿತ್ಯ ಅಳವಡಿಸಿಕೊಂಡಿದ್ದಾರೆ. ಹರಕೆ ಹೊರುವುದು; ಹರಕೆ ತೀರಿಸದಿದ್ದರೆ ಸಂಕಷ್ಟಗಳು ಪುನಃ ಎದುರಾಗುತ್ತವೆಂದು ನಂಬುವುದು; ಹಬ್ಬ ಹರಿದಿನಗಳಲ್ಲಿ ಮುಟ್ಟು ಮೈಲಿಗೆಯಾದವರು ಬರಬಾರದೆನ್ನುವುದು, ಇತ್ಯಾದಿ ನಂಬಿಕೆಗಳು ಮನೋವೈಜ್ಞಾನಿಕ ದೃಷ್ಟಿಯಿಂದ ಪರಿಣಾಮಕಾರಿ ಕೆಲಸ ಮಾಡುತ್ತವೆ.

ಸಾಮಾನ್ಯವಾಗಿ ನಂಬಿಕೆಗಳು ಸಾಮಾಜಿಕ ಜೀವನದ ಮೇಲೆ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮವನ್ನುಂಟುಮಾಡುವುದೇ ಹೆಚ್ಚು. ಇದರಿಂದ ಸಮಾಜದ ಪ್ರಗತಿ ವಿಮುಖವಾಗಿ ಅಜ್ಞಾನ, ಅಂಥಕಾರ ತುಂಬಿ ತುಳುಕುತ್ತದೆ.

ಮುಸ್ಲಿಮ್ ಜನಪದರಲ್ಲಿ ಕೆಲವು ಧಾರ್ಮಿಕ ನಂಬಿಕೆಗಳು ಕಂಡುಬರುತ್ತವೆ. ಪಶ್ಚಿಮ ದಿಕ್ಕಿನ ಕಡೆ ಕಾಲು ಕಾಚಿ ಮಲಗಬಾರದು. ಏಕೆಂದರೆ ಮೈಕ್ರೋನಗರದಲ್ಲಿರುವ ‘ಕಾಬಾ’ ಎಂಬ ಪ್ರಾರ್ಥನಾ ಮಂದಿರ ಪಶ್ಚಿಮ ದಿಕ್ಕಿನ ಕಡೆ ಇರುವುದರಿಂದ ಆ ಕಡೆ ಕಾಲು ಕಾಚಬಾರದೆಂದು ಮುಸ್ಲಿಮರು ನಂಬುತ್ತಾರೆ. ಪುರುಷರು ಚಿನ್ನಾಭರಣ ಧರಿಸಬಾರದು. ಇಸ್ಲಾಮ್ ಧರ್ಮದಲ್ಲಿ ಪುರುಷರು ಚಿನ್ನಾಭರಣ ಧರಿಸುವುದು ನಿಷೇಧವಾದುದರಿಂದ ನಂಬಿಕೆಯ ರೀತಿಯಲ್ಲಿ ಬೆಳೆದುಬಂದಿದೆ. ನಾಯಿಯನ್ನು ಮನೆಯೋಳಗೆ ಸೇರಿಸಬಾರದು. ಏಕೆಂದರೆ ಪ್ರತಿ ದಿನ ಬೆಳೆಗ್ಗೆ ನಮಾಜಿನ ಸಮಯಕ್ಕೆ ದೇವದೂತರು (ಮಲಾಯಂಕ) ಮನೆಗೆ ಬಂದು ಸಂಪತ್ತನ್ನು ನೀಡುತ್ತಾರಂತೆ. ಇವರು ನಾಯಿಯನ್ನು ಕಂಡು ಮನೆಗೆ ಬರದೆ ಹಿಂದಿರುಗುತ್ತಾರಂತೆ. ಇದರಿಂದ ಬಡತನ ಬರುತ್ತದೆಂಬ ನಂಬಿಕೆ ಇದೆ. ಹಾಗೆಯೇ ಪ್ರಾಣ, ಪಶ್ಚಿಮ ಚಿತ್ರವನ್ನು ಮನೆಯಲ್ಲಿ ಅಂಟಿಸಬಾರದು, ಮನುಷ್ಯರ ಎಡ, ಬಲ ಭುಜದ ಮೇಲೆ ದೇವದೂತರು

(ಕಿರಾಮನ್, ಕಾತಬೀನ್, ಯಾರಾಹಮನ್, ಮಾತಾಫಲುನ್) ವಾಸಿಸುತ್ತಿದ್ದ ದಿನಚರಿ ಬರೆಯತ್ತಾರಂತೆ, ಸ್ವರ್ಗ ಮತ್ತು ನರಕದ ಬಗ್ಗೆ ನಂಬಿಕೆ ಇವರಲ್ಲಿದ್ದ ಸ್ವರ್ಗದಲ್ಲಿ ಅತಿಯಾದ ಷಾರಾಮವಿದೆಯೆಂದು, ನರಕದಲ್ಲಿ ಯಾತನಾಮಯ ಹಿಂಸೆ ಇದೆ ಎಂದು ನಂಬಲಾಗಿದೆ. ಪುರುಷರು ಧರ್ಮದ ಹೆಸರಲ್ಲಿ ಗಡ್ಡ ಬಿಟ್ಟರೆ ಪುನಃ ಚೋಳಿಸಬಾರದು. ತಮ್ಮ ಅಧಿಕ ಸಂಪತ್ತಿನ ಮೇಲಿನ ತೆರವನ್ನು 'ರುಕಾತ್' ರೂಪದಲ್ಲಿ ಬಡವರಿಗೆ ದಾನ ಮಾಡಬೇಕು. 'ಜ್ಞಾಬಾ' ಮಾಡಿದ 'ಹಲಾಲ್' ಪಾಣಯ ಮಾಂಸವನ್ನು ಮಾತ್ರ, ಸ್ವೀಕರಿಸಬೇಕು. ವ್ಯುಲಿಗೆ ಯಾದವರು, ಮುಣ್ಣಾದವರು ನಮಾಜ್ ಹಾಗೂ ಉಪವಾಸ ಇರುವುದಾಗಲಿ, 'ಶುರಾನ್' ಗ್ರಂಥ ಸೃಶಿಸುವುದಾಗಲಿ ಮಾಡಬಾರದು. ಹಿರಿಯರಿಗೆ ವಿಧೇಯರಾಗಿರಬೇಕು; ಹೆಣ್ಣು ಮಕ್ಕಳು "ಬುರಖಾ" ಧರಿಸಬೇಕು ಇತ್ಯಾದಿ ನಂಬಿಕೆಗಳಿವೆ. ಇಂತಹ ನಂಬಿಕೆಗಳನ್ನು ಮೌಲ್ಯದ ರೀತಿಯಲ್ಲಿ ಆಚರಿಸುತ್ತಾರೆ.

ಒಟ್ಟನಲ್ಲಿ ದೃಢ ನಂಬಿಕೆಯಿಳ್ಳ ವ್ಯಕ್ತಿತನ್ನ ನಂಬಿಕೆಗೆ ವಿರುದ್ಧವಾದ ಹೇಳಿಕೆಗಳು ಕಂಡು ಬಂದಲ್ಲಿ ಲಕ್ಷಿಸದೆ ತಾನು ನಂಬಿರುವುದೇ ಸ್ತುವೆಂದು ಭಾವಿಸಿ ವ್ಯವಹರಿಸುತ್ತಾನೆ.

**ಮುಸ್ಲಿಮ್ ಜನಾಂಗ ಬೆಳೆದು ಬಂದ ಬಗೆ :**

ಪ್ರಪಂಚದ ಪ್ರಮುಖ ಧರ್ಮಗಳಲ್ಲಿ 'ಇಸ್ಲಾಮ್' ಧರ್ಮವು ಒಂದಾಗಿದೆ. 'ಇಸ್ಲಾಮ್' ಎಂದರೆ ದೈವ ಸಂಕಲ್ಪಕ್ಕೆ ಶರಣಾಗುವುದು ಎಂದರ್ಥ. ಮಹಮ್ಮದ್ ಪ್ರೇಗಂಬರವರು ಚೋಧಿಸಿದ ತತ್ವ ಹಾಗೂ ವಿಧಿನಿಯಮದಂತೆ ನಡೆಯಬೇಕೆಂದು 'ಇಸ್ಲಾಮ್' ಧರ್ಮ ಹೇಳುತ್ತದೆ.

ಈ ಧರ್ಮದ ಮೂಲಭೂತ ಭಾವನೆಗಳು ಎರಡು :

- (1) ಈಮಾನ್ - ಧರ್ಮದ ಮೇಲಿನ ನಂಬಿಕೆ
- (2) ದೀನ್ - ಧರ್ಮ

ಇದರೊಂದಿಗೆ ಮುಸ್ಲಿಮನು 'ಷರಿಯತ್' ಅಥವಾ ಇಸ್ಲಾಮಿನ ಕಾನೂನಿಗೆ ಬದ್ಧನಾಗಿರಬೇಕು. ಮುಲಾಯಂಕದ (ದೇವದೂತರು) ಅಸ್ಥಿತ್ವವನ್ನು 'ಇಸ್ಲಾಮ್' ಧರ್ಮ ಒಮ್ಮತ್ತದೆ. ಈ ದೇವದೂತರು ಅಲ್ಲಾ ಮತ್ತು ಮನುಷ್ಯರ ನಡುವೆ ಕಂಡುಬರುತ್ತಾರೆ. ಮುಖ್ಯವಾಗಿ (1) ಜಿಬ್ರಿಯುಲ್ (2) ಇಸ್ರಾಫೀಲ್ (3) ವ್ಯೇಕಾಯಿಲ್ (4) ಇಜಾಯಿಲ್ ಎಂಬ ನಾಲ್ಕು ರೂಪಗಳಾಗಿ ದಾನವಾಂಶವುಳ್ಳ "ಇಬ್ರಾಹಿಂ" ಎಂಬುವನ್ನಾನೆ. ಇವನನ್ನು "ಸ್ತೋತ್ರ" ಎಂದು ಕರೆಯುತ್ತಾರೆ. ಇವನು 'ಆದಮ್' (ಸೃಷ್ಟಿಯ ಮೂಲಪುರುಷ)ನಿಗೆ ಗೌರವಾದರೆಗಳನ್ನು ಸಲ್ಲಿಸಿದ ಕಾರಣ ಈತನನ್ನು 'ಅಲ್ಲಾ' ಬಹಿಷ್ಕರಿಸಿದ.

ಅಲ್ಲಾನ ಹೊರತು ಉಳಿದೆಲ್ಲ ಸಕಲ ಸೃಷ್ಟಿಗೂ ಅಂತ್ಯಪದೆ. ಆದಮ್, ನೋಹ್, ಇಬ್ರಾಹಿಂ, ಮೂಸ, ಈಸ ಹಾಗೂ ಮಹಮ್ಮದ್ ಪ್ರೇಗಂಬರರೆಂಬ ಮೊದಲಾದ ಸುಮಾರು

ಒಂದು ಲಕ್ಷ್ಯದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳ ಮೂಲಕ ಅಲ್ಲಾನ ಸಂದೇಶ ಕಾಲಕಾಲಕ್ಕೆ ಬಂದಿದ್ದು, ಸುಮಾರು ನೂರನಾಲ್ಕು ಗ್ರಂಥಗಳು ರಚನೆಗೊಂಡವು. ಅವುಗಳಲ್ಲಿ ಜಬ್ಬೂರ್, ತೋರಿಯತ್, ಇಂಜಿಲ್ ಫುರುಖಾನ್ ಎಂಬ ನಾಲ್ಕು ಗ್ರಂಥಗಳು ಮಾತ್ರ ಉಳಿದುಕೊಂಡವು. ಈ ಫುರುಖಾನ್ ಗ್ರಂಥವೇ ಮಹಮ್ಮದ್ ಪ್ರೇಗಂಬರವರ ಮೇಲೆ ಅವತ್ತಿರ್ಣಗೊಂಡ ‘ಶುರಾನ್’ ಗ್ರಂಥವಾಗಿದೆ. ಪ್ರೇಗಂಬರ್ ರವರ ಅನಂತರ ‘ಕಲೀಫ್’ರು ಯಾರಾಗಬೇಕೆಂಬ ವಿಷಯದಲ್ಲಿ ಅನೇಕ ಭಿನ್ನಾಭಿಪ್ರಾಯ ಉಂಟಾಗಿ ಇಸ್ಲಾಮ್ ಧರ್ಮದಲ್ಲಾ ಮತ - ಭೇದಗಳು ಹುಟ್ಟಿಕೊಂಡವು. ಇವುಗಳಲ್ಲಿ (1) ಸುನ್ನತೆ ಜಮಾತ್ (2) ಷಿಯಾ (3) ವಹಾಬಿಗಳು.

‘ಸುನ್ನ’ ಎಂದರೆ ದಾರಿ ತೋರಿಸುವುದು ಎಂದರ್ಥ. ಅಂದರೆ ಮಹಮ್ಮದ್ ಪ್ರೇಗಂಬರವರು ತೋರಿಸಿದ ಮಾರ್ಗದ ಮೇಲೆ ನಡೆಯುವುದು ಎಂದಾಗುತ್ತದೆ. ಮುಸ್ಲಿಂರಲ್ಲಿ ಸುನ್ನತೆ ಜಮಾತ್‌ಗೆ ಸೇರಿದವರ ಸಂಖ್ಯೆ ನೂರಕ್ಕೆ ಎಪ್ಪತ್ತೆ ದರಖಿದೆ. ಕ್ರ.ಶ. ೮೦ಭತ್ತನೆಯ ಶತಮಾನದ ಅನಂತರ ಸುನ್ನತೆ ಜಮಾತ್‌ಗೆ ಸಂಬಂಧಿಸಿದಂತೆ ನಾಲ್ಕು ಶಾಖೆಗಳು ಹುಟ್ಟಿಕೊಂಡವು.

(1) ಹನ್ನಿ (2) ಷಾಫಿ (3) ಮಾಲೀಕಿ (4) ಹಂಬಲಿ  
ಹನ್ನಿ:

ಇರಾನಿನ ‘ಅಭಾಹನೀಫ್’ರ ಹೆಸರು ಈ ಶಾಖೆಗೆ ಬಂದಿದೆ. ಈ ಶಾಖೆಯವರು ನಿರ್ದಿಷ್ಟ ಸಂಪ್ರದಾಯಗಳಿಗೆ ಬದ್ಧರಾಗಿದ್ದಾರೆ. ತರ್ಕದಿಂದ ಕೂಡಿದ ಪ್ರಮಾಣ ತತ್ವಗಳನ್ನು ಇವರು ಒಪ್ಪುತ್ತಾರೆ. ಈ ಶಾಖೆಯ ಅನುಯಾಯಿಗಳು ಸಿರಿಯಾ, ಈಜ್‌ಪ್ರೋ, ಟರ್ಕ್, ಅರೇಬಿಯಾ, ಅಫ್ರಿಕಾನಿಸ್ತಾನ್, ಪಾಕಿಸ್ತಾನ್ ಮತ್ತು ಭಾರತದಲ್ಲಿದ್ದಾರೆ.

ಷಾಫಿ :

‘ಇಮಾಮ್ ಷಾ ಫಯ್’ರವರ ಹೆಸರು ಈ ಶಾಖೆಗೆ ಬಂದಿದೆ. ಇವರು ಸಂಪ್ರದಾಯಗಳಿಗೆ ಹೆಚ್ಚು ಒತ್ತುಕೊಡುವುದರ ಜೊತೆಗೆ ಸತ್ಯದ ಬಗ್ಗೆ ತೋರಿಸಿದ್ದಾರೆ. ಇವರು ಅರೇಬಿಯಾ, ಪೂರ್ವ ಆಫ್ರಿಕ, ಸಿಂಹಳ, ದಕ್ಷಿಣ ಭಾರತ, ಜಾವ, ಇಂಡೋನೇಷಿಯಾ, ಮಲಯಾ ಮುಂತಾದ ದೇಶದಲ್ಲಿದ್ದಾರೆ.

ಮಾಲೀಕಿ :

ಮದೀನದ ‘ಮಲೀಕ್ ಇಬ್ಬ ಅನಸ್’ರವರು ಈ ಶಾಖೆಯನ್ನು ಸ್ಥಾಪಿಸಿದರು. ಇವರು ‘ಮುಹಮ್ಮತ್’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಈ ಶಾಖೆಯವರು ‘ಶುರಾನ್’ ಮತ್ತು ‘ಮದೀನ’ದ ಸಂಪ್ರದಾಯಗಳಿಗೆ ಹೆಚ್ಚು ಮಹತ್ತ ಕೊಡುತ್ತಾರೆ. ಇವರು ಉತ್ತರ ಮತ್ತು ಪಶ್ಚಿಮ ಆಫ್ರಿಕ, ಸೂಡಾನ್, ಪಾಕಿಸ್ತಾನ್ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

### ಹಂಬಲಿ :

‘ಅಬು ಅಬ್ಬುಲ್ ಹನ್ ಬಾಲ್’ರವರು ಈ ಶಾಶ್ವತ ಸ್ಥಾಪಿಸಿದರು. ಇವರ ಅನುಯಾಯಿಗಳಿಗೆ ‘ಹನ್ ಬಲಿ’ ಎಂದು ಕರೆಯುತ್ತಾರೆ. ಮಹಮ್ಮದ್ ಪ್ರೇಗಂಬರವರ ತತ್ವಗಳನ್ನು ಬದಲಾಯಿಸಬಾರದೆಂಬ ಧೋರಣೆಯ ಮೂಲಕ ಈ ಶಾಶ್ವತ ಆರಂಭವಾಯಿತು. ಇವರು ಪರ್ಸಿಯಾ ಮತ್ತು ಅರೇಬಿಯಾದಲ್ಲಿದ್ದಾರೆ.

ಈ ಮೇಲಿನ ನಾಲ್ಕು ಪ್ರಮುಖ ಶಾಶ್ವತ ಲ್ಲಾದೆ, ಪ್ರಸಿದ್ಧಿಗೇ ಬಾರದ ಇನ್ನೂ ಅನೇಕ ಶಾಶ್ವತಗಳಿವೆ. ಆಪುಗಳಲ್ಲಿ ‘ದಾಪೂದ್-ಇಜ್ಜ್-ಅಲೀಯರುಹಿರಿ’ ಶಾಶ್ವತ ಸುಮಾರು ಒಂದು ಶತಮಾನದವರಿಗೆ ಇತ್ತು. ಕಟ್ಟಾವಾದಿಗಳಾದ ‘ವಹಾಬಿ’ ಅಥವಾ ‘ಅಹಲೇಹದಿ’ ಪಾಕಿಸ್ತಾನ ಮತ್ತು ಭಾರತದಲ್ಲಿದ್ದಾರೆ. ಹನ್ನೆರಡನೆ ಇಮಾಮ್ ‘ಮುಹೇದ್‌ವೀ’ಯವರನ್ನು ಇವರು ಪ್ರೇಗಂಬರೆಂದು ನಂಬುತ್ತಾರೆ.

### ಷಿಯಾ :

ಮುಸ್ಲಿಮ್‌ರಲ್ಲಿ ಷಿಯಾ ಹೂಡ ಪ್ರಮುಖವಾದ ಪಂಗಡ. ಈ ಪಂಗಡದಲ್ಲಿ ‘ಹನ್ನೆರಡು ಇಮಾಮ್’ಗಳು ಮತ್ತು ‘ಏಳು ಇಮಾಮ್’ಗಳೆಂಬ ಒಳ ಪಂಗಡಗಳಿವೆ. ಈ ಪಂಗಡದವರು ಪರ್ಸಿಯ, ಭಾರತ ಮತ್ತು ದಕ್ಷಿಣ ಲೆಬನಾನಿನಲ್ಲಿದ್ದಾರೆ. ಪ್ರೇಗಂಬರವರ ಮಗಳು ಬೀಬಿ ಫಾತೀಮಾ ಮತ್ತು ಅಳಿಯ ಹಜರತ್ ಆಲಿ ಹಾಗೂ ಮಕ್ಕಳು ಇಮಾಮ್ ಹಸ್ನೇನ್, ಇಮಾಮ್ ಹಸ್ನೇನ್ ಇವರನ್ನು ಅಧಿಕವಾಗಿ ನಂಬುತ್ತಾರೆ.

“ಚೋಹೋರಿ” ಎಂಬ ಮತ್ತೊಂದು ಶಾಶ್ವತ ಇದೆ. ಇಮಾಮ್ ಹಸ್ನೇನ್‌ರವರ ಮಗ ಜ್ಯೇಂಜಾಲಾಳಿಯದ್ದೀನ್‌ರವರ ವಂಶಸ್ಥರಲ್ಲಿ ಬ್ರಹ್ಮಾನುದ್ದೀನ್‌ರವರು ಮೊದಲನೆಯ ದಾಯಿ (ಧಾರ್ಮಿಕ ಗುರು). ಇವರ ನಂತರ ಸುಮಾರು ಐವತ್ತೊಂದು ದಾಯಿಗಳು ಆಗಿಹೋಗಿದ್ದಾರೆ. ಬ್ರಹ್ಮಾನುದ್ದೀನ್ ಇವರ ಹೆಸರಿನ ಚೋಹೋರಿ ಶಾಶ್ವತ, ಇವರು ಭಾರತದಲ್ಲಿಯೂ ಇದ್ದಾರೆ.

ಸುಮಾರು ಹನ್ನೆರಡನೆಯ ಶತಮಾನದಲ್ಲಿ ವ್ಯಾಪಾರ ಹಾಗೂ ಧರ್ಮ ಪ್ರಚಾರದ ಉದ್ದೇಶಕ್ಕಾಗಿ ಇಸ್ಲಾಮಿಯರು ಭಾರತಕ್ಕೆ ಬಂದರು. ಹಿಂದೂ ಧರ್ಮದ ನಾಲ್ಕು ವರ್ಣಗಳಂತೆ ಇವರಲ್ಲಿಯೂ ಪಾರೋಹಿತ್ಯ, ಸೈನಿಕ, ಸಾಮಾನ್ಯ, ಗುಲಾಮ ಎಂಬ ಭೇದಗಳಿವೆ. ಆದರೆ ಇವರಲ್ಲಿ ಶೂದ್ರತ್ವದ ಕಲ್ಪನೆ ಇಲ್ಲ.

ಶಿರಾನಿನಲ್ಲಿ ಭಾರತೀಯಕ್ಕೆ ಹೆಚ್ಚಿನ ಪ್ರಮುಖತೆ ಕೊಟ್ಟಿದೆ. ಬಣ್ಣ ಭಾಷೆ, ವೃತ್ತಿಯ ಆಧಾರದ ಮೇಲೆ ಮೇಲು-ಕೀಳು ಎಂಬ ಭಾವನೆ ಇರಬಾರದು ಎನ್ನಲಾಗಿದೆ. ಸಮಾನತೆ, ಭಾರತೀಯತ್ವ ಕೇವಲ ಮಾತಿಗೆ ಸೀಮಿತವಾಯಿತು. ಇದರಿಂದ ಅನೇಕ ಪಂಗಡಗಳು ಬೆಳೆಯುವರಕ್ಕೆ ಕಾರಣವಾಯಿತು. ಹಿಂಗೆ ಹೊರಗಿಸಿದ ಒಂದು ಮುಸ್ಲಿಮ್‌ರಲ್ಲಿ ಕೆಲವರು

ಪುರೋಹಿತ, ಸೈನಿಕ, ವ್ಯಾಪಾರ ವರ್ಗಕ್ಕೆ ಸೇರಿದರು. ಇದು ಅವರವರ ಬಳಗಕ್ಕೆ ಸೀಮಿತವಾಗಿ ವಂಶಪಾರಂಪರ್ಯವಾಗಿ ಬೆಳೆಯಿತು. ಇಂತಹ ಮುಸ್ಲಿಂರನ್ನು ‘ಅಶಾರಫ್’ ಎಂದು ಕರೆಯಲಾಯಿತು. ‘ಅಶಾರಫ್’ ಎಂದರೆ ‘ಶೈತ್ಯ’ ಎಂಬ ಅರ್ಥವಿದೆ.

‘ಅಶಾರಫ್’ಗಳಲ್ಲಿ ಸೈಯದ್, ಶೇಖ್, ಮೋಗಲ್, ಪರಾಣ್ ಇನ್ನೂ ಮುಂತಾದ ವರಿದ್ವಾರೆ. ಸೈಯದ್, ಶೇಖ್ ಗಳು - ಧಾರ್ಮಿಕ, ಪುರೋಹಿತ ವರ್ಗಕ್ಕೆ ಸೇರುತ್ತಾರೆ. ಮುಖ್ಯವಾಗಿ ಸೈಯದ್ ರವರನ್ನು ಪ್ರೇಗಂಬರವರ ಅಧವಾ ಬೀಬಿ ಫಾತೀಮಾರವರ ವಂಶಸ್ಥರೆಂದು ಕರೆಯತ್ತಾರೆ. “ಮೋಗಲ್”, “ಪರಾಣ್”, ಪಂಗಡದವರು ಷ್ಟತ್ರಿಯ ವರ್ಗಕ್ಕೆ ಸೇರುತ್ತಾರೆ.

ಈ ನೆಲದಲ್ಲಿದ್ದ ಧಾರ್ಮಿಕ ಮತಾಂತರಗೊಂಡ ಮುಸ್ಲಿಂರನ್ನು ‘ಅಜ್‌ಲಫ್’ ಎಂದು ಕರೆಯಲಾಯಿತು.

ಮುಸ್ಲಿಂ ಆಕ್ರಮಣಕಾರರಾದ ಗುಲಾಮಿ ಸಂತತಿಯ ಸುಲಾನರು, ಖಿಲ್ಜಿಗಳು, ತೊಫಲಕರು ಉತ್ತರ ಭಾರತದಲ್ಲಿ ಬಹಮನಿ ಅರಸರು ದಷ್ಟಿಣ ಭಾರತದಲ್ಲಿ ಇಸ್ಲಾಮಿನ ತಳಹದಿ ಹಾಕಿದರೆಂದು ಹೇಳುತ್ತಾರೆ. ಆಕ್ರಮಣಕಾರರು ಅಧಿಕ ಸಂಖ್ಯೆಯಲ್ಲಿ ಹನಫಿಗಳೇ ಇದ್ದದರಿಂದ ಭಾರತದಲ್ಲಿ ಇವರೇ ಹೆಚ್ಚಿದ್ದಾರೆ. ಮೋಗಲರು ಮತ್ತು ಪಷ್ಟಿಯ ಚಕ್ರವರ್ತಿಗಳ ಸಂಪರ್ಕದಿಂದ ಇಯಾ ಗುಂಪು ಬೆಳೆಯುವುದಕ್ಕೆ ಅವಕಾಶವಾಯಿತು. ವ್ಯಾಪಾರಕ್ಕೆ ಬಂದ ಗುಂಪಿನಲ್ಲಿ ಷಾಫಿ ಗುಂಪು ಮುಖ್ಯವಾಯಿತು.

ಹೀಗೆ ಭಾರತದಲ್ಲಿ ಹನಫಿ ಶಾಖೆ ಅಧಿಕ ಸಂಖ್ಯೆಯಲ್ಲಿದ್ದು, ಜೊತೆಯಲ್ಲಿ ಇಯಾ ಮತ್ತು ಷಾಫಿ ಗುಂಪುಗಳನ್ನೂ ಸಹ ಕಾಣಬಹುದು.

ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ 86.46 ಹಿಂದೂಗಳಿದ್ದಾರೆ. ಮುಸ್ಲಿಂರು 10.63 ಅಂದರೆ ಮುಸ್ಲಿಂ ಜನಸಂಖ್ಯೆಯ ಪ್ರಕಾರ ರಾಜ್ಯಗಳನ್ನು ವಿಂಗಡಿಸಿದರೆ ಕರ್ನಾಟಕವು ಎಂಟನೆಯ ಸ್ಥಾನದಲ್ಲಿದೆ.

#### \* ಕರ್ನಾಟಕದಲ್ಲಿ ಧಾರ್ಮಿಕ ಜನಸಂಖ್ಯೆ ಹಂಚಿಕೆ

| ಕ್ರ.ಸಂ. | ಧರ್ಮ    | ಒಟ್ಟು ಜನಸಂಖ್ಯೆ | ಒಟ್ಟು ಜನಸಂಖ್ಯೆ, ಧಾರ್ಮಿಕ ಹಂಚಿಕೆ | ಶೇಕಡಾವಾರು |
|---------|---------|----------------|--------------------------------|-----------|
| 1.      | ಕರ್ನಾಟಕ | 29,299,014     | -                              | -         |
| 2.      | ಹಿಂದೂ   | 25,332,338     | 86.40                          | 82.72     |
| 3.      | ಮುಸ್ಲಿಂ | 3,113,298      | 10.63                          | 11.21     |

\* ಅಡಿ ಟಿಪ್ಪಣಿ: Muslim religious minority in an urban society a social analysis of muslim in Mysore city - By Dr. Sathyanarayana (Thesis not published)

ಕನಾಂಟಕದ ಎಲ್ಲ ಜಿಲ್ಲೆಗಳಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ. ಮುಸ್ಲಿಮ್ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಬೀದರ್, ಗುಲ್ಬರ್ಗ, ಧಾರವಾಡ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದಾರೆ. ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಬಳ್ಳಾರಿ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

ವೃತ್ತಿಯ ಆಧಾರದ ಮೇಲೆ ಲದಾಫ್ (ಪಿಂಜಾರ) ಖಿಸಾಂಬ ಎಂಬ ಪಂಗಡಗಳಿವೆ. ಖಿಂದಾರ್ ಎಂಬ ಪ್ರದೇಶದಿಂದ ಬಂದ ಅಲೆಮಾರಿಗಳಾದ ಖಿಂದಾರ್ ಜನ ಕನಾಂಟಕದಲ್ಲಿದ್ದಾರೆ.

**ಲದಾಫ್** - ಹಾಸಿಗೆ ಹೊಲೆಯುವವರು (ಉತ್ತರ ಕನಾಂಟಕದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ)

ಖಿಸಾಂಬ - ಮಾಂಸ ಮಾರುವವರು

ಖಿಂದಾರ - ಅಲೆಮಾರಿಗಳು (ಇರಾನಿನಿಂದ ಬಂದವರೆಂದು ಹೇಳುತ್ತಾರೆ)

ಜೋತೆಯಲ್ಲಿ ಅರಬ್ ದೇಶದಿಂದ ಧರ್ಮ ಪ್ರಚಾರಕ್ಕಾಗಿ ಬಂದ ಮುಸ್ಲಿಮ್ ರ ಬಗ್ಗೆ ಮುಸ್ಲಿಮ್ ಜನಪದರು ಅನೇಕ ಬಗೆಯ ಕಥೆಗಳನ್ನು ಹೇಳುತ್ತಾರೆ. ಇವುಗಳಲ್ಲಿ ನವ್ಯತೆ, ಜಮ್ಯತೆ ಎಂಬ ಗುಂಪುಗಳ ಬಗ್ಗೆ ಈ ಹೇಳಿಕೆಗಳಿವೆ.

**ನವ್ಯತೆ** - ಧರ್ಮ ಪ್ರಚಾರಕ್ಕೆ ಬಂದ ಗುಂಪಿನಲ್ಲಿ ಒಂಭತ್ತು ಜನರ ಗುಂಪು ವಿಶೇಷವಾಗಿತ್ತು. 'ಒಂಭತ್ತು' ಎಂದರೆ 'ನೌ', 'ಆಯ್' ಎಂದರೆ 'ಬಂದರು' ಎಂಬ ಅರ್ಥವಿದೆ.

'ನೌ ಆಯ್' ಎಂಬ ಪದ ಜನರ ಮಾತಿನಲ್ಲಿ 'ನವ್ಯತೆ'ಯಾಗಿದೆ ಎಂದು ಹೇಳುತ್ತಾರೆ.

ಇನ್ನು ಕೆಲವರ ಪ್ರಕಾರ 'ನೌ' ಎಂದರೆ 'ಹಡಗು', 'ಆಯ್' ಎಂದರೆ 'ಬಂದವರು'. ಹೀಗೆ ಹಡಗಿನಿಂದ ಬಂದವರು 'ನೌ ಆಯ್' ನವ್ಯತೆಯಾಗಿದೆ ಎಂದು ಸಹ ಹೇಳುತ್ತಾರೆ.

**ಜಮ್ಯತೆ** - ಒಟ್ಟಾಗಿ ಬಂದವರು. ಜಮ್ಯಾಕೋ+ಆಯ್, ಜಮ್ಯಾಕೋ ಆಯ್ = ಜಮ್ಯತೆಯಾಗಿದೆ. ಇವರನ್ನು ಮುಸ್ಲಿಮ್ ಜನಪದರು ಲಾಲ್ ದೋರಿ, ಪಟ್ಟವೇಗಿರ್ ಎಂದೂ ಸಹ ಕರೆಯುತ್ತಾರೆ.

ಹೊರಗಿನಿಂದ ಬಂದ ಮುಸ್ಲಿಮರಲ್ಲಿ ಹಲವು ಗುಂಪುಗಳಿದ್ದವಂತೆ. ಇವುಗಳಲ್ಲಿ ಪಟ್ಟವೇಗಿರ್ ಎಂಬ ಗುಂಪು ಒಂದು. ಒಮ್ಮೆ ಬೇರೆ ಬೇರೆ ಗುಂಪಿನವರೆಲ್ಲ ಒಟ್ಟಾಗಿ ಸೇರಿ ಅಡುಗೆ ಮಾಡುತ್ತಿದ್ದರಂತೆ. ಹೀಗೆ ಅಡುಗೆ ಮಾಡುವಾಗ, ಈ ಪಟ್ಟವೇಗಿರ್ ತಂಡದವರು ತಮ್ಮ ಪಾಲಿನ ಮಾಂಸದ ತುಂಡುಗಳನ್ನು ಕೆಂಪುದಾರದಲ್ಲಿ ಕಟ್ಟಿ ಅಥವಾ ಪ್ರೋಟೋಕೋಡುತ್ತಿದ್ದರಂತೆ. ಏಕೆಂದರೆ ಮಾಂಸದ ತುಂಡುಗಳು ಸಾರಿನಲ್ಲಿ ಬೇರೆತು

ಹೋಗದಂತೆ, ತಮ್ಮ ಪಾಲಿನ ತುಂಡುಗಳು ತಮಗೆ ಸಿಗುವಂತೆ, ಈ ರೀತಿಯ ಜಾಣತನ ವೂಡುತ್ತಿದ್ದರಂತೆ. ಆದುದರಿಂದ ಇವರ ಜಿಪುಣತನದ ಸಂಕೇತವಾಗಿ ಇವರನ್ನು “ಲಾಲ್ ಹೋರಿ” ಎಂದು ಕರೆಯುವ ವಾಡಿಕೆ ಇದೆ. ಅಷ್ಟೇ ಅಲ್ಲದೆ ಮುಸ್ಲಿಂರಲ್ಲಿ ಈ ಪಂಗಡಕ್ಕೆ ಸೇರದೆ ಇರುವವರು ಜಿಪುಣತನ ಮಾಡಿದರೆ ‘ಅದ್ದುಕೆ ? ಪಟ್ಟಾಗೇರಿ, ಲಾಲ್ ಹೋರಿ ಆಡ್ಡಂಗೆ ಆಡ್ಡೀಯಾ’ ಎಂದು ಗೇಲಿ ಮಾಡಿ ನಗಿಸುವ ಲೋಕರೂಡಿ ಇದೆ. ಹೀಗೆ ಮುಸ್ಲಿಂರಲ್ಲಿ ಪಂಗಡ ಉಪಪಂಗಡಗಳಿದ್ದು, ಶೂದ್ರತ್ವದ ಕಲ್ಪನೆ ಇಲ್ಲವಾಗಿದೆ. ಮೇಲೆನ ಎಲ್ಲ ಪಂಗಡಗಳಲ್ಲಿ ಅವರದೇ ಆದ ಧಾರ್ಮಿಕ ಕಟ್ಟಪಾಡುಗಳೂ, ಸಾಂಪ್ರದಾಯಿಕ ವಿಧಿ ವಿಧಾನಗಳೂ ಇರುವುದರಿಂದ ಜೀವನದಲ್ಲಿ ತಮ್ಮದೇ ಆದ ಜಾನಪದೀಯ ವಿಚಾರಗಳನ್ನು ಗುರುತಿಸಬಹುದಾಗಿದೆ. ಮುಂದಿನ ಅಧ್ಯಾಯಗಳಲ್ಲಿ ಈ ಕುರಿತು ವೀಚನೆಗಳನ್ನು ಕಾಣಬಹುದಾಗಿದೆ.

## ೬

## ತೊಟ್ಟಿಲು ಸಂಪ್ರದಾಯಗಳು

ಸಾರ್ವತ್ರಿಕವಾಗಿ ಎಲ್ಲಾ ಜನಪದರಲ್ಲಿ ಗೋಚರವಾಗುವಂತಹ ಜಾನಪದ ರೂಪಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಿದ್ದ ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡಿವೆ. ಪರಂಪರಾನುಗತವಾಗಿ ಹರಿದು ಬಂದಿರುವ ಸಂಪ್ರದಾಯಗಳು ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಪರಿಸರದ ಹಿನ್ನಲೆಯಲ್ಲಿ ಆಯಾಯ ಜನತೆಯ ಮನೋಧರ್ಮಕ್ಕುನುಸಾರ ವೈವಿಧ್ಯತೆಯನ್ನು ಪಡೆದಿವೆ.

**ಘರ್ಮಾಸ (ಸೀಮಂತ) :**

ಚೊಚ್ಚಲು ಹರಿಗೆ ತವರಿನಲ್ಲಿ ನಡೆಯಬೇಕೆಂಬುದು ಸಂಪ್ರದಾಯದ ರೀತಿಯಲ್ಲಿ ಬೆಳೆದುಬಂದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಗಭಿಣ ದೃಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಆತಂಕಗಳಿಗೆ ಒಳಗಾಗುತ್ತಾಗೆ. ಅನಾವಶ್ಯಕ ಹೆದರಿಕೆಯಿಂದ ತನ್ನ ಜೀವನದ ಅಳವು ಉಳಿವನ ಪ್ರಶ್ನೆಯೂ ಸಹ ಅವಳನ್ನು ಕಾಡುತ್ತಿರುತ್ತದೆ. ಅತ್ಯ ಮಾನವ ಮನೆಯಲ್ಲಿ ಅವರುಗಳು ಎಷ್ಟೇ ಆತ್ಮೀಯವಾಗಿ ನೋಡಿಕೊಂಡರೂ ಮುಜುಗರ, ಸಂಕೋಚ, ಏನೆಂದುಕೊಂಡಾರೋ ಎಂಬ ಭೀತಿ. ಆದರೆ ತನ್ನ ತವರಿನಲ್ಲಿ ಮನಬಿಚ್ಛ ಮಾತನಾಡುವುದಕ್ಕೂ, ತನ್ನ ಮನದ ಬಯಕೆ ಹೇಳಿ ಪೂರ್ವಿಸಿಕೊಳ್ಳುವುದಕ್ಕೂ ಯಾವ ಸಂಕೋಚವಿರುವುದಿಲ್ಲ. ಆತಂಕ, ಭೀತಿ ಮಾಡಿಕೊಂಡರೆ ಪ್ರಸವದ ಸಂದರ್ಭದಲ್ಲಿ ತೊಂದರೆಯಾಗಬಹುದು. ಆದುದರಿಂದ ಸಾಮಾನ್ಯವಾಗಿ ಗಭಿಣಯು ಸಂಕೋಷದಲ್ಲಿರುವಂತೆ ಮುತುವಜ್ರ ವಹಿಸುತ್ತಾರೆ. ಹೆಣ್ಣನ ಬದುಕಿನಲ್ಲಿ ಇದೊಂದು ಅಪೂರ್ವ ಅನುಭವದ ಫಟ್ಟ, ಅವಳ ವ್ಯಕ್ತಿತ್ವಕ್ಕೂಂದು ಹೊಸ ಶೋಭೆ ಮತ್ತು ಸಾಮಾಜಿಕ ಮನ್ವಳಿ ದೂರೆಯುವ ಸ್ಥಿತಿ. ಹಾಗಾಗಿ ಮೊದಲ ಬಾಣಂತನಕ್ಕಾಗಿ ತವರಿಗೆ ಕರೆತರುವ ಸಂಪ್ರದಾಯ ಎಲ್ಲ ಜನಪದರಲ್ಲಿಯೂ ಏಕರೂಪವಾಗಿ ಕಂಡುಬರುತ್ತದೆ. ಮುಸ್ಲಿಮ್ ಜನಪದರೂ ಸ್ಥಳೀಯ ಜನರೊಂದಿಗೆ ಬೆರೆತ್ತು ಬಾಲುತ್ತಿರುವುದರಿಂದ ಆವರ ದಿನನ್ನು ದೂರೆಗೆ ಎಲ್ಲ

ಆಗು-ಹೋಗುಗಳಲ್ಲಿ ಸ್ಥಳೀಯರ ಪ್ರಭಾವವೇ ಕಂಡುಬರುತ್ತದೆ.

ಸೀಮಂತ ಎಂಬ ಆಚರಣೆಯ ಮೂಲಕ ಮಗಳನ್ನು ತವರಿಗೆ ಕರೆತರುವುದರಿಂದ ಹಿಡಿದು ಆಕೆಯನ್ನು ಪುನಃ ಗಂಡನ ಮನೆಗೆ ಕಣ್ಣಹಿಸುವವರಿಗಿನ ನಡವಳಿಕೆಗಳು ವೈವಿಧ್ಯಮಯ ವಾಗಿವೆ. ಈ ರೀತಿಯ ರಿವಾಜುಗಳಲ್ಲಿ ವಿವಿಧ ಜಿಲ್ಲೆಯ ಮುಸ್ಲಿಮ್ ಜನಪದರ ಮನಸ್ಸಿನ ಭಾವನೆಗಳು ಒಂದೇ ಬಗೆಯಾಗಿ ಕಾಣಿಸಿಕೊಳ್ಳುತ್ತವೆ.

ಚೊಚ್ಚಲು ಹೆರಿಗೆ ತವರಿನಲ್ಲೇ ನಡೆಯಬೇಕೆಂಬ ನಂಬಿಕೆ ಇರುವುದರಿಂದ ಬಸುರಿಯನ್ನು ಏಳು ಅಥವಾ ಒಂಭತ್ತನೆಯ ತಿಂಗಳಿಗೆ ತವರುಮನೆಗೆ ಕರೆತರಲಾಗುತ್ತದೆ. ಹೀಗೆ ಕರೆತರುವಾಗ ಮಗಳ ಬಯಕೆಯನ್ನು ಮೊದಲೆ ತಿಳಿದುಕೊಳ್ಳಲಾಗುವುದು. ಬಸುರಿಯ ಬಯಕೆ ಪೂರ್ವೇಸಿದರೆ ಪ್ರಸವದ ಸಂದರ್ಭದಲ್ಲಿ ತೊಂದರೆಯಾಗಬಹುದು ಅಥವಾ ಹುಟ್ಟುವ ಮಗುವಿನ ಕಿವಿ ಸೋರಬಹುದು. ಗಭ್ರಣೆಯ ಕಾಲು ಉದಬಹುದು ಎಂಬ ಹೆದರಿಕೆ ಇದೆ. ಆದುದರಿಂದ ಆಕೆ ಇಚ್ಚಿಸುವ ಪದಾರ್ಥದೊಂದಿಗೆ ಬಿರಿಯಾನಿ, ಮೀನು, ಮಾಂಸದ ಸಾರು, ಹುಳಿಯನ್ನು, ಮೊಸರನ್ನು, ಕಚ್ಚಿಕಾಯಿ, ಹೂವು, ಎಲೆ ಅಡಿಕೆ, ಬಾಳಿಹಣ್ಣು, ಸಕ್ಕರೆ, ಹೊಸಬಟ್ಟಿ ಹಂಸುರು ಬಳೆ ಮುಂತಾದವುಗಳನ್ನು ತೆಗೆದುಕೊಂಡು ಹೋಗುವರು. ಕೆಲವರು ಅಡುಗೆಗೆ ಬೇಕಾದ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಮಗಳ ಮನೆಯಲ್ಲೇ ಅಡುಗೆ ಮಾಡಿ ಬಡಿಸುವರು.

ಬಾಣಂತನಕ್ಕಾಗಿ ಸೋಸೆಯನ್ನು ತವರಿಗೆ ಕಣ್ಣಹಿಸಿಕೊಡುವಾಗ “ಸೀಮಂತ” ಎಂಬ ಶಾಸ್ತ್ರ ವೂಡುವರು. ಬಸುರಿಗೆ ಬೆಲೆಬಾಳುವ ವಸ್ತ್ರ-ಒಡವೆಗಳನ್ನು ಉಡಿಸಿ, ತೊಡಿಸಲಾಗುವುದು. ಆಕೆ ಬಯಸುವ ತಿಂಡಿ-ತಿನಿಸುಗಳನ್ನು ಸಹ ತಯಾರಿಸಲಾಗುವುದು. ತವರಿನಿಂದ ಬಂದ ಅತಿಥಿಗಳ ಉಚೋಪಚಾರಗಳು ಮುಗಿದ ಮೇಲೆ, ಸರ್ವಶೈಂಗಾರಭರಿತಳಾದ ಆಕೆಯನ್ನು “ಮಸ್ತಾ” ಮೇಲೆ “ಕಾಬಾ” ದಿಕ್ಕಿಗೆ ಮುಖಮಾಡಿ ಶಾಸ್ತ್ರಕ್ಕೆ ಹೂರಿಸಲಾಗುವುದು. ಜೊತೆಯಲ್ಲಿ ಆಕೆಯ ಗಂಡನೂ ಹೂರಬಹುದು. ತವರಿನಿಂದ ತಂದ ತಿಂಡಿ-ತಿನಿಸುಗಳ ಸ್ವಲ್ಪಭಾಗವನ್ನು ಒಂದು ಹರಿವಣಾದಲ್ಲಿಟ್ಟು, ಕೆಂಪಾದ ಬಟ್ಟೆಯಲ್ಲಿ ಒಂದೂವರೆ ಗಂಟು ಹಾಕಿ ಕಟ್ಟಲಾಗುವುದು. ಈ ಗಂಟನ್ನು ಬಸುರಿಯ ಮಡಿಲ ಮೇಲಿಟ್ಟು “ದರೂದ್” ಹೇಳಿಸಿ “ಬಿಸ್ಲಿಲ್ಲಾ” ಎಂಬ ಉಚ್ಛರಣೆಯೊಂದಿಗೆ ಬಿಚ್ಚಿಸಿ ತಿನಿಸಲಾಗುವುದು. ಹಿರಿಯ ಮುತ್ತೆದೆ ಆಕೆಗೆ ಹೂ. ಮುಡಿಸಿ, ಗಜ್‌ರೇ, ಹಾರ ಹಾಕಿ, ಬಾಳಿಹಣ್ಣು, ಎಲೆ ಅಡಿಕೆಯೊಂದಿಗೆ ಮಡಿಲು ತುಂಬಿ, ಕುತ್ತಿಗೆಗೆ ಗಂಥ ಹಚ್ಚಿ, ತನ್ನ ಶಕ್ತಾನುಸಾರ ಉಡುಗೊರೆ ನೀಡುವಳು. ಅನಂತರ ಆಹ್ವಾನಿತರು ಸಹ ಒಬ್ಬೊಬ್ಬರಾಗಿ ಬಸುರಿಯ ಕುತ್ತಿಗೆಗೆ ಗಂಥ ಹಚ್ಚಿ ಉಡುಗೊರೆ ಕೊಡುವರು. ಬಸುರಿಯ ಹಿರಿಯರ ಪಾದಗಳಿಗೆ ನಷ್ಟಸ್ವಾರ ಮಾಡಿ ಶುಭಹಾರ್ಡೆಕೆ ಪಡೆಯುವಳು. ಆಹ್ವಾನಿತರೆಲ್ಲರಿಗೂ ಕಚ್ಚಿಕಾಯಿ, ಎಲೆ ಅಡಿಕೆ, ಬಾಳಿಹಣ್ಣು

ನೀಡಲಾಗುವುದು. ಅದೇ ದಿನ ಅಥವಾ ಎರಡನೆಯ ದಿನ ಆಕೆಯನ್ನು ತವರಿಗೆ ಕಳುಹಿಸಲಾಗುವುದು. ಈ ಮೇಲಿನ ರಿವಾಜು ಹಾಸನ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಕಂಡುಬರುತ್ತದೆ.

ಬೀದರ್ ಮತ್ತು ಗುಲ್ಬರ್ಗಾದ ಕಡೆಯಲ್ಲಿ ಏಳನೇ ತಿಂಗಳಿಗೆ ಮಗಳನ್ನು ಕರೆಯಲು ಹೋದಾಗ ವಿವಿಧ ತಿಂಡಿ-ತಿನಿಸುಗಳೊಂದಿಗೆ ಮುಖ್ಯವಾಗಿ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ರೊಟ್ಟಿಗಳನ್ನು ವಿಶೇಷವಾಗಿ ತೆಗೆದುಕೊಂಡು ಹೋಗುವರು. ಬಸುರಿಯೊಂದಿಗೆ ಆಕೆಯ ಗಂಡನೂ ಕಡ್ಡಾಯವಾಗಿ ಶಾಸ್ತ್ರಕ್ಕೆ ಕೂರಲೇಬೇಕು. ಎಲೆ ಆಡಿಕೆ, ಸಕ್ಕರೆ, ತೊಗರಿಬೇಳೆಯೊಂದಿಗೆ ಮಡಿಲು ತುಂಬಲಾಗುವುದು. ಆಹ್ವಾನಿತರಿಗೆ ತವರಿನಿಂದ ತಂದಂತಹ ಸಿಹಿರೊಟ್ಟಿಗಳನ್ನು ಹಂಚಲಾಗುವುದು. ಸೊಸೆಯನ್ನು ಕೆಣುಹಿಸಿಕೊಡುವಾಗ ಹಸುರು ಸೀರೆ ಉಡಿಸಿ, ಹಸುರು ಬಳಿ ತೊಡಿಸುವರು. ಮಗಳನ್ನು ತವರಿಗೆ ಕರೆದುಕೊಂಡು ಬಂದ ಮೇಲೆ ಮನೆಯ ಒಳಗೆ ಬರಮಾಡಿಕೊಳ್ಳುವ ಮೊದಲು ಹೊಸ್ತಿಲ ಹೊರಗೆ ನಿಲ್ಲಿಸಿ, ಅರಿಶಿಣಿದ ನೀರನ್ನು ನಿವಾಳಿಸಿ, ಬಲಗಾಲನ್ನು ಇಡಿಸಿ, ಬರಮಾಡಿಕೊಳ್ಳಲಾಗುವುದು. ಪುನಃ ತವರಿನಲ್ಲಿಯೂ ಶಾಸ್ತ್ರಕ್ಕೆ ಕೂರಿಸಲಾಗುವುದು. ಒಂದು ವೇಳೆ ಬಸುರಿಯ ಜೊತೆಯಲ್ಲಿ ಆಕೆಯ ಗಂಡ ಬಾರದಿದ್ದರೆ ಒಬ್ಬಳನ್ನೇ ಶಾಸ್ತ್ರಕ್ಕೆ ಕೂರಿಸುವುದಿಲ್ಲ. ಜೊತೆಯಲ್ಲಿ ಆಕೆಯ ಸಹೋದರ ಅಥವಾ ಸಹೋದರಿಯನ್ನು ಕೂರಿಸಲಾಗುವುದು. ಇವರಿಗೂ ಮಡಿಲು ತುಂಬುವ ಸಂಪ್ರದಾಯ ಇವರಲ್ಲಿದೆ. ಆಹ್ವಾನಿತರು ಒಬ್ಬೊಬ್ಬರಾಗಿ ಬಸುರಿ ಹೆಂಗಸಿಗೆ ಹಾರಹಾಕಿ, ಹೂ ಮುಡಿಸುವರು. ಹಾಗೆಯೇ ಆಹ್ವಾನಿತರಿಗೂ ಸಹ ಹಾರ ಹಾಕಿ, ಹೂ ಮುಡಿಸುವ ಕ್ರಮವಿದೆ.

ಬಳ್ಳಾರಿ ಸುತ್ತಮುತ್ತ ಬಸುರಿ ಹೆಂಗಸನ್ನು ತವರಿಗೆ ಕಳುಹಿಸಿಕೊಡುವಾಗ ಹೊಸ ಸೀರೆ ಉಡಿಸಿ, ಬಳಿ ತೊಡಿಸಿ, ಸೆರಿಗೆ ಗೋಧಿ ಮತ್ತು ಎಲೆಆಡಿಕೆ ಕಟ್ಟುವರು. ತವರಿಗೆ ಕರೆದುಕೊಂಡು ಬಂದ ಮೇಲೆ ಸೆರಿಗಿನ ಗಂಟನ್ನು ಬಿಚ್ಚಲಾಗುವುದು. ಆ ಗೋಧಿಯಲ್ಲಿ ವೀರು (ಪಾಯಸ) ಮಾಡಿ ತಿನ್ನುವರು. ತವರಿನಲ್ಲಿಯೂ ಆಕೆಯನ್ನು ಶಾಸ್ತ್ರಕ್ಕೆ ಕೂರಿಸುವ ಪದ್ಧತಿ ಇವರಲ್ಲಿದೆ. ಹಿರಿಯ ಮತ್ತೆದೆ ಬಸುರಿಗೆ ಮಡಿಲು ತುಂಬುವಳು. ಆದರೆ ಇವರಲ್ಲಿ ಬಳಿಹಣ್ಣನ್ನು ಶಾಸ್ತ್ರಕ್ಕೆ ಉಪಯೋಗಿಸುವುದಿಲ್ಲ.

ಧಾರವಾಡದ ಕಡೆಯಲ್ಲಿ ಇದು ತಿಂಗಳಿಗೆ ಬಸುರಿಯನ್ನು ತವರುವನೆಗೆ ಬರಮಾಡಿಕೊಂಡರೆ, ಚಿತ್ರದುಗ್ರಾದ ಕಡೆಯಲ್ಲಿ ಏಳನೇ ತಿಂಗಳಿಗೆ ಬರಮಾಡಿ ಕೊಳ್ಳಲಾಗುವುದು. ಈ ಕಡೆಯಲ್ಲಿ ತವರಿನವರೇ ಮಗಳ ಮನೆಯಲ್ಲಿ ಅಡುಗೆ ಮಾಡುವ ವಾಡಿಕೆ ಇದೆ. ಅಥವಾ ಮಗಳನ್ನು ಬರಮಾಡಿಕೊಂಡ ಮೇಲೆ ಅದ್ವಾರಿಯಾಗಿ ಅಡುಗೆ ಮಾಡಿ ಸಂಬಂಧಿಕರನ್ನು ಆಹ್ವಾನಿಸುವರು. ಸಾಮಾನ್ಯವಾಗಿ ಇವರಲ್ಲಿ ಶಾಸ್ತ್ರಕ್ಕೆ ಕೂರಿಸುವಾಗ

ಹಸುರು ಸೀರೆ ಉಡಿಸಿ, ಹಸುರು ಬಳೆ ತೊಡಿಸಲಾಗುವುದು.

ಬಾಗಲಕೂರೆಟೆ, ಹುಬ್ಬಳ್ಳಿ, ವಿಜಾಪುರದ ಕಡೆಯಲ್ಲಿ “ಚೋರ್-ಚೋಲಿ ಕರ್ನಾ” (ಕುಬ್ಬದ ಶಾಸ್ತ್ರ) ಎಂಬ ಶಾಸ್ತ್ರ ಮಾಡುವರು. ಮಗಳಿಗೆ ಮೂರು ತಿಂಗಳು ತುಂಬುವಂತಹ ಸಂದರ್ಭದಲ್ಲಿ ತವರಿನವರು ಹುಳುಬಾನು (ಚೋಮ್ರ), ರೊಟ್ಟಿ ಪಲ್ಯ, ಚಟ್ಟಿಪ್ಪಡಿ, ತೆಗೆದೆ ಹೊಂಡುಹೋಗಿ ಕೊಡುವರು. ಅನಂತರ ಬಳೆ ತೊಡಿಸಿ, ರವಿಕೆ ಬಟ್ಟೆ ಕೊಡುವರು. ಇದು, ಆರು ಅಥವಾ ಏಳನೇ ತಿಂಗಳಿಗೆ “ದೊಡ್ಡ ಕುಬ್ಬ” ಎಂಬ ಶಾಸ್ತ್ರ ಮಾಡುವರು. ತಮ್ಮ ಶಕ್ತಾನುಸಾರ ಪುನಃ ರೊಟ್ಟಿ, ಬಿರಿಯಾನಿ, ಚಟ್ಟಿಪ್ಪಡಿ, ಕಚ್ಚೆಕಾಯಿ ಹೀಗೆ ಒಂಬತ್ತು-ಹತ್ತು ವಿವಿಧ ತಿಂಡಿ ತಿನಿಸು ತೆಗೆದುಕೊಂಡು ಹೋಗುವರು. ಜೊತೆಯಲ್ಲಿ ಅಂದಿನ ಅಡುಗೆಯ ಅರ್ಥ ಖಚ್ಚೆ ತವರಿನವರು ವಹಿಸಿಕೊಳ್ಳುವರು. ಆಕೆಗೆ ಶಾಸ್ತ್ರಕ್ಕೆ ಕೂರಿಸುವಾಗ ಹಸುರು ಬಳೆ ತೊಡಿಸಿ, ಹಸುರು ಸೀರೆ ಉಡಿಸುವರು. ಇಲ್ಲಿಯೂ ಸಹ ಜೊತೆಯಲ್ಲಿ ಆಕೆಯ ಗಂಡನು ಶಾಸ್ತ್ರಕ್ಕೆ ಕೂರಬೇಕು. ಮಗಳಿಗೆ ಸೀರೆ, ಬಂಗಾರದ ನತ್ತು ಹಾಗೂ ಅಳಿಯನಿಗೆ ಬಟ್ಟೆ ಮತ್ತು ಚೋಪಿ ಕೊಡುವರು.

ಆಹ್ವಾನಿತ ಹೆಂಗಳಿಯರೆಲ್ಲ ಕೆಳಗಿನಂತೆ ವಿಸ್ತರಿಸಿ ಹಾಡುವರು :

ಹರಿ ಚೋಲಿ ಜರ್ಕೀ ಸಾಡಿ  
ಪುಲ್ಲೊ ಪೀನಾನ್ನಾ ಕ್ಯಾಜೀ  
ಹರಿ ಚೋಲಿ ಜರ್ಕೀ ಸಾಡಿ  
ಗೋದ್ರಾ ಭರ್ನ ಕ್ಯಾಜೀ  
ಹರಿ ಚೋಲಿ ಜರ್ಕೀ ಸಾಡಿ  
ಚಿಕ್ಕೊ ಲಗಾನಾ ಕ್ಯಾಜ  
ಹರಿ ಚೋಲಿ ಜರ್ಕೀ ಸಾಡಿ  
ರಸಂ ಕರ್ನ ಕ್ಯಾಜೀ  
ಹರಿ ಚೋಲಿ ಜರ್ಕೀ ಸಾಡಿ  
ಮೂಕಾ ನೂರ್ ಕ್ಯಾಜೀ

ಹಸುರು ರವಿಕೆ ಜರೀ ಸೀರೆ  
ಮೂ ಮುಡಿಸುವುದು ಏನಿ,,  
ಹಸುರು ರವಿಕೆ ಜರೀ ಸೀರೆ  
ಮಡಿಲು ತುಂಬುವುದು ಏನಿ,,  
ಹಸುರು ರವಿಕೆ ಜರೀ ಸೀರೆ  
ಗಂಧ ಹಚ್ಚುವುದು ಏನಿ,,  
ಹಸುರು ರವಿಕೆ ಜರೀ ಸೀರೆ  
ಶಾಸ್ತ್ರಮಾಡುವುದು ಏನಿ,,  
ಹಸುರು ರವಿಕೆ ಜರೀ ಸೀರೆ  
ಮುಖಿದ ಕಳಿ ಏನಿ,,

ಆಕೆಯ ಸೀರೆ, ಬಳೆ, ಹೊವು ಮುಖಿದ ಕಳಿಯನ್ನು ಕುರಿತು ಹಾಡುವ ಹೆಂಗಳಿಯರ ಕ್ಷೇತ್ರಿಯಲ್ಲಿ ನಗುವಿನ ಹೊನಲೇ ಹರಿಯವುದು.

ಕೆಲವು ಮುಸ್ಲಿಮರ ಮನೆಗಳಲ್ಲಿ ಮನೆಯ ಮಾತು ಕನ್ನಡವೇ ಆಗಿರುವುದರಿಂದ ಇವರ ಜಾನಪದ ಗೀತೆಗಳು ಕನ್ನಡ ಭಾಷೆಯಲ್ಲಿಯೇ ಇವೆ.

“ಒಂದನೇ ತಿಂಗಳಿಗೆ ಒಂದನೇ ಬಗ್ಗೊ ಸೋಳಿ ದೇವೇಂದ್ರ, ಸೋಸೆ ದೇವಕಿಗೊನೆ ಎನೇನು ? ಬಗ್ಗೋಳಿ ಎಳೆಯ ಮುಂಚೋಳಿ ತಿನ್ನು ಎಂಬೋಳೀ”

“ಎರಡನೇ ತಿಂಗಳಿಗೆ ಎರಡನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಶಾಕಿಯ ಹಣ್ಣು ಕ್ಯಿಯ ತುಂಬು ತಿಂದೆನೆ ಎಂಬೋಳೇ”

“ಮೂರನೇ ತಿಂಗಳಿಗೆ ಮೂರನೇ ಬಗ್ಗೊಸೋಳಿ ಕೆನ್ನಿಯ ಹೊಸರು ತಿಂದ್ದೇ ಎಂಬೋಳೇ ಆರಕ್ಕಿ ಬಾನ ತಿಂದ್ದೇ ಎಂಬೋಳೇ”

“ನಾಲ್ಕನೇ ತಿಂಗಳಿಗೆ ನಾಲ್ಕನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಬಗ್ಗೋಳಿ ಎಳೆಯ ಮಾರಿನ ಹಣ್ಣು ತಿಂದೇ ಎಂಬೋಳೇ”

“ಷದನೇ ತಿಂಗಳಿಗೆ ಷದನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ನೆಲದ ಮಲ್ಲಿಗೆ ದಂಡಿ ಮುಡಿಯನ್ನೊಂಬೋಳಿ”.

“ಆರನೇ ತಿಂಗಳಿಗೆ ಆರನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಹುಂಚಿಯ ತಿಂದನ್ನೊಂಬೋಳಿ”.

“ಪಿಳನೇ ತಿಂಗಳಿಗೆ ಪಿಳನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಹೇಳಕಳಿಸೇನ ತವರ ಮನೆಗೆ ಹೋಗೊನೊಂಬೋಳಿ”

“ಎಂಟನೇ ತಿಂಗಳಿಗೆ ಎಂಟನೇ ಬಗ್ಗೊಸೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಕೆಂಡೂಳಿ ಎತ್ತ ಕರಿಯ ಎತ್ತ ಎತ್ತಿನಗಾಡಿ ಹೋಗೊನೊಂಬೋಳಿ”

“ಒಂಬತ್ತನೇ ತಿಂಗಳಿಗೆ ಒಂಬತ್ತನೇ ಬಗ್ಗೋಳಿ ದೇವೇಂದ್ರ, ಸೊಸೆ ದೇವಕಿಗೊನೆ ಶಿಲುಕಿಲು ಬ್ಯಾಣಿ ಹಡೆದೇನೆ ಎಂಬೋಳೇ”

ಎಂದು ಹಾಡುವ ಹೆಂಗಳಿಯರ ಹಾಡುಗಾರಿಕೆ, ಗೇಯತೆ ಮನರಂಜಿಸುವಂತಹುದು.

ಅನಂತರ ಬೀಗರಿಗೆ ಹಾಗೂ ಬಂದಂತಹ ಮುತ್ತೆದೆಯರಿಗೆ, ಹೆಣ್ಣು ಮಕ್ಕಳಿಗೆ ರವಿಕೆ ಬಟ್ಟಿ, ಬಳಿ ಹೊಡಲಾಗುವುದು.

ತವರಿನಿಂದ ತಂದಂತಹ ತಿಂಡಿ ತಿನಿಸುಗಳು ಅಂದರೆ ರೊಟ್ಟಿಯ ಮೇಲೆ ಕರ್ಜೀಕಾಯಿ, ಲಾಡು, ಚೋಮ್, ಕಾಯಿಪಲ್ಲಿ ಇಟ್ಟಿ ಮನೆಗೊಂದರಂತೆ ಹಂಚಲಾಗುವುದು. ಬೀಗರ ಕಡೆಯ ಉಂಟೋಪಚಾರಗಳು ಮುಗಿದ ಮೇಲೆ, ಸಂಜೀಯ ಹೊತ್ತಿಗೆ ಪುನಃ ಬಸುರಿಯನ್ನು ಶಾಸ್ತ್ರಕ್ಕೆ ಕೂರಿಸಲಾಗುವುದು.

ತವರಿನವರು ಹಿರಿಯರ ಒಟ್ಟಿಗೆ ಕೇಳಿ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವರು. ತವರು ಮನೆಯ ಸಂಬಂಧಿಕರು ಬಸುರಿಯನ್ನು ಆಹ್ವಾನಿಸಿ ಸೀನಿ, ರವಿಕೆ ನೀಡುವರು.

ಬೆಳಗಾವಿ, ನಿಪ್ಪಾನೀ, ಕೊಲ್ಲಾಪುರದ ಕಡೆಯಲ್ಲಿ ಮೇಲಿನಂತೆಯೇ ಎಲ್ಲ ವಿಧದ ಶಾಸ್ತ್ರಗಳನ್ನು ಮಾಡುತ್ತಾರೆ. ಆದರೆ ಬಸುರಿಯನ್ನು ಶಾಸ್ತ್ರಕ್ಕೆ ಕೂರಿಸಿದಾಗ ಅವಳ ಹೊಟ್ಟಿಯ ಸುತ್ತು ಮೂರಿನ ಏಳಿಗಳನ್ನು ಸುತ್ತಿರುತ್ತಾರೆ.

ಪಿಂಜಾರರಲ್ಲಿಯೂ ಸಹ ಗಭಿರಣಿಗೆ ನಾಲ್ಕೆಪ್ಪು ದು ತಿಂಗಳಿರುವಾಗ ತವರು ಮನೆಗೆ ಕರೆದುಕೊಂಡು ಬರುವ ವಾಡಿಕೆ ಇದೆ. ಸಾಮಾನ್ಯವಾಗಿ ಇವರಲ್ಲಿ ಒಂದೇ ಉರಿನಲ್ಲಿ ಸಂಬಂಧ ಮಾಡುವುದರಿಂದ ಬಸುರಿಯ ಹಿರಿಯ ಸಹೋದರ ಅಥವಾ ಆಕೆಯ ತಂದೆ ಮಗಳ ಮನೆಗೆ ಬಂದು, ಎರಡು ದಿನವಿದ್ದು, ತನ್ನೊಂದಿಗೆ ಕಳುಹಿಸಿಕೊಡಿರೆಂದು ಹಿರಿಯರ ಒಟ್ಟಿಗೆ ಕೇಳುವನು. ಒಂದು ದಿನ ಸಂಜೆ ಬಸುರಿ ತನ್ನ ಆತ್ಮಮಾವನ ಒಟ್ಟಿಗೆ ಕೇಳಿ ತನ್ನ ಗಂಡನೊಂದಿಗೆ ತವರು ಮನೆಗೆ ಬರುವಳು.

ಚಿತ್ರದುರ್ಗದ ಪಿಂಜಾರರು ಸತ್ತಾವಾಸವನ್ನು “ತೋಲತ್ತಾ” ಎಂದು ಕರೆಯುತ್ತಾರೆ. ಇವರು ಮೇಲಿನಂತೆಯೇ ತಿಂಡಿ, ತಿನಿಸುಗಳನ್ನು ತೆಗೆದುಕೊಂಡು ಹೋಗುವರು. ಆದರೆ ಬಸುರಿಯನ್ನು ಶಾಸ್ತ್ರಕ್ಕೆ ಕೂರಿಸುವುದಿಲ್ಲ. ತವರು ಮನೆಗೆ ಹೊರಡುವಾಗ ಮದುವೆಯ “ನಿಶಾ”ದ ಸೀರೆ ಉಡುವಳು.

ಬಳ್ಳಾರಿ ಮತ್ತು ಧಾರವಾಡದ ಪಿಂಜಾರರು ಮಗಳನ್ನು ಕರೆಯಲು ಹೋದಾಗ ಲಾಡು, ಚಕ್ಕಲಿ, ಕಜ್ಜಾಯ, ಎಲೆ ಅಡಿಕೆ, ಹೂವು, ಹಣ್ಣು ತೆಗೆದುಕೊಂಡುಹೋಗುವರು. ತಂದಿರುವ ಪದಾರ್ಥಗಳನ್ನು ಗಭಿರಣ ಮುಟ್ಟಬೇಕು. ಹಿರಿಯ ಮುತ್ತೆದೆಯ ಕ್ಷಯಿಂದ ಮಡಿಲು ತುಂಬಿಸಲಾಗುವುದು. ಈ ದಿನ ತರಕಾರಿ ಸಾರು, ತಿಳಿಸಾರು, ಪಲ್ಯ, ಗೊಜ್ಜು ಇತ್ಯಾದಿ ಅಡುಗೆ ವಾಡುವರು. ಎರಡನೇ ದಿನ ವೂಂಸದ ಅಡುಗೆ ವಾಡಿ, ಉಟೊಪಚಾರ ಮುಗಿದ ಮೇಲೆ ಬಸುರಿಗೆ ಹೊಸ ಸೀರೆ ಉಡಿಸಿ, ತವರಿನವರೊಂದಿಗೆ ಕಳುಹಿಸಿಕೊಡುವರು. ದಕ್ಷಿಣ ಕನ್ನಡದ ಷಾಫಿಯ (ಮಲಬಾರ್ ಮುಸ್ಲಿಮ್) ರಲ್ಲಿಯೂ ಸಹ ಏಳನೇ ತಿಂಗಳಿಗೆ ಮಗಳನ್ನು ಕರೆಯಲಾಗುವುದು. ಕರೆಯಲು ಹೋಗುವುದಕ್ಕಿಂತ ಮೊದಲು ಆಕೆಯ ಬಯಕೆ ತಿಳಿದುಕೊಂಡು, ವಿವಿಧ ತಿಂಡಿ, ತಿನಿಸು, ವಸ್ತ್ರ ಒಡವೆ ತೆಗೆದುಕೊಂಡು ಹೋಗುವರು. ಆ ದಿನ ಬೀಗರ ಮನೆಯಲ್ಲಿಯೂ ವಿಶೇಷವಾಗಿ ಚತ್ತಿಗೆ ಸೇವಿಗೆ, ಕೋಳಿಸಾರು, ಅನ್ನ, ಬಿರಿಯಾನಿ ಇತ್ಯಾದಿ ತಿಂಡಿ ತಿನಿಸುಗಳನ್ನು ಮಾಡಲಾಗುವುದು, ನೆಂಟರಿಷ್ಟರನ್ನು ಆಹ್ವಾನಿಸಿ ಮೊದಲು “ಮೌಲುದ್” ಓದಿಸುವರು. ಬಂದ ಅತಿಥಿಗಳ ಉಟೊಪಚಾರದ ನಂತರ ಸೊಸೆಯನ್ನು ತವರಿನವರೊಂದಿಗೆ ಕಳುಹಿಸಿಕೊಡಲಾಗುವುದು.

ಮಗಳನ್ನು ತವರಿಗೆ ಕರೆದುಕೊಂಡು ಬಂದಾಗ ಹೊಸ್ತಿಲ ಹೋರಗೆ ನಿಲ್ಲಿಸಿ, ಹಳದಿ ಮಿಶಿತ ನೀರನ್ನು ನಿವಾಳಿಸಿ, ಬಲಗಾಲನ್ನು ಮನೆಯ ಒಳಗೆ ಇಡಿಸಿ, ಬರವಾಡಿಕೊಳ್ಳಲಾಗುವುದು. ಈಕೆ ಬಯಸುವ ತಿಂಡಿ ತಿನಿಸುಗಳನ್ನು ಮಾಡಿಕೊಡಲಾಗುವುದು. ತವಗೆ ಅನುಕೂಲವಾದ ದಿನ ಬಸುರಿಯನ್ನು ಶಾಸ್ತ್ರಕ್ಕೆ ಕೂರಿಸುವರು. ಈ ದಿನ “ಮಂಕೂಸ್ ಮೌಲುದ್” ಇದೆ ಎಂದು ಹೇಳಿ ನೆಂಟರಿಷ್ಟರನ್ನು ಬಂಧು ಒಳಗೆದವರನ್ನು ಕರೆಯುವರು.

ಷಿಯಾ ಜನರಲ್ಲಿಯೂ ಏಳನೇ ತಿಂಗಳಿಗೆ ಸೋಸೆಯನ್ನು ತವರಿಗೆ ಕೆಳುಹಿಸುವುದಕ್ಕಿಂತ ಮೊದಲು “ಸಹೇರಾ ಚೋಂಡಾ” ಹೊಳಿಗೆ ಬಿಡುವ ವಾಡಿಕೆ ಇದೆ. ಒಂದು ದಿನ ಸಂಬಂಧಿಕರು ಹಾಗೂ ಬಳಗದವರು ಬಸುರಿಯನ್ನು ಹಾಗೂ ಆಕೆಯ ಗಂಡನನ್ನು ಹೊಳಿಗೆ ಕರೆದುಕೊಂಡು ಹೋಗುವರು. ಅಲ್ಲಿ ಮರಳಿನ ಮೇಲೆ “ಮನ್ಸೂತ್ರ” ಹಾಸಿ, ದಂಪತಿಗಳಿಭ್ರಂಶನ್ನು ಅದರ ಮೇಲೆ ಕೂರಿಸುವರು. “ಸಹೇರಾ” ಮತ್ತು “ಚೋಂಡಾ”ವನ್ನು ಅವರ ಕೈಗೆ ನೀಡಿ ನೀರಿನಲ್ಲಿ ಬಿಡುವಂತೆ ಹೇಳುವರು.

ಮನೆಗೆ ಕರೆದುಕೊಂಡು ಬಾದ ಮೇಲೆ “ಕಿನಾರಿಕೀ ಸಾಡಿ” (ಜರಿ ಅಂಚಿನ ಸೀರೆ) ಉಡಿಸುವರು. ಅನಂತರ ಕರೆಯಲು ಬಂದಿರುವ ತವರಿನವರೊಂದಿಗೆ ಸೋಸೆಯನ್ನು ಕೆಳುಹಿಸಿಕೊಡಲಾಗುವುದು. ಹೀಗೆ ಮೇಲಿನಂತೆ ಮುಸ್ಲಿಂ ಜನಪದರಲ್ಲಿ ಸೀಮಂತದ ಶಾಸ್ತ್ರ ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲಾಗುವುದು. ತವರಿನಲ್ಲಿದಷ್ಟು ದಿನ ಒಳ್ಳೆಯ ಸುದ್ದಿ ಕೇಳುವಂತೆ, ಒಳ್ಳೆಯದನ್ನು ಆಲೋಚಿಸುವಂತೆ, ಖುತಾನ್ ಗ್ರಂಥ ಓದುವಂತೆ ಹೇಳುವರು. ಇದರಿಂದ ಹುಟ್ಟುವ ಮನುವಿನ ಭವಿಷ್ಯ ಉಜ್ಜ್ವಲವಾಗುತ್ತದೆಂಬ ನಂಬಿಕೆ ಇವರಲ್ಲಿದೆ. ಸಂಚೆಯ ಹೊತ್ತು ಮನೆಯ ಸೂರಿನ ಕೆಳಗೆ, ಹೊಸ್ತಿಲ ಮೇಲೆ ನಿಲ್ದಾದಂತೆ ಎಚ್ಚರಿಸುವರು, ಏಕೆಂದರೆ ಹಕ್ಕಿಹಾರುವ ಹೊತ್ತು ಹುಟ್ಟುವ ಮನುವಿಗೆ ಹಕ್ಕಿಹಾಯಿಲೆಯ ಸೋಂಕೆ ತಟ್ಟಿಂದು ಎಂದು ಹೇಳಲಾಗುತ್ತದೆ.

ಸೂರ್ಯ ಗ್ರಹಣ, ಚಂದ್ರ, ಗ್ರಹಣವಾದಾಗ ಬಸುರಿಯ ಕೈಯಿಂದ ಯಾವ ಕೆಲಸವನ್ನೂ ಮಾಡಿಸುವುದಿಲ್ಲ. ಈ ಸಂದರ್ಭದಲ್ಲಿ ಬಸುರಿ ಕೆಲಸ ಮಾಡಿದರೆ, ಏನನ್ನಾದರೂ ಕತ್ತರಿಸಿದರೆ ಮನು ಅಂಗವಿಕಲವಾಗುತ್ತದೆಂಬ ಭಯ ಇವರಲ್ಲಿದೆ.

ಒಟ್ಟನಲ್ಲಿ ದೃಷ್ಟಿಕ್ರಾಂತಿ ಸೂಕ್ಷ್ಮವಸ್ಥೆಯನ್ನು ಪಡೆಯುವ ಹಂತ ಇಡಗಿರುವುದರಿಂದ ಈ ಸ್ಥಿತಿಯಲ್ಲಿ ಆಕೆಯನ್ನು ಆದರಿಸುವ ವಿಧಾನಗಳಲ್ಲಿ ಮನೋಪ್ಯೇಚ್ಛಾನಿಕ ಅಂಶಗಳು ಅಡಗಿವೆ. ಆಕೆಯ ಬಯಕೆಗಳನ್ನು ಈಡೇರಿಸುವುದು, ಸದಾ ಸಂಪೀಠಿತಳಾಗಿರುವಂತೆ ಮಾಡುವುದು, ಯಾವ ಕಾರಣದಿಂದಲೂ ಆಕೆ ಮಾನಸಿಕವಾಗಿಯಾಗಲಿ, ದೃಷ್ಟಿಕ್ರಾಂತಿ ನೋಂದುಕೊಳ್ಳಿದಂತೆ ನೋಡಿಕೊಳ್ಳುವುದು ಎಲ್ಲ ಜನಪದರಲ್ಲಿಯೂ ಕಂಡು ಬರುವ ಸಾಮಾನ್ಯ ಅಂಶ.

ಮುಖ್ಯವಾಗಿ ಆಕೆಯನ್ನು ಸಂತೋಷದಲ್ಲಿದಲ್ಲಿ ಆತಂಕ, ಭೀತಿ ಹೋಗಲಾಡಿಸಲು, ಸೀಮಂತದ ಆಚರಣೆ ಬೆಳೆದು ಬಂದಿರಬಹುದು. ವಾತಾವರಣದ ಬದಲಾವಣೆ, ತನ್ನ ತವರಿನವರ ಆಶ್ಚರ್ಯತೆ, ನೆಂಟರಿಷ್ಟ್ರ್ಯೂನ್, ಸಂಬಂಧಿಕರು ಆಗಾಗ ಬಂದು ನೋಡಿಕೊಂಡು ಮಾತಾಡಿಸಿಕೊಂಡು ಹೋಗುವುದು ಇತ್ತೂದಿಯಿಂದ ದಿನ ಕಳೆಯುವುದು ಅನುಭವಕ್ಕಿಂತ ಬಾರದಿರಬಹುದು. ಮುಖ್ಯವಾಗಿ ಈ ರಿಷ್ಟ್ರಿಯ ಆಚರಣೆ ಗಭೀರಣೆಯ ಮನಸ್ಸಿಗೆ ನೆಮ್ಮೆದಿ

ತರುವುದು ಖಿಂಡಿತ. ದಿನ-ತಿಂಗಳು ತುಂಬಿ ಹೆರಿಗೆ ನೋವು ಕಾಣಿಸಿಕೊಂಡಾಗ, ಅನುಭವೀ ಸೂಲಿಗಿತ್ತಿಯೊಬ್ಬಳನ್ನು ಬರಮಾಡಿಕೊಳ್ಳಲಾಗುವುದು. ಹೆರಿಗೆಯಾದ ದಿನದಿಂದ ‘‘ಭೋತ್‌ಕಾ ಫೂರ್’’ ಎಂದು ಹೇಳಿ, ನಲವತ್ತು ದಿನದವರೆವಿಗೂ ಗ್ಯಾರ್ಫಾಂಟ್, ಪೂರ್ಕೇ ಘಾತೇಹ ಎಂಬ ಕಟ್ಟುವಿಟ್ಟೇನೆ ಸಂಪ್ರದಾಯಗಳನ್ನು ಆಚರಿಸುವುದಿಲ್ಲ.

**ನಾಮಕರಣ :**

ಮುಖ್ಯವಾಗಿ ಮಕ್ಕಳು ತಮ್ಮ ಮಾತಾ ಪಿತರ ಹೆಸರಿನ ಮತ್ತು ಅಂತಸ್ತಿನ ಮೂಲಕ, ಇಂತಹವರ ಮಗ ಮತ್ತು ಮಗಳು ಎಂದು ಹೇಳಿಕೊಳ್ಳುವುದರ ಮೂಲಕ ಪರಿಚಯ ಮಾಡಿಕೊಳ್ಳುತ್ತಾರೆ. ಅನಂತರ ತಮ್ಮ ಸ್ವಂತ ಪರಿಚಯವನ್ನು ತಮ್ಮ ಹೆಸರಿನ ಮೂಲಕ ಮಾಡಿಕೊಳ್ಳುತ್ತಾರೆ. ಹಾಗಾಗಿ ಹೆಸರಿಲ್ಲದ ವ್ಯಕ್ತಿ ಸಿಗುವುದು ದುರ್ಭಾಗ. ಮಾನವನ ಬದುಕಿನಲ್ಲಿ ಹೆಸರಿಡುವ ಆಚರಣೆ ಪ್ರಪಂಚದಾದ್ಯಂತ ಕಂಡುಬರುವ ಸಾಮಾಜಿಕ ಪಢ್ಣತಿಯಲ್ಲಂದು. ಈ ಹೆಸರಿಡುವ ಆಚರಣೆ ಜನಾಂಗದಿಂದ ಜನಾಂಗಕ್ಕೆ, ಪಂಗಡದಿಂದ ಪಂಗಡಕ್ಕೆ ವ್ಯತ್ಯಾಸವಿದ್ದಂತೆ ಸಾಧ್ಯಶ್ಯವು ಇದೆ.

ನಮ್ಮ ಜನಪದರು ತಮ್ಮ ಕುಲದೇವತೆಯ ಮತ್ತು ಪೂರ್ವಜರ ಹೆಸರನ್ನು ಮಗುವಿಗೆ ಇಡುತ್ತಾರೆ. ಮುಖ್ಯವಾಗಿ ಎರಡು ಹೆಸರನ್ನಿಡುವುದು ಇವರಲ್ಲಿ ಕಂಡುಬರುತ್ತದೆ. (1) ರಹಸ್ಯ ಹೆಸರು (2) ಕೂಗುವ ಹೆಸರು. ಜೊತೆಯಲ್ಲಿ ತಮ್ಮ ಮನೆತನ, ಅಂತಸ್ತು ಧರ್ಮ ಇತ್ಯಾದಿ ದೃಷ್ಟಿಯಲ್ಲಿಟ್ಟಿರುತ್ತಾರೆ.

ಮುಸ್ಲಿಂಮರಲ್ಲಿ ಮಗು ಹುಟ್ಟಿದ ದಿನವೇ ಹೆಸರಿಡಲಾಗುತ್ತದೆ. ಅಂದರೆ ಮಗು ಹುಟ್ಟಿದ ನಂತರ ಸ್ವಾನ ಮಾಡಿಸಿ ಮುಲ್ಲಾ ಅಥವಾ ಮುಸ್ಲಿಂಮನೋವ್ ನನ್ನ ಕರೆಯಿಸಿ “ಅಜ್ಞಾ” ಕೂಗುವಂತೆ ಹೇಳಲಾಗುವುದು. ಆತ ಮೊದಲು “ವಜ್ಹೂ” ಮಾಡಿ, ತಲೆಗೆ ಟೋಪಿ ಹಾಕಿ ಕೊಂಡು, ಎರಡು ಹಸ್ತಗಳನ್ನು ಕಿವಿಯ ಹತ್ತಿರವಿಟ್ಟು, ತಲೆ ಸ್ವಲ್ಪ ಎತ್ತಿ, ಕಾಬಾ ದಿಕ್ಕಿಗೆ ಮುಖ ಮಾಡಿ, ಇದು ಬಾರಿ “ಅಜ್ಞಾ” ಕೂಗಿ, ನಂತರ ಮಗುವಿನ ಕಿವಿಯಲ್ಲಿ ಉದುವನು. ಹಿರಿಯರು ಗುರ್ತಿಸಿದ ಹೆಸರನ್ನು ಸಹ ಕಿವಿಯಲ್ಲಿ ಹೇಳಿ ಜೇನುತ್ತಪ್ಪ ಅಥವಾ ಉತ್ತರ್ತೆಯನ್ನು ಕಲ್ಲಿನ ಮೇಲೆ ಉಜ್ಜಿ ತಿನ್ನಿಸುವನು. ಇವರಲ್ಲಿ ಹೆಸರಿಡುವವರೆವಿಗೂ ಮಗುವನ್ನು ಉಪವಾಸವಿರಿಸುತ್ತಾರೆ.

ಮೇಲಿನಂತೆ ಹೆಸರಿಟ್ಟು ಮೇಲೆ ಇದು ಜೊತೆ ಏಳ್ಳೆದೆಲೆಯೋಂದಿಗೆ ಸಕ್ಕರೆಯನ್ನಿಟ್ಟು ತಮ್ಮಲ್ಲಿ ಹಂಚಿಕೊಳ್ಳುವರು. ಅನಂತರ ಹೆಣ್ಣು ಮಗುವಾಗಿದ್ದರೆ “ಜೆಲೇಬಿ” ಗಂಡು ಮಗುವಾಗಿದ್ದರೆ “ಬೂಂದಿ ಉಂಡೆ” ಗಳನ್ನು ಸಂಬಂಧಿಕರಿಗೆ ಹಂಚಿ ಸಂತೋಷ ವ್ಯಕ್ತಪಡಿಸುವರು. ಈ ರೀತಿಯ ಆಚರಣೆ ಎಲ್ಲಾ ಮುಸ್ಲಿಂಮರಲ್ಲಿಯೂ ಕಂಡುಬರುತ್ತದೆ.

ಬಳ್ಳಾರಿ ಕಡೆಯಲ್ಲಿ ಏಳ್ಳೆದೆಲೆಯಲ್ಲಿ ಕೊಳವೆ ಮಾಡಿ ಮಗುವಿನ ಕಿವಿಯ ಹತ್ತಿರವಿಟ್ಟು ಹೆಸರು ಹೇಳಿ ಉದುವರು.

ಷಾಫಿಯರಲ್ಲಿ ಮನು ಹೊರಗಿನ ಶಬ್ದ ಕೇಳುವುದಕ್ಕಿಂತ ಮೊದಲು ‘ಅಜ್ಞಾ’ ಹೊಗಿ ಹೆಸರಿಡುವರು. ತಕ್ಷಣ ಮುಸ್ಲಿಂ ಛರ್ಚನು ಸಿಗದಿದ್ದ ಪಷ್ಟದಲ್ಲಿ ಮಹಿಳೆಯೇ ‘ಅಜ್ಞಾ’ ಹೊಗಿ ಹೆಸರಿಡುವಳು. ಹುಟ್ಟಿರುವ ಮನು ಗಂಡಾಗಿದ್ದರೆ ಎರಡೂ ಕಿವಿಯ ಹೃತಿರ, ಹೆಣ್ಣಾಗಿದ್ದರೆ ಬಲಗಿವಿಯಲ್ಲಿ ಮಾತ್ರ, ‘ಅಜ್ಞಾ’ ಹೊಗಿ ಹೆಸರಿಡುವರು. ತನ್ನ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಡ್ರೆಯರ್ ದಿಂದ ಎದುರಿಸಲಿ ಎಂಬ ನಂಬಿಕೆಯಿಂದ ತೆಂಗಿನಕಾಯಿ ಒಡೆದು ಅದರ ನೀರನ್ನು ಮನುವಿನ ಮುಖಿದ ಮೇಲೆ ಚಿಮುಕಿಸುವರು. ಸುಮಾರು ಏಳು ದಿನದವರೆವಿಗೂ ಮನುವಿಗೆ ಹೊಸಬಟ್ಟಿ ಹಾಕದೆ ಹಳೆಯ ಬಟ್ಟೆಯಲ್ಲಿಯೇ ಸುತ್ತಿದುವರು.

ಬೀದರ್ ಮತ್ತು ಗುಲ್ಬರ್ಗಾದ ಕಡೆಯಲ್ಲಿ ಹುಟ್ಟಿದ ಮನು ಗಂಡಾಗಿದ್ದರೆ ಮನೆಯ ಮುಂದಿನ ಅಂಗಣಕ್ಕೆ ಅಥವಾ ಧಾರಣೆಯ ಮೇಲೆ ಮರದ ಹಲಗೆಯಿಂದ ಅಟ್ಟಣೆ ಮಾಡಿ, ಬಾಜಾ ಬಜಂತಿಯರನ್ನು ಕರೆಸಿ, ಉರು ಪ್ರತಿಧ್ವನಿಗುಡುವಂತೆ ಜೋರಾಗಿ ಶಬ್ದಮಾಡಿಸುವರು. ಇದನ್ನು “ನೌಬಾದ್” ಎನ್ನಲಾಗುವುದು.

ವಿಜಾಪುರದ ಕಡೆಯಲ್ಲಿಯೂ ಮನು ಹುಟ್ಟಿದಾಕ್ಷಣ ಮೇಲಿನಂತೆ ‘ಅಜ್ಞಾ’ ಹೊಗಿ ಹೆಸರಿಡುವರು. ಇದನ್ನು “ಬಾಂಗ್ ಸಲಾಂ” ಎಂಬ ಹೆಸರಿಂದ ಕರೆಯುವರು. ಹೆಸರಿಟ್ಟ ಮುಲ್ಲಾನಿಗೆ ಹೊಬ್ಬರಿ, ಬೆಲ್ಲ, ಹನ್ನೊಂದು ರೂಪಾಯಿ ದಷ್ಟಿಕೆ ನೀಡುವರು. ಜೇನುತ್ಪನ್ನ ಅಥವಾ ಹಸುವಿನ ತುಪ್ಪಕ್ಕೆ ಸಕ್ಕರೆ ಸೇರಿಸಿ ಮನುವಿಗೆ ತಿನ್ನಿಸಲಾಗುವುದು. ಮನು ಹುಟ್ಟಿರುವ ಸುದ್ದಿ ಬೀಗರ ಮನೆಗೆ ಮುಟ್ಟಿಸಬೇಕು. ಸುದ್ದಿ ತಂದ ವ್ಯಕ್ತಿಗೆ ‘ಸಾಜ್ರಕರ್ತ್’ ಎಂದು ಪಂಚೆ, ಜುಬ್ಬಿದ ಬಟ್ಟೆ ರುಮಾಲು ಇತ್ತಾದಿ ನೀಡುವರು.

ಪಿಂಜಾರರಲ್ಲಿಯೂ ಸಹ ‘ಅಜ್ಞಾ’ ಹೊಗಿ ಬಲಗಿವಿಯಲ್ಲಿ ಉದಿ, ಎಡಗಿವಿಯಲ್ಲಿ ಹೆಸರು ಹೇಳುವರು. ಎಲೆಯಲ್ಲಿ ಸಕ್ಕರೆಯನ್ನಿಟ್ಟು ಹಂಚುವರು. ವಿಜಾಪುರದ ಕೆಲ ಪಿಂಜಾರರು ಮನು ಹುಟ್ಟಿದ ಪದನೆಯ ದಿನಕ್ಕೆ ಮನೆಯೆಲ್ಲ ಶುದ್ಧಗೊಳಿಸಿ ಮರದ ಸ್ವಾಮಿ, ಇ ಹತ್ತಿರ ಹೋಗಿ ಮನುವಿನ ಜಾತಕಬಲ ಇತ್ತಾದಿ ತಿಳಿದು, ಆ ಮನುವಿನ ಭವಿಷ್ಯಕ್ಕೆ ಹೊಂದಿಕೆಯಾಗುವಂತೆ ಅಕ್ಷರ ಹುಡುಕಿಸಿ, ಅಕ್ಷರ ಮೊದಲು ಬರುವಂತೆ ಹೆಸರನ್ನು ಸಂಯೋಜಿಸಿ ಹೆಸರಿಡುತ್ತಾರೆ.

ಹುಟ್ಟಿದ ಮನು ಯಾವ ಧರ್ಮಕ್ಕೆ ಸೇರಿದ್ದೇನೆಂದು ತಿಳಿಯದೆ ಆತಂಕ ಗೊಂಡಿರುತ್ತದೆಂದು ಮುಸ್ಲಿಂ ಜನಪದರ ನಂಬಿಕೆಯಾಗಿದೆ. ಆದುದರಿಂದ ಇವರಲ್ಲಿ ಮನು ಹುಟ್ಟಿದ ದಿನವೇ ಹೆಸರ್ನಾಡುವ ಪದ್ಧತಿ ಇದ್ದರೂ ರೀತಿಯಲ್ಲಿ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ಹಾಗೆಯೇ ಈ ಜನಪದರು ಮನುವಿನ ಭವಿಷ್ಯಕ್ಕೆ ಹೊಂದಿಕೆಯಾಗುವಂತೆ ಹೆಸರಿನ ಬಲವನ್ನು ವಿಚಾರಿಸಿ ಈ ಮೊದಲೇ ಹೆಸರನ್ನು ಹುಡುಕಿಸಿರುತ್ತಾರೆ. ಹೀಗೆ ಹೆಸರಿಡುವ ಪದ್ಧತಿ ಇವರಲ್ಲಿ ಕಂಡುಬರುತ್ತದೆ.

**ಭಟ್ಟಿ:**

ಹಿಂದೂಗಳಲ್ಲಿ ಮಾಡುವ “ಗುಣ ಶಾಸ್ತ್ರ”ದಂತೆ ಸ್ವಲ್ಪ ಭಿನ್ನವಾಗಿ ಮುಸ್ಲಿಂಮರಲ್ಲಿ ‘ಭಟ್ಟಿ’ ಎಂಬ ಆಚರಣೆ ಕಂಡುಬರುತ್ತದೆ. ದಕ್ಷಿಣ ಕನಾಟಕದಲ್ಲಿ ಈ ಶಾಸ್ತ್ರ ಮಗು ಹುಟ್ಟಿದ ಅರು ಅಥವಾ ಹನ್ನರದು ದಿನಕ್ಕೆ ಆಚರಿಸುತ್ತಾರೆ. ಮೊದಲು ಬಾಣಂತಿ ಮತ್ತು ಮಗುವಿನ ಸ್ಥಾನ ಮಾಡಿಸಿ, ಸುಟ್ಟು ಬಜೆಯ ಕಪ್ಪನ್ನು ಲವಂಗದಿಂದ ತೆಗೆದು, ಮಗುವಿನ ಹುಬ್ಬು ತೀಡಿ, ಕಾಲು ಹಾಗೂ ಸೋಂಟಕ್ಕೆ ಕರಿದಾರ ಕಟ್ಟುವರು. ಬೀಗರ ಮನೆಯಿಂದ ತಂದಿರುವ ಹೊಸಬಟ್ಟೆ ಮಗುವಿಗೆ ಉಡಿಸಿ, ಉಂಗುರ ತೊಡಿಸಿ, ಬಾಣಂತಿಯ ಮಡಿಲಿಗೆ ಮಗುವನ್ನು ಹಾಕುವರು. ಮುತ್ತೇದೆಯ ಕ್ಷೇತ್ರಿಯಿಂದ ಎಲೆ ಅಡಿಕೆ ಸಕ್ಕರೆಯೋಂದಿಗೆ ಮಡಿಲು ತುಂಬಿಸಲಾಗುವುದು. ಮಣ್ಣನ ದೀಪಕ್ಕೆ ತುಪ್ಪ ಹಾಕಿ, ಅರಳಿಯಿಂದ ಬತ್ತಿ ಮಾಡಿ, ದೀಪ ಹೊತ್ತಿಸಿ ಅದರ ಬೆಳಕನ್ನು ಮಗುವಿಗೆ ತೋರಿಸಲಾಗುವುದು. ಕೆಂಪು ಮಣ್ಣನಿಂದ ನೆಲ ಸಾರಿಸಿ, ಹಾಲು ಮತ್ತು ತುಪ್ಪವನ್ನು ನೆಲಕ್ಕೆ ಚೆಮುಕಿಸಿ ಅದರ ಮೇಲೆ ಮಗುವನ್ನು ಮಲಗಿಸಿ, ಅಳುಹಿಸಲಾಗುವುದು. ‘ಹಾಲು ತುಪ್ಪದಂತೆ ಮಗು ತನ್ನ ಬದುಕಿನಲ್ಲಿ ಬಾಳಲಿ’ ಎಂಬ ನಂಬಿಕೆಯಿಂದ ನೆಲದ ಮೇಲೆ ಹಾಲು, ತುಪ್ಪ ಚೆಮುಕಿಸುವ ಹಾಗು “ಬೆಳಕಿನಂತೆ ಯಶಸ್ಸು” ಪಡೆಯಲಿ ಎಂಬ ನಂಬಿಕೆಯಿಂದ ಮಗುವಿಗೆ ಬೆಳಕನ್ನು ತೋರಿಸುವ ಕ್ರಮ ಇವರಲ್ಲಿ ಕಂಡುಬರುತ್ತದೆ. ಬಾಣಂತಿಯು “ಭಟ್ಟೀಮಾ, ನನ್ನ ಮಗುವಿನ ವಿಧಿ ಚೆನ್ನಾಗಿ ಬರೆ” ಎಂದು ಹೇಳಿ ಮಗುವಿನ ಮುಂದೆ “ಸಿಜ್ಜಾ” ಮಾಡಿ ಅಳುತ್ತಿರುವ ಮಗುವನ್ನು ಎತ್ತಿಕೊಳ್ಳುವಳು. ಮಗುವಿನ ಮುಖಿದ ಮುಂದೆ ತೆಂಗಿನಕಾಯಿ ನಿವಾಳಿಸಿ ಒಡೆಯಲಾಗುವುದು. ಈ ದಿನ ತರಕಾರಿ ಪಲ್ಯ ಮತ್ತು ಕಿಚಡಿ ಅನ್ನ ಮಾಡಿ ಏದು ತಟ್ಟಿತೆಗೆದು, ಏದು ಮನೆಗಳಿಗೆ ಹಂಚುವರು. ಸಾಮಾನ್ಯವಾಗಿ ಈ ಕಾರ್ಯ ಬೆಳಗಿನ ಹೊತ್ತು ಮಾಡಲಾಗುವುದು.

ಉತ್ತರ ಕನಾಟಕದ ಬೀದರ್, ಗುಲ್ಬರ್ಗಾದ ಕಡೆಯಲ್ಲಿ ಈ ಶಾಸ್ತ್ರ ಮಗು ಹುಟ್ಟಿದ ವಳು, ಒಂಭತ್ತು ಅಥವಾ ಹನ್ನೊಂದು ದಿನಕ್ಕೆ ಆಚರಿಸುವರು. ಮೇಲಿನಂತೆ ಸುಟ್ಟು ಬಜೆಯ ಕಟ್ಟಿನಿಂದ ಮಗುವಿನ ಹುಬ್ಬು ತೀಡಿ, ಸೋಂಟಕ್ಕೆ ಕರಿದಾರ ಕಟ್ಟುವರು. ಅಳಿಯ ಹಾಗು ಬಾಣಂತಿಗೆ ಹೊಸ ಬಟ್ಟೆ ನೀಡಿ ಮಗುವಿಗೆ ಬೆಳ್ಳಿಯ ಕಾಲುಬಳೆ ಹಾಕುವರು. ತುಪ್ಪದ ಅನ್ನ ಮತ್ತು ಸೋಷ್ಟಿನ ಪಲ್ಯ ಮಾಡಿ ಏದು ತಟ್ಟಿತೆಗೆಯುವರು. ಒಂದೊಂದು ತಟ್ಟಿಯಲ್ಲಿಯೂ ಅರಿಶಿಣಿದ ಉಂಡೆ, ಬೆಲ್ಲು, ಎಣ್ಣೆ ಇಟ್ಟು ಏದು ಮನೆಗಳಿಗೆ ಹಂಚಲಾಗುವುದು. ಈ ಕಾರ್ಯ ಬೆಳಗಿನ ಹೊತ್ತು ಮಾಡಿದರೆ, ಸಂಜಿಯ ಹೊತ್ತಿಗೆ ಮಾಂಸದ ಸಾರು, ಚೇಳಿ ಸಾರು, ಮಾಂಸ ಮತ್ತು ಹಸುರು ಸೋರೆಕಾಯಿಯ ಸಾರು ಮಾಡುವರು. ಈ ಕಾರ್ಯದಲ್ಲಿ ಸಾರಿಗೆ ಹಸುರು ಸೋರೆಕಾಯಿಯನ್ನು ಹಾಕಬೇಕೆಂಬ ನಿಯಮವಿದೆ. ಎಲ್ಲರ ಉಂಟೋಪಚಾರಗಳು ಮುಗಿದ ಮೇಲೆ ಅಳಿಯ, ಬಾಣಂತಿ ಹಾಗು ಮಗುವನ್ನು ಶಾಸ್ತ್ರಕ್ಕೆ ಕೂರಿಸುವರು. ಈ ಸಂದರ್ಭದಲ್ಲಿ

ಅತ್ಯೇಹಗೂ ನಾದಿನಿಯರ ಪಾತ್ರ, ಮುಖ್ಯವಾದುದು. ಮಗುವಿನ ಅಜ್ಞೆ ಮಗುವಿಗೆ ಬೆಳ್ಳಿಯ ಕಾಲುಬಳೆ, ಸೋಸೆಗೆ ರವಿಕೆ ಬಟ್ಟೆ, ಮಗನಿಗೆ ಉವಲ್ ನೀಡಿ ಬೆಳ್ಳುಳಿಯ ಕಾಡಿಗೆ ಮಾಡಿ, ಬಾಣಂತಿ ಮತ್ತು ಮಗುವಿಗೆ ಹಚ್ಚುವಳು. ಆಹ್ವಾನಿತ ಮತ್ತೆದೆಯರಲ್ಲರೂ ಒಬ್ಬೊಬ್ಬರಾಗಿ ಬಾಣಂತಿ ಮತ್ತು ಮಗುವಿಗೆ ಶಾಸ್ತ್ರೀಯಂತೆ ಕಾಡಿಗೆ ಹಚ್ಚುವರು. ಈ ಕಾಡಿಗೆಯನ್ನು ಬಾಣಂತಿ ಮತ್ತು ಮಗುವಿಗೆ ನಲವತ್ತು ದಿನದವರೆವಿಗೂ ಹಚ್ಚಲಾಗುವುದು. ಬಾಣಂತಿಯ ಹಲ್ಲಿಗೆ ಹಲ್ಲಿಟ್ಟನ್ನು ಹಚ್ಚೆ, ಮಗುವನ್ನು ಎತ್ತಿಹೊಂಡು ಮಡಿಲಿಗೆ ಹಾಕಿ, ಎಲೆಅಡಿಕೆ ಸಕ್ಕರೆ ಹಾಗೂ ಬೆಳ್ಳುಳಿಯೊಂದಿಗೆ ಸೋಸೆಯ ಮಡಿಲು ತುಂಬಿವಳು.

ದೊಡ್ಡದಾದ ಹರಿವಾಣಿದಲ್ಲಿ ಅಕ್ಕಿ, ಗೋಧಿ ಹಿಟ್ಟು, ಬೇಳಿ ತೆಗೆದುಕೊಂಡು, ಗೋಧಿ ಹಿಟ್ಟಿನಲ್ಲಿ ಚೌಕಾಕಾರದ ದೀಪ ಮಾಡಿ, ಅದಕ್ಕೆ ಒಳ್ಳೆಣ್ಣೆ ಸುರಿದು, ಅರಳೆಯಿಂದ ಬತ್ತಿ ಮಾಡಿ, ದೀಪ ಹಚ್ಚುವರು. ಆ ದೀಪದ ಬೆಳಕನ್ನು ಮಗುವಿಗೆ ತೋರಿಸುವರು. ಆಗ ಬಾಣಂತಿಯ ತನ್ನ ಮಗುವಿನ ಶ್ರೀಯಸ್ವಿಗಾಗಿ “ದೂವ್” ಬೇಡಿಕೊಳ್ಳುವಳು. ಆಹ್ವಾನಿತರು ಉಡುಗೊರೆ ನೀಡಿ ಚೆಲ್ಲಲ್ರೆ ಕಾಸನ್ನು ದೀಪಕ್ಕೆ ಹಾಕುವರು. ಇದನ್ನು ‘ಭಟ್ಟಿಕಾ ಬರ್ತನ್’ ಎಂಬ ಹೆಸರಲ್ಲಿ ಕರೆಯುವರು. ಎರಡನೇ ದಿನ ಬೇಳಿಗೆ ಹರಿವಾಣಿದಲ್ಲಿರುವ ಪದಾರ್ಥವನ್ನು ಒಡವರಿಗೆ ಕೊಡಲಾಗುವುದು.

ಬಾಣಂತಿಯೂ ಆ ದಿನ ಮಾಡಿದ ಅಡುಗೆಯನ್ನು ಉಟ ಮಾಡಿ ತಟ್ಟಿಯಲ್ಲಿ ಸ್ವಲ್ಪ ಉಳಿಸಬೇಕು. ಎರಡನೇ ದಿನ ಅದನ್ನು ಹೊರ ಚೆಲ್ಲುವರು. ದೃಷ್ಟಿಯಾಗಿದೆ ಎಂದು ಮೇಣಿನಕಾಯಿ, ಹಂಚಿಕಡ್ಡಿ, ಸಾಸಿವೆ ನಿವಾಳಿಸಿ ಒಲೆಗೆ ಹಾಕುವರು.

ಓಂಜಾರರಲ್ಲಿ ಕೆಲವರು ಭಟ್ಟಿಶಾಸ್ತ್ರವನ್ನು ಗಂಡು ಮಗುವಾದರೆ ನಾಲ್ಕು ದಿನಕ್ಕೆ, ಹೆಣ್ಣು ಮಗುವಾದರೆ ಮೂರು ದಿನಕ್ಕೆ ಆಚರಿಸುವರು. ಹರಿವಾಣಿದಲ್ಲಿ ಅನ್ನ ತೆಗೆದು ಅದರಲ್ಲಿ ಕೊಬ್ಬರಿ, ಬೆಲ್ಲು, ಬೆಳ್ಳುಳಿ, ಎಲೆ ಅಡಿಕೆ, ಬಜೆ, ಉತ್ತಮತ್ತ, ಅರಿಶಿಣವೆನ್ನಿಟ್ಟು ಸೂಲಗಿತ್ತಿಗೆ ಕೊಡುವ ಸಂಪ್ರದಾಯವಿದೆ. ನಾಲ್ಕು ದು ಜನರನ್ನು ಉಟಕ್ಕೆ ಆಹ್ವಾನಿಸುವರು. ಆದರೆ ಇವರಲ್ಲಿ ಕಾಡಿಗೆ ತೆಗೆಯುವುದಾಗಲಿ, ಮಗುವಿಗೆ ಹೊಸ ಬಟ್ಟೆ ಹಾಕುವುದಾಗಲಿ ಮಾಡುವುದಿಲ್ಲ. ಮುಖ್ಯವಾಗಿ ಈ ಶಾಸ್ತ್ರದ ದಿನ ಮಗುವಿಗೆ ಹೆಸರಿಡುವ ಪದ್ಧತಿ ಕೆಲವು ಓಂಜಾರರಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಮತ್ತೆದೆಯರಲ್ಲ ಸೇರಿ ಹಾಡುವರು.

**ಜೋ -- ಜೋ -- ಸೋಬಾನಾ ತಾನೇ ತಾನೇ -**

**ಜೋ -- ಜೋ -- ಲಾಲಿ ಸೋಬಾನಾ ಮಗುವೇ ಜೋ -**

ಎಂಬ ಪಲ್ಲವಿಯೊಂದಿಗೆ ಅನೇಕ ಬಗೆಯ ಗೀತೆಗಳನ್ನು ಹಾಡುವರು.

ಧಾರವಾಡದ ಕಡೆಯ ಮುಸ್ಲಿಮರಲ್ಲಿ ಏದು ದಿನಕ್ಕೆ ಈ ಶಾಸ್ತ್ರ ಮಾಡಲಾಗುತ್ತದೆ. ಇವರು ಮೇಲಿನಂತೆ ತುಪ್ಪದ ಅನ್ನ, ಸೋಟಿನ ಪಲ್ಗೆ, ಸಿಹಿ ಅನ್ನ ಎಲ್ಲವನ್ನು ತಟ್ಟಿಯಲ್ಲಿಟ್ಟು

ಸೊಲಗಿತ್ತಿಗೆ ನೀಡುವರು. ಹಾಗೆಯೇ ಬೆಳ್ಳಳಿಯ ಕಪ್ಪು ತಯಾರಿಸಿ ಮಗು ಮತ್ತು ಬಾಣಂತಿಗೆ ಹಚ್ಚುವರು.

ಚಿತ್ರದುರ್ಗದ ಕೆಲ ಮುಸ್ಲಿಂವರು ಈ ಕಾರ್ಯವನ್ನು ಇದು, ಒಂಭತ್ತು, ಹನ್ನೊಂದನೆಯ ದಿನ ಮಾಡಿ ಅಕ್ಕೆ, ಬೇಳೆ, ಕೋಳಿಸಾರನ್ನು ಒಂದು ಹರಿವಾಣದಲ್ಲಿಟ್ಟು ಬಡವರಿಗೆ ಅಥವಾ ಸೊಲಗಿತ್ತಿಗೆ ನೀಡುವರು.

ಷಾಫಿಯರಲ್ಲಿ ಭಟ್ಟಿಯೆಂಬ ಹೆಸರಲ್ಲಿ ಈ ಶಾಸ್ತ್ರಮಾಡದೆ, ಮಗು ಹುಟ್ಟಿದ ವಳನೇ ದಿನ ಬೀಗರ ಮನೆಯಿಂದ ತಂದ ಹೊಸ ಬಟ್ಟಿಯನ್ನು ಮಗುವಿಗೆ ಹಾಕಿ, ಸೊಂಟಕ್ಕೆ ಕಪ್ಪುದಾರ ಕಟ್ಟಿ, ತಲೆಯ ಕೂದಲನ್ನು ತೆಗೆಯುವರು. ಇವರು ವಳನೇ ದಿನದವರೆಗೂ ಮಗುವಿಗೆ ಹೊಸ ಬಟ್ಟಿಹಾಕುವುದಿಲ್ಲ.

ಬಾಗಲಕೋಟಿ, ಹುಬ್ಬಳಿ ಕಡೆಗಳಲ್ಲಿ ಈ ಶಾಸ್ತ್ರಕ್ಕೆ ಕಡುಬು ವಿಶೇಷವಾಗಿ ಮಾಡುವರು. ಮೊರ ಒಂದರಲ್ಲಿ ಮಗುವನ್ನು ಮಲಗಿಸಿ, ಅಜ್ಞಾವಾನ್ (ಸೊಂಪಕ್ಕೆ) ಬೆಳ್ಳಳಿ, ಕರಿ ಆಡಿನ ಹಿಕ್ಕೆ, ಬಜೆ, ಕರಿಮೆಣಸು ಸೇರಿಸಿ ಅರೆದು, ಒಳಲೆಯಲ್ಲಿ ಹಾಕಿ, ದೀಪಕ್ಕೆ ಹಿಡಿದು ಅದರ ಕಪ್ಪನ್ನು ಬೆಣ್ಣೆ ಹಿಂತೆ ಸೇರಿಸಿ, ಬಾಣಂತಿ ಮತ್ತು ಮಗುವಿಗೆ ಹಚ್ಚಲಾಗುವುದು. ಗೋದಿಯ ಹಿಟ್ಟಿನಲ್ಲಿ ದೀಪ ಮಾಡಿ ಅದರ ಬೆಳಕನ್ನು ಮಗುವಿಗೆ ತೋರಿಸಲಾಗುವುದು. ಈ ದಿನ ಕಲೀಜಿ, ಬೋಟಿಯ ಸಾರು ಮಾಡಿ ‘ಭಟ್ಟೀವಾ’ಂ ಹೆಸರಲ್ಲಿ ಘಾತೇಹಾ ಓದಿಸಲಾಗುವುದು.

ವಿಜಾಪುರದ ಕಡೆಯಲ್ಲಿ ಮಗುವಿಗೆ ನಾಲ್ಕು ಅಥವಾ ಇದು ದಿವಸಕ್ಕೆ ಈ ಶಾಸ್ತ್ರ ಮಾಡುವರು. ಸಜ್ಜಿಗೆ, ಕಡುಬು, ಕೊಬ್ಬರಿ ಎಲ್ಲವನ್ನೂ ತಟ್ಟಿಯಲ್ಲಿಟ್ಟು ಸೊಲಗಿತ್ತಿಗೆ ಕೊಡುವರು. ಕೊಬ್ಬರಿ ಎಣ್ಣೆಯ ಕಾಡಿಗೆ ತೆಗೆದು ಬಾಣಂತಿ ಹಾಗೂ ಮಗುವಿಗೆ ಹಚ್ಚಲಾಗುವುದು. ಇವಷ್ಟು ಸಹ ಗೋದಿ ಹಿಟ್ಟಿನ ದೀಪ ಮಾಡಿ, ಅದರ ಬೆಳಕನ್ನು ಮಗುವಿಗೆ ತೋರಿಸುವರು. ಮಗು ಹುಟ್ಟಿದ ಹನ್ನೆರಡನೆ ದಿನ ಬಾಣಂತಿ ಮತ್ತು ಮಗುವಿಗೆ ನೀರು ಹಾಕಿ, ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಕುದಿಸಿ ಬೀಗರ ಮನೆಗೆ ಕಳುಹಿಸಿಕೊಡಲಾಗುವುದು.

ಹೀಗೆ ‘ಭಟ್ಟ’ ಆಚರಣೆಯನ್ನು ಮುಸ್ಲಿಂ ಜನಪದರಲ್ಲಿ ಮೊದಲಿನಿಂದಲೂ ರೂಧಿಸಿಕೊಂಡು ಬಂದಿರುವುದು ಕಾಡುಬರುತ್ತದೆ. ಕೆಲವರು ಈ ಆಚರಣೆ ಮಾಡುವುದಿಲ್ಲ.

**ಭಿಲ್ಲಾ :**

ಕರ್ನಾಟಕದಲ್ಲಿ ಎಲ್ಲಾ ಮುಸ್ಲಿಂ ಜನಪದರು ‘ಭಿಲ್ಲಾ’ ಎಂಬ ಕಾರ್ಯವನ್ನು ಮಗು ಹುಟ್ಟಿದ ನಲವತ್ತು ದಿನಕ್ಕೆ ಆಚರಿಸುವರು. ಇನ್ನೂ ನಲವತ್ತು ದಿನಕ್ಕೆ ಏರಡು ದಿನ ಇದೆ ಎನ್ನುವಾಗ ಮನೆಯಲ್ಲ ಶುದ್ಧಗೊಳಿಸಿ ಸುಣ್ಣ ಬಣ್ಣ ಬಳಿದು, ಕೆಮ್ಮೆಣ್ಣ ಸಾರಿಸಿ ಸಂಬಂಧಿಕರನ್ನು ಕರೆಯಲಾಗುವುದು. ನಲವತ್ತನೆಯ ದಿನದ ಬೆಳಿಗ್ಗೆ ಮಗುವಿಗೆ ಬಿಸಿ ಮಾಡಿದ ಕೊಬ್ಬರಿ ಎಣ್ಣೆ

ಮೈಗೆ ತಿಕ್ಕಿ ಸ್ವಾನ ಮಾಡಿಸಲಾಗುವುದು. ಬಾಣಂತಿಗೆ ಮೈ ತುಂಬ ಮಲ್ಲಾವಟ್ಟ ಹಚ್ಚಿ, ಕೆಂಪು ಬಟ್ಟೆ ಮೇಲೆ ಹಿಡಿದು, ಕೈಯಲ್ಲಿ ಎಲೆ ಅಡಿಕೆ ಕೊಟ್ಟು, ಬಚ್ಚಲ ಮನೆಯವರೆವಿಗೂ ನಡೆಯಿಸಿಕೊಂಡು ಬರಲಾಗುವುದು. ಏದು ಜನ ಮುತ್ತೆದೆಯರು ನಲವತ್ತು ಚೊಂಬು ನೀರು ಸುರಿದು ಸೂತಕದ ಸ್ವಾನ ಮಾಡಿಸುವರು. ಸ್ವಾನ ಮಾಡಿದ ಭಾಣಂತಿ ಬಚ್ಚಲ ಮನೆಯಿಂದ ಕಣ್ಣ ಮುಚ್ಚಿಕೊಂಡು ಬಂದು, ತವರು ಮನೆಯ ಉಡುಗೆ ಉಡುವಳು. ಅನಂತರ ಎರಡು 'ರಹಾತ ಶುಕ್ರೀಯ ನಮಾಜ್' ಮಾಡಿ, "ಶುರಾನ್" ಗ್ರಂಥವನ್ನು ಓದಿ, ಮೊದಲು ಮಗುವಿನ ಮುಖ ನೋಡುವಳು. ಸ್ವಾನ ಮಾಡಿ ಮಗುವಿನ ಮುಖ ನೋಡುವವರೆವಿಗೂ ಈಕೆ ಉಪವಾಸದಲ್ಲಿರಬೇಕು. ಆಮೇಲೆ ಕಿಟಡಿ ಅನ್ನ ಮತ್ತು ಸೊಟಿನ ಪಲ್ಯವನ್ನು ತಿನ್ನುವಳು.

ಸಂಚೆಯ ಹೊತ್ತಿಗೆ ಸರಿಯಾಗಿ ಬಾಣಂತಿ ಸರ್ವ ಶೃಂಗಾರಭರಿತಳಾಗಿ ಮಗುವನ್ನು ಮಡಿಲಿನ ಮೇಲೆ ಮಲಗಿಸಿಕೊಂಡು ಶಾಸ್ತ್ರಕೈ ಕೂರುವಳು. ಜೊತೆಯಲ್ಲಿ ಗಂಡನು ಸಹ ಕೂರುವನು. ಬಾಣಂತಿಯ ತಾಯಿ ಮಗುವಿಗೆ ತೊಟ್ಟಿಲು, ಹಾಸಿಗೆ, ಟ್ರಂಕು, ಮಿಳ್ಳೆ, ಒಳಲೆ, ಹರಿವಾಣ, ಹೊಸಬಟ್ಟೆ, ಉಂಗುರ ಇತ್ಯಾದಿ ನೀಡುವಳು ಹಾಗೆಯೇ ಮಗಳಿಗೆ ಬಟ್ಟೆ, ಅಳಿಯನಿಗೆ ವಾಟು, ಉಂಗುರ, ಬಟ್ಟೆ ಇತ್ಯಾದಿ ನೀಡುವಳು.

ಬಾಣಂತಿಯ ಅತ್ಯಾನಾದಿನಿಯರು ಚೋಂಡಾ, ಗ್ರಜ್‌ರೇ, ಹಾರ ಬಾಣಂತಿಗೆ ಹಾಕಿ, ಕೆಂಪು ಬಟ್ಟೆ ಮಡಿಲ ಮೇಲೆ ಹಾಸಿ ಆರಿಶಿಣ ಹಚ್ಚಿದ ಅಕ್ಕಿ, ಸಕ್ಕರೆ, ಎಲೆ ಅಡಿಕೆಯನ್ನಿಟ್ಟು ಬಾಣಂತಿಯ ಮಡಿಲು ತುಂಬುವರು. ಆಹ್ವಾನಿತ ಮುತ್ತೆದೆಯರೆಲ್ಲರೂ ಒಬೆಳ್ಳಬ್ಬರಾಗಿ ಬಾಣಂತಿಯ ಹುತ್ತಿಗೆಗೆ ಗಂಧ ಹಚ್ಚಿ ತಮ್ಮ ಶಕ್ತಾನುಸಾರ ಉಡುಗೊರೆ ನೀಡುವರು. ಕೆಲವರು ಬಾಣಂತಿಯನ್ನು ಶಾಸ್ತ್ರಕೈ ಕೂರಿಸದೆ ಕೇವಲ ಮಗುವನ್ನು ತೊಟ್ಟಿಲಿಗೆ ಹಾಕುವರು.

ಅತಿಧಿಗಳ ಉಟೋಪಚಾರಗಳು ಮುಗಿದ ಮೇಲೆ ಹೂವಿನಿಂದ ಅಲಂಕರಿಸಿದ ತೊಟ್ಟಿಲಿಗೆ ಹಾಸಿಗೆ ಹಾಸಿ, ಕಡ್ಲೆಕಾಳು, ಗಂಧದ ಕೊರಡು, ಗುಂಗಾನ್ನಾದ ಏದು ಉಂಡೆ ಹಾಸಿಗೆಯ ಸುತ್ತು ಇಡಲಾಗುವುದು.

ಮಗುವಿನ ತಾಯಿ ಸೇರಿದಂತೆ ಏವರು ಸುಮಂಗಲಿಯರು ಮಗುವನ್ನು ಮುದ್ದಾಡುತ್ತಾ ತೊಟ್ಟಿಲಿಗೆ ಹಾಕುವರು. ಆಗ ನೆರೆದಿರುವ ಹೆಂಗಸರೆಲ್ಲರೂ 'ಜೂಲೇನಾಮ್' ಹಾಡುವರು.

ಎಕ್ಕು ಮಾಸ ಭರ್ರೆಡೇ ಬೀಬಿ

ಬೀಬಿ ಫಾತಿಮಾ ಫರ್ ಆಯ್ಯೇ,

ಬೀಬಿ ಅಮೀನಾ ಫರ್ ಆಯ್ಯೇ

ಲಾಟೋಂಕೆ ಮಂದ್ಯೆ ತಲೆ ಸಹೇರ  
ಸದಯ್ಯೇ

ಮಗುವಿಗೆ ಒಂದು ತಿಂಗಳು ತುಂಬಿತು

ಬೀಬಿ ಫಾತಿಮಾರವರು ಮನೆಗೆ ಬಂದರು

ಬೀಬಿ ಅಮೀನಾರವರು ಮನಗೆ ಬಂದರು

ಲಕ್ಷ್ಮಾಂತರ ಉಪ್ಪರ ಹಾಕ ಹೂವಿನಿಂದ  
ಅಲಂಕರಿಸಲಾಗಿದೆ.

ಹೊ ಲಾ ಇಲಾಹ ಇಲ್ಲಾಲ್ಲಾ | ಸೈಫಿಕರ್ತ್ವನಾದ ನಿನ್ನನ್ನ ಬಿಟ್ಟ ಅನ್ನರಿಲ್ಲ  
ಇನ್ ಮೇರೆ ತಾನೇಕು ಅಲ್ಲಾನಿಗೆ ಬಾಂದ್ | ಈ ನನ್ನ ಹಸುಳಿಗೆ ನೀನು ರಕ್ಷಕನಾಗಿರು

ಹಿಗೆ “ದೋ ಮಾಸೆ ಭರ್ಮಿ ಜೀ ಬೀಬಿ, ತೀನ್ ಮಾಸೆ ಭರ್ಮಿ ಜೀ ಬೀಬಿ” ಎಂದು ಒಂಭತ್ತು ತಿಂಗಳವರೆಗೂ ವಿಸ್ತರಿಸಿ ಹಾಡುವರು. ಈ ಜೋಗುಳಿದ ಗೀತೆಗಳಲ್ಲಿ ತಮ್ಮ ಧಾರ್ಮಿಕ ಮಹಾಪುರುಷರ ಮತ್ತು ನಾರೀಮಣಿಗಳ ಜೀವನ ಮೌಲ್ಯ, ಬಾಲ್ಯದ ನೆನಪನ್ನು ಸೃಷ್ಟಿಸುವಂತಹ, ಮಲಗಿರುವ ಮನು ಸ್ವತಃ ಈ ಧಾರ್ಮಿಕ ಮಹಾಪುರುಷರ ಸ್ವರೂಪದಂತೆ, ಇಂತಹವರ ಕೃಪಾಕಟಾಕ್ಷ ಮಂಗುವಿನ ಮೇಲೆ ಇರಲಿ ಎಂದು ಹಾಡುವ ವೈಶಿರಿ ಬೆರಗುಗೊಳಿಸುವಂತಹದ್ದು.

ನಮ್ಮ ಜನಪದರು ಸಾಮಾನ್ಯ ಮಾನವ ಶಿಶುವನ್ನ ದೇವಾದಿ ದೇವತೆಗಳೊಂದಿಗೆ ಸಂಬಂಧ ಕಲ್ಪಿಸಿ ಹಾಡುವ ಈ ಗೀತೆಗಳು ಮುಖ್ಯವಾದುದು :

ಗಂಘಾರೇ ಮೇ ಸಲ್ಲಿ ಅಲಾ ಜೂಲಾ ತೇಥೆ  
ಕೀರ್ಯಾನೇ ರಸೂಲೇ ಶುದಾ ಜೂಲಾ ತೇಥೆ  
ಶುದಾಕು ಶುಷಿಧಿ ಜೀಸ್ ಕೀರ್ಥಿ ಜೂಲಾ ನೇಕೆ  
ಗಂಘಾರ ಜೂಲಾಪೋ ಮಲಾಯಕ್  
ಅದಬ್ ಸೇ

ತೊಟ್ಟಿಲಲ್ಲಿ ಪೈಗಂಬರವರು ತೊಗುತ್ತಿದ್ದರು  
ಸ್ವತಃ ಅಲ್ಲಾನ ಸಂದೇಶ ವಾಹಕರು  
ತೊಗುತ್ತಿದ್ದರು  
ಪೈಗಂಬರ ತೊಟ್ಟಿಲಲ್ಲಿ ತೊಗಿಸಿಕೊಳ್ಳುವುದು  
ಅಲ್ಲಾನ ಶುಷಿಯಾಗಿತ್ತು:  
ತೊಟ್ಟಿಲು ತೊಗಿ ದೇವ ದೂತರೇ  
ವಿಧೇಯದಿಂದ.

ಆಪೋ ಸುಹಾಗೀನ್ ಜೂಲಾ ಜೂಲಾನೇ  
ನೂರೇ ನಜ್ ರ್ಯಾ ಅಪ್ಪ ಬನಾನೇ  
ಸೂರತ್ ಹೈತೇರಿ ಸದ್ಯೇಮೆ ಪ್ಯಾರೀ  
ಆಪೋ ಸುಹಾಗೀನ್ ಜೂಲಾ ಜೂಲಾನೇ

ಬನ್ನಿ ಮುತ್ತೆದೆಯರೇ ತೊಟ್ಟಿಲು ತೊಗೋಣ  
ಅಲ್ಲಾನ ಪ್ರತಿರೂಪವಾದ ಈ ಮನುವನ್ನು  
ನಮ್ಮದಾಗಿಸೋಣ  
ಅಲ್ಲಾನ ಕ್ಷಮೆಯಿಂದ ನೀನು ಸಂದರ್ಶಾಗಿದ್ದಿಯಾ  
ಬನ್ನಿ ಮುತ್ತೆದೆಯರೇ ತೊಟ್ಟಿಲು ತೊಗೋಣ

ತಾನೇಕು ಮೈಲೋರಿ ದೂಂಗೀ  
ಮುನ್ನಾ ಪ್ಯಾರ ತನ್ನಾ ಉಂಜಾಲಾ  
ಮೌಲಾಕ ಸಾಯ  
ತಾನೇಕು ಮೈಲೋರಿ ದೂಂಗೀ  
ಹೂಂರಾ, ಆಯೇ ಲೋರಿಂಯಾ ಗಾಯೇ  
ತಾನೇಕು ಮೈಲೋರಿ ದೂಂಗೀ

ಕಂದನಿಗೆ ನಾನು ಜೋಗುಳ ಹಾಡುತ್ತೇನೆ  
ಮನಸ್ಸಿನ ಪ್ರೀತಿ ಒಡಲಿನ ಜ್ಯೋತಿ  
ಆಲಿಯವರ ಆಶ್ರಯದಲ್ಲಿ  
ಕಂದನಿಗೆ ನಾನು ಜೋಗುಳ ಹಾಡುತ್ತೇನೆ  
ಅಪ್ಪರೆಯರು ಬಂದು ಜೋಗುಳ ಹಾಡಿದರು  
ಕಂದನಿಗೆ ನಾನು ಜೋಗುಳ ಹಾಡುತ್ತೇನೆ

ಎಂಬ ಅನೇಕ ಬಗೆಯ ತೊಟ್ಟಿಲು ಗೀತೆಗಳಲ್ಲಿ ಧಾರ್ಮಿಕ ಮಹಾಪುರುಷರ ಮೌಲ್ಯವನ್ನು ಪ್ರತಿಪಾದಿಸುವ ಆಪ್ಸರೆಯರು, ಕಿನ್ನರರು ಬಂದು ಜೋಗುಳ ಹಾಡಿ ತೊಟ್ಟಿಲು ಶಾಗುತ್ತಾರೆ, ಎಂದು ಕಾಲ್ಪನಿಕ ಚಿತ್ರವನ್ನು ಕಟ್ಟಿದ ಜಾನಪದ ಹೆಣ್ಣುಮಗಳ ಕಲ್ಪನೆ ಅಭಿವೃತ್ತಿ ಆಶ್ಚರ್ಯಕರವಾದುದು. ಈ ಮೇಲಿನ ರೀತಿಯ ಆಚರಣೆ ದಕ್ಷಿಣ ಕನಾರ್ಕಕದಲ್ಲಿಲ್ಲಾ ಕಂಡುಬರುತ್ತದೆ.

ಉತ್ತರ ಕನಾರ್ಕಕದ ಬೀದರ್, ಗುಲ್ಬರ್ಗ ಮುಂತಾದ ಕಡೆಗಳಲ್ಲಿ ಬಾಣಂತಿ ಮತ್ತು ಮಗುವಿಗೆ ಮೈ ತುಂಬ ಅರಿಶಿಣ ಹಚ್ಚಿ ಐವರು ಸುಮಂಗಲಿಯರು ನೀರೆರೆಯುವರು. ಬಾಣಂತಿ ಸ್ವಾನ ಮಾಡಿ, ಬಚ್ಚಲು ಮನೆಯಿಂದ ಹೊರ ಬಂದಾಶ್ಚಣ ಹುಡುಗನ ಮುಖ ನೋಡಿ, ಆತನ ಬಾಯಿಗೆ ಸಕ್ಕರೆ ಹಾಕಬೇಕು. ಗಂಡನ ಮನೆಯಿಂದ ಶೊಟ್ಟು ಕಳುಹಿಸಿರುವ ಬಟ್ಟೆ ಉಡುವಳು. ಅದಕ್ಕಾಗಿ ಗಂಡನ ಮನೆಯಿಂದ ಬೆಳಗಿನ ಜಾವೇ ಬಾಣಂತಿ ಹಾಗೂ ಮಗುವಿಗೆ ಬಟ್ಟೆ ಮತ್ತು ಸಿಹಿ ಅನ್ನಕ್ಕೆ ಮೊಸರು ಹಾಕಿ ಕಳುಹಿಸಿಕೊಡಲಾಗುವುದು. ಗಂಡನ ತಾಯಿ ಸತ್ತಿದ್ದರೆ, ಆಕೆಯ ಹೆಸರಲ್ಲಿ ಘಾತೇಹ ಮಾಡಲಾಗುವುದು. ಬಾಣಂತಿ ಎರಡು “ರಹಾತ್ ಶುಕ್ರೀಯಾ ನಮಾಜ್” ಮಾಡಿದ ಮೇಲೆ ಮೇಲಿನಂತೆಯೇ ತಿಂಡಿ ತಿನ್ನುವಳು. ಅಲ್ಲಿಯವರೆವಿಗೂ ಈಕೆ ಉಪವಾಸದಲ್ಲಿರುಬೇಕು. ಇವಳಿಗೆ ತಿಂಡಿ ಕೊಡಬೇಕಾದ ವಿಧಾನವೇ ಬೇರೆ. ಹಾಲು ಮತ್ತು ಅಕ್ಷಯ ನುಚ್ಚಿನಲ್ಲಿ ಮಾಡಿದ ಸಿಹಿ ಪದಾರ್ಥ ಮತ್ತು ರೋಟ್ಟಿಯನ್ನು ಕನಿಷ್ಠಿಸಿ ಏದು ಮನೆಗಳಿಗೆ ಹಂಚಬೇಕು. ಒಂದು ಹರಿವಾಣಾದಲ್ಲಿ ರೋಟ್ಟಿ ಮತ್ತು ಸಿಹಿಯನ್ನು ತೆಗೆದುಕೊಂಡು ಐದು ಜನ ಮುತ್ತೆದೆಯರೂಂದಿಗೆ ಬಾಣಂತಿ ತಿನ್ನಬೇಕು. ಆದರೆ ರೋಟ್ಟಿಯನ್ನು ವುರಿಯಬಾರದು. ಮುತ್ತೆದೆಯರು ವುರಿದು ಕೊಡುವರು. ಮನೆಮಂದಿಯರಲ್ಲರೂ ಗೋಡಿ ಮತ್ತು ಮಾಂಸದ ‘ಹಲಿಮ್’ ಎಂಬ ಪದಾರ್ಥವನ್ನು ತಿನ್ನುವರು.

ಸಂಜ್ಞ ಆರು ಅಭಿವಾ ಎಳು ಗಂಟೆಗೆ ಸರಿಯಾಗಿ ಬಾಣಂತಿ ತವರು ಮನೆಯ ಉಡುಗೆ ಉಟ್ಟು ಮಡಿಲಿನಲ್ಲಿ ಮಗುವನ್ನು ಮಲಗಿಸಿಕೊಂಡು, ಗಂಡನ ಜೊತೆಯಲ್ಲಿ ಶಾಸ್ತ್ರಕ್ಕೆ ಕೂರುವಳು. ಮೇಲಿನಂತೆಯೇ ಬಾಣಂತಿಯ ತಾಯಿ ಮಗುವಿಗೆ ಟ್ರಂಕು, ಮಿಳ್ಳೆ, ಒಳಲೆ, ಬಟ್ಟೆ ಮತ್ತು ಹಾಸಿಗೆ ಇತ್ತಾದಿ ವಸ್ತುಗಳನ್ನು ನೀಡುವಳು. ಅಳಿಯ ಮತ್ತು ಮಗಳಿಗೆ ಬಟ್ಟೆ, ಉಂಗುರ ಕೊಡುವಳು. ಬಾಣಂತಿಯ ಅತ್ಯೆ ನಾದಿನಿಯರು ಹೂವಿನ ಹಾರ ಹಾಕಿ, ಕೆಂಪು ಬಟ್ಟೆಯಲ್ಲಿ ಎಲೆಅಡಿಕೆ, ಸಕ್ಕರೆಯನ್ನಿಟ್ಟು ಮಡಿಲು ತುಂಬುವರು. ಆಹ್ವಾನಿತ ಹೆಂಗಳಿಯರಲ್ಲರೂ ಒಟ್ಟುಭೂರಾಗಿ ಈಕೆಗೆ ಹೂವಿನ ಹಾರ ಹಾಕಿ, ಕೂರಳಿಗೆ ಗಂಧ ಹಚ್ಚಿ ಉಡುಗೊರೆ ನೀಡುವರು. ಅನಂತರ ಹೂವಿನಿಂದ ಅಲಂಕರಿಸಿರುವ ತೊಟ್ಟಿಲಿಗೆ ಮಗುವನ್ನು ಹಾಕಬೇಕಾದರೆ ತೊಟ್ಟಿಲಿನ ನಾಲ್ಕು ಮೂಲಿಗೆ “ಗುಂಗಾನ್ನು” ಇಡಲಾಗುವುದು. ಮಗುವಿನ

ಅಜ್ಞ ಅತ್ಯೇಯರು ಮೊದಲುಗೊಂಡು ಸುಮಂಗಲಿಯರಲ್ಲರೂ ಮಗುವನ್ನ ತೋಟ್ಟಿಗೆ ಹಾಕಿ ತೂಗುವರು. ಆಗ ಎಲ್ಲರೂ ಸೇರಿ ಹೀಗೆ ಹಾಡುವರು :

|                            |                                |
|----------------------------|--------------------------------|
| ಉಜ್ಜಾಲೆ ಪಿಪಲ್ ಪಿಲೇ ಪಿ ಪಾನ್ | ಬಿಳಿಯ ಅರಳಿ ಅರಿಶಿಣಿದ ಎಲೆ        |
| ಸೋನೇಕೀ ಶಾಮೇ ಜೂಲೋ           | ಬಂಗಾರದ ಸಂಚೆಯಲ್ಲಿ ನೀ ತೂಗೂ       |
| ಮುಲ್ಲಾನಿ ಬಾಷಾಕೀ ದಗ್ರ್ ಮೇ   | ಮುಲ್ಲಾನಿ ಬಾಷರವರ ದಗ್ರ್ ದಲ್ಲಿ ನೀ |
| ಜೂಲೋ ಜೂಲೋ                  | ತೂಗೂ - ತೂಗೂ                    |

ಮುಖ್ಯವಾಗಿ ಬೀದರ್ ಕಡೆಯಲ್ಲಿ ಮಗುವನ್ನ ನಲವತ್ತನೇಯ ದಿನ ತೋಟ್ಟಿಗೆ ಹಾಕುವುದಕ್ಕಿಂತ ಮೊದಲು ತಮ್ಮ ಉರಿನ ಪ್ರಮುಖ ದಗ್ರ್ ಕ್ಷೇ ಮಗುವನ್ನ ಎತ್ತಿಕೊಂಡು ಹೋಗಿ ತೋಟ್ಟಿಲು ಆಡಿಸಿ ಬಂದಿರುತ್ತಾರೆ.

ಹೀಗೆ ತೋಟ್ಟಿಲು ತೂಗಿದ ಮೇಲೆ ಮಗುವನ್ನ ಮಗುವಿನ ಅತ್ಯೇಯೇ ಎತ್ತಿಕೊಂಡು “ನೇಕ್” ಹೊಡುವಳ್ಳ.

ಷಾಫಿಯರಲ್ಲಿ ಮುಂಜಾನೆಯೇ “ಚಕ್ಕರ್ ಗಂಜೀ” ಎಂಬ ಸಿಹಿ ಮಾಡಿ ಮಕ್ಕಳಿಗೆ ಹಂಚಲಾಗುವುದು. ತೆಂಗಿನ ಹಾಲಿಗೆ ಅರಿಶಿಣಿ ಸೇರಿಸಿ, ಅದನ್ನು ಮಗು ಮತ್ತು ಬಣಂತಿಗೆ ಮೈ ತುಂಬ ಹಚ್ಚಿ ಕೆಲವು ನಿಮಿಷಗಳು ಬಿಟ್ಟು ಮೇಲೆ ಅನುಭವಸ್ಥ ಮಹಿಳೆಯರು ಸೂತಕದ ನೀರೆರೆಯವರು. ಬಾಣಂತಿ ತನ್ನ ಸ್ವಾನ್ಯದ ನಂತರ ಮೊದಲಿಗೆ ಗಂಡನ ಮುಖ ನೋಡಬೇಕು.

ಒಂದು ವೇಳೆ ಗಂಡನು ಸಕಾಲಕ್ಕೆ ಬಾರದಿದ್ದರೆ ಹಣ್ಣಿನ ಮರವನ್ನ ನೋಡುವ ಕ್ರಮ ಇವರಲ್ಲಿ ಕಂಡುಬರುತ್ತದೆ. ಮಗುವಿಗೆ ತಲೆ ಕೂದಲನ್ನು ತೆಗೆದು ಸ್ವಾನ ಮಾಡಿಸಿ, ಹೊಸ ಬಟ್ಟಿ ಉಡಿಸಿ, “ಕಡ್ ದೋಡ್”, “ಪ್ರೇಜಂಬ್” ಹಾಕಿ ತೋಟ್ಟಿಲಲ್ಲಿ ಮಲಗಿಸಲಾಗುವುದು. ಆಹ್ವಾನಿತ ಹೆಂಗಳೆಯರಲ್ಲರೂ ತೋಟ್ಟಿಲ ಸುತ್ತ ನಿಂತುಕೊಂಡು ತೋಟ್ಟಿಲು ತೂಗುತ್ತಾ ಹಾಡುವರು. ಸಾಮಾನ್ಯವಾಗಿ ದಕ್ಷಿಣ ಕನ್ನಡದ ಷಾಫಿಯರು ಮಲೆಯಾಳಂ ಭಾಷೆಯನ್ನ ಮಾತನಾಡುವುದರಿಂದ ಅವರ ಗೀತೆಗಳಿಲ್ಲವೂ ಮಲೆಯಾಳಂ ಭಾಷೆಯಲ್ಲಿಯೇ ಇದೆ.

|                               |   |
|-------------------------------|---|
| ಲಾಜಲಾಹಣಲ್ಲಾಹು ಲಾಜಲಾಹಣಲ್ಲಾಹು   | ಅಲಾನ್ಯೆಂಬ ಸೈಸ್ಟಿಕ್ ನನ್ನ ಬಿಟ್ಟು ಅನ್ಯಾರಿಲ್ಲ |
| ಮಹಮ್ಮದುರ್ ರಸೂಲಲ್ಲ             | ಮಹಮ್ಮದ್ ಪ್ರೇಗಂಬರ್ ಯಾರು ಸಂದೇಶ ವಾಹಕರು       |
| ತಾಲೊಲಂ ತಾಲೊಲಂ ಕುಯ್ಯಿಂ         | ಜೋ -- ಜೋ -- ಕಂದ                           |
| ತಾಲೊಲಂ ಕೇಟನಿಪ್ಪೋ ರಂಗೋಷ್ಟೋಮೋನೆ | ಈ ಜೋಗುಳ ಕೇಳುತ್ತಾ ಮಲಗು ನೀ ಮಗುವೇ            |
| ಆಟಲಾಯಿ ಪೈದಲೇ ಆರಂಭ ಪೊನ್ನೆ ಮೋನೆ | ಅಲಾನ್ ಇಚ್ಚಿಯ ಹೊನ್ನಿನಂತ ಮಗುವೇ              |
| ಆಶಯೇ ಗುಂನಾದನೇ ಅಲ್ಲಾತ್ತೇ ಕಾದಲೇ | ಅಲಿ ಪೈಗಂಬರರಂತೆ ಅಲಾನ್ ಪ್ರೇತಿಯಿಂದ           |
| ವೀರಾನಾ ಅಲಿಯರ್ಮೋಡೋ ವೀರಕದಗಳ್    | ಶೂರನಾಗಿ ಆ ವೀರನ ಹೆಸರನ್ನು                   |
| ಕೇಳಾ ಕಣಾಂ                     | ಕೇಳುತ್ತು                                  |

ಸೂರಾನಾಯಿ ನೀಡಳ ಕೇಣಂ  
ವೀರಧಾ ಪೂನ್ನಾರಮೇ

ಉಜ್ಜ್ವಲ ಭವಿಷ್ಯದೋಂದಿಗೆ ನೀ ಬದುಕು  
ನನ್ನ ವೀರ ಮಗುವೇ

ಎಲ್ಲರ ಉಟೋಪಚಾರಗಳು ಮುಗಿದ ಮೇಲೆ ಅದೇ ದಿನ ಬಾಣಂತಿ ಮತ್ತು  
ಮಗುವನ್ನು ಗಂಡನ ಮನೆಗೆ ಕರೆದುಕೊಂಡು ಹೋಗಲಾಗುವುದು.

ಉತ್ತರ ಕನ್ನಡದ ಘಾಫಿಯರಲ್ಲಿಯೂ ಬಾಣಂತಿ ಮತ್ತು ಮಗುವಿಗೆ ಸೂತಕದ ಸ್ವಾನ  
ಮಾಡಿಸಿ, ಬಂದಿರುವ ಬೀಗರ ಕಡೆಯವರೆಲ್ಲರ ಉಟೋಪಚಾರದ ನಂತರ, ಅದೇ ದಿನ  
ಬಾಣಂತಿ ಮತ್ತು ಮಗುವನ್ನು ಕಳುಹಿಸಿಕೊಡಲಾಗುವುದು.

ಬಿಜಾಪುರದ ಕಡೆಯಲ್ಲಿ ಮಗು ಹುಟ್ಟಿದ ಮುವತ್ತೊಂಬತ್ತನೆಯ ದಿನದ ಸಂಜೆ  
ಸ್ವಾನಕ್ಕಾಗಿ ಕಾಯಿಸಿರುವ ನೀರಿಗೆ ಅರಿಶಿಣದ ತುಂಡು, ಬೇವಿನ ಸೊಪ್ಪು ಹಾಕಿ ಬಾಣಂತಿ  
ಮತ್ತು ಮಗುವಿಗೆ ನೀರೆರೆಯಲಾಗುವುದು. ಪುನಃ ನಲವತ್ತನೆಯ ದಿನದ ಬೆಳಿಗ್ಗೆ ನೀರು  
ಮೋಗೆದು ಹಾಕುವ ತಂಬಿಗೆಯಲ್ಲಿ ಎಲೆ ಅಡಿಕೆ, ಬಾಳೆಹಣ್ಣು, ಹಲ್ಲಾಡೇ ಹಾಕಿ ಐವರು  
ಸುಮಂಗಲಿಯರು ನೀರು ಮೋಗೆದು, ಬಾಣಂತಿಯ ತಲೆಯ ಮೇಲೆ ಹಾಕುವಾಗ ತಂಬಿಗೆಗೆ  
ಬೆರಳು ಅಡ್ಡ ಹಿಡಿದು ಸುರಿಯುವರು. ಹೀಗೆ ಬಾಣಂತಿಗೆ ನೀರೆರೆದ ಮೇಲೆ ಬಾಣಂತಿಯು  
ಬಚ್ಚಲ ಮನೆಯಿಂದ ಕಣ್ಣು ಮುಚ್ಚಿಕೊಂಡು ಬಂದು ಮೊದಲು ಮಗುವಿನ ಮುಖ  
ನೋಡುವಳು. ಅನಂತರ ಗೋಡಿ ಮತ್ತು ಅಕ್ಷಯಲ್ಲಿ ಮಾಡಿರುವ ಪಾಯಸವನ್ನು  
ಸ್ವೀಕರಿಸುವಳು. ಸಂಜೆ ಮಗುವಿನ ಅಜ್ಞ ಮಗುವಿಗೆ ಕಾಲು ಬಳಿ, ಕಾಲು ಚೈನು, ಕಾಲ್ಲಡಗ ಹಾಕಿ  
ಕೊಬ್ಬರಿ ಮತ್ತು ಬೆಲ್ಲವನ್ನು ಮುಖಿದ ಮುಂದೆ ನಿವಾಳಿಸಿ ನಿತ್ಯ ಕೂಗುವ ಹೆಸರಿಡುವಳು.

ತೊಟ್ಟಿಲಿನ ನಾಲ್ಕು ಮೂಲೆಗೂ ಮಂಡಕ್ಕಿ ಇಟ್ಟು, ಬಾಣಂತಿ ತನ್ನ ಮಗುವಿಗೆ  
ಏನಾದರೂ ಉಡುಗೊರೆ ಕೊಡುವಳು. ಆಹ್ವಾನಿತರು ಒಬ್ಬೊಬ್ಬರಾಗಿ ಬಾಣಂತಿ ಮತ್ತು  
ಮಗುವಿನ ಕುತ್ತಿಗೆ ಗಂಧ ಹಚ್ಚಿ ಮಂಡಕ್ಕಿ ಕೊಡುವರು. ಅತ್ತೆ ನಾದಿನಿಯರು ಮಗುವನ್ನು  
ತೊಟ್ಟಿಲಿಗೆ ಹಾಕುವರು. ಹೀಗೆ ಮಗುವನ್ನು ತೊಟ್ಟಿಲಿಗೆ ಹಾಕುವಾಗ ಮುತ್ತೆದೆಯರೆಲ್ಲರೂ  
ಹಾಡುವರು. ಮಗುವಿನ ಅಂದ, ಚಂದ, ತುಂಬತನವನ್ನು ಕುರಿತು ಹಾಡುವ ವೈಶಿರಿ ನಿಜಕ್ಕೂ  
ಸಂತೋಷದಾಯಕವಾದು :

ಜೋಜೋ ತಾನೇ ಮೋತಿಯೋಂಕ ದಾನೆ | ಜೋ ಜೋ ಕಂದ ಮುತ್ತುಗಳ ಮನೆ ಚಂದ  
ತಾನೇನೆ ರೋತಾ ಚುಷ್ಟೇನಾ ಸೋತಾ  
ಅಷ್ಟೇ ದಾದಾಕೇ ಗೋದಾಮೇ  
ಹೀಲೂಂಗಾ ಕತೇ ಜೋ -- ಜೋ --

ಜೋ ಜೋ ಕಂದ ಮುತ್ತುಗಳ ಮನೆ ಚಂದ  
ಅಳುವನು ಕಂದನು ಮಲಗಲ್ಲ ಸುಮ್ಮನೆ  
ತನ್ನಯ ಅಜ್ಞನ ಮಡಿಲಲ್ಲ ಆದುತ್ತಾನೆಂದು  
ಜೋ -- ಜೋ -- ಜೋ

ಹೀಗೆ ತಂದೆ, ಅಜ್ಞ ಚಿಕ್ಕಪ್ಪ, ಚಿಕ್ಕಮ್ಮಣಿ, ಸೋದರತ್ತೆ ಮುಂತಾದವರ ಮಡಿಲಿನಲ್ಲಿ  
ಆದುತ್ತಾನೆಂದು ಮಗು ಹರ ಹಿಡಿದು ಅಳುವನು, ಎಂದು ಪಸ್ತರಿಸಿ ಹಾಡುವ ಹೆಂಗಳಿಯರ

ಧಾಟಿ ಮನಸೂರೆಗೊಳಿಸುತ್ತದೆ. ಕೆಲವರು ಕನ್ನಡದಲ್ಲಿಯೂ ಜೋಗುಳ ಹಾಡುತ್ತಾರೆ.

ಹುಂಭಂಗಿ ಪುಲಾಯಿ ಗೊಂಡಲ ಹಿಡಿ  
ಮಾತಾ ಸಿಂಗಾರದ ಶ್ರೀ ಕೃಷ್ಣ ಚಂದಾಗಿ ತೂಗಲೇ ಜೋ -- ಜೋ  
ಬಂಗಾರದ ತೊಟ್ಟಲು ಬೆಳ್ಳಿಯ ಸರಹಗ್ಗ  
ಸಿಂಗಾರದ ಶ್ರೀ ಕೃಷ್ಣ ಚಂದಾಗಿ ತೂಗಲೇ ಜೋ -- ಜೋ  
ಕೈಯ್ಯಾಗ ನಗಮುರುಗಿ ಕೊಳ್ಳಾಗ ಹಸುರಿ ಸಿಂಗಾರ  
ಸಿಂಗಾರದ ಶ್ರೀ ಕೃಷ್ಣ ಚಂದಾಗಿ ತೂಗಲೇ ಜೋ -- ಜೋ

ಕಾಲಾಗ ಹಾಲ್ಪಡಗ ನಡೆದಾಗ ಉಡದಾರ  
ಸಿಂಗಾರದ ಶ್ರೀಕೃಷ್ಣ ಚಂದಾಗಿ ತೂಗಲೇ ಜೋ -- ಜೋ  
ಗಂಧದ ಕ್ರಮೂರಿ ತಂದು ತೀಡಿ ತೀಡಿ ಹಚ್ಚದಿ,  
ಹರಮಾಡಿ ಅಳುತಾನ ಜೋ -- ಜೋ --- ಜೋ  
ಹೀಗೆ ರಾಮ, ಕೃಷ್ಣರೆಲ್ಲರನ್ನು ತಮ್ಮ ಮಗುವಿಗೆ ಆರೋಪಿಸಿ ಹಾಡುವ ವಿವಿಧ ಬಗೆಯ  
ಗೀತೆಗಳಲ್ಲಿ ಜಾತಿ, ಮತದ ಕಟ್ಟಳೆಯನ್ನು ಮೀರುವ ಜನಪದರ ಸಮಾನ ಮನೋಭಾವಗಳನ್ನು  
ಕೂ ಸಂದರ್ಭದಲ್ಲಿ ಗಮನಿಸಬಹುದು.

ಪಿಂಜಾರರಲ್ಲಿ ಕೆಲವರು ಬಾಣಂತಿ ಮತ್ತು ಮಗುವಿಗೆ ನಲವತ್ತನೇಯ ದಿನದ ಸೂತಕದ  
ಸ್ವಾನ ಮಾಡಿಸಬೇಕೆದರೆ, ಮೊದಲು ಒಂದು ತಂಬಿಗೆಯಲ್ಲಿ ನೀರನ್ನು ತೆಗೆದುಕೊಂಡು  
ಮಸೀದಿಯ ಮುಲ್ಲಾ ಅಥವಾ ಧಾರ್ಮಿಕವಿಧಿ ತಿಳಿದವರಿಂದ ಸೂತಕದ ಸ್ತೋತ್ರ  
ಓದಿಸಿಕೊಂಡು ಬಂದಿರುತ್ತಾರೆ. ಐವರು ಸುಮಂಗಲಿಯರು ಸೇರಿ ಬಾಣಂತಿಗೆ ನೀರೆರೆದ  
ಮೇಲೆ ‘ಓದಿಸಿಕೊಂಡು ಬಂದಿರುವ’ ತಂಬಿಗೆ ನೀರನ್ನು ಆಕೆಯ ತಲೆಯ ಮೇಲೆ  
ಎರೆಯುವರು. ಇಲ್ಲಿಗೆ ಬಾಣಂತಿಯ ಸೂತಕ ಕಳೆಯಿತು ಎಂದು ಪರಿಗಣಿಸಲಾಗುವುದು.

ಉಂಟಕ್ಕೆ ರವೆ (ಸಜ್ಜೆ), ಅನ್ನ, ಕಡ್ಲೆಹಿಟ್ಟಿನ ಸಾರು, ಮೊಟ್ಟೆಸಾರು, ಅಕ್ಕಿಪಾಯಸ  
ಇತ್ಯಾದಿ ಮಾಡಲಾಗುವುದು. ಎಲ್ಲರ ಉಂಟೋಪಚಾರಗಳು ಮುಗಿದ ಮೇಲೆ ಮಗುವಿನ  
ಅಜ್ಞ ಮೊದಲುಗೊಂಡು ಮುತ್ತೆದೆಯರೆಲ್ಲರೂ ಸೇರಿ ಮಗುವನ್ನು ತೊಟ್ಟಲಿಗೆ ಹಾಕುತ್ತ  
ಹಾಡುವರು.

|  |   |
|--|---|
| ಜೋ--ಜೋ ಎನಕಂದ-ಜೋತಿಯ ಕಂದ<br>ಬಾಗಲ್ ಕೋಟ್ ಕೀ ಶಾಲ್ ಮೇ ರಹೇತೇಧೆ<br>ಹಮೇ | ಜೋ-ಜೋ-ಎನಕಂದ-ಜೋತಿಯ ಕಂದ<br>ಬಾಗಲಕೋಟೆಯ ಶಾಲನಲ್ಲಿ ಇದ್ದೇವು<br>ನಾವು |
| ಪರ್ಮಾ ಪಾವಲೀಕಿ ದಗ್ಗ ಮೇ<br>ರಹೇತೇಧೆ ಹಮೇ ಜೋ-ಜೋ.....                | ಪರ್ಮಾ ಪಾವಲೀಯ ದಗ್ಗ ದಲ್ಲಿ<br>ಇದ್ದೇವು ನಾವು ಜೋ-ಜೋ.....          |

ಎಂಬ ವಿವಿಧ ಭ್ರಗೆಯ ಹಾಡಿನಲ್ಲಿ ಕನ್ನಡ ಮತ್ತು ಉದ್ಯ ಭಾಷೆಯು ಮಿಲನ ಗೊಂಡಿರುವುದನ್ನು ಗಮನಿಸಬಹುದು.

ಬಿಜಾಪುರದ ಇನ್ನೂ ಕೆಲವು ಕಡೆಯ ಮುಸ್ಲಿಮರಲ್ಲಿ ಬಾಣಂತಿ ಮತ್ತು ಮಗುವಿಗೆ ಏವರು ಮತ್ತೆದೆಯರು ನೀರೆರೆಯುವ ರೂಢಿಯಿದೆ. ಈಕೆ ತನ್ನ ಸೂತಕದ ಪ್ರಾಣವಾದ ಮೇಲೆ ನೀರೆರೆದ ಮತ್ತೆದೆಯರೊಂದಿಗೆ ಅನ್ನ, ಚಪಾತಿ, ಮಾಂಸದ ಪಲ್ಯ ತಿನ್ನುವಳು.

ಸಂಜೆ ಪದು ಗಂಟೆಯ ಹೋತ್ತಿಗೆ ಮಗುವನ್ನು ತೊಟ್ಟಿಲಿಗೆ ಹಾಕುವುದಕ್ಕಿಂತ ಮೊದಲು ತೊಟ್ಟಿಲಿನ ಒಳಗೆ ನಾಲ್ಕು ಮೂಲಿಗೆ ಗುಂಗಾನ್ನಾ, ಕೊಬ್ಬರಿ, ರವಿಕೆ ಬಟ್ಟೆ ಹಾವು ಇಟ್ಟು ಇದರ ಮೇಲೆ ಹಾಸಿಗೆ ಹಾಸಿ, ಅನಂತರ ಮಗುವನ್ನು ತೊಟ್ಟಿಲಿಗೆ ಹಾಕಲಾಗುವುದು. ಬಾಣಂತಿಯ ಗಂಡನ ಮನೆಯ ಉಡುಗೆ ಉಟ್ಟಿ ಶಾಸ್ತ್ರಕ್ಕೆ ಕೂರುವಳು. ಬಾಣಂತಿಯ ತಾಯಿ ಅಳಿಯನಿಗೆ ಟೋಪಿ, ರುಮಾಲು, ಮಗಳಿಗೆ ಬಟ್ಟೆ ಮಗುವಿಗೆ ಉಂಗುರ, ಬಟ್ಟೆ ಇತ್ಯಾದಿ ತನ್ನ ಶಕ್ತಾನುಸಾರ ಉಡುಗೊರೆ ಕೊಡುವಳು.

ತೊಟ್ಟಿಲಲ್ಲಿ ಇಟ್ಟರುವ “‘ಗುಂಗಾನ್ನಾ’”ವನ್ನು ಮಗುವಿನ ಸೋದರತ್ತೆಯೇ ತೆಗೆದುಕೊಳ್ಳಬೇಕು. ಹೀಗೆ ತೆಗೆದುಕೊಳ್ಳುವಾಗ ಸೇರಿರುವ ಹೆಂಗಳಿಯರಲ್ಲರೂ ಈಕೆಯ ಬೆನ್ನಿಗೆ ಬಟ್ಟೆಯಿಂದ ವಿಸೋದಕ್ಕಾಗಿ ಹೊಡೆಯುವರು.

ಎರಡನೇ ದಿನ ಬಾಣಂತಿ ಮತ್ತು ಮಗುವನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗುವುದು.

ಉತ್ತರ ಕನಾರ ಉಟ್ಟಿಲ ಕಡೆಯಲ್ಲಿ ನಲವತ್ತು ಅಥವಾ ನಲವತ್ತಾಲ್ಕುನೆಯ ದಿನಕ್ಕೆ ಈ ಕಾರ್ಯ ಮಾಡುತ್ತಾರೆ. ನೀರು ಕಾಯಿಸುವ ಹಂಡೆಗೆ ನಲವತ್ತು ಹಂಸಿರು ಎಂ, ಹಂಚಿಕೆದ್ದಿ, ನಿಂಬೆಹಣ್ಣು ಎಲೆ ಅಡಿಕೆ ಹಾಕಲಾಗುವುದು. ಇಲ್ಲಿಯೂ ಸಹ ಏದು ಒನ ಮತ್ತೆದೆಯರು ನೀರೆರೆದು, ಒದಿಸಿಕೊಂಡು ಬಂದಿರುವ ನೀರನ್ನು, ತಲೆಯ ಮೇಲೆ ಸುರಿಯುವರು. ಬಾಣಂತಿ ಮೊದಲು ತನ್ನ ಮಗುವಿನ ಮುಖ ಸೋಡಿ ತನ್ನ ಮನೆ ದೇವರಿಗೆ ಅಥವಾ ದಗ್ರಾ ಹೋಗಿ ಘಾತೇಹಾ ಒದಿಸಿ, ಕಾಯಿ ಒಡೆದು ಬರುವಳು.

ಸಂಜೆ ಬಳಗದವರೆಲ್ಲರ ಉಟ್ಟೋಪಚಾರಗಳು ಮುಗಿದ ಮೇಲೆ ಏಳು ಅಥವಾ ಎಂಟು ಗಂಟೆಯ ಸುಮಾರಿಗೆ ಮಗುವನ್ನು ತೊಟ್ಟಿಲಿಗೆ ಹಾಕುವ ಸಂದರ್ಭದಲ್ಲಿ, ಮಗುವಿನ ಅತ್ತೆನಿತ್ಯ ಹೊಗುವ ಹೆಸರನ್ನು ಮಗುವಿನ ಕಿವಿಯಲ್ಲಿ ಹೇಳುವಳು. ಆಗ ಮಹಿಳೆಯರಲ್ಲರೂ ಈಕೆಯ ಬೆನ್ನ ಮೇಲೆ ಬಟ್ಟೆಯಿಂದ ವಿಸೋದಕ್ಕಾಗಿ ಹೊಡೆಯುವರು.

ಈ ಕಾರ್ಯ ಮುಗಿದ ಮೇಲೆ ಮೂರು ತಿಂಗಳಿಗೆ ಅಥವಾ ಮೂರು ಮಣಿಕ್ಕೆ ಮಗು ಮತ್ತು ಬಾಣಂತಿಯನ್ನು ಕಳುಹಿಸಿಕೊಡಲಾಗುವುದು. ಬಾಣಂತನ ಮಾಡಿದ ಸೂಲಗಿತ್ತಿಗೆ ಬೀಗರ ಮನೆಯಿಂದ ಬಟ್ಟೆ, ದಕ್ಕಿಣೆ, ಇತ್ಯಾದಿ ಕೊಡಲಾಗುವುದು.

ಮಗು ಹುಟ್ಟಿದ ಈ ನಲವತ್ತು ದಿನದವರೆವಿಗೂ ಬಣಂತಿ ಮತ್ತು ಮಗುವಿಗೆ ಆರ್ಥಿಕ ಮಾಡಲಾಗುವುದು. ಪ್ರತಿದಿನ ಬೇಳಗ್ಗೆ ಬಿಸಿ ಬಿಸಿ ಸ್ವಾನ ಮಾಡಿಸಿ, ಸಾಂಭಾಣ ಅಥವಾ ಹಾಲ್ ಮಡ್ಡಿಯ ಹೊಗೆಯಿಂದ ತಲೆಕೂದಲನ್ನು ಒಣಾಗಿಸಿ, ಬೆಚ್ಚನೆಯ ಕೌದಿ ಹೊದೆಸಿ, ಬೆಚ್ಚನೆಯ ಕೋಣೆಯಲ್ಲಿ ಮಲಗಿಸಲಾಗುವುದು. ಬಣಂತಿಗೆ ಪ್ರತಿ ದಿನ ಕೋಳಿ, ಕುರಿಯ ಕಾಲೀನ ರಸವನ್ನು ಕುಡಿಸಲಾಗುವುದು. ಮೆಂತ್ಯೆ-ಮುದ್ದೆ, ಮಾಂಸದ ಸಾರು, ಇತ್ಯಾದಿ ಪೌಷ್ಟಿಕ ಆಹಾರ ನೀಡಲಾಗುವುದು. ಗಳಿ, ಸೋಂಕು ಇತ್ಯಾದಿ ದುಷ್ಪಶಕ್ತಿಯ ಬಧೆ ತಟ್ಟಬಹುದೆಂದು ಬಣಂತಿಯನ್ನು ಮನೆಯ ಹೊರಗೆಲ್ಲಾ ಕಳುಹಿಸಲಾಗುವುದಿಲ್ಲ.

ತವರು ವನೆಯಲ್ಲಿ ವಂಗಳು ಇದ್ದಷ್ಟು ದಿನ ಆರ್ಥಿಕ ವ್ಯಾಧಿ ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲಾಗುವುದು. ಈ ಎಲ್ಲಾ ಅಂಶಗಳು ಎಲ್ಲಾ ಜನಪದರಲ್ಲಿಯೂ ಕಂಡುಬರುತ್ತವೆ. ಒಟ್ಟನಲ್ಲಿ ಆತ್ಮೀಯ ನೆಲೆಯಾದ ತವರು ಇಂತಹ ಸಂದರ್ಭದಲ್ಲಿ ವಾತ್ಸಲ್ಯದ ಆಸರೆಯಾಗಿ ಪ್ರೀತಿಯ ಹಾಗೂ ಸುಖದ ಸೆಲೆಯಾಗಿ ಕಂಡುಬರುತ್ತದೆ. ಆದ್ದರಿಂದಲೇ ಹೆಣ್ಣು ಮಕ್ಕಳಿಗೆ ತವರು ಭಗವದ್ವಾಸರೆಯಂತೆ ಭಾಸವಾಗುತ್ತದೆ. ಈ ನಿಟ್ಟನಲ್ಲಿ ಜನಪದ ನಂಬಿಕೆಗಳು ಮೈ ಬಿಚ್ಚೆಕೊಳ್ಳುತ್ತವೆ.

## ೨

### ಬಾಲ್ಯದ ಆಚರಣೆಗಳು, ನಂಬಿಕೆಗಳು ಮತ್ತು ಕ್ರೀಡೆಗಳು

ಮಾಂಸದ ಮುದ್ದೆಯಾಗಿ ಜನಿಸಿದ ಮಾನವ ಶಿಶುವನ್ನು ಅನೇಕ ಸಂಸ್ಕಾರಗಳ ಮೂಲಕ ಸಮಾಜೀಕರಣಕ್ಕೆ ಒಳಪಡಿಸಿ ಮನುಷ್ಯನನ್ನಾಗಿ ರೂಪಿಸುವುದರಲ್ಲಿ ತಂದೆ, ತಾಯಿ, ಬಂಧು ಒಳಗೆ ವರ ಪಾತ್ರ, ಮುಖ್ಯವಾದುದು. ಮಗುವೂ ಸಹ ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಾಷೆ, ಸಂಸ್ಕೃತಿ, ಧರ್ಮ ಎಲ್ಲವನ್ನು ಕಲಿತು ತನಗರಿವಿಲ್ಲದೆಯೇ ತನ್ನ ವ್ಯಕ್ತಿತ್ವದ ವಿಕಾಸ ಮಾಡಿಕೊಳ್ಳುತ್ತಿರುತ್ತದೆ. ಹಾಗೆಯೇ ತಾನು ಇತರರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ತನ್ನ ಜವಾಬ್ದಾರಿಯೇನು ಎಂಬುದನ್ನು ಕ್ರಮೇಣ ಅರಿತು ಯೋಗ್ಯವ್ಯಕ್ತಿಯಾಗಿ ರೂಪಿತಗೊಳ್ಳಲು ಪ್ರಯತ್ನ ಪಡುತ್ತಿರುತ್ತದೆ. ಆದುದರಿಂದ ತಂದೆ-ತಾಯಿಯರು ತಮ್ಮ ಮಕ್ಕಳ ಬೆಳವಣಿಗೆಯಲ್ಲಿ ಆವರ ವಯೋಧರ್ಮಕ್ಕೆನುಗುಣವಾಗಿ ಅನೇಕ ಬಗೆಯ ಆಚರಣೆಗಳನ್ನು ಮಾಡುತ್ತಾರೆ.

**ಮಗುವಿಗೆ ಉಟ ಮಾಡಿಸುವ ವಿಧಾನ :**

ಸಾಮಾನ್ಯವಾಗಿ ಮಗುವಿಗೆ ನಾಲ್ಕು ತಿಂಗಳು ತುಂಬುವಂತಹ ಸಂದರ್ಭದಲ್ಲಿ ಮಗುವಿನ ಸೋದರ ಮಾವನು ಮಗುವಿಗೆ ಹೊಸ ಬಟ್ಟೆ, ಉಂಗುರ ತರುತ್ತಾನೆ. ಮಗುವನ್ನು ತನ್ನ ಬಲಮುಡಿಲ ಮೇಲೆ ಕುಳಿರಿಸಿಕೊಂಡು ರವೆ ಮತ್ತು ಹಾಲಿನಿಂದ ಮಾಡಿದ ಸಿಹಿ ಪದಾರ್ಥವನ್ನು ಚೆಳ್ಳಿ ಬಟ್ಟಿಲಿನಲ್ಲಿ ತೆಗೆದುಕೊಂಡು “ಬಿಸ್ಕಿಲ್ಲು” ಎಂಬ ಉಚ್ಚಾರಣೆಯೊಂದಿಗೆ ಬೆಳ್ಳಿ ಚಮಚದಲ್ಲಿ ಮೂರು ಬಾರಿ ತಿನಿಸುತ್ತಾನೆ. ಮಗುವಿನ ತಾಯಿ ಸಹೋದರನಿಗೆ ಶಾಲು ಹೊದಿಸಿ, ಉಡುಗೂರೆ ಕೊಟ್ಟು, ಮಗುವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾಳೆ. ಈ ವಿಧದ ಆಚರಣೆ ದಕ್ಷಿಣ ಕನಾಡಕದ ಹಾಸನ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತಲು ಕಡೆಗಳಲ್ಲಿ ಕಂಡುಬರುತ್ತದೆ.

ಧಾರವಾಡ, ರಾಯಚೂರು ಮುಂತಾದ ಕಡೆಗಳಲ್ಲಿ ಈ ಮೇಲಿನ ಶಾಸ್ತ್ರ ಮಾಡುವುದಲ್ಲ. ಆದರೆ ಬಿಜಾಪುರ, ಗುಳ್ಳಿಗ್ರ ಕಡೆಗಳಲ್ಲಿ ಮಗುವಿಗೆ ಎರಡು ಅಥವಾ

ಮೂರು ತಿಂಗಳು ತುಂಬುವಂತಹ ಸಂದರ್ಭದಲ್ಲಿ ಮನುವಿನ ಅಜ್ಞ ಜೋಳ ಮತ್ತು ಹಾಲಿ ನಿಂದ ಮಾಡಿದ ಖೀರನ್ನು ತಂದು ತನ್ನ ಮೊಮ್ಮೆನಿಗೆ ತಿನ್ನಿಸಿ, ಕಾಲಿಗೆ ಬೆಳ್ಳಿ ಕಡಗ ಹಾಕುವಳು. ಮನುವಿಗೆ ಮೇಲ್ಗಡೆ ಹಲ್ಲು ಕಾಣಿಸಿಕೊಂಡಾಗ ಸೋದರ ಮಾವನು ಬೆಳ್ಳಿಯ ಬಟ್ಟಲೀನಿಂದ ಮನುವಿನ ಹಲ್ಲಿನ ವಸಡಿಗೆ ಅಮುಕಿ, ರಕ್ತ ಬರುವಂತೆ ಮಾಡುವನು. ಆಗ ಸಹೋದರಿ ತನ್ನ ಸಹೋದರನಿಗೆ ಅಂಗಿ ಬಟ್ಟೆ, ಟೋಪಿ ಕೊಟ್ಟು, ಹೂವಿನ ಹಾರ ಹಾಕುವಳು.

ಇನ್ನೂ ಕೆಲವರಲ್ಲಿ ಮೇಲಿನಂತಹೇ ಮನುವಿಗೆ ಮೇಲ್ಗಡೆ ಹಲ್ಲು ಕಾಣಿಸಿಕೊಂಡಾಗ, ಸೋದರ ಮಾವನು ಮನುವನ್ನು ಹೊಸ್ತಿಲ ಮೇಲೆ ಕುಳಿರಿಸಿಕೊಂಡು ಬೆಳ್ಳಿ ಬಟ್ಟಲೀನಿಂದ ಹಾಲು ಕುಡಿಸಿ, ತನ್ನ ಸಹೋದರಿಗೆ ಸೀರೆ, ರವಿಕೆ ಬಟ್ಟೆ ಕೊಡುವನು. ಹಾಗೆಯೇ ಸಹೋದರಿಯು ಸಹ ಸಹೋದರನಿಗೆ ಬಟ್ಟೆ ಕೊಡುವಳು.

ಬೀದರ್ ಕಡೆಯಲ್ಲಿ ಮನು ಕ್ಯೈ ಮುಟ್ಟಿ ಕಟ್ಟಿ ಆಡುವಂತಹ ಸಂದರ್ಭದಲ್ಲಿ ಸೋದರಮಾವನು ಮನುವಿಗೆ ಹೊಸ ಬಟ್ಟೆ ಹಾಗೂ ಲಾಡುಗಳನ್ನು ತಂದುಕೊಟ್ಟು, ಅನ್ನದ ತುತ್ತನ್ನು ತಿನ್ನಿಸುವನು. ಈ ರೀತಿಯ ರಿಖಾಜು ಕೆಲವರಲ್ಲಿ ಮಾತ್ರ, ಕಂಡುಬರುತ್ತದೆ.

**ಮನು ಹೊಸ್ತಿಲು ದಾಟಿದಾಗ ಹಾಗೂ ಮಕ್ಕಿಡೆಯಾದಾಗ (ಹೊರಳಿದಾಗ) :**

ಕನಾಟಕದ ಬಹುಪಾಲು ಮುಸ್ಲಿಂರಲ್ಲಿ ಮನು ಹೊಸ್ತಿಲು ದಾಟಿದಾಗ ಹಾಗು ಮಕ್ಕಿಡೆಯಾದಾಗ, ಜೋಡಿ ತೆಂಗಿನಕಾಯಿ ನಿವಾಳಿಸಿ ಒಡೆದು, ತೆಂಗಿನ ಚೂರನ್ನು ಸಕ್ಕರೆಯೊಂದಿಗೆ ಸೇರಿಸಿ ಹಂಚುತ್ತಾರೆ. ಆದರೆ ಷಾಫಿಯರಲ್ಲಿ ಈ ಆಚರಣೆ ಕಂಡುಬರುವುದಿಲ್ಲ.

ಇಯಾ ಜನರಲ್ಲಿ ಮನು ಹೊಸ್ತಿಲು ದಾಟಿದಾಗ, ಹೊಸ್ತಿಲ ಮೇಲೆ ಕೆಂಪು ಬಟ್ಟೆ ಹಾಸಿ, ಅದರ ಮೇಲೆ ಮನುವನ್ನು ಕುಳಿರಿಸಿ, ಜೋಡಿ ತೆಂಗಿನಕಾಯನ್ನು ಒಡೆದು, ಅದರ ನೀರನ್ನು ಮನುವಿನ ಮುಖಿದ ಮೇಲೆ ಚಿಮುಕಿಸುವರು. ಇವರು ಸಹ ತೆಂಗಿನ ಚೂರನ್ನು ಸಕ್ಕರೆಯೊಂದಿಗೆ ಸೇರಿಸಿ ಮಕ್ಕಳಿಗೆ ಹಂಚುವರು.

ಬಳ್ಳಾರಿ ಕಡೆಯಲ್ಲಿ ಮನು ಮಕ್ಕಿಡೆಯಾದಾಗ ಯಾವ ಆಚರಣೆಯನ್ನೂ ಮಾಡುವುದಿಲ್ಲ. ಆದರೆ ಹೊಸ್ತಿಲು ದಾಟಿದಾಗ ಮೇಲಿನಂತೆ ತೆಂಗಿನಕಾಯನ್ನು ಒಡೆಯುವರು. ಹಾಗೆಯೇ ಮನು ಹೊಸ್ತಿಲು ದಾಟಿತು ಎಂಬ ಸುಧಿಯನ್ನು ತವರಿಗೆ ಮುಟ್ಟಿಸಲಾಗುವುದು. ಆಗ ತವರಿನಿಂದ ತೆಂಗಿನಕಾಯಿ, ಕಚ್ಚಿಕಾಯಿ, ಮಾಂಸದ ಸಾರು, ಕಿಟಕಿ ಅನ್ನ ಇತ್ಯಾದಿ ತಿಂಡಿ ತಿನಿಸುಗಳನ್ನು ತಂದುಕೊಡುವರು. ಬೀದರ್ ಕಡೆಯಲ್ಲಿಯೂ ಜೋಡಿ ತೆಂಗಿನಕಾಯನ್ನು ಒಡೆದು ಮನುವಿಗೆ ಹೊಸ ಬಟ್ಟೆ ಉಡಿಸುವರು.

**ಮಕ್ಕಾತಬ್ಬ :**

ಮಕ್ಕಾತಬ್ಬನ್ನು “ಬಿಸ್ಕಿಲ್ಲಾಖಾನಿ” ಎಂದು ಸಹ ಕರೆಯಲಾಗುವುದು. ಮನುವಿನ

ಮುಂದಿನ ವಿಧ್ಯಾಭ್ಯಾಸಕ್ಕಾಗಿ ಹಾಗೂ ಅಕ್ಷರಾಭ್ಯಾಸಕ್ಕಾಗಿ ಕೈಗೊಳ್ಳುವ ಮೊದಲ ಮಂಗಳ ಕಾರ್ಯ. ಇಂದು ಮುಸ್ಲಿಮರಲ್ಲಿ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಆದೃತೆ ಕೊಡಲಾಗಿದೆ. ಗಂಡು, ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರಿಗೂ ಜ್ಞಾನಾರ್ಥನೆ ಮಾಡುವ ಸಮಾನ ಅವಕಾಶ ಒದಗಿಸಿ ಕೊಡಲಾಗಿದೆ.



“ಮಕತಬ್” ಆಚರಣೆಯಲ್ಲಿ ಹಿರಿಯರು ಮಗುವಿಗೆ “ಖುರಾನ್”ನ  
“ಇಶ್ರಾಫುಲ್” ಒದಿಸುತ್ತಿರುವುದು

ಆಗಿನ ಕಾಲದಲ್ಲಿ ಆರಬ್ ದೇಶದಿಂದ ಚೀನಾದೇಶಕ್ಕೆ ಹೋಗಬೇಕಾದರೆ ಎರಡು ವರ್ಷ ಹಿಡಿಯುತ್ತಿತ್ತಂತೆ. ಆ ದೇಶಕ್ಕಾದರೂ ಹೋಗಿ ಹೆಚ್ಚಿನ ಜ್ಞಾನ ಸಂಪಾದಿಸಲು ಅವಕಾಶವಿತ್ತು ಹಾಗೂ ಯಾರು ವಿದ್ಯೆಗೆ ಅವಕಾಶ ಕಲ್ಪಿಸಿಕೊಡುವುದಿಲ್ಲವೋ ಅವರು ಅಂಥಕಾರದಲ್ಲಿ ತೊಳಿಲಬೇಕಾಗುತ್ತದೆ ಎಂದು “ಮಹಮ್ಮೆದ್ ಪ್ರೇಗಂಬರ್”ರವರು ಹೇಳಿದ್ದಾರೆಂದು “ಖುರಾನ್” ಗ್ರಂಥದಲ್ಲಿ ತಿಳಿಸಲಾಗಿದೆ. ಆದರೆ ಕೆಲವು ಮುಸ್ಲಿಮ್ ಧರ್ಮದ ಕಟ್ಟಾಷಾದಿಗಳು ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ಅಡ್ಡಿಯನ್ನಂಬುಮಾಡುತ್ತಿದ್ದಾರೆ. ಈಗ ಆ ಬಿಗಿ ನಿಲುವು ಅವರಲ್ಲಿ ಸಡಿಲಗೊಳ್ಳುತ್ತಿರುವುದು ಆಶಾದಾಯಕ ಸಂಗತಿ.

“ಮಕತಬ್” ಆಚರಣೆ ಕೆಲ ಮುಸ್ಲಿಮ್ ಕುಟುಂಬಗಳಲ್ಲಿ ಮಾತ್ರ, ಕಂಡುಬರುತ್ತದೆ. ಸಾಮಾನ್ಯವಾಗಿ ಮಗುವಿಗೆ ನಾಲ್ಕು ವರ್ಷ, ನಾಲ್ಕು ತಿಂಗಳು, ನಾಲ್ಕು ದಿನ, ನಾಲ್ಕು ಗಂಟೆ, ನಾಲ್ಕು ನಿಮಿಷ ತುಂಬುವಂತಹ ಕ್ಷಣದಲ್ಲಿ ಅದಕ್ಕೆ ಮೊಸ ಒಟ್ಟೆ ಉಡಿಸಿ, ಹೂವಿನ ಹಾರ

ಹಾಕಿ; ವಧು-ವರರಂತೆ ಶ್ರಂಗರಿಸಿ ಕೈಗೆ ಲಾಡನ್ನು ಕೊಟ್ಟು ಸಂಬಂಧಿಕರು - ನೆಂಟರಿಷ್ಟ್ರೆಯ ಮಸೀದಿಯ ಪೇಶಿಮಾರ್ಮ ಅಥವಾ ತಿಳಿದವರಿಂದ ಖುರಾನಿನ “ಇಖ್ರಾ-ಬಿಸ್ಕಾ” ಸೂರ ಹೇಳಿಕೊಡಲಾಗುವುದು. ಮಗು ಈ ಸೂರ ಹೇಳಿದ ಮೇಲೆ ಆಹ್ವಾನಿತರು ಮಗುವಿಗೆ ತಮ್ಮ ಇಚ್ಛಾನುಸಾರ ಉಡುಗೂರೆ ನೀಡುವರು. ಎಲ್ಲರೂ ಸಹಭೋಜನ ಮಾಡಿದ ಮೇಲೆ ಸಾಧ್ಯವಾದರೆ ಮಗುವಿಗೆ ಉರೆಲ್ಲ ಮೆರವಣಿಗೆ ಮಾಡಿಸಲಾಗುವುದು. ಅಂದು ಮಾಂಸದ ಅಡುಗೆ ಮಾಡಲು ಅನುಕೂಲವಾಗದಿದ್ದರೆ ತರಕಾರಿ ಸಾರು, ತುಪ್ಪದ ಅನ್ನ ಹಾಗೂ ಸಿಹಿ ಪದಾರ್ಥ ಮಾಡುವರು.

ನಿರ್ದಿಷ್ಟ ಅವಧಿಯಲ್ಲಿ ಈ ಸಂಪ್ರದಾಯ ಆಚರಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಕಲ್ಲು ಸಕ್ಕರೆಯನ್ನಿಟ್ಟು, ತಿಳಿದವರಿಂದ ಮಗುವಿಗೆ “ಇಖ್ರಾ-ಬಿಸ್ಕಾ” ಸೂರ ಹೇಳಿ ಕೊಡಲಾಗುವುದು. ಅನಂತರ ತಮಗೆ ಅನುಕೂಲವಾದ ನಿನದಂದು ಈ ಕಾರ್ಯ ಮಾಡಿ ಮುಗಿಸುವರು.

ಘಾಫಿಯರಲ್ಲಿ “ಮಕಾತಬ್”ಗೆ ಬದಲಾಗಿ ಕೆಲವರು “ಮಸೀದಿಗೆ ಸೇರಿಸುವುದು” ಎಂಬ ಹೆಸರಲ್ಲಿ ಈ ಮಂಗಳ ಕಾರ್ಯ ಮಾಡುತ್ತಾರೆ. ಇವರಲ್ಲಿ ಮಗುವಿಗೆ ಏಳು ಅಥವಾ ಎಂಟು ವರ್ಷ ತುಂಬಿದಾಗ, ಮಗುವಿಗೆ ಹೊಸಬಟ್ಟೆ ಉಡಿಸಿ, ತಲೆಗೆ ಟೊಟ್ಟಿ ಹಾಕಿ, ವಿವಿಧ ಸಿಹಿ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಮನೆಯಿಂದ ಮದ್ರೇಸಾದವರಿಗೆ ಮೆರವಣಿಗೆಯಲ್ಲಿ ಹೋಗುವರು. ಮಸೀದಿಯಲ್ಲಿ “ಉಸ್ತಾದ್”ರವರು ಘಾತೀಹ ಓದಿದ ಮೇಲೆ, ಸಿಹಿ ಪದಾರ್ಥಗಳನ್ನು ಮಕ್ಕಳಿಗೆ ಹಂಚಲಾಗುವುದು.

ಮೇಲಿನ ಕಾರ್ಯ ಮುಗಿದ ಮೇಲೆ ಅಂದಿನಿಂದ “ಖುರಾನ್” ಓದಿಸುವುದು, ನಮಾಜ್ ಹಾಗೂ ಧಾರ್ಮಿಕ ವಿಧಿ-ವಿಧಾನಗಳನ್ನು ಕಲಿಸಲಾಗುವುದು, ಇದಕ್ಕಾಗಿ ಮಕ್ಕಳಿಗೆ ಮದ್ರೇಸಾಕ್ಕೆ ಕಳುಹಿಸಲಾಗುವುದು ಅಥವಾ ಮನೆಯಲ್ಲೇ ತಿಳಿದವರಿಂದ ಹೇಳಿಕೊಡಲಾಗುವುದು. ತಪ್ಪಿಲ್ಲದೆ ಯಾವಾಗ ಖುರಾನ್ ಓದಿ ಪೂರ್ಣವಾಗುತ್ತದೋ, ಆಗ “ಹದೀಯ್” ಎಂಬ ಆಚರಣೆ ಮಾಡಲಾಗುತ್ತದೆ. ನಿಶ್ಚಯಿಸಿದ ಒಂದು ದಿನ “ಖುರಾನ್” ಓದಿಸಿದ ಗುರುಗಳಿಗೆ ಹೂವಿನ ಹಾರ ಹಾಕಿ, ತಮ್ಮ ಶಕ್ತಾನುಸಾರ ದಸ್ತಿಂತೆ ನೀಡಲಾಗುವುದು. ಆಗ ವಿದ್ಯಾರ್ಥಿ ಗುರುವಿನ ಹಾಗೂ ತನ್ನ ಬಳಗದವರ ಸಮೃದ್ಧಿಯಲ್ಲಿ ಖುರಾನ್ ಗ್ರಂಥದ ಕೆಲವು ಅಧ್ಯಾಯಗಳನ್ನು ಓದಬೇಕು. ಅನುಕೂಲಸ್ಥರು ತಮ್ಮ ಅನುಕೂಲಕ್ಕೆ ತಕ್ಷಂತೆ ಖೋಜನದ ವ್ಯವಸ್ಥೆ ಮಾಡುವರು.

**ಹಖೀಖಾ :**

ಮಗು ಹುಟ್ಟಿದ ಏಳನೇ ದಿನ ಅಥವಾ ತಮಗೆ ಅನುಕೂಲವಾದ ದಿನ ತಂದೆ-ತಾಯಿ ತಮ್ಮ ಮಕ್ಕಳಿಗೆ “ಹಖೀಖಾ” ಎಂಬ ಆಚರಣೆ ವಿದ್ಯಾಯವಾಗಿ ಮಾಡಬೇಕೆಂದು ಇಸ್ಲಾಮ್

ಧರ್ಮದಲ್ಲಿ ಹೇಳಲಾಗಿದೆ. ಒಂದು ವೇಳೆ ತಂದೆ ತಾಯಿಯರು ಈ ಆಚರಣೆ ಮಾಡಿದಿದ್ದ ಪಕ್ಷದಲ್ಲಿ, ಮಕ್ಕಳಿಗೆ ತಿಳುವಳಿಕೆ ಬಂದಾಗ, ತಮ್ಮ “ಹಖೀಖಾ” ತಾವೇ ಮಾಡಿಕೊಳ್ಳಬೇಕು. ಮುಸ್ಲಿಮರಲ್ಲಿ ಈ ಆಚರಣೆ ಖಡ್ಗಾಯವಾಗಿ ನೆರವೇರಿಸುತ್ತಾರೆ. ಹಜ್ ಯಾತ್ರೆ, ಕೃಗೋಳ್ಜುವವರು ಮೊದಲು ಹಖೀಖಾದ ಆಚರಣೆ ಮಾಡಿ ಅನಂತರ ಹಜ್ ಯಾತ್ರೆಗೆ ಹೊರಡುತ್ತಾರೆ.

ಮೊದಲು ಮಗುವಿಗೆ ತಲೆ ಚೋಳಿಸಿ, ಕೂದಲಿನ ತೂಕದಷ್ಟು, ಬೆಳ್ಳಿಯನ್ನು ಬಡವರಿಗೆ ಕೊಡುವರು. ಗಂಡು ಮಗುವಿಗೆ ಎರಡು ಕುರಿಯನ್ನು, ಹೆಣ್ಣು ಮಗುವಿಗೆ ಒಂದು ಕುರಿಯನ್ನು (ಉನವಿಲ್ಲದ್ದು) ಮಗುವಿನ ತಲೆಗೆ ತಾಗಿಸಿ, ಮಹಮ್ಮದ್ ಪ್ರೇಗಂಬರ್ ರವರ ಹೆಸರಲ್ಲಿ ಕೊಯ್ದು, ಅದರ ಮಾಂಸವನ್ನು ಮೂರು ಪಾಲು ಮಾಡಿ, ಬಡವರಿಗೆ, ಸಂಬಂಧಿಕರಿಗೆ ಹಂಚಿ, ಒಂದು ಪಾಲನ್ನು ತಾವು ಉಪಯೋಗಿಸುವರು. ಆಥವಾ ಅಡುಗೆ ಮಾಡಿ ಸಂಬಂಧಿಕರಿಗೆ ಹಾಗೂ ಬಡಬಗ್ಗರಿಗೆ ಉಟಕ್ಕೆ ಹೇಳುವರು. ಈ ಮಾಂಸವನ್ನು ತಂದೆ-ತಾಯಿ, ಅಜ್ಞ-ಅಜ್ಞ ಉಪಯೋಗಿಸುವಂತಿಲ್ಲ. ಕನಾಟಕದ ಎಲ್ಲ ಮುಸ್ಲಿಮರು ಈ ಆಚರಣೆಯನ್ನು ಮೇಲಿನಂತೆಯೇ ಆಚರಿಸುವರು.

#### ರೋಜ್‌ರಖೀ :

ಹೆಣ್ಣು ಅಥವಾ ಗಂಡು ಮಗು ಮೊದಲು “ರಮ್‌ಜಾನ್” ತಿಂಗಳ ಉಪವಾಸವಿದ್ದರೆ ಮಗುವಿಗೆ ಹೊಸ ಬಟ್ಟೆ ಉಡಿಸುವರು. ಸಂಚೆ “ಇಫ್‌ತೀಯಾರ್” ಹೊತ್ತಿಗೆ ಸರಿಯಾಗಿ ತಮ್ಮ ಶಕ್ತಾನುಸಾರ ಅಡುಗೆ ಮಾಡಿ ಸಂಬಂಧಿಕರಿಗೆ, ಬಡಬಗ್ಗರಿಗೆ ಉಣಬಡಿಸುವರು. “ಇಫ್‌ತೀಯಾರ್” ಮಾಡಿಸುವ ಪದ್ಧತಿ ಮುಸ್ಲಿಮರಲ್ಲಿ ಕಂಡುಬರುತ್ತದೆ.

ಬೀದರ್ ಕಡೆಯಲ್ಲಿ ಮೇಲಿನಂತೆಯೇ “ಇಫ್‌ತೀಯಾರ್” ಮಾಡಿಸಿದರೂ, ತವರು ಮನೆಯಿಂದ ಅಜ್ಞ ತನ್ನ ಮೊಮ್ಮೆಕ್ಕಳಿಗೆ ಹೊಸಬಟ್ಟೆ, ಹೆಣ್ಣು ಹಂಪಲು, ಕಜ್‌ಕಾಯಿ, ಮಾಂಸದ ಸಾರು, ಬಿರಿಯಾನಿ ಇತ್ಯಾದಿ ಪದಾರ್ಥಗಳನ್ನು ತಂದುಕೊಟ್ಟು, ಹೂವಿನ ಹಾರ ಹಾಕಿ, ಉಡುಗೊರೆ ನೀಡುವಳು. ಇದನ್ನು “ಜೀಯಾಫತ್” ಎಂದು ಕರೆಯಲಾಗುವುದು.

ಧಾರವಾಡದ ಸುತ್ತು ಮುತ್ತು ಅಡುಗೆಯನ್ನು ಮಗುವಿನ ತಂದೆ ಮನೆಯಲ್ಲಿ ಮಾಡಿದರೆ, ಶಾಸ್ತ್ರವನ್ನು ಅಜ್ಞ ಮನೆಯಲ್ಲಿ ಅಂದರೆ ಹುಡುಗನ ತಾಯಿಯ ತವರು ಮನೆಯಲ್ಲಿ ಮಾಡಲಾಗುತ್ತದೆ. ಇಂತಹ ಆಚರಣೆ ಕೆಲವು ಮುಸ್ಲಿಮ್ ಆಸಕ್ತರಲ್ಲಿ ಮಾತ್ರ, ಕಂಡುಬರುತ್ತದೆ.

#### ಖತ್ತಾ :

“ಖತ್ತಾ” ಮಾಡಿಸುವ ಪದ್ಧತಿ ಮುಖ್ಯವಾಗಿ ಮುಸ್ಲಿಮರಲ್ಲಿ ಮಾತ್ರ, ಕಂಡುಬರುತ್ತದೆ. ಇದು ಗಂಡು ಮಕ್ಕಳಿಗೆ ಸೀಮಿತವಾದುದು. ಗಂಡು ಮಗು ಹುಟ್ಟಿದ ಏಳು ಆಥವಾ ನಲವತ್ತು ದಿವಸಕ್ಕೆ ಆಥವಾ ಮೂರು, ಏದು, ಏಣು, ಒಂಭತ್ತು, ಹನೆಂಬಂದು ವರ್ಷ ತುಂಬಿವೆ

ಮೊದಲು “ಖತ್ತಾ” ಮಾಡಿಸಲಾಗುತ್ತದೆ. ಹನ್ನೊಂದು ವರ್ಷ ತುಂಬವುದರ ಒಳಗೆ “ಖತ್ತಾ” - ಮಾಡಿಸುವುದರಿಂದ ಜನನಾಂಗ ಎಳೆಯದಾಗಿದ್ದ ಅದಕ್ಕೆ ಹೆಚ್ಚು ಶೋಂದರೆಯಾಗುವುದಿಲ್ಲವೆಂಬ ಕಾರಣದಿಂದ ಮುನ್ನಚ್ಚರಿಕೆ ವಹಿಸಲಾಗುತ್ತದೆ.

ಹುಡುಗನಿಗೆ “ಖತ್ತಾ” ಮಾಡಿಸುವ ಮೊದಲು ಮೈ ತುಂಬ ಮಲ್ಲವಟ್ಟ, ಚಿಕ್ಕಾಗ್ಗೆ ಅರಿಶಿಣ ಹಚ್ಚಿ ಸ್ವಾನ ಮಾಡಿಸಲಾಗುವುದು. ಹೊಸ ಬಟ್ಟೆ ಉಡಿಸಿ, ಹೂವಿನ ಹಾರ ಹಾಕಿ ಸಂಬಂಧಿಕರು, ನೆಂಟರಿಷ್ಟರ ಸಮೃಧಿದಲ್ಲಿ “ಕಾಬಾ” ದಿಕ್ಕಿಗೆ ಮುಖಮಾಡಿ “ಮಸ್ತಾತ್” ಮೇಲೆ ಕೂರಿಸಲಾಗುವುದು. ಸಾಮಾನ್ಯವಾಗಿ ಈ ಶಾಸ್ತ್ರದಲ್ಲಿ ಹಸುರು ಗಿಡ ಇಡಲಾಗುವುದು. ಹಸುರು ಗಿಡ ಸಂಪೂರ್ಣವಾಗಿ ಸಂಕೇತ ಎಂಬ ನಂಬಿಕೆ ಈ ಜನರಲ್ಲಿದೆ.

ಮೊದಲು ಅಜ್ಞ ತನ್ನ ಮೊಮ್ಮೆಗನಿಗೆ ಹಾರಹಾಕಿ, ಕ್ರಿಗೆ ಗಜ್‌ರೇ, ತಲೆಗೆ ಸಹೇರ ಕಟ್ಟಿ, ಕುತ್ತಿಗೆಗೆ ಗಂಥ ಹಚ್ಚಿ, ತನ್ನ ಶಕ್ತಾನುಸಾರ ಉಂಗುರ, ಬಟ್ಟೆ ಇತ್ತಾದಿ ನೀಡುವಳು. ಆಹ್ವಾನಿತರು ಸಹ ತಮ್ಮ ಇಖ್ವನುಸಾರ ಉಡುಗೂರೆ ನೀಡುವರು. ಕೆಲವರು ಅದ್ವಾರಿಯಾಗಿ ಅಡುಗೆ ಮಾಡಿ ಭೋಜನದ ವ್ಯವಸ್ಥೆ ಮಾಡುವರು. ಅಥವಾ ಆಹ್ವಾನಿತರಿಗೆ ಎಲೆ ಅಡಿಕೆ, ಬಾಳೆಹಣ್ಣು ನೀಡುವರು. ಹೀಗೆ ಶಾಸ್ತ್ರ ಮುಗಿದ ಮೇಲೆ ಹುಡುಗನಿಗೆ ಮೇರವಣಿಗೆ ಮಾಡಿಸಿ ಕರೆದುಕೊಂಡು ಬಂದ ಮೇಲೆ ತಿಳಿದವರಿಂದ “ಖತ್ತಾ” ಮಾಡಿಸಲಾಗುವುದು.

“ಖತ್ತಾ” ಮಾಡುವ ವ್ಯಕ್ತಿಯನ್ನು ಮುಲ್ಲಾ (ಮುಂಜಿಸಾಬ್) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇವನು ಬೇಸಿಗೆಯ ಕಾಲದಲ್ಲಿ ಹಳ್ಳಿಯ ಮೇಲೆ ಹೋಗುವನು. ಬೇಸಿಗೆಯ ಕಾಲದಲ್ಲಿ “ಖತ್ತಾ” ಮಾಡಿಸಿದರೆ ಗಾಯ ಬೇಗ ಒಣಗಿ ವಾಸಿಯಾಗುತ್ತದೆಂಬ ಕಾರಣದಿಂದ ಸಾಮಾನ್ಯವಾಗಿ ಈ ಕಾಲದಲ್ಲಿಯೇ “ಖತ್ತಾ” ಮಾಡಿಸಲಾಗುತ್ತದೆ.

ಬೆತ್ತಲೆಯಾದ ಹುಡುಗನನ್ನು ಬೋರಲು ಹಾಕಿರುವ ಹಿತ್ತಳೆಯ ಬಿಂದಿಗೆಯ ಮೇಲೆ ಕುಳ್ಳಿರಿಸಿ, “ಖತ್ತಾ” ಮಾಡುವಾಗ ರಕ್ತ ಕೆಳಗೆ ಬೀಳದಂತೆ ಶಿಶ್ವದ ನೇರಕ್ಕೆ ಸರಿಯಾಗಿ ಹಿತ್ತಳೆಯ ತಟ್ಟೆಯಲ್ಲಿ ಬೂದಿ ಇಡುವರು. ಹೆದರುತ್ತಿರುವ ಹುಡುಗನಿಗೆ ದ್ವೇರ್ಯ ತುಂಬತ್ತ ನಾಲ್ಕು ಅಥವಾ ಐದು ಜನ ಪುರುಷರು ಹುಡುಗನನ್ನು ಹಿಡಿದುಕೊಳ್ಳುವರು. ಆಗ ಮುಲ್ಲಾನು ಶಿಶ್ವದ ತುದಿಯ ಚರ್ಮವನ್ನು ಎಳೆದು ಕತ್ತರಿಸಿ, ತಕ್ಷಣ ಚರ್ಮ ಹಿಂದಕ್ಕೆ ಸರಿಸಿ ಔಷಧಿ ಹಚ್ಚುವನು.

“ಖತ್ತಾ” ಮಾಡಿಸಿಕೊಂಡ ಮೇಲೆ ಹುಡುಗನು ಮುಸ್ಲಿಂನಾದನೆಂಬ ನಂಬಿಕೆ ಈ ಜನರಲ್ಲಿದೆ. ಇಲ್ಲದಿದ್ದರೆ ಅವನನ್ನು “ಕಾಫರ್” ಎಂದು ಪರಿಗಣಿಸಲಾಗುವುದು.

ತಂದೆ ತಾಯಿಗಳು ತಮ್ಮ ಹುಡುಗನಿಗೆ ಈ ಕಾರ್ಯ ಮಾಡಲು ಅಶ್ಕುರಾದಾಗ, ಮಸೀದಿಯ “ಜಮಾತ್” ಕಡೆಯಿಂದ ಅಥವಾ ಹಣ ಬಲವಿದ್ದವರು ಪುಣ್ಯಕಾರ್ಯವೆಂದು ನಂಬಿ “ಖತ್ತಾ” ಮಾಡಿಸುವರು.

“ಖತ್ತಾ” ಮಾಡಿಸಿದ ಮೇಲೆ ಅಳುತ್ತಿರುವ ಹುಡುಗನಿಗೆ ಪ್ರತ್ಯೇಕ ಕೊಟಡಿಯಲ್ಲಿ ಸಿದ್ಧಪಡಿಸಿರುವ ಹಾಸಿಗೆಯ ಮೇಲೆ ಮಲಗಿಸಲಾಗುವುದು. ಮುಲ್ಲಾನಿಗೆ ಇಂತಿಪ್ಪು ಹಣ, ಬೆಲ್ಲು ಗೋದಿ, ಅಕ್ಕೆ ಇತ್ಯಾದಿ ದಶ್ಮಿಕೆಯಾಗಿ ನೀಡುವರು. ಹುಡುಗನಿಗೆ ಸುಮಾರು ಇಪ್ಪತ್ತೊಂದು ದಿನದವರೆವಿಗೂ ಆರ್ಯಕೆ ಮಾಡಲಾಗುವುದು. ಪ್ರತಿ ದಿನ ಕೊಬ್ಬರಿ, ಬೆಲ್ಲು, ಸಕ್ಕರೆ, ಎಳ್ಳು, ಕುಟ್ಟಂಡಿ, ಮೆಂತ್ಯ, ಹಾಲು, ತುಪ್ಪ, ಮಾಂಸದ ರಸ, ಕುರಿಯ ಕಾಲಿನ ರಸ, ಚೋಟಿಯ ರಸ, ಮೂಳೆಯ ರಸ, ಇತ್ಯಾದಿ ಪೌಷ್ಟಿಕ ಆಹಾರ ನೀಡುವರು. “ಖತ್ತಾ” ಮಾಡಿದ ಮೂರು ದಿನದವರೆವಿಗೂ ಅನ್ನ ಹಾಗೂ ಹೆಚ್ಚು ಖಾರದ ಅಡುಗೆ ನೀಡುವುದಿಲ್ಲ. ಬೇಗನೆ ಗಾಯ ವಾಸಿಯಾಗುವುದಿಲ್ಲವೆಂದು ಹೀಗೆ ಮಾಡಲಾಗುತ್ತದೆ. ಹುಡುಗನನ್ನು ಹೊರಗೆಲ್ಲೂ ಕಳುಹಿಸದೆ ಬಹಳ ಎಚ್ಚರಿಕೆ ವಹಿಸುತ್ತ ಟ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಲಾಗುವುದು. ಸಂಬಂಧಿಕರು ಹುಡುಗನನ್ನು ನೋಡಲು ಬರುವಾಗ ಕೊಬ್ಬರಿ, ಬೆಲ್ಲು, ಎಳ್ಳು ಇತ್ಯಾದಿ ತಂದುಕೊಡುವರು.

ನಾಳಿಗೆ ಇಪ್ಪತ್ತೊಂದನಯ ದಿನ ತುಂಬತ್ತದೆ ಎಂದರೆ ಮನೆಯೆಲ್ಲ ಶುದ್ಧಗೋಳಿಸಿ, ಸುಣ್ಣಾ ಬಣ್ಣಾ ಬಳಿಯಲಾಗುವುದು. ಇಪ್ಪತ್ತೊಂದನೆ ದಿನದ ಬೆಳಗ್ಗೆ ಹುಡುಗನಿಗೆ ಮೈ ತುಂಬ ಅರಿಶಣ, ಚಿಕ್ಕಾ, ಮಲ್ಲಾವಟ್ಟು ಹಚ್ಚಿ “ಗುಸೂಲ್ಲಾ ಪಾನಿ” (ಸೂತಕದ ನೀರು) ಹಾಕುವರು. ಪುನಃ ಹೊಸ ಬಟ್ಟೆ ಉಡಿಸಿ, ತಲೆಗೆ ಟೊಪ್ಪಿ ಹಾಕಿ ಶಾಸ್ತ್ರಕ್ಕೆ ಕೂರಿಸುವರು. ಅನುಕೂಲಸ್ಥರು ಕುರಿಕೊಯ್ದು ಅದ್ವಾರಿಯಾಗಿ ಅಡುಗೆ ಮಾಡಿ ನೆಂಟರಿಷ್ಟರನ್ನು ಆಹ್ವಾನಿಸುವರು. ಹುಡುಗನನ್ನು ಶಾಸ್ತ್ರಕ್ಕೆ ಕೂರಿಸಿದಾಗ ಹೆಂಗಳೆಯರೆಲ್ಲರು ತಲೆಯ ಮೇಲೆ ಸೇರಗು ಹೊದ್ದುಕೊಂಡು ಈ ಕೆಳಗಿನಂತೆ ಹಾಡುವರು :

ಹಮ್ಮ ದೋ ಖುದಾಯಿ ಆಕ್ಷರ್  
ಸಲ್ಲಾತು ಮುಸ್ತಫಾ ಪರ್  
ಕಹದಿಲ್ಲಾಸೆ ಆಯೀ ಬಿರಾದರ್  
ಸುಬಾಹನೀ ಮನ್ನರಾನೀ  
ನೌಶಾ ಪಹೇನಾಕೀ ಸಹೇರಾ  
ಬೈತಾ ಹೂವಾ ರಂಗೇಲಾ ಹೈಶಾದ್  
ಫಭಾಭೀ ಅಹಬಾಬ್ ಸುಭಾನೆ  
ಮನ್ನರಾನೀ

ಸ್ಯಾಫ್ತಿಕ್ತನಾದ ಅಲಾನೇ  
ಕೃತಜ್ಞತೆಗಳು. ಬೈಗಂಬರವರಿಗೆ,  
ಬಂದಿರುವ ಬಳಗದವರಿಗೆ  
ಕೃತಜ್ಞತಾಪೂರ್ವಕ ವಂದನೆಗಳು.  
ವರನು ಕಟ್ಟಿದ್ದಾನೆ ಬಾಸಿಂಗ್,  
ಕುಳಿತಿದ್ದಾನೆ ರಂಗೇರಿ.  
ಎಲ್ಲಾ ಬಳಗದವರಿಗೆ ಕೃತಜ್ಞತಾಪೂರ್ವಕ  
ವಂದನೆಗಳು.

ವರನಂತೆ ಕುಳಿತಿರುವ ಹುಡುಗನ ಗುಣ ಸ್ವಭಾವವನ್ನು ವೈಭವೀಕರಿಸಿ ಅನೇಕ ಬಗೆಯ ಹಾಡುಗಳನ್ನು ಹೆಂಗಳಿಯರು ಈ ಸಂದರ್ಭದಲ್ಲಿ ಹಾಡುತ್ತಾರೆ.

ಆಹ್ವಾನಿತರು ಒಬ್ಬೆಬ್ಬರಾಗಿ ಹುಡುಗನ ಕುತ್ತಿಗೆಗೆ ಗಂಧ ಹಚ್ಚಿ ದೃಷ್ಟಿ ನಿರಾಳಿಸಿ, ಅವನ ಮುಂದೆ ತಮ್ಮ ಶಕ್ತಾನುಷ್ಠಾರ ಹಣ ಇಡುವರು ಅಥವಾ ಉಡುಗೂರೆ ನೀಡುವರು.

ಅನಂತರ ಹುಡುಗನು ಹಿರಿಯರ ಪಾದಗಳಿಗೆ ನಮಸ್ಕಾರ ಮಾಡಿ ಶುಭಹಾರ್ದೇಕೆಗಳನ್ನು ಪಡೆಯುವನು.

ವಿಜಾಪುರದ ಕಡೆಯಲ್ಲಿಯೂ ಮೇಲಿನಂತೆಯೇ ಹುಡುಗನನ್ನು ಶಾಸ್ತ್ರೀಕೃತಾರ್ಥಿ ಕೂರಿಸಿದಾಗ ಹೆಂಗಳಿಯರು ಈ ಪ್ರಕಾರ ಹಾಡುವರು :

ಹೊಟ್ಟೋಂಪರ್ ಲೇಲ್ಯೋ ತುಮ್  
ಮೇರಾ ನಾಮ್ ಮಹಮ್ಮದ್ ಹೈ  
ಮಕ್ಕಿಸೇ ಮಂಗಾವೋ ಹಲ್ಲಿ  
ಮದೀನೆ ಮೇ ಲಾಗಾವೋ ತುಮ್  
ಹಯ್ಯಿಪರೀಮೇ ಸಜಾಲೋ ತುಮ್  
ಮೇರಾ ನಾಮ್ ಮಹಮ್ಮದ್ ಹೈ  
ಮಕ್ಕಿಸೇ ಮಂಗಾವೋ ಮಹೇಂದಿ  
ಮದೀನೆ ಮೇ ಲಾಗಾವೋ ತುಮ್  
ಗುಲಾಬ್ ಮೇ ಸಜಾಲೋ ತುಮ್  
ಮೇರಾ ನಾಮ್ ಮಹಮ್ಮದ್ ಹೈ

ತುಟಿಯ ಮೇಲೆ ತೆಗೆದುಕೊಳ್ಳಿ  
ನನ್ನ ಹೆಸರು ಮಹಮ್ಮದ್ ಪ್ರೇಗಂಬರ್  
ಮಕ್ಕಾ ನಗರದಿಂದ ಅರಿಶಿಣ ತರಿಸಿ  
ಮದೀನಾದಲ್ಲಿ ಹಚ್ಚಿರಿ  
ಅಲಾನ ಏತ್ರಿಂದ ಶೃಂಗರಿಸಿ  
ನನ್ನ ಹೆಸರು ಮಹಮ್ಮದ್ ಪ್ರೇಗಂಬರ್  
ಮಕ್ಕಾ ನಗರದಿಂದ ಮಹೇಂದಿ ತರಿಸಿ  
ಮದೀನಾದಲ್ಲಿ ಹಚ್ಚಿರಿ  
ಪನ್ನೀರಿನೊಂದಿಗೆ ಶೃಂಗರಿಸಿ  
ನನ್ನ ಹೆಸರು ಮಹಮ್ಮದ್ ಪ್ರೇಗಂಬರ್

ಹೀಗೆ ಮಕ್ಕಾನಗರದಿಂದ ಬಟ್ಟೆ ಹೂವು, ಗಾಧ, ಆಭರಣ ಇತ್ಯಾದಿ ತರಿಸಿ ಮದೀನಾದಲ್ಲಿ ಹಚ್ಚಿ, ಸುಗಂಧದೊಂದಿಗೆ ಶೃಂಗರಿಸಿ ಎಂದು ಹಾಡುವ ಹೆಂಗಳಿಯರ ಸ್ವರ ಚಕಿತಗೊಳಿಸುವಂತಹದ್ದು. ಇವರಲ್ಲಿ ಇಪ್ಪತ್ತರಡನೆ ದಿನ ಹುಡುಗನನ್ನು ಮಸೀದಿಗೆ ಕಳುಹಿಸುವ ಪದ್ಧತಿ ಇದೆ.

ಇನ್ನು ಕೆಲವರಲ್ಲಿ ನಲವತ್ತು ಅಥವಾ ನಲವತ್ತನಾಲ್ಕನೇ ದಿನಕ್ಕೆ ಪುನಃ ಹುಡುಗನನ್ನು ಶಾಸ್ತ್ರೀಕೃತಾರ್ಥಿ ಕೂರಿಸಿ, “ದರ್ಗ್ ಕ್ಕೆ” ಅಥವಾ ಮಸೀದಿಗೆ ಕಳುಹಿಸಿಕೊಡಲಾಗುವುದು. ಮಸೀದಿಯಲ್ಲಿ ಪೇಶಿಮೂರ್ವಾರವರು “ಕಲ್ಲು” ಮತ್ತು “ನಮಾಜ್” ಹೇಳಿಕೊಡುವರು.

ಷಾಫಿಯರಲ್ಲಿ ಖತ್ತಾದ ಶಾಸ್ತ್ರೀಕೃತಾರ್ಥಿ “ಖತ್ತೇಕಿ ಶಾದಿ” ಅಥವಾ “ಸುನ್ನತ್ ಮಂಗಲ್” ಎನ್ನುವರು. ಈ ಕಾರ್ಯ ಮಾಡುವುದಕ್ಕಿಂತ ಮೊದಲು “ಮೂಲುದ್” ಓದಿಸಿ, “ಉದ್ದಾಚೂರ್ವಾ” ಮಾಡುವ ಪದ್ಧತಿ ಇದೆ. “ಖತ್ತಾ”ದ ದಿನ ಹುಡುಗನಿಗೆ ಸ್ವಾನ ಮಾಡಿಸಿ, ಹೂಸ ಬಟ್ಟೆ ಉಡಿಸಿ, ಬಾಜಾ ಬಜಂತಿ, ಯೋಂದಿಗೆ ಉರೆಲ್ಲ ಮೆರವಣಿಗೆ ಮಾಡಿಸಲಾಗುವುದು. ಮೇಲಿನಂತೆಯೇ ಇವರೂ ಸಹ ತಿಳಿದವರಿಂದ “ಖತ್ತಾ” ಮಾಡಿಸಿ, “ಖತ್ತಾ” ಮಾಡಿದ ಇಪ್ಪತ್ತೊಂದು ದಿನಗಳವರೆಗೂ ಹುಡುಗನಿಗೆ ಆರ್ಯೇಕೆ ಮಾಡುವರು. ಇಪ್ಪತ್ತೊಂದನೆಯ ದಿನ ಸೂತಕದ ಸ್ವಾನ ಮಾಡಿಸಿ ಮೆರವಣಿಗೆಯೋಂದಿಗೆ ಮಸೀದಿಗೆ ಕಳುಹಿಸಿಕೊಡುವರು.

### ಕವಿ ಚೆಚ್ಚುವ ಶಾಸ್ತ್ರ :

ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಸುಮಾರು 10-12ರ ವಯಸ್ಸಿನಲ್ಲಿ ಕವಿಚೆಚ್ಚುವ ಶಾಸ್ತ್ರ ಮಾಡುತ್ತಾರೆ. ಈ ಶಾಸ್ತ್ರವನ್ನು ತವರಿನವರು ನಡೆಸಿಕೊಡುತ್ತಾರೆ. ಹುಡುಗಿಗೆ ಕವಿ ಚೆಚ್ಚುವ ದಿನ ತವರು ಮನೆಯಿಂದ ಅಜ್ಞಿ ತನ್ನ ಮೋಮ್ಮೆಗಳಿಗೆ ಹೊಸ ಬಟ್ಟೆ, ಕವಿಯ ಆಭರಣ, ಹೂವಿನಹಾರ, ಬಳಿ ಇತ್ಯಾದಿ ತರುವಳು. ಹುಡುಗಿಗೆ ವಥುವಿನಂತೆ ಶೃಂಗರಿಸಿ “ಮಸ್ತಾ” ಮೇಲೆ “ಕಾಬಾ” ದಿಕ್ಕಿಗೆ ಮುಖ ಮಾಡಿ ಕೂರಿಸಲಾಗುವುದು. ಎಲೆ ಅಡಿಕೆ, ಬಾಳಿ ಹೆಣ್ಣು, ಸಕ್ಕರೆ, ಸುಗಂಧದೆಣ್ಣೆ ಹೂವಿನ ಹಾರದ ತಟ್ಟಿಗೆಳ ಮೇಲೆ “ಸರ್ಪೋಷ್” ಎಂಬ ಬಟ್ಟೆಮುಚ್ಚಿ ಹುಡುಗಿಯ ಮುಂದೆ ಇಡಲಾಗುವುದು. ಅಜ್ಞಿ ಮೋಮ್ಮೆಗಳಿಗೆ ಮೊದಲು ಹೂವಿನ ಹಾರ ಹಾಕಿ, ಗಜ್‌ರೇ ಕಟ್ಟಿ, ಹೂ ಮುಡಿಸಿ, ಬಾಳಿಹೆಣ್ಣು, ಸಕ್ಕರೆ, ಎಲೆ ಅಡಿಕೆಯೊಂದಿಗೆ ಮಡಿಲು ತುಂಬಿ, ಹುತ್ತಿಗೆಗೆ ಗಂಧ ಹಚ್ಚಿ, ಕವಿಯ ಆಭರಣವನ್ನು ಉಡುಗೊರೆಯಾಗಿ ನೀಡುವಳು. ಬಂದಿರುವ ಆಹ್ವಾನಿತರು ಸಹ ಒಬ್ಬೊಬ್ಬರಾಗಿ ಹುಡುಗಿಯ ಹುತ್ತಿಗೆಗೆ ಗಂಧ ಹಚ್ಚಿ ತಮ್ಮ ಇಬ್ಬಾನುಸಾರ ಉಡುಗೊರೆ ನೀಡುವರು. ಅನುಭವಸ್ಥ ಹಿರಿಯ ಮಹಿಳೆ ಹುಡುಗಿಯ ಕವಿಚೆಚ್ಚಿ ಆಭರಣ ಹಾಕುವಳು. ಅನಂತರ ಮುಖಿದ ಮುಂದೆ ಮೂರು ಬಾರಿ ಹೊಬ್ಬರಿಯನ್ನು ನಿಷಾಳಿಸಿ ಕವಿಯ ಹತ್ತಿರ ಮುರಿಯಲಾಗುವುದು. ಹೀಗೆ ಕವಿಚೆಚ್ಚುವ ಶಾಸ್ತ್ರ ಸಾಂಪಾದಿಕಾ ವಾಗಿ ಎಲ್ಲಾ ಮುಸ್ಹಿಮರಲ್ಲಿಯೂ ಕಂಡುಬರುತ್ತದೆ.

ಆದರೆ ಬಿಜಪುರದ ಕಡೆ ಹೆಣ್ಣು ಮಗುವಿಗೆ ಮೂರು ತಿಂಗಳು ತುಂಬಿದಾಗ ತವರು ಮನೆಯವರು ಬಾಣಂತಿ ಹಾಗೂ ಮಗುವಿಗೆ ಕವಿಯ ಆಭರಣವನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಇದೆ.

### ಮತುಮತಿ :

ಹೆಣ್ಣು ಮಗಳ ಜೀವನದಲ್ಲಿ ಯತ್ವವಾಗುವಿಕೆ ಒಂದು ಮಹತ್ವದ ಘಟ್ಟ. ಜೀವನದಲ್ಲಿ ಹೊಸ ತಿರುಪು ಕಾಣಿಸಿಕೊಳ್ಳುವ ಸಂಭಾವ. ನಿಜವಾದ ಹೆಣ್ಣುತನದ ಅನುಭವ ಅಂದಿನಿಂದ ಪ್ರಾರಂಭವಾಗುತ್ತದೆ.

ಹೆಣ್ಣು ಮಗಳ ಮತುಮತಿಯಾದಳಿಂದು ತಿಳಿದ ಕೂಡಲೇ ಮುತ್ತೆದೆಯರಿಂದ ನೀರೆರೆಯಿಸುತ್ತಾರೆ. ವಾಸದ ಮನೆಯ ಪ್ರತ್ಯೇಕ ಹೊರಡಿಯಲ್ಲಿ ಹಾಸಿಗೆ ಹಾಸಿ, ಆದರ ಮೇಲೆ ಕೂರಿಸುತ್ತಾರೆ. ಕೆಲವರು ಹೊಸ ಸೀರೆ ಉಡಿಸಿ ಶಾಸ್ತ್ರೆ ಕೂರಿಸುವರು. ಎಲೆ ಅಡಿಕೆ, ಬಾಳಿ ಹಣ್ಣಿನಿಂದ ಮಡಿಲು ತುಂಬುವರು. ಮುತ್ತೆದೆಯರು ಹುತ್ತಿಗೆಗೆ ಗಂಧ ಹಚ್ಚಿ ದುಡ್ಡು ಅಥವಾ ಹೊಬ್ಬರಿ, ಬೆಲ್ಲು, ಎಳ್ಳು, ಹೂವು ನೀಡುವರು. ಪ್ರತಿದಿನ ಬಿಸಿ ಬಿಸಿ ಸಾನ್ ಮಾಡಿಸಿ. ಮಡಿಬಟ್ಟೆಹಾಕುವರು. ಇವಳಿ ಹೋಣಿಗೆ ಹೂರಿಗಿನವರು ಬರುವಂತಿಲ್ಲ. ಏಳು ಆಥವಾ ಒಂಭತ್ತು ದಿವಸಕ್ಕೆ ಸೂತಕದ ನೀರೆರೆಯುವರು.

ಷಿಯಾ ಜನರಲ್ಲಿಯೂ ಮೇಲಿನಂತೆಯೇ ಏಳು ಅಥವಾ ಒಂಭತ್ತು ದಿವಸಕ್ಕೆ ಸೂತಕದ ಸ್ವಾನ ಮಾಡಿಸಿ ಶಾಸ್ತ್ರಕ್ಕೆ ಕೂರಿಸುವರು. ಇದನ್ನು “ರೋಹಿನಿ” ಎಂಬ ಹೆಸರಲ್ಲಿ ಕರೆಯುವರು. ಸಂಬಂಧಿಕರು ಬಟ್ಟೆ, ಕೊಬ್ಬರಿ, ಬೆಲ್ಲು ಎಣ್ಣು ಇತ್ಯಾದಿ ತಂದುಕೊಡುವರು.

ಚಿತ್ರಮುಗ್ರದ ಕಡೆಯ ಪಿಂಜಾರ ಮುಸ್ಲಿಂರಲ್ಲಿ ಖತುಮತಿಯಾದ ಕ್ಷೇಗೆ ಮೊದಲು ಇದು ಜನ ಮುತ್ತೆದೆಯರು ಸ್ವಾನ ಮಾಡಿಸಿ, ಎಲೆ ಅಡಿಕೆಯಿಂದ ಮಡಿಲು ತುಂಬುವರು. ಇದು ಮತ್ತು ಒಂಭತ್ತು ದಿನಕ್ಕೆ ಸೂತಕದ ನೀರೆರೆಯುವರು. ಇಪ್ಪತ್ತೊಂದನೆಯ ದಿನ ಪುನಃ ಸೂತಕದ ನೀರೆರೆದು ಹಸುರು ಸೀರೆ ಉಡಿಸಿ, ಕೊಬ್ಬರಿ, ಉತ್ತಮೆಯೊಂದಿಗೆ ಮಡಿಲು ತುಂಬುವರು. ಕೆಲವರು ಮೇಲಿನಂತೆಯೇ ಖತುಮತಿಯಾದ ತಕ್ಷಣ ಹುಡುಗಿಗೆ ಇವರು ಮುತ್ತೆದೆಯರು ನೀರೆರೆದು ಅನಂತರ ಕೊಬ್ಬರಿಯೊಂದಿಗೆ ಮಡಿಲು ತುಂಬುವರು. ಹಾಗೆಯೇ ಇದು, ಒಂಭತ್ತು, ಹನೊಂದನೆಯ ದಿನದಲ್ಲಿಯೂ ಕೊಬ್ಬರಿಯ ಮಡಿಲು ತುಂಬಿ, ಹನೊಂದನೆಯ ದಿನ ಹಸುರುಬಳಿ ತೊಡಿಸುವರು.

ವಿಜಾಪುರದ ಸುತ್ತಮುತ್ತ ಹುಡುಗಿ ಖತುಮತಿಯಾದ ಸುದ್ದಿ ಕೇಳಿದಾಕ್ಷಣ ಸುಮಂಗಲಿಯರು ನೋಡಲು ಬರುವರು. ಅನಂತರ ಆಕೆಗೆ ನೀರೆರೆದು ವಾಸದ ಮನೆಯ ಪ್ರತ್ಯೇಕ ಕೊತಡಿಯಲ್ಲಿ ಮೇಲಿನಂತೆಯೇ ಹಾಸಿಗೆ ಹಾಸಿ ಕೂರಿಸುವ ಕ್ರಮ ಇದೆ. ಹನ್ನೆರಡು ದಿನಗಳವರೆವಿಗೂ ಮೈಲಿಗೆಯಂದು ಆಕೆಯನ್ನು ಯಾರೂ ಮುಟ್ಟುವುದಿಲ್ಲ. ಇವಳ ಕೆಲಸ ಕಾರ್ಯ ಮಾಡಲು ಅನುಭವಸ್ಥ ಮಹಿಳೆ ಇರುವಳು.

ಹನ್ನೆರಡನೇ ದಿನ ಇವರು ಸುಮಂಗಲಿಯರು ಸೂತಕದ ನೀರೆರೆದು, ವಧುವಿನಂತೆ ಶ್ವಂಗರಿಸಿ, ಹಸೆಮಣೆಯ ಮೇಲೆ ಕೂರಿಸುವರು. ಹಿರಿಯ ಮುತ್ತೆದೆ ಹುಡುಗಿಗೆ ಹೂವಿನ ಹಾರ ಹಾಕಿ, ಎಲೆ ಅಡಿಕೆ, ಬಾಳಿಹಣ್ಣು, ಅರಿಶಿಣದಕೊಂಬಿನೊಂದಿಗೆ ಮಡಿಲು ತುಂಬುವಳು. ಹೆಂಗಳಿಯರೆಲ್ಲಾ ಕೆಳಗಿನಂತೆ ಹಾಡುವರು.

ಮೇರಾ ಫರ್ರಾ ದೂರ್  
ತೂ ಜಾನಾ ಜರೂರ್ ನನ್ನೇನಾದಾನ್ನು  
ಹಲ್ಲಿ ಜಲ್ಲೀ ಲಗಾವೋ  
ರಸಂ ಜಲ್ಲಿ ಕರೋ || ಮೇರಾ ಫರ್ರಾ||  
ನನ್ನೇ ನಾದಾನ್ ಕು ಪಾನಿ ಜಲ್ಲೀ  
ಲಗಾವೋ  
ಪಾನಿ ಜಲ್ಲೀ ಲಗಾವೋ ರಸಂ ಜಲ್ಲೀ  
ಕರೋ || ಮೇರಾ ಫರ್ರಾ||  
ನನ್ನೇ ನಾದಾನ್ ಕು ಕಪಡೆ ಜಲ್ಲೀ

ನನ್ನ ಮನೆ ಬಹಳ ದೂರ  
ನೀನು ಹೋಗಬೇಕು ಖಿಂಡಿತಾ ಎಳೆಯಮ್ಮಗ್ಗ  
ಬಾಲೆಗೆ ಅರಿಣ ಬೇಗ ಹಚ್ಚಿರಿ  
ಶಾಸ್ತ್ರ ಬೇಗ ಮಾಡಿರಿ ||ನನ್ನ ಮನೆ||  
ಎಳೆಯ ಮುಗ್ಗ ಬಾಲೆಗೆ ಜಳಕ ಬೇಗ  
ಮಾಡಿಸಿರಿ  
ಜಳಕ ಬೇಗ ಮಾಡಿಸಿರಿ ಶಾಸ್ತ್ರ ಬೇಗ  
ಮಾಡಿರಿ ||ನನ್ನ ಮನೆ||  
ಎಳೆಯ ಮುಗ್ಗಬಾಲೆಗೆ ಬಟ್ಟೆ ಬೇಗ

ಪಿನಾಪೋ

ಕವಡೆ ಜಲ್ಲೀ ಪಿನಾಪೋ ರಸಂ ಜಲ್ಲೀ  
ಕರೋ || ಮೇರಾ ಫರ್||

ಉಡಿಸಿರಿ

ಬಟ್ಟಿ ಬೇಗ ಉಡಿಸಿರಿ ಶಾಸ್ತ್ರ ಬೇಗ  
ಮಾಡಿರಿ ||ನನ್ನ ಮನೆ||

ಹೀಗೆ ಗಂಧ, ಹೂಷು, ಬಳಿ, ಜರಿ ಇತ್ಯಾದಿ ತಂದು ಹಾಕಿ, ಶಾಸ್ತ್ರ ಬೇಗ ಮಾಡಿ ಎಂದು ಹಾಡುವ ಹಾಡಿನ ನಡುವೆ ಕುಲುಕುಲು ನಗುವ, ಹಾಸ್ಯ ಘಾಡುವ ವೈಶಿರಿ ಅಧ್ಯತ್ವಾದುದು. ಅನಂತರ ಸುಮಂಗಲಿಯರೆಲ್ಲರೂ ಹುಡುಗಿಯನ್ನು ಗೋರಿಯ ದರ್ಶನ ಮಾಡಿಸುವುದಕ್ಕಾಗಿ ದರ್ಶಕ್ಕಿ ಕರೆದುಕೊಂಡು ಹೋಗುವ ಪದ್ಧತಿ ಇದೆ.

ಬಿಜಪುರದ ಕೆಲವು ಹಳ್ಳಿಗಳಲ್ಲಿ ಹುಡುಗಿ ಖತುಮಾತಿಯಾದ ಶೊಡಲೇ ಗೋದಿಯ “ಮುಂಜಾ ಗೋಲೆ” ಮಾಡಿಕೊಡುವರು. ಸೋದರಮಾವನು ಹುಡುಗಿಗೆ ಹೊಸ ಬಟ್ಟಿ ತಂದುಕೊಡುವನು.

ಹುಡುಗಿ ಖತುಮಾತಿಯಾದ ಇಪ್ಪತ್ತೊಂದನೆಯ ದಿನದ ಸಂಜೆ ಹಾಗೂ ಇಪ್ಪತ್ತರಡನೆಯ ದಿನದ ಬೆಳಿಗ್ಗೆ ಎರಡು ಹೊತ್ತು ಸೂತಕದ ನೀರೆರೆದು ಶಾಸ್ತ್ರಕ್ಕೆ ಕೂರಿಸುವರು. ಹಂಗಳಿಯರೆಲ್ಲ ಹಾಡುತ್ತಾ ಹುಡುಗಿಯನ್ನು ಹಾಸ್ಯಮಾಡಿ ನಗುವರು.

ಒಲ್ಲೆ ವಿವಾಹ ಜಾರಿಯಲ್ಲಿರುವ ಕಡೆಗಳಲ್ಲಿ ಖತುಮಾತಿಯಾಗುವುದಕ್ಕಿಂತ ಮೊದಲು ಹುಡುಗಿಗೆ ವಾದುವ ಮಾಡಿದ್ದರೆ, ಅಂತಹ ಹುಡುಗಿಯನ್ನು ತವರಿನಲ್ಲಿಯೇ ಇರಿಸಿಕೊಳ್ಳುವ ವಾಡಿಕೆ ಇದೆ. ಯಾವಾಗ ಆಕೆ, ಮೈನೆರೆಯತ್ತಳೋ ಆಗ ಹುಡುಗಿಯ ಅತ್ತೆ (ಗಂಡನ ತಾಯಿ) ಏದು ದಿನಕ್ಕೆ ಶ್ವಾವಿಗೆ ತಂದು ತಿನಿಸುತ್ತಾಳೆ. ಹನ್ನರಡನೆಯ ದಿನ ಹುಡುಗಿಯನ್ನು ಶಾಸ್ತ್ರಕ್ಕೆ ಕೂರಿಸಿದಾಗ ಎಲೆ ಆಡಿಕೆ, ಬಾಳಕಣ್ಣ ಅರಿತಿಣಿದ ಕೊಂಬಿನೊಂದಿಗೆ ಸೋಸೆಯ ಮಡಿಲು ತುಂಬಿ “ಮಂಜಾ” ಕೊಡುತ್ತಾಳೆ. ಇಪ್ಪತ್ತೊಂದು ಅಥವಾ ನಲವತ್ತು ದಿನಗಳಿಗೆ ಹುಡುಗಿಯ ಗಂಡ, ಅತ್ತೆ, ಮಾವ ಹಾಗೂ ಸಂಬಂಧಿಕರೆಲ್ಲರೂ ಹುಡುಗಿಗೆ ಪುನಃ “ಮಂಜಾ”ಕೊಟ್ಟು, ಸೋಸೆಯನ್ನು ತಮ್ಮೊಂದಿಗೆ ಕಳುಹಿಸಿಕೊಡಿರೆಂದು ಬೀಗರನ್ನು ಕೇಳುವರು.

ಆಗ ಅಳಿಯ ಮತ್ತು ಮಗಳಿಗೆ ಹೊಸಬಟ್ಟಿ ಕೊಟ್ಟು ತಾವು ಶಕ್ತಾನುಸಾರ ಉಡುಗೊರೆ ನೀಡುವರು. ಬಂದಿರುವ ಬೀಗರಿಗೆ ಆದರಾತಿಥ್ಯಾಗಳನ್ನು ಮಾಡಿದ ಮೇಲೆ ಮಗಳನ್ನು ಇವರೊಂದಿಗೆ ಕಳುಹಿಸಿಕೊಡಲಾಗುವುದು.

ಬಿಜಪುರದ ಒಂಜಾರರಲ್ಲಿ ಖತುಮಾತಿಯಾದ ಹುಡುಗಿಯನ್ನು ಏದು ದಿನ ಪ್ರತ್ಯೇಕ ಕೊರಡಿಯಲ್ಲಿರುತ್ತಾರು. ಪ್ರತಿದಿನ ಬಿಸಿ ಬಿಸಿ ಸಾನ್ ಮಾಡಿಸಲಾಗುವುದು. ಮರದ ಸ್ವಾಮಿಗಳ ಹತ್ತಿರ ಶಾಸ್ತ್ರ ಕೇಳಿಕೊಂಡು ಬಂದು, ಹುಡುಗಿಗೆ ಶಾಸ್ತ್ರಕ್ಕೆ ಕೂರಿಸುವರು. ಮಸೀದಿಯ ಮುಲ್ಲಾರವರಿಂದ ಒಂದು ಚೊಂಬು ನೀರಿನಲ್ಲಿ ಸೂತಕದ ಸೋತ್ತೆ ಓದಿಸಿಕೊಂಡು ಬರುವರು. ಒಂಭತ್ತು ಅಥವಾ ಹತ್ತನೆಯ ದಿನ ಹುಡುಗಿಗೆ ಸೂತಕದ

ನೀರೆರೆಯವಾಗ, “ಒದಿಸಿಕೊಂಡು ಬಂದಿರುವ” ನೀರನ್ನ ಹುಡುಗಿಯ ತಲೆಯ ಮೇಲೆ ಹಾಕುವರು. ಇಲ್ಲಿಗೆ ಹುಡುಗಿಯ ಸೂತಕ ಕಳೆಯಿತು ಎಂದು ಅವರು ತಿಳಿದುಕೊಳ್ಳುವರು.

ಬೀದರ್ ಗುಲ್ಬರ್ಗದ ಕಡೆಯಲ್ಲಿ ಮೊದಲು ಏವರು ಸುಮಂಗಲಿಯರು ಹುಡುಗಿಗೆ ನೀರೆರೆಯವರು. ಪುನಃ ಹನ್ಮಾಂದು ಅಥವಾ ಹನ್ನೆರಡನೆ ದಿನ ಸೂತಕದ ನೀರೆರೆಯವರು. ಈ ದಿನ ಹುಡುಗಿಗೆ ಹೊಸಬಟ್ಟೆ ಉಡಿಸಿ, ಶಾಸ್ತ್ರಕ್ಕೆ ಕೂರಿಸಲಾಗುವುದು. ದೊಡ್ಡದಾದ ಕರ್ಜೆಕಾಯಿಯೋಳಿಗೆ ಚಿಕ್ಕ ಚಿಕ್ಕ ಕರ್ಜೆಕಾಯಿ ತುಂಬಿರುವ ಕರ್ಜೆಕಾಯಿಯನ್ನು ವಿಶೇಷವಾಗಿ ಶಾಸ್ತ್ರದ ಸಂದರ್ಭದಲ್ಲಿ ಇಡಲಾಗುವುದು. ಈ ಕರ್ಜೆಕಾಯಿನ್ನು “ಮಕ್ಕಳ ಕರ್ಜೆಕಾಯಿ” ಎಂದು ಕರೆಯುತ್ತಾರೆ. ಹಿರಿಯ ಮುತ್ತೆದೆ ಹುಡುಗಿಗೆ ಹಾರಹಾಕಿ, ಕೆಂಪುಬಟ್ಟೆ ಮಡಿಲ ಮೇಲೆ ಹಾಸಿ, ಬಾಳಿಹಣ್ಣಿಂದನ್ನು ಬಿಟ್ಟು, ಉಳಿದೆಲ್ಲ ಜೋಡಿಹಣ್ಣಿಗಳನ್ನು ಹಾಗೂ “ಮಕ್ಕಳ ಕರ್ಜೆಕಾಯಿ”ಯೊಂದಿಗೆ ಹುಡುಗಿಯ ಮಡಿಲು ತುಂಬುವಳು. ಹೀಗೆ ಮಡಿಲು ತುಂಬಿರುವಂತಹ ಹಣ್ಣಿಗಳನ್ನು ಮತ್ತು ಕರ್ಜೆಕಾಯಿನ್ನು ಹುಡುಗಿಗೆ ಹಾಗೂ ಮೈನೆರೆದ ಹುಡುಗಿಯರಿಗೆ ತಿನ್ನಲು ಕೊಡುವುದಿಲ್ಲ.

ಆಹ್ವಾನಿತರು ಹಾಗೂ ಸಂಬಂಧಿಕರು ಹುಡುಗಿಗೆ ಕಚಡಿ ಅನ್ನ, ಮಾಂಸದ ಸಾರು, ಕೊಬ್ಬರಿ, ಬೆಲ್ಲ, ತುಪ್ಪ, ಹೂವು, ಬಟ್ಟೆ ಇತ್ಯಾದಿ “ಮಂಜಾ” ತಂದುಕೊಡುವ ಕ್ರಮ ಇವರಲ್ಲಿ ಕಂಡುಬರುತ್ತದೆ. ಹೀಗೆ “ಮಂಜಾ” ತಂದುಕೊಡಿದ್ದವರು ಹನ್ನೆರಡನೆಯ ದಿನದ ಅಥವಾ ಇಪ್ಪತ್ತೊಂದನೆ ದಿನದ ಸೂತಕದ ನೀರೆರೆದ ಮೇಲೆ ಹುಡುಗಿಯನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಹೂವಿನ ಹಾರ ಹಾಕಿ, ಬಟ್ಟೆ, ಕೊಬ್ಬರಿ, ಬೆಲ್ಲ, ಎಳ್ಳು, ತುಪ್ಪ ಇತ್ಯಾದಿ ವಸ್ತುಗಳೊಂದಿಗೆ ಮಡಿಲು ತುಂಬುವರು.

ಇವರಲ್ಲಿ ಮೈನೆರೆದ ಹುಡುಗಿಗೆ ವಿಶೇಷ ಗೋದಿ ರೋಟ್ಟೆ ಮಾಡಿಕೊಡುವರು. ಆದರೆ ಈಕೆ ರೋಟ್ಟಿಯನ್ನು ಮುರಿದು ತಿನ್ನಬಾರದು, ಬೇರೆಯವರು ಮುರಿದು ಹೊಡಬೇಕು.

ಷಾಫಿಯರಲ್ಲಿಯೂ ಸಹ ಹುಡುಗಿ ಯತ್ನಮತಿಯಾದ ತಕ್ಷಣ ಸೂತಕದ ನೀರೆರೆದು ಪ್ರತ್ಯೇಕ ಕೊರಡಿಯಲ್ಲಿ ಮಲಗಿಸುವರು. ಇಪ್ಪತ್ತೊಂದನೇ ದಿನ ತೆಂಗಿನ ಹಾಲಿನಲ್ಲಿ ಅರಿಶಿಣ ಸೇರಿಸಿ, ಮೈತುಂಬ ಹಚ್ಚಿ, ಸೂತಕದ ಸ್ವಾನ ಮಾಡಿಸುವರು. ಅನಂತರ “ಮೌಲುದ್” ಆಚರಿಸುವರು.

ಕರ್ನಾಟಕದಲ್ಲಿ ಬಹುಪಾಲು ಮುಸ್ಲಿಮರು ಹುಡುಗಿ ಮೈನೆರೆದ ಇಪ್ಪತ್ತೊಂದನೆಯ ದಿನವೇ ಸೂತಕದ ನೀರೆರೆಯವರು. ಹೀಗೆ ನೀರೆರೆಯವುದಕ್ಕಿಂತ ಹೊದಲು ತೆಂಗಿನಕಾಯಿಯ ಹಾಲಿಗೆ ಅರಿಶಿಣ ಮತ್ತು ಬೇವಿನ ಸೊಪ್ಪನ್ನು ಅರೆದು ಸೇರಿಸಿ ಆಕೆಯ ಮೈತುಂಬ ಹಚ್ಚಿವರು ಅಥವಾ ಚಿಕ್ಕಾಮಲ್‌ವಟ್ಟ ಹಚ್ಚಿ, ಕೆಲ ನಿಮಿಷಗಳು ಬಿಟ್ಟು, ಆಮೇಲೆ ಕೆಂಪು ಬಟ್ಟೆ ಮೇಲೆ ಹಿಡಿದು, ಕೆಂಪು ಬಟ್ಟೆ ನೆಲಕ್ಕೆ ಹಾಸಿ ಬಚ್ಚಲುಮನೆಯವರೆಗೂ

ನಡೆಸಿಕೊಂಡು ಬರುವರು. ಏವರು ಸುಮಂಗಲಿಯರು ಸೂತಕದ ನೀರೆರೆಯುವರು. ಹೀಗೆ ಸೂತಕ ಕಳಿದ ಮೇಲೆ ಹುಡುಗಿಯು ಎರಡು “ರಹಾತ ಶುಕ್ರೀಯಾ ನಮಾಜ್” ಮಾಡುವಳು. ಪುನಃ ಸುಮಂಗಲಿಯರೆಲ್ಲರೂ ಸೇರಿ ಹುಡುಗಿಯನ್ನು ವಧುವನಂತೆ ಶ್ರಂಗರಿಸಿ, ಶಾಸ್ತ್ರಕ್ಕೆ ಕೂರಿಸುವರು. ಹಿರಿಯ ಮತ್ತೆದೆ ಅಥವಾ ಹುಡುಗಿಯ ಅಜ್ಞ ಆಕೆಯ ಮಡಿಲು ತುಂಬಿ, ಹಾರ ಹಾಕಿ, ಉಡುಗೂರೆ ನೀಡುವಳು: ಹಾಗೆಯೇ ಇತ್ಯಾದಿಗಳನ್ನು ತಮ್ಮ ಶಕ್ತಾನುಸಾರ ನೀಡುವರು.

ಮತ್ತುಮತಿಯಾದ ಹೆಣ್ಣಿಗೆ ಸುಮಾರು ಇಪ್ಪತ್ತೊಂದು ದಿನದವರೆವಿಗೂ ಆರ್ಥಕೆ ಮಾಡುವರು. ಮತ್ತುಮತಿಯಾದ ಮೂರು ದಿನದವರಿಗೆ ಅನ್ನ ಕೊಡುವುದಿಲ್ಲ. ಸಿಹಿತಿಂಡಿ ಅಥವಾ ಸಪ್ತತಿಂಡಿ ಕೊಡಲಾಗುವುದು. ಮಾಂಸದ, ಕೋಳಿಯ, ಕುರಿಯ ಕಾಲಿನ ರಸ ಕುಡಿಸುವರು. ಕೊಬ್ಬರಿ, ಬೆಲ್ಲು, ತುಪ್ಪ, ಎಳ್ಳು, ಕುಟ್ಟಿಂಡಿ, ಮೆಂತ್ಯದ ಮುದ್ದೆ, ಪ್ರತಿದಿನ ಕೊಡುವರು. ಹಾಗೆಯೇ ಪ್ರತಿ ದಿನ ಬಿಸಿ ಬಿಸಿ ಸ್ವಾನ ಮಾಡಿಸಿ, ಸಾಂಭಾರಣೆ ಹೋಗೆಯಲ್ಲಿ ಕೊಡಲು ಒಣಿಸಲಾಗುವುದು. ತಲೆಗೆ ಬಟ್ಟಿ ಕಟ್ಟಿಸಿ ವಾಸದ ಮನೆಯ ಪ್ರತ್ಯೇಕ ಕೊರಡಿಯಲ್ಲಿ ಬೆಚ್ಚನೆಯ ಹಾಸಿಗೆಯ ಮೇಲೆ ಮಲಗಿಸಲಾಗುವುದು. ಉತ್ತರ್ತಯಲ್ಲಿರುವ ಬೀಜ ತೆಗೆದು ಅದರಲ್ಲಿ ಸಾಂಭಾರಣೆ ತುಂಬಿ, ಗೋದಿ ಹಿಟ್ಟನ್ನು ಆದರ ಮೇಲೆ ಲೇಪಿಸಿ, ಬೆಂಕಿ ಕೆಂಡೆದ ಮೇಲೆ ಬೇಯಿಸಿ, ಹಿಟ್ಟು ಉದುರಿಸಿ, ಸಾಂಭಾರಣೆ ಉತ್ತರ್ತ ತಿನ್ನಲು ಕೊಡುವರು. ಇದರಿಂದ ಮೈಯ ಬೆವರಿನಲ್ಲಿ ವಾಸನೆ ಬರುವುದಿಲ್ಲವಂತೆ. ಇನ್ನು ಮುಂದೆ ಇವಳನ್ನು ಹೊರಗೆಲ್ಲಾ ಕಳುಹಿಸುವುದಿಲ್ಲ. ಅನಿವಾಯಿವಾಗಿ ಹೊರಗೆ ಹೋಗಬೇಕಾದ ಸಂದರ್ಭಗಳು ಬಂದಾಗ ಸೊಂಟಕ್ಕೆ ಸಣ್ಣ ಕತ್ತಿಹಾಗು ಸರಿಗೆ ಬೆಳ್ಳುಳ್ಳಿ ಕಟ್ಟಿರಬೇಕು. ಜೊತೆಯಲ್ಲಿ ಒಬ್ಬರು ಇರಬೇಕು. ಹೀಗೆ ಮಾಡುವುದರಿಂದ ನಾಳ, ಸೋಂಕು ಇತ್ಯಾದಿ ದುಷ್ಪಶಕ್ತಿಗಳ ಬಾಧೆ ತಟ್ಟುವುದಿಲ್ಲವೆಂಬ ನಂಬಿಕೆ ಇದೆ. ಹಾಗೆಯೇ ಇವಳ ಹಾಸಿಗೆಯ ಅಡಿಯಲ್ಲಿ ಕತ್ತಿ ಕುದ್ದು ಪೂರಕೆ, ಚಪ್ಪಲಿ ಇಡಲಾಗುವುದು.

ಒಂಭತ್ತು ಅಥವಾ ಇಪ್ಪತ್ತೊಂದನೆಯ ದಿನದವರೆವಿಗೂ ಅಂದರೆ ಸೂತಕದ ಸ್ವಾನ ಮಾಡಿಸುವವರೆಗೂ “ನಮಾಜ್” ಮಾಡಲು, “ಖುರಾನ್” ಮುಟ್ಟುಲು ಅಥವಾ ಓದಲು ಈಕೆಗೆ ಕೊಡುವುದಿಲ್ಲ. ಹಾಗೆಯೇ ಪ್ರತಿ ತಿಂಗಳು ಮುಟ್ಟಾದ ದಿನದಲ್ಲಿಯೂ ಮೇಲಿನಂತೆ “ನಮಾಜ್” ಮಾಡುವ ಹಾಗಿಲ್ಲ. “ಖುರಾನ್” ಓದುವ ಹಾಗಿಲ್ಲ. ಈ ದಿನಗಳಲ್ಲಿ ಮೈಲಿಗೆ ಇರುತ್ತಾರೆಂದು ಕಟ್ಟಿನಿಟ್ಟಿನ ಯಾವ ಹಬ್ಬಿಗಳನ್ನೂ ಆಚರಣೆ ಮಾಡುವುದಿಲ್ಲ.

ಹುಡುಗಿಗೆ ಸೂತಕದ ಸ್ವಾನ ಮಾಡಿಸುವ ಮೋದಲು ಮನೆಯನ್ನು ಶುಚಿಗೂಳಿಸಿ, ಸುಣ್ಣ, ಬಣ್ಣ ಬಳಿಯಲಾಗುವುದು. ಸಂಬಂಧಿಕರು ಆಗಾಗ್ಗೆ ಬಂದು ನೋಡಿ, ಮಾತಾಡಿಸಿಕೊಂಡು ಹೋಗುವರು. ಇಚ್ಛೆಯುಳ್ಳವರು ಕೊಬ್ಬರಿ, ಬೆಲ್ಲು, ಎಳ್ಳು, ಹೂವು,

ತುಪ್ಪ, ಬಳಿ ಇತ್ಯಾದಿ ತಂದುಕೊಡುವ ವಾಡಿಕೆ ಇವರಲ್ಲಿ ಕಂಡುಬರುತ್ತದೆ.

ಸಾಮಾನ್ಯವಾಗಿ ಮುಸ್ಲಿಂರಲ್ಲಿ ಮತ್ತುಮತಿಯಾದ ಹೆಣ್ಣು ಪರಷ್ಪರುಷನ ಮುಖಿನೋಡದಂತೆ, ಮನೆಯ ಹೊರಗೆ ಹೋಗದಂತೆ, ಅನಿವಾಯ ವಾಗಿ ಹೊರಗೆ ಹೋಗಬೇಕಾಗಿ ಬಂದಾಗ “ಬುಖಾ” ಧರಿಸುವಂತೆ ಮನೆಯ ಹಿರಿಯರು ಎಚ್ಚರಿಸುತ್ತಾರೆ.

ಹೀಗೆ ಆಯಾಯ ಪ್ರದೇಶಕ್ಕೆ ಅನ್ನಯಿಸುವಂತೆ ವಿವಿಧ ರೀತಿಯ ಆಚರಣೆಗಳು ಮೇಲ್ಮೌಟಕ್ಕೆ ಭಿನ್ನವಾಗಿದ್ದರೂ, ಕೆಲವೊಮ್ಮೆ ಒಂದೇ ಬಗೆಯಾಗಿ ಕಾಣಿಸಿಕೊಳ್ಳುತ್ತವೆ.

ಮೇಲಿನ ಆಚರಣೆಯಿಂದ ಇದೊಂದು “ಸೂತಕದ ಸಂಪ್ರದಾಯ” ಎಂಬುದು ಸ್ವಷ್ಟವಾಗುತ್ತದೆ. ಇಲ್ಲಿನ ಆಚರಣೆಗಳ ಹಿನ್ನೆಲೆಯಲ್ಲಿ ಆರೋಗ್ಯದಾಯಕವಾದ ವೈಜ್ಞಾನಿಕ ಅಂಶಗಳು ಅಡಗಿರುವುದು ಕಂಡುಬರುತ್ತದೆ. ಶೀತ ಸಂಬಂಧವಾದ ಶರೀರವನ್ನು, ಶೀತಸಂಬಂಧವಾದ ಅಂಶಗಳಿಂದ ಪಾರುಮಾಡಿ, ಉಷ್ಣಾಂಶವನ್ನು ಉತ್ತೇಜನಗೊಳಿಸುವ ಆಹಾರಾಂಶವನ್ನು ನೀಡುವುದು ವ್ಯಕ್ತವಾಗಿದೆ. ಹೊಬ್ಬರಿ, ಎಣ್ಣು, ಬೆಲ್ಲು ಮುಂತಾದ ಆಹಾರ ಪದಾರ್ಥಗಳು ಉಷ್ಣದ ಮೂಲ ಸ್ವರೂಪದವರ್ಗಳಾಗಿರುವುದು ಮಾತ್ರವಲ್ಲದೆ, ಉತ್ತಮ ಪೌಷ್ಟಿಕಾಂಶವುಳ್ಳವಾಗಿದ್ದು ಹುಡುಗಿಯ ದೈಹಿಕ ಬೆಳವಣಿಗೆಗೆ ಶ್ರೇಷ್ಠಮಟ್ಟದ ಪ್ರೋಷಕಾಂಶಗಳಾಗಿವೆ. ನರೀಬಿಕೆಯ ನೆಲೆಯಲ್ಲಿ ಈ ಆಹಾರ ಪದಾರ್ಥಗಳು ಸಹಜವಾಗಿಯೇ ಆರೋಗ್ಯದಾಯಕವಾಗಿವೆ. ಹೀಗೆ ಸಂಪ್ರದಾಯವೊಂದು ಆರೋಗ್ಯದ ಮೂಲ ನೆಲೆಯಾಗಿ ಕಂಡುಬಂದಿದೆ.

ಮುಸ್ಲಿಂ ಜನಾಂಗದಲ್ಲಿ ಮಾತ್ರವಲ್ಲದೆ, ಹಿಂದೂ ಮತ್ತು ಇತರ ಜನಾಂಗಗಳಲ್ಲಿ ಸಹ ಸಂಪ್ರದಾಯ ಮತ್ತು ಆಹಾರ ಪದ್ಧತಿಗಳು ರೂಢಿಯಲ್ಲಿರುವುದನ್ನು ಗಮನಿಸಿದರೆ ಇದೊಂದು ಸಾರ್ವತ್ರಿಕ ಸ್ವೀಕಾರಾರ್ಥ ಪದ್ಧತಿಯಾಗಿರುವುದು ತಿಳಿದುಬರುತ್ತದೆ.

### ಕ್ರೀಡೆಗಳು

**ಬಾಲ್ಯದ ಆಟಗಳು :**

ಮುಸ್ಲಿಂರು ಮಕ್ಕಳ ಆಟವನ್ನು ಸಾಮಾನ್ಯವಾಗಿ “ಬಚ್ಚೋಂಕಾ ಖೀಲ್” ಎನ್ನುವರು. ಆಟಗಳು ಮಕ್ಕಳ ವೃಕ್ಷತ್ವ ವಿಕಾಸಕ್ಕೆ ಪೂರಕ ಹಾಗೂ ಪ್ರೇರಕ. ಮಕ್ಕಳೆಲ್ಲರೂ ಒಟ್ಟಾಗಿ ಕಲೆತು ಆಡುವಾಗ ಹೆಣ್ಣು, ಗಂಡು, ಮೇಲು, ಕೀಳು ಎಂಬ ಬೇದವಿಲ್ಲದೆ ಆಡುವುದು ನಿಜಕ್ಕೂ ಏಕತೆಯ ಸಂಕೇತವೇ ಸರಿ. ಇಂದು ನಾಗರೀಕತೆಯ ಪ್ರಭಾವದಿಂದಾಗಿ, ಎಷ್ಟೋ ಗ್ರಾಮೀಣ ಆಟಗಳು ಮೂಲೆಗುಂಪಾಗಿವೆ. ಕಾಂಕ್ರೀಟ್ ಕಟ್ಟಡಗಳ ನಿರ್ಮಾಣದಲ್ಲಿ ಮರ, ಗಿಡ, ಕರೆ, ಹೊತ್ತಲು, ಮೃದಾನವೆಲ್ಲಾ ನಾಶವಾಗುತ್ತಿವೆ. ಮಕ್ಕಳು ಮನೆಯ ಹೊರಗೆ ಬಂದು, ತಮ್ಮ ಇಚ್ಛಾನುಸಾರ ಆಡುವುದಕ್ಕೆ ಸರಿಯಾದ ಸ್ಥಳವಕಾಶವೇ ಇಲ್ಲ. ಹಾದಿ ಬೀದಿಯನ್ನೇ ಆಟದ ಮೈದಾನ ಮಾಡಿಕೊಂಡು, ಪಕ್ಕದ ಮನೆಯ ಕಿಟಕಿಯ ಗಾಜು ಒಡೆದು ಆತಂಕಕ್ಕೆ ಒಳಗಾಗಿ,

ಮಾನಸಿಕ ಯಾತನೆ ಅನುಭವಿಸುವ ಪ್ರಸಂಗ ಬಂದಿದೆ. ಎಷ್ಟೋ ಕುಟುಂಬಗಳಲ್ಲಿ ತಮ್ಮ ಪ್ರತಿಷ್ಠೆ, ಘನತೆ ಮತ್ತು ಸಂಕುಚಿತ ಭಾವನೆಯಿಂದಾಗಿ ಮಕ್ಕಳನ್ನು ಮನೆಯ ಹೊರಗೆ ಆಡಲು ಬಿಡದೆ ಅವರ ಸ್ವಾತಂತ್ರ್ಯವನ್ನು ಕೆಸಿದುಕೊಂಡಂತಾಗಿದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಾ ಅವಕಾಶ ಸಿಕ್ಕಾಗ ಆಡುವ ಆಟಗಳು ಸಂತೋಷ ಹಾಗೂ ರಂಜನೀಯ.

ವಯೋವೃದ್ಧರು ಸಹ ಮಕ್ಕಳ ಆಟದಲ್ಲಿ ಪಾಲ್ಯಾಂಡು ಕೆಲವು ಕ್ಷೇತ್ರ ಬಾಲ್ಯದ ಮಧ್ಯರಾಸುಭವವನ್ನು ಅನುಭವಿಸುತ್ತಾರೆ. ಸುಮಾರು ಒಂದು ವರ್ಷದ ಒಳಗಿನ ಮಕ್ಕಳನ್ನು ಆಡಿಸುವ ವೈವಿರಿ ವಿಶಿಷ್ಟವಾದುದು. ಸಣ್ಣ ಶಿಶುವನ್ನು ತೊಡೆಯ ಮೇಲೆ ಕುಳಿರಿಸಿಕೊಂಡು ಅದರ ಎರಡು ಕ್ಕೆಗಳನ್ನೂ ತಮ್ಮ ಕ್ಕೆಯಲ್ಲಿ ಹಿಡಿದು ಚಪ್ಪಾಳಿ ತಟ್ಟುತ್ತಾ:

ತಾಲೀಮಾ ತಾಲೀ

ಸಾಸ್ಕೇ ಘರ್ಯಾ ಜಾತೀ

ಸಾಸ್ಕಾಯಿ ಪೂರ್ಣಿಯಾ

ತಲ್ಲಿಯ್ಯೋ ಖಾಯಿ

ಚಪ್ಪಾಳಿ ಮೇಲೆ ಚಪ್ಪಾಳೀ

ಅತ್ತೇ ಮನೆಗೆ ಹೋಗಾತ್ತೇ

ಅತ್ತೇ ಮಾಡಿದ ಕರ್ಜಕಾಯಿ

ಬೇಯಿಸಿ, ಬೇಯಿಸಿ ತಿನಾತ್ತಿ

ಹಾಗೆಯೇ ಮಗುವಿನ ಬಲಗೈಯ ತೋರ್ದೆರಳು, ಎಡಗೈಯ ಹಸ್ತದ ಮೇಲಿದ್ದತ್ತಾ:

ಚುಡಿ ಚುಡಿ ಹ್ಯಾಂಯಾ ಬೈಟ್

ದಾನೇ ಖಾ ಪಾನೀ ಪೀ

ಅಂಡೇ ದೇ ಬಟ್ಟೀ ಕಾಡ್

ಬುರ್ ಕರ್ಮ್ಯೋ ಉಡ್ಜ್ಞಾ

ಹಕ್ಕಿಹಕ್ಕಿ ಇಲ್ಲಿ ಕುಳಿತುಕೋ

ಕಾಳು ತಿನ್ನು ನೀರು ಕುಡಿ

ಮೊಟ್ಟೆಯಿಂತ್ತಿ ಮರಿಗಳನ್ನು ತೆಗ್ನು

ಬುರ್ ಅಂತ ಹಾರು

ಈ ರೀತಿ ಸರಳ ಭಾಷೆಯೊಂದಿಗೆ ಮಕ್ಕಳಿಗೆ ಅರ್ಥವಾಗುವಂತೆ ರಾಗವಾಗಿ ಹೇಳುವ ದಾಟಯಿಂದ ಮಕ್ಕಳು ಆ ಗೀತೆಯ ಲಯಕ್ಕೆ ಮಾರುಹೋಗಿ, ನಗುವಿನ ಮೂಲಕ ಸಂತೋಷ ವೃಕ್ತಪಡಿಸುವ ಚಿತ್ರ, ಕಣ್ಣಗೆ ಕಟ್ಟುವಂತಹುದು. ಹಾಗೆಯೇ ಚಿಕ್ಕ ಮಕ್ಕಳ ಒಂದೊಂದು ಬೆರಳನ್ನು ತೋರಿಸುತ್ತಾ:

ಇನೇ ಶಾದಿ ಹೊಂತು ಕಯಾಕತೆ

ಇನೇ ಬೈಸೆ ಸೈನಾ ಕಯಾಕತೆ

ಇನೇ ಮೈ ದೇಂತು ಕಯಾಕತೆ

ಇನೇ ಕೋನ್ ಫೇಡ್ರ ಕಯಾಕತೆ

ಇನೇ ಮೈ ಫೇಡ್ರುಂಕಯಾಕತೆ

ಇವನು ಮದುವೆ ಆಗ್ನೇನಿ ಅಂತಾನಂತೆ

ಇವನು ದುಡ್ಡಿಲ್ಲ ಅಂತಾನಂತೆ

ಇವನು ನಾನು ಕೊಡ್ಡಿನಿ ಅಂತಾನಂತೆ

ಇವನು ಯಾರು ತೇರಿಸುತ್ತಾರೆ ಅಂತಾನಂತೆ

ಇವನು ನಾನು ತೇರಿಸ್ತಿನಿ ಅಂತಾನಂತೆ

ಎಂದು ಮೇಲಿನ ರೀತಿಯಲ್ಲಿ ಹೇಳಿ, ಬೆರಳಿನ ಮೇಲೆ ಮನುಷ್ಯನ ಗುಣ ಸ್ವಭಾವವನ್ನು ಆರೋಪಿಸಲಾಗುತ್ತದೆ. ಅನಂತರ ಮಗುವಿನ ಕ್ಕೆ ಹಿಡಿದು ತಮ್ಮ ಬೆರಳನ್ನು ಮಗುವಿನ ಕ್ಕೆ ಮೇಲೆ ಆಡಿಸುತ್ತಾ:

|                     |                    |
|---------------------|--------------------|
| ಕಾಲೀ ಭೇಲ ಕುವ್ವಾಕಾನ್ | ಕರೀ ಆಡು ಬಾವಿಯ ಕಿರಿ |
| ಪಕಡೋ ಉಸ್ಸೇ          | ಹಿಡ್ಡೋ ಅವನಿಗೆ      |
| ಅಚ್ಚು ಗುಳಿ          | ಅಚ್ಚುಗುಳಿ          |

ಎಂದು ಕಚುಗುಳಿ ಇಟ್ಟಾಗ ಮಕ್ಕಳು ಕೇಕೆ ಹಾಕುತ್ತ ಲಲ್ಲೇ ಹೊಡೆದು ನಗುವ ದೃಶ್ಯ, ಬೆಳದಿಂಗಳ ತಂಪಿನಂತೆ ಮನಸ್ಸು ಮುದಗೊಳ್ಳುತ್ತದೆ. ನಮ್ಮ ಜನಪದರು ಮಕ್ಕಳ ಮನಸ್ಸನ್ನು ಅರಿತು, ಅಟವಾಡಿಸುವಾಗ ಅನೇಕ ಮಾತುಗಳನ್ನು ಪ್ರಾಸಾದಿಸುವಾಗಿ ಹೇಳುತ್ತಾರೆ.

ಮಕ್ಕಳು ಮುಕ್ತವಾಗಿ ಲೀಲಾಜುಲವಾಗಿ ಆಡಿ ಬೇಳೆಯುತ್ತಿದ್ದಂತೆ, ತಮ್ಮ ಸಮವಯಸ್ಕರ ಜೊತೆಯಲ್ಲಿ ಬೆರೆತು ಆಡುವ ಆಟಗಳು ಲೆಕ್ಕಾವಿಲ್ಲದಷ್ಟು. ಬೆಂಕಿ ಕೇಳುವ ಆಟ, ಮರ್ಮೋತಿ ಆಟ, ಕಣ್ಣಿಗೆ ಬಟ್ಟಿ ಕಟ್ಟಿ ಹಿಡಿಯುವ ಆಟ, ತಲಾಚ್ ಕೀನಾರೆ ಆಟ (ನದಿ-ದಡ) ಹೀಗೆ ಅನೇಕ ಆಟಗಳಲ್ಲಿ ಮಕ್ಕಳ ಸೂಕ್ಷ್ಮಪ್ರಜ್ಞಾ, ಏಕಾಗ್ರತೆ, ಹಾಣಾಕ್ಷತನವನ್ನು ಸಾಬೀತು ಪಡಿಸುವ ಸ್ಥಾರ್ಥ್ಯಾಗುತ್ತವೆ.

### ಜೂಟಾಟ :

ಜೂಟಾಟದಲ್ಲಿ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಕಣ್ಣು ಮುಚ್ಚಳೆ ಆಟ, (ಅಂಶ್ಯಾಮುಚಾನಿ) ಅವು, ಬಿಟ್ಟು ಅವು, ಬಿಟ್ಟು ಯಾರು ?, ಲಾಲ್ ಪೀಟ್ (ಕೆಂಪುಬೆನ್ನು), ಇತ್ಯಾದಿ ಆಟಗಳಿವೆ. ಮಕ್ಕಳ ಆಟದಲ್ಲಿ ಕಾಣುವ ಮುಖ್ಯ ಅಂಶವೆಂದರೆ ಕಳ್ಳನಾದವನು ಆಟಗಾರರನ್ನು ಹಿಡಿಯಬೇಕು.. ಕಳ್ಳ ಯಾರಾಗಬೇಕೆಂಬ ನಿಣಾಯವನ್ನು ಯಾವ ತಕಾರಾರಿಲ್ಲದೆ ಸುಲಭವಾಗಿ ಬಗೆಹರಿಸುವ ವಿಧಾನವೆಂದರೆ, ಆಟಕ್ಕೆ ಸೇರಿರುವ ಮಕ್ಕಳಿಲ್ಲ ವ್ಯತ್ಯಾಸಾರಂತರವಾಗಿ ನಿಲ್ಲುತ್ತಾರೆ. ಅದರಲ್ಲಿ ಒಬ್ಬನು (ಮುವಿಂಡ) ತನ್ನ ಎದೆಯ ಮೇಲೆ ಮೊದಲು ಕೈ ಇಟ್ಟು ನಂತರ ಪ್ರತಿಯೊಬ್ಬರ ಎದೆಯ ಮೇಲೆ ಕೈ ಇಡುತ್ತಾ, ಕೆಲವು ನುಡಿಗಳನ್ನು ಹೇಳುತ್ತಿರುತ್ತಾನೆ. ಹೀಗೆ ಹೇಳುತ್ತಿದ್ದಂತೆ ಎಲ್ಲಿ ನಿಲ್ಲುಗಡೆ ಬರುತ್ತದೋ ಅಲ್ಲಿ ಅವನು ವ್ಯತ್ತದ ಹೊರ ನಿಲ್ಲುತ್ತಾನೆ. ಪ್ರತಿಯೊಬ್ಬರೂ ವ್ಯತ್ತದ ಹೊರ ನಿಲ್ಲುತ್ತಾರೆ. ಹೇಳುವ ನುಡಿಯಲ್ಲಿ ಯಾರಿಗೆ ನಿಲ್ಲುಗಡೆ ಬರುವುದಿಲ್ಲವೋ ಅವನು ಕಳ್ಳನಾಗಬೇಕು. ಹೀಗೆ ಮಕ್ಕಳು ಕಳ್ಳನನ್ನು ಗುರುತಿಸುವಾಗ ಅನೇಕ ವಿಧದ ಹೇಳಿಕೆಗಳನ್ನು ಹೇಳುತ್ತಾರೆ.

|                      |                      |
|----------------------|----------------------|
| ಆಸ್ ಪಾಸ್ ಪೇಟ್ಲೆ ಪಾಸ್ | ಅಕ್ಕಪಕ್ಕ ದುಮ್ಮ ಪಕ್ಕ  |
| ಪಿಟ್ಕರೀಕಾ ಲಾಲ್ ಭಾಗ್  | ಕೆಂಪು ತೋಟ            |
| ಭಾಗ್ ಮೇ ಅಂವೂಲಾ       | ತೋಟದಲ್ಲಿ ನೆಲ್ಲಿಕಾಯಿ  |
| ತೇರಾ ಭಾಯಿ ಶಾಂವೂಲಾ    | ನನ್ನ ಸಹೋದರ ಕರಿಯ      |
| ಲಟಕ್ ಮೇರಿ ಚೋಟಿ       | ನನ್ನ ಜಡೇಗೆ ಜೋತು ಬೀಳು |
| ಅಜಾ ಮೇರಿ ಭಾಬೀ        | ಬಾರೇ ನನ್ನ ಅತ್ತಿಗೆ    |

ಅಟ್ಟ ಮಾಟ್ಟ ಗುಲ್ಲಾ ಷಾಭೀಂ  
ಬಾರ ಪತ್ತೇ ತೊಡೇ ತೋ  
ವರ್ಕ ಪತ್ತ್ರ ಕಚ್ಚು  
ಹಿರನ್ ಕಾ ಬಚ್ಚು ಹಿರನ್ ಗೈಯ್  
ಪಾನೀಕು ಪಕ್ಕೋ ಉಸ್ಸಿನಾನೀಕು  
ಇತ್ತರ್ ಕೀ ಶೀತಿ ಚಕ್ಕಂಶೂರ್  
ಖಾದ್ ಷಾಕೀ ಬೇಟ್ಟ ಗುಲಾಬ್ ಕ ವ್ಯಾಲ್

ಅಟ ಮಾಟ ಹೂವಿನ ಸುಗಂಧ  
ಹನ್ನೆರದು ಎಲೆ ಮುರಿದರೆ  
ಒಂದು ಎಲೆ ಹಸಿಯಾಗಿದೆ  
ಜಿಂಕೆಯ ಮರಿ, ಜಿಂಕೆ ಹೋಯಿತು  
ನೀರಿಗೆ, ಹಿಡಿಯಿರಿ ಅದರ ಅಜ್ಞಗೆ  
ಇತ್ತರಿನ ಕುಡಿಕೆ ಚಚ್ಚು ಚೊರಾಗಿದೆ  
ರಾಜನ ಮಗಳು ಗುಲಾಬಿಹೂವು

ಅವಲಕ್ಕು ಪವಲಕ್ಕು ಕಾಂಟೇನಾ ಮನಿಮನಿ  
ಥಾಮ್ ಡೂಮ್ ತುಂಯ್ಯ್ ತುಸ್  
ಕೌನ್ ಪಾದಿ ಲೋಂಡೀ ಕತೋ ತುಬ್

ಅವಲಕ್ಕು ಪವಲಕ್ಕು ಕಾಂಟನ ಮನಿಮನಿ  
ಥಾಮ್ ಡೂಮ್ ತುಂಯ್ಯ್ ತುಸ್ಸ್  
ಯಾರು ಹೂಸಿದರೆಂದರೆ ನೀನೇ

ಎಂದು ಮಕ್ಕಳು ತಮ್ಮ ವ್ಯವಹಾರ ಮತ್ತು ಜಾಫ್ರಾದ ಅರಿವಿನಲ್ಲಿ ಹೇಳುವ ಶೈಲಿ .  
ಮುಖ್ಯವಾದದ್ದು. ಈ ಮೇಲಿನ ಹೇಳಿಕೆಗಳನ್ನು ನೆನಪಿಟ್ಟುಕೊಳ್ಳುವುದಕ್ಕೂ ಸರ ಪಾಸವನ್ನು  
ಬಳಸುತ್ತಾರೆ. ಪಾಸಕ್ಕಾಗಿ ಸಂಬಂಧವಿಲ್ಲದ ಶಬ್ದಗಳನ್ನು ಸೇರಿಸಿ ಹೇಳುವುದನ್ನು ಇಲ್ಲಿ  
ಗಮನಿಸಬೇಕಾಗುತ್ತದೆ. ಒಂದು ಎಲೆ ಹಸಿಯಾಗಿದೆ ಎನ್ನುವುದಕ್ಕೂ, ಜಿಂಕೆಮರಿ ಎನ್ನುವುದಕ್ಕೂ  
ಸಂಬಂಧವಿಲ್ಲದಿದ್ದರೂ ಪಾಸಕ್ಕಾಗಿ ಹೀಗೆ ಹೇಳಲಾಗುತ್ತದೆ.

ಅಂಶ್ಯಾ ಮುಚಾನಿ :

ಕಣ್ಣ ಮುಬ್ಬಾಲೆ ಆಟದಲ್ಲಿ ಅಜ್ಞಯೋ ಅಥವಾ ಅಜ್ಞನೋ ಇಲ್ಲವೆ  
ವಯಸ್ಸುದವರು, ಕಳ್ಳನಿಗೆ ಕಣ್ಣ ಮುಚ್ಚಿ ಆಟಗಾರರು ಅವಿಶುಲ್ಳವಂತೆ ಎಚ್ಚರಿಸಿ ಹೇಳುವ  
ನುಡಿಗಳು ಈ ಪ್ರಕಾರವಿದೆ :

ಅಂಶ್ಯಾ ಮುಚಾನಿ ಘರ್ಗಯಿ ರಾಣ  
ರಾಮ್ ತಿರಿಕೆ ಘೋಡೆ ಭಾಗೀ  
ಕೋಲೆ ಆರೀ ಮರ್ಗಿಂಯಾ  
ಮುಚೀ ಕೂಕಾ

ಕಣ್ಣಾಮುಚ್ಚಿ ಮನೆಗೆ ಹೋದಳು ರಾಣ  
ರಾಮನ ಬಾಣಕ್ಕೆ ಕುದುರೆಗಳು ಓದಿದವು  
ನರಿಗಳು ಬಂದವು ಕೋಳಿಗಳನ್ನು  
ಅಪುಚಿರಿ, ಕೂಕಾ

ಇದೇ ರೀತಿಯ ಜನ್ಮೋಂದು ಪಾಠಾಂತರ :

ಅಂಶ್ಯಾ ಮುಚಾನಿ ಘರ್ಗಯಿ ರಾಣ  
ರಾಮ್ ಮುರ್ತಿಕೀ ಹೋಡೆ ಭಾಗೀ  
ಕೋರಿ ಭಕ್ತೇ  
ಭಾಗ ಭಾಗೀ ಭಪ್ಪನ್ ಷಾಟ್

ಕಣ್ಣಾಮುಚ್ಚಿ ಮನೆಗೆ ಹೋದಳು ರಾಣ  
ರಾಮನ ಬಾಣಕ್ಕೆ ಕುದುರೆಗಳು ಓದಿದವು  
ಕಳ್ಳರು ಅರಗಿಕೊಳ್ಳು  
ಓದಾಂವುದು ನಿಲ್ಲಿಸಿ ಅರಗಿಕೊಳ್ಳು ಷಾಟ್

ಹೀಗೆ ಜೂಟ್ ಎಂದಾಗ, ಆಟಗಾರರೆಲ್ಲ ಅವಿತುಕೊಂಡು, ತಾವು ಅವಿತುಕೊಂಡಿರುವ ಸ್ಥಳದಿಂದ ಜೂಟ್ ಎನ್ನಬೇಕು. ಆಗ ಕಳ್ಳು ಅವಿತುಕೊಂಡಿರುವವರು ಎಲ್ಲಿರುವರೆಂದು ಹುಡುಕಲು ಪ್ರಾರಂಭಿಸುತ್ತಾನೆ. ಮೇಲಿನ ಹೇಳಿಕೆಯಲ್ಲಿ “ರಾಮುರಿಕೇ” ರಾಮನ ಬಾಣಕ್ಕೆ ಎಂದು ಬಳಸಿರುವ ಶಬ್ದವನ್ನು ಗಮನಿಸಿದಾಗ ಮುಸ್ಲಿಮ್ ಜನಪದರಲ್ಲಿಯೂ ರಾಮ, ಕೃಷ್ಣರೆಲ್ಲರೂ ನಾಯಕರಾಗಿ ಕಾಣಿಸಿಕೊಳ್ಳುತ್ತಾರೆ.

ಮುತುವಾನದ ಕಾಲವನ್ನು ಅನುಸರಿಸಿ ಗಂಡು ಮಕ್ಕಳು ಬುಗುರೀ ಆಟ, ಚೆನ್ನಿದಾಂಡು, ಗೋಲಿ, ಹೀಗೆ ಬೇರೆ ಬೇರೆ ರೀತಿಯ ಆಟವಾಡುತ್ತಾರೆ. ಹೆಣ್ಣು ಮಕ್ಕಳು ಕುಂಟಾಬಿಲ್ಲೆ ಕಲ್ಲಾಟ, ಬಳಿಯಾಟ, ಮನೆ ಸಿಕ್ಕಾ ಇತ್ಯಾದಿ ಆಟಗಳನ್ನು ಆಡುತ್ತಾರೆ. ಕೆಲವೊಮ್ಮೆ ಮೇಲೆ ಹೇಳಿರುವ ಆಟಗಳನ್ನು ಹೆಣ್ಣು ಗಂಡು ಎಂಬ ಭೇದವಿಲ್ಲದೆ ಇಬ್ಬರೂ ಸಹ ಆಡುತ್ತಾರೆ. ಇದೇ ನಮ್ಮ ಗ್ರಾಮ್ಯದ ವೈಶಿಷ್ಟ್ಯ.

**ಗೋಲಿ ಆಟ :**

ಈ ಆಟದಲ್ಲಿ ಗೋಲಿಗೆ ಹೊಡೆಯುವಾಗ ಕೆಲವು ನುಡಿಗಳು ಹೀಗಿವೆ : -

|                     |                     |
|---------------------|---------------------|
| ಎಕ್ಕು ಮನ್ ಖಾಚಾ      | ಒಬ್ಬನು ಖಾಚಾ         |
| ಡಿಬ್ಬೀ ರಾಜ          | ಡಿಬ್ಬೀ ರಾಜ          |
| ತಿರಾನೀ ಪೋಚಿ         | ಮೂರನೆಯವ ಹೋದ         |
| ಚಾಂರಾಷ್ಟ್ರ ಚಂಡು     | ನಾಲ್ಕನೆಯವ ಚಂಡು      |
| ಪಾಂಚಾಷ್ಟ್ರ ಪಂಡು     | ಎದನೆಯವ ಕಾಯಿ         |
| ಚೀಂವಾ ಚಂಡು          | ಆರನೆಯವ ಚಂಡು         |
| ಸಾತೀಕ್ ತೋತಿ         | ವಳನೆಯವ ಗಿಣ          |
| ಆಟಕ್ ಹಿಲ್ಲೆ         | ಎಂಟನೆಯವ ಹಿಳ್ಳೆ      |
| ನೌಂವಾ ನಲ್ಲಿ         | ಒಂಭತ್ತನೆಯವ ಮೂಳೆ     |
| ದಸ್ ಅಂಖ್ಯಾಕೇ ಬಿಲ್ಲೆ | ಹತ್ತು ಕಣ್ಣನೆ ಬೆಷ್ಟು |

ಈ ರೀತಿ ಪರಸ್ಪರ ಗೋಲಿ ಹೊಡೆದು ಆಟವಾಡುವಾಗ ಮೇಲಿನ ಹೇಳಿಕೆಯೊಂದಿಗೆ ಮೊದಲು ಯಾರು ಗೋಲಿ ಹೊಡಿಯುತ್ತಾನೂ ಆವನು ಆಟದಲ್ಲಿ ಗೆಲ್ಲುತ್ತಾನೆ. ಸೋತವನು ಅಂಗ್ರೇಯಿಂದ ಗೋಲಿಯನ್ನು ದೂಕುತ್ತ ಬರಬೇಕು, ಆಗ ಗೆದ್ದವನು ಸೋತವನಿಗೆ ವಿಡಂಬಿಸುತ್ತಾನೆ. “ಸೋತ್ತರುಕ ಸೋರೆಕಾಯಿ ಹಿತ್ತಲ್ಲೆ ಹೀರೆಕಾಯಿ”, “ಕುಂಟಾ ಕುಂಟಾ ಕೂರಿಗೆ ನಾನು ಬರ್ತೀನಿ ಉರಿಗೆ” ಎಂದೆಲ್ಲಾ ಗೇಲಿ ಮಾಡುತ್ತ ಭೇದಿಸುವಾಗ ಸೋತವನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ, ಅತಿರೇಕಕ್ಕೆ ಹೋಗಿ ಪರಸ್ಪರ ಜಗಟ ಮಾಡಿಕೊಳ್ಳುವುದೂ ಉಂಟು. ಕಲ್ಲಾಟದಲ್ಲಿ ಹೂಡುವ, ಕಳೆಯವ ಲೆಕ್ಕವನ್ನು ಸುಲಭವಾಗಿ ಮಕ್ಕಳು ಕಲಿಯುತ್ತಾರೆ.

ಆಟದಲ್ಲಿ ಸೋಲದೆ, ಸೈ ಎನ್ನಿಸಿಕೊಳ್ಳಬೇಕು ಎಂಬ ತವಕ ಪ್ರತಿಯೊಬ್ಬ ಆಟಗಾರನಲ್ಲಿಯೂ ಇರುತ್ತದೆ.

ಸುಮಾರು ಎರಡು ವರ್ಷದಿಂದ ಹನ್ನೆರಡು ವರ್ಷದ ವಯಸ್ಸಿನವರೆಲ್ಲ ಕಲೆತು ಆಡುವ ಆಟದಲ್ಲಿ ಮುತ್ತೀ ಬನ್ನೀಕಾ ಖೇಲ್, ಚಿಂಯಾ - ಪಿಂಯಾಕಾ ಖೇಲ್, ಪಕಾಫೀಸ್ನ್ಯಾ ಖೇಲ್, ಶಾದೀಕಾ ಖೇಲ್, ಗುಡೀ ಕಾ ಖೇಲ್ ಇತ್ಯಾದಿ.

**ಮುತ್ತೀ ಬನ್ನೀಕಾ ಖೇಲ್ (ಮುಷ್ಟಿ ಕಟ್ಟುವ ಆಟ) :**

ಮಕ್ಕಳೆಲ್ಲ ವೃತ್ತಾಕಾರವಾಗಿ ಕುಳಿತು ತಮ್ಮ ಮುಷ್ಟಿಯನ್ನು ವೃತ್ತಾಕಾರದ ಮಧ್ಯದಲ್ಲಿ ಒಂದರ ಮೇಲೊಂದರಂತೆ ಇಡುತ್ತಾರೆ. ಮಕ್ಕಳಲ್ಲಿ ಹಿರಿಯವ ಮುಖ್ಯಸ್ಥಿ. ಇವನು/ಈ ಎಡಗೆ ಮುಷ್ಟಿ ಇಟ್ಟು, ಬಲಗೇಯ ಮುಖ್ಯ ತೋರ್ದೆರಳನ್ನು ಒಂದೊಂದು ಮುಷ್ಟಿಗೂ ತೋರಿಸುತ್ತೇ ಇದರಲ್ಲಿ ಏನಿದೆ ಎಂದು ಕೇಳುತ್ತಾನೆ. ವೃತ್ತಾಕಾರವಾಗಿ ಕುಳಿತವರು, ಅಕ್ಕಿ ಇದೆ, ಚೇಳಿ ಇದೆ ಎಂದು ಹೇಳುತ್ತಾರೆ. ಕೆಮ್ಮೆಣಿನಿಂದ ಸಾರಿಸಲೋ, ಸಗಣೆಯಿಂದ ಸಾರಿಸಲೋ ಎಂದು ಕೇಳುತ್ತಾನೆ. ಸಗಣ ಅಥವಾ ಕೆಮ್ಮೆಣ್ಣು ಎಂದು ಮಕ್ಕಳು ಹೇಳುತ್ತವೆ. ಖಿಡ್ಗದಿಂದ ಹೊಡೆಯಲೋ, ಕತ್ತಿಯಿಂದ ಹೊಡೆಯಲೋ ಎಂದು ಪುನಃ ಕೇಳುತ್ತಾನೆ. ಖಿಡ್ಗದಿಂದಲೇ ಹೊಡೆಯಿರಿ ಎಂದರೆ, ತನ್ನ ಕ್ಕೆಯಿಂದ, ಮುಷ್ಟಿಯ ಮಧ್ಯಕ್ಕೆ ಹೊಡೆಯುತ್ತಾನೆ. ಆಗ ಎಲ್ಲರೂ ಆಹಾ -- ಎನ್ನುತ್ತು ತಮ್ಮ ಕ್ಕೆಯನ್ನು ಬೆನ್ನ ಹಿಂದಕ್ಕೆ ತೆಗೆದುಕೊಳ್ಳುತ್ತಾರೆ. ಆಗ ಮುಖ್ಯಸ್ಥಿ ಪ್ರಶ್ನೆ ಕೇಳುತ್ತಾನೆ. ಮಕ್ಕಳು ಉತ್ತರ ಹೇಳಬೇಕು.

**ಮುಖ್ಯಸ್ಥಿ :** ಹಾಂತಾ ಹಾಂತಾ ಕಂಹಾ ಗಯೀ

**ಮಕ್ಕಳು :** ಬಜಾರ್ಪು ಗಯೀ

**ಮುಖ್ಯಸ್ಥಿ :** ಬಜಾರ್ಪೇ ಕ್ಕಾ ಲಾಯೀ

**ಮಕ್ಕಳು :** ಸಬ್ಬು ಲಾಯೀ

**ಮುಖ್ಯಸ್ಥಿ :** ಹಮ್ಮ ಕ್ಕಾಲಾಯೀ

**ಮಕ್ಕಳು :** ಗೂಕೇ ಲುಂಡೇ

ಕ್ಕೆ ಕ್ಕೆ ಎಲ್ಲಗೆ ಹೋದ್ದು

ಸಂತೇಗೆ ಹೋದ್ದು

ಸಂತೆಯಿಂದ ಏನ್ತಂದ್ದು

ಎಲ್ಲಾ ತಂದ್ದು

ನಮ್ಮೆ ಏನ್ತಂದ್ದು

ಹೇಲಿನ ಉಂಡೇ

“ಹೇಲಿನ ಉಂಡೇ” ಎಂದು ಹೇಳುತ್ತಿದ್ದಂತೆಯೇ ಮಕ್ಕಳು ಓಡುತ್ತವೆ. ಮುಖ್ಯಸ್ಥಿ ಇವರನ್ನೆಲ್ಲ ಹಿಡಿಯಲು ಅಟ್ಟಿಸಿಕೊಂಡು ಹೋಗುತ್ತಾನೆ. ಕೊನೆಗೆ ಜೂಟಾಟದಂತೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸಹ ಓಡುತ್ತವೆ. ಆದರೆ ಇವು ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ.

**ಚಿಂಯಾ - ಪಿಂಯಾ ಆಟ :**

ಈ ಆಟದಲ್ಲಿ ಮಕ್ಕಳೆಲ್ಲ ವೃತ್ತಾಕಾರವಾಗಿ ಕುಳಿತು, ಬೆರಳು ನೆಲಕ್ಕೆ ತಾಗುವಂತೆ ಉದ್ದವಾಗಿ ಹಸ್ತ ಮೇಲ್ಮೈವಂತೆ ಇಡುತ್ತಾರೆ. ಇದನ್ನು ಕುದುರೆಯೆನ್ನಲಾಗುತ್ತದೆ. ಇಲ್ಲಿಯೂ

ಸಹ ಮುಖ್ಯಸ್ಥ ಬಲಗ್ರಯ ಹೋರ್ಬರಳಿಂದ ಪ್ರತಿ ಕುದುರೆಯನ್ನು ಹೋರಿಸಿ ಪ್ರಶ್ನೆ ಕೇಳುತ್ತಾನೆ.  
ಮಕ್ಕಳು ಉತ್ತರ ಹೇಳಬೇಕು :

|            |                     |                               |
|------------|---------------------|-------------------------------|
| ಮುಖ್ಯಸ್ಥ : | ಯೇ ಈಸ್ಟ್ ಫೋಡಾ ?     | ಇದು ಯಾರ ಕುದುರೆ ?              |
| ಮಕ್ಕಳು :   | ಅಲ್ಲಾಮಿಂಯಾಕಾ        | ಅಲ್ಲಾನ ಕುದುರೆ                 |
| ಮುಖ್ಯಸ್ಥ : | ಕ್ಯಾಕೊ ಆಯಾ ?        | ಯಾಕೆ ಬಂತು ?                   |
| ಮಕ್ಕಳು :   | ಚಾರಾ ಖಾಕೊ ಪಾನಿ ಪೀನೆ | ಹುಲ್ಲು ತಿಂದು, ನೀರು ಕುಡಿಯಲು    |
| ಮುಖ್ಯಸ್ಥ : | ಮ್ಯಾಮಾರುವ್          | ನಾನು ಹೊಡೀತೀನಿ                 |
| ಮಕ್ಕಳು :   | ಅಲ್ಲಾಕು ಜಾಕೋ ಚೋಲ್ತು | ಅಲ್ಲಾನ ಹತ್ತಿರ ಹೋಗಿ ಹೇಳುತ್ತೀನಿ |
| ಮುಖ್ಯಸ್ಥ : | ಬೈಟ್ಟಿ, ಫೋಡೆ ಬೈತ್ತಾ | ಕೊತ್ತೋ ಕುದುರೆ ಕೊತ್ತೋ          |

ಅನಂತರ ಮಕ್ಕಳೆಲ್ಲ ಒಬ್ಬರು ಮತ್ತೊಬ್ಬರ ಕಿವಿ ಹಿಡಿದು ಚಿಂಯಾ ಚಿಂಯಾ ಎಂದು  
ನಾಲ್ಕೆಯ ಸಾರಿ ಮುಂದಕ್ಕೂ ಹಿಂದಕ್ಕೂ ಬಾಗುತ್ತಾರೆ.

### ಪರಾಪೀಸ್ತ್ವ ಖೇಲ್ (ಅಡುಗೆ ಅಟ) :

ಮುಂದಿನ ಭವಿಷ್ಯ ಜೀವನಕ್ಕೆ ಪೂರ್ವ ತಯಾರಿ ಎಂಬಂತೆ ಮಕ್ಕಳು ಆಡುವ ಆಡುಗೆ  
ಆಟದಲ್ಲಿ ಮನೆಯ ವಾತಾವರಣವನ್ನೇ ಅನುಸರಿಸುತ್ತವೆ. ಮರದ ಕೆಳಗೋ ಅಥವಾ ಸೂರಿನ  
ಕೆಳಗೋ, ಮಕ್ಕಳೆಲ್ಲಾ ಕಲ್ಲೆತಾಗ ನಾನು ಮನೆಯ ಯಜಮಾನ, ನೀನು ಮಕ್ಕಳ ತಾಯಿ, ನೀನು  
ಅಜ್ಞ ಹೀಗೆ ಪರಸ್ಪರ ಪಾತ್ರಗಳನ್ನು ಹಂಚಿಕೊಳ್ಳುವರು. ಮನೆಯ ಯಜಮಾನನ ಪಾತ್ರ,  
ನಿರ್ವಹಿಸುವವನು ಸೌದೆ, ಕಾಳುಕಡ್ಡಿ ತರುವಂತೆ ಮಾಡಿದರೆ, ತಾಯಿಯಾದವರು ಮಕ್ಕಳಿಗೆ  
ಸಾನ್ಯ ಮಾಡಿಸುವರು, ತಿಂಡಿ, ಉಳಿ ಮಾಡಿಕೊಡುವರು ಮಾಡಿದರೆ, ಅಜ್ಞಯಾದವರು  
ಅತಿಥಿ ಎಂಬಂತೆ ಬರುವುದು ಮುಂತಾಗಿ ನಟಿಸುವ ವೈಖರಿ ನಿಜಕ್ಕೂ ಆಶ್ಚರ್ಯ  
ಗೊಳಿಸುತ್ತದೆ. ಈ ಮಕ್ಕಳು ತಮ್ಮ ಪರಿಸರಕ್ಕೆ ಒಗ್ಗಿಕೊಂಡಿರುವುದರಿಂದ ಆಯಾಯ ಪರಿಸರದ  
ಭಾಷೆ, ನಡವಳಿಕೆ ಅಡುಗೆ ಮಾಡುವ ವಿಧಾನವೆಲ್ಲವೂ ಮುಖ್ಯವಾಗಿ ತೆಂಗಿನ ಚಿಪ್ಪು, ಕಲ್ಲು,  
ಎಲೆ, ಕಡ್ಡಿ, ಮಣ್ಣು ಇವೆಲ್ಲವೂ ಇವರ ಆಟದ ವಿಶೇಷ ಆಟಿಕೆಗಳು.

### ಶಾದಿ ಕಾ ಖೇಲ್ (ಮದುವೆಯ ಅಟ) :

ಮದುವೆಯ ಆಟವನ್ನು ಸಹ ಆಡುವಾಗ ಮಕ್ಕಳೆಲ್ಲರು ತಮ್ಮ ತಮ್ಮ ಮನೆಯಿಂದ  
ಬರುವಾಗ ಅಕ್ಕಿ, ಬೇಳೆ, ಎಣ್ಣೆ, ಮಸಾಲೆ, ಹುಣಸೇಹಣ್ಣು, ಉಪ್ಪುಕಾರ ಇತ್ಯಾದಿ ತಂದು,  
ಕಲ್ಲಿನ ಒಲೆ ಹಾಕಿ ಪರಸ್ಪರ ಒಂದೊಂದು ಕೆಲಸವನ್ನು ಹಂಚಿಕೊಳ್ಳುತ್ತಾರೆ. ಅನಂತರ ತಮಗೆ  
ತಿಳಿದ ರೀತಿಯಲ್ಲಿ ಅಡುಗೆ ಮಾಡುತ್ತಾರೆ. ಹೀಗೆ ಅಡುಗೆ ಮಾಡುತ್ತಿರುವಾಗ ಇವರು ಗಂಡಿನ  
ಕಡೆಯವರು, ಇವರು ಹಣ್ಣೆನ ಕಡೆಯವರು ಎಂದು ನಿರ್ಣಯಿಸಿಕೊಳ್ಳುತ್ತಾರೆ. ಚಿಂದಿ ಬಟ್ಟೆ  
ಆರಿಸಿ ತಂದು, ಗೊಂಬೆ ಮಾಡಲಾಗುತ್ತದೆ. ಈ ಗೊಂಬೆಗಳನ್ನು ವಧು-ವರನಂತೆ ಕುಳ್ಳಿರಿಸಿ,

ಮದುವೆಯಲ್ಲಿ ನಡೆಯುವ ಎಲ್ಲ ಶಾಸ್ತ್ರಗಳನ್ನು ಮಾಡಿ ಆಡುವ ಆಟ ನಿಜಕ್ಕೂ ಬೆರಗುಗೊಳಿಸುತ್ತದೆ.

ಹೀಗೆ ಆಟದ ಮೂಲಕ ಮುಂದಿನ ಜವಾಬ್ದಾರಿ ಜೀವನಕ್ಕೆ ಬೇಕಾಗುವ ಸಿದ್ಧತೆಯ ಅನುಭವವನ್ನು ಈ ಮಕ್ಕಳು ಆಟದಲ್ಲಿ ಕಲಿಯುತ್ತವೆ. ಒಟ್ಟನಲ್ಲಿ ಮಕ್ಕಳು ಆಡುವ ಆಟದಲ್ಲಿ ಪ್ರತಿಯೊಬ್ಬನೂ/ಭೂ ಕರ್ತವ್ಯನಿರತರಾಗಿ ತಮ್ಮ ತಮ್ಮ ಪಾತ್ರಗಳನ್ನು ಜವಾಬ್ದಾರಿಯಿಂದ ನಿಖಾಯಿಸುವ ರೀತಿ ಮುಖ್ಯವಾದುದು.

ಮನೆಯ ಮಕ್ಕಳು, ಹಿರಿಯರೆಲ್ಲ ಆಡುವ ಆಟಗಳಲ್ಲಿ ಬುದ್ಧೋಲಿ ಮತ್ತು ಬಾಗ್ ತಮಾಡ ಆಟಗಳು ವಿಶಿಷ್ಟವಾದವುಗಳಾಗಿವೆ.

### ಬುದ್ಧೋಲಿ :

ಸುಮಾನ್ಯವಾಗಿ ಸುಗ್ರಿಯ ಕಾಲದಲ್ಲಿ “ಬುದ್ಧೋಲಿ” ಎಂಬ ಆಟ ಆಡಲಾಗುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಮನೆಯ ಹಿಂದಿನ ಹಿತ್ತಲಲ್ಲಿ ಮನೆಯ ಮಕ್ಕಳು, ಹಿರಿಯರೆಲ್ಲ ಸೇರಿ ಆಡುಗೆ ಮಾಡುತ್ತಾರೆ. ಅನಂತರ ಅಲ್ಲೇ ಕುಳಿತು ಉಟ ಮಾಡಿ, ಬಹಳ ಹೊತ್ತು ಬೆಳದಿಂಗಳ ಬೆಳಕಿನಲ್ಲಿ ಕಾಲ ಕಳಿಯತ್ತಾರೆ.

### ಬಾಗ್ ತಮಾಡ :

ಮೇಲಿನಂತೆಯೇ ಮನೆಯ ಮಕ್ಕಳು, ಹಿರಿಯರು ಹಾಗೂ ಅಕ್ಕೆ ಪಕ್ಕದ ಮನೆಯವರೆಲ್ಲರೂ ಸೇರಿ ತಾವು ಈ ಮೊದಲೇ ನಿಶ್ಚಯಿಸಿಕೊಂಡ ದಿನದಂದು ಆಡುಗೆಗೆ ಬೇಕಾದ ಪಾತ್ರ, ಪರಬಿ, ಮಸಾಲೆ ಎಲ್ಲ ತೆಗೆದುಕೊಂಡು ಹೊಲ ಮತ್ತು ಗದ್ದೆಯ ಬಯಲಿಗೆ ಹೋಗುತ್ತಾರೆ. ಅಲ್ಲಿ ಮರದ ಕೆಳಗೆ ಕುಳಿತು ಆಡುಗೆ ಮಾಡುತ್ತಾರೆ. ಮಕ್ಕಳೆಲ್ಲ ಮರಕ್ಕೆ ಜೋಕಾಲಿ ಕಟ್ಟಿ ಆಡುತ್ತಾರೆ. ಆಡುಗೆಯಾದ ನಂತರ ಬಹಳ ಸಂಕೋಷವಾಗಿ ಮಾತನಾಡುತ್ತ ಉಟ ಮಾಡುತ್ತಾರೆ. ಈ ರೀತಿಯ ಆಟದಿಂದ ಪರಸ್ಪರ ಬಾಂಧವ್ಯ ವರ್ಷದುತ್ತದೆ ಮತ್ತು ಕೆಲವು ಕ್ಷಣಿವಾದರೂ ಸಂಸಾರದ ತಾಪತ್ರಯವನ್ನು ವರೆತು ಶುಷ್ಣಿಯಿಂದ ಕಾಲಕಳಿಯವುದಕ್ಕೆ ಅನುವು ಮಾಡಿಕೊಟ್ಟ ಈ ಆಟಗಳು ಮನರಂಜನೀಯ ಗುಣವನ್ನು ಹೊಂದಿವೆ.

## ೪

### ವಿವಾಹದ ವಿಧಿ ವಿಧಾನಗಳು

ವಿವಾಹ ಬಂಧನಕ್ಕೆ ಮುಸ್ಲಿಮರಲ್ಲಿ ವಿಶೇಷ ಪ್ರಾಶ್ನೆಗಿಡೆ. ಇದೊಂದು ದೈವಿಕ ಫಾಟನೆ ಎಂಬ ಕಲ್ಪನೆ ಇದೆ. ಆದ್ದರಿಂದಲೇ ವಿವಾಹದ ಕಾರ್ಯ ಕಲಾಪಗಳಿಗಲ್ಲ ಶಾಸ್ತ್ರ ವಿಧಿ-ವಿಧಾನಗಳು ಕಂಡುಬರುತ್ತವೆ. ಮದುವೆಯ ಆಗು-ಹೋಗು ಕೇವಲ ಗಂಡು-ಹೆಣ್ಣೆಗೆ ಸೀಮಿತವಾದುದಲ್ಲ. ಇಡೀ ಸಮಾಜಕ್ಕೆ ಸಂಬಂಧಿಸಿದ್ದು. ಸಾಂಪ್ರದಾಯಿಕ ರೀತಿಯಲ್ಲಿ ನಡೆಯುವ ವಿವಾಹ ಆ ಸಂಬಂಧದ ಅಚರಣೆಗಳು, ವಿಧಿ-ವಿಧಾನಗಳು ವಿಶಿಷ್ಟವಾಗಿವೆ. ಹೆಣ್ಣು ನೋಡುವುದರಿಂದ ಹಿಡಿದು, ಆಕೆಯನ್ನು ಮನೆ ತುಂಬಿಸಿಕೊಳ್ಳುವವರೆಗೂ ವಿವಿಧ ನಡವಳಿಕೆಗಳು, ಈ ಜನರ ಸಂಸ್ಕೃತಿಯ ಸೆಲೆಯಲ್ಲಿವೆ. ಹೆಣ್ಣನ್ನು ನೋಡಲು ಮೊದಲು ಮಧ್ಯವರ್ತಿಯ ಸಹಾಯದಿಂದ ವಂಶವಿಚಾರ ತಿಳಿದುಕೊಳ್ಳುವರು. ಸಂಬಂಧ ಒಟ್ಟಿಗೆಯಾದರೆ “ವೀಳ್ಳಿಶಾಸ್ತ್ರೆ” ದಿನ ಗೊತ್ತು ಮಾಡುವರು. ಸಾಮಾನ್ಯವಾಗಿ ಮುಸ್ಲಿಮ್ ಜನಪದರು “ಮೋಹರಮ್” ಹಾಗೂ “ಸಫರ್” ತಿಂಗಳಲ್ಲಿ ವಿವಾಹ ಮಾಡುವುದಿಲ್ಲ. ಈ ತಿಂಗಳಲ್ಲಿ ಹೆಣ್ಣು ನೋಡುವುದಕ್ಕೂ ಸಹ ಹೋಗುವುದಿಲ್ಲ.

ಮಧ್ಯವರ್ತಿಯ ಸಹಾಯದಿಂದ ಹೆಣ್ಣು ನೋಡುವ ಕ್ರಮದಲ್ಲಿ ಒಂದು ವೇಳೆ ಹೆಣ್ಣು ಒಟ್ಟಿಗೆಯಾದರೆ, ಆಕೆಯ ಕ್ಷಯಲ್ಲಿ ಇಂಜ್ಞನ್ಸುವಾರ ಹಣವಿಟ್ಟು, ಹೂ ಮುಡಿಸುವ ಅಥವಾ ತಮ್ಮ ಮನೆಗೆ ಆಹ್ವಾನಿಸುವ ಪದ್ಧತಿ ಕಂಡುಬರುತ್ತದೆ. ಕನ್ನೆಯ ಕಡೆಯವರಿಗೂ ಸಹ ಬಂದಿರುವ ಸಂಬಂಧದ ಬಗ್ಗೆ ಆಸಕ್ತಿ ಉಂಟಾದರೆ, ಹುಡುಗನ ಮನೆಗೆ ಹೋಗಿ ಅಲ್ಲಿಯ ಸಾಫ್ತಿನಾನ್ಯಾಸ, ಅಂತಸ್ತನ್ನೆಲ್ಲ ತಿಳಿದುಕೊಳ್ಳುವರು. ಜೊತೆಗೆ ಹುಡುಗನ ನಡವಳಿಕೆಯ ಬಗ್ಗೆ ಅರಿಯುವರು. ಸಂಬಂಧ ಒಟ್ಟಿಗೆಯಾದರೆ ತಮ್ಮ ಸಮೂತ್ತಿ ಸೂಚಿಸಿ ತಮ್ಮ ಮನೆಗೆ ಬರುವಂತೆ ಆಹ್ವಾನಿಸಲಾಗುವುದು. ಸಾಧ್ಯವಾದರೆ ಅಂದೇ “ಒಪ್ಪು ವಿಳ್ಳೇ”ಯ ದಿನ ಗೊತ್ತು ಮಾಡುವರು.

ಕನ್ನೆಯನ್ನು ನೋಡಲು ಬಂದಾಗ ಗಂಡಿನ ಕಡೆಯವರಿಗೆ ಸಿಹಿ ತಿಂಡಿ ತಿನಿಸುಗಳನ್ನು ಮೊದಲು ಕೊಡಲಾಗುವುದು. ಏಕೆಂದರೆ ಸಿಹಿ ಪದಾರ್ಥ ಕೊಡುವುದರಿಂದ ಮುಂದಿನ

ಕಾರ್ಯಾಚರಣಗಳು ಬಾಯಿ ಸಿಹಿಯಾದಪ್ಪು ಹಿತವಾಗಿ, ಸುಸೂತ್ರವಾಗಿ ನೇರವೇರುತ್ತದೆಂಬ ಭಾವನೆ ಇದೆ. ಮೊದಲು ಹುಡುಗನ ಮನೆಯಿಂದ ಕನ್ನಾನ್ನೇಷಣೆಗೆ ಹೋರಡುವುದು ಇವರಲ್ಲಿ ರೂಡಿ. ಕನ್ನಾನ್ನೇಷಣೆಗೆ ಹೋಗುವಾಗ ಹದಿನಾರು ಜೊತೆ ಚಪ್ಪಲಿ ಸವೆಯುತ್ತಿದ್ದವು ಎಂದು ಈಗಲೂ ನಮ್ಮ ಜನಪದರು ಹೇಳುತ್ತಾರೆ.



ವಿವಾಹ ಪೂರ್ವದಲ್ಲಿ ಏಳ್ಳೇ ಶಾಸ್ತ್ರ

### ವಯಸ್ಸಿನ ನಿರ್ಬಂಧವಿಲ್ಲ :

ಹುಡುಗಿ ಯತ್ತಮತಿಯಾದ ನಂತರ ಮದುವೆ ಮಾಡುವುದು ಸಾಮಾನ್ಯವಾಗಿ ಇವರಲ್ಲಿ ಕಂಡುಬರುತ್ತದೆ. ಹಿಂದೆ ಹುಡುಗಿ ಯತ್ತಮತಿಯಾಗುವುದಕ್ಕಿಂತ ಮೊದಲು ಬಾಲ್ಯ ವಿವಾಹ ಮಾಡುತ್ತಿದ್ದರು. ಈಗ ಇಂತಹ ವಿವಾಹ ಕಡಿಮೆಯಾಗಿದೆ. ಒಟ್ಟನಲ್ಲಿ ಹುಡುಗ ಮತ್ತು ಹುಡುಗಿಯ ವಯಸ್ಸು ಸಮನಾಗಿರಬೇಕು. ಅಥವಾ ಹುಡುಗನ ವಯಸ್ಸಿಗಿಂತ ಹುಡುಗಿಯ ವಯಸ್ಸು ಕಡಿಮೆ ಇರುವ ಸಂಬಂಧವನ್ನೇ ಎಲ್ಲರೂ ಬಯಸುತ್ತಾರೆ. ಆದರೆ ಹುಡುಗಿಯ ವಯಸ್ಸು ಹುಡುಗನ ವಯಸ್ಸಿಗಿಂತ ಹೆಚ್ಚಿದ್ದರೂ, ಸಂಬಂಧ ವರ್ಷದುತ್ತದೆ. ಹಾಗಾಗಿ ಮುಸ್ಲಿಮರಲ್ಲಿ ವಯಸ್ಸಿನ ನಿರ್ಬಂಧವಿಲ್ಲ. ಮುಖ್ಯವಾಗಿ ಪ್ರಾಪ್ತ ವಯಸ್ಸಿಗೆ ಸರಿಯಾಗಿ ಮದುವೆ ಮಾಡುತ್ತಾರೆ.

### ಏಳ್ಳೇ ಶಾಸ್ತ್ರ :

ಒಟ್ಟು ಏಳ್ಳೇ ಶಾಸ್ತ್ರಕ್ಕೆ “ನಿಸಾಬತ್” ಅಥವಾ “ಮಂಗ್ರೀ” ಎಂದು

ಕರೆಯಲಾಗುತ್ತದೆ. ಈ ಶಾಸ್ತ್ರಗೊತ್ತಪಡಿಸಿದ ದಿನ ಹುಡುಗನ ಕಡೆಯವರು ಕನ್ನೆಯ ಮನೆಗೆ ಶಾಸ್ತ್ರಕ್ಕೆ ಬರುವರು. ಕನ್ನೆಗೆ ಬಳಿ, ಸೀರೆ, ಉಂಗುರ, ರವಿಕೆ ಬಟ್ಟಿ, ಹೂವು, ಸುಗಂಧ ಎಣ್ಣೆ ಬಾಚಣೆಗೆ, ಸಿಂಗಾರದ ವಸ್ತುಗಳು ಇತ್ತಾದಿ ತರುವರು. ತಂದಿರುವ ವಸ್ತುಗಳನ್ನು ಉಡಿಸಿ, ತೊಡಿಸಿ, ಕನ್ನೆಗೆ ಶಾಸ್ತ್ರಕ್ಕೆ ಕೂರಿಸುವರು. ಗಂಡಿನ ಕಡೆಯ ಅನುಭವಸ್ಥಿ ಹಿರಿಯ ಮುತ್ತೆದೆ ಅಥವಾ ಗಂಡಿನ ತಾಯಿ ಹುಡುಗಿಗೆ ಮೋದಲು ಹೂ ಮುಡಿಸಿ, ಹಾರ ಹಾಕಿ, ಹಸಿರು ಬಳಿ ತೊಡಿಸಿ, ಗಜ್‌ರೇ, ಚೋಂಡಾ ಕಟ್ಟಿ ಎಲೆ ಅಡಿಕೆ, ಬಾಳಹಣ್ಣನಿಂದ ಆಕೆಯ ಮಡಿಲು ತುಂಬುವಳು. ಕುತ್ತಿಗೆಗೆ ಗಂಧ ಹಚ್ಚಿ ತನ್ನ ಇಚ್ಛಾನುಸಾರ ಹಣ ನಿವಾಳಿಸಿ, ಅವಳ ಮುಂದೆ ಇಡುವಳು. ಬಂದಿರುವ ಆಹ್ವಾನಿತರು ಸಹ ಕುತ್ತಿಗೆಗೆ ಗಂಧ ಹಚ್ಚಿ ತಮ್ಮ ಇಚ್ಛಾನುಸಾರ ಮೇಲಿನಂತೆಯೇ ಹಣ ನಿವಾಳಿಸಿ ಕನ್ನೆಯ ಮುಂದೆ ಇಡುವರು. ಹೀಗೆ ಶಾಸ್ತ್ರಮಾಡುವ ಸಂದರ್ಭದಲ್ಲಿ ಹೆಂಗಳೆಯರೆಲ್ಲರೂ ಸೇರಿ ಹಾಡುವರು.

|                                 |   |
|---------------------------------|---|
| ಅವ್ವಾಲ್‌ ಚೋಲು ಬಿಸ್ತಿಲ್ಲಾ        | ಮೋಡು ಪ್ರಾರ್ಥಿಷ್ಟುತ್ತೇನೆ ಅಲ್ಲಾನ್ ನಾಮದಿಂದ<br>ಅನಂತರ ಹೇಳುತ್ತೇನೆ ಅಲ್ಲಾನನ್ನು ಬಿಟ್ಟು<br>ಅನ್ವರಿಲ್                                 |
| ಬಾದ್ ಮೇ ಚೋಲು ಲಾ ಇಲ್ಲಾ ಇಲ್ಲಿಲ್ಲಾ | ಹೌದಮ್ಮ ಸುಂದರಭಾಗಿದ್ದಾಳೆ ವಥು<br>ಹೌದಮ್ಮ ಸುಂದರನಾಗಿದ್ದಾನೆ ವರ<br>ವರನ ಮನೆಯಿಂದ ಬಂದಿದೆ ಉಡುಗೆ<br>ಉಡುಗೆಯ ಮೇಲೆ ಪ್ರಕಾಶಮಾನವಾದ<br>ಬಾಸಿಂಗ |
| ಜೀಮಾ ನುರಾನೀ ಹೈ ದುಲ್ಲಾನ್         | ಬಾಸಿಂಗದ ಮೇಲೆ ಪ್ರಕಾಶಮಾನವಾದ   |
| ಜೀಮಾ ನುರಾನೀ ಹೈ ದುಲ್ಲಿ           | ಹೂವು <span style="float: right;">॥ಹೌದಮ್ಮ॥</span>  |
| ಶೋಹರ್‌ಕೇ ಫೂರ್‌ಸೇ ಆಯಾಹೈ ಚೋಡಾ     | ಮಾತಾ ಪಿತರು ನಿನ್ನನ್ನು ಬಹಳ ಮುದ್ದಿನಿಂದ<br>ಸಾಕಿರುವರು  |
| ಚೋಡೇಕೆ ಉಪ್ಪರ್‌ ನುರಾನೀ ಸೇಹೇರಾ    | ಅನ್ವರ ಕೈಯಲ್ಲಿ ನಿನ್ನ ಕೊಟ್ಟಬಿಟ್ಟರು<br>ನಿನ್ನ ವರನು ಒಳೆಯ ನಡವಳಕೆಯವನು<br><span style="float: right;">॥ಹೌದಮ್ಮ॥</span>             |
| ಸಹೇರೆಕೂ ಪೂಲಾ ನೂರಾನೀ ಪೂಲಾ        | ಬಾಸಿಂಗದ ಮೇಲೆ ಪ್ರಕಾಶಮಾನವಾದ   |
| ಜೀಮಾ                            | ಹೂವು  |
| ಮಾ ಬಾಪ್ ತೇರೆ ಬಹುತ್ ಭಾಂವಾಂಸ್ಯೇ   | ಮಾತಾ ಪಿತರು ನಿನ್ನನ್ನು ಬಹಳ ಮುದ್ದಿನಿಂದ   |
| ಪಾಲೇ                            | ಸಾಕಿರುವರು   |
| ಪರ್ಯಕೆ ಹಾತ್‌ಕು ದೇಕರ್ ಪೂರ್ ಭೋಡೇ  | ಅನ್ವರ ಕೈಯಲ್ಲಿ ನಿನ್ನ ಕೊಟ್ಟಬಿಟ್ಟರು  |
| ನ್ಯೋಷ ತುಮಾರೇ ನೇಕ್ ಅಖಾಲಾಖ್       | ನಿನ್ನ ವರನು ಒಳೆಯ ನಡವಳಕೆಯವನು  |
| ಜೀಮಾ                            | ॥ಹೌದಮ್ಮ॥  |

ಎಂದು ಹಾಡುವ ವಿವಿಧ ಗೀತೆಗಳಲ್ಲಿ ವಾತ್ಸಲ್ಯ, ಪ್ರೀತಿ ಭಾವಗಳು ಇರುವುದನ್ನು ಕಾಣಬಹುದು.

ಈ ಶಾಸ್ತ್ರದಲ್ಲಿ ಗಂಡಿನ ಉಪಸ್ಥಿತಿಯೇನು ಮುಖ್ಯವಲ್ಲ. ಅವನು ಮೋದಲೇ ಹೆಣ್ಣು ಮೋಡಿ ತನ್ನ ಸಮೃದ್ಧಿ ಸೂಚಿಸಿದ್ದಾನೆ. ಒಂದು ವೇಳೆ ಹುಡುಗ ಬಂದಿದ್ದರೆ ಅವನನ್ನೂ ಶಾಸ್ತ್ರಕ್ಕೆ

ಕೂರಿಸುವರು. ಇಲ್ಲಿ ಗಂಡಿಗೆ ಮೊದಲ ಶಾಸ್ತ್ರಘನ್ನ ಕನ್ಯೆಯ ಸಹೋದರ ಅಥವಾ ಸಹೋದರಿ ಮಾಡುವ ವಾಡಿಕೆ ಇದೆ. ಇವನಿಗೂ ಸಹ ಗಜ್‌ರೇ ಕಟ್ಟಿ, ಹೂವಿನ ಹಾರ ಹಾಕಿ, ಉಂಗುರ ತೊಡಿಸಿ, ಎಲೆ ಅಡಿಕೆ, ಬಾಳಹಣ್ಣನೊಂದಿಗೆ ಮಡಿಲು ತುಂಬಲಾಗುವುದು. ಹೀಗೆ ಶಾಸ್ತ್ರ ವಾಡಿಸಿಕೊಂಡ ಗಂಡು ಹಿರಿಯರ ಕಾಲು ಮುಟ್ಟುವನು. ಆಗ ಹಿರಿಯರೆಲ್ಲ ಆಶೀರ್ವದಿಸುವರು. ಎಲ್ಲರೂ ಉಟಕ್ಕೆ ವಳುವರು. ಈ ದಿನ ಬಿರಿಯಾನಿ, ಮಾಂಸದ ನಾರು, ತುಪ್ಪದ ಅನ್ನ, ಸಿಹಿ ಪದಾರ್ಥ ಮಾಡಿರುತ್ತಾರೆ.

ಮದುವೆಯ ಸಂದರ್ಭದಲ್ಲಿ ಹುಡುಗಿಗೆ ತರಬೇಕಾದ ವಸ್ತುಭರಣ, ಮಹರ್ ನಿಶ್ಚಯ, ವರದಕ್ಷಿಣಿ ಇತ್ಯಾದಿ ತರುವುದು, ಕೊಡುವುದರ ಬಗ್ಗೆ ಒಪ್ಪಂದಕ್ಕೆ ಬರುವರು. ಅಥವಾ ಕನ್ಯೆಯನ್ನ ನೋಡಿ ಎರಡೂ ಕಡೆಯಿಂದ ಪರಸ್ಪರ ಒಪ್ಪಿರುವ ಸಂದರ್ಭದಲ್ಲಿ ಕೊಡುಕೊಳ್ಳುವಿಕೆಯ ಬಗ್ಗೆ ಮಾತುಕತೆ ನಡೆದಿರುತ್ತದೆ.

ಕನಾಟಕದಲ್ಲಿ ಎಲ್ಲಾ ಮುಸ್ಲಿಮರು ಒಂದೇ ರೀತಿಯಲ್ಲಿ “ಒಪ್ಪು ವೀಳ್ಯೇಶಾಸ್ತ್ರ” ಮಾಡುವರು. ಆದರೆ ಕೆಲವೊಂದು ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತದೆ. ಬೀದರ್ ಸುತ್ತಮುತ್ತ ಮೇಲಿನಂತೆಯೇ ಶಾಸ್ತ್ರ ಮಾಡಿದರೂ, ಗಂಡಿನ ಮನೆಯಿಂದ ಬರುವಾಗ ಶುಕ್ರಾನಾ, ಚೊಬ್ಬರಿ, ಉತ್ತರ್ತೆ, ಗಸಗಸೆ ಇತ್ಯಾದಿ ವಿಶೇಷವಾಗಿ ತರುತ್ತಾರೆ.

ವರನಿಗೆ ಮೊದಲ ಶಾಸ್ತ್ರ ಕನ್ಯೆಯ ತಂಡೆ ಅಥವಾ ಸೋದರಮಾವ ಮಾಡುವರು. ಇವರಲ್ಲಿ ಬೆಳ್ಳಿ ಉಂಗುರ ಹಾಕುವ ಪದ್ದತಿ ಇದೆ. ಒಂದು ವೇಳೆ ಶಾಸ್ತ್ರಕ್ಕೆ ಗಂಡು ಬರಲಾಗದಿದ್ದರೆ ಕನ್ಯೆಯ ಶಾಸ್ತ್ರ ಗೊತ್ತು ಮಾಡಿ ಕನ್ಯೆಯ ಕಡೆಯವರು ಹೂವು, ಸಕ್ಕರೆ, ಕೊಬ್ಬರಿ, ಬೆಳ್ಳಿ ಉಂಗುರ ತೆಗೆದುಕೊಂಡು ಹೋಗಿ ಶಾಸ್ತ್ರ ಮಾಡಿ ಬರುವರು.

ಚಿಜಾಪುರ ಜಿಲ್ಲೆಯಲ್ಲಿಯೂ ಮೇಲಿನ ರೀತಿಯಲ್ಲಿಯೇ ಶಾಸ್ತ್ರ ಮಾಡುವರು. ಕನ್ಯೆಯನ್ನ ಶಾಸ್ತ್ರಕ್ಕೆ ಕೂರಿಸುವ ಸಂದರ್ಭದಲ್ಲಿ ಅನೇಕ ಹಾಡುಗಳನ್ನ ಹಾಡುವರು :

|                                |                                  |
|--------------------------------|----------------------------------|
| ತೂಹೈ ಗುಲಾಬ್ ಕಾ ಪೂಲಾ            | ನೀನು ಗುಲಾಬಿ ಹೂವು                 |
| ಮೈ ಬಂದಾ ತೇರಾ ತು ಮುಜೀ ದಿಲಾ      | ನಾನು ನಿನ್ನ ಅನುಯಾಯಿ, ನೀನು ನನ್ನ    |
| ಸೇ ಖಿಂಬಾಲಾ                     | ಮನಸ್ಸಿಗೆ ಒಪ್ಪಿಗೆಯಾಗಿರುವೆ         |
| ಜನ್ನತ್ತ ಕೇ ಸೀಡಿಂಯಾ ಕೋಯಿ ನಹೀ ಚೊ | ಸ್ವರ್ಗದ ಮೆಟ್ಟಿಲು ಯಾರೂ ಹತ್ತಲಿಲ್ಲ  |
| ಚೊಗರೀ ಹಮಾರೀ ರಸೂಲಾ ॥ತೂಹೈ॥       | ಹತ್ತಿದರು ನಮ್ಮ ಸಂದೇಶವಾಹಕರು ॥ನೀನು॥ |
| ಜನ್ನತ್ತ ಕೇ ಸೀಬ್ ಕೋಯಿ ನಹೀ ಕಾಯಾ  | ಸ್ವರ್ಗದ ಸೀಬು ಯಾರೂ ತಿನ್ನಲಿಲ್ಲ     |
| ಬಾಯೀ ಹಮಾರೀ ರಸೂಲಾ ॥ತೂಹೈ॥        | ತಿಂದರು ನಮ್ಮ ಸಂದೇಶವಾಹಕರು ॥ನೀನು॥   |

ಹೀಗೆ ಸ್ವರ್ಗದ ಮೆಟ್ಟಿಲು ಯಾರೂ ಹತ್ತಲಿಲ್ಲ, ಹತ್ತಿದರು ನಮ್ಮ ಸಂದೇಶವಾಹಕರು. ಹಣ್ಣ ಹಂಪಲು ತಿಂದರು ಎಂದು ಹಾಡುತ್ತ ಪಲ್ಲವಿಯನ್ನ ಜೊತೆಯಲ್ಲಿ ಸೇರಿಸಿ

ಲಯಬದ್ಧವಾಗಿ ಹಾಡುವ ಹೆಂಗಳೆಯರ ಸ್ವರ ಮನೋಹರವಾಗಿರುತ್ತದೆ. ಹಾಗೆಯೇ ಕನ್ನೆಯನ್ನು ಹಾಸ್ಯ ಮಾಡಿ ವಿಡಂಬಿಸುವರು.

ಇವರಲ್ಲಿ ಕನ್ನೆಗೆ ಕೊಡುವ ವಸ್ತುಭರಣ, ಗಂಡಿಗೆ ಕೊಡುವ ವರದಕ್ಷಿಣೆ ಇತ್ಯಾದಿ, ತರುವ ಮತ್ತು ಕೊಡುವುದರ ಬಗ್ಗೆ ಮುಸ್ಲಿಮ್ ಸಮುದಾಯದವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಬಂದು, ಕಾಗದ ಪತ್ರ, ಬರೆಯಲಾಗುವರು. ಸಾಧ್ಯವಾದರೆ ಈ ದಿನವೇ ಮದುವೆಯ ತಾರೀಖಿ ಗೊತ್ತುಪಡಿಸುವರು. ಒಂದು ವೇಳೆ ಮದುವೆಯ ತಾರೀಖಿ ಗೊತ್ತುಪಡಿಸದ ಪಕ್ಷದಲ್ಲಿ “ರಜೂ ಪೂಚೊನಾ” ಎಂಬ ಇನ್ನೊಂದು ಶಾಸ್ತ್ರಮಾಡುವರು. ಗಂಡಿನ ಕಡೆಯವರು ಕನ್ನೆಗೆ ಸೀರೆ, ರವಿಕೆಬಟ್ಟೆ, ಹೂವು, ಎಲೆ ಅಡಿಕೆ, ಬಾಳಹಣ್ಣು ಇತ್ಯಾದಿ ತಂದು ಮದುವೆ ದಿನ ನಿಶ್ಚಯಿಸುವರು.

ದಕ್ಷಿಣ ಕನಾಟಕದ ಬಹುಭಾಗ “ಒಪ್ಪು ವೀಳ್ಳೇ ದಿನ” ವಿವಾಹ ನಿಶ್ಚಯ ಮಾಡದಿದ್ದ ಪಕ್ಷದಲ್ಲಿ “ತಾರೀಖ್ ಮೊರೋರಾಕರ್ನ್” ಎಂದು ಗಂಡಿನ ಕಡೆಯವರು ತಮಗೆ ಅನುಕೂಲವಾದ ದಿನ ಕನ್ನೆಯ ಮನೆಗೆ ಬರುವರು. ಬರುವಾಗ ಸಿಹಿ ತಿಂಡಿ ತಿನಿಸು, ಹೂವು, ಬಾಳಹಣ್ಣು ತೆಗೆದುಕೊಂಡು ಬರುವರು. ಸಾಧ್ಯವಾದರೆ ಅಂದು ಕನ್ನೆಗೆ ಮಡಿಲು ತುಂಬುವರು. ಅನಂತರ ಮನೆಯ ಮುಖಿಂಡರ ಸಮೃಖಿದಲ್ಲಿ ಮದುವೆಯ ದಿನ ನಿಶ್ಚಯಿಸುವರು.

### ಪೌಮೇಜ್ ಕಾ ರಸಂ :

ವಧುವಿಗೆ ರವಿಕೆ, ಬಳಿ, ಚಪ್ಪಲಿ, ಉಂಗುರದ ಅಳತೆ ತೆಗೆಯುವ ಶಾಸ್ತ್ರಕ್ಕೆ “ಪೌಮೇಜ್ ಕಾ ರಸಂ” ಎನ್ನುತ್ತಾರೆ. ವರನ ಕಡೆಯವರು ವಧುವಿಗೆ ಹಸಿರು ಬಳಿ, ಹೂವು ಇತ್ಯಾದಿ ತಂದುಕೊಡುವರು. ಮದುವೆಯ ಜವಳಿ ಖರೀದಿಸುವುದಕ್ಕಾಗಿ ಕನ್ನೆಯ ರವಿಕೆ, ಬಳಿ, ಚಪ್ಪಲಿ, ಉಂಗುರದ ಅಳತೆ ತೆಗೆದುಕೊಂಡು ಹೋಗುವರು. ಕೆಂಪು ದಾರದಿಂದ ಆಕೆಯ ಪಾದದ ಅಳತೆ ತೆಗೆದುಕೊಳ್ಳಲಾಗುತ್ತದೆ.

ಕನಾಟಕದಲ್ಲಿ ನಡೆಯುವ ವಿವಾಹದ ರಿಷಾಜುಗಳಲ್ಲಿ ಕನ್ನೆ ಒಟ್ಟಿಗೆಯಾಗಿ ಸಂಬಂಧ ಕುದುರಿದ ಮೇಲೆ ಮದುವೆ ಮಾಡುವ ಅವಧಿಯವರೆಗೂ ಮಧ್ಯದಲ್ಲಿ ಹಬ್ಬ ಏನಾದರೂ ಬಂದರೆ ಎರಡೂ ಕಡೆಯಿಂದಲೂ ಕನ್ನೆಗೆ ಹಾಗೂ ಗಂಡಿಗೆ ಹಬ್ಬದ ಪ್ರಯುಕ್ತ ಉಡುಗೂರೆ ನೀಡುವ ಸಂಪ್ರದಾಯವಿದೆ.

### ಅರಿತಿಣ ಕುಟುಂಬ ಶಾಸ್ತ್ರ :

ನಿಶ್ಚಯ ದಿನ ಅಂದರೆ ಮದುವೆಯ ಕೆಲವು ದಿವಸಗಳ ಮೊದಲು ವರ-ವಧುವಿನ ಎರಡೂ ಮನೆಯಲ್ಲಿಯೂ ಅರಿತಿಣ ಕುಟುಂಬ ಶಾಸ್ತ್ರ ಮಾಡುವರು. ದಕ್ಷಿಣ ಕನಾಟಕ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ಶಾಸ್ತ್ರ ಸಾಮಾನ್ಯವಾಗಿ ಕಂಡುಬರುತ್ತದೆ. ಹಸ್ತಾಕಾರದ ಅರಿತಿಣ ತಂದು ಜಾಗರೂಕತೆಯಿಂದ ತೆಗೆದು ಇಡುವರು. ಅನಂತರ ಮತ್ತೆದೆಯರನ್ನು

ಅಹ್ವಾನಿಸಿ, ಒನಕೆಗೆ ಕೆಂಪು ಬಟ್ಟೆ ಕಟ್ಟಿ, ಅರಿಶಿಣ ಕುಟ್ಟುವರು. ಅರಿಶಿಣ ಕುಟ್ಟಿದ ಸುಮಂಗಲಿಯರಿಗೆ ಎಲೆ ಅಡಿಕೆ, ಸಕ್ಕರೆ, ಬಾಳೆಹಣ್ಣು ಹೊಡಲಾಗುವುದು.

**ಚಕ್ಕಿ ಸವಾರ್ದೇಕಾ ರಸಂ :**

ಲುತ್ತರ ಕನಾಂಟಕದ ಕೆಲವು ಕಡೆ “ಚಕ್ಕಿ ಸವಾರ್ದೇಕಾ ರಸಂ” ಎಂಬ ಶಾಸ್ತ್ರ ಮಾಡುವರು. ಬೀಸೋಕಲ್ಲಿನ ಮೇಲೆ ಎಲೆ ಅಡಿಕೆ, ಸಕ್ಕರೆ, ಕೆಂಪು ದಾರ ಇಡುವರು. ಸುಮಂಗಲಿಯರು ತಮ್ಮ ಗಂಡನ ಹೆಸರು ಹೇಳಿ ಎಲೆ ಅಡಿಕೆ, ಸಕ್ಕರೆ ತೆಗೆದುಕೊಳ್ಳಬೇಕು. ಕುತ್ತಿಗೆಗೆ ಕೆಂಪು ದಾರ ಕಟ್ಟುಲಾಗುತ್ತದೆ. ಇಲ್ಲಿ ಗಂಡನ ಹೆಸರು ನೇರವಾಗಿ ಹೇಳಬಾರದು. ಒಡಪು (ಒಗಟು) ಕಟ್ಟಿ ಹೇಳಬೇಕು.

ಬೀಸೋಕಲ್ಲಿಗೆ ಕೆಂಪು ದಾರ ಕಟ್ಟಿ, ಅರಿಶಿಣ, ಚಿಕ್ಕಾ, ಮಲ್ಲಾವಟ್ಟು ಬೀಸುವರು. ಈ ಸಂದರ್ಭದಲ್ಲಿ ಹೆಂಗಳಿಯರ ಸೆರಗು ಹಿಡಿದು ಒಡಪು ಹೇಳುವಂತೆ ಕೇಳುವರು. ಒಡಪು ಕಟ್ಟಿ ಹೇಳುವವರೆವಿಗೂ ಸೆರಗು ಬಿಡುವುದಿಲ್ಲ.

ಮಕ್ಕೆಕೆ ಬಾಟು ಮೇ ಸಮೀಧಿ ಜೀರಾ  
ಆದಮ್ಮ ಸಾಬ್ ಕೇ ಪೇತ್ರೋಮೇ  
ಅಹಮದ್ ಜಾನ್ ಹೀರಾ

ಮಕ್ಕು ನಗರದ ಹಾದಿಯಲ್ಲಿ ಚೆಲ್ಲಿದೆ ಜೀರಿಗೆ  
ಆದಮ್ಮ ಸಾಹೇಬರ ಹೊಟ್ಟೆಯಲ್ಲಿ  
ಅಹಮದ್ ಜಾನ್ನೇ ವಡ,

ಈ ಒಡಪಿನಲ್ಲಿ ಗಂಡನ ಹೆಸರು ಅಹಮದ್ ಜಾನ್ ಆಗಿದ್ದು, ಆ ಹೆಸರನ್ನು ನೇರವಾಗಿ ಹೇಳಿದೆ, ಸುತ್ತಿ ಬಳಸಿ ಹೇಳಿ ತನ್ನ ಮಾವ ಆದಮ್ಮ ಸಾಬ್ ಇವರಿಗೆ ಹುಟ್ಟಿದ ತನ್ನ ಗಂಡ ಸದ್ಗೃಣ ಸಂಪನ್ಮನೆಂದೂ, ವಜ್ರಕ್ಕೆ ಸಮಾನನೆಂದೂ ಹೇಳುವ ವೈಶಿರಿ ಚೆಮತ್ತಾರ ಪೂರ್ಣವಾದುದು. ಹಾಗೆಯೇ :

ಗನ್ನೆಕೇ ಭಡೀ ಲಟ್ಟ ಪಟ್ಟ ತೋಡಿ  
ಅಮೀರ್ ಸಾಬ್ ಕೇ ಶಾಲ್  
ಖೈಂಚ್ ಹೋ ಓಡಿ

ಕಬ್ಬಿನ ಜಲ್ಲಿ ಲಟ್ಟ ಪಟ್ಟ ಮುರಿದೆ  
ಅಮೀರ್ ಸಾಬ್ ರವರ ಶಾಲನ್ನು ಎಳೆದು  
ಹೊದ್ದುಕೊಂಡೆ

ಒಡಪು ಕಟ್ಟಿ ಹೇಳುವ ಮಟ್ಟಿಗೆ ಸಮವಾಗಿ ತೋಡಿ, ಓಡಿ ಎಂಬ ಪಾಸವಿದೆ. ಅಮೀರ್ ಸಾಬ್ ರವರ ಶಾಲನ್ನು ಎಳೆದು ಹೊದ್ದುಕೊಳ್ಳುವ ಹಕ್ಕು ತನ್ನದು ಎಂದು ಹೇಳುವ ರೀತಿ ಇಲ್ಲಿದೆ. ಪುನಃ ಹೆಂಗಳಿಯರೆಲ್ಲರೂ ಬೀಸೋಕಲ್ಲು ಬೀಸುತ್ತಾ ಅನೇಕ ಗೀತೆಗಳನ್ನು ಹಾಡುವರು.

ಚಕ್ಕೇ ನೌರೀ ಕರ್ದೆ ಅವ್ವಾಲ್  
ಸುಹಾಗಿನ್ ಹೋನಾ  
ಚಕ್ಕೇ ನೌರೀ ಕರ್ದೆ ಅವ್ವಾಲ್  
ಹಲ್ಲೀ ಹೋನಾ

ಬೀಸೋಕಲ್ಲು ಶಾಸ್ತ್ರಕ್ಕೆ ಮೊದಲು  
ಮುತ್ತೆದೆಯರು ಬೇಕು  
ಬೀಸೋಕಲ್ಲು ಶಾಸ್ತ್ರಕ್ಕೆ ಮೊದಲು  
ಆರಿಶಿನ ಬೇಕು

ಜಾ ಬೋಲೋ ದುಕಾನ್ ವಾಲೇಕು  
ಬೀದರ್ ಮಂಗಾನ ||ಚಕ್ಕೇ ನೌರೀ||  
ಚಕ್ಕೇ ನೌರೀ ಕರ್ತೃ ಅವ್ವಾಲ್  
ಸೂಪ್ ಹೋನಾ  
ಜಾ ಬೋಲೋ ದುಕಾನ್ ವಾಲೇಕು  
ಬೀದರ್ ಮಂಗಾನ

ಹೋಗಿ ಹೇಳಿ ಅಂಗಡಿಯವನಿಗೆ  
ಬೀದರ್ ನಿಂದ ತರಿಸಲು ||ಬೀಸೋಕಲ್ಲು||  
ಬೀಸೋಕಲ್ಲು ಶಾಸ್ತ್ರಕ್ಕೆ ಮೊದಲು  
ಮೊರ ಬೇಕು  
ಹೋಗಿ ಹೇಳಿ ಅಂಗಡಿಯವನಿಗೆ  
ಬೀದರ್ ನಿಂದ ತರಿಸಲು

ಹೀಗೆ ಎಲೆ ಅಡಿಕೆ, ಸುಗಂಧದೆಣ್ಣೆ, ಚಿಕ್ಕಾ, ಮಲ್ ವಟ್, ಬಟ್ಟೆ ಇತ್ಯಾದಿ ಬೇಕು.  
ಅಂಗಡಿಯವನಿಗೆ ಹೇಳಿ ಬೀದರ್ ನಿಂದ ತರಿಸಿ ಎಂದು ಹಾಡುತ್ತಾರೆ.

ಏಷಾಹಕ್ಕೆ ಬೇಕಾಗುವ ವಸ್ತುಗಳನ್ನು ಕೊಳ್ಳುವಾಗ ಮೊದಲು ಬೆಳ್ಳಿ ಕೊಳ್ಳುವರು. ಬೆಳ್ಳಿ  
ಶ್ರೀಯಸ್ಸರ ಎಂಬ ನಂಬಿಕೆ ಇವರಲ್ಲಿದೆ. ವರನ ಮನೆಯಲ್ಲಿ “ಲಜ್ಜಾ, ಗಲ್ ಸರ್”,  
ಪೂರ್ಣಾಸುವಾಗಲು ಸಹ ಐವರು ಸುಮಂಗಲಿಯರನ್ನು ಕರೆದು ಎಲೆ ಅಡಿಕೆ, ಸಕ್ಕರೆ ನೀಡಿ  
ಪೂರ್ಣಾಸುವರು. ಪೂರ್ಣಾಸಿದ ಮೇಲೆ ಸುಮಂಗಲಿಯರ ಮತ್ತು ಅವಿವಾಹಿತ ಹೆಣ್ಣು ಮಕ್ಕಳ  
ತಲೆಗೆ ಮುಟ್ಟಿಸುವರು. ಅವಿವಾಹಿತ ಕನ್ಯೆಗೆ ಮುಟ್ಟಿಸಿದರೆ ಕಂಕಣ ಬಲ ಬೇಗ ಕೂಡಿ  
ಬರುತ್ತದೆಂಬ ನಂಬಿಕೆ ಇದೆ.

### ಚಪ್ಪರದ ಶಾಸ್ತ್ರ :

ಮದುವೆ ಎರಡು ಮೂರು ದಿನಗಳಿವೆ ಎನ್ನುವಾಗ ಎರಡೂ ಮನೆಯವರು ತಮ್ಮ  
ಮನೆಯ ಅಂಗಳಕ್ಕೆ ಚಪ್ಪರ ಹಾಕುತ್ತಾರೆ. ಇದರ ನಿರ್ಮಾಣ ಕಾರ್ಯದಲ್ಲಿ ಉರ ಜನರು  
ನೆರವಾಗುತ್ತಾರೆ. ಐದು ಅಥವಾ ಒಂಭತ್ತು ಕಂಬಗಳ ಚಪ್ಪರ ಹಾಕುತ್ತಾರೆ. ಕಂಬಗಳನ್ನು  
ಚೌಕಾಕಾರವಾಗಿ ನೆಡುತ್ತಾರೆ. ಮೇಲೆ ಗಳುಗಳನ್ನು ಬಿಗಿದು, ಹಸಿಯಾದ ತೆಂಗಿನ ಗರಿಗಳನ್ನು  
ಹೊದಿಸಿ, ಅತ್ಯಿ ಮರದ ಕೊಂಬಯನ್ನು ಮೇಲೆ ಇಡುತ್ತಾರೆ. “ಆಸ್ನಾನ್ ಗಿರಿ” ಕಟ್ಟುತ್ತಾರೆ. ಪ್ರತಿ  
ಕಂಬಕ್ಕೂ ಅರಿಶಿಣ ಹಚ್ಚಿದ ಅಕ್ಷಯನ್ನು ಕೆಂಪನೆಯ ತುಂಡು ಬಟ್ಟೆಯಲ್ಲಿ ತೆಗೆದುಕೊಂಡು,  
ದುಂಡಗೆ ಮಾಡಿ ಕಟ್ಟುತ್ತಾರೆ. ಮಧ್ಯದ ಕಂಬಕ್ಕೆ ಮಾತ್ರ, ಒಂದೂ ಕಾಲು ರೂಪಾಯಿ ಹಾಗೂ  
ಒಂದು ಮುತ್ತು ಸೇರಿಸಿ ಕಟ್ಟಿ, ತೆಂಗಿನಕಾಯಿ ಒಡೆದು, ಪೈಗಂಬರ್ ರವರ ಹೆಸರಿನಲ್ಲಿ  
ಫಾತೇಹಾ ಓದಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಂಗಳೆಯರ ಬಾಯಿಯಿಂದ  
ಲೀಲಾಜಾಲವಾಗಿ ಚಪ್ಪರದ ಗೀತ ಹೊರಡುತ್ತದೆ :

ಅಪೋ ಸುಹಾಗೀನ್ ಮಂಡ್ಬಾ ಸಚಾನೇ  
ನಾತೇ ನಬೀಕಾ ಗುಂಚಾ ಖೀಲಾಯೀ  
ಜಡ್ ಹೈಸೋ ಅಲ್ಲಾ ಡಾಲ್ ಮೊಹಮ್ದ  
ಪತ್ತೇ ಲಗೇ ಹೈ ಖಾತೊನೇ ಜನ್ತು

ಒನ್ನು ಮುತ್ತೆದೆಯರೆ ಚಪ್ಪರ ಅಲಂಕರಿಸೋಣ  
ಪೈಗಂಬರ್ ಯಾರ ಪಂಚಭ್ಯಾಯ ಹೂಪು ಆರ್ಜಸೋಣ  
ಬೇರು ಅಲ್ಲಾ ರೆಂಬೆ ಕೊಂಬೆ ಮೊಹಮ್ದ್  
ಇದರ ಎಲೆಗಳು ಖಾತೊನೇ ಜನ್ತು

ಇಡೀ ಪ್ರೇಗಂಬರ್ ರವರ ವಂಶವನ್ನು ಕುರಿತು ಹಾಡಿನ ಮೂಲಕ ಬಹಳ ವಿಧೀಯತೆಯಿಂದ ಹೇಳುವಾಗ ತಲೆಯ ಮೇಲೆ ಸೆರಗು ಹೊದ್ದುಕೊಂಡಿರುತ್ತಾರೆ :

|                               |                                   |
|-------------------------------|-----------------------------------|
| ಮಂಡ್ಣ ಪಡಾಹೈ ಕೈಸಾ ನೂರಾನಾ       | ಚಪ್ಪರ ಹಾಕಲಾಗಿದೆ ಎಂತಹ ಸುಂದರ        |
| ಮಂಡ್ಣ ಕೇ ಅಂದರ್ ಆವೋಜೇ ಬಹೇನಾ    | ಚಪ್ಪರದ ಒಳಗೆ ಬನ್ನಿ ಸಹೋದರಿಯರೆ       |
| ಆವೋಜೇ ಬಹೇನಾ ಮಂಡ್ಣ ಸಜಾನೇ       | ಬನ್ನಿ ಸಹೋದರಿಯರೆ ಚಪ್ಪರ ಅಲಂಕರಿಸೋಣ   |
| ಮಂಡ್ಣ ಪಡಾಹೈ ಕೈಸಾ ನೂರಾನಾ       | ಚಪ್ಪರ ಹಾಕಲಾಗಿದೆ ಎಂತಹ ಸುಂದರ        |
| ಆವೋಜೇ ಬಹೇನಾ ಮಂಡ್ಣಹೈ ಗಾನಾ      | ಬನ್ನಿ ಸಹೋದರಿಯರೆ ಚ್ಹಾದ್ಯರಿತೆ ಹಾಡೋಣ |
| ಮಂಡ್ಣಕೆ ಡಾರ್ ಖಾಮ್, ಕಾರೋ ಇಮಾಮ್ | ಚಪ್ಪರದ ನಾಲ್ಕು ಕಂಬ ನಾಲ್ಕು ಜನ ಇಮಾಮ್ |

ಇಂದ್ಲಿಂ ಧರ್ಮದ ಪ್ರಚಾರಕ್ಕೆ ಭದ್ರ, ಬುನಾದಿ ಹಾಕಿದ ಹನ್ನಿ, ಷಾಷ್ಟಿ, ಮಾಲೀಕೀ, ಹಂಬಲಿ ಎಂಬ ನಾಲ್ಕು ಜನ ಇಮಾಮ್ ರವರು ನಾಲ್ಕು ಕಂಬಗಳಂತೆ, ನಾಲ್ಕು ದಿಗ್ರಿಗಳು ಎಂದು ಹೆಂಗಳೆಯರು ಹಾಡುವ ಗೀತೆಗಳಲ್ಲಿ ಅವರ ಧಾರ್ಮಿಕ ಭಾವನೆಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿವೆ.

ಬಿಜಾಪುರ, ಬಾಗಲ್ ಕೋಟಿ, ಹುಬ್ಬಳಿ ಮುಂತಾದ ಕಡೆಯಲ್ಲಿಯೂ ಮೇಲಿನಂತೆಯೇ ಚಪ್ಪರ ಹಾಕುತ್ತಾರೆ. ಸುಮಂಗಲಿಯರೆಲ್ಲರೂ ಸೇರಿ ಹೀಗೆ ಹಾಡುತ್ತಾರೆ :

|                         |                            |
|-------------------------|----------------------------|
| ಶಾದೀ ಆಯ್ ಮೂ ಮೇರೆ ಘರ್    | ಶುಭ ಲಗ್ಗ ಬಂದಿತು ನನ್ನ ಮನೆಗೆ |
| ಬನಾ ಬನಿ ಮುಬಾರಕ್         | ವಧು-ವರನಿಗೆ ಶುಭಾಶಯಗಳು       |
| ಹರೆ ಮಂಡ್ಣಕೆ ನೀಚಿ        | ಹಸುರಾದ ಚಪ್ಪರದ ಕೆಳಗೆ        |
| ಹಲ್ಲೀ ಲಗಾವೋ ಬನೀಕೋ       | ವಧುವಿಗೆ ಅರಿಶಿಣ ಹಚ್ಚಿರಿ     |
| ಹಮೇ ರಸಂ ಕರ್ನೀಕೆ ರವಾದಾರ್ | ಶಾಸ್ತ್ರಮಾಡುವ ಹಕ್ಕು ನಮ್ಮೆದು |
| ಬನಾ ಬನಿ ಮುಬಾರಕ್         | ವಧು-ವರನಿಗೆ ಶುಭಾಶಯಗಳು       |

ಹೀಗೆ ಹಸುರಾದ ಚಪ್ಪರಕ್ಕೆ ಅರಿಶಿಣ, ಹೂಪು, ಗಂಥ, ಪನ್ನೀರು ಹಚ್ಚಿರಿ, ವಧುವಿಗೆ ಶಾಸ್ತ್ರಮಾಡುವ ಹಕ್ಕು ನಮ್ಮೆದು, ವಧು-ವರರಿಗೆ ಶುಭಾಶಯಗಳು ಎಂದು ಹೇಳುವ ಪರಿಚಿತಗೊಳಿಸುತ್ತದೆ. ಸ್ವರ ಎತ್ತಿ ಒಬ್ಬಳು ಹಾಡಿದರೆ ಇತರ ಹೆಂಗಳೆಯರು ಧ್ವನಿಗೂಡಿಸುತ್ತಾರೆ.

ಷಾಷ್ಟಿಯರಲ್ಲಿ ಚಪ್ಪರ ಹಾಕುವುದಕ್ಕೆ “ಪಂದಲ್ ಇಡುನೇ” ಎನ್ನಲಾಗುತ್ತದೆ. ಇವರು ಸಹ ಮೇಲಿನಂತೆಯೇ ಚಪ್ಪರ ಹಾಕುತ್ತಾರೆ. ಆದರೆ ಪ್ರತಿ ಕಂಬಕ್ಕೂ ಕೆಂಪನೆಯ ಬಟ್ಟೆಯಲ್ಲಿ ಅರಿಶಿಣ ಹಚ್ಚಿದ ಅಕ್ಕೆ ಕಟ್ಟುವಾಗಲಿ ಮಾಡುವುದಿಲ್ಲ. ಹಿಂಜಾರರಲ್ಲಿಯೂ ಸಹ ಮೇಲಿನಂತೆಯೇ ಚಪ್ಪರ ಹಾಕುತ್ತಾರೆ. ಆದರೆ ಇವರಲ್ಲಿ ಪ್ರತಿ ಕಂಬಕ್ಕೂ ಕೆಂಪನೆಯ ಬಟ್ಟೆಯಲ್ಲಿ ಅರಿಶಿಣ ಹಚ್ಚಿದ ಅಕ್ಕೆ ಕಟ್ಟುವಾಗ, ಗಂಡಿನ ಮನೆಯ ಒಬ್ಬ ಹೆಣ್ಣು ಮಗಳು ಬರಬೇಕು. ಇವಳು ತಲೆಯ ಮೇಲೆ ಮುಸುಕು ಹಾಕಿಕೊಂಡು

ಪ್ರತಿ ಕಂಬಕ್ಕೂ ಕಟ್ಟುವಳು.

ಷಾಫಿಯರಲ್ಲಿ ಚಪ್ಪರ ಹಾಕುವ ಶಾಸ್ತ್ರೀಯ “ಕಟ್ಟಿಇಡ್ಡಾ” ಎಂಬ ಶಾಸ್ತ್ರೇ ವಿಶೇಷ ಆದ್ಯತೆ ನೀಡುತ್ತಾರೆ. ವಿವಾಹ ಇನ್ನೂ ಕೆಲವು ದಿನ ಇದೆ ಎನ್ನುವಾಗ ಕನ್ನೆಯ ಮನೆಯಲ್ಲಿ ಗೊತ್ತು ಪಡಿಸಿದ ಪ್ರತ್ಯೇಕ ಕೋಣೆಯನ್ನು ಸುಣ್ಣ-ಬಣ್ಣದಿಂದ ಸಾರಿಸಲಾಗುವುದು. ಒಂದು ದಿನ ಗಂಡಿನ ಕಡೆಯವರು ಕನ್ನೆಯ ಮನೆಗೆ ಒಂದು ಇವರಿಗಾಗಿ ಗೊತ್ತು ಪಡಿಸಿದ ಕೋಣೆಯನ್ನು ಬಣ್ಣದ ಕಾಗದ, ಹೂವು ಇತ್ಯಾದಿಗಳಿಂದ ಅಲಂಕರಿಸಿ, ಮಂಚ ಇಡುವರು. ಹೀಗೆ ಮಂಚ ಇಟ್ಟಿಗೆ ಗಂಡಿನ ಕಡೆಯವರಿಗೆ ಕೋಣಿಸಾರು, ಕಿಚಡಿ ಅನ್ನ ಉಣಿ ಬಡಿಸುವರು.

ಧಾರವಾಡದ ಕಡೆಯಲ್ಲಿ ಚಪ್ಪರ ಹಾಕಿದ ದಿನ “ಮಂಡ್ಡೀಕಾ ಖಾನಾ” ಎಂದು ಕಿಚಡಿ ಅನ್ನ, ಯಣಾಯಿ, ಸಿಹಿ ತಿಂಡಿ ತಿನಿಸುಗಳನ್ನು ಮಾಡಿ ಸಂಬಂಧಿಕರನ್ನು ಆಹ್ವಾನಿಸುವರು. ಚಪ್ಪರ ಹಾಕಲು ನೆರವಾದವರನ್ನು ಸಹ ಉಟಕ್ಕೆ ಕರೆಯುವರು. ಇವರಲ್ಲಿ ಗಂಡು ಮತ್ತು ಹೆಣ್ಣೆಗೆ ಕೊಡಬೇಕಾದ ವಸ್ತೋಪಕರಣಗಳನ್ನು ಚಪ್ಪರದ ಒಳಗೆ ಇಟ್ಟು, ಘಾತೇಹಾ ಓದಿಸಿ, ಪ್ರತಿ ಕಂಬಕ್ಕೂ ಅರಿಶಿಣ ಹಚ್ಚಿದ ಅಕ್ಕೆಯನ್ನು ಮೇಲಿನಂತೆ ಕೆಂಪಾದ ಬಟ್ಟೆಯಲ್ಲಿ ಹಾಕಿ ಕಟ್ಟುವರು. ಇದಕ್ಕೆ ಇವರು “ಕಂಗನ್” ಎನ್ನುತ್ತಾರೆ.

ಚಪ್ಪರ ತೆಗೆಯಬೇಕಾದರೂ ಕೆಲವು ಶಿಷ್ಟ ಆಚರಣೆಗಳಿವೆ. ಮದುವೆಯಾದ ನಾಲ್ಕನೇ ಶುಕ್ರವಾರದಂದು ಪರನನ್ನು, ವಧುವಿನ ಮನೆಗೆ ಕರೆದುಕೊಂಡು ಬರಲಾಗುತ್ತದೆ. ಈ ದಿನ ಚಪ್ಪರದ ಮಧ್ಯ ಕಂಬದ ಹತ್ತಿರ ಬಾಳೆಹಣ್ಣು, ಸಕ್ಕರೆ, ಹಾಲು ಇಟ್ಟು, ತಿಳಿದವರಿಂದ ಪ್ರೇಗಂಬರ್‌ರವರ ಹೆಸರಿನಲ್ಲಿ ಘಾತೇಹಾ ಓದಿಸಲಾಗುತ್ತದೆ. ಆಗ ಮನೆಯ ಹೆಂಗಸರು, ಗಂಡಸರು, ಮಕ್ಕಳಿಲ್ಲರೂ ತಲೆಯ ಮೇಲೆ ಬಿಳಿಬಟ್ಟೆ ಹೊದ್ದುಕೊಂಡಿರಬೇಕು. ಮದು-ಮಗನು ತನ್ನ ಹೆಂಡತಿಯನ್ನು ಮೇಲಕ್ಕೆ ಎತ್ತಿದಾಗ, ವಧು ಚಪ್ಪರದ ಕೊಂಬೆ ಎಳೆದು ಹಾಕುತ್ತಾಳೆ. ಅನಂತರ ಇತರ ಹುಡುಗರೆಲ್ಲರೂ ಸೇರಿ ಚಪ್ಪರ ಕಿತ್ತು ಹಾಕುತ್ತಾರೆ.

**ಹಬ್ಬಾ ದಾರೋಂಕೇ ಘಾತೇಹಾ :**

ಕೊಡಗು ಜಿಲ್ಲೆಯಲ್ಲಿ “ಹಬ್ಬಾ ದಾರೋಂಕೇ ಘಾತೇಹಾ” ಅಂದರೆ “ಹಕ್ಕುದಾರರ ಓದಿಕೆ” ಎಂಬ ಆಚರಣ ಮಾಡುತ್ತಾರೆ. ಮದುವೆ ಇನ್ನೂ ಎರಡು, ಮೂರು ದಿನ ಇದೆ ಎನ್ನುವಾಗ ಮಾಂಸದ ಸಾರು, ತುಪ್ಪದ ಅನ್ನ, ಪಾಯಸ ಇತ್ಯಾದಿ ಅಡುಗೆ ಮಾಡಿ ಉದುಗಡ್ಡಿ ಹಚ್ಚಿಟ್ಟು, ತಮ್ಮ ಮನತನದಲ್ಲಿ ಸತ್ತವರ ಹೆಸರಲ್ಲಿ ತಿಳಿದವರಿಂದ ಘಾತೇಹಾ ಓದಿಸುತ್ತಾರೆ. ಮನೆಯ ಎಲ್ಲಾ ಸದಸ್ಯರೂ ಬೆಂಕಿಯ ಕೆಂಡದ ಮೇಲೆ ಸಾಂಭಾಗಿ ಹಾಕುತ್ತಾರೆ. ಹೊಗೆ ಹಚ್ಚಿದಾಗ ಕೆಂಡದ ತಟ್ಟೆಯೋ ಆಥವಾ ಉದ್ದಾನಿಯೋ ಮನೆಯ ಹೊರಗಿಡುತ್ತಾರೆ. ಸತ್ತವರನ್ನು ಸ್ಕೃರಿಸುವುದಕ್ಕೂ ಸ್ಕೃರಿಸುವುದಕ್ಕೂ ಸಂಪ್ರದಾಯದ ಹೆಸರಿನಲ್ಲಿ ಹೀಗೆ ಮೇಲಿನಂತೆ ಆಚರಿಸುವುದು ಕಂಡುಬರುತ್ತದೆ.

ಕೊಡಗು ಜಿಲ್ಲೆಯಲ್ಲಿ “ಹಬ್ಬ ದಾರೋಂಕೇ ಫಾತೇಹಾ” ಒಂದನ್ನು ಬಿಟ್ಟರೆ, ಇನ್ನುಳಿದ ಎಲ್ಲಾ ಆಚರಣೆಯಲ್ಲಿ ದಷ್ಟಿಂ ಕನಾರ್ಚಕದ ಮುಸ್ಲಿಮರು ಆಚರಿಸುವಂತೆಯೇ ಅನುಕರಿಸುವುದು ಕಂಡುಬರುತ್ತದೆ.

### ಅರಿಂಣ ಶಾಸ್ತ್ರ:

ಕನಾರ್ಚಕದಲ್ಲಿ ಎಲ್ಲಾ ಮುಸ್ಲಿಮರು “ಅರಿಂಣ ಶಾಸ್ತ್ರ”ವನ್ನು ಮೊದಲ ಮಂಗಳದ ಕಾರ್ಯವೆಂಬಂತೆ ಆಚರಿಸುತ್ತಾರೆ. ಅರಿಂಣವನ್ನು ಶುಭದ ಸಂಕೇತ ಎಂದು ಇವರು ತಿಳಿಯುವುದರಿಂದ ಶುಭ ಕಾರ್ಯಾಚರಣೆಯಲ್ಲಿ ಅರಿಂಣವನ್ನು ವಿಶೇಷವಾಗಿ ಬಳಸುತ್ತಾರೆ.

ದಷ್ಟಿಂ ಕನಾರ್ಚಕದಲ್ಲಿ ಈ ಅರಿಂಣ ಶಾಸ್ತ್ರವನ್ನು ಗಂಡು ಮತ್ತು ಹೆಣ್ಣಿನ ಮನೆಯಲ್ಲಿ ನೆರವೇರಿಸುತ್ತಾರೆ. ಗಂಡು ಮತ್ತು ಹೆಣ್ಣಿನ್ನು ಅರಿಂಣ ಶಾಸ್ತ್ರಕ್ಕೆ ಕೂರಿಸುವ ಮನ್ನು ಸಂಬಂಧಿಕರನ್ನು ಆಮಂತ್ರಿಸಲಾಗುವುದು. ರವೆಯ ಖೀರ್ ಮಾಡಿ, ಪ್ರೇಗಂಬರ್ ರವರ ಹೆಸರಿನಲ್ಲಿ ಫಾತೇಹಾ ಓದಿಸಲಾಗುವುದು. ಆಹ್ವಾನಿತರಾಗುವವರ ಮನೆಗೆ ಖೀರ್ ಹಂಚುತ್ತಾ ಈ ದಿನ “ಹಲ್ಲೀಕಾ ರಸಂ” ಇದೆ ಖಂಡಿತಾ ಬರಬೇಕೆಂದು ಕರೆಯಲಾಗುವುದು.

ಗಂಡು ಮತ್ತು ಹೆಣ್ಣಿನ್ನು ಶಾಸ್ತ್ರಕ್ಕೆ ಕೂರಿಸುವಾಗ ಸ್ವಾನ ಮಾಡಿಸಲಾಗುತ್ತದೆ. ಕೆಂಪು ಬಟ್ಟೆ ಹಾಸಿ ಅದರ ಮೇಲೆ ವಧುವನ್ನು ಕುಳಿರಿಸಿ ಐದು ಜನ ಸುಮಂಗಲಿಯರು, ಸಹೋದರಿಯರು ಸೇರಿ ಮೈತುಂಬಾ ಅರಿಂಣ ಹಚ್ಚುವರು. ಅರಿಂಣ ಹಚ್ಚು ಕೆಲವು ನಿಮಿಷಗಳ ನಂತರ ಕೆಂಪು ಬಟ್ಟೆ ಹಾಸಿ, ಕೆಂಪು ಬಟ್ಟೆ ಮೇಲೆ ಹಿಡಿದು, ಎಲೆ ಅಡಿಕೆ ಶೈಗೆ ಹೊಟ್ಟು ಬಚ್ಚಲ ಮನೆಯವರೆವಿಗೂ ನಡೆಸಿಕೊಂಡು ಬರಲಾಗುವುದು. ಸುಮಂಗಲಿಯರು ಐದ್ದು ಚೊಂಬು ನೀರೆರೆಯುವರು. ಹೀಗೆ ಸ್ವಾನ ಮಾಡಿಸಿದ ಮೇಲೆ ಈಕೆ ಎರಡು “ರಕಾತ್ ಶುಕ್ರೀಯಾ ನಮಾಜ್” ಮಾಡಬೇಕು. ಸಾಮಾನ್ಯವಾಗಿ ಅರಿಂಣ ಶಾಸ್ತ್ರವನ್ನು ಶುಕ್ರವಾರದ ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಮಾಡಲಾಗುವುದು. ಆದುದರಿಂದ ಸಮಯಕ್ಕೆ ಸರಿಯಾಗಿ ಕನ್ನೆಗೆ ಹಳದಿ ಬಣ್ಣದ ಸೀರೆ ಉಡಿಸಿ, ಒಡವೆ ಹಾಕಿ ಶೃಂಗರಿಸಲಾಗುವುದು. ಒಂದೂಕಾಲು ಸೇರು ಅರಿಂಣ ಹಚ್ಚಿರುವ ಆಕ್ಷಿಯಲ್ಲಿ “ಬೌಖೀ” ಬರೆದು ಅದರ ಮೇಲೆ ಕೆಂಪು “ಮಸ್ತಾ” ಹಾಕಿ, ಕನ್ನೆಯ ತಲೆಯ ಮೇಲೆ “ಬಿಡನಿ” ಹೊಡಿಸಿ, ಮೆಲ್ಲನೆ ನಡೆಸಿಕೊಂಡು ಬಂದು, ಮಸ್ತಾ ಮೇಲೆ “ಕಾಬು ದಿಕ್ಕಿಗೆ” ಮುಖ ಮಾಡಿ ಕೂರಿಸಲಾಗುವುದು. ಈ ಮೊದಲೇ ಸಂಬಂಧಿಕರೆಲ್ಲ ಬಂದು ಕುಳಿತಿರುವರು. ಹಿರಿಯ ಮುತ್ತೆದೆಯು ಕನ್ನೆಗೆ ಹೂ ಮುಡಿಸಿ, ಗಜರೇ ಕಟ್ಟಿ, ಹಾರ ಹಾಕಿ, ಬಾಳಿಹಣ್ಣು ಎಲೆ ಅಡಿಕೆ ಯೋಂದಿಗೆ ಮಡಿಲು ತುಂಬುವಳು. ಕುತ್ತಿಗೆಗೆ ಗಂಥ ಹಚ್ಚಿ ತನ್ನ ಇಚ್ಛಾನುಸಾರ ಹಣವನ್ನು ಈಕೆಯ ಮುಂದೆ ನಿವಾಳಿಸಿ ಇಟ್ಟು ದೃಷ್ಟಿ ಲಟ್ಟಿಕೆ ತೆಗೆಯುವಳು. ಬಂದಿರುವ ಸಂಬಂಧಿಕರು ಸಹ ಕುತ್ತಿಗೆಗೆ ಗಂಥ ಹಚ್ಚಿ ತಮ್ಮ ಇಚ್ಛಾನುಸಾರ ಹಣ ಇಡುವರು. ಹೀಗೆ ರಾಸ್ತ ಮಾಡುವಾಗ

ವಿವಿಧ ಬಗೆಯ ಗೀತೆಗಳನ್ನು ಹಾಡುವರು :

ಯಾರಬ್ ತೇರಿ ಶುಷ್ಪಿಸೇ ಮಂಜಾ ಬಿತಾವ್ರಾಂಗೀ  
ಬೀಬಿಂಯೋಂಕು ಸಾತ್ ಲೇಖಿ ಹಲ್ಲೈ ಕೂಟಾಂಗೀ  
ಬಾಜೇ ಕೂ ಸಾತ್ ಲೇಕೊ ತಬ್ಬಿ ಜಮಾವ್ರೋಂಗೀ ॥ಯಾರಬ್॥

ಓ ಸೃಷ್ಟಿಕರ್ತನೆ ನಿನ್ನ ಇಚ್ಛೆಯಿಂದ ಹಸೆಯ ಮೇಲೆ ಕುಳ್ಳಿರಿಸುತ್ತೇನೆ  
ಮುತ್ತೈದೆಯರನ್ನು ಜೊತೆ ಸೇರಿಸಿಕೊಂಡು ಅರಿಣಿ ಕುಟ್ಟಿಸುತ್ತೇನೆ  
ಒಲಗದವರನ್ನು ಜೊತೆ ಸೇರಿಸಿಕೊಂಡು ವಸ್ತ್ರ ಒಡವೆ ಜೋಡಿಸುತ್ತೇನೆ  
॥ಓ ಸೃಷ್ಟಿಕರ್ತನೆ॥

ಹೀಗೆ ತಾಯಿ ತನ್ನ ಮಗಳಿಗೆ ಅರಿಣಿ ಶಾಸ್ತ್ರಕ್ಕೆ ಕೂರಿಸುತ್ತೇನೆಂದು ಹೆಂಗಳಿಯರು  
ಹಾಡುವ ರೀತಿಯಲ್ಲಿ ತಾಯಿಯ ಕರ್ತವ್ಯವೇನು ಎಂದು ಎಚ್ಚರಿಸುವ ಪರಿ ಇಲ್ಲಿ  
ಗಮನಾರ್ಹವಾದುದು.

ಬ್ಯಾಕೋ, ಹಲ್ಲಿ ಲಗಾರಿಂಸೋ ದೇಶ್ಯೋ ಬೀಬಿ  
ಬ್ಯಾಕೋ, ಹಲ್ಲಿ ಲಗಾರಿಂಸೋ ದೇಶ್ಯೋ  
ಬ್ಯಾಕೋಕೆ ಹಲ್ಲಿಕೆ ಉಪರ್ಣಾನಭಿಂಯೋಂಕಾ ನೂರ್  
ಅನಾರ್ದೇ ದಾನೆಕೂ ಗುಲಾಬ್ ಕಾ ಘೋಲ್

ಮುತ್ತೈದೆ ಅರಿಣಿ ಹಚ್ಚುವುದು ನೋಡಿರಿ ನಾರೀಮಣಿಗಳಿ  
ಮುತ್ತೈದೆ ಅರಿಣಿ ಹಚ್ಚುವುದು ನೋಡಿರಿ  
ಮುತ್ತೈದೆ ಹಚ್ಚುವ ಅರಿಣಿದ ಮೇಲೆ ಪೈಗಂಬರವರ  
ಪ್ರಕಾಶ ಪ್ರಜ್ಞಲಿಸಿದೆ. ದಾಳಿಂಬೆ ಕಾಳಿಗೆ ಗುಲಾಬಿ ಹೊವು

ಹೀಗೆ ಸುಗಂಧದೆಣ್ಣೆ, ಹೂವು, ಬಳ್ಳಿ, ವಸ್ತ್ರ ಒಡವೆಗಳನ್ನು ಮುತ್ತೈದೆಯರು ತೊಡಿಸಿ,  
ಲುಡಿಸುವುದು ನೋಡಿರಿ ಎಂದು ವಿಸ್ತರಿಸಿ ಹಾಡುವರು. ಬಂದಿರುವ ನೆಂಟಿರಷ್ಟ್ರಿಗೆ  
ಪಂಚೇರಿ, ಬಾಳಿಹಣ್ಣು, ಎಲೆ ಅಡಿಕೆ ನೀಡುವರು.

ಗಂಡಿಗೂ ಸಹ ಮೇಲಿನಂತೆಯೇ ಶಾಸ್ತ್ರ ಮಾಡಲಾಗುವುದು. ಆದರೆ ಈತ ಬಿಳಿಯ  
ಬಟ್ಟಿ ಧರಿಸಬೇಕು. ಈ ರೀತಿ ಗಂಡು ಮತ್ತು ಹೆಣ್ಣಿಗೆ ಅವರವರ ಮನೆಯಲ್ಲಿ ಶಾಸ್ತ್ರ ಮಾಡಿದ  
ಮೇಲೆ ಅರಿಣಿದ ಮೈಯೆಂದು ಗಾಳಿ, ಸೋಂಕು ಆಗುತ್ತದೆಂದು ಮದುವೆ ಆಗುವವರೆಗೂ  
ಹೊರಗಲ್ಲೂ ಕಳುಹಿಸುವುದಿಲ್ಲ. ಷಾಫಿಯರಲ್ಲೂ ಮೇಲಿನಂತೆಯೇ ಅರಿಣಿ ಶಾಸ್ತ್ರ  
ಮಾಡಲಾಗುತ್ತದೆ.

ಬೀದರ್, ಗುಲ್ಬರ್, ಬಳ್ಳಾರಿ, ಧಾರವಾಡದ ಕಡೆಗಳಲ್ಲಿ ಮೇಲಿನಂತೆಯೇ ಎರಡೂ  
ಮನೆಗಳಲ್ಲಿ ಗಂಡು-ಹೆಣ್ಣನ್ನು ಶಾಸ್ತ್ರಕ್ಕೆ ಕೂರಿಸಲಾಗುತ್ತದೆ. ವೊದಲು ಐವರು

○

ಸುಮಂಗಲಿಯರಿಗೆ ಎಲೆ ಅಡಿಕೆ, ಸಕ್ಕರೆಯೋಂದಿಗೆ ಮಡಿಲು ತುಂಬಳಾಗುವುದು. ಎಲೆ ಅಡಿಕೆ ಹಾಗೂ ಕೆಂಪಾದ ದಾರ ಒನಕೆಗೆ ಕಟ್ಟಿ ಈ ಮುತ್ತೆದೆಯರು ಅರಿಶಿಣ ಕುಟ್ಟುವರು. ಬೀಸೋಕಲ್ಲಿಗೂ ಕೆಂಪು ದಾರ, ಎಲೆ ಅಡಿಕೆ ಕಟ್ಟಿ, ಚಿಕ್ಕಾ, ಮಲ್ಲಾವಟ್ಟು ಬೀಸುವರು. ಅನಂತರ ಹೆಣ್ಣನ ಮೈತುಂಬಾ ಅರಿಶಿಣ ಹಚ್ಚಿ ಐದೆದು ಚೊಂಬು ನೀರೆರೆಯುವರು. ವಾಸದ ಮನೆಯ ಒಂದು ಕೋಣೆಯಲ್ಲಿ ಹೆಣ್ಣನ ಕ್ಷೇಯಿಂದ ಅರಿಶಿಣ ಮತ್ತು ಮೇಹೇಂದಿಯ ಐದೆದು ಹಸ್ತವನ್ನು ಗೋಡೆಯ ಮೇಲೆ ಇರಿಸಲಾಗುವುದು. ಶಾಸ್ತ್ರದ ಸಮಯಕ್ಕೆ ಸರಿಯಾಗಿ ಅರಿಶಿಣದ ಸೀರೆ, ರವಿಕೆ ಉಡಿಸಿ, ಅದೇ ಬಣ್ಣದ ಬಳಿ ತೊಡಿಸಿ, ಓಡಿಯನ್ನು ತಲೆಯ ಮೇಲೆ ಹಾಕಿ “ಮಂಡಬ್ರಾ” ಕೆಳಗೆ ಕೂರಿಸುವರು. ಈ ಶಾಸ್ತ್ರಕ್ಕೆ ಬರುವ ಹುಗಳಿಯರೆಲ್ಲರೂ ಹಳದಿ ಬಣ್ಣದ ಉದುಗೆಯನ್ನೇ ಧರಿಸಬೇಕು. ಹಿರಿಯ ಮುತ್ತೆದೆ ಸಕ್ಕರೆ, ಎಲೆ ಅಡಿಕೆಯೋಂದಿಗೆ ಹೆಣ್ಣನ ಮಡಿಲು ತುಂಬಿ ಹಾರ ಹಾಕುವಳು. ಇನ್ನೂಲ್ಲಿದ ಹೆಂಗಳಿಯರು ಸಹ ಮೇಲಿನಂತೆ ಹೆಣ್ಣನ ಮಡಿಲು ತುಂಬಿ ಹಾರ ಹಾಕುವರು.

ಹೀಗೆ ಹೆಣ್ಣಗೆ ಶಾಸ್ತ್ರಮಾಡಿದ ಮೇಲೆ ತಮ್ಮ ಹಿರಿಯ ಮಗಳ ಮದುವೆಯಾಗಿದ್ದರೆ ಅವಳಿಗೂ ಹಾಗೂ ಅಳಿಯನಿಗೂ “ಮಂಡಬ್ರಾ” ಕೆಳಗೆ ಕುಳಿರಿಸಿ ಮೇಲಿನಂತೆಯೇ ಮಡಿಲು ತುಂಬಿ ಹೂವಿನ ಹಾರ ಹಾಕಲಾಗುವುದು. ಇವರೂ ಸಹ ತಮ್ಮ ತಂದೆ ತಾಯಿಯರನ್ನು “ಮಂಡಬ್ರಾ” ಕೆಳಗೆ ಕುಳಿರಿಸಿ ಮಡಿಲು ತುಂಬುವರು. ಹೀಗೆ ಶಾಸ್ತ್ರಮಾಡುವಾಗ ಒಬ್ಬರು



ಆರ್ಥಿಕ ಶಾಸ್ತ್ರ ಮಾರ್ಚುರ್ಮಿವುದು

ಮತೊಭ್ಯರಿಗೆ ಅರಿಶಿಣ ಹಚ್ಚಿಕೊಳ್ಳುವ ಸನ್ನಿಹಿತ ಬಹಳ ಆನಂದದಾಯಕವಾದುದು. ಮದುವೆ ಎಂಟು ದಿನಗಳಿಂದ ಎನ್ನುವಾಗ ಈ ಶಾಸ್ತ್ರ ಮಾಡುವುದರಿಂದ ಪ್ರತಿದಿನ ನೆಂಟರಿಷ್ಟರನ್ನು ಸಂಬಂಧಿಸಿಕರನ್ನು ಕರೆದು ಅವರಿಗೂ ಮಡಿಲು ತಂಬಿ ಅರಿಶಿಣ ಹಚ್ಚುವರು.

ಬಿಜಾಪುರದ ಕಡೆಯಲ್ಲಿ ಮೇಲಿನಂತೆಯೇ ಕನ್ನೆಗೆ ಮೃತುಂಬಾ ಅರಿಶಿಣ ಹಚ್ಚಿ ಸ್ವಾನ ಮಾಡಿಸಲಾಗುವುದು. ಕನ್ನೆಯ ಕೊರಡಿಯಲ್ಲಿ ಅರಿಶಿಣ ಹಚ್ಚಿರುವ ಅಕ್ಷಿಯಲ್ಲಿ ಹಸೆ ಬರೆದು ಅದರ ಮೇಲೆ ಕೆಂಪು ಬಟ್ಟೆ ಹಾಸಿ ಹೂರಿಸಲಾಗುವುದು. ನೆಂಟರಿಷ್ಟರು ಹಾಗೂ ಮುತ್ತೆದೆಯರು ಪುನಃ ಹೆಣ್ಣೆಗೆ ಅರಿಶಿಣ ಹಚ್ಚುವರು. ಹಾಗೆಯೇ ಬಂದಿರುವ ಹೆಂಗಳಿಯರು ಸಹ ಒಬ್ಬರು ಮತೊಭ್ಯರಿಗೆ ಅರಿಶಿಣ ಹಚ್ಚುವರು. ಕೆಲವರು ಡೋಲು ಬಾರಿಸುತ್ತಾ ಹಾಡುವರು :

|                           |                                 |
|---------------------------|---------------------------------|
| ಆಜ್ ಕೀ ಹಲ್ಲೀ ಕೌನ್ ಲಗಾಯೇ ? | ಈ ದಿವಸದ ಅರಿಶಿಣ ಯಾರು ಹಚ್ಚುವರು ?  |
| ಸರ್ವರ್ ದೂಲೇಕ ಭಾನ್ ಲಗಾಯೇ.  | ವರನ ಸಹೋದರಿ ಹಚ್ಚುವಳು.            |
| ಕಲ್ಲೀಮೆ ಕಲೀ ಚಂಪೇಕೆ ಕಲೀ    | ಮೋಗಿನಲ್ಲಿ ಮೋಗ್ಗು ಸಂಪಿಗೆಯ ಮೋಗ್ಗು |
| ಆಜ್ ಕೀ ಹಲ್ಲೀ ಕೌನ್ ಲಗಾಯೇ ? | ಈ ದಿವಸದ ಅರಿಶಿಣ ಯಾರು ಹಚ್ಚುವರು ?  |
| ಸರ್ವರ್ ದೂಲೇಕ ಭಾನ್ ಲಗಾಯೇ.  | ವರನ ಸಹೋದರಿ ಹಚ್ಚುವಳು.            |

ಹೀಗೆ ಚಿಕ್ಕಮ್ಮೆ, ದೊಡ್ಡಮ್ಮೆ, ಅತ್ತೆ, ಅತ್ತಿಗೆ ಅರಿಶಿಣ ಹಚ್ಚುವರು ಎಂದು ವಿಸ್ತರಿಸಿ ಹಾಡುವರು.

ಮೇಲಿನಂತೆಯೇ ಗಂಡಿನ ಮನೆಯಲ್ಲಿಯೂ ಗಂಡಿಗೆ ಅರಿಶಿಣ ಹಚ್ಚಿ, ಶಾಸ್ತ್ರ ಮಾಡುತ್ತಾರೆ. ಸಾಮಾನ್ಯವಾಗಿ ಇವರಲ್ಲಿಯೂ ಮದುವೆ ಏಳೆಂಟು ದಿನ ಇದೆ ಎಂದಾಗ ಅರಿಶಿಣದ ಶಾಸ್ತ್ರ ಮಾಡಲಾಗುತ್ತದೆ. ಈ ಏಳೆಂಟು ದಿನ ಹೆಣ್ಣು ಮತ್ತು ಗಂಡಿಗೆ ಆರ್ಯೇಕೆ ಮಾಡುತ್ತಾರೆ. ಸಂಬಂಧಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ “ಮಂಜ” ತಂದು ಕೊಡುವರು.

ಮೇಲಿನಂತೆಯೇ ಅರಿಶಿಣದ ಶಾಸ್ತ್ರ ಆಯಾಯ ಪ್ರದೇಶದಲ್ಲಿ ಇರುವ ಪದ್ಧತಿಯಂತೆ ಆಚರಿಸಲಾಗುವುದು. ಈ ಅರಿಶಿಣದ ಶಾಸ್ತ್ರದ ನಂತರ ಮದುವೆಯ ದಿನದವರೆವಿಗೂ ಹೆಣ್ಣು ನಾಚುತ್ತಾ ತನ್ನ ಕೋಣೆಯಲ್ಲಿ ಇರುವಳು. ಇವಳಿಗೆ ನೆರವಾಗಿ ಒಬ್ಬ ಅನುಭವಸ್ಥ ಮಹಿಳೆ ಇರುವಳು.

ಮೇಹೇಂದಿ :

ಷಾಫಿಯರಲ್ಲಿ ಅರಿಶಿಣದ ಶಾಸ್ತ್ರಾಂತರಿ “ಮೇಹೇಂದಿ ಶಾಸ್ತ್ರ”ಕ್ಕೆ ವಿಶೇಷ ಷಾಶ್ವತವಿದೆ. ಇದನ್ನು “ಮೌಲಾಂಜಿ” ಎಂಬ ಹೆಸರಿನಲ್ಲಿ ಕರೆಯಲಾಗಿದೆ. ಹೆಣ್ಣೆಗೆ ಮೇಹೇಂದಿ ಹಚ್ಚುವ ದಿನ ತಮ್ಮ ಬಳಗದವರ ಮನೆಯಿಂದ ಮೇಹೇಂದಿ ತರುವಂತೆ ನಿಯೋಜಿಸಲಾಗಿರುತ್ತದೆ. ನಿರ್ದಿಷ್ಟ ದಿನದಂದು ಗೂತ್ತು ಪಡಿಸಿರುವ ಮನೆಯವರು ದೊಡ್ಡದಾದ ಹರಿವಾಣದಲ್ಲಿ ಮೇಹೇಂದಿ ತರುತ್ತಾರೆ. ಅದರ ಮೇಲೆ ಬಿಳಿಯ ಬಟ್ಟೆ ಮುಚ್ಚಿರುತ್ತಾರೆ. ಮೇಹೇಂದಿ ಹಚ್ಚುವ ಹೊತ್ತಿಗೆ



ಮಾಫಿ ಜನರಲ್ ವರ್ಧುವಿಗೆ ಮೇಹೇಂದಿ ಹಚ್ಚುವಾಗ ಚಪ್ಪಣಿ ತಟ್ಟತ್ತಾ ಸ್ತ್ರೀಯರು ಹಾಡುತ್ತಿರುವುದು ಸರಿಯಾಗಿ ಇಡೀ ಬಳಗದವರನ್ನು ಸೇರಿಸಿ ತಲೆಯ ಮೇಲೆ ಸೆರಗು ಹೊದ್ದುಕೊಂಡು ಅದನ್ನು ಅತ್ಯಂತ ಭಯ, ಭಕ್ತಿಯಿಂದ ಹಣ್ಣಿನ ಮನೆಗೆ ತರುತ್ತಾರೆ. ಹೀಗೆ ತರುವಾಗ ದಾರಿಯುದ್ದಕ್ಕೂ ಹಾಡುತ್ತಾ ಬರುತ್ತಾರೆ.

ಮೈಲಾಂಜ ಅರಚಲ್ಲೊ ಮಲರ್  
ಕ್ಕೀಯಲ್ ಪದಿಚಲ್ಲೊ  
ವೈಕಣ್ಣಲ್, ಕಿನಾವೆನ್ ವಳಿಸಿಚ್ಚಲ್ಲೊ

ಮೈನಾಪ್ಪೊ ಇವಳಿಕ್ಕನ್ ನಿಕಾಹಾನಲ್ಲೊ  
ಇಡನೆಂಜಲ್ ತುಡಿಮುತ್ತು ಕಡ ಕಣ್ಣಲ್  
ಪದವೆಚ್ಚಿ  
ಚಂಡಿಗಳ್ ಎವಳಿಕ್ಕನ್ ನಶೀದಾಪ್ಪಾಬ್  
ಮಾಂಗಲ್ಯಮ್ ಬಲಿಷ್ಠಮಾಜಿ

ಮೇಹೇಂದಿ ಅರೆದು ಕನ್ನೆಯ ಹಸ್ತಕ್ಕಿ ಹಚ್ಚತ್ತೇವೆ

ಸ್ಥಾಪಿದಲ್ಲಿಯೂ ನನಗೆ ಮೇಹೇಂದಿಯ  
ನೆನಪಾಗುತ್ತದೆ  
ನನಗೆ ನಾಳೆಯೀ ನಿಖಾ ಎಂಬ ನೆನಪಾಗುತ್ತದೆ  
ಆನಂದದ ಬಾಪ್ಪ ಹಾಕಿ, ನಾಳೆಯೀ ಇವಳಿಗೆ  
ನಿಖಾ  
ಇವಳಿಗೆ ಶುಭ ಗೀತೆಗಳನ್ನು ಹಾಡಿ  
ಮದುವೆ ಮಾಡುತ್ತೇವೆ.

ಮೇಹೇಂದಿಗೆ ಸಂಬಂಧಪಟ್ಟ ವಿವಿಧ ಗೀತೆಗಳನ್ನು ಹಾಡಿ ತದನಂತರ ಬಂದಿರುವ ಅಹ್ಮಾನಿತರ ಯಾಗೂ ಸಂಬಂಧಿಕರೆಲ್ಲರ ಒಟ್ಟಿಗೆ ಕೇಳ ಹಣ್ಣಿಗೆ ಮೇಹೇಂದಿ ಹಚ್ಚುವರು. ಹೀಗೆ

ಹಚ್ಚುವಾಗ ಹೆಂಗಳೆಯರೆಲ್ಲ ಚಪ್ಪಳಿ ತಟ್ಟಿಕೊಂಡು ಪುನಃ ಹಾಡುವರು :

|                                    |                                    |
|------------------------------------|------------------------------------|
| ಅದಿ ಪೆರಿಯೋನಾ ಮೈತಾ ಮಾಯಿಲಾಂಜಿ        | ಅಲ್ಲಾನ್ನಿಂದ ಬಂದಿರುವ ಮೇಹೇಂದಿ        |
| ಅದೆ ನ್ನು ಸ್ಥೂತಿಎಲ್ಲ ಉಳ್ಳ ಮಾಯಿಲಾಂಜಿ | ಎಂದುದಿಗೂ ಸ್ಥೂತಿಪ್ರಿಯವ ಮೇಹೇಂದಿ      |
| ಅದಾಂ ಹಾವ್ವಾ ಬೇಕ್ ಇರ್ಮೈಕ್           | ಅದಾಂ, ಹವ್ವಾರವರಿಗೆ ಅಲ್ಲಾನು          |
| ಮಾಯಿಲಾಂಜಿ                          | ಕಳುಹಿಸಿರುವ ಮೇಹೇಂದಿ                 |
| ಉಮ್ಮತೀಲ್ಲ ಇಮ್ಮತೀಲ್ಲ,               | ಇಡೀ ಪ್ರೇಗಂಬರ್ ರವರ ಅನುಯಾಯಿಗಳಲ್ಲಿ    |
| ಸುನ್ನತೀಲ್ಲ ಮಾಯಿಲಾಂಜಿ               | ವ್ಯಾಪಿಸಿರುವ ಮೇಹೇಂದಿ                |
| ಕುದು ಕುದು ಗೋಲಾ ಪಾಟುಂ               | ಅಲ್ಲಾನ್ ಅನುಯಾಯಿಗಳಿಗೆ ಪ್ರೇಗಂಬರ್ ರವರ |
| ಕ್ಕೆ ಮುಟ್ಟು ಮಾಯಿಲಾಂಜಿ              | ಸಂದೇಶವೇ ಮೇಹೇಂದಿ                    |

ಈ ಗೀತೆಗಳನ್ನು ಹಾಡುತ್ತಾ ಸಂತೋಷದಲ್ಲಿ ಚಪ್ಪಳಿ ತಟ್ಟಿತ್ತು ಮೇಹೇಂದಿ ಹಚ್ಚುವರು. ಹೀಗೆ ಹಾಡುತ್ತಿರುವ ಸನ್ನಿಹಿತ ಬಹಳ ಸುಂದರವಾದುದು. ಹೆಣ್ಣಿಗೆ ಮೇಹೇಂದಿ ಹಚ್ಚುವಂತೆ ಗಂಡಿನ ಮನೆಯಲ್ಲಿಯೂ ಗಂಡಿಗೆ ಮೇಹೇಂದಿ ಹಚ್ಚಲಾಗುವುದು. ಹೆಣ್ಣಿಗೆ ಹೆಂಗಳೆಯರು ಮೇಹೇಂದಿ ತಂದು ಹಚ್ಚಿದರೆ ಗಂಡಿಗೆ ಗೊತ್ತುಪಡಿಸಿರುವ ಮನೆಯಿಂದ ಪುರುಷರು ಮೇಹೇಂದಿ ತಂದು ಹಚ್ಚುತ್ತಾರೆ. ಇಂತಹ ಶುಭ ಸಂದರ್ಭದಲ್ಲಿ ಬಳಗದವರೆಲ್ಲರೂ ಸಂತೋಷದಿಂದ ಪಾಲ್ಯಾಳ್ಯಾವರು.

ಸಾಮಾನ್ಯವಾಗಿ ಇವರಲ್ಲಿ ಈ “ಮೇಹೇಂದಿ” ಹಚ್ಚುವ ಶಾಸ್ತ್ರವನ್ನು, ಮದುವೆ ಒಂದು ವಾರ ಅಥವಾ ಮೂರು ತಿಂಗಳು ಇದೆ ಎನ್ನುವಾಗ ಮಾಡಲಾಗುತ್ತದೆ. ಈ ಅವಧಿಯಲ್ಲಿ ಹೆಣ್ಣಿ ನಾಚುತ್ತಾ ಹೊರಗೆಲ್ಲೂ ಹೋಗದೆ ವುನೆಯಲ್ಲೇ ಇರುತ್ತಾಳೆ. ಒಟ್ಟಿನಲ್ಲಿ ಮದುವೆಯಾಗುವವರೆಗೂ ಗಂಡು ಮತ್ತು ಹೆಣ್ಣನ್ನು ವಿಶೇಷ ಮುತುವಜ್ಞಯಿಂದ ನೋಡಿಕೊಳ್ಳಲಾಗುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಅರಿತಿಂದ ಶಾಸ್ತ್ರದ ನಂತರ ಮದುವೆ ಎರಡು ದಿನ ಇದೆ ಎನ್ನುವಾಗ ಮೇಲಿನಂತೆಯೇ ಎರಡೂ ಮನೆಯಿಂದಲೂ ಗಂಡು ಮತ್ತು ಹೆಣ್ಣಿಗೆ ಮೇಹೇಂದಿ ಹಚ್ಚಲಾಗುತ್ತದೆ. ಇವರಲ್ಲಿ ಗಂಡು ಮತ್ತು ಹೆಣ್ಣಿಗೆ ಮೇಹೇಂದಿ ಹಚ್ಚುವುದಕ್ಕಿಂತ ಮೊದಲು ಏವರು ಸುಮಂಗಲಿಯರನ್ನು ಕರೆದು ಏದು ಬೀಡೆ ತೆಗೆದುಕೊಡಲಾಗುವುದು. ಅನಂತರ ಇವರಿಗೆ ಮೇಹೇಂದಿ ಹಚ್ಚಿದ ಮೇಲೆ ಗಂಡು ಮತ್ತು ಹೆಣ್ಣಿಗೆ ಮೇಹೇಂದಿ ಹಚ್ಚಲಾಗುವುದು.

ಬೀದರ್ ಸುತ್ತಮುತ್ತ ದಿಬ್ಬಿಂ ಉರಿಗೆ ಬಂದ ನಂತರ ಹೆಣ್ಣಿನ ಸಹೋದರಿ ಹಾಗೂ ಸ್ನೇಹಿತರೆಲ್ಲರೂ ಗಂಡಿಗೆ ಮೇಹೇಂದಿ ಹಚ್ಚುವರು. ಈ ಸಂದರ್ಭದಲ್ಲಿ ಪರಸ್ಪರ ಹಾಸ್ಯ, ವಿಡಂಬನೆಯೋಂದಿಗೆ ಹಷ್ಟಿಭರಿತರಾಗಿ ಕಂಡುಬರುವ ಸನ್ನಿಹಿತ ಮನೋಹರವಾಗಿರುತ್ತದೆ. ಹೀಗೆ ಮೇಹೇಂದಿ ಹಚ್ಚುವ ಸಾಂಪ್ರದಾಯಿಕ ಕ್ರಿಯೆ ಒಂದು ಬಗೆಯ ಕಲಾರ್ಥಕಾರಿಗೆ

ಕನಾರ್ಟಕದ ಅನೇಕ ಕಡೆಗಳಲ್ಲಿ ಆಚರಣೆಯಲ್ಲಿರುವುದು ಕಂಡುಬರುತ್ತದೆ. ಇಂದು ಮೇಹೇಂದಿ ಹಚ್ಚುವ ಕೆಲೆ ಕೇವಲ ಮುಸ್ಲಿಮರಲ್ಲಿ ಮಾತ್ರ, ಸೀಮಿತವಾಗಿರದೆ ಎಲ್ಲಾ ಜನಾಂಗದವರಲ್ಲಿಯೂ ಒಂದು ಸ್ವಾಭಾವಿಕ ಕಲಾಚರಣೆಯಾಗಿ ರೂಢಿಗೆ ಬಂದಿದೆ.


### ಮುದುವೆಯ ಆಹ್ವಾನ :

ಮುದುವೆಯ ಸಂದರ್ಭದಲ್ಲಿ ಬಂಧು-ಬಳಗದವರಿಗೆ, ಗುರುಹಿರಿಯರಿಗೆ, ಉರಿನವರಿಗೆ ಮೊದಲ ಪ್ರಶ್ನೆ ಕೊಡಲಾಗಿರುತ್ತದೆ. ಇವರ ಸಮೃದ್ಧಿದಲ್ಲಿ ನಡೆಯುವ ವಿಷಯಕ್ಕೆ ಸಮಾಜದಲ್ಲಿ ಗೌರವ, ಮನ್ವಜ್ಞ ಇದೆ. ಆದುದರಿಂದ ಇವರನ್ನು ಆಹ್ವಾನಿಸುವುದು ಅಷ್ಟೇ ಮುಖ್ಯ, ಸರಿಯಾಗಿ ಆಹ್ವಾನಿಸಿದಿದ್ದರೆ ತಮಗೆ ಅವಶ್ಯಾನವಾಯಿತೆಂದು ಭಾವಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಗಂಡು ಹೆಣ್ಣನ ತಂಡೆ ತಾಯಿಯರು ತಮ್ಮ ತಮ್ಮ ಬಳಗದವರನ್ನು, ಸಂಬಂಧಿಕರನ್ನು, ಉರಿನವರನ್ನು ವಿಶೇಷವಾಗಿ ಆಹ್ವಾನಿಸುತ್ತಾರೆ. ಒಂದು ವೇಳೆ ತಮ್ಮಾಳಗೆ ವೈಮನಸ್ಯ ಇದ್ದರೂ ಈ ಸಂದರ್ಭದಲ್ಲಿ ಮರೆಯುತ್ತಾರೆ.

ಕನಾರ್ಟಕದ ಅನೇಕ ಕಡೆಗಳಲ್ಲಿ ಮುದುವೆಗೆ ಆಹ್ವಾನಿಸುವಾಗ “ಕರೆಯಬೇಕು” ಎನ್ನುವವರ ಮನೆಗೆ ಹೋಗಿ ಮನೆಯ ಹಿರಿಯರ ಅಥವಾ ಯಜಮಾನರ ಕ್ಷೇಗೆ ಯಾಲಕ್ಕಿ ಕೊಟ್ಟು ಇಂತಹ ದಿನ ತಮ್ಮ ಮಗಳ ಅಥವಾ ಮಗನ ಮುದುವೆ ಇದೆ, ಖಂಡಿತಾ ಬರಬೇಕು ಎಂದು ನಮ್ಮತೆಯಿಂದ ಆಹ್ವಾನಿಸುವರು. ಆದರೆ ಇಂದು ಲಗ್ಗು ಪತ್ರಿಕೆ ನೀಡುವುದರೊಂದಿಗೆ ಆಹ್ವಾನಿಸಲಾಗುತ್ತದೆ. ಬೀದರ್ ಕಡೆಯಲ್ಲಿ ಈಗಲೂ ಸಹ ಮುದುವೆಗೆ ಆಹ್ವಾನಿಸುವಾಗ ಮೇಲಿನಂತಹೇ ‘ಕರೆಯಬೇಕು’ ಎಂಬುವವರ ಮನೆಗೆ ಹೋಗಿ, ಮನೆಯ ಯಜಮಾನರ ಕ್ಷೇಗೆ ಗುಲ್ಳಾಗುಲೇ, ಮಲೀದಾ, ಯಾಲಕ್ಕಿ ಕೊಟ್ಟು ಮದುವೆಗೆ ಬರುವಂತೆ ಆಮಂತ್ರಿಸಲಾಗುತ್ತದೆ. ಇದನ್ನು “ರಜ್ಜಾ” ಎನ್ನಲಾಗುತ್ತದೆ.

### ಶುಕ್ರಾನಾ :

ಸಾಮಾನ್ಯವಾಗಿ ಮುದುವೆ ಹೆಣ್ಣನ ಮನೆಯಲ್ಲಿ ನಡೆಯುವದರಿಂದ ಗಂಡಿನ ಕಡೆಯ ದಿಬ್ಬಣ ಮುದುವೆಯ ಹಿಂದಿನ ರಾತ್ರಿಯೇ ಬರುತ್ತದೆ. ಗಂಡು ಉರು ಪ್ರವೇಶಿಸುತ್ತಿದ್ದಂತಹೇ ಹೆಣ್ಣನ ಸಹೋದರರು ಹಾಗೂ ಸಂಬಂಧಿಕರು ಬಾಜಾ-ಬಜಂತಿ, ಯೋಂದಿಗೆ ಎದುರುಗೊಂಡು ಗಂಡಿಗೆ ಶಾಲು ಹೋದಿಸಿ, ಉಂಗುರ ಹಾಕಿ, ಕುದುರೆಯ ಮೇಲೆ ಕುಳಿರಿಸಿಕೊಂಡು ಸಾಗತಿಸುವರು. ಬಂದಿರುವ ಗಂಡಿನ ಕಡೆಯವರಿಗೆ ಹೆಣ್ಣನ ಕಡೆಯವರದೇ ಆದ ಪ್ರತ್ಯೇಕವಾದ ಮನೆ ಬಿಟ್ಟುಕೊಡಲಾಗುವುದು. ಈ ಮನೆಯನ್ನು “ಬಿಡದಿ ಮನೆ” ಎಂದು ಕರೆಯಲಾಗುತ್ತದೆ. ಹೆಣ್ಣನ ಕಡೆಯವರು ಉಟ್ಟೋಪಚಾರದ ವಿಷಯದು ಮಾಡುವರು. ಈ ಉಟವನ್ನು “ಜನಾಬಾತಾಕಾ ಶಾನ್” ಎಂದು ಕರೆಯುತ್ತಾರೆ.



ದಿಬ್ಬಣ ಉರಿಗೆ ಬಂದಾಗ ಹೆಣ್ಣನ ಕಡೆಯವರು ಸ್ವಾಗತಿಸುತ್ತಿರುವುದು

ಷಿಯಾ ಜನರಲ್ಲಿ ದಿಬ್ಬಣ ಉರಿಗೆ ಬಂದಾಗ ವಥುವಿನ ಸಹೋದರಿಯು ಜನರ ದೃಷ್ಟಿಯಾಗಿದೆಯೆಂದು ಗಂಡಿನ ಮುಖದ ಮುಂದೆ ಹುರಿಯ ತಲೆ ಮತ್ತು ಅಕ್ಕಿ ನಿಘಳಿಸುವಳು. ಅನಂತರ ಹರೀರಾ ಮತ್ತು ಸಿಹಿ ತಿಂಡಿ ತಿನಿಸುಗಳನ್ನು ನೀಡಿ, ಉಟದ ಏಪಾಡು ಮಾಡಲಾಗುವುದು. ಗಂಡಿಗೊಸ್ಸರ ವಿವಿಧ ತಿಂಡಿ ತಿನಿಸು, ಹಣ್ಣು ಹಂಪಲು, ವಿಶೇಷವಾಗಿ ನೀಡಲಾಗುವುದು. ಗಂಡಿನ ಉಟವಾದ ಮೇಲೆ ಹೆಣ್ಣನ ಸಹೋದರಿ ಗಂಡಿಗೆ ವೀಳ್ಳಿದೆಲೆ ತಿನಿಸಿ, ಮೂಗು ಹಿಡಿದು, ಕನ್ನೆಯ ಮೇಲೆ ಹೊಡೆಯುವಳು. ಈ ಏಟಿನಿಂದ ತಪ್ಪಿಸಲು ಗಂಡಿನ ಸ್ವೇಹಿತರು ಶತ ಪ್ರಯತ್ನ ಮಾಡುವರು.

ಒಟ್ಟನಲ್ಲಿ ಗಂಡಿನ ಕಡೆಯವರಿಗೆ ಸ್ವಲ್ಪಾನ್ಯಾ ಚ್ಯಾತಿಬಾರದಂತೆ, ಹೆಣ್ಣನ ಕಡೆಯವರು ಬಹಳ ಜವಾಬ್ದಾರಿ ವಹಿಸುತ್ತಾ ಆದಾರಾತಿಧ್ಯ ಮಾಡುವರು. ಇದಾದ ಮೇಲೆ ಗಂಡು ಮತ್ತು ಹೆಣ್ಣನ ಮನೆಯವರು ಎರಡು ಕಡೆಯಿಂದಲೂ ವಿವಿಧ ಶಾಸ್ತ್ರಗಳನ್ನು ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವರು.

#### ವಸ್ತ್ರಾಭರಣ ಒಪ್ಪಿಸುವುದು :

ಗಂಡಿನ ಕಡೆಯವರು ಹೆಣ್ಣಗೆ ಕೊಡಬೇಕಾದ ವಸ್ತ್ರಾಭರಣಗಳಲ್ಲಿ ಮುಖ್ಯವಾಗಿ ಬೆಲೆಬಾಣುವ “ನಿಖಾದ” ಸೀರೆ ಒಳಗೊಂಡಂತೆ ಇದು ಸೀರೆ, ರವಿಕೆ, ಚಂದ್ರದ ತಾಳಿ, ನೆಕ್ಕಣ್ಣ, ಲಚ್ಚ, ಕಿರಾಚಿಹಾರಾ, ಬಳಿ, ಉಂಗುರಗಳನ್ನು ಕೊಡುವರು. ಹಾಗೂ ಎಲೆ ಅಡಿಕೆ, ಬಾಳೆಹಣ್ಣು, ಸಕ್ಕರೆ ಮುಂತಾದ ವಸ್ತ್ರಗಳನ್ನೂ ಸಹ ಚಪ್ಪರದಲ್ಲಿ ಉರಿನ ಹಿರಿಯರ

ಸಮುಖಿದಲ್ಲಿ ತಂದಿದುವರು. ಪ್ರಥಮವಾಗಿ ಗಂಡನ್ನು ಚಪ್ಪರದ ಒಳಗೆ ಬರಮಾಡಿಕೊಳ್ಳಬೇಕಾದರೆ, ಹೆಣ್ಣನ ಸಹೋದರ “ಮುರಾನ್” ಗ್ರಂಥವನ್ನು ಗಂಡಿನ ತಲೆಯ ಮೇಲಿಟ್ಟು ಆತನಿಂದ ದಕ್ಷಿಣ ಪಡೆದು ಒಳ ಬರಮಾಡಿಕೊಳ್ಳುವನು. ಮಸೀದಿಯ ಪೇಶಿಮಾರ್ಮಾರವರು ಪೈಗಂಬರವರ ಹೆಸರಲ್ಲಿ ಘಾತೀಹ ಓದಿದ ಮೇಲೆ ಬಾಳಿಹಣ್ಣು ಸಕ್ಕರೆ ಹಂಚಿ ತಿನ್ನುವರು. ಬಂದಿರುವ ಹಿರಿಯರು ವಸ್ತುಭರಣಗಳನ್ನು ನೋಡಿದ ಮೇಲೆ ಹೆಣ್ಣನ ಮನೆಯ ಗಂಡಸರಿಗೆ ಒಟ್ಟಿಸಲಾಗುವುದು. ಮನೆಯ ಒಳಗೆ ಈ ಮೋದಲೇ ಸೇರಿರುವ ಹೆಂಗಸರು ವಸ್ತುಭರಣಗಳನ್ನು ನೋಡುವರು.

ಹೆಣ್ಣನ ಮನೆಯಿಂದ ಬಿರಿಯಾನಿ, ಕೋಳಿಸಾರು, ಮಾಂಸದ ಸಾರು, ತುಪ್ಪದ ಅನ್ನ, ಕರ್ಜ್‌ಕಾಯಿ, ಖಿಂಜಾರ ಹೀಗೆ ಅನೇಕ ಬಗೆಯ ತಿಂಡಿ ತಿನಿಸುಗಳನ್ನು ಬಿಡದಿ ಮನೆಗೆ ಕೆಳುಹಿಸುವರು. ಗಂಡಿಗೆ ವಿಶೇಷವಾಗಿ ವರೋಪಚಾರ ಮಾಡಲಾಗುವುದು. ಇನ್ನುಳಿದ ಎಲ್ಲಾ ಶಾಸ್ತ್ರವೂ ಹೆಂಗಸರ ಉಸ್ತುವಾರಿಯಲ್ಲಿ ನಡೆಯುವುದು. ಪುರುಷರು ಇವರಿಗೆ ಸಹಾಯಕರಾಗುವರು.

### ಕರ್ಜ್‌ಕಾಯಿ ಶಾಸ್ತ್ರ:

ಹೆಣ್ಣನ ಸಹೋದರಿಯರು, ಸ್ವೇಹಿತರು, ಹೆಂಗಸರು ಮಕ್ಕಳು, ಸರ್ವ ಶೃಂಗಾರ ಮಾಡಿಕೊಂಡು “ಕರ್ಜ್‌ಕಾಯಿ ಶಾಸ್ತ್ರ” ಮಾಡಲು ಬಿಡದಿ ಮನೆಗೆ ಬರುವರು. ಇಲ್ಲಿ “ಮಸ್ತಾ” ಹಾಸಿದ ಮೇಲೆ ವರನು ಬಂದು ಕುಳಿತುಕೊಳ್ಳುವನು. ಹೆಣ್ಣನ ಸಹೋದರಿ ವರನಿಗೆ ಎಲೆ ಅಡಿಕೆ, ಬಾಳಿಹಣ್ಣು ಸಕ್ಕರೆಯೊಂದಿಗೆ ಮಡಿಲು ತುಂಬಿ, ಉಂಗುರ ತೊಡಿಸುವಕು. ಅನಂತರ ವರನ ಕ್ಕೆ ತೊಳೆದು, ಕರ್ಜ್‌ಕಾಯಿಯ ಮೇಲೆ ಹಾಲು ಸುರಿದು, ಅದನ್ನು ಮುರಿಯವಂತೆ ಹೇಳುವಳು. ಗಂಡು ಎಲ್ಲರ ಕಣ್ಣ ತಪ್ಪಿಸಿ ತನ್ನ ಬಲಗ್ಗೆಯಿಂದ ಕರ್ಜ್‌ಕಾಯಿ ಮುರಿಯವಾಗ ಹೂಫು ಸುತ್ತಿರುವ ಕಡ್ಡಿಯಿಂದ ಹೊಡೆಯುವಳು. ಇಲ್ಲಿ ವರ ಮತ್ತು ವಧುವಿನ ಸಹೋದರಿಯ ಪರವಾಗಿ ಏರಡು ತಂಡ ವಿರುದುವುದು. ವರನಿಗೆ ಹೆಣ್ಣನ ಸಹೋದರಿ ಹೊಡೆಯುವಾಗ ಕಡ್ಡಿಯ ಹೊಡೆತದಿಂದ ತಪ್ಪಿಸಲು ಗಂಡಿನ ಸ್ವೇಹಿತರು ಶತಪ್ರಯತ್ನ ಮಾಡುವರು. ಹೀಗೆ ಕರ್ಜ್‌ಕಾಯಿ ಮುರಿದ ಮೇಲೆ ಗಂಡಿನ ಕ್ಕೆತೊಳೆದು ಕರವಸ್ತಾದಿಂದ ಒರಸಲಾಗುವುದು. ಹಾಗೆಯೇ ಕರ್ಜ್‌ಕಾಯಿಯ ಚಿಕ್ಕ ಭಾಗಗಳನ್ನು ವರನಿಗೆ ತಿನಿಸಬೇಕು. ವಧುವಿನ ಸಹೋದರಿ ಈ ಕರ್ಜ್‌ಕಾಯಿ ತಿನಿಸುವಾಗ ವರನು ಆಕೆಯ ಬೆರಳನ್ನು ಕಚ್ಚಲು ಹವಣಸುವನು. ಈ ಸಂದರ್ಭದಲ್ಲಿ ಏರಡು ತಂಡದವರು ಒಬ್ಬರಿಗೆಬ್ಬರು ಹಾಸ್ಯ ಮಾಡುತ್ತೇ ನಗುತ್ತ ಸಂತೋಷದಲ್ಲಿ ಪಾಲೋಳ್ಳುವರು. ಈ ಶಾಸ್ತ್ರ ಮುಗಿದ ಮೇಲೆ ಗಂಡಿನ ಕಡೆಯವರು ಹೆಣ್ಣನ ಸಹೋದರಿ ಹಾಗೂ ಸ್ವೇಹಿತರಿಗೆ ಮಡಿಲು ತುಂಬಿ ದಕ್ಷಿಣೆ ನೀಡುವರು.

- ಈ ಮೇಲಿನ ಶಾಸ್ತ್ರ ಮುಗಿದ ಮೇಲೆ ವರನ ಕಡೆಯ ಮಹಿಳೆಯರು ವಧುವಿಗೆ ವಿವಿಧ ಶಾಸ್ತ್ರ

ಮಾಡಲು ಹೆಣ್ಣನ ಮನೆಗೆ ಬರುವರು. ಹೀಗೆ ಬಂದ ಮಹಿಳೆಯರನ್ನು ಚಪ್ಪರದ ಒಳಗಡೆ ಬರಮಾಡಿಕೊಳ್ಳಬೇಕಾದರೆ ಕುತ್ತಿಗೆಗೆ ಗಂಧ ಹಚ್ಚಿ “ಚೋಬ್” ಕೈಗೆ ಕೊಟ್ಟು ಬರಮಾಡಿಕೊಳ್ಳಲಾಗುವುದು. ಎಲ್ಲರೂ ಬಂದು ಕುಳಿತ ಮೇಲೆ ಹೆಣ್ಣನ ಕಡೆಯವರು ವಿನೋದಕ್ಕಾಗಿ ಅವರ ತಲೆಗೆ ಸ್ವಲ್ಪ ಎಣ್ಣ ಹಚ್ಚಿ ಲಟ್ಟಂಗೆಯಲ್ಲಿ ಭೀತಲೆ ತೆಗೆಯುವಂತೆ ಮಾಡಿ ಕನ್ನಡಿ ತೋರಿಸುತ್ತೆ “ತಲೆಗೆ ಎಣ್ಣ ಹಚ್ಚಿ ಎಷ್ಟು ದಿನವಾಯಿತೋ”, “ಮುಖ ತೊಳೆದು ಎಷ್ಟು ವಾರವಾಯಿತೋ”, ತೆಗೆದುಕೊಳ್ಳಿ ಚೋಬ್, ಕುಡಿಯಿರಿ ಶರ್ಬತ್, ಎಂದು ಕೈಗೆ ಹೊಡುತ್ತಾ ಹಾಸ್ಯ ಮಾಡುವರು. ವರನ ತಾಯಿಯನ್ನು ಕುರಿತು ತಮಗೆ ತಿಳಿದಿರುವಂತೆ ಭೇದಿಸಿ, ವಿಡಂಬಿಸುವರು :

ಸಮಾದಿನ್ ಮೇರಿಗರತೀ

ಗಲ್ಲಿ ಗಲ್ಲಿ ಫಿರಾತಿ

ಕಂಹಾ ಏಲೆ ವಂಹಾ ಸಲಾಂ ಕರ್

ತೀ ನನ್ನ ಬಿಂಗತಿ ಎಂಥವಳು ಎಂದರೆ ನಿಜವಾಗಿಯೂ ಗರತಿಯಾಗಿದ್ದಾಳೆ. ಕೇರಿ ಕೇರಿ ಅಲೆಯತ್ತಾಳೆ, ಎಂದು ಹಾಸ್ಯ ಮಾಡಿ ಹೆಂಗಳಿಯರು ನಗುತ್ತಾರೆ. ಹಾಗೆಯೇ :

ಸಮಾದಿನ್ ಕಾ ಪೇಟ್ ದೇಶ್ಮೋ

ಮೈಸೂರ್ ಕಾ ಗೇಟ್ ದೇಶ್ಮೋ

ಸಮಾದಿನ್ ಕಾ ಮೂ ದೇಶ್ಮೋ

ರೋಟಿಕಾ ತವ್ವಾ ದೇಶ್ಮೋ

ಸಮಾದಿನ್ ಕೇ ಆಂಬ್ ದೇಶ್ಮೋ

ಶೋಪ್ ರೇಕೇ ಭಟ್ಟಾ ದೇಶ್ಮೋ

ಬಿಂಗತೀ ನನ್ನ ಗರತಿ

ಬಿಂದಿ ಬಿಂದಿ ಅಲೆಯತ್ತಾಳೆ

ಎಲ್ಲಿ ಸಿಕ್ಕಿದರಲ್ಲಿ ಸಲಾಂ ಹೊಡೆಯುತ್ತಾಳೆ

ಬಿಂಗತಿಯ ಹೊಟ್ಟಿ ನೋಡಿ

ಮೈಸೂರಿನ ಗೇಟ್ ನೋಡಿ

ಬಿಂಗತಿಯ ಮುಖ ನೋಡಿ

ರೋಟಿಯ ಹೆಂಚು ನೋಡಿ

ಬಿಂಗತಿಯ ಕಣ್ಣ ನೋಡಿ

ಶೋಭರಿಯ ಚಿಪ್ಪು ನೋಡಿ

ಎಂದು ಬಿಂಗತಿಯ ಅಂಗಾಂಗಗಳನ್ನು ಕುರಿತು ವಿಕಾರಗೊಳಿಸಿ ಒಂದಕ್ಕೂ ಮತ್ತೊಂದಕ್ಕೂ

ಹೋಲಿಸಿ ವ್ಯಂಗ್ಯ ಮಾಡಿ ನಗುವರು :

ಅಚ್ಚೇ ಮೇರೇ ಸಮಾದಿನ್ ಕುಕ್ಕಾಡು ಕ್ಕಾ

ಸಮಾದಿನ್ ಕೇ ಮೂಪ್ರೋ ತೊಂಗ್ ಮಾರ್ಪ್ ಮುರ್ಗ್

ಅಚ್ಚೇ ಮೇರೇ ಸಮಾದಿನ್ ಕುಕ್ಕಾಡು ಕ್ಕಾ

ಒಳ್ಳೆಯವಳು ನನ್ನ ಬಿಂಗತಿ ಹೊಕ್ಕೊಕ್ಕೋ

ಬಿಂಗತಿಯ ಮುಖಕ್ಕೆ ಕುಕ್ಕಿತು ಹುಂಡಾ

ಒಳ್ಳೆಯವಳು ನನ್ನ ಬಿಂಗತಿ ಹೊಕ್ಕೊಕ್ಕೋ

ಪಕ್ಕಾ ಗಂಬ್ ಕೇ ಘಡ್ದೆ ಹರೇ ಪೀಲೇ

ಸಮ್ಮನ್ನ ಲೇಕೇ ಪಹಾಡ್ ಪ್ರೋ ಚಡೆ

ಒಂದು ಉರಿನ ಕತ್ತಿಗಳು ಹಸುರು ಹಳದಿಯವು

ಬಿಂಗತಿಯನ್ನು ಹೊತ್ತುಕೊಂಡು ಬೆಟ್ಟದ ಮೇಲೆ

ಹತ್ತಿದವು

ಈ ರೀತಿ ಹೆಣ್ಣನ ಕಡೆಯವರು ಹಾಸ್ಯ ಮಾಡಿ ವಿಡಂಬಿಸಿದಾಗ ಗಂಡಿನ ಕಡೆಯವರು ಹೋಪ ಮಾಡಿಕೊಳ್ಳಬಾರದು. ಒಂದು ವೇಳೆ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು

ಕೋಪ ಮಾಡಿಕೊಂಡರೆ ಪುನಃ ಹೆಣ್ಣನವರಿಗೆ ಹಾಸ್ಯ ಮಾಡಿ ನಗಿಸಲು ಉತ್ತೇಜಿಸಿ ದಂತಾಗುತ್ತದೆ :

|   |   |
|---|---|
| <p>ಖಾಪೋ ಸಮೀನ್ ಕೋಬಾ<br/>ಕೋ ಚೇ ಮೇ ಮಿಲಾ ಬಲ್ಲಾರ್<br/>ಸಮೀನ್ ಕೋ ಲೇ ಲೇ ಕೋ ಗಯ ಗೊಲ್ಲರ್</p> | <p>ತಿನ್ನರಿ ಬೀಗತಿ ಕೊಬ್ಬರಿ ತುರಿ<br/>ಕೊಬ್ಬರಿ ತುರಿಯಲ್ಲಿ ಸಿಕ್ಕತು ಅವರೆಕಾಳು<br/>ಬೀಗತಿಯನ್ನು ಹೊತ್ತುಕೊಂಡು ಹೋದ<br/>ಗೊಲ್ಲ</p> |
|---|---|

ಅನಂತರ :

|  |  |
|--|--|
| <p>ಸಮೀನ್ ತುಮೇ ಜಪೋ ನೋ ಕೋ ಜೇ<br/>ತುಮ್ಮ ಮಿಲಾ ಕಟಾಂತೇ<br/>ಸಮೀನ್ ತುಮೇ ಜಪೋ ನೋ ಕೋ ಜೇ<br/>ಚಮ್ಮ ಕಡಕೋ ತುಮ್ಮ ಜೋಡಾ ಬನಾಂತಿ</p> | <p>ಬೀಗತಿ ನೀವು ಹೋಗಬೇಡಿರಿ<br/>ನಿಮಗಾಗಿ ಕೋಣ ಕಡೀತೇವಿ<br/>ಬೀಗತಿ ನೀವು ಹೋಗಬೇಡಿರಿ<br/>ಚಮ್ಮ ತೆಗೆದು ನಿಮಗೆ ಬಟ್ಟಿ ಮಾಡುತ್ತೇವೆ.</p> |
|--|--|

ಹೀಗೆ ಬಂದ ಗಂಡಿನ ಕಡೆಯವರಿಗೆ ಪಾನೀಯವನ್ನು ಹಂಚುತ್ತಾ ಬಾಯಿ ಸಿಹಿ ಮಾಡುತ್ತಾ ಅನೇಕ ಬಗೆಯ ಹಂಗಿನ ಮಾತುಗಳನ್ನಾಡುತ್ತ ಹಾಸ್ಯ ಮಾಡಿ, ನಕ್ಕ ನಲಿಯುವ ಈ ಸಂದರ್ಭ ಮನ ರಂಜಿಸುವಂತಹುದು. ಅನಂತರ ಗಂಡಿನ ಕಡೆಯವರು ಅನೇಕ ಶಾಸ್ತ್ರ ಪಾರಂಭಿಸುತ್ತಾರೆ.

**ಗಲ್ಲಾಸರ್ ಹಾಕುವುದು :**

ಹಸಿರು ಬಣ್ಣದ ಸೀರೆ ಉಟ್ಟಿರುವ ಹೆಣ್ಣನ್ನು ಮೆಲ್ಲನೆ ನಡೆಸಿಕೊಂಡುಬಂದು “ಮಸ್ತಾ” ಮೇಲೆ ಕೂರಿಸಲಾಗುವುದು. ಗಂಡಿನ ಕಡೆಯ ಹಿರಿಯ ಮುತ್ತೆದೆ ಹೆಣ್ಣಗೆ ಹೂ ಮುಡಿಸಿ, ಗಜ್‌ರೇ ಹಾಕಿ ತಂದಿರುವ ಒಡವೆ, ಕಾಲುಬ್ಜೆನು ಇತ್ಯಾದಿ ಹಾಕುವಳು. “ಗಲ್ಲಾಸರ್” ಹಾಕುವಾಗ ಏವರು ಸುಮಂಗಲಿಯರ ತಲೆಗೆ “ಗಲ್ಲಾಸರ್” ಮುಟ್ಟಿಸಿ “ದರೂದಾ” ಪರಿಸುತ್ತಾ ಗಲ್ಲಾಸರ್ ಹಾಕುವರು.

**ಮಿಸ್ಸೀಕಾ ರಸಂ :**

“ಗಲ್ಲಾಸರ್” ಶಾಸ್ತ್ರ ಮುಗಿದ ಮೇಲೆ ಹೆಣ್ಣನ್ನು ಒಳಗೆ ಕರೆದುಕೊಂಡು ಹೋಗಿ ಪುನಃ ಗಂಡಿನ ಮನೆಯ ಬೇರೆ ಸೀರೆ ಉಡಿಸಿ “ಮಿಸ್ಸೀ ಶಾಸ್ತ್ರ”ಕ್ಕೆ ಕರೆತರಲಾಗುತ್ತದೆ. ಬೇರೆ ಸೀರೆ ಉಡಿಸಿ ಕರೆತರುವವರೆಗೆ ಗಂಡಿನ ಮನೆಯವರು ಒಂದೂ ಕಾಲು ಸೇರು ಅರಿಶಿಣ ಹಚ್ಚಿದ ಅಕ್ಕೆಯಲ್ಲಿ ಹಸೆ ಬರೆಯುತ್ತಾರೆ. ಅನೇಕ ಬಗೆಯ ಗೀತೆಗಳನ್ನು ಹಾಡುತ್ತಾರೆ :

ಬಸ್ತಿಲ್ಲಾ ಪೋ ಬಸ್ತಿಲ್ಲಾ ಹರ್ಷಧ್ವಮೈ ಚೋಲಾಂಗಿ  
ಸನಾಪೋ ಸಿಫ್ತೆ ಮೋಂತ್ಯಾ ಮೈರೋಲುಂಗಿ  
ಬಸ್ತಿಲ್ಲಾ ಕಹನೇಸೆ ಶೈತಾನಾ ಜಲ್ ಜಾತಾಹೈ  
ಆಗಿನಾಕಿ ದರಿಮೀಂಯಾನ್ ಕತ್ತಲ್ ಕ್ಷು ಗುಲ್ ಜಾತಾಹೈ

ಅಲ್ಲಾನ ನಾಮ ಅಲ್ಲಾನ ನಾಮ ಎಂದು ಪ್ರತಿ ಉಸಿರಿಗೂ ಹೇಳುತ್ತೇನೆ  
 ಅವನ ಕೃಪೆಯಿಂದ ಮುತ್ತಾಗಳನ್ನು ಸುರಿಸುತ್ತೇನೆ  
 ಅಲ್ಲಾನ ನಾಮ ಜಪಿಸಿದರೆ ಸೈತಾನನು ಸುಷ್ಟು ಭಸ್ಯವಾಗುತ್ತಾನೆ  
 ಚೆಂಕಿಯ ತಾಪಕ್ಕೆ ಕಪ್ಪಾರ ಕರಗುವಂತೆ

ಹೀಗೆ ಹಾಡುಗಾತ್ರೀಯರು ಹಾಡುತ್ತಿದ್ದಂತೆ, ಹಸೆಯ ಮೇಲೆ ಮಣ ಇಡಲಾಗುತ್ತದೆ. ಅದರ ಮೇಲೆ “ಮಸ್ತಾ” ಹಾಸಿ ಹೆಣ್ಣಿನ್ನು ಕರೆತಂದು, ಪುನಃ ಗಂಡಿನ ಕಡೆಯ ಮುತ್ತೆದೆ ಹೂ ಮುಡಿಸಿ ಹೆಣ್ಣಿನ ಹಲ್ಲಿಗೆ “ಮಿಸ್ಸಿ” ಹಚ್ಚುವಳು. ಅನಂತರ ಬಾಯಿಗೆ ನೀರುಕೊಟ್ಟು ಬಾಯಿ ಮುಕ್ಕಳಿಸಲು ಹೇಳಿ ಮಡಕೆಯಲ್ಲಿ ಉಗಿಯುವಂತೆ ಹೇಳುವಳು. ಹೆಣ್ಣಿ ಆರಂಭದಿಂದ ಕೊನೆಯವರೆವಿಗೂ ಅಳುತ್ತಾ ಇರುತ್ತಾಳೆ. ಆದುದರಿಂದ ಮಿಸ್ಸಿ ಹಚ್ಚುವಾಗ ಹೆಣ್ಣಿಗೆ ಅಳುವುದಕ್ಕೆ ಬಿಡುವುದಿಲ್ಲ. ಕಾರಣ ನೆತ್ತಿಗೇರುತ್ತದೆಂದು. ಹೀಗೆ ಮಿಸ್ಸಿ ಹಚ್ಚುವಾಗಲೂ ಹಾಡುಗಾತ್ರೀಯರು ಈ ರೀತಿ ಹಾಡುತ್ತಾರೆ :

|  |   |
|--|---|
| ಮಿಸ್ಸೀ ಲಗಾವೋ ಮೇರೆ ಸರ್ವರ್ ಸುಹಾಗನ್<br>ಮಿಸ್ಸೀಕೆ ರಾತ್ರೆ ಬಡೀ<br>ಆಹಾರೇ ! ಮಿಸ್ಸೀಕೆ ಕ್ಯಾ ಖಿಬ್ ರಂಗ್ ಚಡೀ<br>ಇಸ್ವಾಬನ್ : | ಹಲ್ಲಿಟ್ಟು ಹಚ್ಚಿರಿ ನನ್ನ ಸುಮಂಗಲಿಯರೆ<br>ಹಲ್ಲಿಟ್ಟಿನ ರಾತ್ರಿ ದೊಡ್ಡದು<br>ಆಹಾ ! ಹಲ್ಲಿಟ್ಟಿನ ಬಣ್ಣ ಎಂತಹ ರಂಗೇರಿದೆ<br>ಇಸ್ವಾಬನ್ : |
|--|---|

ಹಲ್ಲಿಟ್ಟು ಹಚ್ಚಿದ ಹೆಣ್ಣಿಗೆ ದೃಷ್ಟಿಯಾಗಿದೆ ಎಂದು ಹೆಂಗಳೆಯರೆಲ್ಲರೂ ಸೇರಿ ಹೆಣ್ಣಿಗೆ ದೃಷ್ಟಿ ನಿವಾಳಿಸುತ್ತಾರೆ. ಇದನ್ನು “ಇಸ್ ಬನ್” ಎನ್ನಲಾಗುತ್ತದೆ. ಅಂದರೆ ಏವರು ಸುಮಂಗಲೀ ಯರು ತಮ್ಮ ತಮ್ಮ ಸೀರೆಯ ಸೆರಿಗಿನ ತುದಿಯನ್ನು ಹಿಡಿದು ಗಂಟು ಹಾಕುತ್ತಾರೆ. ಈ ಗಂಟಿನ ಜೊತೆಯಲ್ಲಿ ಮೂರು ಕಾಳು ಉಪ್ಪು, ವೀಳ್ಯೇದಲೆ ತೆಗೆದುಕೊಂಡು ಹೆಣ್ಣಿನ ತಲೆಯ ಕಡೆಯಿಂದ ಕಾಲಿನ ಕಡೆಗೆ ಅಂದರೆ ಮೇಲಿಂದ ಕೆಳಗೆ ದೃಷ್ಟಿ ನಿವಾಳಿಸುತ್ತಾರೆ. ಹೀಗೆ ನಿವಾಳಿಸುವಾಗ :

|  |  |
|--|--|
| ಅಥಾ ರುಡ್ ಜನ್ತ್ಯೇ ಉಸ್ಸಿ ಡಾಲೀ ಲಾಯಿ<br>ಇಸ್ವಾಬನ್ ರೈಕೀ ಪೂಡೀ<br>ಇಸ್ವಾ ಮೈ ಉತ್ತಾರೀ<br>ದರೆಯಾಕೀ ಕಿನಾರೇ<br>ಬಾಲುಕೀ ಮಿನಾರೇ<br>ಹಷರ್ತಾ ಅಲಿ ಖಡೇ ಹೈಂ ಗುಜಾರೇ ನಮಾಜೀ<br>ನಜರ್ ಮೇ ಜಿಸ್ಕೇ ಹೈ ಉತ್ತಾರೇ ಇಸ್ವಾಬನ್<br>ಬೀಬೀಂಯಾ ಸಬ್ ಮಿಲ್ ಕರ್<br>ಇಸ್ವಾಬನ್ ಉತ್ತಾರೇ | ಇತ್ತು ಮರಪು ಸ್ವರ್ಗದಲ್ಲಿ ಅದರ ರೆಂಬಿ ತಂದು<br>ದೃಷ್ಟಿ ನಿವಾಳಿಸುವ ಮುದಿ<br>ದೃಷ್ಟಿ ನಾನು ನಿವಾಳಿಸಿದೆ<br>ಸಮುದ್ರದ ದಡದಲ್ಲಿ<br>ಮರಳಿನ ಮಿನಾರ್ ಗಳಲ್ಲಿ<br>ಹಷರ್ತಾ ಅಲಿ ನಿಯಿದ್ದಾರೆ ನಮಾಜ್ ಮಾಡುತ್ತಾ<br>ಯಾರ ಕಣ್ಣು ಬಿದ್ದಿದೆಯೋ ನಿವಾಳಿಸಿ ದೃಷ್ಟಿ<br>ಮುತ್ತೆದೆಯರೆಲ್ಲ ಸೇರಿ<br>ದೃಷ್ಟಿ ನಿವಾಳಿಸಿ |
|--|--|

ಹೆಂಗಳಿಯರೆಲ್ಲ ಸೇರಿ ಹಾಡುತ್ತಾರೆ. ಹೆಣ್ಣಗೆ ದೃಷ್ಟಿ ನಿವಾಳಿಸಿದ ಮೇಲೆ ಸುಮಂಗಲಿಯರು ಸರಗು ಬಿಡುವಂತೆ ಹೇಳುತ್ತಾರೆ. ಒಬ್ಬಳು ಸರಗಿನ ಗ್ರಂಟು ಕೈಯಲ್ಲಿ ಹಿಡಿದು ಗಂಡನ ಹೆಸರು ಹೇಳುವಂತೆ ಕೇಳುತ್ತಾಳೆ. ಇಲ್ಲಿ ಗಂಡನ ಹೆಸರು ನೇರವಾಗಿ ಹೇಳದೆ ಒಡಪ್ಪ ಕಟ್ಟಿ ಹೇಳಬೇಕು. ಗಂಡನ ಹೆಸರು ಹೇಳುವವರೆಗೂ ಸರಗು ಬಿಡುವುದಿಲ್ಲ. ಎಲ್ಲರ ಒತ್ತಾಯದ ಮೇರೆಗೆ ಸುಮಂಗಲಿಯರು ನಾಚುತ್ತಾ ಬಳುತ್ತಾ ಗಂಡನ ಹೆಸರನ್ನು ಒಡಪಿನ ಮೂಲಕ ಹೇಳುತ್ತಾರೆ.

ಬೀಳ್ಳ ಘರ್ರೋ ಮೇಹೇರಾಬ್ ಮೇ  
ರವೀಧಿ ಕೇತಾಬ್  
ಷರೀಫಾ ಬೀಕೇ ಪೇಟ್ ಮೇ  
ಬಾಷಾಸಾಬ್ ಮಹತಾಬ್

ನಡುಮನೆಯ ಗೂಡಿನೊಳಗೆ  
ಇಟ್ಟಿದೆ ಪುಸ್ತಕ  
ಷರೀರಾಬೀಯವರ ಮೊಟ್ಟೆಯಲ್ಲಿ  
ಬಾಷಾಸಾಬ್ ಪ್ರಭಾಕರ (ಸೂರ್ಯ)

ಇಂತಹ ಒಡಪಿನಲ್ಲಿ ಸಂಬಂಧವಿಲ್ಲದ ಘಾಕ್ಕವನ್ನು ಸೇರಿಸಿ ಪ್ರಸ ಬರುವಂತೆ ಹೇಳುವ ಧಾಟಿಗೆ ಒಗ್ಗುವಂತೆ ಒಡಪ್ಪ ಕಟ್ಟುತ್ತಾರೆ. ಇಲ್ಲಿ ಷರೀರಾಬೀ ತನ್ನ ಅತ್ಯೆಯೆಂದು, ಇವರಲ್ಲಿ ಹುಟ್ಟಿದ ತನ್ನ ಗಂಡ ಬಾಷಾಸಾಬ್ ಸೂರ್ಯನಿಗೆ ಸಮಾನ ಎಂದು ಹೇಳುವ ವೈಶಿರಿಯನ್ನು ಕೇಳಿದ ಇತರ ಹೆಂಗಳಿಯರು ನಗುವಿನ ಹೊನಲನ್ನೇ ಹರಿಸುತ್ತಾರೆ.

ಅನಂತರ ಹೆಣ್ಣನ್ನು ಒಳಕರೆದುಕೊಂಡು ಹೋಗಿ ಬೇರೆ ಸೀರೆ ಉಡಿಸುವವರೆಗೆ ಪುನಃ ಗಸಗಸೆಯಲ್ಲಿ ಹಸೆ ಬರೆಯುತ್ತಾರೆ. ಈಗಲೂ ಹಾಡುಗಾತ್ರಿಯರು ಹಾಡುವರು :  
ಬೇಟಿ ತೇರಾ ಖೀಲ್ ಸಬ್ಜೀಕೆ ರುಡಾತಲೆ  
ಜಲ್ಲಿ ಬಬಿತ್ ಶುಲೇ ಮಾ ಬಾಪ್ಪೇ ಥಂಫ್ ತಲ್ಲಿ  
ಮಂಗ್ ಹುಯಿಮೋ ಬೇಟಿ ಅಂಗನ್ನೇ ನಾ ಫಿರ್ದಾ

ಮುಗಳೇ ನಿನ್ನ ಆಟ ಕೆಮ್ಮೊರಿ ಗಿಡಕ್ಕೆ ಸೀಮಿತ  
ನಿನ್ನ ಭವಿಷ್ಯ ಶುಭವಾಗಲಿ ಮಾತಾ ಪಿತರ ನೆರಳಲ್ಲಿ  
ವಯಸ್ಸಿಗೆ ಬಂದ ಮಗಳು ನಡೆದಾಡಬಾರದು ಅಂಗಳದಲ್ಲಿ

ಹೆಣ್ಣು ಮಗಳು ತಗ್ಗಿ ಬಗ್ಗಿ ನಡೆಯಬೇಕೆಂದು ನಮ್ಮೆ ಜನಪದರು ಹೇಳುತ್ತಾರೆ. ವಯಸ್ಸಿಗೆ ಬಂದಳೆಂದರೆ ಗುರು-ಹಿರಿಯರಿಗೆ ನಿಷ್ಪಾಗಿ, ವಧೇಯಾಗಿ ಇರಬೇಕು. ಮನತನದ ಗೌರವ, ಘನತೆಗಾಗಿ ಬಾಳುತ್ತಿರುವ ಜನಪದರಿಗೆ, ಬೆರಳು ಮಾಡಿ ತೋರಿಸಿದರೆ ಮಾನಕ್ಕಾಗಿ ತಮ್ಮ ಪ್ರಾಣವನ್ನೇ ಸ್ತಫ್ರೇಗೆ ಇಡುತ್ತಾರೆ. ಯಾಗಾಗಿ ಮನೆಯ ಗೌರವವನ್ನು ಖಳಿಸಬೇಕೆಂದು ಯಾಡುಗಾತ್ರಿಯರು ತಮ್ಮ ಯಾಡಿನ ಮೂಲಕ ಎಚ್ಚರಿಸುತ್ತಾರೆ. ಅನಂತರ ಹೆಣ್ಣನ್ನು ಹಸೆಯ ಮೇಲೆ ತಂದು ಕೂರಿಸುವರು.

ಬಿಂದುಪನ ಸಣ್ಣ ಕುಕ್ಕೆಯಲ್ಲಿ ಕೆಂಪಾದ ಬಟ್ಟ ಯಾಕಿ, ಅದರಲ್ಲಿ ಅರ್ಪಿಣ ಯಷ್ಟಿದ

ಒಂದೂಕಾಲು ಸೇರು ಅಕ್ಷಿ ಸುರಿದು, ಇವರು ಸುಮಂಗಲಿಯರು ತಮ್ಮ ತಮ್ಮ ಸೆರಗು “ತೀರಾನೋಂದಿಗೆ” ಹಿಡಿದು ಕುಟ್ಟಿವರು. ಪುನಃ ಸೆರಗು ಬಿಡಬೇಕಾದರೆ ಒಡಪು ಕಟ್ಟಿ ಗಂಡನ ಹೆಸರು ಹೇಳಬೇಕು.

### ಎಣ್ಣೆ ಶಾಸ್ತ್ರಃ:

ಎಣ್ಣೆದೆಲೆಯನ್ನು ಸುರುಳಿ ಸುತ್ತಿ ಕೆಂಪು ದಾರದಲ್ಲಿ ಕಟ್ಟಿ ಎಣ್ಣೆಯಲ್ಲಿ ಅದಿದ ಮೇಲೆ ಇವರು ಸುಮಂಗಲಿಯರು ಹೆಣ್ಣೆನಕಾಲಿನ ಮಂಡಿಯ ಮೇಲಿಂದ ಭುಜಕ್ಕೆ, ಭುಜದಿಂದ ತಲೆಗೆ ಮುಟ್ಟಿಸುತ್ತಾ ಎಣ್ಣೆ ಏರಿಸುವರು. ಹೀಗೆ ಮಾಡುವಾಗ :

|                                      |                          |
|--------------------------------------|--------------------------|
| ಅರ್ಮ್ಹ್ಯಾ ನಾಂ ಲಾಪೋ ಬರ್ಮ್ಹ್ಯಾ ನಾಂಲಾಪೋ | ವಧುವಿಗೆ ಸ್ವಾನ ಮಾಡಿಸಿ     |
| ಸರ್ವೇಕಾ ತೇಲ್ರಾ ಚಡಾಪೋ                 | ಎಣ್ಣೆ ಏರಿಸಿ              |
| ಕೋನ್ ಸುಹಾಗಿನ್, ಕೋನ್ ಸುಹಾಗಿನ್         | ಯಾರು ಮುತ್ತೆದೆಯೆಂದರೆ      |
| ಬೀಬಿ ಫಾತೀಮಾ ಸುಹಾಗಿನ್                 | ಬೀಬಿ ಫಾತೀಮಾರವರು ಮುತ್ತೆದೆ |

ಎಂದು ಒಂಭತ್ತು ಜನ ಧಾರ್ಮಿಕ ನಾರೀಮಣಿಗಳಾದ ಬೀಬಿ ಖತೀಜ್, ಜೈನಚ್, ಕುಲಾಸುಮ್, ಅಮೀನಾ, ಸಾಯೇರಾ, ಹಾಜೀರಾ, ತಾಹೇರಾ, ಸಕೀನಾ ಇವರುಗಳ ಹೆಸರು ಹೇಣ್ಣೆ ಎಣ್ಣೆ ಏರಿಸುವರು. ಈಗಲೂ ಸುಮಂಗಲಿಯರ ಸೆರಗು ಹಿಡಿದು ಅವರ ಗಂಡನ ಹೆಸರು ಕೇಳುವರು :

|                                |                               |
|--------------------------------|-------------------------------|
| ಕಾಂಚೆ ಈ ಬೌಡೀ ರುಮ್ ರುಮ್ ಕಾ ಪಾನಿ | ಗಾಜನ ಬಾವಿ ರುಮ್ ರುಮ್ ನೀರು      |
| ಉಸ್ಕೇ ವಜ್ಹ್ಯಾ ಕರ್ತೀಧಿ          | ಅದರಲ್ಲಿ ವಜ್ಹ್ಯಾ ಮಾಡುತ್ತಿದ್ದಳು |
| ಅಕ್ಷರ್ ಅಲಿಕೀ ರಾಣಿ              | ಅಕ್ಷರ್ ಅಲಿಯವರ ರಾಣಿ            |

ಹೀಗೆ ವರನ ಕಡೆಯ ಮಹಿಳೆಯರು, ಹೆಣ್ಣು ಮಕ್ಕಳು ವಧುವಿಗೆ ಅನೇಕ ಬಗೆಯ ಶಾಸ್ತ್ರ ಮಾಡುವರು.

ಹೆಣ್ಣನ ಕಡೆಯವರು ಸಹ ಬಿಡದಿ ಮನೆಗೆ ಹೋಗಿ ಅರಿತಿಣ ಹಚ್ಚಿದ ಅಕ್ಷಿಯಲ್ಲಿ ಹಸೆಬರೆದು, ಗಂಡನ್ನು ಕುಳಿರಿಸಿ ಮಡಿಲು ತುಂಬುವರು. ಆದರೆ ಇವನಿಗೆ ಮಿಸ್, ಗಲಾಸರ್, ಎಣ್ಣೆ, ಇಸ್‌ಬನ್ ಶಾಸ್ತ್ರ ಮಾಡುವುದಿಲ್ಲ. ಮೊದಲು ಎಂಟು, ಒಂಭತ್ತು ದಿನ ಮದುವೆ ಮಾಡುತ್ತಿದ್ದರಿಂದ ಒಂದೊಂದು ಶಾಸ್ತ್ರವನ್ನು ಒಂದೊಂದು ದಿನ ಮಾಡುತ್ತಿದ್ದರು. ಇವತ್ತಿನ ದಿನಗಳಲ್ಲಿ ಮೇಲಿನ ಎಲ್ಲಾ ಶಾಸ್ತ್ರವು ಗಂಡಿನ ದಿಬ್ಬಣ ಹೆಣ್ಣನ ಉರಿಗೆ ಬಂದ ಹೊತ್ತಿನಿಂದ ಬೆಳಗಿನ ಜೂವದವರೆಗೆ ಮಾಡಿ ಮುಗಿಸಿ ನಿಶಾದ ತಯಾರಿ ಮಾಡುತ್ತಾರೆ. ಕೆಲವರು ಇವೆಲ್ಲಾ ಕ್ರೈಷ್ಟಿಯನ್ನಾರೆ. ಈ ಶಾಸ್ತ್ರಗಳೆಲ್ಲವೂ ದಷ್ಟಿಣ ಕನಾಟಕ, ಕೊಡಗು ಜಿಲ್ಲೆಯ ಮುಸ್ಲಿಂ ಮರಲ್ಲಿ ಕಂಡುಬರುತ್ತವೆ.

ಪಿಂಚಾರರಲ್ಲಿ ಗಂಡಿನ ಕಡೆಯ ದಿಬ್ಬಣ, ರಾತ್ರಿಯ ವೇಳೆಗೆ ಬರುತ್ತದೆ. ಗಂಡಿನವರನ್ನು ಬಿಡದಿ ಮನೆಯಲ್ಲಿಯೇ ಇರಿಸುತ್ತಾರೆ. ಎಲ್ಲರ ಉಟ್ಟೊಪಚಾರಗಳು ನಡೆದ ನಂತರ ಹೆಣ್ಣಿಗೆ ಏಷು, ಗಂಡಿಗೆ ಒಂಭತ್ತರಂತೆ ಮಣ್ಣನ ಮಡಕೆಗಳಲ್ಲಿ ಅರಿಶಿಣ ಹಚ್ಚಿದ ಅಕ್ಕಿ ಹಾಕಿ, ಹೆಣ್ಣಿನ ತಲೆಯ ಮೇಲೆ ಹೊರಿಸಿಕೊಂಡು ಬಾವಿಯ ಹತ್ತಿರ ಹೋಗುತ್ತಾರೆ. ಅಲ್ಲಿ ಹೆಣ್ಣಿ ಆ ಮಡಕೆಗಳನ್ನೆಲ್ಲ ತೊಳಿದು, ಪುನಃ ಮನೆಗೆ ಹಿಂದಿರುಗುತ್ತಳೆ. ಇಲ್ಲಿ ಅರಿಶಿಣ ಹಚ್ಚಿದ ಅಕ್ಕಿಯನ್ನು ಚೌಕಾಕಾರವಾಗಿ ಹರಡಿ ಹೆಣ್ಣಿನ್ನು ಅದರ ಮೇಲೆ ಕುಳಿರಿಸಿ ಅರಿಶಿಣದ ಅಕ್ಕಿಯನ್ನು ಹಾಕುತ್ತಾರೆ. ಪಾದದಿಂದ ಮೊಣಕಾಲಿನವರೆಗೆ, ಭುಜದಿಂದ ಅಂಗ್ಯೆಯವರೆಗೆ ಹಾಕಿ, ಕೆನ್ನೆ ಮತ್ತು ಗಲ್ಕೆ ಅರಿಶಿಣ ಹಚ್ಚುತ್ತಾರೆ. ಹೀಗೆ ಸುಮಂಗಲಿಯರಲ್ಲರೂ ಅರಿಶಿಣ ಹಚ್ಚಿ ತೀಡುವುದು ಸುಮಾರು ಏಷು ಬಾರಿ ನಡೆಯುತ್ತದೆ.

ಮೇಲಿನಂತೆಯೇ ಗಂಡಿಗೂ ಹೆಣ್ಣಿನ ಕಡೆಯವರು ಒಂಭತ್ತು ಸಲ ಅರಿಶಿಣ ಹಚ್ಚುತ್ತಾರೆ. ಬಳ್ಳಾರಿ ಸುತ್ತಲೂ ಗಂಡಿನ ದಿಬ್ಬಣ ಹೆಣ್ಣಿನ ಉರಿಗೆ ಬಂದಾಗ ಅವರನ್ನು ಇರಿಸಲು ಒಂದು ವಾಸದ ಮನೆ ಮಾಡಲಾಗುವುದು. ಇದು ಹೆಣ್ಣಿನ ಮನೆಗೆ ಹತ್ತಿರದಲ್ಲಿ ಇರುತ್ತದೆ. ಇದನ್ನು “ಬಿಡದಿ ಮನೆ” ಎಂದು ಕರೆಯುತ್ತಾರೆ. ಗಂಡಿನ ಕಡೆಯವರು ವಧುವಿನ ಮನೆಗೆ ವಸ್ತ್ರ ಒಡವೆ ಒಟ್ಟಿಸುತ್ತಾರೆ. ಅಂದರೆ ತಮ್ಮ ಯೋಗ್ಯತೆಗೆ ತಕ್ಕಂತೆ, ಐದು ಅಥವಾ ಏಷು ಜೊತೆ ಸೀರೆ, ಕುಪ್ಪಸೆ, ಬೋರ್ಮಾಲಾ, ಟೀಕಾ, ಚೈನು, ನೆಕ್ಕೇಸ್, ಬಳಿ ಹಾಗೂ ಉತ್ತಮತ್ವ ಬಾದಾಮಿ, ಯಾಲಕ್ಕಿ, ಚಕ್ಕಿ, ಲವಂಗ, ಸಿಹಿ ಅನ್ನ ಇತ್ಯಾದಿ ತೆಗೆದುಕೊಂಡು ಗಂಡಿನ ತಂದೆಯ ಉಸ್ತುವಾರಿಯಲ್ಲಿ ಪುರುಷರು ಉರ ಪ್ರಮುಖರ ಮುಂದೆ ಇಡುತ್ತಾರೆ. ಇದನ್ನು “ಬರಿ” ಎಂದು ಕರೆಯಲಾಗುತ್ತದೆ.

ಇವರಲ್ಲಿ ಕರ್ಚ್‌ಕಾಯಿ ಶಾಸ್ತ್ರ ಮಾಡುವುದಿಲ್ಲ. ಮೇಹೇಂದಿ ಶಾಸ್ತ್ರ ಮಾಡುತ್ತಾರೆ. ಹೆಣ್ಣಿನ ಸಹೋದರಿಯರು ವರನ ಬೆರಳಿಗೆ ಮೇಹೇಂದಿ ಹಚ್ಚಿ ದಕ್ಕಿಣ ಪಡೆಯುವರು.

ಬೀದರ್‌ನಲ್ಲಿಯೂ ಈ ವಿಧಿ ಶಾಸ್ತ್ರ ಮಾಡುತ್ತಾರೆ. ಹೆಣ್ಣಿನ ಸಹೋದರ ಗಂಡಿನ ಕೆನ್ನೆಗೆ ಎಣ್ಣಿ ಹಚ್ಚಿ ತೀಡುತ್ತಾನೆ. ಅದರ ಮೇಲೆ “ರೇಜ್” ಹಚ್ಚಿ ಚೋಬಾ ತಿನ್ನಿಸುವುದರ ಮೂಲಕ ಬಾಯಿ ಸಿಹಿ ಮಾಡುತ್ತಾನೆ.

ಹೀಗೆ ಮೇಲಿನ ಶಾಸ್ತ್ರ ಮಾಡಿದ ವಧುವಿನ ಸಹೋದರಿಯರಿಗೆ ಹಾಗೂ ಸ್ವೇಹಿತರಿಗೆ ಗಂಡಿನ ಕಡೆಯವರು “ಮಡಿಲು ತುಂಬು” ತ್ವರೆ. ಹಾಗೂ ತಮ್ಮ ಶಕ್ತಾನುಸಾರ ಬಟ್ಟಿ ಇತ್ಯಾದಿ ಉಡುಗೊರೆ ನೀಡುತ್ತಾರೆ. ಬೀದರ್ ಸುತ್ತಮುತ್ತ ಶುಕ್ರನದ ಶಾಸ್ತ್ರವನ್ನು ಸಾಮಾನ್ಯವಾಗಿ “ತೇಲ್‌ಕಾ ರಸಂ” (ಎಣ್ಣಿ ಶಾಸ್ತ್ರ) ಎಂಬ ಹೆಸರಲ್ಲಿ ಕರೆಯುತ್ತಾರೆ. ಗಂಡಿನ ಕಡೆಯವರು ಗೊತ್ತುಪಡಿಸಿರುವ ಬಿಡದಿ ಮನೆಗೆ ಬಂದು ಇಂದ ಮೇಲೆ ಉಟ್ಟೊಪಚಾರ ನಡೆಯುತ್ತದೆ. ನಂತರ ಇವರು ಸಹ ವಸ್ತ್ರ ಒಡವೆಗಳನ್ನು ಹೆಣ್ಣಿನ ಕಡೆಯವರಿಗೆ ಗಂಡಿನ ಕಡೆಯ ತಂದೆ

ಮೊದಲುಗೊಂಡು ಹಿರಿಯ ಪುರುಷರಲ್ಲರೂ ದೊಡ್ಡದಾದ ಹರಿವಾಣದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಮುಖ್ಯವಾಗಿ ಮೊದಲೆ ನಿರ್ಧರಿಸಿಕೊಂಡಂತೆ ಏಳು ಅಥವಾ ಹನ್ನೊಂದು ಜೊತೆ ಸೀರೆ, ಹಸಿರು-ಕೆಂಪು ಬಳಿ, ಏದು ಎಳಿಯ ಕರಿಮಣ ಸರ, ಶೃಂಗಾರದ ಎಲ್ಲಾ ವಸ್ತುಗಳಿರುತ್ತವೆ. ಹೀಗೆ ಬಂದ ಗಂಡಿನ ಕಡೆಯ ಪುರುಷರಿಗೆ ಕೈಗೆ ಸಕ್ಕರೆ ಕೊಟ್ಟು, ಹೆಣ್ಣನ ಕಡೆಯವರು ಒಳ ಬರಮಾಡಿಕೊಳ್ಳುವರು. ತಂದಿರುವ ವಸ್ತು ಒಡವೆಗಳನ್ನು ಹೆಣ್ಣನ ಮನೆಯ ಹಿರಿಯರಿಗೆ ಒಟ್ಟಿಸಿ ಹಿಂದಿರುಗುವರು. ಅನಂತರ ಗಂಡಿನ ಕಡೆಯ ಮಹಿಳೆಯರು, ಹೆಣ್ಣು ಮಕ್ಕಳು ಹೆಣ್ಣನ ಮನೆಗೆ ಬರುವರು. ಇವರನ್ನು ಕುತ್ತಿಗೆಗೆ ಗಂಧ ಹಚ್ಚಿ, ಸಕ್ಕರೆ ಕೈಗೆ ಕೊಟ್ಟು ಬರಮಾಡಿಕೊಳ್ಳುವರು.

ಅರಿಶಿಣದ ಶಾಸ್ತ್ರದ ದಿನ ವಧುವನ್ನು ಕುಳ್ಳಿರಿಸಿದ್ದು “ಮಂಡಬ್” ಕೆಳಗೆ ವಧುವನ್ನು ತಂದು ಕೂರಿಸಲಾಗುವುದು. ಗಂಡಿನ ಕಡೆಯ ಹಿರಿಯ ಮುತ್ತೆದೆ ವಧುವಿನ ತಲೆಯ ಮೇಲೆ ಹಸಿರು ಸೀರೆ ಹೊದಿಸುವುಳು. ಇನ್ನೊಬ್ಬಳು ಹೆಣ್ಣನ ಕಿವಿ ಮುಚ್ಚಿ ಹಿಡಿದಿರಬೇಕು. ಆಗ ಸುರುಳಿ ಸುತ್ತಿರುವ ವೀಳ್ಯೇದೆಲೆಗೆ ಕೆಂಪು ದಾರ ಕಟ್ಟಿ ಮೇಲಿನಂತೆಯೇ ಎಣ್ಣೆಯೋಳಗೆ ಅದ್ದಿ ವಧುವಿನ ವಂಡಿಯಿಂದ ಭುಜಕ್ಕೆ, ಭುಜದಿಂದ ತಲೆಗೆ ಮುಟ್ಟಿಸುತ್ತಾ ಮುತ್ತೆದೆಯರೆಲ್ಲರೂ ಒಬ್ಬೊಬ್ಬರಂತೆ ಎಣ್ಣೆ ಏರಿಸುವರು.

**ಭಟ್ಟಿ:**

ದಕ್ಷಿಣ ಕನಾಟಕದಲ್ಲಿ ನಡೆಯುವ “ಮಿಸ್ ಶಾಸ್ತ್ರ” ದಂತೆ ಬೀದರ್ ಸುತ್ತಮುತ್ತಲು “ಹಲ್ಲಿಟ್ಟು ಶಾಸ್ತ್ರ” ಮಾಡುತ್ತಾರೆ. ಇದನ್ನು “ಭಟ್ಟಿ” ಎನ್ನುತ್ತಾರೆ. ಎಣ್ಣೆಯ ಶಾಸ್ತ್ರದ ನಂತರ ಹೆಣ್ಣನ್ನು ಒಳಕರೆದುಕೊಂಡು ಹೋಗಿ ಬೇರೆ ಸೀರೆ ಉಡಿಸಿ, ಪುನಃ ಕರೆತಂದು ಕುಳ್ಳಿರಿಸಿ ಹೆಂಗಳಿಯರೆಲ್ಲರೂ ಅರಿಶಿಣ ಹಚ್ಚಿದ ಅಕ್ಕಿಯಲ್ಲಿ ಹಸೆ ಬರೆಯುವರು. ಹೀಗೆ ಬರೆಯುವಾಗ ಹಾಡುಗಾತ್ರಿಯರು :

ಬಿಸ್ಕಿಲ್ಲಾ ಬಿಸ್ಕಿಲ್ಲಾ ಹರ್ಡಾದಮ್ ಮೈ ಚೋಲಾಂಗೀ  
ಸನಾಪೋ ಸಿಫತ್ತೇ ಮೊಂತಿಯಾ ಮೈ ರೋಲಾಂಗೀ  
ಬಿಸ್ಕಿಲ್ಲಾಕೀ ಚೌಕ್ ಬರಾಯಿ ಹಾತೇ ಹಾತ್  
ಖಾಯ್ ರಾ ಆಯಾರಬದನ್ ಇಮಾಮ್ ಮೇರೆ ಸಾತ್  
ಹಜರತ್ ಬೀಬಿ ಸಾರ ಮಲೀದಾ ಹಿಲಿಸ್ಕಾ  
ಶಾ ಆಯಿ ಮಂಡ್ಯೆಮೇ ಶಕ್ಕರಾಲ್ಯಿ ಪ್ರಡೇಮೇ

ಅಲಾನ್ ನಾಮ, ಅಲಾನ್ ನಾಮ ಎಂದು ನಾನು ಪ್ರತಿ ಉಸಿರಿಗೂ ಹೇಳುತ್ತೇನೆ

ಅಲಾನ್ ಹೆಸರಲ್ಲಿ ಮುತ್ತಗಳನ್ನು ಸುರಿಸುತ್ತೇನೆ  
ಒಬ್ಬರು ಮತ್ತೊಬ್ಬರಿಂದ ಅಲಾನ್ ಹೆಸರಲ್ಲಿ ಹಸೆ ಬರೆಸಿದೆ

ಅಲ್ಲಾನ ಮೇಲಿನ ನಂಬಿಕೆ ನನ್ನಲ್ಲಿದೆ  
ಹಜರತ್ ಬೀಬಿ ಸಾರ ಮಲೀದಾ ಹೆಚ್ಚಾಗಿ ತರಿಸಿದ್ದಾರೆ

ಗಂಡು ಬಂದಿದ್ದಾನೆ ಚಪ್ಪರದ ಒಳಗೆ, ಸಕ್ಕರೆ ತಂದಿದ್ದಾನೆ ಪೋಟ್ಟಣಾದಲ್ಲಿ

ಅಲ್ಲಾನ ಹೆಸರಲ್ಲಿ ಹಸೆ ಬರೆಸಿದೆ ಒಬ್ಬರು ಮತ್ತೊಬ್ಬರಿಂದ ಎಂದು ಹಾಡುತ್ತಾರೆ. ಹಸೆ ಬರೆದ ಮೇಲೆ ವಧುವನ್ನು ಕರೆತಂದು, ಹಸೆಯ ಮೇಲೆ ಕೂರಿಸುವರು. ಹಿರಿಯ್ ಮತ್ತೆ ದೆಹಲಿಗೆ ಹಲ್ಲಿಟ್ಟು ಹಚ್ಚಿ, ಬಾಯಿ ಮುಕ್ಕಳಿಸುವಂತೆ ಹೇಳುವಳು. ಅನಂತರ ಎಲೆ ಅಡಿಕೆ ಹೆಣ್ಣೆನ ಬಾಯಲ್ಲಿಟ್ಟು ಕಚ್ಚಿ ಹಿಡಿಯುವಂತೆ ಹೇಳುವಳು. ಮತ್ತೆ ದೆಯರೆಲ್ಲರೂ ಒಬ್ಬಬ್ಬರಾಗಿ ಹೆಣ್ಣೆನ ಮಡಿಲು ತುಂಬಿ ಹೂವಿನ ಹಾರ ಹಾಕಿದ ಮೇಲೆ ಕಚ್ಚಿ ಹಿಡಿದಿರುವ ಎಲೆ ಅಡಿಕೆ ಹಿಂದಕ್ಕೆ ತೆಗೆದುಕೊಳ್ಳುವರು. ಹೀಗೆ ಏದು, ಏಳು ಹನ್ನೊಂದು ಎಲೆಯ ಹಸೆ ಬರೆದು ವಧುವನ್ನು ಕುಳ್ಳಿರಿಸಿ ಮಡಿಲು ತುಂಬುವರು.

**ಮೇಹೇಂದಿಕಾ ರಸಂ :**

ಗಂಡಿನ ಕಡೆಯ ಮಹಿಳೆಯರು ಹೆಣ್ಣಿಗೆ ಮಿಸ್ಟಿಶಾಸ್ತ್ರ, ಎಣ್ಣೆಶಾಸ್ತ್ರ, ಹಸೆಶಾಸ್ತ್ರ ಗಳನ್ನೆಲ್ಲ ಮಾಡಿದ ಮೇಲೆ, ಹೆಣ್ಣೆನ ಕಡೆಯ ಹಂಗಸರು, ಹೆಣ್ಣೆನ ಸಹೋದರಿಯರು, ಗಂಡಿನ ಶಾಸ್ತ್ರಕ್ಕಾಗಿ ಬಿಡದಿ ಮನೆಗೆ ಬರುವರು. ಇಲ್ಲಿ ಅರಿತಿಣ ಹಚ್ಚಿದ ಅಕ್ಕಿಯಲ್ಲಿ ಹಸೆ ಬರೆದು, ಮಣ ಹಾಕಿ, ಅದರ ಮೇಲೆ ಕೆಂಪು ಬಟ್ಟೆಹಾಸಿ ವರನನ್ನು ಕುಳ್ಳಿರಿಸುವರು. ಹೆಣ್ಣೆನ ಸಹೋದರಿ ವರನ ಬೆರಳಿಗೆ “ಮೇಹೇಂದಿ” ಹಚ್ಚುವಳು. ಹೀಗೆ ಹಚ್ಚಿದಕ್ಕಾಗಿ ವರನಿಂದ ದಷ್ಟಿಣೆ ಕೇಳುವಳು. ಈ ಸಂದರ್ಭದಲ್ಲಿ ವರನ ಸ್ನೇಹಿತರು ಚೌಕಾಸಿ ಮಾಡುವರು. ಹೆಂಗಳಿಯರೆಲ್ಲರೂ ಮೇಲಿನಂತೆಯೇ ಏಳು, ಒಂಭತ್ತು ಎಳೆಯ ಹಸೆ ಬರೆದು ವರನನ್ನು ಕುಳ್ಳಿರಿಸಿ ಮಡಿಲು ತುಂಬುವರು.

ಬಿಜಾಪುರದ ಕಡೆಯಲ್ಲಿಯೂ ಗಂಡಿನ ಕಡೆಯ ದಿಬ್ಬಣಿ ಬಿಡದಿ ಮನೆಗೆ ಬಂದು ಇಳಿಯುವುದು. ಇಲ್ಲಿಯೂ ಅವರ ಆತಿಧ್ಯ ನಡೆದ ಮೇಲೆ ಗಂಡಿನ ಕಡೆಯ ಹಂಗಸರು, ಹೆಣ್ಣು ಮಕ್ಕಳು, ಹೆಣ್ಣೆನ ಮನೆಗೆ ಹೋಗುವರು. ಅಲ್ಲಿ ಅರಿತಿಣದ ಅಕ್ಕಿಯಲ್ಲಿ ಹಸೆ ಬರೆದು, ವಧುವನ್ನು ಅದರ ಮೇಲೆ ಕುಳ್ಳಿರಿಸಿ, ಗಂಡಿನ ಕಡೆಯ ಮತ್ತೆ ದೆಯರು ಹೆಣ್ಣೆನ ಎರಡು ಹಸ್ತಗಳಿಗೂ ಮೇಹೇಂದಿ ಹಚ್ಚುವರು. ಹೆಣ್ಣಿನ್ನು ಒಳಗೆ ಕರೆದುಕೊಂಡು ಹೋಗಿ ಬೇರೆ ಸೀರೆ ಉಡಿಸಿ ಮರಳಿ ಬರುವವರೆಗೆ ಎರಡೂವರೆ ಸೇರು ಅರಿತಿಣದ ಅಕ್ಕಿಯಲ್ಲಿ “ಮಂಡಬ್” ಕೆಳಗೆ ಹಸೆ ಬರೆದು, ಎಲೆ ಅಡಿಕೆ ಇಡುವರು. ವಧುವನ್ನು ಪುನಃ ಕರೆದುಕೊಂಡು ಬಂದು, ಹಸೆಯ ಮೇಲೆ ಕುಳ್ಳಿರಿಸುವರು. ಆಗ ವರನ ತಾಯಿ ಅಥವಾ ಹಿರಿಯ್ ಮತ್ತೆ ದೆಹನ್ನಿಗೆ ಹಲ್ಲಿಟ್ಟು ಹಚ್ಚಿ, ಬಾಯಿಗೆ ನೀರು ಕೊಟ್ಟು ಮಡಕೆಯಲ್ಲಿ ಉಗಿಯುವಂತೆ ಹೇಳುವರು. ಈ ಶಾಸ್ತ್ರದಲ್ಲಿ ವರನ ಉಪಸ್ಥಿತಿ ಮುಟ್ಟಿವಲ್ಲ. ಒಂದು ವೇಳೆ ವರನು ಹೆಣ್ಣೆನ ಮನೆಗೆ ಬಂದಿದ್ದರೆ ಅದೇ ಹಸೆಯ ಮೇಲೆ ಗಂಡನ್ನು ಕುಳ್ಳಿರಿಸಿ ಮಡಿಇ ತಂಬಿಗಾನುವುದು.

### ಸುಯ್ಯಾಲೆಯ ಹಸೆ :

ಗೋಡಿಹಿಟ್ಟಿಗೆ ಉಪ್ಪು ಮತ್ತು ನೀರು ಹಾಕಿ ಉಂಡೆ ಮಾಡುವರು. ಇದನ್ನು ‘ಸುಯ್ಯಾಲೆ’ ಎನ್ನಲಾಗುತ್ತದೆ. ಸುಮಾರು ಆರು ಉಂಡೆ ಸುಯ್ಯಾಲೆಗಳನ್ನು ಎದಿರು ಬದಿರು ಚೌಕಾಕಾರವಾಗಿ ಇಡಲಾಗುವುದು. ಇದರ ಮೇಲೆ ಅರಿಶಿಣದ ದಾರ ಸುತ್ತು ಕಟ್ಟುವರು. ಭಳಭಾಗದಲ್ಲಿ ಚೌಕಾಕಾರವಾಗಿ ಅರಿಶಿಣ ಹಚ್ಚಿದ ಅಕ್ಷಯಲ್ಲಿ ಹಸೆ ಬರೆದು, ಅದರ ಮೇಲೆ ನಾಲ್ಕು ಸುಯ್ಯಾಲೆ ಇಟ್ಟು ಹಳದಿ ದಾರದಿಂದ ಕಟ್ಟಲಾಗುವುದು. ಮಧ್ಯದಲ್ಲಿ ಹಸೆ ಮಣಿ ಇಡಲಾಗುವುದು. ಹೀಗೆ ಬರೆಯುವಾಗ :

ಅಜ್ಞಾಕೀ ಚೌಕೀ ಕೌನ್ ಭರಾಯೀ ?  
ಸರ್ವರ್ ದುಲೇಕೀ ಭಾನ್ ಭರಾಯೀ.  
ಕಲ್ಲಿಮೇ ಕಲ್ಲಿ ಚಂಪೇಕಿ ಕಲ್ಲಿ  
ಮೋತಿಂಯಾ ಮಂಗಾವೋ ಚೌಕ್ ಭರ್ರೇ  
ಹೀರೇ ಮಂಗಾವೋ ತಾರೇ ಚಡಾನೇ

ಈ ದಿನದ ಹಸೆ ಯಾರು ಬರೆಯುತ್ತಾರೆ ?  
ಮಧುಮಗನ ಸಹೋದರಿ ಬರೆಯುತ್ತಾಳೆ.  
ಮೊಗಿನಲ್ಲಿ ಮೊಗ್ಗ ಸೇವಂತಿಗೆ ಮೊಗ್ಗ  
ಮುತ್ತಗಳು ತರಿಸಿರ ಹಸೆ ಬರೆಯಲು  
ವಡಗಳನ್ನು ತರಿಸಿರ ನಕ್ಕತ್, ಪರಿಸಲು

ಎಂದು ಹಾಡುವ ಗೀತೆಗಳಲ್ಲಿ ತಂದೆ, ತಾಯಿ, ಸಹೋದರ, ಮಾವ, ಅತ್ತಿಗೆ, ಅಣ್ಣಿ ಇನ್ನುಳಿದ ಆಪ್ತರು ಹಸೆ ಬರೆಯುತ್ತಾರೆ ಎಂದು ವಿಸ್ತರಿಸಿ ಹಾಡಲಾಗುತ್ತದೆ. ಅನಂತರ ಹಸೆ ಮಣಿ ಮೇಲೆ ಮದುಮೇಗಳನ್ನು ಕುಳಿರಿಸಿ ಕುತ್ತಿಗೆಗೆ ಹಾರ ಹಾಕದೆ, ತಲೆಗೆ ಸಹೇರ ಕಟ್ಟುತ್ತಾರೆ. ಇದು ಒಂದನ್ನು ಮುತ್ತೆದೆಯರು ಸೇರಿ ತಡ್ಡಣ ಸಹೇರ ಬಿಟ್ಟುತ್ತಾರೆ. ವರನಿಗೂ ಸಹ ಮೇಲಿನಂತೆ ಹಸೆಯ ಶಾಸ್ತ್ರವನ್ನು ಮಾಡಲಾಗುವುದು.

### ಚಂಗೇರಿಕಾ ರಸಂ :

ಹೊಸದಾದ ಬಿದುರಿನ ಬುಟ್ಟಿಯಲ್ಲಿ ಗೋಡಿ ತೆಗೆದುಕೊಂಡು ಎಣ್ಣೆಯಲ್ಲಿ ಅದ್ದಿರುವ ಕೋಲನ್ನು ಅದರಲ್ಲಿ ಇಡಲಾಗುವುದು. ಇದನ್ನು ‘‘ಚಂಗೇರಿಕೀ ಟೊಕೀ’’ ಎಂದು ಕರೆಯುತ್ತಾರೆ. ಈ ಬುಟ್ಟಿಯಲ್ಲಿ ತುಂಬಿರುವ ಗೋಡಿಯನ್ನು ಕೋಲಿನಿಂದ ಕುಟ್ಟಲು ಹೆಣ್ಣಿಗೆ ಹೇಳುವರು. ಜೊತೆಯಲ್ಲಿ ಇವರು ಸುಮಂಗಲಿಯರು ಸರಗು ಹಿಡಿದಿರಬೇಕು. ಹೀಗೆ ಗೋಡಿ ಕುಟ್ಟುವಾಗ ಹೆಂಗಳಿಯರು ಹಾಡುವರು :

ಸುನ್ನೇಕಿ ಚಂಗೇರಿ ಕುರುಪೇಕಾ ಸಾಮಾನ್  
ಹಸನ್ ಬೀ ಸುಹಾಗೀನ್ ಚಡ್ ಗಯೀ  
ಸಾಜನ್  
ಸುನ್ನೇಕಿ ಚಂಗೇರಿ ಕುರುಪೇಕಾ ಸಾಮಾನ್  
ಜರೀನಾ ಬೀ ಸುಹಾಗೀನ್ ಚಡ್ ಗಯೀ  
ಸಾಜನ್

ಚಿನ್ನದ ಚಂಗೇರಿ ಮದುವೆಯ ಸಾಮಾನು  
ಹಸನ್ ಬೀ ಮುತ್ತೆದೆ ತನ್ನ ಪ್ರಯಕರನ ಹಿಂದೆ  
ಹೋದಳು  
ಚಿನ್ನದ ಚಂಗೇರಿ ಮದುವೆಯ ಸಾಮಾನು  
ಜರೀನಾ ಬೀ ಮುತ್ತೆದೆ ತನ್ನ ಪ್ರಯಕರನ ಹಿಂದೆ  
ಹೋದಳು

ಎಂದು ಪ್ರತಿಸಾಲಿಗೂ ಪಲ್ಲವಿ ಹಾಡುತ್ತಾ ತಮ್ಮ ತಮ್ಮ ಹೆಸರು ಹೇಳುತ್ತಾ ತಮ್ಮ ಸ್ತ್ರಿಯಕರನ ಹಿಂದೆ ಹೋದರು ಎಂದು ಹೆಂಗಳೆಯರು ಹಾಡುವಾಗ ಇಲ್ಲರೂ ನಗುವ, ಸಂತೋಷದ ಸನ್ನಿಖೇತ ನಿಜಕ್ಕೂ ಆನಂದನೀಯ. ಇಲ್ಲಿ ಸೆರಗು ಬಿಡುವಾಗಲೂ ತಮ್ಮ ಗಂಡನ ಹೆಸರು ಹೇಳಬೇಕು. ಹೆಣ್ಣನ ತಾಯಿ “ಚಂಗೇರಿಕ್ಕೆ”ಯನ್ನು ಮಗಳ ಕೃಗೆ ಕೊಟ್ಟು, ತನ್ನ ಸೆರಗಲ್ಲಿ ಉಪ್ಪು ಹಿಡಿದು ದೃಷ್ಟಿ ತೆಗೆಯುವಳು. ಹೀಗೆಯೇ ವರನ ತಾಯಿಯೂ ತನ್ನ ಮಗನಿಗೆ ಮೇಲಿನಂತೆಯೇ ದೃಷ್ಟಿ ನಿರಾಳಿಸುವಳು.

ಚಿತ್ರದುರ್ಗದ ಕಡೆಯಲ್ಲಿಯೂ ದಿಬ್ಬಣ ಉರಿಗೆ ಬಂದಾಗ ಮೇಲಿನಂತೆ ವರನನ್ನು ಬರಮಾಡಿಕೊಂಡು ಸಿಹಿ ರೊಟ್ಟಿ, ಕರ್ಜಕಾಯಿ, ಮೊದಲು ವಿಶೇಷವಾಗಿ ಕೊಡುತ್ತಾರೆ. “ಮಿಸ್ ಶಾಸ್ತ್ರ”ದಲ್ಲಿ ಕೆಂಪು ಬಟ್ಟೆಯಲ್ಲಿ ಕೊಬ್ಬರಿ, ಹಲ್ಲಿಟ್ಟು, ಖಿಜೂರ್, ಬಾದಾಮಿಯೊಂದಿಗೆ ಆಕೆಯ ಮಡಿಲು ತುಂಬಿ ಕಂಕಣ ಹಾಗೂ “ಸಹೇರ್” ಕಟ್ಟಲಾಗುತ್ತದೆ. ವರನಿಗೂ ಹೆಣ್ಣನ ಕಡೆಯವರು ಹೂವಿನ ಹಾರ ಹಾಕಿ, ಕೊಬ್ಬರಿಯ ಮಡಿಲು ತುಂಬಿ ಮಹೇಂದಿ, ಅರಿಶಿಣ ಹಚ್ಚುವರು. ಹಾಗೆಯೇ ಹಸೆ ಬರೆಯುತ್ತಾ ಹಾಡುವರು.

ಒಯಾ ಜನರಲ್ಲಿಯೂ ಮೇಲಿನಂತೆ ವರನ ಕಡೆಯ ದಿಬ್ಬಣ ಹೆಣ್ಣನ ಉರಿಗೆ ಬಂದ ಮೇಲೆ ಉಟೋಪಚಾರದ ನಂತರ ವಸ್ತು ಒಡವೆ ಹೆಣ್ಣನ ಮನೆಗೆ ಪುರುಷರೆಲ್ಲರೂ ಒಟ್ಟಿಸುತ್ತಾರೆ. ಗಂಡಿನ ಕಡೆಯ ಹೆಂಗಳೆಯರು ವಧುವಿನ ಮನೆಗೆ ಬಂದಾಗ ಪ್ರತಿಯೊಬ್ಬರಿಗೂ ಹೂವಿನ ಹಾರ ಹಾಕಿ, ಚಪ್ಪರದ ಒಳಗೆ ಬರಮಾಡಿಕೊಳ್ಳುವರು. ಆದರೆ ಬೀಗತಿ ಬಂದಾಗ ಕೆಂಪು ಬಟ್ಟೆ ಅಡ್ಡಲಾಗಿ ಹಿಡಿದು ಬಾಯಿ ಸಿಹಿ ಮಾಡಿ, ಹಾಲು ನೀಡುವರು. ಆನಂತರ ಅಡ್ಡಲಾಗಿ ಹಿಡಿದ ಬಟ್ಟೆ ತೆಗೆಯಲಾಗುವುದು. ಗಂಡಿನ ತಾಯಿ ಮೊದಲುಗೊಂಡು ಮುತ್ತೆದೆಯರೆಲ್ಲರೂ ಅರಿಶಿಣ ಹಚ್ಚಿರುವ ಆಕ್ಕೆಯಲ್ಲಿ ಹಸೆ ಬರೆಯುವರು. ಹಳದಿ ಸೀರೆ ಉಟ್ಟಿರುವ ಹೆಣ್ಣಿಗೆ ಮಡಿಲಿನ ಮೇಲೆ ಕೆಂಪು ಬಟ್ಟೆಹಾಸಿ, ಬಳಿಹಣ್ಣು ಸಕ್ಕರೆ, ಎಲೆ ಅಡಿಕೆಯೊಂದಿಗೆ ಮಡಿಲು ತುಂಬಲಾಗುವುದು. ಹೀಗೆ ಹಿರಿಯ ಮುತ್ತೆದೆ ಕೃಯಿಂದ ಮಡಿಲು ತುಂಬಿಸಿದ ಮೇಲೆ ಇವಳಿಗೂ ಮಡಿಲು ತುಂಬಲಾಗುವುದು. ಗಂಡಿನ ಕಡೆಯ ಹಿರಿಯ ಮುತ್ತೆದೆ ಹೆಣ್ಣಿಗೆ ತಂದಿರುವ ಎಲ್ಲಾ ಒಡವೆಗಳನ್ನು ತೊಡಿಸುವಳು. ಈಕೆ “ಲಚ್ಚು”ವನ್ನು ಏವರು ಸುಮಂಗಲಿಯರ ತಲೆಗೆ ಮುಟ್ಟಿಸಿ, “ನಿಖಾ”ದ ಸಂದರ್ಭದಲ್ಲಿ ಕಟ್ಟುವುದಕ್ಕಾಗಿ ಅನೇ ಇಟ್ಟಕೊಳ್ಳುತ್ತಾಳೆ.

ಕರ್ಜಕಾಯಿ ಶಾಸ್ತ್ರ, ಮಿಸ್ ಶಾಸ್ತ್ರ, ಮಹೇಂದಿ ಶಾಸ್ತ್ರ ಎಲ್ಲವೂ ಮೇಲಿನಂತೆ. ಅಂದರೆ ದಕ್ಷಿಣ ಕರ್ನಾಟಕದಲ್ಲಿ ಮಾಡುವ ಶಾಸ್ತ್ರದಂತೆಯೇ ಮಾಡುವರು. ಇವರು ಸಹ ಮಾಡುವ ಮೇಲಿನ ಶಾಸ್ತ್ರದಲ್ಲಿ ಅನೇಕ ಗೀತೆಗಳನ್ನು ಹಾಡುವರು :

|   |   |
|---|---|
| ಆರೋ ಸಮಾಮೇ ಆಜ್ಞಾ ಕ್ಯಾ ಧೂಮ್ ಹೈ<br><br>ಚನೋ ಮಲಕ್ ಆರೋ ಮಲಕ್ ಕೀ<br>ಶಾಯದ್ ಆವಾಜ್ ಆಯಿ ಸಲ್ಲೀ ಅಲಾ<br>ಆರೋ ಸಮಾಮೇ ಆಜ್ಞಾ ಕ್ಯಾ ಧೂಮ್ ಹೈ | ಈ ದಿನದ ಸಂಭ್ರಮವು ಎಷ್ಟು<br>ಸಂತೋಷಕರವಾಗಿದೆ<br><br>ಯಷ್ಟ ಕಿನ್ನರ ಗಂಧರ್ವರು ಇವರ ಸ್ಥಿ ಕೇಳಿದರು<br>ಧ್ವನಿ ಕೇಳಿರಬಹುದು ಸಲ್ಲೀ ಅಲಾ<br>ಈ ದಿನದ ಸಂಭ್ರಮವು ಎಷ್ಟು<br>ಸಂತೋಷಕರವಾಗಿದೆ |
|---|---|

ಷಿಯಾ ಜನರು ಹಜರತ್ ಅಲಿಯವರಿಗೆ ವೇದಲ ಆದ್ಯತೆ ನೀಡುತ್ತಾರೆ. ಅದುದರಿಂದ “ಆಜ್ಞಾ ಮೌಲಾಕೀ ಪೈದಾ ಯಿಶ್ ಹರ್ ಕಾಪ್ಯೇ ಮೌಲಾಕೀ ಖಿದಂ ಹೈ” (ಈ ದಿನ ಹಜರತ್ ಅಲಿಯವರ ಹುಟ್ಟಿಹಬ್ಬ ಎಲ್ಲ ಕಾರ್ಯದಲ್ಲಿ ಅಲಿಯವರ ಚರಣಗಳಿಂದ) ಎಂದು ಹೇಳಿ “ದರೂದ್” ಪರಿಸುತ್ತಾರೆ. ಹೀಗೆ ಇವರಲ್ಲಿಯೂ ಒಂದೊಂದು ಶಾಸ್ತ್ರವೂ ಬಹಳ ವಿಶಿಷ್ಟ ಪೂರ್ವಾವಾಗಿ ಮಾಡುವುದು ಕಂಡುಬರುತ್ತದೆ.

### ನಿಖಾ :

ಇಡೀ ರಾತ್ರಿ, ವಿವಿಧ ಶಾಸ್ತ್ರಗಳು ನಡೆದ ಮೇಲೆ ಬೆಳಗಿನ ನಮಾಜ್ ಹೊತ್ತಿಗೆ ಸರಿಯಾಗಿ, ಗಂಡಿನ ಸ್ವಾನಕ್ಕಾಗಿ ಹೆಣ್ಣಿನ ಮನೆಯಿಂದ ಉಪರ್ಯಾ, ಪಂಚೆ, ಮಲ್‌ವಟ್-ಚಿಕ್ಕ, ಸುರ್ಯಾ, ಸುಗಂಥ ದ್ರವ್ಯ ಇತ್ಯಾದಿ ಬಿಡದಿ ಮನೆಗೆ ಕಳುಹಿಸಲಾಗುವುದು. ಇಲ್ಲಿ ಗಂಡಿಗೆ ಮೈತುಂಬ ಚಿಕ್ಕ-ಮಲ್‌ವಟ್ ಹಚ್ಚಿ, ಇವರು ಸುಮಂಗಲಿಯರು ನೀರೆರೆಯುವರು. ಅನಂತರ ಗಂಡು ನಮಾಜ್ ಮಾಡುವನು.

ಹೆಣ್ಣಿನ ಮನೆಯಲ್ಲಿ ಹೆಣ್ಣಿಗೆ ಮೈತುಂಬ ಚಿಕ್ಕ-ಮಲ್‌ವಟ್ ಹಚ್ಚಿ, ಇವರು ಸುಮಂಗಲಿಯರು ನೀರೆರೆಯುವರು. ಅನಂತರ ಈಕೆ ನಮಾಜ್ ಮಾಡಬೇಕು.

ಬೆಳಿಗ್ಗೆ ತಿಂಡಿಗಾಗಿ ಹೆಣ್ಣಿನ ಮನೆಯಿಂದ ಗಂಡಿನ ಮನೆಯವರಿಗೆ ವಿಶೇಷವಾಗಿ ಗಂಡಿಗೆ ಹಾಗೂ ಅವನ ಸ್ವೇಹಿತರಿಗೆ ಹರೀರ, ರೊಟ್ಟಿ, ಕುಫ್ತೆ, ಕಿಚಡಿ ಅನ್ನ, ಚಪಾತಿ, ಸಮೋಸೆ, ಪಾಯಸ, ವಿವಿಧ ತಿಂಡಿಗಳು, ಮಾಂಸದ ಸಾರು, ಪಲ್ಯ ಇತ್ಯಾದಿಗಳನ್ನು ಬಿಡದಿ ಮನೆಗೆ ಕಳುಹಿಸಲಾಗುವುದು. ಎಲ್ಲರೂ ತಿಂಡಿ ತಿಂದಾದ ಮೇಲೆ, “ನಿಖಾ”ದ ಸಮಯಕ್ಕೆ ಮುಂಚಿತವಾಗಿ ಗಂಡಿಗೆ ಸಹೇರ, ಗ್ರಾಹೀ, ತುರಾಯಿ ಕಳುಹಿಸಲಾಗುವುದು.

### ಸಹೇರಕಾ ರಸಂ :

“ನಿಖಾ”ದ ಒಪ್ಪಂದಕ್ಕೆ ವರನಿಗೆ ಕಳುಹಿಸುವುದಕ್ಕಿಂತ ಮೊದಲು ಹೊಸಬಟ್ಟೆ

ಉಡಿಸಲಾಗುವುದು. ಸಹೇರ, ಗಜ್‌ರೇಗಳನ್ನು ವಿವಾಹಿತ ಪುರುಷರ ಮತ್ತು ಮಹಿಳೆಯರ ತಲೆಗೆ ಮುಟ್ಟಿಸಲಾಗುವುದು. ಅನಂತರ ವರನ ತಂದೆ, ತಾಯಿ, ಸೆಹೋದರ, ಸಹೋದರಿಯರೆಲ್ಲ ಸೇರಿ ಸಹೇರ ಕಟ್ಟಿವರು. ಸಂಬಂಧಿಕರೆಲ್ಲರೂ ವರನ ಕುತ್ತಿಗೆಗೆ ಗಂಧ ಹಚ್ಚಿ, ದೃಷ್ಟಿ ಇಳಿಸಿ ತಮ್ಮ ಇಚ್ಛಾನುಸಾರ ಹಣ ಇಡುವರು. ಹೀಗೆ ಶಾಸ್ತ್ರ ಮಾಡುತ್ತಿರುವಾಗ ಹೆಂಗಳಿಯರೆಲ್ಲರೂ ಸಹೇರದ ಗೀತೆಗಳನ್ನು ಹಾಡುವರು :

“  
ಮರ್ಹಬಾ ಸಲ್ಲಿ ಅಲಾ ಕ್ಕಾ ಖೊಬ್ ಸಜಾಯ ಹೈ ಸಹೇರಾ  
ತೇರೆ ಸಹೇರಕೇ ಖುಷಿ ತೇರ ಮಾ ಬಾಪ್ ಕು ಹುಯಿ  
ತೇರೆ ಬಾಪ್ ನೇ ಖಿಡಾ ಚೋಲೈ ಗುಂದಾಯ ಸಹೇರಾ  
ಮರ್ಹಬಾ ಸಲ್ಲಿ ಅಲಾ ಕ್ಕಾ ಖೊಬ್ ಸಜಾಯ ಹೈ ಸಹೇರಾ  
ತೇರೆ ಸಹೇರಕೇ ಖುಷಿ ತೇರ ಬಾಂಯಾಕು ಹುಯಿ  
ತೇರೆ ಬಾಂಯಾ ನೇ ಖಿಡಾ ಚೋಲೈ ಗುಂದಾಯ ಸಹೇರಾ ॥ಮರ್ಹಬಾ॥

ಬಹು ಒಳ್ಳೆಯದು ಅಲಿಯವರೆ ಏನು ಶೋಭಿಸುತ್ತಿದೆ ಸಹೇರಾ  
ನಿನ್ನ ಸಹೇರಾದ ಖುಷಿ ನಿನ್ನ ತಂದೆ ತಾಯಿಯರಿಗೆ ಆಗಿದೆ  
ನಿನ್ನ ತಂದೆ ನಿಂತು ಹೇಳಿ ಕಟ್ಟಿಸಿದ್ದಾನೆ ಸಹೇರಾ  
ಬಹು ಒಳ್ಳೆಯದು ಅಲಿಯವರೆ ಏನು ಶೋಭಿಸುತ್ತಿದೆ ಸಹೇರಾ  
ನಿನ್ನ ಸಹೇರಾದ ಖುಷಿ ನಿನ್ನ ಸಹೋದರರಿಗೆ ಆಗಿದೆ  
ನಿನ್ನ ಸಹೋದರರು ನಿಂತು ಹೇಳಿ ಕಟ್ಟಿಸಿದ್ದಾರೆ ಸಹೇರಾ

ಹೀಗೆ ಸಹೇರದ ಸಂತೋಷ ನಿನ್ನ ಸಹೋದರಿಯರಿಗೆ, ಚಿಕ್ಕಮ್ಮೆ, ಚಿಕ್ಕಪ್ಪೆ, ಅಜ್ಞ ಅಜ್ಞಿಯರಿಗಾಯಿತು ಎಂದು ಹೇಳುವರು. ವರನು ಎಲ್ಲರಿಂದ ಆಶಿವಾದಗಳನ್ನು ಪಡೆದು, ಕುದುರೆಯ ಮೇಲೆ ಕುಳಿತುಕೊಂಡು ಎಲ್ಲಾ ಪುರುಷ ಸಂಬಂಧಿಕರೊಂದಿಗೆ ಒಜ್ಜೊ-ಭಜಂತಿಯೋಂದಿಗೆ ಮೆರವಣಿಗೆಯಲ್ಲಿ ಹೆಣ್ಣನ ಮನೆಯ ಚಪ್ಪರದ ಹತ್ತಿರ ಬರುವನು. ಚಪ್ಪರದ ಒಳಗೆ ಗಂಡನ್ನು ಬರಮಾಡಿಕೊಳ್ಳಬೇಕಾದರೆ, ಹೆಣ್ಣನ ಸಹೋದರ ಹಾಗೂ ಸೋದರ ಮಾವನು ಕೆಂಪು, ವಳಿದಿ ಬಣ್ಣದ ನೀರು ಹಾಗೂ ಪಾರಣಕ್ಕೆ ಪಾರಣ ಎಂಬಂತೆ ಹುರಿಯ ತಲೆ ನಿವಾಳಿ, ಕಂಪು ಒಟ್ಟಿ ಸುತ್ತಿರುವ ಒನಕೆ ಅದ್ದು ಒಡಿಯುವರು. ವರನು ಇವರಿಗೆ ದಢ್ಣಿಕೆ ಕೂಟ್ಟು ಚಪ್ಪರದ ಒಳಗೆ ಮಂಚದ ರೀತಿಯಲ್ಲಿ ಸಿದ್ಧಪಡಿಸಿರುವ ಆಸನದ ಮೇಲೆ ಬಂದು ಕೂಡುವನು.



ನಿಹಾ ಸಂದರ್ಭದಲ್ಲಿ ವರನನ್ನು ಕುದುರೆಯ ಮೇಲೆ ಕರೆತರುತ್ತಿರುವುದು

‘‘ನಿಹಾ’’ದ ಸಮಯಕ್ಕೆ ಸರಿಯಾಗಿ ಉಂಟಾಗಿ ಹಿರಿಯರು, ಸಮುದಾಯದ ಮುಖಿಂಡರು, ಖಾಜಿ, ಸಂಬಂಧಿ ಪುರುಷರು ಮತ್ತು ಆಪ್ತರೆಲ್ಲರೂ ಬಂದು ಸೇರುವರು.

ವಧುವಿಗೆ ವರನ ಮನೆಯ “ನಿಹಾದ ಸೀರೆ” ಉಡಿಸಿ, ಕೂದಲು ಎಳೆ ಬಿಟ್ಟು, ಓಡಣಿ ಹೊದಿಸಿ, ಎರಡು ಕಡೆಯ ಮಹಿಳೆಯರ ಸಮೃಂಧಲ್ಲಿ “ಮಸ್ತಾ” ಮೇಲೆ ಕುಳಿರಿಸಲಾಗುವುದು. ವಧುವಿನ ಬಲ ಹಸ್ತವನ್ನು, ಸಕ್ಕರೆ ಇರುವ ತಟ್ಟೆಯ ಮೇಲೆ ಇರಿಸಲಾಗುವುದು. ವಧು ಹಲ್ಲಿನಲ್ಲಿ ಕಲ್ಲುಸಕ್ಕರೆ ಕಚ್ಚಿ ಹಿಡಿದಿರಬೇಕು. ಈ ಸಮಯದಲ್ಲಿ ಒಳ್ಳೆಯದನ್ನು ಆಲೋಚಿಸುವಂತೆ ವಧುವಿಗೆ ಹೇಳಲಾಗುವುದು.

ಸಾಮಾನ್ಯವಾಗಿ ಕನಾಟಕದ ಎಲ್ಲಾ ಕಡೆಯಲ್ಲಿಯೂ ‘‘ನಿಹಾ’’ದ ಒಪ್ಪಂದಕ್ಕೆ ಕೂರಿಸುವ ಮೊದಲು ಮೇಲಿನ ರೀತಿಯಲ್ಲಿ ತಯಾರಿ ಮಾಡುತ್ತಾರೆ.




ಉತ್ತರ ಕರ್ನಾಟಕದ ವಧು

ಆದರೆ ಬಳ್ಳಾರಿಯ ಸುತ್ತಮುತ್ತಲ ಪದ್ಧತಿಯಲ್ಲಿ ವಧುವಿನ ಸಹೋದರ ಬಿಡದಿ ಮನೆಗೆ ಬಿಸಿನೀರನ್ನು ತೆಗೆದುಕೊಂಡು ಹೋಗಿ ವರನಿಗೆ ಸ್ವಾನ ಮಾಡಿಸಬೇಕು. ಚಿತ್ರದುರ್ಗದ ಕಡೆಯಲ್ಲಿಯೂ ಮೇಲಿನಂತಹೀ ಹೆಣ್ಣನ ಕಡೆಯವರು ನೀರನ್ನು ತೆಗೆದುಕೊಂಡು ಹೋಗಿ ಸ್ವಾನ ಮಾಡಿಸುವರು.


ಬಿಜಪುರದ ಕಡೆ ವರನಿಗೆ ಸ್ವಾನ ಮಾಡಿಸುವ ವಿಧಾನ ಇನ್ನೊಂದು ಬಗೆಯಾಗಿದೆ. ಚಹ್ಮರದಲ್ಲಿ ಹಸೆ ಘುಣೆ ಇಟ್ಟಿ, ವರನನ್ನು ಕುಳಿರಿಸಿ, ಹೆಣ್ಣನ ತಂಡೆ ಅಥವಾ ಸೋದರಮಾವನು ಗಂಡಿಗೆ ಮೈತುಂಬ ಆರಿಶಾ ಹಚ್ಚಿ ಸ್ವಾನ ಮಾಡಿಸುವನು. ಹೋಸ ಬಟ್ಟೆ ಉಡಿಸಿ ಸೊಂಟಕ್ಕೆ ಕೆಂಪುಬಟ್ಟೆಯಲ್ಲಿ ಸುತ್ತಿರುವ ಕೊಬ್ಬರಿ ಕಟ್ಟುವನು. ಅನಂತರ ಸಹೇರ, ಗ್ರಾರೇ ಕಟ್ಟಿ, ಕ್ರಿಗೆ ತುರಾಯಿ ನೀಡುವನು. ಗಂಡಿನ ತಾಯಿ, ಸೋದರಿಯರು ಕುತ್ತಿಗೆಗೆ ಗಂಧ ಹಚ್ಚಿ “ಬೆಳ್ಳಿ ಕಾಸು” ನಿವಾಳಿ, ದೃಷ್ಟಿ ತೆಗೆಯುವರು. ವರನನ್ನು ಕುದುರೆಯ ಮೇಲೆ ಕುಳಿರಿಸಿ ಬಾಜಾ-ಭಜಂತಿ, ಯೋಂದಿಗೆ ಮಸೀದಿಗೆ ಕರೆದುಕೊಂಡು ಹೋಗಲಾಗುವುದು.

ಇನ್ನು ಕೆಲವು ಕಡೆ, ಗಂಡಿಗೆ ಹೆಣ್ಣನ ತಂಡೆಯೇ ಬಚ್ಚಲ್ ಮನೆಯಲ್ಲಿ ಸ್ವಾನ ಮಾಡಿಸಿ,



ಉತ್ತರ ಕನಾಟಕದ ವರ

ಚಪ್ಪರಕ್ಕೆ ಎತ್ತಿಕೊಂಡು ಬರುವನು. ಗಂಡು ತನ್ನ ಮಾವಣಾಗುವವನಿಗೆ ‘‘ಸ್ವಾನ ಮಾಡಿಸಿದ ಖುಷಿ’’ ಎಂದು ದುಡ್ಡು ಕೊಡಬೇಕು. ಮಸೀದಿಯಲ್ಲಿ ಮುಲ್ಲಾರವರು ನಮಾಜ್ ಮಾಡುವಂತೆ ಹೇಳುವರು. ವಧುವಿಗೆ ಮೈತ್ರಿ ಅರಿಶಿಣ ಹಚ್ಚಿ ನೀರೆರೆಯುವರು. ಅನಂತರ “ನಿಖಾ”ದ ಸೀರೆ ಉಡಿಸಿ, ತಲೆಯ ಮೇಲೆ ಓಡಣಿ ಹೊಡಿಸಿ, ವರನು ಚಪ್ಪರಕ್ಕೆ ಬರುವ ಹೊತ್ತಿಗೆ, ಮನೆಯ ಹೊಸ್ತಿಲ ಒಳಗೆ ನಿಲ್ಲಿಸಲಾಗುವುದು. ನಮಾಜ್ ಮುಗಿಸಿ ವರ ಚಪ್ಪರದ ಹತ್ತಿರ ಬಂದಾಗ ವಧುವಿನ ಸೋದರಿ ಅರಿಶಿಣ ಹಚ್ಚಿದ ಗೋದಿಹಿಟ್ಟಿನ ಉಂಡೆ ನಿವಾಳಿಸುವಳು. ವಧುವಿನ ಸಹೋದರ ಗಂಡಿನ ಹಲ್ಲಿಗೆ ಹಲ್ಲಿಟ್ಟು ಹಚ್ಚಿ, ಬಾಯಿಗೆ ನೀರು ಕೊಟ್ಟು, ಮಡಕೆಯಲ್ಲಿ ಉಗಿಯುವಂತೆ ಹೇಳುವನು. ಗಂಡು ತನ್ನ ಇಚ್ಛಾನುಸಾರ ಹಣವನ್ನು ಆ ಮಡಕೆಯಲ್ಲಿ ಹಾಕಬೇಕು. ಅನಂತರ ಹೊಸ್ತಿಲ ಒಳಗೆ ನಿಂತಿರುವ ವಧುವಿನ ಹತ್ತಿರ ಬಂದಾಗ, ಕೆಂಪು ಬಟ್ಟೆ ಅಡ್ಡ ಹಿಡಿಯಲಾಗುವುದು. ಆಗ ವರನು ಇದು ಬೊಗಸೆ ಅರಿಶಿಣ ಹಚ್ಚಿದ ಅಕ್ಕೆ



ವರ್ಣಗೆ ಚಪ್ಪರದಲ್ಲಿ ಸ್ಥಾಪ ಮಾಡಿಸುತ್ತಿರುವುದು

ಕಾಳಿನ್ನು ವಧುವನ ತಲೆಯ ಮೇಲೆ ಯಾಕುವು. ಪಣ್ಣು ಸ್ವಂತ ಇದು ಬೀಗಸೆ ಅರಿತಿಣ ಹಚ್ಚಿದ ಅಕ್ಕಿಕಾಳಿನ್ನು ವರನ ತಲೆಯ ಮೇಲೆ ಯಾಕುವಳು. “ನಿಖಾ”ದ ಸಮಯಕ್ಕೆ ಸರಿಯಾಗಿ ಉರಿರಿಯರು, ಸಂಬಂಧಿಕರು, ಆಪ್ತರೆಲ್ಲರೂ ಬಂದು ಸೇರುವರು. ಸಿದ್ಧಪಡಿಸಿರುವ ಆಸನದ ಮೇಲೆ ವರನನ್ನು ಕೂರಿಸಲಾಗುವುದು. ಯಾಗೆಯೇ ವಧುವನ್ನು ಕೂಡ ಎರಡು ಕಡೆಯ ಮಣಿಳಿಯರ ಮಧ್ಯದಲ್ಲಿ “ಮಷ್ಟು” ಹಾಕಿ ಕೂಲಿಸಲಾಗುವುದು.


ಷಿಯಾ ಜರರಲ್ಲಿ ಅವರವರ ಮನಸ್ಯ ಕಡೆಯವರು ಗಂಡು - ಹೆಣ್ಣಗೆ ಸ್ಥಾನ ಮಾಡಿಸಿದ ಮೇಲೆ ಗಂಡಿಗೆ, ಸೋದರಮಾವಹು ಸರೇರ, ಗಜರೇ ಕಟ್ಟುವನು. ಹೆಣ್ಣನ ಮೇಡಲ ಗಂಡಿನ ಮಡಿಲು ತುಂಡಿ ಕುತ್ತಿಗೆಗೆ ಗಂಧ ಹಚ್ಚಿ, ಯಣ ನಿವಾಳಿಸಿ ವೃಷ್ಣಿಲಟಕ ತೆಗೆಯುವಳು. ಸಂಬಂಧಿಕರೆಲ್ಲರೂ ಗಂಧ ಹಚ್ಚಿ ಆಶೀರ್ವದಿಸುವರು. ಗಂಡಿನ ಕಡೆಯ ಪ್ರೀರುಷರಲ್ಲರೂ ಚರನನ್ನು ಮರವಣಗೆಯೇಂಟಿಗೆ ನೊಂದು “ಆಶುಪ್ರಾಸ” ಅಫ್ವಾ

“ಇಮಾಮ್ ಬಾಡ್”ಕ್ಕೆ ಕರೆದುಕೊಂಡು ಬರುವರು.

ವಧುವಿಗೆ ನೀರೆರೆದ ಮೇಲೆ ವಧುವು ಖುರಾನ್ ಗ್ರಂಥದ “ಯೂಸುಫ್ - ಜುಲೀಬ್” ಎಂಬ ವಿಷಯವಿರುವ “ಸೂರಾ” ಓದಬೇಕು. ಅನಂತರ ಆಕೆಯನ್ನು ಮೇಲಿನಂತೆಯೇ ಎರಡು ಕಡೆಯ ಮಹಿಳೆಯರ ಸಮೃದ್ಧಿದಲ್ಲಿ ಹಾರಿಸಲಾಗುವುದು. ಈಗಲೂ ವಧುವು “ಯೂಸುಫ್ - ಜುಲೀಬ್”ದ ವಿಷಯವಿರುವ “ಸೂರಾ” ಓದುತ್ತಿರಬೇಕು. ಮುಸ್ಲಿಮರಲ್ಲಿ ನಿಶಾದ ಒಪ್ಪಂದ ಮಾಡಬೇಕಾದರೆ ಒಂದೇ ಕ್ರಮವನ್ನು ಅನುಸರಿಸುತ್ತಾರೆ. ಇಲ್ಲಿ ಕೆಲವು ನಿಯಮಗಳಿವೆ. ಗಂಡು ಮತ್ತು ಹೆಣ್ಣು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು, ಸಂಪೂರ್ಣ ಪ್ರಜ್ಞಯಲ್ಲಿರಬೇಕು, ನಿಶಾದ ವೇಳೆ ಇಬ್ಬರು ಸಾಕ್ಷಿಗಳು, ಇಬ್ಬರು ವಕೀಲರು ಮತ್ತು ಒಬ್ಬ ಖಾಚಿ ಇರಬೇಕು.

ಪ್ರಥಮವಾಗಿ ಈ ಸಾಕ್ಷಿ ಹಾಗೂ ವಕೀಲರು ವಧುವಿನ ಒಟ್ಟಿಗೆ ಕೇಳಬೇಕು. ಇಂತಹವರ ಮಗನ ಜೊತೆ ಇಷ್ಟು “ಮಹರ್”ನೊಂದಿಗೆ, ಇಂತಹ ಹೆಸರಿನ ವರನ ಜೊತೆ, ನಿನಗೆ “ನಿಶಾ” ಮಾಡುತ್ತಿದ್ದೇವೆ, ನಿನ್ನ ಮನಃಪೂರ್ವಕ ಒಟ್ಟಿಗೆ ಇದ್ದರೆ “ಸಮೃತಿ” ನೀಡು ಎಂದು ಮೂರು ಬಾರಿ ಕೇಳುವರು. ಹೆಣ್ಣು ಪ್ರತಿಬಾರಿಯೂ “ಸಮೃತಿ” ನೀಡಿದರೆ ಆಕೆಯಿಂದ “ದಫ್ತರ್”ನಲ್ಲಿ ರುಜು ಮಾಡಿಸಿಕೊಳ್ಳಲಾಗುವುದು.

ಅನಂತರ ಖಾಚಿಯವರು ಗಂಡಿನ ಒಟ್ಟಿಗೆ ಕೇಳುವರು. ಇಂತಹವರ ಮಗಳ ಜೊತೆ,



‘ನಿಶಾ’ ಸಂದರ್ಭದಲ್ಲಿ ವರನಿಂದ ದಫ್ತರ್‌ನಲ್ಲಿ ಖಾಚಿಯವರು ರುಜು ಮಾಡಿಸುತ್ತಿರುವುದು

ಈ ಹೆಸರಿನ ವಧುವಿನೊಂದಿಗೆ, ಇಬ್ಬರು ಸಾಕ್ಷಿ ಹಾಗೂ ವಕೀಲರ ಅನುಮೋದನೆಯಲ್ಲಿ, ಇಷ್ಟು “ಮಹರ್”ನೊಂದಿಗೆ, ಬಂದಿರುವ ಗಣ್ಯರ ಸಮಕ್ಕಮದಲ್ಲಿ, ನಿಮ್ಮ “ನಿಶಾ” ಮಾಡುತ್ತಿದ್ದೇವೆ, ಇದಕ್ಕೆ ತಮ್ಮ ಮನಃಪೂರ್ವಕ ಒಟ್ಟಿಗೆ ಇದ್ದರೆ “ಸಮೃತಿ” ನೀಡಿರೆಂದು ಗಂಡನ್ನ ಮೂರು ಬಾರಿ ಕೇಳುವರು. ಆತ ಪ್ರತಿ ಬಾರಿಯೂ ತನ್ನ ಸಮೃತಿ ಇದೆ ಎಂದು ಹೇಳಿದ ಮೇಲೆ “ದಫ್ಫತರ್”ನಲ್ಲಿ ರುಜು ಮಾಡಿಸಿಕೊಂಡು ಖಾಜಿಯವರು “ನಿಶಾನಾಮ” ಓದುವರು.

ಹೀಗೆ ನಿಶಾ ಆದ ನಂತರ ಗಂಡಿನ ಕಡೆಯವರು ಬಾದಾಮಿ, ಕಲ್ಲುಸಕ್ಕರೆ, ಉತ್ತರ್ತ ಪದಾರ್ಥಗಳನ್ನ ಜನರ ಮಧ್ಯದಲ್ಲಿ ಎಸೆಯವರು.



ವರನ ತಾಯಿ ಹೆಗ್ಗಡೆಗೆ ‘ಲಾಘ್ವ’ ಕಟ್ಟುತ್ತಿರುವುದು

“ನಿಶಾಕ್ಕೆ” ಗಂಡು ಸಮೃತಿ ನೀಡುವ ಸಂದರ್ಭದಲ್ಲಿ ಗಂಡಿನ ಕಡೆಯ ಹಿರಿಯ ಮುತ್ತೆದೆ ಅಥವಾ ಗಂಡಿನ ತಾಯಿ ಹೆಗ್ಗಡೆ ಲಾಘ್ವ ಕಟ್ಟುವಳು. ಇಲ್ಲಿಯೂ ಸಹ ಮಹಿಳೆಯರ ಮಧ್ಯದಲ್ಲಿ ಬಾದಾಮಿ, ಕಲ್ಲುಸಕ್ಕರೆ, ಉತ್ತರ್ತ ಪದಾರ್ಥಗಳನ್ನ ಎಸೆಯಲಾಗುವುದು.

ಆಹ್ವಾನಿತರು ವರನನ್ನು ಅಭಿನಂದಿಸಿ ಉಡುಗೊರೆ ನೀಡುವರು. ವರನು ವಧುವಿನ ಹತ್ತಿರ ಬಂದು ಅವಳ ತಲೆಯ ಮೇಲೆ ತನ್ನ ಬಲಗ್ಗೆ ಹಸ್ತವಿಟ್ಟು, “ದರೂದಾ” ಓದಿ, ಬೈತಲೆಯ ಮೇಲೆ ಉಡುವನು. ನಂತರ ಹಿರಿಯರ ಪಾದಕ್ಕೆ ಸಮಸ್ಯಾರ ಮಾಡುವನು, ಹಿರಿಯರೆಲ್ಲರೂ ಆಶೀರ್ವದಿಸುವರು. ಆ ದಿನದ ಭೋಜನದ ವ್ಯವಸ್ಥೆ ವಧುವಿನ

ಕಡೆಯವರು ಏರ್ ಡಿಸುವರು. ಸಾಮಾನ್ಯವಾಗಿ ಬಿರಿಯಾನಿ, ಎಣ್ಣಾಗಾಯ್, ಚಟ್ಟಿ, ಸಿಹಿ ಪಾಯಸ ಇತ್ಯಾದಿ ಮಾಡಲಾಗುತ್ತದೆ.


ಷಿಯಾ ಜನರಲ್ಲಿಯೂ ಮೇಲಿನ ರೀತಿಯಂತೆ “ನಿಶಾ” ಮಾಡಿದ ನಂತರ ಹಿರಿಯ ಮುತ್ತೆದೆ ವಥುವಿಗೆ “ಲಚ್ಚೆ” ಕಟ್ಟುವಳು. ಇವಳಿಗೆ “ನಜ್ಞರಾನಾ” (ದಷ್ಟಿಂ) ಕೊಡುವರು. ಬಾದಾಮಿ, ಕಲ್ಲುಸಕ್ಕರೆ, ಉತ್ತತ್ತೆ ಪದಾರ್ಥಗಳನ್ನು ಮೇಲಕ್ಕೆ ಎಸೆಯಲಾಗುವುದು. “ಆಶುಖಾನ್” ದಲ್ಲಿ ನಿಶಾ ಆದ ಮೇಲೆ ವರನು ಎಲ್ಲರಿಂದ ಅಭಿನಂದನೆಗಳನ್ನು ಪಡೆಯುವನು.

ಅವನು ವಥುವಿನ ಮನೆಯ ಮುಂದಿನ ಚಪ್ಪರದ ಹತ್ತಿರ ಬಂದಾಗ, ವಥುವಿನ ಸಹೋದರ, ವರನನ್ನು ಚಪ್ಪರದ ಒಳಗೆ ಬರಮಾಡಿಕೊಳ್ಳುವುದಕ್ಕಿಂತ ಮೊದಲು ಕೆಂಪು ಬಟ್ಟೆ ಸುತ್ತಿರುವ ಒನಕೆ, ಅಡ್ಡ ಹಿಡಿಯುವನು. ಆಗ ವರನು ಅವನಿಗೆ ದಷ್ಟಿಂ ನೀಡಬೇಕು. ವಥುವಿನ ಹತ್ತಿರ ಬಂದಾಗ, ಕೆಂಪು ಬಟ್ಟೆ ಅಡ್ಡ ಹಿಡಿಯಲಾಗುವುದು. ಇದನ್ನು “ಶರಾಶರೀರಾ ಪರ್ದೆ” ಎನ್ನಲಾಗುತ್ತದೆ. ವರನ ಕೈಯಿಂದ ವಥುವಿನ ತಲೆಯ ಮೇಲೆ ಹಾಗೂ ವಥುವಿನ ಕೈಯಿಂದ ವರನ ತಲೆಯ ಮೇಲೆ ಐದು ಚೊಗಸೆ ಅರಿಶಿಣ ಹಚ್ಚಿದ ಅಕ್ಷಿಕಾಳನ್ನು ಹಾಕಿಸಲಾಗುವುದು. ಹೀಗೆ ಪರಸ್ಪರ ಅಕ್ಷಿ ಕಾಳ ಹಾಕಿದ ಮೇಲೆ ಅಡ್ಡಲಾಗಿ ಹಿಡಿದಿರುವ ಬಟ್ಟೆ ತೆಗೆಯುವರು, ವರನು ವಥುವಿನ ತಲೆಯ ಮೇಲೆ ತನ್ನ ಬಲಗೈ ಹಸ್ತವಿಟ್ಟು, ಮೇಲಿನಂತೆಯೇ “ದರೂದ್” ಓದಿ, ಬೃತ್ತಲೆ ಮೇಲೆ ಉದುವನು. ಆಗ ವರನಿಗೆ “ಹರೀರಾ” ಕೊಡಲಾಗುವುದು.

ಘಾಫಿಯರಲ್ಲಿ ಗಂಡಿನ ಕಡೆಯ ದಿಭ್ಬಣ ಹೆಣ್ಣನ ಉರಿಗೆ ಬರುವುದಿಲ್ಲ. ಬದಲಾಗಿ ಹೆಣ್ಣನ ಕಡೆಯ ಪುರುಷರು ಗಂಡಿನ ಮನೆಗೆ ಹೋಗುವ ಪದ್ಧತಿ ಇದೆ. ಇದೊಂದು ಗಮನೀಯ ಅಂಶ.

ಮುಖ್ಯವಾಗಿ ಮದುವೆಯ ದಿನ ಮೇಹೇಂದಿ ಶಾಸ್ತ್ರಮುಗಿದ ಮೇಲೆ ವಥುವಿಗೆ ಏವರು ಮಹಿಳೆಯರು ಸೇರಿ ಸ್ವಾನ ಮಾಡಿಸುವರು. ವಥು ತಾಯಿಮನೆಯ ಬಿಳಿಸೀರೆ ಉಟ್ಟುಕೊಂಡು ತಲೆಯ ಮೇಲೆ ಸೇರಗು ಹೋದ್ದುಕೊಂಡು, ಈ ಮೊದಲೆ ಗಂಡಿನ ಕಡೆಯವರು ಇಟ್ಟಿರುವ ಮಂಚದ ಮೇಲೆ ಕುಳಿತಿರುವಳು. ಆಗ ವಥುವಿನ ತಂದೆ ಮೊದಲುಗೊಂಡು, ಹಿರಿಯ ಆಪ್ತರೆಲ್ಲರೂ ವಥುವಿಗೆ “ನಿಶಾ” ದ ಒಟ್ಟಿಗೆ ಕೇಳುವರು. ಈಕೆ ಮೂರು ಬಾರಿಯೂ ತನ್ನ “ಸಮೃತಿ” ಯಿದೆಯೆಂದು ತಿಳಿಸಿದ ಮೇಲೆ, ಹೆಣ್ಣನ ಕಡೆಯ ಪುರುಷರೆಲ್ಲರೂ ವರನ ಮನೆಗೆ ಹೋಗುವರು.

“ನಿಶಾ” ದ ಸಮಯಕ್ಕೆ ಸರಿಯಾಗಿ ಆಹ್ವಾನಿತರೆಲ್ಲರೂ ವರನ ಮನೆಯ ಚಪ್ಪರದಲ್ಲಿ ಬಂದು ಸೇರುವರು. ಬಿಳಿಬಟ್ಟೆ ಧರಿಸಿರುವ ವರ ಬಂದು ಚಪ್ಪರದಲ್ಲಿ ಸಿದ್ಧಪಡಿಸಿರುವ ಆಸನದ ಮೇಲೆ, ವಥುವಿನ ತಂದೆಯ ಜೊತೆಯಲ್ಲಿ ಪುಳಿತುಕೊಳ್ಳುವನು. ಧರ್ಮಗುರುಗಳು ಮೇಲಿನ



ಷಾಫಿ ಜನರಲ್‌ನಿಖಾ ಮಾಡುತ್ತಿರುವ ಬಗೆ

ರೀತಿಯಂತೆ ಇಂತಹವರ ಮಗಳು, ಈ ಹೆಸರಿನ, ಇಂತಿಷ್ಟು “ಮಹರ್”ನೊಂದಿಗೆ, ಇಂತಹ ವಕೀಲರು ಮತ್ತು ಸಾಕ್ಷಿಗಳ ಅನುಮೋದನೆಯಲ್ಲಿ ... ಇತ್ಯಾದಿ ಸಮುದಾಯದವರ ಸಮೃಧಿದಲ್ಲಿ ಮೇಲಿನಂತಹೀ ಮೂರು ಬಾರಿ ಕೇಳುವರು. ವರ ಪ್ರತಿಬಾರಿ ಒಟ್ಟಿಗೆ ಇದೆ ಎಂದು ಹೇಳುವನು. ಆಗ ಥರ್ಮಗುರುಗಳು “ನಿಖಾನಾಮ್” ಓದುವರು. ವರನನ್ನು ಬಂದವರೆಲ್ಲ ಅಭಿನಂದಿಸುವರು. ಹೆಣ್ಣನ ಸೋದರಮಾವನು ಗಂಡಿಗೆ ವಾಚು, ಉಂಗುರ ಹಾಕುವನು. ಭೋಜನದ ನಂತರ ವಧುವಿನ ಮನೆಯಿಂದ ಬಂದ ಪುರುಷರೆಲ್ಲರು ಹಿಂದಿರುಗಿ ಬಂದು, ನಿನ್ನ “ನಿಖಾ” ಆಯಿತು ಎಂದು ವಧುವಿಗೆ ಹೇಳುವರು. ಹೀಗೆ “ನಿಖಾ” ಆದ ಮೇಲೆ ತಕ್ಷಣ ವರನ ಕಡೆಯ ದಿಬ್ಬಣ, ವಧುವಿನ ಉರಿಗೆ ಬರುವುದು. ಇವರು ಬರುವಾಗ ದಾರಿಯುದ್ದಕ್ಕೂ ಅನೇಕ ಗೀತೆಗಳನ್ನು ಹಾಡುವರು :

ಅರಗಿ ಮಯ್ಯಿಲ್ ಪೂನಾ ಪ್ರದುನಾರಿ  
ಅನವದಿ ತೋರಿಗಳ್ ಪೂಡುಕೂಡಿ  
ಅನುರಾಗ ಗಾನಂಗಳ್ ಪಾಡಿ ಇದ ಇದ ಇದ ವರುನೇ  
ನಯನಂಗಳ್ ಕರಿಮಸಿ ಯೌದಿ ನಾಗಸ್ಥಾಮಿಲ್ ಪಾಡಿಯಾಡಿ  
ಮೃಯಾಮಾರನ ಹೋಡಿಗಳ್ ಮಾಟ ಇದ ಇದ ಇದ ವರುನೇ  
ಪೈಡೂಯ್ಯಂ ಉಂಡು ಸದಕ್ಕಾನ್ ವಾಸನ ದ್ವಾರೀಯುಂ

ಪೂರ್ವ ಮೆಕ್ಕಾನ್ ವೈನೀಳಂ ಮಾಲಾಪೀಚ್ಚು ಕೊಂಡ್ ಇದ ಇದ ಇದ ವರುನೇ  
 ಸಮೀಪದಲ್ಲಿರುವ ಸುಂದರ ಹೊನ್ನಿನಂತಹ ವಧು  
 ಅನೇಕ ಸಮಿಯರೊಂದಿಗೆ ಕೂಡಿಕೊಂಡು  
 ಅನುರಾಗದ ಹಾಡುಗಳನ್ನು ಹಾಡುತ್ತಾ ಈಗ ಈಗ ಬರುತ್ತಿದ್ದಾಳೆ.  
 ಕಣ್ಣಗೆ ಕಾಡಿಗೆ ಹಚ್ಚಿಕೊಂಡು ಇಂಪಾದ ಸ್ವರದೊಂದಿಗೆ ಹಾಡುತ್ತಾ ಕುಣಯುತ್ತಾ  
 ವಡ್‌ವೈಡೂಯ್‌ಗಳನ್ನು ತೊಟ್ಟು ಬಳುಕುತ್ತಾ  
 ಸುಗಂಧ ದ್ರವ್ಯಗಳನ್ನು ಹಚ್ಚಿಕೊಂಡು  
 ಸುವಾಸನೆಯನ್ನು ಪಸರಿಸುತ್ತಾ ಈಗ ಈಗ ಬರುತ್ತಿದ್ದಾಳೆ.

ಹೀಗೆ ಸಂತೋಷದಿಂದ ಹಾಡುತ್ತಾ ವಧುವಿನ ಶಾರಿಗೆ ಬರುವರು. ವಧುವಿನ  
 ಕಡೆಯವರು ಬಹಳ ಗೌರವದಿಂದ ಸ್ವಾಗತಿಸಿ ತಮ್ಮ ಮನೆಗೆ ಕರೆದುಕೊಂಡು ಬರುವರು.  
 ಮನೆಯ ಹತ್ತಿರ ಬಂದ ಗಂಡಿಗೆ ಹೊಸ್ತಿಲ ಹೊರಗೆ ನಿಲ್ಲಿಸಿ, ವಧುವಿನ ಸಹೋದರ ಆತನ  
 ಕಾಲು ತೊಳೆಯುವನು. ಆಗ ವರನು ತಂಬಿಗೆಯಲ್ಲಿ ತನ್ನ ಶಕ್ತಾನುಸಾರ ಚಿನ್ನದ ಒಡವೆ  
 ಹಾಕುವನು. ಈ ಒಡವೆಯನ್ನು ಎಲ್ಲರೂ ನೋಡುವರು.



ಇಂಥಿಯರಲ್ಲಿ ವಧುವಿಗೆ ಶೃಂಗರಸ್ತ್ರಿರುವುದು

ಗಂಡಿನ ಜೊತೆಯಲ್ಲಿ ಬುದ್ಧಿವರೆಲ್ಲ “‘ಬೋಲೆ ತಕ್ಕೀರ್ ಅಲ್ಲಾಹು ಅಕ್ಬರ್’” ಎನ್ನತ್ತು

ವರನನ್ನು ವಧುವಿನ ಕೋಣೆಗೆ ಕೊಡುಹಿಸುವರು. ಆಗ ವರನು ತನ್ನ ವಧುವಿನ ಕೊರಳಿಗೆ ತಾನು ತಂದಿರುವ ಚಿನ್ನದ ಆಭರಣ ತೊಡಿಸಿ ಬಲ ಮಗ್ಗಲಲ್ಲಿ ಕುಳಿರಿಸಿಕೊಳ್ಳುವನು. ವಧುವಿನ ತಾಯಿ ಅಳಿಯನಿಗೆ ಹಾಲು ಕೊಡುವಳು. ವರನು ಹಾಲು ಕುಡಿದು ಸ್ವಲ್ಪ ಉಳಿಸಿ ಹೆಂಡತಿಗೆ ಕೊಡುವನು. ಆಹ್ವಾನಿತರೆಲ್ಲರೂ ವಧು-ವರನನ್ನು ನೋಡುವರು. ಎಲ್ಲರ ಉಳಿಮೋಪಚಾರಗಳು ಮುಗಿದ ಮೇಲೆ, ವರನ ಸಹೋದರಿ ವಧುವಿಗೆ ಶೃಂಗರಿಸುವಳು. ಆಗ ಎಲ್ಲರು ಕ್ರೀ ಚಪ್ಪಾಳೆ ತಟ್ಟುತ್ತಾ :

ಮಂಜ್ಞಾಲ ಪುದುನಾರಿಯೇ ಕೊಂಡ್ ಇಂಗಳ್ ಒನ್ನೆ  
ಮಂಜ್ಞಾಲ ಪುದುಮಣಿ ರಂದಂದೆ ಅಗಿಂ ಕೊಳ್ಳುಕೇರುವಾ ಇದಾವನ್ನೇ  
ಮಂಜ್ಞಾಲ ಪಲದಿಟ್ಟ ಸ್ವರ್ಣಾ ತಾಲಯಿಮ್ ಫಲದಾನೆ  
ಚೀಲವರ್ಣಾ ಸುವಲಂ ಪಟ್ಟಿನಾರಿಗಳ್ ಇದಾವನ್ನೇ  
ಅತ್ತರ್ವಿಲ್ ಮಣಮುಳ್ಳ ಕುಟ್ಟಿ ಪತ್ತರ ಮಾಲೊತ್ತರ ಕಟ್ಟಿ.

ಮದುವೆಯಾದ ವಧುವನ್ನು ಕರೆದುಕೊಂಡು ಬರಲಾಗುತ್ತಿದೆ  
ಮದುವೆಯಾದ ವರನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೇವೆ  
ಹಾರಪೆಲ್ಲ ಹಾಕಿ ಕರೆದುಕೊಂಡು ಬರಲಾಗುತ್ತಿದೆ  
ಎಲ್ಲಾ ಸುಮಂಗಲಿಯರನ್ನು ಕರೆದುಕೊಂಡು ಬನ್ನಿ  
ಸುಗಂಥ ದ್ರವ್ಯಗಳನ್ನು ಹಚ್ಚಿ ಸಂತೋಷದಿಂದ ಕರೆದುಕೊಂಡು ಬನ್ನಿ.



ಆಖಿಯರಲ್ಲಿ ವರನು ವಧುವನ್ನು ಕರೆದುಕೊಂಡು ಮಾಡುತ್ತಿದ್ದಾರು

ಎಂದು ಹಾಡುವರು. ತಾಯಿ ಮನೆಯ ಬೆಲೆಬಾಳುವ ಸೀರೆ ಉಡಿಸಿ, ಕೀವಿಗೆ ಚಿನ್ನದ “ಅಲ್ಪತ್ತ” ಹಾಕುವರು. ವಧು ಗಂಡನ ಮನೆಯ “ಬುರುಕಾ” ಧರಿಸಿಕೊಂಡು ಗಂಡನ ಜೊತೆಯಲ್ಲಿ ಮನೆಯ ಮುಂದಿನ ಹೊಸ್ತಿಲು ದಾಟಿದ ಮೇಲೆ, ಹೆಣ್ಣನ ತಂದೆ ತಾಯಿ, ಆಪ್ತಹಿರಿಯರು, ವಧುವಿನ ಕ್ರೀಯನ್ನು ವರನ ಹಾಗೂ ಅವನ ತಂದ ತಾಯಿಯರ ಕ್ರೀಗೆ ಕೊಟ್ಟು ವರನ ಕಡೆಯವರಿಗೆ ತಮ್ಮ ಮಗಳನ್ನು ಒಮ್ಮೆಸುವರು.

ಗಂಡಿನ ಕಡೆಯವರು ಹೆಣ್ಣನ್ನು

ತಮ್ಮ ಮನೆಗೆ ಕರೆದುಕೊಂಡು ಹೋದ ನಂತರ, ಹಿಂದೆಯೇ ಹೆಣ್ಣನ ಕಡೆಯವರು ಗಂಡು ಮತ್ತು ಹೆಣ್ಣನ್ನು ಕರೆಯಲು ಬರುವರು. ಅನಂತರ ವಧುವಿನ ಮನೆಯಲ್ಲಿ ನವ ದಂಪತೀಗಳಿಭೂರಿಗೂ ಶಾಸ್ತ್ರಕ್ಕೆ ಕೂರಿಸುವರು. ಈ ಶಾಸ್ತ್ರವನ್ನು “ಬಳಿ ಶಾಸ್ತ್ರ”ವೆಂಬ ಹೆಸರಲ್ಲಿ ಕರೆಯುವರು. ಮದುವೆಗೆ ಬಂದಿರುವ ಮುತ್ತೆದೆಯರಿಗೆ, ಕನ್ನೆಯರಿಗೆ ಬಳಿ ತೊಡಿಸಲಾಗುವುದು. ಹೀಗೆ ಷಾಫಿಯರಲ್ಲಿ ಇತರ ಮುಸ್ಲಿಂರಿಗಿಂತ ಭಿನ್ನವಾಗಿ ವಿವಾಹ ಆಚರಣೆ ಮಾಡುತ್ತಾರೆ.

**ಖಂಡಾರ್ ಜನರಲ್ಲಿ ಕಂಡುಬರುವ ವಿವಾಹದ ಆಚರಣೆ :**

ಅಲೆವಾರಿಗಳಾದ ಖಂಡಾರ್ ಜನ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆ ನಿಲ್ಲಿದಿರುವದರಿಂದ ತಮ್ಮಲ್ಲೇ ಒಳಪಂಗಡ ವಿವಾಹ ಏರ್ಫಡಿಸಿಕೊಳ್ಳುತ್ತಾರೆ. ತಮ್ಮ ಬಳಗದಲ್ಲಿ ಹುಡುಗಿ ಒಟ್ಟಿಗೆಯಾದರೆ ಆಕೆಯ ಕೈಗೆ ಕೆಂಪು ದಾರ ಮತ್ತು ಬೆರಳಿಗೆ ಉಂಗುರ ತೊಡಿಸಲಾಗುತ್ತದೆ. ಹಾಗೆಯೇ ಗಂಡು ಒಟ್ಟಿಗೆಯಾದರೆ ಆತನ ತಲೆಗೆ ಕೆಂಪು ಬಟ್ಟ ಹಾಕಲಾಗುತ್ತದೆ. ಹೀಗೆ ಹಾಕಿದ ಮೇಲೆ ಗಂಡು ಮತ್ತು ಹೆಣ್ಣನ ಕಡೆಯವರು ಪರಸ್ಪರ ಒಪ್ಪಂದದ ಮೇಲೆ ತಮ್ಮಲ್ಲೇ ಚರ್ಚಿಸಿ ಮದುವೆಯ ದಿನ ಗೊತ್ತು ಮಾಡುವರು.

ಮದುವೆಯ ದಿನ ತಾವು ತಂಗಿರುವ ಸ್ಥಳದ ಮುಂಭಾಗದಲ್ಲಿ ಡೇರಾ ಕಟ್ಟಲಾಗುವುದು. ಮಧ್ಯಹ್ಯಾ ಸುಮಾರು ಎರಡು ಗಂಟೆಯಿಂದ ಏವರು ಮುತ್ತೆದೆಯರು ಸೇರಿ, ಹೆಣ್ಣಿಗೆ ಸ್ವಾನ ಮಾಡಿಸಿ, ದೂಡ್ಢದಾದ ನೆರಿಗೆ ಲಂಗ ಹಾಗೂ ಕಮೀಸ್ ಉಡಿಸಿ, ತಲೆಯ ಮೇಲೆ ಕೆಂಪು ಬಟ್ಟ ಹೊಡಿಸಿ ತಯಾರ್ದೆ ಮೇಲೆ ಕೂರಿಸಲಾಗುವುದು.

ವರನಿಗೂ ಸಹ ಸ್ವಾನ ಮಾಡಿಸಿ, ಹೊಸ ಬಟ್ಟೆ ಉಡಿಸಿ, “ನಿಶಾ”ಕ್ಕೆ ಕೂರಿಸುವರು. ಮುಲ್ಲಾರವರು ಮುಸ್ಲಿಂ ಧಾರ್ಮಿಕ ವಿಧಿಯಂತೆ “ನಿಶಾ” ಮಾಡುವರು. ಅನಂತರ ಎಲ್ಲರೂ ಉಂಟಕ್ಕೆ ಏಳುವರು. ಈ ದಿನದ ಉಂಟದ ವ್ಯವಸ್ಥೆ ವರನ ಕಡೆಯವರು ಮಾಡುವರು. ಮುಖ್ಯವಾಗಿ ಗೋದಿ ರೊಟ್ಟಿ, ಬಿರಿಯಾನಿ, ಬೇಳೆ ಸಾರು ಇತ್ಯಾದಿ ಮಾಡಲಾಗುವುದು.

ಎಲ್ಲರ ಉಂಟವಾದ ಮೇಲೆ ಹೆಣ್ಣನ ತಂದೆ ಅಥವಾ ಸೋದರಮಾವನು, ವರನ ಕಡೆಯವರಿಗೆ ವಧುವನ್ನು ಒಟ್ಟಿಸಿ, ಇವಳ ಕೈಗೆ ವರನ ಕೈಗೆ ಕೊಡುವನು. ಹೀಗೆ ಖಂಡಾರ್ ಜನರಲ್ಲಿ ಬಹಳ ಸರಳವಾಗಿ ವಿವಾಹ ನೆರವೇರುತ್ತದೆ.

**ಕೊಲ್ಲಾಪುರ, ನಿಪ್ಪಾನೆ, ಬೆಳಗಾಂ ಸುತ್ತಮುತ್ತಲ ಕಡೆಗಳಲ್ಲಿ ನಡೆಯುವ ಮದುವೆಯ ಆಚರಣೆ :**

ಈ ಮೇಲಿನ ಸ್ಥಳಗಳಲ್ಲಿ ನಡೆಯುವ ಮದುವೆಯ ಆಚರಣೆಗಳು ಕರ್ನಾಟಕದ ಇತರ ಪ್ರಾದೇಶಿಕ ವಲಯಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಕಡೆಗಳಲ್ಲಿ ಗಂಡು ಮತ್ತು ಹೆಣ್ಣನ ಮನೆಯವರು, ಗಂಡು ಮತ್ತು ಹೆಣ್ಣನ್ನು ಒಟ್ಟಿದ ಮೇಲೆ, ಎರಡೂ ಕಡೆಯವರು ಪರಸ್ಪರ

ಬಾಯಿಗೆ ಸಕ್ಕರೆ ಹಾಕುವುದರ ಮೂಲಕ ತಂದು ಮತ್ತು ಕೊಡುವುದರ ಬಗ್ಗೆ ತಮ್ಮ ಒಟ್ಟಿಗೆಯನ್ನು ಸೂಚಿಸುವ ವಾಡಿಕೆ ಇದೆ. ಅನಂತರ ಒಪ್ಪುವೀಳ್ಳೇ ಶಾಸ್ತ್ರದ ದಿನ ನಿಶ್ಚಯಿಸಲಾಗುತ್ತದೆ.

### ವೀಳ್ಳೇಶಾಸ್ತ್ರ :

ವೀಳ್ಳೇಶಾಸ್ತ್ರವನ್ನು “ಮಂಗ್ರೀ” ಎಂದೇ ಕರೆಯುತ್ತಾರೆ. “ಮಂಗ್ರೀ”ಯ ದಿನ ವರನ ಕಡೆಯವರು, ಇಂತಿಷ್ಟು ಜನ ಮುತ್ತೆದೆಯರನ್ನು ಒಳಗೊಂಡಂತೆ ಹೆಣ್ಣನ ಮನೆಗೆ ಹೋಗುತ್ತಾರೆ. ಹೆಣ್ಣಗೆ ಸೀರೆ, ರವಿಕೆ, ಬಳೆ, ಉಂಗುರ, ಚಪ್ಪಲಿ, ಬಾಚಣಿಗೆ ಇತ್ಯಾದಿ, ಹಾಗೂ ಎಲೆ ಆಡಿಕೆ, ಸಕ್ಕರೆ, ಬಳೆಹಣ್ಣ ತೆಗೆದುಕೊಂಡು ಹೋಗುತ್ತಾರೆ.

ಎರಡೂ ಕಡೆಯ ಹಿರಿಯ ಮುಖಿಂಡರು “ಮೌಲ್ಯ್ಯ”ಯ ಸಮುಖಿದಲ್ಲಿ ಒಡವೆ, ವಸ್ತ್ರಗಳನ್ನು ತಂದುಕೊಡುವುದರ ಬಗ್ಗೆ ಮಾತುಕತೆ ನಡೆಸಿ, ಪುದುವೆಯ ದಿನ ಜಗಳವಾಗದಿರಲಿ ಎಂದು ವಿವರವಾಗಿ ಬರೆಯುತ್ತಾರೆ. ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ, ಉಂಟ ಮಾಡಿದ ಮೇಲೆ ಹುಡುಗನನ್ನು ಮೊದಲು ಶಾಸ್ತ್ರಕೆ ಕೂರಿಸಲಾಗುತ್ತದೆ. ಹೆಣ್ಣನ ಸಹೋದರ ಅಥವಾ ಸೋದರಮಾವನು, ಹುಡುಗನಿಗೆ ತಲೆಯ ಮೇಲೆ ಟೋಟಿ ಹಾಕಿ, ಕೈಗೆ ಕರವಸ್ತು ನೀಡಿ ಬೆಳ್ಳಿಯ ಉಂಗುರ ತೊಡಿಸಿ, ಹೂವಿನ ಹಾರ ಹಾಕಿ, ತುರಾಯಿ ಕೈಗೆ ಕೊಟ್ಟು, ಬಾಯಿಗೆ ಸಕ್ಕರೆ ಹಾಕುತ್ತಾನೆ. ಹೆಣ್ಣಗೆ ಗಂಡಿನ ಮನೆಯ ಸೀರೆ ಉಡಿಸಿ ಶಾಸ್ತ್ರಕೆ ಕರೆತಂದು ಕೂರಿಸಲಾಗುತ್ತದೆ. ಗಂಡಿನ ಸಹೋದರಿ ಅಥವಾ ಹಿರಿಯ ಮುತ್ತೆದೆ ಹೆಣ್ಣಗೆ ಹೂ ಮುಡಿಸಿ, ಗಜ್‌ರೇ ಕಟ್ಟಿ, ಬೆಳ್ಳಿ ಉಂಗುರ ತೊಡಿಸಿ, ಕುತ್ತಿಗೆಗೆ ಗಂಧ ಹಚ್ಚಿದ ಮೇಲೆ ಬಾಯಿಗೆ ಸಕ್ಕರೆ ಹಾಕುತ್ತಾಳೆ. ಬಂದಿರುವ ಹೆಂಗಳಿಯರಲ್ಲರೂ ಸಹ ಹೆಣ್ಣನ ಬಾಯಿಗೆ ಸಕ್ಕರೆ ಹಾಕುತ್ತಾರೆ ಅಥವಾ ಈ ಹೆಂಗಳಿಯರ ಪರವಾಗಿ ಒಬ್ಬಳು ಸಕ್ಕರೆ ಹಾಕುತ್ತಾಳೆ.

### ಯಾದೀಪೆ ಶಾದಿ :

ವೀಳ್ಳೇಶಾಸ್ತ್ರದ ಸಂದರ್ಭದಲ್ಲೇ ಎರಡೂ ಕಡೆಯಿಂದಲೂ ಪರಸ್ಪರ ಒಟ್ಟಿಕೊಂಡರೆ, ಈ ದಿನವೇ “ನಿಹಾ” ಮಾಡಲಾಗುತ್ತದೆ. ವಸ್ತೋಪಕರಣಗಳನ್ನು ತಕ್ಷಣ ಕೊಡಲು ಅನುಕೂಲವಾಗದಿದ್ದ ಪಕ್ಷದಲ್ಲಿ “ನಿಹಾ”ದ ನಂತರ ತವು ಬರೆದುಕೊಂಡ ಕರಾರಿಗೆ ತಕ್ಷಂತ ಒಟ್ಟಿಸಲಾಗುತ್ತದೆ. ಇದನ್ನು ಯಾದೀಪೆಶಾದಿ ಎಂದು ಕರೆಯುತ್ತಾರೆ.

### ಕಂಬ ಹಾಕುವುದು :

ಮದುವೆ ವಾರವಿದೆ ಎಂದಾಗ, ಚಪ್ಪರ ಹಾಕುವುದಕ್ಕಿಂತ ಮೊದಲು, ಕಂಬ ಹಾಕುವ ಆಚರಣೆ ಇವರಲ್ಲಿ ಕಂಡುಬರುತ್ತದೆ. ಏವರು ಮುತ್ತೆದೆಯರು ಮನೆಯ ಮುಂದಿನ ಅಂಗಳಕ್ಕೆ ಕಂಬ ಹಾಕುವರು. ಈ ಕಂಬಕ್ಕೆ ಹಸಿರು, ಕಿಂಪು ಬಟ್ಟಿ ಸುತ್ತುವರು. ಕಂಬದ ಮೇಲ್ಮೈಗೆ ಎಲೆ ಆಡಿಕೆ ಇಡುವರು. ಹೀಗೆ ಕಂಬ ಹಾಕಿದ ಎರಡನೆಯ ದಿನ ನಾಲ್ಕು ಅಥವಾ ಏದು ಕಂಬದ ಚಪ್ಪರ ಹಾಕಲಾಗುವುದು. ಈ ಪ್ರತಿ ಕಂಬಕ್ಕೂ, ಹೂವಿನ ಎಲೆ ಕಟ್ಟಲಾಗುವುದು. ಚಪ್ಪರದ

ಮೇಲೆಯೂ ಮಾವಿನ ಎಲೆಗಳನ್ನು ಹೊದಿಸಲಾಗುವುದು. ಕೆಂಪು ಬಟ್ಟೆಯಲ್ಲಿ ಅರಿಶಿಣ ಹಚ್ಚಿರುವ ಅಕ್ಷ್ಯ ಹಾಕಿ ಹೊಸದಾಗಿ ಮದುವೆಯಾಗಿರುವ ಏದು ಜನ ಗಂಡು ಮಕ್ಕಳ ತಲೆಗೆ ಮುಟ್ಟಿಸಿ, ನಾಲ್ಕು ಕಂಬಗಳಿಗೆ ಕಟ್ಟಲಾಗುವುದು. ತೆಂಗಿನಕಾಯಿ, ಸಕ್ಕರೆ ಇಟ್ಟು, ಪ್ರೇಗಂಬರ್ ರವರ ಹೆಸರಲ್ಲಿ ಥಾತೇಹಾ ಓದಿಸಿ ಮನೆಯ ಮುಂದೆ ‘‘ಶಾದಿ ಮುಬಾರಕ್’’ ಎಂದು ಬರೆಸಲಾಗುವುದು. ಹೀಗೆ ಗಂಡು ಮತ್ತು ಹೆಣ್ಣನ ಕಡೆಯ ಮನೆಯ ಮುಂದೆ ಚಪ್ಪರ ಹಾಕಲಾಗುವುದು.

### ಚೋರ್ ಹಲ್ಲಿ :

ಅರಿಶಿಣ ಶಾಸ್ತ್ರಕ್ಕೆ ಹೆಣ್ಣನ್ನು ಕೂರಿಸುವುದಕ್ಕಿಂತ ಮೊದಲು ಗಂಡಿನ ಕಡೆಯವರು ಹೆಣ್ಣನ ಮನೆಗೆ ಒಂದು ರೂಪಾಯಿಯ ನಾಣ್ಯ ಕಳುಹಿಸಿಕೊಡಬೇಕು. ಇದನ್ನು “ಹಲ್ಲಿಕಾ ರೂಪಾಯಾ” ಎನ್ನಲಾಗುತ್ತದೆ. ಈ ಕಾಸು ಕಳುಹಿಸಿದ ಮೇಲೆ ಮದುವೆಯ ಕಾರ್ಯ ಕಲಾಪಗಳಿಗೆ ಒಂದು ವಿಧದ ಚಾಲನೆ ಸಿಗುವಂತಾಗುತ್ತದೆ.

ಹೆಣ್ಣು ಮಲಗಿದ್ದ ಸಂದರ್ಭದಲ್ಲಿ ಆಕೆಯ ಗಮನಕ್ಕೆ ಬಾರದಂತೆ ಅವಳ ಮುಖಕ್ಕೆ ಅರಿಶಿಣ ಹಚ್ಚಲಾಗುತ್ತದೆ. ಆಕೆ ಎದ್ದನಂತರ ಎಲ್ಲರೂ ಸೇರಿ ಹಾಸ್ಯ ಮಾಡಿ ನಗುತ್ತಾರೆ.

### ಬೀಪರಿ ಅಥವಾ ಬಿಯಾಂಕಾ ಖಾನಾ :

ಈ ಶಾಸ್ತ್ರ ಮುತ್ತೆದೆಯರಿಗೆ ಮಾತ್ರ, ಸೀಮಿತವಾಗಿದ್ದು, ಅವರನ್ನೇ ವಿಶೇಷವಾಗಿ ಆಹ್ವಾನಿಸಲಾಗುವುದು. ಮುತ್ತೆದೆಯರನ್ನು ಆಹ್ವಾನಿಸುವಾಗ, ಹೆಣ್ಣನ ತಾಯಿ ಅಥವಾ ಹೆಣ್ಣನ ಕಡೆಯ ಮುತ್ತೆದೆ ತನ್ನ ಸೆರಗನ್ನು ತಲೆಯ ಮೇಲೆ ಹೊದ್ದುಕೊಂಡು ಸೆರಿಗಿನ ಅಂಚಿನಲ್ಲಿ ಎಲೆ ಅಡಿಕೆ, ಇಪ್ಪತ್ತೆದು ಪ್ರೇಸೆ ಹಿಡಿದು ನಾಳೆ “ಬೀಪರಿ” ಅಥವಾ “ಬಿಯಾಂಕಾ ಖಾನಾ” ಇದೆ ಎಂದಿತಾ ಬನ್ನಿ ಎಂದು ಆಹ್ವಾನಿಸುವರು. ಆಹ್ವಾನವನ್ನು ಮನ್ನಿಸುವಂತೆ ಆಹ್ವಾನಕ್ಕೆ ಒಳಪಡುವ ಮುತ್ತೆದೆಯು ಸಹ ಸೆರಗು ಹೊದ್ದುಕೊಂಡು, ತನ್ನ ಸೆರಿಗಿನ ಅಂಚಿನಿಂದ ಎಲೆ ಅಡಿಕೆ, ಇಪ್ಪತ್ತೆದು ಪ್ರೇಸೆ ತೆಗೆದುಕೊಳ್ಳುವಳು. ಈ ಶಾಸ್ತ್ರ ಸುಮಾರು ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ನಡೆಯುವುದು. ಆಹ್ವಾನಿತ ಮುತ್ತೆದೆಯರು ಮಡಿ ಮಾಡಿಕೊಂಡು ಧಡ್ಡಿಪಲ್ಲು ಸೀರೆ ಉಟ್ಟುಕೊಂಡು ಬರಬೇಕು. ಹೀಗೆ ಬಂದ ಮುತ್ತೆದೆಯರನ್ನು ಗೌರವದಿಂದ ಸ್ವಾಗತಿಸಿ ಪ್ರತ್ಯೇಕವಾದ ಕೋಣೆಯಲ್ಲಿ ಕೂರಿಸಲಾಗುವುದು. ಈ ಕೋಣೆಯಲ್ಲಿ ಏಳು ಅಥವಾ ಒಂಭತ್ತು “ಗಡ್ ವೇ” ಮತ್ತು “ಶಿಕೋರಿ” ಇಡಲಾಗುವುದು. ಮುತ್ತೆದೆಯರಿಗೆ ಉಟದ ವ್ಯವಸ್ಥೆ ಮಾಡಲಾಗಿರುವುದು. ಅಡುಗೆ ಎಲ್ಲವೂ ಸಸ್ಯಹಾರವಾಗಿರುತ್ತದೆ. ಅಂದರೆ ಎಣ್ಣಾಗಾಯ್, ಸೊಪ್ಪು, ಮೊಸರು, ಗೊಜ್ಜು ತುಪ್ಪದ ಅನ್ನ, ಬೇಳಿಸಾರು, ಸಂಡಿಗೆ, ಹಪ್ಪಳ ಇತ್ಯಾದಿ. ಎಲ್ಲರ ಉಟವಾದ ಮೇಲೆ ಪ್ರತಿಯೊಬ್ಬರೂ ಹಲ್ಲಿಟ್ಟು ಹಚ್ಚಿಕೊಳ್ಳಬೇಕು. ಅನಂತರ ಒಬ್ಬರು ಮತ್ತೊಬ್ಬರ ಬ್ಯಾತಲೆಗೆ ಅರಿಶಿಣ ಮತ್ತು ರೇಜ್ ಹಾಕಿಕೊಳ್ಳುವರು ಮತ್ತು ತಮ್ಮ ಕೊರಳಿನಲ್ಲಿರುವ “ಲಜ್ಜೆಕ್ಕೆ” ಕೆಂಪುದಾರವನ್ನು

ಕಟ್ಟಿಕೊಳ್ಳುವರು. ಈ ಕೆಂಪು ದಾರ ಮದುವೆ ಮುಗಿಯುವವರೆಗೂ ಹಾಗೆಯೇ ಇರಬೇಕು. ಎಲ್ಲರೂ ಎಲೆ ಅಡಿಕೆ ಮೆಲ್ಲುವರು.

**ನಾಮ್ ಲೇನೇಕಾ ರಸಂ (ಹೆಸರು ಕೊಗುವ ಶಾಸ್ತ್ರ) :**

ಮುತ್ತೆದಯರು ಸುಮಾರು ಎರಡೂವರೆ ಸೇರಿನಷ್ಟು ಅರಿತಿಣ ಹಚ್ಚಿದ ಆಕ್ಷಿಯನ್ನು ತೆಗೆದುಕೊಂಡು ಹಸೆ ಬರೆಯುವರು. ಹಸೆ ಬರೆದ ಮೇಲೆ ಮಧ್ಯದಲ್ಲಿ ಹಸೆಮಣ ಇಡುವರು. ಯಾರು ಹಸೆ ಮಣ ಇಡುತ್ತಾಳೋ ಅವಳು ತನ್ನ ಗಂಡನ ಹೆಸರನ್ನು ಒಡಪ್ಪ ಕಟ್ಟಿ ಹೇಳಬೇಕು. ಹೇಳುವವರೆಗೂ ಇನ್ನಾಳಿದ ಹೆಂಗಳಿಯರು ಬಿಡುವುದಿಲ್ಲ :

ಗೌಸೇ ಪಾಕ್ ಕೇ ದರ್ಭಾರ್ ರೈ ಪಾಂಚ್ ಷೈರ್ಯೈ

ಫಯಾಜ್ ಕೇ ಹಾತ್ ಮೇ ತಂಬಾಕು ಕೇ ಡೈರ್

“ಗೌಸೇ ಪಾಕ್ ರವರ ದರ್ಭಾರಿನಲ್ಲಿ ಖದು ಮೆಟ್ಟಿಲು  
ಫಯಾಜ್ ರವರ ಕೈಯಲ್ಲಿ ತಂಬಾಕುವಿನ ಲೆಕ್ಕಿದ ಕಡತಗಳು”

ವಧುವನ್ನು ಹಿಡಿದುಕೊಂಡು ನಿಧಾನವಾಗಿ ಕರೆತಂದು ಹಸೆಮಣ ಯ ಮೇಲೆ ಕೂರಿಸಲಾಗುವುದು. ಹೀಗೆ ಕರೆತಂದು ಕೂರಿಸುವವರೂ ಸಹ ಒಡಪ್ಪ ಕಟ್ಟಿ ಗಂಡನ ಹೆಸರು ಹೇಳಬೇಕು:

“ಚಲ್ತಿಧಿಗಾಡಿ ಉಡ್ತೀಧಿ ಧೂಲ್  
ಇಮಾಮ್ ಸಾಬ್ ಕೇ ಹಾತ್ ಮೇ  
ಗುಲಾಬ್ ಕಾ ಪೂಲ್”

“ಗಾಡಿ ಒಡುತ್ತಿತ್ತು ಧೂಲು ಏಳುತ್ತಿತ್ತು  
ಇಮಾಮ್ ಸಾಬ್ ರವರ ಕೈಯಲ್ಲಿ  
ಗುಲಾಬಿ ಹೂವು”

ಹೀಗೆ ತಮ್ಮ ತಮ್ಮ ಗಂಡಂದಿರ ಹೆಸರನ್ನು ಒಡಪ್ಪ ಕಟ್ಟಿ ಹೇಳುವ ಜಾಣ್ಣೆಯಲ್ಲಿ ಹೆಂಗಳಿಯರೆಲ್ಲರೂ ಸೇರಿ ಸಂತೋಷದ ಹೊನಲನ್ನೇ ಹರಿಸುವರು.

**ಹಲ್ಲಿಕಾ ರಸಂ**

**ಪಹೇಲಿ ಹಲ್ಲಿ :**

‘ಹಲ್ಲಿ’ ಎಂದರೆ ‘ಅರಿತಿಣ’ ಎಂಬ ಅರ್ಥವಿದೆ. ಅಂದರೆ ಮೊದಲನೆಯ ‘ಅರಿತಿಣ ಶಾಸ್ತ್ರ’ ಸುಮಾರು ಸಂಜೀ ನಾಲ್ಕು ಗಂಟೆಯಿಂದ ಆರಂಭಿಸುವರು. ಆಹ್ವಾನಿತ ಮುತ್ತೆದಯರೆಲ್ಲರೂ ಬರುವರು. ಹಸೆಮಣ ಯ ಮೇಲೆ ಕುಳಿತ ಮದುಮಗಳ ಮುಖೀಕೃ ಪ್ರತಿಯೊಬ್ಬರೂ ಅರಿತಿಣ ಹಚ್ಚಿ ಐಬತ್ತು ಷೈಸೆ ನಿವಾಳಿಸಿ ದೃಷ್ಟಿ ತೆಗೆಯುವರು.

**ಎರಡನೆ ಹಲ್ಲಿ :**

ಈ ಶಾಸ್ತ್ರ ರಾತ್ರಿ ಸುಮಾರು ಏಳು, ಎಂಟು ಗಂಟೆಯಿಂದ ಆರಂಭಿಸುವರು. ಹೆಂಗಳಿಯರೆಲ್ಲರೂ ಸೇರಿ ಪುನಃ ಹಸೆ ಬರೆದು ಅದರ ಮೇಲೆ ಹಸೆಮಣ ಇಟ್ಟು ವಧುವನ್ನು ಕರೆತಂದು ಕಡ್ಡಿರಿಸಲಾಗುವುದು. ಹಿರಿಯ ಮುತ್ತೆದ ವಧುವಿಗೆ “ಸಹೇರಾ” ಕಟ್ಟುವಳು.

ಆಹ್ವಾನಿತ ಮುತ್ತೆದೆಯರು ಪುನಃ ವಧುವಿನ ಮುಖಕ್ಕೆ ಅರಿಣಿ ಹಚ್ಚಿದ್ದುಷಿ ತೆಗೆಯವರು.  
ಒಹಾ ಕುಡಿದ ಮೇಲೆ ತಮ್ಮ ಮನೆಗೆ ಹಿಂದಿರುಗುವರು.

### **ಮೂರನೇ ಹಲ್ಲಿ :**

ಎರಡನೆಯ ದಿನ ಬೆಳಿಗ್ಗೆ ಸುಮಾರು ಹತ್ತು ಹನ್ನೊಂದು ಗಂಟಿಗೆ ಹೆಣ್ಣಿಗೆ ಮೂರನೇ ಹಲ್ಲಿ ಹಚ್ಚಲಾಗುವುದು. ಮೇಲಿನ ರೀತಿಯಲ್ಲಿಯೇ ಶಾಸ್ತ್ರ ಮಾಡುವರು.

### **ನಾಲ್ಕನೇ ಹಲ್ಲಿ :**

ಸಂಜೆ ನಾಲ್ಕು ಅಥವಾ ಐದು ಗಂಟಿಗೆ ಈ “ನಾಲ್ಕನೇ ಹಲ್ಲಿ” ವಧುವಿಗೆ ಹಚ್ಚುವರು. ಹಸೆಮಣೆಯ ಮೇಲೆ ವಧುವನ್ನು ಪುನಃ ಕೂರಿಸಲಾಗುವುದು. ವಧುವಿನ ಹಿಂದೆ ಹುಡುಗಿಯೊಬ್ಬಳು ನಿಂತು ಅವಳ ಕಿವಿಯನ್ನು ಗಟ್ಟಿಯಾಗಿ ಮುಚ್ಚಿಹಿಡಿರಬೇಕು. ವಧುವಿನ ತಾಯಿ ಅಥವಾ ಸಹೋದರಿ ವಧುವಿನ ಪಕ್ಕದಲ್ಲಿ ಕುಳಿತುಕೊಳ್ಳಬೇಕು.

ಹಿರಿಯ ಮುತ್ತೆದೆ ವಧುವಿಗೆ ಹಾಗೂ ಈ ಮುಚ್ಚಿಹಿಡಿದು ನಿಂತ ಹುಡುಗಿಗೆ “ಸಹೇರಾ” ಕಟ್ಟಿವಳು. ಅನಂತರ ಲಾಡುವಿನ ಉಂಡೆಗಳಿಂದ ಮಡಿಲು ತುಂಬುವಳು. ಹಂಗಳಿಯರೆಲ್ಲರೂ ವಧುವಿಗೆ ಅರಿಣಿ ಹಚ್ಚಿದ್ದುಷಿ ತೆಗೆಯವರು.

### **ಬದನೇ ಹಲ್ಲಿ :**

ಮೇಲಿನಂತೆಯೇ ವಧುವನ್ನು ಹಸೆಮಣೆಯ ಮೇಲೆ ಕುಳಿರಿಸಿ ಮುತ್ತೆದೆಯರೆಲ್ಲರೂ ಒಬ್ಬೊಬ್ಬರಾಗಿ ವಧುವಿನ ಮುಖಕ್ಕೆ ಅರಿಣಿ ಹಚ್ಚುವರು ಹಾಗೂ ದೃಷ್ಟಿ ತೆಗೆಯವರು. ಜೊತೆಯಲ್ಲಿ ತಾವು ಸಹ ಒಬ್ಬರು ಮತ್ತೊಬ್ಬರಿಗೆ ಅರಿಣಿ ಹಚ್ಚುವರು. ಈ ರೀತಿಯ ಸನ್ನವೇಶ ನಿಜಕ್ಕೂ ಬೆರಗು ಗೊಳಿಸುವಂತಹದ್ದು.

### **ಬಳಿ ಶಾಸ್ತ್ರ :**

ಅರಿಣಿದ ಶಾಸ್ತ್ರ ಮುಗಿದ ಮೇಲೆ ಹೆಣ್ಣನ್ನು ಪುನಃ ಹಸೆಮಣೆಯ ಮೇಲೆ ಕೂರಿಸಲಾಗುವುದು. ಹಿರಿಯ ಮುತ್ತೆದೆ ಮೋದಲು ಹೆಣ್ಣಿಗೆ ಹಸುರು ಬಳಿ ತೊಡಿಸುವಳು. ಅನಂತರ “ಬೀಪರಿ”ಯವರಿಗೆ ಬಳಿ ತೊಡಿಸಲಾಗುವುದು. ಬಂದಿರುವ ಇನ್ನುಳಿದ ಮುತ್ತೆದೆಯರಿಗೂ ಬಳಿ ತೊಡಿಸಲಾಗುವುದು. ಹಿಂಗೆ ಬಳಿ ತೊಡಿಸುವ ಚಿತ್ರಣ ಆತ್ಮೀಯತೆಯಿಂದಲೂ, ಭಾವನಾತ್ಮಕವಾಗಿಯೂ ಕಂಡುಬರುತ್ತದೆ.

### **ಮೇಹೇಂದಿ ಶಾಸ್ತ್ರ :**

ಮೇಹೇಂದಿಯನ್ನು ಶುಭದ ಸಂಕೇತವೆಂದು ತಿಳಿಯವ ಇವರಲ್ಲಿ ಮೋದಲು ವಧುವಿಗೆ ಮೇಹೇಂದಿ ಹಚ್ಚಲಾಗುತ್ತದೆ. ಅನಂತರ ಅಲ್ಲಿ ನೆರೆದಿರುವಂತಹ ಮುತ್ತೆದೆಯರಿಗೆಲ್ಲಾ ಮೇಹೇಂದಿ ಹಚ್ಚಲಾಗುತ್ತದೆ.

ಮೇಲಿನ ಶಾಸ್ತ್ರಗಳಲ್ಲಿ ಮುಖ್ಯವಾಗಿ ಹಸೆ ಬರೆದು ಹಸೆಮಣೆಯ ಮೇಲೆ ವಧುವನ್ನು

ಕುಳ್ಳಿರಿಸಿ, ಅರಿಶಿಣ ಹಚ್ಚಿ ಇವತ್ತು ವೈಸೆ ನಿವಾಳಿಸಿ ದೃಷ್ಟಿ ತೆಗೆಯುವರು. ಈ ಶಾಸ್ತ್ರಗಳನ್ನು ಗಂಡಿಗೂ ಸಹ ಗಂಡಿನ ಮನೆಯಲ್ಲಿ ಮಾಡಲಾಗುವುದು.

ಮುದುವೆಯ ದಿನದಂದು ಗಂಡಿನ ಕಡೆಯ ದಿಭ್ಯಣ ಹೆಣ್ಣನ ಉರಿಗೆ ಬಂದಾಗ ವಧುವಿನ ಕಡೆಯವರು ಗೌರವದಿಂದ ಸ್ವಾಗತಿಸುವರು. ಇವರು ಉಳಿದುಕೊಳ್ಳುವುದಕ್ಕೆ ಮನೆಯ ವ್ಯವಸ್ಥೆ ಮಾಡಲಾಗುವುದು. ಈ ಮನೆಯನ್ನು “ಜಾನವಸ್” ಮನೆಯೆಂದು ಕರೆಯಲಾಗುವುದು. ಬಂದವರಿಗೆ ಚೂಡಾ, ಬೂಂದಿ, ಓಿ ಇತ್ಯಾದಿ ತಿಂಡಿ ತಿನಿಸುಗಳನ್ನು ಕೊಡುವರು.

### ನೀರೆರೆಯುವ ಶಾಸ್ತ್ರ :

ಗಂಡು “ನಿಖಾ”ಕ್ಕೆ ಹೋಗುವುದಕ್ಕಿಂತ ಮೊದಲು ಮುತ್ತೆದೆಯರು ನೀರೆರೆಯುವರು. ಹೆಣ್ಣನ ಮನೆಯಲ್ಲಿ ಹೆಣ್ಣಗೆ ಏಳು ಮತ್ತು ಗಂಡಿಗೆ ಒಂಬತ್ತರಂತೆ ‘ಗಡ್‌ವೇ’, ‘ಶಿಕೋರಿ’ ಇಟ್ಟಿರಲಾಗುವುದು. ಗಂಡಿಗೆ ನೀರೆರೆಯವಾಗ ಮುತ್ತೆದೆಯರು ಗಡ್‌ವೇಯಲ್ಲಿ ನೀರು ಮೊಗೆದು ಇದ್ದೇದು ಗಡ್‌ವೇ ನೀರೆರೆಯುವರು. ಹೀಗೆ ಹೆಣ್ಣಗೂ ಇದ್ದೇದು ಗಡ್‌ವೇ ನೀರು ಮೊಗೆದು ತಲೆಯ ಮೇಲೆ ಎರೆಯುವರು.

ಗಂಡನ್ನು ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ಮೇರವಣಿಗೆಯೊಂದಿಗೆ ಚಪ್ಪರದ ಹತ್ತಿರ ಕರೆದುಕೊಂಡು ಬರಲಾಗುವುದು. ಹೀಗೆ ಗಂಡಿನ ಜೊತೆಯಲ್ಲಿ ಬರುವಾಗ ಒಬ್ಬ ಹುಡುಗನು ನಿಂಬೆಹಣ್ಣು ಸಿಕ್ಕಿಸಿರುವ ಕಾರಾಯನ್ನು ಹಿಡಿದಿರಬೇಕು.

“ನಿಖಾ”ದ ಒಪ್ಪಂದ ಮುಸ್ಲಿಂ ಧರ್ಮದಲ್ಲಿ ಇರುವ ಪದ್ಧತಿಯಂತೆ ನಡೆಯುವುದು.

### ಜಲ್ಲಾ :

“ಜಲ್ಲಾ” ಎಂಬ ಶಬ್ದಕ್ಕೆ “ಲಾಜ್ಜಲ್” ಎಂಬ ಅರ್ಥವಿದೆ. ಜನಪದರು ಇದನ್ನು ಬೀಳೊಂದಿಗೆ ಎಂಬ ಅರ್ಥದಲ್ಲಿ ಕರೆಯುತ್ತಾರೆ. “ನಿಖಾ”ದ ಸಂದರ್ಭದಲ್ಲಿ ವಧುವಿಗೆ ವರನ ಮನೆಯ ಉಡುಗೆ ಉಡಿಸಿ ಕೂರಿಸಲಾಗಿರುತ್ತದೆ. ಆಗ ಯಾವ ವಿಧದ ಶೃಂಗಾರವನ್ನು ವಧುವಿಗೆ ಮಾಡಿರುವುದಿಲ್ಲ. “ನಿಖಾ”ದ ನಂತರ ಇವರು ಅಥವಾ ಏಳು ಜನ ಮುತ್ತೆದೆಯರು ಸೇರಿ ತವರು ಮನೆಯ ಉತ್ತಮ ಸೀರೆ ಉಡಿಸಿ, ಒಡವೆ ತೊಡಿಸಿ, ತಲೆಗೆ ಸುಗಂಧದ ಎಣ್ಣೆ ಹಚ್ಚಿ, ಬೈತಲೆಗೆ ಚಿಣಮಿಟ ಹಚ್ಚಿ, ಬಾಸಿಂಗ್ ಕಟ್ಟಿ, ಹೂವು ಮುದಿಸಿ ವರನ ಮನೆಯಿಂದ ತಂದಿರುವ ಚೊಂಡಾ, ಗಜಾರೇ ಕಟ್ಟಿ ಸರ್ವಶೃಂಗಾರ ಮಾಡುವರು. ಆಗ ವಧುವಿನ ತಾಯಿ ಮಗಳಿಗೆ ಮಡಿಲು ತುಂಬಿವಳು. ಈ ಸಂದರ್ಭದಲ್ಲಿ ವಧುವು ತನ್ನ ತವರು ಮನೆಯ ಸಂಬಂಧವನ್ನು ಬಿಟ್ಟು ಹೋಗುತ್ತಿದ್ದೇನೆ. ಎಂಬ ಅನಿವಾಯಿವಾದ ಪರಿಸ್ಥಿತಿಗೆ ಒಳಗಾಗಿ ಅಳುತ್ತಿರುವಾಗ ಎಂತಹವರ ಮನಸ್ಸು ಕರಗುತ್ತದೆ. ಆಗ ಹಾಡುಗೂಡಿಯರು :

ಓ ದೂರ್ ಜಾನೇವಾಲೀ ಹಮ್ಮ ಕುನಾಭೂಲ್ ಜಾನಾ  
 ಮಾ ಬಾಪ್ ತುಮ್ಮಾರೆ ದೂರ್ ಹೈ  
 ದುಲ್ಲಾ ತೇರೆ ಸಾತ್ ಹೈ  
 ಭಾಂಯಾ ತುಮ್ಮಾರೆ ದೂರ್ ಹೈ  
 ದೇಂವಾರಾ, ತೇರೆ ಸಾತ್ ಹೈ  
 ಸಬ್ಬು ಸಮ್ಮಾ ಮನಾಕೇ ತುಮ್ಮ ಹಸ್ತಿ ಹಸ್ತಿ ರಹೇನಾ  
 ಜೋಭಿ ಬುರಾಯಿ ಆಯೀ ಸಬ್ಬು ನಿಭಾಕೇ ಚಲ್ಲಾ  
 ಜೋಭಿ ಖಿತಾ ಹಮಾರಿ ತುಮ್ಮ ಮಾಪ್ ಕರ್ನಾ

ಓ ದೂರ ಹೋಗುವವಳಿ, ನಮ್ಮನ್ನ ಮರೆಯಬೇಡ  
 ನಿನ್ನ ತಂದೆ ತಾಯಿ ದೂರವಿರುವರು  
 ವರನು ನಿನ್ನ ಜೊತೆಯಲ್ಲಿ ಇರುವನು  
 ನಿನ್ನ ಸೋದರರು ದೂರವಿರುವರು  
 ಮೈದುನರು ನಿನ್ನ ಜೊತೆಯಲ್ಲಿರುವರು  
 ಎಲ್ಲರನ್ನ ಸಂತ್ಯೇಸಿ ಸಮಾಧಾನಗೊಳಿಸು  
 ನೀನು ನಗುನಗುತ್ತಾ ಇರಬೇಕು  
 ಯಾವ ಕಷ್ಟ ಬಂದರೂ ಎಲ್ಲವನ್ನ  
 ನಿಭಾಯಿಸಿಕೊಂಡು ಹೋಗಬೇಕು  
 ನಮ್ಮ ಯಾವ ತಪ್ಪಿದ್ದರೂ ನೀನು ಕ್ಷಮಿಸಬೇಕು.

ನಮ್ಮಿಂದ ದೂರವಾಗುವ ನಿನಗೆ ಬದುಕಿನಲ್ಲಿ ಏನೇ ಕಷ್ಟ ಬಂದರೂ,  
 ನಿಭಾಯಿಸಿಕೊಂಡು ಹೋಗಬೇಕು. ಆ ಮೂಲಕ ಕೊಟ್ಟ ಮನೆಗೂ, ತವರು ಮನೆಗೂ  
 ಕೀರ್ತಿ ತರಬೇಕು ಎಂದು ಅನೇಕ ಬಗೆಯ ಹಾಡುಗಳನ್ನ ಹಾಡುವರು.

ಅನಂತರ ಸೋದರ ಮಾವ, ಸಹೋದರ, ಸಹೋದರಿಯರು ಸಂಬಂಧಿಕರೆಲ್ಲರೂ  
 ಒಬ್ಬಿಬ್ಬಿರಾಗಿ ವಧುವಿನ ಕುತ್ತಿಗೆಗೆ ಗಂಧ ಹಚ್ಚಿ ತಮ್ಮ ಇಚ್ಛಾನುಸಾರ ಹಣ ನಿವಾಳಿಸಿ,  
 ವಧುವಿನ ಮುಂದೆ ಇಡುವರು. ಹೀಗೆ ಮಡಿಲು ತುಂಬಿ ಶಾಸ್ತ್ರ ಮಾಡುತ್ತಿರುವಾಗ ವರನ  
 ಕಡೆಯವರು ವರನನ್ನ ಮೇರವಣಿಗೆಯೊಂದಿಗೆ ಕರೆದುಕೊಂಡು ಬಂದು ಸಿದ್ಧಪಡಿಸಿರುವ  
 ಆಸನದ ಮೇಲೆ ಕೂರಿಸುವರು. ವಧುವಿನ ಸಹೋದರ ಅಥವಾ ಸೋದರಮಾವನು  
 ವಧುವನ್ನ ಎತ್ತಿಕೊಂಡು ಬಂದು ವರನ ಮುಂದೆ ಕೂರಿಸುವನು. ಆಗ ಹಿರಿಯ ಮುತ್ತೆದೆಯರ  
 ಮಾರ್ಗದರ್ಶನದಲ್ಲಿ ಕೆಂಪು ಬಟ್ಟೆ ಅಡ್ಡ ಹಿಡಿಯುವರು. ಇದನ್ನು “ಶರಾಶರೀಕಾ ಪರ್ನ್”  
 ಎಂದು ಕರೆಯಲಾಗುವುದು. ವಧುವಿನ ಭುಜದ ಮೇಲೆ ಕಲ್ಲಸಕ್ಕರೆಯನ್ನಿಟ್ಟು ವರನ ಕೈಯಿಂದ

ತೆಗೆಯಿಸಲಾಗುವುದು. ಮದುಮಗಳು ಸಿಹಿಯೋ ? ಕಲ್ಲುಸಕ್ಕರೆ ಸಿಹಿಯೋ ? ಎಂದು ವರನಿಗೆ ಕೇಳುವರು. ಮದುಮಗಳು ಸಿಹಿ ಎಂದು ಹೇಳಿ ವರನು ಕಲ್ಲುಸಕ್ಕರೆ ಎತ್ತುಕೊಳ್ಳಬೇಕು. ತಲೆಯ ಮೇಲೆಯೂ ಕಲ್ಲುಸಕ್ಕರೆಯನ್ನಿಟ್ಟು ಕೇಳಲಾಗುವುದು. ಅನಂತರ ವರನು ಅಡ್ಡವಾಗಿರುವ ಬಟ್ಟೆಯನ್ನು ಬೆರಳಿನಿಂದ ತೆಗೆಯುವನು. ಪುನಃ ಕೆಂಪು ಬಟ್ಟೆಯನ್ನು ವಥು ವರರ ತಲೆಯ ಮೇಲೆ ಹೊದಿಸಿ, ದೀಪದ ಬೆಳಕಿನಲ್ಲಿ ವಥುವಿನ ಮುಖವನ್ನು ಕನ್ನಡಿಯಲ್ಲಿ ವರನಿಗೆ ಹೋರಿಸುತ್ತಾ ಏನು ಕಾಣುತ್ತಿದೆ ಎಂದು ಕೇಳುವರು. ಆಗ “ಪೈಗಂಬರ್ ರವರ ನೂರ್” ಕಾಣುತ್ತಿದೆ ಎಂದು ಹೇಳಿ ತನ್ನ ಶಕ್ತಾನುಸಾರ ಉಡುಗೊರೆಗಳನ್ನು ವಥುವಿಗೆ ಹೊಡುವನು. ಇದನ್ನು “ಮೂದಿಬೈ” ಎನ್ನಲಾಗುವುದು. ಹೀಗೆಲ್ಲ ಶಾಸ್ತ್ರ ನಡೆಯುವಾಗ ಹಾಡುಗಾತ್ರಯರು ಹೀಗೆ ಹಾಡುವರು :

ಮುಬಾರಕ್ ಓ ದುಲ್ಲಾ ದುಲ್ಲಾನ್ನು ಓ ಶಾದೀ  
ಮಲೆ ದಿಲ್ಲೇ ದಿಲ್ಲಾ ಜಿಂದಗೀ ಮುಸ್ಕುರಾಯೀ  
ಬಂದಾ ಸರ್ದೀ ಜಬ್ ಭಾಂದ್ ತಾರ್ಯೋಂಕಾ ಸಹೇರಾ  
ಶುದಾ ಇಂ ಮುಹೋಬತ್ತು ಆಬಾದ್ ರಷೀ  
ಬರೋಗೋದ್ ಯಾರಬ್ ವೀಲೆ ದಿಲ್ಲಾಕೇ ಕಲಿಯಾ  
ಮುರಾದೇ ಹೋ ಪೂರೀ ಏತೇನಾ ಮುರಾದೇ

ಶುಭಾಶಯಗಳು ಓ ವರನಿಗೆ, ವರನಿಗೆ ಮದುವೆ  
ಸಮ್ಮಾನಗೊಳ್ಳಲಿ ಹೃದಯದಿಂದ ಹೃದಯ, ಜೀವನವು ಹಸನಾಗಲಿ  
ಕಟ್ಟಿದರು ಶಿರಕ್ಕೆ ಚಂದ್ರ, ನಕ್ಷತ್ರಗಳ ಭಾಸಿಂಗ  
ಸೃಷ್ಟಿತ್ವನು ಈ ಪ್ರತಿಯನ್ನು ಹಸನುಗೊಳಿಸಲಿ  
ಮಡಿಲು ತುಂಬಲಿ ಅರಳಲಿ ಹೃದಯದ ಮೊಗ್ಗಗಳು  
ಇಷ್ಟಾರ್ಥಗಳು ನೆರವೇರಲಿ ಅಡ್ಡಿಯಾಗದಿರಲಿ ಇಷ್ಟಾರ್ಥಗಳಿಗೆ

ಮುಂದಿನ ವೈವಾಹಿಕ ಬದುಕು ಹಸನಾಗಲಿ, ಇಷ್ಟಾರ್ಥಗಳು ಸಿದ್ಧಿಸಲಿ, ಎಂಬ ಶುಭ ಹಾರ್ಡೆಕೆಗಳೊಂದಿಗೆ ಹಾಡುವ ಹಾಡುಗಳು ಮುಖ್ಯವಾದವು. ಅನಂತರ ವರ ವಥುವನ್ನು ಎತ್ತಿ ತನ್ನ ಪಕ್ಕಕ್ಕೆ ಕೂರಿಸಿಕೊಳ್ಳುವನು. ಆಗ ವರನಿಗೆ “ಹರೀರಾ” ಎಂಬ ಪಾನೀಯ ಕೊಡಲಾಗುವುದು. ವರನಿಗೆ, ವರನ ತಂದೆ ತಾಯಿ, ಸಂಬಂಧಿಕರಿಗೆ ಉಡುಗೊರೆ ನೀಡುವರು. ಹೊಸ ಬದುಕಿಗೆ ಕಾಲಿದುತ್ತಿದ್ದೇವೆ ಎನ್ನುವುದಕ್ಕಿಂತ ತನ್ನ ತವರಿನ ಬಂಧವುದಿಂದ ದೂರವಾಗುತ್ತಿದ್ದೇನೆ ಎಂಬುದೇ ಈ ಸಂದರ್ಭದಲ್ಲಿ ಪ್ರಮುಖವಾಗಿ, ವಥು ಅಳುತ್ತಿರುವಾಗ :

ಯೀ ಕೈಕೂ ದೋತ್ತೇ ಪ್ಪಾರಿ

ಬಾಂಡ ಘರ್ಯು ಜಾರ್ಯೇ

ವಿಕೆ ಅಳುವೇ ನನ್ನವಳೀ

ಅರಸನ ಮನೆಗೆ ಹೋಗುವೆ

ಜ್ಯೇಷ್ಠ ಪಿನಾನೇ ಗಯೀತೋ  
ಹಾತಾಂ ಹಕಡ್ಯೋ ರೋತ್ಯೋ  
ಯೋ ಕೈಕೂ ರೋತ್ಯೋ ಪ್ಯಾರ  
ಬಾಷಾಕೆ ಫ್ರಾಷ್ ಜಾರ್ಯೋ

ಒಡವೆ ತೊಡಿಸಲು ಹೋದರೆ  
ಕೈ ಹಿಡಿದು ಅಳುವೆ  
ಎಕೆ ಅಳುವೇ ನನ್ನವಳೇ  
ಅರಸನ ಮನೆಗ ಹೋಗುವೆ

ಅಳುವೆ ಎಕೆ ? ಅರಸನ ಮನೆಗ ಹೋಗುವೆ ! ಎಂದು ಹಾಡುಗಾತ್ರಯರು ಹಾಡುವರು. ಅಳು ನಗುವಿನ ಈ ಸನ್ನಿಹಿತದಲ್ಲಿ ಮಾತಿಗಿಂತ ಭಾವನೆಗಳೇ ಮುಖ್ಯವಾಗುತ್ತವೆ. ವಧುವನ್ನ ವರನ ಮನೆಯವರಿಗೆ ಒಟ್ಟಿಸಿದ ಮೇಲೆ ವರನು ವಧುವನ್ನ ಎತ್ತಿಕೊಂಡು “ಬಿಡದಿಮನೆ”ಗೆ ಹೋಗುವನು.

### ಕಾಚೀಕಾಬಾಸೆನ್ :

ವರನು ವಧುವನ್ನ ಎತ್ತಿಕೊಂಡು “ಬಿಡದಿ ಮನೆ”ಗೆ ಬರುವನು. ವಧುವಿನ ಮುಖ ವರನಿಗೆ ತೋರಿಸುವ ಸಂದರ್ಭದಲ್ಲಿ ಇಟ್ಟಿದ್ದ ಕನ್ನಡಿ ಮತ್ತು ದೀಪವನ್ನ ವರನ ಸಹೋದರಿ ತೆಗೆದುಕೊಳ್ಳುವಳು. ವಧು-ವರರು ಮನೆಗೆ ಹಿಂದಿರುಗಿ ಬರುವವರೆಗೂ ಆ ದೀಪವನ್ನ ಆರದಂತೆ ನೋಡಿಕೊಳ್ಳಬೇಕು. ವರನ ಕಡೆಯವರೆಲ್ಲರೂ “ಬಿಡದಿ ಮನೆ”ಗೆ ಹೋದಮೇಲೆ ವಧುವಿನ ಸಹೋದರಿ ಹಾಲು ಮತ್ತು ಅಕ್ಷಿ ತರಿಯಲ್ಲಿ ಮಾಡಿದ ಖೀರಿಗೆ, ಮಲ್ಲಿಗೆ ಮೋಗ್ಗು ಇಟ್ಟು, ಇದರ ಸುತ್ತ ಕೆಂಪಾದ ದಾರ ಸುತ್ತಿ “ಬಿಡದಿ ಮನೆ”ಗೆ ತೆಗೆದುಕೊಂಡು ಹೋಗುವಳು. ಇದನ್ನು “ಕಾಚೀಕಾಬಾಸೆನ್” ಎನ್ನಲಾಗುವುದು. ಬಿಡದಿ ಮನೆಯಲ್ಲಿ ವರನು ಆ ಮೋಗ್ಗು ಖೀಳದಂತೆ ಕೆಂಪು ದಾರವನ್ನ ತೆಗೆಯಬೇಕು. ಒಂದು ವೇಳೆ ಮೋಗ್ಗು ಖೀಳುವಂತೆ ದಾರ ತೆಗೆದರೆ ವಧುವಿನ ಸಹೋದರಿ ಹೂವು ಸುತ್ತಿರುವ ಕಡ್ಡಿಯಿಂದ ಹೊಡೆಯುವಳು. ಅನಂತರ ನವಿಲಿನ ಆಕಾರದಲ್ಲಿ ಇಟ್ಟಿರುವ ಚೋಬಾವನ್ನ ವರನು ವಧುವಿಗೆ ತಿನಿಸುವನು. ಹಳದಿ ಮಿಶ್ರಿತ ನೀರಿನಲ್ಲಿ ಬಾಳಿಹಣ್ಣು, ಎಲೆ ಅಡಿಕೆ ಹಾಕಿ ವಧುವಿನ ಕೈಯಿಂದ ವರನ ಕೈಗೆ, ವರನ ಕೈಯಿಂದ ವಧುವಿನ ಕೈಗೆ ಮೂರು ಮೂರು ಬಾರಿ ಬೋಗಸೆ ನೀರು ಹಾಕಿಸಲಾಗುವುದು.

ಷಿಯಾ ಜನರಲ್ಲಿಯೂ ಮೇಲಿನಂತಹ ಯೋ ಎಲ್ಲಾ ರೀತಿಯ ಶಾಸ್ತ್ರ ಮಾಡುವರು. ಇವರಲ್ಲಿ ವರನಿಗೆ ಕನ್ನಡಿಯಲ್ಲಿ ವಧುವಿನ ಮುಖ ತೋರಿಸುವ ಮೋದಲು ಶುರಾನಿನ “ಯೂಸುಫ್-ಜುಲೇಬ್”ದ ಸೂರವಿರುವ ಅಧ್ಯಾಯವನ್ನ ತೋರಿಸಲಾಗುವುದು. ವರನು ವಧುವಿನ ಮುಖ ನೋಡಿದ ಮೇಲೆ, ಮಾವನು ಸೋಸೆಗೆ ಉಡುಗೊರೆ ಕೊಡುವನು. ಸಂಬಂಧಿಕರೆಲ್ಲರೂ ವಧೂ-ವರರಿಗೆ ಉಡುಗೊರೆ ನೀಡುವರು.

ಖೀದರ್ ಕಡೆಯಲ್ಲಿಯೂ ವರನ ಸಹೋದರಿಯರು ಆಥವಾ ಸಂಬಂಧಿಕರು ವಧುವಿನ ಕಣ್ಣಿಗೆ ಕಾಡಿಗೆ ಹಚ್ಚಿ, ಹುಬ್ಬಿ, ತೀಡಿ, ನೆಕ್ಕಿಸ್, ಬಳಿ, ವಾಲೆ, ಜುಮುಕಿ, ಇತ್ಯಾದಿ ಒಡವೆ ಹಾಕಿ, ಹೂವು ಮುಡಿಸಿ, ಸಹೇರ ಕಟ್ಟಿ, ಬೆಲೆ ಬಾಳುವ ಉತ್ತಮವಾದ ಜರತಾರಿ ಸೀರೆ

ಉಡಿಸಿ, ಸರ್ವ ಶೃಂಗಾರ ಮಾಡುವರು. ವಧುವಿನ ತಾಯಿ ಮೇಲಿನಂತೆಯೇ ಮಗಳ ಮಡಿಲು ತುಂಬುವಣ್ಣ. ಅನಂತರ ಹಸೆಮಣಿಯ ಮೇಲೆ ಕೆಂಪು ಬಟ್ಟೆಹಾಸಿ, ಅದರ ಮೇಲೆ ವಧು-ವರರನ್ನು ಜೊತೆಯಲ್ಲಿ ಕೂರಿಸುವರು. ಆಗ ವರ ತನ್ನ ವಧುವಿನ ಬೈತಲೆಯ ಮೇಲೆ “ದರೂದ್” ಓದುವನು. ಸಂಬಂಧಿಕರೆಲ್ಲ ಉಡುಗೂರೆ ನೀಡಿದ ಮೇಲೆ ವಧುವಿನ ಕೈಯನ್ನು ವರನ ಕೈಗೆ ಹೊಟ್ಟು ವರನ ತಂದೆ, ತಾಯಿ ಹಾಗೂ ಹಿರಿಯರ ಸಮುಖಿದಲ್ಲಿ ವಧುವಿನ ತಂದೆ, ತಾಯಿಯರು ತಮ್ಮ ಮಗಳನ್ನು ಒಟ್ಟಿಸುವರು. ದಷ್ಟಣ ಕನಾಫಿಟಕದಲ್ಲಿಯಂತೆ ಇವರಲ್ಲಿಯೂ ವರನು ತನ್ನ ವಧುವನ್ನು ಎತ್ತಿಕೊಂಡು ಬಿಡದಿ ಮನೆಗೆ ಹೋಗುವನು.

ವಿಜಾಪುರದ ಕಡೆಯಲ್ಲಿಯೂ ಮೇಲಿನಂತೆ ವರನ ಸಮೋದರಿಯರು ವಧುವಿಗೆ ಶೃಂಗರಿಸುವರು. ಸಾಮಾನ್ಯವಾಗಿ ಬೀಳೊಳ್ಳಬುಗೆಯ ಸಂದರ್ಭದಲ್ಲಿ ವಧುವಿಗೆ ತವರುಮನೆಯ ಉಡುಗೆ ಉಡಿಸಿಕೊಂಡು ಕರೆದುಕೊಂಡು ಹೋಗುವ ವಾಡಿಕೆ ಇದೆ. ತವರು ಮನೆಯಿಂದ ವಧುವಿಗೆ ಕೊಡುವ ವಸ್ತೇಂಪಕರಣಗಳೆಲ್ಲವನ್ನೂ ಚಪ್ಪರದಲ್ಲಿಡಲಾಗುವುದು. ವರನು ತನ್ನ ಸಂಬಂಧಿಕರೊಂದಿಗೆ ಚಪ್ಪರದಲ್ಲಿಟ್ಟಿರುವ ಹಸೆಮಣಿಯ ಮೇಲೆ ಬಂದು ಕೂರುವನು. ವಧುವಿನ ಸೋದರರೂಪನು ವಧುವನ್ನು ಎತ್ತಿಕೊಂಡು ಬಂದು ವರನ ಮುಂದೆ ಹೂರಿಸುವನು. ಮೇಲಿನಂತೆಯೇ ಹಿರಿಯ ಮುತ್ತೆದೆಯರ ಮಾರ್ಗದರ್ಶನದಲ್ಲಿ ಕೆಂಪು ಬಟ್ಟೆ ಅಡ್ಡ ಹಿಡಿಯಿವರು. ಆಗ ಆಹ್ವಾನಿತರೆಲ್ಲರೂ ಅರಿತಣ ಹಚ್ಚಿದ ಅಕ್ಷಿಕಾಳನ್ನು ವಧು, ವರರ ತಲೆಯ ಮೇಲೆ ಹಾಕುವರು. ಕಲ್ಲುಸಕ್ಕರೆಯನ್ನು ವಧುವಿನ ಬೈತಲೆಯ ಮೇಲಿಟ್ಟು ವಧು ಸಿಹಿಯೇ? ಕಲ್ಲುಸಕ್ಕರೆ ಸಿಹಿಯೇ? ಎಂದು ಕೇಳುವರು. ವರನು ಈ ವಧು ಸಿಹಿ ಎಂದು ಕಲ್ಲುಸಕ್ಕರೆ ಎತ್ತಿಕೊಳ್ಳಬೇಕು. ಹೀಗೆ ಭುಜದ ಮೇಲೆಯೂ ಕಲ್ಲುಸಕ್ಕರೆಯನ್ನಿಟ್ಟು ವರನ ಕೈಯಿಂದಲೇ ತೆಗೆಯಿಸಲಾಗುವುದು. ಅನಂತರ ಇವನು ಅಡ್ಡಲಾಗಿ ಹಿಡಿದಿರುವ ಬಟ್ಟೆಯನ್ನು ತನ್ನ ಬೆರಳಿನಿಂದ ತೆಗೆದು ವಧುವನ್ನು ಎತ್ತಿ ತನ್ನ ಪಕ್ಕಕ್ಕೆ ಕುಳಿರಿಸಿಕೊಳ್ಳುವನು. ಆಗ ಸುಮಂಗಲಿಯರು ವರ-ವಧುವಿನ ತಲೆಯ ಮೇಲೆ ಕೈಯಿಟ್ಟು ಹಾಡುವರು :

ಎ ಜಲ್ಲಾ ಜಲ್ಲಾ ಕನ್ನಾ ?

ಖತ್ತಾನೇ ಜನ್ನತ್ತಾ .

ಜಲ್ಲಾ ನಬೀಕಾ ಹೈದರ್ ಬಾದಷಾಹ

ಜ ಅಲೀ ತಪ್ಪೀಮೆ ಬೈತಾ

ಈ ಬೀಳೊಳ್ಳಿದಿಗೆ ಬೀಳೊಳ್ಳಿದಿಗೆ ಯಾರದ್ದು ?

ಖತ್ತಾನೇ ಜನ್ನತ್ತಾ ರವರದು.

ಬೀಳೊಳ್ಳಿದಿಗೆ ಪೈಗಂಬರ್ ಎಂಬ ಚಕ್ರವರ್ತಿಯವರದು

ಈ ಅಲೀ ಸಿಂಹಾಸನದ ಮೇಲೆ ಕುಳಿತಿದಾರೆ.

ಎಂದು ಒಂಭತ್ತು ಜನ ಧಾರ್ಮಿಕ ನಾರೀಮಣಳ ಹೆಸರನ್ನು ಹೇಳಿ ಪ್ರಗಂಬರವರ ಬೀಳೊಳ್ಳಿದಿಗೆ ಎಂದು ವರನನ್ನು ಆರೋಚಿಸಿ ಹಾಡಲಾಗುವುದು. ಅನಂತರ ವಧುವನ್ನು ಮೇಲಿನಂತೆಯೇ ಗಂಡಿನವರಿಗೆ ಒಟ್ಟಿಸುವರು. ವರನು ತನ್ನ ವಧುವನ್ನು ಎತ್ತಿಕೊಂಡು “ಬಿಡದಿ ಮನೆ”ಗೆ ನಡೆಯುವನು.

ಇವರಲ್ಲಿಯೂ “ಕಾಚೀಕಾಬಾಸನ್” ಎಂಬ ಶಾಸ್ತ್ರ ಮಾಡುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ವಧುವಿನ ಸಹೋದರಿ ವರನಿಗೆ ಈ ಶಾಸ್ತ್ರ ಮಾಡಿದರೆ, ವಿಜಾಪುರದ ಕಡೆಯಲ್ಲಿ ಮಾವನು ಅಳಿಯನಿಗೆ ಈ ಶಾಸ್ತ್ರ ಮಾಡುತ್ತಾನೆ. ದೊಡ್ಡದಾದ ಹರಿವಾಣದಲ್ಲಿ ಅನ್ನ ತೆಗೆದುಕೊಂಡು ಅದರಲ್ಲಿ ಅರಿತಿಣಿ, ಅಡಿಕೆ, ಕೊಬ್ಬರಿ, ಕಲ್ಲುಸಕ್ಕರೆ, ಬಾದಾಮಿ, ಉತ್ತರ ಮೊದಲಾದ ಪದಾರ್ಥ ಕಲಸಿ, ಮೇಲ್ಬ್ಯಾಗದಲ್ಲಿ ಕೆಂಪುದಾರ ಸುತ್ತಿರಲಾಗಿರುತ್ತದೆ. ಅಳಿಯನು ತನ್ನ ಬೆರಳಿಗೆ ಅನ್ನದ ಅಗಳು ತಾಗದಂತೆ ಬಾದಾಮಿ, ಕಜೂರ, ಕಲ್ಲುಸಕ್ಕರೆ ತೆಗೆಯಬೇಕು. ಅನ್ನದ ಅಗಳು ಬೆರಳಿಗೆ ಅಂಟಿದಂತೆ ತೆಗೆದರೆ ಮಾವನು ಹೂವು ಸುತ್ತಿರುವ ಕಡ್ಡಿಯಿಂದ ಹೊಡೆಯುವನು. ಈ ಮೇಲಿನ ಶಾಸ್ತ್ರ ಮುಗಿದ ಮೇಲೆ ಗಂಡಿನ ಕಡೆಯ “ದಿಭ್ರಿಣಿ” ತಮ್ಮ ಉರಿಗೆ ಹೊರಡುವುದು.

### ಮನೆ ತುಂಬಿಸಿಕೊಳ್ಳುವ ವಿಧಾನ :

ನವ ವಧು-ವರರನ್ನು ಮನೆ ತುಂಬಿಸಿಕೊಳ್ಳುವುದಕ್ಕಿಂತ ಮೊದಲು, ಹೊಸ್ತಿಲ ಹೊರಗೆ ನಿಲ್ಲಿಸಿ, ದೃಷ್ಟಿ ನಿವಾಳಿಸಿ ಆರತಿ ಮಾಡಲಾಗುವುದು. ವರನ ಸಹೋದರಿಯರು ಮಗಳನ್ನು ಕೊಡುವಂತೆ ಕೇಳುವರು. ಅವನು ಕೊಡುತ್ತೇನೆಂದು ಹೇಳಿದಾಗ ಹೊಸ್ತಿಲ ಮೇಲೆ ಆಕ್ಷಿ ತುಂಬಿಟ್ಟಿರುವ ಸೇರನ್ನು ದೂಡಿ, ಬಲಗಾಲಿಟ್ಟು ಒಳ ಬರುವಂತೆ ವಧುವಿಗೆ ಹೇಳಲಾಗುವುದು. ಸಾಮಾನ್ಯವಾಗಿ ಎಲ್ಲಾ ಜನಪದರಲ್ಲಾ ಈ ರೀತಿಯಾಗಿ ಮನೆ ತುಂಬಿಸಿಕೊಳ್ಳುವ ವಿಧಾನ ಕಂಡುಬರುತ್ತದೆ. ಹಾಗೆಯೇ ಮುಸ್ಲಿಂ ಜನಪದರಲ್ಲಿಯೂ ನವ ವಧು-ವರರನ್ನು ಮನೆ ತುಂಬಿಸಿಕೊಳ್ಳುವಾಗ, ಹಳೆದಿಮಿಶ್ರಿತ ನೀರನ್ನು ನಿವಾಳಿಸಿ, ಹೊಸ್ತಿಲ ಮೇಲೆ ಸ್ಪಳ್ಳ ಸುರಿದು, ತಂಗಿನಕಾಯಿ ಒಡೆಯಲಾಗುವುದು. ವರನ ಸಹೋದರಿಯರು ಮೇಲಿನಂತೆಯೇ ಮಗಳನ್ನು ಕೊಡುವಂತೆ ಕೇಳುವರು. ಅವನು ಕೊಡುತ್ತೇನೆಂದು ವಾಗ್ಧಾನ ಮಾಡಿದಾಗ ಬಲಗಾಲಿಟ್ಟು ಒಳಬರುವಂತೆ ಹೇಳುವರು. ಕೆಲವರು ಆಕ್ಷಿ ತುಂಬಿಟ್ಟಿರುವ ಸೇರನ್ನು ದೂಡಿ ಬಲಗಾಲಿಟ್ಟು ಒಳಬರುವಂತೆ ಹೇಳುವರು. ಆದರೆ ಇವರಲ್ಲಿ ಆರತಿ ಮಾಡುವಂತೆ ಕಂಡುಬರುವುದಿಲ್ಲ. ತಲೆಗೆ ಕಟ್ಟಿರುವ ಸಹೇರಾ, ಬಾಸಿಂಗ್, ಚೊಂಡಾವನ್ನೂ ಸಹ ಹೆಣ್ಣನ ಸಹೋದರಿ ತೆಗೆದು ವರನಿಂದ ದಕ್ಷಿಣ ಪಡೆಯುವಳು. ವಧುವಿನ ಕೈಯಿಂದ ಏದ್ದೆದು ಗಂಧದ ಹಸ್ತವನ್ನು ಗೋಡೆಯ ಮೇಲಿಡಿಸುವರು. ಈ ದಿನ ವಧು-ವರರು ವಧುವಿನ ತವರುಮನೆಯಿಂದ ಕಳುಹಿಸಿರುವ ಉಟವನ್ನೇ ಮಾಡಬೇಕೆಂಬ ನಂಬಿಕೆ ಈ ಜನಪದರಲ್ಲಿದೆ.

ಹೀಗೆ ಮೇಲಿನ ರೀತಿಯಲ್ಲಿ ಮನೆ ತುಂಬಿಸಿಕೊಳ್ಳುವ ವಿಧಾನ ದಕ್ಷಿಣ ಕರ್ನಾಟಕದ ಮುಸ್ಲಿಂ ಜನಪದರಲ್ಲಿ ಕಂಡುಬರುತ್ತದೆ. ಆದರೆ ಉತ್ತರ ಕರ್ನಾಟಕದ ಬೀದರ್ ಮುಂತಾದ ಕಡೆಯಲ್ಲಿಯೂ ವಧು-ವರರನ್ನು ಹೊಸ್ತಿಲ ಹೊರಗೆ ನಿಲ್ಲಿಸಿ, ಮಡಕೆಯಲ್ಲಿ ಮಾಡಿರುವ ಅನ್ನ ಹಾಗೂ ಹೋಳಿಯನ್ನು ನಿವಾಳಿಸಲಾಗುವುದು. ಗಂಡಿನ ಸಹೋದರಿಯರು ವರನ ಕಾಲಿನ

ಚರಣನ್ನ ಹಾಲಿನಿಂದ ತೊಳಿಮು “ಮಗಳನ್ನ ಕೇಳುವರು”. ಸಹೋದರನಿಗೆ ಮುಂದೆ ಜನಿಸುವ ಮಗಳನ್ನ ತನ್ನ ಮಗನಿಗೆ ತಂದುಕೊಳ್ಳುವ ಉದ್ದೇಶದಿಂದ ಈ ರೀತಿ ಕೇಳುವ ಪದ್ಧತಿ ಇದೆ. ನವದಂಪತ್ತಿಗಳನ್ನು ಕೋಣೆಯ ಒಳಗೆ ಕಳುಹಿಸುವಾಗಲೂ ಸಹೋದರಿಯರು ಕೋಣೆಯ ಬಾಗಿಲಿಗೆ ಅಡ್ಡಲಾಗಿ ಒನಕೆ ಹಿಡಿದು ದಕ್ಷಿಣ ಕೇಳುವರು. ಅನಂತರ ಇವರಿಬ್ಬರಿಗೆ ಖೀರು ಕುಡಿಯಲು ಕೊಟ್ಟ ಕೋಣೆಯ ಒಳಗೆ ಬರುವಂತೆ ಹೇಳುವರು. ಮೇಲಿನಂತೆಯೇ ಗಂಡಿನ ಸಹೋದರಿಯರೇ “ಸಹೇರಾ” ಬಿಬ್ಜುವರು.

ವಿಜಾಪುರದ ಕಡೆಯಲ್ಲಿ ದಕ್ಷಿಣ ಕನಾರಾ ಕಡೆದಂತೆಯೇ ಆರಿಶಿಣ-ಮಿಶಿ ತ ನೀರನ್ನ ನಿವಾಳಿಸಿ, ತೆಂಗಿನಕಾಯಿ ಒಡೆಯುತ್ತಾರೆ. ಗಂಡಿನ ಸಹೋದರಿಯರು ಇಲ್ಲಿಯೂ “ಮಗಳನ್ನ ಕೇಳುವರು”. ಈ ಸಂದರ್ಭದಲ್ಲಿ ಅನೇಕ ಗೀತಗಳನ್ನು ಹಾಡುವುದು ಕಂಡುಬರುತ್ತದೆ.

**ಸಹೋದರಿಯರು :**

ನಾರಿಯಲ್ಲೇ ಗೊನೀಯ ಲೈರೆ ಭಾಯೀ  
॥ನಾರಿಯಲ್ಲೇ ॥

ಭಾಯೀಕ ಬೇಟ ಮಂಗ್ರೇ ಆಯ  
ಭಾಯೀ ಬೇಟದೇ

ತೆಂಗಿನಕಾಯಿಯ ಗೊನೆಗಳನ್ನು ತಂದಿರುವೇ  
ಸಹೋದರ ಶಾಹಿರು ॥ತೆಂಗಿನಕಾಯಿಯ ॥  
ಸಹೋದರನ ಮಗಳನ್ನ ಕೇಳಲು ಬಂದಿರುವೇ  
ಸಹೋದರ ಮಗಳನ್ನ ಕೊಡು

**ಸಹೋದರ :**

ದ್ಯೂಂಗ ಲೇ ಮೈ ಕುತ್ತೇಕಾ ಬಚ್ಚ  
ದ್ಯೂಂಗ ಲೇ ಮೈ ಕುತ್ತೇಕಾ ಬಚ್ಚ

ಕೊಡುವೇ ನಾನು ನಾಯಿಮರಿಯನ್ನು  
ಕೊಡುವೇ ನಾನು ನಾಯಿಮರಿಯನ್ನು

**ಸಹೋದರಿ :**

ಮೌಜ್ಞಾಸ್ಯೇ ಗಡ್ ಲೈರೆ ಭಾಯೀ  
ಮೌಜ್ಞಾಸ್ಯೇ ಗಡ್ ಲೈರೆ ಭಾಯೀ

ಬಾಳಿಯ ಗೊನೆಗಳನ್ನು ತಂದಿರುವೇ ಸಹೋದರ  
ಬಾಳಿಯ ಗೊನೆಗಳನ್ನು ತಂದಿರುವೇ ಸಹೋದರ

**ಸಹೋದರ :**

ದ್ಯೂಂಗ ಲೇ ಮೈ ಬಿಲ್ಲಿಕಾ ಬಚ್ಚ  
ದ್ಯೂಂಗ ಲೇ ಮೈ ಬಿಲ್ಲಿಕಾ ಬಚ್ಚ

ಕೊಡುವೇ ನಾನು ಬೆಕ್ಕಿನ ಮರಿಯನ್ನು  
ಕೊಡುವೇ ನಾನು ಬೆಕ್ಕಿನ ಮರಿಯನ್ನು

**ಸಹೋದರಿ :**

ಭಾಯೀ ಬೇಟ ದೇ

| ಸಹೋದರ ಮಗಳನ್ನ ಕೊಡು

**ಸಹೋದರ :**

ದ್ಯೂಂಗ ಲೇ ಮೈ ಬೇಟ ಮುಜ್ಜಿ  
ಒಂಗ ಮೆಸ್ಸಿಲ ಮೊರಗೆ ನಿಲ್ಲಿಸಿ

| ಕೊಡುವೇ ನಾನು ಮಗಳನ್ನ ನಿನಗೆ  
ಮಗಳನ್ನ ಕೇಳುವಾಗ

ತಮ್ಮ ಮನೆಯ ವೈಭವವನ್ನು ವರ್ಣಿಸುವ ವೈಲಿರಿ, ಸಹೋದರನು ನಾಯಿ, ಬೆಕ್ಕಿನ ಮರಿಗಳನ್ನು ಕೊಡುತ್ತೇನೆಂದು ಹೇಳಿ ವಿಡಂಬಿಸುವ ರೀತಿ ನಿಜಕ್ಕೂ ಹಾಸ್ಯಭರಿತವಾದು. ಕೊನೆಯಲ್ಲಿ “ಆಯ್ತು, ಮಗಳನ್ನು ಕೊಡ್ತೇನಿ” ಎಂದು ಹೇಳಿದ ನಂತರವೇ ಅಕ್ಕಿ ದೂಡಿಸಿ, ಬಲಗಾಲಿಡಿಸಿ, ಒಳಬರಮಾಡಿಕೊಳ್ಳುವರು. ಮುಖ್ಯವಾಗಿ ಸಹೋದರನ ಮಗಳನ್ನು ತನ್ನ ಮಗನಿಗೆ ತಂದುಕೊಳ್ಳುವುದರಿಂದ ತವರುಮನೆಯ ಬಾಂಧವ್ಯ ನಿರಂತರವಾಗಿರುತ್ತದೆಂಬ ಆಶಯ ಹೇಣ್ಣು ಮಕ್ಕಳಿಗಿರುತ್ತದೆ. ಈ ಸಂಬಂಧ ಮತ್ತು ವಾತ್ಸಲ್ಯ ಶಾಶ್ವತಗೊಳಿಸಲು ಶಾಸ್ತ್ರದ ರೂಪದಲ್ಲಿ ಮಗಳನ್ನು ಕೇಳುವ ರೀತಿ ಜನಪದರಲ್ಲಿ ಕಂಡುಬರುತ್ತದೆ.

ಇವರಲ್ಲಿಯೂ ಒಳ ಬಂದ ವಧು-ವರರ ಸಹೇರಾ ಮತ್ತು ಬಾಸಿಂಗಗಳನ್ನು ಸಹೋದರಿಯರೇ ತೆಗೆಯುವರು. ಹಾಗೆ ತೆಗೆದುದ್ದಕ್ಕಾಗಿ ಸಹೋದರನಿಂದ ಬಲವಂತದಿಂದ ದಕ್ಷಿಣೆ ಪಡೆಯುವರು.

### ಜಡೇ ಬಿಂಬಿತ ಶಾಸ್ತ್ರಃ:

ಎರಡನೆಯ ದಿನ ಏವರು ಸುಮಂಗಲಿಯರು ಸೇರಿ ವಧುವಿನ ಜಡೆಯನ್ನು ವರನ ಕ್ರೀಯಿಂದ ಬಿಚ್ಚಿಸುವರು. ಈ ಸಂದರ್ಭದಲ್ಲಿ ಮುತ್ತೇದೆಯರ ಸೆರಗು ಹಿಡಿದು ಗಂಡನ ಹೆಸರು ಹೇಳಿಸಲಾಗುವುದು.

**ಮಹಾಡೀ ಪ್ರೋ ಮಹಾಡೀ**

**ಕೂತ್ತಿಂಬಿರ್ಮಿ ಕಾಡಿ**

**ಹಸನ್ ಸಾಬ್ರೀ ರಾಜ್ ಮೇ**

**ಪೇನ್ನಿಧೀ ಜರ್ಜೀ ಸಾಡೀ**

**ಉಪ್ಪರಿಗೆ ಮೇಲೆ ಉಪ್ಪರಿಗೆ**

**ಕೂತ್ತಿಂಬರಿ ಕಡ್ಡಿ**

**ಹಸನ್ ಸಾಬ್ರೀರವರ ದರಬಾರಿನಲ್ಲಿ**

**ಉಟ್ಟಿದ್ದ ಜರಿ ಸೀರೆ**

**ಸುನ್ನೇಕೆ ತಗಡ್ಡೀ ಅನಾರ್ಕೀ ದಾನೆ**

**ಹುಸೇನ್ ಸಾಬ್ರೀ ಪೇಟ್ರೀ ಹಸನ್ನಾಬ್ರ್**

**ಶಾನೆ**

**ಚಿನ್ನದ ತಗಡಿನಲ್ಲಿ ದಾಳಿಂಬೆ ಬೀಜ**

**ಹುಸೇನ್ನಾಬ್ರ್ ರವರ ಹೊಟ್ಟಿಯಲ್ಲಿ ಹಸನ್ನಾಬ್ರ್**

**ಜಾಣ**

ಗಂಡನ ಹೆಸರು ಹೆಂಡತಿ ನೇರವಾಗಿ ಹೇಳಬಾರದು. ಇದರಿಂದ ಗಂಡನ ಆಯಸ್ಸು ಕಡಿಮೆಯಾಗುತ್ತದೆಂಬ ನಂಬಿಕೆ ಜನಪದರಲ್ಲಿದೆ. ಆದುದರಿಂದ ‘ಹಸನ್ ಸಾಬ್ರೀ’ ತನ್ನ ಗಂಡನೆಂದು ಹೇಳಲು ಮೇಲಿನ ರೀತಿಯಲ್ಲಿ ಒಡಪು ಕಟ್ಟಿ ಹೇಳಲಾಗುವುದು.

### ಅಡಿಕೆ ಇಡುವ ಶಾಸ್ತ್ರಃ:

ವರನು ತನ್ನ ವಧುವಿನ ಕುತ್ತಿಗೆಗೆ ಗಂಧ ಹಚ್ಚಿ ಅವಳ ಬೈತಲೆಯ ಮೇಲೆ ಸಾಲಾಗಿ ಅಡಿಕೆ ಇಡಬೇಕು. ಹೀಗೆ ಅಡಿಕೆ ಇಡುವಾಗ ಬಿದ್ದರೆ, ವಧುವಿನ ಸಹೋದರ ಹೂವು ಸುತ್ತಿರುವ ಕಡ್ಡಿಯಿಂದ ವರನಿಗೆ ಹೊಡೆಯುವನು. ಸುಮಾರು ಏದಾರು ಬಾರಿ ಅಡಿಕೆ ಇಡಿಸಲಾಗುವುದು.

### ಅಕ್ಷ್ಯ ಅಳೆಯುವ ಶಾಸ್ತ್ರ:

ವರನು ಆರು ಸೇರು ಅಕ್ಷ್ಯ ಅಳೆದು ವರ್ಧುವಿಗೆ ಕೊಡುವನು. ವರ್ಧುವು ಸಹ ಅದೇ ಅಕ್ಷ್ಯ ಅಳೆಯಬೇಕು. ಹೀಗೆ ಅಳೆಯುವಾಗ ಆರು ಸೇರಿಗಿಂತ ಹೆಚ್ಚು ಇರಬೇಕು. ಇದರಿಂದ ಮನೆಗೆ ಶ್ರೀಯಸ್ತರ ಹಾಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ಈ ಜನಪದರಲ್ಲಿದೆ.

### ಕರ್ಜ್ರೋಕಾಯಿ ಶಾಸ್ತ್ರ:

ವರ್ಧು-ವರರ ಕ್ಷಯಿಂದ ಕರ್ಜ್ರೋಕಾಯಿ ಹಾಗೂ ಹಾಲಿನ ಖೀರು ಮಾಡಿಸಲಾಗುವುದು. ಅಲ್ಲಿರುವ ಮಕ್ಕಳು ಅಪ್ಪ, ಅಪ್ಪ ಕರ್ಜ್ರೋಕಾಯಿ, ಖೀರು ಕೊಡಿ ಎಂದು ಕೇಳಬೇಕು. ಹೀಗೆ ಒಂದೊಂದು ಶಾಸ್ತ್ರಪೂರ್ವ ವೈದಿಕ್ಯಮಯವಾಗಿರುತ್ತದೆ.

ಷಿಯಾ ಜನರಲ್ಲಿಯೂ ವರ್ಧು-ವರರನ್ನು ಮನೆತುಂಬಿಸಿಕೊಳ್ಳುವಾಗ ಎಲ್ಲರಂತೆಯೇ ವರ್ಧು-ವರರನ್ನು ಹೊಸ್ತಿಲ ಹೊರಗೆ ನಿಲ್ಲಿಸಿ, ಹಳದಿ ಮಶ್ತಿತ ನೀರು ನಿಷಾಳಿಸಿ, ದೊಡ್ಡದಾದ ಹರಿವಣಿದಲ್ಲಿ ಇವರಿಭೂರ ಕಾಲು ತೊಳೆದು, ಬಲಗಾಲಿಟ್ಟು ಒಳಬರುವಂತೆ ಹೇಳುವರು. ಹಿರಿಯ ಮುತ್ತೆದೆ ಈ ದಂಪತ್ತಿಗಳಿಭೂರ ತಲೆಯ ಮೇಲೆ ಕ್ಷಯಿಟ್ಟು ಶುಭ ಹಾರ್ಮಸುವಳು. “ಕಾಬಾ” ದಿಕ್ಕಿಗೆ ಮುಖ ಮಾಡಿ ಇವರು ಪದ್ದೆದು ಬಾರಿ “ಸಿಸ್ತಾ” ಮಾಡಬೇಕು. ಹಾಗೆಯೇ ವರನ ಕ್ಷಯಿಂದ ಮೂರು, ವರ್ಧುವಿನ ಕ್ಷಯಿಂದ ಎರಡು ಗಂಧದ ಹಸ್ತ ಗೋಡೆಯ ಮೇಲೆ ಇರಿಸುವರು. ಕ್ಷೇಗೆ ಗಂಧ ಸವರಿ ಗೋಡೆಯ ಮೇಲೆ ಉಂಟಾಗುವುದಕ್ಕೆ “ಗಂಧದ ಹಸ್ತ” ಎಂದು ಕರೆಯುವರು.

ಎರಡನೆಯ ದಿನ ವರ್ಧುವಿನ ಸೋದರ ಹಾಗೂ ಸೋದರಿಯರು ಏದು ಅಥವಾ ಒಂಭತ್ತು ಪ್ರಕಾರದ ತಿಂಡಿ ತಿನಿಸು ಹಾಗೂ ಶುಪ್ಪದ ಅನ್ನ, ಹಾಲಿನ ಖೀರು ತೆಗೆದುಕೊಂಡು ಬರುವರು. ಮನೆಯ ಹಿರಿಯರ ಒಟ್ಟಿಗೆ ಕೇಳಿ ವರ-ವರ್ಧುವನ್ನು ಕರೆದುಕೊಂಡು ಹೋಗುವರು. ಹೀಗೆ ಕಳುಹಿಸುವಾಗ ಬಾಳಿಹಣ್ಣು, ಎಲೆ ಅಡಿಕೆ, ಸಿಹಿ ತಿಂಡಿ ತಿನಿಸು ಕೊಡುವರು. ಮನೆಗೆ ಕರೆದುಕೊಂಡು ಬಂದ ಮೇಲೆ ಎಲ್ಲರ ಉಟೋಪಚಾರ ನಡೆಯುವುದು. ಬಂದಿರುವ ಆಹ್ವಾನಿತರೆಲ್ಲರಿಗೂ ಬಾಳಿಹಣ್ಣು ಕೊಡಲಾಗುವುದು. ಎಲ್ಲರೂ ಬಾಳಿಹಣ್ಣು ತಿಂದು ಸಿಪ್ಪೆ ಎಸೆದಾಡುವರು. ಈ ಆಟ ಬಹಳ ಹಷ್ರಭರಿತವಾಗಿರುತ್ತದೆ.

ಚತ್ರದುಗ್ರಾದ ಶಡಯಲ್ಲಿ ದಂಪತ್ತಿಗಳಿಭೂರೂ ಬಲಗಾಲನ್ನು ಒಂದರ ಮೇಲೊಂದರಂತೆ ಹೊಸ್ತಿಲ ಮೇಲೆ ಇರಿಸಿ ಇವರಿಭೂರ ಹೆಚ್ಚೆರಳು ಮತ್ತು ಕಿರುಬೆರಳನ ಮಧ್ಯಫಾಗದಲ್ಲಿ ಮೊಳೆಯನ್ನು ಹೊಸ್ತಿಲಿಗೆ ಹೊಡೆಯುವರು. ಅನಂತರ ಬಲಗಾಲಿಟ್ಟು ಒಳಬರುವಂತೆ ಹೇಳಿ ಹಾಲು, ಶುಪ್ಪ ತಿನ್ನಲು ಕೊಡುವರು.

ನವದಂಪತ್ತಿಗಳಿಭೂರನ್ನೂ ಮನೆ ತುಂಬಿಸಿಕೊಳ್ಳುವುದಕ್ಕಿಂತ ಮೊದಲು ಚಾಗಿಲು ತಡೆಯುವ ಶಾಸ್ತ್ರಮೇಲಿನಂತೆಯೇ ಇರುತ್ತದೆ. ಸೋದರಿಯರು, ಸೋಸೆಯನ್ನು ಕೇಳುವ ರೀತಿ

ಅನೇಕ ಬಗೆಯ ಆಟಗಳನ್ನು ಆಡಿಸುವ ವಿಧಾನ ಇವೆಲ್ಲವೂ ಶಾಸ್ತ್ರದ ರೂಪದಲ್ಲಿ ಕಂಡುಬರುತ್ತದೆ. ಆಗಂತುಕರಾಗಿರುವ ದಂಪತೀಗಳಿಭ್ಯರೂ ಪರಸ್ಪರ ಪರಿಚಯ ಮತ್ತು ವಿಶ್ವಾಸ ಹೊಂದಲಿ ಎಂಬ ಕಾರಣಕ್ಕಾಗಿ ಸಂಪ್ರದಾಯ, ಶಾಸ್ತ್ರದ ಮೂಲಕ ಆಚರಣೆಗಳು ಡಾಲ್ತ್ರಿಯಲ್ಲಿರಬಹುದು.

“ನಿಖಾ”ದ ಒಪ್ಪಂದವೇ ಮುಖ್ಯವಾಗಿರುವ ಮುಸ್ಲಿಮ್ ಜನಪದರಲ್ಲಿಯೂ ಅರಿಶಿಂ ಹಚ್ಚಿನೀರೆರೆಯವ ಶಾಸ್ತ್ರ ಎಣ್ಣೆ ಶಾಸ್ತ್ರ, ಸುಮಂಗಲಿಯರಿಗೆ ಕೊಡುವ ಪ್ರಾರ್ಥನ್ಯ, ಮಡಿಲು ತುಂಬುವುದು, ಸೆರಗು ಹಿಡಿದು ಗಂಡನ ಹೆಸರನ್ನು ಹೇಳಿಸುವುದು, ದೃಷ್ಟಿನಿಷಾಳಿಸುವುದು, ಹಸೆ ಬರೆಯುವುದು, ಲಚ್ಚೆ ಕಟ್ಟುವುದು, ಬಾಗಿಲು ತಡೆಯುವುದು ಹೀಗೆ ಅನೇಕ ಬಗೆಯ ಶಾಸ್ತ್ರಗಳು ಕಂಡುಬರುತ್ತವೆ. ಹೀಗೆ ಮುಸ್ಲಿಮ್ ಜನಪದರನ್ನು ಸಂದರ್ಶಿಸಿ ಕೇಳಿದಾಗ ಇವು ನಮ್ಮಲ್ಲಿ ಹಿಂದೂಗಳ ಪ್ರಭಾವದಿಂದ ಆಚರಿಸಲ್ಪಡುತ್ತವೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು “ಮೋಗಲ್ ಚಕ್ರವರ್ತಿ ಆಕ್ಷರನು” ಧಾರ್ಮಿಕ ಸಹಿತ್ಯತ್ವ ಉಳ್ಳವನಾಗಿದ್ದು. ಇವನು ರಜಪೂತರ ಹೆಣ್ಣು ಮಗಳನ್ನು ವಿವಾಹವಾಗಿದ್ದು ಅವರ ಎಷ್ಟೋ ಆಚರಣೆಗಳನ್ನು ತಾನೂ ರೂಢಿಸಿಕೊಂಡು. ಇದರಲ್ಲಿ ಸಹೇರ ಕಟ್ಟುವುದು, ಮಹೇಂದಿ ಹಚ್ಚುವುದು, ಅರಿಶಿಂ ಹಚ್ಚುವುದು ಇತ್ಯಾದಿ ಮುಖ್ಯವಾದುವು. ಆದ್ದರಿಂದ ರಾಜನಂತೆ ಪ್ರಜೆಗಳೂ ಸಹ ಅನೇಕ ಆಚರಣೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಈ ನೆಲದ ಸಂಸ್ಕೃತಿಯೊಂದಿಗೆ ಬೆರೆತುಮೋಗಿರುವ ಮುಸ್ಲಿಮ್ ಜನಪದರು ತಮ್ಮ ಬದುಕಿನಲ್ಲಿ ಮೇಲಿನ ಅನೇಕ ಆಚರಣೆಗಳನ್ನು ರೂಢಿಸಿಕೊಂಡಿರಬಹುದು. ಅಥವಾ ಕೆಲ ಹಿಂದೂಗಳು ಮುಸ್ಲಿಮುರಾಗಿ ಮತಾಂತರಗೊಂಡಾಗ ಕೆಲವು ಮೂಲಭೂತ ನಡವಳಿಕೆಗಳನ್ನು ಬಿಡಲು ಸಾಧ್ಯವಾಗದೆ, ಅವರು ಆಚರಿಸಿಕೊಂಡು ಬಂದು ಪರಂಪರಾನುಗತವಾಗಿ ಮುಂದುವರಿಸಿರಬಹುದು. ಏನೇ ಇದ್ದರೂ ಜನಪದರ ಮನಸ್ಸಿನ ಭಾವನೆಗಳಲ್ಲಿ ಸಾಮ್ಯವಿದೆ ಎನ್ನವುದರಲ್ಲಿ ಸಂದೇಹವಿಲ್ಲ.

### ವಿವಾಹ ವಿಚ್ಛೇದನ :

ಮನುಷ್ಯನು ರಚಿಸಿಕೊಂಡ ಸಂಘ ಸಂಸ್ಥೆಗಳಲ್ಲಿ ಕುಟುಂಬ ಮತ್ತು ವಿವಾಹ ಮುಖ್ಯವಾದವು. ಇವು ಮನುಷ್ಯನ ಮೂಲಭೂತ ಬೇದಿಕೆಗಳನ್ನು ಈಡೇರಿಸುವುದರೊಂದಿಗೆ ಸಂಸ್ಕೃತಿಯನ್ನು ರೂಪಿಸಿಕೊಂಡು ಬಂದಿವೆ. ಹೆಣ್ಣು, ಗಂಡು ಪೂರ್ಣ ಜೀವನದಲ್ಲಿ ದಂಪತೀಗಳಾಗಿ ಜೊತೆಯಲ್ಲಿ ಬಾಳಲು ಸಮಾಜದ ಮನ್ವಣೆಯ ಅಗತ್ಯವಿದೆ. ಇದು ವಿವಾಹದ ಮೂಲಕ ಏರ್ಪಡುತ್ತದೆ. ಮುಸ್ಲಿಮರಲ್ಲಿಯೂ ಆದರ್ಶ ಬದುಕನ್ನು ನಡೆಸಲು ಗಂಡು ಮತ್ತು ಹೆಣ್ಣಿಗೆ ಸಮುದಾಯದವರ ಮುಂದೆ “ನಿಖಾ” ಮಾಡುವುದರ ಮೂಲಕ ದಂಪತೀಗಳನ್ನಾಗಿ ವೂಡಲಾಗುತ್ತದೆ. ಇದರಿಂದ ಈ ಜೊಡಿಗಳು ಜೀವನ ಪರ್ಯಾಯಂತ, ಉತ್ತಮ

ಸಂಗಾತಿಗಳಾಗಿರುವುದಲ್ಲದೆ ಇವರಿಗೂ, ಇವರ ಮಕ್ಕಳಿಗೂ ಸಮಾಜದ ಮನ್ವಕ್ಕೆ, ಗೌರ ಆದರಗಳು ಲಭ್ಯವಾಗುತ್ತವೆ.

ಒಂದು ವೇಳೆ ವಿವಾಹದ ಅನಂತರ ಯಾವುದೇ ಕಾರಣದಿಂದ ದಂಪತೀಗಳಿಬ್ಬರೂ ಹೊಂದಿಕೊಂಡು ಬಾಳಲು ಅಸಾಧ್ಯವಾದಾಗ, ವೈವಾಹಿಕ ಬಂಧನವನ್ನು ಸಾಂಪ್ರದಾಯಿಕವಾಗಿ ಮುರಿಯಬಹುದು. ಇಸ್ಲಾಮಿನ “ಷರಿಯತ್” ಪ್ರಕಾರ ಮೂರು ವಿಧಗಳಲ್ಲಿ ವಿವಾಹ ವಿಚ್ಛೇದನ ಹೊಂದಬಹುದು.

- (1) ತಲ್ಲಾಶ್
- (2) ಶ್ವಿಲಾ
- (3) ತಫ್ರೀಶ್

### ತಲ್ಲಾಶ್ :

“ತಲ್ಲಾಶ್” ಎಂಬುದರ ಅರ್ಥ ದಂಪತೀಗಳ ವಿಚ್ಛೇದನ, ಅಂದರೆ ಪುರುಷನು ತನ್ನ ಪತ್ನಿಯಿಂದ ದಾಂಪತ್ಯ ಸಂಬಂಧವನ್ನು ಮುರಿಯಬುದು. ವಿಚ್ಛೇದನ ಹೇಗೆ ಪಡೆಯಬೇಕು ಎಂಬುದರ ಪ್ರಸ್ತಾಪ ಖುರಾನಿನಲ್ಲಿ ಹೇಳಲಾಗಿದೆ. ಪ್ರೇಗಂಬರವರಿಗೆ ಅಪಿಯವಾದ ಶಬ್ದವೆಂದರೆ “ತಲ್ಲಾಶ್” ಎಂದು ಖುರಾನಿನಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಖುರಾನಿನ ಪ್ರಕಾರ ಈ ವಿಚ್ಛೇದನ ಯಾವಾಗ ಜ್ಞಾನಿಗೆ ಬರುತ್ತದೆಂದರೆ, ಪತ್ನಿ ತನ್ನ ಗಂಡನೋಂದಿಗೆ ಅವಿಧೇಯಳಾಗಿ ವರ್ತಿಸಿದರೆ, ಪರಪರುಷನ ಸಂಬಂಧವನ್ನು ಹೊಂದಿದ್ದು ಅನ್ಯೇತಿಕ ವ್ಯವಹಾರದಲ್ಲಿ ತೊಡಗಿದ್ದರೆ, ಅಂತಹ ಸಂದರ್ಭಗಳಲ್ಲಿ ಗಂಡನು ತನ್ನ ಹೆಂಡತಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ತಿಳಿಯಪಡಿಸಬೇಕು. ಇದಕ್ಕೆ ಒಪ್ಪದೆ ತನ್ನ ಬಾಳಿಯನ್ನು ಮುಂದುವರಿಸಿದರೆ, ಗಂಡ ಹೆಂಡತಿಯಿರಿಬ್ಬರೂ ಪೂರ್ಣ ಪ್ರಜ್ಞಾಯಲ್ಲಿರುವಾಗ, ಗಂಡನು ತನ್ನ ಹೆಂಡತಿಗೆ ಕೇಳಿಸುವಂತೆ “ತಲ್ಲಾಶ್” ಹೇಳಿ ಸ್ವತಂತ್ರನಾಗಬಹುದು. ತಲ್ಲಾಶ್ ನಲ್ಲಿ ಎರಡು ವಿಧಗಳಿವೆ.

1. ಏಕ ಸಮಯದಲ್ಲಿ ಮೂರು ಬಾರಿ ತಲ್ಲಾಶ್ ಹೇಳುವುದು.
2. ತಿಂಗಳಿಗೆ ಒಂದೊಂದರಂತೆ ಮೂರು ತಿಂಗಳು ಹಂತ ಹಂತವಾಗಿ “ತಲ್ಲಾಶ್” ಹೇಳುವುದು.

ಹೀಗೆ “ತಲ್ಲಾಶ್” ಹೇಳುವಾಗ ಇಬ್ಬರು ವ್ಯಕ್ತಿಗಳು ಸಾಕ್ಷಿಯಾಗಿ ಕೇಳಿರಬೇಕು.

ಒಟ್ಟಿನಲ್ಲಿ ಏಕ ಸಮಯದಲ್ಲಿ ಮೂರು ಬಾರಿ “ತಲ್ಲಾಶ್” ಹೇಳುವುದರಿಂದ ದಾಂಪತ್ಯ ಸಂಬಂಧ ಮುರಿದು ಬೇಕುತ್ತದೆ. ಮೂರು ಹಂತಗಳಲ್ಲಿ ವಿಚ್ಛೇದನ ನೀಡುವುದರಿಂದ ಈ ಮೂರು ತಿಂಗಳ ಅವಧಿಯಲ್ಲಿ ಪುನಃ ಹೊಂದಿಕೊಂಡು, ಸಂಗಾತಿಗಳಾಗಿ ಬದುಕುವ ಅವಕಾಶವಿದೆ. ಆದರೆ ಈ ಮೂರು ತಿಂಗಳ ಅವಧಿಯಲ್ಲಿಯೂ ಇಬ್ಬರೂ ಹೊಂದಿಕೊಳ್ಳದೆ,

ಅಂತಿಮ “ತಲ್ಲಾಖ್” ನೀಡಿದರೆ ಇವರ ದಾಂಪತ್ಯ ಸಂಬಂಧ ಮೇಲಿನಂತಹೆಯೇ ಮುರಿದು ಬೀಳುತ್ತದೆ.

ಗಂಡನು ಬರವಣಿಗೆಯ ಮೂಲಕ (ಪತ್ರದ ಮೂಲಕ) ಇಬ್ಬರು ವೃಕ್ಷಿಗಳನ್ನು ಸಾಕ್ಷಿ ಇಟ್ಟು, ತನ್ನ ಹೆಂಡತಿಗೆ “ತಲ್ಲಾಖ್” ಪತ್ರ ಕಳುಹಿಸಿಕೊಟ್ಟು, ಆ ಪತ್ರವನ್ನು ಹೆಂಡತಿ ಸ್ವೀಕರಿಸಿ ಒಟ್ಟಿಕೊಂಡರೆ, ಅದು ಸಹ ವಿಚ್ಛೇದನವೆಂದು ಪರಿಗಣಿಸಲಾಗುವುದು. ಈ ಪತ್ರವನ್ನು “ತಲ್ಲಾಖ್ ನಾಮ್” ಎಂದು ಕರೆಯಲಾಗುವುದು.

ಆದರೆ ಹೆಂಡತಿ ತನ್ನ ಗಂಡ ಕಳುಹಿಸಿರುವ ವಿಚ್ಛೇದನ ಪತ್ರ ಸುಳ್ಳಿಂದು ಹೇಳಿ, ಒಟ್ಟಿಕೊಳ್ಳಿದ್ದರೆ ಆಗ ವಿಚ್ಛೇದನವಾಗುವುದಿಲ್ಲ. ಇಂಥಹ ಸಂದರ್ಭದಲ್ಲಿ ಸ್ವತಃ ಗಂಡನೇ ಬಂದು ತಾನು ವಿಚ್ಛೇದನ ಪತ್ರ ಕಳುಹಿಸಿರುವುದು ನಿಜವೆಂದು ತಿಳಿಸಿದರೆ, ಆಗ ವಿಚ್ಛೇದನವೆಂದು ಪರಿಗಣಿಸಲಾಗುವುದು.

ಹೀಗೆ ಮೇಲಿನಂತಹ ವಿಚ್ಛೇದನ ನೀಡಿದ ನಂತರ ಗಂಡನು ವಿವಾಹದ ಸಂದರ್ಭದಲ್ಲಿ ಕಟ್ಟಿದ “ಮಹರ್” ಭಕ್ತಿ ಹಾಗೂ ಹೆಂಡತಿ ತವರು ಮನೆಯಿಂದ ತಂದ ವಸ್ತು ಒಡವೆ ಹಾಗೂ ಚರಚಿರ ಆಸ್ತಿಯನ್ನು ಸಹ ಹಿಂದಿರುಗಿಸಬೇಕು.

ಹೀಗೆ ಹೆಂಡತಿಗೆ “ತಲ್ಲಾಖ್” ನೀಡುವುದರ ಮುಖಾಂತರ, ಇವರಿಬ್ಬರ ದಾಂಪತ್ಯ ಬದುಕು ಸಂಪೂರ್ಣವಾಗಿ ಮುರಿದು ಬೀಳುವುದು. ಒಂದು ವೇಳೆ ಗಂಡನಿಗೆ, ತನ್ನ ತಪ್ಪಿನ ಅರಿವಾಗಿ, ಪುನಃ ಸಂಗೀತಗಳಾಗಿ ತಮ್ಮ ದಾಂಪತ್ಯವನ್ನು ಮುಂದುವರಿಸೋಣವೆಂಬ ಮನಸ್ಸು ಬಂದರೂ ಸಹ, ಈ ಸಂಬಂಧ ಕೂಡುವ ಹಾಗಿಲ್ಲ. ಅಂದರೆ ತಮ್ಮ ಸಂಬಂಧವನ್ನು ವೊದಲಿನಂತಹೆಯೇ ಮುಂದುವರಿಸೋಣವೆಂದು ನಿರ್ಧರಿಸಿಕೊಂಡರೆ, ಮುಸ್ಲಿಂ “ಷರಿಯತ್”ನಲ್ಲಿ ಅನೇಕ ಅಡೆತಡೆಗಳನ್ನು ಸೂಚಿಸಲಾಗಿದೆ.

ಅಂದರೆ “ತಲ್ಲಾಖ್” ಪಡೆದ ಸ್ತ್ರೀ ನಾಲ್ಕು ತಿಂಗಳು ಹತ್ತು ದಿನ “ಇದ್ದತ್” ಇರಬೇಕು. (ಇದ್ದತ್ ಎಂದರೆ ನಿರೀಕ್ಷೆಯಿಂದು ಶಬ್ದಾರ್ಥವಿದೆ) ಈ ಅವಧಿಯಲ್ಲಿ ಈಕೆ ಗಭಿರಣೆ ಎಂದು ಗೊತ್ತಾದರೆ, ಮಗು ಹುಟ್ಟುವರೆಗೂ ನಿರೀಕ್ಷೆ ಮಾಡಬೇಕು. ಮಗು ಹುಟ್ಟಿದ ಕೆಲವು ದಿನದ ನಂತರ, ಮತ್ತೊಂದು ಒಟ್ಟಿ ಬಂದರೆ, ಅವನೋಂದಿಗೆ “ನಿಖಾ” ಮಾಡಿಕೊಂಡು, ಒಂದು ದಿನದ ಮಟ್ಟಿಗೆ, ಪತಿ ಪತ್ತಿಯರಾಗಿರಬೇಕು. ಈಗ ಈ ಗಂಡನು ಈಕೆಗೆ “ತಲ್ಲಾಖ್” ಕೊಡಬೇಕು. ಪುನಃ ಈತನಿಂದಲೂ “ತಲ್ಲಾಖ್” ಪಡೆದು “ಇದ್ದತ್” ದಿನ ಕಳೆಯಬೇಕು. ಈ ಅವಧಿಯಲ್ಲೇನಾದರೂ ಈಕೆ ಗಭಿರಣೆ ಎಂದು ಕಂಡುಬಂದರೆ, ಮಗು ಹುಟ್ಟುವರೆಗೂ ನಿರೀಕ್ಷಿಸಬೇಕು. ಹೀಗೆ ಎಲ್ಲ ಅಡೆತಡೆಗಳಿಂದ ಮುಕ್ತಾಗಿ, ಮೊದಲು “ತಲ್ಲಾಖ್” ಪಡೆದ ಗಂಡನೋಂದಿಗೇ ಮತ್ತೆ “ನಿಖಾ” ಮಾಡಿಕೊಳ್ಳುವುದರ ಮುಖೀನ ಪುನಃ ಪತಿ ಪತ್ತಿಯರಾಗಿ ತಮ್ಮ ವೈವಾಹಿಕ ಸಂಬಂಧವನ್ನು ಮುಂದುವರಿಸಬಹುದು.

ಈ ವಿಧವಾಗಿ ಪುನಃ ದಂಪತಿಗಳಾಗಿ ಬದುಕರ್ಬೇಕಾದರೆ ಅನೇಕ ಅಡ್ಡಾತಂಕಗಳಿವೆ. ಆದುದರಿಂದ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡುವಾಗ, ಬಹಳ ಎಚ್ಚರಿಕೆಯಿಂದ ಮುಂದೆ ಬರಬಹುದಾದ ಹೊಂದರೆಗಳಿಲ್ಲವನ್ನು ಆಲೋಚಿಸಿ, “ತಲ್ಲಾಖ್” ಕೊಡಬೇಕು. ಧ್ವಂಡಿನಿಂದ ಅಥವಾ ಮತ್ತೊಬ್ಬರ ಪ್ರಲೋಭನೆಗೆ ಒಳಗಾಗಿ “ತಲ್ಲಾಖ್” ಕೊಡುವುದರಿಂದ ತಾನು ಪಶ್ಚಾತ್ತಾಪ ಪಟ್ಟುಕೊಂಡರೂ ಸಂಬಂಧ ಕೊಡುವ ಹಾಗಿಲ್ಲ. ಕೊಡಬೇಕೆಂದರೆ ಮೇಲಿನ ನಿಯಮಗಳನ್ನು ಅನುಸರಿಸಬೇಕು.

### ಶ್ಮುಲಾ :

“ಶ್ಮುಲಾ” ಎಂಬ ಶಬ್ದಕ್ಕೂ “ವಿಚ್ಛೇದನ” ಎಂಬ ಅರ್ಥವಿದೆ. ಅಂದರೆ ಹೆಂಡತಿ ತನ್ನ ಗಂಡನೊಂದಿಗೆ ಹೊಂದಿ ಬಾಳಲು ಇಷ್ಟವಿಲ್ಲದಿದ್ದಾಗ, ಅವನ ಸಮೃದ್ಧಿ ಕೇಳಿ ಅವನಿಗೆ ವಿಚ್ಛೇದನ ನೀಡುವಳು. ಹೀಗೆ ದಾಂಪತ್ಯ ಸಂಬಂಧ ಮುರಿದು ಬೀಳುವುದು.

### ತಫ್ಫಾರೀಖ್ :

“ತಫ್ಫಾರೀಖ್” ಎಂಬ ಶಬ್ದಕ್ಕೂ “ವಿಚ್ಛೇದನ” ಎಂಬ ಅರ್ಥವಿದೆ. ಅಂದರೆ ಗಂಡನು ತನ್ನ ಹೆಂಡತಿಗೆ “ತಲ್ಲಾಖ್” ಸಹ ಕೊಡದೆ “ಶ್ಮುಲಾ”ಕ್ಕೂ ಒಪ್ಪಿಕೊಳ್ಳಬೇಕಾಗಿ, ದಂಪತಿಗಳಿಬ್ಬರೂ ಹೊಂದಿ ಬಾಳಲು ಸಾಧ್ಯವಾಗದೆ ಹೋದರೆ ಅಥವಾ ಗಂಡನು ಹುಚ್ಚನಾದರೆ, ಘೋರಕಾಯಿಲೆಯಿಂದ ನರಳುತ್ತಿದ್ದರೆ, ತನ್ನ ಕುಟುಂಬದ ವಿಚರ್ಮನ್ನೂ ನಿಭಾಯಿಸದೆ ನಾಲ್ಕು ವರ್ಷಕ್ಕಿಂತ ಹೆಚ್ಚು ದೂರವಿದ್ದು, ಯಾವ ವಿಚರ್ಮ ನಿಭಾಯಿಸದೆ ತಪ್ಪು ದಾರಿಹಿಡಿದಿದ್ದರೆ, ಆಗ ಹೆಂಡತಿ ‘ಖಾಚಿ’ಯವರ ಸಮೃದ್ಧಿದಲ್ಲಿ ಇದೆಲ್ಲವನ್ನೂ ಆಧಾರಸಹಿತ ಸಾಬೀತು ಪಡಿಸಿ, ಇವರ ಮುಖಾಂತರ ತನ್ನ ವೈವಾಹಿಕ ಸಂಬಂಧ ಮುಕ್ತಾಯಗೊಳಿಸುವಳು.

ಒಂದು ವೇಳೆ ಈಕೆಯ ಗಂಡನು ನಿಜಕ್ಕೂ ಕಾಣೆಯಾಗಿದ್ದರೆ, ಆತ ಕಾಣೆಯಾಗಲು ಕಾರಣವೇನು, ಜೀವಂತನಾಗಿದ್ದಾನೋ, ಇಲ್ಲವೋ ಎಂದೆಲ್ಲಾ ವಿಚಾರಿಸಿ, ಜೀವಂತನಾಗಿದ್ದಾನೆ ಎಂದು ತಿಳಿದುಬಂದರೆ, ಆತನನ್ನು ಹುಡುಕಿಸಲಾಗುವುದು. ಹೀಗೆಲ್ಲ ಪರಿಶೀಲಿಸಿದ ಮೇಲೆ, ನಾಲ್ಕು ವರ್ಷಕ್ಕಿಂತ ಏರಿ ಬದು ವರ್ಷಗಳಾದರೂ, ಆತ ಸಿಗದಿದ್ದ ಪಕ್ಷದಲ್ಲಿ ‘ಖಾಚಿ’ಯವರು ಆಕೆಯ ವೈವಾಹಿಕ ಸಂಬಂಧವನ್ನು ಮುರಿಯಿರುವರು.

ಮೇಲೆ ಹೇಳಿಡ ತುಕುರು ವಿಧದಲ್ಲಿ ಪತಿಪತ್ನಿಯರನ್ನು ಬೇರೆ ಮಾಡುವ ನಿಯಮವನ್ನು ಮುಸ್ಲಿಮುರೆಲ್ಲರೂ ಪಾಲಿಸುತ್ತಾರೆ.

ಕೆಲವರು ತಮಗಿಷ್ಟು ಬಂದಾಗ “ತಲ್ಲಾಖ್” ಕೊಡುವುದು, ಮತ್ತೊಂದು ವಿವಾಹವಾಗುವುದು, “ತಲ್ಲಾಖ್” ಕೊಟ್ಟಿದ್ದು ಏಕ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡದೇ ಇರುವುದು, ಹೆಚ್ಚಿಗೆ ಜೀವನಾಂತರ (ಮಹರ್ ಭಕ್ತಿ) ಕೊಡದೆ ಇರುವುದು, ಮತ್ತು ಗೂ ಸಹ ಜೀವನಾಂತರ ಕೊಡದೆ ಇರುವುದು, ಇದೆಲ್ಲ ಇಮತಿಸ್ ಸಮಾಜದಲ್ಲಿ ಪ್ರತಿನಿಷ್ಠ

ಕಾಣುವಂತಹ ಸಮಸ್ಯೆಯಾಗಿದೆ. “ತಲ್ಲಾಖ್” ಕೊಡಲು ತನಗೆ ಧರ್ಮದ ಬೆಂಬಲವಿದೆ ಎಂದು, ಅಮಾಯಕ ಹೆಣ್ಣುಮಕ್ಕಳನ್ನು ತಮ್ಮ ಸ್ವಾಧರ್ಮಕ್ಕಾಗಿ ಉಪಯೋಗಿಸಿಕೊಂಡು, ಅನಂತರ “ತಲ್ಲಾಖ್” ನೀಡುವ ಎಷ್ಟೋ ವ್ಯಕ್ತಿಗಳನ್ನು ಸಹ ನಮ್ಮ ಸುತ್ತಮುತ್ತ ಕಾಣಬಹುದಾಗಿದೆ. ಯಾವ ಮೂಲ ಸಿದ್ಧಾಂತವೇ ಆಗಲಿ ಜನಹಿತಕ್ಕಾಗಿಯೇ ಇರುತ್ತದೆ. ಆದರೆ ಕೆಲವರು ಅದನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡಿದ್ದಾರೆ. ಇಂತಹ ಫಾತುಕರು ಧರ್ಮದ ಹೆಸರಲ್ಲಿ ತಮ್ಮ ವಿಜಯದ ಪತಾಕೆ ಹಾರಿಸುತ್ತಿದ್ದಾರೆ. ಇದರಲ್ಲಿ ಬೆಂದು ಬಲಿಯಾಗುವವರು ಅಮಾಯಕರು, ಮುಗ್ಗರು, ಅಬಲೆಯರು. ಇವರ ಸಮಸ್ಯೆಗಳು ಯಾವತ್ತಾ ಸಮಸ್ಯೆಯಾಗಿಯೇ ಉಳಿಯತ್ತವೆ. ಇಂತಹ ಸಂದರ್ಭದಲ್ಲಿ ಎಷ್ಟೋ ಮಹಿಳೆಯರು, ಸಮಾಜದೊಂದಿಗೆ ಹೊಂದಿ ಬಳಲು ಸಾಧ್ಯವಿಲ್ಲದೆ, ಮನೋರೋಗಳಾಗಿ, ಕೀಳರಿಮೆಯಿಂದ ಬದುಕಬೇಕಾಗುತ್ತದೆ.

ಗಂಡನ ಉಪದ್ರವದಿಂದ ಸ್ವತಂತ್ರಳಾಗಿ, ಜೀವನ ನಡೆಸಬಹುದು ಎಂಬ ಇಚ್ಛೆವುಳ್ಳ ಸ್ತ್ರೀ ಪುನಃ ಸರಿಯಾದ ಬಳಸಂಗಾತಿ ಸಿಕ್ಕಿದಿದ್ದಾಗ ತನ್ನತನವನ್ನೇ ನಾಶಮಾಡಿಕೊಳ್ಳುವ ಜಟಿಲ ಸಮಸ್ಯೆಯಲ್ಲಿ ಸಿಲುಕಬೇಕಾಗುತ್ತದೆ.

ಹೀಗೆ ಸ್ವಾಧರ್ಮ, ಸಂಪ್ರದಾಯ, ಅಜ್ಞಾನ, ಮೌಢ್ಯತೆ, ಬಡತನ ಇತ್ಯಾದಿಗಳಲ್ಲಿ ಸಿಲುಕಿದ ಮುಸ್ಲಿಮ್ ಸ್ತ್ರೀಯರು ಅತಂತ್ರಾಗಿ, “ತಲ್ಲಾಖ್” ಎಂಬ ವಿಚ್ಛೇದನಕ್ಕೆ ಒಳಗಾಗಿ ತಮ್ಮ ಬದುಕಿನ ಆರ್ಥಿಕನ್ನು ಕಳೆದುಕೊಳ್ಳುತ್ತಿದ್ದಾರೆ.

### ಇದ್ದತ್ತಾ :

“ಇದ್ದತ್ತಾ” ಎನ್ನವುದರ ಆರ್ಥಿಕ “ನರೀಕ್ಷೆ”(ಕಾಯುವಿಕೆ) ಎಂದು. ಈ ಬಗೆಯ ನರೀಕ್ಷೆಯಲ್ಲಿ ಎರಡು ವಿಧಗಳಿವೆ.

1. ವಿಚ್ಛೇದನ ಪಡೆದ ನಂತರ ಮಾಡುವ ಇದ್ದತ್ತಾ.
2. ಗಂಡನು ದೃವಾಧಿನಾದ ನಂತರ ಮಾಡುವ ಇದ್ದತ್ತಾ.

(1) ವಿಚ್ಛೇದನ ಪಡೆದ ನಂತರ ಸ್ತ್ರೀಯಾದವರಳು, ನಾಲ್ಕು ತಿಂಗಳ ಮೇಲೆ ಹತ್ತು ದಿನ ಇತರರೊಂದಿಗೆ ಯಾವ ವಿಧದ ಸಂಬಂಧವನ್ನೂ ಬೆಳೆಸದೆ, ಶ್ರಂಗಾರ ಮಾಡಿಕೊಳ್ಳುತ್ತದೆ, ತನ್ನ ಪಾಡಿಗೆ ತಾನೊಬ್ಬಳೇ ಇರಬೇಕು. ಇದನ್ನು “ಇದ್ದತ್ತಾ” ಎನ್ನಲಾಗುತ್ತದೆ. ಈ ಅವಧಿಯಲ್ಲಿ ಈಕೆ ಗಭಿರಣೆ ಎಂದು ತಿಳಿದು ಬಂದರೆ ಮಗುವಿನ ಹುಟ್ಟುವಿಕೆಗೆ ಕಾರಣನಾದ “ತಲ್ಲಾಖ್” ಕೊಟ್ಟಿರುತ್ತ ಮಗು ಜನಿಸುವವರೆವಿಗೂ ಈಕೆಯ ವಿಚರ್ಮ ನೋಡಿಕೊಳ್ಳಬೇಕು. ಒಂದು ವೇಳೆ ಈಕೆಗೆ ಗಭರ್ಪಾತವಾಗದೆ ಇದ್ದರೆ, ಮಗು ಜನಿಸಿದ ಮೇಲೆ ಈಕೆ ಇವನಿಂದ ಸ್ವತಂತ್ರಳಾಗುತ್ತಾಳೆ. ಹೆಂಡತಿ ಗಭಿರಣೆ ಇದ್ದ ಸಮಯದಲ್ಲೇ ಗಂಡನು “ತಲ್ಲಾಖ್” ಕೊಟ್ಟಿದ್ದರೆ, ಮಗು ಹುಟ್ಟುವವರೆಗೂ ನರೀಕ್ಷೆ, ಮಗು ಹುಟ್ಟಿದ ನಂತರ ಈಕೆ

ಸಂಪೂರ್ಣವಾಗಿ ಸ್ವತಂತ್ರಭಾಗುತ್ವಾಳೆ. ಅನಂತರ ಈಕೆ ತನ್ನ ಇಚ್ಛೆಯಂತೆ ಮತ್ತೊಬ್ಬನನ್ನು “ನಿಶಾ” ಮಾಡಿಕೊಳ್ಳಬಹುದು.

(2) ದಂಪತ್ತಿಗಳಿಬ್ಬರೂ ಅನ್ಯೋನ್ಯವಾಗಿ ಬಾಳುತ್ತಿದ್ದು, ಮೊದಲು ಪತಿ ದೃವಾಧೀನವಾದರೂ ಸಹ ಈಕೆ ನಾಲ್ಕು ತಿಂಗಳು ಹತ್ತು ದಿನ “ಇದ್ದತ್ತ” ಇರಬೇಕು. ಒಂದು ವೇಳೆ ಪತ್ನಿ ಗಭೀರೋಯಾಗಿದ್ದು, ಗಂಡ ಸತ್ತರೆ ಆಗ ಮಗು ಹುಟ್ಟುವವರೆಗೆ ನಿರೀಕ್ಷಿಸಿ, ತಾನು ಇಚ್ಛೆಪಟ್ಟರೆ ಮತ್ತೊಬ್ಬನೊಂದಿಗೆ ವಿವಾಹ ಆಗುವ ಸಾಧ್ಯತೆ ಇದೆ.

**ಪುನರ್ ವಿವಾಹ :**

ಇಸ್ಲಾಂ ಧರ್ಮದಲ್ಲಿ ಪುನರ್ ವಿವಾಹಕ್ಕೆ ಅವಕಾಶವಿದೆ. ಹೀಗೆ ಪುನರ್ ವಿವಾಹ ಮಾಡಿಕೊಳ್ಳಬೇಕಾದರೆ, ಕೆಲವು ನಿಬಂಧನೆಗಳನ್ನು ಪಾಲಿಸಬೇಕು. ಹೆಂಡತಿ, ಮಕ್ಕಳನ್ನು ಸಾಕಲಾರದವನು ಇನ್ನೊಂದು ವಿವಾಹವಾಗುವುದು ಧರ್ಮಕ್ಕೆ ವಿರೋಧವಾದುದು. ಗಂಡ ಹೆಂಡತಿ ಅನ್ಯೋನ್ಯವಾಗಿದ್ದು ಹೆಂಡತಿ ದೃವಾಧೀನಭಾದರೆ, ಈತ ಮತ್ತೊಂದು “ನಿಶಾ” ಮಾಡಿಕೊಳ್ಳಬಹುದು. ತನ್ನ ಮೊದಲ ಹೆಂಡತಿಗೆ “ತಲ್ಲಾಖ್” ಕೊಟ್ಟಿದ್ದರೆ ಅಥವಾ ಹೆಂಡತಿಗೆ ಮಕ್ಕಳಾಗದೆ ಇದ್ದರೆ, ಫೋರವಾದ ಕಾಯಿಲೆಯಿಂದ ನರಳುತ್ತಿದ್ದರೆ, ಈತ ಇಚ್ಛಿಸಿ ಬೇರೆ “ನಿಶಾ” ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಪುರುಷನು ತನ್ನ ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಸಾಮಧ್ಯದ ಮೇಲೆ ನ್ಯಾಯಸಮೃತವಾಗಿ ನಾಲ್ಕು “ನಿಶಾ” ಮಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾನೆ.

ಸ್ತ್ರೀ ಏಕ ಕಾಲದಲ್ಲಿ ಒಬ್ಬ ಪುರುಷನನ್ನು ಮಾತ್ರ “ನಿಶಾ” ಮಾಡಿಕೊಳ್ಳಬಹುದು. ಪುನಃ ನಿಶಾ ಮಾಡಿಕೊಳ್ಳಬೇಕೆಂದರೆ, ಈಕೆ ಗಂಡನಿಂದ “ತಲ್ಲಾಖ್”, “ಮ್ಯಾಲಾ”, “ತಫ್ರಿಂಖ್” ಎಂಬ ವಿಚ್ಛೇದನಕ್ಕೆ ಒಳಗಾಗಿರಬೇಕು. ಅನಂತರ “ಇದ್ದತ್ತ” ದಿನ ಮುಗಿದ ಮೇಲೆ ಅಥವಾ ಮಗು ಹುಟ್ಟುವವರೆಗೆ ನಿರೀಕ್ಷಿಸಿ, ತನ್ನ ಸ್ವಇಚ್ಛೆಯಿಂದ ಮತ್ತೊಬ್ಬನನ್ನು ಪುನರ್ ವಿವಾಹವಾಗುವ ಹಕ್ಕನ್ನು ಸ್ತ್ರೀಯ ಸಹ ಹೊಂದಿದ್ದಾಗೆ. ಗಂಡ ದೃವಾಧೀನವಾಗಿದ್ದರೆ ಮೇಲಿನಂತೆಯೇ “ಇದ್ದತ್ತ” ದಿನ ಮುಗಿದ ಮೇಲೆ ಪುನರ್ ವಿವಾಹ ಮಾಡಿಕೊಳ್ಳಬಹುದು.

**ಅನುಚಿತ ನಡವಳಿಕೆಗಳು :**

ಗಂಡು ಹೆಣ್ಣು ಅನ್ಯೇತಿಕ ವ್ಯವಹಾರಗಳಲ್ಲಿ ತೊಡಗಿದ್ದು, ಅಕ್ರಮ ಸಂಬಂಧ ಇಟ್ಟು ಕೊಂಡರೆ, ಇವರಿಗೂ ಇವರಿಂದ ಮುಟ್ಟುವ ಮಕ್ಕಳಿಗೂ, ಯಾವ ಸಮಾಜದಲ್ಲಾ ಮನ್ನಾಣಿ ದೊರಕುವುದಿಲ್ಲ. ಮುಸ್ಲಿಮ್ ಜನಪದರಲ್ಲಿಯೂ ಸಹ ಇಂತಹ ಅಕ್ರಮ ಸಂಬಂಧ ಇಟ್ಟುಕೊಂಡವರನ್ನು ಗೌರವಿಸುವುದಿಲ್ಲ. ಮುಖ್ಯವಾಗಿ ಇವರಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡವರನ್ನು ಗುರುತಿಸಿ, ಇವರಿಬ್ಬರಿಗೂ ಸಮುದಾಯದವರ ಮುಂದೆ “ಖಾಜ” ಯವರು “ನಿಶಾ” ಮಾಡುವದರ ಮೂಲಕ ದಂಪತ್ತಿಗಳನ್ನಾಗಿ ಮಾಡುತ್ತಾರೆ.

ಇದರಿಂದ ಇವರಿಗೂ ಇವರ ಮಕ್ಕಳಿಗೂ ಸಮಾಜದ ಮನ್ವತ್ವ, ಗೌರವಗಳು ಲಭ್ಯವಾಗುತ್ತವೆ.

ಒಂದು ವೇಳೆ “ನಿಖಾ” ಮಾಡುವುದಕ್ಕಿಂತ ಹೊದಲು, ಈಕೆ ಗಭಿರಣೆ. ಎಂದು ಗೊತ್ತಾದರೆ “ನಿಖಾ”ದ ಸಂದರ್ಭದಲ್ಲಿ ಗಭಿರಣೆಗೆ “ದುರ್ಗೆ” ಹೊಡೆಯುತ್ತಾರೆ. “ದುರ್ಗೆ” ಎಂದರೆ ಬಟ್ಟೆಗೆ ಕಲ್ಲು ಕಟ್ಟಿಕೊಂಡು ಗಭಿರಣೆಗೆ ಹೊಡೆಯುವುದು. ಹೀಗೆ ಹೊಡೆಯುವುದರಿಂದ ಹೊಟ್ಟೆಯಲ್ಲಿರುವ ಮಗು “ನಿಖಾ”ದ ಬಂಧನಕ್ಕೆ ಒಳಗಾಗುವುದಿಲ್ಲ ಎಂಬ ನಂಬಿಕೆ ಇವರಲ್ಲಿದೆ.

ಒಟ್ಟಿನಲ್ಲಿ ವಿವಾಹ ವಿಚ್ಛೇದನ, ಪುನರ್ ವಿವಾಹ, ಅನ್ವೇತಿಕ ಸಂಬಂಧ ಇತ್ಯಾದಿ ಅನುಚಿತ ನಡವಳಿಕೆಗಳಿಗೆ, ಯಾವ ಸಮಾಜದಲ್ಲಾಗೂ ಗೌರವಾದರಗಳು ಲಭ್ಯವಾಗುವುದಿಲ್ಲ. ಸ್ತ್ರೀ ಪುರುಷರಿಭ್ಯರೂ ಸಮಾಜದಲ್ಲಿ ಹೊಂದಿದ್ದ ಸಾಮಾಜಿಕ ಸಂಬಂಧಗಳು ಸ್ಥಿತಿಗೊಳ್ಳುತ್ತವೆ. ಮನೆತನದ ಗೌರವಕ್ಕೆ ಕಳಂಕ ತಟ್ಟುತ್ತದೆ. ಈಗಾಗಲೇ ಮಕ್ಕಳನ್ನು ಹೊಂದಿದ ದಂಪತ್ತಿಗಳು ಯಾವುದೇ ಒಂದು ಕಾರಣದಿಂದ ವಿವಾಹ ವಿಚ್ಛೇದನ ಹೊಂದಿದ್ದರೆ, ಅದರ ಪರಿಣಾಮ ಪ್ರಮುಖವಾಗಿ ಮಕ್ಕಳ ಮೇಲೆಯೇ ಉಂಟಾಗುತ್ತದೆ. ತಂದೆ, ತಾಯಿಯ ಪ್ರೀತಿ ವಾತ್ಸಲ್ಯವು ಸರಿಯಾಗಿ ದೊರೆಯಲಾರದೆ ಹೋದಾಗ ಮಕ್ಕಳು ದಾರಿ ತಪ್ಪಲು, ಅಪರಾಧ ಚಟುವಟಿಕೆಗಳಲ್ಲಿ ತೊಡಗಲು ಕಾರಣವಾಗುತ್ತದೆ.

## ಃ

### ಸಾವನ್ನಪಿದ ವ್ಯಕ್ತಿಯ ಮೇಲೆ ಕೈಗೊಳ್ಳುವ ಸಂಸ್ಕಾರ ಪದ್ಧತಿಗಳು

ಮಾನವನ ಬದುಕನ್ನ ಅಂತ್ಯಗೊಳಿಸುವ ಅನಿವಾರ್ಯ ಹಾಗೂ ನಿಶ್ಚಿತವಾದ ಫಟ್ಟ ಸಾವು. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಸಾವಿಗೆ ಮಣಿಯಲೇಬೇಕು. ಸಾವಿನೊಂದಿಗೆ ಸ್ಥಾರ್ಥಿಸಿ ಯಾರೂ ಗೆಲ್ಲಲಿಲ್ಲ. ಸಕಲ ಸೈಷಿಗೂ ಅಂತ್ಯವಿದೆಯೆಂದು ನಮ್ಮ ಜನಪದರು ಹೇಳುತ್ತಾರೆ. ವ್ಯಕ್ತಿ ತನ್ನ ದಿನನಿತ್ಯದ ಜಂಜಾಟದಲ್ಲಿ ಮುಖುಗಿ ಅಂತ್ಯದ ಅರಿವಿಲ್ಲದೆ ತಾನು ಶಾಶ್ವತನೆಂದು ಭಾವಿಸುತ್ತಾನೆ. ಆದರೆ ಪ್ರಜ್ಞೆಯ ಒಂದು ಮೂಲೆಯಲ್ಲಿ ಸಾವು ನಿಶ್ಚಿತವೆಂಬ ಎಚ್ಚರಿಕೆಯನ್ನ ಸಹ ಹೊಂದಿರುತ್ತಾನೆ.

ಆಯಾ ಧಾರ್ಮಿಕ ಚೌಕಟ್ಟಿಗೆ ಸೇರಿದ ವ್ಯಕ್ತಿ ಮರಣ ಹೊಂದಿದ ಮೇಲೆ ನಡೆಯುವ ಸಂಸ್ಕಾರ ಪದ್ಧತಿಗಳು ಆ ಸಂಬಂಧಿಯ ವಿಧಿ ವಿಧಾನಗಳು ವಿಭಿನ್ನವಾಗಿರುತ್ತವೆ. ಹಿಂದೂ ಧರ್ಮದಲ್ಲಿ ಸ್ವರ್ಗ ನರಕದ ಕಲ್ಪನೆ ಇರುವುದರ ಜೊತೆಗೆ ಆತ್ಮವು ಮರಣದೊಂದಿಗೆ ಮುಕ್ತಿ ಪಡೆಯುತ್ತದೆ ಅಥವ ಕರ್ಮಾಧಿನಕ್ಕೆ ಒಳಪಟ್ಟು ಪುನರ್ಜನ್ಮ ಪಡೆಯುತ್ತದೆ ಎಂಬ ನಂಬಿಕೆ ಇದೆ. ಕರ್ಮಕ್ಷಯವಾದರೆ ಶಾಶ್ವತ ಸುಖ, ಅದೇ ಮುಕ್ತಿ ಎಂದು ಹೇಳಲಾಗುತ್ತದೆ. ಆದರೆ “ಇಷ್ಟಾಂ” ಧರ್ಮದಲ್ಲಿ ಮರಣದ ಅನಂತರ ಎಲ್ಲಾ ಆತ್ಮಗಳು ಅಂತ್ಯ ದಿನದ (ಪ್ರಳಯದ) ನಿರೀಕ್ಷೆಯಲ್ಲಿದ್ದು ಪಾಪ ಪುಣ್ಯಗಳ ನಿಣಾಯ ನಡೆದು ಸ್ವರ್ಗ, ನರಕಕ್ಕೆ ಹೋಗುತ್ತವೆ ಎಂದು ನಂಬಲಾಗಿದೆ. ಆದುದರಿಂದ ಮುಸ್ಲಿಮ್ ಜನಪದರು ಸತ್ತ ಆತ್ಮಕ್ಕೆ ಶಾಂತಿ ಸಿಗಲೆಂದು ಧಾರ್ಮಿಕ ವಿಧಿ ವಿಧಾನಗಳನ್ನ ಅರಿತ ವ್ಯಕ್ತಿಯಿಂದ ಉತ್ತರ ಕ್ರಿಯೆಯನ್ನ ಮಾಡಿಸುತ್ತಾರೆ. ಆ ಸಂಬಂಧದ ಆಚರಣೆಗಳು, ಪದ್ಧತಿಗಳು ಹೀಗಿವೆ.

ವ್ಯಕ್ತಿ ಸತ್ಯವೆಂದರೆ ಇವರಲ್ಲಿ ಆದಷ್ಟು ಬೇಗ ಸಮಾಧಿ ಮಾಡುವ ಸಿದ್ಧತೆ ನಡೆಯುತ್ತದೆ. ಸುದ್ದಿತಿಳಿದಾಶ್ವಣ ಸಂಬಂಧಿಕರೆಲ್ಲರೂ ಬರುತ್ತಾರೆ. ಹಿರಿಯರಾದವರು ಶವ ಸಂಸ್ಕಾರಕ್ಕೆ ಆಗಬೇಕಾದ ವರ್ಷಾಢಾಗಳು ವ್ಯವಹಿತವಾಗಿ ಜರುಗುವಂತೆ ಜವಾಬ್ದಾರಿ ವಹಿಸುತ್ತಾರೆ. ವ್ಯಕ್ತಿಗೆ

ಜೀವ ಹೋದಾತ್ಮಕ ಮೊದಲು ಕಣ್ಣ ಮುಚ್ಚಿ, ಸ್ಥಳ ಬದಲಾಯಿಸಿ, ವಿಶಾಲವಾದ ಪಡಸಾಲೆಯಲ್ಲಿ (ಹಾಲೋನಲ್ಲಿ) ಕ್ರೇ, ಕಾಲು ಉದ್ದ ಚಾಚಿಕೊಳ್ಳುವಂತೆ ಮಲಗಿಸುತ್ತಾರೆ.

ಮರಣ ಹೊಂದಿರುವ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆಂದು ಭಾವಿಸಿ, ಇವರಲ್ಲಿ ಸ್ಥಳ ಬದಲಾಯಿಸುವ ಕ್ರಮವಿದೆ. ಅನಂತರ ಕಿವಿ ಹಾಗೂ ಮೂಗಿನ ಹೊಳ್ಳಿಗಳಿಗೆ ಅರಳೆ ತುಂಬಿ, ಕಾಲಿನ ಹೆಚ್ಚಿರಳಿಗೆ, ಹಾಗೂ ಮುಖಿದ ಗದ್ದದಿಂದ ಹಣೆಯ ಮೇಲ್ಬ್ರಾಗಕ್ಕೆ ಬಿಳಿ ಬಟ್ಟೆಯಿಂದ ಕಟ್ಟಿ, ಶವದ ಮೇಲೆ ಶುಭ್ರವಾದ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ. ತಲೆಯ ಕಡೆ ಉದುಗಡ್ಡಿ ಹಚ್ಚಿಟ್ಟು, ಸೊಳ್ಳಿ ಹಾಗೂ ನೊಣಗಳು ಬಂದು ಕೂರದಂತೆ ಬೇವಿನ ಸೊಪ್ಪಿನಿಂದ ಗಾಳಿ ಆಡಿಸಲಾಗುತ್ತದೆ. ಮನೆಯ ಹೆಂಗಸರು, ಮಕ್ಕಳು, ಆಪ್ತ ಸಂಬಂಧಿಕರು ಶವದ ಸುತ್ತ ಕುಲಿತು ದುಃಖಿಸುತ್ತಿರುತ್ತಾರೆ. ಇನ್ನೂ ಕೆಲವು ಹೆಂಗಸರು ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು “ತಸ್ಸಿ” ಪರಿಸುವುದು, “ಖುರಾನ್” ಓದುವುದು ಮಾಡುತ್ತಿರುತ್ತಾರೆ.

ಸತ್ತೆ ವ್ಯಕ್ತಿಯ ಬಗ್ಗೆ ಮುಲ್ಲಾರವರಿಗೆ ಸುದ್ದಿ ಮುಟ್ಟಿಸಿ, ಮಸೀದಿಯಿಂದ ಜನಾರು ತಂದಿರುತ್ತಾರೆ. ಕಳೇಬರಕ್ಕೆ ಸಾನ್ ಮಾಡಿಸಲು ಮನೆಯ ಮುಂದಿನ ಅಂಗಳದ ಒಂದು ಬದಿಯಲ್ಲಿ ಬಿಸಿನೀರು ಕಾಯಿಸಿ ಆ ನೀರಿಗೆ ಬೇವಿನ ಮತ್ತು ದಾಳಿಂಬೆ ಸೊಪ್ಪು ಹಾಕುತ್ತಾರೆ. ಪಕ್ಕದಲ್ಲಿ ಶವದ ಉದ್ದದಷ್ಟು ಗುಂಡಿ ತೋಡಿ ಮೇಲೆ ಹಲಗೆ ಇಡಲಾಗುತ್ತದೆ. ಇದನ್ನು “ಲಹದ್” ಎಂದು ಕರೆಯುತ್ತಾರೆ. ಅಂಟುವಾಳ, ಸೀಗೆಪ್ಪಡಿ, ಸೋಪು ಇತ್ಯಾದಿ ವಸ್ತುಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತದೆ. ಮನೆಯವರೆಲ್ಲ ದುಃಖಿತಪ್ರಾಗಿರುತ್ತಾರೆಂದು ಬಳಗದವರ ಮನೆಯಿಂದ ಬೇಳಿಸಾರು, ಅನ್ನ, ಚಟ್ಟಿ, ಪಲ್ಯ, ಸಂಡಿಗೆ, ಹಪ್ಪಳ ಇತ್ಯಾದಿ ತಂದುಕೊಡುತ್ತಾರೆ. ಅಶ್ವಾಹಾದು ಅನ್ನಾಲ್ ಇಲಾಹ ಇಲ್ಲಾಹಾಮ್ | ಅಲ್ಲಾನನ್ನು ಬಿಟ್ಟು ಅನ್ನರಿಲ್ಲ, ಮಹಮ್ಮದ್ ಅಶ್ವಾಹಾದು ಅನ್ನ ಮಹಮ್ಮದುರ್ ರಸೂಲುಲ್ಲಾಹ್ | ಪ್ರೇಗಂಬರವರು ಅಲ್ಲಾನ ಸಂದೇಶವಾಹಕರು ಎನ್ನುತ್ತಾ ನಾಲ್ಯ ಮಂದಿ ಶವವನ್ನು ಎತ್ತಿ ತಂದು ಸಾನ್ ಕಾಗಿ “ಲಹಾದ್” ಮೇಲೆ ಮಲಗಿಸುತ್ತಾರೆ. “ಲಹಾದ್” ಸುತ್ತು ಅಡ್ಡವಾಗಿ ಬಟ್ಟೆ ಹಿಡಿದಿರುತ್ತಾರೆ.

ಮರಣ ಹೊಂದಿರುವ ವ್ಯಕ್ತಿ ಗಂಡಾಗಿದ್ದರೆ ಮುಲ್ಲಾರವರ ಮಾರ್ಗದರ್ಶನದಲ್ಲಿ ಇಬ್ಬರು ಪುರುಷರು ನೀರು ಹಚ್ಚಿ ಕೊಟ್ಟಂತೆ, ಇನ್ನಿಬ್ಬರು ಶವದ ಮೈ ತೋಳೆಯುತ್ತಾರೆ. ಆದರೆ ಮರಣ ಹೊಂದಿದ ವ್ಯಕ್ತಿ ಹಣ್ಣಾಗಿದ್ದರೆ, ಧಾರ್ಮಿಕ ವಿಧಿ ವಿಧಾನಗಳನ್ನು ಅರಿತ ಮಹಿಳೆಯ ಮಾರ್ಗದರ್ಶನದಲ್ಲಿ ಹೆಂಗಸರು ಮೈ ತೋಳೆಯುತ್ತಾರೆ. ಹೀಗೆ ಮೈ ತೋಳೆ ಮೇಲೆ ಶವದ ಮೈಯೆಲ್ಲಾ ಒರಸಿ ಬಟ್ಟೆ ಹಾಕುತ್ತಾರೆ. ಶವಕ್ಕೆ ಹಾಕುವ ಬಟ್ಟೆಯನ್ನು “ಕಫ್ನಾ” ಎನ್ನಲಾಗುತ್ತದೆ. ಗಂಡಿಗೆ ಹನ್ನೆರಡು ಗಜ ಒಳಿಟಟ್ಟಿ, ಚಣ್ಣಿಗೆ ಹದಿನಾರು ಗಜ ಕೆಂಪುಬಟ್ಟಿ, ವಿಧವೆ ಸತ್ತಿದ್ದರೆ ಹದಿನಾರು ಗಜ ಬಿಳಿ ಬಟ್ಟೆಯನ್ನು ಹಾಕಲಾಗುತ್ತದೆ. ಶವದ ಸೊಂಟದಿಂದ ಕಾಲಿನವರೆಗೆ ಪುನಃ ಸೊಂಟದಿಂದ ತಲೆಯವರಿಗೆ ಬಟ್ಟೆ ಕಟ್ಟಿ, ಹುತ್ತಿಗೆಯಿಂದ ಎದೆಯ ಸುತ್ತ ತಲೆಯ ಸುತ್ತ

ಬಟ್ಟೆ ಸುತ್ತಿ ಪುನಃ ಶವದ ಮೇಲೊಂದು ಕೆಳಗೊಂದು ಬಟ್ಟೆ ಸುತ್ತಿ ಕಾಲಿನ ಹತ್ತಿರ ಜುಟ್ಟಿನಾಕಾರದಲ್ಲಿ ಕಟ್ಟಲಾಗುತ್ತದೆ. ಮುಖದ ಕಡೆ ಹಾಗೆಯೇ ಬಿಡುತ್ತಾರೆ. ಏಕೆಂದರೆ ಬಂದವರು ಮತ್ತೊಂದು ಅಂತಿಮ ದರ್ಶನ ಮಾಡಿಕೊಳ್ಳುವುದಕ್ಕಾಗಿ. ಅನಂತರ ಸುಗಂಧದ್ರವ್ಯಾದಿಗಳನ್ನು ಲೇಪಿಸಿ, ಕೆಣ್ಣಿಗೆ “ಸುರ್ಯಾ” ಹಬ್ಬಿ, “ಜನಾರ್ಯಾ”ದಲ್ಲಿ ಹಾಸಿರುವ ಹೊಸ ಚಪೆಯ ಮೇಲೆ ಶವವನ್ನು ಮಲಗಿಸಲಾಗುತ್ತದೆ. ಎಲ್ಲರೂ ಅರತಿಮ ದರ್ಶನ ಮಾಡಿದ ಮೇಲೆ, ಮುಖ ಮುಚ್ಚಿ ತಲೆಯ ಕಡೆ ಜುಟ್ಟಿನಾಕಾರದಲ್ಲಿ ಕಟ್ಟಲಾಗುತ್ತದೆ. ಜನಾರ್ಯಾದ ಕದ ಮುಚ್ಚಿ ಮೇಲ್ಲಾಗುತ್ತೇ ಬಟ್ಟೆ ಹೊದಿಸಿ ಹೊದಿಸಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೇನೇಂದರೆ ನಿಖಾದ ಸಂದರ್ಭದಲ್ಲಿ ಗಂಡು ತನ್ನ ಹೆಂಡತಿಯಾಗುವವಳಿಗೆ “ಮಹಾರಾ” ಕಟ್ಟಿರುತ್ತಾನೆ. ನಿಖಾದ ನಂತರ ಈ “ಮಹಾರಾ” ಅನ್ನ ತನ್ನ ಹೆಂಡತಿಗೆ ಹೊಟ್ಟು ಬಿಡಬೇಕು. ಒಂದು ವೇಳೆ “ಮಹಾರಾ” ಹೊಟ್ಟಿಲ್ಲದೆ ಪುರುಷನು ಮರಣ ಹೊಂದಿದ್ದರೆ, ಇವನಿಗೆ ಮುಕ್ತಿ ಸಿಗುವುದಿಲ್ಲವೆಂಬ ನಂಬಿಕೆ ಇವರಲ್ಲಿದೆ. ಆದುದರಿಂದ ತನ್ನ ಗಂಡನ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಶವದ ಎದುರು ನಿಂತು ಹೊಂಡು, “ನಿಮ್ಮನ್ನ ಮಹಾರಾ ಭಕ್ತೇಯಿಂದ ಬಿಡುಗಡೆ ಮಾಡಿದ್ದೀನಿ” ಎಂದು ಹೇಳಬೇಕು. ಒಂದು ವೇಳೆ ಹೆಂಡತಿಯೇ ಮೋದಲು ಸತ್ತರೆ ಗಂಡನು ತನ್ನ ಹೆಂಡತಿಯ ಶವದ ಎದುರು ನಿಂತು ಹೊಂಡು, “ನನ್ನನ್ನ ಮಹಾರಾ ಭಕ್ತೇಯಿಂದ ಬಿಡುಗಡೆ ಮಾಡು” ಎಂದು ಕೇಳಿಹೊಳ್ಳಬೇಕು. ಮಕ್ಕಳು ಸಹ ತಾಯಿ ಹಾಲಿನ ಖಣವನ್ನು ಕ್ಷಮಿಸುವಂತೆ ಕೇಳಿಹೊಳ್ಳಬೇಕು. ಇದೆಲ್ಲವು ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತದೆ.

ಸಮಾಧಿ ಸ್ಥಳಕ್ಕೆ ಮಹಿಳೆಯರು ಹೋಗುವುದಿಲ್ಲವಾದುದರಿಂದ ಮುಲ್ಲಾರವರ ಮಾರ್ಗದರ್ಶನದಲ್ಲಿ ಮೋದಲು ಮನೆಯ ಗಂಡಸರು “ಜನಾರ್ಯಾ” ಹೊರುತ್ತಿದ್ದಂತೆಯೇ, ಮನೆಯ ಹೆಣ್ಣು ಮಕ್ಕಳ ಅತಿಯಾಗಿ ದುಃಖಿಸುತ್ತಾ ಅಳುತ್ತಾರೆ. ಗಂಡಸರೆಲ್ಲರೂ ಜನಾರ್ಯಾದ ಹಿಂದೆ ಹೊರಡುತ್ತಾರೆ. ಮೋದಲು ಜನಾರ್ಯಾವನ್ನು ಮಸೀದಿಗೆ ತರಲಾಗುತ್ತದೆ. ಮಸೀದಿಯಲ್ಲಿ ಹೊತ್ತಿನ ನಮಾಜ್ ಮಾಡಿದ ಮೇಲೆ, “ಎರಡು ರಕಾತ್ ಜನಾರ್ಯಾದ ನಮಾಜ್” ಮಾಡುತ್ತಾರೆ. ಸಮುದಾಯದವರೆಲ್ಲರೂ ಸೇರಿ ಒಬ್ಬರು ಮತ್ತೊಬ್ಬರು ಹೇಗಲು ಹೊಡುತ್ತಾ ದಾರಿಯದ್ದಕ್ಕೂ

ಅಶಾಹಾದು ಅನ್ನಲಾ ಇಲಾಹ ಇಲ್ಲಲಾಹು

ಅಶಾಹಾದು ಅನ್ನ ಮಹಮ್ಮದುರ್ ರಸೂಲುಲಾಹ್

ಎನ್ನತ್ತು ನಿಶ್ಚಯಾಗಿ ಸಮಾಧಿ ಸ್ಥಳಕ್ಕೆ ಜನಾರ್ಯಾವನ್ನು ತರಲಾಗುತ್ತದೆ.

ಈ ಮೋದಲೇ ಸಮಾಧಿ ಸ್ಥಳದಲ್ಲಿ ಸತ್ತವ್ಯಕ್ತಿ ಹೆಣ್ಣಾಗಿದ್ದರೆ ಎದೆಯವರೆಗೆ ಪುರುಷನಾಗಿದ್ದರೆ ಸೊಂಬದವರೆಗೆ ಆಳವಿರುವಂತೆ ಮೂರು ಆಡಿ ಆಗಲದ ಗುಂಡಿ

ತೋಡಿಸಲಾಗಿರುತ್ತದೆ. ಹೀಗೆ ಕಳೇಬರವನ್ನು ಸಮಾಧಿ ಸ್ಥಳಕ್ಕೆ ತಂದು ಸಮಾಧಿ ಮಾಡಲು ತೋಡಿರುವ ಗುಂಡಿಯ ಬಲಭಾಗದಲ್ಲಿ ಜನಾರು ಇಡಲಾಗುತ್ತದೆ. ಶವದ ಅಂತಿಮ ದರ್ಶನ ಪಡೆಯವರಿದ್ದರೆ ಇಲ್ಲಿಯೂ ಅವಕಾಶ ಮಾಡಿಕೊಡಲಾಗುತ್ತದೆ. ಅನಂತರ ಜನಾರುದಿಂದ ಮೆಲ್ಲನೇ ಕಳೇಬರವನ್ನು ಹೊರತೆಗೆದು ಸಾವಧಾನವಾಗಿ ಗುಂಡಿಯಲ್ಲಿ ಇಳಿಸಿ, ಅದರ ಬಲಗೈಯ ಹಸ್ತವನ್ನು ಬಲಕಪಾಲದ ಹತ್ತಿರ ಇಟ್ಟು, ಬಲಮಗ್ಗಲು ಮಾಡಿ ಮಲಗಿಸಲಾಗುತ್ತದೆ. ತಲೆಯ ಕಡೆ “ದರೂದ್” ಪರಿಸುತ್ತ, ಮಣ್ಣನ ಚಿಕ್ಕ ಹಂಟೆಯಲ್ಲಿ ದಿಂಬಿನ ಆಕಾರ ಮಾಡಿ, ಮಣ್ಣನಿಂದ ಕಫನ್ ಮೈಲಿಗೆ ಮಾಡುತ್ತಾರೆ. ಬಂದಿರುವವರೆಲ್ಲರೂ ಮೂರು ಮೂರು ಹಿಡಿ ಮಣ್ಣನ್ನು ಹಾಕಿದ ಮೇಲೆ ಗುದ್ದಲಿಯಿಂದ ಮಣ್ಣ ಎಳೆದು ಗುಂಡಿ ಮುಚ್ಚಿ ಸಮಾಧಿ ಮಾಡುತ್ತಾರೆ.

ಕೆಲವರು ಗುಂಡಿಯ ಮೇಲ್ಬಾಗದಲ್ಲಿ ಚಪ್ಪಡಿ ಕಲ್ಲನ್ನು ಹಾಸಿ ಅದರ ಮೇಲೆ ಮಣ್ಣನಿಂದ ಮುಚ್ಚಿ ಸಮಾಧಿ ಮಾಡುತ್ತಾರೆ. ಇದನ್ನು “ಬೊಫಲಿ ಖಿಬರ್” ಎಂದು ಕರೆಯುತ್ತಾರೆ. ಅನಂತರ ಸಮಾಧಿಯ ಮೇಲೆ ಹೂವು ಹಾಕಿ, ನಲವತ್ತು ಹೆಜ್ಜೆ ಹಿಂದೆ ಬಂದು “ಕಾಬಾ” ದಿಕ್ಕಿಗೆ ಮುಖ ಮಾಡುತ್ತಾರೆ. ಆಗ ಮುಲ್ಲಾರವರು ಘಾತೇಹ ಓದುತ್ತಾರೆ. ಕಲ್ಲಸಕ್ಕರೆ, ಉತ್ತತ್ತೆ ಹಂಚಿ ತಿನ್ನುತ್ತಾರೆ. ಒಂದು ವೇಳೆ ಉಳಿದರೆ ಅದನ್ನು ಹಿಂದಕ್ಕೆ ತರುವುದಿಲ್ಲ. ಜನಾರುವನ್ನು ಪುನಃ ಮಸೀದಿಗೆ ಹಿಂದಿರುಗಿಸಲಾಗುತ್ತದೆ.

ಮನೆಯಲ್ಲಿ ದುಃಖಿಸುತ್ತಿರುವ ಹಂಗಸರು, ಮಕ್ಕಳನ್ನು ಸಂಬಂಧಿಕರು ಸಂತ್ತೇಷುತ್ತಾರೆ. ಪುರುಷನು ಮರಣ ಹೊಂದಿದ್ದರೆ ಅವನ ಹಂಡತಿಯನ್ನು ವಿಧವೆಯರು “ಲಹಾದ್” ಹತ್ತಿರ ಕರೆದುಕೊಂಡು ಬಂದು, ಆಕೆಯ ಕುತ್ತಿಗೆಯಲ್ಲಿರುವ “ಲಜ್ಜ್” ತೆಗೆಯಿಸಿ, ಕ್ರೇ ಬಳಿಗಳನ್ನು ಒಡೆಯುತ್ತಾರೆ. ಇಂದಿನಿಂದ ಈಕೆ ಕ್ರೇಗೆ ಬಳಿ ತೊಡುವುದಾಗಲಿ, ಕಡುಬಣ್ಣದ ಸೀರೆ ಉಡುವುದಾಗಲಿ, ಹೂವು ಮುಡಿಯುವುದಾಗಲಿ, ಒಟ್ಟನಲ್ಲಿ ಶೃಂಗಾರ ಮಾಡಿಕೊಳ್ಳುವ ಹಾಗಿಲ್ಲ. ಅನಂತರ ಎಲ್ಲರೂ ನಮಾಜ್ ಮಾಡುತ್ತಾರೆ.

ಹೀಗೆ ಗಂಡಸರೆಲ್ಲರೂ ಸಮಾಧಿ ಮಾಡಿ ಹಿಂದಿರುಗಿ ಬಂದು ಲಹಾದ್ ಹತ್ತಿರ ಪುನಃ ಘಾತೇಹ ಓದುತ್ತಾರೆ. ಉಂಟಾದ ಮೇಲೆ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. “ಷಾಫಿ”ಯರಲ್ಲಿಯೂ ಮೇಲಿನಂತೆಯೇ ಎಲ್ಲಾ ಕರ್ಮಾಧಿಗಳು ನಡೆಯುವುದು. ಆದರೆ ಇವರಲ್ಲಿ ಶವವನ್ನು ಸಮಾಧಿ ಮಾಡಿದ ಮೇಲೆ ಘಾತೇಹ ಓದಿ ರೊಟ್ಟಿ ಮತ್ತು ಕಲ್ಲಸಕ್ಕರೆ ಹಂಚಿ ತಿನ್ನುತ್ತಾರೆ. ಉಳಿದರೆ ಹಿಂದಕ್ಕೆ ತರುವುದಿಲ್ಲ.

ಷಿಯಾ ಜನರಲ್ಲಿ ಸಹ ಮೇಲಿನಂತೆಯೇ ಎಲ್ಲ ವಿಧಿ ಕರ್ಮಾಧಿಗಳನ್ನು ಮಾಡಲಾಗುತ್ತದೆ. ಆದರೆ “ಜನಾರುಖ್” ವನ್ನು ಹೊತ್ತುಕೊಂಡು ಸಮಾಧಿ ಸ್ಥಳಕ್ಕೆ ಹೋಗುವಾಗ ದಾರಿಯದ್ದಕ್ಕೂ

“ಜಫರುಲ್ಲ ಹುಲಕ ಲಾ ಇಲಾಹ ಇಲ್ಲಲ್ಲಾ  
 ಅಲ್ ಹಪ್ ಮಾಹಮ್ಮದುರ್ ರಸೂಲುಲ್ಲಾ  
 ಅಲಿವುರ್ ವಲಿಯಲ್ಲ ಫಾರೀಮುತುಸ್, ಜೋಹರಾದೇ  
 ಅಲ್ ಹಸೇನ್, ವಲ್ ಹಸೇನ್  
 ವಸ್ತ್ರೇತ್ ರಸೂಲುಲ್ಲಾ  
 ವಹಾಜೇ ರಸೂಲಿಹೇ  
 ಸದಬುಲಹು ಓ ಸದಬೀ ರಸೂಲಿಹೇ ಪೋ ಬಲ್ಲಿ ಫುಲ್ ಮುರ್ಲುನ್”  
 ಎಂಬ ಸೂರವನ್ನು ಹೇಳುತ್ತಾರೆ.

ಮೇಲಿನಂತೆಯೇ ಇವರು ಸಹ ಸಮಾಧಿ ಮಾಡಿದ ಮೇಲೆ ಎಲ್ಲರೂ ನಲವತ್ತು ಹೆಚ್ಚು ಹಿಂದೆ ಬರುತ್ತಾರೆ. ಆದರೆ ಒಬ್ಬನು ಸಮಾಧಿ ಹತ್ತಿರವೇ ಕುಳಿತ್ತಿದ್ದು “ತಲ್ ಖೀನ್” ಪರಿಸುವನು. ಅನಂತರ ತನ್ನನ್ನು ನಿರೀಕ್ಷಿಸುತ್ತಿರುವವರ ಜೊತೆ ಸೇರಿಕೊಂಡು ಹಿಂದಿರುಗಿ ಬರುವನು. ಇವರಲ್ಲ “ಅಂಜುಮನ್” ಕಡೆಯಿಂದ ದುಃಖಿತರಿಗೆ ಭೋಜನದ ವ್ಯವಸ್ಥೆ ಮಾಡಲಾಗುವುದು.

**ಸಮಾಧಿಯ ಮೇಲೆ ಮಾಡುವ ಆಚರಣೆ :**

ಸತ್ತ ವ್ಯಕ್ತಿಗೆ ಸಮಾಧಿ ಮಾಡಿದ ಮೇಲೆ ಸಮಾಧಿಯ ಎರಡು ಬದಿಯಲ್ಲಿ ಕಲ್ಲು ನಿಲ್ಲಿಸಲಾಗುವುದು. ಹಾಗೆಯೇ ಚಿಗುರೂಡೆಯುವ ಗಿಡ ತಂದು ನೆಡಲಾಗುವುದು. ಏಕೆಂದರೆ ಸಮಾಧಿಯ ಮೇಲೆ ಮರದ ನೆರಳು ಬೀಳುವುದರಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆಂದು, ಯಾತನೆಯಲ್ಲಿ ಸ್ವಲ್ಪಾದರೂ ಕಡಿಮೆಯಾಗುತ್ತದೆಂದು ಮುಸ್ಲಿಮ್ ಜನಪದರು ನಂಬುತ್ತಾರೆ. ಮನೆಯ ಗಂಡಸರು ಸಮಾಧಿ ಮಾಡಿದ ನಲವತ್ತು ದಿನದವರೆವಿಗೂ ಪ್ರತಿದಿನ ಸಮಾಧಿ ಹತ್ತಿರ ಹೋಗಿ “ಯಾಸೀನ್” ಅಧ್ಯಾಯ ಪರಿಸುವರು. ಹೀಗೆ ಮಾಡುವುದರಿಂದಲೂ ಆತ್ಮಕ್ಕೆ ಶಾಂತಿ ಸಿಗುತ್ತದೆಂದು ನಂಬಿಕೆ ಇದೆ.

**ಮನೆಯಲ್ಲಿ ಮಾಡುವ ಆಚರಣೆ :**

ಮನೆಯಲ್ಲಿ ಶವವನ್ನು ಮಲಗಿಸಿದ ಜಾಗದಲ್ಲಿ “ಚಹೇಲಂ” ದಿನದವರೆವಿಗೂ ಪ್ರತಿದಿನ ಸಂಜೀಯ ಹೊತ್ತು ಒಂದು ತಂಬಿಗೆಯಲ್ಲಿ ನೀರಿಟ್ಟು, ಕೆಲವು ನಿಮಿಷಗಳು ಬಿಟ್ಟು ಮೇಲೆ ಆ ನೀರನ್ನು ಹಸಿರು ಗಿಡಕ್ಕೆ ಹಾಕಲಾಗುತ್ತದೆ. ಹಾಗೆಯೇ ಚಹೇಲಂ ದಿನದವರೆವಿಗೂ ಸತ್ತವರ ಹೆಸರಲ್ಲಿ ರೋಟ್ಟಿ, ಬೆಲ್ಲು, ಪಲ್ಲು ಇತ್ಯಾದಿ ತಿಂಡಿಗಳನ್ನು ಸೂರ್ಯ ಮುಳುಗುವ ಮೊದಲು ಬಡವರಿಗೆ ನೀಡಲಾಗುತ್ತದೆ. ಪ್ರತಿದಿನ ಶುರಾನ್ ಪರಿಸಿ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಾರ್ಥಿಸಲಾಗುವುದು. ಮನೆಯಲ್ಲಿ ಸದಾ ದೀಪ ಹಚ್ಚಿದುವರು. ಏಕೆಂದರೆ ಸತ್ತವರ ಆತ್ಮ ಮನೆಗೆ ಬರಬಹುದು. ಕತ್ತಲೆ ಇದ್ದರೆ ಆತ್ಮವು ಹೆದರಿ ಹಿಂತಿರುಗುತ್ತದೆ ಎಂಬ ನಂಬಿಕೆ ಇದೆ.

ಕೆಲವರು ಲಹಾದ್ ಹತ್ತಿರ ಉದುಕಡ್ಡಿ ಹಾಗೂ ದೀಪ ಹಚ್ಚಿದುತ್ತಾರೆ.

ಈ ಮೇಲಿನ ಆಚರಣೆಗಳು ಎಲ್ಲ ಮುಸ್ಲಿಂರಲ್ಲಿ ಕಂಡುಬರದೆ, ತಮ್ಮ ಮನೆತನದಲ್ಲಿ ರೂಢಿಗತವಾಗಿ ನಂಬಿ ಆಚರಿಸುತ್ತಿರುವವರಲ್ಲಿ ಮಾತ್ರ ಕಾಣಬರುತ್ತದೆ.

### ಜೀಯಾರಾತ್ :

ವ್ಯಕ್ತಿ ಮರಣ ಹೊಂದಿದ ಮೂರು ದಿನಕ್ಕೆ “ಜೀಯಾರಾತ್” ಎಂಬ ತಿಥಿ ಕರ್ಮ ಮಾಡಲಾಗುತ್ತದೆ. ಈ ದಿನ ಬೆಳಿಗ್ಗೆ ಚೀಲಗಟ್ಟಲೆ ಪುರಿ, ಕಡ್ಡೆ ಬೆಲ್ಲು, ಕೊಬ್ಬರಿ ಚೂರು, ಉತ್ತರ್ವೆ, ಪೆಪ್ಪರಮೆಂಟು, ವಿವಿಧ ಹಣ್ಣನ ಚೂರುಗಳು ಇತ್ಯಾದಿ ಬೆರಸಲಾಗುತ್ತದೆ. ಇದನ್ನು “ಮೇವ್” ಎನ್ನುತ್ತಾರೆ. ಮಸೀದಿಯ ಮುಲ್ಲಾರವರನ್ನು ಕರೆಸಿ “ಮೇವ್”ವನ್ನಿಟ್ಟು ಘಾತೀಹ ಓದಿಸಲಾಗುತ್ತದೆ. ಅನಂತರ “ಮೇವ್”ದ ಸ್ವಲ್ಪ ಭಾಗವನ್ನು ಮಸೀದಿಗೆ ಕೊಟ್ಟು ಕಳುಹಿಸಿ, ತಮ್ಮ ಬಳಗದವರ ಮನೆಗಳಿಗೂ ಹಂಚಲಾಗುವುದು. ಸಂಚಯವರೆಗೆ ಈ “ಮೇವ್” ಇಟ್ಟು ಕೊಳ್ಳಬಾರದೆಂಬ ನಂಬಿಕೆ ಇವರಲ್ಲಿರುವುದರಿಂದ ಈ ಕಾರ್ಯ ಮುಂಜಾವಿನಲ್ಲಿ ಮಾಡಿ ಮುಗಿಸಲಾಗುತ್ತದೆ.

ಘಾತೀಹದ ಅನಂತರ ವುನೆಯ ಗಂಡಸರು, ಮಾಕ್ಕಳು ಮುಲ್ಲಾರವರ ಮಾರ್ಗದರ್ಶನದಲ್ಲಿ ಹೂಪು, ಗಂಥವನ್ನು ಸಮಾಧಿ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಸಮಾಧಿಯ ಮೇಲೆ ಹಾಕುತ್ತಾರೆ. ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಅಲ್ಲಾನಲ್ಲಿ ಪಾರ್ಥಿಸುತ್ತಾರೆ.

### ಸಾತ್ರೋಜ್‌ಕೇ, ನ್ಯಾರೋಜ್‌ಕೇ ಘಾತೀಹ :

ಸತ್ತ ವ್ಯಕ್ತಿ ಗಂಡಾಗಿದ್ದರೆ ಸತ್ತ ಏಳನೆ ದಿನಕ್ಕೆ, ಸತ್ತ ವ್ಯಕ್ತಿ ಹೆಣ್ಣಾಗಿದ್ದರೆ ಒಂಭತ್ತನೆಯ ದಿನಕ್ಕೆ ತಿಥಿ ಕರ್ಮ ಮಾಡಲಾಗುತ್ತದೆ. ಆರನೇ ದಿನದ ಸಂಚೆ ಮಾಂಸದ ಸಾರು, ಪುಪ್ಪದ ಅನ್ನ ಹಾಗೂ ಪಾಯಸ ಮಾಡಿ ಸತ್ತ ವ್ಯಕ್ತಿಯ ಹೆಸರಲ್ಲಿ ಘಾತೀಹ ಓದಿ, ಸಾಂಭಾಣಿ ಹೋಗೆ ಹಾಕಲಾಗುತ್ತದೆ. ಈ ದಿನ ತಮ್ಮ ಬಳಗದವರಿಗೆ “ದಾವತ್”ಗೆ ಕರೆಯುತ್ತಾರೆ. ಏಳನೆಯ ದಿನ ಮುಂಜಾವಿನಲ್ಲಿ ಮನೆಯ ಗಂಡಸರು ಸಮಾಧಿ ಸ್ಥಳಕ್ಕೆ ಹೋಗಿ ಗಂಥ, ಪುಷ್ಟಿ ಸಮರ್ಪಿಸುತ್ತಾರೆ.

ಮೇಲಿನಂತೆಯೇ ಸತ್ತ ವ್ಯಕ್ತಿ ಹೆಣ್ಣಾಗಿದ್ದರೆ ಎಂಟನೆಯ ದಿನದ ಸಂಚೆ ಮಾಂಸದ ಅಡುಗೆ ಮಾಡಿ, ಘಾತೀಹ ಓದಿಸಿ, ಒಂಭತ್ತನೆಯ ದಿನ ಮುಂಜಾವಿನಲ್ಲಿ ಸಮಾಧಿಯ ಮೇಲೆ ಗಂಥ ಪುಷ್ಟಿ ಸಮರ್ಪಿಸಲಾಗುತ್ತದೆ.

### ಬೀಷಾಂ :

ಮರಣ ಹೊಂದಿದ ಹತ್ತೊಂಬತ್ತನೆಯ ದಿನದ ಸಂಚೆ, ಸೂರ್ಯಾಸ್ತವಾಗುವುದಕ್ಕಿಂತ ಮೊದಲು ಸಿಹಿ ಅನ್ನ ಮಾಡಿ ಬಳಗದವರ ಮನೆಗಳಿಗೆ ಹಂಚಲಾಗುತ್ತದೆ. ಇಪ್ಪತ್ತನೆಯ ದಿನದ ಬೆಳಿಗ್ಗೆ ಮೇಲಿನಂತೆಯೇ ಸಮಾಧಿ ಸ್ಥಳಕ್ಕೆ ಹೋಗಿ ಸಮಾಧಿಯ ಮೇಲೆ ಗಂಥ ಪುಷ್ಟಿ

ಹಾಕುತ್ತಾರೆ. ಈ ಇಪ್ಪತ್ತನೆಯ ದಿನದ ಆಚರಣೆಯನ್ನು ಮುಸ್ಲಿಮ್ ಜನಪದರು “ಬೀಷ್ಣಂ” ಎಂದು ಕರೆಯುತ್ತಾರೆ.

### ಚಹೇಲಂ :

ನಲವತ್ತನೆಯ ದಿನದ ತಿಧಿಯನ್ನು ಮೂವತ್ತೊಂಬತ್ತನೆಯ ದಿನಕ್ಕೆ ಮಾಡುವರು. ಇದನ್ನು “ಚಹೇಲಂ” ಎನ್ನುತ್ತಾರೆ. ಈ ಕರ್ಮವನ್ನು ಬಹಳ ಅದ್ಭುತಿಯಾಗಿ ಮಾಡಲಾಗುತ್ತದೆ. ಬೆಳಗ್ಗಿನಿಂದಲೇ ನೆಂಟರಿಷ್ಟರು ಸಂಬಂಧಿಕರು ಬರುತ್ತಾರೆ. ಎಂತಹ ಬದವನಾಗಿದ್ದರೂ ಒಂದು ಅಥವಾ ಎರಡು ಕುರಿ ಕೊಯ್ದು, ಅಡುಗೆ ಮಾಡಿಸುತ್ತಾನೆ. ಶವವನ್ನು ಮಲಗಿಸಿದ್ದ ಸ್ಥಳದಲ್ಲಿ ಅಥವಾ ಜೀವ ಹೋದ ಸ್ಥಳದಲ್ಲಿ, ಮಾಡಿರುವ ಅಡುಗೆಯನ್ನು ಮಾಂಸದ ತುಂಡು ಮೇಲಿರುವಂತೆ ದೊಡ್ಡದಾದ ಹರಿಷಣದಲ್ಲಿ ತೆಗೆದಿಡಲಾಗುತ್ತದೆ. ಸತ್ತ ವ್ಯಕ್ತಿ ಉಪಯೋಗಿಸುತ್ತಿದ್ದ ವಿವಿಧ ಆಹಾರ ಪಾನೀಯಗಳನ್ನು ಹಾಗೂ ಉದ್ದಾನಿಯಲ್ಲಿ ಕೆಂಡವನ್ನು ತೆಗೆದು ಇಡಲಾಗುತ್ತದೆ. ಮುಲ್ಲಾರವರಿಂದ ಸತ್ತ ವ್ಯಕ್ತಿಯ ಹೆಸರಲ್ಲಿ ಘಾತೇಹ ಓದಿಸಲಾಗುವುದು. ಬಂದಿರುವ ಸಂಬಂಧಿಕರು, ಮನೆಯ ಹೆಂಗಸರು ಮಕ್ಕಳಿಲ್ಲರೂ ಕೆಂಡದ ಮೇಲೆ ಸಾಂಭಾಣ ಹಾಕುವರು. ಎಲ್ಲರೂ ಉಂಟ ಮಾಡಿದ ಮೇಲೆ ಇಡೀ ರಾತ್ರಿ “ಚಹೇಲಂಕೇ ಗೀತೆ”ಗಳನ್ನು ಹಾಡುವರು.

ಯೋ ಚಯೋ ಅಬ್ ಮೇರಾ ಜನಾರ್ಥ  
ಯೋ ಕರ್ಯೋ ತೋಕ್ರೋ ಖಾತೆ ಲಹಾದಾತ್ಕೋ  
ಖಿಬರ್ ಚಿಲ್ಲಾ ಉರೀ  
ಮರ್ಗಯಾ ಮೈಕೌನಾ  
ಸಾಹೇಬ್ ಆಯೀ ಹೂಯೀಂ ಹೈ  
ಜ್ಞಂದಗೀ ಮೆ ಕ್ಯಾ ರಹಿಂಹೈ  
ಸಾನ್ನ ನಿಕಲ್ ಜಾನೇಕೇ ಬಾದ್  
ಅರೀ ಮೈ ಅಕೇಲಾ ಹೀ ರಂಹೂಂಗಾ  
ಅಪ್ಪೈ ಫರ್ ಜಾನೇಕೇ ಬಾದ್  
ಶಿಲ್ಲೀ ಷೂಲ್ ತರಫ್ ದೇಹೀಯೋ  
ಅಂಮೋವೋ ಆಗಯೀ  
ಅರೀ ಕೌನಾ ಷೂಚೀಗಾ ಉಸೀ  
ಮಿಂಬ್ರೋ ನಿಕಲ್ ಜಾನೇಕೇ ಬಾದ್

ಹೋತ್ತುಕೊಂಡು ನಡೆಯಿರಿ ನನ್ನ ಜನಾರ್ಥವನ್ನು  
ಎಡವುತ್ತೆ ಎಡವುತ್ತೆ ಲಹಾದಾವರೆಗೆ  
ಗೋರಿ ಗೋಳಿಟ್ಟು ಕೂಗಿಕೊಂಡಿತು  
ನಾನು ನಿಧನನಾದೆನೆಂದು  
ಯಾರು ಸಾಹೇಬರು ಬಂದಿದ್ದಾರೆಂದು.  
ಜೀವನದಲ್ಲಿ ಉಳಿಯುವುದಾದರು ಏನು ?  
ಪಾರ್ಣ ಹೋದ ನಂತರ.  
ಅರೀ ನಾನು ಒಬ್ಬಂಟಗನಾಗಿ ಇರುವೆನು  
ನನ್ನ ನಿವಾಸಕ್ಕೆ ಹೋದ ನಂತರ  
ಅರಳುವ ಪುಷ್ಟದ ಕಡೆ ನೋಡಿದರೆ  
ಕಣ್ಣೀರು ಹನಿಯುತ್ತದೆ.  
ಅರೀ ಯಾರು ಕೇಳುವರು ಅಪ್ಪಗಳನ್ನು  
ಗಂಧ ಹೋದ ನಂತರ

ದುನಿಯ ಹೈ ಖಾಚ್ ಖಾನಾ  
ದೋ ದಿನ್ ಕಾ ಹೈ ತಿಂಬಾನಾ  
ಪಕ್ ದಿನ್ ತುಜ್ಕು ಜಾನಾ  
ರಹೇನಾ ನಹೀ ಹೈ ತುಜ್ಕು  
ಮಜೀಲ್ ತೇರಿ ಖಿಬರ್ ಹೈ

ಈ ಲೋಕ ಕನಸಿನ ಮನೆ  
ಇಲ್ಲಿ ಎರಡು ದಿನದ ವಾಸ  
ಒಂದು ದಿನ ನೀನೂ ಹೋಗಬೇಕು  
ನೀನು ಇಲ್ಲಿ ಖಾಯಂ ಇರಲು ಶಾಧ್ಯವಿಲ್ಲ  
ನಿನ್ನ ಅಂತಿಮ ಗುರಿ ಗೋರಿಯಾಗಿದೆ

ಹೀಗೆ ಇಡೀ ರಾತ್ರಿ ಹಾಡುಗಾತ್ರಿಯರು, ಪುರುಷರು ಹಾಡುವ ವಿವಿಧ “ಚಹೇಲಂ ಗೀತೆ”ಗಳಲ್ಲಿ ಮುಖ್ಯವಾಗಿ ಜೀವನದಲ್ಲಿ ಅನುಭವಿಸಿದ ಸುಖ, ಸಂತೋಷಗಳಿಲ್ಲವನ್ನು ಬಿಟ್ಟು, ಆಪ್ತ ಸಂಬಂಧವನ್ನು ಕಡಿದು, ಸಾವೆಂಬ ಸತ್ಯಕ್ಕೆ ಮಣಿದು, ಮಣಿನಲ್ಲಿ ಮಣಾಗಿ ಬೆರೆತು ಹೋಗುವ, ಬದುಕಿನ ಅನಿಶ್ಚಯತೆಯ ವಸ್ತುವನ್ನೊಳಗೊಂಡ ಈ ಗೀತೆಗಳನ್ನು ಕೇಳಿದಾಗ, ಕೆಲವು ಕ್ಷಣಿವಾದರೂ ಎದೆ ಬಡಿದುಕೊಳ್ಳುವ ಅನುಭವವಾಗುತ್ತದೆ. ಈ ರೀತಿ ಹಾಡುತ್ತಿದ್ದಂತೆಯೇ ಸಂಬಂಧಿಕರೆಲ್ಲರೂ ಗೋಳಿಟ್ಟು ಅಳುತ್ತಾರೆ.

ನಲವತ್ತನೇಯ ದಿನ ಮುಂಜಾವಿನಲ್ಲಿ ಮನೆಯ ಗಂಡಸರು, ಸಂಬಂಧಿಕರು, ಮಕ್ಕಳು ಸಮಾಧಿ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಸಮಾಧಿಯ ಮೇಲೆ ಗಂಧ, ಪುಷ್ಟಿಗಳನ್ನು ಸಮರ್ಪಿಸಿ, ಸ್ವರ್ಗ ಪ್ರಾಪ್ತಿಯಾಗಲೆಂದು, ಪುನಃ ಅಲ್ಲಾನಲ್ಲಿ ಪ್ರಾರ್ಥಿಸುತ್ತಾರೆ.

ಹೀಗೆಯೇ ವ್ಯಕ್ತಿ ಸತ್ತ ಆರು ತಿಂಗಳ ತಿಧಿಯನ್ನು “ಭಮ್ ಮೈ” ಎಂದು, ವರ್ಷದ ತಿಧಿಯನ್ನು “ಬಸಿರ್” ಎಂದು ಕರೆಯುತ್ತಾರೆ.

ಈ ತಿಧಿ ಕರ್ಮದಲ್ಲಿಯೂ ಮೇಲಿನಂತೆಯೇ ಮಾಂಸದ ಸಾರು, ತುಪ್ಪದ ಅನ್ನ, ಪಾಯಸ ಮಾಡಿ, ಮುಲ್ಲಾರವರಿಂದ ಸತ್ತವರ ಹೆಸರಲ್ಲಿ ಘಾತೇಹ ಓದಿಸಿ, ಸಾಂಭರಣೆ ಹೋಗೆ ಹಾಕುತ್ತಾರೆ. ಬಳಗದವರನ್ನು “ದಾವತ್ತಿ”ಗೆ ಕರೆಯುತ್ತಾರೆ.

ಸಾಮಾನ್ಯವಾಗಿ ಈ ತಿಧಿ ಕರ್ಮಗಳು ರಾತ್ರಿಯ ವೇಳೆ ನಡೆಯುವುದರಿಂದ ಎರಡನೇ ದಿನದ ಮುಂಜಾವಿನಲ್ಲಿ ಸಮಾಧಿಯ ಮೇಲೆ ಗಂಧ, ಪುಷ್ಟಿ ಸಮರ್ಪಿಸಲಾಗುತ್ತದೆ.

ಈ ವಿಧವಾಗಿ ತಿಧಿ ಕರ್ಮಗಳು ಮುಗಿದ ಮೇಲೆ, ತಮ್ಮ ಮನಸ್ಸಿಗೆ ಬಂದಾಗ ಎಂದಾದರೊಮ್ಮೆ ಸತ್ತವರ ಹೆಸರಲ್ಲಿ ಅಡುಗೆ ಮಾಡಿ ಬಡ ಬಗ್ಗರಿಗೆ ಇಂಟಕ್ಕೆ ಹೇಳಲಾಗುತ್ತದೆ. ಕನಾಟಕದ ಎಲ್ಲ ಮುಸ್ಲಿಂರಲ್ಲಿ ಈ ಮೇಲಿನ ಆಚರಣೆ ಕಂಡುಬರುತ್ತದೆ. ಕೆಲವರು ಮಾತ್ರ, ಈ ಸಂಪ್ರದಾಯಗಳನ್ನು ಕ್ಷೇಬಿಟ್ಟಿದ್ದಾರೆ.

## ಃ

### ಹಬ್ಬಗಳು ಮತ್ತು ಹರಕೆಗಳು

ಮುಸ್ಲಿಮರಲ್ಲಿ ಹಬ್ಬಗಳನ್ನು ದೈವಿಕ ಫಾಟನೆ ಎಂಬ ನಂಬಿಕೆಯ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ಹಬ್ಬಗಳು ಮಾನವನಲ್ಲಿ ತ್ಯಾಗ, ನಿಷ್ಠೆ, ಸ್ವೇತಿಕ ಮೌಲ್ಯ, ಧಾರ್ಮಿಕ ಶ್ರದ್ಧೆಯನ್ನು ಬಲಗೊಳಿಸುತ್ತವೆ. ಇವು ಪರಸ್ಪರ ಸಹಕಾರ, ಸೌಹಾದರ್ಶತೆಯನ್ನುಂಟು ಮಾಡುವುದಲ್ಲದೆ ಮನಸ್ಸಿಗೆ ಸುಖ, ಶಾಂತಿ ನೀಡುತ್ತವೆ. ಇಸ್ಲಾಮ್ ಧರ್ಮದಲ್ಲಿ ಅತಿಯಾದ ಸಂಪತ್ತಿನ ಸಂಗ್ರಹಕ್ಕೆ ಆಸ್ತಿದ ಇಲ್ಲ. ಆರ್ಥಿಕ ಸಮರ್ಥೋಲನ ಹಾಗೂ ಮಾನವೀಯ ಮೌಲ್ಯಗಳನ್ನು ಎಚ್ಚರಿಸುವ ಉದ್ದೇಶದಿಂದ ಹಬ್ಬಗಳ ರೂಪದಲ್ಲಿ ಸಂಪತ್ತಿನ ಮೇಲಿನ ತೆರವನ್ನು ದುರ್ಬಲ ವರ್ಗದವರಿಗೆ, ಬಡ ಬಗ್ಗರಿಗೆ, “ರುಕ್ತಾ” ರೂಪದಲ್ಲಿ ನೀಡಬೇಕು. ಮುಖ್ಯವಾಗಿ ಇವರು ಮೋಹರಂ, ಬಕ್ರೀದ್, ರಂಜಾನ್, ಶಹಬಾನ್, ಝಾದ್-ಮಿಲಾದ್ ಹಿಗೆ ಆಚರಿಸುವ ಅನೇಕ ಬಗೆಯ ಹಬ್ಬಗಳೊಂದಿಗೆ, ತಮ್ಮ ಮನೆತನಗಳಲ್ಲಿ ನಡೆಯಿಸಿಕೊಂಡು ಬಂದ ಸಂಪ್ರದಾಯಗಳನ್ನು ಸಹಾ ಆಚರಿಸುತ್ತಾರೆ.

#### 1. ಮೋಹರಂ :

ಮನುಷ್ಯನು ಬದುಕುವ ಸಂದರ್ಭದಲ್ಲಿ ಆಯಾ ಸಮಾಜದ ಸಂಸ್ಕೃತಿಯನ್ನು ಮೇಗೂಡಿಸಿಕೊಂಡಿರುತ್ತಾನೆ. ಹಾಗೆಯೇ ತನು ಬದುಕುವ ವಾತಾವರಣದ ಸಂಸ್ಕೃತಿಯನ್ನೂ ಸಹ ತನ್ನದಾಗಿಸಿಕೊಳ್ಳುತ್ತಾನೆ. ಸಂಸ್ಕೃತಿ, ಕಲೆ, ವಾಸ್ತವವಾಗಿ ಮನಸ್ಸಿಗೆ ಸಂಬಂಧಪಟ್ಟಿದ್ದು. ಶ್ರೀಷ್ಟವಾದದ್ದು ಕಲೆ. ಸಂಕುಚಿತ ಭಾವನೆಯನ್ನು ಕಳಚಿ ಮನುಷ್ಯತ್ವವನ್ನು ಆರಾಸುತ್ತದೆ. ಜ್ಞಾತಿಮತದ ಎಲ್ಲೆಯನ್ನು ಏರುವ ಶಕ್ತಿ ಕಲೆಗಿದೆ.

ಭಾವ್ಯೇಕ್ಕದ ಪ್ರತೀಕವಾದ “ಮೋಹರಂ” ಹಬ್ಬದ ಆಚರಣೆ ಒಹಳ ವಿಶಿಷ್ಟವಾದುದು. ಹಿಂದೂ-ಮುಸ್ಲಿಮ್ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕಲೆತು ಈ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸುತ್ತಾರೆ.

ಈ ಮೊಹರಂ ಆಚರಣೆಯ ಹಿನ್ನೆಲೆಯಲ್ಲಿ ಇಸ್ಲಾಮ್ ಧರ್ಮಕ್ಕೆ ಸಂಬಂಧಿಸಿದ ಹಿಂದಿನ ಘಟನೆಯೊಂದು ಪೇರಣ ನೀಡಿದೆ. “ಮೊಹರಂ” ಎನ್ನುವುದು ತಿಂಗಳಿಗೆ ಅನ್ನಯವಾಗುವ ಹೆಸರು. ಇದು “ಇಸ್ಲಾಂ ಸಂವರ್ಷ” ದ ಪ್ರಥಮ ತಿಂಗಳಾಗಿದೆ. ಈ ವರ್ಷದ ಅರ್ಥಚಂದ್ರ, ದುಃಖದ ಸಂಕೇತವಾಗಿ ಸೂಚಿತವಾಗಿದೆ.

ಸುಮಾರು ಮುನ್ಹಾರ ಐವತ್ತು ವರ್ಷಗಳ ಹಿಂದೆ ಇರಾನಿನಲ್ಲಿ ಬಾಗ್ದಾದ್ ನಿಂದ ಕೆಲವು ಮೈಲಿ ದೂರವಿರುವ “ಯೂಫ್ರೇಸ್” ನದಿ ತೀರದಲ್ಲಿ ನಡೆದ ಹೃದಯ ವಿದ್ರುವಕ್ಕೆ ಘಟನೆಯೇ ಇದಕ್ಕೆ ಕಾರಣ. ಹೊಸ ವರ್ಷದ ಪ್ರಥಮ ತಿಂಗಳಿನ ಹತ್ತನೇಯ ದಿನ ‘‘ಮೊಹಮ್ಮದ್ ಪ್ರೇಗಂಬರ್’’ ರವರ ವಂಶಸ್ಥರಾದ ‘ಇಮಾಮ್ ಹುಸ್ನೇನ್’ ರವರು ದಾರುಣವಾಗಿ ಹುತಾತ್ಮರಾದ ದಿನ.

‘ಇಮಾಮ್ ಹುಸ್ನೇನ್’, ‘ಮೊಹಮ್ಮದ್ ಪ್ರೇಗಂಬರ್’ ರವರ ಮೊಮ್ಮೆಗ. ಅಂದರೆ ಮಗಳು ‘ಬೀಬೀ ಘಾತಿಮಾ’ ಹಾಗೂ ‘ಇಮಾಮ್ ಆಲೀ’ಯವರ ಮುಗ. ಮತ್ತು ಎರಡನೆ ‘ಇಮಾಮ್ ಹಸ್ನೇನ್’ ರವರ ಸಹೋದರ.

‘ಯಜ್ಞೀದ್’ ಎಂಬುವನು ‘ಅಬುಸುಫಿಯಾನ್’ನ ಮೊಮ್ಮೆಗ. ಇವನು ಮೆಕ್ಕಾ ವಿರೋಧಿಗಳ ನಾಯಕನಾಗಿದ್ದ. ಅಬುಸುಫಿಯಾನನು, ಮೊಹಮ್ಮದ್ ಪ್ರೇಗಂಬರ್ ರವರ ವಿರುದ್ಧ ‘ಬದರ್’ ಮತ್ತು ‘ಬಹದ್’ ಎಂಬ ಎರಡು ಯುದ್ಧಗಳನ್ನು ವಾಡಿದ್ದ. ‘ಅಬುಸುಫಿಯಾನ್’ನ ನಂತರ ‘ಯಜ್ಞೀದ್’ನು ‘ಖಲೀಫತ್’ ಗಾಗಿ ಸಿಂಹಾಸನವನ್ನು ಏರಿದ. ಇವನು ಇಮಾಮ್ ಹುಸ್ನೇನ್ ರವರಿಂದ ತನ್ನ ಕಡೆಗೆ ನಿಷ್ಕೇಯನ್ನು ಬಯಸಿದ. ಕೂರಿಯಾಗಿದ್ದ ಯಜ್ಞೀದ್ ಧಾರ್ಮಿಕ ನಂಬಿಕೆಗಳ ಮೂಲವನ್ನೇ ಹಳಿಯತ್ತಿದ್ದರೂ ತಾನು ಪ್ರೇಗಂಬರ್ ರವರ ಉತ್ತರಾಧಿಕಾರಿಯಿಂದು ಹೇಳಿಕೊಳ್ಳುತ್ತಿದ್ದ. ಇಮಾಮ್ ಹುಸ್ನೇನ್ ರವರು ಯಜ್ಞೀದ್ ಗೆ ನಿಷ್ಕೇತೋರಲು ನಿರಾಕರಿಸಿದರು. ಯಾವಾಗ ಇಮಾಮ್ ಹುಸ್ನೇನ್ ರವರು ತನ್ನನ್ನು ವಿರೋಧಿಸುತ್ತಿದ್ದಾರೆಂದು ನಿರಂಕುಶಾಧಿಕಾರಿಯಾಗಿದ್ದ ಯಜ್ಞೀದ್ ಗೆ ತಿಳಿಯಿತೋ, ಅಂದಿನಿಂದ ಇಮಾಮ್ ಹುಸ್ನೇನ್ ರವರಿಗೆ ನಿರಂತರ ಹಿಂಸೆಯನ್ನು ನೀಡಲು ಪಾರಂಭಿಸಿದ.

ಯಜ್ಞೀದ್ ನ ಕೂರ ನಡವಳಿಕೆ ಹಾಗೂ ನಿರಂಕುಶ ಆಡಳಿತದಿಂದ “ಕುಫಾ” ದ ಜನತೆ ತೀರ ಬೇಸರಗೊಂಡು ಪತ್ರ, ಮತ್ತು ಗುಪ್ತಚಾರರ ಮುಖಾಂತರ ಇಮಾಮ್ ಹುಸ್ನೇನ್ ರವರ ಮಾರ್ಗದರ್ಶನವನ್ನು ಪಡೆಯುತ್ತಿದ್ದರು.

ಒಮ್ಮೆ ಹುಸ್ನೇನ್ ರವರು ತಮ್ಮ ಸೈಹಿತರು ಮತ್ತು ಅನುಯಾಯಿಗಳ ಜೊತೆ “ಮೆಕ್ಕಾ ನಗರ್” ಕ್ಕೆ ಪ್ರವಾಸ ಕೈಗೊಂಡರು. ಇವರು ಮೆಕ್ಕಾ ತಲುಪಿದ ನಂತರ “ಕಾಬಾ”ದಲ್ಲಿ ತಮ್ಮ ಕೊಲೆಗೆ ಯಜ್ಞೀದ್ ಹೂಡಿರುವ ತಂತ್ರ, ತಿಳಿಯಿತು. ಕೊಡಲೇ ದೇವರ ಆಶ್ರಯ ಸ್ಥಾನವಾದ

ಮೇಕ್ಕು ನಗರವನ್ನು ಗಲಭೆಯಿಂದ ರಕ್ಷಿಸಲು “ಹಜ್” ಸಮಾರಂಭ ನಡೆಯುವ ಒಂದು ದಿನ ಮೊದಲೇ ತನ್ನ ಪರಿವಾರದೇಳಂದಿಗೆ ‘ಮೇಕ್ಕು’ ದಿಂದ ‘ಕುಫಾ’ ನಗರಕ್ಕೆ ಹಿಂದಿರುಗಿದರು.

ಇಮಾರ್ಮ ಹುಸ್ಸೇನ್ ಮತ್ತು ಅವರ ಸಂಗಡಿಗರು “ಕರ್ಬೂಲ್” ವನ್ನು ತೆಲುಪಿದಾಗ ಅವರ ಕುದುರೆ ಆಶ್ಚರ್ಯಕರವಾದ ರೀತಿಯಲ್ಲಿ ನಿಂತುಬಿಟ್ಟಿತು. ಏನೇ ಮಾಡಿದರೂ ಮುಂಧಡಿ ಇಡಲಿಲ್ಲ. ಹೀಗೆ ಕುದುರೆ ನಿಂತ ಸ್ಥಳಕ್ಕೆ ಇಮಾರ್ಮ ಹುಸ್ಸೇನ್ ರವರು ಹಿಂಸೆ ಮತ್ತು ದುಃಖದ ರುದ್ಭೂಮಿಯೆಂದು ಘೋಷಿಸಿದರು. ಇದನ್ನು “ಎರಡನೇ ಮೋಹರಂ” ಎನ್ನಲಾಗುತ್ತದೆ.

“ಎಳನೇ ಮೋಹರಂ” ದಿನ ಇಮಾರ್ಮ ಹುಸ್ಸೇನ್ ಹಾಗೂ ಪರಿವಾರದವರಿಗೆ ನೀರು ಸರಬರಾಜಾಗುವುದು ನಿಂತಿತು. ಹಸಿವು ಮತ್ತು ಬಾಯಾರಿಕೆಗಳಿಂದ ನರಳುವಂತೆ ಹಿಂಸೆ ನೀಡಲಾಯಿತು. “ಹತ್ತನೆಯ ಮೋಹರಂ” ದಿನ ಇಮಾರ್ಮ ಹುಸ್ಸೇನ್ ರವರ ಸಹಚರರು ಧೈಯರ್ ದಿಂದ ಹೊರನಡೆದು ಯಜ್ಞೀದ್ವಾನ ಸೈನ್ಯದೂಡನೆ ಹೋರಾಡಿ ಏರ ಮರಣವನ್ನಾಷ್ಟಿದರು. ಇಮಾರ್ಮ ಹುಸ್ಸೇನ್ ರವರ ಆರು ತಿಂಗಳ ಮಾರ್ಗ “ಅಲಿ ಆಜ್ಗರ್” ರವರನ್ನು ಕೂರಿಗಳು ಹತಗೆದರು.

ದುಃಖತಪ್ತ ಇಮಾರ್ಮ ಹುಸ್ಸೇನ್ ರು ಯಾದ್ಧಭೂಮಿಗೆ ಒಂದು ಶೌಯರ್ ದಿಂದ ಹೋರಾಡಿದರು. ಮರುಭೂಮಿಯ ಸುಡುಬಿಸಿಲು, ಹಸಿವು, ಬಾಯಾರಿಕೆಗಳ ಜೊತೆಗೆ ಸೈನಿಕರ ಹಾಗೂ ಗುಡ್ಡಗಾಡು ಜನಗಳ ಕರುಣಾರಹಿತ ದಾಳಿಗೆ ಸಿಲುಕಿದ ಇಮಾರ್ಮ ಹುಸ್ಸೇನ್ ರವರನ್ನು ದಾರುಣವಾಗಿ ಕೊಲೆಗೈಯಲಾಯಿತು. ಅವರ ದೇಹವನ್ನು ನಗ್ಗಿಸಿ, ಕುದುರೆಗಳ ಕುರಪುಟಗಳಿಂದ ತುಳಿಸಲಾಯಿತು. ಇವರ ಹಾಗೂ ಇವರ ಎಪ್ಪತ್ತಿರು ಜನ ಅನುಯಾಯಿಗಳ ತಲೆಯನ್ನು ಕಡಿದು ಉದ್ದನೆಯ ಈಟಿಗಳಿಗೆ ಸಿಕ್ಕಿಸಿ, ಯಜ್ಞೀದ್ವಾನ ರಾಜಧಾನಿ “ಕುಫಾ” ಮತ್ತು “ಸಿರಿಯಾ”ದ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಅನೇಕ ಅಸಹಾಯಕ ಹೆಂಗಸರು, ಮಕ್ಕಳು ಮತ್ತು ಅನಾರೋಗ್ಯ ಟೀಡಿತರಾಗಿ ಹಾಸಿಗೆ ಹಿಡಿದಿದ್ದ ಇಮಾರ್ಮ ರವರ ಮಾರ್ಗ “ಜೈನ್ - ಉಲ್ - ಆಬುದ್ದೀನ್” ರವರನ್ನು ಯಾದ್ಧಬೈದಿಯನ್ನಾಗಿ ಸೆರೆಹಿಡಿಯಲಾಯಿತು.

ಇಂತಹ ದಾರುಣ ಘಟನೆ “ಮೋಹರಂ” ತಿಂಗಳ ಹತ್ತು ದಿನಗಳಲ್ಲಿ ನಡೆದುದರಿಂದ ಮುಸ್ಲಿಮ್ ಸಮುದಾಯದವರು “ಮೋಹರಂ” ದಿನಗಳನ್ನು ದುಃಖದ ಸಂಕೀರ್ತವಾಗಿ ಆಚರಿಸುತ್ತಾರೆ.

ಡಾ॥ ಮಸೂದ್ ಸಿರಾಜ್ ರವರ ಹಿಂಬಾಂ ಪ್ರಬಂಧ (ಆಪ್, ಕಟ್ಟ) ದಲ್ಲಿರುವಂತೆ ಭಾರತದಲ್ಲಿ ಇಸ್ಲಾಂ ಧರ್ಮದ ಪ್ರವೇಶವಾದ ಮೇಲೆ ದಕ್ಷಿಣ ಭಾರತದಲ್ಲಿ “ಮೋಹರಂ” ಆಚರಣೆ ‘ಷಿಯಾ’ ಜನರಿಂದ ಆರಂಭವಾಯಿತೆಂದೂ, ಬಹಮನಿ ಸುಲ್ತಾನರ ಕಾಲದಲ್ಲಿ

ಇರಾನಿಯರ ಮಹತ್ವ ಅಧಿಕವಾಗಿದ್ದ ಕಾರಣ ಆವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪ್ರಭಾವಕ್ಕೆ ಇಲ್ಲಿಯ ಸ್ಥಳೀಯರು ಒಳಗೊಂಡರೆಂದೂ ಹೇಳಲಾಗಿದೆ.

ಡಾ॥ ಎಂ. ಆಕಬರ ಅಲಿಯವರು ಹೇಳುವಂತೆ ಭಾರತದಲ್ಲಿ ಆಡಳಿತ ನಡೆಸಿದ ಅರಸರು ಹೆಚ್ಚಾಗಿ ಷಿಯಾಗಳಾಗಿದ್ದರು. ಹಿಂದೂ ನೆಲದ ಕೆಳವರ್ಗದ ಜನರು ಹೋಳಿ-ಹುಣ್ಣಿಮೆಯಂತಹ ಆಚರಣೆ ಬಿಟ್ಟು ಕೊಡಬೇಕಾಗಿ ಬಂದದ್ದು ಒಂದು ಐತಿಹಾಸಿಕ ಸಂಗತಿ. ಆಗ ಮುಸ್ಲಿಮ್ ದೊರೆಗಳು “ಮೋಹರಂ” ಹಬ್ಬದ ಆಚರಣೆಯ ಮೂಲಕ ಪ್ರಜೆಗಳನ್ನು ಸಮಾಧಾನಪಡಿಸಿದರು. ತಮ್ಮ ‘ಷಿಯಾ’ ಮತದ ನಿಲ್ಲವು ಪ್ರಕಾರಗೊಂಡುದಕ್ಕೆ ಸಂತೋಷಪಟ್ಟರು. ಹೀಗೆ ಜನತೆಯಲ್ಲಿ “ಮೋಹರಂ” ಆಚರಣೆಯೊಂದಿಗೆ ಹೋಳಿ-ಹುಣ್ಣಿಮೆಯಂತಹ ಪ್ರಭಾವಕ್ಕೂ ಒಳಗೊಗಿ, ತಮಗೆ ಅರಿವಿಲ್ಲದಂತೆ ಒಂದು ಬಗೆಯ ಮುಗ್ಧತೆಯಿಂದ ಒಟ್ಟಾಗಿ ಕಲೆತು ಪಾಲ್ಗೊಂಡಿದ್ದ ಪರಿಣಾಮವಾಗಿ ಹಿಂದೂ-ಮುಸ್ಲಿಮ್ ಒಂಧವ್ಯಕ್ತಿ ಕುಪ್ಪುಕ್ಕು ದೊರೆಯಿತು ಎನ್ನುತ್ತಾರೆ.

ಹೀಗೆ ಆರಂಭಗೊಂಡ “ಮೋಹರಂ” ದಿನಗಳ ಆಚರಣೆಯಲ್ಲಿ ‘ಷಿಯಾ ಹಾಗೂ ಸುನ್ನಿ’ಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದೆ. ಸ್ಥಳೀಯ ಸಂಸ್ಕೃತಿಯ ಪ್ರಭಾವವು ಇದರಲ್ಲಿ ಕಾಣಬಹುದು.

ಉತ್ತರ ಕರ್ನಾಟಕದಲ್ಲಿ ಈ “ಮೋಹರಂ” ಹಬ್ಬದ ಆಚರಣೆ ಒಹಳ ವಿಶಿಷ್ಟವಾಗಿದೆ. ಈ ತಿಂಗಳು ಪ್ರಾರಂಭವಾಗುವ ಸುಮಾರು ಎಂಟು ದಿನಗಳ ಮೊದಲಿನಿಂದಲೇ ಮನೆಯ ಹೆಣ್ಣುಮಕ್ಕಳು ಹಿರಿಯುರ ಮಾರ್ಗದರ್ಶನದಲ್ಲಿ ತಮ್ಮ ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಶುಚಿಗೊಳಿಸುವರು. ಅಮಾವಾಸ್ಯೆ ಕೆಳೆದು ಚಂದ್ರ ಕಾಣಿಸಿಕೊಂಡ ಮೊದಲ ದಿನದಿಂದ ಹತ್ತು ದಿನಗಳವರೆಗೂ ಕೆಲವರು ಉಪವಾಸವಿದ್ದು, ಶರಬತ್ ಮಾಡಿ ಭಕ್ತಾದಿಗಳಿಗೆ ಹಂಚುವರು. ಹಾಗೆಯೇ ಒಂಭತ್ತು ಮತ್ತು ಹತ್ತನೆಯ ದಿನ ಬೆಳಿಗ್ಗೆ ಒಂಭತ್ತು ಗಂಟೆಗೆಲ್ಲ ಸ್ವಾನ್ ಮಾಡಿ ಹತ್ತು ಗಂಟೆಗೆ ಹಸ್ಸೇನ್ - ಹುಸ್ಸೇನ್ ರವರ ಹೆಸರಿನಲ್ಲಿ “ಅಶೂರೇಕಿ ಚಾರ್ ರಕಾತ್” ನಮಾಜ್ ಮಾಡುವರು. ಮೂರನೆ ಅಥವಾ ಏದನೆಯ ದಿನ ಮೇವ, ಕಿಚಡಿ ಅನ್ನ, ಪಲ್ಯ, ಶರಬತ್ - ಇತ್ಯಾದಿ ಮಾಡಿ ಹಸ್ಸೇನ್ - ಹುಸ್ಸೇನ್ ರವರ ಹೆಸರಿನಲ್ಲಿ ಘಾತೇಹ ಓದಿಸುವರು.

ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ಅಥವಾ ಹೊಸದಾಗಿ ಹರಕೆ ಹೊತ್ತು ಭಕ್ತರು ಏದನೆಯ ದಿನ ಈ ಮೊದಲೇ ಗೊತ್ತಪಡಿಸಿರುವ ಸ್ಥಳದಲ್ಲಿ ಪಂಚಗಳನ್ನು ಕೂರಿಸಿ, ಬೆಳಗ್ಗಿನಿಂದಲೇ “ಅಲಾವ್” ತೆಗೆಯುವರು. ಸಂಜೆ ಹಿಂದೂ-ಮುಸ್ಲಿಮ್ ಎಂಬ ಭೇದವಿಲ್ಲದೆ ಎಲ್ಲಾ ಭಕ್ತಾದಿಗಳೂ ಪಂಜೆ ಮತ್ತು ಅಲಾವದ ಹತ್ತಿರ ಸೇರಿ, ಪಂಜೆಗಳ ದರ್ಶನ ಪಡೆದು ಮೋಹರಂ ಪದಗಳನ್ನು ಹಾಡುವರು. ಹಾಗೆಯೇ ತಾವು ಮಾಡಿಕೊಂಡ ಹರಕೆಯಂತೆ ಹಸಿರು ಬಟ್ಟಿ, ವೀಳ್ಳೀದೆಲೆ ಹಾರ, ಕಚ್ಚಾಯಿ ಹಾರ, ನೋಟಿನ ಹಾರ, ಹೂವು, ಬಳಿ, ಕೊಟ್ಟಿಲು

ಇತ್ಯಾದಿ ತಂದು ಅರ್ಬಿಸಿ ಘಾತೀಹ ಓದಿಸುವರು. ಆರನೆಯ ದಿನ ಪುನಃ ಫೋಡೆ, ಕಿಚಡಿ ಅನ್ನ, ಪಲ್ಯ ಇತ್ಯಾದಿಗಳನ್ನು ಪಂಜೆಯ ಹತ್ತಿರ ತಂದು ಘಾತೀಹ ಓದಿಸಿ ಮೊಹರಂ ಪದಗಳನ್ನು ಹಾಡುವರು.

ಅಗೇ ಬಾಗೇಕೆ ದೂರ್ ಮೇ ಕೈಸೀ ಕಿಯಾಮತ್ ಹೋಗಯಿ  
ಕೈಸಿ ಕಿಯಾಮತ್ ಹೋಗಯಿ, ಹಜರತ್ ಪ್ರೇಗಂಬರ್ ಬಚ್ಚೆಂಟ  
ಷಹದತ್ ಹೋಗಯಿ  
ದೌತ್ತಾಮುವಾ ಫೋಡ ಖಿನ್ನೆ ಡುಬಾ, ಇಸ್ ಫೋಡೇಕೆ ಸವಾರ್ಪು  
ಮೈ ದೇಕ್ತಿ ರೋಯಿ  
ಸರ್ಪಟಕ್ತೆ ಓ ಮಾ ಕೈಸಿ ತಹ್ತೀಫ್ ದಾಲ್ಯೇ ಯಾ ಅಲ್ಲಾ ॥ಅಗೇ॥

ಹಿಂದು ಮುಂದಿನ ಅಂತರದಲ್ಲಿ ಎಂತಹ ಪ್ರಳಯ ಕಾಲ ಮುಗಿಯಿತು,  
ಎಂತಹ ಪ್ರಳಯ ಕಾಲ ಮುಗಿಯಿತು, ಹಜರತ್ ಪ್ರೇಗಂಬರ್ ರವರ ಮಕ್ಕಳ ಅಂತ್ಯವಾಯಿತು.  
ವೇಗದ ಕುದುರೆ ರಕ್ತದ ಮಡುವಿನಲ್ಲಿ, ಇಂತಹ ಕುದುರೆಯ ಸವಾರನನ್ನು  
ನಾನು ನೋಡಿ ಅಳುವೆ,  
ಮಾತೆ (ಬೀಬೀ ಘಾತಿಮಾ) ಅಳುತ್ತಾ ತಲೆ ಚಟ್ಟಕೊಳ್ಳುತ್ತಾ ಓ ಮಾತೆ ಎಂತಹ ಚಿತ್ರ, ಹಿಂಸೆ  
ಹಾಕಕೊಂಡರು ಓ ದೇವರೆ ॥ಹಿಂದು ಮುಂದಿನ ಅಂತರದಲ್ಲಿ॥

ಹೀಗೆ ಮೊದಲನೆಯ ದಿನದಿಂದ ಆರನೆಯ ದಿನದವರೆವಿಗೂ ನಡೆಯುವುದು.  
ಏಳನೆಯ ರಾತ್ರಿ, (ಏಳನೆ ದಿನ) “ಕರ್ನೂಲು”ದಿಂದ ಮಣ್ಣ ತರಲಾಗುವುದು.  
ಅಂದರೆ ಭಕ್ತಾದಿಗಳೆಲ್ಲ ಒಟ್ಟಾಗಿ ಈ ಮೊದಲೆ ಗೊತ್ತುಪಡಿಸಿರುವ ಸ್ಥಳದಿಂದ ಮಣ್ಣ  
ತರುವರು.

“ಕರ್ನೂಲು” ಎಂದರೆ ನಿರ್ದಿಷ್ಟವಾದ ಅಥವಾ ತವು ಈ ಮೊದಲೆ ಗೊತ್ತುಪಡಿಸಿದ  
ಸ್ಥಳದಲ್ಲಿನೆಲ ಆಗೆದು ಮಣ್ಣನ ಮಡಕೆಯನ್ನು ಅದರ ಕಂಠೆವು ಹೊರಗೆ ಇರುವಂತೆ  
ಮಾಳಲಾಗುವುದು. ಅದರಲ್ಲಿ ಸಹೇಯ, ನೀರು, ಮಣ್ಣ ಹಾಕೆ ಮುಚ್ಚಲಾಗುವುದು. ಆನಂತರ  
ಉದುಗಡ್ಡಿ ಹಚ್ಚಿ “ರೋಟ್” ಎಂಬ ತಿಂಡಿ ಇಟ್ಟು ಮುಲ್ಲಾನ ಕೈಯಿಂದ ಘಾತೀಹಾ  
ಓದಿಸಲಾಗುವುದು. ಈ ಸ್ಥಳಕ್ಕೆ ರುದ್ರಭೂಮಿ (ಕರ್ನೂಲು) ಎಂದು ಕರೆಯಲಾಗುವುದು.  
“ಮೊಹರಂ” ದಿನದಲ್ಲಿ ಈ ಸ್ಥಳದಿಂದ ಮಣ್ಣ ತಂದು ಘಾತೀಹೂ ಓದುತ್ತಾರೆ.

ಹಸುರು ಮತ್ತು ಚಿನ್ನದ ಬಣ್ಣದ ಕಾಗದ, ಕಡ್ಡಿಯಿಂದ ಮಸೀದಿ ಆಕಾರದ ಗುಂಬಜ್  
ಮಾಡಲಾಗುವುದು. ಕಡ್ಡಿ ಕಾಣದಂತೆ ಬಣ್ಣದ ಕಾಗದದಿಂದ ಮುಚ್ಚಲಾಗುವುದು. ಇದಕ್ಕೆ  
“ತಾಬೂತ್” ಎನ್ನಾಗುವರು. ತಂದಂತಹ ಮಣ್ಣನಿಂದ “ತಾಬೂತ್”ನ ಒಳಭಾಗದಲ್ಲಿ

ಸಮಾಧಿಯಾಕಾರದ ಎರಡು ಗೋರಿ ಮಾಡುವರು.

ಎಂಟನೆಯ ರಾತ್ರಿ, “ದುಲ್-ದುಲ್” ತೆಗೆಯಲಾಗುವುದು. “ದುಲ್-ದುಲ್” ಎಂದರೆ ಕುದುರೆ ಎಂದರ್ಥ. ಇಮಾರ್ಮಾ ಹುಸ್ಸೇನ್ ರವರು ಕೂರಿಗಳಿಂದ ಕೊಲೆಗೆ ಒಳಗಾದಾಗ ಈ ವಿಷಯವನ್ನು ಹುಸ್ಸೇನ್ ರವರ ಕುದುರೆಯು ಅವರ ಪರಿವಾರದವರಿಗೆ ತಿಳಿಸಿತು ಎಂಬ ನಂಬಿಕೆ ಇದೆ. ಆದುದರಿಂದ ರಟ್ಟು, ಕಡ್ಡಿ, ಬಣ್ಣದ ಕಾಗದದಿಂದ ಕುದುರೆ ತಯಾರಿಸಿ “ತಾಚೀಯಾ” ಇಡುವ ಸ್ಥಳದಲ್ಲಿ ಇಡಲಾಗುವುದು. ಒಂಭತ್ತನೆಯ ರಾತ್ರಿ, “ಹುಸ್ಸೇನ್, ಹಸ್ಸೇನ್” ರವರ ಹೆಸರಲ್ಲಿ ಘಾತೇಹಾ ಓದಿಸಲಾಗುವುದು. ಭಕ್ತಾದಿಗಳು ತಮ್ಮ ಇಚ್ಛಾನುಸಾರ ಸಕ್ಕರೆ, ಬೆಲ್ಲು ತಂದು ಘಾತೇಹಾ ಓದಿಸುವರು.

ಹತ್ತನೆಯ ರಾತ್ರಿ, “ಪಂಜೆ” ಮತ್ತು “ತಾಚೀಯಾ”ದ ಮೆರವಣಿಗೆ ಉಂಟಾಗಿ ಮೇಲೆ ಹೊರಡುವುದು. ಒಬ್ಬ ಉದ್ದಾಹನಿ ಹಿಡಿದು “ಲೋಬಾನ್” ಹೊಗೆ ಹಾಕುತ್ತಿರುತ್ತಾನೆ. ಹುಡುಗರ ಗುಂಪು ಜನರಿಂದ ಗೋಲಕದಲ್ಲಿ ಹಣ ವಸೂಲಿ ಮಾಡುತ್ತಾರೆ. ಕೆಲವು ಮಂದಿ ನಾಮುಂದು-ತಾಮುಂದು ಎನ್ನುತ್ತಾ “ತಾಬೂತ್” ಎತ್ತಿಕೊಳ್ಳುತ್ತಾ ಹೆಗಲು ಬದಲಾಯಿಸಿ ಕೊಳ್ಳುತ್ತಿರುತ್ತಾರೆ. ಹೀಗೆ ಮೆರವಣಿಗೆ ನಿಧಾನವಾಗಿ ಸಾಗುತ್ತಿರುವಂತೆ, ಮನೆಯ ಹೆಂಗಸರು, ಮಕ್ಕಳು. ಭಯ-ಭಕ್ತಿಯಿಂದ ಉತ್ಸುಕರಾಗಿ ಮೆರವಣಿಗೆ ಬರುವುದನ್ನು ಎದುರು ನೋಡುತ್ತಿರುತ್ತಾರೆ. ತಮ್ಮ ಮನೆಯ ಮುಂದೆ ಮೆರವಣಿಗೆ ಸಾಗುತ್ತಿರುವಂತೆಯೇ ಸಕ್ಕರೆ, ಬೆಲ್ಲು ಉದುಕಡ್ಡಿ ಕೊಟ್ಟು ಘಾತೇಹಾ ಓದಿಸುತ್ತಾರೆ.

ಮೆರವಣಿಗೆ ಉಂಟಾಗಿ ಮೇಲಿಂದ ಹೊರಟು “ಕರ್ಜೂಲಾ” ಮೈದಾನಕ್ಕೆ ಬರುವುದು. ಗೋರಿಯಾಕಾರವಾಗಿ ಮಾಡಿರುವ ಮಣ್ಣ ಸಹೇರಾ ಎಲ್ಲವನ್ನೂ ಮಣ್ಣನ ಮಡಕೆಯಲ್ಲಿ ಹಾಕಿ “ದಫನ್” ಮಾಡಲಾಗುವುದು. ಅನಂತರ ಎಲ್ಲರೂ ಹಿಂದಿರುಗಿ ಬಂದು ಏಷ ವಿಧದ ಕಾಳು, ಬೇಳೆಯನ್ನು ತೆಗೆದುಕೊಂಡು, ಜೋಳದ ಹಿಂಬನೊಂದಿಗೆ ಕಲೆಸಿ ರೊಟ್ಟಿ ಮಾಡುವರು. ಜೋತೆಯಲ್ಲಿ “ಖಿಚ್ಚಾ” ಮಾಡಿ ಘಾತೇಹಾ ಓದಿಸುವರು. ಅನಂತರ ರೊಟ್ಟಿ ಮತ್ತು ಖಿಚ್ಚಾವನ್ನು “ತಬೂಖ್” ರೂಪದಲ್ಲಿ ಭಕ್ತಾದಿಗಳಿಗೆ ಹಂಚಲಾಗುವುದು.

ಗೋರಿಯ ಮಣ್ಣನ್ನು “ದಫನ್” ಮಾಡಿದ ಮೂರನೆಯ ದಿನ “ತೀಜ್ಞಾ” ಎಂಬ ವಿಶೇಷ ಆಚರಣೆ ಮಾಡುವರು. ಬೆಳಿಗೆ ಒಂಭತ್ತು ಅಥವಾ ಹತ್ತು ಗಂಟೆಯ ಸುಮಾರಿಗೆ ಶರಬತ್ ಹಾಗೂ ನೆನೆಸಿದ ಅಕ್ಕಿಯಲ್ಲಿ ಎಣ್ಣು ಸೇರಿಸಿ ಭಕ್ತಾದಿಗಳಿಗೆ ಪ್ರಸಾದದಂತೆ ಪುನಃ ಹಂಚಲಾಗುವುದು. ಎಲ್ಲರೂ “ಸಲಾಂ” ಗೀತೆ ಹಾಡುವರು :

ಸಲಾಂ :

ಮುಸ್ತಫಾ ಜಾನೆ ರಹೇಮತ್ ಪೇ ಲಾಖೋ ಸಲಾಂ  
ಸಮೈಬಜ್ ಮೆ ಜಹದತ್ ಪೇ ಲಾಖೋ ಸಲಾಂ

ಜಬ್ ಸುಹಾನೀ ವಿಡಾ ತೈಚಾವಾ ಚಾಂದ್  
ಉಸ್‌ದಿಲ್‌ ಹರ್‌ರೋಚ್‌ ಯೇ ಷಹದತ್‌ ಪೇ  
ಲಾಖೋ ಸಲಾಂ ||ಮುಸ್ತಫಾ||

ಅಲ್ಲಾ ಅವನ ಪೈಗಂಬರ್‌ರವರ ಅಕ್ಕಯಕ್ಕೆ ಲಕ್ಷಾಂತರ ವಂದನೆಗಳು  
ಇವರುಗಳ ಅಂತ್ಯಕ್ಕೆ ನಮ್ಮ ಕೊನೆಯ ನಮನಗಳು  
ಅಂದು ರಮ್ಮಾಗಿದ್ದ ಚಂದ್ರ,  
ಅಂದಿನಿಂದ ಇಂದಿನವರೆಗೆ ಪ್ರತಿದಿನದ ಅಂತ್ಯಕ್ಕೆ ಕೊನೆಯ ನಮನ

ಹೀಗೆ ಹತ್ತು ದಿವಸ ಶೋಕದ ದಿನಗಳಾಗಿ ಆಚರಿಸಲಾಗುವುದು. ನಿಪ್ಪಾಣಿ, ಬಿಜಪುರ, ಬಾಗಲಕೋಟಿ, ಹುಬ್ಬಳಿ ಸುತ್ತಮುತ್ತ ಹೆಲ್ಲಿ ಕಡೆಯಲ್ಲಿ ಹಿಂಜಾರರು ಆಚರಿಸುವ  
“ಮೋಹರಂ” ಇತರ ಮುಂದುವರಿದ ಮುಸ್ಲಿಮರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.  
“ಮೋಹರಂ” ಬಗ್ಗೆ ಇವರಿಗೆ ಹೆಚ್ಚೆನು ಗೊತ್ತಿಲ್ಲದಿದ್ದರೂ, ಹತ್ತನೆಯ ದಿನ ಹಸ್ನೇನ್,  
ಹಸ್ನೇನ್ ರವರು ಧರ್ಮದ ಏಳೆಗಾಗಿ ಸತ್ತರೆಂಬ ನಂಬಿಕೆಯನ್ನು ಆಧರಿಸಿ ಆಚರಿಸುತ್ತಾರೆ.

ಚಂದ್ರನ ದರ್ಶನವಾದ ಮರುದಿನ ಅಂದರೆ “ಮೋಹರಂ”ನ ಹತ್ತು ದಿನದ  
ಮೋದಲನೆಯ ದಿನ “ಗುದ್ದಿಬಿತ್ತು” ಎಂಬ ವಿಶೇಷ ಕಾರ್ಯ ನಡೆಯುವುದರೊಂದಿಗೆ  
ಹಬ್ಬದ ಸಂಭರ್ಮ ಇವರಲ್ಲಿ ಕಾಣಿಸಿಕೊಳ್ಳುತ್ತದೆ. ಮುಲ್ಲಾ ಮೋದಲುಗೊಂಡು ಉರ  
ಹಿರಿಯರೆಲ್ಲರೂ ಮಸೀದಿಯ ಮುಂಭಾಗ ಅಂದರ ಹಿಂದಿನ ವರ್ಷ “ಅಲಾಖಾ” ತೆಗೆದ  
ಸ್ಥಳಕ್ಕೆ ಬಂದು ಸೇರುತ್ತಾರೆ. ಆ ನಿರ್ದಿಷ್ಟ ಸ್ಥಳದಲ್ಲಿ ನಾಲ್ಕು ಕಲ್ಲಿನ “ಬಾರೆಮುಳ್ಳು”  
ಇಡಲಾಗಿರುತ್ತದೆ.

ಉರ ಜನತೆಯ ಸಮೃದ್ಧಿದಲ್ಲಿ ಮುಲ್ಲಾನು ಆ ಕಲ್ಲಿನ ಮೇಲೆ ನೀರು ಬಿಮುಕಿಸಿ  
ಕುಂಕುಮ, ವಿಭೂತಿ ಹಚ್ಚಿ ಕಾಯಿ ಒಡೆಯುತ್ತಾನೆ. ಅನಂತರ ಎಲ್ಲರೂ ಸೇರಿ ಕಲ್ಲು-ಮುಳ್ಳು  
ಎಸೆಯುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಣ್ಣ-ಪುಟ್ಟ ಹುಡುಗರೆಲ್ಲರೂ ಇದು  
ದಿನದವರೆಗೂ ನೆಲ ಅಗೆದು ಅಗಲವಾದ ಗುಂಡಿ ತೋಡುತ್ತಾರೆ. ಹಿಂದಿನ ವರ್ಷ  
ಇಟ್ಟಂತಹ ನಾಣ್ಯದ ಸಣ್ಣ ಕುಡಿಕೆ ಹುಡುಗರಿಗೆ ಸಿಕ್ಕಿದ ಮೇಲೆ ಮುಲ್ಲಾನಿಗೆ ಒಟ್ಟಿಸಲಾಗುತ್ತದೆ.

ಹೀಗೆ ಹಬ್ಬದ ಸಂಭರ್ಮ ಬಹಳ ಅದ್ವಾರಿಯಾಗಿ ನಡೆಯುತ್ತದೆ. ಉರಿಗೆ ಒಂದು  
ಬಳಗದಂತೆ, ಮನ ಮನೆಗೆ ಹೋಗಿ ಹಣ ಸಂಗ್ರಹಿಸುವುದು, ದುಡ್ಡ-ಕಾಸು ಹೊಡದಿದ್ದರೆ  
ಕಾಳು-ಕಡ್ಡಿ ಕೇಳಿ ಪಡೆಯುವುದು ಇದೆಲ್ಲವನ್ನು ದೇವರು ಕೂರಿಸುವುದಕ್ಕೆ ತಗಲುವ ವಿಚಿರಗಾಗಿ  
ಉಪಯೋಗಿಸಲಾಗುತ್ತದೆ. (ಒಕ್ಕಲಿಗರ ಮನೆಯಿಂದ ಇಪ್ಪತ್ತೆ ದು ರೂಪಾಯಿಗಳು, ಕೂಲಿ  
ಕಾರ್ಮಿಕರ ಮನೆಯಿಂದ ಹತ್ತು ರೂಪಾಯಿಗಳು ಚಂಡಾ ವಸೂಲಿ ಮಾಡಲಾಗುತ್ತದೆ.)

ಹುಡುಗರೆಲ್ಲರೂ ಸೇರಿ ಬಣ್ಣದ ಕಾಗದ ಹಚ್ಚುವುದು, ಮೈಕ್ ಸೆಟ್ ಇತ್ತಾದ

ಹಾಕುವುದು ಮಾಡುತ್ತಿರುತ್ತಾರೆ. ಮನೆಯ ಹೆಣ್ಣು ಮಕ್ಕಳು ಸುಣ್ಣ-ಬಣ್ಣ ಬಳಿಯವುದು, ಮನೆ ಶುಚಿಯಾಗಿದುವುದು ಇತ್ತಾದಿ ಮಾಡುವರು. ಪಂಜೆ, ಚಂದ್ರ, ಮತ್ತು ನಕ್ಕತ್ತಂವನ್ನು ಕೂರಿಸುತ್ತಾರೆ. ಇವನ್ನು ದೇವರು ಎಂದು ಕರೆಯುತ್ತಾರೆ.

ದೇವರನ್ನು ಕೂರಿಸುವುದಕ್ಕಿಂತ ಮೊದಲು ‘ಹಿರೆ ಹೊಳೆ ಸ್ವಾನ್’ ನಡೆಯುತ್ತದೆ. ವಿಶೇಷವಾಗಿ ಇದು ಜನ (ದೇವರು ಮೈಮೇಲೆ ಬರುವವರು) ಬರಿಗಾಲಲ್ಲಿ ಹೊಳೆಗೆ ನಡೆದುಕೊಂಡು ಹೀಗಿ ಸ್ವಾನ ಮಾಡಿ ಶುಧಿವಾದ ನೀರನ್ನು ತಂಬಿಗೆಯಲ್ಲಿ ತೆಗೆದುಕೊಂಡು, ಯಾರೋಂದಿಗೂ ಮಾತಾಡದೆ, ಭಕ್ತಿ ಆದರದಿಂದ ಮಸೀದಿಯ ಹತ್ತಿರ ಬರುವರು. ಅನಂತರ ತಂದಂತಹ ನೀರಿನಲ್ಲಿ ಪಂಜೆಯನ್ನೆಲ್ಲಾ ತೊಳೆದು (ಈ ಮೊದಲೆ ಪಂಜೆ ಕೂರಿಸುವುದಕ್ಕೆ ಮಂಟಪದ ವ್ಯವಸ್ಥೆ ಮಾಡಲಾಗಿರುವುದು) ಪಂಜೆ ಕೂರಿಸುವರು.

ನರೆದ ಭಕ್ತಾದಿಗಳು (ಪುರುಷರು, ಮಕ್ಕಳು ಮಾತ್ರ) “ಹಸ್ನೇನ್-ಹುಸ್ನೇನ್, ಹಸ್ನೇನ್-ಹುಸ್ನೇನ್, ಯಾಲೀಮಾಮ್ ದೀನ್” - ಎಂದು ಪ್ರತಿ ಬಾರಿಯೂ “ದೀನ್” ಕೂಗುವರು. ಸಾಮಾನ್ಯವಾಗಿ ಈ ಕಾರ್ಯ ರಾತ್ರಿಯ ಹೊತ್ತು ನಡೆಯುತ್ತದೆ.

ಮರುದಿನ ಬೆಳಿಗ್ಗೆ ಮಸೀದಿಯ ಮುಲ್ಲ ಹಾಗೂ ಇತರ ಭಕ್ತಾದಿಗಳಿಲ್ಲ ದೇವರು ಕೂರಿಸುವ ಸ್ಥಳದಲ್ಲಿ ಎಣ್ಣೆದೀಪ ಹಚ್ಚಿಟ್ಟು “ಲೋಬಾನ್” ಹೊಗೆ ಹಾಕುವರು. ಪುನಃ ಸಂಜೆ ಆರು, ಏಷು ಗಂಟೆಗೆ ಭಕ್ತಾದಿಗಳಿಲ್ಲ ಸೇರಿ

ಹಸ್ನೇನ್-ಹುಸ್ನೇನ್ ಕೀ ದೊಸ್ತಿ ಕರೋ ದೀನ್

ದೂಲಾ ದೂಲಾ ಹಸ್ನೇನ್ - ಹುಸ್ನೇನ್ ದೂಲಾ ದೂಲಾ  
ಎಂದು ಉನ್ನತ್ತರಾಗಿ ಕೂಗುವರು.

ಎಳನೆಯ ದಿನವನ್ನು ಗಂಧದ ರಾತ್ರಿ ಅಥವಾ “ಸಂದಲ್ ಕೀ ರಾತ್” ಎಂದು ಕರೆಯಲಾಗುತ್ತದೆ. ಹಿಂದಿನ ದಿನದಂತೆ ಬೆಳಿಗ್ಗೆ ದೀಪ ಹಚ್ಚಿಟ್ಟು “ದೀನ್” ಕೂಗಲಾಗುತ್ತದೆ. ಸಂಜೆ ಏಷು-ಏಷುವರೆ ಗಂಟೆಗೆ ಭಕ್ತಾದಿಗಳಿಲ್ಲ ಅಲಾವದ ಸುತ್ತ ಸೇರುವರು.

ಭಕ್ತಾದಿಗಳು ತಮ್ಮ ತಮ್ಮ ಮನೆಯಿಂದ ಬರುವಾಗ ಕಟ್ಟಿಗೆ, ಬೆಲ್ಲ ತಂದು ಅಲಾವದ ಸುತ್ತ ಇದು ಬಾರಿ ಪ್ರದಕ್ಷಿಣ ಹಾಕಿ ಅಲಾವಕ್ಕೆ ಕಟ್ಟಿಗೆ ಹಾಕುವರು. ತಂದಂತಹ ಬೆಲ್ಲ ಮತ್ತು ಸಕ್ಕರೆ ಮುಲ್ಲನ ಕೈಗೆ ಕೊಟ್ಟಿಫಾತೇಹ ಓದಿಸಿ ಲೋಬಾನ್ ಹಾಕಿ ಹೊಗೆ ಏರಿಸುವರು. ಕೆಲವರು ಅಲಾವದ ಸುತ್ತ ದೀನ್ ಹಾಕುತ್ತ ಹೆಚ್ಚಿ ಹಾಕುವರು. ಅಂದರೆ ಅಲಾವದ ಸುತ್ತ ನಿಂತುಕೊಂಡು ಹೆಚ್ಚಿ ಮುಂದಕ್ಕಿಟ್ಟು, ಕೈಯಲ್ಲಿ ಹಿಡಿದಿರುವ ಬಟ್ಟೆ ಹಿಂದಿನಿಂದ ಮೇಲಕ್ಕೆತ್ತಿ ಮುಂದಕ್ಕೆ ಬಾಗಿಸಿ, ಪುನಃ ಹಿಂದಿ ಇಡುವಂತೆ ಕೈ ಮೇಲೆ ಮಾಡಿ, ಬಟ್ಟೆ ಹಿಂದಕ್ಕೆ ತೆಗೆದುಕೊಳ್ಳುವರು.

ರಾತ್ರಿ ಹತ್ತು-ಹನ್ನೊಂದು ಗಂಟೆ ಸುಮಾರಿಗೆ ಮೊದಲನೆಯ ದಿನ ನೀರು ತಂದ

ಮಂದಿ ಈ ದಿನ ಸಹ ಪುನಃ ನೀರು ತರಲು ಹೋಗುವರು. ಇವರು ನೀರು ತಂದು ಪಂಜೆಯ ಮೇಲೆ ಚಿಮುಕಿಸಿ, ಗಂಧ ಏರಿಸಿ, ದೀನಾ ಹಾಕುವವರೆಗೆ ಉಳಿದ ಭಕ್ತಾದಿಗಳೆಲ್ಲ ಹೆಚ್ಚೆ ಅಡುತ್ತಿರುಬೇಕು. ಹೀಗೆ ಹೆಚ್ಚೆ ಅಡುವಾಗ “ಅಲಾಯಿ” ಗೀತೆಗಳನ್ನು ಹಾಡುವರು :

ಘಾತೀಮಾ ಕಾ ಬಾಗ್, ಸೋನಾ ಹೋಗಯ ಶಾಮ್ ಹೋತೆ ಹೋತೇ  
ಕಾಮಾನ್ ವಾಲೇ ಕಹೇ, ಅಜ್ ಭೀ ರೋತೆ ರೋತೇ  
ಶ್ಲಾನ್ ಮೇ ದುಬೀ ಹುಯೀ ಹೈದರ್  
ಸರ್ವಾ ಜಮೀಪೆ ಭಿಲರೇ ಹುಯೀ ಥೇ  
ತೂಟ್ ಕೇ ಭಾಂದ್ ಸಿತಾರೇ  
ಕಮ್ಲಾವಾಲೊಂಕೇ ದುಲಾರೇ, ಜಬ್ ಷಹಿದ್ ಹುಯೀ ಸಾರೇ  
ದೇಖಿ ಸೈಯದೊಂಕೇ, ಲಾಷ್ ತೋ ಫಿರಿಶ್ತೇಯೀ ಪ್ರಕಾರೇ  
ದೇವೀಯೀ ಜಮಾನಾ ಸಾರೇ, ಪೂಲೊಂಕು ಆಗ್ ಹೇ ಸೋತೇ

ಘಾತೀಮಾರವರ ನಂದನ ವನ ಬರಿದಾಯಿತು ಸಂಜಿಯಾದಂತೆ.  
ನಂಬಿಕೆಯುಳ್ಳವರು (ಮುಸ್ಲಿಮರು) ಹೇಳುವರು. ಈ ದಿನವೂ ಅಳುತ್ತಾ

ರಕ್ತದ ಮಡುವಿನಲ್ಲಿ ಹುಸ್ನೇನ್ ರವರು  
ಭೂ-ಆಕಾಶ ಒಂದಾಗಿ ನಕ್ಷತ್ರ, ಮುರಿದು  
ಬಿದ್ದಿರುವಂತೆ ಪೈಗಂಬರವರ ಮೋಷ್ಕಳು  
ವೀರ ಮರಣವನ್ನಾಪಿದರು.

ಇಂತಹವರ ಕಳೇಬರವ ನೋಡಿದ ದೇವದೂತರು ಈ ರೀತಿ ಕೂಗಿಕೊಂಡರು  
ನೋಡಿರಿ ಇಡೀ ತೋಕದ ಜನಗಳೇ ಹೂಪುಗಳು ಬೆಂಂದ ಕೆಂಡದ ಮೇಲೆ  
ಮಲಗಿರುವುದು

ಚೋಲೊ ಶಾಹಿರಾ ಎತ್ತು ಚೆಂದಾ  
ಬಾರ ಶಾಯಿರಾ ಬೆಳ್ಳ ಬೆಳಗತಾನ ಹಾಡುತ್ತೇನೆ  
ಬಾರ ಶಾಯಿರಾ ಬೆಳ್ಳ ಬೆಳಗತಾನ ಹಾಡುತ್ತೇನೆ ಕೇಳ್ ಉತ್ತರ  
ನಿಮ್ಮ ನಿಮ್ಮ ಕೂಡಿಷಾನೆ ಸಾಫ್ಫಿ ಶಂಕರ  
ಮೊಹರಂ ಮೂಳು ಕಟ್ಟಿದ ಕಡಲ ಹಳ್ಳಿಂದ  
ತಾಬೂತಾ ಕಟ್ಟಿತು ಕನ್ನಡಿ ಯಳ್ಳಿಂದ  
ಅರಸಿನ ಅಂಗಳದಾಗ ಬೆಳಕ ಉಲ್ಲಿಂದ ಹಾಗೆ  
ಖಾದ್ವಿಯವರು ಯಂತ್ರ ಬಂಡಾರ ಬಂಕಾಫ್ರೆರದಾಗ

ಸಾರ್ಥಕಂದು ನಿನ್ನ ಮೇಲೆ ಶಾಹಿರಾಕ್ಷೇ  
ಬಹಾದೂರ್ ಹುಲಿ ನಿನಗಾಗಿ ತಂದಿಹನು ಹೊವಿನ ಮಾಲಿ  
ಪಡಿ ಸೀಗಡಿ ಕೂಡಿ ದೊಡ್ಡ ಜಗತ್ವ ಮಾಡಿ  
ಆ ಕಡೆಯಿಂದ ಒಂದು ಸೀಗಡಿ ಬಂದಿತು ಪಡಿಗೆ ಹೊಡೆಯಿತು

ಬಹಾದೂರ ಫೌಜುದ್ದಾರ್ ಬಂದಾನು  
ಬಾಳಿಯ ಏನಾ ನಾನು ಹೇಳುತ್ತೇನಾ ಕೇಳಣ  
ಚಿತ್ತಿಟ್ಟು ಕೇಳಿರಿ ಆಕಳ ಕಫೆಯನ್ನ ಆಕಳ ಕಫೆಯನ್ನ  
ಆಕಳ ಮೆಯಿತಿತ್ತು ಅಡವಿಯಾಗ ಮಂದಿನ  
ಆಕಳಿಗೆ ಕೂಡಿದ್ದು ಹುಲಿರಾಯ ತಾನ ಆಕಳ ತಾಯಿ ನಿನ್ನ ತಿನ್ನುತ್ತೇನಾ ಇವನ್ನ  
ಮನೆಯಾಗ ಮಲ್ಲಿ ಕುಡಿಸಿ ಬರುವೆ, ಮಲ್ಲಿ ಕುಡಿಸಿ ಆಕಳ ಬಂತು  
ಅಡವಿಗೇನ ಬಾರಪ್ಪ ಹುಲಿರಾಯ ತಿನ್ನ ಬಾರ ನನ್ನ  
ನನ್ನ ವಚನಕ ಬಂದಿದ್ದ ತಿನ್ನಂಗಿಲ್ಲವ್ವ ನಿನ್ನ  
ಇಪ್ಪು ಹೇಳಿ ನಬಿ ಸಾಹೇಬರ ಹಾಡಿದನವ ಕವನ

ಹೀಗೆಲ್ಲ ಹಾಡುತ್ತಿದ್ದಾಗ ಇದರ ಮೇಲ್ಪುಜಾರಕನಾಗಿ “ಕಳ್ಳಿ-ಭಾವನಿರುತ್ತಾನೆ”. ಈತನ ಉಡುಗೆ ವಿಶೇಷವಾಗಿರುತ್ತದೆ, ತಲೆಗೆ ಉದ್ದನೆಯ ಟೊಟಿಗೆ, ಕೈಯಲ್ಲಿ ದೊಣ್ಣೆ ಹಿಡಿದಿರುತ್ತಾನೆ. ಕೆಲವೊಮ್ಮೆ ಇವನಿಗೂ ಮೈಮೇಲೆ ದೇವರು ಬರುವುದುಂಟು. ನೀರು ತಂದು ಚಿಮುಕಿಸಿ “ದೀನ” ಹಾಕುತ್ತಿರುವಾಗ ಇದು ಮಂದಿಗೆ ಘೋಮೇಲೆ ದೇವರು ಬರುತ್ತದೆಯಂತೆ, ಯಾರಿಗೆ ಮೊದಲು ದೇವರು ಬರುತ್ತದೋ ಅವನು ತಕ್ಷಣ ಭಕ್ತಾದಿಗಳ ಮಧ್ಯದಿಂದ ರಭಸವಾಗಿ ಹೊಂಕಾರ ಹಾಕುತ್ತಾ ಹಿಂದಕ್ಕೂ-ಮುಂದಕ್ಕೂ ತೊಗುತ್ತಾ ಹೊಳೆ ಕಡೆ ಓಡುತ್ತಾನೆ. ಇವನನ್ನ ಹಿಡಿಯಲು ಕೆಲವು ಭಕ್ತಾದಿಗಳು ಗ್ಯಾಸ್ ಲೈಟು, ಲ್ಯಾಂಪು ಹಿಡಿದು ಹಿಂಬಾಲಿಸಿ ಓಡುತ್ತಾರೆ. ಇವನು ಉನ್ನತತೆಯಿಂದ ನೀರಿನಲ್ಲಿ ಜಿಗಿದು ಸ್ವಾನ ಮಾಡಿ ಅದೇ ವೇಗದಲ್ಲಿ ಅಲಾವದ ಹತ್ತಿರ ಬಂದು ಕೆಂಡ ತೆಗೆದು ಬಾಯಲ್ಲಿ ಇಟ್ಟಕೊಳ್ಳುತ್ತಾನೆ. ಅನಂತರ ಆ ಕೆಂಡವನ್ನು ಪಂಚೆಯ ಮುಂದೆ ಇಟ್ಟು “ಸಿಜ್‌ದಾ” ಮಾಡುತ್ತಾನೆ. ಉಳಿದ ನಾಲ್ಕುರು “ದೀನ” ಕೂಗುತ್ತಿದ್ದಂತೆಯೇ ದೇವರು ಘೋಮೇಲೆ ಬಂದಾಕ್ಷಣ ಮೇಲಿನಂತೆ ಇವರು ಸಹ ಹೊಳೆಗೆ ಹೋಗಿ ಸ್ವಾನ ಮಾಡಿ ಬಂದು ಕೆಂಡ ಬಾಯಲ್ಲಿಟ್ಟು “ಸಿಜ್‌ದಾ” ಮಾಡುತ್ತಾರೆ. ಪಂಚೆಯನ್ನು ಹಿಡಿದು ದೂಲಾ....ದೂಲಾ.... ಹಸ್ಸೇನ್ -ಹುಸ್ಸೇನ್ ಎನ್ನತ್ತಾ ಆವೇಶಭರಿತನಾಗಿ ಒಬ್ಬ ಉರಿನ ಪ್ರಮುಖ ಗೋರಿಯ ಹತ್ತಿರ ಓಡುವನು. ಅಲ್ಲಿ ಇವನು “ಸಿಜ್‌ದಾ” ಮಾಡುವನು. ಇವನನ್ನು ಹಿಂಬಾಲಿಸಿ ಕೆಲವು ಭಕ್ತರೂ ಓಡುತ್ತಾರೆ.

ಉದ್ದಾನಿಯಲ್ಲಿ ಸಾಂಭಾಷಣ ಹೊಗೆ. ಹಾಕುತ್ತಿದ್ದಂತೆ ಈತನ ರಭಸ, ಆವೇಶ ಅಧಿಕವಾಗುತ್ತದೆ. ಇನ್ನೊಬ್ಬು 'ದ್ಯಾವಮೃನ ಗುಡಿಗೆ' ಓಡುತ್ತಾನೆ. ಇನ್ನೊಬ್ಬು 'ಆಂಜನೇಯನ ಗುಡಿಗೆ' ಓಡುತ್ತಾನೆ. ತಕ್ಷಣ ಹಿಂದಿರುಗಿ ಬಂದು ದೇವರು ಕೂರಿಸಿದ ಸ್ಥಳೆದಲ್ಲಿ ಯಥಾ ಪ್ರಕಾರ ಪಂಜೆ ಇಡಲಾಗುತ್ತದೆ. ಭಕ್ತಾದಿಗಳೆಲ್ಲಾ ಭಯ ಭಕ್ತಿಯಿಂದ ತಮ್ಮ ಮನೆಗೆ ಹಿಂದಿರುಗುತ್ತಾರೆ.

**ಎಂಟನೆಯ ದಿನ :**

ಆರನೆಯ ದಿನದಂತೆ “ದೀನಾ” ಹಾಕುವುದು, ರೀಪ ಹಚ್ಚಿಡುವುದು ಮಾಡಲಾಗುತ್ತದೆ:

**ಒಂಭತ್ತನೆಯ ದಿನ :**

ಈ ದಿನವನ್ನು ಕತ್ತಲ ರಾತ್ರಿ, ಎಂದು ಕರೆಯುತ್ತಾರೆ. “ಖತಲ್ ಕೀ ರಾತ್” ಎಂಬ ಶಬ್ದ ಜನರ ಬಾಯಲ್ಲಿ ಚಲಾವಣೆಗೆ ಬಂದು ಕತ್ತಲ ರಾತ್ರಿಯಾಗಿದೆ. “ಖತಲ್ ಕೀ ರಾತ್” ಎಂದರೆ ಕೊಲೆಯಾದ ರಾತ್ರಿ, ಎಂಬ ಅರ್ಥವಿದೆ. ಗಂಧ ರಾತ್ರಿಗಿಂತ ಈ ರಾತ್ರಿ, ಬಹಳ ವಿಶ್ವೇಷಾದುದು. ಈ ರಾತ್ರಿಯಲ್ಲಿಯೂ ಮುಲ್ಲಾರವರು ಹೊದಲುಗೊಂಡು ಭಕ್ತಾದಿಗಳೆಲ್ಲರೂ ಅಲಾವದ ಹತ್ತಿರ ಬೆಂಕಿ ಉರಿಸುತ್ತಾರೆ. ಇನ್ನು ಕೆಲ ಭಕ್ತಾದಿಗಳು ದೂಲಾ....ದೂಲಾ.... ಎನ್ನುತ್ತಾ “ದೀನಾ” ಹಾಕುತ್ತಿರುತ್ತಾರೆ. ಆಗ ಹಿಂದಿನ ವರ್ಷ ದೇವರು ಕೇಳಿದ ವಸ್ತುಗಳನ್ನೆಲ್ಲ ಹೆಂಗಸರು, ಮಕ್ಕಳು, ಬೇರೆ ಧರ್ಮೀಯರನ್ನದೆ ಎಲ್ಲರಿಗೆ ಭಯ-ಭಕ್ತಿಯಿಂದ ತಂದು ಸಮರ್ಪಿಸುತ್ತಾರೆ. ಜೊತೆಗೆ ಹೂವು, ತುರಾಯಿ, ವಾರ ಇತ್ಯಾದಿಗಳನ್ನು ಸಮರ್ಪಿಸುತ್ತಾರೆ. ದೇವರು ಅಥವಾ ಹೌಲಾಲಿ ಬರುತ್ತದೆಂದು ತಮ್ಮ ತಮ್ಮ ಮನೆಯ ಮುಂದಿನ ಅಂಗಳವನ್ನು ಗುಡಿಸಿ, ನೀರು ಚಿಮುಕಿಸಿ ತವಕದಿಂದ ಎದುರು ನೋಡುತ್ತಿರುತ್ತಾರೆ.

ಏವರಲ್ಲಿ ಒಬ್ಬನಿಗೆ ದೇವರು ಮೈಮೇಲೆ ಬಂದಾಕ್ಷಣ ಇಟ್ಟಿರುವ ಪಂಜೆ ಕೈಯಲ್ಲಿ ಹಿಡಿದುಕೊಂಡು ಉದ್ದೇಗದಿಂದ ರಭಸವಾಗಿ ನಡೆಯುತ್ತಾನೆ. ಇವನನ್ನು ಮತ್ತೊಬ್ಬು ಹಿಡಿದಿರುತ್ತಾನೆ, ಜನಜಂಗುಳಿ ಇವನ ಹಿಂದೆ ನಡೆಯುತ್ತದೆ. ಪ್ರತಿಯೊಂದು ಮನೆಯ ಮುಂದೆ ಬಂದು ಇವನು ನಿಲ್ಲುತ್ತಾನೆ. ಆಗ ಇವನ ಪಾದ ತೊಳೆಯಲಾಗುತ್ತದೆ. ತಟ್ಟಿಯಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಫಾತೇಹು ಓದಲು ಹೊಡುತ್ತಾರೆ. ಮುಲ್ಲಾ ಫಾತೇಹ ಓದುತ್ತಿದ್ದಂತೆ ಮಕ್ಕಳಿಗೆ ಲಾಡಿ ಕಟ್ಟಲಾಗುತ್ತದೆ.

ಹಿಂದಿನ ವರ್ಷ ಕೇಳಿದ್ದ ಬೇಡಿಕೆಯನ್ನು ಈಡೇರಿಸದ ಪ್ರಕ್ರಿಯಲ್ಲಿ ಅದರ ಬಗ್ಗೆ ದೇವರು ವಿಚಾರಿಸಿಕೊಳ್ಳುತ್ತದೆ. ಅನಂತರ ಹೊಸದಾದ ಬೇಡಿಕೆ ಮುಂದಿದುತ್ತದೆ. ಹೀಗೆ ಮನೆಯ ಮುಂದೆ ಬರುತ್ತಿದ್ದಂತೆ ಎಲ್ಲರೂ ಗೌರವ ಸಾಚಿಸಿ ಭಯ-ಭಕ್ತಿಗಳಿಂದ ಫಾತೇಹ

ಒಂದಿಸುವುದು, ಆಶ್ರಯ ಚಕ್ಕಿತರಾಗಿ ನೋಡುವುದು ಮಾಡುತ್ತಿರುತ್ತಾರೆ. ಇವನು ಮನೆಯಿಂದ ಮನೆಗೆ ಹೋಗುತ್ತಿದ್ದಂತೆ ದೇವರು ಮೈ ಬಿಟ್ಟಾಗಿ ಪುನಃ ಯಥಾ ಸ್ಥಿತಿಗೆ ಹಿಂದುರುಗಿ ಬಂದು ಪಂಜೆ ಇಡುತ್ತಾನೆ.

ಈ ದಿನ ಇಡೀ ರಾತ್ರಿ, ಅಲಾವಕ್ಕೆ ಇನ್ನಷ್ಟು ಕಟ್ಟಿಗೆಯನ್ನು ಹಾಕಿ, ಕೆದಕುತ್ತಾ ಕೆಂಡ ಆರದಂತೆ ನೋಡಿಕೊಳ್ಳಲಾಗುತ್ತದೆ.

**ಹತ್ತನೇಯ ದಿನ ; ಮೋಹರಂ ಕಡೆಯ ದಿನ :**

ದೇವರನ್ನು ಹೋಳಿಗೆ ವಿಸರ್ಚಿಸುವ ದಿನ ಅಥವಾ ದೇವರು ಸಾಯುವ ದಿನ. ಬೆಳಿಗ್ಗೆ ಎಂಟು ಅಥವಾ ಒಂಭತ್ತು ಗಂಟೆಗೆ ಹಲಗೆ ಬಾರಿಸುವವರು (ಸಾಮಾನ್ಯವಾಗಿ ಹರಿಜನರಾಗಿರುತ್ತಾರೆ) ವಾಲಿಕಾರರ ಮನೆಗೆ, ಗೌಡರ ಮನೆಗೆ, ಕುಲಕರ್ಮಣಿಯವರ ಮನೆಗೆ ಹಾಗೂ ಇನ್ನರಡು ಉರಿನ ಪ್ರಮುಖರ ಮನೆಯ ಮುಂದಿನ ಅಂಗಳದಲ್ಲಿ ನಿಂತು ದೇವರ ಭೇಟಿ ನೀಡುವೆ ಬಂದಿ, ಎಂದು ಆಹ್ವಾನಿಸುತ್ತಾರೆ. ಹೀಗೆ ಬಂದು ಆಹ್ವಾನಿಸುವಾಗ ಎಲ್ಲರೂ ಹಲಗೆಯವರ ಜೊತೆಯಲ್ಲಿ ಹೋರಿಸುತ್ತಾರೆ. ಅಥವಾ ಬರುತ್ತೇವೆಂದು ಹೇಳಿ ಕಳಿಸುತ್ತಾರೆ. ಇದನ್ನು ಗಮನಿಸಿ “ಹಲ್ಲಿ ಜೊತೆ ಬಾ ಅಂದೇ, ಹಜಾರ್ ನ ಜೊತೆ ಬರಾನಂತೆ” ಎಂಬ ಗಾದೆ ಇಲ್ಲಿ ಪ್ರಚಲಿತವಾಗಿದೆ. ಹಲಗೆ ಬಾರಿಸುವ ಶಬ್ದವನ್ನು ಕೇಳಿದ ಉರ ಜನರೆಲ್ಲರೂ ಅಗಸಿ (ಉರಿನ ಹೆಚ್ಚಾಗಿಲು) ಹತ್ತಿರ ಬಂದು ಸೇರುತ್ತಾರೆ. ಈ ದಿನದ ವೈಶಿಷ್ಟ್ಯವೆಂದರೆ ಹೋಲಿಯನ್ನು ಹೋರಿತೆಗೆದು ಮೇರವಣಿಗೆ ಮಾಡಲಾಗುತ್ತದೆ. ಹೋಲಿ ಎಂದರೆ “ಗುಂಬಜ್” ಆಕಾರದ ಅಥವಾ ಮಸೀದಿ ಆಕಾರದ ರಚನೆ. ಇದನ್ನು ಮೇಲಿನಂತೆ ಕಟ್ಟಿಗೆ ಹಾಗೂ ಬಣ್ಣದ ಕಾಗದದಿಂದ ತಯಾರಿಸಲಾಗುತ್ತದೆ. ಕಟ್ಟಿಗೆ ಕಾಣದಂತೆ ಬಣ್ಣದ ಕಾಗದ ಅಂಟಿಸಿ ಅಲಂಕರಿಸಲಾಗುತ್ತದೆ. “ಗುಂಬಜ್”ನ ತುದಿಯಲ್ಲಿ ಅಥವ್ ಚಂದಾಕಾರದ ಬೆಳ್ಳಿಯ ಆಭರಣವಿಟ್ಟಿರುತ್ತಾರೆ.

ಡೊಡ್ಡವರು, ಚಿಕ್ಕವರೆನ್ನದೆ ಸಣ್ಣ ಪುಟ್ಟ ಹುಡುಗರೆಲ್ಲ ಮೇರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮೇರವಣಿಗೆಯ ಮುಂದೆ ತಾಳಬಢ್ಣವಾಗಿ ಕುಣಿಯುವ ಗುಂಪು ಹೆಚ್ಚಿ ಹಾಕುತ್ತ ಮೆಲ್ಲಮೆಲ್ಲನೆ ಸಾಗುತ್ತಿರುತ್ತದೆ. ಜೊತೆಯಲ್ಲಿ “ಯಾಲೀ ದೂಲ, ಹಸ್ನೇನ್ - ಮಹಸ್ನೇನ್ ಯಾಲೀಮಾಮ್ ದೀನ್” ಎನ್ನಾಗಿರುತ್ತಾರೆ.

ಕುಣಿಯುವ ಗುಂಪಿನ ಹಿಂದೆ “ಪಂಜೆ” ಹಿಡಿದುಕೊಂಡಿರುವವರು, ಕತ್ತಿ ಹಿಡಿದಿರುವ ವ್ಯಕ್ತಿ ನವಿಲು ಗರಿ ಹಿಡಿದಿರುವ ವ್ಯಕ್ತಿ ಉದಾದಾನಿ ಹಿಡಿದುಕೊಂಡ ಹುಡುಗ ಇನ್ನೂ ಮುಂತಾದ ಭಕ್ತರು ಮೆಲ್ಲ ಮೆಲ್ಲನೆ ಬರುತ್ತಿರುತ್ತಾರೆ. ಇವರ ಹಿಂದೆ ಹೋಲಿ (ತಾಬೂತ್) ಹೋತ್ತುಕೊಂಡು ನಾಮುಂದು, ತಾಮುಂದು ಎಂದು ಹೆಗಲು ಬದಲಾಯಿಸುತ್ತಾ ಕೆಲವರು ಬರುತ್ತಾರೆ. ಉರ ಬೀದಿಯ ಜನಜಂಗುಳಿ ಆಶ್ರಯ ಚಕ್ಕಿತವಾಗಿ

ನೋಡುತ್ತಿರುತ್ತದೆ. ಹೀಗೆ ಸಾಗಿ ಮನೆಯ ಮುಂದೆ ಬರುತ್ತಿರುವಾಗ ಮನೆಯ ಹೆಣ್ಣು ಮಕ್ಕಳು ಅಂಗಳ ಗುಡಿಸಿ ನೀರು ಚಿಮುಕ್ಕಿಸಿ, ಭಯ-ಭಕ್ತಿಯಿಂದ ಸೆರಗು ಹೊದ್ದುಕೊಂಡು ಮೆರವಣಿಗೆ ನೋಡುತ್ತಿರುತ್ತಾರೆ. ಇನ್ನು ಕೆಲವು ಭಕ್ತರು ಮೆರವಣಿಗೆಯೊಂದಿಗೆ ಸಾಗಿ ಬರುವಾಗ ತಾವು ತಂದಿರುವ ಕಡೆಪುರಿ, ಉತ್ತತ್ವ ದೋಲಿಯ ಮೇಲೆ ಹಾಕುತ್ತಾರೆ.

ಮೆರವಣಿಗೆ ಮನೆಯ ಮುಂದೆ ಬಂದಾಗ ಮುಲ್ಲಾನ ಪಾದ ತೊಳೆದು ಸಕ್ಕರೆ, ಬೆಲ್ಲ ಕೊಟ್ಟಿ ಫಾತೇಹ ಓದಿಸಿ ತಮಗೆ ಒಳ್ಳೆಯದಾಗುವಂತೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಉರೆಲ್ಲ ಮೆರವಣಿಗೆ ಸುತ್ತಿದ್ದ ನಂತರ ಅಗಸಿ ಒಳಗಿಂದ ಹೊರಟು ಪಕ್ಕದ ಉರಿನ ದೋಲಿಯೊಂದಿಗೆ ಗಡಿಯಾಡಲು ಹೋಗುತ್ತದೆ.

ಗಡಿಯಾಡಲು ಹೊರಟಾಗ ವೋದಲಿನಂತೆ ಉನ್ನತ್ತರಾಗಿ ಕುಣಿಯದೆ ಸಾವಧಾನವಾಗಿ ನಡೆಯುತ್ತಾರೆ. ಪಂಜೆ ಮತ್ತು ದೋಲಿ ಹೊತ್ತುಕೊಂಡವರ ಮುಂದೆ ಮುಲ್ಲಾನಿರುತ್ತಾಗೆ. ತಮ್ಮ ಉರಿನ ಗಡಿಯ ನಿರ್ದಿಷ್ಟ ಸ್ಥಳಕ್ಕೆ ಬಂದು ಪಕ್ಕದ ಉರಿನ ದೋಲಿ ಬರುವವರಿಗೆ ಕಾಯುತ್ತಾರೆ. ಅವರೂ ಸಹ ಹೆಚ್ಚಾಗಿ ಕಾಯಿಸದೆ ಬರುತ್ತಾರೆ. ಎರಡೂ ಉರಿನ ಮುಲ್ಲಾರವರು ಫಾತೇಹ ಓದುತ್ತಾರೆ. ಇವರ ಮಾರ್ಗದರ್ಶನದಲ್ಲಿ ಎರಡು ದೋಲಿಗಳನ್ನು ಒಂದಕ್ಕೂಂದು ತಾಗಿಸಲಾಗುತ್ತದೆ. ಕತ್ತಿ ಹಿಡಿದವರು ಹಾಗೂ ಪಂಜೆ ಹಿಡಿದವರು ಸಹ ಪರಸ್ಪರ ಐದ್ಯೆದು ಬಾರಿ ಇಕ್ಕೆ ಹೊಡೆದು ರಭಸದಿಂದ ಪ್ರದಕ್ಷಿಣ ಹಾಕಿದ ಮೇಲೆ ಅದೇ ರಭಸವಾಗಿ ಹಿಂದಕ್ಕೆ ನೋಡದೆ ಓಡುತ್ತ ಬರುತ್ತಾರೆ. ಅಗಸಿ ದಾಟಿದ ಮೇಲೆ ಓಡುವ ವೇಗ ಕಡಿಮೆ ಮಾಡುತ್ತಾರೆ. ಪಂಜೆ ಹಿಡಿದ ಪವರಲ್ಲ ಒಬ್ಬ ಗೋರಿಯ ದರ್ಶನಕ್ಕೆ ಹೋದರೆ ಮತ್ತೊಬ್ಬ ದ್ಯುವ್ಯಾಸ ಗುಡಿಗೆ ಓಡುತ್ತಾನೆ.

ಗಡಿಯಾಡಲು ಹೋದವರೆಲ್ಲರೂ ಹಿಂದಿರುಗಿ ಬಂದು ಕಟ್ಟಿಗೆ ಉರಿದು ಕೆಂಪಾಗಿರುವ ಕೆಂಡವನ್ನು ಉನ್ನತ್ತರಾಗಿ ತುಳಿಯುತ್ತಾರೆ. ಅಲಾವದ ಸುತ್ತ ಜನಜಂಗುಳಿ ಕಿಕ್ಕಿರಿದು ತುಂಬಿರುತ್ತದೆ. ಭಕ್ತಾದಿಗಳೆಲ್ಲ ತಮ್ಮ ಮನಸ್ಸಿನಲ್ಲಿ ಅಂದುಕೊಂಡಂತೆ ಅಥವಾ ಹರಕೆ ಹೊತ್ತಿರುವಂತೆ ಕೆಂಡ ತುಳಿಯಲು ಕಾತರರಾಗಿರುತ್ತಾರೆ. ಆಗ ಎಲ್ಲರಿಗೂ ಕೆಂಡ ತುಳಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಉಳಿದ ಭಕ್ತ ಸಮೂಹ “ದೀನ್” ಹೊಗುತ್ತದೆ.

ದೇವರು ಮೈಮೇಲೆ ಬಂದು ಪಂಜೆ ಹಿಡಿದು ಉನ್ನತ್ತರಾಗಿರುವ ವ್ಯಕ್ತಿಗಳ ಪಾದ ಮುಟ್ಟಿತಮ್ಮೆ ಬೇಕು ಬೇಡಗಳನ್ನು ಭಕ್ತಾದಿಗಳು ಹೇಳಿಕೊಳ್ಳುವರು. ಇವರಿಗೆ ದೇವರು ಮೈಬಿಟ್ಟ ಮೇಲೆ ಪಂಜೆಗಳನ್ನು ಯಥಾ ಪ್ರಕಾರ ಇಡುವರು.

ಸಂಜೆ ಎಳು ಅಥವಾ ಎಂಟು ಗಂಟೆಗೆ ಮಸೀದಿ ಮುಂದಿನ ಮೈದಾನದಲ್ಲಿ ಜನಜಂಗುಳಿ ಬಂದು ಸೇರುವರು. ಕೆಲವರು ಹರಕೆ ಮಾಡಿಕೊಂಡಂತೆ ಮಸೀದಿಯ ಮುಂದೆ ಉರುಳು ಸೇವೆ ಮಾಡುವರು. ದೋಲಿ ಹೊತ್ತವರು ಅವರನ್ನು ಲೆಕ್ಕಿಸದೆ ತುಡುಕೊಂಡು

ಹೋಗುವರು. ಹೀಗೆ ತುಳಿಸಿಕೊಂಡಿದ್ದು ತಮ್ಮ ಪುಣ್ಯವೆಂದು ನಂಬಲಾಗುತ್ತದೆ.

ದೇವರು ಮೈಮೇಲೆ ಬಂದ ಪವರಲ್ಲಿ ಒಬ್ಬನು ಕಣ್ಣು ಮುಚ್ಚಿಕೊಂಡು ತನ್ನ ಕಾಲೀನ ಹೆಬ್ಬಿರಳಿನಿಂದ ವೃತ್ತಾಕಾರದ ಗೆರೆ ಎಳೆಯುವನು. ಭಕ್ತಾದಿಗಳಲ್ಲಿ ಗೆರೆಯ ಹೊರಭಾಗದಲ್ಲಿ ಭಯ-ಭಕ್ತಿಯಿಂದ ಹುಳಿತುಕೊಳ್ಳುವರು. ದೇವರು ಮೈಮೇಲೆ ಬಂದವನು ವೃತ್ತದ ಒಳಭಾಗದ ಮಣ್ಣೆಲ್ಲಾ ಬಾಚಿ ಏದು ಗುಡ್ಡೆ ಮಾಡುವನು. ಈ ಬಂದೊಂದು ಗುಡ್ಡೆ ಒಂದೊಂದು ಬೆಳೆ ಸೂಚಿಸುತ್ತದೆ. ಅಂದರೆ ಮುಂಗಾರಿನ ಜೋಳ, ಹುರುಳಿ, ಕಾಳು ಕಡ್ಡಿ, ಹತ್ತಿ, ಬಿಳಿ ಜೋಳ ಎಲ್ಲಾ ತರಹದ ದವಸ ಧಾನ್ಯಗಳು ಈ ಗುಡ್ಡೆಗಳಲ್ಲಿ ಇರುತ್ತವೆ. ಯಾವ ಗುಡ್ಡೆ ದೊಡ್ಡದಾಗಿರುತ್ತದೋ ಆ ವರ್ಷ ಆ ಉರಿನಲ್ಲಿ ದೊಡ್ಡಗುಡ್ಡೆಯಲ್ಲಿನ ಬೆಳೆ ಅಥಿಕ ಬೆಳೆಯಾಗುತ್ತದೆಂಬ ಹಾಗೂ ಏಳೆಯಾಗುತ್ತದೆಂಬ ನಂಬಿಕೆ ಇದೆ. (ಆಗದೆಯೂ ಇರಬಹುದು) ಭಕ್ತಾದಿಗಳು ತಮ್ಮ ವೈಯಕ್ತಿಕ ಸಮಸ್ಯೆಯೊಂದಿಗೆ ಉರಿನ ಸಮಸ್ಯೆಗಳನ್ನೂ ಕೇಳಿ ಬಗೆಹರಿಸಿಕೊಳ್ಳುತ್ತಾರೆ. ಇವನು ಸಮಸ್ಯೆಗೆ ಪರಿಹಾರವೆಂಬಂತೆ ಏದು ಮಂಗಳವಾರ ಘಾತೀಕ ಮಾಡುವಂತೆ ಜನರಿಗೆ ಹೇಳುವನು. ಅಂದರೆ :

1. ಏದು ಮಂಗಳವಾರ ರೋಟ್ಟಿ ಸುಡುವ ಹಾಗಿಲ್ಲ.
2. ಏದು ಮಂಗಳವಾರ ಮನೆಗೊಬ್ಬರಂತೆ ಸಾಮಾನ್ಯವಾಗಿ ಪುರುಷರು ಉಂಟಾಗಿ ಹೋಗಿ ಸಾನ್ಯ ಮಾಡಿ ತಂಬಿಗೆಯಲ್ಲಿ ನೀರು ತಂದು ಉರಿನ ಗೋರಿ, ದ್ಯಾವಮ್ಮನ ಗುಡಿ, ಬಸವನ ಗುಡಿ, ಹನುಮಂತನ ಗುಡಿಗೆ ಹೋಗಿ ನೀರಿನ ಅಭಿಷೇಕ ಮಾಡಬೇಕು. ನೀರು ಉಳಿದರೆ ಮನೆ ಒಳಕೆಗೆ ಉಪಯೋಗಿಸಲಾಗುವುದು.
3. ಹೊಲ ಉಳಿಬಾರೆದು, ಗಾಡಿ ಹೊಡಬಾರದು ಇತ್ಯಾದಿ.

ಮೇಲಿನಪುಗಳನ್ನು ಏದು ಮಂಗಳವಾರ ಚಾಚೂ ತಪ್ಪದೆ ಮಾಡಬೇಕು. ಇದರಿಂದ ಸಮಸ್ಯೆ ಪರಿಹಾರವಾಗುತ್ತದೆಂಬ ನಂಬಿಕೆ ಇದೆ.

ದೇವರಿಗೆ ಮೈ ತೋಳೆಯುವುದು :

ಜನರೆಲ್ಲ ಸಮಸ್ಯೆಗೆ ಪರಿಹಾರ ಕೇಳಿದ ಮೇಲೆ ಡೋಲಿ, ಪಂಜೆ ಇತ್ಯಾದಿ ತೆಗೆದುಕೊಂಡು ಹೊಳೆಯ ಕಡೆಗೆ ನಡೆಯುವರು. ಜೊತೆಯಲ್ಲಿ ಜೊಂಗೆ, ಬುತ್ತಿ ಇತ್ಯಾದಿ ತಿಂಡಿ ತಿನಿಸುಗಳನ್ನು ಸಹ ತೆಗೆದುಕೊಂಡು ಹೋಗುವರು. ಪಂಜೆ ಎಲ್ಲವನ್ನೂ ಹೊಳೆಯ ನೀರಿನಲ್ಲಿ ತೋಳಿದು ಹಾರ, ತುರಾಯಿ, ಹಳೆಯದಾದ ಬಟ್ಟೆ ಎಲ್ಲವನ್ನೂ ನೀರಿನಲ್ಲಿ ವಿಸರ್ಜಿಸಲಾಗುವುದು. ಮುಲ್ಲಾನು ಘಾತೀಕ ಓದುವನು. ಭಕ್ತರೆಲ್ಲರೂ ವೃತ್ತಾಕಾರವಾಗಿ ಹುಳಿತು ಜೊಂಗೆ, ಬುತ್ತಿ ತಿನ್ನುವರು. ಮುಲ್ಲಾನು ಹೇಳಿಕೊಟ್ಟಂತೆ ಶೋಕ ಗೀತೆ ಹಾಡುವರು:  
ಬಾಂದ್ ಕರ್ ಪೋ ಷಹದತ್ ಕಾ ಷಹೇರಾ | ಕಂಕಣ ಕಟ್ಟಿ ವೀರ ಮರಣಕ್ಕೆ ನಿಂತ  
ಬಾದಷ ಕರ್ಬಾಲಾಕಾ ಒನೇಗಾ | ಕರ್ಬಾ (ರಾಜುಭಾಷೆ) ಭಾಷಾಯ ಜರ್ಮನ್

ರಂಗ್ ಮೇ ಶಬ್ದೀರ್ ದುಲ್ಲಾ ಬನೆಗಾ  
ದೀನ್ ವೋ ಈಮಾನ್ ಪರ್ ||ಬಾಂದ್||  
ಪರ್ ಕಥಾತೇ ಹುಯೇ ಚೋಲೆ ಅಜ್ಗರ್

ಬಗ್ಗೋ ದೋ ಮೇರೆ ನಾನಾಕೇ ಉಷ್ಣ್ಯಾ  
ಅಯೇ ಖಿಡಾ ಮುಕ್ಕುಮಾಕೇ ನುಷ್ಣ್ಯಾ  
ತೇರಿ ಖಿದ್ರತ್ ಕಾ ಸದ್ ಖಾ ಬನೆಗಾ

||ಬಾಂದ್||

ಹುಸ್ಸೇನ್ ರವರು ಏರತ್ತದ ಗಂಡಾಗುವರು  
ಇಹ ಮತ್ತು ಪರ ಧರ್ಮದ ಪಳ್ಳಾಗಿ ||ಕಂಜಾ||  
ರುಂಡ ಕತ್ತರಿಸಿಕೊಳ್ಳುತ್ತಾ ಹೇಳಿದರು ಅಜ್ಗರ್  
(ಹುಸ್ಸೇನ್ ರವರ ಮಗ)

ನನ್ನ ತಾತಾರವರ ಅನುಯಾಯಿಗಳಿಗೆ  
ಕ್ಷಮಾದಾನ ನೀಡಿರೆಂದು  
ಮೊಹಮ್ಮದ್ ಪ್ರೇರಿಂಬರ್ ಯರ ಮೊಹಮ್ಮದ್  
ನಿನ್ನ ವಿಧಿಗೆ ಸಮರ್ಪಿತನಾಗುವನು

||ಕಂಜಾ||

ಬಿಳಿ ಬಟ್ಟೆಯಿಂದ ಪಂಚೆಯನ್ನು ಸುತ್ತಿ ದಾರಿಯದ್ದಕ್ಕೂ ಮುಲ್ಲಾ ಹೇಳಿಕೊಟ್ಟ  
ವಿದಾಯ ಗೀತೆ ಹಾಡುತ್ತಾ ಬರುವರು.

ಅಲ್ಲಿದಾಯೋ ಕ್ಷಾ ಹುಸ್ಸೇನಿ ಅಲ್ಲಿದಾಯೋ.....

ಎಲ್ಲರಿಗೂ ವಿದಾಯ ಹುಸ್ಸೇನ್ ರವರಿಗೂ ವಿದಾಯ  
ಎಲ್ಲರೂ ಬಂದ ಮೇಲೆ ಪಂಚೆಯನ್ನು ಬಹಳ ಜಾಗ್ರತೆಯಿಂದ ಪೆಟ್ಟಿಗೆಯಲ್ಲಿ  
ಇಡಲಾಗುವುದು. ಡೋಲಿಯನ್ನು ಸಹ ಮಸೀದಿಯ ಒಂದು ಭಾಗದಲ್ಲಿ ಇಡಲಾಗುವುದು.

ಮನೆಯ ಹೆಣ್ಣು ಮಕ್ಕಳು, ಚೋಂಗೆ, ಬುತ್ತಿ, ಮಾಂಸದ ಸಾರು ಇತ್ಯಾದಿ ಅಡುಗೆ  
ಮಾಡುವರು. ಉಬಟವಾದ ಮೇಲೆ ಎಲೆ ಅಡಿಕೆ ಹಾಕಿಕೊಂಡು ಮಸೀದಿಯ ಹತ್ತಿರ ಒಂದು  
ತೆಮೆಗೆ ತಿಳಿದ “ಮೊಹರಂ” ಗೀತೆ ಹಾಡುವರು :

ಪಿಂಜಾರರು “ಹುಸ್ಸೇನ್, ಹುಸ್ಸೇನ್”ರವರು ಸತ್ತರೆಂಬ ನಂಬಿಕೆಯ ಮೇಲೆ ಶೋಕ,  
ಸಂಭ್ರಮದಿಂದ “ಮೊಹರಂ” ಹಬ್ಬವನ್ನು ಆಚರಿಸುವರು. ತಮ್ಮ ವೈಯಕ್ತಿಕ ಹಾಗೂ ಉರಿನ  
ಸಮಸ್ಯೆಗಳನ್ನು ಸಹ ಬಗೆಹರಿಸಿಕೊಂಡು ಸಂತೃಪ್ತರಾಗುವರು.

ಇಡೀ ಮೊಹರಂ ತಿಂಗಳು “ಕೆಟ್ಟ ತಿಂಗಳು” ಎಂದು ತಿಳಿದು ಮದುವೆ, ಮುಂಜ  
ಮುಂತಾದ ಶುಭ ಕಾರ್ಯ ಮಾಡುವುದಿಲ್ಲ. ತವರಿಗೆ ಹೊಸದಾಗಿ ಬಂದ ಹೆಣ್ಣು ಮಕ್ಕಳನ್ನು  
“ಗುಡ್ಲಿ ಬಿದ್ದೆತ್ತಿ,” ಎಂದು ಗಂಡನ ಮನೆಗೆ ಕಳುಹಿಸುವುದಿಲ್ಲ.

ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಬೆರೆತು ಆಚರಿಸುವ ಈ  
“ಮೊಹರಂ” ನಿಜಕ್ಕೂ ಭಾವೇಕ್ಕದ ಸಂಕೀರ್ತವೇ ಸರಿ.

ಮೇಲೆ ತಿಳಿಸಿರುವಂತೆ ಪಿಂಜಾರರು ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಕಡೆ  
ಸ್ವಲ್ಪ ಮಟ್ಟಿಗೆ ಭಿನ್ನವಾಗಿರುತ್ತದೆ. ಹೊಳೆ ಇಲ್ಲದಿರುವ ಕಡೆ ಈ ಆಚರಣೆ ನೇರವೇರಿಸಲು ಬಾಹಿ  
ಅಥವಾ ಕೆರೆಗೆ ಹೋಗುವರು. ಕೆಲವರು “ಗಡಿಯಾಡುವುದಿಲ್ಲ”, ಕೆಲವರು ದ್ವಾರವುನ,

ಹನುಮಂತನ ಗುಡಿಗೂ ಹೋಗುವುದಿಲ್ಲ. ಆದರೆ, ಪಂಜೆ ಕೂರಿಸುವುದು, ಅಲಾವಾ ತುಳಿಯುವುದು, ದೀನ್ ಕೂಗುವುದು ಮುಂತಾದ ಕೆಲವು ಆಚರಣೆಗಳು ಕಂಡುಬರುತ್ತವೆ.

ರಾಯಚೂರು ಸುತ್ತಮುತ್ತ ಈ “ಮೊಹರಂ” ಆಚರಣೆಯನ್ನು “ಹಸ್ನೇನ್-ಹುಸ್ನೇನ್”ರವರ ಮುಖ್ಯ ಮುಖೀ ಎಂದು ಹೇಳಿ ಆಚರಿಸುತ್ತಾರೆ. ಹಸ್ನೇನ್-ಹುಸ್ನೇನ್ ಎಂಬ ಸಹೋದರರ ಬಗ್ಗೆ ಜನಪದರ ಕೆಂಪೆ ಪ್ರಚಲಿತವಾಗಿದೆ. ಅರಬ್ ದೇಶದಿಂದ ಬಂದ ಈ ಸಹೋದರರು “ಮುದಗಲ್ಲಿಗೆ” ಎಂಬ ಹಳ್ಳಿಗೆ ತಲುಪಿದರಂತೆ. ಉರನ್ನು ನೋಡುತ್ತಾ ತಮ್ಮನಾದ ಹಸ್ನೇನ್ ನಿಂತರು, ಅಣ್ಣನಾದ ಹಸ್ನೇನ್ ಉರ ಹೋರಗೆ ಕೋಟೆಯನ್ನು ನೋಡುತ್ತಾ ಹೋದರು. ಹೀಗೆ ನೋಡುತ್ತಿದ್ದಂತೆ ಹೊತ್ತು ಮುಖುಗಿ, ಕೋಟೆಯ ಬಗಿಲು ಮುಚ್ಚಿತು. ಇದರಿಂದ ತಮ್ಮ ಹಸ್ನೇನ್ ಉರಿನ ಒಳಗೆ, ಅಣ್ಣ ಉರ ಹೋರಗೆ ಇರಬೇಕಾಯಿತು. ಹೀಗೆ ಬೇರೆ ಬೇರೆಯಾಗಿರುವ ಸಹೋದರರನ್ನು “ಮೊಹರಂ” ತಿಂಗಳಲ್ಲಿ ವರ್ಷ ಕ್ಷೋಂದು ಬಾರಿಯಂತೆ ಮುಖ ದರ್ಶನ ಮಾಡಿಸುವ ಆಚರಣೆ ಇದು.

ಇವರೂ ಸಹ ಬೆಳ್ಳಿಯ ಪಂಜೆ ಮಾಡಿಕೊಂಡು, ಬಣ್ಣ-ಬಣ್ಣದ ಬಟ್ಟೆ ಮತ್ತು ಹೂವಿನಿಂದ ಅಲಂಕರಿಸಿ “ಹಸ್ನೇನ್-ಹುಸ್ನೇನ್” ಎಂದು ಕೂಗುತ್ತಾ ಬೀದಿ ಮೇಲೆ ಹೋರಟು ಪಂಜೆಗಳನ್ನು ದರ್ಶನ ಮಾಡಿಸುತ್ತಾರೆ. ಇದನ್ನು ನೋಡಲು ಜನ ಕಿಕ್ಕಿರಿದು ತುಂಬಿರುತ್ತಾರೆ. ಮುಸ್ಲಿಂ ಧರ್ಮದ ಏಳಿಗಾಗಿ ಪ್ರಾಣ ತೆತ್ತು ಈ ಸಹೋದರರ ಕಥೆಯನ್ನು ಪರಿಸರಕ್ಕೆ ಅನುಗುಣವಾಗಿ ಸ್ಥಳೀಕರಿಸಿರುವುದನ್ನು ಗಮನಿಸಬೇಕಾಗುವಂತಹದ್ದು.

**ಷಿಯಾ ಜನರಲ್ಲಿ ಮೊಹರಂ :**

ಷಿಯಾ ಜನರಿಗೆ ಮೊಹರಂ ದಿನಗಳು ಅಮಂಗಳ ಹಾಗೂ ಶೋಚನೀಯ ದಿನಗಳಾಗಿವೆ. “ಚಾಂದ ರಾತ್” ನಂತರ ಮೊಹರಂನ ಮೊದಲ ದಿನದಿಂದ ನಲವತ್ತು ದಿನಗಳವರೆಗೂ ಇವರು ಶೋಕದ ಸಂಕೇತವಾಗಿ ಕಪ್ಪು ಬಟ್ಟೆ ಧರಿಸುವರು. ಬಲಗ್ಗೆಗೆ ಕೆಂಪು ದಾರ ಕಟ್ಟುವರು. ಚಿನ್ನಾಭರಣ ತೊಡುವುದಿಲ್ಲ. ಹೆಣ್ಣು ಮಕ್ಕಳು ತಲೆಯ ಕೂದಲು ಕಟ್ಟುವುದಿಲ್ಲ. ಹಾಗೂ ಕ್ರೀಗೆ ಬಳಿ, ಕುತ್ತಿಗೆಗೆ ಕರಿಮಣ ಸರ (ಲಭ್ಜ)ವನ್ನು ಸಹ ಹಾಕುವುದಿಲ್ಲ. ಈ ದಿನಗಳಲ್ಲಿ ಯಾವ ಮಂಗಳ ಕಾರ್ಯವನ್ನೂ ಮಾಡುವುದಿಲ್ಲ. ಉತ್ತಮವಾದ ಖೋಜವನ್ನು ಸಹ ಸ್ವೀಕರಿಸುವುದಿಲ್ಲ.

ಮೊಹರಂ ದಿನಗಳು ಶೋಕದ ಸಂಕೇತವಾಗಿರುವುದರಿಂದ ತಮ್ಮ ಒಳಗಕ್ಕೆ ಸೇರಿದ “ಇಮಾಮ್ ಬಾಡ”ದಲ್ಲಿ ಅಥವಾ “ಅಶೂರ್ ಖಾನ”ದಲ್ಲಿ ಪಂಜೆ ಕೂರಿಸುವರು. ಶೋಕ ತಪ್ತಿ ಭಕ್ತಾದಿಗಳು ಪಂಜೆ ಕೂರಿಸುವ ಸ್ಥಳಕ್ಕೆ ಬಂದು ಸೇರಿ “ಮಾತಮ್” ಮಾಡುತ್ತ “ಮಂಜೊಲೀಸ್, ಮಸೀಫ್ಯಾ” ಗೀತೆಗಳನ್ನು ಹಾಡುವರು. “ಮಾತಮ್” ಮಾಡುವ ಸಂದರ್ಭದಲ್ಲಿ ಎದೆಯ ಮೇಲೆ ಬಡಿದುಕೊಂಡು ಆಳುವ ದೃಶ್ಯ ನಿಜಕ್ಕೂ

ಮನಕರಗಿಸುವಂತಹದು. ಹೆಣ್ಣು ಮಕ್ಕಳೂ “ಮಾತರ್ಮ ಹಾಗೂ ಮಸ್ರಿಯಾ” ಗೀತೆಗಳಲ್ಲಿ  
ಪಾಲ್ಯಾಳ್ಯಾವರು ;

“ಮೌಲಹಿ ಇಮಾಮ್ ಯಾ ಹಸ್ನೇನ್ ಯಾ ಹಸ್ನೇನ್  
ಓ ಅರ್ಬಿದೆ ಬೀಮಾರ್ ಥಾ ಚಲ್ಲೇಸೆ ಜೋ ಲಾಚಾರ್ ಥಾ  
ಡಿರ್ ಪಾಮ್ ಕಾ ಬಜಾರ್ ಥಾ, ಡೈರ್ ಮುಖ್ಯಾಥಾ ಈ ಬೇಟಿಂಯಾ  
ಶಭ್ಯರ್ ಈ ಲಾಡಿಲಿಂಯಾ ಓ ಜೈನಬ್, ಓ ಕುಲ್ಯಾಮ್ ಥೇ  
ಚಾದರ್ಸೇ ಮಹರೂಮ್ ಥೇ  
ಅಜ್ಗರ್ ಕಾ ಓ ನನ್ನ ಗಲಾ  
ಬಹೇತರೆ ಯತೀಮ್ ಕೈಸೆ ಸಹ  
ಲೇ ಶಭ್ಯರ್ಕೇ ಇಷ್ಟ್ ಹಾಲ್ಯಾ, ಕೈಸೆ ಕರೆಂಗೇ ಬೈಯಾನ್  
ಆಶೀಕ್ರಿಯಾ ದೇಶೀಯೋ ಜರಾ  
ಅಲೇ ಇಮಾಮ್ ಯಾ ಹಸ್ನೇನ್ ಯಾ ಹಸ್ನೇನ್”

“ಓ ! ಅರ್ಬಿದೆ (ಜೈನಾಲ್ಲಬ್ಧಿದ್ವಿನ್) ಅನಾರೋಗ್ಯದಲ್ಲಿದ್ದರು  
ನಡೆಯಲು ಅಸಹಾಯಕರಾಗಿದ್ದರು  
ಮತ್ತೆ ಸಂಜಿ ಸಂತೆಯಾಗಿತ್ತು, ಪೈಗಂಬರ್ ರವರ ಪೃತಿಯರು  
ಇವರ ಮುದ್ದಿನ ಮಕ್ಕಳು, ಅದು ಜೈನಬ್, ಅದು ಕುಲ್ಯಾಮ್ ಅವರು  
ಇವರಿಗೆ ಬಟ್ಟೆಯ ತುಂಡಿಗೂ ಗತಿ ಇರಲಿಲ್ಲ.  
ಅಲ್ಲ ಅಜ್ಗರ್ ರವರ ಹಸುಳಿ ಧ್ವನಿ  
ಅನಾಥ ಶಿಶು ಹೇಗೆ ಸಹಿಸಿಕೊಂಡಿತು  
ಪೈಗಂಬರ್ ರವರ ವಂಶಸ್ಥರ ಸ್ತಿಯನ್ನು ಹೇಗೆ ಬಣ್ಣಸುವುದು  
ಅನುಯಾಯಿಗಳೇ ನೋಡಿರಿ ಇದೆಲ್ಲಾ : ”

ಇಂತಹ ಅನೇಕ ಮಸ್ರಿಯಾ ಗೀತೆಗಳಲ್ಲಿ ಪೈಗಂಬರ್ ರವರ ವಂಶಸ್ಥರು ಇಮಾಮ್  
ಹಸ್ನೇನ್, ಇಮಾಮ್ ಹಸ್ನೇನ್, ಆರು ತಿಂಗಳು ಮನು ಅಲ್ಲ ಅಜ್ಗರ್ ಹೀಗೆ ಸುಮಾರು  
ಎಪ್ಪತ್ತಿರುದು ಜನ ಧಾರ್ಮಿಕ ಮಹಾ ಪುರುಷರು ಅಸಂಖ್ಯಾತ ಅನುಯಾಯಿಗಳು, ಹೆಂಗಡರು,  
ಮಕ್ಕಳಿಲ್ಲ ಕೂರಿಗಳಿಂದ ಹತರಾದರು. ಈ ಕೂರಿಗಳು ಕೊಟ್ಟಿಚಿತ್ತ ಹಿಂಸೆಯನ್ನು ಹೀಗೆ  
ಸಹಿಸಿಕೊಂಡರು ಎಂದು ಹಾಡುವ, “ಮಾತರ್ಮ” ಮಾಡುವ ದೃಶ್ಯ ಮನಸ್ಸನ್ನು  
ತಲ್ಲಣಗೊಳಿಸುತ್ತದೆ. ಈ ಮೇಲಿನ ರೀತಿಯಂತೆ ಮೊದಲ ದಿನದಿಂದ ಆರು ದಿನಗಳವರೆಗೂ  
ನಡೆಯುತ್ತದೆ.

ದಫನ್ ಲಾಜ್ ಅಜ್ಗರ್ ಈ ದೇಶ್ ಕರ್ | ಅಂತ್ಯ ಸಂಘಾರಕ್ ತಂದ ಅಲ್ಲ ಅಜ್ಗರ್ ರವರ  
ಬೀಬಿ ಬಾನುಯೀ ಕಹೇಂಥಿ ರೋಕರ್ | ಕಳೇಬರವನ್ನು ನೋಡಿ

ತುಜ್ಞಕು ಜೂಲಾ ಜೂಲಾಯಿಂಗೆ ಹೊಂದಾ  
ಶುಲ್ಲ್‌ಮೇ ತೇರಾ ಜೂಲಾ ಬನೇಗಾ

ಬೀಬಿ ಫಾತಿಮಾರವರು ಹೇಳಿದರು ರೋಧಿಸುತ್ತಾ  
ನಿನಗೆ ಜೋಗುಳ ಹಾಡಿ ತೊಟ್ಟು ಶೋಗುವರು  
ಅಪ್ಪರೆಯರು, ಸ್ವರ್ಗದಲ್ಲಿ ನಿನ್ನ ತೊಟ್ಟು  
ರಚನೆಗೊಳ್ಳುವುದೆಂದು.



ಇಯಾ ಜನರಲ್ಲಿ ಸ್ತೋಯರು ಮೊಹರಂ ಸಂದರ್ಭದಲ್ಲಿ “ಮಾತಮ್” ಮಾಡುತ್ತಿರುವುದು



ಇಯಾ ಜನರಲ್ಲಿ ಪುರುಷರು, ಮಕ್ಕಳು “ಮಾತಮ್” ಮಾಡುತ್ತಿರುವುದು

ಮೊಹರಂನ ಏಳನೆಯ ದಿನದ ಬೆಳಿಗ್ಗೆ “ಹಜರತ್ ಖಾಸ್ಸಿಂ-ಅಲ್ಯೇಹಿಸ್ಸಾಲಾಂ” ರವರ ಹೆಸರಲ್ಲಿ “ಮಂಜ್‌ಲೀಸ್” ಓದಲಾಗುವುದು. ಮಧ್ಯಾಹ್ನ ಸಹ “ಮಂಜ್‌ಲೀಸ್” ಓದಿದ ನಂತರ ಉರಿನ ಪ್ರಮುಖ ಬೀದಿಗಳಲ್ಲಿ “ಮಾತಮ್” ಮಾಡುತ್ತಾ ಪುರುಷರು ಹೊರಡುವರು.

ಕೆಲವರು ಅಸ್ತ್ರಗಳಿಂತ ತಮ್ಮ ದೇಹದ ಮೇಲೆ “ಫಾಸಿ” ಮಾಡಿಕೊಳ್ಳುವರು. ಇನ್ನು ಕೆಲವರು ಸಾಮಾನ್ಯವಾಗಿ ವೃದ್ಧರು ಹಾಗೂ ಮಕ್ಕಳು ತಮ್ಮ ಎದೆಯ ಮೇಲೆ ಶಕ್ತಿ ಮೀರಿ ಹೊಡೆದುಕೊಳ್ಳುವರು. ಹೀಗೆ ಉನ್ನತರಾಗಿ ಶೋಕಸುತ್ತಾ:

“ಯಾ ಹಸ್ಸೇನ್... ಯಾ ಹಸ್ಸೇನ್  
ಯಾ ಅಲ್ಯಾಮಾಮ್ ದೀನ್” ಎನ್ನುತ್ತಿರುತ್ತಾರೆ

ಮೊಹರಮೈನ ಎಂಟನೆಯ ದಿನ “ಹಜರತ್ ಅಬ್ರಾಸ್” ರವರ ಹೆಸರಲ್ಲಿ “ಮಾತಮ್” ಮಾಡಲಾಗುವುದು. ಶೋಕತಪ್ತ ಭಕ್ತಾದಿಗಳು ಅಪ್ರಜ್ಞಾ ಸ್ಥಿತಿಯಲ್ಲಿ ತಮ್ಮ ದೇಹದ ಮೇಲೆ ಪುನಃ ಫಾಸಿ ಮಾಡಿಕೊಳ್ಳುವರು. ಎಲ್ಲರೂ “ಮಂಜ್‌ಲೀಸ್” ಓದಿದ ಮೇಲೆ ಪಟ್ಟಿಗೆಯಲ್ಲಿರುವ ಪಂಚಿಗಳಿಲ್ಲವನ್ನು ತೆಗೆದುಕೊಂಡು ಹೊಳೆಯ ಹತ್ತಿರ ಬಂದು ತೊಳೆಯಲಾಗುವುದು. ಕಪ್ಪು ಬಟ್ಟಿಯಲ್ಲಿ ಪಂಚಿಗಳನ್ನು ಸುತ್ತಿ ಹೂವು, ಹಾರ, ತುರಾಯಿ ಇತ್ಯಾದಿಗಳಿಂದ ಅಲಂಕರಿಸುವರು. ಪುನಃ ಎಲ್ಲರೂ “ಮಂಜ್‌ಲೀಸ್” ಓದಿದ ಮೇಲೆ ದಾರಿ ಉದ್ದೇಶ್ಯ “ಮಸಿಂಯಾ ಗೀತೆ”, “ಮಾತಮ್” ಮಾಡುತ್ತ “ಇಮಾಮ್ ಬಾಡ್” ದಲ್ಲಿ ಅಥವಾ “ಅಶೂರ್ ಖಾನ್” ದಲ್ಲಿ ಪಂಚಿ ತಂದು ಇಡಲಾಗುವುದು. “ತಬ್ರೂಕ್” ಎಂದು ಕಡ್ಡಿ ಪುರಿ ಹಂಚುವರು. ಭಕ್ತಾದಿಗಳು “ತಬ್ರೂಕ್” ತೆಗೆದುಕೊಂಡು ಹೋದ ನಂತರ ಪಂಚಿಗಳಿಲ್ಲವನ್ನು ಕಪ್ಪು ಬಟ್ಟಿಯಲ್ಲಿ ಮುಚ್ಚುವರು.

“ಮೊಹರಮೈನ್”ನ ಒಂಭತ್ತನೆಯ ದಿನ ಪಂಚಿ ಕೂರಿಸುವ ಸ್ಥಳದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೀ ಮೂರು ಹೊತ್ತು “ಮಾತಮ್, ಮಸಿಂಯಾ, ಖಾನಿ ಮಂಜ್‌ಲೀಸ್” ಇತ್ಯಾದಿ ನಡೆಯುವುದು.

ಹತ್ತನೆಯ ದಿನವನ್ನು “ರೋಜೀ ಅಶೂರ್” ಎಂದು ಕರೆಯಲಾಗುತ್ತದೆ. ಪಂಚಿ ಇಟ್ಟ ಸ್ಥಳದಲ್ಲಿ ಮೋಂಬತ್ತಿ ಹಚ್ಚಲಾಗುವುದು. ಬೆಳಿಗ್ಗೆ ಪದು ಗಂಟೆಯ ಸಮಾಜ್ ನಂತರ ಪುರುಷರು ಬೀದಿಯ ಮೇಲೆ “ಮಾತಮ್” ಮಾಡುತ್ತ, ಹೊರಟು ಎಲ್ಲರೂ ವಿಶಾಲವಾದ ಬಯಲಿಗೆ ಬಂದು ಸೇರಿ, ಎರಡು ರಕಾತ್ ನಮಾಜ್ ಮಾಡುವರು. ಮುಕ್ಕಾದ ದಿಕ್ಕಿನ ಕಡೆ, ಮುಖ ಮಾಡಿ ತಮ್ಮ ಬಲಗೆನ್ನೆ ನೆಲಕ್ಕೆ ತಾಗುವಂತೆ “ಸಿಜ್‌ದಾ” ಮಾಡುವರು. ಆನಂತರ ಎಲ್ಲರೂ ನಿಂತು, ಅಂಜಲಿ ಒಡಿ “ಮಾಹ್” ಬೇಡುವರು.



ಷಿಯೂ ಜನರಲ್ಲಿ ಪಂಚ



ಷಿಯೂ ಜನರು ಅಲೆ ಅಜಾಗರ ರವರ ನೆನಬಿನಲ್ಲಿ ಮಾತಮ್ ಮಾಡುತ್ತ  
ತೊಟ್ಟಲ್ಲ ಮೆರವಣಿಗೆ ಮಾತ್ತಿಬ್ಬೆದ್ದು

ಹುಸ್ನೇನಾರವರ ಆರು ತಿಂಗಳ ಮಗು ಅಲ್ಲಿ ಅಜ್ಗರ್ ರವರನ್ನು ಕೊಲೆಗೈದ ದಾರುಣ ಫಟನೆಯನ್ನು ಸೃಷಿಸಿಕೊಳ್ಳುತ್ತಾ ಶೋಕತಪ್ತರಾಗಿ ಅಳುವುದು ಮತ್ತು ಎದೆಯ ಮೇಲೆ ಬಡಿದು ಕೊಳ್ಳುವುದು. ಹೀಗೆ “ಮಾತಮ್” ಮಾಡುತ್ತಾ ಶೋಕದ ಸಂಕೇತವಾಗಿ ಏಳು ಹೆಚ್ಚೆ ಮುಂದಕ್ಕೆ ಮತ್ತು ಏಳು ಹೆಚ್ಚೆ ಹಿಂದಕ್ಕೆ ಅಡಿ ಇಡುವರು. ಎಲ್ಲರೂ ಒಟ್ಟಾಗಿ ಈ ರೀತಿ ಹೇಳುವರು :

“ಇನ್ನಾಲಿಲ್ಲಹ್ ಪೋ ಇನ್ನ ಇಲ್ಲೇಹಿ ರಾಜೀವ್ರಾನ್  
ರಜನ್ ಬೇ ವಿಜಾದೇಹಿ ಶಸ್ತಿಮನ್ ಬೇ ಆಮೂರ್”

ಅಲ್ಲಾನ ಕಡೆಯಿಂದ ಬಂದಿದ್ದೇವೆ, ಅವನ ಕಡೆಯೇ ಹೋಗಬೇಕೆದೆ  
ಸಾವು ಅನಿವಾರ್ಯ, ಇದನ್ನು ನಾವು ಒಪ್ಪುತ್ತೇವೆ

ಎಂದು ಹೇಳಿದ ಮೇಲೆ ಪುನಃ ದಾರಿಯುದ್ದಕ್ಕೂ “ಮಾತಮ್” ಮಾಡುತ್ತಾ “ಇಮಾಮ್ ಬಾಡ್”ಕ್ಕೆ ಬಂದು ಮುಕ್ತಾಯಿಗೊಳಿಸುವರು.

ಹೆಂಗಸರು, ಹೆಣ್ಣು ಮಕ್ಕಳೆಲ್ಲ “ಆಶೂರ್ ಖಾನ್”ದಲ್ಲಿ “ಮಸ್ರಿಯಾ ಗೀತೆ” ಹಾಡುತ್ತೆ ಎದೆಯ ಮೇಲೆ ಹೊಡೆದುಕೊಳ್ಳುತ್ತ “ಮಾತಮ್” ಮಾಡುವರು.  
ಸಂಜೀ ಸುಮಾರು ಬಾಡು ಗಂಟಿಗೆ ಸುಂಜಾನ್ ಹೊರಡಿಸಲಾಗುವುದು.

ಸುಂಜಾನ - ಎಂದರೆ ಕುದುರೆ ಎಂದಫ್ರೆ. ಇಮಾಮ್ ಹುಸ್ನೇನಾರವರು ಹುತಾತ್ಮರಾದ ಸುದ್ದಿಯನ್ನು ಇವರ ಕುದುರೆಯೇ ಉವರ ಪರಿವಾರದವರಿಗೆ ಮುಟ್ಟಿಸಿತು, ಎಂಬ ನಂಬಿಕೆಯ ಮೇಲೆ ಕುದುರೆ (ಜೀವಂತವಾದ ಉತ್ತಮ ಕುದುರೆ)ಯ ಮೇಲೆ ರಕ್ತ ಚಿಮುಕಿಸಿರುವ ಬಿಳಿ ಬಟ್ಟೆಹೊದಿಸಿ, ಹೆಣ್ಣು ಮಕ್ಕಳು “ಮಾತಮ್” ಮಾಡುತ್ತಿರುವ “ಆಶೂರ್ ಖಾನ್”ಕ್ಕೆ ತರಲಾಗುವುದು. ಹಾಗೆಯೇ ಆರು ತಿಂಗಳ ಮಗು “ಅಲಿ ಅಜ್ಗರ್”ರವರ ನೆನಪಿಗಾಗಿ ತೊಟ್ಟಿಲನ್ನು ಸಹ ತರಲಾಗುವುದು. ಆಗ ಸ್ತ್ರೀಯರ ಶೋಕ ಅಧಿಕವಾಗುವುದು. ಕುದುರೆ ಮತ್ತು ತೊಟ್ಟಿಲನ್ನು ಮುಟ್ಟುತ್ತಾ ಗೌರವ ಸೂಚಿಸುವರು. ಅಳುವರು ಹಾಗೂ ಎದೆಯ ಮೇಲೆ ಶಕ್ತಿ ಮೀರಿ ಬಡಿದುಕೊಳ್ಳುವರು. ಸ್ತ್ರೀಯರೆಲ್ಲರೂ ಕುದುರೆ ಮತ್ತು ತೊಟ್ಟಿಲನ ದರ್ಶನ ಪಡೆದ ಮೇಲೆ ಇವುಗಳನ್ನು ಮೇರವಣಗೆಯಲ್ಲಿ ಬೀದಿಯ ಮೇಲೆ ಹೊರಡಿಸಲಾಗುವುದು. ಪಂಚೆ ಹಿಡಿದಿದ್ದವರ ಹಿಂದೆ “ತಾಬೂತ್” ಹೊತ್ತವರು ನಾ ಮುಂದು ಈ ಮುಂದು ಎಂದು ಹೆಗಲು ಬದಲಾಯಿಸುತ್ತ ಸಾಗುತ್ತಿದ್ದಾಗ, ಶೋಕತಪ್ತ ಭಕ್ತಾದಿಗಳು ಉನ್ನತರಾಗಿ ಕತ್ತಿ ಮತ್ತು ಚೂರಿಯಿಂದ ತಮ್ಮ ದೇಹದ ಮೇಲೆ ಘಾಸಿ ಮಾಡಿಕೊಂಡು ರಕ್ತ ಬರುವಂತೆ ಬಡಿದು ಕೊಳ್ಳುತ್ತ “ಹಸ್ನೇನಾ - ಹುಸ್ನೇನಾ” ಎಂದು ಉದ್ದೇಗದಿಂದ ಕೂಗಿಕೊಳ್ಳುವರು. ಹೀಗೆ ವಯೋವಾನಕ್ಕೆ ಅನುಗುಣವಾಗಿ “ಮಾತಮ್” ಮಾಡುವ ದೃಶ್ಯ ಮನತಲ್ಲಣ ಗೊಳಿಸುವಂತಹದು. ಉದ್ದೇಕಗೊಂಡು ಸಾಗುತ್ತಿರುವ ಮೇರವಣಗೆಯನ್ನು ಉರಿ

ಜನರೆಲ್ಲರೂ ಆಶ್ಚರ್ಯಚಕ್ತಿರಾಗಿ ದಿಗ್ಬರ್ಮೆಗೊಂಡಂತೆ ನೋಡುವರು. ಕೆಲ ಭಕ್ತಾದಿಗಳು ಸಕ್ಕರೆ, ಬೂಂದಿ ಹೊಟ್ಟು “ಫಾತೇಹ” ಓದಿಸುವರು. ಅನಂತರ ಈ ಮೇರವಣಿಗೆ ಹೊಳೆಯ ಹತ್ತಿರ ಬರುವದು. ರಕ್ತ ಬರುವಂತೆ “ಮಾತಮ್” ಮಾಡಿದ್ದ ಪುರುಷರು, ಹುಡುಗರೆಲ್ಲರೂ ಮೈ ತೊಳೆದುಕೊಳ್ಳುವರು. ಹಿರಿಯರ ಮಾರ್ಗದರ್ಶನದಲ್ಲಿ ಪಂಚಯೆಲ್ಲವನ್ನು ತೊಳೆದು ಕಪ್ಪು ಬಟ್ಟೆಯಲ್ಲಿ ಸುತ್ತಿ “ಇಮಾಮ್ ಬಾಡ್” ಕ್ಷೇತಂದು ಬಹಳ ಜಾಗರೂಕತೆಯಿಂದ ಪೆಟ್ಟಿಗೆಯಲ್ಲಿ ಇಡುವರು. ಅನಂತರ ಎರಡು ತಿಂಗಳು ಹತ್ತು ದಿನದವರೆವಿಗೂ “ಅಶೂರ್ ಖಾನದಲ್ಲಿ ಮಾತಮ್, ಮಂಜ್‌ಲೀಸ್, ಮಸೀಫ್ಯಾ” ದಿನಕ್ಕೆ ಮೂರು ಹೊತ್ತು ಎಂಬಂತೆ ನಡೆಸುತ್ತಾರೆ ಹಾಗೂ ಮನೆಯ ಹೆಂಗಸರು, ಮಕ್ಕಳು ಮತ್ತು ಪುರುಷರೆಲ್ಲ “ಫಾಶಾ” ಇರುತ್ತಾರೆ.

ಹೀಗೆ ಮೋಹರಮ್ ದಿನಗಳು ಷಿಯಾ ಜನರಿಗೂ ಅಮಂಗಳವಾಗಿದೆ. ಧಾರ್ಮಿಕ ಪುರುಷರ ಏರ ಮರಣ, ಅವರು ಪಟ್ಟಿ ಪಾಡು, ಬವಣ ಇತ್ಯಾದಿ ಸೃಂಗಿಕೊಳ್ಳುತ್ತಾ ಅವರುಗಳು ಅನುಭವಿಸಿದ ಚಿತ್ರಹಿಂಸೆಯ ಒಂದಂಶವಾದರೂ ನಾವು ಅನುಭವಿಸಲು ಸಾಧ್ಯವೇ ಎಂದು ಅಳುತ್ತಾ ತಮ್ಮ ದೇಹದ ಮೇಲೆ ಹೊಡೆದುಕೊಳ್ಳುವುದು, ರಕ್ತ ಬರಿಸಿಕೊಳ್ಳುವುದು ಇತ್ಯಾದಿ ಮಾಡುತ್ತಾರೆ. ಆದರೆ ಇವರು ಕೆಂಡ ಉರಿಸುವುದಾಗಲೀ ಅಥವಾ ಕೆಂಡ ತುಳಿಯವುದಾಗಲಿ ಮಾಡುವುದಿಲ್ಲ.

#### ಖಂಡಾರ್ ಜನರು ಆಚರಿಸುವ ಮೋಹರಂ :

ಅಲೆಮಾರಿಗಳಾದ “ಖಂಡಾರ್” ಜನರು ಆಚರಿಸುವ “ಮೋಹರಂ” ದಿನ ಷಿಯಾ ಜನರು ಆಚರಿಸುವಂತೆಯೇ ಇದ್ದರೂ ಸ್ವಲ್ಪ ಮಟ್ಟಿಗೆ ಭಿನ್ನವಾಗಿದೆ. ಇವರು ಸಹ ಮೋಹರಂನ್ನು “ಹಸ್ನೇನ್-ಹುಸ್ನೇನ್”ರವರ ತ್ಯಾಗ ಬಲಿದಾನದ ಸ್ವರಣಾಥರ್ವವಾಗಿಯೇ ಆಚರಿಸುತ್ತಾರೆ. ಇವರು ನಿರ್ದಿಷ್ಟ ಸ್ಥಳದಲ್ಲಿ ವಾಸಮಾಡುವುದಿಲ್ಲವಾದ್ದರಿಂದ ವಲಸೆ ಹೋದ ಕಡೆಗಳಲ್ಲಿಯೇ ತಮಗೆ ಅನುಕೂಲವಾಗುವಂತೆ ಪಂಚ (ಅಲಾಂ) ಇಡುತ್ತಾರೆ.

ಮೇಲಿನಂತೆಯೇ ಅಮಾವಾಸ್ಯೆ ಕಳೆದು ಚೆಂದ್ರ ಕಾಣಿಸಿಕೊಂಡ ಮೋಹರಮ್ಮಿನ ಪ್ರಥಮ ದಿನ ತಮ್ಮ ಬಳಗದವರೆಲ್ಲ ಒಟ್ಟಾಗಿ ಸೇರಿ, ದುಡ್ಡ ಕಾಸು ಇತ್ಯಾದಿ ಹೊಂಚಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಶುಧಿವಾದ ನೀರು ತರುತ್ತಾರೆ. ಪಂಚ ಎಲ್ಲವನ್ನೂ ತೊಳೆದು ಕೆಂಪು, ಹಸಿರು ಬಟ್ಟಿ ಕಟ್ಟಿ ತಮಗೆ ಸರಿ ಎನಿಸಿದ ಕಡೆ ಇಡುವರು. ಹೆಂಗಸರು, ಗಂಡಸರೆಲ್ಲರೂ ಸೇರಿ “ಮಸೀಫ್ಯಾ” ಹಾಡುವರು. ಧಾರ್ಮಿಕ ಏರಪುರುಷರಾದ, ನಾರೀಮಣಿಗಳಾದ ಹಸ್ನೇನ್-ಹುಸ್ನೇನ್, ಬೀಬಿ ಸಕೀನಾ, ಹಜರತ್ ಅಲೀ, ಅಲಿ ಅಜ್ರೀ, ಮೋಹಮ್ಮದ್ ಹನೀಫ್ ಇನ್ನೂ ಮುಂತಾದವರ ಹೆಸರಿನಲ್ಲಿ “ಮಂಜ್‌ಲೀಸ್” ಓದುವರು.

ಬೆಳಗ್ಗಿನಿಂದ ಸಂಜೆ ನಾಲ್ಕು ಗಂಟೆಯವರೆಗೆ ಎಲ್ಲರೂ “ಫಾಶಾ” ಆಚರಿಸುವರು. ನಾಲ್ಕು ಅಥವಾ ಐದು ಗಂಟೆಯ ಸಮಾನದಲ್ಲಿ ಶರ್ಬಾತ್, ಸಿಹಿ ತಿಂಡಿ, ಹಣ್ಣು

ಹಂಪಲುಗಳನ್ನು ಪಂಚೆಯ ಮುಂದಿಟ್ಟು “ಫಾತೇಹಾ” ಓದಿಸಿದ ಮೇಲೆ “ತಬ್ಬರೂಕ್” ತೆಗೆದುಕೊಳ್ಳುವರು. ತಮ್ಮ ಬಳಗದ ಪುರುಷರ ಹಿಂದೆ ಸ್ತ್ರೀಯರೆಲ್ಲರೂ ನಿಂತು “ನಮಾಜ್” ಮಾಡುವರು. ಹೀಗೆ ಪಂಚೆ ಇಟ್ಟು ಮೊದಲನೆ ದಿನದಿಂದ ಒಂಭತ್ತನೇಯ ದಿನದವರೆವಿಗೂ ನಡೆಯುವುದು. ಪ್ರತಿದಿನವೂ “ಮಸೀಫ್ ಯಾ ಮಾತಮ್” ಮಾಡುವರು.

ಒಂಭತ್ತನೇಯ ದಿನದ ಸಂಚೆ ಪಂಚೆ ಇಟ್ಟಿರುವ ಸ್ಥಳದ ಮುಂಭಾಗದಲ್ಲಿ ಅಲಾವದ ಗುಂಡಿ ತೆಗೆದು, ಉರಿಸಿ ಕೆಂಡ ಮಾಡಲಾಗುವುದು. ಹರಕೆ ಹೊತ್ತವರು ಕೆಂಡ ತುಳಿಯುವರು. ಉಪ್ಪು, ಕರಿಮೆಣಸು, ಸೌದೆ ತಂದು ಕೆಂಡಕ್ಕೆ ಹಾಕುವರು.

ಮೈಮೇಲೆ ದೇವರು ಒಂದಿರುವಂತೆ ಮೌಲಾನಾ “ಪಂಚೆ” ಹಿಡಿದುಕೊಂಡು ಹಿಂದಕ್ಕೂ ಮುಂದಕ್ಕೂ ತೂಗುತ್ತಾ ಇರುವನು. ಗಳಿ, ಸೋಂಕು ಮುಂತಾದ ದುಷ್ಪಶಕ್ತಿಯ ಕಾಟ ಇದ್ದವರು ಬಂದು ಇವನ ಹತ್ತಿರ ಕೇಳಿ ಕೊಳ್ಳುವರು. ಆಗ ಇವನು ಹೂಂಕರಿಸುತ್ತಾ ದುಷ್ಪಶಕ್ತಿಯನ್ನು ಬಿಡಿಸಿ, ಕೆಂಡದ ಸ್ಥಾನ ಇತ್ತಾದಿ ಮಾಡಿಸುವನು.

ಹತ್ತನೇಯ ದಿನದ ಸಂಚೆ ನಾಲ್ಕು ಗಂಟೆಗೆ “ಮೌಲಾನಾ” ಹಾಗೂ ಉಳಿದ ಭಕ್ತಾದಿಗಳೆಲ್ಲಾ “ಮಾತಮ್” ಮಾಡುವರು. ಅನಂತರ ಪಂಚೆ ಎಲ್ಲವನ್ನೂ ಹೊಳೆದು ಭಯ-ಭಕ್ತಿಯಿಂದ ಪೆಟ್ಟಿಗೆಯಲ್ಲಿ ಇಡುವರು. ಹೂಪು, ತುರಾಯಿ, ಸಹೇರಾ ಇತ್ತಾದಿ ನೀರಿಗೆ ಸಮರ್ಪಿಸುವರು.

ಇವರೂ ಸಹ ಮೊಹರಮೀನ ಮೊದಲನೆ ದಿನದಿಂದ ನಲವತ್ತೊಂಬತ್ತನೇಯ ದಿನಗಳವರೆವಿಗೂ ಕಪ್ಪು ಬಟ್ಟೆ ಉಡುವರು. ಹೊಸ ಬಟ್ಟೆ, ಬಳೆ ಖರೀದಿಸುವುದಿಲ್ಲ. ಯಾವ ಶುಭ ಕಾರ್ಯವನ್ನೂ ಮಾಡುವುದಿಲ್ಲ. ಉಣಿಕ್ಕೆ ಮೀನು, ಮಾಂಸ ಉಪಯೋಗಿಸುವುದಿಲ್ಲ.

ನಲವತ್ತೊಂಬತ್ತನೇಯ ದಿನ ಕಪ್ಪು ಬಟ್ಟೆ ತೆಗೆದು ಸ್ಥಾನ ಮಾಡಿ, ಹೊಸ ಬಟ್ಟೆ ಉಡುವರು. ಈ ದಿನ ಬಾಯಿ ರುಚಿ ಅಡುಗೆ ಮಾಡಿ, ಅನ್ನದ ಮೇಲೆ ಮಾಂಸದ ತುಂಡು ಮೇಲಿರುವಂತೆ ಎರಡು ತಟ್ಟೆ ತೆಗೆದು, ವಾಸ ಮಾಡುವ ಸ್ಥಳದ ಒಂದು ಬದಿಯಲ್ಲಿಟ್ಟು “ಫಾತೇಹ” ಓದಿಸುವರು.

ಅಲೆಮಾರಿ ಜನರಾದ ಖಿಂದಾರರು ಹಿಂದಿನಿಂದ ನಂಬಿಕೊಂಡು ಬಂದ ಈ ಸಂಪ್ರದಾಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಚರಿಸುವರು.

ದಕ್ಷಿಣ ಕನಾರ್ಕ ಉದ್ದೇಶದಲ್ಲಿ ಅಂದರೆ ಶಿವಮೋಗ್ಗ, ಹಾಸನ, ಮೈಸೂರು, ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮಡಕೇರಿ ಇನ್ನು ಮುಂತಾದ ಕಡೆಯ “ಸುನ್ನಿ” ಜನಪದರಲ್ಲಿ ಆಚರಿಸುವ “ಮೊಹರಂ” ಉತ್ತರ ಕನಾರ್ಕ ಉದ್ದೇಶದಲ್ಲಿ ಆಚರಿಸುವುದಕ್ಕಂತೆ ಸ್ವಲ್ಪ ಭಿನ್ನವಾಗಿರುತ್ತದೆ.

ಇವರಲ್ಲಿಯೂ ಸಹ ಮೊಸದಾಗಿ ಹರಕೆ ಹೊತ್ತ ಅಥವಾ ಮಸೆತನದಲ್ಲಿ ಹಿಂದಿನಿಂದ



ಮೋಹರಂ ಸಂದರ್ಭದಲ್ಲಿ “ತಾಬೂತ್”ನ ಮೇರವಣಗೆ

ಸಾಂಪ್ರದಾಯಕವಾಗಿ ನಡೆದುಕೊಂಡುಬಂದ ಭಕ್ತರಲ್ಲಿ “ಪಂಜೆ”, “ತಾಬೂತ್” ಇಡುವ ಮೂಲಕ “ಮೋಹರಮ್” ಆಚರಣೆ ಕಂಡುಬರುತ್ತದೆ. ಅಮಾವಾಸ್ಯೆ ಕಳೆದು ಚಂದ್ರ ಕಾಣಿಸಿಕೊಂಡ ದಿನ ಪಂಜೆಗಳೆಲ್ಲವನ್ನೂ ತೊಳಿಯಲಾಗುವುದು. ಹಸ್ನೇನ್‌ರವರು ಗೊತ್ತಿಲ್ಲದಂತೆ ವಿಷ ಸೇವಿಸಿ ಮರಣ ಹೊಂದಿದರೆಂದು, ಇವರ ಹೆಸರಲ್ಲಿಡುವ ಪಂಜೆಗೆ ಹಸುರು ಬಟ್ಟೆಯನ್ನು ಹುಸ್ನೇನ್‌ರವರು ಕೂರಿಗಳಿಂದ ಹತರಾದರೆಂದು, ಇವರ ಹೆಸರಲ್ಲಿಡುವ ಪಂಜೆಗೆ ಕೆಂಪು ಬಟ್ಟೆಯನ್ನು ಕಟ್ಟಲಾಗುವುದು. ಅನಂತರ ಚೌಖೀಯ ಕಂಬಗಳಿಗೆ ಸಿಕ್ಕಿಸಿ, ಜೊತೆಯಲ್ಲಿ ಮೌಲಾಲಿಕ ಪಂಜೆ, ಬಾರಾ ಇಮಾರ್ಮಾಕೇ ಪಂಜೇ ಸಹ ಇಡಲಾಗುವುದು. ಹೂವಿನ ಚಾಂದನಿ, ಸಹೇರಾ, ಹಾರ, ತುರಾಯಿ ಇತ್ಯಾದಿಯಿಂದ ಅಲಂಕರಿಸುವರು. ಇವೆಲ್ಲದರ ಖಚಿಗೆ ಸುತ್ತಮುತ್ತಲಿನ ಜನರಿಂದ ಹಣ ವಸೂಲಿ ಮಾಡಲಾಗುವುದು. ಹಸ್ನೇನ್ - ಹುಸ್ನೇನ್



ಮೊಹರಂ ಸಂದರ್ಭದಲ್ಲಿ ಸುನ್ನಿಗಳ ಪಂಚ ಹಾಗೂ ಹರಕೆ ಸಲ್ಲಸುವ ವಿಧಾನ

ಅವರ ಹೆಸರಲ್ಲಿ ಘಾತೇಹ ಓದಿಸಿ ಭಕ್ತಾದಿಗಳಿಗೆ 'ಶರಬತ್' ನೀಡುವರು. ಏಕೆಂದರೆ ಹುಸ್ಸೇನ್ ಹಾಗೂ ಅವರ ಅನುಯಾಯಿಗಳು ನೀರಿಲ್ಲದೆ ಬಳಲಿ ಪ್ರಾಣ ತೆತ್ತರೆಂಬ ನಂಬಿಕೆಯಿಂದ ಭಕ್ತಾದಿಗಳಿಗೆ ಶರಬತ್ ಹಂಚಲಾಗುವುದು.

ಸುಮಾರು ಐದು ದಿನಗಳವರೆಗೂ ಹುಸ್ಸೇನ್-ಹುಸ್ಸೇನ್ ರವರ ಹೆಸರಲ್ಲಿ ಘಾತೇಹ ಓದಿಸುವುದು, ಶರಬತ್ ಹಂಚುವುದು ಮಾಡಲಾಗುತ್ತದೆ. ಅನುಕೂಲಸ್ಥರು ತಮ್ಮ ಸ್ಥಿತಿಗೆ ತಕ್ಷಂತಿ ಭಕ್ತಾದಿಗಳಿಗೆ ಉಟದ ವ್ಯವಸ್ಥೆ ಮಾಡುತ್ತಾರೆ. ಇದನೆಯ ಮೊಹರಂ ದಿನದ ನಂತರ ಹಿಂದೂ, ಮುಸ್ಲಿಮ್ ಎಂಬ ಭೇದವಿಲ್ಲದೆ ತಾವು ಮಾಡಿಕೊಂಡ ಹರಕೆಯಂತೆ ತೊಟ್ಟಿಲು, ಪಂಚ, ಸಹೇರಾ, ಬಳ ಇತ್ಯಾದಿ ತಂದು ಹರಕೆ ಸಲ್ಲಿಸಿ, ಸಕ್ಕರೆ ಕೊಟ್ಟು ಘಾತೇಹ ಓದಿಸಲಾಗುವುದು. ಭಕ್ತರು ಸಮರ್ಪಿಸಿದ ಹರಕೆಯ ವಸ್ತುಗಳನ್ನು "ತಾಬೂತ್" ಸುತ್ತ ಕಟ್ಟುವರು.

ಇನ್ನೇ ಮೊಹರಂ ದಿನ ಪಂಚಗಳಿಲ್ಲವನ್ನೂ ತೆಗೆದುಕೊಂಡು ಉರ ಮೇರವಣಗೆಗಾಗಿ ಹೊರಡಲಾಗುತ್ತದೆ. ಪಂಚೀ ಹಿಡಿದು ಸಾಗುವಾಗ -

"ಯಾಲಿ ದೂಲ ಹುಸ್ಸೇನ್-ಹುಸ್ಸೇನ್  
ಯಾಲೀ ಮಾಮ ದೀನ ಎನ್ನುತ್ತರುತ್ತಾರೆ."

ಈ ಮೇರವಣಿಗೆ ಮನೆಯ ಮುಂದೆ ಸಾಗುತ್ತಿದ್ದಂತೆ ಹೆಣ್ಣು ಮಕ್ಕಳು, ಹಿರಿಯರು, ಸಕ್ಕರೆ, ಉಂಡುಕಡ್ಡಿ ಹೊಟ್ಟು ಘಾತೀಕ ಓದಿಸುವರು. ಕೈಯಲ್ಲಿ ನವಿಲು ಗರಿ ಹಿಡಿದ ವ್ಯಕ್ತಿ ಭಕ್ತರ ತಲೆಯ ಮೇಲೆ ನವಿಲು ಗರಿಯ ಕಟ್ಟನ್ನು ಇಡುತ್ತಾ ಸಾಗುವನು. ಸಣ್ಣಪುಟ್ಟ ಹುಡುಗರು ಗೋಲಕಕ್ಕೆ ಹಣ ಹಾಕಿಸಿಕೊಳ್ಳಲು ಉತ್ಸುಕರಾಗಿದ್ದು, ಜನರಿಂದ ಹಣ ವಸೂಲಿ ಮಾಡುವರು. ಹೀಗೆ ಉಂಟಾಗಿ ಮೇಲೆ ಪಂಚೆ ತೆಗೆದುಕೊಂಡು ಹೋಗಿ ಹಿಂದುರುಗಿ ಬಂದ ನಂತರ ಯಥಾ ಸ್ಥಿತಿ “ಚೌಖಿಗೆ” ಸಿಕ್ಕಿಸಲಾಗುವುದು.

ಒಂಭತ್ತನೇಯ ಮೊಹರಂ ದಿನ “ಅಲಾವ್” ತೆಗೆಯಲಾಗುವುದು. ಸುತ್ತಮುತ್ತ ಆರಿಸಿದ ಸೌದೆ ತಂದು ಅಲಾವಕ್ಕೆ ಹಾಕುವರು. ಸೌದೆಯನ್ನು ಕಡ್ಡುತ್ತಂದು ಹಾಕುವುದು ಸಹ



ಅಲಾವಕ್ಕೆ ಕಟ್ಟಿಗೆ ಹಾಕಿ ಉರಿಸುತ್ತಿರುವುದು

ತಪ್ಪೆಂದು ಈ ಜನಪದರು ಭಾವಿಸುವುದಿಲ್ಲ. ಸೌದೆಯು ಉರಿದು ಸಂಪೂರ್ಣವಾಗಿ ಬೆಂಂಧಿಯ ಕೆಂಡವಾದಾಗ ಸಂಜೆಯ ಹೊತ್ತಿಗೆ ಸರಿಯಾಗಿ ಜನರೆಲ್ಲರೂ ಬಂದು ಸೇರುವರು. ಪಂಚೆ ತೆಗೆದುಕೊಂಡು ಮೇರವಣಿಗೆಯೊಂದಿಗೆ ಬಂದವರೆಲ್ಲರೂ ತಾವು ಹರಕೆ ಮಾಡಿಕೊಂಡಂತೆ ಕೆಂಡ ತುಳಿಯುವರು. ಯಾರು ಬೇಕಾದರೂ ಕೆಂಡ ತುಳಿಯುವುದಕ್ಕೆ ಅವಕಾಶ ಮಾಡಿಕೊಡಲಾಗುವುದು. ಭೂತ, ಪಿಶಾಚಿ ಎಂಬ ದುಷ್ಪತಕೀಯ ಕಾಟವಿದ್ದವರಿಗೆ ಕೆಂಡದ ಸ್ವಾನ ಮಾಡಿಸಲಾಗುವುದು. ತಲೆಯ ಮೇಲೆ ಒದ್ದು ಒಟ್ಟು ಹೊದಿಸಿ ಮೇಲಿನಿಂದ ಕೆಂಡ ಸುರಿಯುವುದು. ಈ ರೀತಿ ಮಾಡಿದರೆ ದುಷ್ಪತಕೀಯಿಂದ ಬಿಡುಗಡೆಯಾಗುತ್ತದೆಂಬ ನಂಬಿಕೆ

ಈ ಜನರಲ್ಲಿದೆ. ಇಡೀ ರಾತ್ರಿ, ಬಹಳ ಉತ್ಸಾಹದಿಂದ ಕೆಂಡ ತುಳಿಯುವ ಕಾರ್ಯ ನಡೆಯುತ್ತದೆ. ಭಕ್ತಾದಿಗಳು ಹರಕೆ ಸಲ್ಲಿಸುವುದು, ಘಾತೇಹ ಓದಿಸುವುದು ಮಾಡುತ್ತಿರುತ್ತಾರೆ.

ಹತ್ತನೇಯ ಮೊಹರಂ ದಿನ ರಾತ್ರಿ, ಸುಮಾರು ಏಳು ಅಥವಾ ಎಂಟು ಗಂಟೆಗೆ “ತಾಬೂತ್” ಮತ್ತು “ಪಂಜೆ” ತೆಗೆದುಕೊಂಡು ಉರ ಮೇಲೆ ಹೊರಡುವರು. ಸಣ್ಣಪುಟ್ಟ ಮುಡುಗರು ಮೆರವಣಿಗೆಯ ಮುಂದೆ ಕುಣ್ಣಿಯುವರು. ಇವರ ಹಿಂದೆ ಉದ್ದಾದಾನಿ ಹಿಡಿದಿರುವ ವ್ಯಕ್ತಿ, ನವಿಲು ಗರಿ ಹಿಡಿದಿರುವ ವ್ಯಕ್ತಿ, ವೇಷ ಧರಿಸಿಕೊಂಡವರು ಇನ್ನೂ ಮುಂತಾದ ಭಕ್ತಾದಿಗಳು ಜೊತೆಯಲ್ಲಿ ಸಾಗುವರು. ಪಂಜೆ ಹಿಡಿದ ವ್ಯಕ್ತಿಗಳು ಹಿಂದಕ್ಕೂ-ಮುಂದಕ್ಕೂ ತೂಗುತ್ತಾ ಮೆರವಣಿಗೆಯೋಂದಿಗೆ ಸಾಗುವರು, ಕೆಲ ಭಕ್ತಾದಿಗಳು ನಾಮುಂದು, ತಾಮುಂದು ಎಂದು ಹೆಗಲು ಬದಲಾಯಿಸುತ್ತಾ ತಾಬೂತ್ ಹೊತ್ತು ನಡೆಯುವರು. ಈ ಮೆರವಣಿಗೆಯಲ್ಲಿ ಪುರುಷರೇ ಪ್ರಮುಖ ಪಾತ್ರ, ವಹಿಸುವರು.

ಮೇಲಿನಂತೆ ಈ ಮೆರವಣಿಗೆಯನ್ನು ಉರ ಬೀದಿಯಲ್ಲಿ ನೆರೆದ ಜನಜಂಗುಳಿ ಆಶ್ಚರ್ಯ, ಭಯ-ಭಕ್ತಿಯಿಂದ ನೋಡುವರು. ಮನೆಯ ಮುಂದೆ ಮೆರವಣಿಗೆ ಸಾಗಿಬಂದಂತೆ ಹೆಣ್ಣು ಮುಕ್ಕಳು ಸಕ್ಕರೆ ಕೊಟ್ಟಿ ಘಾತೇಹ ಓದಿಸಿ ಮುಕ್ಕಳ ಕ್ಷಯಿಂದ ಗೋಲಕಕ್ಕೆ ಕಾಸು ಹಾಕಿಸುವರು. ಈ ಮೆರವಣಿಗೆ ಬೀದಿಯ ಮೇಲೆ ಸಾಗುತ್ತಾ, ಉರಿನ ಕೆರೆ ಅಥವಾ ಹೊಳೆಯ ಹತ್ತಿರ ಹೋಗುವುದು. ಕೆಲ ಪುರುಷರು ಮನೆಗೆ ಹೋಗಿ ಚೊಂಗೆ, ಬುತ್ತಿ ತೆಗೆದುಕೊಂಡು ಹೊಳೆಯ ಹತ್ತಿರ ಬರುವರು. ಹೂವು, ಹಾರ, ತುರಾಯಿ ನೀರಿನಲ್ಲಿ ವಿಸರ್ಜಿಸಿ, ಪಂಜೆ ಎಲ್ಲಾ ತೊಳೆದು, ಹಸ್ಸೇನ್ ಪಂಜೆಯನ್ನು ಹಸುರು ಬಟ್ಟೆಯಲ್ಲಿ ಹಸ್ಸೇನ್ ಪಂಜೆಯನ್ನು ಕೆಂಪು ಬಟ್ಟೆಯಲ್ಲಿ, ಉಳಿದ ಪಂಜೆಗಳೆಲ್ಲವನ್ನೂ ಬಿಳಿ ಬಟ್ಟೆಯಲ್ಲಿ ಸುತ್ತಿ “ತಾಬೂತ್” ಕೆಳಗೆ ಇಡಲಾಗುವುದು. ತಂದ ಚೊಂಗೆ, ಬುತ್ತಿ ಇಟ್ಟು, ಘಾತೇಹಾ ಓದಿಸಿ “ತಬ್ಬರುಕ್” ಎಂಬಂತೆ ಹಂಚಿಕೊಂಡು ತಿನ್ನುವರು. ಅನಂತರ ಹಿಂದಿರುಗಿ ಬರುವಾಗ ವಿದಾಯ ಗೀತೆ ಹಾಡುತ್ತಾ ಬರುವರು :

**ಅಲ್ಲ ವಿದಾಯ ಅಲ್ಲ ವಿದಾಯ ಇ ಷಹೀಂದಾ ಅಲ್ಲ ವಿದಾ**

**ಅಲ್ಲ ವಿದಾಯ ಇ ಷಹೀಂದಾ ಅಲ್ಲ ವಿದಾ**

ಎಲ್ಲರಿಗೂ ವಿದಾಯ, ಎಲ್ಲರಿಗೂ ವಿದಾಯ, ಎಲ್ಲಾ ಹುತಾತ್ಮರಿಗೂ ವಿದಾಯ

ಎಲ್ಲರಿಗೂ ವಿದಾಯ, ಎಲ್ಲಾ ಹುತಾತ್ಮರಿಗೂ ವಿದಾಯ

ಹೀಗೆ ವಿದಾಯ ಗೀತೆ ಹಾಡುತ್ತಾ ಬರುವರು. ಕೆಲವರು ಮೊಹರಂ ಗೀತೆಗಳನ್ನು ಹಾಡುವ ವ್ಯೇಶಿರಿ ಈ ರೀತಿ ಇದೆ :

**ಹಸ್ಸೇನ್ ಹಸ್ಸೇನ್ ಅಣ್ಣತಮ್ಮಂದಿರು**

**ಬೀಬಿ ಘಾತೇಹಾನ ಮುಕ್ಕಳು**

**ಡಗಡ್ಡಿಲ್ಲಾ ಗುರುಗಳು**

ದೇಂಬಿ ಚಲೋ ದಿದಾರಿಯೋ  
 ‘ಮೆಕ್ಕು-ಮದೀನ’ ಏಕ್ ಶಹೇರ್ ಥಾ  
 ಒಬ್ಬಿ ಹುಸ್ನೇನ್ ಕು ಆಡ್ ಥಾ  
 ‘ಚೋಷಿ-ಜಂಗಮ’ ಏಕ್ ರಖಾಡ್ ಥಾ  
 ಒಬ್ಬಿ ಹುಸ್ನೇನ್ ಕು ಆಡ್ ಥಾ  
 ಅಲ್ ವಿದಾಯ ಅಲ್ ವಿದಾಯ ಓ ಷಾಹೀಂದಾ ಅಲ್ ವಿದಾ  
 ಹಸ್ನೇನ್ -ಹುಸ್ನೇನ್ ರವರು ಅಣ್ಣತಮ್ಮಂದಿರು  
 ಬೀಬಿ ಫಾತಿಮಾರವರ ಮಕ್ಕಳು  
 ಇವರೆಲ್ಲ ಜಗತ್ತಿಗೆ ಗುರುವಿನ ಸಮಾನ  
 ಇಂತಹವರ ದರ್ಶನ ಪಡೆಯುವುದಕ್ಕೆ ಎಲ್ಲರೂ ನಡೆಯಿರಿ  
 ‘ಮೆಕ್ಕು-ಮದೀನಾ’ ಎಂಬ ಒಂದು ಪಟ್ಟಣ  
 ಈ ನಗರವು ಹುಸ್ನೇನ್ ರವರಿಗೆ ರಕ್ಷಣೆ ನೀಡಿತು  
 ‘ಚೋಷಿ-ಜಂಗಮ’ ಎಂಬ ಒಂದು ಮರವಿತ್ತು  
 ಅದು ಸಹ ಹುಸ್ನೇನ್ ರವರಿಗೆ ರಕ್ಷಣೆ ನೀಡಿತ್ತು  
 ಎಲ್ಲರಿಗೂ ವಿದಾಯ, ಎಲ್ಲರಿಗೂ ವಿದಾಯ ಓ ಮತಾತ್ತರೆಲ್ಲರಿಗೆ ವಿದಾಯ  
 ಎಂದು ದಾರಿಯದ್ದಕ್ಕೂ ಹಾಡುತ್ತಾ ತಮ್ಮ ತಮ್ಮ ಮನೆಗೆ ಹಿಂದಿರುಗುವರು.

ಪಂಚೆಗಳನ್ನು ಅಚ್ಚುಕಟ್ಟಾಗಿ ಹೊಳೆದು ಮನೆಗೆ ತಂದು ತೆಗೆದಿದುವರು. ಪಂಚೆ ತಂದ ಮೂರನೆಯ ದಿನಕ್ಕೆ “ಚಿಯಾರತ್” ಎಂಬ ಆಚರಣೆ ಮಾಡಲಾಗುವುದು. ಅಂದರೆ ಈ ದಿನ ತಮ್ಮ ಅನುಕೂಲಕ್ಕೆ ತಕ್ಕಂತೆ ಕುರಿಕೊಯ್ದು ಅಡುಗೆ ಮಾಡಿ ಭಕ್ತಾದಿಗಳಿಗೆ ಕರೆದು ಭೋಜನದ ವ್ಯವಸ್ಥೆ ಮಾಡುವರು. ಮೊಹರಮ್ಮಿನ ಹತ್ತನೆಯ ದಿನ ಆವರವರ ಮನೆಗಳಲ್ಲಿ ಹೆಣ್ಣು ಮಕ್ಕಳು, ಸ್ತ್ರೀಯರು ಚೊಂಗೆ, ಬುತ್ತಿ, ಖಿಚ್ಚೆ, ಮೇವಾ, ಶರಬತ್ ಇತ್ಯಾದಿ ತಿಂಡಿ ತಿನಿಸುಗಳನ್ನು ಮಾಡಿ, ಮನೆಯ ಒಂದು ಭಾಗವನ್ನು ಸಾರಿಸಿ ತೊಳೆದು ಮಾಡಿರುವ ಅಡುಗೆ ಎಲ್ಲವನ್ನಿಟ್ಟು ಘಾತೇಹ ಓದಿಸಲಾಗುವುದು.

“ಆಷಾಡ್” ತಿಂಗಳಲ್ಲಿ ಹಿಂದು ಜನಪದರು ಹೇಗೆ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆತರುತ್ತಾರೋ, ಅದೇ ರೀತಿ “ಮೊಹರಂ” ತಿಂಗಳಲ್ಲಿ ಮುಸ್ಲಿಮರಲ್ಲಿಯೂ ಸಹ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆತರಲಾಗುತ್ತದೆ. ಈ ಮೊಹರಮ್ಮಿನ ಹತ್ತು ದಿನಗಳವರೆಗೂ ಗಂಡು ತನ್ನ ಹಂಡತಿಯ ಮುಖ ನೋಡುವ ಹಾಗಿಲ್ಲ. ಹತ್ತನೆಯ ದಿನ ಈ ದಂಪತೀಗಳು “ತಾಬೂತ್ ದರ್ಶನ್” ಮಾಡಿದ ನಂತರ ಪರಸ್ಪರ ಮುಖ ನೋಡಬಹುದು.

ರಕ್ಷಣ ಕನಾಂಟಕದಲ್ಲಿ ಮೋಹರಂ ಆಚರಣೆ ತಮ್ಮ ಮನೆತನದಲ್ಲಿ ನಡೆದುಕೊಂಡು ಬಂದಂತೆ ಪಂಜಿಗಳನ್ನಿಟ್ಟು ಆಚರಿಸುವರು.

ಚೊಹೋರಿಂಯಾ ಜನರು ಆಚರಿಸುವ “ಮೋಹರಂ” ಎಲ್ಲರಂತೆಯೇ ಇವರಿಗೂ ಶೋಚನೀಯ ದಿನಗಳಾಗಿವೆ. ಆದರೆ ಇವರು ಪಂಜಿ ಮತ್ತು ತಾಬೂತ್ ಇಡುವುದಾಗಲಿ, ಅಥವಾ ಮೇರವಣಿಗೆ ಹೊರಡುವುದಾಗಲಿ ಮಾಡುವುದಿಲ್ಲ. ತಮ್ಮಗಳ ಪ್ರತ್ಯೇಕವಾದ ಮಸೀದಿಯಲ್ಲಿ ಸ್ತ್ರೀ, ಪುರುಷರೆಲ್ಲರೂ ಹತ್ತು ದಿನಗಳವರೆವಿಗೂ “ಮಾತಪೂ” ಮಾಡುತ್ತಾರೆ. ಧಾರ್ಮಿಕ ಮಹಾಪುರುಷರು, ನೀರಿಗಾಗಿ ಕನಲಿ ಮುತ್ತಾರ್ಥಾದರೆಂದು ಶರಬತ್ತನ್ನು ಭಕ್ತಾದಿಗಳಿಗೆ ಹಂಚುವರು, ಈಯಾ ಜನರಂತೆ ಇವರು ತಮ್ಮ ದೇಹದ ಮೇಲೆ ಫಾಸಿ ಮಾಡಿಕೊಳ್ಳುವುದಾಗಲಿ, ರಕ್ತ ಬರಿಸಿಕೊಳ್ಳುವುದಾಗಲಿ ಮಾಡಿಕೊಳ್ಳುವುದಿಲ್ಲ. ಇವರೂ ಸಹ ಈ ದಿನಗಳಲ್ಲಿ ಯಾವ ಶುಭ ಕಾರ್ಯವನ್ನೂ ಮಾಡುವುದಿಲ್ಲ.

ಘಾಫಿ ಜನರು ಸಹ ಮೋಹರವ್ಯಾನ ದಿನಗಳನ್ನು, ಶೋಚನೀಯ ದಿನವೆಂದು ತಿಳಿದರೂ ಮೇಲಿನಂತೆ ಇವರು “ಪಂಜಿ ಮತ್ತು ತಾಬೂತ್” ಇಡುವುದಾಗಲಿ ಅಥವಾ ಮೇರವಣಿಗೆ ಹೊರಡುವುದಾಗಲಿ ಮಾಡುವುದಿಲ್ಲ. ಹತ್ತು ದಿನಗಳವರೆಗೂ “ಫಾಶಿ” ವಿರುತ್ತಾರೆ. ಹಾಗೂ ಬಡವರಿಗೆ ರೊಟ್ಟಿ ಹಂಚುತ್ತಾರೆ.

ಕೆಲವೆಡೆ ಮೋಹರಂ ಆಚರಣೆಯನ್ನು ಜನಪದರು ಹಿಂದು, ಮುಸ್ಲಿಮ್ ಎಂಬ ಭೇದವಿಲ್ಲದೆ ಒಟ್ಟಾಗಿ ಕಲೆತು, ವೈವಿಧ್ಯಮಯವಾಗಿ ಆಚರಿಸುವುದನ್ನು ನೋಡಿದರೆ, ಭಾವೇಕ್ಕದ ಸಂಕೇತದಂತೆ ಕಂಡುಬರುತ್ತದೆ.

## 2. ಬಕ್ರೀದ್ :

ಇಸ್ಲಾಂ ಧರ್ಮದ ಅನೇಕ ಹಬ್ಬಗಳಲ್ಲಿ ಅತಿ ಮಹತ್ವವಾದ ಹಬ್ಬಗಳೆಂದರೆ “ಈದ್-ಉಲ್-ಫಿತರ್” (ರಂಜಾನ್) ಮತ್ತು “ಈದುದ್ವಾಹ್” ಅಥವಾ “ಬಕರೀ-ಈದ್-ಬಕ್ರೀದ್”.

ಈ ಬಕ್ರೀದ್ ಹಬ್ಬವನ್ನು “ಈದೇ-ಕಬೀರ್” ಅಥವಾ “ಮಹತ್ವವಾದ ಹಬ್ಬ” ಎಂದು ಕರೆಯಲಾಗುತ್ತದೆ. ಅರಬ್ ದೇಶದಲ್ಲಿ ಯೌಮನ್ನರ್ ಅಥವಾ ಒಂಟಿಯ ದಿನವೆಂದೂ, ಈಡಿಪ್ಪಾ ಹಾಗೂ ತುಕಿ ದೇಶಗಳಲ್ಲಿ “ಈದೇ-ಬೈರಮ್” ಅಂದರೆ “ಆನಂದದ ಹಬ್ಬ” ಎಂದೂ ಕರೆಯಲಾಗುತ್ತದೆ.

ಈ “ಬಕ್ರೀದ್” ಹಬ್ಬವನ್ನು ಇಡೀ ವಿಶ್ವದಲ್ಲಿ ಮುಸ್ಲಿಮ್ ಸಂವತ್ಸರದ ಕಡೆಯ ತಿಂಗಳಾದ “ಜು ಹಜ್” ನ ಹತ್ತನೆಯ ತಾರೀಖಿನ ದಿನ ಅತೀ ಸದಗರದಿಂದ

ಆಚರಿಸಲಾಗುತ್ತದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಘಟಿಸಿದ ಮಹಾ “ಮಿಬಾನಿ” ದೇವ ಮತ್ತು ಮನುಷ್ಯನ ಮಧ್ಯ ನಡೆದ ಸತ್ಯ ಪರೀಕ್ಷೆಯಾಗಿತ್ತು. ಇದರ ಹಿನ್ನಲೆಯ ಘಟನೆಯನ್ನು ‘ಬೈಬಲ್’ನಲ್ಲಿಯೂ ಉಲ್ಲೇಖಿಸಲಾಗಿದೆ.

“ಬಿಲೀಲುಲಾಹ್” ಎಂದರೆ ಅಲ್ಲಾನ ಮಿತ್ರ, ಎಂದು ಬಿರುದಾಂಶಿತ ಪ್ರವಾದಿ “ಹಜರತ್ ಇಬ್ರಾಹಿಂ”ರವರ ಮಗ. “ಜಬೀವಲಾಹ್” ಎಂದರೆ ಅಲ್ಲಾನ ಬಲಿದಾನಿ ಎಂದು ಕೇತೀರಾಗಿರುವ “ಹಜರತ್ ಇಸ್ಮಾಯಿಲ್”ರವರ ತ್ಯಾಗ ಬಲಿದಾನದ ಸ್ವರಣಾಧರವಾಗಿ ಆಚರಿಸುವ ಈ ಬಕ್ರೀದ್, ಪ್ರವಾದಿ “ಹಜರತ್ ಮಹಮ್ಮದ್ ಪ್ರೇಗಂಬರ್”ರವರ ಬಳಿಕ ತ್ಯಾಗಮಯ ಬದುಕನ್ನು ಸೈರಿಸುವ ಸ್ಥಾತ್ಮಿಕ ಮತ್ತು ಆತ್ಮ ಸಂಸ್ಕರಣೆಗಳ ಅಂಶವಾಗಿ ಪರಿಗಣಿಸಲಾಯಿತು.

“ಹಜರತ್ ಇಬ್ರಾಹಿಂ”ರವರು ಇರಾವಿನ ರಾಜ ಮನೆತನಕ್ಕೆ ಸೇರಿದ ಪುರೋಹಿತರಾಗಿದ್ದರು. ಇವರು ಶಾಹಿ ಕುಟುಂಬದಲ್ಲಿ ಜನಿಸಿದರು. ಇವರ ತಂದೆ “ಅರ್ಧುರ್” ಆಸ್ಥಾನದ ಪುರೋಹಿತರಾಗಿದ್ದರು. “ನಮೂದ್” ಎಂಬ ದುರಾತ್ಮಿ ಚಕ್ರವರ್ತಿ ಇದ್ದು, ತಾನೇ ಅಲ್ಲಾನೆಂದು ಫೋಷಿಸಿಕೊಂಡಿದ್ದನು. ಆಗ ನಾಡಿನಾಧ್ಯಂತ ಮೂರ್ಖ ನಂಬಿಕೆ, ಕಂದಾಚಾರಗಳು ತಾಂಡವವಾಡುತ್ತಿದ್ದವು. “ಹಜರತ್ ಇಬ್ರಾಹಿಂ”ರವರು ಸ್ವತಃ ವಿಚಾರವಂತರಾಗಿದ್ದ ಭಿಕ್ಷಂದಿನಿಂದಲೇ ಅವರು ತಮ್ಮ ಸುತ್ತ ಮುತ್ತಲು ನಡೆಯುತ್ತಿರುವ ಕಂದಾಚಾರಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅಜ್ಞಾನವೇ ತುಂಬಿತುಳುಕುತ್ತಿದ್ದ ಸಮಾಜದಲ್ಲಿ ಇವರ ವಿಚಾರಗಳು ಕೋರ್ಧಕ್ಕೆ ಗುರಿಯಾದವು. ಸಮಾಜವನ್ನು ತೀವ್ರ ಶೋಷಣೆಗೆ ಒಳಪಡಿಸಿದ್ದ ಸ್ಥಾಪಿತ ಹಿತಾಸಕ್ತಿಗಳು “ಹಜರತ್ ಇಬ್ರಾಹಿಂ”ರವರ ಜಾಗೃತಿಯ ಅಲೆಗಳ ಪರಿಣಾಮವನ್ನು ಮನಗೊಂಡರು. ಬಲಪ್ರಯೋಗದ ಮೂಲಕ ಹಜರತ್ ಇಬ್ರಾಹಿಂರವರ ಹಾದಿಗೆ ಕಂಟಕವನ್ನೊಡ್ಡಲು ನಿರ್ಧರಿಸಿದರು. ಇದೆಲ್ಲವನ್ನು “ಹಜರತ್ ಇಬ್ರಾಹಿಂ”ರವರು ಖಂಡಿಸಿ ಏಕೇಶ್ವರ ಪೂಜೆಯ ಧರ್ಮ ಪ್ರಚಾರದಲ್ಲಿ ನಿಶ್ಚಲರಾಗಿದ್ದರು. ಕರೋರನಾದ ಚಕ್ರವರ್ತಿ “ನಮೂದ್” ಇವರನ್ನು ನಾನಾ ರೀತಿಯಲ್ಲಿ ಪೀಡಿಸುತ್ತಿದ್ದನು. ಕೊನೆಯಲ್ಲಿ ಅಗ್ನಿ ಕುಂಡದಲ್ಲಿ ತಳ್ಳುವ ಕರಿಣ ಶಿಕ್ಷೆಯನ್ನು ವಿಧಿಸಿದನು. ಅಲ್ಲಾನ ಕೈಪೆಯಿಂದ ಅದು “ನಂದನ ವನ್” ವಾಯಿತೆಂದು ಮುಸ್ಲಿಮ್ ಜನಪದರು ನಂಬುತ್ತಾರೆ.

ಸತ್ಯ ಹಾಗೂ ಧರ್ಮನಿಷ್ಠೆಯಿಂದ ನಡೆಯುವ ಇವರಿಗೆ ಅಗ್ನಿ ಪರೀಕ್ಷೆಗಿಂತಲೂ ಫೋರ ಪರೀಕ್ಷೆ ಕಾದು ನಿಂತಿತ್ತು. “ಹಜರತ್ ಇಬ್ರಾಹಿಂ”ರವರು “ಬೀಬಿ ಸಾರಾ” ಎಂಬ ಸುಂದರ ರಾಜಕುಮಾರಿಯನ್ನು ವಿವಾಹವಾದರು. ರಾಜಕುಮಾರಿಯ ಸೇವೆಗೆ ದಾಸಿ “ಬೀಬಿ ಹಾಜಿರು”ರನ್ನು ನೇಮಿಸಲಾಗಿತ್ತು. ಸುಮಾರು ಎಪ್ಪತ್ತೆ ದು ವರ್ಷಗಳು ದಾಟಿದರೂ “ಹಜರತ್ ಇಬ್ರಾಹಿಂ”ರವರಿಗೆ ಮಕ್ಕಳಾಗಿರಲಿಲ್ಲ. “ಬೀಬಿ ಸಾರಾ”ರವರ ಸೂಚನೆಯ ಮೇರೆ

“ಹಜರತ್ ಇಬ್ರಾಹಿಂ”ರು ದಾಸಿ “ಹಾಜೀರಾ”ಇನ್ನು ವಿವಾಹವಾದರು. ಎಪ್ಪತ್ತೇಳನೆಯ ವಯಸ್ಸಿಗೆ “ಬೀಬಿ ಹಾಜೀರಾ”ಇಂದ “ಹಜರತ್ ಇಸ್ಲಾಮಿಲ್” ಜನಿಸಿದರು. ಪುತ್ರನನ್ನ ಪಡೆದ ಸಂತೋಷದಲ್ಲಿರುವಾಗ ಮಡದಿ ಮತ್ತು ಪುತ್ರನನ್ನ ತ್ಯಾಗ ಮಾಡುವ ಸಂಕಟದಲ್ಲಿ ಸಿಲುಕಿದರು. ಅಲ್ಲಾನ ಇಚ್ಛೆ ಹಾಗೂ ಆಜ್ಞೆಯ ಪ್ರಕಾರ ಬಹುದೂರ ಏಕಾಂತದಲ್ಲಿ, ನೆರಳಿಲ್ಲದ ಬಿಸಿಲ ಧರೆಯಲ್ಲಿ ಉರಿಯುತ್ತಿರುವ ಮರುಭೂಮಿಯಲ್ಲಿ ಮೆಚ್ಚಿನ ಮಡದಿ ಮತ್ತು ಪ್ರೀತಿಯ ಪುತ್ರನನ್ನ ಬಿಟ್ಟು ಬಂದರು.

ಹಸಿವೆ-ಬಾಯಾರಿಕೆಯಿಂದ ತಳಮಳಸುವ ಕಂದನ ಸ್ಥಿತಿಯನ್ನು ನೋಡಲಾರದೆ, ಕಂಗಾಲಾದ ತಾಯಿ “ಹಾಜೀರಾ” ಎಲ್ಲಾದರೂ ನೀರು-ಆಶ್ರಯ ಸಿಗೆಬಹುದೆಂದು ಸುತ್ತಲೂ ಹುಡುಕಲು ಆರಂಭಿಸಿದರು. ಬಾಯಾರಿಕೆಯಿಂದ ಬಳಲುತ್ತಿದ್ದ ಕಂದನ ಚೀತ್ತುರವನ್ನು ಕೇಳಲಾಗದೆ, “ಸಫಾ-ಮರ್ದಾ” ಎಂಬ ಬೆಟ್ಟ-ಗುಡ್ಡವನ್ನು ಪಳೀಳು ಬಾರಿ ಹತ್ತಿ ಇಳಿದು ಕೊನೆಗೆ ಎಲ್ಲಾ ನೀರು, ಆಶ್ರಯ ಸಿಗದೆ, ಬೇಸತ್ತು ಮಗುವಿನ ಬಳಿಗೆ ಧಾವಿಸಿ ಬಂದು ನೋಡಿದರೆ, ಅವರ ಆಶ್ಚರ್ಯಕ್ಕೆ ಮತ್ತಿ ಇರಲಿಲ್ಲ. ಏಕೆಂದರೆ ಹಸುಳಿಯ ಹಿಮ್ಮಡಿಯ ಹೊಡಿತಕ್ಕ ವರತೆಯಿಂದ ತೇವವಾಗಿ ನೀರಿನ ಬೆಲುಮೆ ಪುಟಿಯುತ್ತಿತ್ತು, ಇದನ್ನು ಮುಸ್ಲಿಮರು “ರುಮ್-ರುಮ್” ಎನ್ನುತ್ತಾರೆ.

ಇಂದಿಗೂ ಮೆಕ್ಕಾದ ಮರಳುಗಾಡಿನಲ್ಲಿ ಈ ಬೆಲುಮೆ ಕಾಣಬಹುದಾಗಿದೆ. ಹಜ್ ಮಾಡುವ ಯಾತ್ರಿಗಳು “ಸಫಾ-ಮರ್ದಾ” ಹಾಗೂ “ರುಮ್-ರುಮ್” ಇವೆಲ್ಲವೂ ದೇವಾರ್ಥ ಸ್ಥಳವೆಂದು ಭೇಟಿ ಮಾಡಿ ಪಾವನರಾಗುತ್ತಾರೆ.

ಅನಂತರ “ಬೀಬಿ ಹಾಜೀರಾ” ಮಗುವನೆಂದಿಗೆ ಇಲ್ಲಿಯೇ ಜೀವನ ಸಾಗಿಸುತ್ತಿರುವಾಗ ಈ ಸ್ಥಳದಲ್ಲಿ ಸಮೃದ್ಧವಾಗಿ ಸಿಗುವ ನೀರಿನಿಂದಾಗಿ ಸುತ್ತ ಮುತ್ತಲಿನ ಜನರೆಲ್ಲ ಬಂದು ವಾಸಿಸಿತ್ತೂದಿಗಿದರು. ಬರುಬರುತ್ತಾ ಈ ಸ್ಥಳವು ಬಂದು ಪಟ್ಟಾವಾಗಿ, ವ್ಯಾಪಾರ ಕೇಂದ್ರವಾಗಿ ಪರಿವರ್ತಿತವಾಯಿತು. ಅಂದಿನ ಬೆಂಗಾಡು ಮರುಭೂಮಿಯೇ ಈಗಿನ “ಪವಿತ್ರ, ಮೆಕ್ಕಾ ಪಟ್ಟಣ”.

“ಹಜರತ್ ಇಬ್ರಾಹಿಂ” ಅಲ್ಲಾನ ಇಚ್ಛೆಯ ಪ್ರಕಾರ ಮಡದಿ ಮತ್ತು ಮಗುವನೆಂದಿಗೆ ಪುನಃ ಕೊಡಿಕೊಂಡು ಆನಂದದಿಂದ ಕಾಲ ಕಳೆಯುತ್ತಿರುವಾಗ ಇವರಿಗೆ ಮತ್ತೊಂದು ಪರೀಕ್ಷೆ ಕಾದಿತ್ತು. ಅಲ್ಲಾನ ಆದೇಶದಂತೆ ಅವನ ಹೆಸರಲ್ಲಿ ತಮ್ಮ ಮಗನನ್ನು ಬಲಿ ಕೊಡಬೇಕೆನ್ನುವ ಕನಸನ್ನು ಇವರು ಕಂಡರು. ಅಲ್ಲಾನ ವಿಧೇಯರಾದ ಇವರು ತಮ್ಮ ಮಗ “ಇಸ್ಲಾಮಿಲ್”ರವರನ್ನು ಮೆಕ್ಕಾ ನಗರದ ಸಮೀಪದಲ್ಲಿರುವ “ಮೀನಾ” ಎಂಬ ಪ್ರದೇಶಕ್ಕೆ ಕರೆದು ಕೊಂಡು ಹೋಗಿ, “ಮಗು, ನಾನು ನಿನ್ನನ್ನು ಅಲ್ಲಾನ ಹೆಸರಲ್ಲಿ ಬಲಿ ಕೊಡಬೇಕೆಂಬ ಕನಸು ಕಂಡಿದ್ದೇನೆಂದು” ಹೇಳಿದರು. ತಕ್ಕಣವೇ ಇಸ್ಲಾಮಿಲ್ ರವರು ಅಲ್ಲಾನ ಇಚ್ಛೆ

ಈಡೇರಿಸುವಂತೆ ತಿಳಿಸಿ, ತಂದೆಗೆ ಈ ರೀತಿ ಹೇಳಿದರು. “ಪ್ರಯ ತಂದೆಯೇ, ನೀವು ನಿಮ್ಮ ಕಣ್ಣಗಳನ್ನು ಬಟ್ಟೆಯಿಂದ ಕಟ್ಟಿಕೊಂಡರೆ ಒಳ್ಳೆಯದು. ಆಗ ನಿಮ್ಮ ಮನಸ್ಸು ವಿಚಲಿತಗೊಳ್ಳುವುದಿಲ್ಲ.” ಪುತ್ರನ ಸೂಚನೆ ಕೇಳಿದ ಹಜರತ್ ಇಬ್ರಾಹಿಂರವರಿಗೆ ಅಶ್ವಯವಾಯಿತು. ಅಲ್ಲಾನ ಹೆಸರಿನಲ್ಲಿ ಬಲಿ ಕೊಡುವುದಕ್ಕಾಗಿ ಕತ್ತಿಯನ್ನು ಹಾಯಿಸಿದಾಗ, ಅದ್ದುತ್ತ ಪವಾಡವೋ ಎಂಬಂತೆ ಭಗವಂತನ ಆದೇಶದಂತೆ “ಜಿಬ್ರಯಿಲ್” ಎಂಬ ದೇವದೂತರು ಬಂದು ಬಲಿಗಾಗಿ ಮಲಗಿದ್ದ ಇಸ್ಲಾಮಿಲ್ ರವರ ಬದಲಿಗೆ ಉಗರೊಂದು ಬಲಿಯಾಗುವಂತೆ ಮಾಡಿದರು. ಹೀಗೆ ಪ್ರವಾದಿವರ್ಯರಾದ ಹಜರತ್ ಇಬ್ರಾಹಿಂ ಯಾಗೂ ಹಜರತ್ ಇಸ್ಲಾಮಿಲ್ ರವರ ಜೀವನದಲ್ಲಿ ನಡೆದ ಈ ಘಟನಾವಳಿಗಳನ್ನು ನಂಬಿರುವ ಮುಸ್ಲಿಮರು, ಅಂದಿನಿಂದ ಅವರ ತ್ಯಾಗ ಹಾಗೂ ಸಮರ್ಪಣಾ ಭಾವವನ್ನು ಸ್ಥಿರಪಡ್ಟು ಮತ್ತು ಬಲಿದಾನದ ನೆನಪನ್ನು ಶಾಶ್ವತಗೊಳಿಸಲು, “ಕುರಿ” ಅಥವಾ “ಹಲಾಲ್” ಪ್ರಾಣಿಯನ್ನು ಬಲಿ ಕೊಡುವ ಸಂಪ್ರದಾಯ ಇವರಲ್ಲಿ ಬೆಳೆದು ಬಂದಿದೆ. ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು, ಮೂರು ಪಾಲು ಮಾಡಿ ಬಂಧು-ಮಿತ್ರರು, ಬಡಬಗ್ಗರಿಗೆ ಹಂಚುವ ಪದ್ಧತಿ ಇದೆ.

ಪುನಃ ಭಗವಂತನ ಆದೇಶದಂತೆ ಏಕೇಶ್ವರ ಪೂಜೆಯ ಮೌದಲನೆಯ “ಕಾಬಾ” ಮಂದಿರವನ್ನು ನಿರ್ಮಿಸಿದರು. “ಕಾಬಾ” ಅಥವಾ “ಬ್ರೈತ್ಲಾ” ಅಂದರೆ “ಅಲ್ಲಾನ ಬೀದು” ಎಂಬ ಅರ್ಥವಿದೆ. ಈ “ಕಾಬಾ” ದೇವಾಲಯದ ಕಡೆಗೆ ಮುಖ ಮಾಡಿ ಎಲ್ಲಾ ಇಸ್ಲಾಮ್ ಧರ್ಮಿಗಳಾದರೂ ಪ್ರಾರ್ಥನೆ ಮಾಡುತ್ತಾರೆ. ಮಲಗುಖಾಗಲೂ ಅತ್ಯ ಕಡೆಗೆ ತಲೆ ಮಾಡುತ್ತಾರೆ.

“ಜಿಲ್ಲಾಹಜ್”ನ ಒಂಭತ್ತನೆಯ ತಾರಿಖಿನ ದಿನ ಪವಿತ್ರ ಹಜ್ ಯಾತ್ರೆ, ಪ್ರತಿವರ್ಷ ಈ ಸ್ವಳಿದಲ್ಲಿ ನಡೆಯುತ್ತದೆ. ಮೆಕ್ಕಾ ಎಂಬ ಪ್ರಸಿದ್ಧ ನಗರವು “ಕಾಬಾ”ದ ಸುತ್ತಲೂ ಬೆಳೆದು ಹಜ್ಬಿನಿಂತಿದೆ. ಜಗತ್ತಿನ ಮೂಲೆ ಮೂಲೆಗಳಿಂದಲೂ ಏಕ ದೇವಾರಾಧನೆಯ ಕೇಂದ್ರವಾದ “ಕಾಬಾ”ದ ಸಂದರ್ಭನಾಧರ ಮುಸ್ಲಿಮರು “ಹಜ್” ಯಾತ್ರೆಗೆ ಹೋಗುತ್ತಾರೆ.

“ಹಜ್” ಇಸ್ಲಾಮಿನ ಆರಾಧನಾ ಕರ್ಮಗಳಲ್ಲಾಂದಾಗಿದೆ. ಅನುಕೂಲಸ್ಥರು ತಮ್ಮ ಜೀವಿತದಲ್ಲಿ ಒಮ್ಮೆಯಾದರೂ “ಹಜ್ಕರ್ಮ” ಮಾಡಬೇಕೆಂದು ಇಸ್ಲಾಂ ಧರ್ಮದಲ್ಲಿ ಆದೇಶಿಸಿದೆ. ಹಜ್ ಸಮಯದಲ್ಲಿ ಜಗತ್ತಿನ ನಾನಾ ಕಡೆಯಿಂದ ಬಂದ ಮುಸ್ಲಿಮ್ ಜನ ತಮ್ಮಲ್ಲಿನ ಜಾತಿ, ಮತ, ಲಿಂಗ, ವರ್ಣ, ವರ್ಗ, ಭಾಷೆ, ದೇಶ, ಸೀಮೆಯೆಂಬ ಭೇದವಿಲ್ಲದೆ ಎಲ್ಲರೂ ಪ್ರಾರ್ಥಿಸುವ -

ಲಭ್ಯಕ್ ಅಲ್ಲಾಹುಮ ಲಭ್ಯಕ್ . | ಯಾ ಅಲ್ಲಾನಾನು ನಿನ್ನ ಕರೆಗೆ ಓಗೊಡುತ್ತೇನೆ  
ಲಾ ಪರೀ ಕಲಕ ಲಭ್ಯಕ್

| ನಿನ್ನನ್ನು ಬಿಟ್ಟು ಅನ್ನರಿಲ್ಲ

ಇನ್ನಲ್ಲಾ ಹಮ್ಮದ ವಸ್ತೇಮತ  
ಲಕವಲ್ಲಾ ಮುಲ್ಲಾ  
ಲಾಪರೀ ಕಲಕ್

ನಾನು ಸದಾ ಹಾಡರಿದ್ದೇನೆ  
ಸುತ್ತಿ ಸೋತ್ತೆಗಳೂ ಲೋಕಾಧಿಪತ್ಯವೂ  
ನಿನಗೆ ಏಸಲು, ನಿನಗೆ ಯಾರು ಭಾಗಳಿಲ್ಲ.

ಎಂಬ ಧ್ವನಿ ಮುಗಿಲು ಮುಟ್ಟುತ್ತದೆ. ಎಲ್ಲರೂ “ಎಹೇರಾವು” ಎಂಬ ಚಿಳಿವಸ್ಥಾರಿಗಳಾಗಿ “ಕಾಬಾ”ದ ಸುತ್ತು ಬರುತ್ತಾರೆ. “ಶುರಾನ್” ಗ್ರಂಥವನ್ನು ಓದುತ್ತಾ ಒಂದೇ ಪ್ರವಾದಿಯನ್ನು ಅನುಸರಿಸುತ್ತಾರೆ.


“ಮಹಷ್ಯದ್ ಪೈಗಂಬರ್”ರವರು ತಮ್ಮ ಅನುಯಾಯಿಗಳಿಗೆ “ಬಕ್ರೀದ್” ಹಬ್ಬವನ್ನು, “ಹಜರತ್ ಇಬ್ರಾಹಿಂ”ರವರ ಭಕ್ತಿ ಹಾಗೂ “ಹಜರತ್ ಇಸ್ಲಾಯಿಲ್”ರವರ ಸಹಿಷ್ನುತ್ತೆಯ ಸೃಜಣಾರ್ಥವಾಗಿ ಆಚರಿಸಿರಿ ಎಂದು ಹೇಳಿದ್ದರಂತೆ. ಪವಿತ್ರ “ಶುರಾನ್” ಗ್ರಂಥದ “ಹಜ್” ಎಂಬ “ಸೂರ್”ದಲ್ಲಿ ಅಲ್ಲಾನಿಗೆ ಬಲಿದಾನದ ಮಾಂಸವಾಗಲಿ, ರಕ್ತವಾಗಲಿ ತಲುಪುವುದಿಲ್ಲ. ಮನುಷ್ಯರ ಶ್ರದ್ಧೆ ಭಕ್ತಿ ಮತ್ತು ಪಾವಿತ್ರ್ಯತೆ ಮಾತ್ರ ಅಲ್ಲಾನಿಗೆ ತಲುಪುತ್ತದೆಂದು ಹೇಳಲಾಗಿದೆ.

ಮುಖ್ಯವಾಗಿ “ಬಕ್ರೀದ್” ಹಬ್ಬವು “ಹಜರತ್ ಇಬ್ರಾಹಿಂ”, “ಹಜರತ್ ಇಸ್ಲಾಯಿಲ್”ರವರ ತ್ಯಾಗ ಮತ್ತು ಸಹಿಷ್ನುತ್ತೆಯ ಹಿನ್ನಲೆಯನ್ನು ಒಳಗೊಂಡಿದೆ. ಅಂದರೆ ಪರರ ಒಳಿತಿಗಾಗಿ ತ್ಯಾಗ ಮತ್ತು ಕಷ್ಟಸಹಿಷ್ನುತ್ತೆ, ಅನಿವಾರ್ಯ ಹಾಗೂ ಸಾಮಾಜಿಕ ಹಿತಾಸ್ಕಿಗಾಗಿ ಪರಿಶ್ರಮ ಎಂಬ ಆದರ್ಥ, ಧ್ಯೇಯಗಳೊಂದಿಗೆ “ಬಕ್ರೀದ್” ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಕನಾಟಕದಲ್ಲಿಯೂ “ಬಕ್ರೀದ್” ಹಬ್ಬದ ಮುಂಜಾನೆ ಎದ್ದು, ಸಾನ್ಯ ಮಾಡಿ, “ರೋಟ್ಟಿ ಹಾಗೂ ಕುಫ್ತೆ” ಎಂಬ ತಿಂಡಿ ಮಾಡಿ “ಹಜರತ್ ಇಬ್ರಾಹಿಂ” ಹಾಗೂ “ಹಜರತ್ ಇಸ್ಲಾಯಿಲ್”ರವರ ಹೆಸರಲ್ಲಿ “ಫಾತೇಹ್” ಓದಿಸುತ್ತಾರೆ.

ಹೊಸ ಬಟ್ಟಿ ಧರಿಸಿ, ಸುಗಂಧ ದ್ರವ್ಯಗಳನ್ನು ಹಚ್ಚಿಕೊಂಡು ಮಕ್ಕಳು, ಪುರುಷರು, ವೃದ್ಧರೆಲ್ಲರೂ ಒಟ್ಟಿಗೆ ದಾರಿಯಲ್ಲಿ “ಯಾರೇ ತಕ್ಕೀರ್, ಅಲ್ಲಾಹು ಅಕ್ಕರ್, ಇಸ್ಲಾಂ ಜಿಂದಾಬಾದ್, ಅಲ್ಲಾಹು ಅಕ್ಕರ್” ಎನ್ನಾತ್ತ ಮಸೀದಿಗೆ ಹೋಗುತ್ತಾರೆ. ಮಸೀದಿಯಲ್ಲಿ ಅಥವಾ ವಿಶಾಲವಾದ ಈದ್ ಮೈದಾನದಲ್ಲಿ “ಈದ್ ಸಮಾಜ್” ಮಾಡುತ್ತಾರೆ. “ಸಮಾಜ್” ಮಾಡಿದ ಮೇಲೆ ಧರ್ಮ ಗುರುಗಳು “ಹಜರತ್ ಇಬ್ರಾಹಿಂ” ಹಾಗೂ “ಹಜರತ್ ಇಸ್ಲಾಯಿಲ್”ರವರ ತ್ಯಾಗ ಹಾಗೂ ಸಮರ್ಪಕ್ಕಾ ಭಾವವನ್ನು ಮರಿತು ಜನರಿಗೆ

ಸಂಕ್ಷಿಪ್ತವಾಗಿ ಹೇಳುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿ “ಹಲಾಲ್” ಪಾಣಿಯನ್ನು ಕೊಯ್ದು ಮಾಂಸವನ್ನು ಮೂರು ಭಾಗ ಮಾಡಿ ಬಡವರಿಗೆ, ಸಂಬಂಧಿಕರಿಗೆ ಹಂಚಿ, ಒಂದುಪಾಲು ತಾವು ಉಪಯೋಗಿಸುತ್ತಾರೆ.



ಈದ್ದಾ ಮೈದಾನದಲ್ಲಿ ನಮಾಜ್‌ಗಾಗಿ ಕುಳಿತಿರುವುದು

### 3. ರಂಜಾನ್ :

“ರಂಜಾನ್” ಇಸ್ಲಾಂ ಧರ್ಮದಲ್ಲಿ ಬಹಳ ಪವಿತ್ರ ತಿಂಗಳಾಗಿದೆ. “ರಂಜಾನ್” ಎಂಬ ಪದವು “ರಮಾಜ್” ಎಂಬ ಅರಬೀ ಪದದಿಂದ ಬಂದಿದೆ. “ರಮಾಜ್” ಎಂದರೆ “ಉತ್ತೃತ್ತಿ” ಅಥವಾ “ವೃಷಿ” ಎಂಬ ಅರ್ಥವಿದೆ. ಅಂದರೆ “ಅಲ್ಲಾನ ಪ್ರತಿಫಲದ ಸಮೃದ್ಧಿ” ಎಂದು ಮುಸ್ಲಿಮ್ ಜನಪದರು ನಂಬಿದ್ದಾರೆ.

ಈ ತಿಂಗಳ ಮೂವತ್ತು ದಿನಗಳನ್ನು, ಮೂರು ಹಂತಗಳಾಗಿ ವಿಭಾಗಿಸಿದ್ದಾರೆ.

1. ಮೊದಲ ಹತ್ತು ದಿನಗಳಲ್ಲಿ - ಅಲ್ಲಾನ ಘಲಾಪೇಕ್ಕೆಗಳು ದಕ್ಕುತ್ತದೆಂದು,
2. ಎರಡನೆಯ ಹತ್ತು ದಿನಗಳಲ್ಲಿ - ಮುಕ್ಕಿ ಸಿಗುತ್ತದೆಂದು,
3. ಮೂರನೆಯ ಹತ್ತು ದಿನಗಳಲ್ಲಿ - ನರಕ ಯಾತನೆಯಿಂದ ಬಿಡುಗಡೆ ದೊರೆಯುತ್ತದೆಂದು, ಮುಸ್ಲಿಮ್ ಜನಪದರ ನಂಬಿಕೆಯಾಗಿದೆ. ಹಾಗೆಯೇ ಹದಿನ್ಯೇದು ವಿವಿಧ ಪ್ರಾಡಗಳು ಹಾಗೂ ಪ್ರತಿಫಲಗಳು ದಕ್ಕುತ್ತದೆಂದು “ಹದೀಸ್”ನಲ್ಲಿಯೂ ಹೇಳಲಾಗಿದೆ.

1. ದವಸ ಧಾನ್ಯಗಳ ಸಮೃದ್ಧಿ.
2. ಸಂಪತ್ತಿನ ಹೆಚ್ಚಳ.
3. ಉಪವಾಸದ ಪ್ರತಿಫಲ.
4. ಪುಣ್ಯಕ್ಕೆ ತಕ್ಷ ಪ್ರತಿಫಲ.
5. ದೇವದೂತರು, ಉಪವಾಸಿಗರ ಬಗ್ಗೆ ಪಾರ್ಥಿಸುವುದು.
6. ದುಷ್ಪತ್ತಿಗಳ ನಿವಾರಣೆ.
7. ಸಂಪತ್ತಿನ ಸಮೃದ್ಧಿಯ ಬಗಿಲು ತೆರೆಯುತ್ತದೆ.
8. ಸ್ವರ್ಗದ ಬಗಿಲು ತೆರೆದು ನರಕದ ಬಗಿಲು ಮುಚ್ಚುತ್ತದೆ.
9. ಈ ತಿಂಗಳನ ಪ್ರತೀ ರಾತ್ರಿ, ಯಲ್ಲಾ ಏಳು ಲಕ್ಷ್ಯ ಜನರಿಗೆ ನರಕ ಯಾತನೆಯಿಂದ ಬಿಡುಗಡೆ ದೊರೆಯುತ್ತದೆ.
10. ಶುಕ್ರವಾರದ ರಾತ್ರಿ, ನಲವತ್ತೊಂಬತ್ತು ಲಕ್ಷ್ಯ ಜನರಿಗೆ ನರಕ ಯಾತನೆಯಿಂದ ಬಿಡುಗಡೆ ದೊರೆಯುತ್ತದೆ.
11. ಈ ತಿಂಗಳ ಕೊನೆಯ ರಾತ್ರಿ, ಪ್ರತಿಯೊಬ್ಬ ಉಪವಾಸಿಗನ ಪಾಪ ಪರಿಹಾರವಾಗುತ್ತದೆ.
12. ಪ್ರತಿ ದಿನ ಸ್ವರ್ಗವನ್ನು ಅಲಂಕರಿಸಲಾಗುತ್ತದೆ.
13. ಪ್ರತಿಯೊಬ್ಬನಿಗೂ ಉಪವಾಸದ ಘಲ ದೊರೆಯುತ್ತದೆ.
14. ಉಪವಾಸಿಗನ ದೇಹವು ಪಾಪದಿಂದ ಮುಕ್ತವಾಗುತ್ತದೆ.
15. ಅಲ್ಲಾನ ಸಂತೋಷ ಇವನಿಗೆ ದಕ್ಷತ್ತದೆಂಬ, “ಹದಿಂ”ನಲ್ಲಿ ಹೇಳಿರುವ ಮೇಲಿನ ಹೇಳಿಕೆಗಳನ್ನು ಮುಸ್ಲಿಮರು ನಂಬುತ್ತಾರೆ.

ಇಸ್ಲಾಂ ಧರ್ಮವು ಏದು ಆಧಾರ ಸ್ಥಂಭಗಳ ಮೇಲೆ ರಚನೆಯಾಗಿದೆ :

1. ಆರಾಥನೆಗೆ ಅಹಂಕಾರಿರುವ ಅಲ್ಲಾನ ವಿನಿ: ಅನ್ಯರಿಲ್ಲ ಆತನನ್ನು ಮೀರಿಸುವ ಶಕ್ತಿಯೂ ಇಲ್ಲ, ಜೀವನ ಮತ್ತು ಮರಣಗಳ ಅಧಿಪತಿ ಆತ.
  2. ಮಹಮ್ಮದ್ ಪ್ರೇಗಂಬರ್ ರವರು ಅಲ್ಲಾನ ಕೊನೆಯ ಪ್ರವಾದಿಗಳು.
  3. ದಿನಂಪ್ರತಿ ಏದು ಸಲ “ನಮಾಜ್” ಮಾಡಬೇಕು.
  4. ರಂಜನಾ ತಿಂಗಳಲ್ಲಿ ಉಪವಾಸ ವ್ರತ ಆಚರಿಸಬೇಕು.
  5. ಆರ್ಥಿಕ ಬಲವಿದ್ವರು “ರುಹಾತ್” ಮತ್ತು “ಹಜ್” ಕರ್ಮಯಾತ್ರೆ, ಮಾಡಬೇಕು.
- ಈ ಮೇಲಿನ ಅಂಶಗಳನ್ನು ಪ್ರತಿಯೊಬ್ಬ ಮುಸ್ಲಿಮನೂ ನಂಬಿ ಆಚರಿಸಲೇಬೇಕು, ಎಂದು ಇಸ್ಲಾಂ ಧರ್ಮದಲ್ಲಿ ಹೇಳಿದೆ. ಮುಸ್ಲಿಮನು ಉಪವಾಸ ಮಾಡುವಾಗ ಮೂರು ಮುಖ್ಯ ಆಚರಣೆಗಳನ್ನು ಅನುಸರಿಸುವನು.

1. ಸೂಯೋದಯಕ್ಕಿಂತ ಮೊದಲು ಸೂಯಾಸ್ತದ ತನಕ ಉಪವಾಸವಿರುವುದು.
2. ಉಪವಾಸವಿರುತ್ತೇನೆಂದು ನಿಶ್ಚಯಿಸುವುದು.
3. ದೇಹೇಚ್ಚೆಯ ಪ್ರಬಲ ಒತ್ತಡವನ್ನ ನಿಗ್ರಹಿಸಿ, ಆಹಾರ ಮತ್ತು ಲೈಂಗಿಕ ಸುಖದಿಂದ ದೂರವಿರುವುದು.

“ಸೌಮ್ಯ” ಎಂಬ ಅರಜ್ಞಿ ಪದಕ್ಕೆ ಕನ್ನಡದಲ್ಲಿ “ವರ್ಜನೆ” ಅಥವಾ “ಪರಿತ್ಯಾಗ” ಎಂಬ ಅರ್ಥವಿದೆ. ರಂಜನ್ ತಿಂಗಳಲ್ಲಿ ಉಪವಾಸಿಗನು ಆಹಾರ ಪಾನೀಯಗಳನ್ನು ಮಾತ್ರ, ತ್ಯಜಿಸಿದರೆ ಸಾಲದು, ಇತರ ಎಲ್ಲಾ ದೃಹಿಕ ಸುಖವನ್ನು ಪರಿತ್ಯಜಿಸಲು ಸಿದ್ಧನಿರಬೇಕು. ಅನಾವಶ್ಯಕ ಕಾರ್ಯಗಳಿಂದ ದೂರವಿರಬೇಕು. ಉಪವಾಸಿಗನಲ್ಲಿ ಸ್ನೇತಿಕ ಪ್ರಜ್ಞಾ ಬೆಳೆಸುವುದೇ ಇಲ್ಲಿಯ ಮುಖ್ಯ ಉದ್ದೇಶ. ಜೀವನದ ಪರಿಶುದ್ಧಿಗೂ, ಆತ್ಮಾನ್ಯತಿಗೂ ಉಪವಾಸದಷ್ಟು ಸಮರ್ಥ ಉಪಾಧಿ ಬೇರೊಂದಿಲ್ಲ ಎಂದು ತಿಳಿಯಲಾಗಿದೆ. ಉತ್ತಮ ಜೀವನ ಮತ್ತು ಆತ್ಮಾನ್ಯತಿಯ ಸಾಧನೆಗೆ ಉಪವಾಸವು ಉಪಯುಕ್ತ ಮಾರ್ಗವೆಂದು ಎಲ್ಲ ಮತಗಳಲ್ಲಿ ಅಂಗೀಕರಿಸಲಾಗಿದೆ.

ಇಲ್ಲಿ ಉಪವಾಸವು ಒಂದು ಗುರಿಯಲ್ಲ, ಗುರಿಯ ಸಾಧನೆಗಾಗಿರುವ ಮಾರ್ಗ. ಹಗಲಿನ ವೇಳೆ ಸೂಯೋದಯದ ಮೊದಲು ಸೂಯಾಸ್ತದ ತನಕ ಹಸಿವು ಸಹಿಸಿದ ಮಾತ್ರಕ್ಕೆ ಉಪವಾಸದ ಉದ್ದೇಶ ಈಡೇರುವುದಿಲ್ಲ. ಬದಲಾಗಿ ಎಲ್ಲಾ ಸುಖ ಸಂತೋಷಗಳನ್ನು ನಿಯಂತ್ರಿಸಬೇಕು. ಹಾಗೆಯೇ ಸಂಪೂರ್ಣ ಪ್ರಜ್ಞಾಯಿಂದ ಉಪವಾಸವಿರಬೇಕು. ಕೆಟ್ಟ ಮಾತ್ರ, ಕೆಟ್ಟ ವರ್ತನೆಗಳನ್ನು ತ್ಯಜಿಸದಾತನು ತನ್ನ ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಬೇಕಾದ ಅಗತ್ಯವಿಲ್ಲ ಎಂಬ ಪ್ರವಾದಿವಯರ ಮಾತ್ರ ಇಲ್ಲಿ ಗಮನಾರ್ಹವಾದುದು. ಮುಸ್ಲಿಮನು ದಿನಂಪ್ರತಿ ಐದು ಹೊತ್ತು “ನಮಾಜ್” ಮಾಡುವುದರ ಜೊತೆಗೆ ಈ ತಿಂಗಳಿನ ಮೊದಲನೆಯ ತಾರೀಖಿನ ದಿನದಿಂದ, ಮುಂದಿನ ತಿಂಗಳು ಚಂದ್ರ ನೋಡುವವರಿಗೆ “ಇಪ್ಪತ್ತು ರಕಾತ್” ನಿಷಾ ನಮಾಜ್” ಅಥವಾ “ತರಾಂವೀ ನಮಾಜ್” ಮಾಡಬೇಕು. ಪುರುಷರೆಲ್ಲ ಮಸೀದಿಯಲ್ಲಿ, ಸ್ತ್ರೀಯರೆಲ್ಲ ತಮ್ಮ ತಮ್ಮ ಮನೆಗಳಲ್ಲಿ ಒಟ್ಟಿಗೂಡಿ “ನಮಾಜ್” ಮಾಡುತ್ತಾರೆ. ಇದಕ್ಕಾಗಿ “ಹಫೀಜೇ ಖುರಾನ್” ರವರನ್ನು ನೇಮಿಸುತ್ತಾರೆ. ಮುಂದಿನ ತಿಂಗಳ ಚಂದ್ರನನ್ನು ನೋಡಿ ಉಪವಾಸ ಹಾಗೂ “ತರಾಂವೀ” ನಿಲ್ಲಿಸುತ್ತಾರೆ.

ಈ ತಿಂಗಳಿನ ಕೊನೆಯಲ್ಲಿ ಬರುವ 20, 22, 24, 26, 28 ದಿನದ ಈ ಐದೂ ರಾತ್ರಿಯನ್ನು “ತಾಬೂರಾತ್” ಎನ್ನಲಾಗಿದೆ. ಈ ಐದು ರಾತ್ರಿಯಲ್ಲಿ ಒಂದು ರಾತ್ರಿ, “ಶಭೀಖಿದರ್ಕೀರಾತ್” ಅಥವಾ “ಲೈಲತುಲ್ ಖಿದರ್ ಕೀರಾತ್” ಆಗಿದ್ದು, ಯಾವುದು ಆ ರಾತ್ರಿ, ಎಂದು ತಿಳಿಯಲು ಕೆಲವು ಸೂಚನೆಗಳಿವೆ. ಆ ಸೂಚನೆಗಳು ಯಾವುವೆಂದರೆ :

1. ಆ ರಾತ್ರಿ, ಬಹಳ ಪ್ರಕಾಶಮಾನವಾಗಿರುತ್ತದೆ.

2. ಸಮ ಉಷ್ಣತೆಯಿಂದ ಕೂಡಿರುತ್ತದೆ.

3. ಅರುಣೋದಯದಲ್ಲಿ ಕಿರಣಗಳು ಕಣೆಸಿಕೊಳ್ಳುವುದಿಲ್ಲ.

ಇಂತಹ ಸೂಚನೆಗಳು ಇರುವ ದಿನವನ್ನು ಹಾಗೂ ಆ ರಾತ್ರಿಯನ್ನು “ಶಬ್ದೀಖಿದರ್ ಕೀರಾತ್” ಎನ್ನಲಾಗಿದೆ.

ಸುಮಾರು ಇಪ್ಪತ್ತುರು ವರ್ಷಗಳ ಅವಧಿಯಲ್ಲಿ ರಚನೆಗೊಳ್ಳುತ್ತಿದ್ದ “ಖುರಾನ್” ಗ್ರಂಥವು ಈ “ಶಬ್ದೀಖಿದರ್ ಕೀರಾತ್”ನಲ್ಲಿ ಪೂರ್ಣಗೊಂಡಿತು. ಆದುದರಿಂದ ಈ ರಾತ್ರಿಯು ಮುಸ್ಲಿಂಬಾಂಧವರಿಗೆ ಅತಿ ಶ್ರೀಷ್ಟವಾಗಿದೆ. “ಖುರಾನ್” ಗ್ರಂಥವು ಮಹಮ್ಮದ್ ಪ್ರೇರಿತರವರ ಮೇಲೆ ಅಲ್ಲಾ ಅವತ್ತೀರ್ಣಗೊಳಿಸಿದನೆಂದು ಮುಸ್ಲಿಂಮರು ನಂಬುತ್ತಾರೆ. ಈ ಗ್ರಂಥದಲ್ಲಿ ಮಾನವನ ಹುಟ್ಟಿನಿಂದ ಅಂತ್ಯದವರೆಗಿನ ಜೀವನದ ಸಕಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾರ್ಗದರ್ಶನವು ಇಲ್ಲಿ ಮೇಳ್ಳಿಸಿಕೊಂಡಿದೆ ಎಂದು ಮುಸ್ಲಿಂಮರು ಹೇಳುತ್ತಾರೆ.

“ಇಸ್ಲಾಮ್” ಎಂದರೆ “ಶರಣಾಗು” ಎಂದರ್ಥ. ವ್ಯಾಪಕವಾದ ಅರ್ಥದಲ್ಲಿ ಅಲ್ಲಾನಿಗೆ ಶರಣಾಗು ಎಂಬ ಭಾವವಿದೆ. ಇಸ್ಲಾಮ್ ಧರ್ಮವು ಯಾವುದೇ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆ ಅಥವಾ ಜನವಿಭಾಗಕ್ಕೆ ಸೀಮಿತವಾದುದ್ದಲ್ಲ. ಮಾನವೀಯತೆಯ ಸಹಜ ಧರ್ಮವಾಗಿದೆ. ಆಧ್ಯಾತ್ಮಿಕ, ಲೌಕಿಕ, ರಾಜಕೀಯ, ಆರ್ಥಿಕ, ಮಾನವೀಯ ಸಂಬಂಧಗಳಲ್ಲಿ ಪ್ರಬಲ ಸ್ಥಂದನವನ್ನು ಸೃಷ್ಟಿಸಿರುವ ಜೀವನದ ವ್ಯವಸ್ಥೆಯಾಗಿದೆ. ಒಟ್ಟನಲ್ಲಿ ಖುರಾನಿನ ಆಧಾರದಿಂದ ಇಸ್ಲಾಂ ಧರ್ಮ ಸ್ಥಿರಗೊಂಡಿದೆ. ಇಂತಹ ಗ್ರಂಥವು ರಚನೆಯಾಗಿ ಪೂರ್ಣಗೊಂಡ ರಾತ್ರಿ, ಇಸ್ಲಾಮಿನ ಇತಿಹಾಸದಲ್ಲಿಯೇ ಅತಿ ಪ್ರಮುಖವಾಗಿರುವುದರಿಂದ ಮುಸ್ಲಿಂಮರು ಆ ರಾತ್ರಿಯನ್ನು ಪವಿತ್ರ ಹಾಗೂ ಶ್ರೀಷ್ಟವೆಂದು ಪರಿಗಣಿಸಿ ಅಲ್ಲಾನಲ್ಲಿ ಪ್ರಾರ್ಥನೆ ಹಾಗೂ ನಮಾಜ್ ಮಾಡುತ್ತಾರೆ.

ಯಾರು ಪರಿಶುದ್ಧ ಮನಸ್ಸಿನಿಂದ ಅಲ್ಲಾನಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಾರೋ ಅವರಿಗೆ ತಕ್ಷ ಪ್ರತಿಫಲ ದಕ್ಷತೆಯಿಂದ ಪ್ರೇಗಂಬರ್ ಹೇಳಿದ್ದಾರೆಂದು ಹದಿಸ್ತಾನಲ್ಲಿ ತಿಳಿಸಿದೆ.

ಆದುದರಿಂದ ಮುಸ್ಲಿಂಮನು ಈ “ರಂಜಾನ್” ತಿಂಗಳಲ್ಲಿ “ಯತೇಕಾಫ್” ಇರುವುದು, “ರುಹುಕಾತ್” ನೀಡುವುದು ಇತ್ಯಾದಿ ಪುಣ್ಯ ಕಾರ್ಯ ಮಾಡುತ್ತಾನೆ. “ರುಹುಕಾತ್” ಎಂಬ ಪದಕ್ಕೆ ಪರಿಶುದ್ಧ ಎಂಬ ಅರ್ಥವಿದೆ. ಅಂದರೆ ಮುಸ್ಲಿಂಮನು ಸೂಲ ಮತ್ತು ಇತರ ಎಲ್ಲಾ ಜವಾಬ್ದಾರಿಯಿಂದ ಮುಕ್ತಾಗಿದ್ದು, ಅವನಲ್ಲಿ ಸಂಪತ್ತಿದಾಗ ತನ್ನ ಸ್ವಂತ ಸಂಪತ್ತಿನ ಮೇಲೆ ತೆರವನ್ನು ದಾನದ ರೂಪದಲ್ಲಿ ಬಡಬಗ್ಗರಿಗೆ ನೀಡಬೇಕೆಂದು ಇಸ್ಲಾಂ ಧರ್ಮದಲ್ಲಿ ಹೇಳಲಾಗಿದೆ. ಯಾರು ತನ್ನ ಸಂಪತ್ತಿನ ಮೇಲಿನ ತೆರವನ್ನು ನಿರಾಕರಿಸಿ, ಬೆಳ್ಳಿ-ಬಂಗಾರವನ್ನು

ದಾಸ್ತಾನು ಮಾಡುತ್ತಾನೋ ಅವನಿಗೆ ಕಪಟ ವಿಶ್ವಾಸಿ ಎಂದು, ಯಾತನಾಮಯ ಶಿಕ್ಷೆಯಿದೆ ಎಂದು “ಮಿರಾನ್”ನಲ್ಲಿ ಹೇಳಲಾಗಿದೆ. ಆದುದರಿಂದ ಮುಸ್ಲಿಂರು ತಮ್ಮ ಸ್ವಂತದ ಅಧಿಕ ಸಂಪತ್ತಿನ ಮೇಲಿನ ತೆರವನ್ನು ಸಂಬಂಧಿಕರಿಗೆ, ಅನಾಥರಿಗೆ, ಯಾತ್ರಿಕರಿಗೆ ಬಡವರಿಗೆ ದಾನದ ರೂಪದಲ್ಲಿ ನೀಡುತ್ತಾರೆ.

ಮೇಲೆ ಹೇಳಿರುವಂತೆ ರಂಜಾನ್ ತಿಂಗಳಲ್ಲಿ ಅಲ್ಲಾನ್ ಅನುಗ್ರಹ ದೊರೆಯುತ್ತದೆಂದು ಮುಸ್ಲಿಂರು ಉಪವಾಸವಿದ್ದ ದಾನ-ಧರ್ಮಾದಿಗಳನ್ನು ಮಾಡಿ, ಪುಣ್ಯ ಕಟ್ಟಿಕೊಳ್ಳುತ್ತಾರೆ. ರಂಜಾನ್ ತಿಂಗಳ ಮಹತ್ವ ಹಾಗೂ ಉಪವಾಸದ ಮಹಿಮೆಯನ್ನು ಕುರಿತಂತೆ ನಂಬಿಕೆಯನ್ನು ಅಧಿಕಗೊಳಿಸುವ ಗೀತೆಗಳು ಮುಸ್ಲಿಂ ಜನಪದರಲ್ಲಿ ಪ್ರಚಲಿತವಾಗಿವೆ :

ಮಶೂರ್ ರಿವಾಯತ್ ಹೈ ಮೋಮಿನೋ  
ರಂಜಾನ್ ಕ ಮಹನಾ ಬರಕತ್  
ಹೈ ಮೋಮಿನೋ  
ಎಕ್ ಶಹೇರ್ ಮೇ ಥಾ ಲಡ್ಕಾ  
ಕೋಯಿ ಸಾತ್ ಸಾಲ್ಕು  
ರೋಜಾಯೇ ರಕ್ಕೇಕಾ ಉಸ್ಕು  
ಅರ್ ಮಾನ್ ಥಾ ಯೀ ಬಡಾ  
ರಂಜಾನ್ ಕಾ ಮಹೀನಾ  
ಆಯಾತೋ ಖಿಷ್ ಹುವಾ  
ಓ ಅಷ್ ಮಾಸೇ ಕಹೇನ್ದೇಲಗಾ ಇಲ್ಲೇಜಾ  
ಸಹೇರ್ ವಹ್ತೇ ಮುಜ್ಫುಭೀ ಜಗಾನ ತುಂ  
  
ಮಾಕು ಹಿಸರ್ಕ್ ಬಾತ್ ಕಾ ಆಯಾನಾ  
ಖಿಯಾಲ್  
ಲಡ್ಕಾ ಉತ್ತಾ ಜೋ ವೋ ಸುಖಹೋ  
ತೋ ಉಸ್ಕು ಹುವಾ ಮಾಲುಮ್  
ಜೋ ಜಿಸ್ ವಹ್ತ್ ಮಾ  
ದಿಖಾಯಿ ಗಮೇ ಹಾಲ್  
ಇಸ್ ವಹ್ತ್ ಮೇ ಮಾನೇ ದೇಖಾ  
ಬೇಟೆ ಕಾ ಗಮ್ಮೇ ಹಾಲ್  
ಸಮ್ಮಾಂಯೇ ಇಸ್ಕು ಡೀರ್ ಕವ

ಪ್ರಸಿದ್ಧವಾದ ಒಂದು ಹೇಳಿಕೆ ಇದೆ ಮುಸ್ಲಿಂರೇ  
ರಂಜಾನ್ ತಿಂಗಳು ಸಮೃದ್ಧಿಯಿಂದ ಕೂಡಿದೆ  
ಮುಸ್ಲಿಂರೇ  
ಒಂದು ಪಟ್ಟಣದಲ್ಲಿ ಇದ್ದ ಹುಡುಗ  
ಸುಮಾರು ಏಳು ವರ್ಷಗಳ ವರ್ಷ  
ಉಪವಾಸ ಇರಬೇಕೆಂದು ಅವನಿಗೆ  
ಇಚ್ಛೆಯಿತ್ತು ಅಧಿಕ  
ರಂಜಾನ್ ತಿಂಗಳು  
ಬಂದಾಗ ಬಹಳ ಸಂತೋಷಗೊಂಡ  
ತನ್ನ ತಾಯಿಯ ಹತ್ತಿರ ತನ್ನ ಇಚ್ಛೆ ಹೇಳಿದ  
ಮುಂಜಾವಿನ ಸಮಯದಲ್ಲಿ ನನಗೂ  
ಎಚ್ಚರಿಸಬೇಕು ನೀನು  
ತಾಯಿಗೆ ಮಗನ ಮಾತು ನೆನಂಟಿಗೆ  
ಬರಲೇ ಇಲ್ಲ  
ಹುಡುಗ ಬೆಳಗ್ಗೆ ಎದ್ದಾಗ ಅವನಿಗೆ  
ಎಲ್ಲವೂ ತಿಳಿಯಿತು  
ಆ ಸಮಯದಲ್ಲಿ ತಾಯಿ  
ದುಃಖಿತಾದಳು  
ಅದೇ ಸಮಯದಲ್ಲಿ ತಾಯಿ ನೋಡಿದಳು  
ಮಗನ ದುಃಖವನ್ನು  
ಸಮಜಾಯಿಸಿ ಹೇಳಿದಳು ಮಗನಿಗೆ

ಸುನ್ನೇ ಮೇರೆ ಲಾಲ್  
ರೋಚೊ ನಹೀ ಹೈ ಘರ್ಜ್ ಭೀ  
ಗಮ್ ನಾ ಕರ್  
ಲಡ್ಬ್ಯಾಯೀ ಚೋಲಾ ಮಾಸೀ  
ಮೈನೇ ಸುನಾಹೈ ರಂಜಾನ್ ಕಾ ಬಯಾನ್  
ಶುರಾನ್ ಇಫ್ ಮಹಿನೇಮೇ  
ನಾಚೇಲ್ ಹುವಾ ಹೈ ಮಾ  
ರಂಜಾನ್ ಬರ್ಮೋತೋಂಕಾ  
ಮಹಿನಾ ಹೈ ಮಾ  
ಜನ್ನತ್ ಮೇ ಘರ್ ಏಲೇಗಾ  
ಹರ್ ರೋಚೇ ದಾರ್ಕು  
ಖಾನಾ ತು ಖಾಲೀ ದೇಕ್ ತೋ  
ಕ್ಯಾ ಹೋಗಾ ಹಾಲ್  
ಬಾರಾ ಬಜೇಂಹೈ ತು ಬುಖಾ  
ಮೇರಾ ಲಾಲ್  
ಬೇತಾಬ್ ಮಾಕು ಚೋಲ್ ಉತ್ತಾ  
ಜೋ ಕುಚ್ ಭೀ ಹೋತೋ  
ನಾ ಖಾಂಪ್ರಾಂಗಾ  
ಹಿಂಜ್ ಆಯೀ ಸೀನೆಮೇ ರುಕ್ ಗಯ್  
ಮಾ ಬಾಪ್ ಚೇವ್ ಉತ್ತೇ  
ಮಾಸೂಮ್ ಚಲ್ ಬಸ್  
ಇತ್ತೈಪೇ ದರ್ ಪೇ ಕಸೀ ದೀಖಾ  
ಷಾಹೀಲ್ಯೈ ಪದಾ  
ಮೈ ರೋಚೇ ದಾರ್ಂಹೂ  
ಖಾನಾ ವೀಲಾಯಿಯೀಗಾ  
ಘರ್ ಮೇ ಜೋ ಪಕಾಫಾ  
ಉಸೇ ಷಾಹಿಲ್ ಕು ದೇದಿಯಾ  
ಚಹೇರೆ ಪೇ ಆಯಾ ಹೈ  
ದಿಲ್ ಕಾ ಗಮ್ ನಿಹಾಲ್

ಕೇಳು ನನ್ನ ಕಂದನೆ  
ನಿನಗೆ ಉಪವಾಸ ಇರುವ ಶಕ್ತಿ ಇಲ್ಲ  
ನೀನು ದುಃಖಿಸಬೇಡ  
ಹುಡುಗ ಹೇಳಿದ ತನ್ನ ತಾಯಿಗೆ  
ನಾನು ಕೇಳಿದ್ದೇನೆ ರಂಜಾನ್ ತಿಂಗಳ ಮಹಿಮೆ  
ಶುರಾನ್ ಗ್ರಂಥ ಇದೇ ತಿಂಗಳಲ್ಲಿ  
ಅವಶ್ರೀಗೌಂಡಿದೆ ಅಮ್ಮೆ  
ರಂಜಾನ್ ಅತಿ ಸಮೃದ್ಧಿಯ  
ತಿಂಗಳಾಗಿದೆ ಅಮ್ಮೆ  
ಸ್ವರ್ಗದಲ್ಲಿ ಮನ ದೊರೆಯುತ್ತದೆ  
ಪ್ರತಿಯೊಬ್ಬ ಉಪವಾಸಿಗನಿಗೆ  
ಉಂಟ ಮಾಡು ಇಲ್ಲವೆಂದರೆ ನಿನ್ನ  
ಅರೋಗ್ಯ ಏನಾಗುತ್ತದೆಂದು ನೋಡು  
ಹನ್ನೆರಡು ಗಂಟೆಯಾಗಿದೆ ನೀನು ಹಸಿದುಕೊಂಡೆ  
ಇದ್ದೀಯ ನನ್ನ ಕಂದ  
ತಳಮಳಗೊಳ್ಳುತ್ತಿರುವ ಅಪ್ಪನಿಗೆ ಹೀಗೆ ಹೇಳಿದ  
ಏನಾದರೂ ಆಗಲಿ  
ನಾನು ಉಂಟ ಮಾಡುವುದಿಲ್ಲ  
ತಕ್ಷಣ ಬಿಕ್ಷುಳಿಕೆ ಬಂದು ಎದೆಯಲ್ಲಿ ಸಿಕ್ಕಿಕೊಂಡಿತು  
ತಂದೆ ತಾಯಿ ಚೇತ್ತರಿಸಿದರು  
ಮುಗ್ನನು ಮರಣ ಹೊಂದಿದನೆಂದು  
ಇದೇ ಸಮಯದಲ್ಲಿ ಬಾಗಿಲಲ್ಲಿ ಯಾರೋ  
ಪರದೇಶಿ ಕಾಣಿಸಿಕೊಂಡು ಹೇಳಿದ  
ನಾನು ಉಪವಾಸವಿದ್ದಿನಿ  
ಯಾರಾದರೂ ಉಂಟ ಮಾಡಿಸಿ ನನಗೆ ಎಂದು  
ಮನೆಯಲ್ಲಿ ಏನು ಅಡುಗೆ ಮಾಡಿದ್ದರೋ  
ಅದನ್ನೇ ಪರದೇಸಿಗೆ ಕೊಟ್ಟರು  
ಮುಖದಲ್ಲಿ ಕಾಣಿಸಿಕೊಳ್ಳುತ್ತಿದೆ  
ಹೃದಯದ ವೇದನೆ

ಸಾಹೀಲ್ ದೇಶ್ಯ ಕರ್  
ಕ್ಯಾಬಾತ್ ಹೈ ಏಂಯಾ  
ಬೇಟ್ ಹಮಾರ ರೋಜೇ ದಾರ್  
ದಿಲ್ ಕಾ ಸುಕುನ್ ಭೀನ್ ತೋ ಗಯಾ  
ಬಚ್ಚೆ ಕಿ ಲಾಶ್ ಮುಚ್ಚು ಭೀ ತೋ  
ವಕ್ಕಾಡರ್ ದಿಖಾಯಿಯೇ  
ಜಬ್ ಲಾಶ್ ದೇಕಾ ಬಚ್ಚೆ ಕೀ  
ಸಾಹೀಲ್ ನೇ ಯೇ ಕಾಹ  
ಹೋಜಾ ಶುದಾಕೇ ಹುಕ್ಕುಸೇ  
ಜ್ಞಂದಾ ತು ಇಸ್ಥಿದೀ  
ಶುದಾಕೇ ರಹಮ್ ಸೇ ಬಚ್ಚೇನೇ  
ಫೀರ್ ಆಂಕ್ ಹೋಲ್ ದೀ  
ಮಾ ಬಾಪ್ ನೇ ದೇಶ್ಯಾ ಇಸ್ ಮಂಜರ್  
ತೋ ಶುಷ್ ಹುವೇ  
ಬೇ ಸಬ್ತೇ ಸಾಹೀಲ್ ಕೇ ಖದ್ದೋಪರ್  
ಗಿರ್ ಪಡೇ  
ರಂಜಾನ್ ಮಹೀನಾ ಬಡಾ  
ಬರ್ದ್ದೋತೋಂಕಾ ಹೈ  
ಗಮ್ ಸೇ ನಜಾತ್ ಮಲ್ಲೀ ಹೈ  
ಹರ್ ರೋಜೇದಾರ್

ಪರದೇಸಿ ನೋಡಿ  
ಎನು ವಿಷಯ ಇದೆ ಒಡೆಯಾ  
ನಮ್ಮ ಮಗನು ಉಪವಾಸಿಗ  
ಮನಸ್ಸಿನ ನೆಮ್ಮಿದಿಯನ್ನ ಕಸಿದುಕೊಂಡ  
ಮಗುವಿನ ಕಳೀಬರವನ್ನ ನನಗೂ  
ಒಂದು ಬಾರಿ ದರ್ಶನ ಮಾಡಿಸಿ  
ಮಗುವಿನ ಕಳೀಬರವನ್ನ ನೋಡಿ  
ಪರದೇಸಿ ಹೀಗೆ ಹೇಳಿದ  
ಅಲ್ಲಾನ ಆಜ್ಞಾಯಿಂದ  
ಜೀವಂತವಾಗಿ ಏಳು ಈ ಕ್ಷಣವೇ  
ಅಲ್ಲಾನ ದಯೆಯಿಂದ ಮಗನು  
ತಕ್ಷಣ ಕಣ್ಣ ತೆರೆದನು  
ತಂದೆ ತಾಯಿ ಈ ಸನ್ನವೇಶವನ್ನ  
ನೋಡಿ ಹಣ್ಣಿತರಾದರು.  
ತಕ್ಷಣ ಪರದೇಶಿಯ ಚರಣದ  
ಮೇಲೆ ಬಿದ್ದರು  
ಹೀಗೆ ರಂಜಾನ್ ತಿಂಗಳು ಬಹಳ  
ಸಮೃದ್ಧಿಯ ತಿಂಗಳಾಗಿದೆ  
ಸಂಕಷ್ಟಿಂದ ಬಿಡುಗಡೆ ದೊರೆಯುತ್ತದೆ  
ಪ್ರತಿಯೊಬ್ಬ ಉಪವಾಸಿಗನಿಗೆ

ಯಾವುದೇ ಆಚರಣೆಗೆ ನಂಬಿಕೆಗಳೇ ಮೂಲವಾಗಿರುವುದರಿಂದ ರಂಜಾನ್ ತಿಂಗಳ ಮಹತ್ವವನ್ನು ಕುರಿತ, ನಂಬಿಕೆಗಳನ್ನು ಅಧಿಕಗೊಳಿಸಲು ಮುಸ್ಲಿಮ್ ಜನಪದರು ಮೇಲಿನಂತೆ ಕಥೆ, ಸನ್ನವೇಶ, ಸಂದರ್ಭಗಳನ್ನು ಗೀತೆಗಳಾಗಿ ಮಾರ್ಪಡಿಸಿರಬಹುದು. ಈ ರೀತಿಯ ಅನೇಕ ಬಗೆಯ ಗೀತೆಗಳು ಮುಸ್ಲಿಮ್ ಜನಪದರಲ್ಲಿ ಪ್ರಚಲಿತವಾಗಿವೆ. ರಂಜಾನ್ ತಿಂಗಳ ಉಪವಾಸದ ದಿನಗಳವರೆವಿಗೂ ಫಕೀರರು “ಸಹೇರ್” (ಮುಂಜಾವಿನ) ಸಮಯದಲ್ಲಿ ಮುಸ್ಲಿಮರನ್ನು ವಿಳಿಸುತ್ತಾರೆ. ಆಗ ಈ ತಿಂಗಳ ಮಹತ್ವವನ್ನು ಕುರಿತು ಅನೇಕ ಬಗೆಯ ಗೀತೆಗಳನ್ನು ಅವರೂ ಸಹ ಹಾಡುವರು.

ತಿಂಗಳು ಮುಗಿದು ಚಂದ್ರನನ್ನು ನೋಡಿದ ಎರಡನೆಯ ದಿನ ಬೆಳಿಗ್ಗೆ ಬಹಳ ಅನಂದದಿಂದ ಹಬ್ಬ ಆಚರಿಸುತ್ತಾರೆ. ಬೆಳಿಗ್ಗೆ “ಈದೆ-ನಮಾಜ್” ಮಾಡುವುದಕ್ಕಿಂತ

ಮೊದಲು ತಮ್ಮ ಯಶಸ್ವಿಗಾಗಿ “ಫಿತ್ರ್” (ದಾನ) ವನ್ನು ಬಡವರಿಗೆ ನೀಡುತ್ತಾರೆ.

ಬಕ್ಕೀದ್ ಹಬ್ಬದ “ಈದುದ್ವೋಹ” ನಮಾಜ್ ನಂತರೆಯೇ ಹೊಸಬಟ್ಟೆ ಧರಿಸಿ, ಸುಗಂಧ ದ್ರವ್ಯಾದಿಗಳನ್ನು ಹಚ್ಚಿಕೊಂಡು, ಮಕ್ಕಳು, ಪುರುಷರು, ವೃದ್ಧರೆಲ್ಲರೂ ಒಟ್ಟಿಗೆ ದಾರಿಯದ್ದಕ್ಕೂ “ಯಾರೇ ತಕ್ಖೀರ್ ಅಲ್ಲಾಹು ಅಕ್ಬರ್, ಇಸ್ಲಾಮ್ ಜ್ಞಂದಾಬಾದ್-ಅಲ್ಲಾಹು ಅಕ್ಬರ್” ಎನ್ನತ್ತಾ ಮಸೀದಿಗೆ ಹೋಗುತ್ತಾರೆ. ಮಸೀದಿಯಲ್ಲೋ ಅಥವಾ ವಿಶಾಲವಾದ “ಈದ್ದಾ” ಮೈದಾನದಲ್ಲೋ “ಈದುಲ್-ಫಿತ್ರ್” ನಮಾಜ್ ಮಾಡುವರು.

ಮೌಲ್ಯಿಗಳು ರಂಜನಾ ತಿಂಗಳ ಮಹತ್ವವನ್ನು ಕುರಿತು ಮುಸ್ಲಿಮ್ ಬಾಂಧವರಿಗೆ “ಶುತ್ತಾ” ಹೇಳಿದ ಮೇಲೆ ಎಲ್ಲರೂ ಪರಸ್ಪರ ಶುಭಾಶಯಗಳನ್ನು ಹೇಳುತ್ತಾ ಸಂತೋಷದಿಂದ ಅಲಂಗಿಸಿಕೊಳ್ಳುವರು. ತಮ್ಮ ತಮ್ಮ ಮನೆಗಳಿಗೆ ತೆರಳಿ ಮಕ್ಕಳಿಗೆ ದುಡ್ಡ-ಕಾಸು ಹಂಚುವರು. ಈ ಹಬ್ಬದ ದಿನ ವಶೇಷವಾಗಿ ಶಾವಿಗೆ ಪಾಯಸ ಮಾಡಿ ತಿನ್ನತ್ತಾರೆ, ಸಂಬಂಧಿಕರಿಗೆ ಹಂಚುತ್ತಾರೆ. ಹೀಗೆ ರಂಜನಾ ಹಬ್ಬವನ್ನು ಮುಸ್ಲಿಮ್ ಜನಪದರು ಆಚರಿಸುತ್ತಾರೆ.

#### 4. ಶಹಬಾನ್ ಅಥವಾ ಶಬ್ದೀಬರಾತ್ ಕೀ ರಾತ್ :

ಮುಸ್ಲಿಮ್ ಸಂವತ್ಸರದ “ಶಹಬಾನ್” ತಿಂಗಳ ಹದಿನಾಲ್ಕುನೆಯ ಮತ್ತು ಹದಿನ್ಯೇದನೆಯ ತಾರೀಖಿನ ಮಧ್ಯದ ರಾತ್ರಿಯನ್ನು “ಶಬ್ದೀಬರಾತ್ ಕೀ ರಾತ್” ಎನ್ನಲಾಗುತ್ತದೆ. ಅಲ್ಲಾನ ಅನುಗ್ರಹದಿಂದ ಕೂಡಿದ ಮಹತ್ವದ ರಾತ್ರಿಯೆಂದು ಮುಸ್ಲಿಮ್ ಧರ್ಮೀಯರು ಭಾವಿಸಿದ್ದಾರೆ. ಅಂದರೆ ಜಗತ್ತಿನ ಚರಾಚರ ವಸ್ತುಗಳನ್ನು ಸ್ಪಷ್ಟಿಸಿದ, ಸಕಲ ಜೀವ-ಜಂತುಗಳ, ಸತ್ಯ-ಅಸತ್ಯಗಳ ವಿವೇಚನೆಗಳೆಲ್ಲವೂ ಈ ರಾತ್ರಿಯಲ್ಲಿ ನಿಣಾಯವಾಗುತ್ತದೆಂದು ಮುಸ್ಲಿಮರು ನಂಬಿದ್ದಾರೆ. ಈ ಮಧ್ಯರಾತ್ರಿಯಲ್ಲಿ ಯಾರು ನಿರ್ಮಲ ಮತ್ತು ಪರಿಶುದ್ಧ ಮನಸ್ಸಿನಿಂದ ಅಲ್ಲಾನಲ್ಲಿ ಮೊರೆಯಟ್ಟು ಕಳಕಳಿಯಿಂದ ತನ್ನ ಎಳ್ಳಿಗಾಗಿ ಪ್ರಾರ್ಥಿಸುತ್ತಾನೋ ಅವನಿಗೆ ಅಲ್ಲಾನ ಕೃಪಾಕಟಾಕ್ಷವಿದೆಯೆಂದು ತಿಳಿಯತ್ತಾರೆ. ಸತ್ತವರ ಪಾಪ ಪರಿಹಾರವಾಗಿ, ನರಕ ಯಾತನೆಯಿಂದ ಬಿಡುಗಡೆ ಹೊಂದಿ ಸ್ವರ್ಗ ಸುಖ ಲಭಿಸುತ್ತದೆಂದು ಮುಸ್ಲಿಮರು ನಂಬುತ್ತಾರೆ. ಆದರೆ ಬಡ್ಡ ತಿನ್ನುವವರಿಗೆ, ಕುಡುಕರಿಗೆ, ಅವಿಧೀಯರಿಗೆ ಅಲ್ಲಾನು ಕ್ಷಮಿಸುವುದಿಲ್ಲವೆಂದು, ಅವರೂ ಸಹ ತಮ್ಮ ತಪ್ಪನ್ನು ಅರಿತು, ಪಶ್ಚಾತ್ಯಾಪದಿಂದ ಕ್ಷಮೆ ಯಾಚಿಸಿದರೆ, ಅವರಿಗೂ ಅಲ್ಲಾ ಕ್ಷಮಿಸುತ್ತಾನೆಂದು ಈ ವರಗಳು ಶಿರಾನಿನಲ್ಲಿ ಇದೆಯೆಂದು ಮುಸ್ಲಿಮರು ಹೇಳುತ್ತಾರೆ.

ಇಷ್ಟೇಲ್ಲಾ ಮಹತ್ವ ಇದೆ ಎಂದು ಮುಸ್ಲಿಮ್ ಸಮುದಾಯದವರೆಲ್ಲ ಈ “ಶಬ್ದೀಬರಾತ್ ಕೀರಾತ್” ಸಲ್ಲಿ ಇಡೀ ರಾತ್ರಿ ನಮಾಜ್ ಮಾಡುತ್ತಾರೆ. ಶಿರಾನಿನಲ್ಲಿರುವ “ಯಾಸೀನ್ ಸೂರಾ” ವನ್ನು ಆಯಸ್ಸಿಗಾಗಿ ಹಾಗೂ ದುಷ್ಪತ್ಕಿಯಿಂದ ಬಿಡುಗಡೆ

ಹೊಂದುವುದಕ್ಕಾಗಿ, ಆಹಾರ ಮತ್ತು ಅಭ್ಯರ್ಥಿಯಕ್ಕಾಗಿ ಮೂರು ಬಾರಿ ಓದುತ್ತಾರೆ.

ಮನೆಯಲ್ಲಿ ಮಹಿಳೆಯರು, ಹೆಣ್ಣು ಮಕ್ಕಳೆಲ್ಲ ನಮಾಜ್ ಮಾಡಿ, ಜಾಗರಣ ಮಾಡುತ್ತಾರೆ. ಮಸೀದಿಯಲ್ಲಿ ಪುರುಷರು, ಗಂಡುಮಕ್ಕಳು ಹಾಗೂ ವಯೋವ್ಯಾದಧರೆಲ್ಲರೂ ನಮಾಜ್ ಮಾಡಿ, ಖಿರಾನ್ ಓದುವುದು, ಸೃಷ್ಟಿಯ ಬಗ್ಗೆ ಅಲ್ಲಾನು ಹೋರಿರುವ ಕೃಪೆಯನ್ನು ಕುರಿತು ಗುಣಾಗಾನ ಮಾಡುತ್ತಾ ಅವನ ಮಹತ್ವವನ್ನು ಅರಿತು ಕೊಂಡಾಡುತ್ತಾರೆ. ಹಾಗೆಯೇ ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು, ಸವಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಾನಲ್ಲಿ ಪೂರ್ಣಿಸುತ್ತಾರೆ.

ಈ ರಾತ್ರಿ, ವಿಶೇಷವಾಗಿ ಮಾಂಸದ ಸಾರು, ತುಪ್ಪದ ಅನ್ನ ಮಾಡಿ ಎರಡು ತಟ್ಟೆ ತೆಗೆದು, ಮನೆಯ ಒಂದು ಭಾಗದಲ್ಲಿಟ್ಟು ತಿಳಿದವರಿಂದ ಘಾತೇಹ ಓದಿಸುತ್ತಾರೆ. ತಮ್ಮ ಮನೆಗೆ ಸಂಬಂಧಪಟ್ಟ ಸತ್ತಿರುವ ಸದಸ್ಯರು ಅಥವಾ ಪೂರ್ವಿಕರ ಹೆಸರನ್ನು ಹೇಳುತ್ತಾ ಇಂತಹವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಂಭಾಜೀ ಹೊಗೆ ಹಾಕುತ್ತಾರೆ. ಈ ರೀತಿಯ ಆಚರಣೆ ಎಲ್ಲಾ ಮುಸ್ಲಿಂರಲ್ಲಿ ಕಂಡುಬರದೆ, ತಮ್ಮ ಮನೆತನದಲ್ಲಿ ನಡೆಸಿಕೊಂಡು ಬಂದವರಲ್ಲಿ ಮಾತ್ರ ಕಂಡುಬರುತ್ತದೆ. ಎರಡನೆಯ ದಿನ ಅಲ್ಲಾನ ಹೆಸರಲ್ಲಿ ಉಪವಾಸವಿರುತ್ತಾರೆ.

ಹೀಗೆ “ಶಹಬಾನ್” ಆಥವಾ “ಶಬ್ದೀಬರಾತ್ ಕೇ ರಾತ್”ನ್ನು ಮುಸ್ಲಿಂರು ಭಯ-ಭಕ್ತಿಯಿಂದ ಆಚರಿಸಿ ತಮ್ಮಗಳ ಅಭ್ಯರ್ಥಿಯಕ್ಕಾಗಿ, ಯಶಸ್ವಿಗಾಗಿ ಅಲ್ಲಾನಲ್ಲಿ ಬೇಡಿಕೊಳ್ಳುತ್ತಾರೆ.

### 5. ಈದೇ-ಮೀಲಾದುನ್ನಬಿ :

ಸೃಷ್ಟಿಕರ್ತನು ತನ್ನ ಭಕ್ತರ ಉದ್ಧಾರಕ್ಕಾಗಿ ಒಬ್ಬೊಬ್ಬ ಪ್ರವಾದಿಯನ್ನು ಜಗತ್ತಿನಲ್ಲಿ ಸೃಷ್ಟಿಸಿದ್ದಾನೆಂದು ಇಸಾಂ ಧರ್ಮದ ನಂಬಿಕೆಯಾಗಿದೆ. ಅರೇಬಿಯಾದ ಮರಳು ಗಾಡಿನಲ್ಲಿಯೂ ಒಬ್ಬ ಮಹಾನ್ ಚೇತನದ ಜನನವಾಯಿತು. ಈ ಚೇತನದಿಂದಲೇ ಅರಬ್ ದೇಶದ ಎಲ್ಲಾ ಅನಾಚಾರಗಳು ನಿನಾರ್ಮಾವಾದವು. ಅವರ ಹೆಸರು “ಮಹಮ್ಮದ್” ಪ್ರೇಗಂಬರ್ ಸಲ್ಲಾಲಾಹು ಅಲ್ಲೆಂದು ಸಲ್ಲಾಹು” ಎಂದು. “ಮಹಮ್ಮದ್” ಎಂಬುವುದರ ಅಥವ “ಪ್ರಶಂಸನೋಜ್ಞ” ಎಂದು. ಇವರನ್ನು ‘ಸಾದಿಖ್’ (ಸತ್ಯವಾದಿ), ‘ಅಮೀನ್’ (ಎಶ್ವನಾರ್ಹ) ಎಂದು ಕರೆಯುತ್ತಿದ್ದರು.

ಮುಸ್ಲಿಂ ಸಂವತ್ಸರದ ಪ್ರಕಾರ ಕ್ರ.ಶ. 571, ಹನ್ನೆರಡು “ರಬ್ಬಿವುಲ್ ಅವ್ವಲ್” ಸೋಮವಾರದಂದು ಪ್ರೇಗಂಬರ್ ರವರು ಜನಿಸಿದರು. ಇತಿಹಾಸಕಾರರ ಅಭಿಪ್ರಾಯದಂತೆ ಕ್ರ.ಶ. 571, ಏಪ್ರಿಲ್ 20 ಆಥವಾ 22ನೆಯ ಸೋಮವಾರದಂದು ಜನಿಸಿದರು. ಇವರ ಅಂತ್ಯವೂ ಇದೇ “ರಬ್ಬಿವುಲ್ ಅವ್ವಲ್” ಸೋಮವಾರದಂದೇ ಆಯಿತು. ಆಗ ಪ್ರೇಗಂಬರ್ ರವರಿಗೆ 63 ವರ್ಷ ನಾಲ್ಕು ದಿನವಾಗಿತ್ತು. ಹೀಗೆ ಇವರು ಹುಟ್ಟಿದ ಮತ್ತು

ಮರಣ ಹೊಂದಿದ ದಿನ ಹನ್ನೆರಡು “ರಭ್ಯಾವುಲ್ ಅವ್ಯಾಲ್” ಎಂದು ಇದನ್ನು “ಶುದೇ-ಮಿಲಾದುನ್ನಬಿ” ಎಂದು ಕರೆಯುತ್ತಾರೆ. “ಮೌಲುದ್” ಎಂದರೆ ತಿಂಗಳ ಹೆಸರು.

ಪೈಗಂಬರಾರವರು ಜನಿಸುವುದಕ್ಕೆಂತ ಮೊದಲು ಅರಬ್ ದೇಶದ ಸ್ಥಿತಿ ಬಹಳ ನಿಕ್ಷೇಪಿಸಿದ್ದರು. ಬುಡಕಟ್ಟಿ ಜನರಲ್ಲಿ ಪ್ರತಿದಿನ ಕಲಹ ನಡೆಯುತ್ತಿತ್ತು. ಸಮಾಜದಲ್ಲಿ ಅಜ್ಞಾನ, ಅನಾಚಾರಗಳು ತಾಂಡವವಾಡುತ್ತಿದ್ದವು. ಸ್ತ್ರೀಯರನ್ನು ಪಶುಗಳ ರೀತಿಯಲ್ಲಿ ಕೂರವಾಗಿ ನಡೆಸಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಹುಟ್ಟುವುದೇ ಅವಮಾನವೆಂದು, ಅವು ಜನಿಸಿದ ಕೂಡಲೇ ಸಚೀವ ಸಮಾಧಿ ಮಾಡಲಾಗುತ್ತಿತ್ತು.

ಪ್ರವಾದಿವರ್ಯರು ಸಮಾಜದ ಆರ್ಥಿಕ ಶೋಷಣೆ ಮತ್ತು ಭ್ರಾಹ್ಮಾಚಾರಗಳ ವಿರುದ್ಧ ಧ್ವನಿ ಎತ್ತಿದರು. ಸ್ತ್ರೀಕುಲಕ್ಕೆ ಪುರುಷನ ದಾಸ್ಯತ್ವದಿಂದ ಮುಕ್ತಗೊಳಿಸಿ, ಮಾತ್ರಾ-ಪಿತರ ಸಂಪತ್ತಿನಲ್ಲಿ ಸ್ತ್ರೀಯರಿಗೂ ಪಾಲು ಹಾಗೂ ಸ್ವತ್ತಿನ ವಾರಸುದಾರರಾಗುವ ಹಕ್ಕನ್ನು ದೊರಕಿಸಿಕೊಟ್ಟರು. ವ್ಯಕ್ತಿಸ್ವಾತಂತ್ರ್ಯವನ್ನು ಅತೀ ಶ್ರೇಷ್ಠ ರೂಪದಲ್ಲಿ ಕಾರ್ಯಗತಗೊಳಿಸಿ ಗುಲಾಮಗಿರಿಯನ್ನು ತಡೆದರು. ಮಾನವರಲ್ಲಿರುವ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಿ, ಅವನ ಹುಟ್ಟು ಮತ್ತು ಅಂತ್ಯದವರೆಗಿನ ಅವಶ್ಯಕತೆಯ ಬಗ್ಗೆ ತಿಳಿಸಿದರು.

ಎಗ್ರಹಾರಾಧನೆಯ ಆರ್ಥಿಪತ್ಯದಿಂದ ಅರೇಬಿಯನ್ ಜನತೆಯನ್ನು ರಕ್ಷಿಸುವುದೇ ಪ್ರವಾದಿಗಳ ಪ್ರಥಮ ಕಾರ್ಯವಾಗಿತ್ತು. ಏಕದೇವ ವಿಶ್ವಾಸವು ಆದರ್ಶದ ಮೂಲ ಶಿಲೆಯಾಗಿದೆ. ಈ ಜಗತ್ತು ತಾನಾಗಿಯೇ ಸೃಷ್ಟಿಯಾದುದಲ್ಲ. ಇದು ಓವ್ರ ಸೃಷ್ಟಿಕರ್ತನಿಂದ ನಿರ್ಮಿತವಾಗಿದೆ. ಆವನು ಏಕೈಕನು. ಆತನನ್ನು ಮೀರಿಸುವ ಯಾವ ಶಕ್ತಿಯೂ ಇಲ್ಲ ಸಂತೋಷ ಮತ್ತು ದುಃಖಗಳಲ್ಲಿ ಆತನ ವಿನಿ: ಅನ್ನ ಆಶ್ರಯದಾತರಿಲ್ಲ. ನಿಯಂತ್ರಕ ಮತ್ತು ರಕ್ಷಕನಾದ ಆವನ ಇಚ್ಛೆಯ ವಿನಿ: ಯಾವೋಂದು ಘಟನೆಯೂ ನಡೆಯುವುದಿಲ್ಲವೆಂದು ಜನತೆಯನ್ನು ಕುರಿತು ಸಂದೇಶವನ್ನು ನೀಡುತ್ತಿದ್ದರು. ಇವರು ನೀಡುತ್ತಿದ್ದ ಸಂದೇಶ ದೂರವಿದ್ದ ನಗರಗಳಲ್ಲಿಯೂ ಪ್ರಸಿದ್ಧಗೊಂಡಿತು. ಮೇಕ್ಕಾ ನಗರದಲ್ಲಿ ಇಸ್ಲಾಂ ಧರ್ಮವು ಒಂದು ಹೊಸ ಶಕ್ತಿಯಾಗಿ ಬೆಳೆದಾಗ ಪೈರಿಗಳು ಅದನ್ನು ನಾಶಪಡಿಸುವ ಮಾರ್ಗವನ್ನು ಮುದುಕುತ್ತಿದ್ದರು. ಈ ಮಧ್ಯ ಜನರು ಏವಿಧ ರೀತಿಯಲ್ಲಿ ಪ್ರವಾದಿಯವರನ್ನು ಅವಹಾಸ್ಯ ಮಾಡುತ್ತಿದ್ದರು. ಪ್ರವಾದಿಗಳು ದುರಾಸೆಯಿಂದ ಈ ಕೆಲಸ ಮಾಡುತ್ತಿರಬಹುದಂದು ಆರೋಪ ಹೊರಿಸಿ, ಅನೇಕ ಕಷ್ಟಗಳಲ್ಲಿ ಸಿಲುಕೆಸಿದರು.

ಆದರೆ ಪ್ರವಾದಿಗಳ ಚಾರಿತ್ರ್ಯ ಹಾಗೂ ವಾಣಿಯಿಂದ ಜನಗಳು ಪ್ರಭಾವಿತರಾಗಿ ಅರ್ಥಿಸಿ ಸಂಖ್ಯೆಯಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಹತಿದ್ದರು.

ಏಕದೇವನ ಆರಾಧನೆ ಹಾಗೂ ಪೈಗಂಬರಾರವರು ಅಲ್ಲಾನ್ ಸಂದೇಶ ವಾಹಕರೆಂದು ತಿಳಿದು, ಇವರು ಶೋರಿಸಿಕೊಟ್ಟ ಮಾರ್ಗದ ಮೇಲೆ ನಡೆಯುವುದೇ ಇಸ್ಲಾಂ ಧರ್ಮ ಏಯರ

ಮುಖ್ಯ ಕರ್ತೃವ್ಯ. ಇವರು ಹೋರಿಸಿದ ಮಾರ್ಗ ಹಾಗೂ ಹೇಳುತ್ತಿದ್ದ ವಾಣಿ ಶುರಾನಿನಲ್ಲಿದೆ. ಆದುದರಿಂದ ಇವರನ್ನು “ಸಾಹೇಬೇ ಶುರಾನ್” ಎನ್ನುತ್ತಾರೆ.

“ಶುರಾನ್” ಇಸ್ಲಾಂ ಧರ್ಮದ ಪವಿತ್ರ ಗ್ರಂಥ. ಈ ಗ್ರಂಥವು ಅಲ್ಲಾನು ಪೈಗಂಬರ್ ರವರ ಮೇಲೆ ಇಪ್ಪತ್ತೂರು ವರ್ಷಗಳ ಅವಧಿಯಲ್ಲಿ ಅವತೀರ್ಣಗೊಳಿಸಿದನು. ಪೈಗಂಬರ್ ರವರ ಪತ್ತಿ “ಆಯಿಶಾ ರಜ್ಜೀಯಲ್ಲ” ರವರು ಈ ರೀತಿ ಹೇಳಿದ್ದಾರೆ. “ಶಾನವಿಲಾಖಿಹುಲ್ ಶುರಾನ್” ಅಂದರೆ “ಶುರಾನ್ ಗ್ರಂಥ ಪೈಗಂಬರ್ ರವರ ಹೇಳಿಕೆ” ಎಂದು.

ಇಂತಹ ಮಹಾನ್ ಚೀತನ ಹುಟ್ಟಿದ ದಿನವನ್ನು ಮುಸ್ಲಿಂ ಸಮುದಾಯದವರೆಲ್ಲರೂ ಒಹಳ ಹಷ್ಟೋಲಾಸದಿಂದ ಆಚರಿಸುತ್ತಾರೆ. ಹೂಂಸದ ಸಾರು, ತುಪ್ಪದ ಅನ್ನ, ಪಾಯಸ ಮಾಡಿ ಪೈಗಂಬರ್ ರವರ ಹೆಸರಿನಲ್ಲಿ ಘಾತೇಹ ಓದಿಸುತ್ತಾರೆ. ಮಸೀದಿಯಲ್ಲಿ ಇಡೀ ರಾತ್ರಿ, ಜಾಗರಣ ಮಾಡುತ್ತಾರೆ. ಮಹಿಳೆಯರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಶುರಾನ್ ಓದುವುದು, ತಸ್ವಿ ಓದುವುದು, ನಮಾಜ್ ಮಾಡುವುದು, “ಮೌಲ್ಯದ” ಕೇಗೆತಾಂ” ಗಳನ್ನು ಹಾಡುತ್ತಾರೆ :

ಶುಕ್ರಲ್ಲಾಹುಮೇ ಪೈದಾ ಶಾಹೇ  
ಅಲೇನಬೀ  
ಹೈಯೀ ಮೌಲ್ಯದೇ ನಬೀ  
ಸಾಹೇಬೆ ಹಾಷಾಮ್ ಮಕ್ಕೆ ಮದನಿ  
ಆಯೀ ನಬೀ  
ಆಜ್ ವೋ ಶಾಹೇ ದಿನ್  
ಪೈದಾ ಹೂಯಿಂಗೆ ಯಶೀನ್  
ಹುಮೇ ಅಹಮದ್ ಕಾ ಅವೋಲ್  
ನಸ್ಸೀ ಆದಮ್ ಸೇ ನಿಕ್ಕಾ  
ಹುಮೇ ಖತ್ತೇ ಮುರುಸಲ್

ಕೃತಜ್ಞತೆಗಳು ಜನಿಸಿದರು ಜಗತ್ತಿನ  
ಪೈಗಂಬರ್ ರವರು  
ಮೌಲ್ಯದ ತಿಂಗಳ ಪೈಗಂಬರ್ ರವರು  
ಗೌರವಾನ್ವಿತ ಮೇಕ್ಕನಗರದ  
ಅಧಿಪತಿ ಬಂದರು  
ಈ ದಿನ ಅತ್ಯಾನ್ತ ಧರ್ಮ ಪ್ರವರ್ತಕರು  
ಜನಿಸುವರು ಖಚಿತ  
ಅಲ್ಲಾನ ಸೈಫಿಯ ಮೊದಲ ಪೈಗಂಬರ್ ರವರು  
ಆದಮ್ ನಿಂದ ಬಂದ ಕುಲಪು  
ಕೊನೆಯ ಪ್ರವಾದಿ ಮಹಮ್ಮದ್  
ಪೈಗಂಬರ್ ರವರು

ಅಲ್ಲಾನು ಸುಮಾರು ಒಂದು ಲಕ್ಷದ ಇಪ್ಪತ್ತಾಲ್ಕು ಸಾವಿರ ಪೈಗಂಬರ್ ರವರನ್ನು (ಸಂದೇಶ ವಾಹಕರನ್ನು) ಭೂಮಿಯ ಮೇಲೆ ಸೈಫಿಸಿದ್ದಾನೆಂದೂ, ಇವರಲ್ಲಿ “ಆದಮ್” ಎಂಬುವರು ಮೊದಲ ಪೈಗಂಬರ್ ರೆಂದೂ, ಕೊನೆಯ ಪೈಗಂಬರ್ ರವರು “ಮಹಮ್ಮದ್ ರಸೂಲುಲ್ಲ” ಎಂದೂ, ಇವರೇ ಕೊನೆ ಹಾಗೂ ಪ್ರಮುಖರೂ ಆಗಿದ್ದಾರೆ. ಇವರ ನಂತರ ಮತ್ತೊಬ್ಬ ಪ್ರವಾದಿ ಹುಟ್ಟಿಬಂದುವುದಿಲ್ಲವೆಂದೂ ಮುಸ್ಲಿಂರು ನಂಬಿದ್ದಾರೆ. ಇಡೀ ರಾತ್ರಿ

ಪೈಗಂಬರ್ ರವರ ವ್ಯಕ್ತಿತ್ವವನ್ನು ಕುರಿತು ಯಾಡಿ ಹೊಗಳುವಾಗ ಮಧ್ಯದಲ್ಲಿ ನಿದ್ರೆ ಹೋಗಲಾಡಿಸಲು ಕೆಲವು ಹಾಸ್ಯ ಭರಿತ ಹಾಡುಗಳನ್ನು ಹಾಡಿ, ಟೀ, ಕಾಫಿ ಮಾಡಿಕೊಡಿ ಎಂದು ಕೇಳುವ ಗೀತೆಗಳಲ್ಲಿ ಒಂದು ಈ ರೀತಿ ಇದೆ :

ಅಯ್ಯೇ ಮೇರಿ ಭಾಬಿ  
ಅಯ್ಯೇ ಮೇರಿ ಬಹೇನಾ  
ಚಾಯ್ಯೇ ಪಿಲಾನಾ ಚಾಯ್ಯೇ ಪಿಲಾನಾ  
ಗಾಗಾಕೇ ಹಮ್ಮ ಆಯಾಷ್ಟೆ ಪಸೀನಾ  
ಚಾಯ್ಯೇ ಪಿಲಾನಾ ಚಾಯ್ಯೇ ಪಿಲಾನಾ  
ಖಾಲಾಕೇ ಘರ್ನೀ ಶಕ್ತರ್ ಖುಡಾಕೇ ಲೇಕಾನಾ  
ಚಾಚೀ ಕೇ ಘರ್ನೀ ಚಾಕಾ ಪತ್ತ  
ಮಾರ್ಹ್ಯೋ ಲಾನಾ  
ಚಾಯ್ಯೇ ಪಿಲಾನಾ ಚಾಯ್ಯೇ ಪಿಲಾನಾ  
ಮಾಮು-ಮುಮಾನೀಕು ಜೂತಾ ಬಹಾನ  
ದೋ ಶತ್ತಲಾನಾ  
ಪುಪ್ಪಿಕ್ಕಾ ಜಾಕೇ ಗಿಲಾಂಸಾ ಲಾಕಾನಾ  
ಚಾಯ್ಯೇ ಪಿಲಾನಾ ಚಾಯ್ಯೇ ಪಿಲಾನಾ  
ಬಾಡೂ ಕೇ ಘರ್ ಕೆ ಗ್ರೀಂಕು ಪಕ್ಕಾಡ್ಕರ್  
ದೂದ್ ಸಿಕಾಲ್ಪುರ್ ಯೀ ಸೊ ಮೀಲಾಕ್ರ್  
ಚಾಯ್ಯೇ ಪಿಲಾನಾ ಚಾಯ್ಯೇ ಪಿಲಾನಾ

ಹೀಗೆ ಇಡೀ ರಾತ್ರಿ, ಜಾಗರಣ ಮಾಡಿದ ಮೇಲೆ ಮುಕ್ಕಾಯಿದ ಸಂದರ್ಭದಲ್ಲಿ

“ಸಲಾಹ್” ಹಾಡುತ್ತಾರೆ.

ಮೋಮೇನೋ ಅಪ್ಪೇ ಪೈಗಂಬರ್ದೇ  
ದಿಲೋ-ಜಾನೋ ಥಿದಾ  
ಬೇಜೋ ಸಲಾಹ್ತೋ ಸಲಾಂ

ಒ ನನ್ನ ಅತಿಗೆ  
ಒ ನನ್ನ ಸೋದರಿ  
ಚಹಾ ಕುಡಿಸಬೇಕು, ಚಹಾ ಕುಡಿಸಬೇಕು  
ಹಾಡಿ ಹಾಡಿ ನಮ್ಮೆ ಬಂದಿದೆ ಬೆವರು  
ಚಹಾ ಕುಡಿಸಬೇಕು, ಚಹಾ ಕುಡಿಸಬೇಕು  
ದೊಡ್ಡಮ್ಮನ ಮನೆಯಿಂಜ ಶಕ್ತರೆ ಕದ್ದು ತನ್ನ  
ಚಿಕ್ಕಮ್ಮನ ಮನೆಯಿಂದ ಚಹಾ ಪ್ರಡಿ  
ಹೊಡೆದು ತನ್ನ  
ಚಹಾ ಕುಡಿಸಬೇಕು, ಚಹಾ ಕುಡಿಸಬೇಕು  
ಸೋದರಮಾವ, ಅತಿಗೆಗೆ ಸುಳ್ಳ ನೆಪ ಹೇಳಿ  
ಎರಡು ಪಾತ್ರ, ತರಬೇಕು  
ಅತ್ಯೇಯ ಮನೆಯಿಂದ ಲೋಟಗಳನ್ನು ತನ್ನ  
ಚಹಾ ಕುಡಿಸಬೇಕು, ಚಹಾ ಕುಡಿಸಬೇಕು  
ಪಕ್ಕಾದ ಮನೆಯ ಹಸುವನ್ನು ಹಿಡಿದು  
ಹಾಲನ್ನು ಕರೆದು, ಬೆರಸಿ  
ಚಹಾ ಕುಡಿಸಬೇಕು, ಚಹಾ ಕುಡಿಸಬೇಕು

ಮುಸ್ಲಿಮ್ ಬಾಂಧವರೇ ನಮ್ಮ ಪೈಗಂಬರ್ ರವರಿಗೆ  
ತನು-ಮನವೆಲ್ಲ ಸಮರ್ಪಿತ  
ಕಳುಹಿಸಿರಿ ನನ್ನಯ ಅಭಿನಂದನೆಗಳನ್ನು

ಎಂಬ ಅಭಿನಂದನಾ ಗೀತೆಗಳನ್ನು ಹಾಡಿ ಪುಕ್ಕಾಯಿಗೊಳಿಸುವರು.  
ಪೈಗಂಬರ್ ರವರ ವಿಹಾರಗಳನ್ನು ಕುರಿತಂತೆ ಧರ್ಮದ ಬಗ್ಗೆ ತಿಳಿದವರು ಮಾತನಾಡುವರು.  
ಪುರುಷರೆಲ್ಲರೂ ಒಟ್ಟಿಗೂಡಿ “ಸುಲೂಷ್” ತೆಗೆಯುತ್ತಾರೆ. ಉರ ಮೇಲೆ ಮರವಣೆಗೆ  
ಹೂರಡುವರು, ಪೈಗಂಬರ್ ರವರ ಗುಣಾನ ಮಾಡುತ್ತಾ, ದಾಸ-ಧರ್ಮಾದಿಗಳನ್ನು ಮಾಡಿ  
ಬಡ ಬಗ್ಗರಹ್ಮ ಉಂಟಕ್ಕೆ ಉತ್ಪಾದಿಸುವರು. ಹೀಗೆ ಪ್ರತಿ ವರ್ಷಕ್ಕೊಮ್ಮೆ ಪೈಗಂಬರ್ ರವರ

ಹುಟ್ಟಿದ ದಿನವನ್ನು ಸಂತೋಷದಿಂದ ಆಚರಿಸುವರು.

#### 6. ಈಡೇ ಸೂರಿ ಅಥವಾ ಆರ್ಮೀ ಭಾಶುಂಬಾ (ಕೊನೆಯ ಬುಧವಾರ) :

ಅರಬ್ಬೀ ದಿನಚರಿಯ ಪ್ರಕಾರ “ಸಫರ್” ತಿಂಗಳನ ಕೊನೆಯ ಬುಧವಾರವನ್ನು “ಆಕ್ರಿ ಭಾಶುಂಬಾ”ವೆಂದು ಮುಸ್ಲಿಮ್ ಜನಪದರು ಕರೆಯುತ್ತಾರೆ. “ಸಫರ್” ಎಂದರೆ ಪ್ರಯಾಣ ಎಂಬ ಅರ್ಥವಿದೆ.

ಮಹಮ್ಮದ್ ಪ್ರೇರಣಾರವರು “ಸಫರ್” ತಿಂಗಳಲ್ಲಿ ಕಾಯಿಲೆ ಮಲಗಿದ್ದು ಈ ತಿಂಗಳ ಕೊನೆಯ ಬುಧವಾರದ ದಿನ ಗುಣಮುಖರಾಗಿ, ವಿಹಾರಕ್ಕಾಗಿ ಹೊರಟಿದ್ದರೆಂದು ಮುಸ್ಲಿಮ್ ಜನಪದರು ಭಾವಿಸುತ್ತಾರೆ. ಆದುದರಿಂದ ಇದರ ಜ್ಞಾಪಕಾರ್ಥವಾಗಿ ವಿವಿಧ ಭಕ್ತ್ಯಾ-ಭೋಜನಗಳನ್ನು ತಯಾರಿಸಿಕೊಂಡು ಮನೆಯ ಹೆಣ್ಣುಮಕ್ಕಳು, ಹಿರಿಯರೆಲ್ಲರೂ ವಿಹಾರಕ್ಕೆ ಹೊರಡುತ್ತಾರೆ. ವಿಶಾಲವಾದ ಬಯಲಿನಲ್ಲಿ ಎಲ್ಲರೂ ಜೋಕಾಲಿ ಕಟ್ಟಿ ಆಡುತ್ತಾರೆ. ಕೆಲವರು ಈ ಮೃದಾನದಲ್ಲಿ ಆಡುಗೆ ಮಾಡಿ ಸಂತೋಷದಿಂದ ಉಂಟ ಮಾಡುತ್ತಾರೆ.

“ಸಫರ್” ತಿಂಗಳಲ್ಲಿ ಪ್ರೇರಣಾರವರು ಕಾಯಿಲೆ ಮಲಗಿದ್ದರೆಂದು ಮುಸ್ಲಿಮರು ಈ ತಿಂಗಳನ್ನು ಅಶುಭವೇಂದು ತಿಳಿಯುತ್ತಾರೆ. ಈ ಅವಧಿಯಲ್ಲಿ ಹೊಸ ಒಳೆ ಖರೀದಿಸುವುದಾಗಲಿ, ಮದುವೆ ಮಾಡುವುದಾಗಲಿ, ಗೃಹ ಪ್ರವೇಶವನ್ನಾಗಲೀ ಮಾಡುವುದಿಲ್ಲ. ಈ ತಿಂಗಳನ್ನು ಅಮಂಗಳವೇಂದು ಮುಸ್ಲಿಮ್ ಜನಪದರು ಭಾವಿಸುತ್ತಾರೆ.

ಕೊನೆಯ ಬುಧವಾರದ ಬೆಳಿಗ್ಗೆ ಗಂಡು ಮಕ್ಕಳು ಹಾಗೂ ಪುರುಷರು ಎಣ್ಣೆಯಲ್ಲಿ ಮುಖ ನೋಡಿ ಎಳ್ಳು, ಮೊಟ್ಟೆ, ಅಕ್ಕೆ, ದುಡ್ಡೆ ಇತ್ಯಾದಿ “ಸದ್ರಾಖಾ” ಎಂದು ಬಡವರಿಗೆ ಅಥವಾ ಫಕೀರರಿಗೆ ಕೊಡುತ್ತಾರೆ. ಈ ರೀತಿ “ಸದ್ರಾಖಾ” ಕೊಡುವುದರಿಂದ ತಮ್ಮ ಪ್ರಾಣಕ್ಕೆ ಅಪಾಯವಿಲ್ಲವೇಂದು ನಂಬಿದ್ದಾರೆ. ಅನಂತರ ಕ್ಷೌರ ಮಾಡಿಸಿಕೊಂಡು ಸಾನ್ ಮಾಡುತ್ತಾರೆ.

**ಹರಕೆಗಳು :**

ಸಂಕಷ್ಟಗಳ ನಿವಾರಣೆಗಾಗಿ ಅಥವಾ ಮನಸ್ಸಿನಲ್ಲಿ ಅಂದುಕೊಳ್ಳುವ ಇಚ್ಛೆ, ಕ್ಯೇಗೊಡುವುದಕ್ಕಾಗಿ, ತಮ್ಮ ಕ್ಯೇಯಲ್ಲಿ ಇನ್ನೇನು ಮಾಡಲೂ ಸಾಧ್ಯವಿಲ್ಲ ಎಂಬಂತಹ ಸಂದರ್ಭದಲ್ಲಿ ಅಲೋಖಿಕ ಶಕ್ತಿಯ ಮೋರೆ ಹೋಗುವುದು, ಹರಕೆ ಹೊರುವುದು ನಮ್ಮ ಜನಪದರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಹರಕೆ ಹೊತ್ತು, ಆಚರಿಸಿಕೊಂಡು ಹೋಗುವ ಪದ್ಧತಿ ಅವರವರ ಮನೆತನದಲ್ಲಿ ನಡೆದುಕೊಂಡು ಬಂದಿರುತ್ತದೆ. ಇದನ್ನು ಬಿಟ್ಟೆ ಏನಾಗುವುದೋ ಎಂಬ ಭೀತಿ ಮತ್ತು ಆತಂಕ. ಈ ಆತಂಕ ಪಡುವುದಕ್ಕಿಂತ, ಏನಾದರೂ ಮಾಡಿ ಮುಗಿಸುವುದೇ ಸರಿ ಎಂದು ನಮ್ಮ ಜನಪದರು ಭಾವಿಸುತ್ತಾರೆ. ಆಗ ತಾವು ಮಾಡಿದ ತಪ್ಪನ್ನು ಒಟ್ಟಿಕೊಂಡು ಕ್ಷಮಿಸುವಂತೆ ಪ್ರಾರ್ಥಿಸಿ, ಪುನಃ ಹೊಸದಾಗಿ ಹರಕೆ ಹೊರುವುದು ಸಹಜ. ಇದರಿಂದ ಕಷ್ಟಗಳ ನಿವಾರಣೆಯಾಗುತ್ತದೋ, ಇಲ್ಲವೋ ಒಟ್ಟನ್ನಲ್ಲಿ ಮನಸ್ಸಿಗೆ ಸೆಮ್ಮೆದಿ

ಸಿಗುತ್ತದೆ. ಮುಸ್ಲಿಮರಲ್ಲಿ ಗ್ಯಾಂರ್‌ವೀ, ಕಂದೂರಿ, ಗೋರಿಗಳ ದಶನ, ಉಪವಾಸವಿರುವುದು, ಕಥೆ ಕೇಳಿ, ಘಾತೇಹಾ ಓದಿಸುವುದು, ಪೂರ್ಣೇ ಘಾತೇಹಾ ಮಾಡುವುದು, ಕಂಡ ತುಳಿಯುವುದು, ನಮಾಜ್ ಮಾಡುವುದು ಮತ್ತು ಸದ್ಬಿಂಧಿಗೆ ಅನೇಕ ಬಗೆಯ ಹರಕೆಗಳು ಇವರಲ್ಲಿ ಕಂಡುಬರುತ್ತವೆ.

**ಗ್ಯಾರ್‌ವೀ :**

ಅರಬ್ಬೀ ದಿನಚರಿಯ “ರಬ್ಬೀವುಲ್‌ಸಾನಿ” ಅಥವಾ ರಬ್ಬೀವುಲ್ ಆಖಿರ್” ಎಂಬ ಮಾಹೆಯ, ಹನೊಂದನೆ ತಾರೀಖಿನ ದಿನ :“ಗ್ಯಾರ್‌ವೀ” ಎಂಬ ಸಂಪ್ರದಾಯವನ್ನು ಆಚರಿಸಲಾಗುವುದು. ಈ ಮಾಹೆಯನ್ನು “ಗ್ಯಾರ್‌ವೀ” ಅಥವಾ “ದಸ್ತ್ರೀರ್” ಕಾ ಮಹೇನಾ” ಎಂದು ಸಹ ಕರೆಯುತ್ತಾರೆ. “ಗ್ಯಾರ್‌ವೀ” ಎಂದರೆ ಹನೊಂದು ಎಂಬ ಅರ್ಥವಿದೆ. “ದಸ್ತ್ರೀರ್” ಎಂದರೆ ಹಸ್ನೇನ್-ಮುಸ್ನೇನ್‌ರವರ ವಂಶಸ್ಥರಾದ “ಗೌಸೇ ಆಜಂ ದಸ್ತ್ರೀರ್” ಎಂಬ ಸತ್ಯವಂತ ವಲೀಗಳ ಹೆಸರಲ್ಲಿ ಈ ಸಂಪ್ರದಾಯ ಆಚರಿಸುವುದರಿಂದ ಅವರ ಹೆಸರಿನಲ್ಲಿಯೇ ಈ ತಿಂಗಳನ್ನು “ದಸ್ತ್ರೀರ್” ಕಾ ಮಹೇನಾ” ಎಂದು ಕರೆಯುತ್ತಾರೆ. ಈ ತಿಂಗಳ ಹನೊಂದನೆಯ ತಾರೀಖಿನ ದಿನದಂದು ದಸ್ತ್ರೀರ್‌ರವರ ಹೆಸರಲ್ಲಿ ಹನೊಂದು ದೀಪಗಳನ್ನು ಹಚ್ಚಲಾಗುವುದು. ಮನೆಯ ವಂಶವನ್ನು ಬೆಳಗುವ ತಮ್ಮ ಗಂಡು ಮಕ್ಕಳ ಯಶಸ್ವಿಗಾಗಿ ವಲೀಗಳ ಹೆಸರಲ್ಲಿ ಕೋಳಿ ಅಥವಾ ಕುರಿಯನ್ನು ಹರಕೆ ಬಿಟ್ಟು ನಿರ್ದಿಷ್ಟ ದಿನದಂದು ಮನೆಯೆಲ್ಲ ಸ್ವಚ್ಚಗೊಳಿಸಿ, ಸುಣ್ಣ-ಬಣ್ಣ ಬಳಿದು ಸಂಜೆಯ ಹೊತ್ತಿಗೆ ಒಂದು ದೊಡ್ಡದಾದ ಹರಿವಾಣಿದಲ್ಲಿ “ಮಲೀದಾ” ಎಂಬ ಸಿಹಿ ಪದಾರ್ಥವನ್ನು ತೆಗೆದುಕೊಂಡು ಅದರ ಮೇಲೆ ಕೊಬ್ಬಿರಿ ಹಾಗೂ ಬೆಳ್ಳಿಯ ದೀಪಗಳನ್ನಿಟ್ಟು, ತುಪ್ಪ ಹಾಕಿ ಸೊಸೆಯಂದಿರು ಮತ್ತು ಗಂಡು ಮಕ್ಕಳ ಕ್ಷಯಿಂದ ಬೆಳಗಿಸಲಾಗುವುದು. ಹಸುರು ಬಾವುಟಗಳ ತುದಿಗೆ ಹೂವಿನ ಎಳಿಗಳನ್ನು ಕಟ್ಟಲಾಗುವುದು. ಹರಕೆಗೆ ಬಿಟ್ಟು ಕುರಿ ಅಥವಾ ಕೋಳಿಯನ್ನು “ಜೂಬ್ಬು” ಮಾಡಿ ಮಾಂಸದ ಸಾರು, ತುಪ್ಪದ ಅನ್ನ, ಪಾಯಸ ಇತ್ಯಾದಿ ಭಕ್ತ್ಯಾಗಳನ್ನು ತಯಾರಿಸಿ ಸ್ವಚ್ಚವಾದ ಒಂದು ಕೋಣೆಯಲ್ಲಿ ಮಾಡಿರುವ ಅಡುಗೆಯನ್ನು ಮಾಂಸದ ತುಂಡು ಮೇಲಿರುವಂತೆ ಎರಡು ತಟ್ಟಿ ತೆಗೆದು ಇಡಲಾಗುವುದು. ದೀಪ ಹಚ್ಚಿಟ್ಟಿರುವ ಹರಿವಾಣ ಮತ್ತು ಬಾವುಟಗಳನ್ನಿಟ್ಟು ತಿಳಿದವರಿಂದ “ಗೌಸೇ ಆದಂ ದಸ್ತ್ರೀರ್” ರವರ ಹೆಸರಲ್ಲಿ ಘಾತೇಹ ಓದಿಸಲಾಗುವುದು. ಅನಂತರ ಆಹ್ವಾನಿತರಿಗೆ ಭೋಜನದ ಷ್ಟ್ಯಾವಸ್ತ್ರೆ ಮಾಡುವರು. ಇದನ್ನು “ಇಲ್ಲಿ ಗ್ಯಾರ್‌ವೀ” ಎಂದು ಕರೆಯುತ್ತಾರೆ. ಕೆಲವರು ಮಾಂಸದ ಅಡುಗೆ ಮಾಡದೆ ಕೇವಲ ತರಕಾರಿಯ ಅಡುಗೆ ಮಾಡಿ ಮೇಲಿನಂತೆಯೇ ಪ್ರತ್ಯೇಕವಾದ ಕೋಣೆಯಲ್ಲಿ ಮಾಡಿರುವ ಅಡುಗೆಯನ್ನು ಎರಡು ತಟ್ಟಿ ತೆಗೆದು, ದೀಪಗಳನ್ನು ಹಚ್ಚಿಟ್ಟು, ಬಾವುಟಗಳನ್ನು ಸಹ ಇಟ್ಟು ಘಾತೇಹಾ ಓದಿಸಲಾಗುವುದು. ಆಹ್ವಾನಿತರಿಗೆ ಕರೆದು ಉಟ ನೀಡುವುದಿಲ್ಲ ಕೇವಲ ಮನೆ

ಮಂದಿಯವರಿಗೆ ಅಡುಗೆ ಮಾಡಿರುತ್ತಾರೆ. ಇದನ್ನು “ಬಂದಿ ನ್ಯಾರ್ಂವೀ” ಎಂದು ಕರೆಯುತ್ತಾರೆ.

ಫಾತೇಹಾ ಓದುವವರಿಗೆ ಮಾಡಿರುವ ಅಡುಗೆ ಪದಾರ್ಥಗಳನ್ನು ಎಂಜಲು ಮಾಡುವ ಹಾಗಿಲ್ಲ. ಎಲ್ಲರ ಉಂಟಾದ ಮೇಲೆ ಎಂಜಲು ನೀರನ್ನು ಹೊರಚೆಲ್ಲದೆ, ಗುಂಡಿ ತೋಡಿ ಸುರಿಯುವರು. ಇಡೀ ರಾತ್ರಿ, ವಲೀಗಳ ಮಹಿಮೆಯನ್ನು ಕುರಿತು ಗುಣಾನ ಮಾಡುತ್ತಾ ಹಾಡುವರು :

|  |
|--|
| ಅಜ್ ಜೋ ಗೌಪುಲ್ ವರಾಕೀ<br>ಮಹಿಫಿಲ್ ಹೈ<br>ಶಹಿಂಶೋ ಶಾಹಿಯೀ ಖಿತ್ ಚೀ<br>ಅವ್ಲೀ ಯಾಕೀ ಮಹಿಫಿಲ್ ಹೈ<br>ಹುಂಬೀ ಖಿಲೀಖೀ ಹರ್ ಗೌಪುಲ್ ವರಾಕೀ<br>ಮಹಿಫಿಲ್ ಹೈ |
|--|

|  |
|--|
| ಈ ದಿನ ಗೌಸೇ ಆಜಂ ದಸ್ತ್ರೀರ್ ರವರ<br>ಸಭೆ ಇದೆ<br>ವಲೀಗಳಲ್ಲಿಲ್ಲಾ ಶ್ರೀಪ್ತರಾದ<br>ಈ ವಲೀಗಳ ಸಭೆಯಿದೆ<br>ಅಲ್ಲಾನ ನೆಚ್ಚಿನ ಗೌಸೇ ಆಜಂ ದಸ್ತ್ರೀರ್<br>ರವರ ಸಭೆಯಿದೆ |
|--|

ಹೀಗೆ ಹಾಡುತ್ತಾ ಜಾಗರಣ ಮಾಡುವರು. ಫಾತೇಹಾಕ್ಕೆ ಇಟ್ಟ ಕೊಬ್ಬರಿ ದೀಪಗಳನ್ನು ಹಾಗೂ ಮಲೀದಾವನ್ನು ಮನೆಯ ಹೆಣ್ಣು ಮಕ್ಕಳಿಗೆ ನೀಡುವುದಿಲ್ಲ. ಗಂಡು ಮಕ್ಕಳ ಮತ್ತು ಸೊಸೆಯಂದಿರು ಮಾತ್ರ, ಸ್ವೀಕರಿಸಬೇಕು. ಎರಡನೆಯ ಧಿನದ ಬೆಳಿಗ್ಗೆ ಬಾಪುಂಗಳನ್ನು ಮನೆಯ ಸೂರಿಗೆ ಅಥವಾ ಹಸಿರು ಮರಕ್ಕೆ ಕಟ್ಟಲಾಗುವುದು.

ಈ ಆಚರಣೆ ಒಹಳ ಕಟ್ಟುವಿಟ್ಟಿಂದ ಮಾಡಬೇಕಾಗಿರುವುದರಿಂದ ಮುಟ್ಟು-ಮೈಲಿಗೆ ಆದವರು ಸಮೀಪ ಸುಳಿಯುವ ಹಾಗಿಲ್ಲ. ಇಂತಹವರ ನೆರಳೂ ಸಹ ಆಪಶಕುನವೆಂದು ಪರಿಗಣಿಸುತ್ತಾರೆ. ಆದುದರಿಂದ ಈ ಕಾರ್ಯವನ್ನು ಒಹಳ ಎಚ್ಚರಿಕೆಯಿಂದ ಮಾಡಿ ಮುಗಿಸುತ್ತಾರೆ.

**ಗೋರಿಯ ದರ್ಶನ :**

ತಮ್ಮ ಮನಸ್ಸಿನ ಇಚ್ಛೆ ಕ್ರೇಗೂಡಿದರೆ ಅಥವಾ ಸಂಕಷ್ಟಗಳ ನಿವಾರಣೆಯಾದರೆ ಗೋರಿಗಳ ದರ್ಶನ ಮಾಡುತ್ತೇವೆಂಬ ಹರಕೆ ಹೊರುವುದು ಮುಸ್ಲಿಮರಲ್ಲಿ ಕಂಡುಬರುತ್ತದೆ. ವುಖ್ಯವಾಗಿ ವುಕ್ಕಳಿಲ್ಲದ ದಂಪತ್ತಿಗಳು, ತಮಗೆ ವುಕ್ಕಳಾದರೆ ಬೆಳ್ಳಿ ತೊಟ್ಟಿಲು ಅರ್ಬಿಸುತ್ತೇವೆಂದು, ಹರಕೆ ಮಾಡಿಕೊಂಡಿರುವ ವಲೀಗಳ ಹೆಸರು ಇಡುತ್ತೇವೆಂದು, ಮಗುವಿನ ಮುಡಿ ಕೊಡುತ್ತೇವೆಂದು, ಕಾಯಿಲೆ ಗುಣವಾದರೆ ಗಂಜೀ, ಮಲೀದಾ ಮಾಡಿ ಫಾತೇಹಾ ಓದಿಸುತ್ತೇವೆಂದು, ದೀಪ ಹಚ್ಚುತ್ತೇವೆಂದು, ಕೋಳಿ, ಕುರಿ ಹರಕೆ ಬಿಟ್ಟು ಭಕ್ತರಿಗೆ ಉಂಟಕ್ಕೆ ಹೇಳುತ್ತೇವೆಂದು, ಹೂವಿನ ಅಥವಾ ಕೆಂಪು, ನೀಲಿ, ಹಸಿರು ಬಣ್ಣದ “ಗಿಲೇಫ್” ಗೋರಿಯ ಮೇಲೆ ಹೊದಿಸುತ್ತೇವೆಂದು, ಬೇಗನೆ ಕಂಕಣ ಬಲ ಕೂಡಿ ಬಂದರೆ ಮದುವೆಯಲ್ಲಿ ಕಟ್ಟುವ

ಸಹೇರಾ ತಂದು ಅರ್ಥಸುತ್ತೇವೆಂದು ಹೀಗೆ ಅನೇಕ ಬಗೆಯ ಹರಕೆ ಹೊರುವುದು ಕಂಡುಬರುತ್ತದೆ. ತಮ್ಮ ಇಚ್ಛೆ ಕೈಗೂಡಿದ ಮೇಲೆ ಅಂದುಕೊಂಡಂತೆ, ಉರುಸ್ ಸಂದರ್ಭದಲ್ಲಿ ಗೋರಿಯ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ.

ಕೆಲವರು ತಮ್ಮ ತಮ್ಮ ಮನೆಯಲ್ಲಿಯೇ ಕಡ್ಡೆ, ಸಕ್ಕರೆ, ಬೂಂದಿ, ಹಾಲು, ಪಾಯಸ ಇತ್ಯಾದಿ ಇಟ್ಟು, ಉದುಗಡ್ಡಿ ಹಚ್ಚಿ, ವಲೀಗಳ ಹೆಸರಲ್ಲಿ ತಿಳಿದವರಿಂದ ಫಾತೇಹಾ ಓದಿಸುತ್ತಾರೆ. ಅಥವಾ ಗೋರಿಯ ದರ್ಶನಕ್ಕೆ ಹೋಗುವ ಇತರ ಭಕ್ತಾದಿಗಳ ಕೈಯಲ್ಲಿ ಹರಕೆ ಹಣವನ್ನು ಕಳುಹಿಸಿಕೊಡುತ್ತಾರೆ. ಒಂದು ವೇಳೆ ಹರಕೆ ಸಲ್ಲಿಸದಿದ್ದರೆ ಮತ್ತೆ ಸಂಕಷ್ಟಗಳು ಉಂಟಾಗುತ್ತವೆಂಬ ಭೀತಿ ಜನಪದರಲ್ಲಿದೆ. ಆದುದರಿಂದ ಆದಷ್ಟು ಬೇಗ ತಮಗೆ ಅನುಕೂಲವಾದ ದಿನದಂದು ಗೋರಿಯ ದರ್ಶನ ಪಡೆದು, ಹರಕೆ ಸಲ್ಲಿಸಿ ಧನ್ಯರಾಗುತ್ತಾರೆ. ಸಿರಾರೋಟಿಕೇ ಫಾತೇಹಾ ಅಥವಾ ಕಂದೂರಿ :

“ಸಿರಾರೋಟಿಕೇ ಫಾತೇಹಾ” ಎಂದರೆ “ಕುರಿಯತಲೆ ಮತ್ತು ರೋಟ್ಟಿಯ ಫಾತೇಹಾ” ಎಂಬ ಅರ್ಥವಿದೆ. ಈ ಫಾತೇಹಾವನ್ನು ಹರಕೆ ಮಾಡಿಕೊಂಡಂತೆ “ಸೈಯದ್ ಅಹಮ್ಮದ್ ಕೆಬೀರ್” ಎಂಬ ವಲೀಗಳ ಹೆಸರಲ್ಲಿ ಕುರಿ ಬಿಡಲಾಗುವುದು. ತಮಗೆ ಅನುಕೂಲವಾದ ದಿನ ತಮ್ಮ ಹೂಲ, ಗದ್ದೆ, ತೋಟಗಳಲ್ಲಿ ಹರಕೆ ಬಿಟ್ಟು ಕುರಿ “ಜೂಬ್ಬು” ಮಾಡಿ ಮಾಂಸದ ಸಾರು, ತಲೆಯ ಸಾರು, ತುಪ್ಪದ ಅನ್ನ, ರೋಟ್ಟಿ, ಪಾಯಸ ಹೀಗೆ ವಿವಿಧ ಭಕ್ತ್ಯಾ-ಭೋಜನಗಳನ್ನು ತಯಾರಿಸಲಾಗುವುದು. ಮಾವಿನ ಮರದ ಕೆಳಗೆ ಬಿಳಿ ಬಟ್ಟೆಹಾಸಿ, ತಯಾರಿಸಿದ ವಿವಿಧ ಭಕ್ತ್ಯಾಗಳನ್ನು ಹರಿವಾಣದಲ್ಲಿ ತೆಗೆದು ಹಾಸಿರುವ ಬಟ್ಟೆಯ ಮೇಲೆ ಇಡುವರು. ಇದನ್ನು “ಸಫ್ರಾ ಮಾಂಡ್ಲಾ” ಎನ್ನುವರು. ಅನಂತರ ತಿಳಿದವರಿಂದ ಫಾತೇಹಾ ಓದಿಸಿದ ಮೇಲೆ ಆಹ್ವಾನಿತರಿಗೆ ಭೋಜನದ ಏಪಾಡು ಮಾಡಲಾಗುವುದು. ಎಲ್ಲರೂ ಉಂಟ ಮಾಡಿದ ಮೇಲೆ ಉಳಿದರೆ ಅದನ್ನು ಹಿಂತೆಗೆದುಕೊಂಡು ಬರುವ ಹಾಗಿಲ್ಲ. ಆಲ್ಲೇ ಗುಂಡಿ ತೋಡಿ ಹಾಕುವರು ಅಥವಾ ಮಾವಿನ ಮರಕ್ಕೆ ಕಟ್ಟಿ ಮಾರನೇ ದಿನ ಹೋಗಿ ತಿನ್ನುವರು.

ಪೂರ್ವೇ ಫಾತೇಹ :

ಮುಸ್ಲಿಮ್ ಸಂವತ್ಸರದ “ರಜ್ಜಬ್” ಎಂಬ ತಿಂಗಳಲ್ಲಿ ಈ ಫಾತೇಹ ಮಾಡುತ್ತಾರೆ. “ಪೂರ್ವೇ ಫಾತೇಹ” ಎಂದರೆ ಕರ್ಜ್ ಕಾಯಿ ಫಾತೇಹ ಎಂಬ ಅರ್ಥವಿದೆ. “ಇಮಾಮೇ ಜಾಫರೇ ಸಾದೀಖ್” ಎಂಬ ವಲೀಗಳ ಹೆಸರಲ್ಲಿ ಹರಕೆ ಮಾಡಿಕೊಂಡಂತೆ ಕರ್ಜ್ ಕಾಯಿ ಮಾಡುವರು. ಮನೆಯ ಒಂದು ಪ್ರತ್ಯೇಕವಾದ ಕೋಟಿಯಲ್ಲಿ ಹಸಿರು ಬಟ್ಟೆಹಾಸಿ, ಹರಿವಾಣದಲ್ಲಿ ಅಥವಾ ಮಡಕೆಯಲ್ಲಿ ಕರ್ಜ್ ಕಾಯಿ ತೆಗೆದು ಇಡುವರು. ಹಾಗೆಯೇ ತರಕಾರಿ ಪಲ್ಲ, ತುಪ್ಪದ ಅನ್ನ ಮತ್ತು ಪಾಯಸವನ್ನು ಸಹ ಹರಿವಾಣದಲ್ಲಿ ತೆಗೆದು ಇಡುವರು. ಇದನ್ನು

“ಕುಂಡ ಭರ್ತ್” ಅಥವಾ “ಸಫಾರಾ ಮಾಂಡ್ಲ್” ಎನ್ನವರು. ಅನಂತರ ತಿಳಿದವರಿಂದ “ಇಮಾಮೀ ಜಾಫರೆ ಸಾದಿಶ್”ರವರ ಹೆಸರಲ್ಲಿ ಘಾತೇಹ ಓದಿಸಲಾಗುವುದು.

ಈ ಘಾತೇಹದಲ್ಲಿ ಮೀನು, ಮಾಂಸದ ಅಡುಗೆ ಮಾಡುವ ಹಾಗಿಲ್ಲ. ಕೆಲವರಿಗೆ ಉಣಿಕ್ಕೇ ಆಹ್ವಾನಿಸುವಾಗ ಮನೆಯಲ್ಲಿ “ಪೂರ್ಣೇ ಘಾತೇಹ” ಇದೆ, ಎಲ್ಲರು ಉಣಿಕ್ಕೇ ಬನ್ನಿ ಎಂದು ಕರೆಯುವರು. ಉಣಿಕ್ಕೇ ಬರುವವರು ಮೀನು, ಮಾಂಸ ತಿನ್ನಬಾರದೆಂದು ಎಚ್ಚರಿಸುವುದಕ್ಕಾಗಿ “ಪೂರ್ಣೇ ಘಾತೇಹ” ಇದೆ ಎಂದು ಹೇಳುವ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಒಂದು ವೇಳೆ ಮೀನು, ಮಾಂಸದ ಅಡುಗೆ ತಿಂದಿದ್ದರೆ, ಸ್ವಾನ ಮಾಡಿ ಬಹಳ ಭಯ-ಭಕ್ತಿಯಿಂದ ಬರುವರು. ಆಹ್ವಾನಿತರು “ಸಫಾರಾ”ದ ದರ್ಶನ ಪಡೆದು ತಮ್ಮ ಕ್ಷೇತ್ರದಲ್ಲಿ ನಿರ್ವಹಿಸುವ ಸಫಾರಾದ ಮೇಲೆ ಇಡುವರು “ಸಫಾರಾ”ದ ಮೇಲೆ ಇರುವ ಭಕ್ತಿಗಳನ್ನು ತಿಂದರೆ ತಮ್ಮ ಪುಣ್ಯ ಎಂದು ಮುಸ್ಲಿಮ್ ಜನಪದರು ಭಾವಿಸುತ್ತಾರೆ. ಸಂಕಷ್ಟಗಳು ದೂರವಾದರೆ ಹಾಗೂ ತಮ್ಮ ಮನೆಯಲ್ಲಿಯೂ ಈ ಆಚರಣೆ ಮಾಡಬೇಕೆಂಬ ಇಚ್ಛೆಯಾದರೆ ಈ ಸಂದರ್ಭದಲ್ಲಿ ಹರಕೆ ಹೊರಬಹುದು. ಎಲ್ಲರೂ ಉಣಿ ಮಾಡಿದ ಮೇಲೆ ಕಥೆ ಹಾಗೂ ಘಾತೇಹ ಓದಿಸಿ ಬಹಳ ಜಾಗರೂಕತೆಯಿಂದ “ಸಫಾರಾ” ಎತ್ತಿ ಇಡುವರು. ಮುಟ್ಟು ಮೈಲಿಗೆಯಾದವರು ಈ ಆಚರಣೆಯ ಸ್ಥಳದಲ್ಲಿ ಸುಳಿಯುವ ಹಾಗಿಲ್ಲ. ಬಹಳ ಕಟ್ಟಿನಿಟ್ಟೀನಿಂದ ಘಾತೇಹವನ್ನು ಆಚರಿಸಲಾಗುವುದು.

### ಕೆಂಡ ತುಳಿಯುವುದು :

ಗಾಳಿ, ಸೋರ್ಕು, ಮಾಟ, ಮಂತ್ರ, ಮುಂತಾದ ದುಷ್ಪಶಕ್ತಿಗಳ ಹಾವಳಿಯಿಂದ ಬಿಡುಗಡೆ ಪಡೆಯಲು ಮೊಹರಮ್ ತಿಂಗಳಲ್ಲಿ ಕೆಂಡ ತುಳಿಯತ್ತೇವೆಂಬ ಅಥವಾ ಕೆಂಡದ ಸ್ವಾನ ಮಾಡುತ್ತೇವೆಂಬ ಹರಕೆ ಹೊರುವುದು ಕೆಲ ಮುಸ್ಲಿಮ್ ಜನಪದರಲ್ಲಿ ಕಂಡುಬರುತ್ತದೆ. ಇವರು ಮಾಡಿಕೊಂಡ ಹರಕೆ ಕ್ಷೇಗೂಡಿದರೆ ಮೊಹರಮೈನ ತಿಂಗಳಲ್ಲಿ “ಅಲಾವ್”ಕ್ಕೆ ಬೆಂಕಿ ಹಾಕಿ ಕೆಂಡ ತುಳಿಯುವ ಸಂದರ್ಭದಲ್ಲಿ ಉಪ್ಪು ಹಾಗೂ ಕರಿಮೆಣಸಿನ ಗಂಟನ್ನು ಹೊಂಡಕ್ಕೆ ಹಾಕಿ ಕೆಂಡ ತುಳಿಯುತ್ತಾರೆ. ಕೆಂಡದ ಸ್ವಾನ ಮಾಡಿಸಲು ಒಬ್ಬ ವೃಕ್ಷ ಇರುತ್ತಾನೆ. ಕೆಂಡದ ಸ್ವಾನ ಮಾಡುತ್ತೇವೆಂದು ಹರಕೆ ಹೊತ್ತವರಿಗೆ ತಲೆಯ ಮೇಲೆ ಒದ್ದೆ ಬಟ್ಟೆ ಹಾಕಿ ಮೇಲಿಂದ ಕೆಂಡ ಸುರಿಯುತ್ತಾನೆ ಇದನ್ನು ಕೆಂಡದ ಸ್ವಾನ ಎನ್ನವರು. ಇಂತಹ ಹರಕೆ ಮುಸ್ಲಿಮ್‌ರಷ್ಟೇ ಅಲ್ಲದ ಮುಸ್ಲಿಮ್‌ತರರಲ್ಲಾ ಕಂಡುಬರುತ್ತದೆ.

### ಸದ್ಗುಣ :

ವೃಕ್ಷ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪ್ರಾಣಕ್ಕೆ ಪ್ರಾಣ ನೀಡುತ್ತೇವೆಂಬ ಹರಕೆ ಹೊರುತ್ತಾರೆ. ಕೋಣಿ ಅಥವಾ ಕುರಿಮರಿಯನ್ನು ರೋಗಿಯ ಮುಖದ ಮುಂದೆ ನಿವಾಳಿಸಿ “ಸದ್ಗುಣ” ಎಂಬ ಹೆಸರಲ್ಲಿ ಬಡವರಿಗೋ ಅಥವಾ ಅಸ್ಕಾಯಕರಿಗೋ ನೀಡಲಾಗುವುದು

ಅಥವಾ ಅಕ್ಷಿ, ಮೊಟ್ಟೆ, ಕರಿಎಳ್ಳು (ಪುಟ್ಟೆಳ್ಳು), ಚಿಲ್ಲರೆ ಕಾಸು, ಒಳ್ಳೆಣ್ಣೆ ಇತ್ಯಾದಿ ಸಾಮಗ್ರಿಗಳನ್ನು ತಟ್ಟೆಯಲ್ಲಿ ತೆಗೆದು ಎಣ್ಣೆಯಲ್ಲಿ ರೋಗಿಯ ಮುಖ ತೋರಿಸಿ, ಬಲಗೈ ತಟ್ಟಿಗೆ ಸ್ಥಾರಿಸಿ, ಮೇಲಿನಂತಹೀ ಸದಾಖಾ ಎಂಬ ಹೆಸರಲ್ಲಿ ನೀಡಲಾಗುವುದು. ಹೀಗೆ ಮಾಡುವುದರಿಂದ ಅನಾರೋಗ್ಯವು ಗುಣಮುಖವಾಗುತ್ತದೆಂಬ ನಂಬಿಕೆ ಇದೆ.

### ಉಪವಾಸ :

ತಮ್ಮ ಯಶಸ್ವಿಗಾಗಿ ಕೆಲವರು ಪದು ಶುಕ್ರವಾರಗಳು ಉಪವಾಸವಿರುತ್ತೇವೆಂಬ ಹರಕೆ ಹೊರುವುದು ಅಥವಾ “ಸೊಲಾ ಸ್ಯೇಯಂದಾ” ಎಂಬ ಹದಿನಾರು ವರ್ಲೀಯವರೆ ಹೆಸರಲ್ಲಿ ಉಪವಾಸವಿರುತ್ತೇವೆಂಬ ಹರಕೆ ಹೊರುವುದು ಇತ್ಯಾದಿ ಕಂಡುಬರುತ್ತದೆ. ಅಂದುಕೊಂಡಿರುವ ಇಚ್ಛೆ ಇನ್ನೂ ಪೂರ್ಣಗೊಳ್ಳುವುದಕ್ಕಿಂತ ಮೊದಲು ಹರಕೆ ತೀರಿಸುತ್ತಾರೆ. ಮುಸ್ಲಿಮ್‌ ಸಂಪತ್ತರದ ಪ್ರತಿ ತಿಂಗಳು ಹದಿನ್ಯೇದನೆಯ ತಾರೀಖಿನ ದಿನ ಉಪವಾಸವಿರುತ್ತಾರೆ. ತಿಂಗಳಿಗೆ ಒಂದರಂತೆ ಹದಿನಾರು ತಿಂಗಳು ಉಪವಾಸವಿದ್ದು ಸಂಜೆ “ಸೊಲಾ ಸ್ಯೇಯಂದಾ”ರವರ ಮಹಿಮೆ ಮತ್ತು ಪವಾಡವನ್ನು ಕುರಿತು ಕಥೆ ಕೇಳಿ, ಘಾತೇಹ ಓದಿಸುತ್ತಾತೆ. ನಂಬಿಕೆಯನ್ನು ಅಧಿಕಗೊಳಿಸುವ ಕಥೆ ಹೀಗಿದೆ.

ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಮಕ್ಕಳಿರಲೀಲ್ಲ. ಒಂದು ದಿನ ಪರದೇಶಿಯೊಬ್ಬ ಒಂದು ತನಗೆ ಏನಾದರೂ ಹೊಡು ಎಂದು ಕೇಳಿದ. ಆಗ ರಾಜ ಒಂದು ಹರಿವಾಣಾದಲ್ಲಿ ವಜ್ರಗಳನ್ನು ತುಂಬಿ ಕೊಟ್ಟು, ಪರದೇಶಿ ರಾಜನ ಮುಖ ಸ್ತೋಡಿ ಮಕ್ಕಳಿಲ್ಲದವನ ಕ್ಯಾಯಿಂದ ಏನೂ ಸ್ವೀಕರಿಸುವುದಿಲ್ಲ ಎಂದು ಹೇಳಿ ಹೊರಟು ಮೋದ. ರಾಜನಿಗೆ ಒಹಳ ಬೇಕಾರಾಯಿತು. ತನ್ನ ರಾಜಾಲುಡುಗೆಯನ್ನು ಕೆಳಚಿ ಸಾಮಾನ್ಯ ವ್ಯಕ್ತಿಯಂತೆ ಅರಮನೆಯಿಂದ ಹೊರಟು ಏನೇಮೋ ಯೋಚನೆ ಮಾಡುತ್ತಾ ಮರದ ಕೆಳಗೆ ಕುಳಿತಿದ್ದಾಗ, “ಸೋಲ-ಸ್ಯೇಯಂದಾ” ಎಂಬ ವರ್ಲೀಗಳು ಒಂದು ತಮ್ಮ ಹೆಸರಲ್ಲಿ ಹರಕೆ ಹೊರುವಂತೆ ರಾಜನಿಗೆ ಈ ರೀತಿ ಹೇಳಿದರು. “ಪ್ರತಿ ತಿಂಗಳು ಹದಿನ್ಯೇದನೆಯ ತಾರೀಖಿನ ದಿನ ಉಪವಾಸವಿದ್ದು, ಸಕ್ಕರೆ ಘಾತೇಹ ಓದಿಸಿ, ಎಳ್ಳು, ವಿಜೂರ ತಿಂದು ಉಪವಾಸ ಬಿಡಬೇಕು. ಹೀಗೆ ಮಾಡಿದರೆ, ನಿನ್ನ ಇಚ್ಛೆ ಕೇಗೂಡುತ್ತದೆ”. ಆಗ ರಾಜ ಅರಮನೆಗೆ ಒಂದು ತನ್ನ ಹೆಂಡತಿಗೆ ಎಲ್ಲವನ್ನು ಹೇಳಿ ಭಯ-ಭಕ್ತಿಯಿಂದ ಉಪವಾಸವಿರಲುತೋಡಿದ. ಶೀಫ್ರದಲ್ಲೇ ರಾಣ ಗಭಿರಣಯಾದಳು. ಒಂಭತ್ತು ತಿಂಗಳು ಕಳೆದು, ರಾಣಗೆ ಗಂಡು ಮಾಡುತ್ತಿರುವಾಗ, ನಿನಗೆ ಸಂತಾನ ಪ್ರಾಚ್ಯಿಯಾಗಲು ಏನು ಕಾರಣ ಎಂದು ಉರಿನ ಒಬ್ಬ ಮುದುಕಿ ಕೇಳಿದಳು. ಆಗ ರಾಜ ಹರಕೆಯ ಮಹಿಮೆಯನ್ನು ಕುರಿತು ಹೇಳಿದ. ಮುದುಕಿಯೂ ಸಹ ತನ್ನ ಬಡತನ ದೂರವಾಗುವಂತೆ ವರ್ಲೀಗಳ ಹೆಸರಲ್ಲಿ ಹರಕೆ ಮಾಡಿಕೊಂಡು

ಉಪವಾಸವಿರಲು ತೊಡಗಿದಳು. ಅಂದಿನಿಂದ ಇವಳು ಶ್ರೀಮಂತೆಯಾದಳು. ಮುದುಕಿಯ ಮನೆಗೆ ಸೌದೆ ತಂದು ಹಾಕುತ್ತಿದ್ದವನು ಇವಳ ಶ್ರೀಮಂತಿಕೆಗೆ ಕಾರಣ ಕೇಳಿದನು. ಆಗ ಮುದುಕಿ ಹರಕೆಯ ಬಗ್ಗೆ ಹೇಳಿದಳು. ಸೌದೆ ಮಾರುವವನು ಸಹ ಹರಕೆ ಮಾಡಿಕೊಂಡು ಉಪವಾಸವಿರಲು ತೊಡಗಿದನು. ಇವನ ಬಡತನವು ದೂರವಾಯಿತು. ಆದರೆ ಈತ ಸಕ್ಕರೆ ಘಾತೇಹ ಓದಿಸುವುದು ಮರೆತನು. ಎರಡನೆ ದಿನ ಸೌದೆ ಕಡಿಯಲು ಇವನು ಕಾಡಿಗೆ ಹೋಗಿದ್ದಾಗ, ರಾಜನ ಮಗ ಕಳಿದು ಹೋಗಿದ್ದನೆಂದು ಹುಡುಕುತ್ತಾ ಸೈನಿಕರು ಈತನ ಹತ್ತಿರ ಬಂದಾಗ, ಇವನು ಹಿಡಿದಿದ್ದ ನೀರಿನ ಮಡಕೆ ರಾಜನ ಮಗನ ತಲೆಯಾಗಿ ಮಾಪ್ರಟಿತ್ತು. ಆಗ ಸೈನಿಕರು ಇವನನ್ನು ಕೊಲೆಗಾರನೆಂದು ಹೇಳಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಇವನಿಗೆ ವುರಣ ದಂಡನೆಯ ಶಿಕ್ಷೆ ವಿಧಿಸಿ, ಬಂಧಿಂಬಿಸಿ ಹಾಕಿದನು. ಸೌದೆ ಮಾರುವವನು ಬಹಳ ನೊಂದುಕೊಂಡು “ಸೋಲಾ ಸೈಯಂದಾ”ರವರನ್ನು ಭಕ್ತಿಯಿಂದ ನೆನಪಿಸಿಕೊಂಡನು. ಆಗ ಅವರು ಪ್ರತ್ಯೇಕರಾಗಿ ಘಾತೇಹ ಓದಿಸುವಂತೆ ಹೇಳಿದರು. ತನ್ನಲ್ಲಿ ಹಣವಿಲ್ಲ ಎಂದಾಗ ನೀನು ಮಲಗಿರುವ ಹಾಸಿಗೆ ಕೆಳಗೆ ಇದೆ ಎತ್ತಿಕೊಂಡು ಹಾಯವಾದರು. ಇವನು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡು ಉಪವಾಸವಿದ್ದು, ಹಾಸಿಗೆ ಕೆಳಗೆ ಇದ್ದ ಕಾಸನ್ನು ಎತ್ತಿಕೊಂಡು ಸಕ್ಕರೆ ತರಿಸಿ ಘಾತೇಹ ಓದಿಸಿದ. ಆಗ ಎಲ್ಲೋ ಹೋಗಿದ್ದ ರಾಜನ ಮಗ ಅರಮನೆಗೆ ಹಿಂದಿರುಗಿ ಬಂದನು. ರಾಜನಿಗೆ ಆಶ್ಚರ್ಯವಾಗಿ ಸೌದೆ ಮಾರುವವನು ನಿರಪರಾಧಿ ಎಂದು ಹೇಳಿ, ಬಿಡುಗಡೆ ಮಾಡಿ, ಗೌರವದಿಂದ ಕಳುಹಿಸಿದನು.

ಈ ಮೇಲಿನ ಕಥೆಯಲ್ಲಿ ಹರಕೆ ಹೊರುವ ಮತ್ತು ಹರಕೆ ಸಲ್ಲಿಸಿದಿದ್ದರೆ ಆಗುವ ಅನಾಹತ ಇತ್ಯಾದಿ ವಿಷಯಗಳನ್ನು ಕೇಳಿದ ಜನಪದರಲ್ಲಿ ಭಯ-ಭಕ್ತಿ ಅಧಿಕಗೊಳ್ಳುತ್ತದೆ ; ನಂಬಿಕೆ ದೃಢಗೊಳ್ಳುತ್ತದೆ.

**ಕಥೆ ಕೇಳಿಸುವುದು :**

ಮೇಲಿನಂತೆಯೇ ಕಷ್ಟಗಳ ನಿವಾರಣೆಯಾದರೆ “ತಿಲ್ ಗೂಡ್ ಕೀ ಕಹಾನಿ, ದಸ್ ಬೀಬಿಯಾಂಕೆ ಕಹಾನಿ” ಹೇಳಿಸುತ್ತೇವೆಂದು ಹರಕೆ ಹೊರುವುದು, ಮುಸ್ಲಿಮ್ ಜನಪದರಲ್ಲಿ ಕಂಡುಬರುತ್ತದೆ. ಹರಕೆ ಕ್ರಿಗೂಡಿದ ಮೇಲೆ ಮನೆಯ ಅಕ್ಕ-ಪಕ್ಕದಲ್ಲಿರುವ ಮಹಿಳೆಯರಿಗೆ ಈ ದಿನ “ತಿಲ್ ಗೂಡ್ ಕೀ ಕಹಾನಿ, ದಸ್ ಬೀಬಿಯಾಂಕೆ ಕಹಾನಿ” ಹೇಳಿಸುತ್ತೇವೆಂದು ಆಹ್ವಾನಿಸಲಾಗುವುದು.

ಸಾಮಾನ್ಯವಾಗಿ ಸೂರ್ಯಾಸ್ತವಾಗುವುದಕ್ಕಿಂತ ಮೊದಲು ಕಥೆ ಕೇಳಿಸುವುದಕ್ಕೆ ಬಂದಂತಹ ಮಹಿಳೆಯರ ಮುಂದೆ ಎಳ್ಳು, ಬೆಲ್ಲು, ಹುರಿಗಡಲೆಯನ್ನಿಟ್ಟು, ತಿಳಿದವರಿಂದ “ಬೀಬಿ ಸಗಟ್” ಎಂಬ ಧಾರ್ಮಿಕ ಮಹಿಳಾಮಣಿಗಳ ಪವಾಡಗಳನ್ನು ಸ್ಥಿರಸುವಂತಹ ಕಥೆ ಹೇಳಿಸಿ, ಕೇಳಲಾಗುವುದು. ಹಾಗೆಯೇ “ದಸ್ ಬೀಬಿಯಾಂ” ಎಂಬ ಹತ್ತು ಜನ ಧಾರ್ಮಿಕ

ನಾರಿಯರ ಪವಾಡವನ್ನು ಸ್ಕೃಸುವಂತಹ ಕಥೆಯನ್ನು ಕೇಳಲಾಗುವುದು, ಈ ಕಥೆ ಕೇಳುವಾಗ ಹತ್ತು ರವೆ ಉಂಡೆ ಇಡುವರು.

ಬಂದಂತಹ ಮಹಿಳೆಯರೆಲ್ಲರು ಒಹಳ ಭಯ-ಭಕ್ತಿಯಿಂದ ತಲೆಯ ಮೇಲೆ ಸೆರಗು ಹೊದ್ದುಕೊಂಡು ಕಥೆ ಕೇಳುವರು. ಮುಟ್ಟು-ಮೈಲಿಗೆಯಾದವರು ಕಥೆ ಕೇಳುವಾಗ ಬರುವ ಹಾಗಿಲ್ಲ, ಇವರ ನೆರಳು ಸಹ ಅಪಶಕುನವೆಂದು ಪರಿಗಣಿಸಲಾಗುವುದು.

ಒಟ್ಟೆನಲ್ಲಿ ಆರಾಧನಾ ಮೂಲವಾಗಿರುವ ಹಬ್ಬಿ-ಹರಕೆಗಳಿಗೆ ನಂಬಿಕೆಗಳೇ ಮೂಲ. ನಂಬಿಕೆಯ ತಳಹದಿಯ ಮೇಲೆ ಇವೆಲ್ಲವೂ ನಿಂತುಕೊಂಡು, ಸಂಪ್ರದಾಯದ ರೊಪದಲ್ಲಿ ಬೆಳೆದು, ಆಚರಣೆಗಳ ಮೂಲಕ ಚಾಲ್ತಿಗೊಳ್ಳುತ್ತವೆ. ಈ ನಂಬಿಕೆಗಳು ಕಡಿಮೆಯಾದರೆ ಸಂಪ್ರದಾಯ, ಆಚರಣೆಗಳು ಕ್ಷೀಣವಾಗುತ್ತವೆ. ಮುಖ್ಯವಾಗಿ ಹಬ್ಬಿ-ಹರಕೆಗಳು ಆಯಾಯ ಚೊಳ್ಳಿಗಾದರೂ ಮನಸ್ಸಿಗೆ ನೆಮ್ಮಡಿ, ಶಾಂತಿ ತರಬಹುದು.


## ೨

### ಹಿಂದೂ ಜನಪದದ ಪ್ರಭಾವ

ಹಿಂದೂ ಸಂಸ್ಕೃತಿಯ ಅಡಿಯಲ್ಲಿ ಬದುಕುತ್ತಿರುವ ಕನಾಂಟಕದ ಮುಸ್ಲಿಮ್‌ ಜನಪದರ ಕೆಲವೊಂದು ಆಚರಣೆಗಳ ಮೇಲೆ ಸ್ಥಳೀಯ ಹಿಂದೂ ಜನಪದದ ಪ್ರಭಾವವಿದೆ. ಇವುಗಳಲ್ಲಿ ಉತ್ಸವ, ಮಾರುವೇಷ, ತೊಟ್ಟಲು ಆಚರಣೆ, ಉಡುಗೆ, ತೊಡುಗೆ, ಆಹಾರ ಇನ್ನೂ ಮುಂತಾದವುಗಳೊಂದಿಗೆ ಮುಸ್ಲಿಮ್ ಸಂಸ್ಕೃತಿಯ ಅಂಶಗಳು ಮೇಲ್ಮೈಸಿಕೊಂಡಿವೆ.

#### ಉತ್ಸವ (ಉರುಸ್)

ಕನಾಂಟಕದ ಎಲ್ಲಾ ಪಟ್ಟಣಗಳಲ್ಲಿ ಹಾಗೂ ಕೆಲವು ಹಳ್ಳಿಗಳಲ್ಲಿ ಗೋರಿಗಳಿವೆ. ಈ ಗೋರಿಗಳಲ್ಲಿ “ವಲೀ” ಗಳಿರುತ್ತಾರೆಂದು ನಂಬಲಾಗಿದೆ. “ವಲೀ” ಗಳಿಂದರೆ ಅಲ್ಲಾನ ಮಿತ್ರ, ಎಂಬ ಅರ್ಥವಿದೆ. ಅನೇಕ ಸೂಫಿ ಸಂತರು ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಾರೆ ತಕ್ಷಕ್ಕೆ ಬಂದರು. ಇವರು ರಾಜಕೀಯವನ್ನು ತಿರಸ್ಕರಿಸಿದರು. ಹಿಂದೂ, ಮುಸ್ಲಿಮ್ ಎಂಬ ಭೇದವಿಲ್ಲದೆ, ಜನಸಾಮಾನ್ಯರ ನಡುವೆ ಇರಲು ಬಯಸಿದರು. ಅಲ್ಲಾನ ಭಕ್ತಿಯಲ್ಲಿ ಪರವಶರಾಗಿ ಇಹವನ್ನು ಮರೆತು ಸಾಧನೆಯಲ್ಲಿ ತೊಡಗಿ ಅನೇಕ ಶಕ್ತಿಗಳನ್ನು ತಮ್ಮದಾಗಿಸಿಕೊಂಡು, ಪಾಡಗಳನ್ನು ತೋರಿಸುತ್ತಿದ್ದರು. ಇವರಿಂದ ಆಕರ್ಷಿತರಾದ ಜನಪದರು ಇವರ ಹತ್ತಿರ ಬಂದು ತಮ್ಮ ಸಂಕಷ್ಟಗಳಿಗೆ ಪರಿಹಾರ ಪಡೆಯುತ್ತಿದ್ದರು. ಇವರನ್ನು “ವಲೀ” ಗಳಿಂದ ಕರೆದದ್ದಲ್ಲದೆ ಅನೇಕರು ಇವರ ಶಿಷ್ಯರಾದರು. ಹೀಗೆ ಗುರು ಶಿಷ್ಯ (ಪೀರ್ ಮರೀದ್) ಪರಂಪರೆ ಬೆಳೆಯಲು ಕಾರಣವಾಯಿತು. ಇಂತಹ “ವಲೀ” ಗಳಲ್ಲಿ ಕೆಲವರು ಜೀವಂತ ಸಮಾಧಿಯಾದರೆಂದು, ಪಾಡಗಳನ್ನು ಮೇರೆದಿದ್ದರೆಂದು, ಒಬ್ಬೊಬ್ಬು “ವಲೀ” ಗಳ ಬಗ್ಗೆ ಒಂದೊಂದು ಇತಿಹ್ಯಾಗಳಿವೆ. ವಲೀಗಳಲ್ಲಿ ಕೆಲವರನ್ನು “ಜಲಾಲುದ್ದೀನ್” ಎಂದು ಕರೆಯುತ್ತಾರೆ. “ಜಲಾಲುದ್ದೀನ್” ಎಂದರೆ ಉಗ್ರಗಾಮಿಗಳು ಎಂದರ್ಥ. ಇಂತಹವರ ಗೋರಿಯ ಹತ್ತಿರ ಸ್ತ್ರೀಯರು ಹೋಗುವ ಹಾಗಿಲ್ಲ. ದೂರದಲ್ಲಿ ನಿಂತು ದರ್ಶನ ಪಡೆಯುತ್ತಾರೆ.



ಧಾರ್ಮಿಕ ಸಂಸ್ಥೆಯ ಮುದುರುಗುಂಡಿ ಎಂಬ ಗ್ರಾಮದಲ್ಲಿ ದೇವ್ಯ ಆರಂಭಿಸಿರುವ ಸ್ತೋಯರು

ವಲೀಗಳ ಹೆಸರಲ್ಲಿ ಹರಕೆ ಹೊತ್ತು ಪಾರ್ಥಿಸಿಕೊಂಡರೆ ಕಷ್ಟಗಳು ನಿವಾರಣೆಯಾಗುತ್ತದೆಂದು, ಕನಸಿನಲ್ಲಿ ಬಂದು ಶಸ್ತ್ರಚಿಕಿತ್ಸೆ ಮಾಡಿ ಕಾಯಿಲೆ ಗುಣಪಡಿಸುತ್ತಾರೆಂದು, ಜನಪದರು ಹೇಳುತ್ತಾರೆ. ದಕ್ಷಿಣ ಕನ್ನಡದ ಮುತ್ತಪೇಟೆಯಲ್ಲಿರುವ ಡಾ. ದಾವೂದ್ ಅಲಿ, ಬೆಂಗಳೂರು ಹತ್ತಿರವಿರುವ ಮುರುಫ್ ಮೊಹಲ್ಲಾದ ಅಮೃಜಾನ್ -ಬಾವಜಾನ್, ಖಾಕೀಶಮೊಲ್ಲಾ ಇವರುಗಳ ಬಗ್ಗೆ ಮೇಲಿನಂತೆ ಹೇಳುತ್ತಾರೆ. ಇವರು ಶಸ್ತ್ರಚಿಕಿತ್ಸೆ ಮಾಡಿದ ಗುರುತುಗಳು ತಮ್ಮ ದೇಹದ ಮೇಲೆ ಇದೆ ಎಂದು ಕೆಲವರು ಹೇಳುತ್ತಾರೆ. ಅಷ್ಟೇ ಅಲ್ಲದೆ ಮೈಲಿರುವ ಭೂತಪಿಶಾಚಿ, ಗಾಳಿಸೋಂಕು ಬಿಡಿಸುತ್ತಾರೆಂದೂ ಸಹ ಹೇಳುತ್ತಾರೆ. ಇಂತಹ ಉಪದ್ರವದ ಕಾಟವಿದ್ದವರು ಗೋರಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಂತೆಯೇ ವ್ಯಕ್ತಿಯ ಅಪ್ರಜ್ಞಾವಸ್ಥೆಯಲ್ಲಿ ಮೈಲಿರುವ ಅತಿಮಾನುಷ ಶಕ್ತಿ ಪ್ರಕಟವಾಗಿ, ಕ್ರೈಸ್ತಾಲು ಮುದುರಿಕೊಳ್ಳುತ್ತಾ, ಗೋರಿಯ ಸುತ್ತ ವೇಗವಾಗಿ ಒಡುತ್ತವೆ. “ವಲೀ”ಗಳು ತಮ್ಮ ಮಾಯಾಶಕ್ತಿಯಿಂದ ಕೇಳುವ ಪ್ರಶ್ನೆಗೆ ಉತ್ತರ ಕೊಡುತ್ತವೆ. “ಬಾಬ, ಬಾಬ ನೀನು ಎಷ್ಟು ಶಿಕ್ಷೆ ಕೊಟ್ಟರೂ ಹೋಗುವುದಿಲ್ಲ, ಅಯ್ಯೋ... ಹೀಗೆ ತೊಂದರೆ ಕೊಡಬೇಡ, ನಿಜವಾಗಲೂ ಬಿಟ್ಟುಹೋಗುತ್ತಿನಿ” ಎಂದು ಅನೇಕ ವಿಧವಾಗಿ ಹೇಳುತ್ತವೆ. ಇದನ್ನು “ತವ್ವಾಫ್” ಎಂದು ಕರೆಯುತ್ತಾರೆ. ಈ ದುಷ್ಪಶಕ್ತಿ ಮೈಬಿಟ್ಟು ಹೋಗುವವರೆಗೂ “ವಲೀ”ಗಳು ಫೋರ ಶಿಕ್ಷೆ ನೀಡುತ್ತಾರೆಂತೆ. ಈ ಶಿಕ್ಷೆ ಸಂಸಾರದೆ ಪುನಃ ಮೈಮೇಲೆ



ಬೀಗಗಳಲ್ಲಿ ದೆವ್ವಾಗಳನ್ನು ಬಂಧಿಸಲಾಗಿದೆ ಎಂದು ಹೇಳುವ ಒಗ್ಗೆ

ಬರುವುದಿಲ್ಲ ಎಂಬ ವಾಗ್ದಾನದೊಂದಿಗೆ ಬಿಟ್ಟು ಹೋಗುತ್ತವೆ ಎಂದು ಹೇಳುತ್ತಾರೆ. ಹಾಸನದ ಹತ್ತಿರವಿರುವ ಕುದುರುಗುಂಡಿಯಲ್ಲಿ ತುಮಕೂರು ಜಿಲ್ಲೆಯ ಮದುಗಿರಿಯಲ್ಲಿ ಬಿಜಾಪುರ ಮುಂತಾದ ಕಡೆಗಳಲ್ಲಿ ದುಷ್ಪಶಕ್ತಿಯ ಹಾವಳಿಯಿಂದ ಬಿಡುಗಡೆ ಮಾಡಿಸುವ “ವಲೀ” ಗ್ರಾಮದ್ವಾರೆ.

ಶಿವಮೊಗ್ಗದ ಹತ್ತಿರವಿರುವ ಹಂಗೇರಿಕಟ್ಟೆಯ “ಸೈಯದ ಸಾದಾತ್” ಎಂಬ “ವಲೀ”ಗಳ ಹರಕೆ ಬಹಳ ನಿಖಿಲವಾದುದೆಂದು ಹೇಳುತ್ತಾರೆ. ಇವರ ಹಸರಲ್ಲಿ ಜೋಡಿ ಕೋಳಿ ತೆಗೆದುಕೊಂಡು ಹೋಗಿ, ಅಡುಗೆ ಮಾಡಿ, ಮಾಡಿದ ಅಡುಗೆಯನ್ನು ಎರಡು ತಟ್ಟಿಗೆ ಹಾಕಿ ಗೋರಿಯ ಹತ್ತಿರವಿಟ್ಟು ಫಾತೇಹ ಓದಿಸಲಾಗುವುದು. ಹೂಪು, ಗಂಧವನ್ನು ಗೋರಿಗೆ ಅಪೀಸುವರು. ಈ ಗೋರಿಯ ಎದುರಿಗೆ ಸೀಳೊಡೆದ ಜೋಡಿ ಮರವಿದೆ. ಇದರಲ್ಲಿರುವ ಶಕ್ತಿ “ಸೈಯದ ಸಾದಾತ್” ರವರ ಶಿಷ್ಯರೆಂದು ಹೇಳುತ್ತಾರೆ. ಮುಸ್ಲಿಮೇತರರು ಸಹ ಈ ಸ್ಥಳಕ್ಕೆ ಭೇಟಿ ನೀಡಿ, ಜೋಡಿ ಕೋಳಿ ಕೋಯ್ದು ಮೇಲಿನಂತೆಯೇ ಅಡುಗೆ ಮಾಡಿ, ಮಾಡಿದ ಅಡುಗೆಯನ್ನು ಎರಡು ತಟ್ಟಿಯಲ್ಲಿ ಹಾಕಿ ಫಾತೇಹ ಓದಿಸುವರು. ಅನಂತರ ಮರದ ಹತ್ತಿರ ಜೋಡಿ ತೆಂಗಿನಕಾಯಿ ಒಡೆದು ಪೂಜೆ ಮಾಡಿಸುವರು. ಮರಕ್ಕೆ ಮೋಳಿ ಹೊಡೆದು, ಬೀಗ ಮುದ್ರೆ, ಹಾಕುವರು, ಹೀಗೆ ಮಾಡುವುದರಿಂದ ಮಾಟ-ಮಂತ್ರ, ಇತ್ಯಾದಿ ದುಷ್ಪಶಕ್ತಿಗಳಿಂದ ಬಿಡುಗಡೆ ಹೊಂದಿ, ಬೀಗ ಮುದ್ರೆಯಲ್ಲಿ ಬಂಧಿತವಾಗುತ್ತವೆಂದು ಹೇಳುತ್ತಾರೆ.

ಚಿಕ್ಕಮಗಳೂರು ಹತ್ತಿರವಿರುವ “ದತ್ತಾತ್ರೇಯ ಪೀಠ” ಅಥವಾ “ಬಾಬಾಬುಡನ್ ಗಿರಿ” ಎಂಬ “ವಲೀ”ಗಳ ಬಗ್ಗೆ ಮುಸ್ಲಿಮರು ಹಾಗೂ ಮುಸ್ಲಿಮೇತರರು ಅನೇಕ ವರ್ತಿಹ್ಯಾಗಳನ್ನು ಹೇಳುತ್ತಾರೆ. ಇಲ್ಲಿನ ಗುಹೆಯಲ್ಲಿರುವ ಪೀಠದಲ್ಲಿ “ಬಾಬಾ”ರವರು ಅನೇಕ ವರ್ಷಗಳ ಕಾಲ ಅಲ್ಲಾನ ಆರಾಧನೆಯಲ್ಲಿ ತೊಡಗಿದ್ದರೆಂದು, ಅಲ್ಲೇ ಇರುವ ಸುರಂಗ ಮಾರ್ಗವು ಮೊಕ್ಕ ನಗರಕ್ಕೆ ಹೋಗುತ್ತದೆಂದು, ಈ ಸುರಂಗದಲ್ಲಿ ಇನ್ನೊಂದು ಕೂಡ ಹುಲಿ ವಾಸವಾಗಿದ್ದು, ಪೀಠವನ್ನು ಶುಚಿಗೊಳಿಸುತ್ತದೆಂದು, ತಾವು ಹುಲಿಯನ್ನು ಕಣ್ಣಾರೆ ಕೆಂಡಿದ್ದೇವೆಂದು ಸಹ ಹೇಳುತ್ತಾರೆ. ಪೀಠದ ದರ್ಶನ ಪಡೆಯುವುದಕ್ಕಿಂತ ಹೊದಲು ‘‘ಮಾಣಿಕ್ಯ ಧಾರ’’ಕ್ಕೆ ಹೋಗಿ ಸ್ವಾನ ಮಾಡಿ ತಮ್ಮ ಮೃಮೇಲಿನ ಬಟ್ಟೆಯನ್ನು ಅಲ್ಲಿ ಬಿಡುತ್ತಾರೆ. ಅನಂತರ ಪೀಠದ ಹತ್ತಿರ ಬಂದು ಜುಟ್ಟಿರುವ ಜೋಡಿ ತೆಂಗಿನಕಾಯಿ ಒಡೆದು ‘‘ಘಾತೇಹ’’ ಓದಿಸುತ್ತಾರೆ.

ಹಿಂದೂಗಳ ಪ್ರಭಾವದಿಂದ ಮುಸ್ಲಿಮರೂ ಜೋಡಿ ತೆಂಗಿನಕಾಯಿ ಒಡೆಯುವ ಪದ್ಧತಿಯನ್ನು ರೂಢಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಈ ಗುಹೆಯಲ್ಲಿ ಎರಡು ಮೂರು ಗೋರಿಗಳಿವೆ. ಇವು ಬಾಬಾರವರ ಶಿಷ್ಯರದೆಂದು ಕೆಲವರು ಹೇಳುತ್ತಾರೆ. ಗುಹೆಯ ಒಳಗೆ ಸಿಗುವ ಮಣ್ಣನ್ನು “ಸಂದಲ್” ಎಂದು ಭಕ್ತಾದಿಗಳು ಭಯ-ಭಕ್ತಿಯಿಂದ ತಂದು ತಮ್ಮ ಮನೆಗಳಿಗೂ ತೆಗೆದುಕೊಂಡು ಹೋಗುತ್ತಾರೆ. ಮಾಣಿಕ್ಯಧಾರದ ಹಾದಿಯಲ್ಲಿ “ಮಾಮಾ ಜಿಗ್ನಿ” ಎಂಬ ಸ್ತೋ “ವಲೀ”ಯ ಪೀಠವಿದೆ. ಇವರು ಬಾಬಾರವರ ಶಿಷ್ಯರೆಂದು, ಭಕ್ತಾದಿಗಳಿಗೆ ರೊಟ್ಟಿ ಹಂಚುತ್ತಿದ್ದರೆಂದು ಕೆಲವರು ಹೇಳುತ್ತಾರೆ. ಮದುವೆ ಆಗದೆ ಇರುವ ಕನ್ನೆಯರು, ತಮ್ಮ ಮದುವೆ ಚೇಗನೆ ಆದರೆ ಸಹೇರ, ಬಳಿ ಅರ್ಪಿಸುತ್ತೇವೆಂದು ಹರಕೆ ಹೊತ್ತರೆ, ಆದಷ್ಟು ಬೇಗ “ಕಂಕಣ ಬಲ” ಕೂಡಿಬರುತ್ತದೆಂದು ಹೇಳುತ್ತಾರೆ. ಈ ಹೇಳಿಕೆಗಳ ಬಗ್ಗೆ ನಂಬಿಕೆ ಇರುವವರು ಹರಕೆ ಹೊತ್ತು ತಮ್ಮ ಇಂಜ್ಞಿ ಕ್ಷೇಗೂಡಿದ ಮೇಲೆ, ಆ ಸ್ಥಳಕ್ಕೆ ಹೋಗಿ ರೊಟ್ಟಿ ಮಾಡಿ, ಅಲ್ಲೇ ಸಿಗುವ ಸೊಪ್ಪಿನಿಂದ ಪಲ್ಯಮಾಡಿ “ಘಾತೇಹ” ಓದಿಸಿ, ಹರಕೆ ಸಲ್ಲಿಸುತ್ತಾರೆ.

ಹಾಸನ ಜಿಲ್ಲೆಯ ಆರಕಲಗೂಡು ತಾಲ್ಲೂಕಿನ ಹಂಡ್ರಾಗಿ ಎಂಬ ಹಳ್ಳಿಯಲ್ಲಿರುವ “ಜಮಾಲ್ ಬೀಮಾಸಾಬ್” ಎಂಬ ಸ್ತೋ “ವಲೀ”ಯ ಗೋರಿ ಇದೆ. ಮುಸ್ಲಿಮೇತರರು ಇದನ್ನು “ಜಮಾಲ್ ಅಮ್ಮ”ನ ಗೋರಿ ಎಂದು ಕರೆಯುತ್ತಾರೆ. ಇಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರು ಅಧಿಕ ಸಂಖ್ಯೆಯಲ್ಲಿ ಬಂದು ಹರಕೆ ಸಲ್ಲಿಸುತ್ತಾರೆ. ಅಲ್ಲೇ ನಾಗರಹಾವು ವಾಸವಾಗಿದೆಯಂತೆ, ಇದು ಗೋರಿಯ ರಕ್ಷಣೆ ಮಾಡುತ್ತದೆಂದು ಹೇಳುತ್ತಾರೆ. ಆದುದರಿಂದ ಗೋರಿಯ ದರ್ಶನ ಪಡೆಯುವವರು ಅಲ್ಲಿರುವ ಕಪ್ಪು ಕಲ್ಲಿನ ಮೇಲೆ ಹಾಲು ಮತ್ತು ಮೊಟ್ಟೆ ಹಾಕುತ್ತಾರೆ. ಬಿಜಾಪುರ, ಬಾಗಲ್ ಕೋಟಿ ಕಡೆಯಲ್ಲಿರುವ ವಸನ್ ಡಂಗಿ, ರಾಜಬ್ಕ್ಷ್ಯಾ,

ಷಂಶಾವಲೀ, ಹಾಜೀಮೆಲಂಗ್, ಉಲ್ಲಾಳನಲ್ಲಿರುವ ಸೈಯದ್ ಮದ್ದಿ, ಗುಲ್ಬರ್ಗದಲ್ಲಿರುವ ಖಾಜಾ ಬಂದೇ ನವಾಜ್ ಗೇಸುದರಾಸ್ ಹೀಗೆ ಅನೇಕ ಗೋರಿಗಳಿವೆ.



ಹಂಡ್ರಿಂಗಿಯಲ್ಲಿನ ಜಮಾಲಪೂನ ಗೋರಿ



ಚಾಚಾಬುಡನ್ ಗಿರಿಯಲ್ಲಿರುವ ಮಾಮಾಜಿಗ್ಗಿ ಎಂಬ ಸ್ತೋ ವಲೀಯ ಪೀಠ

ಸಾಮಾನ್ಯವಾಗಿ ಇಂತಹ ಗೋರಿಗಳ ಬಳಿ “ಮುರ್ಷದ್” ಅಥವಾ “ಫಿರೀರ್” ಎಂಬ ವ್ಯಕ್ತಿ ಮೇಲ್ಮೈಚಾರಕನಾಗಿರುತ್ತಾನೆ. ಈತ ಭಕ್ತಾದಿಗಳು ಸಲ್ಲಿಸುವ ಹರಕೆ ಹಣವನ್ನು ಸ್ವೀಕರಿಸಿ, ಘಾತೇಹಾ ಓದಿಕೊಡಲು ನಿರತನಾಗಿರುತ್ತಾನೆ.

ಉದ್ರುವಿನಲ್ಲಿ “ಫಿರೀರ್” ಎಂಬ ಶಬ್ದವು ಫೇ, ಯೇ, ಖಾ, ರೇ ಎಂಬ ನಾಲ್ಕು ಅಕ್ಷರಗಳನ್ನು ಒಳಗೊಂಡಿವೆ.

“ಫೇ” ಎಂದರೆ “ಘಾಖಾ”

- ಹಸಿವು ಬಾಯಾರಿಕೆ ಇತ್ಯಾದಿತ್ರಷ್ಟೆಗಳನ್ನು  
ನಿಗ್ರಹಿಸುವ ಶಕ್ತಿ.

“ಯೇ” ಎಂದರೆ “ಯಾದೇ ಇಲಾಹಿ” - ಅಲ್ಲಾನ ಧ್ಯಾನದಲ್ಲಿ ನಿರತನಾಗುವುದು.

“ಖಾ” ಎಂದರೆ “ಖೀನಾತ್” - ಭಕ್ತನಾಗುವ ಇಚ್ಛೆ.

“ರೇ” ಎಂದರೆ “ರಿಯಾಜ್” - ಸತತ ಅಭ್ಯಾಸ.

ಈ ಮೇಲಿನ ನಾಲ್ಕು ಅಂಶಗಳನ್ನು ಜಯಿಸುವವನು “ಫಿರೀರ್” ಎಂದೆನಿಸಿಕೊಳ್ಳುತ್ತಾನೆ. ಈತ ಪ್ರಮುಖ “ವಲೀ”ಗಳ ಹೆಸರಲ್ಲಿ ಧಾರ್ಮಿಕ ಗುರುಗಳಿಂದ “ದೀಕ್ಷೆ” ಪಡೆದು ಲೌಕಿಕ ಸುಖಗಳಿಂದ ದೂರವಿರುತ್ತಾನೆ. ಹಸಿರು ಪೇತಾ, ಕಪ್ಪು ಅಥವಾ ಹಸಿರು ಜುಬ್ಬಾ, ಪಟ್ಟಾಪಟ್ಟಿ ಪಂಚೆ ಧರಿಸಿದ್ದು, ಕುತಿಗೆಗೆ ದಪ್ಪ ಕಲ್ಲಿನ ಮಣಿಸರ ಹಾಕಿದ್ದು, ಕೃಯಲ್ಲಿ ದೈರಾ (ಒಂದು ಬಗೆಯ ವಾದ್ಯ) ಹಿಡಿದಿರುತ್ತಾನೆ.

ಇತ್ತೀಚಿನ ದಿನಗಳಲ್ಲಿ ಈ “ಫಿರೀರ್”ರು ಉರು ಮತ್ತು ಹಳ್ಳಿಗಳಿಗೆ ಹೋಗಿ, ಧಾರ್ಮಿಕ ಗೀತಗಳನ್ನು ಹಾಡುತ್ತಾ, ದವಸ ಧಾನ್ಯಗಳನ್ನು ಸಂಗ್ರಹಿಸುವ ವೃತ್ತಿ ಗಾಯಕರಾಗಿದ್ದಾರೆ. ಧಾರ್ಮಿಕ ಪ್ರತಿನಿಧಿಯಂತೆ, ಗುರುವಿನಂತೆ ಕಾಣಿಸಿಕೊಳ್ಳುವ ಇವರು ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ಇಂತಹ ವಲೀಗಳ ಉರುಸ್ ಇಂತಹ ಉರಿನಲ್ಲಿ ನಡೆಯುತ್ತದೆಂದು ಮನೆಮನೆಗೆ ಸುಧಿ ಮುಟ್ಟಿಸಿ, ಹರಕೆ ಹಣವನ್ನು ಸಂಗ್ರಹಿಸುತ್ತಾ ಪ್ರಚಾರ ಮಾಡುತ್ತಾರೆ.

“ವಲೀ”ಗಳು ಹುಟ್ಟಿದ ಅಥವಾ ದೈವಾಧೀನರಾದ ದಿನದಂದು ಆಯಾ ಉರಿನ ಪ್ರಮುಖರೆಲ್ಲರು ಸೇರಿ ವಲೀಗಳ ಹೆಸರಲ್ಲಿ ಹಣ ಸಂಗ್ರಹಿಸಿ “ಉರುಸ್” ಆಚರಣೆಯನ್ನು ವರ್ಷಕ್ಕೊಂಡು ನಡೆಸುತ್ತಾರೆ. ಗೋರಿಯ ಸುತ್ತ ಮುತ್ತ ಸುಣ್ಣ ಬಣ್ಣ ಹೊಡೆದು, ಸ್ವಚ್ಚಗೊಳಿಸಿ ಬಣ್ಣದ ಕಾಗದದಿಂದ ತೋರಣ ಕಟ್ಟುತ್ತಾರೆ. ಭಕ್ತಾದಿಗಳು ಬರುವರೆಂದು ತಂಗುವ ಸ್ಥಳ ಏಪಾಡು ಮಾಡುತ್ತಾರೆ. “ಉರುಸ್” ದಿನದಂದು ಉರಿನ ಪ್ರಮುಖ ಬೀದಿಗಳಿಂದ “ಜುಲುಸ್” ಹೊರಣುವ ವ್ಯಾಪಸ್ಯೆ ಮಾಡಲಾಗುವುದು. ಒಬ್ಬ ವ್ಯಕ್ತಿ ಕುದುರೆ ಮೇಲೆ ಕುಳಿತು ಗಂಧ ಮತ್ತು ಪುಟ್ಟಗಳನ್ನು ತಲೆಯ ಮೇಲೆ ಹೊತ್ತಿರುತ್ತಾನೆ. ಇವನನ್ನು ಇಬ್ಬರು ಸಹಾಯಕರು ಹಿಡಿದಿರುತ್ತಾರೆ. ಕೆಲವರು ಮಾವು ಮತ್ತು ಬಟ್ಟೆಯ “ಗಿಲೇಫ್” ಹಿಡಿದಿರುತ್ತಾರೆ. ಒಬ್ಬ

ಸಂಬಾರಣೆ ಹೊಗೆ ಹಾಕುವ “ಉದ್ದಾಹನಿ” ಹಿಡಿದಿರುತ್ತಾನೆ. ಮುಡುಗರು ಭಕ್ತಾದಿಗಳಿಂದ ಹಣ ಸಂಗ್ರಹಿಸಲು ಗೋಲಕ ಹಿಡಿದಿರುತ್ತಾರೆ. ಘರೀರರು ಜೋರಾಗಿ “ದೃರ್ಬಾ” ಬಾರಿಸುತ್ತಾ ವಲೀಗಳ ಹೆಸರನ್ನು ಕೂಗುತ್ತಾ ಮೇರವಣಿಗೆ ಒಂದು ಮೇರಗನ್ನು ತರುತ್ತಾರೆ. ಕೆಲವರು ಮುಲಿ ಮತ್ತು ಪೈಲ್ಯಾನರ ವೇಷ ಹಾಕಿಕೊಂಡು ಕತ್ತಿವರಸೆ, ದೊಣ್ಣವರಸೆ ಇತ್ಯಾದಿ ಕಲೆಗಳನ್ನು ಪ್ರದರ್ಶಿಸುತ್ತಾರೆ. ಕೆಲವರು ಧಾರ್ಮಿಕ ಗೀತೆಗಳನ್ನು ಹಾಡುತ್ತಿರುತ್ತಾರೆ. ಹೀಗೆ ಅದ್ವೃತ ಸನ್ನಿಹಿತದಂತೆ ಕಾಣುವ ಈ ಮೇರವಣಿಗೆ ಬೀದಿಯ ಮೇಲೆ ಸಾಗುವಾಗ ಭಕ್ತಾದಿಗಳು “ಫಾತೇಹಾ” ಓದಿಸುತ್ತಾರೆ. ಇದಕ್ಕೆಲ್ಲ ಅನುಭವಸ್ಥ ವ್ಯಕ್ತಿ ಮೇಲ್ಮೈ ಚಾರಕನಾಗಿದ್ದ ನವಿಲು ಗರಿಯ ಕಟ್ಟನ್ನು ಭಕ್ತಾದಿಗಳ ತಲೆಯ ಮೇಲಿಟ್ಟು ಮುಖಿದ ಮುಂದೆ ನಿವಾಳಿಸುವನು. ಹೀಗೆ ಮೇರವಣಿಗೆಯೊಂದಿಗೆ ತಂದ ಗಂಧ, ಪುಷ್ಟಿಗಳನ್ನು ಬಹಳ ಗೌರವ ಆದರಗಳಿಂದ ಮೊದಲು ಘರೀರರು ಗೋರಿಯ ಮೇಲೆ ಏರಿಸುವರು. ಅನಂತರ ಉಳಿದ ಭಕ್ತಾದಿಗಳಿಗೆ ಗಂಧ, ಪುಷ್ಟಿ ಏರಿಸುವುದಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೆಲವು ಉರುಗಳಲ್ಲಿ ಹಿಂದೂಗಳ ಮನೆಯಿಂದ ಗಂಧ, ಪುಷ್ಟಿಗಳನ್ನು ಮೇರವಣಿಗೆಯೊಂದಿಗೆ ತರುವ ವ್ಯವಸ್ಥೆ ಇದೆ. ಇದನ್ನು “ಸಂದಲ್” ಹೊರಡುವುದು ಎಂಬ ಹೆಸರಲ್ಲಿ ಕರೆಯಲಾಗುತ್ತದೆ.

ಭಕ್ತಾದಿಗಳು ಎರಡು ಮೂರು ದಿನ ಮುಂಚಿತವಾಗಿ ಒಂದು ತಾವು ಹರಕೆ ಮಾಡಿಕೊಂಡಂತೆ ಕುರಿ, ಕೋಳಿ ಕೊಯ್ದು ಅಡುಗೆ ಮಾಡಿ ಎರಡು ತಟ್ಟಿ ಭಕ್ತಿಗಳನ್ನು ಮೊದಲು ಗೋರಿಯ ಹತ್ತಿರ ತೆಗೆದುಕೊಂಡುಹೋಗಿ ವಲೀಗಳ ಹೆಸರಲ್ಲಿ ಫಾತೇಹಾ ಓದಿಸಲಾಗುವುದು. ಇನ್ನೂ ಕೆಲವರು ಸಕ್ಕರೆ, ಬೂಂದಿ ಫಾತೇಹ ಓದಿಸಿ ಹೂವಿನ ಅಫ್ವಾ ಕೆಂಪು, ನೀಲಿ, ಹಸಿರು ಬಣ್ಣದ “ಗಿಲೇಫ್” ಗೋರಿಯ ಮೇಲೆ ಹೊದಿಸುವರು. ತೊಟ್ಟಿಲು, ಬಳಿ, ಸಹೇರಾ ಇತ್ಯಾದಿ ಹರಕೆ ಸಲ್ಲಿಸುವರು.

ಕೆಲ ಘರೀರರು ಗೋರಿಯ ಹತ್ತಿರ ಸೇರಿ “ವಲೀ”ಗಳ ಹೆಸರನ್ನು ಜೋರಾಗಿ ಕೂಗುತ್ತಾ, ಕತ್ತಿ-ಕತ್ತಾರಿಯಿಂದ ತಲೆ ಹಾಗೂ ವ್ಯೇಮೇಲೆ ಹೊಡೆದುಕೊಂಡು ಘಾಸಿಮಾಡಿಕೊಳ್ಳುವರು. ಚಿಮಟದ ರೀತಿಯ ಆಯುಧವನ್ನು ಕಣ್ಣಿಗೆ, ಹೊಟ್ಟಿಗೆ, ಕೆನ್ನಿಗೆ ಚುಚ್ಚಿಕೊಳ್ಳುವರು. ಚೂಪಾದ ಸಣ್ಣ ಸಲಾಕಿಯನ್ನು ನಾಲಿಗೆಯ ಮಧ್ಯ ಚುಚ್ಚಿಕೊಳ್ಳುವರು. ಹೀಗೆ ಮಾಡುವುದರಿಂದ ತಮಗೆ ಯಾವ ನೋವು, ಗಾಯ ಆಗುವುದಿಲ್ಲವೆಂದು ಅಲ್ಲಾನ ಧ್ವನಿದಲ್ಲಿ ಮಗ್ಗುರಾಗಿರುತ್ತೇವೆಂದು ಹೇಳುತ್ತಾರೆ. ಇದನ್ನು “ಜರಬ್” ಎಂದು ಕರೆಯಲಾಗುತ್ತದೆ.

ಪ್ರಸಿದ್ಧ ಖಿಬಾಲಿ ಗಾಯಕರನ್ನು ಕರೆಸಿ ಇಡೀ ರಾತ್ರೆ, ಖಿಬಾಲಿ-ಖಿಯಾಲಿ ನಡೆಸುತ್ತಾರೆ. ಅದೇ ದಿನ ಅಫ್ವಾ ಎರಡನೇ ದಿನ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತಾದಿಗಳು ಬಹಳ ಗೌರವದಿಂದ ಈ ಭೋಜನವನ್ನು “ತಬುಕ್” ಎನ್ನುತ್ತಾ

ಸ್ವೀಕರಿಸುವರು. ಹೀಗೆ ಪ್ರತಿ ವರ್ಷಕ್ಕೊಮ್ಮೆ ವರ್ಲೇಗಳ ಹೆಸರಲ್ಲಿ ಉತ್ಸವ ನಡೆಯುತ್ತದೆ.

ಸ್ಥಳೀಯ ಹಿಂದೂಗಳಲ್ಲಿ ಕೆಲವರು ಮುಸ್ಲಿಮರಾಗಿ ಮತಾಂತರಗೊಂಡಾಗ ತಾವು ಒಟ್ಟಕೊಂಡ ಧಾರ್ಮಿಕ ಭಾವನೆಯೊಂದಿಗೆ ರೂಢಿಗತವಾಗಿ ಬಂದಂತಹ ಆಚರಣೆ, ಸಂಪ್ರದಾಯಗಳನ್ನು ಕೈ ಬಿಡಲು ಸಾಧ್ಯವಾಗದೆ ಇರಬಹುದು. ಹಾಗೆಯೇ ತಮ್ಮ ಮನಸ್ಸಿನ ಇಚ್ಛೆ ನೆರವೇರಿದಾಗ ಹರಕೆ ಸಲ್ಲಿಸುವ ವಿಧಾನದಲ್ಲಿಯೂ ರೂಢಿಗತವಾದ ಸಂಪ್ರದಾಯಗಳನ್ನು ಆಚರಿಸುತ್ತಿರಬಹುದು. ಇದರಲ್ಲಿ ಹರಕೆ ಸಲ್ಲಿಸುವುದು, ಮಾರುವೇಷ ಹಾಕಿಕೊಳ್ಳುವುದು, ಮೆರವಣಿಗೆ ಹೊರಡುವುದು ಇತ್ಯಾದಿ ಹಿಂದೂಗಳ ಪ್ರಭಾವ ಮುಸ್ಲಿಮರು ಮೇಲೆ ಆಗಿರಬಹುದು. ಅಷ್ಟೇ ಅಲ್ಲದೆ ಹಿಂದೂಗಳನ್ನು ಆಕರ್ಷಿಸಲು ಮುಸ್ಲಿಮರು ಉತ್ಸವ ಮೆರವಣಿಗೆಯಂತಹ ಧಾರ್ಮಿಕ ಕಾರ್ಯಗಳನ್ನು ಕೈಗೊಂಡಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಮೇಲಿನ ಆಚರಣೆ ಅನ್ಯ ಸಂಸ್ಕೃತಿಯ ಪದ್ಧತಿ ಎಂದು ಭಾವಿಸಿ ಸಂಪ್ರದಾಯಸ್ಥ ಮುಸ್ಲಿಮರಲ್ಲಿ ಕೆಲವರು ಇವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಇವುಗಳ ಬೆಳವಣಿಗೆ ಹೆಚ್ಚಾಗುತ್ತಿದ್ದು, ಹೊಸ ಹೊಸ ಗೋರಿಗಳು ಹುಟ್ಟಿಕೊಂಡು, ಮೇಲಿನಂತೆಯೇ “ಉರುಸ್” ಅಥವಾ ಉತ್ಸವದ ಆಚರಣೆಯ ಮೂಲಕ ಪ್ರಚಾರಗೊಳ್ಳುತ್ತಿದೆ. ಗೋರಿಗಳ ದರ್ಶನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಸೌಕರ್ಯ ಕಲ್ಪಿಸಿಕೊಡುವಂತಹ ಅಭಿವೃದ್ಧಿ ಸಮಿತಿಗಳು ವರ್ಲೇಗಳ ಹೆಸರಲ್ಲಿ ರಚನೆಗೊಳ್ಳುತ್ತಿದೆ.

### ತೊಟ್ಟಿಲು ಆಚರಣೆ :

ಮುಸ್ಲಿಮರ ಧಾರ್ಮಿಕ ಆಲೋಚನೆಗಳು ಬೇರೆಯಾಗಿದ್ದರೂ, ಜಾನಪದೀಯ ಅಂಶಗಳು ಒಂದೇ ತೆರನಾಗಿ ಇರುವುದರಲ್ಲಿ ಆಶ್ಚರ್ಯವಿಲ್ಲ. ಇದರಲ್ಲಿ ತೊಟ್ಟಿಲು ಆಚರಣೆ ಮುಖ್ಯವಾಗಿದ್ದು, ಸೀಮಂತದ ನಂತರ ಮಾರ್ಗಗಳನ್ನು ಮನೆಗೆ ಕರೆತೆಂದು ಮಾರ್ಗ ಮುಟ್ಟುವರೆವಿಗೂ ಬಹಳ ಜಾಗರೂಕತೆಯಿಂದ ನೋಡಿಕೊಳ್ಳುವರು. ಹೆರಿಗೆಯಾದ ದಿನದಿಂದ ಸೂತಕ ಕಳೆಯವರೆವಿಗೂ, ಸೂತಕದ ಮನಯೆಂದು ಪರಿಗಣಿಸಿ, ಕಟ್ಟಿನಿಟ್ಟಿನ ಯಾವ ಸಾಂಪ್ರದಾಯಿಕ ಹಬ್ಬಗಳನ್ನೂ ಆಚರಿಸುವುದಿಲ್ಲ. ಹಿಂದೂಗಳಲ್ಲಿ ಸಾಮಾನ್ಯವಾಗಿ ಮಾನು ಹುಟ್ಟಿದ ಹನೆಂಬಂದು ಅಥವಾ ಹನ್ನೆರಡನೆಯ ದಿನಕ್ಕೆ ಹಂಡಿಸುತ್ತಾರೆ. ಹೀಗೆ ಹೆಸರಿಡಬೇಕಾದರೆ ಮಾನುವಿನ ಜಾತಕ ಬಲ ಇತ್ಯಾದಿ ತಿಳಿದು ಈ ಮಾನುವಿನ ಭವಿಷ್ಯಕ್ಕೆ ಹೊಂದಿಕೊಂಡಿರುವಂತೆ ಅಕ್ಷರಗಳನ್ನು ಮಡುಕಿಸಿ ಅಕ್ಷರ ಮೊದಲು ಬರುವಂತೆ ಹೆಸರನ್ನು ಸಂಯೋಜಿಸಲಾಗುತ್ತದೆ. ಏರಶೈವರಲ್ಲಿ ಜಂಗಮರನ್ನು ಕರೆಯಿಸಿ, ಅವರ ಪಾದೋದಕದಿಂದ ಸೂತಕ ಕಳಿದು, ಪಂಚಾಕ್ಷರೀ ಮಾತ್ರೋಚ್ಕಾರಕ ಮಾಡಿ ಕಳತದ ಪೂಜೆ ಮಾಡುತ್ತಾರೆ. ಅನಂತರ ಜಂಗಮರು ಮನೆಯ ಹಿರಿಯರ ಒಟ್ಟಿಗೆ ಕೇಳಿ ಮಾನುವಿಗೆ ನಾಮಕರಣ ಮಾಡುತ್ತಾರೆ. ಒಕ್ಕಲಿಗರಲ್ಲಿ ಸಾಮಾನ್ಯವಾಗಿ ದಾಸಯ್ಯನನ್ನೋ ಅಥವಾ ಜೋಯಿಸನನ್ನೋ

ಕರೆಯಿಸಿ ನಾಮಕರಣ ಮಾಡಿಸುವರು. ಮಗು ಹುಟ್ಟಿದ ಹನ್ನೆರಡನೆಯ ದಿವಸಕ್ಕೆ ಮನೆಯ ಯಾವ ಸ್ಥಳದಲ್ಲಿ ಹೆರಿಗೆ ಅಯಿತೋ, ಅಲ್ಲಿ ಸಣ್ಣ ಕುಳಿ ತೋಡಿ ಮಾಡಿರುವ ಅಡುಗೆಯನ್ನು ಎಡೆ ಇಟ್ಟು, ಮಗುವನ್ನು ಅಡ್ಡ ಬೀಳಿಸಿ, ಜಿರಲೆಯೊಂದನ್ನು ಹಿಡಿದು ತಂದು ಕುಳಿಯಲ್ಲಿಟ್ಟು “ಪಾರಣಕ್ಕೆ ಪಾರಣ” ಎಂದು ಹೇಳುತ್ತಾ ಮಣ್ಣ ಮುಚ್ಚುತ್ತಾರೆ. ಮಧ್ಯಾಹ್ನದ ಹೊತ್ತಿಗೆ ನೆಂಟರಿಷ್ಟರು ಉಂಟ ಮಾಡುವಾಗ ಮನೆಯ ಹಿರಿಯ ಹೆಂಗಸು ಮಗುವಿನ ಹೆಸರನ್ನು ಜೋರಾಗಿ ಹೇಳುತ್ತಾಳೆ. ಉಂಟದ ನಂತರ ನೆಂಟರಿಷ್ಟರು ಬೆಣ್ಣೆಯಲ್ಲಿ ತೇಯಿಟ್ಟಿರುವ ಬಜೆ ಮಿಶ್ರಣವನ್ನು ಮಗುವಿನ ಬಾಯಿಗೆ ಸ್ವಲ್ಪ ಹಚ್ಚಿ ಇಟ್ಟ ಹೆಸರನ್ನು ಕರೆಯುತ್ತಾರೆ.

ಮುಸ್ಲಿಂಮರಲ್ಲಿ ಮಗು ಹುಟ್ಟಿದ ದಿನವೇ ಹೆಸರಿಡುತ್ತಾರೆ. ಮಗುವಿನ ಭವಿಷ್ಯಕ್ಕೆ ಹೊಂದಿಕೆಯಾಗುವಂತಹ ಹೆಸರನ್ನು ಮಾಡುಕಿಸಲಾಗುತ್ತದೆ. ಅನಂತರ ಆರನೆಯ ದಿವಸಕ್ಕೆ “ಭಟ್ಟೆ” ಎಂಬ ಆಚರಣೆ ಮಾಡುತ್ತಾರೆ. ಆದರೆ ಮೇಲಿನ ರೀತಿಯಂತೆ ಜಿರಲೆ ತಂದು ಮಣ್ಣ ಮುಚ್ಚುವ ಪದ್ಧತಿ ಇವರಲ್ಲಿ ಕಂಡು ಬರುವುದಿಲ್ಲ. ನೆಲದ ಮೇಲೆ ಹಾಲು, ತುಪ್ಪ ಚಿಮುಕಿಸಿ, ಮಗುವನ್ನು ಅಡ್ಡ ಬೀಳಿಸಿ, ವಿಧಿ ಮಾತೆಯನ್ನು ಬೇಡಿಕೊಳ್ಳುವ ಪದ್ಧತಿ ಕಂಡು ಬರುತ್ತದೆ. ಮಗು ಹುಟ್ಟಿದ ನಲವತ್ತನೆಯ ದಿನ ಬಾಣಂತಿ ಮತ್ತು ಮಗುವಿಗೆ ಸೂತಕದ ಸ್ಥಾನ ಮಾಡಿಸುವುದರ ಮೂಲಕ ಸೂತಕ ಕಳೆಯಲಾಗುತ್ತದೆ. ಸಾಮಾನ್ಯವಾಗಿ ಹಿಂಡೂಗಳಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ರಾತ್ರಿಯ ವೇಳೆಯಲ್ಲಿ ನಡೆಯುತ್ತದೆ. ಈ ಶಾಸ್ತ್ರದಲ್ಲಿ ಮಗುವಿನ ಸೋದರತ್ತೆ ಪ್ರಮುಖ ಪಾತ್ರ, ನಿರ್ವಹಿಸುತ್ತಾಳೆ. ಹಾಗೆಯೇ ಮುಸ್ಲಿಂಮರಲ್ಲಿಯೂ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ರಾತ್ರಿಯ ವೇಳೆಯಲ್ಲಿ ನಡೆಯುತ್ತದೆ. ಸೋದರತ್ತೆ ಪ್ರಮುಖ ಪಾತ್ರ, ವಹಿಸುತ್ತಾಳೆ. ಮಕ್ಕಳನ್ನು ದೇವರು ಕೊಟ್ಟ ವರವೆಂದು ತಿಳಿಯುವ ಜನಪದರಿಗೆ ಮಕ್ಕಳ ಬಗ್ಗೆ ತಿರಸ್ಕಾರ, ಬೇಸರಿಕೆ ಇರುವುದಿಲ್ಲ. ಅದರಲ್ಲಿಯೂ ಗಂಡು ಮಕ್ಕಳ ತಮ್ಮ ಮನಸೆನವನ್ನು ಮುಂದುವರೆಸಿಕೊಂಡು ಹೋಗುವ ದೀವಿಗಳಿಂದು ನಂಬಿದ್ದಾರೆ. ಹೀಗೆ ಬೇರೆ ಬೇರೆ ಜನಾಂಗಗಳಲ್ಲಿ ಆಚರಣೆಗಳ ವೈವಿಧ್ಯತೆ ಕಂಡುಬಂದರೂ, ಒಟ್ಟಾರೆ ಗಮನಿಸಿದಾಗ ಎಲ್ಲಾ ಜನಪದರು ಒಂದೇ ಸೂತ್ರದಲ್ಲಿ ಬಂಧಿತರಾಗಿರುವುದನ್ನು ಕಾಣಬಹುದು.

### ಜೋಗುಳ :

ಜೋಗುಳ ಹಾಡಿ ಮಕ್ಕಳನ್ನು ಮಲಗಿಸುವುದು ಒಂದು ಕಲೆ. ಸಾಮಾನ್ಯವಾಗಿ ಎಲ್ಲಾ ತಾಯಂದಿರು ಜೋಗುಳ ಹಾಡಿ ಮಕ್ಕಳನ್ನು ಮಲಗಿಸುವುದನ್ನು ಕಾಣಬಹುದು. ಈ ಹಾಡುಗಳಿಗೆ “ಲಾಲಿಪದ”, “ತೊಟ್ಟಿಲು ಹಾಡು” ಹೀಗೆ ಮುಂತಾದ ಹೆಸರುಗಳಿವೆ. ಮಗುವನ್ನು ತೊಡೆಯ ಮೇಲೆ, ತೋಳುಗಳಲ್ಲಿ, ಹಾಸಿಗೆಯ ಮೇಲೆ ಅಥವಾ ತೊಟ್ಟಿಲಲ್ಲಿ ಮಲಗಿಸಿ ಮೃದುವಾಗಿ ತೋಗುವ, ತಟ್ಟುವ ದೃಷ್ಟಿ ಅವಣನೀಯ. ಮಗು ರಚ್ಚಿ ಹಿಡಿದು,

ಅಮೃ ಬೆಚ್ಚಿಬೀಳುವಂತೆ ಮಾಡುವಾಗ ಅನೇಕ ಭಾವನೆಗಳು ಗರಿಗೆದರಿ ಹಾಡಿನ ಮೂಲಕ ಹೊರಹೊಮ್ಮೆತ್ತಪೆ. ಹಾಲು ಕುಡಿಯಪ್ಪ, ಅನ್ನ ಉಣಿಪ್ಪ, ಬೆಳ್ಳಿಯ ತೊಟ್ಟಿಲಲ್ಲಿ ಮಲಗಪ್ಪ, ಮಾಡಿಸಿಕೊಟ್ಟೇನು ಬಂಗಾರದ ಗಿಲುಕೆಯ ಎಂದು ಹಾಡುವ ಜನಪದ ಹೆಣ್ಣು ಮಗಳ ಹಾಡಿನಲ್ಲಿ ವಾತ್ಸಲ್ಯದ ಸಿರಿವಂತಿಕೆಯಿದೆ. ಈ ಹೆಣ್ಣು ಮಗಳು ಬಡವಳಾಗಿದ್ದರೂ ತನ್ನ ಮಗುವನ್ನು ಇಂದ್ರ, ಚಂದ್ರ, ನಕ್ಷತ್ರಗಳಿಗೆ, ರಾಜಕುಮಾರನಿಗೆ ಹೋಲಿಸಿ ಹಾಡುವ ದ್ವನಿ ನಿಜಕ್ಕೂ ಚಕ್ರತಗೊಳಿಸುವಂತಹದ್ದು. ಸಹನೆ ನಿಸ್ವಾರ್ಥ ಸೇವೆಯ ಪ್ರತೀಕಳಾದ ತಾಯಿಗೆ ಮಗುವೇ ಸರ್ವಸ್ವ, ತನ್ನ ಜೀವದ ಉಸಿರು. ನಿದ್ದೆಗಣ್ಣೆನಲ್ಲೂ ಮಗುವಿನ ಯೋಗಕ್ಕೇಮದ ಚಿಂತೆ ಇವಳಿಗಿರುತ್ತದೆ. ಮಗುವಿನ ಅಳು, ನಗು ಹೋಹಕತೆ ಎಲ್ಲವೂ ಇವಳಿಗೆ ಹಿತ ; ಬಲುಸೊಗುನು :

ಸೋಜಾರೇ ತಾನೆ

ಮಲಗು ನನ ಕಂದ

ಮೋತಿಯೋಂಕೇ ದಾನೆ ಸೋಜಾರೇ | ಮುತ್ತುಗಳ ಮಣ ಚಂದ ಮಲಗು

ಹೀಗೆ ಮಗುವನ್ನು ಮುತ್ತು ಮಣಿಗಳಿಗೆ ಹೋಲಿಸಿ ಅದಕ್ಕೆ ನಿದ್ದೆ ಆವರಿಸುವವರೆವಿಗೂ ಅದನ್ನೇ ಪುನರಚ್ಚರಿಸುತ್ತ, ಕೊನೆಗೆ ನಿದ್ದೆ ಹತ್ತಿದಾಗ ದ್ವನಿ ಕಿರಿದಾಗಿಸಿ ನಿದ್ದೆಯಲ್ಲೂ ಗುನುಗುವ ಮಾತ್ರವಾತ್ಸಲ್ಯ ಮಹತ್ವಪೂರ್ವಾವಾಗಿದೆ :

ಆಗೇ ಆಗೇ ಗ್ರೀಂಯ್

ಬಾರೇ ಬಾರೇ ಹಸುವೆ

ಕಾಲೀ ಗ್ರೀಂಯ್ಕ ಬಸುವಂತ ಪಾಡ

ಕೆಪ್ಪಾದ ಹಸುವಿನ ಬಸವನಂತಹ ಕರು

ಆಗೇ ಆಗೇ ಗ್ರೀಂಯ್

ಬಾರೇ ಬಾರೇ ಹಸುವೆ

ಇಲ್ಲಿ ಮಗುವನ್ನು ಬಸವಣಿಗೆ ಹೋಲಿಸಿ ಹೇಳುವ ವೈಲಿರಿ ವಿಶಿಷ್ಟತೆಯಿಂದ ಕೂಡಿದೆ. ವಿವಿಧ ಧರ್ಮಕ್ಕೆ ಸೇರಿದ ಜನಪದರು ಇಲ್ಲಿಯ ಸಂಸ್ಕೃತಿಯ ಅಡಿಯಲ್ಲಿ ತಮ್ಮ ಅಸಿತ್ವವನ್ನು ಗುರುತಿಸಿಕೊಳ್ಳುವುದರಿಂದ ವಿಭಿನ್ನತೆಯಲ್ಲಿ ವಿಕತೆಯನ್ನು ಕಾಣಬಹುದಾಗಿದೆ.

ಭರೀ ನಿಮಾ ಶಾಮ್ರಾಂಕೇ

ಮುಸ್ಂಜಿಯಲ್ಲಿ

ಲಭಮೀ ದರ್ಶಾವಾಚೀ ಮೇ

ಲಕ್ಷ್ಮೀ ಬಾಗಿಲಲ್ಲಿ

ಚರಾಫ್ರಾ ಲಗಾವೋ ಬೀಬಿ

ದೀಪ ಹತ್ತು ಬೀಬಿ

ತಾನಾ ಗಂವಾರೇಮೇ

ಕಂದ ತೊಟ್ಟಿಲಲ್ಲಿ

ನನ್ನೇ ನನ್ನೇ ಪಾಡೇ

ಎಳೆಯ ಹಸುಳಿ ಕರುವಿಗೆ

ಪಾನಿ ಹೀನೆ ಫೋಡೇ

ನೀರು ಕುಡಿಯಲು ಬಿಟ್ಟರು

ಸಿಂಗೋಮೇ ಸಿಂಗೋಟಿಯಾ

ಕೋಡಿನಲ್ಲಿ ಕೋಡಣ್ಣು

ಗಲ್ಲೀಮೇ ಗುಂಗುರು

ಕುತ್ತಿಗೆಯಲ್ಲಿ ಗಿಣ್ಣು

ಸಂಜೆಯ ಹೊತ್ತಿನಲ್ಲಿ "ಲಕ್ಷ್ಮೀ" ಬಾಗಿಲಿಗೆ ಬರುತ್ತಾಳೆಂಬ ನಂಬಿಕೆ ಹಿಂದೂಗಳಲ್ಲಿ

ಮುಖ್ಯವಾಗಿ ಕಂಡುಬರುತ್ತದೆ. ಇವರ ಪ್ರಭಾವಕ್ಕೆ ಒಳಗಾದ ಮುಸ್ಲಿಂ ಜನಪದರಲ್ಲಿಯೂ ಸಹ ಸಂಚೆಯ ಹೊತ್ತಿನಲ್ಲಿ “ಲಕ್ಷ್ಮೀ” ಬಗಿಲಿಗೆ ಬರುತ್ತಾಳೆ, ಅದಕ್ಕಾಗಿ ದೀಪ ಹಚ್ಚಿ ಬೆಳಕು ಮಾಡಿ ಎಂಬ ಭಾವನೆ ಹಾಡಿನ ಮೂಲಕ ಹೊರಹೊಮ್ಮೆರುವುದನ್ನು ಕಾಣಬಹುದು :

ಅಗೇ ಅಗೇ ಗೈಂಯ್ ಮಾಕ್ಕು ದೂದು ದೇ  
ಕಾಲೇ ಗೈಂಯಕಾ ಕಾಜಲ್ ನಿಕಲ್ ಆಯಾ  
ಯೇ ಮೇರೆ ತಾನೇಕೆ ಸ್ನೇಹೋಮೆ ಪಿನಾಯ ||ಅಗೇ||  
ಅಲ್ಲಾ ಅಲ್ಲಾ ಕರ್ಮೋ ಸೋಜಾ ಮೇರೆ ತಾನೇ  
ಆಯೇ ತೆರೇ ಬಹಾನೇ ವಿಶ್ವ ಗಮಾನೇ  
ಕಾಲೇ ಗೈಂಯಕಾ ಮಾಕ್ಕು ಕಾಜಲ್ ಮೇ ಲಗಾಯಿ  
ಯೇ ಮೇರೆ ತಾನೇಕೆ ಸ್ನೇಹೋಮೆ ಪಿನಾಯ ||ಅಗೇ||

ಬಾರೇ ಬಾರೇ ಹಸುವೆ ಕೊಡು ಅಮೃನಿಗೆ ಹಾಲು  
ಕಪ್ಪು ಹಸುವಿನ ಕಾಡಿಗೆ ಬಂದಿತು  
ಈ ನನ್ನ ಕಂದನ ಕಣ್ಣಿಗೆ ಹಚ್ಚಿತು ||ಬಾರೇ||  
ಅಲ್ಲಾ ಅಲ್ಲಾ ಎನ್ನುತ್ತ ನೀ ಮಲಗು ನನ್ನ ಕಂದನೆ  
ಬಂದೇ ನಿನ್ನ ನೆವದಿಂದ ಸಮಯ ಕಳಿಯಲು  
ಕಪ್ಪು ಹಸುವಿನ ಬಣ್ಣ ಕಾಡಿಗೆಯಲ್ಲಿ ಸೇರಿಸಿದೆ  
ಈ ನನ್ನ ಕಂದನ ಕಣ್ಣಿಗೆ ಹಚ್ಚಿದೆ ||ಬಾರೇ||

ನೆನಪಿಟ್ಟುಕೊಳ್ಳಲು ಸುಲಭವಾಗುವಂತೆ ಪ್ರತಿ ಪ್ರಾರ್ಥಾದ ನಂತರ ಪಲ್ಲವಿ ಹಾಡುತ್ತ ಪಾಸಬದ್ಧವಾಗಿ, ರಾಗವಾಗಿ ಹಾಡುವ ಜನಪದ ಹೆಣ್ಣು ಮಗಳ ಜಾಣ್ಣೆ, ಚುರುಕುತನ ಗಮನಿಸುವಂತಹದ್ದು. ಕೆಲಪ್ಪೊಮ್ಮೆ ಸಂದರ್ಭಕ್ಕೆ ತಕ್ಕಂತೆ ಲಾಲಿ ಪದಗಳು ಬಾರದಿದ್ದಾಗ ಮಾತ್ರ ಹೃದಯ ಸುಮೃದ್ಧಿರುವುದಿಲ್ಲ ಕೊನೇಪಕ್ಕ ಲೂ ಲೂ --- ಲೂ ಲೂ ---, ಜೋ --- ಜೋ--- ಎಂದು ಗುನುಗುತ್ತದೆ. ಮಗು ಈ ಹಾಡಿನ ಗೇಯತೆಯ ಇಂಪನ್ನು ಆಸ್ತಾದಿಸುತ್ತ ಮಲಗುತ್ತದೆ. ಸರಳ ಮಾತಿನ ಪರಿಣಾಮಕಾರಿಯಾದ ಈ ಲಾಲಿಪದಗಳು ಯಾವುದೇ ಒಂದು ವರ್ಗ, ಜಾತಿ, ಸಮೂಹ, ಪ್ರದೇಶಕ್ಕೆ ಸೀಮಿತವಾದುದಲ್ಲ. ತಾಯಿ ಮಕ್ಕಳ ಬಾಂಧವ್ಯ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಮಗುವಿನ ಅಳುವಿನೊಂದಿಗೆ ಇಂಷಾದ ಲಾಲಿ ಪದಗಳು ನಿರಂತರವಾಗಿರುತ್ತವೆ.

ಕನ್ನಡ ಸಾಹಿತ್ಯದಲ್ಲಿ ವಾತ್ಸಲ್ಯ ಭಾವ ಸ್ವಾಯಿಯಾಗಿದೆ. ಅದು ಶಿಷ್ಟ ಸಾಹಿತ್ಯದಲ್ಲಿ ಎಂತೋ ಅಂತೆಯೇ ಜನಪದ ಸಾಹಿತ್ಯದಲ್ಲಿಯೂ ಕಂಡುಬರುತ್ತದೆ. ಬೇಂದ್ರಯವರ “ಕರುಳಿನ ವಚನಗಳು”, ಗುಂಡ್ಡಿ ಚಂದ್ರಶೇಖರ ಇತಾಲ್ ರ “ಮಾತ್ರ ಸಂಹಿತೆ”ಯಲ್ಲಿನ

ಮಾತ್ಸ್ಯಭಾವದ ಅಂತಃಕರಣಪೂರ್ವಕವಾದ ಅಭಿಷ್ಟಕ್ತಿ ಮನನೀಯವಾಗಿದೆ.

ಕಂದನ ಕೊಡು ಶಿವನೆ, ಬಂಧನ ಪಡಲಾರೆ.

ಹವ್ಯಲೇ ಹವ್ಯಾ ಮುದ್ದು ಹೆಣ್ಣು ತಾವರೆ ಮುದ್ದು  
ಹಣ್ಣಳ್ಳ ಮರಕೆ ಗಿಣ ಮುದ್ದು ಕಂದಯ್ಯ ನೀ ಮುದ್ದು ನಮ್ಮ ಮನೆಗೆಲ್ಲ.  
ನನ್ನಯ್ಯನಂತೋರು ಹನ್ನೆರಡು ಮಕ್ಕಳು  
ಹೊನ್ನೆಯ ಮರದಡಿ ಆಡುವಾಗ  
ಸನ್ನಾಸಿ ಡಪವ ಮರೆತಾನು

ಎಂಬಂತಹ ಗೀತೆಗಳು ಜನಪದ ಸಾಹಿತ್ಯದಲ್ಲಿ ಮಂತಾಭಾವಕ್ಕೆ ಒಳ್ಳೆಯ ಅವಕಾಶವನ್ನು ಕಲ್ಪಿಸಿವೆ.

**ಪ್ರೇರ್ಯಕೀಯ ಪದ್ಧತಿ :**

ಮನಯ ಚಿಕ್ಕ ಮಕ್ಕಳು ಮುದ್ದಾಗಿ ತಪ್ಪು ಹೆಚ್ಚಿ ಹಾಕುತ್ತಾ ನಡೆಯುವುದನ್ನು ನೋಡಿದರೆ, ಬೇಸರಿಕೆಯ ಮನದಲ್ಲಿ ಆನಂದದ ಚಿಲುಮೆ ಪುಟಿಯುತ್ತದೆ. ಇಂತಹ ಶಿಶುಗಳು ಕೆಲವೊಮ್ಮೆ ಬಿದ್ದು ಆರೋಗ್ಯ ಕಳೆದುಕೊಂಡಾಗ ಅಥವಾ ಬಂಧಿಯಿಂದ ನರಳುತ್ತಿರುವಾಗ ಜನಪದರು “ಬಿದ್ದೀಳ್” ಎತ್ತುವುದು, ದೃಷ್ಟಿವಾಳಿಸುವುದು, ಕರಡಿ ಮೇಲೆ ಕೂರಿಸುವುದು ಹೀಗೆ ಅನೇಕ ಬಗೆಯ ಆಚರಣೆ ಮತ್ತು ನಂಬಿಕೆಗಳು ಕಂಡುಬರುತ್ತವೆ. ಈ ಆಚರಣೆಗಳು ಹಿಂದು ಮತ್ತು ಮುಸ್ಲಿಂಗ್ ಜನಪದರಲ್ಲಿ ಕಂಡುಬರುತ್ತದೆ.

**ಬಿದ್ದೀಳ್ ಎತ್ತುವುದು :**

ಚಿಕ್ಕ ಮಕ್ಕಳು ನಡೆಯುವಾಗ ಎಡವಿ ಮೊಕ್ಕಡೆ ಬಿದ್ದಾಗ್, ಒಂದು ಭೇಂಬು ನೀರು ತಂದು ಮಗುವಿನ ಮುಖಿದ ಮುಂದೆ ಮೂರು ಬಾರಿ ನಿವಾಳಿಸಿ, ಮುಖಕ್ಕೆ ಒಂದು ಮುಸ್ತಿ ನೀರೆರಚಿ, ಉಳಿದುದನ್ನು ಹೊರಕ್ಕೆ ಚೆಲ್ಲುವರು. ಹೀಗೆ ಮಾಡುವುದರಿಂದ ಬಿದ್ದೀಳ್, ಬಾಲಗ್ರಹ ನಿವಾರಣೆಯಾಗುತ್ತದೆಂಬ ನಂಬಿಕೆ ಜನಪದರಲ್ಲಿದೆ. ಆದರೂ ಮಕ್ಕಳು ಕೆಲವೊಮ್ಮೆ ಹಂತ ಹಿಡಿದು, ಜೋರಾಗಿ ಅಳುವುದು, ಜ್ಞಾರ ಬರುವುದು, ನಿದ್ರೆಯಲ್ಲಿ ಬೆಂಬುವುದು ಈ ರೀತಿಯ ಲಕ್ಷಣ ಕಾಣಿಸಿಕೊಂಡಾಗ “ಬಿದ್ದೀಳ್” ತೆಗೆಯುತ್ತಾರೆ. ಜೀವಂತ ಎರಡು ಜರಲೆ, ಮೂರುಬಗೆಯ ಬಣ್ಣದ ಅನ್ನದ ಉಂಡೆ, ಮೂರು ಬಗೆಯ ದಾರ, ಒಂದು ನಿಂಬೆ ಹಣ್ಣು ಒಂದು ಮೊಟ್ಟೆ ಎಲ್ಲವನ್ನೂ ಒಂದು ಮೊರದಲ್ಲಿ ತೆಗೆದುಕೊಂಡು ಮನೆಯ ಮುಂದಿನ ಸೂರಿನ ಕೆಳಗೆ ಚಿಕ್ಕದಾದ ಕುಳಿ ಶೋಡಿ, ಅದರ ಮೇಲೆ ಹಲಗೆ ಇಟ್ಟು ಮಗುವನ್ನು ಕೂರಿಸಲಾಗುವುದು. ಅನುಭವಸ್ಥ ಹಿರಿಯ ಮಹಿಳೆ ಮೊರದಲ್ಲಿರುವ ಒಂದೊಂದು ಪದಾರ್ಥವನ್ನು ಮಗುವಿನ ಮುಂದೆ ನಿವಾಳಿಸಿ ಗುಂಡಿಯೋಳಗೆ ಹಾಕಿ ಮುಚ್ಚುವಳು. ಅನಂತರ ಮಗುವಿಗೆ ಸ್ವಾನ

ಮಾಡಿಸಿ, ದೇವರಿಗೆ ಅಡ್ಡ ಬೀಳಿಸಲಾಗುವುದು. ಹೀಗೆ ಮಾಡುವುದರಿಂದ ಮನು ಖಂಡಿತ ಗುಣಮುಖವಾಗುತ್ತದೆಂಬ ನಂಬಿಕೆ ಜನಪದರಲ್ಲಿದೆ.

### ಬಾಲಗ್ರಹ :

ಸಣ್ಣ ಮಕ್ಕಳ ಪಾಲಿಗೆ ಇದೊಂದು ದುಷ್ಪ ಗ್ರಹ. ಮಕ್ಕಳಿಗೆ “ಬಿಧ್ರೋ” ಎತ್ತುವುದರಿಂದಲೂ ವಾಸಿಯಾಗದೆ ಇನ್ನೂ ಹೆಚ್ಚಾಗಿ ಅಳುವುದು, ನಿದೆ, ಮಾಡದೆ ಇರುವುದು ಆದಾಗ, ಮಕ್ಕಳಿಗೆ ಧೂಪದ ಹೊಗೆ ಹಾಕುವುದು, ಶುಭ್ರವಾದ ಉಡುಪು ಧರಿಸುವುದು, ಮಲಗುವಾಗ ತಲೆಯ ಕೆಳಗೆ ಬಾಲಗ್ರಹ ಪುಸ್ತಕ ಇಡುವುದು, ನುರಿತ ಮಂತ್ರವಾದಿ ಕ್ಷೇತ್ರಿಯಂತೆ ಕಟ್ಟಿಸುವುದು, ಬಾಲಗ್ರಹ ತಾಯ್ತು (ತಾವೀಸ್) ಕಟ್ಟುವುದು ಇತ್ಯಾದಿ ಮಾಡುತ್ತಾರೆ.

### ಕರಡಿಯ ಮೇಲೆ ಕೂರಿಸುವುದು :

ಹೆದರಿಕೆ, ಭೀತಿ, ಪುಕ್ಕಲು ಸ್ವಭಾವವುಳ್ಳ ಮಕ್ಕಳನ್ನು ಕರಡಿಯ. ಮೇಲೆ ಕೂರಿಸಿದರೆ ದೃಷ್ಟಿಯಂತರಾಗುತ್ತಾರೆಂಬ ನಂಬಿಕೆ ನಮ್ಮೆ ಜನಪದರಲ್ಲಿದೆ. ಅದಕ್ಕಾಗಿ ಬೀದಿಯಲ್ಲಿ ಕರಡಿ ಆಡಿಸಿಕೊಂಡು ಬಂದ ಸಂದರ್ಭದಲ್ಲಿ ಮಕ್ಕಳನ್ನು ಕರಡಿಯ ಮೇಲೆ ಕೂರಿಸುವ ಪದ್ಧತಿ ಇವರಲ್ಲಿ ಕಾಣಬಹುದು.

### ದೃಷ್ಟಿಯಾದಾಗ :

ಮಕ್ಕಳಿಗೆ ದೃಷ್ಟಿಯಾದಾಗಲೂ ಸಹ ಮಕ್ಕಳು ಹಟ ಮಾಡಿ ಅಳುವುದು, ವಾಂತಿ ಮಾಡುವುದು ಇತ್ಯಾದಿ ಮಾಡುತ್ತಾರೆ. ಆಗಲೂ ಸಹ ಒಂದು ಮೋರದಲ್ಲಿ ಉರಿಯುತ್ತಿರುವ ತೆಂಗಿನ ಕರಟ, ಅರಿಶಿಣದ ನೀರು, ಎಲೆ, ಕೋಳಿಮೊಟ್ಟೆ, ಮೆಣಸಿನಕಾಯಿ ಇವುಗಳನ್ನೆಲ್ಲಾ ತೆಗೆದುಕೊಂಡು ಮನುವಿನ ಮುಂದೆ ನಿವಾಳಿಸಲಾಗುವುದು. ಅನಂತರ ಮೂರು ದಾರಿಗಳು ಸಂದಿಸುವ ಕಡೆಯಲ್ಲಿ ಎಸೆದು, ಹಿಂದಿರುಗಿ ಸೋಡದೆ ಮನೆಗೆ ಬರಲಾಗುವುದು; ಅಥವಾ ಪೂರಕೆ ಕಡ್ಡಿಯನ್ನು ಮನುವಿನ ಮುಂದೆ ನಿವಾಳಿಸಿ, ಒಂದು ಮೂಲೆಯಲ್ಲಿಟ್ಟು ಸುಡಲಾಗುವುದು. ಅದು ಚಟು ಪಟು ಎಂದು ಶಬ್ದವಾದಿ ಉರಿದರೆ ಆಗ ದೃಷ್ಟಿ ನಿವಾರಣೆಯಾಯಿತೆಂದು ತಿಳಿಯುವರು. ಹಾಗೆಯೇ ತೆಂಗಿನ ಕರಟದಲ್ಲಿ ಬೆಂಕಿ ಕೆಂಡ ತೆಗೆದುಕೊಂಡು ಮೂರು ಬಾರಿ ಮನುವಿನ ಮುಂದೆ ನಿವಾಳಿಸಿ, ಅರಿಶಿಣದ ನೀರಿನಲ್ಲಿ ಹಾಕುವರು. ಆ ನೀರು ಕೆಂಪಾದರೆ ದೃಷ್ಟಿ ನಿವಾರಣೆಯಾಯಿತೆಂದು ತಿಳಿಯುವರು.

### ದಡಾರ :

ಮಕ್ಕಳಿಗೆ “ದಡಾರ” ಅಥವಾ “ಅಮ್ಮೆ” ಎಂಬ ರೋಗ ಬಂದಾಗ ಮಕ್ಕಳ ಮೈಮೇಲೆಲ್ಲಾ ಗುಳ್ಳೆ ಎದ್ದು ಉರಿಯುತ್ತವೆ. ಆಗ ಮಕ್ಕಳು ಹಟ ಮಾಡಿ ಅಳುವುದು, ಬಿಟ್ಟು ಬಿಟ್ಟು ಜ್ವರ ಬರುವುದು, ಉಟ ಮಾಡದೆ ಇರುವುದು ಇತ್ಯಾದಿ ಮಾಡುತ್ತವೆ. ಇದು ದಡಾರದ ಲಕ್ಷಣವೆಂದು ತಿಳಿದು ಮಾಡಿ ಬಟ್ಟೆ ಹಾಕಿ, ಬೇವಿನ ಸೊಪ್ಪು ಮುಖಿದ ಮೇಲೆ

ನಿವಾಳಿಸುವರು. ಮಕ್ಕಳು ಮಾಂಸದ ಉಟ ಬಯಸಿ ಕೇಳಿದರೆ ಮಾತ್ರ, ಹೊಡಲಾಗುವುದು. ಪ್ರತಿ ದಿನ ಸ್ವಾನ್ ಮಾಡಿಸುವ ನೀರಿಗೆ ಬೇವಿನ ಸೋಪ್ಪು ಹಾಕಲಾಗುವುದು. ಮುಟ್ಟು-ಮೈಲಿಗೆಯಾದವರು ಇಂತಹ ಮಕ್ಕಳ ಹತ್ತಿರ ಸುಳಿಯಬಾರದಂತೆ. ಒಂದು ವೇಳೆ ಇವರು ಮಕ್ಕಳನ್ನು ಎತ್ತಿಕೊಂಡರೆ ಅಥವಾ ಸಮೀಪ ಸುಳಿದರೆ, ಮಕ್ಕಳು ರಚ್ಚಿಹ್ನಿಡಿಯುತ್ತವೆ ಅಥವಾ ದಡಾರ ಇನ್ನೂ ಉಲ್ಲಾಣಗೊಳ್ಳುತ್ತದೆಂಬ ನಂಬಿಕೆ ಇದೆ. ಈ ಕಾಟದಿಂದ ಮುಕ್ತರಾಗಲು “ಮೂರುವಾರ್” ಮಾಡಬೇಕೆನ್ನುತ್ತಾರೆ. ಅಂದರೆ ವಾರದ ಮಂಗಳವಾರ, ಶುಕ್ರವಾರ, ಭಾನುವಾರ ಬೆಲ್ಲ, ಮೋಸರು, ಹಾಲು ಅನ್ನ ಹಾಗೂ ಬೇವಿನ ಕಳಿತ, ಅಕ್ಕಿ, ಹಣ್ಣ ಕಾಯಿ ಇತ್ಯಾದಿ ಮಾರಮ್ಮನ, ಅಣ್ಣಮ್ಮನ ಅಥವಾ ಗುಡಿಸಲಮ್ಮನ ಗುಡಿಗೆ ತೆಗೆದುಕೊಂಡು ಹೋಗುವರು. ಕೆಲ ಮುಸ್ಲಿಮರು ಗುಡಿಗೆ ಹೋಗದಿದ್ದ ಪಕ್ಷದಲ್ಲಿ ಗುಡಿಗೆ ಹೋಗುವವರ ಕ್ಯಾಯಿಂದ ಮೇಲಿನ ಪದಾರ್ಥಗಳನ್ನು ಕಳುಹಿಸಿಕೊಡಲಾಗುವುದು.

ಹೀಗೆ ಹಿಂದು ಜನಪದದ ಪ್ರಭಾವದಿಂದಾಗಿ ಮುಸ್ಲಿಮರಲ್ಲಿಯೂ ಮಕ್ಕಳ ಯಶಸ್ವಿಗಾಗಿ ಯಂತ್ರ, ಕಟ್ಟಿಸುವುದು, ಗುಡಿಗೆ ಹೋಗುವುದು, ನಿವಾಳಿಸುವುದು, ದೃಷ್ಟಿ ತೆಗೆಯುವುದು ಇತ್ಯಾದಿ ಆಚರಣೆಗಳು ಕಂಡುಬರುತ್ತವೆ.

**ಉಡುಗೆ - ತೊಡುಗೆಗಳು :**

ಉಡುಗೆ - ತೊಡುಗೆಗಳು ಅಂಗಾಂಗಗಳನ್ನು ಮುಚ್ಚುವುದಲ್ಲದೆ, ಸೌಂದರ್ಯವನ್ನು ವರ್ಧಿಸುತ್ತದೆ. ಆಯಾ ಧರ್ಮಕ್ಕೆ ಹಾಗೂ ಸಂಸ್ಕೃತಿಗೆ ಸೇರಿದ ಜನಪದರಲ್ಲಿ ಆವರದೇ ಆದ ಉಡುಗೆ-ತೊಡುಗೆಗಳಿವೆ. ಹಾಗೆಯೇ ಮುಸ್ಲಿಮ್ ಜನಪದರಲ್ಲಿಯೂ ಸಹ ಆವರದೇ ಆದ ಉಡುಗೆ-ತೊಡುಗೆಗಳಿವೆ. ಇವರಲ್ಲಿ ಹೆಣ್ಣಾಗಲಿ, ಗಂಡಾಗಲಿ ದೇಹದ ಯಾವ ಭಾಗವೂ ಕಾಣದಂತೆ ಮೈತುಂಬಾ ಉಡುಪು ಧರಿಸಬೇಕೆಂಬ ನಿಯಮವಿದೆ.

ಪುರುಷರು ಬಿಳಿ ಚುಬ್ಬಾ, ಪೈಕಾಮು ಅಥವಾ ಪಟಾಪಟ್ಟಿ ಲುಂಗಿ ಉಟ್ಟು, ತಲೆಗೆ ಚೋಣಿ ಅಥವಾ ಪೇಟಾ ಹಾಕುತ್ತಾರೆ. ಕಟ್ಟಾ ಸಂಪ್ರದಾಯಸ್ಥ ಪುರುಷರು ಸಲ್ಲಾರ್ ಮತ್ತೆ ರಿಂದಾನಿ ಧರಿಸುತ್ತಾರೆ. ಇಸ್ಲಾಮ್ ಧರ್ಮದ ಪ್ರಕಾರ ಪುರುಷರು ಕೇವಲ ನಾಲ್ಕು ಗ್ರಂತಿಯ ಆಭರಣ ಧರಿಸಬಹುದು. ಅದಕ್ಕಿಂತ ಮೇಲಾಗಿ ಚಿನ್ನಾಭರಣಗಳನ್ನು ಧರಿಸಬಾರದೆಂಬ ನಿಯಮವಿದೆ.

ಸ್ತ್ರೀಯರು ಕಡು ಬಣ್ಣದ ಕಸೂತಿ ಅಥವಾ ಚಮಕೀ ಹಾಕಿರುವ ಬಟ್ಟಗಳನ್ನು ಇಟ್ಟಪಡುತ್ತಾರೆ. ತುಂಬು ನೆರಿಗೆಯ ಮೊಣಕಾಲಿನವರೆಗಿನ ಜಂಪರ್ ಹಾಗೂ ಸಲ್ಲಾರ್ ಧರಿಸಿ ತಲೆಯ ಮೇಲೆ ಓಡಿಸಿ ಹೊದ್ದಿರುತ್ತಾರೆ. ಸ್ತ್ರೀಯರು ಮನೆಯ ಹೋರಗೆ ಹೋಗುವಾಗ ಬುಖಾರ್ ಧರಿಸುತ್ತಾರೆ. ಬುಖಾರ್ ಬಣ್ಣ ಇಂತಹದ್ದೇ ಇರಬೇಕೆಂಬ ನಿಯಮವಿಲ್ಲ

ದಿರುವುದರಿಂದ ತಮಗೆ ಇಷ್ಟವಾದ ಬಣ್ಣದ ಬುಖಾರ್ ಧರಿಸುತ್ತಾರೆ. ಸಾಮಾನ್ಯವಾಗಿ ಕಪ್ಪು ಬಣ್ಣದ ಬುಖಾರ್ ಹಾಕುತ್ತಾರೆ.

ಷಾಫಿಯರಲ್ಲಿ ಸ್ತ್ರೀಯರು ಲುಂಗಿಯ ರೀತಿಯಲ್ಲಿ ಸೀರೆ ಸುತ್ತಿ, ತುಂಬು ತೋಳಿನ ಸದಿಲವಾದ ಜಾಕೀಟು ಹಾಕುತ್ತಾರೆ. ತಲೆಯ ಕೊದಲು ಕಾಣದಂತೆ ತಲೆಗೆ ಬಟ್ಟಿ ಕಟ್ಟುತ್ತಾರೆ.

ವಿಂದಾರ್ ಸ್ತ್ರೀಯರು ಮೊಣಕಾಲಿನವರೆಗಿನ ತುಂಬು ನೆರಿಗೆಯ ಲಂಗ, ತುಂಬು ತೋಳಿನ ಉದ್ದನೆಯ ಜಾಕೀಟು ಹಾಗು ತಲೆಯ ಮೇಲೆ ಓಡನಿ ಹೊದ್ದಿರುತ್ತಾರೆ.

ಮುಸ್ಲಿಮರಲ್ಲಿ ಸ್ತ್ರೀಯರು ತೊಡುವ ಆಭರಣಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಕೊರಳಿಗೆ ಗಲ್ಸರ್, ಲಚ್ಚಾ, ಕಿರಾಚಿಹಾರ್, ನೆಕ್ಕೇಸ್, ಬೆಖಾರಾರಿ ಪಟ್ಟ, ಪೂಲ್ ಹಾರ್, ಚೈನಾಪದಕ್ ಮೊದಲಾದ ಆಭರಣಗಳನ್ನು ತೊಡುತ್ತಾರೆ.

ಕಿವಿಗೆ ರುಮ್ಮಿ, ಕೀರನ್, ಬುಗ್ಗಿ, ಬರನ್ ಕೀರನ್-ಮಾಟಲ್, ಮಾಂಗಾಟಿಲಾ, ಪಟ್ಟಕಾ ತಾರಾ ಮೊದಲಾದ ಆಭರಣಗಳನ್ನು ತೊಡುತ್ತಾರೆ. ಷಾಫಿಯರಲ್ಲಿ “ಅಲ್ಲುತ್” ಎಂಬ ವಿಶೇಷ ಆಭರಣವನ್ನು ಕಿವಿಗೆ ಧರಿಸುತ್ತಾರೆ. ತವರು ಮನೆಯಿಂದ ಮಗಳಿಗೆ ಕೊಡುವ ಆಭರಣವಿದು. ಕಷ್ಟದ ಸಂದರ್ಭದಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳಬಹುದೆಂಬ ನಂಬಿಕೆ ಇವರಲ್ಲಿದೆ. ಉತ್ತರ ಕನ್ನಡದಲ್ಲಿನ ಕೆಲ ಷಾಫಿಯರು “ಧಾಲೀಲಚ್ಚಾ” ಎಂಬ ಆಭರಣವನ್ನು ತೊಡುತ್ತಾರೆ.

ಕ್ರೆಗೆ ಬಳಿ, ಬೆಧಳಿಗೆ ಉಂಗುರ, ಕಾಲ್ಕಿಜ್ಜೆ ಕಾಲ್ಕಿರಳಿಗೆ ಬೆಳ್ಳಿಯ ಉಂಗುರ - ಹೀಗೆ ಮೊದಲಾದ ಆಭರಣ ತೊಡುತ್ತಾರೆ. ಸುಗಂಧ ದ್ರವ್ಯ ಹಾಗೂ ಮಹೇಂದಿ ಎಂದರೆ ಇವರಿಗೆ ಬಹು ಪ್ರಯವಾದದ್ದು.

ಇಲ್ಲಿಯ ಪ್ರಾಂತೀಯ ಭೇದಗಳಿಗೆ ಅನುಸಾರವಾಗಿ ಉತ್ತರ ಕರ್ನಾಟಕದಲ್ಲಿ ಮುಸ್ಲಿಮ್ ಪುರುಷರು ಡುಬ್ಬಿದ ರೀತಿಯ ಅಂಗಿ, ಕಚ್ಚಿ ಪಂಚೆ, ತಲೆಗೆ ಪೇಟ ಅಥವಾ ತೋಷಿ ಧರಿಸಿದರೆ, ಸ್ತ್ರೀಯರು ಇಳಕಲ್ ಸೀರೆ, ಕುಬ್ಬವನ್ನು ಧರಿಸುತ್ತಾರೆ. ಟಿಕ್ಕಾ, ಕರಿಮಣ ಸರ, ಚೋರ್ ಮಾಲಾ, ಕಾಸಿನ ಸರ, ಮೇಲ್ಯಂಡು, ಕತ್ತರಿ ಬುಗ್ಗಿ, ಲ್ಯಾವಂಗ್ ಬುಗ್ಗಿ, ದೊಡ್ಡಿಗ್ಗಿ, ಗುಂಡಿನ ಸರ ಮೊದಲಾದ ಆಭರಣಗಳನ್ನು ತೊಡುತ್ತಾರೆ. ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿಯೂ ಸ್ಥಳೀಯರಂತೆ ಸ್ತ್ರೀಯರು ಸೀರೆ ರವಿಕೆ ಧರಿಸಿದರೆ, ಪೌರ್ಣಿಂದಿಯರು ಲಂಗ, ದಾವಣಿ, ಪಂಜಾಬಿ, ಓಡನಿ ಇತ್ಯಾದಿ ಧರಿಸುತ್ತಾರೆ.

ಹೀಗೆ ಉಡುಗೆ ತೊಡುಗೆಗಳಲ್ಲಿ ವಿಶೇಷತೆ ಇದ್ದು ಸ್ಥಳೀಯ ಹಿಂದೂ ಜನರ ಪ್ರಭಾವವು ಮುಸ್ಲಿಮ್ ಜನಪದರ ಮೇಲಾಗಿದೆ.

**ಆಹಾರ :**

ಉಂಟ ಮಾಡುವುದರ ಬಗ್ಗೆ ಕೆಲವು ನಿಯಮಗಳು ಪ್ರತಿ ಧರ್ಮದಲ್ಲಿ ಇರುವಂತೆ

ಮುಸ್ಲಿಮರಲ್ಲಿಯೂ ಕೆಲ ನಿಯಮಗಳಿವೆ. ಉಂಟಕ್ಕೆ ಕುಳಿತುಕೊಳ್ಳುವುದಕ್ಕಿಂತ ಮೊದಲು “ದಸ್ತು” ಹಾಸಿ ಅದರ ಮೇಲೆ ಅನ್ನ ತುಂಬಿರುವ ಹರಿವಾಣ, ಪಾತ್ರೆಯಲ್ಲಿ ಸಾರು, ಪಲ್ಲ, ರೋಟ್, ತಟ್ಟಿಗಳು, ನೀರು ತುಂಬಿರುವ ಪಾತ್ರೆ, ಲೋಟ, ಕೈತೊಳೆಯುವ ಲಗನ್ ಅಥವಾ ತಷ್ಣೆ ಇಡಲಾಗುವುದು. ಪುರುಷರು ಟೋಟಿ, ಸ್ತ್ರೀಯರು ಸೆರಗು ಅಥವಾ ಒಡನಿ ತಲೆಯ ಮೇಲೆ ಹಾಕಿಕೊಂಡು ಕೈ ತೊಳೆದು ಉಂಟಕ್ಕೆ ಕುಳಿತುಕೊಳ್ಳಬೇಕು. ಉಂಟ ಮಾಡುತ್ತಾ ಮತ್ತೆ ಬೇಕೆನಿಸಿದ್ದನ್ನ ಸ್ವತಃ ತಮ್ಮ ಬಲಗ್ಗೆಯಿಂದಲೇ ಬಡಿಸಿಕೊಳ್ಳಬಹುದು. ಪಂಕ್ತಿ ಉಂಟದಲ್ಲಿ ಎಂಜಲು, ನೀರು ಎಂಜಲು, ಕೈಯಲ್ಲಿ ಬಡಿಸಿಕೊಳ್ಳಬೇಕೆಯ ಬಗ್ಗೆ ಅಸಹ್ಯ ಪಡಬಾರದು. ಈ ರೀತಿ ಉಂಟ ಮಾಡುವುದರಿಂದ ಪ್ರೀತಿ, ವಿಶ್ವಾಸ ಬೆಳೆಯುತ್ತದೆಂಬ ನಂಬಿಕೆ ಇದೆ. ತಟ್ಟಿಯಲ್ಲಿ ಒಂದು ಅನ್ನದ ಅಗಳೂ ಬಿಡದೆ, ಹೆಚ್ಚು ವೂತನಾಡದೆ ಉಂಟ ವೂಡಬೇಕೆಂಬ ನಿಯಮವಿದೆ.



ಮುಸ್ಲಿಮರು ಉಂಟ ಮಾಡುತ್ತಿರುವ ಪ್ರಭಾವ

ಮುಸ್ಲಿಂಮರಿಗೆ ಮಾಂಸದ ಅಡುಗೆ ಬಹಳ ಇಷ್ಟವಾದುದು. “ಪೂರ್ಣೇ ಘಾತೇಹಾ” ಎಂಬ ಆಚರಣೆಯೊಂದನ್ನು ಬಿಟ್ಟರೆ ಇನ್ನುಳಿದ ಹಬ್ಬ, ಹರಕೆಗಳಲ್ಲಿ ಮಾಂಸದ ಅಡುಗೆಯನ್ನೆ ಮಾಡುವರು. “ಹಲಾಲ್” ಮಾಡಿದ ಮಾಂಸ ತಿನ್ನಲು ಅರ್ಹವಾದುದು. ಪ್ರಾಣ-ಪಕ್ಷಿಯ ರಕ್ತವಾಗಲಿ, ಹಂದಿ ಮಾಂಸವಾಗಲಿ ತಿನ್ನುವುದು ಇಸ್ಲಾಮ್ ಧರ್ಮದಲ್ಲಿ ನಿಷೇಧಿಸಿದೆ. ಮೀನು ತಿನ್ನಬಹುದು, ಏಡಿ ಮತ್ತು ಸೀಗಡಿ ನಿಷಿದ್ಧವಾಗಿದೆ. ಆದರೂ ಕೆಲವರು ಇವುಗಳನ್ನು ತಿನ್ನುತ್ತಾರೆ.

ಮುಸ್ಲಿಂಮರು ತಯಾರಿಸುವ ಅಡುಗೆಗಳಲ್ಲಿ ಬಿರಿಯಾನಿ, ಖಿಷ್ಕಾ, ಖಿಮಾರ್, ಕಚ್ಚಾಬ್, ಕುಫ್ಫೆ, ಸ್ವೋಸ್, ದಾಲ್ ಚೂ, ಅಂಡೇ ಪಲಾವ್, ಮುರುಕ್ ಪಲಾವ್, ಬೋಟಿ, ಕಲೀಜಿ, ತಲೆ, ಕಾಲು ಮೊದಲಾದ ಭಾಗಗಳ ಸಾರು ಮಾಡುವರು.

ಫೇನಿಯಾ, ಜಾಮೂನ್, ಸ್ವಾವಿಗೆ, ಥಿರ್ಣೀ, ನಾನ್ ಖಿದ್ದೆ ಮೊದಲಾದ ಸಿಹಿ ಅಡುಗೆ ಮಾಡುವರು.

ಈ ಮೇಲಿನ ಅಡುಗೆಗಳಲ್ಲದೆ ದ್ವಿಂಧ ಕರ್ನಾಟಕದಲ್ಲಿ ರಾಗಿ ಮುದ್ದೆ, ಅನ್ನ, ತರಕಾರಿ, ಸೊಟಿನ ಸಾರು, ಹಪ್ಪತ, ಸಂಡಿಗೆ, ಉಪಿನಕಾರಿ ಇತ್ಯಾದಿ ಅಡುಗೆಗಳನ್ನು ಮಾಡುತ್ತಾರೆ. ದ್ವಿಂಧ ಕನ್ನಡ ಹಾಗು ಉತ್ತರ ಕನ್ನಡಗಳಲ್ಲಿ ಕುಸಲಕ್ಕಿ ಅನ್ನ, ಕುಸಲಕ್ಕಿ ಗಂಜಿ, ಮೀನಿನ ಸಾರು ಇತ್ಯಾದಿ ಮಾಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ, ಚಟ್ಟಪುಡಿ, ಹಸಿ ತರಕಾರಿ ಇತ್ಯಾದಿ. ಹೀಗೆ ಆಯಾ ಪರಿಸರದಲ್ಲಿ ಬಳಕೆಯಲ್ಲಿರುವ ಅಡುಗೆಗಳನ್ನು ದಿನನಿತ್ಯ ಉಪಯೋಗಿಸುವರು. ಮುಖ್ಯವಾಗಿ ಮುಸ್ಲಿಂರ ಒಟ್ಟು ಜೀವನ ಕ್ರಮದಲ್ಲಿ ಈ ನೆಲದ ಪ್ರಭಾವವಿದೆ.

## ಕೊನೆಯ ಮಾತು

ಭಾರತ ಸಂಕೀರ್ಣ ಸಂಸ್ಕೃತಿಯನ್ನು ಒಳಗೊಂಡಿರುವ ದೇಶ. ವಾಸ್ತವವಾಗಿ ಇದನ್ನು ಬಹುಸಂಸ್ಕೃತಿಯ ಸಮುಚ್ಚಯ ಎಂದು ಕರೆಯಬಹುದು. ನಾನಾ ಕಾರಣಗಳಿಂದ ಬಹು ಧರ್ಮೀಯರು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಈ ದೇಶಕ್ಕೆ ಪ್ರವೇಶಿಸಿದ್ದಾರೆ. ಹೀಗಾಗಿ ಆಕ್ರಮಣಕಾರಿ ಸಂಸ್ಕೃತಿ, ವ್ಯಾಪಾರಿ ಸಂಸ್ಕೃತಿ, ಧಾರ್ಮಿಕ ಪ್ರಚಾರಾಂದೋಲನ ಸಂಸ್ಕೃತಿಗಳು ಮಿಲನಗೊಳ್ಳಲು ಕಾರಣವಾಯಿತು. ಅರಬ್ಬರು, ಪಷ್ಟಿಯನ್ನರು, ಟಕ್ಕೀಯರು, ಆಫ್ರಾನಿಯರು, ಪ್ರೋಚುರ್ಗಿಸರು, ಡಚ್ಚರು, ಇಂಗ್ಲಿಷರು ಮುಂತಾದವರು ನಾನಾ ಉದ್ದೇಶಗಳಿಂದ ಈ ದೇಶವನ್ನು ಪ್ರವೇಶಿಸಿ ಒಂದು ವೈವಿಧ್ಯಮಯ ರಂಗಿಗೆ ಕಾರಣಾದರು. ಇವರು ತಮ್ಮದೇ ಆದ ಜೀವನ ವಿಧಾನ, ಆಚಾರ, ವಿಚಾರ. ಉಡುಗೆ, ತೊಡುಗೆ, ಕಲೆ ಮತ್ತು ಸಂಪರ್ದಾಯಗಳನು ಹೊಂದಿದು. ಈ ತೆರನಾದ

## ಶಬ್ದಾರ್ಥಗಳು

ಅಲ್ಲೂ - ಇಸ್ಲಾಂ ಧರ್ಮದ ಏಕಮೇವ ಅದಿದ್ಯೇವ. ಇಸ್ಲಾಂ ಜನಾಂಗದ ಎಲ್ಲಾ ಧಾರ್ಮಿಕ ಪ್ರಕ್ರಿಯೆಗಳು ಅಲ್ಲಾನ ಹೆಸರಿನಲ್ಲೇ ಜರುಗತ್ತವೆ. ಅಲ್ಲೂ ಅವರ ಬಾಳಿನ ಸಾರಸರ್ವಸ್ಪ್ರಮಾತ್ರವಲ್ಲದ ಸರ್ವೋತ್ತಮನೂ ಹೌದು. ಈತನನ್ನು ನಿರಾಕಾರ ಮತ್ತು ನಿರ್ವಿಕಾರ ಎಂದು ಅವರು ಭಾವಿಸುತ್ತಾರೆ.

ಅಜ್ಞಾ - ನಮಾಜ್ ಗಾಗಿ ಕರೆ

ಅಲ್ಪತ್ತ - ಕೆವಿಗೆ ಹಾಕುವ ಆಭರಣ

ಅಂಶ್ಯಾಮುಚ್ಚನಿ - ಕಣ್ಣ ಮುಚ್ಚಣಿ ಆಟ

ಆಸ್ಕಾನಾಗಿರಿ - ಧಾರಣೆಗೆ ಕಟ್ಟುವ ಕಸೂತಿ ಬಟ್ಟೆ

ಆಶುಖಿಣಾ - ಷಿಯಾ ಜನರು ಪಂಚೆ ಇಡುವ ಸ್ಥಳ

ಇಮಾರ್ಮ - ಧಾರ್ಮಿಕ ಗುರು

ಇಖ್ರಾ ಬೀಸ್ಕಿ - ಶಿರಾನಿನಲ್ಲಿ ಅವಶರಿಸಿದ ಮೊದಲ ಸ್ಕೋತ್ರ,

ಇಫ್ರೋತೀಯಾರ್ - ಉಪವಾಸಿಗನಿಗೆ ಹೊಡುವ ಭೋಜನ

ಇಸ್ರಾಬನ್ - ದೃಷ್ಟಿ ನೀರಾಳಿಸುವುದು

ಕುದೂಲ್ ಫಿತರ್ - ರಂಜಾನ್ ಹಬ್ಬದ ಪ್ರಯುಕ್ತಿ ಮಾಡುವ ನಮಾಜ್

ಉಸ್ತಾದ್ - ಶಿಕ್ಷಕ

ಉದ್ದೋಧನ್ - ಉದ್ದೋಧನಿ (ಸಾಂಭಾಷಣೆ ಧೂಪ ಹಾಕುವ ಸಾಧನ)

ಉದ್ದೋಧನ್ - ಸಾಂಭಾಷಣೆ ಹಾಕುವುದು

ಇಹೇರಾಮ್ - “ಹಜ್” ಸಂದರ್ಭದಲ್ಲಿ ಉಡುವ ಬಿಳಿ ಬಟ್ಟೆ

ಒಡನಿ - ಮೇಲು ಹೊದಿಕೆ

ಕಲ್ಲೂ - ಅಲ್ಲಾನನ್ನು ಬಿಟ್ಟು ಅನ್ವಯಿಸಲು; ಪ್ರೇಗಂಬರವರು ಸಂದೇಶವಾಹಕರು ಎಂದು ಹೇಳುವರು

ಕರ್ನೂಲ್ - ರುದ್ರಭೂಮಿ

ಕಘನ್ - ಕಳೇಬರಕ್ಕೆ ಹಾಕುವ ಬಟ್ಟೆ

ಕಂಗನ್ - ಕಂಕಣ

- ಕಟ್ಟಿ ಇಡ್ಡೆ - ಮಂಚ ಹಾಕುವುದು  
 ಕಡ್ಡೊ ದೋಡ್ಡೊ - ಸೊಂಟ ಪಟ್ಟಿ  
 ಕನ್ನೋಲೆ - ಕಡುಬು ಅಥವಾ ತಿನಿಸು  
 ಕಬಬ್ಚ್ - ಮಾಂಸವನ್ನು ಎಣ್ಣೆಯಲ್ಲಿ ಹರಿಯುವುದು  
 ಕಾಫರ್ - ಮುಸ್ಲಿಂ ಅಲ್ಲದವನು  
 ಕಾಬಾ - ಮೆಕ್ಕಾ ನಗರದಲ್ಲಿರುವ ಪ್ರಾರ್ಥನಾ ಮಂದಿರ  
 ಕಿರನ್ - ಕಿವಿಯ ಓಲೆ  
 ಕೀನಾರೆ - ದಡ  
 ಕುಫ್ತೆ - ಮಾಂಸದ ಉಂಡೆ  
 ಕುಡ್ಲು - ಕುಡುಗೋಲು  
 ಖತ್ತೇ ಕೀ ಶಾದಿ - ಖತ್ತಾದ ಮದುವೆ (ಮುಂಜೆ)  
 ಖುಷಿ - ಸಂತೋಷ  
 ಖತ್ತಾನೇ ಜನ್ಮತ್ತೊ - ಬೀಬಿ ಘಾತೀಮಾ (ಪೈಗಂಬರವರ ಮಗಳು)  
 ಖಿಜೂರ್ - ಉತ್ತಮ್ಮತ್ತೆ (ಪಿಜೂರ್)  
 ಖಾಜೀ - ನ್ಯಾಯಾರ್ಥಿ, ನಿಖಾದ ಒಪ್ಪಂದ ಮಾಡುವವ  
 ಗಂಜಿ-ಮಲಿದಾ - ಪಾಯಸ-ಅಕ್ಕಿ ರೊಟ್ಟಿಯನ್ನು ಹುಡಿ ಮಾಡಿ ಸಕ್ಕರೆ ಮತ್ತು ಹೊಬ್ಬರಿ  
 ತುರಿಯನ್ನು ಬೆರೆಸುವುದು.  
 ಗಜ್‌ರೇ - ಕೃಗಳಿಗೆ ಕಟ್ಟುವ ಹೂವು  
 ಗಡ್ಡೇ - ಮಡಕೆ  
 ಗಲ್ಲಸರ್ - ಚಂದ್ರಕಾರದ ಅಥವಾ ಬೇಳೆಯಾಕಾರದ ಉದ್ದನೆಯ ಚಿನ್ನದ ಸರ  
 ಗುಸೂಲ್ - ಸೂತಕದ ಸೀರೆಯುವುದು  
 ಗುಂಗಾನ್ಯಾ - ಕಡಲೆಕಾಳಿನಿಂದ ತಯಾರಿಸಿದ ತಿನಿಸು  
 ಗೋದ್ರಾ ಭರ್ಜ್ - ಮಡಿಲು ತುಂಬುವುದು  
 ಘೋಡೆ - ಗೋಡಿ ಹಿಟ್ಟಿನ ಸಹಿ ಪದಾರ್ಥ  
 ಚಕ್ಕರ್ - ಗಂಜಿ - ಒಂದು ಏಧದ ಸಹಿ ತಿಂಡಿ

ಚಮ್ಮಿ - ಬೀಸುವ ಕಲ್ಲು

ಚಂದ್ರಾರ್ತ - ಹುಣ್ಣಮೆ

ಚೋಂಗೆ - ಚೆರೋಟಿ

ಚೋಂಬಾ - ಕೊಬ್ಬರಿ ತುರಿ, ಸಕ್ಕರೆ, ಗಸಗಸೆಯ ಮಿಶ್ರಣ

ಚೌಖಿ - ಹಸೆ, ಮಣೆ

ಚಂಗೇರಿಕೀ ಟೋಕಿ - ಬಿದುರಿನ ಕುಕ್ಕೆ

ಭಟ್ಟಿಮಾ - ವಿಧಿ ದೇವತೆ

ಭಟ್ಟಿಕಾ ಬರ್ರನ್ - ಗುಣ ಶಾಸ್ತ್ರದ ಹರಿವಾಣ

ಭರ್ಮಾಮೈ - ಆರು ತಿಂಗಳ ತಿಧಿ

ಭೋತ್ರಾ ಕಾ ಘರ್ - ಸೂತಕದ ಮನೆ

ಜನ್ ಬಾತ್ - ವರನ ಕಡೆಯ ದಿಬ್ಬಣಕ್ಕೆ ಕೊಡುವ ಭೋಜನ

ಜಮಾತ್ - ಸಮುದಾಯ, ಸಭೆ

ಜನಾರ್ಥ - ಕಳೇಬರ (ಶವ) ಸಾಗಿಸುವ ಪೆಟ್ಟಿಗೆ

ಜಯಾಘತ್ - ಸತ್ಯಾರ್ಥ

ಜುಲೂಸ್ - ಮೆರವಣಿಗೆ

ಜ್ಞಾಬಾ - ಅಲ್ಲಾನ ನಾಮದಿಂದ ಸ್ವೀಕಾರಾರ್ಹ ಪ್ರಾಣಿಗಳನ್ನು ಕೊಯ್ದುವುದು

ಜೂಲೇ ನಾಮ - ಜ್ಞಾಗುಳದ ಹಾಡು

ರುಮ್ ರುಮ್ - ನಿಲ್ಲು ನಿಲ್ಲು ಮೆಕ್ಕಾದಲ್ಲಿರುವ ನೀರಿನ ಚಿಲುಮೆ

ರುಕಾತ್ - ಸಂಪತ್ತಿನ ಮೇಲಿನ ತೆರಿಗೆ

ಟೋಮ್, - ಉತ್ತರ ಕನಾಟಕದ ಒಂದು ಬಗೆಯ ಸಿಹಿತಿಂಡಿ

ತರಾಂವೀ - ರಮಾಜನ್ ತಿಂಗಳಲ್ಲಿ ಮಾಡುವ ರಾತ್ರಿ, ನಮಾಜ್

ತಲ್ಲಾ ಖೀನ್ - ಷಿಯಾ ಜನರಲ್ಲಿ ಸಮಾಧಿ ಸ್ಥಳದಲ್ಲಿ ಪರಿಸುವ ಸ್ತೋತ್ರ

ತಷ್ - ಕೈತೊಳೆಯುವ ಬೇಸಿನ್

ತಸ್ಮೀ - ಜಪಮಾಲೆ

ತಾಖಾರಾತ್ - ಅಲ್ಲಾನ ಧ್ಯಾನದಲ್ಲಿ ಏಸಲು ಇಡುವ ರಾತ್ರಿ, ಖುರಾನ್

ಆವತ್ತೀಣಗೊಂಡ ರಾತ್ರಿ,

ತಾಚೀಯ - ಪಂಚ ಇಡುವುದು

ತಾಖಾತ - ಬಣ್ಣಾದ ಕಾಗದ ಮತ್ತು ಕಡ್ಡಿಯಿಂದ ತಯಾರಿಸಿದ ಮಸೀದಿ ಆಕಾರ

ತಾರೀಖ್ ಮಿಶ್ ರೋರ್ - ವಿವಾಹ ನಿಶ್ಚಯಿದ ದಿನ

ತೇಲ್ ಕಾ ರಸಂ - ಎಣ್ಣೆ ಹಚ್ಚುವ ಶಾಸ್ತ್ರ

ತೆಬ್ಬೊರೂಕ್ - ಪ್ರಸಾದ

ದರ್ಗ್ - ಗೋರಿ

ದರೂದ್ - ಖುರಾನಿನ ಸೋತ್ರ

ದಾವತ್ - ಉಟಿಕ್ಕೆ ಆಹ್ವಾನ

ದೀನ್ - ಧರ್ಮ, ಉತ್ತರ ಕರ್ನಾಟಕದಲ್ಲಿ ಮೊಹರಮ್ ತಿಂಗಳಲ್ಲಿ ಹೆಸ್ನೇನ್-ಹುಸ್ನೇನ್  
ಎನ್ನುತ್ತಾ ಹೆಚ್ಚಿ ಆಡುವುದು.

ದುಲ್ ದುಲ್ - ಹೆದುರೆ

ಧಡ್ಡಿಪಲ್ಲು - ಇಳ್ಳುಲ್ ಸೀರೆ

ನೂರ್ - ಪ್ರಕಾಶಮಾನ, ಜ್ಯೋತಿ

ನೇಕ್ - ದಕ್ಷಿಣ

ನ್ಯೂತ್ - ಆಮಂತ್ರಣ

ನ್ಯಾಜ್ - ಹರಕೆ

ಪಂಚ - ಬೆಳ್ಳಿಯ ಹಸ್ತ

ಪಂಚೀರಿ - ಗೋದಿಯಿಂದ ತಯಾರಿಸಿದ ಸಿಹಿತಿಂಡಿ

ಪಂದಲ್ ಇಡ್ಡೆ - ಚಪ್ಪರ ಹಾಕುವುದು

ಪೇಶಿಮಾಮ್ - ಮಸೀದಿಯಲ್ಲಿರುವ ಧಾರ್ಮಿಕ ಗುರು

ಪೈಗಂಬರ್ - ಸಂದೇಶವಾಹಕ

ಪೂರೀಂಯಾ - ಕರ್ಚೆಕಾಯಿ

ಪೌರ್ವಮೇಜ್ - ಅಳತೆ ತೆಗೆಯುವ ಶಾಸ್ತ್ರ

ಫಾಶಾ - ಉಪವಾಸವಿರುವುದು

ಫೀತ್ - ದಾನ

ಬ್ರೀ - ವರ್ಷದ ತಿಥಿ

ಬಿಡದಿ ಮನೆ - ದಿಭ್ಯಣದವರನ್ನು ಇರಿಸುವ ಸ್ಥಳ

ಬಿಸ್ಮೀಲಾ - ಅಲ್ಲಾನ ನಾಮದಿಂದ

ಬುಗುಡಿ - ಕೆವಿಯ ಆಭರಣ

ಬೀಡಾ - ಎಲೆ ಅಡಿಕೆ, ಸಕ್ಕರೆ, ಬಾಳೆಹೆಣ್ಣು ಸೇರಿಸಿ ಕೊಡುವುದು

ಭರ್ತ್ವ - ತುಂಬುವುದು

ಭಟ್ಟಿ - ಹಲ್ಲಿಟ್ಟು

ಮಂಜೂರೀಸ್ - ಗುಂಪು, ಸಬ್ಧಿ

ಮದ್ರೇಸಾ - ಅರಬ್ಬಿ ಪಾಠಶಾಲೆ

ಮಂಡಬ್ರ - ಮಂಟಪ

ಮಾಂಡ್ಲಾ - ಸಿದ್ಧಗೋಳಿಸುವುದು

ಮಲ್ವಟ್ - ಚಿಕ್ಕ - ವಿವಿಧ ಗಿಡಮೂಲಿಕೆ

ಮಸ್ತತ್ - ಶಾಸ್ತ್ರದ ಸಂದರ್ಭದಲ್ಲಿ ಹಾಸುವ ಕ್ರಮಾತಿ ಒಟ್ಟು

ಮಸೀರ್ಯಾ - ಶೋಕಗೀತೆ

ಮಂಜ - ಅರಿಶಣ ಶಾಸ್ತ್ರ, ವಧುವಿಗೆ ಕೊಡುವ ವಸ್ತ್ರಾಭರಣ

ಮಂಕ್ರೂಸ್ ಮೌಲುದ್ - ಪೈಗಂಬರ್‌ರವರ ಹೆಸರಲ್ಲಿ ಮಾಡುವ ಪರಣ

ಮಾತಮ್ - ಶೋಕಾಚರಣೆ

ಮುಷ್ರದ್ - ಫೆಕೀರ, ಧಾರ್ಮಿಕ ಗುರುಗಳಿಂದ ದೀಕ್ಷೆ ಪಡೆದವ

ಮೆಹೇಂದಿ - ಗೋರಂಟಿ

ಮಿಸ್ - ಹಲ್ಲಿಟ್ಟು

ಮುಟ್ಟೋಲೆ - ಉತ್ತರ ಕರ್ನಾಟಕದ ಒಂದು ವಿಧದ ಸಿಹಿತಿಂಡಿ

ಮೌಲುದ್ - ಪೈಗಂಬರ್‌ರವರ ಜೀವನ ಮೌಲ್ಯವನ್ನು ಕುರಿತ ಪ್ರಶಂಸ

ಯತೇಖಾಫ್ - ಅಲ್ಲಾನ ದ್ಯಾನದಲ್ಲಿ ಕಳೆಯುವ ರಾತ್ರಿ

ಯಾಸೀನ್ - ಖುರಾನಿನಲ್ಲಿರುವ ಒಂದು ಅಧ್ಯಾಯದ ಹೆಸರು

ರಕಾತ್ - ನಿರ್ಧರಿಸುವುದು, ನಮಾಜ್ ಮಾಡುತ್ತೇನೆ ಎಂಬ ನಿರ್ಧಾರ

ರಜಾಪೂರ್ವಾ - ಮದುವೆಯ ದಿನ ಗೊತ್ತು ಪಡಿಸುವುದು

ರಜ್ಗು - ಸಚ್ಚಿಗೆ

ರಸಂ - ಶಾಸ್ತ್ರ

ರೋಖಾನಿ - ಶಾಸ್ತ್ರ

ಲಗನ್ - ಕೈತೊಳೆಯವ ಬೇಸಿನ್

ಲಚ್ಚು - ತಾಳೀಸರ, ಕರಿಮಣಿಸರ

ಲಹದ್ - ಕಳೇಬರದ ಮೈ ತೊಳೆಯಲು ಸಿದ್ಧಪಡಿಸಿರುವ ಸ್ಥಳ

ಲೋಬಾನ್ - ಸಾಂಭಾಷಣೆ

ವಜ್ಞಾನ್ - ನಮಾಜ್ ಪೂರ್ವದಲ್ಲಿ ಕೈಕಾಲು ತೊಳೆಯವ ವಿಧಾನ

ಶರಶರಿಕಾ ಪದಾರ್ಥ - ಮದುವೆ ಸಂದರ್ಭದಲ್ಲಿ ವರ ಮತ್ತು ವಧುವಿಗೆ ಅಡ್ಡಲಾಗಿ ಹಿಡಿಯುವ ಕೆಂಪು ಬಟ್ಟೆ

ಶಾದಿ - ಮದುವೆ

ಶೀರ್ಷಾವಾನಿ - ಗಂಡಸರು ಹಾಕುವ ಉದ್ದನೆಯ ಮೇಲಂಗಿ

ಶುಕ್ರಿಯಾ ನಮಾಜ್ - ಕೃತಜ್ಞತಾ ಪೂರ್ವಕ ನಮಾಜ್

ಶಬ್ದೀ ವಿದರ್ - ಖಿರಾನ್ ಗ್ರಂಥ ಅವತ್ತೀಣಾಗೋಂಡ ರಾತ್ರಿ

ಸಹೇರಾ - ಮುಖಿಕ್ಕೆ ಕಟ್ಟುವ ಹೂವು

ಸಫ್ರಾ - ಘಾತೇಹಕ್ಕಾಗಿ ಹಾಸುವ ಬಟ್ಟೆ

ಸಂದಲ್ - ಗಂಥ

ಸರ್ಪೋಷ್ - ಹೊದಿಕೆ

ಸುಯ್ಯಾಲೇ - ಗೋದಿಹಿಟ್ಟಿಗೆ ಉಪ್ಪು ಹಾಕಿ ತಯಾರಿಸಿರುವ ತಿಂಡಿ

ಸುರ್ಯಾ - ಕಾಡಿಗೆ

ಹಳ್ಳಿ - ಹಳ್ಳಿಕಾಯಿ

ಹಲ್ಲಿ - ಅರಿಶಿಣ

ಹುಳುಬಾನ್ - ಉತ್ತರ ಕನಾರಾಟಕದ ಒಂದು ವಿಧದ ತಿಂಡಿ

ಹದಿಯಾ - ದಕ್ಕಿಣ

ಹದೀಸ್ - ಮಹಮದ್ ಪ್ರೇಗಂಬರ್‌ರವರ ವಚನಗಳು

ಹಲಾಲ್ - ಅರ್ಥವಾದುದು

## ಗ್ರಂಥ ಮೂಲ

1. ದಸ್ತಿಂ ಕನ್ವಾಟಕದ ಜನಪದ ಕಾಷ್ಟ ಪ್ರಕಾರಗಳು - ಡಾ. ಜಿ.ಶಂ. ಪರಮತಿವಯ್ಯ,  
ಮೈಸೂರು ವಿಶ್ವವಿದ್ಯಾಲಯ, ಮೈಸೂರು.
2. ಜನಪದ ನಂಬಿಕೆಗಳು - ರಾ.ಗೌ. ಡಾ. ಮಳಲಿ ವಸಂತಕುಮಾರ್
3. ಜನಪದ ಅಧ್ಯಯನ - ಡಾ. ದೇ. ಜವರೀಗೌಡ
4. ಜನಪದ ಸ್ವರೂಪ - ಡಾ. ಹಾ.ಮೂ. ನಾಯಕ
5. ಪವಿತ್ರ ಖುರಾನ್ (ಕನ್ನಡ ಅನುವಾದ) - ಇಸ್ಲಾಮಿಕ್ ಪ್ರಕಟನೆ, ಮಂಗಳೂರು
6. ಮಳಲಿ ಗಿಡ್ಡಮೃ - ಡಾ. ಮಳಲಿ ವಸಂತಕುಮಾರ್
7. ಇಸ್ಲಾಂ ಸಮೀಕ್ಷೆ (ಕನ್ನಡ ಅನುವಾದ)-ಡಾ. ಮೋಹಿಯ್ದೀನ್ ಗಜೀಂದ್ರಗಡ್‌ಕರ್
8. ಕನ್ವಾಟಕದ ಜನಪದ ವೈದ್ಯ - ಡಾ. ಮಳಲಿ ವಸಂತಕುಮಾರ್
9. The Spirit of Islam - Ameer Ali
10. ಜನಪದ ಪೂರಕ ಕ್ಷೀತ್ರಗಳು (ಪ್ರಕಟನೆ - ಕನ್ನಡ ಅಧ್ಯಯನ ವಿಭಾಗ) -  
ಕುವೆಂಪು ವಿಶ್ವವಿದ್ಯಾನಿಲಯ.
11. ಜನಪದ ಕೆಲವು ಅಧ್ಯಯನಗಳು - ಡಾ. ಅಂಬಳಿಕೆ ಹಿರಿಯಣ್ಣ
12. ಸ್ವೇಧಾಂತಿಕ ಜನಪದ - ಡಾ. ಅಂಬಳಿಕೆ ಹಿರಿಯಣ್ಣ
13. ಜನಪದ ಸೌರಭ - ಡಾ. ಬಿ.ಎಸ್. ಸ್ವಾಮಿ
14. ಹೊನ್ನಬಿತ್ತೇವು ಹೊಲಕ್ಕೆಲ್ಲ - ಸಂಗೋರು ಚನ್ನಬಸಪ್ಪ
15. ಬೀದಿ ಮಕ್ಕಳ ಬೆಳೆದಾವು - ಡಾ. ಕಾಳೇಗೌಡ ನಾಗವಾರ
16. ಜನಪದ ವಿಶ್ವಕೋಶ
17. ತಾರೀಖೆ ಅದಬೇ ಉದ್ಯು - ಸ್ವೇಯದ್ರಾ ಏಜ್ಯಾಸ್ ಮಸೇನ್

\* \* \*

## ಕ್ಷೇತ್ರಕಾರ್ಯ ಸಂದರ್ಭದಲ್ಲಿ ಆಯ್ದು ಪ್ರಮುಖ ವಕ್ತೃಗಳು

| ಕ್ರಮ ಸಂಖ್ಯೆ | ಹೆಸರು                    | ಸ್ಥಳ     |
|-------------|--------------------------|----------|
| 1           | ಮುಹೂರ್ತಾಚಾರ              | ಧಾರವಾಡ   |
| 2           | ಗೌಪ್ಯ                    | ಧಾರವಾಡ   |
| 3           | ನೂರ್ ಜಾನ್                | ಧಾರವಾಡ   |
| 4           | ಅಹುದ್ ಬಾಷ್               | ಧಾರವಾಡ   |
| 5           | ಗುಲಾಫಾಮ್                 | ಧಾರವಾಡ   |
| 6           | ಉಸ್ಕಾನ್                  | ಧಾರವಾಡ   |
| 7           | ಮಲಿಕ್ ಮಾ                 | ವಿಜಾಪುರ  |
| 8           | ರಹಿಂ ಸಾಬ್                | ಬಾಗಲಕೋಟಿ |
| 9           | ಶಹಡಾದ್                   | ಬಾಗಲಕೋಟಿ |
| 10          | ಸದಾಶಿವಯ್ಯ ಸಂಗಯ್ಯ ಪಲ್ಲೇದ್ | ಬಾಗಲಕೋಟಿ |
| 11          | ಸಂಗವ್ಯ                   | ಬಾಗಲಕೋಟಿ |
| 12          | ಮುಜಮಿಲ್ ಪಾಶ              | ವಿಜಾಪುರ  |
| 13          | ಘಾತೀಮಾಬೀ                 | ವಿಜಾಪುರ  |
| 14          | ಅಮೀನಾ                    | ಬಾಗಲಕೋಟಿ |
| 15          | ಸಾದೀಶ್                   | ಬಾಗಲಕೋಟಿ |
| 16          | ಮಹಮ್ಮದ್ ಬಾಷ್             | ಬಾಗಲಕೋಟಿ |
| 17          | ಜಲೇಖಬೀ                   | ಹಾಸನ     |
| 18          | ಶಕೀಲಾ                    | ಹಾಸನ     |
| 19          | ಸಾದಾತ್                   | ಹಾಸನ     |
| 20          | ಮುಹೂರ್ಜಾಬ್               | ಹಾಸನ     |
| 21          | ಮೃಮೂನಾ ತಸ್ಸೀಮ್           | ಹಾಸನ     |
| 22          | ಘರ್ಬಾರುದ್ದೀನ್            | ಹಾಸನ     |
| 23          | ಅಸ್ಕಬೀ                   | ಹಾಸನ     |
| 24          | ನಸಾರೀನ್ ಬೇಗಂ             | ಹಾಸನ     |

|    |              |         |
|----|--------------|---------|
| 25 | ಮುನ್ನಾ       | ಹಾಸನ    |
| 26 | ಫಾತೀಮಾ       | ಹಾಸನ    |
| 27 | ರೇಷ್ಯಾ       | ಹಾಸನ    |
| 28 | ಅಮೃದಾನ್      | ಹಾಸನ    |
| 29 | ಜುಬೇದಾಬೀ     | ಹಾಸನ    |
| 30 | ಗೋರಿಮಾ       | ಹಾಸನ    |
| 31 | ಶಾಹೀನ್       | ಹಾಸನ    |
| 32 | ನಸ್‌ರೀನ್     | ಹಾಸನ    |
| 33 | ಸಚೀದಾ        | ಹಾಸನ    |
| 34 | ಶಿತೀಜಾಬೀ     | ಹಾಸನ    |
| 35 | ಪ್ರಾರಿಜಾನ್   | ಹಾಸನ    |
| 36 | ಶಾಹೀನ್       | ಹಾಸನ    |
| 37 | ಮಲ್ಲೇಶ್      | ಹಾಸನ    |
| 38 | ಶಿವಣ್ಣ       | ಹಾಸನ    |
| 39 | ಮಂಜುಳ್       | ಹಾಸನ    |
| 40 | ಗುರುನಂಜೇಶ್   | ಹಾಸನ    |
| 41 | ಪ್ರಕಾಶ್      | ಹಾಸನ    |
| 42 | ತಿಪ್ಪೇಸ್ವಾಮಿ | ಹಾಸನ    |
| 43 | ಆಯಿಷಾ        | ಭಟ್ಟಲ್  |
| 44 | ನೂರ್ ಫಾತೀಮಾ  | ಭಟ್ಟಲ್  |
| 45 | ಇರ್ಫಾನ್      | ಭಟ್ಟಲ್  |
| 46 | ಜಬೀನ್ ತಾಜ್   | ಭಟ್ಟಲ್  |
| 47 | ಜುಲೀಶಾಬೀ     | ಭಟ್ಟಲ್  |
| 48 | ಶರ್ಮಾಶೂನ್    | ಭಟ್ಟಲ್  |
| 49 | ಇಶಾಖಾತೊನ್    | ಬಳ್ಳಾರಿ |
| 50 | ಬಾಬಾಸಾರ್     | ಬಳ್ಳಾರಿ |
| 51 | ಇಷ್ಟಾದ್      | ಬಳ್ಳಾರಿ |
| 52 | ನಗೀನಾಮಾ      | ಬಳ್ಳಾರಿ |
| 53 | ಮಾಜಾನ್       | ಗುಬ್ಬಿ  |

|    |                |             |
|----|----------------|-------------|
| 54 | ಜೈಬೂನ್         | ಗುಬ್ಬಿ      |
| 55 | ಶಾಷಾದ್         | ಗುಬ್ಬಿ      |
| 56 | ಶಾಕೀಲಾ         | ಗುಬ್ಬಿ      |
| 57 | ಹಲೀಮನ್ನಿಸ್     | ಗುಬ್ಬಿ      |
| 58 | ತಬಸುಮ್         | ಗುಬ್ಬಿ      |
| 59 | ನಿರಾರ್         | ಗುಬ್ಬಿ      |
| 60 | ಅಮೃಜಾನ್        | ನಿಪ್ಪಾಣೆ    |
| 61 | ಫಯಲ್           | ನಿಪ್ಪಾಣೆ    |
| 62 | ಅಕ್ಷರ್ ಅಲ್     | ಬೆಳಗಾಂ      |
| 63 | ಜೈನಬಾಬೀ        | ಬೆಳಗಾಂ      |
| 64 | ಬೀಬಿ ಫಾತೀಮಾ    | ಬೆಳಗಾಂ      |
| 65 | ಅನ್ನಿಸ್ ಫಾತೀಮಾ | ಬೆಳಗಾಂ      |
| 66 | ಅತೀಶ್          | ಹೊಳೆನರಸಿಪುರ |
| 67 | ಮುಬಶ್          | ಹೊಳೆನರಸಿಪುರ |
| 68 | ನವಾಬ್          | ಹೊಳೆನರಸಿಪುರ |
| 69 | ಮೆಹರುನ್ನಿಸ್    | ಹೊಳೆನರಸಿಪುರ |
| 70 | ಎಷಾ ಖಾತುನ್     | ಹೊಳೆನರಸಿಪುರ |
| 71 | ಮುನ್ನಾವರ್ ಪಾಷಾ | ಹೊಳೆನರಸಿಪುರ |
| 72 | ಅಡೀಜ್ ರಹಮಾನ್   | ಹೊಳೆನರಸಿಪುರ |
| 73 | ಹಮ್ ಶಿದ್       | ಚೆಂಗಳೂರು    |
| 74 | ಅಮೃಜಾನ್        | ಚೆಂಗಳೂರು    |
| 75 | ಅಬ್ದುಲ್ ರಹಮಾನ್ | ಚೆಂಗಳೂರು    |
| 76 | ಷಾಹಿನ್         | ಮೈಸೂರು      |
| 77 | ಕಮಲಮ್ಮೆ        | ಮೈಸೂರು      |
| 78 | ಶಂಶೂನ್         | ಮೈಸೂರು      |
| 79 | ಸುಭಿಯಾ         | ಮೈಸೂರು      |
| 80 | ಅಸ್ಕ್ರು        | ಮಂಗಳೂರು     |
| 81 | ವಡಿಯಾ          | ಮಂಗಳೂರು     |
| 82 | ಇಸ್ಕೂಯಿಲ್      | ಮಂಗಳೂರು     |

|     |                  |             |
|-----|------------------|-------------|
| 83  | ಅಮ್ಮಡಾ           | ಮಂಗಳೂರು     |
| 84  | ನೂರ್             | ಹಾನ್ ಬಾಳ್   |
| 85  | ಸುಫಿಯಾ           | ಹಾನ್ ಬಾಳ್   |
| 86  | ಮಹಮ್ಮಡಾ ಸುಲ್ತಾನ್ | ಹಾನ್ ಬಾಳ್   |
| 87  | ಹಬೀಬುಲ್ಲಾ        | ಹಾನ್ ಬಾಳ್   |
| 88  | ಮುಜಕೀರ್          | ಹಾನ್ ಬಾಳ್   |
| 89  | ನೂರಿನ್           | ಹಾನ್ ಬಾಳ್   |
| 90  | ಅಮೀರ್ ಜಾನ್       | ಚಿತ್ರದುರ್ಗ್ |
| 91  | ಘಾತೀಮಾಬೀ         | ಚಿತ್ರದುರ್ಗ್ |
| 92  | ಆರೀಫಾ            | ಚಿತ್ರದುರ್ಗ್ |
| 93  | ಕುಲ್ಲುಮ್ಮೀ       | ಚಿತ್ರದುರ್ಗ್ |
| 94  | ನಗೀನ್ ತಾಜ್       | ಚಿತ್ರದುರ್ಗ್ |
| 95  | ಹಸಮ್ ಬೀ          | ಚಿತ್ರದುರ್ಗ್ |
| 96  | ಜಮಾಲ್ ಬೀ         | ಚಿತ್ರದುರ್ಗ್ |
| 97  | ನಷ್ಟುಬೇಗಂ        | ಬೀದರ್       |
| 98  | ಪ್ಯಾರಿಜಾನ್       | ಬೀದರ್       |
| 99  | ರಬ್ಬನಿ           | ಬೀದರ್       |
| 100 | ಸಾಜದಾ            | ಬೀದರ್       |
| 101 | ಮುನ್ನಾ           | ಬೀದರ್       |
| 102 | ಹಾಫಿಜಾಬೀ         | ಗುಲ್ಬುಗ್    |
| 103 | ಜ್ಯೇಲಾಬುದ್ದೀನ್   | ಗುಲ್ಬುಗ್    |
| 104 | ಅಬಿದ್            | ಗುಲ್ಬುಗ್    |
| 105 | ಆರಿಫ್            | ಗುಲ್ಬುಗ್    |



ISBN No. : 81-7713-048-X


ಡಾ. ಷಹಸ್ರೀನ ಬ್ರೇಗಂಡಿ ಅವರ ಪ್ರಸ್ತುತಿ ಕೃತಿ “ಕನಾರ್ಚಿಕ ಮುಸ್ಲಿಂ ಜಾನಪದ” ಒಂದು ವ್ಯಾಖ್ಯಾ ಸಾಂಸ್ಕೃತಿಕ ಆಕರ್ತ್ರಿಗ್ರಂಥವಾಗಿ ಹೊರಹೊಮ್ಮಿದೆ. ಕನ್ನಡದಲ್ಲಿ ಎಂ.ಎ. ಮಾಡಿ ಕನ್ನಡ ಭಾಷಾ ಸಾಹಿತ್ಯಗಳ ಮೇಲೆ ಪ್ರಭುತ್ವವನ್ನು ಪಡೆದುಕೊಂಡಿರುವ ಇವರು ಕನಾರ್ಚಿಕದಲ್ಲಿ ವಾಸಿಸುವ ಮುಸ್ಲಿಂ ಬಾಂಧವರ ಜೀವನವಿಧಾನ, ಸಂಪ್ರದಾಯ, ಸಾಹಿತ್ಯ, ಅವುಗಳ ಪಾರದೇಶಿಕ ಭಿನ್ನತೆ, ಉಪ ಪಂಗಡಗಳು ಮುಂತಾದವುಗಳು ಬಗ್ಗೆ ಸಾಕಷ್ಟು ವ್ಯಾಪಕವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ, ಮಾಹಿತಿಯನ್ನು ಸಂಗ್ರಹಿಸಿ ಇಲ್ಲಿ ಸರಳವಾಗಿ ಮತ್ತು ಆಧಾರ ಸಹಿತವಾಗಿ ನಿರೂಪಿಸಿದ್ದಾರೆ. ಈ ಕೃತಿ ಕನ್ನಡೇತರ ನೆಲದಿಂದ ಕನ್ನಡ ಭಾಷಾಯಲ್ಲಿ ನೆಲಸಿ, ತಮ್ಮ ಬದುಕನ್ನು ಕಟ್ಟಿಕೊಂಡಿರುವ ಮುಸ್ಲಿಂ ಜನಾಂಗದ ಜಾನಪದವನ್ನು ಅರಿಯಲು ತುಂಬಾ ಸಹಾಯಕವಾಗಿದೆ.

ಡಾ. ಷಹಾಸ್ರೀನ ಬೇಗಂ ಅವರ ಸಂಸ್ಕೃತಿ ಪೀಠಿ, ಅಧ್ಯಯನದ ನಾಂಭೀಯರ್, ಶಿಸ್ತುಬ್ರದ್ವಾದ ವರ್ಗಿಕರಣ ಮತ್ತು ಮಾಹಿತಿಗಳ ನಿರೂಪಣೆ ಹಾಗೂ ವಿಶೇಷಣೆಯಲ್ಲಿನ ನೈಪುಣ್ಯ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿಕ್ರಿಯಾಗಿದೆ. ಇಂಥೊಂದು ಕೃತಿಯನ್ನು ಕನ್ನಡ ಪ್ರಸಕತ್ವದಿಂದ ಮೂಲಕ ಪ್ರಕಟಿಸಲು ಸಂಶೋಧಿಸುತ್ತೇವೆ.

ಡಾ. ಎಚ್.ಜಿ. ಲಕ್ಷ್ಮಪ್ಪಗೌಡ

# ಕರ್ನಾಟಕ ಲ್ಯಾಂಗ್ವಿ

ಎ.ವಿ. ನರಸಿಂಹಮಾತ್ರೇ





ಆಕರ್ ಗ್ರಂಥಮಾಲೆ

# ಕನ್ನಡ ನಾಟ್ಯ ಪರಂಪರೆ

ಎ.ವಿ. ನರಸಿಂಹಮೂರ್ತಿ



ಕನ್ನಡ ಪುಸ್ತಕ ಪ್ರಾಧಿಕಾರ  
ಪಂಪಮಹಾಕವಿ ರಸ್ತೆ, ಡಾಮರಾಜಪೇಟೆ  
ಬೆಂಗಳೂರು - 560 018

## **KARNATAKA NANYA PARAMPARE**

(History of Karnataka Coins)

*Written by*

**Prof. A.V. Narasimhamurthy**

7A/2, Gokulam Road, Jaylakshmipuram  
Mysore - 570 012

*Published by :*

**Administrative Officer  
Kannada Book Authority  
Chamarajapet, Bangalore - 560 018**

©

A.V. Narasimhamurthy

Year : 2003

Pages : xii + 364

**Price : 200/-**

ISBN No. 81-7713-125-7

*Printed at :*

**Sathyasri Printers Pvt. Ltd.,**

164, 5th Main, Chamarajapet, Bangalore 560 018.  
Phone : 6525736

## ಅಕ್ಷರಸೂಯ್‌ನಿಗೆ ನಮನ ಪ್ರೀ. ಮಲ್ಲೇಪುರಂ ಜಿ. ವೆಂಕಟೇಶ

ಅಧ್ಯಕ್ಷರು

ಕನ್ನಡ ಪುಸ್ತಕ ಪ್ರಾಧಿಕಾರವು ನಾಡಿನ ಎಲ್ಲ ಬಗೆಯ ಜ್ಞಾನಸಂಪತ್ತಿನ್ನು ಉಳಿಸಿ ಬೆಳೆಸುವ ತುಂಬು ಹಂಬಲವನ್ನು ಹೊತ್ತಿದೆ. ಇದು ಒಂದು ಬಗೆಯಲ್ಲಿ ಲೇಖಿಕ, ಪ್ರಕಾಶಕ, ಒಂದುಗೆ ಈ ಮೂಲವರ ಜತೆ ಸುಸಂಬಂಧವಾದ ಅಂತರ್ ಜಾಲವನ್ನು ಪೋಷಿಸುವ ಸಾಂಸ್ಕೃತಿಕ ಚೈತನ್ಯದ ಸಂಸ್ಥೆಯಾಗಿದೆ. ನಮ್ಮ ನಾಡಿನ ಜ್ಞಾನಸಂಪತ್ತಿ ಅಕ್ಷರ್ಯವಾದುದು. ನಾವು ಬಗೆದಷ್ಟು ಮುಗಿಯದ ತವನಿಧಿ. ಈ ನಿಧಿಯ ರಕ್ಷಣೆ ಪಾಲನೆ ಮತ್ತು ಹೋಮಣೆ ಎಂದೆಂದೂ ನಮಗೆ ಬೇಕು. ಅಕ್ಷರನಿಧಿಯು ಎಂದೆಂದೂ ಆಳಿಯವುದಿಲ್ಲ. ಈ ನಿಧಿಗೆ ಒದೆಯರಾದವರು ನಮ್ಮೀಡುಗರು. ಪಾರಂಪರಿಕ ಜ್ಞಾನಕ್ಕೂ ಆಧುನಿಕ ಕಾಲದ ಜ್ಞಾನಕ್ಕೂ ಒಂದುಗರೇ ವಾರಸುದಾರರು. ಈ ವಾರಸುದಾರರಿಗೆ ನಿಧಿಯ ಮೌಲ್ಯವನ್ನೂ, ಮಹತ್ವವನ್ನೂ ತೆರೆದು ತೋರಿಸುವುದು ಪುಸ್ತಕ ಪ್ರಾಧಿಕಾರದ ಕರ್ತವ್ಯಗಳಲ್ಲಿ ಒಂದೆಂದು ನಾನು ತಿಳಿದಿದ್ದೇನೆ. ನಮ್ಮ ಕರ್ತವ್ಯವನ್ನು ನಾವು ಮಾಡುವುದು ಬೇಡವೇ? ಕರ್ತವ್ಯಕ್ಕೆ ಹಲವು ದಾರಿಗಳಿವೆ. ಕೇವಲ ಪ್ರಕಟಣ ಮಾತ್ರ ನಮ್ಮೀ ಏಕೋದ್ದೇಶ್ಯವಲ್ಲ. ಪ್ರಕಟಣೆಯ ಜೂತಿಗೆ ಅಕ್ಷರ ಸಂಸ್ಕೃತ ದೀಪಗಳನ್ನು ಕತ್ತಲೆಯ ಮೂಲಿಮುದುಕುಗಳಲ್ಲಿ ಇಡುವುದು ನಮ್ಮ ಕರ್ತವ್ಯದ ಭಾಗವೇ ಆಗಿದೆ. ಪ್ರತಿಯೊಂದು ತಾಲ್ಲೂಕುಗಳನ್ನು ಇಂಥ ದೀಪಗಳಿಂದ ಬೆಳಗಿಸಬೇಕಾಗಿದೆ. ನಗರ, ಪಟ್ಟಣ ಪ್ರದೇಶಗಳು ಅಕ್ಷರ ಬೆಳಕಿನಿಂದ ಬೆಳಗಿವೆ. ಆದರೆ, ದೂರ ದೂರದ ಕತ್ತಲೆಯ ಜಾಗಗಳೂ ಅಜ್ಞಾತ ವಲಯಗಳೂ ಬೆಳಗುವುದು ಪ್ರಜಾಪ್ರಭಿಕ್ಕುದ ಕಾಲದಲ್ಲಿ ಅತಿಮುಖ್ಯವಲ್ಲವೇ? ಈಗ ನಮ್ಮೀಲ್ಲರ ಕಣ್ಣು ಮತ್ತು ಮನಸ್ಸು ಗ್ರಾಮ ಗ್ರಾಮಾಂತರಗಳಿಗೂ ತಾಲ್ಲೂಕು ತಾಲ್ಲೂಕಾಂತರಗಳ ಕಡೆಗೂ ಉಚಿಬೇಕಾಗಿದೆ. ಅಲ್ಲಿರುವ ಸಹಸ್ರಾರು ಜ್ಞಾನದಾಹಿಗಳ ಮನಸ್ಸನ್ನು ತಿಳಿಯಾಗಿಸುವ, ಅಕ್ಷರ ಲೋಕಕ್ಕೆ ಕರೆದೊಯ್ಯಿವ ಕೆಲಸ ಮಾಡಬೇಕಾಗಿದೆ. ಇದಕ್ಕಿಗೆ ಪುಸ್ತಕ ಪ್ರಕಟಣೆಯ ಜಡಿಗೆ, ಪುಸ್ತಕ ಮೇಳ, ಪುಸ್ತಕ ಜಾತಿ ಆಗುವುದು ಅಗತ್ಯ. ಇದು ನರವೇರಿದಾಗ ಕನ್ನಡ ಪುಸ್ತಕ ಪ್ರಾಧಿಕಾರ ಎಂಬ ಮಾತಿಗೆ ಬೆಲೆ ಬರುತ್ತದೆ, ಆದಕ್ಕಾಂದು ಸಾಂಸ್ಕೃತಿಕ ಮೌಲ್ಯ ಪ್ರಾಪ್ತವಾಗುತ್ತದೆಂಬ ನಂಬಿಗೆ ನನ್ನದು.

ಜ್ಞಾನದ ಹಂಬಲ ಪ್ರತಿಯೊಬ್ಬಿಗೂ ಉಂಟು. ಈ ಜ್ಞಾನವು ಹಲವು ರೂಪಗಳಲ್ಲಿ ತೋರುತ್ತದೆ. ‘ಜ್ಞಾನದ ಬಿಲದಿಂದ ಅಜ್ಞಾನದ ಕೇಡು’ ಎಂದು ಒಸವಣ್ಣನವರು ಹೇಳಿದ್ದಂತು. ಇದು ಆಧುನಿಕ ಜ್ಞಾನಕ್ಕೂ ಅವಲಂಬಿಸುತ್ತದೆ. ಇಪ್ಪತ್ತನೇಯ ಶತಮಾನ ಕಳೆದು ಹೊಸ ಸಹಸ್ರಮಾನದಲ್ಲಿರುವ ನಮಗೆ ಹಲವು ಬಗೆಯ ತೊಡಕುಗಳು ಮತ್ತು ಸಂಕಟಗಳು ಉಂಟು. ಒಂದು ಕಡೆ ಇಪ್ಪತ್ತನೇಯ ಶತಮಾನ ಸಾಹಿತ್ಯಕವಾಗಿ ಸಮೃದ್ಧವಾದ ಕಾಲವೇನೋ ನಿಜ. ಮೂಲಜ್ಞಾನದ ಬೇರುಗಳು ಹೊರಹೊಮ್ಮೆ ಹಲವು ಬಗೆಯ ವೈಖ್ಯಗಳಿಂದ ವಿರಾಜಮಾನದ ಕಾಲವೂ ಆಗಿದೆ. ಸಾಹಿತ್ಯಕವಾಗಿ ಎಷ್ಟು ಸಮೃದ್ಧವೋ ಸಾಂಸ್ಕೃತಿಕವಾಗಿಯೂ ಆಷ್ಟೇ ಬಗೆಯ ವಾಗ್ಣಾದ ಮತ್ತು ಸಂಘಾದಗಳಿಂದ ಕೂಡಿದ ಕಾಲವಾಗಿದೆ. ಅನೇಕ ತಳವರ್ಗದ ಜನಸ್ಫೂನಗಳು ಮೊದಲ ಚಾರಿಗೆ ಆಕ್ಷರ ಸೂರ್ಯನಿಗೆ ನಮಸ್ಕರಿಸಿದ್ದಂಟಷ್ಟೆ. ಜ್ಞಾನಾರ್ಥಕ ಎಂಬುದು ಒಂದು ಶೈಕ್ಷಣಿಕ ಶಿಸ್ತಾಗಿದೆ. ಆದರೆ, ಇದು ಸಮಾಜದ ಅವಿರತ ಹಾಗೂ ಸದಾಕಾಲ ಹಂಬಲಿಸುವ ಆಶಯ ಆಗಬೇಕು. ಆ ಆಶಯ, ಹಂಬಲ ಹಲವು ಬಗೆಯ ಸಂಕೀರ್ತನೆಯಲ್ಲಿ, ರೂಪಕಗಳಲ್ಲಿ ಕಾಣಿಸುತ್ತದೆ. ಪಾರಂಪರಿಕ ಜ್ಞಾನ ಮತ್ತು ಆಧುನಿಕ ಜ್ಞಾನ ಇವೆರಡು ಬೇರುಗಳನ್ನು ಕಸಿ ಹಾಕುವ ಅಗತ್ಯ ನಮ್ಮ ಮುಂದಿದೆ. ಪಾರಂಪರಿಕ ಜ್ಞಾನವು ಕೇವಲ ಸಾಹಿತ್ಯಕ ಸಮೃದ್ಧತೆಯ ಕಡೆಗೆ ಮಾತ್ರ ಬೋಟ್ಟಿ ಮಾಡಿ ತೋರಿಸುತ್ತಿದೆಯೆಂದು ನಾವು ತಿಳಿಯಂತಿಲ್ಲ. ಸಮಾಜ - ಸಮುದಾಯಗಳಿಗೆ ಬೇಕಾದ ಹಲವು ಬಗೆಯ ಜ್ಞಾನದ ಕೌಶಲ್ಯಗಳು ನಮ್ಮಲ್ಲಿ ಹಿಂದೆ ಇದ್ದವು. 1820ರಲ್ಲಿ ಅತ್ಯತ್ಮಮ ತಾಂತ್ರಿಕ ಜ್ಞಾನ ನಮ್ಮಲ್ಲಿದ್ದದಮ್ಮ ಹೇಗೋ ಈಗ ಉಳಿದುಕೊಂಡಿರುವ ವಿಲಿಯಂ ಆದ್ದಂ ವರದಿಗಳು ತಿಳಿಸುತ್ತವೆ. ಆದರೆ, ನಾವಿಂದು ಈ ಬಗೆಯ ಸ್ವತ್ತಿಗಳಿಂದ ಹೊರಗುಳಿದಿದ್ದೇವೆ. ನಮ್ಮನಮ್ಮ ಸಂಸ್ಕೃತಿ ಸಮುದಾಯಗಳು ಪಡೆದಿರುವ ಜ್ಞಾನ ಕೌಶಲ್ಯ, ಜ್ಞಾನ ಸಂಪತ್ತನ್ನು - ಈ ಕಾಲದ ಅಗತ್ಯಗಳಿಗೆ ತಕ್ಷಂತೆ ಮರುಜೋಡಣಿ ಮಾಡುವ ಅಗತ್ಯವಿದೆ. ಇಲ್ಲದೆ ಹೋದರೆ ಕಳೆದುಹೋದ ಕಾಲವು ನಿರ್ವಾತವಾಗಿತ್ತೆಂದೂ ಬರುವ ಕಾಲ ಈ ನಿರ್ವಾತವನ್ನು ತುಂಬಿವ ಹಂಬಲವನ್ನು ಹೊತ್ತಿರುವುದೆಂದೂ ತಿಳಿಯಿವ ಕ್ಲೈಬ್ರಿಡಲ್ಲಿ ನಾವು ಮುಳುಗಬೇಕಾಗುತ್ತದೆ! ಈ ಅಜ್ಞಾನದಿಂದ ನಾವು ಎಚ್ಚರಿಗೊಳ್ಳಬೇಕಾಗಿದೆ. ಹಿಂಗೆ ಎಚ್ಚರಿಸುವ ಕಾರ್ಯವನ್ನು ನಾಡಿನ ಹಲವಾರು ಸಾಂಸ್ಕೃತಿಕ ಸಂಸ್ಥೆಗಳು ಮಾಡುತ್ತಿವೆ. ಆದರೆ, ಕನ್ನಡ ಪ್ರಸ್ತುತ ಪ್ರಾಧಿಕಾರವು ತನ್ನದೇ ಆದ ಕೆಲವು ನಿರ್ದಿಷ್ಟ ಯೋಜನೆ ಮತ್ತು ಪ್ರಕಟಣ ನೀತಿಸಂಹಿತೆಯಿಂದ ಹೊಸ ಆಕಾರವನ್ನು ಪಡೆಯುವ ಹಂಬಲವನ್ನು ಹೊತ್ತಿದೆ.

ಈ ಹಿನ್ನೆಲೆಯಲ್ಲಿ ಹಲವು ಬಗೆಯ ಮಾಲೆಗಳನ್ನು ಹಿಂದಿನ ವರ್ಷಗಳಿಂದ ಕನ್ನಡ ಪ್ರಸ್ತುತ ಪ್ರಾಧಿಕಾರವು ನಡೆಸಿಕೊಂಡು ಬರುತ್ತಿದೆ. ಹೊಸ ಹೊಸ ಮಾಲೆಗಳು ಈಗೇಗೆ ಅಸ್ತಿತ್ವಕ್ಕೆ ಬರುತ್ತಿವೆ. ಈ ಮಾಲೆಗಳಲ್ಲಿ ಜಾಗತಿಕ ಚಿಂತಕ ಮಾಲೆಯೂ ಒಂದು.

ಕನ್ನಡದಲ್ಲಿ ಹೊಸಶಾಸ್ತ್ರವಿಧಾನಗಳು ರೂಪಣಗೊಳ್ಳುವುದು ಇಂದು ತುಂಬಾ ಅತ್ಯಗತ್ಯವಿದೆ. ಪ್ರಾಚೀನ ಶಾಸ್ತ್ರವಿಧಾನಗಳು ಮರಳಿ ಮರಳಿ ರೂಪಗೊಂಡಿದ್ದೇ ಸಂಸ್ಕೃತಿ

ಅಧ್ಯಯನಕ್ಕೆ ಹೊಸ ಬಾಗಿಲನ್ನು ತೆರೆಯಲು ಅವಕಾಶವಾಯಿತು. ಶಾಸ್ತ್ರವಿಧಾನವು ರೂಪಗೊಂಡಿದ್ದು ಮಾತ್ರವಲ್ಲ; ಆ ಶಾಸ್ತ್ರವಿಧಾನಗಳ ಮೂಲಕ ಹೊಸ 'ನೋಟ'ಗಳಿಗೂ ಹೊಸ 'ಅಭಿವೃತ್ತಿ' ಕ್ರಮಗಳಿಗೂ ಕಾರಣವಾಯಿತು. ನಾವು ಈ ಅಂಶವನ್ನು ಮನಗಂಡರೆ ಹೊಸ ಶಾಸ್ತ್ರವಿಧಾನಗಳು ರೂಪಗೊಳ್ಳುವುದು ಎಷ್ಟು ಆಗತ್ಯವಿದೆಯೆಂಬುದು ತಿಳಿದುಬರುತ್ತದೆ. ಈಗಾಗಲೇ ಹಳೀಯ ಶಾಸ್ತ್ರವಿಧಾನಗಳು ಹೊಸ ಶಾಸ್ತ್ರವಿಧಾನಗಳ ಜತೆ ಸಂಲಗ್ಗೊಂಡಿಟ್ಟಿಂದ ಮತ್ತೂ ಕೆಲವು ಹೊಸ ಶಾಸ್ತ್ರವಿಧಾನಗಳು ಹಳೀಯ ಶಾಸ್ತ್ರವಿಧಾನಗಳನ್ನು ಲಯಗೊಳಿಸಿದ್ದೂ ಉಂಟು! ಆದರೆ, ಶಾಸ್ತ್ರ ವಿಧಾನಗಳ ಪದಪಂಕ್ತಿಯಲ್ಲಿ ಹೊಸ ನಡೆ, ಹೊಸ ತಕ್ಕಿ, ಹೊಸ ಲಯ, ಹೊಸ ಭಾವಗಳಿಗೆ ನಾವು ಮೌರೆ ಹೋಗಬೇಕಾಗಿದೆ.

ಡಾ. ಎ.ವಿ. ನರಸಿಂಹಮೂತಿರ್ ಅವರು ಪುರಾತತ್ವಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಮನ್ವಣಿ ಪಡೆದವರು. ಅವರು ಇಂಗ್ಲೀಷ್‌ನಲ್ಲಿ ಬರೆದ ಲೇಖನಗಳೂ, ಪ್ರಸ್ತರಗಳೂ ಬಹುಜನ ವಿದ್ವಾಂಸರಿಗೆ ಸ್ವಿಯವಾಗಿವೆ. ಅವರು ಇಂಗ್ಲೀಷಿನಲ್ಲಿ ಬರೆದ ನಾಣ್ಯದ ಮೇಲಣ ಗ್ರಂಥ ಪ್ರಮಾಣಗ್ರಂಥವೆಂಬ ಹೆಸರಿಗೆ ಕೀರ್ತಿತವಾಗಿದೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೀಷಿನಲ್ಲಿ ಕನ್ನಡದಲ್ಲಿ ಎ.ವಿ. ನರಸಿಂಹಮೂತಿರ್ ಅವರು ಬರೆದ ಲೇಖನಗಳು ಆ ಕ್ಷೇತ್ರದ ವ್ಯಾಸಂಗಿಗಳಿಗೆ ಆಸಕ್ತರಿಗೆ ಜಾಫಾನದ ಹೊಸಬಾಗಿಲನ್ನು ತೆರೆಸಿದಂತಾಗಿವೆ. ಈ ಅಂಶವನ್ನು ಇನ್ನೊಂದು ರೀತಿಯಿಂದ ನೋಡಬಹುದು. ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಒಂದು ಶಾಸ್ತ್ರವಿಧಾನವನ್ನು ಕನ್ನಡದಲ್ಲಿ ರೂಪಿಸಿದ ಕೀರ್ತಿಯೂ ಎ.ವಿ. ನರಸಿಂಹಮೂತಿಗಳದೇ. ಈ ಮಾತಿನಲ್ಲಿ ಎಳ್ಳಷ್ಟು ಉತ್ತೇಷ್ಟಿಯಿಲ್ಲ. ನಾಣ್ಯ, ನಾಣ್ಯಶಾಸ್ತ್ರ ಎಂಬ ಮಾತುಗಳು ಪುರಾತತ್ವಶಾಸ್ತ್ರಕ್ಕೆ ಸೇರಿದ ಒಂದು ಭಾಗವೇನೋ ಹೌದು. ನಮ್ಮ ದೇಶದ ಅಧಿವಾಹೋರದೇಶದ ಅನೇಕ ವಿದ್ವಾಂಸರು, ಮಹನೀಯರು ಪುರಾತತ್ವಶಾಸ್ತ್ರದ ಒಂದು ಪ್ರಮುಖ ಭಾಗವಾದ ನಾಣ್ಯಶಾಸ್ತ್ರಕ್ಕೆ ಹೊಸ ಪರಿವಾರವನ್ನು ಸೇರಿಸುತ್ತಿರೇ ಬರುತ್ತಿದ್ದಾರೆ. ಈ ಕೆಲಸವನ್ನು ಕನ್ನಡದಲ್ಲಿ ಉತ್ತಿತ ಕೀರ್ತಿವಂತರಾಗಿ ಕಾರ್ಯನಿರ್ವಹಿಸಿದ್ದು ಪ್ರಾಗ್. ಎ.ವಿ. ನರಸಿಂಹಶಾಸ್ತ್ರಿಯವರೇ. ಅವರೂ ಅವರ ಪ್ರಚಾರವಂತ ಶಿಷ್ಟರೂ ಈ ಶಾಸ್ತ್ರವಿಧಾನಕ್ಕೆ ಹೊಸ ಪರಿಕಲ್ಪನೆಗಳನ್ನೂ, ಹೊಸ ಪರಿಭಾಷೆಗಳನ್ನೂ ಟಿಂಕಿಸುತ್ತಿದ್ದಾರೆ. ಇದು ಈಗ ತುತ್ತಾಗಿ ಆಗಬೇಕಾದ ಕೆಲಸ. ಪರಿಭಾಷೆಗಳು ಒಂದು 'ಶಾಸ್ತ್ರ'ದಲ್ಲಿ ಶ್ರೀಯಾವಿಧಾನವಾದರೆ ಪರಿಕಲ್ಪನೆಗಳು ಆ 'ಶಾಸ್ತ್ರ'ದಲ್ಲಿ ಆನ್ವಯಿಕ ವಿಧಾನವೇ ಆಗುತ್ತವೆಂಬುದನ್ನು ಎಲ್ಲರೂ ತಿಳಿದುಬಲ್ಲರು. ಈ ಅಂಶವು ನಮ್ಮಗಮನಕ್ಕೆ ಬರುವುದು ಅವಶ್ಯವಿದೆ. ಅದು ಇಂದಿನ ಆವಶ್ಯಕತೆಗಳಲ್ಲಿ ಒಂದೆಂದು ನಾನು ತಿಳಿಯತ್ತೇನೆ.

ಆಕರ್ಗಂಥಮಾಲೀಯ ಅಡಿಯಲ್ಲಿ ಪ್ರಕಟವಾಗಿರುವ ಹಲವು ಪ್ರಸ್ತರಗಳು ವಿದ್ವಾಂಸರ, ವಿದ್ಯಾರ್ಥಿಗಳ, ಆಸಕ್ತರ, ಕ್ಷೇತ್ರಜ್ಞರ - ವಿಶೇಷವಾದ ಆದರವನ್ನು ಪಡೆಯುತ್ತಿವೆ. ಅವು ಆಯಾಯ ವಿದ್ವಾಂಸರ ಪ್ರೇಮಕ್ಕೆ ಒಳಗಾಗಿವೆಯೆಂಬುದೂ ಸತ್ಯ.

ಅದೇ ಹೊತ್ತಿಗೆ ಅತ್ಯಮೂಲ್ಯವೂ ಜಾಖನಪ್ರದಾಯಕವೂ ಆದ ಕೈತಿಪ್ಪಕಟಣಿಗಳ ಕಡೆಗೆ ನಾವು ಸಾಗುತ್ತಿದ್ದೇವೆಂಬ ಅಂಶವನ್ನು ಜನತೆಯೊಡನೆ ಈ ಸಂದರ್ಭದಲ್ಲಿ ಹಂಚಿಕೊಳ್ಳುವುದು ಅಗತ್ಯವನಿಸುತ್ತದೆ.

ಕನಾಂಟಕ ನಾಣ್ಯ ಪರಂಪರೆ ಎಂಬ ಈ ಬೃಹತ್ ಹೊತ್ತಿಗೆಯು ಕನಾಂಟಕ ನಾಣ್ಯ ಪರಂಪರೆಯ ಎರಡು ಸಾವಿರ ವರ್ಷಗಳಿಗೂ ಮೀರಿದ ಚಾರಿತ್ರಿಕ ಹೆಚ್ಚೆಗುರುತುಗಳನ್ನು ಹಿಡಿಯಲು ಯಶ್ಸಿಸಿದೆ; ಇದು ಯಶ್ಸಿಯೂ ಆಗಿದೆ. ಕನಾಂಟಕಕ್ಕೆ ಹಸ್ತಪ್ರತಿ ಚರಿತ್ರೆ ಇರುವಂತೆ, ಶಾಸನಗಳ ಚರಿತ್ರೆ ಇರುವಂತೆ, ಅಕ್ಷರಶಾಸ್ತ್ರದ ಚರಿತ್ರೆ ಇರುವಂತೆ, ನಾಣ್ಯದ ಚರಿತ್ರೆಯೂ ಕನಾಂಟಕ ಸಂಸ್ಕೃತಿಯ ಮೂಲ-ಚೊಲಗಳನ್ನು ತಿಳಿಯಲು ನೇರವಾಗುತ್ತದೆ. ಕನಾಂಟಕ ಸಂಸ್ಕೃತಿಯೆಂದರೆ ಜನ, ಭಾಷೆ, ನಿಸರ್ಗ, ವಸ್ತು, ಸಾಮಗ್ರಿ, ಆಚರಣೆ, ಪೂಜೆ, ತಪ, ಧ್ಯಾನ, ಕವಿತೆ, ತತ್ತ್ವಪದ, ಮಹಾಕಾವ್ಯ, ಲಿಖಿತ, ಅಲಿಖಿತ - ಹೀಗೆ ಎಷ್ಟೋ ಅಂಗಗಳು ಸೇರಿಕೊಳ್ಳುತ್ತವೆ. ಈ ಅಂಗಗಳೆಲ್ಲ ಸೇರಿದರೆ ಕನಾಂಟಕ ಸಂಸ್ಕೃತ ಎಂಬ ಬೃಹತ್ ಆಗುತ್ತದೆ. ಈ ವೃಕ್ಷ ರೂಪಕದ ಮೂಲಕ ಕನಾಂಟಕ ಸಂಸ್ಕೃತಿಯ ದರ್ಶನದ ಅಗತ್ಯವಿದೆಯೆಂದು ನಾನು ಭಾವಿಸುತ್ತೇನೆ. ಈ ಗ್ರಂಥವು ಹನ್ನೆರಡು ಅಧ್ಯಾಯಗಳಿಂದ ಕೂಡಿದೆ. ಆರಂಭ ಕಾಲದ ನಾಣ್ಯಗಳ ಬಗೆಗೆ ಎ.ವಿ. ನರಸಿಂಹಮೂರ್ತಿಯವರು ಈಚೀರಿಗೆ ಉಪಲಭಗೊಂಡ ಆಕರಗಳನ್ನು ಆಧರಿಸಿ ಬರೆದಿದ್ದಾರೆ. ಪೂರ್ವ ಹಾಗೂ ಉತ್ತರ ಪ್ರಾಚೀನ ಕಾಲದ ನಾಣ್ಯಗಳ ಬಗೆಗೆ ಬಂದಿರುವ ವಿವರಗಳು ಬಹು ರೋಚಕವಾಗಿವೆ. ವಿಜಯನಗರ ಮತ್ತು ಕೆಳದಿ ಸಂಸ್ಥಾನದ ಮೂಲಕ ಚಲಾವಣೆಗೆ ಬಂದ ನಾಣ್ಯಗಳು - ರಾಜಕಾರಣ, ಸಂಸ್ಕೃತಿ, ಇವುಗಳೊಳಗಿನ ಅಂತಃಸಂಬಂಧಗಳ ಬಗೆಗೆ ವಿಚಾರಿಸುತ್ತವೆ. ಶ್ರೀಮಂತರ, ಸುಲ್ತಾನರ ನಾಣ್ಯಗಳ ಬಗೆಗೆ ಬರೆದಿರುವ ವಿವರಗಳು, ಪಣ್ಣಿಯನ್, ಆರೇಬಿಕ್ ಭಾಷೆ-ಲಿಪಿಗಳ ಕಡೆಗೂ ನಮ್ಮ ಗಮನವನ್ನು ಸೇಳಿಯುತ್ತವೆ. ಹೈದರ್‌, ಟೀಪು ಮತ್ತು ಒಡೆಯರ ಕಾಲದ ನಾಣ್ಯಗಳ ಬಗೆಗೆ ಎ.ವಿ. ನರಸಿಂಹಮೂರ್ತಿ ಅವರು ಬರೆದಿರುವ ವಿವರಗಳು ಯಥೋಚಿತವಾಗಿ ಬೆಣ್ಣಾಗಿವೆ. ವಿದೇಶಿ ಮತ್ತು ಇತರ ನಾಣ್ಯಗಳ ಬಗೆಗಿನ ಅಧ್ಯಾಯವು - ಆಧುನಿಕ ಮೈಸೂರು ರಾಜಕೀಯವಾಗಿ ದಮನಗೊಂಡು ಉತ್ಪಾಂತಕ್ಕೆ ನುಗ್ಗಿದ ಎರಡೂ ನೆಲೆಗಳನ್ನು ಪ್ರತಿನಿಧಿಸುತ್ತದೆ. ಈ ಗ್ರಂಥದ ಮೂಲಕ ಕನಾಂಟಕದ ಸಾಂಸ್ಕೃತಿಕ ಚರಿತ್ರೆ ವಿಶಾಲವಾದ ಕ್ರಮದಲ್ಲಿ ಅನಾವರಣಗೊಂಡಂತಾಗಿದೆ. ಇಂಥ ಉತ್ಸಾಹ ಕೃತಿಯನ್ನು ಸಿದ್ಧಪಡಿಸಿಕೊಟ್ಟ ಪ್ರೌ. ಎ.ವಿ. ನರಸಿಂಹಮೂರ್ತಿಯವರನ್ನು ನಾನು ಮನವಾರೆ ಅಭಿವಂದಿಸುತ್ತೇನೆ. ಕನ್ನಡ ಜನ ಈ ಪ್ರಸ್ತುತದ ಮಹತ್ವ ತಿಳಿದು ಓದಬೇಕೆಂದು ಆರಿಕೆ. ಈ ಪ್ರಸ್ತುತ ಹೊರಬರಲು ಪ್ರಾಧಿಕಾರದ ಸದಸ್ಯಮಿತ್ಯರು ಕಾರಣರಾಗಿದ್ದಾರೆ. ಮುಖಿಪ್ರಟ ವಿನ್ಯಾಸಕರಿಗೆ, ಮುಧಕರಾದ ಮೇ॥ ಸತ್ಯಶ್ರೀ ಮಾಲೀಕರಿಗೆ ನನ್ನ ಪ್ರೀತಿಪೂರ್ವಕ ಕೃತಜ್ಞತೆಗಳು.

## ಉಂಡಿ

ಸುಮಾರು ಮೂವತ್ತು ವರ್ಷಗಳ ಹಿಂದೆ ಮಾನಸ ಗಂಗೋತ್ತಿಯಲ್ಲಿ ಭಾರತೀಯ ಇತಿಹಾಸ ಮತ್ತು ಪುರಾತತ್ವವನ್ನು ಬೋಧಿಸುವ ಸಮಯದಲ್ಲಿ ನಾಣ್ಯಶಾಸ್ತ್ರದ ಬಗೆಗೆ ಆಗಿರುವ ಅಧ್ಯಯನ ಮತ್ತು ಸಂಶೋಧನೆ ತೀರ ಕಡಿಮೆ ಎನ್ನುವುದರ ಆರಿವಾಗಿತ್ತು. ಕನಾಂಟಕದ ನಾಣ್ಯಶಾಸ್ತ್ರದ ಬಗೆಗೆ ಒಂದು ಪ್ರಸ್ತರಕ್ಕೂ ಇರಲಿಲ್ಲ. ಆದುದರಿಂದ ನಾಣ್ಯಶಾಸ್ತ್ರದ ಬಗೆಗೆ ವಿಶೇಷ ಅಧ್ಯಯನ ಮಾಡಬೇಕೆಂಬ ಅಪೇಕ್ಷೆಯಂಟಾಯಿತು. ಈ ಮೂವತ್ತು ವರ್ಷಗಳಲ್ಲಿ ಭಾರತೀಯ ಮತ್ತು ಕನಾಂಟಕ ನಾಣ್ಯಶಾಸ್ತ್ರವನ್ನು ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತ ಬಂದಿದ್ದೇನೆ. ಇದೇ ಸಮಯದಲ್ಲಿ ವಾರಣಾಸಿಯಲ್ಲಿರುವ ಅಶ್ವಿಲ ಭಾರತೀಯ ನಾಣ್ಯಶಾಸ್ತ್ರ ಸಂಸ್ಥೆಯ ಅಧ್ಯಕ್ಷನಾಗಿ ಹಾಗೂ ಆದು ಪ್ರಕಟಿಸುವ ನಿಯತಕಾಲಿಕೆಯ ಪ್ರಧಾನ ಸಂಪಾದಕನಾಗಿ ಕೆಲಸ ನಿರ್ವಹಿಸುವ ಅವಕಾಶವೂ ಒದಗಿ ಬಂದಿತು. ಈ ಮಧ್ಯ ಮದರಾಸಿನ ದಕ್ಷಿಣ ಭಾರತೀಯ ನಾಣ್ಯ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಅದನ ನಿಯತಕಾಲಿಕೆಯ ಪ್ರಧಾನ ಸಂಪಾದಕನಾಗಿ ಕೆಲಸ ಮಾಡುವ ಸುಯೋಗವೂ ಬಂದಿತು. ಇದರಿಂದ ನಾಣ್ಯಶಾಸ್ತ್ರದಲ್ಲಿದ್ದ ನನ್ನ ಆಸಕ್ತಿ ವಿಶೇಷವಾಗಿ ಬೆಳೆಯಿತು. ಇದೆಲ್ಲದರ ಫಲವಾಗಿ ‘ಕಾರ್ಯನ್ನ ಆಫ್ ಕನಾಂಟಕ’ ಎಂಬ ಪ್ರಸ್ತರವನ್ನು ಪ್ರಕಟಿಸಿದೆ. ಇದು ತುಂಬ ಜನಪ್ರಿಯವಾಗಿ ಎರಡನೆಯ ಮುದ್ರಣವನ್ನೂ ಕಂಡಿತು. ಆನಂತರ ವಿಜಯನಗರ ನಾಣ್ಯಗಳನ್ನು ಕುರಿತು ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಗ್ರಂಥ ರಚನೆ ಮಾಡಿದೆ. ಸ್ವಲ್ಪ ಸಮಯದ ನಂತರ ಕನಾಂಟಕದಲ್ಲಿ ಪುಸ್ತಕೆಯನ್ನು ರಚಿಸಿದೆ. ಈ ಮಧ್ಯ ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿದ್ದ ನಾಣ್ಯಶಾಸ್ತ್ರದ ನನ್ನ ಲೇಖನಗಳಲ್ಲಿವನ್ನು ಒಟ್ಟಿಗೂಡಿಸಿ

ಪ್ರಕಟಿಸಿದೆ. ಇಷ್ಟೇಲ್ಲ ಆದರೂ ಕನ್ನಡದಲ್ಲಿ ಕನಾಟಕದ ನಾಣ್ಯಗಳನ್ನು ಕುರಿತು ಬರೆಯ ಬೇಕೆಂದಿದ್ದ ಪುಸ್ತಕ ಕಾರಣಾಂತರಗಳಿಂದ ಆಗಿರಲಿಲ್ಲ. ಇಂತಹ ಸಮಯದಲ್ಲಿ ಕನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಸನಾಷ್ಟ ಪ್ರೇ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಈ ಪುಸ್ತಕವನ್ನು ಬರೆಯುವುದಕ್ಕೆ ನನಗೆ ಅವಕಾಶವನ್ನು ಕಲ್ಪಿಸಿಕೊಟ್ಟರು. ಇದನ್ನು ಯೋಗಾಯೋಗವೆಂದು ನಾನು ಭಾವಿಸಿದ್ದೇನೆ. ಆದುದರಿಂದ ಪ್ರೇ. ಮಲ್ಲೇಪುರಂ ಜಿ. ವೆಂಕಟೇಶ್ ಅವರನ್ನು ಮೊಟ್ಟಮೊದಲು ಕೃತಜ್ಞತೆಯಿಂದ ಸೃಷ್ಟಿಸುತ್ತೇನೆ. ಇಂತಹ ಪ್ರತಿಷ್ಠಿತ ಸಂಸ್ಥೆಯ ಆಶ್ರಯದಲ್ಲಿ ನನ್ನದೊಂದು ಪುಸ್ತಕ ಪ್ರಕಟಿಸುತ್ತಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ.

ಪ್ರಸ್ತುತ ಗ್ರಂಥದಲ್ಲಿ ಕನಾಟಕ ನಾಣ್ಯ ಪರಂಪರೆಯ ಎರಡು ಸಾಬಿರ ವರ್ಷಗಳಿಗೂ ಏರಿದ ವಿವಿಧ ಹೆಚ್ಚಿಗಳನ್ನು ಗುರುತಿಸಲು ಯಶ್ವಿಸಿದ್ದೇನೆ. ಆತ್ಮಂತ ಸಂತೋಷದ ಸಂಗತಿ ಎಂದರೆ, ಇಲ್ಲಿ ಆಳಿದ ಪ್ರತಿಯೊಂದು ರಾಜವಂಶವೂ ತನ್ನದೇ ಆದ ನಾಣ್ಯಗಳನ್ನು ಟಿಂಕಿಸಿತೆಂಬುದು. ಆದ್ದರಿಂದ ಕನಾಟಕ ನಾಣ್ಯ ಪರಂಪರೆ ಶ್ರೀಮಂತವಾಯಿತು ಮತ್ತು ವೈವಿಧ್ಯಪೂರ್ಣವಾಯಿತು. ಬಾದಾಮಿ ಚೆಲುಕ್ಕರ, ಹೊಯ್ಯಳರ, ಸೇವಣರ, ವಿಜಯನಗರ ದೊರೆಗಳ, ಬಹಮನಿ ಸುಲ್ತಾನರ, ಟೀಪು ಸುಲ್ತಾನನ ಮತ್ತು ಮೈಸೂರು ಒಡೆಯರ ಚಿನ್ನದ ನಾಣ್ಯಗಳನ್ನು ಮುಟ್ಟಿ ಅಧ್ಯಯನ ಮಾಡುವುದು ಒಂದು ದಿವ್ಯ ಆನಂದವೇ ಸರಿ. ಇಂತಹ ರಮ್ಯವಾದ ಕಥೆ ಒಂದುಗರಿಗೆ ಸಂತೋಷವನ್ನಂಟು ಮಾಡುತ್ತದೆ ಎಂದು ಭಾವಿಸಿದ್ದೇನೆ. ನಾಣ್ಯಗಳನ್ನು ವಿಶ್ಲೇಷಿಸುವಾಗ ಪ್ರಾಚೀನ ಕನ್ನಡ ಸಾಹಿತ್ಯದ ಮಾಹಿತಿ, ಶಾಸನಗಳ ಮಾಹಿತಿ ಹಾಗೂ ವಿದೇಶಿ ಬರಹಗಾರರ ಮಾಹಿತಿಗಳನ್ನು ಗಮನಿಸಿದ್ದೇನೆ. ಒಟ್ಟಿನಲ್ಲಿ ಕ್ರಿಸ್ತಪೂರ್ವದ ಆಸುಪಾಸಿನ ಶತಮಾನಗಳಿಂದ ಆರಂಭವಾಗಿ ಕ್ರಿ.ಶ. ಇಷ್ಟತ್ತನೇಯ ಶತಮಾನದ ಬ್ರಿಟಿಷರ ನಾಣ್ಯಗಳವರೆಗಿನ ಎಲ್ಲ ರಾಜವಂಶದ ನಾಣ್ಯಗಳೂ ಇಲ್ಲಿ ಅಡಕವಾಗಿವೆ.

ಈ ರೀತಿಯ ಕೆಲಸವನ್ನು ಮಾಡುವಾಗ ಅನೇಕ ಸಂಶೋಧಕರ ಮತ್ತು ನಾಣ್ಯ ಸಂಗ್ರಹಕಾರರ ಸಹಾಯ ಬೇಕಾಗುತ್ತದೆ. ಇತ್ತೀಚೆನ ವರ್ಷಗಳಲ್ಲಿ ಅನೇಕ ಯುವ ಹೀಳಿಗೆಯ ನಾಣ್ಯ ಸಂಶೋಧಕರು ಮುಂದೆ ಒಂದು ಈ ಕೈಂಕರ್ಯವನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಿದ್ವಾಂಸರಾದ

ಶ್ರೀ ಮುಕುಂದ ಪ್ರಭು, ಗ್ರಂಥಗಳನ್ನು ರಚಿಸಿ ಖ್ಯಾತರಾಗಿರುವ ಶ್ರೀ ಗಣೇಶ್ ಮತ್ತು ಗಿರಿಜಾಪತಿ, ಡಾ॥ ಚೂ.ಡಾ. ಗೋಪಾಲ್, ಡಾ॥ ಎಚ್.ಆರ್. ರಘುನಾಥ ಭಟ್ಟ್, ಡಾ॥ ಎನ್. ಹವಳಯ್ಯ, ಸರ್ವಶ್ರೀ ಬಾಹುಸಾರ್ ವಾಸುದೇವರಾವ್, ನಿತ್ಯನಂದ ಪ್ರೇ, ಕೇಶವಮೂರ್ತಿ, ಡಾ॥ ದೇವರಾಜ್, ಮಾದೇಶ್, ಸೋಹನಲಾಲ್ ಸಿಸೋಡಿಯ ಮುಂತಾದವರನ್ನು ನಾನು ಕೃತಜ್ಞತೆಯಿಂದ ನೇನೆಯುತ್ತೇನೆ. ಇವರೆಲ್ಲರ ಸಂಶೋಧನೆಯನ್ನು ನಾನು ಧಾರಾಳವಾಗಿ ಬಳಸಿಕೊಂಡಿದ್ದೇನೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಾಸನತಜ್ಞರಾಗಿರುವ ಶ್ರೀ ಎಚ್.ಎಂ. ನಾಗರಾಜರಾವ್ ಹಸ್ತಪ್ರತಿಯನ್ನು ಪರಿಶೀಲಿಸಿದ್ದಲ್ಲದೆ, ಕರಡನ್ನೂ ತಿದ್ದಿಕೊಟ್ಟಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಸಲ್ಲಾತ್ತವೆ. ಈ ಪುಸ್ತಕವನ್ನು ಬೆಂಗಳೂರಿನ ಸತ್ಯಶ್ರೀ ಪ್ರಿಯಂಚಿಸ್ ಅವರು ಸುಂದರವಾಗಿ ಮತ್ತು ಶೀಘ್ರವಾಗಿ ಮುದ್ರಿಸಿಕೊಟ್ಟಿದ್ದಾರೆ. ಇಲ್ಲಿ ಬಳಸಲಾಗಿರುವ ರೇಖಾಚಿತ್ರಗಳನ್ನು ಡಾ. ರಘುನಾಥ ಭಟ್ಟ್ ಮತ್ತು ಡಾ. ಆರ್. ಎಚ್. ಕುಲಕರ್ನೇ ಬರೆಮಕೊಟ್ಟಿದ್ದಾರೆ. ಇಲ್ಲಿರುವ ಚಿತ್ರಗಳನ್ನು ಮೂಡಬಿಡರೆಯ ಶ್ರೀ ನಿತ್ಯನಂದ ಪ್ರೇ ಒದಗಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ರೇಖಾಚಿತ್ರಗಳು ನಾಣ್ಯಗಳ ಲಕ್ಷಣ ಮತ್ತು ಬರಹಗಳನ್ನು ಹೇಚ್ಚು ಸ್ವಾಟವಾಗಿ ತೋರಿಸುವುದರಿಂದ, ಅಪ್ರಗಳನ್ನು ವಿಶೇಷವಾಗಿ ಬಳಸಲಾಗಿದೆ. ಇದರಲ್ಲಿ ನಿರ್ದಿಷ್ಟ ಪ್ರಮಾಣವೇನಿಲ್ಲ. ನಾಣ್ಯವನ್ನು ವರ್ಣಿಸುವಾಗ ಆದರ ಅಳತೆಯನ್ನು ತಿಳಿಸಲಾಗಿದೆ.

ಈ ಪುಸ್ತಕ ಓದುಗರಿಗೆ ಇಷ್ಟವಾಗಿ, ಕನಾಫಟಕ ನಾಣ್ಯಶಾಸ್ತ್ರದಲ್ಲಿ ಅವರಿಗೆ ಆಸಕ್ತಿ ಉಂಟಾದರೆ ನನ್ನ ಶ್ರಮ ಸಾಧಕವೆಂದು ಭಾವಿಸುತ್ತೇನೆ.

ದೇವಗಿರಿ  
ಜಯಲಕ್ಷ್ಮಿಪುರ  
ಮೈಸೂರು-12

- ಎ.ವಿ. ನರಸಿಂಹಮೂರ್ತಿ



## ವಿಷಯ ಸೂಚಿ

|  |            |
|--|------------|
|  | <b>iii</b> |
| <b>ಆಕ್ಷರಸೂರ್ಯನಿಗೆ ನಮನ</b>                          | <b>vii</b> |
| <b>ಅರ್ಥ</b>  | <b>1</b>   |
| <b>ಅಧ್ಯಾಯ 1 : ಪೀಠಕೆ</b>                            | <b>1</b>   |
| <b>ಅಧ್ಯಾಯ 2 : ಆರಂಭ ಕಾಲದ ನಾಣ್ಯಗಳು</b>               | <b>36</b>  |
| <b>ಅಧ್ಯಾಯ 3 : ಪೂರ್ವಪ್ರಾಚೀನ ಕಾಲದ ನಾಣ್ಯಗಳು</b>       | <b>62</b>  |
| <b>ಅಧ್ಯಾಯ 4 : ಉತ್ತರಪ್ರಾಚೀನ ಕಾಲದ ನಾಣ್ಯಗಳು</b>       | <b>77</b>  |
| <b>ಅಧ್ಯಾಯ 5 : ವಿಜಯನಗರ ಮತ್ತು ಕೆಳದಿ ನಾಣ್ಯಗಳು</b>     | <b>117</b> |
| <b>ಅಧ್ಯಾಯ 6 : ಸಾಮಂತ ರಾಜರ ನಾಣ್ಯಗಳು</b>              | <b>197</b> |
| <b>ಅಧ್ಯಾಯ 7 : ಸುಲಾನರ ನಾಣ್ಯಗಳು</b>                  | <b>227</b> |
| <b>ಅಧ್ಯಾಯ 8 : ಹೈದರ್, ಬೀಫು ಮತ್ತು ಒಡೆಯರ ನಾಣ್ಯಗಳು</b> | <b>271</b> |
| <b>ಅಧ್ಯಾಯ 9 : ವಿದೇಶೀ ಮತ್ತು ಇತರ ನಾಣ್ಯಗಳು</b>        | <b>319</b> |
| <b>ಅಧ್ಯಾಯ 10 : ಹಿನ್ನದಿ</b>                         | <b>354</b> |
| <b>ಪದಸೂಚಿ</b>                                      | <b>359</b> |



## ಅಧ್ಯಾಯ 1

### ಪೀಠಿಕೆ

#### ಹಿನ್ನಲೆ

ನಾಣ್ಯಗಳು ಎಲ್ಲರಿಗೂ ಬೇಕಾದ ಹಾಗೂ ಪ್ರಿಯವಾದ ವಸ್ತುಗಳು. ಅವು ಸರ್ವ ವ್ಯಾಪಿಯಾದವು. ಪ್ರಪಂಚದ ಯಾವ ಮೂಲಿಗೆ ಹೋದರೂ, ಅಲ್ಲಿ ಅವರದೇ ಆದ ನಾಣ್ಯಗಳಿರುತ್ತವೆ. ನಾಣ್ಯಗಳಿಲ್ಲದೇ ಇರುವ ಪ್ರಪಂಚವನ್ನು ಉಹಿಸುವುದೂ ಕಷ್ಟವೆನಿಸುತ್ತದೆ. ಆದರೆ ಸಾಪಿರಾರು ವರ್ಣಗಳ ಹಿಂದೆ, ನಾಣ್ಯಗಳನ್ನು ಕಂಡು ಹಿಡಿಯುವುದಕ್ಕೆ ಮುಂಚೆ, ವಸ್ತುವಿನಿಮಯದ ಮೂಲಕ ವ್ಯಾಪಾರ ವ್ಯವಹಾರ ನಡೆಯುತ್ತಿದ್ದಿತು. ಇತ್ತೀಚಿನವರೆಗೆ ನಾಗರಿಕತೆಯಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗದವರು ನಾಣ್ಯಗಳಿಲ್ಲದೆ ವಸ್ತುವಿನಿಮಯದ ಮೂಲಕವೇ ತಮ್ಮ ಎಲ್ಲ ವ್ಯವಹಾರಗಳನ್ನೂ ನಡೆಸುತ್ತಿದ್ದರು. ಆದರೆ ಸರ್ವಾಜ ಸಂಕೀರ್ಣವಾದಂತೆ ವಸ್ತುವಿನಿಮಯದ ನ್ಯಾನತೆ ಮತ್ತು ಇತಿಮಿತಿಗಳಿಂದಾಗಿ ನಾಣ್ಯದ ಉಗಮ ಉಂಟಾಯಿತು. ಪ್ರಾರಂಭ ದೇಸೆಯು ಒರಟು ನಾಣ್ಯಗಳು ತಾಂತ್ರಿಕತೆಯ ಬೇಳವಣಿಗೆಯಿಂದಾಗಿ ಕಾಲಕ್ರಮದಲ್ಲಿ ವಿವಿಧ ಹಂತಗಳನ್ನು ದಾಟಿ ಉತ್ತಮ ರೀತಿಯ ನಾಣ್ಯಗಳಿಗೆ ನಾಂದಿಯಾದವು. ಇದೊಂದು ರೋಚಕವಾದ ಕಥೆ. ಕನಾರ್ಚಿಕಕ್ಕೆ ಸಂಬಂಧಿಸಿದಂತೆ ಈ ಕಥೆಯನ್ನು ಮುಂದೆ ಗಮನಿಸಲಾಗಿದೆ.

ನಾಣ್ಯ ಎನ್ನುವ ಪದ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಆಡಳಿತದ ಮುದ್ರೆಯೋತ್ತಿತ್ತ ತಯಾರಿಸಿದ ‘ಚಿನ್ನ, ಬೆಳ್ಳಿ, ತಾಮ್ಮ ಮುಂತಾದ ಲೋಹದ ಬಿಲ್ಲೆ’ ಎನ್ನುವ ಆರ್ಥಿಕದಲ್ಲಿ ಬಳಕೆಯಾಗಿರುವುದು ಗೊತ್ತಾಗುತ್ತದೆ. ಕನ್ನಡದಲ್ಲಿ ನಾಣಯ, ನಾಣೆಯ, ನಾಣೆಯ, ನಾಣ್ಯ ಮುಂತಾದ ರೂಪಗಳಲ್ಲಿ ಕಂಡುಬರುತ್ತದೆ. ಈ ಮೇಲೆ ಗಮನಿಸಿದ ಆರ್ಥಿಕವಲ್ಲದೆ, ಈ ಪದಕ್ಕೆ ಶ್ರೀಷ್ಟಿ, ಬೆಲೆ ಬಾಳುವ, ಸೋಗಸಾದ, ನವಿರಾದ, ಗೌರವಯುತ ಮುಂತಾದ ಆರ್ಥಿಕಗಳೂ ಉಂಟು, ಆದರೆ ಸಾಮಾನ್ಯವಾಗಿ ಇದು ಮುದ್ರೆಯನ್ನು ಹೊಂದಿದ ಲೋಹದ ಬಿಲ್ಲೆ ಎನ್ನುವ ಆರ್ಥಿಕದಲ್ಲಿ ಬಳಕೆಯಾಗಿರುವುದೇ ಜಾಸ್ತಿ. ತಮಿಳನಲ್ಲಿ ನಾಣಯ ಮತ್ತು

ನಾಣೀಯ ತೆಲುಗಿನಲ್ಲಿ ನಾಣೆ, ನಾಣೆಯುಮು; ತುಳುವಿನಲ್ಲಿ ನಾಣೋ; ಮಲಯಾಳಂನಲ್ಲಿ ನಾಣೆಯ್ಯ, ಮರಾಠಿಯಲ್ಲಿ ನಾಣೇ, ಗುಜರಾತಿಯಲ್ಲಿ ನಾಣುಂ ಎಂಬ ಪದಗಳು ಕಂಡುಬರುತ್ತವೆ. ಸಂಸ್ಕೃತದಲ್ಲಿ ರೂಪ ಅಥವಾ ಮುದ್ರಾ ಎನ್ನುವ ಪದ ನಾಣ್ಯವನ್ನು ಸೂಚಿಸುತ್ತದೆ. ಕೌಟಿಲ್ಯನು ಸುವರ್ಣ ರೂಪ, ರೌಪ್ಯರೂಪ ಮತ್ತು ತಾಮ್ರ ರೂಪ ಎನ್ನುವ ಪದಗಳನ್ನು ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಸೂಚಿಸಲು ಉಪಯೋಗಿಸಿದ್ದಾನೆ. ನಾಣ್ಯದ ವಿಷಯವನ್ನು ತಿಳಿಸುವ ಅಧ್ಯಯನವೇ ನಾಣ್ಯವಿದ್ಯೆ, ನಾಣ್ಯಶಾಸ್ತ್ರ ಅಥವಾ ಮುದ್ರಾಶಾಸ್ತ್ರ. “ನ್ಯಾಮಿಸ್ಕ್ಯು” ಎಂಬ ಗ್ರೀಕ್ ಪದಕ್ಕೆ ನಾಣ್ಯ ಎಂಬ ಅರ್ಥ ಉಂಟು. ಆದುದರಿಂದ ಈ ಶಾಸ್ತ್ರವನ್ನು ಇಂಗ್ಲೀಷಿನಲ್ಲಿ ನ್ಯಾಮಿಸ್ ಮ್ಯಾಟಿಕ್ಸ್ ಎಂದು ಹೇಳುತ್ತೇವೆ.

ನಾಣ್ಯಶಾಸ್ತ್ರ ತನ್ನದೇ ಆದ ವಿಧಿ, ವಿಧಾನಗಳನ್ನು ಹೊಂದಿದ ಸ್ವತಂತ್ರವಾದ ಅಧ್ಯಯನ ವಿಷಯ. ಆದರೆ ಇದು ಮಾನವನ ನಾಗರಿಕತೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ ವಿಷಯ ಎನ್ನುವುದರಲ್ಲಿ ಸಂದರ್ಭವಿಲ್ಲ. ಆದುದರಿಂದ ಇದು ಇತಿಹಾಸದ ಮೇಲೆ ಬೆಳ್ಕು ಬೆಲ್ಲುವ ವಿಷಯವೆಂದು ಪರಿಗಣಿತವಾಗಿದೆ. ಅಂದರೆ ಒಂದು ನಾಣ್ಯವು ಎಷ್ಟು ಮುಖ್ಯವೋ, ಅದು ಹೊರಗೆಡಹುವ ವಿಷಯಗಳೂ ಅಷ್ಟೇ ಮುಖ್ಯ. ಒಂದು ನಾಣ್ಯವನ್ನು ಟಂಕಿಸಿದ ದೂರೆ ಯಾರು, ಅವನು ಯಾವ ರಾಜವಂಶದವನು; ಅವನ ಧರ್ಮವೇನು; ಈ ನಾಣ್ಯದ ಹೌಲ್ಯವೇನು ಮುಂತಾದ ಪ್ರಶ್ನೆಗಳಿಗೆ ನಾಣ್ಯಗಳು ಉತ್ತರ ಹೇಳುತ್ತವೆ. ಆದುದರಿಂದ ನಾಣ್ಯವು ಒಂದು ನಿರ್ಜ್ಞವ ಲೋಹದ ಬಿಲ್ಲೆಯಲ್ಲ; ಅದು ತಯಾರಾದ ಕಾಲದ ಒಂದು ಸಾಂಕೇತಿಕ ವಸ್ತು. ಆ ಕಾಲದ ಸಮಾಜಕ್ಕೂ ಆ ನಾಣ್ಯಕ್ಕೂ ಒಂದು ವಿಧದ ನಿರ್ಕಟವಾದ ಸಂಬಂಧ ಉಂಟು. ಆದುದರಿಂದ ಇತಿಹಾಸಕ್ಕೂ ನಾಣ್ಯ ಶಾಸ್ತ್ರಕ್ಕೂ ವಿಶೇಷವಾದ ನಂಟು. ಆಕಾರದಲ್ಲಿ ನಾಣ್ಯ ಚಿಕ್ಕದಾಗಿದ್ದರೂ ಅದು ಇತಿಹಾಸದ ಆಕರವಾಗಿ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮೇಲೆ ಬೆಳಕನ್ನು ಬೆಲ್ಲಬಲ್ಲಾದಾಗಿದೆ. ಹಾಗಾಗಿ ಇತಿಹಾಸಕಾರನು ನಾಣ್ಯಶಾಸ್ತ್ರವನ್ನು ಇತಿಹಾಸ ರಚನೆಗೆ ಉಪಯೋಗಿಸುವುದರಿಂದ, ಈ ಶಾಸ್ತ್ರಕ್ಕೆ ಮಹತ್ವ ಹೆಚ್ಚಿದೆ. ಈ ವಿಷಯದಲ್ಲಿ ನಾಣ್ಯಶಾಸ್ತ್ರ ಎರಡು ರೀತಿಗಳಲ್ಲಿ ಇತಿಹಾಸಕಾರನಿಗೆ ಉಪಯೋಗವನ್ನಿಸುತ್ತದೆ. ಇತರ ಆಕರಗಳು ತಿಳಿಸದೇ ಇರುವ ಮಾಹಿತಿಗಳನ್ನು ಹೊಡುವುದರ ಮೂಲಕ ನಾಣ್ಯಗಳು ಇತಿಹಾಸ ರಚನೆಗೆ ಮೂಲಭೂತ ಆಕರಗಳಾಗಿ ಸಹಾಯಮಾಡುತ್ತವೆ. ಕೆಲವು ಸಾರಿ ಇತರ ಆಕರಗಳು ನೀಡಿರುವ ಮಾಹಿತಿಗಳನ್ನು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿಯುವಲ್ಲಿ ನಾಣ್ಯಗಳು ಸಹಾಯಕವಾಗುತ್ತವೆ. ಅಂದರೆ ಇಲ್ಲಿ ಇತಿಹಾಸದ ಫಾಟನೆಗಳನ್ನು ದೃಢೀಕರಿಸುವುದರಲ್ಲಿ ಅಥವಾ ಪ್ರಮಾಣೀಕರಿಸುವುದರಲ್ಲಿ ನಾಣ್ಯಗಳು ಮುಖ್ಯ ಪಾತ್ರ ವಹಿಸುತ್ತವೆ. ಈ ವಿಷಯವನ್ನು ಉದಾಹರಣೆಗಳ ಮೂಲಕ ವಿಶದೀಕರಿಸಬಹುದು.

ಮೊದಲನೆಯದಾಗಿ ರಾಜಕೀಯ ಇತಿಹಾಸಕ್ಕೂ, ನಾಣ್ಯಶಾಸ್ತ್ರಕ್ಕೂ ಇರುವ ಸಂಬಂಧವನ್ನು ಗಮನಿಸಬಹುದು. ಶಾತವಾಹನರ ರಾಜಕೀಯ ಇತಿಹಾಸ ತೊಡಕೆನಿಂದ ಕೂಡಿದೆ. ಪುರಾಣಗಳಲ್ಲಿ ಅನೇಕ ಶಾತವಾಹನ ರಾಜರ ಹೇಸರುಗಳು ಕಾಣಬರುತ್ತವೆ. ಕೆಲವು ರಾಜರ ಶಾಸನಗಳು ಮಾತ್ರ ದೋರಿಕಿವೆ. ಆದರೆ ಇದಕ್ಕಿಂತ ಮಿಗಿಲಾಗಿ ಶಾತವಾಹನ ರಾಜರ ನಾಣ್ಯಗಳು ಹೇರಳವಾಗಿ ದೋರಿಕಿವೆ. ಆದುದರಿಂದ ನಾಣ್ಯಗಳನ್ನು ಟಂಕಿಸಿದ ರಾಜರು ಖಚಿತವಾಗಿಯೂ ಆಳಿದವರಾಗಿರಬೇಕು ಎನ್ನುವ ಮುಖ್ಯ ಸೂತ್ರವನ್ನು ಅನುಸರಿಸಿ ಶಾತವಾಹನರ ರಾಜಕೀಯ ಇತಿಹಾಸವನ್ನು ಇತ್ತೀಚಿಗೆ ರಚಿಸಲಾಗಿದೆ. ಶ್ರೀಮುಖ ಅಥವಾ ಚಿಮುಖ ಎಂಬುವನು ಈ ಪಂಶದ ಮೊದಲನೆಯ ದೋರೆ ಎಂದು ಪುರಾಣಗಳ ಆಧಾರದ ಮೇಲೆ ಭಾವಿಸಲಾಗಿತ್ತು. ಆದರೆ ಈತನು ರಾಜ್ಯವಾಳಿದುದಕ್ಕೆ ಯಾವ ವಿಧವಾದ ಮಾಹಿತಿಗಳೂ ದೋರಿಕದೇ ಇದ್ದುದರಿಂದ, ಇವನೊಬ್ಬ ಪುರಾಣಪರುಷನೆಂದು ಅನೇಕರು ಭಾವಿಸಿದ್ದರು. ಆದರೆ ಇತ್ತೀಚಿಗೆ ಶ್ರೀಮುಖನಿಗೆ ಸೇರಿದ ನಾಣ್ಯಗಳು ಸಿಕ್ಕಿದುದರಿಂದ, ಇವನು ರಾಜ್ಯವಾಳಿದ್ದು ಮಾತ್ರವಲ್ಲದೆ, ತನ್ನ ಹೇಸರಿನಲ್ಲಿ ನಾಣ್ಯಗಳನ್ನು ಟಂಕಿಸುವಘ್ನ ಸಮರ್ಥನೂ ಆಗಿದ್ದನು ಎನ್ನುವ ವಿಷಯ ದೃಢಪಟ್ಟಿದೆ. ಕಲ್ಯಾಣ ಉಲ್ಲಂಘ ರಾಜವಂಶದಲ್ಲಿ ಏದನೆಯ ವಿಕ್ರಮಾದಿತ್ಯನ ನಂತರ ಅಯ್ಯಣ ಎಂಬ ರಾಜಕುಮಾರನು ರಾಜನಾದನು ಎಂದು ಕೆಲವರು ವಾದಿಸಿದ್ದರು. ಆದರೆ ಇದಕ್ಕೆ ಖಚಿತವಾದ ಮಾಹಿತಿ ದೋರೆಯದಿದ್ದ ಕಾರಣ ಇದನ್ನು ಅನೇಕರು ಒಪ್ಪತ್ತಿರಲಿಲ್ಲ. ಆದರೆ ಕೊಡೂರು ನಾಣ್ಯರಾಶಿಯಲ್ಲಿ ಅಯ್ಯಣನ ನಾಣ್ಯವ ದೋರಿಕ್ಕೆದರಿಂದ ಈ ಅಂಶ ದೃಢಪಟ್ಟಿತ್ತು. ಇದೇ ರೀತಿಯಲ್ಲಿ ಇಮ್ಮಡಿ ಕೈಲನಿಗೆ ದಶವರ್ಷ ಎಂಬ ಮಗನಿದ್ದು, ಆವನು ಕೆಲವು ಕಾಲ ರಾಜ್ಯವಾಳಿದನೆಂಬ ಅಂಶವನ್ನು ಪ್ರಮಾಣೀಕರಿಸಲು ಅವನ ನಾಣ್ಯಗಳು ಸಹಾಯಕವಾಗಿವೆ. ಸೇವುಣ ರಾಜವಂಶದಲ್ಲಿ ಮಹಾದೇವನ ನಂತರ ರಾಮಚಂದ್ರನು ದೋರೆಯಾದನೆಂದು ಇತಿಹಾಸಕಾರರು ನಂಬಿದ್ದರು. ಆದರೆ ಕೆಲವು ಮಹಾನುಭಾವ ಗ್ರಂಥಗಳ ಪ್ರಕಾರ ಮಹಾದೇವನ ನಂತರ ಅವನ ಮಗ ಆಮಣದೇವನು ರಾಜನಾದನು. ಇದನ್ನು ಸಹಿಸದ ರಾಮಚಂದ್ರನು ಅವನ ಮೇಲೆ ದಂಗೆಯೆದ್ದು, ಅವನನ್ನು ಕೊಂಡು ತಾನೇ ರಾಜನಾದನು. ಆದರೆ ಇತಿಹಾಸಕಾರರು ಈ ಗ್ರಂಥಿಕ ಮಾಹಿತಿಯನ್ನು ಒಪ್ಪದೇ ಇದ್ದರು. ಆದರೆ ಇತ್ತೀಚಿಗೆ ಆಮಣದೇವನ ಚಿನ್ನದ ನಾಣ್ಯಪೊಂದು ದೋರಿಕ್ಕೆದ್ದು, ಇತಿಹಾಸಕಾರರು ಇವನು ಮಹಾದೇವನ ನಂತರ ರಾಜ್ಯವಾಳಿದನು ಎಂಬುದನ್ನು ಒಟ್ಟಿಕೊಂಡರು. ಇವನ ನಾಣ್ಯವ ದೋರಿಕದೇ ಇದ್ದರೇ, ಇತಿಹಾಸದ ಪುಟಗಳಲ್ಲಿ ಅವನ ಹೇಸರೇ ಇರುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕು. ಕನಾಂಟಕವನ್ನು ಬಿಟ್ಟು ಇತರ ಪ್ರದೇಶದ ಇತಿಹಾಸದಿಂದ ಒಂದು ಉತ್ತಮ ಉದಾಹರಣೆಯನ್ನು ಕೊಡಬಹುದು. ಶ್ರೀ.ಪೂ. 200 ರಿಂದ ಶ್ರೀ.ಪೂ. 100ರ ವರೆಗೆ ಪಂಚಾಬ್ ಪ್ರದೇಶದಲ್ಲಿ ಏನಾಯಿತು ಎಂಬುದು ಯಾರಿಗೂ ತಿಳಿಯದ ವಿಷಯವಾಗಿತ್ತು. ಯಾವ ಶಾಸನಗಳೂ, ವಿದೇಶೀ ಬರವಣಿಗಳೂ ಈ ಕಾಲಕ್ಕೆ

ಸಂಬಂಧಿಸಿದಂತೆ ದೊರಕರಲ್ಲಿಲ್ಲವಾದ ಕಾರಣ ಈ ಕಾಲವನ್ನು ಕಗ್ನತ್ತಲೇಯ ಕಾಲವೆಂದು ವರ್ಣಿಸಲಾಗಿತ್ತು. ಅದ್ವಷ್ಟವಶಾತ್ ಈ ಕಾಲದ ಚಿನ್ನದ ನಾಣ್ಯಗಳು ದೊರಕಿದವು. ಇವುಗಳ ಮೇಲೆ ಇದ್ದ ಬರಹ ಮತ್ತು ಕಾಲಮಾನದಿಂದ ಈ ಪ್ರದೇಶದಲ್ಲಿ ಮೂವತ್ತೆರಡು ಮಂದಿ ಬ್ಯಾಕ್ಟೀರಿಯನ್ ದೊರೆಗಳು ಆಳಿದರೆಂಬ ವಿಷಯ ಹೊರಹೊಮ್ಮಿತು. ಭಾರತ ಮತ್ತು ಗ್ರೀಕ್ ದೇಶಗಳ ಇತಿಹಾಸಕ್ಕೆ ಅತ್ಯಂತ ಮುಖ್ಯವಾದ ಈ ಅಂಶ ಅವರ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳಿಂದ ತಿಳಿಯಬಂದಿತು. ಇವರ ಆಳ್ಳಿಕೆಯ ನಂತರ ಇದೇ ಪ್ರದೇಶದಲ್ಲಿ ಆಳಿದ ಸಿಧಿಯನ್ ಮತ್ತು ಪಾರ್ಥಿಯನ್ ದೊರೆಗಳ ನಾಣ್ಯಗಳೂ ದೊರಕಿರುವುದರಿಂದ, ಈ ಪ್ರದೇಶದ ಪುರಾತನ ಚರಿತ್ರೆಯು ಸ್ಪಷ್ಟಗೊಂಡಿರುವುದಕ್ಕೆ ನಾಣ್ಯಗಳೇ ಮುಖ್ಯ ಆಕರಗಳು. ಈ ರೀತಿ ಹತ್ತಾರು ಉದಾಹರಣೆಗಳನ್ನು ಕೊಡಬಹುದು.

ನಾಣ್ಯಗಳು ಆಡಳಿತ ಇತಿಹಾಸದ ಮೇಲೂ ಬೆಳಕು ಬೆಲ್ಲತ್ತವೇ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ಗಮನಿಸಬಹುದು. ಪ್ರಾಚೀನ ಭಾರತೀಯರಿಗೆ ರಾಜರ ಮೂಲಕ ಆಡಳಿತ ನಡೆಸುವ ಪದ್ಧತಿ ಮಾತ್ರ ತಿಳಿದಿತ್ತು. ಭಾರತದಲ್ಲಿ ಗಣರಾಜ್ಯಗಳ ಕಲ್ಪನೆಯೇ ಇರಲಿಲ್ಲವೆಂಬ ತೀವ್ರಾನವನವನ್ನು ಕೈಗೊಂಡಿದ್ದು, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಆದರೆ ಕಾಲಕ್ರಮದಲ್ಲಿ ಮಾಳವ, ಯೌಧೇಯ, ಆಜ್ಞಾನಾಯನ ಎಂಬ ಗಣರಾಜ್ಯಗಳು ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದವು ಎಂಬ ಹೋಸ ವಿಷಯ ಬೆಳಕಿಗೆ ಬಂದಿತು. ಇದಕ್ಕೆ ಅವು ಟಂಕಿಸಿದ ನಾಣ್ಯಗಳೇ ಮುಖ್ಯ ಆಕರಗಳು. ‘ಮಾಳವಗಣಸ್ಯಜಯ’, ‘ಯೌಧೇಯಗಣಸ್ಯಜಯ’ ಎಂಬ ಬರಹಗಳಿರುವ ನಾಣ್ಯಗಳು ದೊರಕಿ, ಪ್ರಾಚೀನ ಭಾರತೀಯರಿಗೆ ಗಣರಾಜ್ಯದ ಕಲ್ಪನೆ ಮಾತ್ರವಲ್ಲ, ಅದನ್ನು ಕಾಯಂಗತಗೊಳಿಸುವ ಮನಸ್ಸು ಇದ್ದಿತು ಎಂದು ಗೊತ್ತಾಯಿತು. ಕರ್ನಾಟಕದಲ್ಲಿ ಸಾಮಂತ, ಮಹಾಸಾಮಂತ, ಮಹಾಮಂಡಳೀಶ್ವರ ಎಂಬ ವಿವಿಧ ಹಂತಗಳ ಸಾಮಂತರು, ದೊರೆಗಳ ಆಶ್ರಯದಲ್ಲಿ ಆಳುತ್ತಿದ್ದರು. ಇವರು ಶಾಸನಗಳನ್ನು ಆಳುವ ದೊರೆಯ ಹೆಸರಿನಲ್ಲಿ ಮಾತ್ರ ಹೊರಡಿಸಬಹುದಾಗಿತ್ತು : ಆದರೆ ನಾಣ್ಯಗಳನ್ನು ಟಂಕಿಸುವ ಅಧಿಕಾರವನ್ನು ಹೊಂದಿರಲಿಲ್ಲವೆಂಬ ವಿಷಯವನ್ನು ಒಪ್ಪಿಕೊಳ್ಳಲಾಗಿತ್ತು. ಇತ್ತೀಚಿಗೆ ಮುಕುಂದ ಪ್ರಭು ಅವರು ಹತ್ತಾರು ಸಾಮಂತರ ನಾಣ್ಯಗಳನ್ನು ಬೆಳಕಿಗೆ ತಂದು, ಆಡಳಿತ ಇತಿಹಾಸದಲ್ಲಿ ಹೋಸ ಅಂಶವನ್ನು ಸೇರಿಸುವ ಹಾಗೆ ಮಾಡಿದರು. ನೊಳಂಬ, ಬಾಣ, ಗುತ್ತ, ನಿಡುಗಲ್, ದಂಡನಗೋವ, ನಗಿರೆ, ಸೋಂದ, ಹಾಗಲ್ಲಾಡಿ, ಹರತಿ, ಮುಂತಾದವರಿಗೆ ಸಂಬಂಧಿಸಿದ ನಾಣ್ಯಗಳು ದೊರಕಿದ್ದು, ಈ ಅಂಶವನ್ನು ಸ್ಪಷ್ಟಗೊಳಿಸಿವೆ. ಆಳುವ ದೊರೆಗಳ ಹೆಸರುಗಳನ್ನು ಹಾಕದೆ, ಸಾಮಂತರು ತಮ್ಮ ಹೆಸರಿನಲ್ಲಿ ನಾಣ್ಯಗಳನ್ನು . ಅಚ್ಚು ಮಾಡಿಸುವ ಹಕ್ಕುಗಳನ್ನು ಹೊಂದಿದ್ದರೆಂಬುದು ಇದರಿಂದ ಗೊತ್ತಾಗುತ್ತದೆ. ನಾಣ್ಯಗಳನ್ನು ಟಂಕಿಸುವ ಅಧಿಕಾರ ಕೇವಲ ರಾಜರಿಗೇ ಇದ್ದಿತು ಎನ್ನುವ ಅಂಶಕ್ಕೆ ಈಗ ದೊರಕಿರುವ ನಾಣ್ಯಗಳಿಂದ ತಿದ್ದುಪಡಿಯನ್ನು ಮಾಡಬೇಕಾಗಿದೆ. ರಾಜರು ಅನೇಕ ಸ್ಥಳೀಯ

ಸಂಸ್ಥೆಗಳು, ದೇವಾಲಯಗಳು ಹಾಗೂ ಕೆಲವು ವ್ಯಕ್ತಿಗಳಿಗೂ ಈ ಹಕ್ಕನ್ನು ಬಿಟ್ಟುಕೊಟ್ಟಿದ್ದರೆಂಬ ಹೊಸ ಅಂಶ ಈಗ ಗಮನಕ್ಕೆ ಬಂದಿದೆ. ಆದರೆ ಇವರೆಲ್ಲರೂ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿ ನಾಣ್ಯಗಳನ್ನು ರಾಜನು ನಿರ್ದೇಶಿಸಿದಂತೆ ಅಚ್ಚು ಹಾಕಬೇಕಾಗಿದ್ದಿತು ಎನ್ನುವ ಅಂಶವನ್ನು ಮರೆಯುವಂತಿಲ್ಲ. ಈ ರೀತಿ ಆಡಳಿತ ಇತಿಹಾಸದಲ್ಲಿಯೂ ನಾಣ್ಯಗಳು ಇತಿಹಾಸಕಾರನಿಗೆ ಸಹಾಯಕವಾಗಿವೆ.

ಆರ್ಥಿಕ ಇತಿಹಾಸ ರಚನೆಗೆ ನಾಣ್ಯಗಳು ವಿಶೇಷವಾಗಿ ಸಹಾಯಕವಾಗಿವೆ ಎನ್ನುವ ಮಾತನ್ನು ಎಲ್ಲರೂ ಒಪ್ಪುತ್ತಾರೆ. ಮೂಲತಃ ನಾಣ್ಯಗಳು ಆರ್ಥಿಕ ಸ್ಥಿತಿಗತಿಗಳ ದ್ಯೋತಕ. ಸಂಪದ್ಭರಿತವಾದ ರಾಜ್ಯ ಮಾತ್ರ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಬಲ್ಲದು ಎಂಬುದು ಆರ್ಥಿಕ ಆಡಳಿತದ ಮುಖ್ಯ ಸೂತ್ರ. ಪ್ರಾಚೀನ ಕರ್ನಾಟಕದಲ್ಲಿ ಸಾಮಾನ್ಯವಾಗಿ ಎಲ್ಲ ರಾಜವಂಶಗಳೂ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಟಂಕಿಸುವಷ್ಟು ಆರ್ಥಿಕವಾಗಿ ಸಮರ್ಥವಾಗಿದ್ದವು. ವಿಜಯನಗರ ಕಾಲವನ್ನು ಸುವರ್ಣಾಯಿಗ ಎಂದು ಕರೆಯಲಾಗಿದೆ. ವಿಜಯನಗರ ಚಕ್ರವರ್ತಿಗಳು ಟಂಕಿಸಿದಷ್ಟು ಶ್ರೀಮಂತವಾದ ಚಿನ್ನದ ನಾಣ್ಯಗಳನ್ನು ಇತರೆ ಯಾವ ರಾಜವಂಶದ ಅರಸರೂ ಟಂಕಿಸಲಿಲ್ಲವೆಂಬ ಅಂಶವನ್ನು ಗಮನಿಸಿದರೆ, ಇದು ನಿಜವಾಗಿಯೂ ಸುವರ್ಣಾಯಿಗ ಎಂಬ ಅಂಶ ದೃಢಪಡುತ್ತದೆ. ಗುಪ್ತರ ಕಾಲದ ನಾಣ್ಯಗಳಿಗೂ ಇದೇ ಮಾತನ್ನು ಅನ್ವಯಿಸಬಹುದು. ಅನೇಕ ಸಾಮಂತರು ಮತ್ತು ಪಾಳೆಯಗಾರರು ಕೇವಲ ತಾಮ್ರದ ನಾಣ್ಯಗಳನ್ನು ಅಚ್ಚುಹಾಡಿಸುವಷ್ಟು ಸಮರ್ಥರಾಗಿದ್ದರು. ವಿಜಯನಗರದ ನಾಣ್ಯಗಳನ್ನು ಇನ್ನೂ ಕೂಲಂಕಷಣವಾಗಿ ಅಭ್ಯಾಸ ಮಾಡಿದರೆ, ಆರ್ಥಿಕ ಸ್ಥಿತಿಗತಿಯ ಇನ್ನೊಂದು ಅಂಶ ನಮಗೆ ತಿಳಿಯಬರುತ್ತದೆ. ವಿಜಯನಗರದ ಮೊದಲ ಚಕ್ರವರ್ತಿಗಳು, ಅಂದರೆ ಸದಾಶಿವರಾಯನವರೆಗಿನ ಚಿನ್ನದ ನಾಣ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ನೋಡಿದಾಗ, ಅವುಗಳು ಶೇಕಡ 85ರ ವರೆಗೆ ಚಿನ್ನದ ಶುದ್ಧತೆಯನ್ನು ತೋರಿಸಿದವು. ಇದನ್ನು ವಿದೇಶೀ ಬರಹಗಾರರೂ ಕೂಡ ಒಪ್ಪಿಕೊಂಡಿದ್ದಾರೆ. ಅನಂತರ ರಾಜಕೀಯ ಕ್ಷೇಣಿಗಳು ಉಂಟಾಗಿ ವಿಜಯನಗರದ ರಾಜಕೀಯ ಪರಿಸ್ಥಿತಿ ಅಷ್ಟೇನೂ ಸಮರ್ಪಕವಾಗಿರಲಿಲ್ಲ. ಹಂಪೆಯನ್ನು ಬಿಟ್ಟು ಪೆನ್ನಗೊಂಡೆಗೆ ರಾಜಧಾನಿಯನ್ನು ಬದಲಾಯಿಸಬೇಕಾಯಿತು. ಈ ಕಾಲದಲ್ಲಿ ಚಿನ್ನದ ನಾಣ್ಯಗಳ ಸಂಖ್ಯೆಯೂ ತೀರ ಕಡಿಮೆ. ಅದಕ್ಕೂ ಮುಗಿಲಾಗಿ ಈ ಚಿನ್ನದ ನಾಣ್ಯಗಳಲ್ಲಿ ಚಿನ್ನದ ಅಂಶವೂ ಕಡಿಮೆಯಾಗಿ ಕಣಬರುತ್ತದೆ. ಅಂದರೆ ಉತ್ತಮ ಗುಣದ ಅಥವಾ ಶುದ್ಧ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸುವಷ್ಟು ಈ ರಾಜರು ಸಮರ್ಥರಾಗಿರಲಿಲ್ಲವೆಂಬುದು ಖಚಿತವಾಗುತ್ತದೆ. ಆದುದರಿಂದ ಆರ್ಥಿಕ ಪರಿಸ್ಥಿತಿ ಹಡಗಿಟ್ಟಿತ್ತು ಎಂದು ದೃಢಪಡುತ್ತದೆ. ಬಹಮನಿ ಮತ್ತು ಆದಿಲ್ ಶಾಹಿ ಸುಲ್ತಾನರು ನಾಲ್ಕುರು ನಮೂನೆಯ ಚಿನ್ನದ ನಾಣ್ಯಗಳು ದೊರಕಿದ್ದರೂ, ಬರೀದ್ ಶಾಹೀ ಸುಲ್ತಾನರು ಚಿನ್ನದ ನಾಣ್ಯಗಳನ್ನು ಟಂಕಿಸಿದುದಕ್ಕೆ ಯಾವ ಮಾಹಿತಿಗಳೂ ಮೊರಕಿಲ್ಲ. ಇದು ಅವರ

ಕಾಲದ ಹದಗೆಟ್ಟು ಆರ್ಥಿಕ ಸ್ಥಿತಿಗಳಿಗೆ ಸಾಕ್ಷೀಯೇ ಸರಿ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ನಾಣ್ಯಗಳು ಆರ್ಥಿಕತೆಯ ಪ್ರತಿಬಿಂಬ ಎನ್ನುವ ಮಾತು ಖಚಿತವಾಗುತ್ತದೆ.

ಧಾರ್ಮಿಕ ಇತಿಹಾಸವನ್ನು ರಚಿಸುವಲ್ಲಿ ನಾಣ್ಯಗಳ ಪಾತ್ರ ಹಿರಿದಾದುದು. ಭಾರತದ ಎಲ್ಲ ನಾಣ್ಯಗಳಂತೆ ಕನಾಟಕದ ಎಲ್ಲ ನಾಣ್ಯಗಳಿಗೂ ಒಂದು ಧಾರ್ಮಿಕ ಹಿನ್ನೆಲೆಯಿದೆ. ದೇವ - ದೇವತೆಗಳ ಇಲ್ಲವೇ ಧಾರ್ಮಿಕ ಚಿಹ್ನೆಗಳನ್ನು ಹೊಂದಿರದ ನಾಣ್ಯವೇ ಕನಾಟಕದಲ್ಲಿರಲ್ಲಿ ಎಂದರೆ ಅತಿಶಯೋಕ್ತುರ್ಯಾಗಲಾರದು. ಶಿವ - ಪಾರ್ವತಿ, ವಿಷ್ಣು - ಲಕ್ಷ್ಮಿ ಬ್ರಹ್ಮ - ಸರಸ್ವತಿ, ಶ್ರೀರಾಮ - ಸೀತೆ, ಲಕ್ಷ್ಮಿ - ನರಸಿಂಹ, ಗಣಪತಿ, ನಂದಿ, ಹನುಮಾನ್, ಕೃಷ್ಣ, ಗರುಡ ಮುಂತಾದ ದೇವ - ದೇವತೆಗಳು, ಶಂಖ, ಚಕ್ರ, ದುರುಪ ಮುಂತಾದ ಧಾರ್ಮಿಕ ಚಿಹ್ನೆಗಳು ನಾಣ್ಯಗಳು ಕ್ರಿಸ್ತಪೂರ್ವದ ಶತಮಾನಗಳಿಂದ ಆರಂಭವಾಗಿ, ಬ್ರಿಟಿಷರ ಕಾಲದವರೆಗಿನ ಸಮಯದವರೆಗೆ, ಕಾಲಕಾಲದಲ್ಲಿ ವಿಜ್ಯಂಭಿಸುತ್ತಿದ್ದವು ಎಂದು ಸುಲಭವಾಗಿ ತಿಳಿಯತ್ತದೆ. ಸಾಮಾನ್ಯವಾಗಿ ರಾಜರು ತಮ್ಮ ರಾಜ್ಯದಲ್ಲಿ ಪ್ರಚೆಲಿತವಾಗಿರುವ ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ, ಎಲ್ಲ ಧರ್ಮದ ದೇವಾಲಯಗಳನ್ನು ಕಟ್ಟಿಸುವುದೂ ಅವುಗಳಿಗೆ ದಾನಗಳನ್ನು ಕೊಡುವುದೂ ವಾಡಿಕೆ; ಇದು ಅವರ ಧರ್ಮವೂ ಹೌದು. ಆದರೆ ನಾಣ್ಯಗಳ ಮೇಲೆ ದೇವತೆಗಳ ಚಿತ್ರವನ್ನು ಅಳವಡಿಸುವಾಗ ತಮಗೆ ಅತ್ಯಂತ ಪ್ರಿಯವಾದ ದೇವತೆಯ ಚಿತ್ರವನ್ನು ಆರಿಸಿಕೊಳ್ಳುತ್ತಿದ್ದರು. ಹೊಯ್ದಳ ದೋರೆ ವಿಷ್ಣುವರ್ಧನನು ಶೈವ, ವೈಷ್ಣವ ಮತ್ತು ಜ್ಯೇಂದ್ರ ದೇವಾಲಯಗಳನ್ನು ನಿರ್ಮಿಸಿದನು ಮತ್ತು ಅವುಗಳಿಗೆ ದಾನ - ದತ್ತಿಗಳನ್ನು ಕೊಟ್ಟನು ಎಂಬುದು ತಿಳಿದೇ ಇದೆ. ಆದರೆ ಅವನ ನಾಣ್ಯಗಳ ಮೇಲೆ ದುರ್ಗಾಯ ಚಿತ್ರವನ್ನು ಇಲ್ಲವೇ ಆಕೆಯ ವಾಹನವಾದ ಸಿಂಹವನ್ನು ಮಾತ್ರ ಅಳವಡಿಸಿದನು. ಅವನು ವೈಷ್ಣವನಾದರೂ ವಿಷ್ಣು ಪರವಾದ ನಾಣ್ಯಗಳನ್ನು ಅಚ್ಚು ಹಾಕಿಸಲಿಲ್ಲ.

ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನು ತಿರುಪ್ಪತಿ ವೆಂಕಟೇಶ್ವರನ ಪರಮಭಕ್ತನಂದು ನಾಲ್ಕುರು ಶಾಸನಗಳಿಂದ ತಿಳಿದುಬಂದಿದೆ. ಅವನು ಈ ದೇವಾಲಯಕ್ಕೆ ಒಹು ಶ್ರೀಮಂತವಾದ ಕೊಡುಗೆಗಳನ್ನು ಕೊಟ್ಟನೆಂಬುದನ್ನು ಅವನ ಶಾಸನಗಳು ತಿಳಿಸುತ್ತವೆ. ಅವುಗಳಲ್ಲಿ ಮುಖ್ಯವಾದುದು ಅನಫ್ರ್ಯ್ಡ ರತ್ನವಿಚಿತವಾದ ನವರತ್ನ ಮಾಲೆ. ಇದರಲ್ಲಿ ಎಷ್ಟು ಚಿನ್ನ, ವಜ್ರ ಮತ್ತು ಇತರ ಪ್ರಶಸ್ತ ಶಿಲೆಗಳು ಇದ್ದವೆಂಬುದನ್ನೂ ಶಾಸನಗಳು ತಿಳಿಸುತ್ತವೆ. ಈ ಮೇಲಿನ ಎಲ್ಲ ಮಾಹಿತಿಗಳನ್ನು ಖಚಿತಪಡಿಸುವಂತಹ ಏರಡು ವರಹ ಮೌಲ್ಯದ ವೆಂಕಟೇಶ್ವರನ ಚಿತ್ರವಿರುವ ಚಿನ್ನದ ನಾಣ್ಯಗಳನ್ನು ಕೃಷ್ಣದೇವರಾಯನು ಅಚ್ಚು ಹಾಕಿಸಿದನು. ಇದೇ ರೀತಿ ಇವನು ಭಾಲಕೃಷ್ಣನ ಚಿತ್ರವಿರುವ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದನು. ಜೊತೆಗೆ ಶಿವ - ಪಾರ್ವತಿಯರ ನಾಣ್ಯವನ್ನು ಮುಂದುವರಿಸಿದನು. ಇವಿಷ್ಟೇ ಅಲ್ಲದೆ ಗರುಡ ಮತ್ತು ನಂದಿ ನಮೂನೆಯ ನಾಣ್ಯಗಳನ್ನು ಅಚ್ಚು ಹಾಕಿಸಿದನು. ಮೊದಲ ಏರಡು ನಮೂನೆಯ ನಾಣ್ಯಗಳು ಅವನ ವೈಯಕ್ತಿಕ ಧಾರ್ಮಿಕ ಒಲವನ್ನು

ಸೂಚಿಸಿದರೆ, ಮಿಕ್ಕ ನಮೂನೆಯ ನಾಣ್ಯಗಳು ಕೃಷ್ಣದೇವರಾಯನ ಧಾರ್ಮಿಕ ಸಹಿತ್ತಿಗೆ ಕನ್ನಡಿ ಹಿಡಿದಂತೆ ಕಾಣುತ್ತವೆ.

ಮೈಸೂರು ಒಡೆಯರ್ ಮನೆತನದ ಅರಸರ ಅಧಿದೇವತೆ ಭಾಮುಂಡೇಶ್ವರಿ ಎನ್ನುವುದು ಅನೇಕ ಆಕರ್ಷಣಿಂದ ತಿಳಿದಿದೆ. ಇದು ಇವರ ನಾಣ್ಯಗಳಿಂದಲೂ ತಿಳಿದು ಬರುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ನಾಣ್ಯಗಳ ಮುಮ್ಮಿನಿದಲ್ಲಿ ಭಾಮುಂಡಿ ಎನ್ನುವ ಕನ್ನಡ ಬರಹ ಪ್ರಮುಖವಾಗಿ ಕಾಣುತ್ತದೆ. ಜೊತೆಗೆ ಭಾಮುಂಡಿಯ ವಾಹನವಾದ ಸಿಂಹಪೂ ಈ ನಾಣ್ಯಗಳಲ್ಲಿ ಕಾಣಬರುತ್ತದೆ.

ಹೈದರನು ತನ್ನ ಕೆಲವು ನಾಣ್ಯಗಳ ಮೇಲೆ ಶಿವ - ಪಾರ್ವತಿಯಿರುವ ಹಾಗೂ ಮತ್ತೊಂದು ನಾಣ್ಯದಲ್ಲಿ ಕುಳಿತಿರುವ ವಿಷ್ಣುವಿನ ಚಿತ್ರವಿರುವ ನಾಣ್ಯಗಳನ್ನು ಟಂಕಿಸಿದನು. ಇದೇ ರೀತಿ ಟೀಪು ಸುಲ್ತಾನನು ಶೃಂಗೇರಿಯ ದೇವತೆ ಶಾರದಾಂಬಾ ಚಿತ್ರವಿರುವ ಚಿನ್ನದ ನಾಣ್ಯಗಳನ್ನು ಅಚ್ಚಿ ಹಾಕಿಸಿ, ಅವಗಳನ್ನು ಶೃಂಗೇರಿಯ ಶಂಕರಾಚಾರ್ಯ ಮಹಾಸ್ವಾಮಿಗಳಿಗೆ ದಾನವಾಗಿ ಅರ್ಪಿಸಿದನು. ಇದನ್ನು ದೃಢಪಡಿಸುವ ಟೀಪು ಬರೆದ ನಾಲ್ಕಾರು ಸನ್ನದುಗಳೂ ದೊರಕಿವೆ. ಹಿಂದೂಗಳ ಪ್ರೀತಿ - ವಿಶ್ವಾಸಗಳನ್ನು ಗಳಿಸುವ ಸಲುವಾಗಿ ಇವರು ಈ ರೀತಿ ಮಾಡಿದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅನರ ಉದ್ದೇಶ ಏನಾದರೂ ಇರಲಿ, ಈ ದೇವತೆಗಳ ಬಗೆಗೆ ಅವರಿಗಿಂದ್ದು ಬಲವು ವ್ಯಕ್ತವಾಗುತ್ತದೆ. ಹಿಂದೂ ದೇವತೆಗಳ ಚಿತ್ರವಿರುವ ನಾಣ್ಯಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯೂ ಅಚ್ಚಿ ಹಾಕಿಸಿತು ಎಂಬುದನ್ನು ಇಲ್ಲಿ ಗಮನಿಸಬೇಕು. ಕನ್ವಾಟಕದ ಹೊರಗಿನ ಕೆಲವು ಉದಾಹರಣೆಗಳೂ ಇದಕ್ಕೆ ಪೂರಕವಾಗಿವೆ. ಕುಷಾಣ ದೋರೆ ಕನಿಷ್ಠನು ಬುದ್ಧ ಹಾಗೂ ನಂದಿವಾಹನ ಶಿವನ ಚಿತ್ರಗಳಿರುವ ನಾಣ್ಯಗಳನ್ನು ಅಚ್ಚಿ ಹಾಕಿಸಿದನು. ಕುಷಾಣರ ಕೆಲವು ನಾಣ್ಯಗಳಲ್ಲಿ ಉಮಾ, ವಿಶಾಖಾ, ಸ್ವಂಧ, ಮಹಾಸೇನ ಹಾಗೂ ಲಕ್ಷ್ಮಿ ಯಿರ ಚಿತ್ರಗಳಿವೆ. ಆದರೆ ವೈಷ್ಣವ ದೇವತೆಗಳ ಚಿತ್ರಗಳಲ್ಲ. ಮುಹಮ್ಮದ್ ಫೌರಿಯ ಚಿನ್ನದ ನಾಣ್ಯಗಳ ಮೇಲೆ ಲಕ್ಷ್ಮಿ ಯಿರ ಚಿತ್ರ ಹಾಗೂ ನಾಗರೀ ಲಿಪಿಯಲ್ಲಿ ಅವನ ಹೇಸರು ಇರುವುದು ಕುಶಾಹಲಕಾರಿಯಾದ ಅಂಶ. ಅಕ್ಷರನ ನಾಣ್ಯಗಳ ಮೇಲೆ ಶ್ರೀರಾಮ - ಸೀತೆಯರ ಚಿತ್ರಗಳಿರುವುದು ಇನ್ನೊಂದು ಮಹತ್ವದ ಸಂಗತಿ. ಜಹಾಂಗೀರನು ನಾಣ್ಯಗಳ ಮೇಲೆ ಮೇಷ, ವೃಷಭ ಮುಂತಾದ ಹನ್ನೆರಡು ಹಿಂದೂ ರಾಶಿಗಳ ಸಿಹೀಗಳನ್ನು ಅಳವಡಿಸಿದನು. ವೆನಿಷಿಯನ್ ನಾಣ್ಯಗಳ ಮೇಲೆ ಕೈಸ್ಟ ಸಂತ ಮಾರ್ಕನ ಚಿತ್ರವಿರುವುದನ್ನು ಗಮನಿಸಬೇಕು. ಸುರಪುರದ ನಾಯಕರ ನಾಣ್ಯಗಳ ಮೇಲೆ ವೈಷ್ಣವ ಮೂರು ನಾಮ ಹಾಗೂ ಶಂಖ-ಚಕ್ರಗಳಿರುವುದು ನಮ್ಮೆಗಮನಮನ್ನು ಸೇಳಿಯುತ್ತದೆ. ಡಿರಂಗೆಜೀಬನು ತನ್ನ ನಾಣ್ಯಗಳ ಮೇಲಿಂದ್ ಕುರಾನಿನ ಬರಹಗಳನ್ನು ತೆಗೆದುಹಾಕುತ್ತಾನೆ. ಆದಕ್ಕೆ ಕೂರಣವೇನೆಂದರೆ, ವಿಗ್ರಹಾರಾಧಕರಾದ ಹಿಂದೂಗಳು ನಾಣ್ಯಗಳನ್ನು ಬಳಸಿದಾಗ

ಕುರಾನಿನ ಬರಹ ಅಪವಿತ್ರವಾಗುತ್ತದೆಂಬ ಆತನ ಭಾವನೆ. ಈ ಭಾವನೆಯಿಂದ ಕುರಾನಿನ ಬರಹಗಳನ್ನು ತೆಗೆದುಹಾಕಿದ್ದನ್ನು ಇಲ್ಲಿ ಸೈರಿಸಿಕೊಳ್ಳಬೇಕು. ಈ ರೀತಿ ನಾಟ್ಯಗಳು ಧಾರ್ಮಿಕ ವಿಷಯದಲ್ಲಿ ಬಲು ಮುಖ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ ಎಂಬುದನ್ನು ಗಮನಿಸಬೇಕು.

ನಾಟ್ಯಗಳು ಅವುಗಳನ್ನು ಅಚ್ಚು ಹಾಕಿಸಿದ ರಾಜನ ಚಿತ್ರವನ್ನು ಒಳಗೊಂಡಿರುವುದರಿಂದ ಆ ರಾಜನ ಗುಣ - ಲಕ್ಷಣಗಳನ್ನು ತಿಳಿಸುವ ಸಾಧನಗಳಾಗುತ್ತವೆ, ಇಲ್ಲವೆ ಅಂತಹ ಮಾಹಿತಿಗಳನ್ನು ದೃಢಪಡಿಸುತ್ತವೆ. ವಿಜಯನಗರದ ದೊರೆ ಇಮ್ಮಡಿ ದೇವರಾಯನಿಗೆ ಅನೇಗಳು ಮತ್ತು ಅವುಗಳ ಬೇಟೆಯಲ್ಲಿ ವಿಶೇಷ ಆಸಕ್ತಿಯಿದ್ದಿತು. ಇದು ಶಾಸನಗಳಲ್ಲಿ ಹಾಗೂ ವಿದೇಶೀ ಬರವಣಿಗೆಗಳಲ್ಲಿ ಕಾಣಬರುತ್ತದೆ. ದೇವರಾಯನ ನಾಟ್ಯಗಳ ಮೇಲೆ ಅನೆಯ ಚಿತ್ರ ಹಾಗೂ 'ಗಜಬೇಂಟಿಕಾರ' ಮತ್ತು 'ರಾಯಗಜ ಗಂಡಭೇರುಂಡ' ಎಂಬ ಬರಹಗಳಿರುವುದರಿಂದ, ಅವನ ಈ ಸ್ವಭಾವ ನಾಟ್ಯಗಳ ಮೂಲಕ ದೃಢಪಡುತ್ತದೆ. ದಂಡಿನಗೋವನ ಚಿನ್ನದ ನಾಟ್ಯದಲ್ಲಿ ಶಿರಸ್ತಾಣಾವನ್ನು ಧರಿಸಿ ಕತಾರಿಯನ್ನು ಹಿಡಿದುಕೊಂಡು ಮುನ್ನಗೂತ್ತಿರುವ ಏರನ ಚಿತ್ರವಿದೆ. ಅವನು ಹಾಕಿಕೊಂಡಿರುವ ಕೈ ಮತ್ತು ಕಾಲು ಆಭರಣಗಳು ಗಮನಾರ್ಹವಾದವು. ಈ ಚಿತ್ರ ದಂಡಿನಗೋವನನ್ನು ಕುರಿತದ್ದು ಎಂದು ಭಾವಿಸುವುದಾದರೆ, ಈ ನಾಟ್ಯ ಅವನ ಶೌಯಕ್ಕೆ ಸಾಕ್ಷಿಯಾಗಿದೆ. ಕನಾಟಕದ ಹೊರಗಡೆಯಿಂದ ಉದಾಹರಣೆಯನ್ನು ಕೊಡುವುದಾದರೆ, ಸಮುದ್ರಗುಪ್ತನ ನಾಟ್ಯಗಳನ್ನು ಗಮನಿಸಬೇಕು. 'ಇಂಡಿಯನ್ ನೆಪ್ರೋಲಿಯನ್' ಎಂದು ಖ್ಯಾತನಾಗಿರುವ ಸಮುದ್ರಗುಪ್ತನ ನಾಟ್ಯಗಳ ಮೇಲೆ ಶಿರಸ್ತಾಣಾವನ್ನು ಧರಿಸಿ, ಆಜಾನುಬಾಹುವಾಗಿ ಹಾಗೂ ವಿಶಾಲಭೂಜವನ್ನು ಹೊಂದಿರುವ ಶೂರನ ಚಿತ್ರಣವನ್ನು ಕಾಣುತ್ತೇವೆ. ಇವನಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿದ್ದಿತು ಎಂದು ಅಲಹಾಬಾದ್ ಪ್ರಶಸ್ತಿಯಿಂದ ತಿಳಿದು ಬರುತ್ತದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಅವನ ನಾಟ್ಯಗಳು ದೃಢಪಡಿಸುತ್ತವೆ. ಇವನು ಅಚ್ಚು ಹಾಕಿಸಿದ ಒಂದು ನಮೂನೆಯ ನಾಟ್ಯದಲ್ಲಿ ಸಮುದ್ರಗುಪ್ತನು ಏಣೆಯನ್ನು ನುಡಿಸುತ್ತಿರುವ ಚಿತ್ರವಿದೆ. ಮತ್ತೊಂದು ನಾಟ್ಯದಲ್ಲಿ ಇವನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರ ಹಾಗೂ 'ಹ್ಯಾಪ್ಲಾಸ್ಟರಾಕ್ರಮ್' ಎನ್ನುವ ಬರಹವಿದೆ. ಮತ್ತೊಂದು ನಾಟ್ಯದಲ್ಲಿ ಅವನು ಒಂದು ಹೂವನ್ನು ಹಿಡಿದುಕೊಂಡು ಕುಳಿತಿರುವ ಚಿತ್ರವಿದೆ. ಈ ಎಲ್ಲ ನಾಟ್ಯಗಳ ಮಾಹಿತಿಯಿಂದ ಸಮುದ್ರಗುಪ್ತನ ದೇಹದಾಢ್ಯ, ಪರಾಕ್ರಮ ಮತ್ತು ಇತರ ಗುಣಗಳ ಸಚಿತ, ಪರಿಚಯ ನಮಗೆ ಉಂಟಾಗುತ್ತದೆ.

ನಾಟ್ಯಗಳು ಪ್ರತಿಮಾಶಾಸ್ತ್ರದ ಅಧ್ಯಯನಕ್ಕೆ ಉತ್ತಮ ಮಾಹಿತಿಯನ್ನು ಒದಗಿಸುತ್ತವೆ. ಆಗಲೇ ಗಮನಿಸಿರುವಂತೆ ನಾಟ್ಯಗಳ ಮೇಲೆ ವಿಶೇಷವಾಗಿ ದೇವ-ದೇವತೆಗಳ ಚಿತ್ರಗಳು ಕಾಣಬರುತ್ತವೆ. ದೇವಾಲಯಗಳಲ್ಲಿ ವಿವಿಧ ದೇವತೆಗಳ ಶಿಲ್ಪಗಳು ವಿವುಲವಾಗಿ

ಕಾಣಬರುತ್ತವೆ. ಇವೆಲ್ಲವೂ ಅಯಾಕಾಲದ ಶಿಲ್ಪಶಾಸ್ತ್ರ ಗ್ರಂಥಗಳಿಂದ ದೊರಕುವ ಮಾಹಿತಿಗಳ ಮೇಲೆ ಇಲ್ಲವೇ, ಪರಂಪರಾಗತವಾಗಿ ನಡೆದು ಬಂದ ಮಾಹಿತಿಗಳ ಮೇಲೆ ಆಧಾರಿತವಾಗಿರುತ್ತವೆ. ಇದೇ ಚಿತ್ರಗಳು ನಾಣ್ಯಗಳ ಮೇಲೆ ಮೂಡಿಬಂದಾಗ, ಅವು ಜನಸಾಮಾನ್ಯರಿಗೆ ಹತ್ತಿರವಾದಂತೆ ತೋರುತ್ತವೆ. ಶಿವ, ಪಾರ್ವತಿ, ವಿಷ್ಣು, ಲಕ್ಷ್ಮಿ ಬ್ರಹ್ಮ ಸರಸ್ವತಿ, ಗಣೇಶ, ಕೃಷ್ಣ, ನರಸಿಂಹ ಮುಂತಾದ ದೇವತೆಗಳ ಆಭರಣಗಳು, ಅವರ ಕೈಗಳಲ್ಲಿರುವ ವಸ್ತುಗಳು, ಮುದ್ರೆಗಳ ವಿನ್ಯಾಸ ಮುಂತಾದವು ಪ್ರತಿಮಾಶಾಸ್ತ್ರವನ್ನು ಅಭ್ಯಾಸ ಮಾಡುವವರಿಗೆ ವಿಶೇಷ ಮಾಹಿತಿಯನ್ನು ಒದಗಿಸುತ್ತವೆ. ಕೃಷ್ಣದೇವರಾಯನ ವೆಂಕಟೇಶ್ವರ ನಮೂನೆಯ ಚಿನ್ನದ ನಾಣ್ಯಗಳಲ್ಲಿ ತಿರುಪ್ತಿಯ ದೇವರ ಚಿತ್ರವಿದೆ. ಇದೊಂದು ಅಮೂಲ್ಯ ಧಾರ್ಮಿಕೆಯಾಗಿದ್ದ ವಿಜಯನಗರ ಕಾಲದಲ್ಲಿದ್ದ ಈ ಮೂರ್ತಿಯ ಅಸ್ತಿತ್ವಕ್ಕೆ ಕನ್ನಡ ಹಿಡಿದಂತಿದೆ. ಇದೇ ದೊರೆಯ ಬಾಲಕೃಷ್ಣನ ಚಿತ್ರವಿರುವ ನಾಣ್ಯವೂ ಇದೇ ಗುಂಪಿಗೆ ಸೇರುತ್ತದೆ. ಶ್ರೀರಾಮ - ಸೀತೆ ಹಾಗೂ ಭೂದೇವಿ - ಶ್ರೀದೇವಿಯರಿಂದ ಒಡಗೂಡಿದ ವೆಂಕಟೇಶ್ವರ ನಮೂನೆಯ ನಾಣ್ಯಗಳು ಪ್ರತಿಮಾ ಲಕ್ಷಣವನ್ನು ತಿಳಿಯುವಲ್ಲಿ ಸಹಕಾರಿಯಾಗಿವೆ. ಹೊಯ್ದಿ ಸೋಮೇಶ್ವರನ ತಾಮ್ರದ ನಾಣ್ಯ, ಜಗದೇಕಮಲ್ಲನ ಚಿನ್ನದ ನಾಣ್ಯಗಳಲ್ಲಿ ಒಂದು ರೀತಿಯ ದೇವಾಲಯ ಗೋಪುರ ಕಾಣಬರುತ್ತದೆ. ಇವು ಆ ಕಾಲದ ವಾಸ್ತು ವಿನ್ಯಾಸವನ್ನು ತಿಳಿಯುವದಕ್ಕೆ ಸಹಾಯಕವಾಗುತ್ತವೆ. ನಾಣ್ಯಗಳ ಮೇಲೆ ಕಾಣಬರುವ ದೇವ - ದೇವತೆಗಳ ಚಿತ್ರಗಳನ್ನು ಆಧರಿಸಿ ಒಂದು ಬೃಹದ್ವಂಧವನ್ನು ಪ್ರತಿಮಾಶಾಸ್ತ್ರದ ಬಗೆಗೆ ಬರೆಯುವಷ್ಟು ಈ ವಿಷಯ ಶ್ರೀಮಂತವಾಗಿದೆ.

ನಾಣ್ಯಗಳು ಲೋಹಗಳಿಂದ ಮಾಡಿದ ವಸ್ತುಗಳಾದುದರಿಂದ, ಸಮಕಾಲೀನ ಲೋಹಗಾರಿಕೆಯ ತಾಂತ್ರಿಕತೆಯನ್ನು ತಿಳಿಯುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಲೋಹದ ಪಾತ್ರಗಳು ಉತ್ಪನ್ನಗಳಲ್ಲಿ ದೊರಕುವುದು ತೀರ್ಜ ದುರ್ಭಾಗ್ಯ. ಉದಾಹರಣೆಗೆ ಬಾದಾಮಿ ಚಲುಕ್ಯರ ಮತ್ತು ಹೊಯ್ದಿರ ಕಾಲದ ಲೋಹದ ಉಪಕರಣಗಳು ಉತ್ಪನ್ನಗಳಲ್ಲಿ ದೊರಕಿಲ್ಲ. ಕಡಿಮೆ ಸಂಖ್ಯೆಯಲ್ಲಿ ಕಂಚಿನ ವಿಗ್ರಹಗಳು ದೊರಕಿವೆ. ಇವು ಕಂಚಿನ ತಾಂತ್ರಿಕತೆಯ ಬಗೆಗೆ ಮಾತ್ರ ಮಾಹಿತಿಯನ್ನು ನೀಡಬಲ್ಲವು. ಇದೇ ಕಾಲದ ಚಿನ್ನ, ಬೆಳ್ಳಿ ಮತ್ತು ತಾಮ್ರ ಲೋಹಗಾರಿಕೆಯನ್ನು ತಿಳಿಯಬಯಸುವ ಇತಿಹಾಸಕಾರನು ಆ ಕಾಲದ ನಾಣ್ಯಗಳಿಗೇ ಮೊರೊಗಬೇಕು. ಇತ್ತೀಚಿನವರೆಗೆ ಒಂದು ನಾಣ್ಯವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಬೇಕಾದರೆ, ಆ ನಾಣ್ಯದ ಒಂದು ಚೊರನ್ನು ಕತ್ತರಿಸಿ, ಆ ಚೊರನಿಂದ ಪರೀಕ್ಷೆ ಮಾಡಲಾಗುತ್ತಿತ್ತು. ಈ ವಿಧಾನದಲ್ಲಿ ನಾಣ್ಯಗಳು ಹಾಳಾಗುತ್ತಿದ್ದುದರಿಂದ, ನಾಣ್ಯಶಾಸ್ತ್ರಜ್ಞರು ನಾಣ್ಯಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸುವುದಕ್ಕೆ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಇತ್ತೀಚಿಗೆ ವಿಜ್ಞಾನದ ಬೆಳವಣಿಗೆಯಾಂದಿಗೆ ನಾಣ್ಯಗಳನ್ನು ಸ್ವಲ್ಪವೂ ಹಾಳುಮಾಡಿರುವ ಹಾಗೂ ಅವಗಳಿಗೆ ಯಾವ ಧಕ್ಕೆಯನ್ನೂ ಉಂಟುಮಾಡಿರುವ

(ನಾನ್‌ಡಿಸ್ಪ್ಲೈವ್) ಹೊಸ ವಿಧಿ-ಪಿಥಾನಗಳು ಬೆಳಕಿಗೆ ಬಂದಿವೆ. ಆದುದರಿಂದ ನಾಣ್ಯಗಳ ಲೋಹಗಾರಿಕೆಯನ್ನು ಅರಿಯಲು ನಾಣ್ಯಶಾಸ್ತ್ರಜ್ಞರು ಮುಂದಾಗುತ್ತಿದ್ದಾರೆ. ಉದಾಹರಣೆಗೆ ರಾಯಚೂರು ಜಿಲ್ಲೆಯ ಚಿಕ್ಕಸಿಂದೋಗಿ ಎಂಬಲ್ಲಿ ದೊರಕಿದ ಪಂಚ್ ಚಿಹ್ನೆಯ ಕೆಲವು ನಾಣ್ಯಗಳನ್ನು ಗಮನಿಸಬಹುದು. ಈ ರೀತಿಯ 152 ಬೆಳ್ಳಿಯ ನಾಣ್ಯಗಳನ್ನು ಲಕ್ಷ್ಯದಲ್ಲಿರುವ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ‘ವೇವ್‌ಲೆಂತ್‌ಡಿಸ್ಪ್ಲೈವ್‌ವ್ ಎಕ್ಸ್‌ರೇ ಪ್ಲಾರೆಸೆನ್ಸ್ ಸ್ಪೇಕ್ಸ್‌ಮೀಟರ್‌ ಸಿಸ್ಟಂ’ ಎನ್ನುವ ವಿಧಾನದಿಂದ ಪರಿಕ್ಷೇಸಲಾಯಿತು. ಇದರಿಂದ ತಿಳಿದುಬಂದ ಸಂಗತಿಗಳೇನೆಂದರೆ : ಈ ನಾಣ್ಯಗಳನ್ನು ಎರಕಹುಯ್ದು ತಯಾರಿಸಿದ ಬೆಳ್ಳಿಯ ಬಿಲ್ಲೆಗಳಿಂದ ಮಾಡಲಾಗಿತ್ತು : ಈ ನಾಣ್ಯಗಳಲ್ಲಿ ಬೆಳ್ಳಿಯ ಅಂಶವು ಶೇಕಡ 51 ರಿಂದ 94ರ ವರೆಗೂ, ತಾಮ್ರದ ಅಂಶವು 5 ರಿಂದ 46ರ ವರೆಗೂ ಇದ್ದಿತು. ಈ ನಾಣ್ಯಗಳ ಮೇಲುಮೈಯಲ್ಲಿ ಅನೇಕ ರಂಧ್ರಗಳು ಮತ್ತು ಬಿರುಕುಗಳು ಕಾಣಿಸಿದ್ದರಿಂದ, ಈ ಬೆಳ್ಳಿಯಲ್ಲಿ ವಿವಿಧ ಲೋಹಗಳು ಬೆರಕೆಯಾಗಿ ಸೇರಿದ್ದವು. ಇವುಗಳನ್ನು ಬೇರೆದಿಸುವ ತಾಂತ್ರಿಕ ವಿಧಾನಗಳು ಇವರಿಗೆ ಗೊತ್ತಿರಲಿಲ್ಲ. ಈ ಬೆಳ್ಳಿಯಲ್ಲಿ ಸೀಸೆವ್ ಶೇಕಡ 0.31 ರಿಂದ 1.44ರ ವರೆಗೆ ಇದ್ದು ಜಿಂಕ್ ಮತ್ತು ನಿಕ್ಕಲ್‌ಗಳು ಮಿಶ್ರಣವಾಗಿದ್ದವು. ಒಟ್ಟಿನಲ್ಲಿ ಈ ನಾಣ್ಯಗಳನ್ನು ತಯಾರು ಮಾಡಿದಾಗ ಅಂತಹ ಉತ್ತಮ ಮಟ್ಟದ ತಾಂತ್ರಿಕತೆಯನ್ನು ಬಳಸಲಿಲ್ಲ ಎಂಬುದು ಗೊತ್ತಾಗುತ್ತದೆ. ಬೇರೆ ಬೇರೆ ಕಾಲದ ಹಾಗೂ ರಾಜವಂಶದ ನಾಣ್ಯಗಳನ್ನು ಈ ರೀತಿ ಪ್ರಥೀಕ್ಷೇಗೆ ಬಳಪಡಿಸಿದರೆ, ಲೋಹಗಾರಿಕೆಯ ತಾಂತ್ರಿಕತೆಯ ಸ್ಥಿತಿಯನ್ನು ತಿಳಿಯಬಹುದು.

ಕೊನೆಯದಾಗಿ ಆದರೆ ಪ್ರಮುಖವಾಗಿ, ನಾಣ್ಯಗಳು ವ್ಯಾಪಾರ ಸಂಬಂಧಗಳ ಉತ್ತಮ ಆಕರ್ಷಣೆ ಎಂಬುದನ್ನು ಗಮನಿಸಬೇಕು. ವ್ಯಾಪಾರದ ಇತಿಹಾಸವನ್ನು ರಚಿಸುವುದಕ್ಕೆ ನಾಣ್ಯಗಳೇ ಮುಖ್ಯ ಆಕರ್ಷಣೆ ಅಥವಾ ಸಾಧನಗಳು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕರ್ನಾಟಕದಲ್ಲಿ ದೊರಕಿರುವ ರೋಮನ್ ನಾಣ್ಯಗಳು. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ದೊರೆಯುತ್ತಿದ್ದ ಕಾಳುಮೊಸು, ಇತರ ಸಂಭಾರ ಪದಾರ್ಥಗಳು, ಪ್ರಶಸ್ತಿ ಶಿಲೆಗಳು ಮುಂತಾದ ವಿವಿಧ ವಸ್ತುಗಳಿಗೆ ಪಶ್ಚಿಮ ರಾಷ್ಟ್ರಗಳಲ್ಲಿ ತುಂಬ ಬೇಡಿಕೆಯಿದ್ದಿತು. ಆದುದರಿಂದ ರೋಮಿನ ವ್ಯಾಪಾರಿಗಳು ಇಲ್ಲಿಗೆ ಬಂದು, ನಮ್ಮ ಈ ಪದಾರ್ಥಗಳನ್ನು ತಮ್ಮ ರಾಜ್ಯದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದ್ದರು. ನಮ್ಮವರಿಗೆ ಚಿನ್ನದ ನಾಣ್ಯದ ಮೇಲಿನ ವ್ಯಾಮೋಹವಾದರೆ, ರೋಮಿನ ವ್ಯಾಪಾರಿಗಳಿಗೆ ನಮ್ಮಲ್ಲಿ ದೊರಕುವ ವಸ್ತುಗಳ ಮೇಲೆ ವ್ಯಾಮೋಹ. ಇದರಿಂದಾಗಿ ನಮಗೂ ರೋಮ್ ದೇಶಕ್ಕೂ ಶ್ರೀಮಂತವಾದ ವ್ಯಾಪಾರ ಸಂಬಂಧಗಳು ಪ್ರಾರಂಭವಾಗಿ, ವಿಶೇಷವಾಗಿ ಅಭಿವೃದ್ಧಿ ಹೊಂದಿದವು. ಇದನ್ನು ಮುಂದೆ ವಿಶದವಾಗಿ ಚರ್ಚಿಸಲಾಗಿದೆ. ಅಂದರೆ ಕ್ರಿಸ್ತಶಕದ ಆರಂಭದ ಶತಮಾನಗಳಲ್ಲಿ ನಡೆದ ಈ ಉತ್ತಮ ವ್ಯಾಪಾರದ ಬಗೆಗೆ ತಿಳಿಸುವ ಗ್ರಂಥಗಳಾಗಲೇ ಅಥವಾ ಶಾಸನಗಳಾಗಲೇ

ಇದುವರೆಗೆ ದೊರಕಿಲ್ಲ. ಈ ರೋಮನ್ ನಾಣ್ಯಗಳು ಕನಾಟಕದಲ್ಲಿ ದೊರೆಯದೇ ಹೋಗಿದ್ದರೆ, ಕನಾಟಕಕ್ಕೂ ರೋಂ ದೇಶಕ್ಕೂ ಇದ್ದ ಸೂರಾರು ವರ್ಷಗಳ ವ್ಯಾಪಾರ ಸಂಬಂಧದ ಉಜ್ಜಲ ಅಧ್ಯಾಯ ನಮಗೆ ತಿಳಿಯತ್ತಲೇ ಇರಲಿಲ್ಲ. ಕನಾಟಕದಲ್ಲಿ ರೋಮನ್ ಚಕ್ರವರ್ತಿಗಳಾದ ಅಗಸ್ಟಸ್ ಮತ್ತು ಟ್ಯೂಬಿರಿಯಸ್ ಅವರ ನಾಣ್ಯಗಳು ವಿಶೇಷವಾಗಿ ದೊರಕುವುದರಿಂದ ಈ ಕಾಲದಲ್ಲಿ ಕನಾಟಕಕ್ಕೂ ರೋಂ ದೇಶಕ್ಕೂ ಹೆಚ್ಚಿನ ಪ್ರಮಾಣದ ವ್ಯಾಪಾರಗಳು ನಡೆಯುತ್ತಿದ್ದವು ಎಂದೂ ಗೊತ್ತಾಗುತ್ತದೆ. ಆನಂತರದ ದೊರೆಗಳ ನಾಣ್ಯಗಳು ದೊರಕುವುದು ಸಂಖ್ಯೆಯಲ್ಲಿ ಕಡಿಮೆಯಾಗುತ್ತ ಹೋಗುತ್ತವೆ. ಅಂದರೆ ಸ್ವಲ್ಪ ಕಾಲದ ನಂತರ ವ್ಯಾಪಾರ ಸಂಬಂಧಗಳು ಕ್ಷೇಣಿಸುತ್ತ ಹೋದವು ಎಂಬುದೂ ಗೊತ್ತಾಗುತ್ತದೆ. ಹೊನೆಗೆ ಬೈಜಾಂಟೈನ್ ದೊರೆಗಳ ಕಾಲಕ್ಕೆ ಇನ್ನೂ ಕಡಿಮೆಯಾಗುತ್ತವೆ. ಈ ವಿಷಯಗಳಿಲ್ಲ ಗೊತ್ತಾಗುವುದು ರೋಮನ್ ನಾಣ್ಯಗಳಿಂದ ಮತ್ತು ಅವುಗಳ ಸಂಖ್ಯೆಗಳಿಂದ. ಈ ರೀತಿ ವ್ಯಾಪಾರದ ಸಾಂದ್ರತೆಯನ್ನು ಹೊಡ ನಾಣ್ಯಗಳಿಂದ ತಿಳಿಯಬಹುದಾಗಿದೆ.

ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಬಹುದು. ಬಾದಾಮಿ ಬೆಲುಕ್ಕೆರ ಶಾಸನಗಳಲ್ಲಿ ‘ಅಯ್ಯಾಫೋಳಿ’ ಬಿನೂರ್ವರು’ ಎನ್ನುವ ವ್ಯಾಪಾರಿ ಸಂಘಕ್ಕೆ ಸೇರಿದ ವ್ಯಾಪಾರಿಗಳು ಹೊರದೇಶಗಳಿಗೆ ಹೋಗಿ ವ್ಯಾಪಾರವನ್ನು ಮಾಡುತ್ತಿದ್ದರೆಂದು ಉಲ್ಲೇಖಿತವಾಗಿದೆ. ಆದರೆ ಇವರ ನಾಣ್ಯಗಳು ಹೊರದೇಶಗಳಲ್ಲಿ ದೊರಕಿಲ್ಲವಾದ ಕಾರಣ, ಶಾಸನದ ಮಾಹಿತಿ ಪ್ರಶ್ನೆ ರೂಪದಲ್ಲಿಯೇ ಉಳಿದಿದೆ. ಇದನ್ನು ನಾಣ್ಯಗಳು ವಿಚಿತಪಡಿಸಿದರೆ, ಶಾಸನದ ಮಾಹಿತಿಗೆ ಬೆಲೆ ಬರುತ್ತದೆ.

ಶಾತವಾಹನರ ಕಾಲದಲ್ಲಿ ಹೊರದೇಶಗಳಿಗೆ ಹೋಗಿ ವ್ಯಾಪಾರ ಮಾಡುವ ಪ್ರವೃತ್ತಿ ಚೆನ್ನಾಗಿ ಬೆಳೆದಿದ್ದಿತೆಂದು ತಿಳಿದುಬಂದಿದೆ. ಶಾತವಾಹನರ ಕೆಲವು ನಾಣ್ಯಗಳ ಮೇಲೆ ಹಡಗಿನ ಚಿತ್ರವಿರುವುದನ್ನು ಗಮನಿಸಬೇಕು. ಈ ನಾಣ್ಯಗಳು ಅವರು ಹಡಗಿನಲ್ಲಿ ಪ್ರಯಾಣವಾಡಿ ದೂರದೇಶಗಳಿಗೆ ಸಮುದ್ರದ ಮೂಲಕ ಪ್ರಯಾಣ ಮಾಡುತ್ತಿದ್ದರೆಂಬುದನ್ನು ದೃಢೀಕರಿಸುತ್ತದೆ. ಒಟ್ಟನಲ್ಲಿ ನಾಣ್ಯಗಳು ಇತಿಹಾಸಕಾರನಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತವೆ ಎಂಬುದನ್ನು ಮೇಲಿನ ಉದಾಹರಣೆಗಳು ದೃಢಪಡಿಸುತ್ತವೆ.

## ನಾಣ್ಯ ತಯಾರಿಕೆಯ ತಾಂತ್ರಿಕ ವಿಧಾನಗಳು

ನಾಣ್ಯಗಳ ಅಧ್ಯಯನಕ್ಕೆ ಮೊದಲು ಅವುಗಳನ್ನು ಯಾವ ತಾಂತ್ರಿಕತೆಯ ವಿಧಾನಗಳಿಂದ ತಯಾರಿಸುತ್ತಿದ್ದರು ಎಂದು ತಿಳಿಯುವುದು ಆವಶ್ಯಕ. ಇದು ಕೇವಲ ನಾಣ್ಯಗಳ ವಿಷಯದಲ್ಲಿ ಮಾತ್ರವಲ್ಲದೆ, ಆ ಕಾಲದ ಲೋಹಗಳಿಗೆ ಹಾಗೂ ರಾಸಾಯನಿಕ

ವಿಧಾನಗಳ ಬಗೆಗೂ ಚೆಳಕು ಚೆಲ್ಲುತ್ತದೆ. ಅಂದರೆ ನಾಣ್ಯಗಳು ನಾಗರಿಕತೆಯ ಈ ಅಂಶವನ್ನು ಪ್ರತಿಬಿಂಬಿಸುತ್ತವೆ. ದುರಧೃಷ್ಟವಶಾತ್ ಇದನ್ನು ಅಧ್ಯಯನ ಮಾಡಲು ತಾಂತ್ರಿಕ ಗ್ರಂಥಗಳು ದೊರಕದೇ ಇರುವುದು ದೊಡ್ಡ ನ್ಯಾನತೆಯಾಗಿದೆ. ಪ್ರಾಚೀನ ಭಾರತದಲ್ಲಿ ರೂಪಸೂತ್ರ ಅಥವಾ ರೂಪಶಾಸ್ತ್ರ ಎಂಬ ಪ್ರಕಾರಕ್ಕೆ ಸೇರಿದ ಗ್ರಂಥಗಳು ಇದ್ದವೆಂದು ತಿಳಿದುಬಂದರೂ, ಅಂತಹ ತಾಳಿಗರಿ ಗ್ರಂಥ ನಮಗೆ ಇದುವರೆಗೆ ಲಭ್ಯವಾಗಿಲ್ಲ. ಆದುದರಿಂದ ದೊರಕಿರುವ ಪ್ರಾಚೀನ ನಾಣ್ಯಗಳನ್ನು ವಿಶ್ಲೇಷಿಸಿ ಅವು ಯಾವ ತಾಂತ್ರಿಕತೆಯಿಂದ ತಯಾರಾದವು ಎಂದು ತಿಳಿಯಬೇಕಾಗಿದೆ. ಈ ವಿಧಾನವನ್ನು ಅನುಸರಿಸಿ ಭಾರತೀಯ ನಾಣ್ಯಗಳ ತಯಾರಿಕೆಯ ತಾಂತ್ರಿಕತೆಯನ್ನು ಈ ಕೆಳಗೆ ಕಂಡಂತೆ ಏದು ವಿಭಾಗಗಳಾಗಿ ವಿಂಗಡಿಸಬಹುದು. ಇದು ಕಾಲಕ್ರಮ ಹಾಗೂ ತಾಂತ್ರಿಕತೆಯ ಚೆಳವಣಿಗೆಯನ್ನು ತಿಳಿಯಲೂ ಸಹಾಯಕವಾಗುತ್ತದೆ.

## ಸಣ್ಣ ಹನಿ ವಿಧಾನ (ಡ್ರಾಪೋಲೆಟ್)

ಇದು ಅತ್ಯಂತ ಪ್ರಾಚೀನ ನಾಣ್ಯ ತಯಾರಿಕಾ ವಿಧಾನವೆಂದು ಪರಿಗಣಿಸಲ್ಪಟ್ಟಿದೆ. ಒಂದು ಸಣ್ಣ ಮೂಸೆಯಲ್ಲಿ ಲೋಹವನ್ನು ಬೆಂಕಿಯ ಮೇಲಿಟ್ಟು ಕರಗಿಸುವುದು. ಆದು ದ್ರವರೂಪಕ್ಕೆ ಬಂದನಂತರ ಒಂದೇ ಒಂದು ಹನಿಯ ಆ ಲೋಹ ದ್ರವವನ್ನು ಒಂದು ಗಟ್ಟಿಯಾದ ಆದರೆ ನುಣ್ಣಿಪಾದ ಕಲ್ಲಿನ ಮೇಲೆ ಬೀಳುವಂತೆ ಹಾಕುವುದು. ಹೂಡಲೆ ನಾಣ್ಯದ ವಿನ್ಯಾಸ ಅಥವಾ ಚಿಹ್ನೆಯಿರುವ ಮೊಹರಿನಿಂದ ಆದನ್ನು ಒತ್ತುವುದು. ಇದರಿಂದ ವೃತ್ತಾಕಾರದ ಅಥವಾ ವಿವಿಧ ಆಕಾರದ ಹಾಗೂ ಒರಟಾದ ನಾಣ್ಯ ತಯಾರಾಗುತ್ತದೆ. ಕೆಲವು ಸಾರಿ ಜಾಸ್ತಿ ಬಲ ಪ್ರಯೋಗಮಾಡಿ ಒತ್ತಿದಾಗ ನಾಣ್ಯವು ಬಟ್ಟಲಿನ ಆಕಾರವನ್ನು ಪಡೆಯುವುದೂ ಉಂಟು. ಇದರ ಹಿಮುಖಿದಲ್ಲಿ ಯಾವ ಚಿಹ್ನೆಯೂ ಇರುವುದಿಲ್ಲ. ಇನ್ನು ಕೆಲವು ಸಾರಿ ಲೋಹದ್ರವವನ್ನು ಸುಮಾರು ಒಂದು ಅಂಗುಲ ಉದ್ದ್ವಿರುವ ಹಾಗೆ ಸುರಿದಾಗ, ವೃತ್ತಾಕಾರದ ನಾಣ್ಯದ ಬದಲು ಉದ್ದನೆಯ ಆಕಾರವನ್ನು ಆದು ಪಡೆಯುತ್ತದೆ. ಅದರ ಮೇಲೆ ಮೊಹರನ್ನು ಒತ್ತಿದಾಗ, ಆ ಉದ್ದನೆಯ ಚೊರು ಸ್ಪೃಲ್ಪ ಬಾಗುತ್ತದೆ. ಈ ರೀತಿಯ ನಾಣ್ಯಗಳು ತಕ್ಕು ಶಿಲೆಯಲ್ಲಿ ನಡೆದ ಉತ್ತಾನದಲ್ಲಿ ದೊರಕಿವೆ. ಇವುಗಳನ್ನು ‘ಬೆಂಟ್ ಬಾರ್ ನಾಣ್ಯ’ ಎಂದು ನಾಣ್ಯಶಾಸ್ತ್ರಜ್ಞರು ಕರೆದಿದ್ದಾರೆ. ಇವುಗಳ ಕಾಲ ಸುಮಾರು ಕ್ರಿ.ಪ್ರಾ. ನಾಲ್ಕು - ಐದನೆಯ ಶತಮಾನ. ಭಾರತದಲ್ಲಿ ದೊರಕಿರುವ ನಾಣ್ಯಗಳಲ್ಲಿ ಇವೇ ಅತ್ಯಂತ ಪ್ರಾಚೀನವಾದದ್ದು ಎಂದು ಪರಿಗಣಿತವಾಗಿವೆ.

## ಪಂಚ್ ಮಾಡುವ ವಿಧಾನ

ನಾಣ್ಯಗಳನ್ನು ಪಂಚ್ ಮಾಡಿ ಅವುಗಳ ಮೇಲೆ ಚಿಹ್ನೆಗಳು ಬೀಳುವಂತೆ ಮಾಡುವುದೇ ಈ ವಿಧಾನದ ಅತ್ಯಂತ ಮುಖ್ಯ ಲಕ್ಷ್ಯ. ಆದುದರಿಂದ ಇವುಗಳನ್ನು

‘ಪಂಚ ಮಾರ್ಕ’ ನಾಣ್ಯಗಳಿಂದು ನಾಣ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ತಾಂತ್ರಿಕ ವಿಧಾನವನ್ನು ಬಳಸುವುದರಿಂದ ಈ ನಾಣ್ಯಗಳಿಗೆ ಆ ಹೆಸರನ್ನು ಕೊಟ್ಟಿದ್ದಾರೆ. ಇವುಗಳನ್ನು ಮುದ್ರಾಂಕಿತ ನಾಣ್ಯಗಳಿಂದೂ ಕರೆಯಲಾಗುತ್ತಿದ್ದಂಬು. ಆದರೆ ಸಮರ್ಪಕವಾದ ಅರ್ಥವನ್ನು ತಿಳಿಸುವ ಉದ್ದೇಶದಿಂದ ಪಂಚ ಎಂಬ ಪದವನ್ನೇ ಉಪಯೋಗಿಸಲಾಗಿದೆ. ಕೊಟ್ಟಿಲ್ಲನು ತನ್ನ ಅರ್ಥಶಾಸ್ತ್ರದಲ್ಲಿ ಕೂಟರೂಪಗಳನ್ನು (ಖೋಟ ನಾಣ್ಯ) ತಯಾರಿಸುವುದಕ್ಕಾಗಿ ಯಾವ ತಾಂತ್ರಿಕ ವಿಧಾನವನ್ನು ಆನುಸರಿಸುತ್ತಿದ್ದರು ಎಂದು ತಿಳಿಸುವ ಉದ್ದೇಶದಿಂದ ಈ ತಾಂತ್ರಿಕತೆಯನ್ನು ವಿವರಿಸಿದ್ದಾನೆ. ಇದೇ ತಾಂತ್ರಿಕತೆಯೇ ನೈಜ ನಾಣ್ಯಗಳನ್ನು ಟಂಕಿಸಲು ಬಳಸುತ್ತಿದ್ದರೆಂಬುದು ಸ್ವಷ್ಟ. ಬೇಕಾದ ಲೋಹಗಳನ್ನು ಪ್ರತಿಮಾಡಿ ಆದನ್ನು ಮೂಸೆ (ಮೂಷ) ಗಳಲ್ಲಿ ಬೆಂಕಿಯ ಮೇಲಿಟ್ಟು ಕರಿಸುತ್ತಿದ್ದರು (ಅಂಗಾರ). ಇದಕ್ಕಾಗಿ ತಿದಿಯನ್ನು (ಭಸ್ತು) ಉಪಯೋಗಿಸುತ್ತಿದ್ದರು. ಲೋಹವು ಮೂಸೆಯಲ್ಲಿ ಕರಗಿ ದ್ರವರೂಪಕ್ಕೆ ಬಂದಾಗ ಅದನ್ನು ಶುದ್ಧಗೊಳಿಸಲು ಕ್ಷಾರಗಳನ್ನು ಸೇರಿಸುತ್ತಿದ್ದರು. ಆನಂತರ ನುಣುವಾದ ಕಲ್ಲಿನ ಮೇಲೆ ಈ ದ್ರವವನ್ನು ಮುಯ್ಯಿತ್ತಿದ್ದರು. ಆದು ಅರ್ಥ ಗಟ್ಟಿಯಾದಾಗ ಅದನ್ನು ಸುತ್ತಿಗೆಯಿಂದ (ಮುಷ್ಣಿಕಾ) ತಟ್ಟಿ ತಗಡಿನ ರೂಪಕ್ಕೆ ತರುತ್ತಿದ್ದರು. ಆಮೇಲೆ ತಗಡನ್ನು ತೂಕಕ್ಕೆ ತಕ್ಷಂತೆ ಕತ್ತರಿಸುತ್ತಿದ್ದರು (ಸಂದಂಶ). ಕತ್ತರಿಸುವಾಗ ಸ್ವಲ್ಪ ತೂಕ ಜಾಸ್ತಿಯಾದರೆ, ಮತ್ತೆ ಕತ್ತರಿಸುತ್ತಿದ್ದರು. ಹೀಗಾಗೆ ಸರಿಯಾದ ತೂಕದ ಚೂರು ತಯಾರಾಗುವವರೆಗೆ ಈ ರೀತಿ ಮಾಡಲಾಗುತ್ತಿದ್ದಿತು. ಹೀಗೆ ಘಾಡುವಾಗ ಇದು ನಿರ್ದಿಷ್ಟವಾದ ಆಕಾರವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗೆ ಈ ರೀತಿಯ ನಾಣ್ಯಗಳು ಏವಿದೆ ರೂಪಗಳನ್ನು ಪಡೆಯಲು ಬಹಳ ಸಾಮಾನ್ಯವಾಗಿತ್ತು. ಇದೇ ರೂಪವಿರಬೇಕೆಂಬ ನಿಯಮವೂ ಇರಲಿಲ್ಲ. ಏಕೆಂದರೆ ಪ್ರಾಧಾನ್ಯ ತೂಕಕ್ಕೇ ನೀಡಲಾಗಿತ್ತು. ಈ ರೀತಿ ತೂಕಕ್ಕೆ ಅನುಗುಣವಾಗಿ ಲೋಹದ ಚೂರುಗಳನ್ನು ತಯಾರಿಸಿಕೊಂಡ ನಂತರ ಈ ಒಂದೊಂದೇ ಚೂರನ್ನು ಬಡಿಗಲ್ಲಿನ (ಅಧಿಕರಣ) ಮೇಲೆ ಇಟ್ಟು ಚಿಹ್ನೆಯನ್ನು ಹೊಂದಿದ ಮುದ್ರೆಯಿಂದ (ಬಿಂಬ ಟಂಕ) ಮೆದುವಾಗಿ ಸುತ್ತಿಗೆಯಿಂದ ಬಡಿಯುತ್ತಿದ್ದರು. ಈ ತಗಡಿನ ಚೂರಿನ ಮೇಲೆ ಮುದ್ರೆಯಲ್ಲಿದ್ದ ಚಿಹ್ನೆ ಬೀಳುತ್ತಿತ್ತು. ಇದರಿಂದ ಒಂದು ಚಿಹ್ನೆಯ ನಾಣ್ಯ ತಯಾರಾಗುತ್ತಿತ್ತು. ಐದು ಚಿಹ್ನೆಗಳು ನಾಣ್ಯದಲ್ಲಿರಬೇಕಾದರೆ ಇದೇ ರೀತಿ ಐದು ಸಾರಿ ಮಾಡಬೇಕಾಗುತ್ತಿದ್ದಿತು. ಇದರಿಂದ ಮುಮ್ಮುಖಿಪ್ಪಳ್ಳಿ ನಾಣ್ಯಗಳು ತಯಾರಾಗುತ್ತಿದ್ದವು. ಇವುಗಳ ಹಿಮ್ಮುಖಿಗಳು ಖಾಲಿಯಾಗಿರುತ್ತಿದ್ದವು. ಈ ಚಿಹ್ನೆಗಳ ಅರ್ಥವನ್ನು ಮುಂದೆ ವಿವರಿಸಲಾಗಿದೆ. ಈ ರೀತಿ ಪಂಚ ಚಿಹ್ನೆಯ ನಾಣ್ಯಗಳನ್ನು ತಯಾರಿಸುತ್ತಿದ್ದರು. ಈ ರೀತಿಯ ನಾಣ್ಯಗಳನ್ನೇ ಕಾಷಾರ್ಥಕವೂ ಸೇರಿದಂತೆ ಪ್ರಾಚೀನ ಭಾರತದ ಎಲ್ಲಿಡೆ ಬಳಕೆಯಲ್ಲಿದ್ದವು. ಈ ರೀತಿಯ ನಾಣ್ಯಗಳು ಚಿನ್ನದಲ್ಲಿ ದೊರಕಲ್ಲ. ಕೇವಲ ಚೆಳ್ಳಿ ಮತ್ತು ತಾಮ್ರದ ಪಂಚ ಚಿಹ್ನೆಯ ನಾಣ್ಯಗಳು ಈವರೆಂಬೆ ದೊರಕವೇ. ಚಿನ್ನವು ತೀರ

ಮೆದುವಾದುದರಿಂದ ಈ ತಾಂತ್ರಿಕರೆಗೆ ಹೊಂದಿಕೊಳ್ಳಲೇ ಹೋಗಿದ್ದುದರಿಂದ, ಬೀಸ್ತದ ಪಂಚ್ ಮಾರ್ಕೋ ನಾಣ್ಯಗಳನ್ನು ವಿಶೇಷವಾಗಿ ಪ್ರಾಚೀನ ಕಾಲದಲ್ಲಿ ತಯಾರಿಸಲಿಲ್ಲವೆಂದು ಉಹ ಮಾಡಲಾಗಿದೆ. ಆದರೆ ಈ ವಿಷಯದಲ್ಲಿ ಖಚಿತತೆಯಿಲ್ಲ. ಆದರೆ ಬೆಳ್ಳಿಯ ಪಂಚ್ ಬೆಳ್ಳಿಯ ನಾಣ್ಯಗಳೇ ಭಾರತಾದ್ಯಂತ ವಿಶೇಷವಾಗಿ ದೊರಕಿವೆ ಎಂಬುದು ಮಾತ್ರ ಗಮನಾರ್ಹ ಸಂಗತಿ.

## ಎರಕ ಹುಯ್ಯವ ವಿಧಾನ

ಒಂದೊಂದೇ ನಾಣ್ಯವನ್ನು ಪಂಚ್ ಮಾರ್ಕೋ ವಿಧಾನದಲ್ಲಿ ತಯಾರು ಮಾಡುವುದು ತುಂಬ ನಿಧಾನವಾದ ಕೆಲಸ; ಸಾಕಷ್ಟು ಸಮಯವನ್ನು ಹಿಡಿಯುವ ಕೆಲಸ. ಕೆಲವೇ ನಾಣ್ಯಗಳು ಬೇಕಾದಾಗ ಈ ವಿಧಾನವನ್ನು ಅನುಸರಿಸಬಹುದು. ಕಾಲಕ್ರಮದಲ್ಲಿ ನಾಣ್ಯದ ಬಳಕೆ ಹೆಚ್ಚಾಗಿ, ಶೀಷ್ಟಗತಿಯಲ್ಲಿ ನಾಣ್ಯಗಳನ್ನು ತಯಾರಿಸುವ ಆವಶ್ಯಕತೆ ತಲೆದೋರಿತು. ಆಗ ಹಿಂದಿನ ವಿಧಾನಗಳು ಅಸಮರ್ಪಕವೆನಿಸಿ, ಹೂಸ ತಾಂತ್ರಿಕ ವಿಧಾನವನ್ನು ಅನುಸರಿಸಲಾಯಿತು. ಈ ವಿಧಾನವೇ ಎರಕಹುಯ್ಯವ ವಿಧಾನ. ಆರಂಭದಲ್ಲಿ ಕಲ್ಲಿನ ಇಲ್ಲವೇ ಸುಟ್ಟಿ ಮಣಿನಿಂದ ಅಚ್ಚನ್ನು ತಯಾರಿಸಲಾಯಿತು. ಒಂದು ಭಾಗದಲ್ಲಿ ಮುಮ್ಮುಖಿದ ವಿನ್ಯಾಸ, ಮತ್ತೊಂದು ಭಾಗದಲ್ಲಿ ಹಿಮ್ಮುಖಿದ ವಿನ್ಯಾಸಗಳನ್ನು ಕೊರೆದು, ಅವುಗಳಿರಡನ್ನೂ ಒಂದರಮೇಲೆ ಒಂದರಂತೆ ಇಟ್ಟು, ಒಂದು ರಂಧ್ರವನ್ನು ಕೊರೆಯಲಾಯಿತು. ಈ ರಂಧ್ರದ ಮೂಲಕ ಕಾದ ಲೋಹದ ದ್ರವವನ್ನು ಸುರಿದಾಗ, ಅದು ಈ ಎರಡು ಅಚ್ಚಗಳ ಮಧ್ಯ ಸೇರಿ ಪ್ರಸರಿಸಿ, ಎರಡು ಮುಖಿಗಳಿಂದ ನಾಣ್ಯವ ದೊರಕ್ತಿದ್ದಿತು. ಆರಿದ ನಂತರ ಇದನ್ನು ಅಚ್ಚಗಳಿಂದ ಬೇರೆಡಿಸಿದರೆ ನಾಣ್ಯವ ದೊರಕ್ತಿದ್ದಿತು. ಈ ರೀತಿ ಹತ್ತಾರು ಅಥವಾ ನೂರಾರು ಅಚ್ಚಗಳನ್ನು ಬಳಸಿ ಒಂದೇ ನಾರಿಗೆ ಒಮುಸಂಖ್ಯೆಯ ನಾಣ್ಯಗಳನ್ನು ಟಂಕಿಸಬಹುದಾಗಿದ್ದಿತು. ಆದುದರಿಂದ ಪಂಚ್ ಮಾರ್ಕೋ ಪದ್ಧತಿಯನ್ನು ಕೈಬಿಟ್ಟು ಈ ವಿಧಾನವನ್ನು ಅನುಸರಿಸಲು ಅಂದಿನ ರಾಜವಂಶಗಳು ಪ್ರಾರಂಭಿಸಿದವು. ಇದೇ ವಿಧಾನದಲ್ಲಿ ಸ್ಪಷ್ಟ ಸಮಯದ ನಂತರ ಸುಧಾರಣೆಯನ್ನು ಮಾಡಲಾಯಿತು. ಒಂದೊಂದೇ ಅಚ್ಚ ಉಪಯೋಗಿಸುವ ಬದಲು ಹತ್ತಾರು ಅಚ್ಚಗಳನ್ನು ಒಟ್ಟಿಗೆ ಸೇರಿಸುವ ವಿಧಾನವು ಬಳಕೆಗೆ ಬಂದಿತು (ಬೆಲ್ಲದಚ್ಚಿನ ರೀತಿಯಲ್ಲಿ). ಒಂದು ಚೌಕವಾದ ಅಥವಾ ಆಯತಾರದ ಕಲ್ಲಿನ ಅಥವಾ ಲೋಹದ ಇಲ್ಲವೇ ಜೀಡಿಮಣಿನ ಮೇಲುಗಡೆ ನಾಣ್ಯದ ಮುಮ್ಮುಖಿ; ಇದೇ ರೀತಿಯ ಇನ್ನೊಂದರಲ್ಲಿ ಹಿಮ್ಮುಖಿದ ವಿನ್ಯಾಸಗಳನ್ನು ಕೊರೆಯಲಾಯಿತು. ಒಂದೊಂದು ನಾಣ್ಯದ ವಿನ್ಯಾಸವನ್ನೂ ರಂಧ್ರಗಳ ಮೂಲಕ ಸೇರಿಸಲಾಯಿತು. ಈ ಕಲ್ಲಿನ ಅಚ್ಚಿನ ಮಧ್ಯದಲ್ಲಿ ಒಂದು ರಂಧ್ರವನ್ನು ಮಾಡಿ, ಒಂದರ ಮೇಲೊಂದರಂತೆ ಅವುಗಳನ್ನು ಇಡಲಾಯಿತು. ಇವೆಲ್ಲವನ್ನೂ ಒಂದು ದೊಡ್ಡ ಲೋಹದ ಪಾತ್ರೆಯಲ್ಲಿಟ್ಟು ಕೆಳಗಿನಿಂದ ಉರಿಹಾಕಿ ಮೇರಿನ ರಂಧ್ರದಿಂದ ಕಾದಿರುವ ಲೋಹದ ದ್ರವವನ್ನು

ಸುರಿಯಲಾಯಿತು. ಈ ದ್ವಾರವು ಮೇಲಿನ ಅಚ್ಚಿನಿಂದ ಕೆಳಗಿನ ಅಚ್ಚಿನವರೆಗೆ ಹರಿದು, ಪ್ರತಿಯೊಂದು ಅಚ್ಚಿನಲ್ಲಿರುವ ಹತ್ತಾರು ನಾಣ್ಯ ವಿನ್ಯಾಸಗಳಿಗೆ ಪ್ರವಹಿಸುತ್ತಿತ್ತು. ಅನಂತರ ಉರಿಯನ್ನು ನಂದಿಸಿ, ಇದು ಆರಿದ ನಂತರ ಒಂದೊಂದೇ ಅಚ್ಚನ್ನು ಈಚೀಗೆ ತೆಗೆದು, ಅದರಲ್ಲಿದ್ದ ಹತ್ತಾರು ನಾಣ್ಯಗಳನ್ನು ಹೊರತೆಗೆಯುತ್ತಿದ್ದರು. ಒಂದು ಸಾರಿಗೆ ನೂರು ಇಡ್ಡಲಿಗಳನ್ನು ಮಾಡುವಂತೆ, ಈ ವಿಧಾನದಲ್ಲಿ ನೂರಾರು ನಾಣ್ಯಗಳನ್ನು ಒಂದೇ ಸಾರಿಗೆ ಮಾಡುವ ಅವಕಾಶವಿದ್ದಿತ್ತು. ಆದುದರಿಂದ ಈ ವಿಧಾನ ಬಹಳ ಜನಾನುರಾಗಿಯಾಗಿ ಅನೇಕ ರಾಜವಂಶಗಳು ಈ ವಿಧಾನವನ್ನು ಅನುಸರಿಸಲು ಆರಂಭಿಸಿದವು. ಚಾಲುಕ್ಯ, ಗಂಗ, ರಾಷ್ಟ್ರಕೂಟ ಮುಂತಾದ ರಾಜವಂಶಗಳ ನಾಣ್ಯಗಳು ಈ ರೀತಿಯ ವಿಧಾನದಿಂದ ತಯಾರಾದವುಗಳಾಗಿವೆ. ಅತ್ಯಂಜಿವೀರ, ಸಾಂಚಿ, ನಲಂದ, ಕಾಶಿ ಮುಂತಾದ ಕಡೆಗಳಲ್ಲಿ ನಡೆಸಿದ ಉತ್ತಮನಂಗಳಲ್ಲಿ ನಾಣ್ಯಗಳನ್ನು ತಯಾರಿಸಲು ಬಳಸಲಾದ ಸುಟ್ಟಿ ಮಣಿನ ಅಚ್ಚಿಗಳು ಹೇರಳುವಾಗಿ ದೊರಕಿವೆ. ಶಾತವಾಹನ ದೋರೆ ವಾಸಿಷ್ಠಿಪ್ತತ್ವ ಪುಳುಮಾವಿಗೆ ಸೇರಿದ ನಾಣ್ಯದ ಅಚ್ಚಿಗಳು ಕಾಂಚಿಯಲ್ಲಿ ನಡೆದ ಉತ್ತಮನಂಗಳಲ್ಲಿ ದೊರಕಿವೆ. ಬನವಾಸಿಯಲ್ಲಿ ಹಾಗೂ ತಲಕಾಡಿನಲ್ಲಿ ದೊರಕಿರುವ ಅಚ್ಚಿಗಳಿಂದ ರೋಮನ್ ಚಕ್ರವರ್ತಿ ಟೈಬೀರಿಯಸ್‌ನ ನಾಣ್ಯವನ್ನು ತಯಾರಿಸಲು ಬಳಸಲಾಗುತ್ತಿತ್ತು. ಕನ್ನಡ ಶಾಸನಗಳಲ್ಲಿ ಅಚ್ಚಿ ಎನ್ನುವ ಪದ ನಾಣ್ಯವನ್ನು ತಯಾರು ಮಾಡುವ ಸಾಧನ ಎನ್ನುವ ಆರ್ಥದಲ್ಲಿ ಬಳಸಲಾಗಿದೆ. ಇದರಿಂದ ತಯಾರಾದ ನಾಣ್ಯಗಳನ್ನು ಅಚ್ಚಿ ಎಂದು ಕರೆಯಲು ಆರಂಭಿಸಿದರು. ಹೇಮಾಚ್ಚಿ, ನವಿಲಚ್ಚಿ ಮುಂತಾದ ಪದಗಳು ಇದನ್ನೇ ಸೂಚಿಸುತ್ತವೆ. ಕನ್ಫಾಟಕದಲ್ಲಿ ಈ ವಿಧಾನದಿಂದ ನಾಣ್ಯಗಳನ್ನು ತಯಾರಿಸುವ ಪರಂಪರೆ ಶ್ರೀ.ಪೂ. ಎರಡನೆಯ ಶತಮಾನರಿಂದ ಶ್ರೀ.ಶ. ಏಳನೆಯ ಶತಮಾನದವರೆಗೆ ನಡೆದುಬಂದಿತ್ತು.

## ಉಬ್ಬ ವಿನ್ಯಾಸದ ವಿಧಾನ

ಈ ವಿಧಾನದಲ್ಲಿ ನಾಣ್ಯದ ಮುಮ್ಮುಖಿದ ವಿನ್ಯಾಸದ ಲೋಹದ ಪ್ರತಿಕೃತಿಯನ್ನು ಮೊದಲು ತಯಾರಿಸಿ, ನಂತರ ಅದನ್ನು ತೆಳುಗಿನ ಮೆದುವಾದ ಚಿನ್ನದ ತಗಡಿನ ಮೇಲೆ ಗಟ್ಟಿಯಾಗಿ ಒತ್ತಲಾಗುತ್ತಿತ್ತು. ಬೇಕೆನಿಸಿದರೆ ಮರದ ಸುತ್ತಿಗೆಯಿಂದ ಅದರ ಮೇಲೆ ಮೃದುವಾಗಿ ಹೊಡೆಯಲಾಗುತ್ತಿತ್ತು. ಇದೇ ರೀತಿ ಹಿಮ್ಮುಖಿದ ವಿನ್ಯಾಸವನ್ನೂ ತಯಾರಿಸಿ, ಈ ಎರಡನ್ನೂ ಸೇರಿಸಲಾಗುತ್ತಿತ್ತು. ಇದರಿಂದ ಎರಡು ಮುಖಿಗಳುಳ್ಳ ನಾಣ್ಯಗಳು ತಯಾರಾಗುತ್ತಿನ್ನಿಂತೆ. ಈ ರೀತಿಯ ನಾಣ್ಯಗಳನ್ನು ದಕ್ಷಿಣ ಕೋಸಲ, ವಿದ್ಭ್ರ ಮುಂತಾದ ಕಡೆಗಳಲ್ಲಿ ಶ್ರೀ.ಶ. ಆರನೆಯ ಶತಮಾನದಲ್ಲಿ ಉಂಟಿಸಲಾಗುತ್ತಿತ್ತು. ಶರಭಪುರೀಯ ವಂಶದ ರಾಜರುಗಳಾದ ಮಹೇಂದ್ರಾದಿತ್ಯ, ಕ್ರಮಾದಿತ್ಯ ಈ ವಿಧಾನವನ್ನು ಅನುಸರಿಸಿ ನಾಣ್ಯಗಳನ್ನು ತಯಾರಿಸಿದ್ದರು. ನಳವಂಶದ ದೊರೆಗಳಾದ ವರಹರಾಜ, ಭವದತ್ತರಾಜ, ನಂದನರಾಜ ಮುಂತಾದವರ ನಾಣ್ಯಗಳೂ ಈ ತಾಖತ್ತಿಕ ವಿಧಾನದಿಂದ ತಯಾರಾದವುಗಳಾಗಿವೆ.

ಈ ಪದ್ಧತಿ ಅಷ್ಟೇನೂ ಜನಾನುರಾಗಿಯಾಗಲಿಲ್ಲ. ಕರ್ನಾಟಕದಲ್ಲಿ ಈ ವಿಧಾನವನ್ನು ಯಾವ ರಾಜವಂಶಗಳೂ ಅನುಸರಿಸಲಿಲ್ಲ.

## ನಾಣ್ಯದ್ವಾರಾ ವಿಧಾನ

ಇದೇ ಅತ್ಯಂತ ಮುಂದುವರಿದ ವಿಧಾನವೆಂದು ಪರಿಗಳಿಸಬಹುದು. ಇದರಲ್ಲಿ ನಾಣ್ಯದ ಮುಮ್ಮುಖಿದ ವಿನ್ಯಾಸವನ್ನು, ಪರಿಶ್ರಮ ಹೊಂದಿದ ಅಕ್ಷಸಾಲಿಗಳಿಂದ ತಯಾರಿಸುವುದು ಮೊದಲನೆಯ ಕೆಲಸ. ಇದೇ ರೀತಿ ಹಿಮ್ಮುಖಿ ನಾಣ್ಯದ ವಿನ್ಯಾಸವನ್ನು ನಂತರ ತಯಾರಿಸಲಾಗುವುದು. ಇವುಗಳನ್ನು ಮುದ್ರೆ ಎಂದು ಕರೆಯಬಹುದು. ಈ ಮುದ್ರೆಗಳನ್ನು ಕೆಬ್ಬಿಣ ಅಥವಾ ಉತ್ತಿನಿಂದ ತಯಾರಿಸಲಾಗುವುದು. ಮುಮ್ಮುಖಿದ ಮುದ್ರೆಯನ್ನು ಕೆಳಗೆ ಇಡಲಾದ ಬಡಿಗಲ್ಲಿಗೆ ಸೇರಿಸಬೇಕು. ಅಂದರೆ ಮುದ್ರೆಯು ಸರಿಯಾಗಿ ಕುಳಿತುಕೊಳ್ಳುವುದಂತೆ, ಆದರೆ ಬೇಕಾದಾಗ ಬದಲಾಯಿಸುವುದಂತೆ, ಆದರಲ್ಲಿ ಅಳವಡಿಸಬೇಕು. ಇದೇ ರೀತಿ ಹಿಮ್ಮುಖಿದ ಮುದ್ರೆಯನ್ನು ಕೈದಂಡ ಅಥವಾ ಕಾವಿನಲ್ಲಿ ನಾಣ್ಯದ ವಿನ್ಯಾಸ ಕೆಳಗೆ ಕಾಣುವುದಂತೆ ಅಳವಡಿಸಬೇಕು. ಯಂತ್ರವನ್ನು ಕೈಯಿಂದ ಚಾಲನೆ ಮಾಡಿದಾಗ, ಮೇಲಿನ ಮುದ್ರೆಯು ಕೆಳಗಿನ ಮುದ್ರೆಯನ್ನು ಮೃದುವಾಗಿ ತಟ್ಟುವುದಂತೆ ಇರಬೇಕು. ಇನ್ನೊಂದು ಕಡೆ ನಾಣ್ಯಗಳ ಶೂಕ, ಆಕಾರ ಮತ್ತು ದಪ್ಪಕ್ಕೆ ಅನುಸಾರವಾಗಿ ಲೋಹದ ಖಾಲಿ ಚೂರುಗಳನ್ನು ತಯಾರು ಮಾಡಿ ಇಟ್ಟುಕೊಂಡಿರಬೇಕು. ಎರಕ ಹುಯ್ಯವ ವಿಧಾನವನ್ನು ಅನುಸರಿಸಿ, ಈ ರೀತಿಯ ಚೂರುಗಳನ್ನು ತಯಾರಿಸಿ ಇಟ್ಟುಕೊಂಡಿದ್ದು, ಅವುಗಳನ್ನು ಮಂದ ಉರಿಯಲ್ಲಿ ಕಾಯಿಸಬೇಕು. ಈ ರೀತಿ ಕಾಯಿಸಿದ ಲೋಹದ ಚೂರು ಬಡಿಗಲ್ಲಿನ ಮೇಲೆ ಇಟ್ಟು ಕೈಯಿಂದ ಚಾಲನೆ ಮಾಡಬೇಕು. ಈ ಲೋಹದ ಚೂರು ಬಿಸಿಯಾಗಿರುವುದರಿಂದ, ಮೇಲಿನ ಮುದ್ರೆ ಮತ್ತು ಕೆಳಗಿನ ಮುದ್ರೆಗಳು ಒಂದಕ್ಕೊಂದು ತಟ್ಟುವುದರಿಂದ, ಹೊರೆಯಲಾಗಿದ್ದ ವಿನ್ಯಾಸಗಳು ಈ ಚೂರುಗಳ ಮೇಲೆ ಏಕಕಾಲದಲ್ಲಿ ಒತ್ತಲ್ಪಡುತ್ತವೆ. ಅದರಿಂದ ಮುಮ್ಮುಖಿ ಮತ್ತು ಹಿಮ್ಮುಖಿದ ನಾಣ್ಯವು ತಯಾರಾಗುತ್ತದೆ. ನಾಣ್ಯದಲ್ಲಿರುವ ಎಲ್ಲ ಬಿಂಭೆಗಳೂ ಏಕಕಾಲದಲ್ಲಿ ನಾಣ್ಯದ ಮೇಲೆ ಅಜ್ಞಾಗುತ್ತವೆ. ಇದರಿಂದ ನಾಣ್ಯಗಳನ್ನು ಶೀಘ್ರ ವೇಗದಲ್ಲಿ ತಯಾರಿಸಲು ಅನುಕೂಲವಾಗುತ್ತದೆ. ಪ್ರಾಚೀನ ಕಾಲದಲ್ಲಿ ನಾಣ್ಯಗಳನ್ನು ತಯಾರಿಸುವಾಗ ಈ ಮುದ್ರೆಗಳು ಅಜಾಗರೂಕತೆಯಿಂದ ಆಚಿ - ಈಚಿ ಹೊರಳುತ್ತಿದ್ದುದರಿಂದ ಅನೇಕ ನಾಣ್ಯಗಳ ಮೇಲೆ ಪೂರ್ವ ವಿವರಗಳು ದೊರೆಯದೆ ಹೋಗುವುದು ಸಾಮಾನ್ಯವಾದ ಸಂಗತಿ. ತಾಮ್ರದ ನಾಣ್ಯಗಳಲ್ಲಿ ಇದು ಹೆಚ್ಚಿಗೆ ಕಾಣಬರುತ್ತದೆ. ಕರ್ನಾಟಕದಲ್ಲಿ ಹೊಯ್ಯಳ, ಸೇವಣ, ವಿಜಯನಗರ, ನಾಯಕರು ಮುಂತಾದವರ ನಾಣ್ಯಗಳು ಈ ವಿಧಾನದಿಂದ ತಯಾರಾದವುಗಳಾಗಿವೆ.

ಕರ್ನಾಟಕದ ಕೆಲವು ಶಾಸನಗಳು ಈ ವಿಧಾನದ ಬಗೆಗೆ ಬೆಳಕು ಬೆಳ್ಳುತ್ತವೆ. ಶಾಸನಗಳಲ್ಲಿ ಉಂಡಿಗೆ (ರಾಜನ ಮುದ್ರೆ), ಕಮ್ಮಟಿದ ಆಣೆ, ಅಚ್ಚಿನಮೋಳೆ, ಅಚ್ಚಿನ

ಕಣೆ, ಅಣೆ, ಅಚ್ಚು ಮುಂತಾದ ಪದಗಳು ನಾಣ್ಯ ಟಂಕನ ಸಂದರ್ಭದಲ್ಲಿ ಕಾಣಬರುತ್ತವೆ. ಇವುಗಳ ಖಚಿತವಾದ ಸ್ವರೂಪ ತಿಳಿಯಬರದಿದ್ದರೂ, ಇವು ದ್ವಿಮುದ್ರಾವಿಧಾನದ ಸಾಧನಗಳು ಎಂಬುದರಲ್ಲಿ ಸಂದೇಹವಿಲ್ಲ. ಕೆಳದಿ ನಾಯಕರ ಕಾಲದ ಒಂದು ನಾಣ್ಯ ಟಂಕಿಸುವ ಯಂತ್ರವು ನಗರದಲ್ಲಿ ದೊರಕಿದೆ. ಅದು ರುಪಾಯಿಗಳನ್ನು ತಯಾರುಮಾಡುತ್ತಿದ್ದ ‘ಟಂಕಶಾಲೆ ಕಲ್ಲು’ ಎಂದು ಅದರ ಮೇಲಿನ ಶಾಸನದಿಂದ ಗೊತ್ತಾಗುತ್ತದೆ. ಉತ್ತರನಗಳಲ್ಲಿ ಆಗಿನ ಕಾಲದ ನಾಣ್ಯಸಾಧನಗಳು ದೊರಕಿದರೆ, ಅವುಗಳ ತಾಂತ್ರಿಕತೆಯ ಬಗೆಗೆ ಹೆಚ್ಚು ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ನಾವು ಆಗಲೇ ಗಮನಿಸಿರುವಂತೆ ವೈಜ್ಞಾನಿಕ ವಿಧಾನಗಳು ನಾಣ್ಯಶಾಸ್ತ್ರಜ್ಞನಿಗೆ ಲೋಹಗಾರಿಕಾ ತಂತ್ರಜ್ಞಾನವನ್ನು ತಿಳಿಸುವ ಸಾಧನಗಳಾಗಿವೆ. ನಾಣ್ಯಗಳ ಅಸ್ತಿತ್ವಕ್ಕೆ ಧಕ್ಕೆ ಬರದೇ ಇರದಂತಹ ವೈಜ್ಞಾನಿಕ ಮಾರ್ಗಗಳನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಂಡು ನಾಣ್ಯ ತಯಾರಿಕಾ ತಾಂತ್ರಿಕ ವಿಧಾನಗಳನ್ನು ಇನ್ನಷ್ಟು ವಿಶದವಾಗಿ ಹಾಗೂ ಸ್ವಷ್ಟವಾಗಿ ತಿಳಿಯಬಹುದಾಗಿದೆ. ಇತ್ತೀಚೆಗೆ ಈ ತಾಂತ್ರಿಕ ಪರೀಕ್ಷೆಗಳು ಹೆಚ್ಚಾಗಿ ನಡೆಯುತ್ತಿರುವುದು ಸಮಾಧಾನದ ಸಂಗತಿ.

## ನಾಣ್ಯಗಳ ಪ್ರಾಚೀನತೆ

ಕನಾರಟಕ ನಾಣ್ಯಗಳ ಪ್ರಾಚೀನತೆಯನ್ನು ತಿಳಿಯಬೇಕಾದರೆ, ಭಾರತದ ಪ್ರಾಚೀನ ನಾಣ್ಯಗಳ ಉಗಮ ಮತ್ತು ವಿಕಾಸವನ್ನು ತಿಳಿಯಬೇಕು. ಏಕೆಂದರೆ ಈ ಮೊದಲನೆಯದು ಎರಡನೆಯದರಲ್ಲಿ ಅಂತರ್ಗತವಾಗಿದೆ. ಈ ವಿಷಯದಲ್ಲಿ ಆನೇಕ ಸಿದ್ಧಾಂತಗಳಿಂದ್ದು ಖಚಿತವಾದ ಅಭಿಪ್ರಾಯಗಳು ರೂಪಿತವಾಗಿಲ್ಲ. ಮಾಹಿತಿಗಳ ಅಭಾವವೇ ಇದಕ್ಕೆ ಮುಖ್ಯ ಕಾರಣ. ಅತ್ಯಂತ ಪ್ರಾಚೀನ ಕಾಲದ ನಾಣ್ಯಗಳು ದೊರಕಿಲ್ಲವಾದುದರಿಂದ, ಸಾಹಿತ್ಯಕ ಮಾಹಿತಿಗಳು ಈ ವಿಷಯದ ಮೇಲೆ ಏನು ಬೇಳಕು ಬೆಲ್ಲುತ್ತವೆ ಎಂಬುದನ್ನು ಪ್ರಮುಖವಾಗಿ ಗಮನಿಸಬೇಕಾಗುತ್ತದೆ.

ನಮ್ಮ ದೇಶದ ಅತ್ಯಂತ ಪ್ರಾಚೀನ ಸಂಸ್ಕೃತಿ ಎಂದರೆ ಸಿಂಧೂ ನಾಗರಿಕತೆ. ಇದನ್ನು ಸಿಂಧೂ-ಸರಸ್ವತಿ ಎಂದೂ ಕರೆಯಲಾಗಿದೆ. ಇದು ಶ್ರೀ.ಪ್ರಾ. ಮೂರು ಸಾಬಿರ ವರ್ಷಗಳಿಂದ ಆರಂಭವಾಗಿ ಹರಷ್ಟ, ಮೊಹಂಡೊದಾರೋ, ಲೋಘಾಲ್, ಕಾಲಿಬಂಗನ್, ರೂಪರ್ ಮುಂತಾದ ಕಡೆಗಳಲ್ಲಿ ಹರಡಿಕೊಂಡಿತ್ತು ಎನ್ನವುದು ಇತ್ತೀಚೆನ ಸಂಶೋಧನೆಗಳಿಂದ ದೃಢಪಟ್ಟಿದೆ. ಮೊಹಂಡೊದಾರೋ ಉತ್ತರನದಲ್ಲಿ ಒಂದು ಬೆಳ್ಳಿಯ ಮೂಚೆ ದೊರಕಿತು. ಅದರಲ್ಲಿ ಕೆಲವು ಆಭರಣಗಳು ಮತ್ತು ಬೆಳ್ಳಿಯ ಚೂರುಗಳು ಕಂಡುಬಂದವು. ಈ ಬೆಳ್ಳಿಯ ಚೂರುಗಳು ವಿವಿಧ ಆಕಾರಗಳಿಂದ್ದು, ಅವುಗಳ ತೂಕವ ಒಂದೇ ಸಮನಾಗಿದ್ದಿತು. ಅವುಗಳ ಮೇಲೆ ಕೆಲವು ಚಿಹ್ನೆಗಳಿಂದ್ದವು. ಪಂಚ ಮಾರ್ಕಣ ನಾಣ್ಯಗಳಲ್ಲಿ ಕಂಡುಬರುವ ಚಿಹ್ನೆಗಳಿಗೆ ಇವು ತೀರ ಸಮೀಪವಾಗಿದ್ದವು. ಇವು ಆಭರಣಗಳಿರಬೇಕೆಂದು ಕೆಲವರು ಭಾವಿಸಿದರೆ ಮತ್ತೆ ಕೆಲವರು ಇವು ತೂಕದ ಸಿಟ್ಟಿಗಳು ಎಂದು ಅಭಿಪ್ರಾಯಪಟ್ಟಿರು.

ಇದನ್ನು ಪುನಃ ಪರಿಶೀಲಿಸಿದ ಕೊಶಾಂಬಿಯವರು ಇವು ನಾಟ್ಯಗಳು ಎಂಬುದರಲ್ಲಿ ಸಂದೇಹವಿಲ್ಲ ಎಂದು ವಿವರಿಸಿದರು. ಆಕಾರ ಮತ್ತು ಅಳತೆಗಳಲ್ಲಿ ಈ ಬೆಳ್ಳಿಯ ಚೊರುಗಳು ಆನಂತರದ ಪಂಚ್ ಮಾಡಿದ ಬೆಳ್ಳಿಯ ನಾಟ್ಯಗಳನ್ನು ಹೋಲುತ್ತಿದ್ದುದರಿಂದ, ಇವು ನಾಟ್ಯದ ಅತ್ಯಂತ ಪ್ರಾಚೀನ ಮಾದರಿಗಳು ಎಂಬುದು ಸ್ವಷ್ಟ. ಆದರೆ ಈ ವಿಷಯದಲ್ಲಿ ವಿದ್ವಾಂಸರಲ್ಲಿ ಭಿನ್ನಭಿಪ್ರಾಯವಿದೆ. ಈ ಬೆಳ್ಳಿಯ ಚೊರುಗಳು ಸಿಂಧೂ ನಾಗರಿಕತೆಯ ಹೊನೆಯ ಹಂತಕ್ಕೆ ಸೇರಿದ ಸ್ತರಗಳಲ್ಲಿ ದೊರಕಿರುವುದರಿಂದ, ಈ ನಾಗರಿಕತೆಯ ಈ ಹಂತದಲ್ಲಿ ನಾಟ್ಯದ ಕಲ್ಲನೆ ಭಾರತೀಯರಿಗೆ ಇತ್ತು ಎಂದು ಉಹಿಸಬಹುದು. ಆದರೆ ಅನೇಕ ವಿದ್ವಾಂಸರು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.

ಇದಾದ ನಂತರ ನಮಗೆ ಮಾಹಿತಿ ದೊರಕುವುದು ಖ್ಯಾತಿ ಸೂಕ್ತಗಳಿಂದ. ಇದೇ ಅತ್ಯಂತ ಪ್ರಾಚೀನವಾದ ಸಾಹಿತ್ಯಕ ಆಕರ. ಖ್ಯಾತಿ ಕಾಲದಲ್ಲಿ ಹಸುಗಳನ್ನು ಖ್ಯಾತಿ ಅಥವಾ ಧನವನ್ನಾಗಿ ಪರಿಗಣಿಸುತ್ತಿದ್ದರು. ಅನೇಕ ಸೂಕ್ತಗಳ ಪ್ರಕಾರ ಹಸುಗಳನ್ನು ಪದಾರ್ಥಗಳ ವಿನಿಮಯಕ್ಕೂ ಬಳಸುತ್ತಿದ್ದರು. ಆದರೆ ಖ್ಯಾತಿ ಕಾಲದಲ್ಲಿ ನಿಷ್ಕಾ ಎಂಬ ನಾಟ್ಯದ ಬಳಕೆ ಇದ್ದಿತೆಂದು ಸ್ವಷ್ಟವಾಗುತ್ತದೆ. ಹಿರಣ್ಯಪಿಂಡ, ಖಾಡಿ, ರುಕ್ಷ ಕರ್ಣಶೋಭನ ಮುಂತಾದ ಚಿನ್ನದ ಆಭರಣಗಳ ಜೊತೆಯಲ್ಲಿ ನಿಷ್ಕಾವೂ ಒಂದು ರೀತಿಯ ಆಭರಣವಾಗಿದ್ದಿತೆಂದು, ಗೊತ್ತಾಗುತ್ತದೆ. ನಿಷ್ಕಾ ಒಂದು ಸರ ಎಂದು ಭಾವಿಸಲು ಅವಕಾಶವಿದ್ದಂತೆ, ಆದನ್ನು ನಾಟ್ಯದ ರೂಪದಲ್ಲಿ ಬಳಸುತ್ತಿದ್ದೂ ತಿಳಿಯಬರುತ್ತದೆ. ಅಂದರೆ ನಿಷ್ಕಾವೆನ್ನುವುದು ಒಂದು ಗೊತ್ತಾದ ಪ್ರಮಾಣದ ತೂಕದ ನಾಟ್ಯ. ಇಂತಹ ನಾಟ್ಯಗಳಿಂದ ಮಾಡಿದ ಸರವನ್ನು ನಿಷ್ಕಾ ಎಂದೇ ಕರೆಯುತ್ತಿದ್ದರು. ಆದುದರಿಂದ ನಿಷ್ಕಾ ಎನ್ನುವುದಕ್ಕೆ ಈ ಕಾಲದಲ್ಲಿ ಈ ಎರಡು ಅರ್ಥಗಳೂ ಇದ್ದವು. ನಾಟ್ಯಗಳಿಂದ ಸರವನ್ನು ತಯಾರಿಸುವ ಪರಂಪರೆ ಇಂದಿಗೂ ನಡೆದುಬಂದಿದೆ. ಕಾಸಿನಸರ ಇಂದೂ ಬೇಡಿಕೆಯಲ್ಲಿರುವ ಆಭರಣ. ಅಂದರೆ ಲಕ್ಷ್ಮಿಯ ಬಿತ್ತೆವಿರುವ ನಾಟ್ಯರೂಪದ ಚೊರುಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಸರವೇ ಕಾಸಿನಸರ. ದಾನವನ್ನು ನೀಡಿದ ಉಲ್ಲೇಖಗಳಲ್ಲಿ ನಿಷ್ಕಾವನ್ನು ಹೆಸರಿಸಿದ್ದಾರೆಯೇ ಹೋರತು, ಇತರ ಆಭರಣಗಳಾದ ಖಾಡಿ, ರುಕ್ಷ ಮುಂತಾದವರುಗಳನ್ನಲ್ಲವೆಂಬುದು ಗಮನಾರ್ಹ ಸಂಗತಿ. ಭವ್ಯನೆಂಬ ದೊರೆಯು ಕಕ್ಷೀವರ್ತೆ ಎಂಬ ಖಚಿಗೆ ಒಂದು ನೂರು ನಿಷ್ಕಾಗಳನ್ನು ದಾನವಾಗಿ ಕೊಟ್ಟನೆಂದು ಹೇಳಿದೆ. ಮತ್ತೊಂದು ಸಂದರ್ಭದಲ್ಲಿ ಒಬ್ಬ ಕವಿಗೆ ಒಂದು ನೂರು ನಿಷ್ಕಾಗಳನ್ನು ನೀಡಲಾಯಿತು ಎಂದು ಹೇಳಿದೆ. ಆದುದರಿಂದ ದಾನ-ದಕ್ಷಿಣಾಗಳನ್ನು ಕೊಡುವಾಗ ನಿಷ್ಕಾಗಳನ್ನು ನೀಡುತ್ತಿದ್ದರು ಎಂದು ಖಚಿತವಾಗುತ್ತದೆ. ಹಿರಣ್ಯ ಪಿಂಡ ಎನ್ನುವುದು ಮುದ್ರೆಯಿಲ್ಲದ ಚಿನ್ನದ ಗಟ್ಟಿಯಾದರೆ, ನಿರ್ದಿಷ್ಟ ಆಕಾರದ ಹಾಗೂ ತೂಕದ ಚಿನ್ನದ ಚೊರುಗಳೇ ನಿಷ್ಕಾ; ಆದರಿಂದ ಮಾಡಿದ ಸರವೂ ನಿಷ್ಕಾ ಎನ್ನುವ ಹೆಸರಿನಿಂದ ಪ್ರಸಿದ್ಧವಾಗಿತ್ತು. ಇದನ್ನು ಗಮನಿಸಿದರೆ ಅತ್ಯಂತ ಪ್ರಾಧಿಕ ಹಂತದ ನಾಟ್ಯದ ಕಲ್ಲನೆ ಖ್ಯಾತಿ ದದ ಆಯ್ದರಿಗಿತ್ತು ಎಂಬುದು

ಖಚಿತವಾಗುತ್ತದೆ. ಮಗ್ನೇಡದ ಕಾಲದ ಬಗೆಗೂ ವಿದ್ಯಾಂಸರಲ್ಲಿ ಒಮ್ಮೆತ್ತವಿಲ್ಲ. ಅದು ಕ್ರಿ.ಪ್ರಾ. 2500ಕ್ಕೆ ಸೇರುತ್ತದೆ ಎಂದು ಕೆಲವರು ಭಾವಿಸಿದರೆ, ಮತ್ತೆ ಕೆಲವರು ಅದರ ಕಾಲ ಕ್ರಿ.ಪ್ರಾ. 1200 ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ಯಾವುದು ಸರಿ ಎಂಬ ಕ್ಷೇತ್ರವಾದ ಪ್ರಶ್ನೆಯನ್ನು ಬಿಟ್ಟು, ಮಗ್ನೇಡ ಕಾಲದ ಆರ್ಯರಿಗೆ ನಾಣ್ಯದ ಪರಿಚಯವಿತ್ತು ಎಂದು ಮಾತ್ರ ಹೇಳಬಹುದು. ಅದುದರಿಂದ ಸಾಹಿತ್ಯಕೆ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ ಭಾರತೀಯ ನಾಣ್ಯಗಳ ಪ್ರಾಚೀನತೆಯನ್ನು ಮಗ್ನೇಡದ ಕಾಲಕ್ಕೆ ಹೊಂದಿಸಬೇಕಾಗುತ್ತದೆ.

ಮಗ್ನೇಡ ಕಾಲದ ಅನಂತರ ಉತ್ತರ ವೈದಿಕ ಕಾಲವನ್ನು ಗಮನಿಸಬಹುದು. ಇದರಲ್ಲಿ ಇತರ ಮೂರು ವೇದಗಳು, ಬ್ರಾಹ್ಮಣಗಳು ಮತ್ತು ಉಪನಿಷತ್ತಗಳನ್ನು ಸೇರಿಸಬಹುದು. ಈ ಕಾಲದಲ್ಲಿಯೂ ನಿಷ್ಳಿದ ಬಳಕೆ ಹೆಚ್ಚಾಗಿ ಕಾಣಬರುತ್ತದೆ. ಅದು ಒಂದು ನಿರ್ದಿಷ್ಟ ತೂಕದ ಚಿನ್ನವನ್ನು ಸೂಚಿಸುತ್ತಿತ್ತು. ಇದರ ಜೊತೆಗೆ ನಾಣ್ಯಗಳೇ ಆದ ಸುವರ್ಣ, ಶತಮಾನ ಮತ್ತು ಪಾದಗಳ ಉಲ್ಲೇಖಗಳೂ ಕಾಣಬರುತ್ತವೆ. ಅನಂತರದ ಕಾಲದಲ್ಲಿ ಸುವರ್ಣ ಎನ್ನುವುದು ಚಿನ್ನದ ನಾಣ್ಯವಾಗಿದ್ದು ಅದರ ತೂಕ 144 ಗ್ರೇನ್‌ಗಳಾಗಿತ್ತು. ಅದುದರಿಂದ ಈ ಕಾಲದಲ್ಲಿಯೂ ಅದರ ಸ್ವರೂಪ ಇದೇ ರೀತಿ ಇದ್ದಿರಬಹುದೆಂದು ಉಹಿಸಲು ಅವಕಾಶವಿದೆ. ಶತಮಾನ ಎಂಬ ನಾಣ್ಯದ ವಿಷಯದಲ್ಲಿ ಇದಕ್ಕಿಂತ ಸ್ವಷ್ಟವಾದ ಮಾಹಿತಿ ದೋರುಹುತ್ತದೆ. ಅದು ವೃತ್ತಾಕಾರದ ಮತ್ತು ನಿರ್ದಿಷ್ಟ ರೂಪದ ಚಿನ್ನದ ನಾಣ್ಯವೇ ಆಗಿತ್ತು. ಅದುದರಿಂದ ಯಜ್ಞ - ಯಾಗಾದಿ ಧಾರ್ಮಿಕ ಕಾರ್ಯಗಳಲ್ಲಿ ಅದನ್ನು ದಕ್ಷಿಣೀಯ ರೂಪದಲ್ಲಿ ಪ್ರಯೋಧಿತರಿಗೆ ಕೊಡುತ್ತಿದ್ದರು. ಈ ನಾಣ್ಯವನ್ನು (ಶತಮಾನ) ದಕ್ಷಿಣೀಯಾಗಿ ಕೊಡುವುದರಿಂದ ನೂರು ವರ್ಷಗಳ ದೀರ್ಘ ಆಯಸ್ಸು ಪಡೆಯಬಹುದೆಂಬ ನಂಬಿಕೆಯು ಜನಗಳಲ್ಲಿತ್ತು. ಪಾದ ಎನ್ನುವುದು ಅದರ ಅರ್ಥವೇ ಸೂಚಿಸುವಂತೆ ನಿಷ್ಳೆ, ಸುವರ್ಣ ಮತ್ತು ಶತಮಾನ ನಾಣ್ಯಗಳ ನಾಲ್ಕನೆಯ ಒಂದು ಭಾಗದ ನಾಣ್ಯವಾಗಿತ್ತು. ಈ ಕಾಲದ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಪದವೆಂದರೆ ಕೃಷ್ಣಲಾ. ಇದು ತೂಕದ ಮಾದರಿಯೋ ಆಧವಾ ನಾಣ್ಯವೋ ಎಂಬ ವಿಷಯದಲ್ಲಿ ಖಚಿತ ಮಾಹಿತಿಯಿಲ್ಲ. ಈ ಕಾಲದ ಗ್ರಂಥಗಳಿಂದ ಇಷ್ಟು ಮಾಹಿತಿಗಳು ಮಾತ್ರ ದೋರುಹುತ್ತವೆ. ಇವುಗಳನ್ನು ತಯಾರು ಮಾಡುತ್ತಿದ್ದ ೧೯೫೩, ಇವುಗಳ ತೂಕ ಮುಂತಾದ ವಿಚಾರಗಳ ಬಗೆಗೆ ಅವು ಬೆಳಕು ಬೆಲ್ಲುವುದಿಲ್ಲ. ಅವುಗಳ ಖಚಿತ ಸ್ವರೂಪ ಗೊತ್ತಿಲ್ಲದೇ ಇದ್ದರೂ ಅವು ಪ್ರಾಧಿಕ ಹಂತದ ನಾಣ್ಯಗಳನ್ನು ಸೂಚಿಸುತ್ತವೆ ಎಂಬುದನ್ನು ಎಲ್ಲರೂ ಒಪ್ಪಾಗುತ್ತಾರೆ. ಇದರ ಕಾಲ ಕ್ರಿ.ಪ್ರಾ. 1000 ಎಂದು ಭಾವಿಸುವುದಾರೆ, ಈ ಸಮಯಕ್ಕಾಗಲೇ ನಾಣ್ಯದ ವಿಷಯದಲ್ಲಿ ಸಾಕಷ್ಟು ಬೆಳವಣೆಗೆ ಆಗಿತ್ತು ಎನ್ನುವುದು ಖಚಿತವಾಗುತ್ತದೆ.

ವೇದೋತ್ತರ ವೈದಿಕ ಕಾಲದ ಸಾಹಿತ್ಯದಲ್ಲಿ ಸೂತ್ರಗ್ರಂಥಗಳು, ಬೌದ್ಧ ಜಾತಕ, ತ್ರಿಪಿಟಕಗಳು ಮತ್ತು ಪಾಣಿನಿಯ ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥಗಳನ್ನು ಗಮನಿಸಬಹುದು. ಈ ಕಾಲದ ಸಾಹಿತ್ಯದಲ್ಲಿ ಚಿನ್ನದ ನಾಣ್ಯಗಳ ಉಲ್ಲೇಖ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಅವು ಹೆಚ್ಚು ಜನಾನುರಾಗಿಯಾಗಿದ್ದವು. ಜಾತಕಗಳಲ್ಲಿ ನಿಷ್ಠೆ ಎಂಬುದು ನಾಣ್ಯದ ಅರ್ಥದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಒಬ್ಬ ಹಾಘಡಿಗನು ಒಂದು ನೂರು ನಿಷ್ಠೆಗಳನ್ನು ಸಂಪಾದಿಸುತ್ತಿದ್ದನೇಂದು ಭೂರಿದತ್ತ ಜಾತಕ ತಿಳಿಸುತ್ತದೆ. ವೆಸ್ಪಂತರ ಜಾತಕದಲ್ಲಿ ಒಬ್ಬ ಖ್ಯಾದಿಯನ್ನು ಬಿಡುಗಡೆ ಮಾಡಲು ಒಂದು ಸಾವಿರ ನಿಷ್ಠೆಗಳನ್ನು ನೀಡಲಾಯಿತು ಎಂದು ಹೇಳಿದೆ. ಕುಹಕ ಜಾತಕದಲ್ಲಿ ಸನ್ಯಾಸಿಯೊಬ್ಬನು ಒಂದು ನೂರು ನಿಷ್ಠೆಗಳನ್ನು ಕಳ್ಳತನ ಮಾಡಿದ ವಿಷಯ ಪ್ರಸ್ತಾಪಿತವಾಗಿದೆ. ಇಡೀ ಜೀತವನವನ್ನು ಅನಾಧಃಿಂಡಕನು ನಿಷ್ಠೆಗಳಿಂದ ತುಂಬಿಸಿದ್ದನು ಎಂದು ವಿನಯಪಿಟಕ ತಿಳಿಸುತ್ತದೆ. ಉದಯ ಜಾತಕದಲ್ಲಿ ಮಾಡಕ ಎಂಬ ಇನ್ನೊಂದು ಸಣ್ಣ ಚಿನ್ನದ ನಾಣ್ಯದ ಪ್ರಸ್ತಾಪವೂ ಇದೆ. ಬಹುಶಃ ಇದು ಸುವರ್ಣ ಎಂಬ ನಾಣ್ಯದ ಹದಿನಾರನೆಯ ಒಂದು ಭಾಗವಿರಬೇಕು. ಈ ಮೇಲೆ ಹೆಸರಿಸಿದ ಬೌದ್ಧಗ್ರಂಥಗಳ ಕಾಲ ಸುಮಾರು ಕ್ರಿ.ಪ್ರಾ. 500-400. ಆದುದರಿಂದ ಈ ಸಮಯಕ್ಕಾಗೇ ನಾಣ್ಯ ತಾಂತ್ರಿಕತೆಯಲ್ಲಿ ಸಾಕಷ್ಟು ಬೆಳವಣಿಗೆ ಆಗಿದ್ದಿತು ಎಂದು ಗೊತ್ತಾಗುತ್ತದೆ.

ಪಾಣಿನಿಯ ಅಷ್ಟಾಧ್ಯಾಯಿ, ಇನ್ನೂ ಹೆಚ್ಚಿನ ಮಾಹಿತಿಗಳನ್ನು ನೀಡುತ್ತದೆ. ಪಾಣಿನಿಯು ತನ್ನ ಗ್ರಂಥದಲ್ಲಿ ಪ್ರಾಸಂಗಿಕವಾಗಿ ಆಗಿನ ಕಾಲದ ನಾಣ್ಯ ಪದ್ಧತಿಯನ್ನು ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾನೆ. ಎರಡು ಅರ್ಥವಾ ಮೂರು ನಿಷ್ಠೆಗಳಿಂದ ಮಾಡಿದ ವ್ಯವಹಾರಗಳನ್ನು ಪಾಣಿನಿಯು ದ್ವಿನಿಷ್ಠಂ ಮತ್ತು ತ್ರಿನಿಷ್ಠಂ ಎಂದು ಹೆಸರಿಸಿದ್ದಾನೆ. ಒಂದು ನೂರು ನಿಷ್ಠೆಗಳನ್ನು ಹೊಂದಿದವನು ಸ್ವೇಷ್ಟತ್ವತಿಕನಾದರೆ, ಸಹಸ್ರ ನಿಷ್ಠೆಗಳ ಒಡೆಯ ಸ್ವೇಷ್ಟಸಹಸ್ರಿಕನೆನಿಸಿಕೊಳ್ಳುತ್ತಾನೆ. ಪಾಣಿನಿಯು ಶತಮಾನ ಎನ್ನುವ ನಾಣ್ಯವನ್ನು ಉಲ್ಲೇಖಿಸುತ್ತಾನೆ. ಬಹುಶಃ ಇದು ಬೆಳ್ಳಿಯ ನಾಣ್ಯ. ಇದರ ತೂಕ ಒಂದು ನೂರು ರತ್ನಗಳು ಅರ್ಥವಾ 175 ಗ್ರೇನ್‌ಗಳು. ತಕ್ಷಶಿಲೀಯ ಉತ್ಪನ್ನದಲ್ಲಿ ದೊರಕಿರುವ ಬಗ್ಗರುವ ಉದ್ದನೆಯ ಬೆಳ್ಳಿಯ ನಾಣ್ಯಗಳೇ ಶತಮಾನವೆಂದು ಕೆಲವರು ಭಾವಿಸುತ್ತಾರೆ. ಪಾಣಿನಿಯು ಹೆಸರಿಸುವ ಇನ್ನೊಂದು ಬೆಳ್ಳಿಯ ನಾಣ್ಯವೆಂದರೆ ಸಾಣ. 1 2 ಮತ್ತು 3 ಸಾಣ ನಾಣ್ಯಗಳಿಂದ ಮಾಡಿದ ವ್ಯವಹಾರಗಳನ್ನು ಪಾಣಿನಿ ಉದಾಹರಿಸುತ್ತಾನೆ. ಮಹಾಭಾರತದ ಪ್ರಕಾರ ಒಂದು ಶತಮಾನಕ್ಕೆ ಎಂಟು ಸಾಣ ಎಂಬ ನಾಣ್ಯಗಳು ಸಮ. ಆದುದರಿಂದ ಸಾಣ ನಾಣ್ಯದ ತೂಕ 22 ಗ್ರೇನ್ ಎಂದು ತೀರ್ಮಾನಿಸಬಹುದು. ಪಾಣಿನಿಯ ಪ್ರಕಾರ ಮಾಡ ಎನ್ನುವುದು ಬೆಳ್ಳಿಯ ಮತ್ತು ತಾಮ್ರದ ನಾಣ್ಯ. ಭೀರ್ ಗುಡ್ಡದ ಉತ್ಪನ್ನಗಳಲ್ಲಿ ದೊರಕಿರುವ 2-3 ಗ್ರೇನ್ ತೂಕದ ಬೆಳ್ಳಿಯ ನಾಣ್ಯಗಳೇ ಮಾಡ ಎಂದು ಭಾವಿಸಲಾಗಿದೆ.

ಪಾಣೀನಿಯು ಹೇಸರಿಸುವ ಇನ್ನೊಂದು ನಾಣ್ಯವೆಂದರೆ ಕಾಷಾರ್ಪಣ. ಇದು ಈ ಕಾಲದಲ್ಲಿ ಒಮ್ಮೆ ಜನಾನುರಾಗಿಯಾದ ನಾಣ್ಯವಾಗಿದ್ದಿತು. ಒಂದು ಕಾಷಾರ್ಪಣ ಅಂದರೆ ಒಂದು ಕಾಳಿನ ತೂಕವಿದ್ದುದರಿಂದ ಇದಕ್ಕೆ ಈ ಹೇಸರು ಬಂದಿತು. ಇದು ಚೆನ್ನ, ಬೆಳ್ಳಿ ಮತ್ತು ತಾಮ್ರಗಳಲ್ಲಿ ಅಚ್ಚಾಗುತ್ತಿದ್ದ ನಾಣ್ಯ. ಆದರೆ ವ್ಯವಹಾರದಲ್ಲಿ ಕಾಷಾರ್ಪಣವೆಂದರೆ ಬೆಳ್ಳಿಯ ನಾಣ್ಯ ಎಂಬುದು ಹೆಚ್ಚಿಗೆ ಪ್ರಚಾರದಲ್ಲಿದೆ. ನಾಣ್ಯಶಾಸ್ತ್ರಜ್ಞರು ಫಂಚ್ ಮಾಡಿದ ಬೆಳ್ಳಿಯ ನಾಣ್ಯಗಳೇ ಕಾಷಾರ್ಪಣ ಎಂದು ಗುರುತಿಸಿದ್ದಾರೆ. ಕಾಷಾರ್ಪಣಾದ ತೂಕ 80 ರತ್ನಿ ಅಥವಾ 140 ಗ್ರೇನ್‌ಗಳು. ಅನೇಕ ಸಂದರ್ಭಗಳಲ್ಲಿ ಪುರಾಣ ಎನ್ನುವ ನಾಣ್ಯವನ್ನು ಕಾಷಾರ್ಪಣಕ್ಕೆ ಸಂಖಾರಿಯಾಗಿ ಬಳಸಿರುವುದೂ ಉಂಟು. ಕಾಷಾರ್ಪಣಗಳ ಉಲ್ಲೇಖಿ ಬೌದ್ಧ ಸಾಹಿತ್ಯ ಗ್ರಂಥಗಳಲ್ಲಿಯೂ ಕಂಡುಬರುತ್ತದೆ. ಪಾಣೀನಿಯು ಒಂದು ಕಾಷಾರ್ಪಣ ಮಾತ್ರವಲ್ಲದೆ, ಆದರೆ ವಿವಿಧ ಭಾಗಗಳಾದ ಅರ್ಥ ಕಾಷಾರ್ಪಣ, ಶಾಲು ಕಾಷಾರ್ಪಣ, ಎಂಟನೆಯ ಒಂದು ಕಾಷಾರ್ಪಣ ಮತ್ತು ಹದಿನಾರನೆಯ ಒಂದು ಕಾಷಾರ್ಪಣವನ್ನು ಹೇಸರಿಸಿದ್ದಾನೆ. ಇವು ತೂಕದಲ್ಲಿ ಭಾರತದ ವಿವಿಧ ಕಡೆಗಳಲ್ಲಿ ದೊರಕರುವ ಪಂಚ್ ಮಾಡಿದ ನಾಣ್ಯಗಳಿಗೆ ಸಮನಾಗಿವೆ. ಪಾಣೀನಿಯು ತಾಮ್ರದ ಕಾಷಾರ್ಪಣಗಳು, ಮಾಡ ಮತ್ತು ವಿಂಶತಿಕ ಎಂಬ ನಾಣ್ಯಗಳನ್ನು ಹೇಸರಿಸಿದ್ದಾನೆ. ವಿಂಶತಿಕ ನಮೂನೆಯಲ್ಲಿ ಅರ್ಥ ವಿಂಶತಿಕ ಮತ್ತು ಪಾದ ವಿಂಶತಿಕ ನಾಣ್ಯಗಳ ಉಲ್ಲೇಖಿವೂ ಕಾಣಬರುತ್ತದೆ. ಪಾಣೀನಿಯು ನೀಡಿರುವ ಈ ಎಲ್ಲ ಮಾಹಿತಿಗಳನ್ನೂ ಗಮನಿಸಿದರೆ, ಆ ಕಾಲದಲ್ಲಿ ನಾಣ್ಯ ಪದ್ಧತಿಯನ್ನು ಭಧ್ಯ ಬುನಾದಿಯ ಮೇಲೆ ಅಳವಡಿಸಲಾಗಿತ್ತು ಎಂದು ಹೇಳಬಹುದು. ಪಾಣೀನಿಯ ಕಾಲ ಕ್ರಿ.ಪೂ. ಏದನೆಯ ಶತಮಾನ ಎಂದು ಭಾವಿಸುವುದಾದರೆ, ಈ ಸಮಯಕ್ಕಾಗಲೇ ನಾಣ್ಯ ಪದ್ಧತಿ ಹಾಗೂ ತಾಂತ್ರಿಕತೆ ಸಾಕಷ್ಟು ಬೆಳವಣಿಗೆಯನ್ನು ಹೊಂದಿದ್ದಿತು ಎಂದು ಗೊತ್ತಾಗುತ್ತದೆ.

ಹೊನೆಯದ್ದಾಗಿ, ಕೌಟಿಲ್ಯನು ನಾಣ್ಯ ಪದ್ಧತಿಯ ವಿಷಯದಲ್ಲಿ ಏನು ಮಾಹಿತಿಯನ್ನು ಒದಗಿಸುತ್ತಾನೆ ಎಂಬುದನ್ನು ಗಮನಿಸಬಹುದು. ಟಂಕಶಾಲೆಯ ಅಧಿಕಾರಿಯನ್ನು ಕೌಟಿಲ್ಯನು ಲಕ್ಷ್ಮಣಾಧ್ಯಾಕ್ಷ ಎಂದು 'ರೇದಿದ್ದಾನೆ. ನಾಣ್ಯಗಳ ತೂಕ, ಲೋಹಗಳ ಶುದ್ಧತೆ ಹಾಗೂ ನಾಣ್ಯಗಳ ಮೇಲಿನ ಚಿಹ್ನೆಗಳನ್ನು ಪರೀಕ್ಷೆಸಿ ಅವು ಸರಿಯಾಗಿದ್ದರೆ ಮಾತ್ರ ಅವುಗಳನ್ನು ಚಲಾವಣೆಗೆ ಬಿಡುವುದು ಈ ಅಧಿಕಾರಿಯ ಮುಖ್ಯ ಕರ್ತವ್ಯ. ನಾಣ್ಯಗಳ ತಯಾರಿಕೆ ಸರ್ಕಾರದ ಹಕ್ಕಾಗಿತ್ತು. ಟಂಕಶಾಲೆಗಳನ್ನು ಸರ್ಕಾರ ನಿಯಂತ್ರಿಸುತ್ತಿತ್ತು. ಆಗಿನ ಕಾಲದಲ್ಲಿ ಹೋಟ ನಾಣ್ಯಗಳನ್ನು ತಯಾರು ಮಾಡುತ್ತಿದ್ದುದರಿಂದ ಅಂತಹವರಿಗೆ ಕರಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ನಕಲಿ ನಾಣ್ಯಗಳನ್ನು ಅರ್ಥಶಾಸ್ತ್ರದಲ್ಲಿ ಕೂಟರೂಪ ಎಂದು ಕರೆಯಲಾಗಿದೆ. ಇಂತಹ ಹೋಟ ನಾಣ್ಯಗಳನ್ನು ತಯಾರು ಮಾಡುವವರನ್ನು ಗುರುತಿಸುವ ಬಗೆಯನ್ನು ಕೌಟಿಲ್ಯ ವಿವರಿಸಿದ್ದಾನೆ. ಇದರಿಂದ ನಾಣ್ಯಗಳ ತಾಂತ್ರಿಕತೆಯ ಬಗೆಗೂ ಇವನು ಸಾಕಷ್ಟು ಬೆಳಕನ್ನು ಬೀರ್ತಿದ್ದಾನೆ. ಇವನ ಕಾಲದಲ್ಲಿ ನಾಣ್ಯಗಳನ್ನು ಯಾವ ತಾಂತ್ರಿಕ

ವಿಧಾನಗಳಿಂದ ತಯಾರು ಮಾಡುತ್ತಿದ್ದರು ಎನ್ನುವುದೂ ಗೊತ್ತಾಗುತ್ತದೆ. ಕೌಟಿಲ್ಸನ್ ಚೆನ್ನ, ಬೆಳ್ಳಿ ಮತ್ತು ತಾಮ್ರದ ನಾಟ್ಯಗಳನ್ನು ಉಲ್ಲೇಖಿಸಿದ್ದಾನೆ. ಅವುಗಳೇ ಸುಖಾರ್ಥ, ರೂಪ್ಯ ರೂಪ ಮತ್ತು ತಾಮ್ರ ರೂಪ. ಬೆಳ್ಳಿಯ ನಾಟ್ಯಗಳನ್ನು ತಯಾರಿಸಲು ಮುಕ್ಕಾಲು ಭಾಗ ಬೆಳ್ಳಿ ಮತ್ತು ಕಾಲು ಭಾಗ ತಾಮ್ರ ಮತ್ತು ಇತರ ಲೋಹಗಳನ್ನು ಉಪಯೋಗಿಸುತ್ತಿದ್ದರು. ಬೆಳ್ಳಿಯಲ್ಲಿ ಪಣ, ಅರ್ಥಪಣ, ಪಾದಪಣ ಮತ್ತು ಅಷ್ಟಭಾಗ ಎಂಬ ನಾಲ್ಕು ಮೌಲ್ಯದ ನಾಟ್ಯಗಳನ್ನು ಟಂಕಿಸುತ್ತಿದ್ದರು. ತಾಮ್ರದಲ್ಲಿ ಮಾಷಕ, ಅರ್ಥ ಮಾಷಕ, ಮತ್ತು ಕಾಕನಿ ಎಂಬ ನಾಟ್ಯಗಳನ್ನು ಟಂಕಿಸುತ್ತಿದ್ದರು. ಒಂದು ಮಾಷಕಕ್ಕೆ ನಾಲ್ಕು ಕಾಕನಿಗಳು ಸಮನಾಗಿದ್ದವು. ಲಕ್ಷ್ಮಣಾಧ್ಯಕ್ಷನ ಕೈಕೆಳಗೆ ರೂಪದರ್ಶಕ ಎನ್ನುವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಈ ಎಲ್ಲ ಮಾಹಿತಿಗಳನ್ನು ಗಮನಿಸಿದರೆ ಕೌಟಿಲ್ಸನ ಕಾಲದಲ್ಲಿ, ಅಂದರೆ ಮೌಯರ ರಾಜ್ಯಭಾರ ಕಾಲದಲ್ಲಿ ನಾಟ್ಯಗಳ ತಾಂತ್ರಿಕತೆ, ಆಡಳಿತ, ನಿಯಂತ್ರಣ ಮುಂತಾದವು ವ್ಯವಸ್ಥಿತವಾಗಿ ನಡೆಯುತ್ತಿದ್ದವು ಎಂದು ಹೇಳಬೇಕು. ಅನೇಕ ಉತ್ತರನನಗಳಲ್ಲಿ ಮೌಯರ ಕಾಲಕ್ಕೆ ಸೇರಿದ ಸಾಂಸ್ಕೃತಿಕ ಸ್ತರಗಳಲ್ಲಿ ಬೆಳ್ಳಿಯ ಪಂಚ್ ಚಿಹ್ನೆಯ ನಾಟ್ಯಗಳು ದೊರಕಿರುವುದರಿಂದ, ಕೌಟಿಲ್ಸನ ಕಾಲದಲ್ಲಿ, ಅಂದರೆ ಮೌಯರ ಕಾಲದಲ್ಲಿ ಪಂಚ್ ಚಿಹ್ನೆಯ ನಾಟ್ಯಗಳು ಬಳಕೆಯಲ್ಲಿದ್ದವು ಎಂಬುದು ದೃಢಪಡುತ್ತದೆ. ಪಂಚ್ ಚಿಹ್ನೆಯ ನಾಟ್ಯಗಳು ತೀರ ಪ್ರಾಧಮಿಕ ಹಂತದ ನಾಟ್ಯಗಳಲ್ಲ; ಅವು ಸುಧಾರಿತ ನಾಟ್ಯಗಳು ಎಂಬುದು ನಾಟ್ಯಶಾಸ್ತ್ರಜ್ಞರ ಮತ. ಅಂದರೆ ಶ್ರೀ.ಪೂ. ಮೂರನೆಯ ಶತಮಾನದಲ್ಲಿ ಇಷ್ಟೋಂದು ಸುಧಾರಿತ ನಾಟ್ಯ ಪದ್ಧತಿ ಬಳಕೆಯಲ್ಲಿದ್ದಿಂದರೆ, ಇದರ ಉಗಮ ಆಗಿ ಇದು ಬೇಳವಣಿಗೆಯನ್ನು ಹೊಂದಲು ಹೊನೆಯ ಪಕ್ಷ ಬಿದಾರು ಶತಮಾನಗಳ ಕಾಲ ಬೇಕಾಗಿರುತ್ತದೆ. ಆದುದರಿಂದ ಶ್ರೀ.ಪೂ. ಹತ್ತನೆಯ ಶತಮಾನದ ಹೊತ್ತಿಗೆ ನಾಟ್ಯಗಳ ಕಲ್ಪನೆ ಭಾರತೀಯರಿಗೆ ಇದ್ದು ಪ್ರಾಧಮಿಕ ಹಂತದ ನಾಟ್ಯಗಳು ಬಳಕೆಯಲ್ಲಿದ್ದವು ಎಂದು ಹೇಳಬೇಕಾಗುತ್ತದೆ. ಈ ಅಭಿಪ್ರಾಯವನ್ನು ಮೇಲೆ ಹೆಸರಿಸಿದ ಅನೇಕ ಸಾಹಿತ್ಯಿಕ ಆಕರ್ಗಳು ದೃಢಪಡಿಸುತ್ತವೆ.

ಆದರೆ ಕೆಲವು ನಾಟ್ಯಶಾಸ್ತ್ರಜ್ಞರು ನಾಟ್ಯಗಳ ಉಗಮ ಭಾರತದಲ್ಲಿ ಆಗಲಿಲ್ಲ; ಅವರಿಗೆ ನಾಟ್ಯಗಳ ಕಲ್ಪನೆಯೇ ಇರಲಿಲ್ಲ; ಅವರು ನಾಟ್ಯಗಳ ತಾಂತ್ರಿಕತೆಯನ್ನು ವಿದೇಶೀಯರಿಂದ ಕಲಿತರು ಎಂದು ವಾದಿಸಿದ್ದಾರೆ. ಜೇಮ್ಸ್ ಪ್ರಿನ್ಸ್ ಸೆಪ್ಪ್ ಮತ್ತು ವಿಲ್ ಸನ್ ಅವರ ಪ್ರಕಾರ ಭಾರತೀಯರು ನಾಟ್ಯಶಾಸ್ತ್ರವನ್ನು ಗ್ರೀಕರಿಂದ ಕಲಿತರು. ವೈದಿಕ ಕಾಲದ ನಿಷ್ಠೆ, ಹಿರಣ್ಯ, ಶತಮಾನ ಹಾಗೂ ಬೌದ್ಧ ಸಾಹಿತ್ಯದ ಕಾಷಾಪಣ, ಪಣ ಮುಂತಾದವು ಈ ಮೇಲಿನ ವಿದ್ಯಾಂಸರ ಪ್ರಕಾರ ನಾಟ್ಯಗಳೇ ಅಲ್ಲ. ಅವು ಒಂದು ನಿರ್ದಿಷ್ಟ ಶೂಕರ ಲೋಹದ ಗಟ್ಟಿಗಳು. ಗ್ರೀಕರ ದಂಡಯಾತ್ರೆಯಿಂದ ಭಾರತೀಯರಿಗೆ ನಾಟ್ಯಗಳ ಪರಿಚಯವಾಯಿತು. ಇದರಿಂದ ಭಾರತೀಯರು ಗ್ರೀಕ ನಾಟ್ಯಗಳನ್ನು ಅನುಕರಿಸಿದರು ಎನ್ನುವುದು ಪ್ರಿನ್ಸ್ ಸೆಪ್ಪನ ವಾದ. ಆದರೆ ಗ್ರೀಕರ ನಾಟ್ಯಗಳಿಗೂ ಭಾರತೀಯ

ಪ್ರಚೀನತಮ ನಾಣ್ಯಗಳಾದ ಪಂಚ್ ಚಿಹ್ನೆಯ ನಾಣ್ಯಗಳಿಗೂ ಯಾವ ವಿಧವಾದ ಹೋಲಿಕೆಗಳೂ ಇಲ್ಲ. ಗ್ರೀಕ್ ನಾಣ್ಯಗಳು ದ್ವಿಮುಢ್ ನಾಣ್ಯಗಳು; ಆದರೆ ಪಂಚ್ ಚಿಹ್ನೆಯ ನಾಣ್ಯಗಳು ಪಂಚ್ ಮಾಡಿದ ನಮೂನೆಯವು. ಗ್ರೀಕ್ ನಾಣ್ಯಗಳಲ್ಲಿ ದೇವತೆಗಳ ವಿಗ್ರಹ ಮತ್ತು ಬರಹಗಳಿವೆ. ಆದರೆ ಪಂಚ್ ಚಿಹ್ನೆಯ ನಾಣ್ಯಗಳಲ್ಲಿ ದೇವತೆಗಳ ಚಿತ್ರಫೂಲಿಗಳಿವೆ. ಆದರೆ ಪಂಚ್ ಚಿಹ್ನೆಯ ನಾಣ್ಯಗಳು ಅಯತಾಕಾರ, ಚೌಕಾಕಾರ, ತ್ರಿಕೋನ, ಪಂಚಕೋನ ಮುಂತಾದ ಆಕಾರಗಳಲ್ಲಿ ಕಂಡುಬಂದಿವೆ. ಗ್ರೀಕ್ ನಾಣ್ಯಗಳಿಗೂ ಭಾರತದ ಪಂಚ್ ಚಿಹ್ನೆಯ ನಾಣ್ಯಗಳಿಗೂ ತೂಕದಲ್ಲಿಯೂ ಯಾವ ವಿಧವಾದ ಹೋಲಿಕೆ ಇಲ್ಲ. ಗ್ರೀಕ್ ನಾಣ್ಯಗಳಿಗೆ ಮುಮ್ಮುಖಿ ಮತ್ತು ಹಿಮುಮ್ಮುಖಗಳಂಟು. ಆದರೆ ಪಂಚ್ ಚಿಹ್ನೆಯ ನಾಣ್ಯಗಳಿಗೆ ಕೇವಲ ಮುಮ್ಮುಖಿ ಮಾತ್ರ ಉಂಟು. ಇಷ್ಟೊಂದು ಬಿನ್ನತೆಗಳಿರುವದರಿಂದ ಗ್ರೀಕರ ನಾಣ್ಯಗಳು ಪಂಚ್ ಚಿಹ್ನೆಯ ನಾಣ್ಯಗಳಿಗೆ ಮಾದರಿಯನ್ನು ಒದಗಿಸಿದವು ಎಂಬುದು ಹಾಸ್ಯಸ್ವದವೇ ಆಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಅಲೆಕ್ಷಾಂಡರನು ಭಾರತದೇಶದ ದಂಡಯಾತ್ರೆಯನ್ನು ಕೈಗೊಳ್ಳುವುದಕ್ಕೆ ಮುಂಚೀಯೇ ಭಾರತದಲ್ಲಿ ನಾಣ್ಯಗಳ ಬಳಕೆ ಇದ್ದಿತು ಎಂಬುದು ಗ್ರೀಕ್ ಚರಿತ್ರಾಕಾರನ ಬರವಣಿಗೆಯಂದಲೇ ತಿಳಿದುಬರುತ್ತದೆ. ಕ್ರಿಂಟಸ್ ಕಟ್ಟಿಸ್ ಎಂಬ ಗ್ರೀಕ್ ಚರಿತ್ರಾಕಾರನ ಪ್ರಕಾರ, ತಕ್ಕಿಲೆಯ ದೋರಿಯು ಅಲೆಕ್ಷಾಂಡರನಿಗೆ ಕೊಟ್ಟ ಉಡುಗೊರಿಯಲ್ಲಿ ಬೆಳ್ಳಿಯ ನಾಣ್ಯಗಳು ಸೇರಿದ್ದವು. ಅಂದ ಮೇಲೆ ಭಾರತೀಯರು ಅಲೆಕ್ಷಾಂಡರನ ದಂಡಯಾತ್ರೆ ಆದ ಮೇಲೆ ನಾಣ್ಯ ತಾಂತ್ರಿಕತೆಯನ್ನು ಕಲಿತರು ಎನ್ನುವುದು ಸಾಧ್ಯವಲ್ಲದ ಸಂಗತಿಯಾಗುತ್ತದೆ.

ವಿನ್ಸೆಂಟ್ ಸ್ಕಿತ್, ಕೆನ್ಸೆಡಿ ಮುಂತಾದ ವಿಜ್ಞಾನಸರ ಪ್ರಕಾರ ಭಾರತೀಯರು ನಾಣ್ಯ ತಾಂತ್ರಿಕತೆಯನ್ನು ಬ್ಯಾಬಿಲಾನ್ ಜನಗಳಿಂದ ಕಲಿತರು. ಬ್ಯಾಬಿಲಾನಿನಲ್ಲಿ ಶೆಕೆಲ್ ಎಂಬ ನಾಣ್ಯಗಳು ಬಳಕೆಯಲ್ಲಿದ್ದವು. ಅವರು ಕಾಲ ಕ್ರಿ.ಪೂ. ಆರನೇಯ ಶತಮಾನ. ಅವರು ಭಾರತೀಯರಿಗೆ ನಾಣ್ಯ ಮಾದರಿಯನ್ನು ಒದಗಿಸಿದವು ಎಂದು ಇವರು ಅಭಿಪ್ರಾಯ ಪಡುತ್ತಾರೆ. ಆದರೆ ಭಾರತೀಯ ನಾಣ್ಯಗಳಿಗೂ ಶೆಕೆಲ್ಗಳಿಗೂ ಯಾವ ರೂಪದ ಸಾಮ್ಯವೂ ಕಾಣಬಿರುವದಿಲ್ಲ. ಅದಕ್ಕಿಂತ ಹೆಚ್ಚಿಗೆ, ಪ್ರಚೀನ ಭಾರತೀಯ ನಾಣ್ಯಗಳು ಕ್ರಿ.ಪೂ. ತರನೇಯ ಶತಮಾನಕ್ಕೂ ಹಿಂದಿನವು. ಆದುದರಿಂದ ಬ್ಯಾಬಿಲಾನಿನ ಸಿದ್ಧಾಂತವನ್ನು ಸುಲಭವಾಗಿ ತಳ್ಳಿ ಹಾಕಬೇಕು.

ಖ್ಯಾತ ನಾಣ್ಯಶಾಸ್ತ್ರಿ ಅಲೆನ್ ಅವರ ಪ್ರಕಾರ ಭಾರತೀಯರು ನಾಣ್ಯ ಪದ್ಧತಿಯನ್ನು ಅಕೆಮೇನಿಯನ್ ಪಣಿಯನ್ನರಿಂದ ಕಲಿತರು. ಈ ಎರಡು ದೇಶಗಳಿಗೂ ಪ್ರಚೀನ ಕಾಲದಿಂದ ವ್ಯಾಪಾರ ಸಂಬಂಧಗಳಿಂದ್ದುದರಿಂದ ಇದು ಸಾಧ್ಯವಾಯಿತು ಎಂಬುದು ಇವರ

ಅಭಿಪ್ರಾಯ. ಅಂದರೆ ಪರ್ಸಿಯದ ಸಿಗ್ನಾಯ್ ನಾಣ್ಯಗಳೇ ಭಾರತೀಯ ಪಂಚ್ ಚಿಹ್ನೆಯ ನಾಣ್ಯಗಳಿಗೆ ಮಾದರಿಯನ್ನು ಒದಗಿಸಿದವು ಎನ್ನುವುದೇ ಇವರ ಮುಖ್ಯ ವಾದ. ಆದರೆ ಈ ಎರಡೂ ನಾಣ್ಯಗಳಿಗಿರುವ ಭಿನ್ನತೆಗಳಿಂದಲೇ ಈ ವಾದವನ್ನು ತಿರಸ್ಕರಿಸಬಹುದು. ಆದುದರಿಂದ ಈ ಮೇಲಿನ ವಿದೇಶೀಯ ಉಗಮದ ವಾದಗಳನ್ನು ಸುಲಭವಾಗಿ ತಳ್ಳಿಹಾಕಬಹುದು.

ಈ ಎಲ್ಲ ಮಾಹಿತಿಗಳನ್ನು ಕೂಲಂಕಷಣವಾಗಿ ಪರಿಶೀಲಿಸಿದ ನಂತರ ಈ ಕೆಳಗಿನ ನಿರ್ಧಾರಕ್ಕೆ ಬರಬಹುದು. ಪ್ರಾಚೀನ ಭಾರತೀಯರಿಗೆ ವಿದೇಶೀಯರಿಂದ ನಾಣ್ಯ ಪದ್ಧತಿಯನ್ನು ಕಲಿಯುವ ಹಾಗೂ ಅನುಕರಿಸುವ ಪ್ರಮೇಯವೇ ಬರಲಿಲ್ಲ. ಕ್ರಿ.ಪ್ರಾ. ಮೂರು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಸಿಂಧೂ-ಸರಸ್ವತೀ ಸಂಸ್ಕೃತಿಯ ಕೊನೆಯ ಭಾಗಕ್ಕೆ ಸೇರಬಹುದಾದ ಮೊಹಂಡೊದಾರೋ ಉತ್ತನನದಲ್ಲಿ ದೊರಕಿರುವ ಬೆಳ್ಳಿಯ ಚೊರುಗಳೇ ಭಾರತದ ಪ್ರಾಚೀನತಮ ನಾಣ್ಯಗಳು. ಇವುಗಳ ಪುನರ್ರಥ್ಯಯನ ನಡೆದರೆ ಈ ವಿಷಯದಲ್ಲಿ ಹೆಚ್ಚಿನ ಮಾಹಿತಿಗಳು ದೊರೆತು ಈ ವಿಷಯದಲ್ಲಿ ಇನ್ನೂ ವಿಚಿತವಾದ ಅಭಿಪ್ರಾಯಗಳು ರೂಪಗೊಳ್ಳುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಇದನ್ನು ಬಿಟ್ಟು, ವೈದಿಕ ಸಾಹಿತ್ಯದ ವಿವಿಧ ಸ್ತರಗಳ ಮಾಹಿತಿಯನ್ನು ಗಮನಿಸಿದರೆ, ಅತ್ಯಂತ ಪ್ರಾಥಮಿಕ ಹಂತದ ನಾಣ್ಯ ತಾಂತ್ರಿಕತೆ ಆ ಕಾಲದಲ್ಲಿದ್ದಿತು ಎಂಬುದು ಗೊತ್ತಾಗುತ್ತದೆ. ಕಾಲಮಾನ ದೃಷ್ಟಿಯಿಂದ ಇದನ್ನು ಗಮನಿಸಿದರೆ ಕ್ರಿ.ಪ್ರಾ. 1000 ದ ಸಮಯಕ್ಕೆ ಈ ತಾಂತ್ರಿಕತೆಯನ್ನು ಹೊಂಡೊಯ್ದಬಹುದು. ಅಂದರೆ ಬೆಳ್ಳಿಯ ಪಂಚ್ ಚಿಹ್ನೆಯ ನಾಣ್ಯಗಳಿಗೆ ಭಾರತದ ಪ್ರಾಚೀನತಮ ನಾಣ್ಯಗಳಿಂಬ ಗೌರವ ಪ್ರಾಪ್ತವಾಗುತ್ತದೆ.

## ನಾಣ್ಯಶಾಸ್ತ್ರ ಅಧ್ಯಯನ

ಪ್ರಾಚೀನ ಕರ್ನಾಟಕ ನಾಣ್ಯಗಳ ಇತಿಹಾಸ ಎಷ್ಟೇ ಆಕರ್ಷಕವಾಗಿದ್ದು ರೋಚಕವಾಗಿದ್ದರೂ, ಈ ವಿಷಯದಲ್ಲಿ ನಡೆದಿರುವ ಅಧ್ಯಯನ ಮತ್ತು ಸಂಶೋಧನೆ ಅಷ್ಟೇನೂ ತೃಪ್ತಿ ತರುವುದಿಲ್ಲ. ಇದಕ್ಕೆ ನಾಣ್ಯಗಳ ಕೊರತೆ ಕಾರಣವಲ್ಲ. ಏಕೆಂದರೆ ಸಾವಿರಾರು ಸಂಖ್ಯೆಯಲ್ಲಿ ಪ್ರಾಚೀನ ನಾಣ್ಯಗಳು ವಿವಿಧ ರೂಪಗಳಲ್ಲಿ ಹೊರ ಬಂದಿವೆ ಮತ್ತು ಈಗಲೂ ಬರುತ್ತಿವೆ. ನಾಣ್ಯ ಸಂಗ್ರಹಕಾರರಲ್ಲಿಯೂ ಸಾವಿರಾರು ನಾಣ್ಯಗಳು ಕಾಣಬರುತ್ತಿವೆ. ವಸ್ತು ಸಂಗ್ರಹಾಲಯಗಳಲ್ಲಿಯೂ ನಾಣ್ಯಗಳು ಪ್ರದರ್ಶಿಸಲ್ಪಡುತ್ತಿವೆ. ಈ ಎಲ್ಲ ಅಂಶಗಳನ್ನೂ ಗಮನಿಸಿದರೆ ಪ್ರಾಚೀನ, ಮಧ್ಯಕಾಲೀನ ಹಾಗೂ ಇತ್ತೀಚಿನ ನಾಣ್ಯಗಳು ಹೇರಳವಾಗಿವೆ ಎಂಬುದು ವಿಚಿತವಾಗುತ್ತದೆ. ಆದರೆ ಇಂತಹ ಶ್ರೀಮಂತವಾದ ನಾಣ್ಯಸಂಪತ್ತನ್ನು ಅಧ್ಯಯನ ಮಾಡುವ ಹಾಗೂ ಅದು ವಿಷಯದಲ್ಲಿ ಸಂಶೋಧನೆ ನಡೆಸುವವರು ತೀರ ವಿರಳ. ಆದುದರಿಂದ ಇತಿಹಾಸದ ವಿವಿಧ ಆಕರ್ಷಗಳಲ್ಲಿ ಹೆಚ್ಚು ಬಡಕಲಾಗಿ ಕಾಣುವ ವಿಷಯವೆಂದರೆ ಪ್ರಾಚೀನ ನಾಣ್ಯಶಾಸ್ತ್ರ. ಇತ್ತೀಚಿನ ವರ್ಷಗಳಲ್ಲಿ

ಸ್ವಲ್ಪಮಟ್ಟಿಗೆ ಈ ನಿರಾಶಾದಾಯಕ ಪರಿಸ್ಥಿತಿ ಬದಲಾಗುತ್ತಿರುವುದು ಸಂತೋ ತರುವ ಸಂಗತಿ. ಉತ್ತರ ಭಾರತಕ್ಕೆ ಹೋಲಿಸಿ ನೋಡಿದರೆ, ದಕ್ಷಿಣ ಭಾರತ ಹಾಗೂ ಕನಾಟಕ ನಾಣ್ಯಶಾಸ್ತ್ರ ಅಧ್ಯಯನದಲ್ಲಿ ತೀರ ಹಿಂದೆ ಬಿದ್ದಿದೆಯೆಂದು ಯಾರಿಗಾದರೂ ಅನ್ವಯಿಸುತ್ತದೆ. ನಾಣ್ಯಗಳು ತೀರ ಸಣ್ಣ ಆಕಾರದಲ್ಲಿದ್ದು ಅವುಗಳ ಮೇಲಿನ ಬರಹವನ್ನು ಓದುವುದು ಅಥವಾ ಚಿಹ್ನೆಗಳನ್ನು ಗುರುತಿಸುವುದು ಕಷ್ಟದ ಕೆಲಸ. ಇವು ತುಂಬ ಸೂಕ್ಷ್ಮವಾಗಿದ್ದು ಸಾಮಾನ್ಯ ಕಣ್ಣಗೆ ಸ್ವಷ್ಟವಾಗಿ ಗೋಚರಿಸುವುದಿಲ್ಲ. ಆದುದರಿಂದ ಮಸೂರ (ಲೆನ್ಸ್) ದ ಸಹಾಯದಿಂದ ಬರಹಗಳನ್ನು ಓದಬೇಕು ಮತ್ತು ಚಿಹ್ನೆಗಳನ್ನು ಗುರುತಿಸಬೇಕು. ನಿಜವಾಗಿಯೂ ಇದು ಶ್ರುತಿದಾಯಕ ಕೆಲಸವೇ ಸರಿ. ಅನೇಕ ಸಾರಿ ಒಂದು ಶ್ಲೇಷ್ಮಕರ ನಾಣ್ಯವನ್ನು ಅಥವಾದಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾಗುತ್ತವೆ. ನಾಣ್ಯಗಳ ಮೇಲೆ ಬರಹಗಳಿರುತ್ತವೆ. ಈ ಬರಹಗಳು ವಿವಿಧ ಕಾಲದ ಪ್ರಾಚೀನ ಲಿಪಿಗಳಲ್ಲಿರುತ್ತವೆ. ಈ ಲಿಪಿಯ ಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಆದುದರಿಂದ ನಾಣ್ಯಶಾಸ್ತ್ರಜ್ಞನಿಗೆ ಪ್ರಾಚೀನ ಲಿಪಿಶಾಸ್ತ್ರದ ಉತ್ತಮ ಜ್ಞಾನವಿರಬೇಕಾದುದು ಅತ್ಯಾವಶ್ಯಕ. ಅದೇ ರೀತಿಯಲ್ಲಿ ಲೋಹಶಾಸ್ತ್ರದ ಸಾಮಾನ್ಯ ಪರಿಚಯವೂ ಇರಬೇಕು. ಇತಿಹಾಸದ ಜ್ಞಾನವಂತೂ ಅತ್ಯಾವಶ್ಯಕ. ಜೋತಿಗೆ ಧಾರ್ಮಿಕ ಸ್ಥಿತಿಗಳ ಪರಿಚಯವೂ ಇರಬೇಕು, ಎಕೆಂದರೆ ಪ್ರಾಚೀನ ನಾಣ್ಯಗಳ ಮೇಲೆ ದೇವದೇವತೆಗಳ ಚಿತ್ರಗಳೂ ಹಾಗೂ ಧಾರ್ಮಿಕ ಚಿಹ್ನೆಗಳೂ ವಿಶೇಷವಾಗಿ ಕಂಡುಬರುತ್ತವೆ. ಇವುಗಳಿಂದ ಕಷ್ಟಕರವೆನಿಸಿದರೂ, ನಾಣ್ಯಗಳ ಅಧ್ಯಯನ ಬಲು ರೋಚಕವಾಗಿದ್ದು, ಅನೇಕರು ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡು ಹೊಸ ಹೊಸ ನಾಣ್ಯಗಳನ್ನು ಪತ್ತೆ ಮಾಡುವುದರಲ್ಲಿ ಹಾಗೂ ಆ ರೀತಿಯ ನಾಣ್ಯಗಳನ್ನು ಗ್ರಂಥಗಳ ಮತ್ತು ಲೇಖನಗಳ ಮೂಲಕ ಜನಗಳ ಗಮನಕ್ಕೆ ತರುವ ಸ್ತುತ್ಯಹಂ ಕೆಲಸವನ್ನು ಮಾಡಿದ್ದಾರೆ. ಇಂತಹ ಆಸಕ್ತಿ ನಾಣ್ಯಶಾಸ್ತ್ರಜ್ಞರ ಪರಿಶ್ರಮದಿಂದಾಗಿ ಕನಾಟಕ ನಾಣ್ಯಶಾಸ್ತ್ರದ ವಿವಿಧ ವಿಷಯಗಳು ನಮಗೆ ತಿಳಿದುಬಂದಿವೆ. ಅವುಗಳಲ್ಲಿ ಮುಖ್ಯವಾದವನ್ನು ಈಗ ಗಮನಿಸಬಹುದು.

ಹಿಂದಿನ ಮೈಸೂರು ಸಂಸ್ಥಾನದಲ್ಲಿ ಪುರಾತತ್ವ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಇಲಾಖೆಯನ್ನು 1884ರಲ್ಲಿ ಸ್ಥಾಪಿಸಲಾಯಿತು. ಈ ಇಲಾಖೆ ಶಾಸನ ಶಾಸ್ತ್ರದಲ್ಲಿ ಅಮೋಘ ಕಾರ್ಯವನ್ನು ಮಾಡಿ ‘ಎಪಿಗ್ರಾಫಿಯ ಕನಾಟಕ’ ದಂತಹ ಹೋತ್ತಿಗೆಗಳನ್ನು ಪ್ರಕಟಿಸಿ ವಿಶ್ಲೇಷಿಸಿ ಮಾಡರಿಯೆಸಿತು. ಆದರೆ ಇದು ನಾಣ್ಯಶಾಸ್ತ್ರ ವಿಷಯದಲ್ಲಿ ಗಮನಾರ್ಹವಾದ ಕೆಲಸವನ್ನೇನೂ ಮಾಡಲಿಲ್ಲ. ಎಂ.ಎಚ್. ಕೃಷ್ಣ ಅವರು ಈ ಇಲಾಖೆಯ ನಿರ್ದೇಶಕರಾದ ಸುತರ ನಾಣ್ಯಗಳನ್ನು ಕುರಿತು ವಿವರವಾಗಿ ಮೈಸೂರು ಆರ್ಯಾಲಾಜಿಕಲ್ ರಿಪೋರ್ಟರ್‌ಗಳಲ್ಲಿ ಬರೆಯಲು ಆರಂಭಿಸಿದರು. ಇವುಗಳಲ್ಲಿ ಕನಾಟಕ ನಾಣ್ಯಗಳನ್ನು ಕುರಿತ ಉತ್ತಮವಾದ ಮಾಹಿತಿಗಳಿವೆ. 1956ರ ವರೆಗೆ ಈ ರೀತಿಯ ವರದಿಗಳು ಪ್ರಕಟವಾಗುತ್ತಿ ಬಂದಿವೆ. ಆನಂತರದ ವರದಿಗಳು ಇನ್ನೂ ಪ್ರಕಟವಾಗದೆ, ಕನಾಟಕ

ಪುರಾತತ್ವ ಇಲಾಖೆಯಲ್ಲಿ ಪ್ರತಿವರ್ಷವೂ ಸಂಗ್ರಹವಾದ ನಾಣ್ಯಗಳು ಅಧ್ಯಯನವಿಲ್ಲದೆ ಇವೆ. ಆದಷ್ಟು ಬೇಗ ಈ ಸ್ಥಿತಿ ಕೊನೆಗೊಳ್ಳಬೇಕು. 1856ರಲ್ಲಿ ಹಾಕ್ಸ್ ಎನ್ನವವರು ಮೈಸೂರು ಸಂಸ್ಥಾನದಲ್ಲಿ ದೊರಕಿದ್ದ ೧೨ವರ ಸಂಗ್ರಹದಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಕುರಿತು ಒಂದು ಗ್ರಂಥವನ್ನು ಬರೆದರು. ಬಹುಶಃ ಕರ್ನಾಟಕದ ನಾಣ್ಯ ಶಾಸ್ತ್ರವನ್ನು ಕುರಿತಾದ ಮೊದಲನೆಯ ಗ್ರಂಥವಿದು. 1883ರಲ್ಲಿ ಬಿಡೀ ಎನ್ನವವರು ಚೂಲುಕ್ಕು, ವಿಜಯನಗರ ಮತ್ತು ಮೈಸೂರು ಒಡೆಯರ ನಾಣ್ಯಗಳನ್ನು ಕುರಿತು ಪ್ರಸ್ತೀಕೆಯೋಂದನ್ನು ಪ್ರಕಟಿಸಿದರು. 1884ರಲ್ಲಿ ಸರ್ ವಾಲ್ಪುರ್ ಇಲೀಯಟ್ ಅವರು ‘ಕಾಯಿನ್ನ ಆಫ್ ಸದನ್‌ ಇಂಡಿಯ’ ಎಂಬ ಉತ್ತಮ ಗ್ರಂಥವನ್ನು ಪ್ರಕಟಿಸಿದರು. ಇದರಲ್ಲಿ ಕರ್ನಾಟಕ ನಾಣ್ಯಗಳೂ ಸೇರಿವೆ. ಇದೂ ನಾಲ್ಕು ವರ್ಷಗಳ ನಂತರ ಧ್ವನಿ ಅವರು ಮದ್ವಾಸಿನ ಸರ್ಕಾರಿ ಸಂಗ್ರಹಾಲಯದಲ್ಲಿದ್ದ ನಾಣ್ಯಗಳನ್ನು ಕುರಿತು ಒಂದು ಕ್ಷಾಟಲಾಗನ್ನು ಪ್ರಕಟಿಸಿದರು. ಇದರಲ್ಲಿ ಕರ್ನಾಟಕದ ಅನೇಕ ರಾಜಮನೆತನಗಳ ನಾಣ್ಯಗಳೂ ಸೇರಿವೆಯಾದುದರಿಂದ ನಮಗೆ ಉಪಯುಕ್ತವೇನಿಸಿದೆ. 1889ರಲ್ಲಿ ಟಫ್ಫಾನೆಲ್ ಎಂಬ ವಿದ್ವಾಂಸನು ಬೆಂಗಳೂರಿನ ಸಂಗ್ರಹಾಲಯದಲ್ಲಿದ್ದ ನಾಣ್ಯಗಳನ್ನು ಕುರಿತು ನಾಣ್ಯಪಟ್ಟಿಯನ್ನು ತಯಾರಿಸಿ ಪ್ರಕಟಿಸಿದನು. ಇದರಲ್ಲಿ ಸಂಗ್ರಹಾಲಯದಲ್ಲಿರುವ ನಾಣ್ಯಗಳಿಗೆ ಸೀಮಿತವಾಗಿರುವಂತೆ ಮಾಹಿತಿಗಳು ದೊರಕುತ್ತವೆ.

1891ರಲ್ಲಿ ಬೆಂಗಳೂರಿನಲ್ಲಿ ರೋಮನ್ ನಾಣ್ಯಗಳು ದೊರಕಿದವು. ಆಗ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಲೂಯಿ ರೈಸ್ ಅವರು ಈ ನಾಣ್ಯಗಳನ್ನು ಪ್ರಕಟಿಸಿ ರೋಮನ್ ನಾಣ್ಯಗಳ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದರು. ಆರ್.ಪಿ. ಜಾಕ್ಸನ್ ನಾಣ್ಯಗಳ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿದರು. ಅವರು ಅಂದಿನ ಮೈಸೂರು ಸಂಸ್ಥಾನ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಸರ್ವೇಕ್ಷಣೆ ನಡೆಸಿ, ತಮಗೆ ದೊರಕಿದ ನಾಣ್ಯಗಳನ್ನು ಕುರಿತು ಮೂರು ಗ್ರಂಥಗಳನ್ನು ಪ್ರಕಟಿಸಿದರು. ಮೊದಲನೆಯ ಪ್ರಸ್ತರವೇ ‘ಕಾಯಿನ್ ಕಲೆಕ್ಷಿಂಗ್ ಇನ್ ಮೈಸೂರ್’. ಇದರಲ್ಲಿ ಟೀಪು ಮತ್ತು ಮೈಸೂರು ಒಡೆಯರ್ ದೊರೆಗಳಿಗೆ ಸೇರಿದ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಕುರಿತಾದ ವಿವರಣೆಗಳಿವೆ. ಎರಡನೆಯ ಪ್ರಸ್ತರದ ಹೆಸರು ‘ಕಾಯಿನ್ ಕಲೆಕ್ಷಿಂಗ್ ಇನ್ ಡೆಕ್ನ್’. ಇದರಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಬಹಮನಿ ಸುಲ್ತಾನರ ಕೆಲವು ನಾಣ್ಯಗಳ ವಿವರಣೆಯನ್ನು ಕಾಣಬಹುದು. ಇವರು ರಚಿಸಿದ ಮೂರನೆಯ ಪ್ರಸ್ತರದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ದಕ್ಷಿಣ ಭಾರತದ ನಾಣ್ಯಗಳ ವಿವರಣೆಗಳಿವೆ. ಟೀಪು ಸುಲ್ತಾನನ ನಾಣ್ಯಗಳನ್ನು ಕುರಿತಾದ ಎರಡು ಗ್ರಂಥಗಳನ್ನು ಹೆಸರಿಸಬಹುದು. ಮೊದಲನೆಯದು ಜಿ.ಪಿ. ಟೈಲರ್ ಅವರು 1914ರಲ್ಲಿ ಪ್ರಕಟಿಸಿದ ‘ದ ಕಾಯಿನ್ ಆಫ್ ಟೀಪು ಸುಲ್ತಾನ್’. ಎರಡನೆಯ ಪ್ರಸ್ತರವನ್ನು ರಚಿಸಿದವರು ಹೆಂಡರ್ ಸನ್. ಇವರು 1921ರಲ್ಲಿ ‘ಕಾಯಿನ್ ಆಫ್ ಹೈದರ್ ಅಲಿ ಅಂಡ್ ಟೀಪು ಸುಲ್ತಾನ್’ ಎಂಬ ಪ್ರಸ್ತರ ಪ್ರಕಟಿಸಿದರು. ಇದು ಉತ್ತಮವಾದ

ಪುಸ್ತಕವಾಗಿದ್ದ ಸುಂದರ ಭಾಯಾ ಚಿತ್ರಗಳನ್ನೊಂಡು ಇಂದಿಗೂ ಪ್ರಮಾಣ ಪೂರ್ವಕವೆನಿಸಿದೆ. ಟಂಕಶಾಲೆಗಳಿಗನುಗುಣವಾಗಿ ಇವರು ಟೀಪುವಿನ ನಾಣ್ಯಗಳನ್ನು ಅಧ್ಯಯನ ಮಾಡಿದ್ದಾರೆ.

ಆರ್. ನರಸಿಂಹಾಚಾರ್ ಅವರು ಮೈಸೂರು ಪ್ರಾಚೀವಸ್ತು ಇಲಾಖೆಯ ನಿರ್ದೇಶಕರಾಗಿದ್ದ 1908-1921ರ ಸಮಯದಲ್ಲಿ, ತಮ್ಮ ಇಲಾಖೆಯ ವಾರ್ಷಿಕ ವರದಿಗಳಲ್ಲಿ ಶಾತವಾಹನ, ಚುಟು, ವಿಜಯನಗರ, ಮೈಸೂರು ಒಡೆಯರ್ ಮತ್ತು ಟೀಪು ನಾಣ್ಯಗಳನ್ನು ಕುರಿತು ಟಿಪ್ಪಣಿಗಳನ್ನು ಸೇರಿಸಿದ್ದಾರೆ. ಅನಂತರ ನಿರ್ದೇಶಕರಾದ ಎಂ.ಎಚ್. ಕೃಷ್ಣ ಅವರು ‘ಡೆಕ್ಕನ್ ನ್ಯಾಮಿಸ್ ಮ್ಯಾಟಿಕ್ಸ್’ ಎಂಬ ವಿಷಯವನ್ನು ಕುರಿತು ಲಂಡನ್‌ನಲ್ಲಿ ಸಂಶೋಧನೆ ನಡೆಸಿದರು. ಅವರ ಈ ಗ್ರಂಥ ಪ್ರಕಟವಾಗದೇ ಇದ್ದರೂ, ಇದರಲ್ಲಿದ್ದ ಚಾಲುಕ್ಯ, ಹೊಯ್ಯಳ, ಸೇವಣ, ರಾಷ್ಟ್ರಕೂಟ, ಕದಂಬ, ವಿಜಯನಗರ. ಮುಂತಾದ ನಾಣ್ಯಗಳನ್ನು ಕುರಿತಾದ ವಿವರಣೆಗಳನ್ನು ತಾವೇ ಪ್ರಕಟಿಸಿದ ಪ್ರಾಚೀ ವಸ್ತು ಇಲಾಖೆಯ ವಾರ್ಷಿಕ ವರದಿಗಳಲ್ಲಿ ಸೇರಿಸಿ ಮಹಡುಪಕಾರ ಮಾಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನಾರ್ಟಕ ನಾಣ್ಯಗಳನ್ನು ಕುರಿತಂತೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಮೊದಲನೆಯದಾಗಿ ಹೆಸರಿಸಬೇಕಾದುದು ಎ.ವಿ. ನರಸಿಂಹಮೂರ್ತಿಯವರ ಇಂಗ್ಲಿಷ್ ಪುಸ್ತಕ ‘ಕಾಯಿನ್ಸ್ ಅಂಡ್ ಕರೆನ್ಸಿ ಸಿಸ್ಟಂ ಇನ್ ಕನಾರ್ಟಕ’. 25 ವರ್ಷಗಳ ಹಿಂದೆ ಇದೇ ಲೇಖಿಕರು ಬರೆದಿದ್ದ ‘ಕಾಯಿನ್ಸ್ ಆಫ್ ಕನಾರ್ಟಕ’ ಎಂಬ ಪುಸ್ತಕದ ವಿಸ್ತೃತ ಹಾಗೂ ಪರಿಷ್ಕಾರ ರೂಪದ ಈ ಪುಸ್ತಕದ ವ್ಯೇಶ್ವರ್ಯವೆಂದರೆ, ನಾಣ್ಯಶಾಸ್ತ್ರದ್ವಿಷಯಿಂದ ಇಡೀ ಕನಾರ್ಟಕವನ್ನು ಪರಿಗಣಿಸುವ ದೃಷ್ಟಿಕೋನ. ಇದೇ ಲೇಖಿಕರು ‘ಕಾಯಿನ್ಸ್ ಅಂಡ್ ಕರೆನ್ಸಿ ಸಿಸ್ಟಂ ಇನ್ ವಿಜಯನಗರ ಎಂಬ್ರೇ’ (1991) ಎಂಬ ಕೃತಿಯನ್ನು ಬರೆದು ವಿಜಯನಗರ ಸಾಮ್ರಾಜ್ಯವು ನಾಣ್ಯ ಸಂಪತ್ತಿಗೆ ನೀಡಿದ ಕೊಡುಗೆಗಳನ್ನು ನಾಣ್ಯಗಳ, ಶಾಸನಗಳ ಹಾಗೂ ವಿದೇಶೀ ಯಾತ್ರಿಕರ ಮಾಹಿತಿಗಳ ಮೂಲಕ ವಿಶ್ಲೇಷಿಸಿದ್ದಾರೆ. ಎ.ವಿ. ನರಸಿಂಹಮೂರ್ತಿಯವರ ಇನ್‌ಗ್ಲಾಂಡು ಪುಸ್ತಕ ‘ಸ್ಪ್ರಾಕ್ಟ್ ಇನ್ ಕನಾರ್ಟಕ ನ್ಯಾಮಿಸ್ ಮ್ಯಾಟಿಕ್ಸ್’ (1996). ಇದರಲ್ಲಿ ಕನಾರ್ಟಕ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಮೂವತ್ತು ನಾಲ್ಕು ಬಿಡಿ ಲೇಖನಗಳಿವೆ. ನಾಣ್ಯಶಾಸ್ತ್ರದ ವಿಧಿ ಸಿಯತ್ಕಾಲಿಕೆಗಳಲ್ಲಿ ಹಾಗೂ ಸಂಭಾವನೆ ಗ್ರಂಥಗಳಲ್ಲಿ ಲೇಖಿಕರು ಬರೆದ ಲೇಖನಗಳನ್ನು ಇಲ್ಲಿ ಜೋಡಿಸಿ ಪ್ರಕಟಿಸಲಾಗಿದೆ. ಕನಾರ್ಟಕದ ನಾಣ್ಯಶಾಸ್ತ್ರವನ್ನು ತಿಳಿಯುವವರಿಗೆ ಇದು ಬಲು ಉಪಯುಕ್ತ ಗ್ರಂಥವೆನಿಸಿದೆ. ಇದೇ ಲೇಖಿಕರು ‘ಅರ್ಥ ಹಿಸ್ಟ್ರಿಕ್ ಆರ್ಕಿಯಾಲಜಿ ಅಂಡ್ ನ್ಯಾಮಿಸ್ ಮ್ಯಾಟಿಕ್ಸ್ ಆಫ್ ಕನಾರ್ಟಕ’ (1991) ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ನಾಣ್ಯಗಳು ಯಾವ ರೀತಿ ಪುರಾತತ್ವದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ವಿಶ್ಲೇಷಿಸುವುದಲ್ಲದೆ ಕನಾರ್ಟಕ ನಾಣ್ಯ

ಶಾಸ್ತ್ರದ ಇತ್ತೀಚಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯಕ ಗ್ರಂಥಗಳಲ್ಲಿ ನಾಣ್ಯಗಳ ಬಗೆಗೆ ದೊರಕುವ ಮಾಹಿತಿಗಳನ್ನು ಗುರುತಿಸಿದ್ದಾರೆ. ಇದೇ ಲೇಖಕರು ಸಂಪಾದಿಸಿರುವ ‘ಆರ್ಕಿವ್‌ಯಾಲಜ್ ಆಫ್ ಕನಾಟಕ’ (1978) ಎಂಬ ಗ್ರಂಥದಲ್ಲಿ ಕನಾಟಕ ನಾಣ್ಯಗಳನ್ನು ಕುರಿತಾದ ದೀರ್ಘ ಲೇಖನವಿದೆ.

ಎ.ವಿ. ನರಸಿಂಹಮೂರ್ತಿಯವರು ಕನಾಟಕ ನಾಣ್ಯಗಳನ್ನು ಕುರಿತು ಕನ್ನಡದಲ್ಲಿ ನಾಲ್ಕು ಪ್ರಸ್ತುಕಗಳನ್ನು ಪ್ರಕಟಿಸಿದ್ದಾರೆ. ಮೊದಲನೆಯದು ವಿಜಯನಗರ ನಾಣ್ಯ ಸಂಪತ್ತು. ಹೆಸರೇ ತಿಳಿಸುವಂತೆ ಇದು ವಿಜಯನಗರ ಸಾಮ್ರಾಜ್ಯದ ನಾಣ್ಯಗಳ ವಿವರವಾದ ಅಧ್ಯಯನ. ಏರಡನೆಯದು ಮತ್ತೊಂದಿಗಾಗಿ ಒರೆದ ಪುಟ್ಟ ಪ್ರಸ್ತುಕೆ ಕನಾಟಕ ನಾಣ್ಯ ಸಂಪತ್ತು. ಮೂರನೆಯದು ಕನಾಟಕದಲ್ಲಿ ದೊರಕಿರುವ ವಿದೇಶೀ ನಾಣ್ಯಗಳನ್ನು ಕುರಿತಾದ ಅಧ್ಯಯನ. ಕೊನೆಯ ಪ್ರಸ್ತುಕೆ ಭಾರತೀಯ ನಾಣ್ಯಗಳು. ಇದರಲ್ಲಿ ಕನಾಟಕ ನಾಣ್ಯಗಳನ್ನು ಕುರಿತಾದ ವಿವರಣೆಗಳು ಸಂಗ್ರಹರೂಪದಲ್ಲಿವೆ.

ಗಣೇಶ್ ಮತ್ತು ಗಿರಿಜಾಪತಿಯವರು ಮೂರು ಪ್ರಸ್ತುಕಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ. ಮೊದಲನೆಯದು ‘ಕಾಯಿನ್‌ ಆಫ್ ದಿ ವಿಜಯನಗರ ಎಂಪೈರ್’. ಇದರಲ್ಲಿ ವಿಜಯನಗರಕ್ಕೆ ಸಂಬಂಧಿಸಿದ ಹೊಸ ನಾಣ್ಯಗಳ ಮಾಹಿತಿಯಿದೆ. ಇದೇ ಲೇಖಕರು ‘ಕನಾಟಕ ನ್ಯಾಮಿನ್‌ಮ್ಯಾಟಿಕ್ ಸ್ಪೈಕ್ಸ್’ ಮತ್ತು ‘ಕಾಯಿನ್‌ ಆಫ್ ದಿ ಹೊಯ್ಲಾಸ್’ ಉಪಯುಕ್ತ ಪ್ರಸ್ತುಕಗಳು. ಇದೇ ಗುಂಪಿಗೆ ಸೇರಬಹುದಾದ ಇನ್ನೊಂದು ಕೃತಿಯೆಂದರೆ ಖಿಂಡೋಬ ರಾವ್ ಅವರ ನಾಣ್ಯ ಕನಾಟಕ. 1999ರಲ್ಲಿ ಕನಾಟಕ ಸರ್ಕಾರದ ಪ್ರಾಬ್ಲೆವಸ್ತು ಇಲಾಖೆಯವರು ಒಂದು ನಾಣ್ಯಶಾಸ್ತ್ರ ಸಮ್ಮೇಳನವನ್ನು ಏರ್ಪಡಿಸಿದ್ದರು. ಅದರಲ್ಲಿ ಮಂಡಿಸಿದ ಪ್ರಬಂಧಗಳನ್ನು ‘ಸ್ವಾತಂತ್ರ್ಯೋತ್ತರದಲ್ಲಿ ಕನಾಟಕ ನಾಣ್ಯಶಾಸ್ತ್ರ’ ಎಂಬ ಹೆಸರಿನಲ್ಲಿ ಎಂ.ವಿ. ಕೃಷ್ಣಪ್ಪ ಮತ್ತು ಆರ್. ಗೋಪಾಲ್ ಸಂಪಾದಿಸಿ ಪ್ರಕಟಿಸಿದ್ದಾರೆ.

ಅಂದ್ರ ಪ್ರದೇಶದ ಪುರಾತತ್ವ ಇಲಾಖೆಯ ಕನಾಟಕ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಕೆಲವು ಗ್ರಂಥಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಇಲ್ಲಿ ಹೆಸರಿಸಬಹುದು. ಮೊದಲನೆಯದು ಎನ್. ರಮೇಶನ್ ಅವರು ತಯಾರಿಸಿ ಪ್ರಕಟಿಸಿರುವ ವಿಜಯನಗರ ನಾಣ್ಯಗಳ ಕ್ಷಾಟಲಾಗ್. ಇದು ಅಂದ್ರಪ್ರದೇಶ ಸರ್ಕಾರದ ವಸ್ತುಸಂಗ್ರಹಾಲಯದಲ್ಲಿರುವ ನಾಣ್ಯಗಳ ಪಟ್ಟಿ. ಇದೊಂದು ಉಪಯುಕ್ತ ಗ್ರಂಥ. ಇದೇ ಸಂಗ್ರಹಾಲಯದಲ್ಲಿರುವ ಸೇವ್ಯಾ ನಾಣ್ಯಗಳ ಪಟ್ಟಿಯನ್ನು ಆರ್. ಸುಭುಮಣ್ಯಂ ಅವರು ಪ್ರಕಟಿಸಿದ್ದಾರೆ. ಇದೇ ರೀತಿಯಲ್ಲಿ ಅಬ್ದುಲ್ ವಲಿ ಖಾನ್ ಅವರು, ಇದೇ ಸಂಗ್ರಹಾಲಯದಲ್ಲಿರುವ ಬಹಮನಿ ನಾಣ್ಯಗಳನ್ನು ಪ್ರಕಟಿಸಿದ್ದಾರೆ. ಎಂ. ರಾಮರಾವ್ ಅವರು ಇದೇ ಸಂಗ್ರಹಾಲಯದಲ್ಲಿರುವ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಡಾಲುಕ್ಕು ರಾಜರಿಗೆ ಸೇರಿದವುಗಳಾಗಿವೆ.

ತಮಿಳುನಾಡಿನ ಸರ್ಕಾರದ ಸಂಗ್ರಹಾಲಯದಲ್ಲಿರುವ ಕೆಲವು ನಾಣ್ಯಗಳು ಕನಾಟಕದ ರಾಜಮನೆತನಗಳಿಗೆ ಸೇರಿದ್ದು, ಅವುಗಳನ್ನು ಈ ಸಂಗ್ರಹಾಲಯ ಪ್ರಕಟಿಸಿದೆ. ಇದರಲ್ಲಿ ಅತಿ ಮುಖ್ಯವಾದುದು ಎಸ್. ಶಂಕರನಾರಾಯಣ ಅವರು ಪ್ರಕಟಿಸಿರುವ ವಿಜಯನಗರ ನಾಣ್ಯಗಳ ಕ್ಷಾಟಲಾಗ್. ಇದು ಉಪಯುಕ್ತ ಗ್ರಂಥವೇನಿಸಿದೆ.

ನಾಣ್ಯಶಾಸ್ತ್ರದ ಅಧ್ಯಯನ ಮತ್ತು ಸಂಶೋಧನೆಗೊಂಡು ಇರುವ ಮೂರು ಮುಖ್ಯ ಸಂಸ್ಥೆಗಳನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಅವಿಲ ಭಾರತ ವ್ಯಾಪ್ತಿಯುಳ್ಳ ಭಾರತೀಯ ಮುದ್ರು ಪರಿಷತ್ ವಾರಾಣಸಿಯಿಂದ ಕಾರ್ಯ ನಿರ್ವಹಿಸುತ್ತಿದೆ. 1910ರಲ್ಲಿ ಸಾಫಿತವಾದ ಈ ಸಂಸ್ಥೆಯ ಮುಖ್ಯ ಉದ್ದೇಶ ಭಾರತೀಯ ನಾಣ್ಯಶಾಸ್ತ್ರದ ಅಧ್ಯಯನ ಮತ್ತು ಸಂಶೋಧನೆ. ಈ ಸಂಸ್ಥೆಯು ಪ್ರತಿ ವರ್ಷವೂ ನಾಣ್ಯ ಸಮ್ಮೇಳನವನ್ನು ದೇಶದ ವಿವಿಧ ಸ್ಥಳಗಳಲ್ಲಿ ಏರ್ಪಡಿಸುತ್ತದೆ. ಅಂತಹೇ ವರ್ಷಕ್ಕೆ ಒಂದು ಸಂಪುಟವನ್ನು ಪ್ರಕಟಿಸುತ್ತದೆ. ಈ ಸಂಸ್ಥೆ ಪ್ರಕಟಿಸುತ್ತಿರುವ ‘ದಿ ಜರ್ನಲ್ ಆಫ್ ದಿ ನ್ಯೂಮ್ಯಿಸ್ ಮ್ಯಾಟ್ರಿಕ್ ಸೊಸೈಟಿ ಆಫ್ ಇಂಡಿಯ’ ಎನ್ನುವ ವಾರ್ಷಿಕ ನಿಯತಕಾಲಿಕೆಯಲ್ಲಿ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಉತ್ತಮ ಸಂಶೋಧನಾ ಲೇಖನಗಳು ಪ್ರಕಟವಾಗುತ್ತವೆ. ಇದು ಅವಿಲ ಭಾರತ ವ್ಯಾಪ್ತಿಯ ಸಂಸ್ಥೆಯಾದುದರಿಂದ, ಇದರಲ್ಲಿ ಭಾರತದ ಎಲ್ಲ ರಾಜವಂಶಗಳಿಗೆ ಸೇರಿದ ನಾಣ್ಯಗಳ ಲೇಖನಗಳು ಪ್ರಕಟವಾಗುತ್ತವೆ. ಇದರಲ್ಲಿ ಕನಾಟಕ ನಾಣ್ಯಗಳಿಗೆ ಸಂಬಂಧಿಸಿದ ನಾಣ್ಯಗಳೂ ಪ್ರಕಟಗೊಂಡಿವೆ. ಇದುವರೆಗೆ ಈ ನಿಯತ ಕಾಲಿಕೆಯ 57 ಸಂಪುಟಗಳು ಪ್ರಕಟವಾಗಿವೆ. ಇದರಲ್ಲಿ ಮುಕುಂದ ಪ್ರಭು ಅವರು ಆಳುವ ನಾಣ್ಯಗಳಿಗೆ ಸಂಬಂಧಿಸಿದ ಸೋಗಸಾದ ಲೇಖನವನ್ನು ಬರೆದಿದ್ದಾರೆ. ಎ.ವಿ. ನರಸಿಂಹಮೂರ್ತಿಯವರು ಅನೇಕ ಲೇಖನಗಳನ್ನು ಇದರಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಮಾನೋಮೀಚೌಪದದಲ್ಲಿ ಕಾಣಬರುವ ನಾಣ್ಯ ವಿಷಯಗಳು, ಕನ್ನಡ ಸಂಖ್ಯೆಯ ನಾಣ್ಯಗಳು, ಕನಾಟಕ ನಾಣ್ಯಗಳ ಮೇಲೆ ದೇವ-ದೇವತೆಗಳು, ಬನವಾಸಿಯ ನಾಣ್ಯದ ಅಳ್ವಿ, ಕನಾಟಕದ ಶಾಸನಗಳಲ್ಲಿ ಕಾಣಬರುವ ನಾಣ್ಯ ತಾಂತ್ರಿಕತೆ, ಯಾದವ ಭಿಲ್ಲಮನ ಪದ್ಧಟಂಕಗಳು, ಮತ್ತು ಹಳೀಯ ಪ್ರಾಚೀನ ನಾಣ್ಯಗಳು. ಇಂದಿಗೂ ಈ ನಾಣ್ಯ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು ನಾಣ್ಯಶಾಸ್ತ್ರಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಪ್ರಸಕ್ತ ಲೇಖಕರು ಈ ನಿಯತಕಾಲಿಕೆಯ ಕೆಲವು ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಎರಡನೇಯ ಸಂಸ್ಥೆಯಾದ ದಕ್ಷಿಣ ಭಾರತೀಯ ನಾಣ್ಯಶಾಸ್ತ್ರ ಸಂಘ ಮದರಾಸಿನಿಂದ ಕಾರ್ಯನಿರ್ವಹಿಸುತ್ತಿದೆ. 1990ರಲ್ಲಿ ಸಾಫಿತವಾದ ಈ ಸಂಸ್ಥೆ ತನ್ನದೇ ಆದ ‘ಸ್ಟ್ರೋನ್ ಇನ್ ಸೇತ್ ಇಂಡಿಯನ್ ಕಾರ್ಯನ್’ ಎಂಬ ನಿಯತಕಾಲಿಕೆಯನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತಿದೆ. ಈವರೆಗೆ ಈ ನಿಯತ ಕಾಲಿಕೆಯ ಹನ್ನರಂಡು ಸಂಪುಟಗಳು ಹೊರಬಂದಿವೆ. ಇದರಲ್ಲಿ ಸುವರ್ಣಾರು ನೂರು ಲೇಖನಗಳು ಕನಾಟಕ ನಾಣ್ಯಶಾಸ್ತ್ರಕ್ಕೆ

ಸಂಬಂಧಪಟ್ಟವರುಗಳಾಗಿವೆ ಎನ್ನುವುದು ಹೇಬೈಯ ಸಂಗತಿ. ನುರಿತ ನಾಣ್ಯಶಾಸ್ತ್ರಜ್ಞರಿಂದ ಹಿಡಿದು ಇತ್ತೀಚಿಗೆ ಈ ವಿಷಯದಲ್ಲಿ ಆಸಕ್ತಿ ತೋರಿಸುತ್ತಿರುವ ಯುವಕರ ಲೇಖನಗಳು ಇದರಲ್ಲಿ ಅಭಿಜ್ಞಾನಗ್ರಹಿತಿವೆ. ಮುಕುಂದ ಪ್ರಭು, ಎ.ವಿ. ನರಸಿಂಹಮೂರ್ತಿ, ಗಣೇಶ್, ಗಿರಿಜಾಪತಿ, ಆರ್. ಗೋಪಾಲ್, ಎಂ.ವಿ. ಕೃಷ್ಣಪ್ಪ, ಹವಳಯ್ಯ, ರಘುನಾಥಭಟ್, ರವಿಶಂಕರ್, ನಿತ್ಯನಂದ ಪ್ರೇ, ವಾಸುದೇವರಾವ್ ಮುಂತಾದ ಅನೇಕ ನಾಣ್ಯಶಾಸ್ತ್ರಜ್ಞರ ವಿವಿಧ ಲೇಖನಗಳು ಈ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಎರಡೂವರೆ ಹಣ ಎನ್ನುವ ಸಂಖ್ಯೆಯ ನಾಣ್ಯ, ಕಂಠಿರವ ನರಸರಾಜ ಒಡೆಯರ ನಾಣ್ಯಗಳು, ರಾಷ್ಟ್ರಕೂಟರ ನಾಣ್ಯ, ಅನೇಕ ಸಾಮಂತರ ನಾಣ್ಯಗಳು, ವೀಳಾಧಾರಿ ಸರಸ್ವತಿಯ ನಾಣ್ಯಗಳು, ಹರತಿ ನಾಯಕರ ನಾಣ್ಯಗಳು, ರಾಮಾನುಜಾಚಾರ್ಯರ ಚಿತ್ರವಿರುವ ನಾಣ್ಯ, ವಿಜಯನಗರ ಚೇಳಿ ನಾಣ್ಯಗಳು ಮುಂತಾದ ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಇದರಲ್ಲಿ ಪ್ರಕಟವಾಗಿವೆ. ಒಟ್ಟಿನಲ್ಲಿ ಕರ್ನಾಟಕ ನಾಣ್ಯ ಅಧ್ಯಯನದ ವಿದ್ಯಾರ್ಥಿಗಳಿಗೆ ಇದೊಂದು ಅಮೂಲ್ಯ ಆಕರ್ಷ. ಇದರ ಮೌದಲ ಆರು ಸಂಪುಟಗಳನ್ನು ಎ.ವಿ. ನರಸಿಂಹಮೂರ್ತಿ ಅವರು ಸಂಪಾದಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಅಂಜನೇರಿ ಎಂಬಲ್ಲಿ ಪ್ರಶ್ನಾತವಾದ ಭಾರತೀಯ ನಾಣ್ಯ ಸಂಶೋಧನೆ ಸಂಸ್ಥೆಯಿದೆ. ಖ್ಯಾತ ನಾಣ್ಯಶಾಸ್ತ್ರಜ್ಞ ಪರಮೇಶ್ವರ ಲಾಲ್ ಗುಪ್ತ ಆವರಿಂದ ಸಾಫಿತಗೊಂಡ ಈ ಸಂಸ್ಥೆ ಉತ್ತಮ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ನಾಣ್ಯಶಾಸ್ತ್ರದಲ್ಲಿ ತರಬೇತಿಯನ್ನೂ ಕೊಡಲಾಗುತ್ತಿದೆ. ಈ ಸಂಸ್ಥೆ ಆರಂಭದಿಂದ 'ನ್ಯೂಮಿಸ್ ಮ್ಯಾಟಿಕ್ ಡ್ಯೂಡೀಸ್' ಎಂಬ ನಿಯತಕಾಲಿಕೆಯನ್ನು ಪ್ರಕಟಿಸುತ್ತಿದೆ. ಇದುವರೆಗೆ ಈ ನಿಯತ ಕೆಲಿಕೆಯ 24 ಸಂಪುಟಗಳು ಪ್ರಕಟಗೊಂಡಿವೆ. ಬನವಾಸಿಯ ಪದ್ಧತಿಂಕಗಳು, ಶಾಸನೋಕ್ತ ಗದ್ಯಾಣಗಳು, ಮುಖಲ್ ನಾಣ್ಯಗಳು, ಮೊಳಂಬ ನಾಣ್ಯ, ಕನ್ನಡ ಸಂಖ್ಯೆಯ ನಾಣ್ಯ ಮುಂತಾದ ಕರ್ನಾಟಕಕ್ಕೆ ಸಂಬಂಧಿಸಿದ ಲೇಖನಗಳು ಇದರಲ್ಲಿ ಪ್ರಕಟಗೊಂಡಿವೆ.

ಕರ್ನಾಟಕದ ರಾಜವಂಶಗಳನ್ನು ಕುರಿತಾದ ಅನೇಕ ಇತಿಹಾಸ ಗ್ರಂಥಗಳು ಪ್ರಕಟಗೊಂಡಿವೆ. ಇಂತಹ ಗ್ರಂಥಗಳಲ್ಲಿ ಆಯಾ ರಾಜವಂಶದ ನಾಣ್ಯಗಳನ್ನು ಕುರಿತ ಉಲ್ಲೇಖನಗಳು, ಆಕರ್ಷದ ರೂಪರಲ್ಲಿ ಇಲ್ಲವೇ ಆರ್ಥಿಕ ಪರಿಸ್ಥಿತಿಯ ಅಧ್ಯಾಯದಲ್ಲಿ ಕಾಣಬರುತ್ತವೆ. ಮೋರೇಸ್ ಅವರ ಕದಂಬಕುಲ, ಎ.ವಿ. ನರಸಿಂಹಮೂರ್ತಿಯವರ ಸೇವಣರ ಇತಿಹಾಸ, ಕೆ.ವಿ. ರಮೇಶ್ ಅವರ ತುಳುನಾಡಿನ ಇತಿಹಾಸ, ಅಳತೇಕರ್ ಅವರ ರಾಷ್ಟ್ರಕೂಟರ ಇತಿಹಾಸ, ಆರ್. ಗೋಪಾಲ್ ಅವರ ಹೊಯ್ಯಳ ಶಾಸನ ಗ್ರಂಥ, ಚಿಟ್ಟಿಸ್ ಅವರ ಕೆಳದಿ ನಾಯಕರನ್ನು ಕುರಿತಾದ ಗ್ರಂಥ ಮುಂತಾದವರುಗಳಲ್ಲಿ ಕ್ರಮವಾಗಿ ಬನವಾಸಿ ಮತ್ತು ಗೋವ ಕದಂಬರ ನಾಣ್ಯಗಳು, ಸೇವಣ ವಂಶದ ನಾಣ್ಯಗಳು, ಆಳುಪರ

ನಾಣ್ಯಗಳು, ರಾಷ್ಟ್ರಕೂಟರ ನಾಣ್ಯಗಳು, ಹೊಯ್ಸಳ ನಾಣ್ಯಗಳು ಮತ್ತು ಕೆಳದಿ ನಾಯಕರ ನಾಣ್ಯಗಳನ್ನು ಕುರಿತಾದ ವಿವರಣೆಗಳು ದೊರಕುತ್ತವೆ.

ಕನ್ನಡಕದಲ್ಲಿ ಹತ್ತಾರು ಪ್ರಥಮನಗಳು ನಡೆದಿವೆ. ಈ ಉತ್ಪನ್ನನಗಳಲ್ಲಿ ಮಣಿನ ಪದರಗಳಲ್ಲಿ ವಿವಿಧ ನಾಣ್ಯಗಳು ದೊರಕಿವೆ ಇದರಿಂದ ಉತ್ಪನ್ನದ ಮಣಿನ ಪದರಗಳ ಕಾಲಮಾನವನ್ನು ತಿಳಿಯುವುದು ಸಾಧ್ಯವಾಗುತ್ತದೆ. ಆದುದರಿಂದ ಉತ್ಪನ್ನ ವರದಿಗಳು ನಾಣ್ಯಶಾಸ್ತ್ರ ವಿದ್ಯಾರ್ಥಿಗೆ ತುಂಬ ಅಮೂಲ್ಯವೇನಿಸಿವೆ. ಏಲರ್ ಆವರು ಚಂದ್ರವಳಿಯಲ್ಲಿ ನಡೆಸಿದ ಉತ್ಪನ್ನದಲ್ಲಿ ರೋಮನ್ ಮತ್ತು ಶಾತವಾಹನ, ಚೆಟು ಹಾಗೂ ಮಹಾರಾಜ ಮತ್ತು ಪಂಚ ಮಾರ್ಕಿನ ನಾಣ್ಯಗಳು ದೊರಕಿದವು. ಒನ್ವಾಸಿ ಮತ್ತು ವಡಗಾಂವ್ ಮಾಧವಪುರಗಳ ಉತ್ಪನ್ನನಗಳಲ್ಲಿ ಪಂಚ್ ಬೀಷ್ಯಯ ಮತ್ತು ಶಾತವಾಹನ ನಾಣ್ಯಗಳು ದೊರಕಿದವು. ತಲಕಾಡಿನ ಉತ್ಪನ್ನದಲ್ಲಿ ರೋಮನ್ ಮುದ್ರೆ ಮತ್ತು ವಿಜಯನಗರ ನಾಣ್ಯಗಳು ದೊರಕಿದವು. ಏಹೋಳಿ ಮತ್ತು ಪಟ್ಟದಕಲ್ಲಿನಲ್ಲಿ ನಡೆದ ಉತ್ಪನ್ನನಗಳಲ್ಲಿ ಶಾತವಾಹನ ನಾಣ್ಯಗಳು ದೊರಕಿವೆ. ಸನ್ನತಿಯ ಮತ್ತು ಕಂಗನಹಳ್ಳಿಯ ಉತ್ಪನ್ನನಗಳಲ್ಲಿ ಶಾತವಾಹನ ನಾಣ್ಯಗಳು ದೊರಕಿವೆ. ಆದುದರಿಂದ ಈ ಉತ್ಪನ್ನನಗಳ ವರದಿಗಳು ನಾಣ್ಯಗಳ ವಿಷಯದಲ್ಲಿ ಉತ್ತಮ ಮಾಹಿತಿಯನ್ನು ಹೊಂದಿದ್ದ ನಾಣ್ಯಶಾಸ್ತ್ರಜ್ಞನಿಗೆ ಉತ್ತಮ ಮಾಹಿತಿಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ನಾಣ್ಯಗಳು ಯಾವ ಕಾಲದಲ್ಲಿ ಚಲಾವಣೆಯಲ್ಲಿದ್ದವು ಎಂಬುದನ್ನು ಸ್ತರಗಳ ಮೂಲಕ ವಿಚಿತ ಪಡಿಸುತ್ತದೆ ಹಾಗೂ ನಾಣ್ಯಗಳ ಭೌಗೋಳಿಕ ವ್ಯಾಪ್ತಿಯನ್ನು ತಿಳಿಯಲು ತುಂಬ ಸಹಾಯ ಮಾಡುತ್ತದೆ. ಈ ಎಲ್ಲ ಅಂಶಗಳಿಂದ ಉತ್ಪನ್ನದ ವರದಿಗಳನ್ನು ನಾಣ್ಯಶಾಸ್ತ್ರಜ್ಞನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಇತೀಚೆಗೆ ನಾಣ್ಯಶಾಸ್ತ್ರ ಅಧ್ಯಯನದಲ್ಲಿ ಎರಡು ಹೊಸ ಬೇಳವಣಿಗೆಗಳು ಕಾಣಬರುತ್ತಿವೆ. ಮೊದಲನೆಯದು ಶಾಸನಗಳಲ್ಲಿ ಕಾಣಬರುವ ನಾಣ್ಯಶಾಸ್ತ್ರ ಮಾಹಿತಿಗಳ ಅಧ್ಯಯನ; ಎರಡನೆಯದು ಸಾಹಿತ್ಯಕ ಕೃತಿಗಳಲ್ಲಿ ಕಂಡುಬರುವ ನಾಣ್ಯಗಳನ್ನು ಕುರಿತಾದ ವಿವರಣೆ. ನಾಣ್ಯಶಾಸ್ತ್ರವು ಸ್ವತಂತ್ರ ಅಧ್ಯಯನದ ವಿಷಯವೇ ಆದರೂ, ಶಾಸನಶಾಸ್ತ್ರವು ಆದಕ್ಕೆ ವಿಶೇಷ ಸಹಾಯ ಮಾಡುತ್ತದೆ. ನಾಣ್ಯಗಳ ಉದ್ದ, ಅಗಲ, ತೂಕ, ಹಿಮ್ಮುಖಿ - ಮುಮ್ಮುಖಿಗಳ ಬೀಷ್ಯ ಮತ್ತು ಬರಹಗಳು ಹೇಳಲಾಗದ ವಿಷಯಗಳನ್ನು ಶಾಸನಗಳು ತಿಳಿಸುತ್ತವೆ ಎಂದರೆ ಅತಿಶಯೋತ್ಸ್ವಯಲ್ಲ. ಎಲ್ಲೋ ಒಂದೆರಡು ನಾಣ್ಯಗಳನ್ನು ಬಿಟ್ಟರೆ, ಇತರೆ ಯಾವ ನಾಣ್ಯಗಳ ಮೇಲೂ, ಆ ನಾಣ್ಯಗಳ ಹೆಸರು ಕಾಣಬರುವುದಿಲ್ಲ. ಇದು ಸಾಮಾನ್ಯ ಪದ್ಧತಿ. ಆದುದರಿಂದ ನಾಣ್ಯಗಳ ಹೆಸರುಗಳು ನಮಗೆ ತಿಳಿಯುವುದು ಮೂಲಭೂತವಾಗಿ ಶಾಸನಗಳಿಂದ ಎನ್ನುವುದನ್ನು ಗಮನಿಸಬೇಕು. ವರಹ, ಗದ್ಯಾಳ, ಹಣ, ಪೂನ್, ತಾರ, ಕಾಕನಿ ಮುಂತಾದ ಹತ್ತಾರು ನಾಣ್ಯಗಳ ಹೆಸರುಗಳು ನಮಗೆ

ತಿಳಿದುಬಂದಿರುವುದು ಶಾಸನಗಳಿಂದ ಎನ್ನುವುದನ್ನು ಮರೆಯುವಂತಿಲ್ಲ. ಶಾಸನಗಳು ದೇವಾಲಯಗಳಿಗೆ, ಬ್ರಾಹ್ಮಣರಿಗೆ, ಅಗ್ರಹಾರಗಳಿಗೆ ಮುಂತಾದವರುಗಳಿಗೆ ಕೊಡುವ ದಾನವನ್ನು ಉಲ್ಲೇಖಿಸುವಾಗ ನಾಣ್ಯಗಳ ಹೆಸರು ಮತ್ತು ಸಂಖ್ಯೆಯನ್ನು ತಿಳಿಸುತ್ತವೆ. ಅದೇ ರೀತಿ ಹಳ್ಳಿಗಳ ಕಂದಾಯ, ತೆರಿಗೆಗಳನ್ನು ತಿಳಿಸುವಾಗಲೂ ನಾಣ್ಯಗಳ ಹೆಸರುಗಳನ್ನು ಉಲ್ಲೇಖಿಸುತ್ತವೆ. ಆದುದರಿಂದ ಆ ಶಾಸನಗಳನ್ನು ಬರೆಯಿಸಿದ ರಾಜವಂಶ ಅಥವಾ ರಾಜನ ಕಾಲದಲ್ಲಿ ಉಲ್ಲೇಖಿತ ನಾಣ್ಯಗಳು ಬಳಕೆಯಲ್ಲಿದ್ದವ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅದೇ ರೀತಿಯಲ್ಲಿ ನಾಣ್ಯಗಳ ಪೈಪಿಧ್ಯದ ವಿಷಯದಲ್ಲಿ ಶಾಸನಗಳು ವರ್ಣನಾತ್ಮಕ ವಿವರಣೆಗಳನ್ನು ಒದಗಿಸುತ್ತವೆ. ಇದನ್ನು ಹೇಳುವಾಗ ಟಂಕಶಾಲೆಗಳು, ಚಿಹ್ನೆಗಳು, ಲೋಹ, ಮೌಲ್ಯ ಮುಂತಾದ ವಿಷಯಗಳ ಮೇಲೆ ಬೆಳಕು ಚಿಲ್ಲುತ್ತವೆ. ವರಹ ಗದ್ಯಾಣ (ವರಹದ ಚಿಹ್ನೆಯಿರುವ), ಅರ್ಧ ಕಾಟಿ ಗದ್ಯಾಣ, ದೊಡ್ಡ ಗದ್ಯಾಣ, ಚಿಕ್ಕ ಗದ್ಯಾಣ, ಶುದ್ಧ ಗದ್ಯಾಣ, ಬಾರಕೂರು ಗದ್ಯಾಣ, ಲೋಕ್ಕಿಗುಂಡಿ ಗದ್ಯಾಣ, ಕುಳಿ ಗದ್ಯಾಣ, ಘಟ್ಟಿ ವರಹ, ಶುದ್ಧ ವರಹ, ಚಕ್ರ ವರಹ, ಸಣ್ಣ ಪ್ರತಾಪ, ಗಜ ಬೇಟೆಕಾರ ಹೊನ್ನು ಮುಂತಾದ ಪದಗಳು ಶಾಸನಗಳಲ್ಲಿ ಕಾಣಿಸಿಗುತ್ತವೆ. ಇವುಗಳಿಂದ ಈ ನಾಣ್ಯಗಳ ನಿಜವಾದ ಸ್ವರೂಪ, ಉಪಯೋಗ, ಟಂಕಶಾಲೆ ಮುಂತಾದ ವಿವರಗಳು ತಿಳಿದುಬರುತ್ತವೆ. ಕೇವಲ ನಾಣ್ಯಗಳ ಪರೀಕ್ಷೆಯಿಂದ ಈ ವಿವರಗಳು ದೊರೆಯುವುದಿಲ್ಲ.

ಅದೇ ರೀತಿಯಲ್ಲಿ ನಾಣ್ಯಗಳ ಪರಸ್ಪರ ಮೌಲ್ಯಗಳನ್ನು ತಿಳಿಯುವುದು ಕಷ್ಟದ ಕೆಲಸ. ಉದಾಹರಣೆಗೆ ಒಂದು ಗದ್ಯಾಣಕ್ಕೆ ಎಷ್ಟು ಹಣಗಳು, ಒಂದು ಹಣಕ್ಕೆ ಎಷ್ಟು ಹಾಗ ಮುಂತಾದ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ, ಶಾಸನಗಳ ಮೌರೆ ಹೋಗಬೇಕು. ಈ ಶಾಸನಗಳಲ್ಲಿ ಪ್ರಾಸಂಗಿಕವಾಗಿ ಈ ಮಾಹಿತಿಗಳು ಉಲ್ಲೇಖಿತವಾಗಿರುತ್ತವೆ. ಮೂರನೆಯ ಬಲ್ಲಾಳನ ಕ್ರಿ.ಶ. 1298ರ ಶಾಸನದಲ್ಲಿ ಅನೇಕರಿಂದ ನೀಡಲ್ಪಟ್ಟ ದಾನಗಳು ಉಲ್ಲೇಖಿತವಾಗಿವೆ. ಇವುಗಳೆಲ್ಲದರ ಮೊತ್ತ 11 ಗದ್ಯಾಣ ಮತ್ತು 40 ಪಣಗಳಾಗುತ್ತವೆ. ಶಾಸನದಲ್ಲಿ ಈ ಮೊತ್ತವನ್ನು 15 ಗದ್ಯಾಣವೆಂದು ತಿಳಿಸಿದೆ. ಅಂದರೆ ನಾಲ್ಕು ಗದ್ಯಾಣಗಳಿಗೆ 40 ಪಣಗಳು ಸಮನಾಗುವುದರಿಂದ, ಒಂದು ಗದ್ಯಾಣಕ್ಕೆ 10 ಪಣ ಎನ್ನುವುದು ಖಚಿತವಾಗುತ್ತದೆ. ಬೇಲೂರಿನ ಮತ್ತೊಂದು ಶಾಸನದಲ್ಲಿ 36 ಹಾಗಗಳು 9 ಪಣಗಳಿಗೆ ಸಮಾನ ಎಂದು ಹೇಳಿರುವುದರಿಂದ, ಒಂದು ಪಣಕ್ಕೆ ನಾಲ್ಕು ಹಾಗ ಎಂಬುದು ಖಚಿತವಾಗುತ್ತದೆ. ಈ ರೀತಿ ಶಾಸನಗಳ ಅಧ್ಯಯನದಿಂದ ಪ್ರಾಚೀನ ಕಾಲದ ನಾಣ್ಯಗಳ ಪರಸ್ಪರ ಮೌಲ್ಯವನ್ನು ನಿರ್ದರ್ಶಿಸಬಹುದು.

ಬಾರಕೂರು ಗದ್ಯಾಣ, ಮಂಗಳೂರು ಗದ್ಯಾಣ, ಲೋಕ್ಕಿಗುಂಡಿ ಗದ್ಯಾಣ ಎನ್ನುವ ಪದಗಳು ಶಾಸನಗಳಲ್ಲಿ ಕಾಣಿಸಿಗುತ್ತವೆ. ಆದುದರಿಂದ ಬಾರಕೂರು, ಮಂಗಳೂರು, ಲೋಕ್ಕಿಗುಂಡಿಗಳಲ್ಲಿ ಟಂಕಶಾಲೆಗಳಿದ್ದವೆಂದು ಸುಲಭವಾಗಿ ತಿಳಿಯಬಹುದು. ಈ ನಾಣ್ಯಗಳ

ಮೇಲೆ ಟಂಕಶಾಲೆಗಳ ಹೆಸರಿನ ಉಲ್ಲೇಖವಿಲ್ಲದಿದ್ದರೂ, ಶಾಸನಗಳ ಸಹಾಯದಿಂದ ಈ ವಿಷಯವನ್ನು ತಿಳಿಯಬಹುದಾಗಿದೆ.

ಪ್ರಾಚೀನ ಕನಾಂಟಕದ ಕೆಲವು ಕಾಲಘಟ್ಟಗಳಲ್ಲಿ ದೊರಕಿರುವ ನಾಣ್ಯಗಳ ಸಂಖ್ಯೆ ಶೀರ ಕಡಿಮೆ. ಇದನ್ನು ಆಧರಿಸಿ ಕೆಲವು ವಿಧ್ಯಾಂಸರು ಆ ಕಾಲದಲ್ಲಿ ಕನಾಂಟಕದಲ್ಲಿ ನಾಣ್ಯಗಳ ಚಲಾವಣೆ ಮುಂಬಿ ವಿರಳವಾಗಿತ್ತು, ವಸ್ತುವಿನಿಮಯವೇ ಆರ್ಥಿಕ ಜೀವನದ ಮುಖ್ಯ ಲಕ್ಷ್ಯವಾಗಿತ್ತೆಂದು ವಾದಿಸಿದರು. ಆದರೆ ಇವರು ಆ ಕಾಲದಲ್ಲಿ ಹೊರಡಿಸಲಾದ ನೂರಾರು ಶಾಸನಗಳಲ್ಲಿ ದೊರಕುವ ಮಾಹಿತಿಯನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾಲದ ಶಾಸನಗಳನ್ನು ಗಮನಿಸಿದರೇ ಗದ್ಯಾಣ, ಸುವಣ್ಣ, ಹಣ, ರೂಗ ಇತ್ಯಾದಿ ನಾಣ್ಯಗಳನ್ನು ತೆರಿಗೆಗಳನ್ನು ಕೊಡುವುದಕ್ಕಾಗಿ, ಯಜ್ಞಯಾಗಾದಿಗಳಲ್ಲಿ ದಕ್ಷಿಣೀಯನ್ನು ನೀಡುವುದಕ್ಕಾಗಿ, ಭೂಮಿಯನ್ನು ಕೊಳ್ಳುವುದಕ್ಕಾಗಿ, ಅಂದರೆ ಧಾರ್ಮಿಕ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಬಳಸುತ್ತಿದ್ದರು ಎಂಬುದನ್ನು ಗಮನಿಸಿದಾಗ ಮೇಲಿನ ಸಿದ್ಧಾಂತ ನಿರಾಧಾರವಾದುದು ಎಂದು ಸುಲಭವಾಗಿ ಗೊತ್ತಾಗುತ್ತದೆ. ಈ ರೀತಿ ಹತ್ತು ಹಲವು ವಿಧಗಳಲ್ಲಿ ಶಾಸನಗಳು ನಾಣ್ಯಶಾಸ್ತ್ರಜ್ಞನಿಗೆ ಉಪಯೋಗಕ್ಕೆ ಬರುತ್ತವೆ. ಆದುದರಿಂದ ಕನಾಂಟಕ ನಾಣ್ಯಗಳ ಇತಿಹಾಸವನ್ನು ರಚಿಸುವ ವಿಧ್ಯಾಂಸನು ಶಾಸನಗಳಲ್ಲಿ ದೊರಕುವ ಮಾಹಿತಿಗಳನ್ನು ಆವಶ್ಯಕವಾಗಿ ಬಳಸಬೇಕು. ಆಗ ಅಂತಹ ಅಧ್ಯಯನ ಪ್ರಾಣವಾಗಿರುತ್ತದೆ ಎಂಬುದನ್ನು ಒತ್ತಿ ಹೇಳಬೇಕು. ಈ ವಿಷಯವನ್ನು ಆಯಾ ರಾಜವಂಶಗಳ ನಾಣ್ಯಗಳನ್ನು ಪರಿಶೀಲಿಸುವಾಗ ಮುಂದೆ ಗಮನಿಸಲಾಗಿದೆ.

ಈ ಮೇಲಿನ ಮಾತುಗಳು ಕನ್ನಡ ಸಾಹಿತ್ಯಕ ಗ್ರಂಥಗಳಿಗೂ ಅನ್ವಯಿಸುತ್ತವೆ. ಪ್ರಾಚೀನ ಕನ್ನಡ ಗ್ರಂಥಕರ್ತರು ತಮ್ಮ ಗ್ರಂಥಗಳನ್ನು ರಚಿಸುವಾಗ ಪ್ರಾಸಂಗಿಕವಾಗಿ ಆ ಕಾಲದ ನಾಣ್ಯದ ಹೆಸರು ಮತ್ತು ಕೆಲವು ವಿಷಯಗಳನ್ನು ತಮ್ಮ ಬರಹಗಳಲ್ಲಿ ಸೇರಿಸಿದ್ದಾರೆ. ಕವಿರಾಜಮಾರ್ಗದಿಂದ ಆರಂಭವಾಗಿ ಎಂ. ಎಸ್. ಪುಟ್ಟಣಣನವರ ಬಿತ್ತದುಗ್ರಂಥ ಪಾಠೀಯಗಾರರು ಎನ್ನುವ ಕೃತಿಯವರಿಗೆ ರಚಿತವಾಗಿರುವ ಗ್ರಂಥಗಳಲ್ಲಿ ನಾಣ್ಯಕ್ಕೆ ಸಂಬಂಧಪಟ್ಟ ವಿಷಯಗಳು ದೊರಕುತ್ತವೆ. ಈ ರಚಯಿತರಿಗೆ ತಾವು ಹೆಸರಿಸಿರುವ ನಾಣ್ಯಗಳ ಪರಿಚಯವಿದ್ದಿತು. ಬಹುಶಃ ಅವರು ಆವುಗಳನ್ನು ನೋಡಿದ್ದರು ಮತ್ತು ಉಪಯೋಗಿಸಿದ್ದರು. ತಿರುಪ್ಪತಿ ಗದ್ಯಾಣ, ಬೆಣ್ಣೆಮುದ್ದೆ ಹಣ ಎಂಬ ಪದಗಳನ್ನು ಈ ಕತ್ತುಗಳು ಬಳಸಿರುವುದರಿಂದ, ಆ ಕಾಲದಲ್ಲಿ ಜನಗಳು ಈ ನಾಣ್ಯಗಳನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದರೆಂದು ಗೊತ್ತಾಗುತ್ತದೆ. ಪಂಪಭಾರತದಲ್ಲಿ ‘ಸಾಯಿರ ಗದ್ಯಾಣದ ಪ್ರಾನ್ಯೇ ಸಾಲ್ಯಾ ಮಗ್ಗಲಂ ಬೇಡ’ ಎಂದು ಹೇಳಿದೆ. ಕನ್ನಡ ಪಂಚತಂತ್ರದಲ್ಲಿ ‘ಸಾಸಿರ ಗದ್ಯಾಣಕ್ಕಾಲ್ಲದೆ ಕಥೆಯಂ ಹೇಳ್ಣಳಲ್ಲ’ ಎಂದು ಉಲ್ಲೇಖಿತವಾಗಿದೆ. ಶಾಂತಿಶ್ಶರ ಚರಿತಂ ಎಂಬ ಗ್ರಂಥದಲ್ಲಿ ‘ಅವನ ಕೋಳಿ ಗೆಲಲುಮದರೋಡನೆ ಸಾವಿರ ಗದ್ಯಾಣವನು ಈಮೌಲ್ಯ’

ಎಂದಿದೆ. ಕಳಲೆ ಏರರಾಜೀಂದ್ರನ ಸಕಲ ವೈದ್ಯ ಸಂಹಿತ ಸಾರಾಂಶವ ಎನ್ನುವ ಗ್ರಂಥದಲ್ಲಿ ಒಂದು ಗಡ್ಡಾಣಕ್ಕೆ ಹತ್ತು ಪಣವೆಂದು ಹೇಳಿದೆ. ಇಲ್ಲಿ ಇದು ತೂಕದ ಅರ್ಥದಲ್ಲಿ ಬಳಕೆಯಾಗಿರುವುದನ್ನು ಗಮನಿಸಬೇಕು.

ಕಾಸು ಎಂಬ ನಾಣ್ಯದ ಬಗ್ಗೆಯೂ ಕನ್ನಡ ಗ್ರಂಥಗಳಲ್ಲಿ ಉಲ್ಲೇಖಿಗಳು ದೊರಕುತ್ತವೆ. ಮೋಳಿಗಿಯ ಮಾರಯ್ಯನ ವಚನಗಳಲ್ಲಿ ‘ಈಶ ಲಾಂಭನವ ಹೊತ್ತು ಕಾಸಿಗಾಗಿ ಕಾರ್ಷಣ್ಯವ ಬೇಡುವವನಲ್ಲ’ ಎಂದು ಕಂಡುಬರುತ್ತದೆ. ಕೂರುಂಡರಾಜನ ಅಭಿನವ ದಶಕುಮಾರ ಚರಿತ್ಯಲ್ಲಿಯೂ ಕಾಸಿನ ಪ್ರಸ್ತಾಪವಿದೆ. ಏರಭದ್ರವಿಜಯವೆಂಬ ಹದಿನಾರನೇಯ ಶತಮಾನದ ಗ್ರಂಥದಲ್ಲಿ ‘ದಟ್ಟ ದರಿದ್ರನಂತ ಕಾಸಿಗೆ ಮನಮಿತ್ತನಂದು’ ಎಂಬುದಾಗಿ ಹೇಳಿದೆ. ಪುರಂದರಧಸರಿಗೂ ಕಾಸುವೀಸದ ಪರಿಚಯ ಚಿನ್ನಾಗಿದ್ದಿತೆಂದು ಗೊತ್ತಾಗುತ್ತದೆ. ಅವರ ರಚನೆಯಲ್ಲಿ ‘ಕಾಸುವೀಸಕಾಗಿ ಹರಿಯದಾಸನೆಂದು ತಿರುಗಿ ತಿರುಗಿ’ ಎಂದು ಉಲ್ಲೇಖಿತವಾಗಿದೆ. ‘ಕಾಸುವೀಸದ ಆಸೇಗೋಸುಗ ಘಾಸಿಮಾಡಿವಿತರನು’ ಎಂದು ಶರಣಲೀಲಾಮೃತವೆಂಬ ಗ್ರಂಥದಲ್ಲಿ ಹೇಳಿದೆ. ‘ಪಳಂಗಾಸು’ ಎನ್ನುವ ಪದ ಅನೇಕ ಹಳಗನ್ನಡ ಗ್ರಂಥಗಳಲ್ಲಿ ಕಾಣಬರುತ್ತದೆ. ಕಾಟಿ ಎಂಬ ನಾಣ್ಯದ ಬಗೆಗೆ ರತ್ನಾಕರವರ್ಣಿಯ ಭರತೀಶ ವೈಭವದಲ್ಲಿ ಮಾಹಿತಿ ಸಿಗುತ್ತದೆ ‘ಕಾಟಿಗೆ ಸರಿಗಂಡು ದಿವ್ಯ ಭೂಷಣವ ಕಿರೀಟಯಿತ್ತನು ದೇಸೆದೆಸೆಗೆ’ ಎಂದು ಈ ಗ್ರಂಥದಲ್ಲಿ ಹೇಳಿದೆ. ಇತ್ತೀಚಿನ ಲೇಖಕರಾದ ಗಳಿಗನಾಥರೂ ಭಗವತಾಮೃತ ಎಂಬ ತಮ್ಮ ಗ್ರಂಥದಲ್ಲಿ ‘ಕುಬೇರನಲ್ಲಿ ಕಾಟಿಯನ್ನು ಯಾಚಿಸಿದಂತೆಯೇ ಸರಿ’ ಎಂದು ಉಲ್ಲೇಖಿಸಿದ್ದಾರೆ.

ಹೊಯ್ಯಳ ಇಮ್ಮಡಿ ಬಲ್ಲಾಳನ ಆಸ್ಥಾನ ಕವಿಯಾಗಿದ್ದ ರಾಜಾದಿತ್ಯನು ತನ್ನ ವ್ಯವಹಾರ ಗಣಿತದಲ್ಲಿ ಕಾಗಿಣ ಎಂಬ ನಾಣ್ಯದ ಉಲ್ಲೇಖವನ್ನು ಮಾಡಿ, ಅದು ನಾಲ್ಕು ಏಸೆಗಳಿಗೆ ಸಮ ಎಂದು ಹೇಳಿದ್ದಾನೆ (ಕಾಗಿಣ ನಾಲ್ಕುವ ಏಸೆಮುಮಾಗಿರಲ್). ನಾಗಚಂದ್ರನು ತನ್ನ ಪಂಪರಾಮಾಯಣದಲ್ಲಿ ‘ಕಾಗಿಣಿಗೆ ಮರಂ ಬೀಳ್ಳಿಗಿಕ್ಕುಂ’ ಎಂದು ಹೇಳಿದ್ದಾನೆ. ಮೇಘಣಂದಿಯ ಶ್ರಾವಣಾಚಾರದಲ್ಲಿಯೂ ಈ ನಾಣ್ಯದ ಉಲ್ಲೇಖವಿದೆ (ಕಾಗಿಣ ನಾಲ್ಕು ಏಸಂ). ಭೀಮಕವಿಯ ಬಸವಪುರಾಣ, ನಯಸೇನನ ಧರ್ಮಾಮೃತ ಮತ್ತು ಬೋಮೃಸನ ಸೌಂದರಪುರಾಣಗಳಲ್ಲಿ ಅರೆಕಾಣ ಎಂಬ ನಾಣ್ಯದ ಉಲ್ಲೇಖ ಕಾಣಬರುತ್ತದೆ. ಮಂಗರಸನು ತನ್ನ ಸೂಪಶಾಸ್ತ್ರದಲ್ಲಿ ‘ಕಲಸಿ ದುಗ್ಂಣಿಯಂದದಿ ಮಾಡಿ’ ಎಂದು ದುಗ್ಂಣಿಯನ್ನು ಉಲ್ಲೇಖಿಸಿದ್ದಾನೆ. ‘ದುಗ್ಂಣಿ ಬಲು ಕೆಟ್ಟದಣ್ಣ’ ಎಂದು ಪುರಂದರಧಸರು ಈ ನಾಣ್ಯದ ಬಗೆಗೆ ಹೇಳಿದ್ದಾರೆ.

ಶಿವಕೋಟ್ಯಾಚಾರ್ಯನ ವಡ್ವಾರಾಧನೆಯಲ್ಲಿ, ‘ಎಂಟು ದಮ್ಮದ ಪ್ರಳ್ಯಂ ತಂದು’ ಎಂದಿದ್ದು ದ್ರಮ್ಮ ಎಂಬ ನಾಣ್ಯದ ಬಗೆಗೆ ಉಲ್ಲೇಖವಿದೆ. 1730ರಲ್ಲಿ ರಚಿತವಾದ ಮಾನೋಮಿಚೌಪದ ಎಂಬ ಗ್ರಂಥದಲ್ಲಿ ಒಡೆಯರ ಕಾಲದ ನಾಣ್ಯಗಳ ಬಗೆಗೆ ಉತ್ತಮ

ಮಾಹಿತಿ ದೊರಕುತ್ತದೆ. ಚಿನ್ನವಯ್ಯ ಎಂಬ ಉಪಕಾರಿಯ ನೇತ್ಯತ್ವದಲ್ಲಿ ನಡೆಯುತ್ತಿದ್ದ ಉಪಕಾರಿ, ಅಲ್ಲಿ ಅಚ್ಚಾಗುತ್ತಿದ್ದ ಇಪ್ಪತ್ತನಾಲ್ಕು ವಿವಿಧ ನಾಣ್ಯಗಳ ವಿವರಗಳು ಕಂಡು ಬರುತ್ತವೆ. ಇದೇ ರೀತಿ ಎಂ.ಎಸ್. ಪುಟ್ಟಣ್ಣನವರ ಚಿತ್ರದುಗಳ ಪಾಠೀಯಗಾರರು ಎನ್ನುವ ಗ್ರಂಥದಲ್ಲಿಯೂ ಅನೇಕ ನಾಣ್ಯಗಳ ಹೆಸರುಗಳು ಉಲ್ಲೇಖಿಸಲ್ಪಟ್ಟಿವೆ.

ಈ ಮೇಲೆ ಉಲ್ಲೇಖಿಸಿದ ಮಾಹಿತಿಗಳು ವ್ಯವಸ್ಥಿತ ಅಧ್ಯಯನವಲ್ಲ. ಕನ್ನಡ ಗ್ರಂಥಗಳಲ್ಲಿ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿಗಳು ಯಾವ ರೀತಿ ದೊರಕುತ್ತವೆ ಎಂಬುದರ ಇಂಬುಕು ನೋಟ ಮಾತ್ರ. ಸಮಗ್ರ ಕನ್ನಡ ಸಾಹಿತ್ಯ ಗ್ರಂಥಗಳನ್ನು ಪರಿಶೀಲಿಸಿದರೆ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳು ದೊರಕುತ್ತವೆ. ಈ ವಾಹಿತಿಗಳನ್ನು ಶಾಸನಗಳಲ್ಲಿ ದೊರಕುವ ವಾಹಿತಿಗಳೊಂದಿಗೆ ಹೋಲಿಸಿನೋಡುವುದು ಮತ್ತು ಇವುಗಳನ್ನು ದೊರಕಿರುವ ನಾಣ್ಯಗಳಿಗೆ ಹೋಲಿಸಿ ನೋಡಿದರೆ, ಸಮರ್ಪಕವಾದ ಚಿತ್ರಣ ದೊರೆಯುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಾಣ್ಯಶಾಸ್ತ್ರ ಸಂಶೋಧಕನು ಪ್ರಾಚೀನ ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡುವ ಆವಶ್ಯಕತೆಯಿದೆ ಎಂದು ತೋರಿಸುವುದೇ ಇದರ ಮುಖ್ಯ ಉದ್ದೇಶ. ಈ ಎಲ್ಲ ಮಾಹಿತಿಗಳನ್ನೂ ಉಪಯೋಗಿಸಿಕೊಂಡು, ವಿಶೇಷವಾಗಿ ಈವರೆಗೆ ದೊರಕಿರುವ ನಾಣ್ಯಗಳನ್ನು ಗಮನಿಸಿ, ಕನಾಟಕದಲ್ಲಿ ನಾಣ್ಯಗಳು ನಡೆದು ಬಂದ ದಾರಿಯನ್ನು ಪರಿಚಯಿಸಲು ಪ್ರಯೋಜಿಸಲಾಗಿದೆ. ಇದನ್ನು ಮಾಡುವಾಗ ಕಾಲಾನುಕ್ರಮಣೀಯ ವಿಧಾನವನ್ನು ಅನುಸರಿಸಲಾಗಿದೆ. ಇದರಿಂದ ನಾಣ್ಯಶಾಸ್ತ್ರವು ಕನಾಟಕದಲ್ಲಿ ಯಾವ ವಿವಿಧ ಹಂತಗಳಲ್ಲಿ ತಾಂತ್ರಿಕವಾಗಿ ಮುಂದುವರಿಯಿತು ಎಂಬುದರ ಆರಿವೂ ಉಂಟಾಗುತ್ತದೆ. ನಮ್ಮ ಸಂಸ್ಕೃತಿಯ ಒಂದು ಅಂಗವಾದ ನಾಣ್ಯಗಳ ಮೂಲಕ ನಮ್ಮ ಶ್ರೀಮಂತ ಇತಿಹಾಸವನ್ನು ತಿಳಿಯುವುದೇ ಮುಖ್ಯ ಉದ್ದೇಶ.



## ಉಧಾಯ 2 .

# ಆರಂಭ ಕಾಲದ ನಾಣ್ಯಗಳು

### 1. ಪಂಚ್ ಮಾಡಿದ ನಾಣ್ಯಗಳು

ಕನಾರಟಕದಲ್ಲಿ ಮಾತ್ರವಲ್ಲದೆ, ಇಡೀ ಭಾರತ ದೇಶದಲ್ಲೇ ಚಲಾವಣೆಯಲ್ಲಿದ್ದ ಅತ್ಯಂತ ಪ್ರಾಚೀನ ನಾಣ್ಯಗಳೇ ಪಂಚ್ ಮಾಡಿದ ನಾಣ್ಯಗಳು. ಮೊದಲ ವಿಷ್ಣುಂಸರು ಇವುಗಳನ್ನು ಪಂಚ್ ಮಾರ್ಪಾದಕ ನಾಣ್ಯಗಳೆಂದು ಕರೆದಿದ್ದರಿಂದ ಈ ಹೆಸರೇ ಈ ನಾಣ್ಯಗಳಿಗೆ ಉಳಿದುಬಂದಿತು. ಕೆಲವರು ಇವುಗಳನ್ನು ಮುದ್ರಾಂಕಿತ ನಾಣ್ಯಗಳೆಂದೂ ಕರೆಯುವುದುಂಟು. ಈ ನಾಣ್ಯಗಳ ವಿಶೇಷವೆಂದರೆ ಇವುಗಳನ್ನು ತಯಾರು ಮಾಡುವ ತಾಂತ್ರಿಕ ವಿಧಾನ. ಬೆಳ್ಳಿಯ ಮತ್ತು ತಾಮ್ರದ ತಗಡುಗಳನ್ನು ಮೊದಲು ತಯಾರು ಮಾಡಲಾಗುತ್ತಿದ್ದಿತು. ಆನಂತರ ತೂಕಕ್ಕೆ ಸರಿಯಾಗಿ ಇವುಗಳನ್ನು ಕತ್ತರಿಸಲಾಗುತ್ತಿತ್ತು. ಒಂದು ಚೂರು ವೃತ್ತಾಸ ಬಂದರೆ ಅದನ್ನು ಮತ್ತೆ ಕತ್ತರಿಸಿ ತೂಕಕ್ಕೆ ಸರಿ ಹೊಂದುವಂತೆ ಮಾಡಲಾಗುತ್ತಿತ್ತು. ಅಂದರೆ ಈ ನಾಣ್ಯಗಳಲ್ಲಿ ತೂಕಕ್ಕೆ ಹೆಚ್ಚಿನ ಮಹತ್ವ. ಹೀಗೆ ನಾಲ್ಕುರು ಬಾರಿ ಕತ್ತರಿಯ ಪ್ರಯೋಗಕ್ಕೆ ಒಳಗಾದ ಈ ಲೋಹದ ಚೂರು ಅನೇಕ ಆಕಾರಗಳಲ್ಲಿ ಕಾಣಬರುವುದಕ್ಕೆ ಇದೇ ಮುಖ್ಯ ಕಾರಣ. ಕೆಲವು ಗುಂಡಾಗಿದ್ದರೆ ಮತ್ತೆ ಕೆಲವು ಚೌಕಾರ, ಆಯತಾಕಾರ, ತ್ರಿಕೋಣ, ಏದು ಮೂಲೆ ಅಥವಾ ಆರು ಮೂಲೆಯನ್ನು ಹೊಂದಿದವುಗಳಾಗಿದ್ದವು. ಈ ರೀತಿ ತಯಾರಾದ ಬೆಳ್ಳಿಯ ಹಾಗೂ ತಾಮ್ರದ ಚೂರುಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳ ಮೇಲೆ ಚಿಹ್ನೆಗಳನ್ನು ಪಂಚ್ ಮಾಡುತ್ತಿದ್ದರು. ನಾಲ್ಕು ಅಥವಾ ಏದು ಪಂಚ್ ಗಳಿದ್ದರೆ, ಇದನ್ನು ನಾಲ್ಕು ಸಾರಿ ಅಥವಾ ಏದು ಸಾರಿ ವಿವಿಧ ಚಿಹ್ನೆಗಳನ್ನು ಪಂಚ್ ಮಾಡುತ್ತಿದ್ದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಪಂಚ್ ಮಾಡಿದ ಮುಂಭಾಗದಲ್ಲಿ ಮಾತ್ರ ಆ ಚಿಹ್ನೆಯು ತೆಳ್ಳಿಗೆ ಬೆಳ್ಳಿಯ ಚೂರಿನ ಮೇಲೆ ಒತ್ತಲ್ಪಡುತ್ತಿದ್ದಿತೆಂಬುದು. ಹಿಂಭಾಗದಲ್ಲಿ ಆ ಚಿಹ್ನೆಯು ಬೀಳುತ್ತಿರಲಿಲ್ಲ. ಆದುದರಿಂದ ಸಾಮಾನ್ಯವಾಗಿ ಪಂಚ್ ಮಾಡಿದ ನಾಣ್ಯಗಳಿಗೆ ಒಂದೇ

ಮುಖ ಕಾಣಬರುತ್ತದೆ. ಈಮ್ಮುಲಿ ಖಾಲಿಯಾಗಿರುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖ ಎಂದು ಹೇಳುವಾಗ, ಪಂಚ್ ಮಾಡಿದ ನಾಣ್ಯಗಳು ಇದಕ್ಕೆ ಅಪವಾದವೆನಿಸುತ್ತವೆ. ಹೀಗೆ ಸಾವಿರಾರು ನಾಣ್ಯಗಳನ್ನು ತಯಾರು ಮಾಡುವಾಗ, ಒಂದೊಂದಾಗಿ ತೆಗೆದುಕೊಂಡು ಈ ರೀತಿ ಮಾಡುವುದು ನಾಣ್ಯ ತಾಂತ್ರಿಕತೆಯ ಮೊಟ್ಟಮೊದಲನೇಯ ಹಂತ. ಇದು ಅಸಮರ್ಪಕವಾಗಿ ಕರುಬಂದಿಕ್ಕರಿಂದ ಈ ಪದ್ಧತಿಯನ್ನು ಕೈಬಿಟ್ಟು ಎರಕ ಮುಯ್ಯಿ ನಾಣ್ಯಗಳನ್ನು ತಯಾರಿಸುವ ತಾಂತ್ರಿಕತೆ ಆನಂತರ ಬಳಕೆಗೆ ಬಂದಿತು. ಅದು ಮುಂದಿನ ಹಂತ. ಆದುದರಿಂದ ತಾಂತ್ರಿಕತೆಯ ದೃಷ್ಟಿಯಿಂದ ಮತ್ತು ಕಾಲಮಾನದ ದೃಷ್ಟಿಯಿಂದ ಭಾರತದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಪಂಚ್ ಮಾಡಿದ ನಾಣ್ಯಗಳೇ ಆತ್ಯಂತ ಪ್ರಾಚೀನವಾದವು ಎಂಬುದನ್ನು ಗಮನಿಸಬೇಕು.

ಈ ನಾಣ್ಯಗಳ ವೈಶಿಷ್ಟ್ಯವೆಂದರೆ ಇದರಲ್ಲಿ ಕೇವಲ ನಾಲ್ಕು ಅಥವಾ ಏದು ಚಿಹ್ನೆಗಳಿರುವುದು. ಯಾವ ವಿಧವಾದ ಬರವಣಿಗೆಯೂ ಕಾಣಬರುವದಿಲ್ಲ. ಅಂದರೆ ಇಷ್ಟಗಳಲ್ಲಿ ಪಂಚ್ ಮಾಡಿದ ಚಿಹ್ನೆಗಳಿಗೇ ವಿಶೇಷ ಮಹತ್ವ. ಈ ರೀತಿಯ ನಾಣ್ಯಗಳು ಮೊದಲು ದೊರಕಿದಾಗ, ಅವುಗಳ ಮೇಲಿನ ಚಿಹ್ನೆಗಳ ಅಂತರಾರ್ಥ ತಿಳಿಯದೇ ಇದ್ದದರಿಂದ ಈ ಚಿಹ್ನೆಗಳನ್ನು ಮನಸ್ಸಿಗೆ ಬಂದಂತೆ ಹಾಕಲಾಗುತ್ತಿದ್ದಿತು ಎಂದು ಭಾವಿಸಿದ್ದರೆ ಆಶ್ಚರ್ಯವೇನಿಲ್ಲ. ಆದರೆ ಕಾಲಕ್ರಮದಲ್ಲಿ ಈ ನಾಣ್ಯಗಳನ್ನು ಕುರಿತು ಸಂಶೋಧನೆಗಳು ನಡೆದ ಮೇಲೆ ಈ ಅಭಿಪ್ರಾಯ ಬದಲಾಗಿದೆ. ಇವು ವ್ಯವಸ್ಥಿತವಾಗಿ ಹಾಕಲ್ಪಟ್ಟ ಮುದ್ರೆಗಳು ಅಥವಾ ಚಿಹ್ನೆಗಳು. ಅದರಲ್ಲಿ ಒಂದು ಕ್ರಮವೂ ಕಾಣಬರುತ್ತದೆ. ಪ್ರತಿಯೊಬ್ಬರಿಗೂ ಈ ಚಿಹ್ನೆಗಳನ್ನು ಹಾಕುವ ಅಧಿಕಾರವೂ ಇರಲಿಲ್ಲ. ದೊರೆ ಅಥವಾ ಅವನಿಂದ ನಿಯಮಿತ್ವಾದ ಅಧಿಕೃತ ಅಧಿಕಾರಿಗೆ ಮಾತ್ರ ಈ ಚಿಹ್ನೆಗಳನ್ನು ಹಾಕುವ ಅಥವಾ ಹಾಕಿಸುವ ಅಧಿಕಾರವಿದ್ದಿತು. ಕೌಟಿಲ್ಯನ ಕಾಲದಲ್ಲಿ ಈ ರೀತಿಯ ನಾಣ್ಯಗಳು ಚಲಾವಣೆಯಲ್ಲಿದ್ದವು. ಅವನು ಬರೆದ ಅರ್ಥಶಾಸ್ತ್ರದಿಂದ ನಾಣ್ಯಗಳನ್ನು ಅಚ್ಚಹಾಕಿಸುವ ಹೊಣೆಗಾರಿಕೆ ಪೂರ್ಣವಾಗಿ ರಾಜನ ಮೇಲೆ ಇದ್ದಿತು ಎಂಬುದು ತಿಳಿಯಬರುತ್ತದೆ. ಕೆಲವು ಗೊರಾಜ್ಯಗಳೂ ಈ ನಾಣ್ಯಗಳನ್ನು ಅಚ್ಚು ಹಾಕಿಸುತ್ತಿದ್ದವು. ಅಲ್ಲಿಯೂ ಕೂಡ ಅಧಿಕೃತವಾದ ಅಧಿಕಾರಿಯು ಈ ಕೆಲಸವನ್ನು ನಿರ್ವಹಿಸುತ್ತಿದ್ದನು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕಾಣಬರುವ ‘ರಾಜಾಂಕ’ ಎನ್ನುವ ಮಾತ್ರ ಗಮನಾರ್ಥ. ಅಂದರೆ ಒಂದು ಮುದ್ರೆ ರಾಜನನ್ನು ಪ್ರತಿನಿಧಿಸುತ್ತಿತ್ತು ಎಂದು ತಿಳಿಯತ್ತದೆ. ಬೌದ್ಧಗಂಥಗಳಲ್ಲಿ ‘ಸಂಫಾಂಕ’ ಎನ್ನುವ ಶಬ್ದ ಕಾಣಬರುತ್ತದೆ. ಈ ಚಿಹ್ನೆಯು ಒಂದು ಚುನಾಯಿತ ಪ್ರತಿನಿಧಿಗಳ ಸಂಘವನ್ನು ನಿರ್ದೇಷಿಸುತ್ತದೆ. ಅಂದರೆ ಈ ನಾಣ್ಯಗಳ ಮೇಲೆ ಕಾಣಬರುವ ಪ್ರತಿಯೊಂದು ಚಿಹ್ನೆಗೂ ಒಂದು ಸಾಂಕೇತಿಕವಾದ ಅರ್ಥವಿದೆ. ವ್ಯಾಪಭವು ಮಗಧದಲ್ಲಿ ಆಳಿದ ಬೃಹದ್ರಢ

ರಾಜವಂಶದ ಚಿಹ್ನೆ. ಆದುದರಿಂದ ಈ ಚಿಹ್ನೆಯು ಕಂಡುಬಂದರೆ, ಆ ನಾಣ್ಯ ಬೃಹದ್ರುದ್ರ ರಾಜವಂಶಕ್ಕೆ ಸೇರಿದ್ದು ಎಂದು ಭಾವಿಸಬೇಕು. ಬೇಸಾನಗರದಲ್ಲಿ ದೊರಕಿರುವ ನೂರಾರು ನಾಣ್ಯಗಳ ಮೇಲೆ ಒಂದು ನದಿಯ ಚಿಹ್ನೆಯಿದೆ. ಆದನ್ನು ವೇತ್ನಾವತಿ ನದಿ ಎಂದು ಭಾವಿಸಬೇಕು. ಉತ್ತಮ ನಾಣ್ಯ ಪರೀಕ್ಷೆಕ್ಕನು, ಪಂಚ್ ಚಿಹ್ನೆಗಳನ್ನು ಗುರುತಿಸಿ ಅವುಗಳ ಅರ್ಥವನ್ನು ವಿವರಿಸುವಷ್ಟು ನಿಷ್ಣಾತನಾಗಿದ್ದನೆಂದು ತಿಳಿದುಬರುತ್ತದೆ. ಆದರೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆ ಈ ನಾಣ್ಯಗಳು ಬಳಕೆಯಲ್ಲಿದ್ದು, ನಂತರ ಹೊಸ ನಮೂನೆಯ ನಾಣ್ಯಗಳು ಬಳಕೆಗೆ ಬಂದಿದ್ದರಿಂದ ಈ ಚಿಹ್ನೆಗಳ ಸಾಂಕೇತಿಕ ಅರ್ಥವನ್ನು ಮರೆತರೆಂದರೆ ಆಶ್ಚರ್ಯವೇನಲ್ಲ.

ಆದರೆ ಈ ಚಿಹ್ನೆಗಳನ್ನು ನಾಣ್ಯಶಾಸ್ತ್ರಜ್ಞರು ಅರ್ಥವಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉದಾಹರಣೆಗೆ ಏಡು ಚಿಹ್ನೆಗಳ ಈ ನಾಣ್ಯಗಳನ್ನು ಗಮನಿಸೋಣ. ಮೊದಲನೆಯ ಚಿಹ್ನೆ ರಾಜವಂಶಕ್ಕೆ ಸೇರಿದ್ದು; ಎರಡನೆಯ ಚಿಹ್ನೆ ಈ ನಾಣ್ಯವನ್ನು ಟಂಕಿಸಿದ ರಾಜನಿಗೆ ಸಂಬಂಧಿಸಿದ್ದು; ಮೂರನೆಯದು ಆವನ ರಾಜ್ಯಕ್ಕೆ ಸೇರಿದ್ದು; ನಾಲ್ಕನೆಯದು ಧರ್ಮಕ್ಕೆ ಸಂಬಂಧಿಸಿದ್ದು ಮತ್ತು ಕೊಸೆಯದು ಟಂಕಶಾಲೆಯ ಗುರುತು. ಖ್ಯಾತ ಇತಿಹಾಸಕಾರ ಡಿ.ಡಿ. ಕೋಶಾಂಬಿಯವರು ಸಾವಿರಾರು ಪಂಚ್ ಚಿಹ್ನೆಯ ನಾಣ್ಯಗಳನ್ನು ಪರೀಕ್ಷೆಸಿ ಈ ರೀತಿಯ ವಿವರಣೆಯನ್ನು ಕೊಟ್ಟಿರು. ಸಾಮಾನ್ಯವಾಗಿ ಎಲ್ಲರೂ ಈ ವಿವರಣೆಯನ್ನು ಒಪ್ಪಿಕೊಂಡಿದ್ದಾರೆ. ಅವು ಯಾವುವೆಂದರೆ ಮನುಷ್ಯನ ಆಕೃತಿಗಳು; ಸೂಪ್, ನಕ್ಷತ್ರ, ಬಿಲ್ಲು - ಬಾಣ ಮುಂತಾದವು; ಪ್ರಾಣಿಗಳಾದ ವೃಷಭ, ಸಿಂಹ, ಆನೆ, ಕುದುರೆ, ಆಡು ಮುಂತಾದವು; ಭತ್ತಿ, ಕಟ್ಟಾಂಜನ, ಮರಗಿಡಗಳು, ರೆಂಬಿಗಳು, ಹಣ್ಣುಗಳು; ಶ್ರೀಶೂಲ, ಲೀಂಗ, ಸೂರ್ಯನಕಿರಣ ಮುಂತಾದವು ಮತ್ತು ವಿವಿಧ ರೀತಿಯ ವಸ್ತುಗಳು. ಕೆಲವನ್ನು ಅನೇಕರು ಬೌದ್ಧಧರ್ಮದ ಚಿಹ್ನೆಗಳು ಎಂದು ಭಾವಿಸಿದ್ದರು. ಆದರೆ ಕೋಶಾಂಬಿಯವರು ತಿಳಿಸಿರುವಂತೆ, ಇವು ಪೂರ್ಣವಾಗಿ ಧಾರ್ಮಿಕ ಚಿಹ್ನೆಗಳಲ್ಲ; ಅದರಲ್ಲಿಯೂ ಕೇವಲ ಬೌದ್ಧಧರ್ಮಕ್ಕೆ ಮಾತ್ರ ಸೀಮಿತವಾದ ಚಿಹ್ನೆಗಳಂತೂ ಅಲ್ಲವೇ ಅಲ್ಲ. ಲೀಂಗವು ಶೈವಧರ್ಮದ ಚಿಹ್ನೆಯಾದರೆ, ಭತ್ತಿ ಹಾಗೂ ಸೂಪ್ ಬೌದ್ಧಧರ್ಮದ ಚಿಹ್ನೆಗಳಾಗುತ್ತವೆ. ಯಾವ ಧರ್ಮಕ್ಕೂ ಸೇರಿದೆ ಇರುವ ಶ್ರೀಕೋಣ, ಚೋಕ, ಆಯತಾಕಾರ ಮುಂತಾದ ಚಿಹ್ನೆಗಳೂ ಹೇರಳವಾಗಿ ಕಾಣಬರುತ್ತವೆ. ಈ ಕೆಲವು ಚಿಹ್ನೆಗಳನ್ನು ಆಧರಿಸಿ ಕೆಲವು ವಿದ್ವಾಂಸರು ಇವು ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಮಣಿನ ಮುದ್ರೆಗಳ ಮೇಲಿರುವ ಚಿಹ್ನೆಗಳಿಗೆ ತೀರ ಸಮೀಪವಾಗಿರುವದರಿಂದ ಇವು ಸಿಂಧೂ ನಾಗರಿಕತೆಯ ಬರವಣಿಗೆ (ಚಿತ್ರಲಿಪಿ) ಎಂದು ಭಾವಿಸಲಾಗಿರುವ ಚಿಹ್ನೆಗಳು ಎಂದು ತೀರ್ಮಾನಿಸಿದ್ದಾರೆ. ಆದುದರಿಂದ ಸಿಂಧೂ ನಾಗರಿಕತೆಗೂ, ಪಂಚ್ ಚಿಹ್ನೆಯ ನಾಣ್ಯಗಳಿಗೂ ಸಂಬಂಧವನ್ನು

ಕಲ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ಹೋಲಿಕೆಯೊಂದೇ ಈ ಸಂಬಂಧವನ್ನು ದೃಢಪಡಿಸುವುದಿಲ್ಲ; ಏಕೆಂದರೆ ಈ ಎರಡೂ ವರ್ಗದ ಚಿಹ್ನೆಗಳಿಗೂ ಇರುವ ಕಾಲದ ಅಂತರವನ್ನು ನಾವು ಮರೆಯುವಂತಿಲ್ಲ. ಮತ್ತೆ ಕೆಲವರು ಇತಿಹಾಸ ಪ್ರಾರ್ಥಕಾಲದ ಚಿತ್ರಕಲೆಯಲ್ಲಿ ಕಾಣಬರುವ ಚಿಹ್ನೆಗಳ ಸಾಮ್ಯವನ್ನು ಹೋಲಿಸಿ ನೋಡಲು ಪ್ರಯತ್ನಿಸಿದ್ದಾರೆ. ಮತ್ತೆ ಕೆಲವು ವಿದ್ವಾಂಸರು ಬುಡಕಟ್ಟು ಜನಾಂಗದವರಲ್ಲಿ ಕಾಣಬರುವ ಚಿಹ್ನೆಗಳಿಗೂ ಪಂಚೋ ಚಿಹ್ನೆಗಳಿಗೂ ಇರುವ ಸಾಮ್ಯದ ಆಧಾರದ ಮೇಲೆ ಇವುಗಳನ್ನು ಅಧ್ಯೋಪಿಸಲು ಯಶ್ಚಿಸಿದ್ದಾರೆ. ಇವೆಲ್ಲ ಕೇವಲ ಅಭಿಪ್ರಾಯವಾಗಿ ಉಳಿಯತ್ತವೇಯೇ ಹೊರತು, ಈ ನಾಣ್ಯಗಳ ಚಿಹ್ನೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿಲ್ಲ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡಿರುವ ಕೆನಿಂಗ್ ಹ್ಯಾಂರವರು, ಈ ಚಿಹ್ನೆಗಳನ್ನು ಭಾವಲಿಪಿಯೆಂದು ಭಾವಿಸುತ್ತಾರೆ. ಸೂರ್ಯನ ಚಿಹ್ನೆಯಿದ್ದರೆ ಆದನ್ನು ಸೂರ್ಯದೇವ ಎಂಬುವನನ್ನು ಗುರುತಿಸುತ್ತದೆ; ಆನೆಯ ಚಿಹ್ನೆಯು ಗಜಸಿಂಹನನ್ನು ನಿದೇರ್ಶಿಸುತ್ತದೆ; ಬಿಲ್ಲನ್ನು ಹಿಡಿದಿರುವ ಮಾನವನ ಚಿಹ್ನೆಯು ವೀರದೇವನಿಗೆ ಸಂಬಂಧಿಸಿದ್ದು ಎಂದು ಪ್ರತಿಯೊಂದು ಚಿಹ್ನೆಗೂ ಒಂದು ಸಾಂಕೇತಿಕ ಅರ್ಥವನ್ನು ಕೊಡಲು ಪ್ರಯತ್ನಿಸಿದ್ದಾರೆ. ಆದರೆ ಇವು ಸರಿಯೇ - ತಪ್ಪೇ ಎಂದು ತೀರ್ಮಾನಿಸುವ ಖಚಿತವಾದ ಮಾಹಿತಿ ದೊರಕಿಲ್ಲವಾದುದರಿಂದ, ಇವುಗಳ ಬಗ್ಗೆ ಏನೂ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ಮಾತ್ರ ಹೇಳಬಹುದು. ನಾಣ್ಯದ ಈ ಚಿಹ್ನೆಗಳಿಗೂ ಬ್ರಾಹ್ಮಿ ಲಿಪಿಯ ಕೆಲವು ಅಕ್ಷರಗಳಿಗೂ ಇರುವ ಸಾಮ್ಯತೆ ಕೆಲವರು ಗಮನಿಸಿ, ಇವು ಬ್ರಾಹ್ಮಿ ಲಿಪಿಯಿಂದ ಉಗಮವಾದ ಚಿಹ್ನೆಗಳಿರಬೇಕೆಂದು ವಾದಿಸುತ್ತಾರೆ. ಬ್ರಾಹ್ಮಿ ಲಿಪಿಯ ಕ, ಯ, ಮ, ಮುಂತಾದ ಅಕ್ಷರಗಳಿಗೂ ಈ ಕೆಲವು ಚಿಹ್ನೆಗಳಿಗೂ ಸಾಮ್ಯ ಇರುವುದು ಕೇವಲ ಆಕ್ಷಿಕವೇ ಹೊರತು, ಒಂದರಿಂದ ಇನ್ನೊಂದು ಉಗಮವಾಯಿತು ಅಥವಾ ಪ್ರಭಾವ ಹೊಂದಿತು ಎಂದು ಹೇಳಲು ಆಧಾರಗಳು ಸಾಲದು. ನಾಣ್ಯಗಳ ಮೇಲಿನ ವ್ಯತ್ಸೂಕಾರ, ಚತುಷ್ಪಾತೀ, ಪಂಚಕೋಣ, ಶ್ರೀಕೋಣ ಮುಂತಾದವು ತಾಂತ್ರಿಕ ಮತದ ಬೀಜಮುದ್ರೆಗಳಿಗೆ ಸಮೀಪವಾಗಿರುವುದರಿಂದ, ಇವು ತಾಂತ್ರಿಕ ಚಿಹ್ನೆಗಳಿಂದೂ ಕೆಲವರು ವಾದಿಸುತ್ತಾರೆ.

ತಕ್ಷಾಲಾ ನಾಣ್ಯರಾಶಿಯಲ್ಲಿ ದೊರಕರುವ ಈ ನಾಣ್ಯಗಳನ್ನು ಅಧ್ಯಯನ ಮಾಡಿದರೆ ಕೆಲವು ಹೊಸ ಸಂಗತಿಗಳು ಕಾಣಬರುತ್ತವೆ. ಇವುಗಳಲ್ಲಿ ಅನೇಕ ನಾಣ್ಯಗಳ ಮೇಲೆ ಇರುವ ಮೊದಲ ನಾಲ್ಕು ಚಿಹ್ನೆಗಳು ಒಂದೇ ರೀತಿಯಲ್ಲಿದ್ದು, ಏದನೆಯದು ಮಾತ್ರ ಭಿನ್ನವಾಗಿದೆ. ಆದುದರಿಂದ ಈ ನಾಣ್ಯಗಳು ಒಂದು ವಂಶದ ಹಾಗೂ ಒಬ್ಬನೇ ರಾಜನ ಮತ್ತು ಒಂದೇ ರಾಜ್ಯದ ನಾಣ್ಯಗಳಿಂಬುದು ಖಚಿತವಾಗುತ್ತದೆ. ಮೌರ್ಯ ವಂಶದವರು ನವಿಲಿನೊಡನೆ ನಿಕಟ ಸಂಪರ್ಕವನ್ನು ಹೊಂದಿದ್ದರೆಂದು ತಿಳಿದುಬಂದಿದೆ (ಮಯೂರ

ಪೋಷಕಾಃ). ಆದುದರಿಂದ ನವಿಲಿನ ಚಿಹ್ನೆಯಿಳ್ಳ ನಾಣ್ಯಗಳನ್ನು ಮೌಯರವಂಶದ ರಾಜರು ಟಂಕಿಸಿದರೆಂದು ಭಾವಿಸಲಾಗಿದೆ.

ಈ ಚಿಹ್ನೆಗಳ ಆಧಾರದ ಮೇಲೆ ಪಂಚ್ ಚಿಹ್ನೆಯ ನಾಣ್ಯಗಳನ್ನು ಚೆಕ್ಕಾಡಿಪತ್ತೆದ ನಾಣ್ಯಗಳು ಮತ್ತು ಸ್ಥಳೀಯ ನಾಣ್ಯಗಳು ಎಂದು ವಿಭಾಗಿಸಲಾಗಿದೆ. ಶೂರಸೇನ, ಗಂಧಾರ, ಮಲ್ಲ, ಕೋಸಲ, ಕಲಿಂಗ, ಪಾಂಚಾಲ ಮುಂತಾದ ಸ್ಥಳೀಯ ರಾಜವಂಶಗಳ ನಾಣ್ಯಗಳಲ್ಲಿ ಕಾಣಬರುವ ಈ ಚಿಹ್ನೆಗಳು ತೀರ ಭಿನ್ನವಾಗಿರುವದರಿಂದ ಈ ರೀತಿ ನಾಣ್ಯಗಳನ್ನು ಗುರುತಿಸಲು ಸಾಧ್ಯವಾಗಿದೆ. ಇವುಗಳ ಚಿಹ್ನೆಗಳು, ತೂಕ, ದಪ್ಪ, ಲೋಹದ ಗುಣ ಮತ್ತು ಗಾತ್ರಗಳಲ್ಲಿಯೂ ಭಿನ್ನತೆ ಕಾಣಬರುತ್ತದೆ. ಮೌಯರ ನಾಣ್ಯಗಳನ್ನು ಈ ಸ್ಥಳೀಯ ನಾಣ್ಯಗಳಿಗೆ ಹೋಲಿಸಿ ನೋಡಿದರೆ, ಮೊದಲನೆಯ ಗುಂಪಿನ ನಾಣ್ಯಗಳು ಉನ್ನತ ಮಟ್ಟದಲ್ಲಿರುವುದು ಸುಲಭವಾಗಿ ತಿಳಿದುಬರುತ್ತದೆ.

ಕಾಲಕ್ರಮದಲ್ಲಿ ಪಂಚ್ ಚಿಹ್ನೆಯ ನಾಣ್ಯಗಳಲ್ಲಿ ಹಿಮುಖಿದಲ್ಲಿಯೂ ತೆಳ್ಳನೆಯ ಚಿಹ್ನೆಗಳನ್ನು ಮೂಡಿಸುವ ತಾಂತ್ರಿಕತೆ ಆರಂಭವಾಯಿತು. ಈ ಹಿಮುಖಿದ ಚಿಹ್ನೆಗಳು ತೀರ ಅಸ್ಟ್ರಾಟಿವಾಗಿದ್ದು, ಅವುಗಳನ್ನು ನಿಗಮಗಳು ಹಾಕಿಸಿರಬೇಕೆಂದು ಭಾವಿಸಲಾಗಿದೆ. ಅನೇಕ ವರ್ಷಗಳ ಸತತ ಬಳಕೆಯಿಂದ ಈ ನಾಣ್ಯಗಳು ಅಲ್ಪಸ್ವಲ್ಪ ಸವೇದುಹೋಡಾಗ ಅವುಗಳ ತೂಕ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ, ಹಾಗಿದ್ದಲ್ಲಿ ಅವುಗಳ ಮೇಲೆ ಹಿಮುಖಿದಲ್ಲಿ ನಿಗಮಗಳು ತಮ್ಮ ಚಿಹ್ನೆಯನ್ನು ಹಾಕಿ ಉಪಯೋಗಕ್ಕೆ ಬಿಡುತ್ತಿದ್ದವೆ. ಇಂತಹ ಕೆಲಸವನ್ನು ಕೇಂದ್ರ ಸರ್ಕಾರದ ರೂಪದರ್ಶಕ ಎನ್ನುವ ಅಧಿಕಾರಿಯೂ ಮಾಡುತ್ತಿದ್ದನೆಂದು ಕೌಟ್ಲಿಲ್ಯನ ಅರ್ಥಶಾಸ್ತ್ರದಿಂದ ತಿಳಿದುಬರುತ್ತದೆ. ಇನ್ನು ಕೆಲವು ಸಮಯಗಳಲ್ಲಿ ಸ್ಥಳೀಯ ರಾಜರುಗಳು ಬೇರೊಬ್ಬ ರಾಜನನ್ನು ಸೋಲಿಸಿ ಅವನ ರಾಜ್ಯವನ್ನು ತಾವು ಆಕ್ರಮಿಸಿಕೊಂಡಾಗ ಆ ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಮೇಲೆ ತಮ್ಮ ರಾಜ್ಯದ ಇಲ್ಲವೇ ರಾಜನ ಸಾಂಕೇತಿಕ ಚಿಹ್ನೆಯನ್ನು ಹಿಮುಖಿದಲ್ಲಿ ಹಾಕಿಸಿ, ಆದು ಅಧಿಕೃತ ನಾಣ್ಯವೆಂಬುದನ್ನು ತೋರಿಸಿಕೊಡುತ್ತಿದ್ದರು.

ಪಂಚ್ ಮಾಡಿದ ನಾಣ್ಯಗಳ ಕಾಲಮಾನದ ಬಗ್ಗೆಯೂ ವಿದ್ಯಾಂಸರಲ್ಲಿ ಒಮ್ಮತವಿಲ್ಲ : ಅದಕ್ಕೆ ಹಾರಣ ಮಾಹಿತಿಗಳು ಲಭ್ಯವಿಲ್ಲದೆ ಇರುವುದೇ ಆಗಿದೆ. ತಕ್ಷಶಿಲೇಯ ಭೀರ್ ಎಂಬಲ್ಲಿ ನಡೆದ ಉತ್ತರನನಗಳಲ್ಲಿ ಹೇರಳವಾಗಿ ಪಂಚ್ ಮಾಡಿದ ನಾಣ್ಯಗಳು ದೊರಕಿವೆ. ಸ್ತರಶಾಸ್ತ್ರದ ರೀತಿಯಿಂದ ಈ ನಾಣ್ಯಗಳನ್ನು ಗಮನಿಸಿದರೆ, ಅವುಗಳಲ್ಲಿ ಅತ್ಯಂತ ಪ್ರಾಚೀನವಾದವು ಕ್ರಿ.ಪ್ರಾ. ಆರನೆಯ ಶತಮಾನಕ್ಕೆ ಸೇರುತ್ತವೆ. ಈ ತಾಂತ್ರಿಕತೆಯು ಚೆಳೆಯುವದಕ್ಕೆ ಎರಡು ಶತಮಾನಗಳಷ್ಟು ಕಾಲಾವಕಾಶವನ್ನು ಕಲ್ಪಿಸಿದರೆ, ಪಂಚ್ ಮಾಡಿದ ನಾಣ್ಯಗಳು ಕ್ರಿ.ಪ್ರಾ. ಎಂಟನೆಯ ಶತಮಾನದಲ್ಲಿ ಆರಂಭಗೊಂಡಿರಬೇಕು

ಎಂದು ಹೇಳಬೇಕಾಗುತ್ತದೆ. ನಾಣ್ಯಗಳ ವರ್ಗೀಕರಣದಿಂದಲೂ ಈ ಕಾಲಮಾನವನ್ನು ದೃಢಪಡಿಸಬಹುದು. ಪಂಚೋ ಮಾಡಿದ ನಾಣ್ಯಗಳ ತಾಂತ್ರಿಕತೆಯನ್ನು ಗಮನಿಸಿದರೆ, ಅಪುಗಳನ್ನು ಮೌಯ್ಯಕಾಲದ ನಾಣ್ಯಗಳು ಹಾಗೂ ಮೌಯ್ಯಪೂರ್ವ ಕಾಲದ ನಾಣ್ಯಗಳು ಎಂದು ಗುರುತಿಸಬಹುದು. ಈ ಎರಡನೇಯ ವರ್ಗದ ಪಂಚೋ ನಾಣ್ಯಗಳು ಅಷ್ಟೇನೂ ಉತ್ತಮವಲ್ಲದ ತಾಂತ್ರಿಕತೆಯನ್ನು ಹೊಂದಿರುವುದು ನಮ್ಮುಗಮನವನ್ನು ಸೇಳಿಯುತ್ತದೆ. ಆದರೆ ಮೌಯ್ಯರ ಕಾಲದ ಪಂಚೋ ಚಿಹ್ನೆಯ ನಾಣ್ಯಗಳು ಅಚ್ಚುಕಟ್ಟಾಗಿದ್ದು ಮೊದಲ ಗುಂಪಿಗೆ ಸೇರಿದ ನಾಣ್ಯಗಳಿಗಂತಹ ಹೆಚ್ಚಿನ ಬೆಳವಣಿಗೆಯನ್ನು ಪ್ರದರ್ಶಿಸುತ್ತವೆ. ಆದುದರಿಂದ ಮೌಯ್ಯ-ಪೂರ್ವಕಾಲದ ಪಂಚೋ ಚಿಹ್ನೆಯ ನಾಣ್ಯಗಳೇ ಅತ್ಯಂತ ಪ್ರಾಚೀನ ನಾಣ್ಯಗಳಿಂದು ಭಾವಿಸಬೇಕಾಗುತ್ತದೆ.

ಇವಿಷ್ಟೂ ಈ ನಾಣ್ಯಗಳಿಂದ ತಿಳಿದುಬರುವ ಮಾಹಿತಿಗಳು. ಸುಮಾರಾಗಿ ಇದೇ ಕಾಲಮಾನಕ್ಕೆ ಸೇರಬಹುದಾದ ಪಾಣಿ, ಪತಂಜಲಿಯರ ಕೃತಿಗಳು, ಬೌದ್ಧಗ್ರಂಥಗಳು ಹಾಗೂ ಸ್ವಲ್ಪ ಅನಂತರದ ಕೌಟಿಲ್ಯನ ಅರ್ಥಶಾಸ್ತ್ರ ಮುಂತಾದವರ್ಗಳಿಂದ ಕೆಲವು ಮಾಹಿತಿಗಳು ದೊರೆಯುತ್ತವೆ. ಶತಮಾನ, ಅರ್ಥ ಶತಮಾನ, ಪಾದಶತಮಾನ, ಪಾದಾರ್ಥ ಶತಮಾನ ಹಾಗೂ ಸಾಣಿ, ಅರ್ಥಸಾಣಿ ಎಂಬ ಬೆಳ್ಳಿಯ ನಾಣ್ಯಗಳು ಬಳಕೆಯಲ್ಲಿದ್ದವು. ಶತಮಾನ ನಾಣ್ಯದ ತೂಕ ಒಂದು ನೂರು ರತ್ನಗಳಾಗಿದ್ದವು. ಸಾಣಿ ನಾಣ್ಯದ ತೂಕ 12.5 ರತ್ನಗಳಾಗಿದ್ದವು. ಮತ್ತೊಂದು ವಿಧದ ನಾಣ್ಯವೇ ವಿಂಶತಿಕ, ದ್ವಿವಿಂಶತಿಕ ಹಾಗೂ ಶ್ರೀವಿಂಶತಿಕ, ಅರ್ಥವಿಂಶತಿಕ ಹಾಗೂ ಪಾದವಿಂಶತಿಕ. ಮತ್ತೊಂದು ನಮೂನೆಯ ನಾಣ್ಯವೇ ಕಾಷಾಪಣ. ಕೌಟಿಲ್ಯನ ಪ್ರಕಾರ ಇದು ಚಿನ್ನದ ಪಣ. ಇದರಲ್ಲಿ ಅರ್ಥ, ಕಾಲು ಹಾಗೂ ಎಂಟನೆಯ ಒಂದು ಭಾಗದ ಮೌಲ್ಯದ ನಾಣ್ಯಗಳೂ ಇದ್ದವು. ಮಾಷ ಮತ್ತು ಕಾಕನಿ ಎನ್ನಬುದು ತಾಮ್ರದ ನಾಣ್ಯಗಳು. ಶ್ರೀಮಾಷ ಮತ್ತು ಅರ್ಥ ಕಾಕನಿ ನಾಣ್ಯಗಳ ಉಲ್ಲೇಖ ಅರ್ಥಶಾಸ್ತ್ರದಲ್ಲಿ ಕಾಣಬರುತ್ತದೆ. ಈ ಎಲ್ಲ ನಾಣ್ಯಗಳೂ ಪಂಚೋ ಚಿಹ್ನೆಯ ನಾಣ್ಯಗಳು ಎಂದು ಭಾವಿಸಲಾಗಿದೆ.

ಈ ಹಿನ್ನಲೆಯಲ್ಲಿ ಕನಾರ್ಚಿಕದಲ್ಲಿ ದೊರಕಿರುವ ಪಂಚೋ ಮಾಡಿದ ನಾಣ್ಯಗಳನ್ನು ಈಗ ಗಮನಿಸಬಹುದು. ಸಾಮಾನ್ಯವಾಗಿ ಹೇಳುವುದಾದರೆ ಉತ್ತರ ಭಾರತದಲ್ಲಿ ಚಲಾವಣೆಯಲ್ಲಿದ್ದ ಪಂಚೋ ಮಾಡಿದ ನಾಣ್ಯಗಳೇ ಕನಾರ್ಚಿಕದಲ್ಲಿಯೂ ಬಳಕೆಯಲ್ಲಿದ್ದವು. ಇತಿಹಾಸ ಆರಂಭದ ಕಾಲದಲ್ಲಿ ಮೌಯ್ಯರು ಕನಾರ್ಚಿಕದಲ್ಲಿಯೂ ಆಧಿಪತ್ಯವನ್ನು ನಡೆಸುತ್ತಿದ್ದರಿಂದ, ತಮ್ಮ ಪಂಚೋ ಚಿಹ್ನೆಯ ನಾಣ್ಯಗಳನ್ನೇ ಇಲ್ಲಿಯೂ ಚಲಾವಣೆಗೆ ತಂದರು. ಅಂದರೆ ಕನಾರ್ಚಿಕದಲ್ಲಿ ಸ್ಥಳೀಯವಾಗಿ ಪಂಚೋ ಮಾಡಿದ ನಾಣ್ಯಗಳನ್ನು ಟಂಕಿಸುತ್ತಿದ್ದರೆಂಬುದಕ್ಕೆ ಆಧಾರಗಳು ದೊರೆತಿಲ್ಲ. ಎಂ.ಎಚ್. ಕೃಷ್ಣರವರು ಪುರಾತತ್ವ

ಇಲಾಖೆಯ ಸಂಗ್ರಹದಲ್ಲಿದ್ದ ಪಂಚ್ ಮಾಡಿದ ಹತ್ತೊಂಬತ್ತು ಬೆಳ್ಳಿಯ ನಾಣ್ಯಗಳನ್ನು ವರ್ಣಿಸಿದ್ದಾರೆ. ಇವುಗಳಲ್ಲಿ ಹದಿನಾಲ್ಕು ನಾಣ್ಯಗಳು ಮೊದಲೇ ಇದ್ದವು. ಏಕ್ಕು ಏದು ನಾಣ್ಯಗಳನ್ನು ಮದ್ರಾಸಿನ ಒಂದು ಸಂಸ್ಥೆಯು ದಾನವಾಗಿ ಕೊಟ್ಟಿದ್ದಿತು. ಆದುದರಿಂದ ಈ ನಾಣ್ಯಗಳು ದೊರಕಿದ ಸ್ಥಳಗಳ ವಿವರಗಳು ತಿಳಿದುಬಂದಿಲ್ಲ. ಈ ನಾಣ್ಯಗಳ ಚಿಹ್ನೆಗಳನ್ನು ಆಧರಿಸಿ ಹೇಳುವುದಾದರೆ, ಇವು ಮೌಯರ ಕಾಲದ ಪಂಚ್ ಮಾಡಿದ ನಾಣ್ಯಗಳು. ತೂಕವನ್ನು ಗಮನಿಸಿದರೆ ಇವು ಕಾಷಾಪಣ, ಅರ್ಥ ಕಾಷಾಪಣ ಮತ್ತು ಕಾಲು ಕಾಷಾಪಣಗಳೆಂದು ತೀರ್ಮಾನಿಸಬಹುದು. ಇವುಗಳ ತೂಕ ಹೀಗಿದೆ : ಕಾಷಾಪಣ - 3.3 ರಿಂದ 2.9 ಗ್ರಾಂ; ಅರ್ಥ ಕಾಷಾಪಣ - 1.70 ರಿಂದ 1.50 ಗ್ರಾಂ; ಕಾಲು ಕಾಷಾಪಣ - 0.85 ರಿಂದ 0.7 ಗ್ರಾಂ. ಕೆಲವು ನಾಣ್ಯಗಳ ಹಿಮ್ಮುಕಿ ಖಾಲಿಯಾಗಿದೆ. ಇಲ್ಲಿ ವಿಶೇಷವಾಗಿ ಕಾಣಬರುವ ಚಿಹ್ನೆಗಳೆಂದರೆ ಸೂರ್ಯ, ನವಿಲು, ವೃಷಭ, ಆನೆ ಮತ್ತು ಚೈತ್ತ.

ಧಾರವಾಡದಲ್ಲಿ ಹನ್ಮೋಂದು ಬೆಳ್ಳಿಯ ಪಂಚ್ ಚಿಹ್ನೆಯ ನಾಣ್ಯಗಳು ದೊರಕಿದವು. ಅವುಗಳೆಲ್ಲವೂ ಆಯತಾಕಾರದಲ್ಲಿದ್ದವು; ಅವು ಕಾಷಾಪಣ ನಾಣ್ಯಗಳು. ಅವುಗಳ ತೂಕ 3.1 ರಿಂದ 2.9 ಗ್ರಾಂ. ಈ ನಾಣ್ಯಗಳ ಎರಡು ಮುಖಿಗಳಲ್ಲಿಯೂ ಚಿಹ್ನೆಗಳಿವೆ. ಸೂರ್ಯ, ನವಿಲು, ಬೆಟ್ಟ, ವೃಷಭ, ಸ್ವಸ್ಥಿಕ ಹಾಗೂ ಕಪ್ಪೆಯ ಚಿಹ್ನೆಗಳು ಈ ನಾಣ್ಯಗಳ ಮೇಲೆ ಕಾಣಬರುತ್ತವೆ. ಈ ನಾಣ್ಯಗಳು ಮೌಯರ ಮತ್ತು ಆನಂತರದ ಕಾಲಕ್ಕೆ ಸೇರಿದವು ಎಂದು ಕಾಣಬರುತ್ತದೆ.

ಗುಲ್ಬರ್ಗ ತಾಲೂಕಿನ ಹೆಬ್ಬಳ್ಳಾ ಎನ್ನುವ ಗ್ರಾಮದಲ್ಲಿ 1940ರಲ್ಲಿ ಬೆಳ್ಳಿಯ ಪಂಚ್ ಚಿಹ್ನೆಯ ನಾಣ್ಯಗಳು ಪತ್ತೆಯಾದವು. ಒಟ್ಟು 225 ಬೆಳ್ಳಿಯ ನಾಣ್ಯಗಳನ್ನು ಒಂದು ತುಂಡು ಬಟ್ಟೆಯಲ್ಲಿ ಕಟ್ಟಿ, ಮಡಕೆಯಲ್ಲಿಡಲಾಗಿತ್ತು. ಪಿ.ಎಲ್. ಗುಪ್ತ ಆವರು ಈ ನಾಣ್ಯರಾಶಿಯನ್ನು ವಿಶೇಷವಾಗಿ ಅಧ್ಯಯನ ಮಾಡಿ ಹೊಸ ವಿಷಯಗಳನ್ನು ತಿಳಿಸಿದ್ದಾರೆ. ಈ ನಾಣ್ಯಗಳು ನಾಲ್ಕು ವಿವಿಧ ಸ್ತರಗಳಿಗೆ ಸೇರಿದವುಗಳಾಗಿವೆ. ಮೊದಲನೆಯದು ಮೌಯರ-ಪೂರ್ವ ಕಾಲಕ್ಕೆ ಸೇರಿದ್ದು. ಇವು ಸ್ವಲ್ಪ ತೆಳ್ಳಿಗಿಂದ್ದು ಇವುಗಳ ಮೇಲೆ ಏದು ಚಿಹ್ನೆಗಳಿದ್ದವು; ಸಾಮಾನ್ಯವಾಗಿ ಮೊದಲನೆಯ ಚಿಹ್ನೆ ಸೂರ್ಯ. ಇವುಗಳ ತೂಕ 2.8 ರಿಂದ 2.5 ಗ್ರಾಂ. ಎರಡನೆಯ ಹಂತದ 53 ನಾಣ್ಯಗಳು ಮಧ್ಯಮ ವರ್ಗದ ತಾಂತ್ರಿಕತೆಗೆ ಸೇರಿವೆ : ಸ್ವಲ್ಪ ದಪ್ಪ ಜಾಸ್ತಿ. ಇವುಗಳ ಮೇಲೆ ಆರರಿಂದ ಒಂಬತ್ತು ಚಿಹ್ನೆಗಳಿವೆ. ಇವುಗಳ ತೂಕ 3.0 ರಿಂದ 2.5 ಗ್ರಾಂ. 98 ನಾಣ್ಯಗಳು ಮೂರನೆಯ ಗುಂಟಿಗೆ ಸೇರಿವೆ. ಇವು ಚೌಕೆ ಇಲ್ಲವೇ ವೃತ್ತಕಾರದಲ್ಲಿದ್ದು, ಸ್ವಲ್ಪ ದಪ್ಪನಾಗಿವೆ. ಇವುಗಳ ತೂಕ 3.1 ರಿಂದ 2.7 ಗ್ರಾಂ. 29 ನಾಣ್ಯಗಳು ನಾಲ್ಕನೆಯ ವರ್ಗಕ್ಕೆ ಸೇರುತ್ತವೆ. ಇವು ಸ್ವಲ್ಪ ದಪ್ಪನಾಗಿದ್ದು, ನಾಡೂಕಾಗಿ ಕಾಣುವದಿಲ್ಲ. ಇವುಗಳ ತೂಕ 3.1 ರಿಂದ 2.6 ಗ್ರಾಂ.



ರಾಯಚೌರು ನಗರದ ರೈಲ್ವೆ ನಿಲ್ದಾಣದ ಬಳಿ 1935ರಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಪಂಚ್ ಮಾಡಿದ 63 ಬೆಳ್ಳಿಯ ನಾಣ್ಯಗಳು ಪತ್ತೆಯಾದವು. ಬೆಳ್ಳಿಯ ತಗಡನ್ನು ಕತ್ತರಿಸಿ ಮಾಡಿದ ನಾಣ್ಯಗಳಾದುದರಿಂದ, ಇದರಲ್ಲಿ ವೃತ್ತಾಕಾರದ ನಾಣ್ಯಗಳಿಲ್ಲ. ಚೌಕಾಕಾರ ಹಾಗೂ ಪಂಚಕೋಣಾಕಾರದ ನಾಣ್ಯಗಳೇ ಜಾಸ್ತಿ. ಸ್ವಲ್ಪ ದಪ್ಪವಾಗಿರುವ ನಾಣ್ಯಗಳೂ ಹೆಚ್ಚು. ಇವುಗಳನ್ನು ಕೂಡ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಹಂತದ ಏದು ನಾಣ್ಯಗಳು ತೆಳ್ಳಿಗಿವೆ. ಇವುಗಳ ಮೇಲೆ ಏದು ಚಿಹ್ನೆಗಳಿದ್ದು, ಸೂರ್ಯನ ಚಿಹ್ನೆ ಎಲ್ಲದರಲ್ಲಿಯೂ ಕಾಣಬರುತ್ತದೆ. ಆರು ಬಾಹುಗಳ, ಪ್ರಾಣಿ-ಪಕ್ಷಿಗಳ ಚಿಹ್ನೆಗಳೂ ಇಲ್ಲವೇ. ಇವುಗಳ ಹಿಂಭಾಗದಲ್ಲಿ ತೆಳ್ಳಿಗಿನ ಚಿಹ್ನೆಗಳು ಪಂಚ್ ಮಾಡಲ್ಪಟ್ಟಿವೆ. ಇವುಗಳ ತೂಕ 2.9 ರಿಂದ 2.7 ಗ್ರಾಂ. ಎರಡನೆಯ ಸ್ತರದ 40 ನಾಣ್ಯಗಳಲ್ಲಿ ಮಧ್ಯಮವರ್ಗದ ತಾಂತ್ರಿಕತೆಯನ್ನು ಕಾಣುತ್ತೇವೆ. ಇವುಗಳಲ್ಲಿ ಸೂರ್ಯನ ಚಿಹ್ನೆಯೂ ಸೇರಿದಂತೆ ಏದು ಚಿಹ್ನೆಗಳಿವೆ. ಕೆಲವು ಚಿಹ್ನೆಗಳು ಅಪರೂಪವಾಗಿರುವುದು ಕಂಡುಬರುತ್ತದೆ. ಇವುಗಳ ತೂಕ 3.3 ರಿಂದ 2.8 ಗ್ರಾಂ. ಹನ್ಮೊಂದು ನಾಣ್ಯಗಳು ಮೂರನೆಯ ಗುಂಪಿಗೆ ಸೇರಿವೆ. ಇವು ಚೌಕಾಕಾರವಾಗಿದ್ದು ಸ್ವಲ್ಪ ದಪ್ಪಗಿವೆ. ಇವುಗಳ ಮೇಲೆ ಏದು ಚಿಹ್ನೆಗಳಿವೆ. ಅನೇಕ ನಾಣ್ಯಗಳ ಮೇಲೆ ಹಿಮ್ಮುಖಿದ ಚಿಹ್ನೆ ಕಾಣಬರುವುದಿಲ್ಲ. ಇವುಗಳ ತೂಕ ಸಾಮಾನ್ಯವಾಗಿ 3.1 ಗ್ರಾಂ. ನಾಲ್ಕನೆಯ ಗುಂಪಿಗೆ ಸೇರಿದ ನಾಲ್ಕು ನಾಣ್ಯಗಳಿವೆ. ಇವುಗಳು ಚೌಕಾಕಾರವಾಗಿದ್ದು, ಸ್ವಲ್ಪ ದಪ್ಪಗಿವೆ. ಸೂರ್ಯನ ಚಿಹ್ನೆಯೂ ಸೇರಿದಂತೆ, ಇವುಗಳ ಮೇಲೆ ಏದು ಚಿಹ್ನೆಗಳು ಪಂಚ್ ಮಾಡಲ್ಪಟ್ಟಿವೆ. ಇವುಗಳ ತೂಕ ಸಾಮಾನ್ಯವಾಗಿ 3.1 ಗ್ರಾಂ. ಈ ನಾಣ್ಯಗಳಲ್ಲಿ ಕೆಲವು ಭೀರ್ ನಾಣ್ಯಗಳಿಗೆ ಸಮೀಪವಾಗಿರುವುದರಿಂದ, ಇವುಗಳ ಕಾಲಮಾನವನ್ನು ನಿರ್ಧರಿಸಬಹುದಾಗಿದೆ. ಸೂಕ್ಷ್ಮ ವಿವರಗಳಿಗೆ ಹೋಗದೆ ಹೇಳುವುದಾದರೆ, ಈ ನಾಣ್ಯ ರಾಶಿಯ ಕ್ರಿ.ಪೂ. ಮೂರನೆಯ ಶತಮಾನಕ್ಕಿಂತ ಮುಂಚಿನ ಕಾಲಕ್ಕೆ ಸೇರುತ್ತದೆ. ಈ ದೃಷ್ಟಿಯಿಂದ ಇದೊಂದು ಮುಖ್ಯವಾದ ನಾಣ್ಯರಾಶಿ.

ರಾಯಚೌರು ಜಿಲ್ಲೆಯ ಚಿಕ್ಕಸಿಂದೋಗಿ ಎಂಬಲ್ಲಿ ದೊರಕಿದ ಪಂಚ್ ಮಾಡಿದ ನಾಣ್ಯರಾಶಿ ಬಲು ಆಸಕ್ತಿಕರವಾದುದು. ರೈತರು ಹೊಲವನ್ನು ಉಳುತ್ತಿದ್ದಾಗ ಈ ನಾಣ್ಯರಾಶಿಯು ಬೆಳಕಿಗೆ ಬಂದಿತು. ಇದರಲ್ಲಿ 5534 ಪಂಚ್ ಮಾಡಿದ ನಾಣ್ಯಗಳು ಕಂಡುಬಂದವು. ಈ ನಾಣ್ಯಗಳನ್ನು ಒಂದು ಚಿಕ್ಕ ಮಡಕೆಯಲ್ಲಿ ಹಾಕಿ, ಆ ಮಡಕೆಯನ್ನು ಒಂದು ತಾಮ್ರದ ಪಾತ್ರೆಯಲ್ಲಿ ಇಡಲಾಗಿತ್ತು. ಇದರ ಒಟ್ಟು ತೂಕ 16.69 ಕೀ.ಗ್ರಾಂ. ಸ್ವಾರಸ್ಯಕರ ಸಂಗತಿ ಎಂದರೆ, ಈ ತಾಮ್ರದ ಪಾತ್ರೆಯ ಮೇಲೆ ‘ಚಂತಸ’ ಎನ್ನುವ

ಬ್ರಾಹ್ಮೀ ಲಿಪಿಯ ಆಕ್ಷರಗಳು ಕೆತ್ತಲ್ಪಟ್ಟಿದ್ದವು. ಇದರ ಆಕ್ಷಪಕ್ಷದಲ್ಲಿ ಶ್ರೀವತ್ಸ ಮತ್ತು ನಂದಿಪಾದ ಚಿಹ್ನೆಗಳೂ ಕೆತ್ತಲ್ಪಟ್ಟಿದ್ದವು. ಲಿಪಿಶಾಸ್ತ್ರದ ಆಧಾರದ ಮೇಲೆ ಆಕ್ಷರಗಳು ಕ್ರಿ.ಶ. ಎರಡು-ಮೂರನೆಯ ಶತಮಾನಕ್ಕೆ ಸೇರುತ್ತವೆ. ಆದುದರಿಂದ ಈ ನಾಣ್ಯರಾಶಿಯು ಈ ಕಾಲಕ್ಕೆ ಸೇರಿದ್ದ ಎಂಬುದು ಖಚಿತವಾಗಿತ್ತದೆ. ‘ಚಂತ’ ಎನ್ನಷ್ಟದನ್ನು ಒಬ್ಬ ಮನುಷ್ಯನ ಹೆಸರು ಎಂದು ಭಾವಿಸುವುದಾದರೆ, ‘ಚಂತಸ’ ಎಂದರೆ ‘ಚಂತನಿಗೆ ಸೇರಿದ್ದ’ ಎಂದು ಅಧ್ಯೇಸಬೇಕಾಗುತ್ತದೆ. ಆಗ ಚಂತ ಈ ನಾಣ್ಯರಾಶಿಯ ಒಡೆಯನಾಗಿದ್ದ ಎಂದು ಭಾವಿಸುವುದು. ಚಂತ, ಶಂತ, ಕಂತ, ಶಾಂತ ಎಂಬ ರೂಪ ಹೆಸರುಗಳು ಆಂಥದಲ್ಲಿ ಆಳಿದ ಇಕ್ಕೊಮ್ಮೆ ದೊರೆಗಳ ವಂಶದಲ್ಲಿ ಕಾಣಬರುತ್ತದೆ (ಬೊಂತಮೂಲ ಅಥವಾ ಶಾಂತಮೂಲ). ಆದುದರಿಂದ ಇವನೊಬ್ಬ ಸ್ಥಳೀಯ ಮುಖಿಂಡನಿರಬಹುದೆಂದು ಭಾವಿಸಲು ಅಡ್ಡಿಯಿಲ್ಲ. ಇಲ್ಲಿನ ನಾಣ್ಯಗಳು ವಿವಿಧ ಆಕಾರಗಳಲ್ಲಿದ್ದು ವಿಶೇಷವಾಗಿ ಮೌಯ್ಯ ವಂಶದ ಪಂಚ ಚಿಹ್ನೆಯ ನಾಣ್ಯಗಳನ್ನು ಹೋಲುತ್ತವೆಯಾದುದರಿಂದ, ಈ ಭಾಗದಲ್ಲಿ ಮೌಯ್ಯರ ನಾಣ್ಯಗಳೇ ಚಲಾವಣೆಯಲ್ಲಿದ್ದವು ಎಂಬುದು ಖಚಿತವಾಗುತ್ತದೆ. ಈ ದೃಷ್ಟಿಯಿಂದ ಹಾಗೂ ಬೃಹತ್ ಸಂಖ್ಯೆಯ ದೃಷ್ಟಿಯಿಂದ ಜೆಕ್ಕ ಸಿಂದೋಗಿಯ ನಾಣ್ಯರಾಶಿ ಗಮನಾರ್ಹವಾದದ್ದು.

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಎಂಬ ಗ್ರಾಮದಲ್ಲಿ ಪಂಚ ಮಾಡಿದ 144 ಬೆಳ್ಳಿಯ ನಾಣ್ಯಗಳು ದೊರಕಿವೆ. ಈ ನಾಣ್ಯಗಳನ್ನು ಒಂದು ಮಣಿನ ಕುಡಿಕೆಯಲ್ಲಿ ಇಡಲಾಗಿದ್ದಿತು. ಭೂಮಿಯನ್ನು ಉಳ್ಳತ್ತಿದ್ದಾಗ ಈ ನಾಣ್ಯಗಳು ಹೊರಬಿಂದವು. ಇವುಗಳಲ್ಲಿ 133 ನಾಣ್ಯಗಳು ಆಯಾಕಾರದಲ್ಲಿಯೂ, ಉಳಿದ 11 ನಾಣ್ಯಗಳು ಪೃತ್ಯಾಕಾರದಲ್ಲಿಯೂ ಇವೆ. ಇವುಗಳ ಮುಮ್ಮುಖಿದಲ್ಲಿ ಇದು ಚಿಹ್ನೆಗಳಿವೆ. ಹಿಮ್ಮುಖಿದಲ್ಲಿ ಚಿಹ್ನೆಗಳಿದ್ದರೂ, ಅವು ಸರಿಯಾಗಿ ಕಾಣುವುದಿಲ್ಲ. ಚಿಹ್ನೆಗಳ ಆಧಾರದ ಮೇಲೆ ಇವು ಮೌಯ್ಯ ವಂಶದ ಪಂಚ ಮಾಡಿದ ನಾಣ್ಯಗಳೆಂದು ತಿಳಿಯಬಹುದು.


ಪುರಾತತ್ವ ಭೂ ಉತ್ಪನ್ನಗಳಲ್ಲಿ ಪಂಚ ಮಾಡಿದ ನಾಣ್ಯಗಳು ದೊರಕಿರುವುದು ಒಂದು ವಿಶೇಷವಾದ ಸಂಗತಿ. ಇಂತಹ ನಾಣ್ಯಗಳಿಗೆ ಹೆಚ್ಚು ಮೌಲ್ಯ; ಏಕೆಂದರೆ ಅವು ಸಾಂಸ್ಕೃತಿಕ ಭೂಸ್ತರಗಳಲ್ಲಿ ದೊರಕುವುದರಿಂದ ಅವುಗಳ ಕಾಲಮಾನ, ಅವುಗಳನ್ನು ಬಳಸಿದ ಜನಗಳು ಮುಂತಾದ ವಿಷಯಗಳು ತಿಳಿದುಬರುತ್ತವೆ. ಅನೇಕ ಸಾರಿ ಈ ನಾಣ್ಯಗಳೇ ಭೂಸ್ತರಗಳ ಕಾಲಮಾನವನ್ನು ತಿಳಿಯಲೂ ಸಹಾಯಕವಾಗುತ್ತವೆ. ರಾಯಚೂರು ಜಿಲ್ಲೆಯ ಮಸ್ತಿಯಲ್ಲಿ ನಡೆದ ಎರಡನೆ ಸಾರಿಯ ಉತ್ಪನ್ನದಲ್ಲಿ ಪಂಚ

ಮಾಡಿದ ಒಂಬತ್ತು ನಾಣ್ಯಗಳು ದೊರಕಿದವು. ಇವುಗಳಲ್ಲಿ ಎರಡು ಬೆಳ್ಳಿಯಿಂದಲೂ ಮಿಕ್ಕ ಏಳು ತಾಮ್ರದಿಂದಲೂ ತಯಾರಾದವು. ಇವುಗಳಲ್ಲಿ ಕೆಲವು ದಪ್ಪಗಿದ್ದರೆ ಮಿಕ್ಕವು ಮಧ್ಯಮ ವರ್ಗಕ್ಕೆ ಸೇರಿದವು. ಅಗಲವಾದ ತಗಡನ್ನು ಕತ್ತರಿಸಿ ಮಾಡಿದ ಆಯತಾಕಾರದ ನಾಣ್ಯಗಳೇ ವಿಶೇಷವಾಗಿ ಕಾಣಬರುತ್ತವೆ. ಒಂದು ನಾಣ್ಯ ಮಾತ್ರ ವೃತ್ತಾಕಾರವಾಗಿದೆ. ಈ ನಾಣ್ಯಗಳ ಚಿಹ್ನೆ ಮತ್ತು ಇತರ ಲಕ್ಷಣಗಳ ಆಧಾರದ ಮೇಲೆ ಇವುಗಳನ್ನು ಏದು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ನಾಣ್ಯಗಳ ಶೋಕ 2.6 ರಿಂದ 3.4 ಗ್ರಾಂ. ಈ ನಾಣ್ಯಗಳ ಮುಮ್ಮುಕ್ಷಿದಲ್ಲಿ ಏದು ಚಿಹ್ನೆಗಳು ಕಾಣಬರುತ್ತವೆ. ಒಂಬತ್ತು ನಾಣ್ಯಗಳ ಮೇಲೆ ಸೂರ್ಯ, ಆರು ಬಾಹುಗಳು, ಮೂರು ಹಂತದ ಬೆಟ್ಟ, ಆನೆ ಮತ್ತು ವೃಷಭ ಚಿಹ್ನೆಗಳಿವೆ. ಇವುಗಳ ಆಧಾರದ ಮೇಲೆ ಈ ನಾಣ್ಯಗಳು ಮೌರ್ಯ-ಪೂರ್ವ ಕಾಲಕ್ಕೆ ಸೇರಿದ್ದವೆಂದು ಅಭಿಪ್ರಾಯಪಡಲಾಗಿದೆ. ಅಂದರೆ ಮೌರ್ಯರ ಕಾಲಕ್ಕೂ ಮುಂಚಿ ಪಂಚ ಮಾಡಿದ ನಾಣ್ಯಗಳು ಕರ್ನಾಟಕದಲ್ಲಿ ಬಳಕೆಯಲ್ಲಿದ್ದವು ಎಂಬ ವಿಷಯ ಇದರಿಂದ ಹೊರಹೊಮ್ಮತ್ತದೆ. ಇದೇ ನೆಲೆಯಲ್ಲಿ ಬೃಹತ್ ಶಿಲಾಸಮಾಧಿ ಸಂಸ್ಕೃತಿಯ ಜನಗಳ ವಸತಿ ಇದ್ದದರಿಂದ, ಈ ಮೇಗಾಲಿತಿಕ್ ಕಾಲದ ಹೂಲಿಗಳಿಗೆ ಕೊಟ್ಟ ಹಣವೇ ಈ ನಾಣ್ಯಗಳು ಎಂದು ಪಿ.ಎಲ್. ಗುಪ್ತ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಇನ್ನೂ ಆಧಾರಗಳು ಬೇಕು.

1947ರಲ್ಲಿ ವೀಲರ್ ಅವರು ಚಂದ್ರವಳ್ಳಿಯಲ್ಲಿ ಉತ್ತನನ ನಡೆಸಿದರು. ಇದರಲ್ಲಿ ಪಂಚ ಮಾಡಿದ ಒಂದು ಬೆಳ್ಳಿಯ ನಾಣ್ಯ ದೊರಕಿತು. ಇದು ಆಯತಾಕಾರವಾಗಿದ್ದು, ಇದರ ಶೋಕ 2.6 ಗ್ರಾಂ. ಇದರ ಮುಮ್ಮುಕ್ಷಿದಲ್ಲಿ ಏದು ಚಿಹ್ನೆಗಳಿದ್ದವು. ಅವ ಯಾವವೆಂದರೆ ಸೂರ್ಯ, ದಂಪರು, ಬಾಣ, ವೃಷಭ ಮತ್ತು ಹೂವಿನ ವಿನ್ಯಾಸ. ಈ ನಾಣ್ಯ ಮಧ್ಯ ಅಂಥ್ರ ಸಂಸ್ಕೃತಿಯ ಸ್ತರದಲ್ಲಿ ದೊರಕಿರುವುದರಿಂದ ಶ್ರೀ.ಶ. ಒಂದನೆಯ ಶತಮಾನಕ್ಕೆ ಸೇರುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದ ಪೂರಾತತ್ವ ವಿಭಾಗದವರು ಬನವಾಸಿಯಲ್ಲಿ 1969 - 72ರ ಸಮಯದಲ್ಲಿ ಉತ್ತನನ ನಡೆಸಿದರು. ಈ ಉತ್ತನನದಲ್ಲಿ ಪಂಚ ಚಿಹ್ನೆಯ ಒಂದು ಬೆಳ್ಳಿಯ ನಾಣ್ಯ ದೊರಕಿದೆ. ಈ ನಾಣ್ಯವು ಶಾತವಾಹನ ಕಾಲದ ಗಜವೃತ್ತಾಕಾರದ ಇಟ್ಟಿಗೆಯ ಕಟ್ಟಡದ ಎರಡು ಗೋಡೆಗಳ ಮಧ್ಯ ದೊರಕಿತು. ಇಲ್ಲಿ ಕಂಡುಬಂದ ಒಂದು ಕುಳಿಯಲ್ಲಿ ಕೆಳಗಿನ ಸ್ತರಗಳಲ್ಲಿ ಈ ನಾಣ್ಯ ದೊರಕಿತು. ಸಾಂಸ್ಕೃತಿಕ ಸ್ತರದ ದೃಷ್ಟಿಯಿಂದ ಇದು ಶಾತವಾಹನರ ಕಾಲಕ್ಕಿಂತ ಪ್ರಾಚೀನವಾದುದು. ಅಂದರೆ ಮೌರ್ಯರ ಕಾಲದ

ಮೇಲಿನ ಸ್ತರಕ್ಕ ಸೇರುತ್ತದೆ. ಈ ನಾಣ್ಯವು ಅಯತಾಹಾರದಲ್ಲಿದ್ದು ಇದರಲ್ಲಿ ಕಾಣಬರುವ ಸೂರ್ಯ, ಆನೆ ಮುಂತಾದ ಚಿಹ್ನೆಗಳಿಂದ ಇದು ಮೌಯರ ಕಾಲಕ್ಕೆ ಸೇರುತ್ತದೆ; ಅಂದರೆ ಮೌಯರ ಕಾಲದ ಕೊನೆಯ ಭಾಗದಲ್ಲಿ ಈ ನಾಣ್ಯ ಉಪಯೋಗದಲ್ಲಿದ್ದಿರುತ್ತಿದ್ದು.



బెళగాం నగరక్కె సేరిదంతె ఇరువ వడగాం మాధవపురదల్లు కెనాటక విశ్వవిద్యానిలయదవరు 1972రల్లు ఉత్సవమ్మ నడేశిదరు. ఇల్లి పంచో మాడిద ఎంటు నాణ్యగళు దొరకిదవ. శాతవాహన కాలద ఇట్టిగెయ కట్టడద కోణయొందరల్లి ఈ నాణ్యగళు, సమకాలీన మడకేగళొందిగె కండుబందవ. ఈ స్తరద కాల క్రి.శ. 20దనేయ శతమాన. ఆదుదరింద ఈ నాణ్యగళు ఈ సమయదల్లే చలావణేయల్లిద్దవేందు హేళబేకాగుత్తదే. ఈ నాణ్యగళు బోకాకారవాగియూ మత్తు ఆయతాకారవాగియూ ఇవె. ఇవుగళ మేలే ఏదు చిక్కేగళివ. ఆవుగళల్లి ముఖ్యవాదవు సూయ్య, బెట్ట, వృషభ మత్తు ఏణ. కేలపు తమ్మద నాణ్యగళగి బెట్టయ లేపవమ్మ కొడులాగిద్దితేందూ తిళదుబందిద. ఆదుదరింద అవు నోడలు బెట్టయ నాణ్యగళంతే కాణుత్తవే. ఇవేనాదరూ మోట నాణ్యగళే ఎన్నువ సందేహక్కు ఎడమాడికొచుత్తవే. ఈ ఎల్ల నాణ్యగళ కాగూ అవలీషగళ పూర్వ అధ్యయన ఆదరే, ఈ పంచో మాడిద నాణ్యగళ మకత్తవమ్మ అరియబముదు.

ಗುಲ್ಬರ್ಗ್ ಜಿಲ್ಲೆಯ ಸನ್ತತಿಯಲ್ಲಿ ಬೃಹತ್ತಮಾಣದಲ್ಲಿ ಉತ್ತನನಗಳು ನಡೆಯುತ್ತಿವೆ. ಇದು ವಿಶೇಷವಾಗಿ ಶಾತವಾಹನ ಸಂಸ್ಕೃತಿಗೆ ಸಂಬಂಧಿಸಿದ ಪ್ರಾಚೀನ ನೆಲೆಯಾದರೂ, ಇಲ್ಲಿ ಅಶೋಕನ ಕಾಲದ ಮದಕೆಗಳು ಮತ್ತು ಇತರ ವಸ್ತುಗಳು ಹೇರಳವಾಗಿ ದೊರಕಿವೆ. ಅಶೋಕನ ಶಾಸನವೂ ಇಲ್ಲಿ ದೊರಕಿರುವುದು ಇನ್ನೊಂದು ಮಹತ್ವದ ಅಂಶ. ಆದುದರಿಂದ ಮೌಯ್ಯರ ಕಾಲದ ನೆಲೆಯು ಇಲ್ಲಿದ್ದಿತೆಂದು ಖಚಿತವಾಗಿ ತಿಳಿಯತ್ತದೆ. ಇಲ್ಲಿ ಪಂಚ್ ಮಾಡಿದ ಎಂಟು ಬೆಳ್ಳಿಯ ನಾಣ್ಯಗಳು ದೊರಕಿವೆ. ಇವುಗಳ ಅಧ್ಯಯನ ಇನ್ನೂ ನಡೆದಿಲ್ಲದಿರುವುದರಿಂದ ಅವುಗಳ ಬಗೆಗೆ ಏನನ್ನೂ ಹೇಳಲಾಗುವುದಿಲ್ಲ. ಬಹುಶಃ ಇವು ಮೌಯ್ಯರ ಕಾಲದ ಪಂಚ್ ಮಾಡಿದ ನಾಣ್ಯಗಳಾಗಿರಬೇಕೆಂದು ಉಂಟಿಸಬಹುದು.

ಒಟ್ಟಿನಲ್ಲಿ ಈ ಮೇಲಿನ ಎಲ್ಲ ಅಂಶಗಳನ್ನೂ ಪರಿಶೀಲಿಸಿದರೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ, ಪಂಚ್ ಮಾಡಿದ ನಾಣ್ಯಗಳ ಬಗೆಗೆ ಈ ರೀತಿ ಹೇಳಬಹುದು: ಪಂಚ್ ಮಾಡಿದ ನಾಣ್ಯಗಳೇ ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನ ನಾಣ್ಯಗಳು. ಇವುಗಳನ್ನು ಬೆಳ್ಳಿ ಮತ್ತು ತಾಮ್ರಗಳಲ್ಲಿ ತಯಾರಿಸುತ್ತಿದ್ದರು. ಇವುಗಳ ತಯಾರಿಕೆ ಮೌಯ್ಯರ ಕಾಲದಲ್ಲಿ ಅಂದರೆ ಶ್ರೀ.ಪೂ. ನಾಲ್ಕು-ಮೂರನೆಯ ಶತಮಾನಗಳಲ್ಲಿ ಆರಂಭವಾಗಿ, ಶ್ರೀ.ಶ. ಮೂರನೆಯ ಶತಮಾನದವರೆಗೆ ಇವು ನಮ್ಮೆಲ್ಲಿ ಬಳಕೆಯಲ್ಲಿದ್ದವು. ಸದ್ಯಕ್ಕೆ ತಿಳಿದಿರುವ ಮಟ್ಟಿಗೆ ಇವು ಉತ್ತರ ಭಾರತದಲ್ಲಿ ತಯಾರಾಗಿ ಇಲ್ಲಿ ಚಲಾವಣೆಗೆ ಬಂದಿದ್ದವು. ಇವುಗಳನ್ನು ಸ್ಥಳೀಯವಾಗಿ ಕರ್ನಾಟಕದಲ್ಲಿ ತಯಾರು ಮಾಡುತ್ತಿದ್ದಿದ್ದಕ್ಕೆ ಇನ್ನೂ ಆಧಾರಗಳು ದೊರಕಿಲ್ಲ. ಇವು ಇಂದಿನ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ದೊರಕಿರುವುದರಿಂದ ಪ್ರಾಚೀನ ಕರ್ನಾಟಕದ ಎಲ್ಲೆಡೆ ಮೌಯ್ಯರ ಕಾಲದಲ್ಲಿ ಈ ನಾಣ್ಯಗಳೇ ಚಲಾವಣೆಯಲ್ಲಿದ್ದವು ಎಂಬುದಂತೂ ಖಚಿತವಾದ ವಿಷಯ. ಪುರಾತತ್ವ ಆಸ್ತೀಷಣೆ ಮತ್ತು ಉತ್ತನನ ಇನ್ನೂ ಹೆಚ್ಚಿಗೆ ನಡೆದರೆ, ಈ ಪಂಚ್ ಮಾಡಿದ ನಾಣ್ಯಗಳ ವಿಷಯದಲ್ಲಿ ಹೊಸ ಮಾಹಿತಿಗಳು ದೊರೆಯುತ್ತವೆ.

## 2. ಮಹಾರಳಿಗಳ ನಾಣ್ಯಗಳು

ಮೌಯ್ಯವಂಶದ ಪತನ ಆರಂಭವಾದ ಕೂಡಲೇ, ಕರ್ನಾಟಕದಲ್ಲಿ ಅನೇಕ ಸಾಮಂತ ರಾಜರು ತಲೆ ಎತ್ತಿದರು. ಈ ರಾಜರು ಇಡೀ ಕರ್ನಾಟಕವನ್ನು ತಮ್ಮ ವಶಕ್ಕೆ ತೆಗೆದುಹೊಳ್ಳಲು ಅಸಮರ್ಥರಾಗಿದ್ದರಿಂದ, ಸಣ್ಣ ರಾಜ್ಯಗಳನ್ನು ಕಟ್ಟಿಕೊಂಡು ಸ್ವತಂತ್ರರಾಗಿ ಆಳಲು ಪ್ರಾರಂಭಿಸಿದರು. ಮೌಯ್ಯರ ಕಾಲದಲ್ಲಿ ರಾಜ್ಯಪಾಲರಾಗಿದ್ದ ಮಹಾರಳಿಗಳು ಚಿತ್ರದುರ್ಗ - ಕಾರವಾರ - ಬನವಾಸಿ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡು ಮೌಯ್ಯರಿಂದ ಸ್ವತಂತ್ರರಾಗಿ ರಾಜ್ಯವಾಳಲು ಆರಂಭಿಸಿದರು. ಇದೇ ರೀತಿ ದಖನಿನ ಇತರ ಪ್ರದೇಶಗಳಲ್ಲಿಯೂ ಮಹಾರಳಿಗಳು ತಮ್ಮ ರಾಜ್ಯವನ್ನು ಸ್ಥಾಪಿಸಿದರು. ಕರ್ನಾಟಕದ ಪ್ರದೇಶಗಳಲ್ಲಿ ಆಳಿದ ಮಹಾರಳಿಗಳ ನಾಣ್ಯಗಳು ಹೇರಳವಾಗಿ

ದೊರಕಿರುವುದರಿಂದ ಇವರ ಇತಿಹಾಸವನ್ನು ರಚಿಸಬಹುದಾಗಿದೆ. ಇವರ ಹೆಸರುಗಳ ಹಿಂದೆ ‘ಸದಕನ’ ಎಂಬ ಪದವಿರುವುದರಿಂದ, ಇವರನ್ನು ಸದಕನ ವಂಶದವರೆಂದೂ ಕರೆಯುವುದುಂಟು.

ದೊರಕಿರುವ ನಾಣ್ಯಗಳ ಆಧಾರದ ಮೇಲೆ ಕನಾರ್ಕಟಕದಲ್ಲಿ ಆಳಿದ ಈ ವಂಶದಲ್ಲಿ ನಾಲ್ಕು ತಲೆಮಾರಿನ ರಾಜರು ಇದ್ದರೆಂದು ತಿಳಿದುಬಂದಿದೆ. ಅವರೆಂದರೆ

ಸದಕನ ಕಲಲಯ ಮಹಾರಾ

|

ಸದಕನ ಕನ್ನ ಮಹಾರಾಷ್ಟ್ರ

|

ಸದಕನ ಚುಟುಕನ್ನ ಮಹಾರಾ

|

ಮಹಾರಾ (ಹೆಸರು ತಿಳಿದಲ್ಲ)

ಕ್ರಿ.ಪ್ರಾ. 150ರ ನನಾಫಾಟ್ ಶಾಸನದಲ್ಲಿ ಕಲಲಯ ಮಹಾರಾಯ ಹೆಸರು ಕಾಣಬರುವುದರಿಂದ ಈತನು ಕ್ರಿ.ಪ್ರಾ. ಎರಡನೆಯ ಶತಮಾನಕ್ಕೆ ಸೇರಿದವನೆಂದು ತಿಳಿಯಬಹುದು. ಆದರೆ ಕೆಲವು ಮಹಾರಾ ನಾಣ್ಯಗಳು ಆನಂತರದ ರೋಮನ್ ನಾಣ್ಯಗಳೊಡನೆ ದೊರಕಿರುವುದರಿಂದ, ಇವರನ್ನು ಕೆಲವರು ಗೌತಮೀಪುತ್ರ ಶಾತಕರ್ಣಿಯ ಸಾಮಂತರು ಎಂದೂ ಭಾವಿಸುತ್ತಾರೆ. ಅಂದರೆ ಇವರು ಕ್ರಿ.ಶ. ೬೦ದನೆಯ ಶತಮಾನದಲ್ಲಿ ಆಳಿದರೆಂಬುದು ಕೆಲವರ ಅಭಿಪ್ರಾಯ. ಇದನ್ನು ಖಚಿತವಾಗಿ ತಿಳಿಯಲು ಮಾಹಿತಿಗಳು ಸಾಲಾದು.


ಮೊಟ್ಟಮೊದಲನೆಯ ಬಾರಿಗೆ ಈ ವಂಶದ ನಾಣ್ಯಗಳನ್ನು ಬೆಳಕಿಗೆ ತಂದ ಕೀರ್ತಿ ಮೈರಿನ್ ಸ್ಕ್ರಿಪ್ತ್ ಎಂಬ ಇಂಜಿನಿಯರನಿಗೆ ಸೇರುತ್ತದೆ. ಆದರೆ ಈ ನಾಣ್ಯಗಳ ಮಹತ್ವ ಆವನಿಗೆ ತಿಳಿದಿರಲಿಲ್ಲ. ತನಗೆ ದೊರಕಿದ ಈ ನಾಣ್ಯಗಳನ್ನು ಆತನು ಆನೇಕ ಸಂಗ್ರಹಾಲಯಗಳಿಗೆ 1884ರಲ್ಲಿ ಕೊಟ್ಟಿರುತ್ತಾರೆ. ಆನಂತರ ಈ ರೀತಿಯ ನಾಣ್ಯಗಳು ಕನಾರ್ಕಟಕದ ಬೇರೆ ಬೇರೆ ಸ್ಥಳಗಳಲ್ಲಿ ದೊರಕಲು ಆರಂಭಿಸಿದ ಮೇಲೆ ಇವುಗಳ ಸಮಗ್ರ ಅಧ್ಯಯನ ನಡೆಯಿತು. ಮೈಸೂರು ಪುರಾತತ್ವ ಇಲಾಖೆಯ ಎಂ.ಎಬ್. ಕೃಷ್ಣ ಅವರ ಮಾರ್ಗಾದರ್ಶನದಲ್ಲಿ ಚಂದ್ರಪಥ್ಯಯಲ್ಲಿ 1931ರಲ್ಲಿ ಉತ್ತರಾಂತರ ನಡೆಯಿತು. ಈ ಉತ್ತರಾಂತರದಲ್ಲಿ ಈ ರಾಜರ ಆನೇಕ ನಾಣ್ಯಗಳು ದೊರಕಿದವು. ಆನಂತರ ಇದೇ ನೆಲೆಯಲ್ಲಿ ಸರ್ ಮಾಟ್ರಿಮರ್ ಎಲೆರ್ 1947ರಲ್ಲಿ ಉತ್ತರಾಂತರ ನಡೆಸಿದರು. ಈಗ ಈ ರಾಜರ ನಾಣ್ಯಗಳು ಕಾಲಮಾನದ ಕುರುಹುಗಳನ್ನು ಹೊಂದಿದ್ದ ಮಣಿನ ವದರಗಳಲ್ಲಿ ದೊರೆತವು. ಇದರಿಂದ ಈ ನಾಣ್ಯಗಳ ಕಾಲಮಾನದ ಬಗೆಗೆ ಹಚ್ಚಿನ ಅಂಶಗಳು ಬೆಳಕಿಗೆ ಬರಲು ಕಾರಣವಾಯಿತು.

1954ರಲ್ಲಿ ಎಂ. ರಾಮರಾಯರು ಚಿತ್ರದುಗ್ರಹ ವಸ್ತು ಸಂಗ್ರಹಾಲಯದಲ್ಲಿದ್ದ ಈ ರೀತಿಯ ನಾಣ್ಯಗಳನ್ನು ಪರೀಕ್ಷೆಸಿ, ಒಂದು ಯಾದಿಯನ್ನು ತಯಾರಿಸಿದರು. ಇತ್ತೀಚೆಗೆ ಈ ನಾಣ್ಯಗಳು ಅನೇಕ ನೇರೆಗಳಲ್ಲಿ ದೊರಕಿವೆ.

ಮಹಾರಾಯವರ ನಾಣ್ಯಗಳು ಸೀಸದಿಂದ ತಯಾರು ಮಾಡಿದವು. ತುಂಬ ಶೂಕವಾಗಿರುವ ಈ ನಾಣ್ಯಗಳು ನೋಡಲು ಬಲು ಆಕರ್ಷಕವಾಗಿರುತ್ತವೆ. ಇವು ವೃತ್ತಾರ್ಥಾರದಲ್ಲಿದ್ದು, ಇವುಗಳ ಅಗಲ ಒಂದಂಗುಲದಿಂದ ಒಂದೂವರೆ ಅಂಗುಲಗಳವರೆಗೆ ಇರುತ್ತವೆ. ಅತ್ಯಂತ ಭಾರದವು 14 ಗ್ರಾಂ ಶೂಗಿದರೆ, ತೀರ ಸಣ್ಣವು 5 ಗ್ರಾಂ ಶೂಗಿತ್ತವೆ. ಈ ನಾಣ್ಯಗಳ ಮುಮ್ಮುಕ್ಷಿದ ಮಧ್ಯದಲ್ಲಿ ವೃಷಭದ ಚಿತ್ರವಿರುತ್ತದೆ; ಅದರ ಸುತ್ತಲೂ ಶ್ರೀಕೋನ ತಲೆಯ ಬ್ರಾಹ್ಮಿ ಲಿಪಿಯಲ್ಲಿ ರಾಜನ ಹೆಸರು ಇರುತ್ತದೆ. ಹಿಮುಕ್ಷಿದಲ್ಲಿ ಬೆಟ್ಟ, ಬೆಟ್ಟದ ಮೇಲೆ ವೃಕ್ಷ ಇಲ್ಲವೇ ಕೇವಲ ವೃಕ್ಷಗಳಿರುತ್ತವೆ. ಕೆಲವು ಚಿಹ್ನೆಗಳಿರುವುದೂ ಉಂಟು. ಮೊಧಲನೆಯ ದೋರೆ ಎಂದು ಪರಿಗಣಿತನಾಗಿರುವ ಸದಕನ ಕಲಲಯ ಮಹಾರಾಯ ನಾಣ್ಯಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

**ಮು :** ಮಧ್ಯದಲ್ಲಿ ದುಬ್ಬವಿರುವ ವೃಷಭ : ಅದರ ಸುತ್ತಲೂ ಬ್ರಾಹ್ಮಿ ಲಿಪಿಯ ಸದಕನ ಕಲಲಯ ಮಹಾರಾಯ ಎಂಬ ಬರಹ

**ಹಿ :** ಅರು ಕರ್ಮಾನುಗಳ ಬೆಟ್ಟ; ಅದರ ಮೇಲೆ ಅರ್ಥ ಚಂದ್ರಾಕೃತಿ; ಕೆಳಗಡೆ ತರಂಗದಂತಹ ಗೆರೆ; ನಂದಿಪಾದ ಮತ್ತು ಸ್ವಸ್ಥಿಕ ಚಿಹ್ನೆಗಳು; ಎರಡು ಮೀನುಗಳ ಮೇಲಿರುವ ಧ್ವಜ



ಇವು ಮುಖ್ಯವಾಗಿ ಕಂಡುಬಂದರೂ, ಅನೇಕ ನಾಣ್ಯಗಳ ಮೇಲೆ ಸಣ್ಣ - ಪುಟ್ಟ ಬದಲಾವಣೆಗಳು ಕಾಣಬರುತ್ತವೆ.

ಸದಕನ ಬುಟುಕನ್ನು ಮಹಾರಾಯ ನಾಣ್ಯದಲ್ಲಿ ಹಿಮುಕ್ಷಿದಲ್ಲಿ ಬದಲಾವಣೆ ಕಾಣಬರುತ್ತದೆ.

ಮು : ಮಧ್ಯದಲ್ಲಿ ದುಬ್ಬವಿರುವ ವೃಷಭ; ಸುತ್ತಲೂ ಬ್ರಾಹ್ಮಣ ಲಿಪಿಯ ಸದಕನ ಚೆಟುಕನ್ನು ಮಹಾರಳಿ ಎಂಬ ಬರಹ

ಹಿ : ಆರು ಕರ್ಮಾನುಗಳ ಬೆಟ್ಟ; ಅದರ ಮೇಲೆ ಅರ್ಥ ಚಂದ್ರಾಕೃತಿ; ಪಕ್ಷದಲ್ಲಿ ಕಟಾಂಜನದಲ್ಲಿರುವ ವೃಕ್ಷ



ಸದಕನ ಮಹಾರಳಿಪುತ್ತ ಎಂಬ ರಾಜನ ನಾಣ್ಯದಲ್ಲಿಯೂ ಇದೇ ರೀತಿಯ ಚಿಹ್ನೆಗಳು ಕಾಣಬರುತ್ತವೆ.

ಮು : ಮಧ್ಯದಲ್ಲಿ ದುಬ್ಬವಿರುವ ವೃಷಭ; ಅದರ ಸುತ್ತಲೂ ಬ್ರಾಹ್ಮಣ ಲಿಪಿಯ ಸದಕನ ಕನಸ ಮಹಾರಳಿಪುತ್ತಸ ಎಂಬ ಬರಹ


ಹಿ : ಏದು ಕರ್ಮಾನುಗಳ ಬೆಟ್ಟದ ಮೇಲಿರುವ ವೃಕ್ಷದ ಚಿತ್ರ; ಕೆಳಗಡೆ ಗೇರೆಗಳು ಪೂರ್ಣವಾಗಿ ಹೇಸರು ಗೊತ್ತಿಲ್ಲದ ಮಹಾರಳಿಯ ನಾಣ್ಯಗಳೂ ದೊರಕಿವೆ.

ಮು : ಮಧ್ಯದಲ್ಲಿ ದುಬ್ಬವಿರುವ ವೃಷಭ; ಬ್ರಾಹ್ಮಣ ಲಿಪಿಯ ಮಹಾರಳಿಸ ಎನ್ನುವ ಬರಹ

ಹಿ : ಕಟಾಂಜನದಲ್ಲಿರುವ ವೃಕ್ಷ; ಮೂರು ಕರ್ಮಾನಿನ ಬೆಟ್ಟದ ಮೇಲಿರುವ ಅರ್ಥ ಚಂದ್ರಾಕೃತಿ; ಕೆಲವು ಅಸ್ತಿತ್ವ ಚಿಹ್ನೆಗಳು

ಚಂದ್ರವಳಿ ಉತ್ಸವನದಲ್ಲಿ ಏಲರ್ ಆವರಿಗೆ ಇದೇ ಗುಂಪಿಗೆ ಸೇರಬಹುದಾದ ಹದಿನಾಲ್ಕು ನಾಣ್ಯಗಳು ದೊರಕಿದವು. ಅದರೆ ಇವುಗಳಲ್ಲಿ ಯಾವ ಬರವಣಿಗೆಯೂ ಕಾಣಬರಲಿಲ್ಲ. ನಾಣ್ಯಗಳ ಲಕ್ಷಣ, ತೂಕ ಮುಂತಾದವುಗಳನ್ನು ಗಮನಿಸಿದರೆ, ಇವೂ ಮಹಾರಳಿ ನಾಣ್ಯಗಳೇ ಇರಬೇಕು ಎಂದು ಉಹಿಸಲು ಅವಕಾಶ ಉಂಟು. ಆದುದರಿಂದ ಇವೂ ಮಹಾರಳಿ ನಾಣ್ಯಗಳು ಎಂದು ನಿರ್ಧರಿಸುವುದಲ್ಲದೆ, ಬರಹವಿರುವ ನಾಣ್ಯಗಳಿಗಂತ ಇವು ಹೆಚ್ಚು ಪ್ರಾಚೀನವಾದವು ಎಂದು ನಂಬಲಾಗಿದೆ. ಅಂದರೆ ಬರಹವಿಲ್ಲದ ನಾಣ್ಯಗಳನ್ನು ಮೌದಲು ಟಂಕಿಸಿ, ನಂತರ ಬರಹವನ್ನು ಲ್ಕಿ ನಾಣ್ಯಗಳನ್ನು ಮಹಾರಳಿಗಳು ಟಂಕಿಸಿದರು ಎಂದು ತಿಳಿಯಬೇಕಾಗುತ್ತದೆ.

ಕರ್ನಾಟಕ ನಾಣ್ಯ ಪರಂಪರೆ



ಕರ್ನಾಟಕದಲ್ಲಿ ಮಹಾರಾಜಿ ಮತ್ತು ಚೆಟು ನಾಣ್ಯಗಳು

### 3. ಚೆಟು ವಂಶದ ಅರಸರ ನಾಣ್ಯಗಳು

ಮಹಾರಾಜರಿಗಳ ಸಂತರ ಕನಾಟಕದ ಕೆಲವು ಪ್ರದೇಶಗಳಲ್ಲಿ ಚೆಟು ವಂಶದ ಮೂವರು ದೊರೆಗಳು ಆಳಿದರು. ಈ ರಾಜರ ಹೇಸರು ಆನಂದ ಎಂಬ ಪದದಲ್ಲಿ ಕೊನೆಗೊಳ್ಳುವುದರಿಂದ, ಇವರನ್ನು ಕೆಲವು ವಿದ್ಯುಂಸರು ಆನಂದ ವಂಶದ ದೊರೆಗಳು ಎಂದೂ ಕರೆಯುವುದುಂಟು. ಇದುವರೆಗೆ ಮೂರು ತಲೆಮಾರಿನ ಅರಸರ ಹೇಸರುಗಳು ನಮಗೆ ದೊರಕಿವೆ. ಅವರೇ ಚೆಟುಕುಲಾನಂದ, ಮುಡಾನಂದ ಮತ್ತು ಶಿವಲಾನಂದ. ಇವರ ನಾಣ್ಯಗಳು ವಿಶೇಷವಾಗಿ ಕಾರವಾರ, ಚಿತ್ರದುರ್ಗ, ಚಂದ್ರವಳ್ಳಿ ಹಾಗೂ ಬನವಾಸಿಗಳಲ್ಲಿ ದೊರಕಿರುವುದರಿಂದ, ಇವರು ಈ ಪ್ರದೇಶಗಳಲ್ಲಿ ಆಳುತ್ತಿದ್ದರೆಂದು ಹೇಳಬಹುದು. ಆನಂತರ ಇಲ್ಲಿ ಆಳಿದ ಶಾತವಾಹನರು ಇವರನ್ನು ಸೋಲಿಸಿದರು. ಇವರ ನಾಣ್ಯಗಳಲ್ಲಿ ರಾಜ್ಯೋಽ ಅಂದರೆ ರಾಜ ಎಂಬ ಬಿರುದು ಇರುವುದರಿಂದ ಇವರು ಈ ಪ್ರದೇಶದಲ್ಲಿ ಸ್ವತಂತ್ರವಾಗಿ ರಾಜ್ಯವಾಳಿದರು ಎಂದು ಉಂಟಿಸಬಹುದು. ಅಷ್ಟೇ ಅಲ್ಲದ ಕನಾಟಕದಲ್ಲಿ ಈ ಬಿರುದನ್ನು ಧರಿಸಿದ ಪ್ರಥಮ ರಾಜವಂಶಕ್ಕೆ ಇವರು ಸೇರಿದವರು ಎಂಬುದು ಇವರ ಹೆಗ್ಗಳಿಕೆ.

ಮೊಟ್ಟಮೊದಲನೇಯ ಬಾರಿಗೆ ಇವರ ನಾಣ್ಯಗಳನ್ನು ಪತ್ತೆ ಹಚ್ಚಿದವನು ಮೇರಿನ್ ಸ್ವಿತ್ರ ಎಂಬ ಇಂಜಿನಿಯರ್. ಅನಂತರ ಜನರಲ್ ಪಿಯಾರ್ಕರ್‌ಗೆ ಕಾರವಾರದಲ್ಲಿ ಇವರ ನಾಣ್ಯಗಳು ದೊರೆತವು. ಆಮೇಲೆ ಚಟುಕುಲಾನಂದನ ನಾಣ್ಯಗಳು ಚಂದ್ರವಳ್ಳಿ ಉತ್ಪನ್ನದಲ್ಲಿ ದೊರೆತವು. ಇತ್ತೀಚಿಗೆ ನಡೆದ ಬನವಾಸಿ ಉತ್ಪನ್ನದಲ್ಲಿ ಚೆಟುಕುಲಾನಂದ ಮತ್ತು ಮುಡಾನಂದರ ನಾಣ್ಯಗಳು ದೊರಕಿದವು. ಬನವಾಸಿಯಲ್ಲಿ ವರದಾ ನದಿಯ ದಂಡೆಯಲ್ಲಿ ಆಗ್ಯಾಯತ್ತಿದ್ವಾಗಿ ಶಿವಲಾನಂದ ಎಂಬ ರಾಜನ ನಾಣ್ಯವು ದೊರಕಿತು. ಇತ್ತೀಚಿಗೆ ಚಿಕ್ಕಮಗಳೂರು ಸಮೀಪದ ಅನುವನಹಳ್ಳಿಯಲ್ಲಿ ಚೆಟುಕುಲಾನಂದನ ನಾಣ್ಯವು ದೊರಕಿದೆ.

ಇವರ ನಾಣ್ಯಗಳು ಸೀಸದಿಂದ ತಯಾರು ಮಾಡಿದವು. ವ್ಯತ್ಸೂಕಾರದ ಈ ನಾಣ್ಯಗಳು ಒಂದಂಗುಲದಿಂದ ಒಂದೂಕಾಲು ಅಂಗುಲದವರೆಗೆ ಆಗಲವಾಗಿರುತ್ತವೆ. ನೇಡಲು ಅಷ್ಟೇನೂ ಸುಂದರವಾಗಿ ಕಾಣುವದಿಲ್ಲ. ಇವಗಳ ತೂಕ 13 ರಿಂದ 16 ಗ್ರಾಂ. ಇರುತ್ತದೆ.

ಮುಮ್ಮುಖಿದಲ್ಲಿ ಬ್ರಾಹ್ಮೀ ಲಿಪಿಯ ಬರವಣಿಗೆ ಮತ್ತು ಬೆಟ್ಟದ ಚಿತ್ರವಿದ್ದರೆ, ಹಿಮ್ಮುಖಿದಲ್ಲಿ  
ಚೈತ್ರ ವೃಕ್ಷವಿರುತ್ತದೆ. ಇವರ ಕೆಲವು ನಾಣ್ಯಗಳು ಹೀಗಿವೆ :

### ಚುಟುಕುಲಾನಂದನ ನಾಣ್ಯ :

ಮು : ಮೂರು ಹಂತಗಳ ಎಂಟು ಕರ್ಮಾನುಗಳ ಬೆಟ್ಟ; ಕೆಳಗಡೆ  
ತರಂಗದಂತಹ ಗೆರೆ; ಸುತ್ತಲೂ ಶ್ರೀಕೋನ ತಲೆಯ ಬ್ರಾಹ್ಮೀ ಲಿಪಿಯ  
ರಜ್ಞಾನೀ ಚುಟುಕುಲಾನಂದಸ ಎಂಬ ಬರಹ

ಹಿ : ಕಟಾಂಜನದಲ್ಲಿರುವ ವೃಕ್ಷ, ನಂದಿಷಾದ, ಸ್ವಸ್ಥಿಕ ಮುಂತಾದ ಚಿಹ್ನೆಗಳು



### ಮುಡಾನಂದನ ನಾಣ್ಯ :

ಮು : ಮೂರು ಹಂತಗಳ ಎಂಟು ಕರ್ಮಾನುಗಳ ಬೆಟ್ಟ; ಸುತ್ತಲೂ ಶ್ರೀಕೋನ  
ತಲೆಯ ಬ್ರಾಹ್ಮೀ ಲಿಪಿಯ ರಜ್ಞಾನೀ ಮುಡಾ(ಇ)ನದಸ ಎಂಬ  
ಬರಹ


ಹಿ : ಕಟಾಂಜನದಲ್ಲಿರುವ ವೃಕ್ಷ, ಶ್ರೀರತ್ನ, ಸ್ವಸ್ಥಿಕ ಮುಂತಾದ ಚಿಹ್ನೆಗಳು



### ಶಿವಲಾನಂದನ ನಾಣ್ಯ :

ಮು : ಮೂರು ಹಂತಗಳ ಎಂಟು ಕರ್ಮಾನುಗಳ ಬೆಟ್ಟಿ; ಸುತ್ತಲೂ ರಜ್ಞೋ ಶಿವಲಾನಂದಸ ಎಂಬ ತ್ರಿಕೋನ ತಲೆಯ ಬ್ರಾಹ್ಮಿಕ್ಯ ಲಿಪಿಯ ಬರಹ

ಹಿ : ಕಟಾಂಜನದಲ್ಲಿರುವ ವೃಕ್ಷ; ಚಿಲ್ಲು - ಬಾಣ ಮತ್ತು ಇತರ ಚಿಹ್ನೆಗಳು



ಚಂದ್ರವಳಿ ಉತ್ತರನದಲ್ಲಿ ಕೆಲವು ಸೀಸದ ನಾಣ್ಯಗಳು ದೊರೆತಿವೆ. ಅವುಗಳ ಮುಮ್ಮುತ್ತಿ - ಹಿಮುತ್ತಿಗಳಲ್ಲಿ ಮೇಲೆ ವಿವರಿಸಿದ ಚಿಹ್ನೆಗಳೇ ಕಾಣಬರುತ್ತವೆ. ಆದರೆ ಇವುಗಳಲ್ಲಿ ಬ್ರಾಹ್ಮಿಕ್ಯ ಲಿಪಿಯ ಬರಹವಿಲ್ಲ. ಆದುದರಿಂದ ಈ ಸಾಮ್ಯದ ಆಧಾರದ ಮೇಲೆ ಇವುಗಳನ್ನು ಬರಹವಿಲ್ಲದ ಚೆಟುವಂಶದ ನಾಣ್ಯಗಳಿಂದು ಪರಿಗಣಿಸಬಹುದು. ಬಹುಶಃ ಈ ರೀತಿಯ ನಾಣ್ಯಗಳನ್ನು ಮೊದಲು ಟಂಕಿಸಿ, ಆನಂತರ ಬರಹವುಳ್ಳ ನಾಣ್ಯಗಳನ್ನು ಟಂಕಿಸಿದರೆಂದು ತಿಳಿಯಬಹುದು. ಒಟ್ಟಿನಲ್ಲಿ ಈ ನಾಣ್ಯಗಳು ಉತ್ತರನದಲ್ಲಿ ದೊರೆತಾಗ, ಸ್ತರಗಳ ಕಾಲ ನಿಣಾಯಕಕ್ಕೂ ಸಹಾಯಕವಾಗಿವೆ ಎಂಬುದು ಗಮನಾರ್ಹ ಸಂಗತಿ.

### 4. ಶಾತವಾಹನ ನಾಣ್ಯಗಳು

ಶಾತವಾಹನರು ದಖಿನೋನಲ್ಲಿ ಆಳಿದ ಪ್ರಾಚೀನ ರಾಜವಂಶಗಳಲ್ಲಿ ಅತ್ಯಂತ ಪ್ರಮುಖಿರು. ಇತಿಹಾಸ ಆರಂಭ ಕಾಲದಲ್ಲಿ ಸುಮಾರು ನಾಲ್ಕು ಶತಮಾನಗಳ ಕಾಲ ರಾಜ್ಯವಾಳಿದ ಶಾತವಾಹನರ ರಾಜಕೀಯ ಇತಿಹಾಸ ಅನೇಕ ವಿಷಯಗಳಲ್ಲಿ ಅಸ್ವಾಷಿತಯಿಂದ ಕೂಡಿದೆ. ಪ್ರಮುಖ ರಾಜವಂಶದ ಹಾಗೂ ಸಾಮಂತರ ಹೆಸರುಗಳಲ್ಲಿ ಸಾಮ್ಯ ಕಂಡುಬರುವುದರಿಂದ ಈ ಅಸ್ವಾಷಿತ ಇನ್ನೂ ಹೆಚ್ಚಿದೆ. ದೊರಕಿರುವ ಶಾಸನಗಳಲ್ಲಿ ಕಾಣಬರುವ ಶಾತವಾಹನ ರಾಜರ ಹೆಸರುಗಳು ಹಾಗೂ ಪುರಾಣ ಗ್ರಂಥಗಳಲ್ಲಿ ಕಾಣಬರುವ ಹೆಸರುಗಳು ತಾಳಿ ಹೊಂದುವುದಿಲ್ಲ. ಇದರಿಂದಾಗಿ ಶಾತವಾಹನ ನಾಣ್ಯಗಳನ್ನು ಕುರಿತು ಸ್ವಾಷಿತವಾದ ಚಿತ್ರಣವನ್ನು ನೀಡುವುದು ಕಷ್ಟ. ಇವರ ಕಾಲಮಾನದ ಬಗೆಗೂ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಶಾತವಾಹನರ ರಾಜ್ಯ ಆಂದ್ರ, ಕನಾಟಕ, ಮಹಾರಾಷ್ಟ್ರ, ವಿದ್ಯಾಪ್ರದೇಶಗಳನ್ನು ಒಳಗೊಂಡಿದ್ದಿತು. ಆದುದರಿಂದ ಈ ಎಲ್ಲ ರಾಜ್ಯಗಳಲ್ಲಿ ಇವರ ನಾಣ್ಯಗಳು ದೊರೆತಿವೆ. ಇಲ್ಲಿ ನಮ್ಮ ಆಸಕ್ತಿಯನ್ನು ಕನಾಟಕದಲ್ಲಿ ದೊರೆತ ಶಾತವಾಹನ ನಾಣ್ಯಗಳಿಗೆ ಸೀಮಿತಗೊಳಿಸಲಾಗಿದೆ.


ಶಾತವಾಹನರು ಬೆಳ್ಳಿ, ತಾಮ್ರ, ಸೀಸೆ ಮತ್ತು ಫೋಟಿನ್ (ಮಿಶ್ರಲೋಹದ) ನಾಣ್ಯಗಳನ್ನು ಉಂಟಿಸಿದರು. ಈ ನಾಣ್ಯಗಳಲ್ಲಿ ವೈವಿಧ್ಯ ಕಂಡುಬರುತ್ತದೆ. ವಿದಿಶಾದಲ್ಲಿ ಪಂಚ ಮಾಡಿದ ನಾಣ್ಯಗಳನ್ನು ಬಳಸಿದರೆ, ಇತರ ಕಡೆಗಳಲ್ಲಿ ಎರಕ ಹುಟ್ಟ ನಾಣ್ಯಗಳನ್ನು ಉಪಯೋಗಿಸಿದರು. ಸಾಮಾನ್ಯವಾಗಿ ಶಾತವಾಹನ ನಾಣ್ಯಗಳು ವೃತ್ತಾಕಾರದಲ್ಲಿರುತ್ತವೆ. ಆದರೆ ಚೌಕಾಕಾರದ ಹಾಗೂ ಆಯತಾಕಾರದ ನಾಣ್ಯಗಳು ಕಣಬರುತ್ತವೆ. ಇವುಗಳ ಮೇಲೆ, ಸಿಂಹ, ಆನೆ, ಕುದುರೆ, ಬೆಟ್ಟ, ಉಜ್ಜಳಿನಿ ಚಿಹ್ನೆ ಮತ್ತು ಆ ಕಾಲದ ಭಾರಹ್ಯೈ ಲಿಪಿಯ ಬರಹ ಇರುತ್ತವೆ. ಬರಹವಿಲ್ಲದ ನಾಣ್ಯಗಳೂ ದೊರಕಿವೆ. ಕೆಲವು ನಾಣ್ಯಗಳ ಮೇಲೆ ಅಳಿದ ದೊರೆಯ ಚಿತ್ರಗಳೂ ಇರುತ್ತವೆ. ಮತ್ತೆ ಕೆಲವು ನಾಣ್ಯಗಳ ಮೇಲೆ ಹಡಗಿನ ಚಿತ್ರಣವಿದ್ದು, ಅದು ಆ ಕಾಲದ ವ್ಯಾಪಾರವನ್ನು ಪ್ರತಿಬಿಂಬಿಸುತ್ತದೆ. ಶಾತವಾಹನ ನಾಣ್ಯಗಳ ತೂಕ ಮತ್ತು ಅಳತೆಗಳನ್ನು ಗಮನಿಸಿದರೆ, ಹೊನೆಯ ಪಕ್ಷ ನಾಲ್ಕು ದು ಮೌಲ್ಯದ ನಾಣ್ಯಗಳು ಇವರ ಕಾಲದಲ್ಲಿ ಚೆಲಾವಣೆಯಲ್ಲಿದ್ದವು ಎಂಬುದು ತಿಳಿಯಬರುತ್ತದೆ. 1.5 ಅಂಗುಲ, 0.9 ಅಂಗುಲ ಹಾಗೂ 0.6 ಅಂಗುಲವಿರುವ ನಾಣ್ಯಗಳು ಸಾಮಾನ್ಯವಾಗಿ ಕಣಬರುತ್ತವೆ. ಈ ಮೇಲಿನ ಅಳತೆಗೆ ಸರಿ ಹೊಂದದ ನಾಣ್ಯಗಳೂ ಅನೇಕವಿವೆ. ಇದೇ ಮಾತ್ರ ಇವುಗಳ ತೂಕಕ್ಕೂ ಅನ್ನಯಿಸುತ್ತದೆ. ಆತ್ಮಂತ ಭಾರವಾದ ಇವರ ನಾಣ್ಯ 20 ಗ್ರಾಂ ತೂಗಿದರೆ, ತೀರ ಸಣ್ಣ ನಾಣ್ಯದ ತೂಕ ಕೇವಲ 1.8 ಗ್ರಾಂ. ತಾಂತ್ರಿಕ ದೃಷ್ಟಿಯಿಂದ ಶಾತವಾಹನರ ನಾಣ್ಯಗಳು ಗಮನಾರ್ಹವಾದುವು. ಇವುಗಳಲ್ಲಿ ವಿದೇಶೀ ಪ್ರಭಾವ ತೀರ ಕಡಿಮೆ. ಈ ನಾಣ್ಯಗಳ ಮೇಲೆ ರಾಜನ ಹೆಸರು ಇದ್ದರೂ, ಒಂದೇ ಹೆಸರಿನ ಅನೇಕ ರಾಜರು ಇದ್ದುದರಿಂದ, ಖಚಿತವಾಗಿ ರಾಜನನ್ನು ಗುರುತಿಸುವುದು ಕಷ್ಟದ ಕೆಲಸ. ಇವು ಶಾತವಾಹನ ನಾಣ್ಯಗಳ ಪ್ರಮುಖ ಲಕ್ಷಣಗಳು. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೊರಕಿರುವ ಶಾತವಾಹನ ನಾಣ್ಯಗಳನ್ನು ಈಗ ಗಮನಿಸಬಹುದು.

**ದೊರೆ ಶಾತವಾಹನನ ನಾಣ್ಯಗಳು :** ಮೊದಲಿನ ದೊರೆಗಳಲ್ಲಿ ಒಬ್ಬನೇನಿಸಿದ ಈತನ ನಾಣ್ಯಗಳು ಸನ್ನತಿಯಲ್ಲಿ ದೊರಕಿವೆ. ಆದುದರಿಂದ ಶಾತವಾಹನ ದೊರೆಗಳ ಆರಂಭದ ನಾಣ್ಯಗಳೂ ಕರ್ನಾಟಕದಲ್ಲಿ ದೊರಕಿರುವುದು ಇದರಿಂದ ಖಚಿತವಾದಂತೆ ಆಯಿತು. ಒಂದು ನಮೂನೆಯ ನಾಣ್ಯದ ತೂಕ 10 ಗ್ರಾಂ.; ವ್ಯಾಸ 21 ರಿಂದ 23 ಮಿ.ಮಿ.

**ಮು :** ಮುರು ಕರ್ಮಾನುಗಳ ಬೆಟ್ಟ; ಆದರ ಮೇಲೆ ದ್ವಿಜ; ಸುತ್ತಲೂ ರಜ್ಞಾಂತಿ ಸಿರಿಸಾತವಾಹನಸೆ ಎಂಬ ಶ್ರೀ.ಪೂ. ಎರಡನೆಯ ಶತಮಾನದ ಭಾರಹ್ಯೈ ಲಿಪಿಯ ಬರಹ

**ಹಿ :** ಉಜ್ಜಳಿನಿ ಚಿಹ್ನೆ; ತುದಿಯಲ್ಲಿ ಅರ್ಥಚಂದ್ರಾಕಾರದ ಚಿಹ್ನೆ

ಇದೇ ರೀತಿಯ ಇನ್ನೊಂದು ನಾಣ್ಯದ ತೂಕ 13 ರಿಂದ 17 ಗ್ರಾಂ.; ವ್ಯಾಸ 2.2 ರಿಂದ 3.3 ಮಿ.ಮಿ. ಇದರ ಮುಮ್ಮುಖಿದಲ್ಲಿ ಸ್ಪಷ್ಟಿಕದ ಚಿಹ್ನೆಯಿದೆ. ಹಿಮ್ಮುಖಿದಲ್ಲಿ ಉಜ್ಜಳಿನಿ ಚಿಹ್ನೆ.



ಈ ನಾಣ್ಯಗಳ ಮೇಲೆ ಕಾಣಬರುವ ಮೂರು ಕವಾನಿನ ಬೆಟ್ಟು ಗಮನಾಹವಾದುದು. ಇದು ಹಿಂದೆ ಆಳಿದ ಮೌಯರ ನಾಣ್ಯಗಳಲ್ಲಿ, ಅವರ ಮುಖ್ಯ ಚಿಹ್ನೆಯಾಗಿ ಕಾಣಬರುತ್ತಿತ್ತು. ಶಾತವಾಹನರು ಮೌಯರನ್ನು ಸೋಲಿಸಿ ಕರ್ನಾಟಕದಲ್ಲಿ ತಮ್ಮ ಆಧಿಪತ್ಯವನ್ನು ಸಾಫಿಸಿದರು. ಅದನ್ನು ಜನಗಳಿಗೆ ತಿಳಿಯಪಡಿಸುವುದಕ್ಕೂ ಸ್ವರ್ಗ ಎರಡನೆಯ ದೊರೆ ಶಾತವಾಹನನು ತನ್ನ ನಾಣ್ಯಗಳ ಮೇಲೆ ಮೂರು ಕರ್ಮಾನುಗಳ ಬೆಟ್ಟುವನ್ನು ಸೂಚಿಸಿ ಅದರ ಮೇಲೆ ದ್ವಾಜಸ್ತಂಭವನ್ನು ವಿನ್ಯಾಸಗೊಳಿಸಿರುವುದು ನಮ್ಮ ಉಹೆಯನ್ನು ಸ್ವಷ್ಟಗೊಳಿಸುತ್ತದೆ.

**ಎರಡನೆಯ ಶಾತಕರ್ಣಿ :** ಈ ದೊರೆಯ ನಾಣ್ಯಗಳು ಸನ್ನತಿಯ ಉತ್ಪನ್ನ ಮತ್ತು ಹಿಷ್ಪರ್ಗಿಯಲ್ಲಿ ದೊರಕಿವೆ. ಇವನ ನಾಣ್ಯಗಳಲ್ಲಿ ಹತ್ತು ನಮೂನೆಗಳನ್ನು ಕಾಣಬಹುದು. ಮುಖ್ಯವಾಗಿರುವುದನ್ನು ಇಲ್ಲಿ ಗಮನಿಸಬಹುದು.


ನಮೂನೆ 1 : ಅಳತೆ  $19 \times 15$  ಮಿ.ಮಿ. : ತೂಕ 3.1 ಗ್ರಾಂ.

ಮು : ಮೂರು ಕರ್ಮಾನುಗಳ ಬೆಟ್ಟು; ಸುತ್ತಲೂ ರಳ್ಳಾರ್ ಸಾತಕರ್ಣಿಸ ಎಂಬ ಬ್ರಾಹ್ಮಿ ಬರವಣಿಗೆ

ಹಿ : ಉಜ್ಜಳಿಯನಿ ಚಿಹ್ನೆ

ನಮೂನೆ 2 : ಅಳತೆ 17 ಮಿ.ಮಿ. : ತೂಕ 2.3 ಗ್ರಾಂ.

ಮು : ಮೂರು ಕರ್ಮಾನುಗಳ ಬೆಟ್ಟು; ಸುತ್ತಲೂ ರಳ್ಳಾರ್ ಸಾತಕರ್ಣಿಸ ಎಂಬ ಬ್ರಾಹ್ಮಿ ಬರಹ



**ಒಂದನೇಯ ಪುಳುಮಾವಿ :** ಈ ದೊರೆಯ ನಾಣ್ಯಗಳು ಸನ್ನತಿಯಲ್ಲಿ ದೊರಕಿವೆ.

ಅಳತೆ : 20 ಮಿ.ಮಿ. ತೂಕ 3.6 ಗ್ರಾಂ.

ಮು : ಮೂರು ಕರ್ಮಾನುಗಳ ಬೆಟ್ಟ; ಸುತ್ತಲೂ... ಪುಳುಮಾವಿಸ ಎನ್ನುವ ಬ್ರಾಹ್ಮಿ ಬರಹ

ಹಿ : ಕೆಲವು ಚಿಹ್ನೆಗಳೊಡನೆ ಉಜ್ಜ್ವಲ್ಯಿನಿ ಚಿಹ್ನೆ

**ಗೌತಮೀಪುತ್ರ ಶಾತಕರ್ಣಿ :** ಈ ದೊರೆಯ ನಾಣ್ಯಗಳು ಬನವಾಸಿ, ಸನ್ನತಿ ಮತ್ತು ಹರದನಗೆರೆಗಳಲ್ಲಿ ದೊರಕಿವೆ.

ನಮೂನೆ 1 : ಅಳತೆ 17 ಮಿ.ಮಿ.; ತೂಕ 4.4 ಗ್ರಾಂ.

ಮು : ದುಬ್ಬವಿರುವ ವೃಷಭ; ಶ್ರೀವತ್ಸ ಚಿಹ್ನೆ; ಸುತ್ತಲೂ... ಪುತ್ರ ಸಿರಿಸಾತಕರ್ಣಿಸ ಎನ್ನುವ ಬರಹ

ಹಿ : ಎಲೆಗಳಿಂದ ಕೂಡಿದ ಮರದ ರೆಂಬೆ

ನಮೂನೆ 2 : ಅಳತೆ 10 ಮಿ.ಮಿ.; ತೂಕ 4.3 ಗ್ರಾಂ.

ಮು : ಮೇಲಿನ ನಾಣ್ಯದರಪತೆ

ಹಿ : ಉಜ್ಜ್ವಲ್ಯಿನಿ ಚಿಹ್ನೆ

ನಮೂನೆ 3 :

ಮು : ಮೂರು ಕರ್ಮಾನುಗಳ ಬೆಟ್ಟ; ಸುತ್ತಲೂ ರಾಜ್ಯೋ ಗೋತಮಿಪುತ್ರಸ ಸಿರಿ ಸಾತಕರ್ಣಿಸ ಎಂಬ ಬರಹ

ಹಿ : ವೃತ್ತಾಕಾರದ ತುದಿಗಳಿರುವ ಉಜ್ಜ್ವಲ್ಯಿನಿ ಚಿಹ್ನೆ

**ವಾಸಿಷ್ಠೀಪುತ್ರ ಪುಳುಮಾವಿಯ ನಾಣ್ಯ :** ಚಂದ್ರವಲ್ಲಿ ಉತ್ಪನ್ನದಲ್ಲಿ ಈ ದೊರೆಯ ನಾಣ್ಯವು ದೊರಕಿದೆ. ಅಳತೆ ಅರ್ಥ ಅಂಗುಲ : ತೂಕ, 1.6 ಗ್ರಾಂ.

ಮು : ಸೊಂಡಿಲನ್ನ ಮೇಲೆತ್ತಿ ನಿಂತಿರುವ ಆನೆ ಹಾಗೂ ಬರಹ... ಪುಳುಮಾವಿ

ಹಿ : ಉಜ್ಜ್ವಲ್ಯಿನಿ ಚಿಹ್ನೆ

**ವಾಸಿಷ್ಠೀಪುತ್ರ ಶಾತಕರ್ಣಿಯ ನಾಣ್ಯ :** ಇದು ಕುಂದೂರಿನಲ್ಲಿ ದೊರಕಿದೆ.



ಮು : ಸೊಂಡಿಲನ್ನ ಮೇಲೆತ್ತಿರುವ ಆನೆ ಹಾಗೂ ಬರಹ... ರಾಜ್ಯೋ ಸತಕರ್ಣಿ

ಹಿ : ಉಜ್ಜ್ವಲ್ಯಿನಿ ಚಿಹ್ನೆ

ಯಜ್ಞಶ್ರೀಶಾತಕರ್ಣಿಯ ನಾಣ್ಯಗಳು ಚಂದ್ರವಲ್ಲಿ, ಕುಂದೂರು ಮತ್ತು ಬನವಾಸಿಗಳಲ್ಲಿ ದೊರಕಿವೆ. ಅವುಗಳ ಮುಮ್ಮುಖಿದಲ್ಲಿ ಆನೆಯ ಚಿತ್ರ ಹಾಗೂ ಸಿರಿ

ಯಂತೆ ಸಾತಕಣೀಸ ಎಂಬ ಬರಹ; ಹಿಮುಖಿದಲ್ಲಿ ಉಜ್ಜವಿನಿ ಚಿಹ್ನೆ ಇದೆ. ಹಿಷ್ಟಿಗಿರಿಯಲ್ಲಿ ದೊರೆತಿರುವ ನಾಣ್ಯವೂ ಇದೇ ರೀತಿ ಇದೆ. ನಾಲ್ಕುನೇಯ ಪುಳುಮಾವಿಯ ನಾಣ್ಯಗಳು ಕುಂದೂರಿನಲ್ಲಿ ದೊರಕಿವೆ. ಇವುಗಳ ಮುಮುಖಿದಲ್ಲಿ ಸೋಂಡಿಲನ್ನು ಮೇಲೆತ್ತಿಕೊಂಡಿರುವ ಅನೇ ಹಾಗೂ ಸಿರಿ ಪುಳುಮಾವಿ ಎನ್ನುವ ಬರಹವಿದೆ. ಹಿಮುಖಿದಲ್ಲಿ ಉಜ್ಜವಿನಿ ಚಿಹ್ನೆಯಿದೆ.

ಇತ್ತೀಚೆಗೆ ಗುಲ್ಬಗ್ರ ಜಿಲ್ಲೆಯ ಹರದನಗೇರೆ ಎಂಬ ಗ್ರಾಮದಲ್ಲಿ ಗೌತಮೀಪುತ್ರ ಸಿರಿ ಶಾತಕಣೀಗೆ ಸೇರಿದ ಸೀಸದ ನಾಣ್ಯಗಳು ದೊರಕಿದವು. ಅವುಗಳ ಮುಮುಖಿದಲ್ಲಿ ಮೂರು ಕರ್ಮಾನುಗಳ ಬೆಟ್ಟಿ ಹಾಗೂ ಗೌತಮೀಪುತ್ರ ಸಿರಿ ಸಾತಕಣೀಸ ಎಂಬ ಬರಹ; ಹಿಮುಖಿದಲ್ಲಿ ವೃತ್ತಾಕಾರದಿಂದೊಡಗೂಡಿದ ತುದಿಯಿರುವ ಉಜ್ಜವಿನಿ ಚಿಹ್ನೆ ಕಂಡು ಬಂದಿತು. ಇವುಗಳಲ್ಲಿ ಮೂರು ವಿಧಗಳ - ಅಂದರೆ 20, 15 ಮತ್ತು 10 ಗ್ರಾಂ. ತೂಕದ - ನಾಣ್ಯಗಳು ಕಂಡುಬಂದವು. ಇವುಗಳ ಅಳತೆ 3.1 ರಿಂದ 2.3 ಸೆಂ.ಮಿ. ಹರದನಗೇರೆಯಲ್ಲಿ ಈ ನಾಣ್ಯಗಳ ಚೋತೆಗೆ ನೂತನ ಶಿಲಾಯುಗ, ಹಾಗೂ ಮೇಗಾಲಿತಿಕ ಸಂಸ್ಕೃತಿಯ ಅವಶೇಷಗಳೂ ದೊರಕಿರುವುದು ಗಮನಾರ್ಹ. ಆದುದರಿಂದ ಇದೊಂದು ಶಾತವಾಹನ ನೆಲೆಯಾಗಿದ್ದಿತೆಂದು ಉಂಟಿಸಬಹುದು. ಇಲ್ಲಿ ಉತ್ತರವನ್ನು ನಡೆದರೆ ಶಾತವಾಹನ ಕಾಲದ ಇತರ ರಾಜರ ನಾಣ್ಯಗಳು ದೊರಕುವುದರಲ್ಲಿ ಸಂದೇಹವಿಲ್ಲ.



ಉತ್ತರ ಕನ್ನಡ ಜಿಲ್ಲೆಯ ಕುಂದೂರಿನಲ್ಲಿ ಸುಮಾರು 850 ಶಾತವಾಹನ ನಾಣ್ಯಗಳು ದೊರಕಿವೆ. ತಾಮ್ರ ಮತ್ತು ಸೀಸದ ನಾಣ್ಯಗಳನ್ನು ಈ ನಾಣ್ಯಸಿರಿಯ ಪ್ರಾಣ ಅಧ್ಯಯನ

ನಡೆದಿಲ್ಲ. ಆದರೆ ತಿಳಿದುಬಂದಿರುವಂತೆ ಸೊಂಡಿಲನ್ನು ಮೇಲೆತ್ತಿಕೊಂಡಿರುವ ಆನೆಯ ಬಿತ್ತುವಿರುವ ನಾಣ್ಯಗಳೇ ಹೆಚ್ಚಾಗಿವೆ. ಈ ನಾಣ್ಯಗಳು ಸಿರಿ ಶಾತಕರ್ಣೀ (116-145), ಶಿವ ಶ್ರೀ ಪುಳುಮಾವಿ (145-162), ರಾಜೋಽ ಶಾತಕರ್ಣೀ (162-165), ಶ್ರೀ ಯಜ್ಞ ಶಾತಕರ್ಣೀ (165-194) ಮತ್ತು ನಾಲ್ಕನೇಯ ಸಿರಿ ಪುಳುಮಾವಿ (203-210) - ಈ ರಾಜರಿಗೆ ಸೇರಿದ್ದೆಂದು ಭಾವಿಸಲಾಗಿದೆ. ಆನೆಯ ಬಿತ್ತುವಿರುವ ಹಾಗೂ ಹಕ್ಕುಶ್ರೀ ಎಂಬ ಬರಹವಿರುವ ನಾಣ್ಯವೂ ಇದೇ ವಂಶಕ್ಕೆ ಸೇರಿದ್ದೆಂದು ಭಾವಿಸಲಾಗಿದೆ. ಮತ್ತೊಂದು ನಾಣ್ಯದ ಮುಮುಕ್ಷಿದಲ್ಲಿ ನಾಗ ಮತ್ತು ಕಟ್ಟಾಂಜನದಲ್ಲಿರುವ ವೃಕ್ಷದ ಬೆಳ್ಳೆಯಿದೆ. ಇದರಲ್ಲಿ ಶ್ರೀ ಸದಕ ಎಂಬ ಸಮಾಲೀನ ಬರಹವಿರುವುದರಿಂದ ಇದೂ ಶಾತವಾಹನ ನಾಣ್ಯವೆಂದು ತಿಳಿಯಲಾಗಿದೆ.

ಒಟ್ಟಿನಲ್ಲಿ ಶಾತವಾಹನರ ಕಾಲದ ಅನೇಕ ನೆಲೆಗಳು, ಶಿಲ್ಪಗಳು, ಶಾಸನಗಳು ಕನಾಟಕದಲ್ಲಿ ದೊರಕಿರುವುದರಿಂದ, ಇಲ್ಲಿ ಕೆಲಸಮಯ ಶಾತವಾಹನರ ಆಳ್ಳಕೆ ಇದ್ದಿತೆಂಬುದು ಖಚಿತ. ಇದನ್ನು ಇಲ್ಲಿ ದೊರಕಿರುವ ನಾಣ್ಯಗಳು ಇನ್ನೂ ಸ್ಪಷ್ಟ ಗೊಳಿಸುತ್ತವೆ. ಅನೇಕ ಶಾತವಾಹನ ನೆಲೆಗಳು ಕನಾಟಕದಲ್ಲಿ ಉಳಿದುಬಂದಿವೆ. ಆವುಗಳ ವೈಜ್ಞಾನಿಕ ಉತ್ಪನ್ನ ನಡೆದರೆ, ಶಾತವಾಹನ ನಾಣ್ಯಗಳೂ ಸೇರಿದಂತೆ, ಶಾತವಾಹನ ಸಂಸ್ಕೃತಿಯ ಬಗೆಗೆ ಹೆಚ್ಚಿನ ಬೆಳಕು ಬೀರುವುದರಲ್ಲಿ ಯಾವ ಸಂಶಯವೂ ಇಲ್ಲ.



## ಉಧ್ಯಾಯ 3


# ಪೂರ್ವ ಪ್ರಾಚೀನ ಕಾಲದ ನಾಣ್ಯಗಳು

### 1. ಬನವಾಸಿ ಕದಂಬರ ನಾಣ್ಯಗಳು

ಶಾತವಾಹನರ ಪತನಾನಂತರ ಮಯೂರಶರ್ಮನು ಕದಂಬ ವಂಶವನ್ನು ಸ್ಥಾಪಿಸಿ, ಬನವಾಸಿಯಿಂದ ರಾಜ್ಯವಾಳಲು ಪ್ರಾರಂಭಿಸಿದನು. ತಮಿಳುನಾಡಿನ ಪಲ್ಲವರಿಂದ ಹೊರಬಂದು ಕನಾಟಕಕ್ಕೆ ಗೌರವವನ್ನು ತಂದು ಕೊಟ್ಟಿ ಕೀರ್ತಿ ಮಯೂರಶರ್ಮನಿಗೆ ಸೇರಬೇಕು. ಉತ್ತಮ ಸಂಸ್ಕृತ ಭಾಷೆಯ ಶಾಸನಗಳನ್ನೂ ಮತ್ತು ಪ್ರಸಿದ್ಧವಾದ ಹಲ್ಮಿಡಿಯ ಕನ್ನಡ ಶಾಸನವನ್ನೂ ಬರೆಯಿಸಿ ಕನಾಟಕ ಇತಿಹಾಸಕ್ಕೆ ಉತ್ತಮ ಸಾಮಗ್ರಿಯನ್ನು ಒದಗಿಸಿದ ಕೀರ್ತಿಯೂ ಇವರಿಗೆ ಸೇರುತ್ತದೆ. ಆದರೆ ನಾಣ್ಯಗಳ ವಿಷಯದಲ್ಲಿ ಈ ಮಾತನ್ನು ಹೇಳುವಂತಿಲ್ಲ. ರಾಜರುಗಳ ಹೇಸರಿನ ಬರಹವನ್ನು ಹೊಂದಿರುವ ಇವರಿಗೆ ಸೇರಿದ ಒಂದು ನಾಣ್ಯವೂ ದೋರೆತಿಲ್ಲವಾದುದರಿಂದ, ಇವರ ನಾಣ್ಯಗಳ ಬಗೆಗೆ ವಿಚಿತ್ರತೆಯಿಲ್ಲ. ಇದೇ ಮಾತು ಶ್ಯಾತ ಮೌರ್ಯ ರಾಜವಂಶಕ್ಕೂ ಅನ್ವಯಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಪದ್ಮಟಂಕ ಎಂಬ ನಮೂನೆಯ ಚಿನ್ನದ ನಾಣ್ಯವನ್ನು ಕನಾಟಕದಲ್ಲಿ ಆರಂಭಿಸಿದವರು ಬನವಾಸಿಯ ಕದಂಬರು ಎಂದು ಸರ್ವಸಾಮಾನ್ಯವಾಗಿ ನಂಬಲಾಗಿದೆ. ಪಂಚ್ ಮಾಡಿದ ನಮೂನೆಗೆ ಸೇರಿದ ನಾಣ್ಯಗಳು ಇವು. ತೆಳುವಾದ ಚಿನ್ನದ ತಗಡನ್ನು ತೂಕಕ್ಕೆ ಸರಿಯಾಗಿ ಕತ್ತರಿಸಿ, ಆದರ ಮಧ್ಯದಲ್ಲಿ ಅಷ್ಟದಳಗಳನ್ನುಳ್ಳ ಪದ್ಮವನ್ನು ಪಂಚ್ ಮಾಡಿರುವುದೇ ಪದ್ಮಟಂಕ ನಾಣ್ಯ. ಚಿನ್ನವು ಮೆದುವಾದುದರಿಂದ ಹಾಗೂ ಮಧ್ಯದಲ್ಲಿ ಒತ್ತಡದಿಂದ ಪಂಚ್ ಮಾಡುವುದರಿಂದ, ಈ ನಾಣ್ಯಗಳು ಸ್ವಲ್ಪ ಬಾಗಿ ಬಟ್ಟಲಿನ ಆಕಾರವನ್ನು ಪಡೆಯುತ್ತವೆ. ಮುಮ್ಮುಖಿದಲ್ಲಿ ಮಾತ್ರ ಪಂಚ್ ಚಿಹ್ನೆಗಳು ಇರುವುದೂ ಉಂಟು. ಆದುದರಿಂದ ಬರಹವಿಲ್ಲದ ಈ ರೀತಿಯ ಪದ್ಮಟಂಕಗಳು ಬನವಾಸಿಯ ಕದಂಬರಿಗೆ ಸೇರಿದವು ಎಂದು ನಾಣ್ಯಶಾಸ್ತ್ರಜ್ಞರು ಸಕಾರಣವಾಗಿ ಭಾವಿಸಿದ್ದಾರೆ. ಅಂದರೆ ಮೌರ್ಯರಿಂದ ಆರಂಭಿಸಲ್ಪಟ್ಟ ಈ ತಾಂತ್ರಿಕತೆಯು ಬನವಾಸಿಯ ಕದಂಬರಿಂದ

ಮುಂದುವರಿಸಲ್ಪಟ್ಟಿತು. ಅನಂತರ ಇದೇ ತಾಂತ್ರಿಕತೆಯನ್ನು ಕಲ್ಯಾಣದ ಚಾಲುಕ್ಯರು ಮತ್ತು ದೇವಗಿರಿಯ ಸೇವಣರು (ಯಾದವರು) ಮುಂದುವರಿಸಿದರು. ಈ ರೀತಿಯ ಚಿನ್ನದ ಪದ್ಧಟಂಕ ನಮೂನೆಯ ನಾಣ್ಯಗಳು ವಿಶೇಷವಾಗಿ ಇವರ ರಾಜಧಾನಿಯಾದ ಬನವಾಸಿಯಲ್ಲಿ ದೊರಕಿರುವುದು, ಈ ಅಭಿಪ್ರಾಯಕ್ಕೆ ಪ್ರಾಣಿಯನ್ನು ಒದಗಿಸುತ್ತದೆ.



ಒಂದಂಬರ ಇತಿಹಾಸವನ್ನು ವಿಶೇಷವಾಗಿ ಸಂಶೋಧಿಸಿರುವ ಜಾಜ್ರೋ ಮೋರೇಸ್ ಅವರು ಅನೇಕ ಪದ್ಧಟಂಕ ನಾಣ್ಯಗಳನ್ನು ಗುರುತಿಸಿದ್ದಾರೆ. ಅವು ಮುಂಬೈನ ರಾಯಲ್ ಎಷ್ಟಾಟ್‌ ಸೊಸೈಟಿಯ ಸಂಗ್ರಹಾಲಯದಲ್ಲಿದ್ದವು. ಅವು ವೃತ್ತಾಕಾರದಲ್ಲಿದ್ದು ಮಧ್ಯದಲ್ಲಿ ಅಷ್ಟದಳ ಪದ್ಧವಿದೆ. ಜೂತೆಗೆ ಕೆಲವು ಚಿಹ್ನೆಗಳೂ ಕಾಣಬರುತ್ತವೆ. ಒಂದಂತೂ ಖಚಿತವಾಗಿ ಶಂಖ; ಮತ್ತೊಂದು ಸ್ವಸ್ಥಿಕವಿರಬಹುದು. ಮತ್ತೊಂದು ನಾಣ್ಯದ ಸುತ್ತಲೂ ಚುಕ್ಕಿಯ ಘೃತವಿದ್ದು, ಅದರ ಮಧ್ಯದಲ್ಲಿ ದೊಡ್ಡದಾದ ಅಷ್ಟದಳ ಪದ್ಧವಿದೆ. ಈ ರೀತಿಯ ಒಂದು ಚಿನ್ನದ ನಾಣ್ಯದಲ್ಲಿ ‘ವಿರ’ ಎಂಬ ಕನ್ನಡ ಬರಹವಿದೆ. ಹಿಮ್ಮುಖಿದಿಂದ ಇದು ‘ರವಿ’ ಎಂದು ಕಾಣಬರುತ್ತದೆ. ಅದುದರಿಂದ ಈ ನಾಣ್ಯ ರವಿವರ್ಮನಿಗೆ ಸೇರಿರಬೇಕೆಂದು ಉಂಟಾಗಿದೆ. ಇನ್ನೊಂದು ನಾಣ್ಯದ ಮೇಲೆ ‘ಬಗಿ’ ಎನ್ನುವ ಅಕ್ಷರಗಳಿವೆ. ಇದು ಭಗೀರಥವರ್ಮನ ನಾಣ್ಯವಂದು ಭಾವಿಸಲಾಗಿದೆ. ಮತ್ತೊಂದು ಚಿನ್ನದ ನಾಣ್ಯದ ಮೇಲೆ ಕದಂಬ ಎಂಬ ಬರಹವಿದ್ದು, ಅದರ ಹಿಂಭಾಗದಲ್ಲಿ ರ ಎಂಬ ಅಕ್ಷರವಿದೆ. ಮೋರೇಸ್ ಅವರು ಇದು ರಘುವರ್ಮನಿಗೆ ಸೇರಿದ್ದೆಂದು ಭಾವಿಸುತ್ತಾರೆ. ಅದರೆ ಇದರಲ್ಲಿ ಖಚಿತತೆ ಇಲ್ಲ. ಈ ರೀತಿಯ ನಾಣ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರಕಿಲ್ಲ.

ಮೈಸೂರು ಪುರಾತತ್ವ ಇಲಾಖೆಯಲ್ಲಿದ್ದ ಕೆಲವು ಚಿನ್ನದ ಪದ್ಧಟಂಕಗಳನ್ನು ಎಂ.ಎಚ್. ಕೃಷ್ಣ ಅವರು ಗುರುತಿಸಿದ್ದಾರೆ. ಅಪ್ಪಗಳ ಮುಮ್ಮುಖಿದಲ್ಲಿ ದೊಡ್ಡದಾದ ಅಷ್ಟದಳ ಪದ್ಧ ಸುತ್ತು ಹೂವಿನ ಒಂದೊಂದು ದಳ : ಹಿಮ್ಮುಖಿದಲ್ಲಿಯೂ ಹೂವಿನ ವಿನ್ಯಾಸದ ಪಂಚ್ ಇದೆ. ಈ ರೀತಿಯ ಒಂದು ನಾಣ್ಯದ ಹಿಂಭಾಗದಲ್ಲಿ ಸಿಂಹದ ಪಂಚ್ ಅನ್ನು ಅವರು ಗುರುತಿಸಿದ್ದಾರೆ. ಬೆಳಗಾಂ ಜಿಲ್ಲೆಯ ರಾಮದುರ್ಗದಲ್ಲಿ ಎರಡು ಪದ್ಧಟಂಕ ನಾಣ್ಯಗಳು ದೊರಕಿದವು. ಒಂದು ನಾಣ್ಯದ ಮುಮ್ಮುಖಿದಲ್ಲಿ ಚೌಕಾರದ ವಿನ್ಯಾಸದಲ್ಲಿ ಅಷ್ಟದಳ ಪದ್ಧ ಚಿಹ್ನೆ ಕಂಡು ಬಂದರೆ, ಹಿಂಭಾಗದಲ್ಲಿ ಒಂದು ಪುಷ್ಟಾಲಂಕಾರದ ವಿನ್ಯಾಸವಿದ್ದಿತು.

ಮತ್ತೊಂದರಲ್ಲಿ ಅಷ್ಟದಳ ಪದ್ದತಿ ಜೋತೆಗೆ ಸ್ಪೃಹ ಬೆಳ್ಳೆಯಿದ್ದಿತು. ಈ ಎಲ್ಲ ಮಾಹಿತಿಗಳನ್ನು ಗಮನಿಸಿದರೆ ಒನವಾಸಿ ಕದಂಬರ ಮೌರ್ಯರ ಮೇಲ್ಪುಂಕ್ತಿಯನ್ನನುಸರಿಸಿ ಪದ್ಧಟಂಕವೆಂದು ಈಗ ಕರೆಯಲಾಗುವ ಪಂಚ್ ಮಾಡಿದ ಚಿನ್ನದ ನಾಣ್ಯಗಳನ್ನು ಟಂಕಿಸಿದರೆಂದು ಹೇಳಬೇಕು. ಪದ್ಧಟಂಕ ಎನ್ನುವ ಪದ ಮಾತ್ರ ಸಮಕಾಲೀನ ಶಾಸನಗಳಲ್ಲಿ ಕಾಣಬರುವುದಿಲ್ಲವೆಂಬುದನ್ನು ಗಮನಿಸಬೇಕು.

## 2. ತಲಕಾಡು ಗಂಗರ ನಾಣ್ಯಗಳು

ಹಿಂದಿನ ಮೈಸೂರು ಸಂಸ್ಥಾನದ ಹೆಚ್ಚಿನ ಜಿಲ್ಲೆಗಳನ್ನು ಒಳಗೊಂಡ ಗಂಗವಾಡಿ ಪ್ರಾಂತ್ಯದ ಒಡೆಯರಾಗಿ ಪಶ್ಚಿಮ ಗಂಗರು ಸುಮಾರು ನಾಲ್ಕನೇಯ ಶತಮಾನದಿಂದ ಆಳಿದರು. ತಲಕಾಡು ಇವರ ರಾಜಧಾನಿಯಾದುದರಿಂದ, ಇವರನ್ನು ತಲಕಾಡು ಗಂಗರು ಎಂದು ಕರೆಯುವುದು ವಾಡಿಕೆ. ಇತ್ತೀಚೆಗೆ ತಲಕಾಡಿನಲ್ಲಿ ಪುರಾತತ್ವ ಇಲಾಖೆಯವರು ಉತ್ತರನನ ನಡೆಸಿ ಅನೇಕ ಅವಶೇಷಗಳನ್ನು ಬೆಳೆಕಿಗೆ ತಂದಿದ್ದಾರೆ. ಆದರೆ ಇಲ್ಲಿ ಗಂಗರ ನಾಣ್ಯಗಳು ದೊರೆಯಲಿಲ್ಲ. ಹತ್ತಾರು ಕಲ್ಲಿನ ಮತ್ತು ತಾಮ್ರಶಾಸನಗಳನ್ನು ಬರೆಯಿಸಿ, ಗಂಗರು ಕನಾಟಕ ಇತಿಹಾಸದಲ್ಲಿ ಖ್ಯಾತರಾಗಿದ್ದಾರೆ. ಈ ಶಾಸನಗಳಿಂದ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ದೊರೆಯುತ್ತವೆ. ಸಿಂಹವರ್ಮನ ಪೇರೂರು ತಾಮ್ರಶಾಸನದಲ್ಲಿ ದಾನಕ್ಕೆ ಕಾಷಾಪಣವನ್ನು ಉಪಯೋಗಿಸಿದ ಉಲ್ಲೇಖ ದೊರೆಯುತ್ತದೆ. ಕೊಂಗಣವರ್ಮನ ನೋಣಮಂಗಲ ತಾಮ್ರಶಾಸನದ ಪ್ರಕಾರ ಜಿನಾಲಯಕ್ಕೆ ಕಾಲು ಕಾಷಾಪಣ ನಾಣ್ಯವನ್ನು ಕೊಟ್ಟ ಉಲ್ಲೇಖಿಸಿದೆ. ನಾವು ಆಗಲೇ ಗಮನಿಸಿರುವಂತೆ ಪಂಚ್ ಬೆಳ್ಳೆಯ ಮೌರ್ಯರ ಕಾಲದ ನಾಣ್ಯಗಳನ್ನು ಕಾಷಾಪಣ ಎಂದು ಕರೆಯುತ್ತಿದ್ದರು. ಬಹುಶಃ ಆ ನಾಣ್ಯ ಉಳಿದುಬಂದಿದ್ದು ಈ ಉಲ್ಲೇಖಗಳು ಅದಕ್ಕೆ ಸಂಬಂಧಿಸಿದ್ದಿರಬೇಕು. ನೀತಿಮಾರ್ಗ ಎರೆಗಂಗನ ಕರೆಹಳ್ಳಿ ತಾಮ್ರಶಾಸನದಲ್ಲಿ ಆ ಹಳ್ಳಿಯ ಸಿದ್ಧಾಯ ಇಪ್ಪತ್ತು ನಿಷ್ಘಗಳು ಎಂದು ಹೇಳಿದೆ. ನಿಷ್ಘ ಎಂಬುದು ಬಲು ಹೆಚ್ಚಿನ ಮೌಲ್ಯದ ಚಿನ್ನದ ನಾಣ್ಯ ಎಂಬುದು ತಿಳಿದುಬಂದಿದೆ. ಆದರೆ ಆದರ ಸ್ವರೂಪ ತಿಳಿದಿಲ್ಲ. ಬಹುಶಃ ಗದ್ಯಾಣವನ್ನು ಆ ಹೆಸರಿನಿಂದಲೇ ಕರೆಯುತ್ತಿದ್ದಿರಬೇಕು. ಸತ್ಯವಾಕ್ಯ ಪೇಮಾನದಿಯ ಕ್ರ.ಶ. 919ರ ಕೃಷ್ಣಪುರ ಶಾಸನದಲ್ಲಿ ಗದ್ಯಾಣದ ಪ್ರಸ್ತಾಪ ಕಾಣಬರುತ್ತದೆ. ಇಮ್ಮಡಿ ಮಾರಸಿಂಹನ ಕುಕ್ಕನೂರು ಶಾಸನದಲ್ಲಿ ದೀನಾರ ಎಂಬ ನಾಣ್ಯದ ಉಲ್ಲೇಖ ಕಾಣಬರುತ್ತದೆ. ಆಗಿನ ಕಾಲದಲ್ಲಿ ರೋಮನ್ ನಾಣ್ಯಗಳನ್ನು ದೀನಾರ ಎಂದು ಕರೆಯುತ್ತಿದ್ದರು. ಅಧವಾ ಈ ಪದವನ್ನು ಚಿನ್ನದ ನಾಣ್ಯ ಎನ್ನುವ ಅರ್ಥದಲ್ಲಿಯೂ ಬಳಸಿರಬೇಕು. ಈ ನಾಣ್ಯಗಳಿಗಿಂತ ಪರಸ್ಪರ ಮೌಲಿಕ ಸಂಬಂಧ ಶಾಸನಗಳಿಂದ ತಿಳಿಯಬರುವುದಿಲ್ಲ. ಆದರೆ ಸಮಕಾಲೀನ ಕನಾಟಕದಲ್ಲಿ ಪ್ರಚಲಿತವಾಗಿದ್ದ ಮೌಲಿಕ ಸಂಬಂಧಗಳನ್ನು ಗಮನಿಸಿ, ಇದೇ ಸಂಬಂಧವು ಗಂಗರ ಕಾಲದಲ್ಲಿಯೂ ಇದ್ದಿತು ಎಂದು ಭಾವಿಸಲು ಆಸ್ತಿದವಿದೆ. ಆದರ ಪ್ರಕಾರ :

$$1 \text{ ಗದ್ಯಾಣ} = 10 \text{ ಪಣ} = 60 \text{ ಗ್ರೀನ್}$$

$$1 \text{ ಪಣ} = 4 \text{ ಹಾಗ} = 6 \text{ ಗ್ರೀನ್}$$

$$1 \text{ ಹಾಗ} = 1.5 \text{ ಗ್ರೀನ್}$$

ಗಂಗರ ನಾಣ್ಯಗಳಲ್ಲಿ ಎರಡು ನಮೂನೆಗಳಿವೆ. ಮೊದಲನೆಯದು ಬರಹವಿಲ್ಲದ್ದು; ಎರಡನೆಯದು ಬರಹವಿಲ್ಲದ್ದು. ಗಂಗರ ರಾಜಲಾಂಭನ ಆನೆ. ಸಾಮಾನ್ಯವಾಗಿ ಅವರ ಶಾಸನಗಳ ಮುದ್ರೆಗಳಲ್ಲಿ ಇದು ಕಣಬರುತ್ತದೆ. ಆದುದರಿಂದ ಆನೆಯ ಚಿತ್ರವನ್ನಿಂಬು ಚಿನ್ನ ಮತ್ತು ತಾಮ್ರದ ನಾಣ್ಯಗಳನ್ನು ಬರಹವಿಲ್ಲದಿದ್ದರೂ ಗಂಗರಿಗೆ ಸೇರಿದ್ದೆಂದು ಭಾವಿಸಲಾಗಿದೆ. ಬರಹವಿಲ್ಲದ ನಾಣ್ಯಗಳಲ್ಲಿ ತೂಕದ ಪ್ರಕಾರ 60, 6 ಮತ್ತು 1.5 ಗ್ರೇನ್ ನಾಣ್ಯಗಳು ದೋರಿಕಿವೆ. ಅವುಗಳೇ ಗದ್ಯಾಣ, ಪಣ ಮತ್ತು ಹಾಗ ಎಂದು ಭಾವಿಸಲಾಗಿದೆ. ಇವುಗಳಲ್ಲಿ ಕೆಲವನ್ನು ಗಮನಿಸಬಹುದು.

**ಮು :** ಅಲಂಕಾರದ ಹೊದಿಕೆಯನ್ನಿಂಬು ಎತ್ತರದ ಆನೆ; ಅದು ಪ್ರಾಣವಾಗಿ ಅಲಂಕಾರಗೊಂಡಿದೆ; ಸೊಂಡಿಲಿನ ಪಕ್ಕದಲ್ಲಿ ಪ್ರಾಣವಿನ್ಯಾಸ; ಮೇಲ್ಗಡೆ ದೇವ ಎಂಬ ಕನ್ನಡ ಬರಹ

**ಹಿ :** ವಿಶಾಲವಾದ ಪುಷ್ಟಾಲಂಕಾರದ ವಿನ್ಯಾಸ

ಇನ್ನೊಂದು ತಾಮ್ರದ ನಾಣ್ಯದ ಮೇಲೂ ಇದೇ ರೀತಿಯ ವಿನ್ಯಾಸವಿದೆ; ಇದರ ತೂಕ 1.5 ಗ್ರೇನ್; ಅಳತೆ 0.15”.

**ಮು :** ಅಲಂಕಾರದ ಹೊದಿಕೆಯನ್ನಿಂಬು ಆನೆ; ಪಕ್ಕದಲ್ಲಿ ಗಂಟೆಯಸರ

**ಹಿ :** ಎರಡು ಸಾಲಿನ ಅಸ್ವಾಷಿ ಬರಹ.

ಮತ್ತೊಂದು ನಮೂನೆಯ ಚಿನ್ನದ ನಾಣ್ಯದ ತೂಕ 36 ಗ್ರೇನ್; ಅಳತೆ 0.6”.

**ಮು :** ಅಲಂಕಾರದ ಮಾಡಿದ ಆನೆ; ರಾಜದಂಡ; ಸೂರ್ಯ-ಚಂದ್ರರು

**ಹಿ :** ಅಗಲವಾದ ಪುಷ್ಟಾಲಂಕಾರ ವಿನ್ಯಾಸ; ಅಂಕುಶ



ಇತ್ತೀಚಿಗೆ ದೋರಿಕಿದ, ಶ್ರೀಪರುಷನಿಗೆ ಸೇರಿದ ತಾಮ್ರದ ನಾಣ್ಯವು ಬಲು ಮುಖ್ಯವಾದುದು. ಇದರ ಅಳತೆ 0.6”; ತೂಕ 62 ಗ್ರೇನ್.

**ಮು :** ನಿಂತಿರುವ ಆನೆ; ಮೇಲೆ ಸೂರ್ಯ-ಚಂದ್ರರು

**ಹಿ :** ಎರಡು ಸಾಲುಗಳ ಕನ್ನಡ ಬರಹ; ಅಂಕುಶ

ಶ್ರೀಪ

ರುಷ

ಡಾ. ಷಹಸ್ರೀನ ಬೇಗಂ ಅವರ ಪ್ರಸ್ತುತ ಕೃತಿ “ಕನಾಟಕ ಮುಸ್ಲಿಂ ಜಾನಪದ” ಒಂದು ಮುಖ್ಯ ಸಾಂಸ್ಕೃತಿಕ ಆಕರ್ಷಣೀಯವಾಗಿ ಹೊರಹೊಮ್ಮೆದೆ. ಕನ್ನಡದಲ್ಲಿ ಎಂ.ಎ. ಮಾಡಿ ಕನ್ನಡ ಭಾಷಾ ಸಾಹಿತ್ಯಗಳ ಮೇಲೆ ಪ್ರಭುತ್ವವನ್ನು ಪಡೆದುಕೊಂಡಿರುವ ಇವರು ಕನಾಟಕದಲ್ಲಿ ವಾಸಿಸುವ ಮುಸ್ಲಿಂ ಬಾಂಧವರ ಜೀವನವಿಧಾನ, ಸಂಪ್ರದಾಯ, ಸಾಹಿತ್ಯ, ಅವಾಗಳ ಪ್ರಾದೇಶಿಕ ಭಿನ್ನತೆ, ಉಪ ಪಂಗಡಗಳು ಮುಂತಾದವಾಗಳಿಗೆ ಸಾಕಷ್ಟು ವ್ಯಾಪಕವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ, ಮಾಹಿತಿಯನ್ನು ಸಂಗ್ರಹಿಸಿ ಇಲ್ಲಿ ಸರಳವಾಗಿ ಮತ್ತು ಆಧಾರ ಸಹಿತವಾಗಿ ನಿರೂಪಿಸಿದ್ದಾರೆ. ಈ ಕೃತಿ ಕನ್ನಡೇತರ ನೆಲದಿಂದ ಕನ್ನಡ ಭಾಷಾಯಲ್ಲಿ ನೆಲಸಿ, ತಮ್ಮ ಬದುಕನ್ನು ಕಟ್ಟಿಕೊಂಡಿರುವ ಮುಸ್ಲಿಂ ಜನಾಂಗದ ಜಾನಪದವನ್ನು ಅರಿಯಲು ಪುಂಬಾ ಸಹಾಯಕವಾಗಿದೆ.

ಡಾ. ಷಹಸ್ರೀನ ಬೇಗಂ ಅವರ ಸಂಸ್ಕೃತಿ ಪ್ರೀತಿ, ಅಧ್ಯಯನದ ಗಾಂಭೀರ್ಯ, ಶಿಸ್ತುಬದ್ಧವಾದ ವರ್ಗೀಕರಣ ಮತ್ತು ಮಾಹಿತಿಗಳ ನಿರೂಪಣೆ ಹಾಗೂ ವಿಶೇಷಣೆಯಲ್ಲಿನ ಸ್ವೇಪುತ್ರಾ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧವಾಗಿದೆ. ಇಂಥೊಂದು ಕೃತಿಯನ್ನು ಕನ್ನಡ ಪ್ರಸ್ತಕ ಪ್ರಾಧಿಕಾರದ ಮೂಲಕ ಪ್ರಕಟಿಸಲು ಸಂಶೋಷಿಸುತ್ತೇವೆ.

ಡಾ. ಎಚ್.ಜಿ. ಲಕ್ಷ್ಮಿಪಾಠ